



KARNATAKA STATE MINERALS CORPORATION LIMITED

(A Govt. of Karnataka Undertaking)

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಶನ್ ಲಿಮಿಟೆಡ್

(ಕರ್ನಾಟಕ ಸರ್ಕಾರದ ಉದ್ದಿಮೆ)

B.M.T.C. Shanthinagar, T.T.M.C. Building, 'A' Block, 5th Floor Shanthinagar, Bangalore - 560 027

56th ANNUAL REPORT AND ACCOUNTS

ವಾರ್ಷಿಕ ವರದಿ ಮತ್ತು ಲೆಕ್ಕ
2021-2022





ಕಬ್ಬಿಣದ ಅದಿನಿನ ಗಣಿ ವಿಭಾಗ ಸಂಷೂರು-ನೂತನ ಕಛೇರಿ ಉದ್ಘಾಟನೆ



ಸಿಎಸ್‌ಆರ್ ಯೋಜನೆಯಡಿ ಬಾಗೇಶಪುರ ಗ್ರಾಮದಲ್ಲಿ ಸರ್ಕಾರಿ ಶಾಲಾ ಕೊಠಡಿ ನಿರ್ಮಾಣ



**ಕರ್ನಾಟಕ ಸ್ಟೇಟ್ ಮಿನರಲ್ಸ್
ಕಾರ್ಪೊರೇಷನ್ ಆಫ್ ಇಂಡಿಯಾ**

(ಕರ್ನಾಟಕ ಸರ್ಕಾರದ ಉದ್ದಿಮೆ)

**56^{ನೇ} ವಾರ್ಷಿಕ ವರದಿ
ಮತ್ತು ತಃಖ್ತೆ**

2021-2022

ಟಿ.ಟಿ.ಎಂ.ಸಿ ಕಟ್ಟಡ, 'ಎ' ಬ್ಲಾಕ್, 5ನೇ ಮಹಡಿ, ಬಿ.ಎಂ.ಟಿ.ಸಿ,
ಶಾಂತಿನಗರ, ಬೆಂಗಳೂರು - 560027

ಕರ್ನಾಟಕ ಸ್ಟೇಟ್ ಐನ್‌ಫರ್ಮೇಷನ್ ಕಾರ್ಪೊರೇಷನ್ ಆಫೀಸ್

(ಕರ್ನಾಟಕ ಸರ್ಕಾರದ ಉದ್ದಿಮೆ)

ಬಿಎಂಟಿಸಿ, ಶಾಂತಿನಗರ, ಟಿಟಿಎಂಸಿ ಕಟ್ಟಡ, 'ಎ' ಬ್ಲಾಕ್, 5ನೇ ಮಹಡಿ, ಬೆಂಗಳೂರು - 560 027

ಕ್ರ ಸಂ.	ಪರಿವಿಡಿ	ಪುಟ ಸಂ.
1	ಮಂಡಳಿ ನಿರ್ದೇಶಕರು	1
2	ತಿಳುವಳಿಕೆ	2
3	ನಿರ್ದೇಶಕರ ವರದಿ	5
4	ಮಹಾಲೇಖಾಪಾಲರ ಟೀಕೆಗಳು - ಪ್ರತ್ಯೇಕ ಹಣಕಾಸು ತಃಖ್ತೆ	26
5	ಸ್ವತಂತ್ರ ಲೆಕ್ಕಪರಿಶೋಧಕರ ವರದಿ - ಪ್ರತ್ಯೇಕ ಹಣಕಾಸು ತಃಖ್ತೆ	85
6	ಸಂತುಲನ ಪಟ್ಟಿ - ಪ್ರತ್ಯೇಕ ಹಣಕಾಸು ತಃಖ್ತೆ	138
7	ಲಾಭ ಮತ್ತು ನಷ್ಟ - ಪ್ರತ್ಯೇಕ ಹಣಕಾಸು ತಃಖ್ತೆ	139
8	ಪರಿಶಿಷ್ಟಗಳು - ಪ್ರತ್ಯೇಕ ಹಣಕಾಸು ತಃಖ್ತೆ	141
9	31ನೇ ಮಾರ್ಚ್ 2022 ಕ್ಕೆ ಕೊನೆಗೊಂಡ ವರ್ಷದ ಹಣಕಾಸು ತಃಖ್ತೆಗಳ ಮೇಲಿನ ಟಿಪ್ಪಣಿಗಳು	180
10	ಮಹಾಲೇಖಾಪಾಲರ ಟೀಕೆಗಳು ಕ್ರೋಡೀಕೃತ ಹಣಕಾಸು ತಃಖ್ತೆ	200
11	ಸ್ವತಂತ್ರ ಲೆಕ್ಕಪರಿಶೋಧಕರ ವರದಿ - ಕ್ರೋಡೀಕೃತ ಹಣಕಾಸು ತಃಖ್ತೆ	201
12	ಕ್ರೋಡೀಕೃತ ಸಂತುಲನ ಪಟ್ಟಿ	244
13	ಕ್ರೋಡೀಕೃತ ಲಾಭ ಮತ್ತು ನಷ್ಟ ತಃಖ್ತೆ	245
14	ಪರಿಶಿಷ್ಟಗಳು - ಕ್ರೋಡೀಕೃತ ಹಣಕಾಸು ಪಟ್ಟಿ	247
15	31ನೇ ಮಾರ್ಚ್ 2022 ಕ್ಕೆ ಕೊನೆಗೊಂಡ ವರ್ಷದ ಕ್ರೋಡೀಕೃತ ಹಣಕಾಸು ತಃಖ್ತೆಗಳ ಮೇಲಿನ ಟಿಪ್ಪಣಿಗಳು	283

ಕರ್ನಾಟಕ ಸ್ಟೇಟ್ ಐನ್‌ಸುರನ್ಸ್ ಕಾರ್ಪೊರೇಷನ್ ಆಫೀಸ್

(ಹಿಂದಿನ ಮೈಸೂರು ಮಿನರಲ್ಸ್ ಲಿಮಿಟೆಡ್)

ಮಂಡಳಿ ನಿರ್ದೇಶಕರ ವಿವರ (ವಾರ್ಷಿಕ ಮಹಾಸಭೆಯ ದಿನಾಂಕದಂತೆ)

ಶ್ರೀ ಎ.ಎಸ್‌ಜಯರಾಮ್, ಶಾಸಕರು ತುರುವೇಕರೆ ಕ್ಷೇತ್ರ ಹಾಗೂ ಅಧ್ಯಕ್ಷರು ಕೆಎಸ್‌ಎಂಸಿಎಲ್	ಅಧ್ಯಕ್ಷರು (20.01.2023 ರಿಂದ ಇಂದಿನವರೆಗೆ)
ಶ್ರೀ ಲಿಂಗಮೂರ್ತಿ	ಅಧ್ಯಕ್ಷರು (27.11.2020 ರಿಂದ 12.07.2022)
ಶ್ರೀ ಪಂಕಜ್ ಕುಮಾರ್ ಪಾಂಡೆ, ಭಾ.ಆ.ಸೇ	ನಿರ್ದೇಶಕರು (07.04.2021 ರಿಂದ ಇಂದಿನವರೆಗೆ)
ಶ್ರೀ ಜಿ ಕುಮಾರ್ ನಾಯಕ್, ಭಾ.ಆ.ಸೇ	ಅಧ್ಯಕ್ಷರು ಮತ್ತು ನಿರ್ದೇಶಕರು (04.09.2020 ರಿಂದ 27.11.2020) ನಿರ್ದೇಶಕರು (27.11.2020 ರಿಂದ 07.04.2021)
ಶ್ರೀ ಶಿವಾನಂದ ಕಾಪಶಿ, ಭಾ.ಆ.ಸೇ	ವ್ಯವಸ್ಥಾಪಕ ನಿರ್ದೇಶಕರು (08.03.2021 ರಿಂದ 12.10.2021)
ಶ್ರೀಮತಿ ಬಿ ಬಿ ಕಾವೇರಿ, ಭಾ.ಆ.ಸೇ	ವ್ಯವಸ್ಥಾಪಕ ನಿರ್ದೇಶಕರು (12.10.2021 ರಿಂದ 28.07.2022)
ಶ್ರೀಮತಿ ವಿನೋತ್‌ಪ್ರಿಯ ಆರ್. ಭಾ.ಆ.ಸೇ	ವ್ಯವಸ್ಥಾಪಕ ನಿರ್ದೇಶಕರು (28.07.2022 ರಿಂದ ಇಂದಿನವರೆಗೆ)
ಡಾ ಏಕ್‌ರೂಪ್ ಕೌರ್, ಭಾ.ಆ.ಸೇ	ನಿರ್ದೇಶಕರು (05.09.2019 ರಿಂದ ಇಂದಿನವರೆಗೆ)
ಶ್ರೀಮತಿ ವಿ ಚೈತ್ರ, ಭಾ.ಆ.ಸೇ	ನಿರ್ದೇಶಕರು (04.04.2018 ರಿಂದ 14.09.2021)
ಡಾ ಸೆಲ್ವಕುಮಾರ್ ಎಸ್, ಭಾ.ಆ.ಸೇ	ನಿರ್ದೇಶಕರು (29.06.2018 ರಿಂದ 11.09.2019) ನಿರ್ದೇಶಕರು (05.11.2019 ರಿಂದ 14.09.2021)
ಶ್ರೀ ವಿ.ಪೊನ್ನರಾಜ್ ಭಾ.ಆ.ಸೇ	ನಿರ್ದೇಶಕರು (14.09.2021 ರಿಂದ 07.06.2022)
ಶ್ರೀ ರವೀಂದ್ರ ಪಿ ಎನ್, ಭಾ.ಆ.ಸೇ	ನಿರ್ದೇಶಕರು (10.05.2021 ರಿಂದ 09.11.2021)
ಶ್ರೀ ರಾಮ ಪ್ರಸಾದ್ ಮನೋಹರ್, ಭಾ.ಆ.ಸೇ	ನಿರ್ದೇಶಕರು (09.11.2021 ರಿಂದ ಇಂದಿನವರೆಗೆ)
ಶ್ರೀ ಡಿ.ಎಸ್.ರಮೇಶ್, ಭಾ.ಆ.ಸೇ	ನಿರ್ದೇಶಕರು (10.05.2021 ರಿಂದ 09.11.2021)
ಶ್ರೀ ಪ್ರಭುಲಿಂಗ್ ಕವಲಿಕಟ್ಟಿ, ಭಾ.ಆ.ಸೇ	ನಿರ್ದೇಶಕರು (25.03.2021 ರಿಂದ ಇಂದಿನವರೆಗೆ)
ಶ್ರೀ ರುದ್ರಮೂರ್ತಿ ಎಂ	ಅಧಿಕಾರೇತರ ನಿರ್ದೇಶಕರು (20.11.2020 ರಿಂದ ಇಂದಿನವರೆಗೆ)
ಶ್ರೀ ಎಂ ಆರ್ ಪಾಟೀಲ್, ಭಾ.ಆ.ಸೇ	ಅಧಿಕಾರೇತರ ನಿರ್ದೇಶಕರು (23.03.2021 ರಿಂದ ಇಂದಿನವರೆಗೆ)
ಶ್ರೀ ಎಂ.ಎಸ್.ಶ್ರೀಕರ್, ಭಾ.ಆ.ಸೇ	ನಿರ್ದೇಶಕರು (07.06.2022 ರಿಂದ ಇಂದಿನವರೆಗೆ)
ಶ್ರೀ ಶೆಟ್ಟಣ್ಣನವರ್ ಎಸ್.ಬಿ. ಭಾ.ಆ.ಸೇ	ನಿರ್ದೇಶಕರು (22.11.2022 ರಿಂದ ಇಂದಿನವರೆಗೆ)
ಶ್ರೀ ಬಸವರಾಜ್ ನಾರಾಯಣಪುರ	ಅಧಿಕಾರೇತರ ನಿರ್ದೇಶಕರು (23.03.2021 ರಿಂದ ಇಂದಿನವರೆಗೆ)

ಇಚ್ಛಾಚಿಕೆ

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಶನ್ ಲಿಮಿಟೆಡ್, ಸಂಸ್ಥೆಯ 55 ನೇ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ದಿನಾಂಕ 30ನೇ ಡಿಸೆಂಬರ್ 2022 ರಂದು ಶುಕ್ರವಾರ ಮದ್ಯಾಹ್ನ 4.00 ಘಂಟೆಗೆ ಕಂಪೆನಿಯ ನೋಂದಾಯಿತ ಕಛೇರಿ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಶನ್ ಲಿಮಿಟೆಡ್, 5ನೇ ಮಹಡಿ, 'ಎ' ಬ್ಲಾಕ್, ಟಿಟಿಎಂಸಿ ಕಟ್ಟಡ, ಬಿಎಂಟಿಸಿ ಕಟ್ಟಡ, ಶಾಂತಿನಗರ, ಬೆಂಗಳೂರು - 560027 - ಇಲ್ಲಿ ಈ ಕೆಳಕಂಡ ವ್ಯವಹಾರಗಳ ಬಗ್ಗೆ ಚರ್ಚಿಸಲು ನಡೆಸಲಾಗುವುದೆಂದು ಈ ಮೂಲಕ ಸೂಚನೆ ನೀಡಲಾಗಿದೆ:

ಸಾಮಾನ್ಯ ವ್ಯವಹಾರ:

- 31ನೇ ಮಾರ್ಚ್ 2022 ರಂದು ಇದ್ದಂತೆ ಕಂಪೆನಿಯ ಲೆಕ್ಕಪರಿಶೋಧಿತ ಸಂತುಲನ ಪಟ್ಟಿ ಮತ್ತು ಅದೇ ದಿನಾಂಕಕ್ಕೆ ಕೊನೆಗೊಂಡ ವರ್ಷದ ಲಾಭ ಮತ್ತು ನಷ್ಟದ ತಃಖ್ತೆ ಮತ್ತು ನಗದು ಪ್ರವಹನ ತಃಖ್ತೆ, ಸ್ವತಂತ್ರ ಲೆಕ್ಕಪರಿಶೋಧಕರ ವರದಿ ಹಾಗೂ ಕಾರ್ಯದರ್ಶಿಯ ಲೆಕ್ಕಪರಿಶೋಧಿತ ವರದಿಯೂ ಸೇರಿದಂತೆ ನಿರ್ದೇಶಕರ ವರದಿಗಳನ್ನು ಒಳಗೊಳ್ಳುವ ಹಣಕಾಸು ತಃಖ್ತೆಗಳನ್ನು ಸ್ವೀಕರಿಸುವುದು, ಪರಿಗಣಿಸುವುದು ಮತ್ತು ಅಳವಡಿಸಿಕೊಳ್ಳುವುದು. ಕೆಳಗಿನ ಗೊತ್ತುವಳಿಯನ್ನು ಪರಿಗಣಿಸಿ ಅದು ಯೋಗ್ಯವೆನಿಸಿದಲ್ಲಿ, ಮಾರ್ಪಾಟುಗಳೊಂದಿಗೆ ಅಥವಾ ಮಾರ್ಪಾಟುಗಳಿಲ್ಲದೆ ಸಾಮಾನ್ಯ ಗೊತ್ತುವಳಿಯಾಗಿ ಅಂಗೀಕರಿಸುವುದು:
ಗೊತ್ತುವಳಿಯಂತೆ 31ನೇ ಮಾರ್ಚ್ 2022 ರಂದು ಇದ್ದಂತೆ ಕಂಪೆನಿಯ ಲೆಕ್ಕಪರಿಶೋಧಿತ ಸಂತುಲನ ಪಟ್ಟಿ ಮತ್ತು ಅದೇ ದಿನಾಂಕಕ್ಕೆ ಕೊನೆಗೊಂಡ ವರ್ಷದ ಲಾಭ ಮತ್ತು ನಷ್ಟದ ತಃಖ್ತೆ ಮತ್ತು ನಗದು ಪ್ರವಹನ ತಃಖ್ತೆ, ಸ್ವತಂತ್ರ ಲೆಕ್ಕಪರಿಶೋಧಕರ ವರದಿ ಹಾಗೂ ಕಾರ್ಯದರ್ಶಿಯ ಲೆಕ್ಕಪರಿಶೋಧಿತ ವರದಿಯೂ ಸೇರಿದಂತೆ ನಿರ್ದೇಶಕರ ವರದಿಗಳನ್ನು ಒಳಗೊಳ್ಳುವ ಹಣಕಾಸು ತಃಖ್ತೆಗಳನ್ನು ಅನುಮೋದಿಸಿ ಅಳವಡಿಸಿಕೊಳ್ಳಲಾಯಿತು.
- ಲಾಭಾಂಶದ ಘೋಷಣೆ 31.03.2022 ಕ್ಕೆ ಅಂತ್ಯಗೊಂಡಂತೆ
ಕೆಳಗಿನ ಗೊತ್ತುವಳಿಯನ್ನು ಪರಿಗಣಿಸಿ ಅದು ಯೋಗ್ಯವೆನಿಸಿದಲ್ಲಿ, ಮಾರ್ಪಾಟುಗಳೊಂದಿಗೆ ಅಥವಾ ಮಾರ್ಪಾಟುಗಳಿಲ್ಲದೆ ಸಾಮಾನ್ಯ ಗೊತ್ತುವಳಿಯಾಗಿ ಅಂಗೀಕರಿಸುವುದು:
ಮಂಡಳಿ ನಿರ್ದೇಶಕರು ಅನುಮೋದಿಸಿರುವಂತೆ ಪ್ರಸಕ್ತ ಸಾಲಿನ ಪ್ರತಿಯೊಂದು ಸ್ವಾಮ್ಯ ಷೇರಿಗೆ 3936.65/- ರೂ. ಗಳನ್ನು - ಅರ್ಧಾತ್, ರೂ. 236.16% (ನಿವ್ವಳ ಲಾಭದ 30% - ಮೊತ್ತ ರೂ. 236.16 ಕೋಟಿ) ಲಾಭಾಂಶವನ್ನು ಷೇರುದಾರರಿಗೆ, ದಿನಾಂಕ 30.12.2022 ರಂದು ನೊಂದಣಿ ಪುಸ್ತಕದಲ್ಲಿ ನಮೂದಿಸಲಾಗಿರುವ ಷೇರುದಾರರಿಗೆ ಷೇರು ಪ್ರಮಾಣದನ್ವಯ ವಿತರಿಸಲು ನಿರ್ಣಯಿಸಲಾಯಿತು.
- ಲೆಕ್ಕಪರಿಶೋಧಕರ ಸಂಭಾವನೆಯನ್ನು ನಿಗದಿಪಡಿಸುವುದು.
ಕೆಳಗಿನ ಗೊತ್ತುವಳಿಯನ್ನು ಪರಿಗಣಿಸಿ ಅದು ಯೋಗ್ಯವೆನಿಸಿದಲ್ಲಿ, ಮಾರ್ಪಾಟುಗಳೊಂದಿಗೆ ಅಥವಾ ಮಾರ್ಪಾಟುಗಳಿಲ್ಲದೆ ಸಾಮಾನ್ಯ ಗೊತ್ತುವಳಿಯಾಗಿ ಅಂಗೀಕರಿಸುವುದು:
ಗೊತ್ತುವಳಿಯಂತೆ ಮಂಡಳಿ ನಿರ್ದೇಶಕರು ನಿಗದಿಪಡಿಸಲಾಗುವ ಸಂಭಾವನೆಯನ್ನು ಲೆಕ್ಕಪರಿಶೋಧಕರಿಗೆ 2022-23 ನೇ ಸಾಲಿಗೆ ನೀಡಲು ನಿರ್ಣಯಿಸಲಾಯಿತು.

ಮಂಡಳಿಯ ಅಪ್ಪಣೆಯ ಮೇರೆಗೆ
ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಶನ್ ಲಿಮಿಟೆಡ್

ಸಹಿ/-

ವಿನೋತ್‌ಪ್ರಿಯ ಆರ್, ಭಾಷಣೀ
ವ್ಯವಸ್ಥಾಪಕ ನಿರ್ದೇಶಕರು
ಡಿಐಎನ್: 07215339

ಸ್ಥಳ: ಬೆಂಗಳೂರು
ದಿನಾಂಕ: 8.12.2022

ಗಮನಿಕೆ:

1. ಸಭೆಯಲ್ಲಿ ಹಾಜರಿದ್ದು ಮತ ಚಲಾಯಿಸಲು ಹಕ್ಕುಳ್ಳ ಸದಸ್ಯರು ತಮ್ಮ ಬದಲಾಗಿ ಪ್ರತಿನಿಧಿಯೋರ್ವನಿಗೆ ಸಭೆಯಲ್ಲಿ ಹಾಜರಿದ್ದು ಮತ ಚಲಾಯಿಸುವ ಹಕ್ಕನ್ನು ನೀಡಬಹುದಾಗಿದೆ ಮತ್ತು ಇಂತಹ ಪ್ರತಿನಿಧಿ ಕಂಪೆನಿಯ ಸದಸ್ಯರಾಗಿರಬೇಕು; ಪ್ರತಿನಿಧಿಗಳ ನೇಮಕವು ಉರ್ಜಿತವಾಗಬೇಕಾದಲ್ಲಿ ಆ ಸಂಬಂಧದ ಮಾಹಿತಿಯನ್ನು ಸಭೆಯ ಪ್ರಾರಂಭದ 48 ಘಂಟೆಗಳ ಒಳಗೆ ಕಂಪೆನಿಯ ನೋಂದಾಯಿತ ಕಛೇರಿಗೆ ತಲುಪಿಸಬೇಕಾಗುತ್ತದೆ.
2. ಕಡಿಮೆ ಅವಧಿಯಲ್ಲಿ ತಿಳುವಳಿಕೆ ನೀಡಿರುವ ಬಗ್ಗೆ ಷೇರುದಾರರ ಅನುಮೋದನೆ ಪಡೆಯಲಾಗುವುದು.
3. ವಾರ್ಷಿಕ ಸಾಮಾನ್ಯ ಸಭೆಯ ದಿನಾಂಕದೊಳಗೆ ಮಹಾಲೆಕ್ಕ ಪರಿಶೋಧಕರಿಂದ ವರದಿ ಬಾರದೇ ಇದ್ದ ಪಕ್ಷದಲ್ಲಿ ಕ್ರ.ಸಂ 1 ಮತ್ತು 2 ನ್ನು ಮುಂದೂಡಲಾಗುವುದು ಹಾಗೂ ವಾರ್ಷಿಕ ಮಹಾಸಭೆಯನ್ನು ಮುಂದೂಡಿ ಹೊಸದಾಗಿ ತಿಳುವಳಿಕೆ ನೀಡಿ ಮುಂದೂಡಲಾದ ವಾರ್ಷಿಕ ಸಾಮಾನ್ಯ ಸಭೆಯನ್ನು ನಿಗದಿಪಡಿಸಲಾಗುವುದು.

ಮುಂದೂಡಲಾದ ಔತುಕಳಕೆ

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಶನ್ ಲಿಮಿಟೆಡ್, ಸಂಸ್ಥೆಯ ಮುಂದೂಡಲಾದ 56 ನೇ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ದಿನಾಂಕ 27ನೇ ಮಾರ್ಚ್ 2023 ರಂದು ಸೋಮವಾರ ಮದ್ಯಾಹ್ನ 4.00 ಘಂಟೆಗೆ ಕಂಪೆನಿಯ ನೋಂದಾಯಿತ ಕಛೇರಿ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಶನ್ ಲಿಮಿಟೆಡ್, 5ನೇ ಮಹಡಿ, 'ಎ' ಬ್ಲಾಕ್, ಟಿಟಿಎಂಸಿ ಕಟ್ಟಡ, ಬಿಎಂಟಿಪಿ ಕಟ್ಟಡ, ಶಾಂತಿನಗರ, ಬೆಂಗಳೂರು - 560027 - ಇಲ್ಲಿ ಈ ಕೆಳಕಂಡ ವ್ಯವಹಾರಗಳ ಬಗ್ಗೆ ಚರ್ಚಿಸಲು ನಡೆಸಲಾಗುವುದೆಂದು ಈ ಮೂಲಕ ಸೂಚನೆ ನೀಡಲಾಗಿದೆ:

ಸಾಮಾನ್ಯ ವ್ಯವಹಾರ:

- 31ನೇ ಮಾರ್ಚ್ 2022 ರಂದು ಇದ್ದಂತೆ ಕಂಪೆನಿಯ ಲೆಕ್ಕಪರಿಶೋಧಿತ ಸಂತುಲನ ಪಟ್ಟಿ ಮತ್ತು ಅದೇ ದಿನಾಂಕಕ್ಕೆ ಕೊನೆಗೊಂಡ ವರ್ಷದ ಲಾಭ ಮತ್ತು ನಷ್ಟದ ತಃಖ್ತೆ ಮತ್ತು ನಗದು ಪ್ರವಹನ ತಃಖ್ತೆ, ಸ್ವತಂತ್ರ ಲೆಕ್ಕಪರಿಶೋಧಕರ ವರದಿ ಹಾಗೂ ಕಾರ್ಯದರ್ಶಿಯ ಲೆಕ್ಕಪರಿಶೋಧಿತ ವರದಿಯೂ ಸೇರಿದಂತೆ ನಿರ್ದೇಶಕರ ವರದಿಗಳನ್ನು ಒಳಗೊಳ್ಳುವ ಹಣಕಾಸು ತಃಖ್ತೆಗಳನ್ನು ಸ್ವೀಕರಿಸುವುದು, ಪರಿಗಣಿಸುವುದು ಮತ್ತು ಅಳವಡಿಸಿಕೊಳ್ಳುವುದು. ಕೆಳಗಿನ ಗೊತ್ತುವಳಿಯನ್ನು ಪರಿಗಣಿಸಿ ಅದು ಯೋಗ್ಯವೆನಿಸಿದಲ್ಲಿ, ಮಾರ್ಪಾಟುಗಳೊಂದಿಗೆ ಅಥವಾ ಮಾರ್ಪಾಟುಗಳಿಲ್ಲದೆ ಸಾಮಾನ್ಯ ಗೊತ್ತುವಳಿಯಾಗಿ ಅಂಗೀಕರಿಸುವುದು: ಗೊತ್ತುವಳಿಯಂತೆ 31ನೇ ಮಾರ್ಚ್ 2022 ರಂದು ಇದ್ದಂತೆ ಕಂಪೆನಿಯ ಲೆಕ್ಕಪರಿಶೋಧಿತ ಸಂತುಲನ ಪಟ್ಟಿ ಮತ್ತು ಅದೇ ದಿನಾಂಕಕ್ಕೆ ಕೊನೆಗೊಂಡ ವರ್ಷದ ಲಾಭ ಮತ್ತು ನಷ್ಟದ ತಃಖ್ತೆ ಮತ್ತು ನಗದು ಪ್ರವಹನ ತಃಖ್ತೆ, ಸ್ವತಂತ್ರ ಲೆಕ್ಕಪರಿಶೋಧಕರ ವರದಿ ಹಾಗೂ ಕಾರ್ಯದರ್ಶಿಯ ಲೆಕ್ಕಪರಿಶೋಧಿತ ವರದಿಯೂ ಸೇರಿದಂತೆ ನಿರ್ದೇಶಕರ ವರದಿಗಳನ್ನು ಒಳಗೊಳ್ಳುವ ಹಣಕಾಸು ತಃಖ್ತೆಗಳನ್ನು ಅನುಮೋದಿಸಿ ಅಳವಡಿಸಿಕೊಳ್ಳಲಾಯಿತು.

2. ಲಾಭಾಂಶದ ಘೋಷಣೆ 31.03.2022ಕ್ಕೆ ಅಂತ್ಯಗೊಂಡಂತೆ

ಕೆಳಗಿನ ಗೊತ್ತುವಳಿಯನ್ನು ಪರಿಗಣಿಸಿ ಅದು ಯೋಗ್ಯವೆನಿಸಿದಲ್ಲಿ, ಮಾರ್ಪಾಟುಗಳೊಂದಿಗೆ ಅಥವಾ ಮಾರ್ಪಾಟುಗಳಿಲ್ಲದೆ ಸಾಮಾನ್ಯ ಗೊತ್ತುವಳಿಯಾಗಿ ಅಂಗೀಕರಿಸುವುದು: ಮಂಡಳಿ ನಿರ್ದೇಶಕರು ಅನುಮೋದಿಸಿರುವಂತೆ ಪ್ರಸಕ್ತ ಸಾಲಿನ ಪ್ರತಿಯೊಂದು ಸ್ವಾಮ್ಯ ಷೇರಿಗೆ 3936.65/- ರೂ. ಗಳನ್ನು - ಅರ್ಧಾತ್, ರೂ. 236.16% (ನಿವ್ವಳ ಲಾಭದ 30% - ಮೊತ್ತ ರೂ. 236.16 ಕೋಟಿ) ಲಾಭಾಂಶವನ್ನು ಷೇರುದಾರರಿಗೆ, ದಿನಾಂಕ 27.03.2023 ರಂದು ನೊಂದಣಿ ಪುಸ್ತಕದಲ್ಲಿ ನಮೂದಿಸಲಾಗಿರುವ ಷೇರುದಾರರಿಗೆ ಷೇರು ಪ್ರಮಾಣದನ್ವಯ ವಿತರಿಸಲು ನಿರ್ಣಯಿಸಲಾಯಿತು.

ಮಂಡಳಿಯ ಅಪ್ಪಣೆಯ ಮೇರೆಗೆ
ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಶನ್ ಲಿಮಿಟೆಡ್

ಸಹಿ/-

ವಿನೋತ್‌ಪ್ರಿಯ ಆರ್, ಭಾಆಸೇ
ವ್ಯವಸ್ಥಾಪಕ ನಿರ್ದೇಶಕರು
ಡಿಐಎನ್: 07215339

ಸ್ಥಳ: ಬೆಂಗಳೂರು
ದಿನಾಂಕ: 20ನೇ ಮಾರ್ಚ್ 2023



ಶ್ರೀ ಎ. ಎಸ್. ಜಯರಾಮ್

ಅಧ್ಯಕ್ಷರು, ಕೆಎಸ್‌ಎಂಸಿಎಲ್

ಸಿದ್ಧೇಶಕ ಮಂಡಳಿಯ ವರದಿ

ಆತ್ಮೀಯ ಸದಸ್ಯರೇ,

ದಿನಾಂಕ 31ನೇ ಮಾರ್ಚ್ 2022ಕ್ಕೆ ಕೊನೆಗೊಂಡ ವರ್ಷದ ಲೆಕ್ಕಪರಿಶೋಧಿತ ಲೆಕ್ಕತಃಖ್ತೆಗಳ ಜೊತೆಗೆ 55ನೇ ವಾರ್ಷಿಕ ವರದಿಯನ್ನು ಮಂಡಿಸಲು ನಿಮ್ಮ ನಿರ್ದೇಶಕರು ಹರ್ಷಿಸುತ್ತಾರೆ.

1) ಆರ್ಥಿಕ ಸಾರಾಂಶ/ಮುಖ್ಯಾಂಶಗಳು, ಕಾರ್ಯಾಚರಣೆ, ಸ್ಥಿತಿಗತಿ:

(ಕೋಟಿ ರೂ.ಗಳು)

ವಿವರಗಳು	2021-22	2020-21
ಒಟ್ಟು ಆದಾಯ	1610.23	1104.23
ಬಡ್ಡಿ ಮತ್ತು ಸವಕಳಿಯ ನಂತರ ಲಾಭ	1077.75	659.83
ಹಣಕಾಸು ಹೊಂದಿಸುವಿಕೆ ಶುಲ್ಕ	7.55	5.57
ಸವಕಳಿಗಾಗಿ ಹವಣಿಕೆ	6.34	8.41
ತೆರಿಗೆಗೆ ಮುನ್ನ ನಿವ್ವಳ ಲಾಭ	1077.75	659.83
ತೆರಿಗೆಗಾಗಿ ಹವಣಿಕೆ	287.70	180.00
ತೆರಿಗೆಯ ನಂತರ ನಿವ್ವಳ ಲಾಭ	787.32	457.98
ಮುಂದಕ್ಕೆ ಒಯ್ಯಲಾದ ಲಾಭದ ಶಿಲ್ಕು	2484.97	2365.59
ವಿತರಣೆಗೆ ಲಭ್ಯವಿರುವ ಶಿಲ್ಕು	-	-
ಸ್ವಾಮ್ಯ ಷೇರುಗಳ ಮೇಲಿನ ಪ್ರಸ್ತಾವಿತ ಲಾಭಾಂಶ	236.19	141.78
ಪ್ರಸ್ತಾವಿತ ಲಾಭಾಂಶದ ಮೇಲಿನ ತೆರಿಗೆ	-	-
ಸಾಮಾನ್ಯ ಮುಡಿಪಿಗೆ ವರ್ಗಾಯಿಸಲಾದ ಮೊತ್ತ	-	-
ಸಂತುಲನ ಪಟ್ಟಿಗೆ ಒಯ್ಯಲಾದ ಹೆಚ್ಚಳ (ಡಿವಿಡೆಂಡ್‌ಗೆ ಮುಂಚಿತವಾಗಿ)	3130.50	2803.87

ವ್ಯಾಪಾರ ಕಾರ್ಯಾಚರಣೆಗಳು:

ಕಂಪೆನಿಯು ಕಳೆದ ವರ್ಷದ 19.89 ಲಕ್ಷ ಎಂಟಿಎಸ್ ಗೆ ಪ್ರತಿಯಾಗಿ ಈ ವರ್ಷ 19.47 ಲಕ್ಷ ಎಂಟಿಎಸ್ ನಷ್ಟು ಕಬ್ಬಿಣ ಅದಿರಿನ ಉತ್ಪಾದನೆಯನ್ನು ಸಾಧಿಸಿರುತ್ತದೆ.. ಇತರ ಖನಿಜಗಳಿಗೆ ಸಂಬಂಧಿಸಿದಂತೆ ಕಂಪೆನಿ ಕಳೆದ ವರ್ಷದ 231757 ಎಂಟಿಎಸ್ ಉತ್ಪಾದನೆಗೆ ಪ್ರತಿಯಾಗಿ ಪ್ರಸ್ತುತ ವರ್ಷ 259276 ಎಂಟಿಎಸ್ ಉತ್ಪಾದನೆಯನ್ನು ಸಾಧಿಸಿದೆ.

ಕಂಪೆನಿಯು ಕಳೆದ ವರ್ಷದ 4126 M³ ಗೆ ಪ್ರತಿಯಾಗಿ ಈ ವರ್ಷ 7734.39 M³ ಯಷ್ಟು ಗ್ರಾನೈಟ್ ಉತ್ಪಾದನೆಯನ್ನು ಸಾಧಿಸಿದೆ; ಹೆಚ್ಚುವರಿಯಾಗಿ ಎರಡು ಕಲ್ಲು ಗಣಿಗಳನ್ನು ಪ್ರಾರಂಭಿಸಿರುವುದು ಹೆಚ್ಚಿನ ಉತ್ಪಾದನೆಗೆ ಕಾರಣವಾಗಿದೆ.

ಮರಳು ಗಣಿಗಾರಿಕೆಯಲ್ಲಿ ಸಂಸ್ಥೆಯು ಈ ವರ್ಷ 25485.341 ಎಂಟಿಎಸ್ ಮರಳು ಉತ್ಪಾದನೆಯನ್ನು ಸಾಧಿಸಿರುತ್ತದೆ.

2021-22 ರ ಹಣಕಾಸು ವರ್ಷದಲ್ಲಿ ಕಬ್ಬಿಣ ಅದಿರಿನ ಹೊರತೆಗೆಯುವಿಕೆ ಮತ್ತು ಮಾರಾಟ ಕೆಳಗಿನಂತಿವೆ:

ವರ್ಗ	ಪರಿಮಾಣ (ಎಂಟಿಎಸ್)	ಮೊತ್ತ (ರೂ)
ವರ್ಗ - ಎ ಟಿ.ಐ.ಬಿ.ಎಂ	559114	2369225811
ವರ್ಗ - ಬಿ ಎಸ್‌ಐಒಎಂ/ ಜೆಐಒಎಂ	1855647	9816815240
ಒಟ್ಟು	2414761	12186041051

ಇತರ ಖನಿಜಗಳು/ಗ್ರಾನೈಟ್	ಸಾಕ್ಷಾತ್ಕಾರ ಮೊತ್ತ (ರೂ)
ಖನಿಜಗಳು	155134711
ಗ್ರಾನೈಟ್	233226002
ಒಟ್ಟು	388360713

2021-22 ರ ಹಣಕಾಸು ವರ್ಷದಲ್ಲಿ ಕಂಪೆನಿಯು ಕರ್ನಾಟಕ ಸರ್ಕಾರ ಮತ್ತು ಭಾರತ ಸರ್ಕಾರಕ್ಕೆ ಸಂದಾಯಮಾಡಿದ ಆದಾಯ:

ಕರ್ನಾಟಕ ಸರ್ಕಾರ:

(ಮೊತ್ತ ಕೋಟಿ ರೂ)

ವಿವರಗಳು	2021-22	2020-21
ರಾಯಧನ	163.34	122.81
ಮಾರಾಟ ತೆರಿಗೆ	0.04	0.14
ಅರಣ್ಯ ಅಭಿವೃದ್ಧಿ ತೆರಿಗೆ		
ಪರಿಸರ ಸಂರಕ್ಷಣ ಶುಲ್ಕ		
ಜಿಎಸ್‌ಟಿ (ಎಸ್‌ಜಿಎಸ್‌ಟಿ/ಸಿಜಿಎಸ್‌ಟಿ)	147.34	63.51
ವಂತಿಗಳು		
ಮುಖ್ಯಮಂತ್ರಿಗಳ ಪರಿಹಾರ ನಿಧಿ	15.00	15.00

ಇದರ ಜೊತೆಗೆ ಕಂಪೆನಿಯು ಕರ್ನಾಟಕ ಸರ್ಕಾರಕ್ಕೆ ಲಾಭಾಂಶವನ್ನು ಪಾವತಿಸಿದ್ದು ಈ ಸಂಬಂಧದ ವಿವರಗಳನ್ನು ವರದಿಯಲ್ಲಿ ಅನ್ಯತ್ರ ಪ್ರಕಟಿಸಲಾಗಿದೆ.

ಭಾರತ ಸರ್ಕಾರ:

(ಮೊತ್ತ ಕೋಟಿ ರೂ)

ವಿವರಗಳು	2021-22	2020-21
ಆದಾಯ ತೆರಿಗೆ	287.70	198.28
ಲಾಭಾಂಶ ತೆರಿಗೆ	-	-
ಕಲ್ಯಾಣ ಉಪಕರ	-	-

ಕಂಪೆನಿಯ ಸ್ಥಿತಿಗತಿ ಮತ್ತು ಭವಿಷ್ಯದ ದೃಷ್ಟಿ:

ನಿಮ್ಮ ನಿರ್ದೇಶಕರು ಗಣಿಗಾರಿಕೆಗೆ ಸಂಬಂಧಿಸಿದ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳನ್ನು ಹಾಗೂ ತನ್ನ ವ್ಯಾಪಾರ ನೀತಿಯನ್ನು ಎಚ್ಚರಿಕೆಯಿಂದ ಅನುಸರಿಸುತ್ತಾರೆ.

ಕರ್ನಾಟಕ ಸರ್ಕಾರವು ಸಂಚಾರಿನ ಹದಿನಪಡೆಯಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಯನ್ನು ನಡೆಸಲು 158 ಹೆಕ್ಟೇರುಗಳ ಗುತ್ತಿಗೆ ಭೂಮಿಯನ್ನು ಮಂಜೂರು ಮಾಡಲು ಒಪ್ಪಿದೆ. ಕಂಪೆನಿಯು ತನ್ನ ಉತ್ಪಾದನೆಯನ್ನು ವಾರ್ಷಿಕ 4 ಎಂಎಂಟಿ ಗೆ ಹೆಚ್ಚಿಸಬಹುದಾಗಿದೆ.

ಕರ್ನಾಟಕ ಸರ್ಕಾರವು ಬೆಂಗಳೂರು ಮತ್ತು ಮೈಸೂರು ವಿಭಾಗಗಳಲ್ಲಿ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ಚಟುವಟಿಕೆಗಳನ್ನು ನಡೆಸಲು ಅಂಗೀಕಾರವನ್ನು ನೀಡಿದೆ. ತಯಾರಿಕೆಯ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ.

2) ಹಣಕಾಸು ತಃಖ್ತೆಗಳ ದಿನಾಂಕದ ತರುವಾಯದ ಘಟನೆಗಳು:

31 ಮಾರ್ಚ್ 2022ರ ನಂತರ ಮತ್ತು ಈ ವರದಿಯ ಸಹಿಯ ನಡುವೆ ಯಾವುದೇ ಮಹತ್ವದ ಬದಲಾವಣೆಗಳು ಘಟಿಸಿರುವುದಿಲ್ಲ.

3) ವ್ಯಾಪಾರದ ಸ್ವರೂಪದಲ್ಲಿನ ಬದಲಾವಣೆ, ಯಾವುದಾದರೂ ಇದ್ದ ಪಕ್ಷದಲ್ಲಿ:

31.03.2022ಕ್ಕೆ ಕೊನೆಗೊಂಡ ವರ್ಷದಲ್ಲಿ ಕಂಪೆನಿಯ ವ್ಯಾಪಾರದಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.

4) ಲಾಭಾಂಶ:

ನಿಮ್ಮ ಮಂಡಳಿಯು 2021-22 1ರ ಹಣಕಾಸು ವರ್ಷಕ್ಕೆ ರೂ. 100/- ರ ಪೂರ್ಣವಾಗಿ ಸಂದಾಯವಾದ, ಪ್ರತಿಯೊಂದು ಸ್ವಾಮ್ಯ ಷೇರಿಗೆ 3936.65/- ರೂ. ಗಳನ್ನು - ಅರ್ಥಾತ್, ರೂ. 236.16% (ನಿವ್ವಳ ಲಾಭದ 30% - ಮೊತ್ತ ರೂ. 236.16 ಕೋಟಿ) ಲಾಭಾಂಶವನ್ನು ಕಂಪೆನಿಯ ರೂ. 600 ಲಕ್ಷ ಮೊತ್ತದ ಪೂರ್ಣವಾಗಿ ಸಂದಾಯಿತವಾದ ಷೇರು ಬಂಡವಾಳದ ಮೇಲೆ, ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಷೇರುದಾರರ ಅಂಗೀಕಾರಕ್ಕೆ ಬದ್ಧವಾಗಿ, ಶಿಫಾರಸ್ಸು ಮಾಡಿದೆ.

5) ಮುಡಿಪುಗಳಿಗೆ ವರ್ಗಾಯಿಸಲಾದ ಮೊತ್ತಗಳು:

31.03.2022 ಕ್ಕೆ ಕೊನೆಗೊಂಡ ವರ್ಷದಲ್ಲಿ ನಿಮ್ಮ ಕಂಪೆನಿ ರೂ.788.45 ಕೋಟಿ ಮೊತ್ತವನ್ನು ಮುಡಿಪುಗಳಿಗೆ ವರ್ಗಾಯಿಸಿದೆ.

6) ಷೇರು ಬಂಡವಾಳದಲ್ಲಿನ ಬದಲಾವಣೆಗಳು:

ವರದಿಯ ವರ್ಷದಲ್ಲಿ ಕಂಪೆನಿಯ ಬಂಡವಾಳ ರಚನೆಯಲ್ಲಿ ಯಾವುದೇ ಬದಲಾವಣೆಗಳಾಗಲಿಲ್ಲ. ಬಂಡವಾಳ ರಚನೆ ಕೆಳಗಿನಂತಿದೆ:

ಕಂಪೆನಿಯ ಅಧಿಕೃತ ಬಂಡವಾಳ:

ರೂ. 7,00,00,000/- (ಏಳು ಕೋಟಿ ರೂ. ಮಾತ್ರ) : ಪ್ರತಿಯೊಂದು ರೂ. 100/- (ರೂ. ಒಂದು ನೂರು ಮಾತ್ರ) 7,00,000 (ಏಳು ಲಕ್ಷ ಮಾತ್ರ) ಸ್ವಾಮ್ಯ ಷೇರುಗಳು.

ನೀಡಿಕೆಯಾದ, ವಂತಿಗೆಯಾದ ಮತ್ತು ಸಂದಾಯವಾದ ಕಂಪೆನಿಯ ಬಂಡವಾಳ:

ರೂ. 6,00,00,000/- (ಆರು ಕೋಟಿ ರೂ. ಮಾತ್ರ) : ಪ್ರತಿಯೊಂದು ರೂ. 100/- (ರೂ. ಒಂದು ನೂರು ಮಾತ್ರ) 6,00,000 (ಆರು ಲಕ್ಷ ಮಾತ್ರ) ಸ್ವಾಮ್ಯ ಷೇರುಗಳು.

7) ಹೂಡಿಕೆದಾರರ ಶಿಕ್ಷಣ ಮತ್ತು ಸಂರಕ್ಷಣಾ ನಿಧಿ:

ಕಂಪೆನಿ ಕಾಯ್ದೆ 2013ರ ಅನ್ವಯವಾಗುವ ಉಪಬಂಧಗಳ ಅನುಸಾರ, ಐಇಪಿಎಫ್ ಪ್ರಾಧಿಕಾರ (ಲೆಕ್ಕಗಳು, ಲೆಕ್ಕಪರಿಶೋಧನೆ, ವರ್ಗಾವಣೆ ಮತ್ತು ಮರುಭರಿಕೆ) ನಿಯಮಗಳು, 2016 ಐಇಪಿಎಫ್ ನಿಯಮಗಳಲ್ಲಿ ಪಾವತಿಸಿದ ಮತ್ತು ಹಕ್ಕುಸಲ್ಲಿಸಿದ ಎಲ್ಲ ಲಾಭಾಂಶಗಳನ್ನೂ ಕಂಪೆನಿಯು ಭಾರತ ಸರ್ಕಾರವು ಸ್ಥಾಪಿಸಿರುವ ಐಇಪಿಎಫ್ ಗೆ ಏಳು ವರ್ಷಗಳ ನಂತರ ವರ್ಗಾಯಿಸಬೇಕಾಗುತ್ತದೆ. ಅಲ್ಲದೆ, ನಿಯಮಗಳ ಅನುಸಾರ ನಿರಂತರ ಏಳು ವರ್ಷಗಳ ಅವಧಿಗೆ ಯಾವ ಷೇರುಗಳ ಮೇಲೆ ಲಾಭಾಂಶವನ್ನು ಪಾವತಿಸಿಲ್ಲವೋ ಅಥವಾ ಲಾಭಾಂಶದ ಹಕ್ಕುಸಲ್ಲಿಕೆಯಾಗಿಲ್ಲವೋ ಅಂತಹ ಷೇರುಗಳನ್ನು ಐಇಪಿಎಫ್ ಪ್ರಾಧಿಕಾರದ ಡಿಮ್ಯಾಟ್ ಖಾತೆಗೆ ವರ್ಗಾಯಿಸಬೇಕಾಗುತ್ತದೆ.

8) ಮಂಡಳಿ ಸಭೆಗಳು:

ಮಂಡಳಿಯ ಸಭೆಗಳನ್ನು ನಿಯತವಾಗಿ ನಡೆಸಲಾಗುತ್ತಿದ್ದು ಎರಡು ಕ್ರಮಾನುಗತ ಸಭೆಗಳ ನಡುವೆ 120 ದಿನಗಳಿಗಿಂತಲೂ ಹೆಚ್ಚಿನ ಸಮಯಾವಧಿ ಇರುವುದಿಲ್ಲ. ಅಗತ್ಯವಿದ್ದಾಗ ಮಂಡಳಿಯು ಹೆಚ್ಚಿನ ಸಭೆಗಳನ್ನು ಸಹ ನಡೆಸುತ್ತದೆ. ವರದಿಯ ವರ್ಷದಲ್ಲಿ 31.05.2021, 22.07.2021, 25.11.2021 ಮತ್ತು 14.02.2022. ರಂದು ನಾಲ್ಕು ಬಾರಿ ಮಂಡಳಿಯು ಸಭೆ ಸೇರಿತ್ತು.

ಸಭೆಯ ಕಾರ್ಯಸೂಚಿಯನ್ನು ನಿರ್ದೇಶಕರುಗಳಿಗೆ ಮೊದಲೇ ತಲುಪಿಸಲಾಗಿರುತ್ತದೆ. ನಿರ್ದೇಶಕ ಮಂಡಳಿಯ ಸಭೆಗಳ ನಡವಳಿಯನ್ನು ಮಂಡಳಿಯ ಸದಸ್ಯರುಗಳ ಅವಗಾಹನೆಗೆಂದು ಅವರಿಗೆ ತಲುಪಿಸಲಾಗುತ್ತದೆ.

9) ನಿರ್ದೇಶಕರು ಮತ್ತು ಪ್ರಧಾನ ವ್ಯವಸ್ಥಾಪನಾ ಸಿಬ್ಬಂದಿ:

ನಿರ್ದೇಶಕ ಮಂಡಳಿಯ ಸಂರಚನೆ ಕೆಳಗಿನಂತಿದೆ:

ಶ್ರೀ ಎ.ಎಸ್‌ಜಯರಾಮ್, ಶಾಸಕರು ತುರುವೇಕರೆ ಕ್ಷೇತ್ರ ಹಾಗೂ ಅಧ್ಯಕ್ಷರು ಕೆಎಸ್‌ಎಂಸಿಎಲ್	ಅಧ್ಯಕ್ಷರು (20.01.2023 ರಿಂದ ಪ್ರಸ್ತುತ)
ಶ್ರೀ ಲಿಂಗಮೂರ್ತಿ	ಅಧ್ಯಕ್ಷರು (27.11.2020 ರಿಂದ 12.07.2022)
ಶ್ರೀ ಪಂಕಜ್ ಕುಮಾರ್ ಪಾಂಡೆ, ಭಾ.ಆ.ಸೇ	ನಿರ್ದೇಶಕರು (07.04.2021 ರಿಂದ ಪ್ರಸ್ತುತ)
ಶ್ರೀ ಜಿ ಕುಮಾರ್ ನಾಯಕ್, ಭಾ.ಆ.ಸೇ	ಅಧ್ಯಕ್ಷರು ಮತ್ತು ನಿರ್ದೇಶಕರು (04.09.2020 ರಿಂದ 27.11.2020) ನಿರ್ದೇಶಕರು (27.11.2020 ರಿಂದ 07.04.2021)
ಶ್ರೀ ಶಿವಾನಂದ ಕಾಪಶಿ, ಭಾ.ಆ.ಸೇ	ವ್ಯವಸ್ಥಾಪಕ ನಿರ್ದೇಶಕರು (08.03.2021 ರಿಂದ 12.10.2021)
ಶ್ರೀಮತಿ ಬಿ ಬಿ ಕಾವೇರಿ, ಭಾ.ಆ.ಸೇ	ವ್ಯವಸ್ಥಾಪಕ ನಿರ್ದೇಶಕರು (12.10.2021 ರಿಂದ 28.07.2022)
ಶ್ರೀಮತಿ ವಿನೋತ್‌ಪ್ರಿಯ ಆರ್. ಭಾ.ಆ.ಸೇ	ವ್ಯವಸ್ಥಾಪಕ ನಿರ್ದೇಶಕರು (28.07.2022 ರಿಂದ ಪ್ರಸ್ತುತ)
ಡಾ ಎಕ್‌ರೂಪ್ ಕೌರ್, ಭಾ.ಆ.ಸೇ	ನಿರ್ದೇಶಕರು (05.09.2019 ರಿಂದ ಪ್ರಸ್ತುತ)
ಶ್ರೀಮತಿ ವಿ ಚೈತ್ರ, ಭಾ.ಆ.ಸೇ	ನಿರ್ದೇಶಕರು (04.04.2018 ರಿಂದ 14.09.2021)
ಡಾ ಸೆಲ್ವಕುಮಾರ್ ಎಸ್, ಭಾ.ಆ.ಸೇ	ನಿರ್ದೇಶಕರು (29.06.2018 ರಿಂದ 11.09.2019) ನಿರ್ದೇಶಕರು (05.11.2019 ರಿಂದ 14.09.2021)
ಶ್ರೀ ವಿ.ಪೊನ್ನುರಾಜ್ ಭಾ.ಆ.ಸೇ	ನಿರ್ದೇಶಕರು (14.09.2021 ರಿಂದ 07.06.2022)
ಶ್ರೀ ರವೀಂದ್ರ ಪಿ ಎನ್, ಭಾ.ಆ.ಸೇ	ನಿರ್ದೇಶಕರು (10.05.2021 ರಿಂದ 09.11.2021)
ಶ್ರೀ ರಾಮ ಪ್ರಸಾದ್ ಮನೋಹರ್, ಭಾ.ಆ.ಸೇ	ನಿರ್ದೇಶಕರು (09.11.2021 ರಿಂದ ಪ್ರಸ್ತುತ)

ಶ್ರೀ ಡಿ.ಎಸ್.ರಮೇಶ್, ಭಾ.ಆ.ಸೇ	ನಿರ್ದೇಶಕರು (10.05.2021 ರಿಂದ 09.11.2021)
ಶ್ರೀ ಪ್ರಭುಲಿಂಗ್ ಕವಲಿಕಟ್ಟಿ, ಭಾ.ಆ.ಸೇ	ನಿರ್ದೇಶಕರು (25.03.2021 ರಿಂದ ಪ್ರಸ್ತುತ)
ಶ್ರೀ ರುದ್ರಮೂರ್ತಿ ಎಂ	ಅಧಿಕಾರೇತರ ನಿರ್ದೇಶಕರು (20.11.2020 ರಿಂದ ಪ್ರಸ್ತುತ)
ಶ್ರೀ ಎಂ ಆರ್ ಪಾಟೀಲ್, ಭಾ.ಆ.ಸೇ	ಅಧಿಕಾರೇತರ ನಿರ್ದೇಶಕರು (23.03.2021 ರಿಂದ ಪ್ರಸ್ತುತ)
ಶ್ರೀ ಎಂ.ಎಸ್.ಶ್ರೀಕರ್, ಭಾ.ಆ.ಸೇ	ನಿರ್ದೇಶಕರು (07.06.2022 ರಿಂದ ಪ್ರಸ್ತುತ)
ಶ್ರೀ ಶೆಟ್ಟಣ್ಣನವರ್ ಎಸ್.ಬಿ. ಭಾ.ಆ.ಸೇ	ನಿರ್ದೇಶಕರು (22.11.2022 ರಿಂದ ಪ್ರಸ್ತುತ)
ಶ್ರೀ ಬಸವರಾಜ್ ನಾರಾಯಣಪುರ	ಅಧಿಕಾರೇತರ ನಿರ್ದೇಶಕರು (23.03.2021 ರಿಂದ ಪ್ರಸ್ತುತ)

ಕಂಪೆನಿಯ ಹೊರಹೋಗುತ್ತಿರುವ ನಿರ್ದೇಶಕರು ತಮ್ಮ ಸೇವಾವಧಿಯಲ್ಲಿ ಅವರು ಸಲ್ಲಿಸಿದ ಸೇವೆಯನ್ನು ನಿಮ್ಮ ಮಂಡಳಿಯು ಕೃತಜ್ಞತೆಯಿಂದ ಸ್ಮರಿಸುತ್ತದೆ.

10 ವಾರ್ಷಿಕ ಆಧಾರದ ಮೇಲೆ ಸ್ವತಂತ್ರ ನಿರ್ದೇಶಕರಿಂದ ಘೋಷಣೆ:

ಸರ್ಕಾರಿ ಕಂಪೆನಿಯಾಗಿರುವ ಕಾರಣ ಮತ್ತು ಕರ್ನಾಟಕ ಸರ್ಕಾರವೇ ನಿರ್ದೇಶಕರುಗಳನ್ನು ನೇಮಿಸಿರುವುದರಿಂದ ಇದು ಅನ್ವಯವಾಗುವುದಿಲ್ಲ.

11) ಲೆಕ್ಕಪರಿಶೋಧನಾ ಸಮಿತಿ ಮತ್ತು ಸಿಎಸ್‌ಆರ್ ಸಮಿತಿಯ ರಚನೆ:

ಕಾರ್ಯದ ಅನ್ವಯ ರಚಿತವಾದ ಲೆಕ್ಕಪರಿಶೋಧನಾ ಸಮಿತಿಯು ತನ್ನ ಕರ್ತವ್ಯಗಳನ್ನು ನಿರ್ವಹಿಸುತ್ತಿದೆ. ಈ ವರದಿಯ ದಿನಾಂಕದಂದು ಇದ್ದಂತೆ ಲೆಕ್ಕಪರಿಶೋಧನಾ ಸಮಿತಿಯ ರಚನೆ ಇಂತಿದೆ:

- | | | |
|---------------------------------------|---|-----------|
| 1. ಶ್ರೀ ಪಂಕಜ್ ಕುಮಾರ್ ಪಾಂಡೆ, ಭಾ.ಆ.ಸೇ | - | ಅಧ್ಯಕ್ಷರು |
| 2. ಶ್ರೀಮತಿ ವಿನೋತ್‌ಪ್ರಿಯ, ಭಾ.ಆ.ಸೇ | - | ಸದಸ್ಯರು |
| 3. ಡಾ ಎಕ್‌ರೂಪ್ ಕೌರ್, ಭಾ.ಆ.ಸೇ | - | ಸದಸ್ಯರು |
| 4. ಶ್ರೀ ಪ್ರಭುಲಿಂಗ್ ಕವಲಿಕಟ್ಟಿ, ಭಾ.ಆ.ಸೇ | - | ಸದಸ್ಯರು |

ಹೊರಹೋದ ಸಮಿತಿ ಸದಸ್ಯರು.

- | | | |
|------------------------------|---|-----------|
| ಶ್ರೀ ಜಿ.ಕುಮಾರ್ ನಾಯಕ್ ಭಾ.ಆ.ಸೇ | - | ಅಧ್ಯಕ್ಷರು |
| ಶ್ರೀ ಶಿವಾನಂದ ಕಪಾಶಿ, ಭಾ.ಆ.ಸೇ | - | ಸದಸ್ಯರು |
| ಶ್ರೀ ಬಿ.ಬಿ.ಕಾವೇರಿ, ಭಾ.ಆ.ಸೇ | - | ಸದಸ್ಯರು |

ಕಾರ್ಯದ ಅನ್ವಯ ರಚಿತವಾದ ಸಾಮಾಜಿಕ ಹೊಣೆಗಾರಿಕೆ ಸಮಿತಿಯು (ಸಿಎಸ್‌ಆರ್) ಸಮಿತಿಯು ತನ್ನ ಕರ್ತವ್ಯಗಳನ್ನು ನಿರ್ವಹಿಸುತ್ತಿದೆ. ಈ ವರದಿಯ ದಿನಾಂಕದಂದು ಇದ್ದಂತೆ ಲೆಕ್ಕಪರಿಶೋಧನಾ ಸಮಿತಿಯ ರಚನೆ ಇಂತಿದೆ :

- | | | |
|---|---|-----------|
| 1. ಶ್ರೀ ಪಂಕಜ್ ಕುಮಾರ್ ಪಾಂಡೆ, ಭಾ.ಆ.ಸೇ | - | ಅಧ್ಯಕ್ಷರು |
| 2. ಶ್ರೀಮತಿ ವಿನೋತ್‌ಪ್ರಿಯ, ಭಾ.ಆ.ಸೇ | - | ಸದಸ್ಯರು |
| 3. ಶ್ರೀ ಎಂ ಆರ್ ಪಾಟೀಲ್, ಅಧಿಕೃತೇತರ ನಿರ್ದೇಶಕರು | - | ಸದಸ್ಯರು |

ಹೊರಹೋದ ಸಮಿತಿ ಸದಸ್ಯರು.

- | | | |
|---------------------------------|---|-----------|
| 1. ಶ್ರೀ ಜಿ.ಕುಮಾರ್ ನಾಯಕ್ ಭಾ.ಆ.ಸೇ | - | ಅಧ್ಯಕ್ಷರು |
| 2. ಶ್ರೀ ಶಿವಾನಂದ ಕಪಾಶಿ, ಭಾ.ಆ.ಸೇ | - | ಸದಸ್ಯರು |
| 3. ಶ್ರೀ ಬಿ.ಬಿ.ಕಾವೇರಿ, ಭಾ.ಆ.ಸೇ | - | ಸದಸ್ಯರು |

12. ನಿರ್ದೇಶಕರ ಜವಾಬ್ದಾರಿ ವರದಿ:

ಕಂಪೆನಿ ಕಾಯ್ದೆ 2013ರ ಪರಿಚ್ಛೇದ 134 (5) ಅನುಸಾರ ನಿಮ್ಮ ನಿರ್ದೇಶಕರು ಹೀಗೆ ಸ್ಥಿರೀಕರಿಸುತ್ತಾರೆ:

- ಎ) ಕಂಪೆನಿಯ ವಾರ್ಷಿಕ ಲೆಕ್ಕಪತ್ರಗಳನ್ನು ಅನ್ವಯಿಸಬೇಕಾದ ಲೇಖಾಪ್ರಮಾಣಗಳನ್ನು ಅನುಸರಿಸಿ ಮತ್ತು ವಾಸ್ತವಿಕ ಅಸಾಂಗತ್ಯಗಳಿಗೆ ಸಂಬಂಧಿಸಿದಂತೆ ಸೂಕ್ತ ವಿವರಣೆಗಳನ್ನು ಒದಗಿಸಿ ಸಿದ್ಧಪಡಿಸಲಾಗಿದೆ.
- ಬಿ) ಕಂಪೆನಿಯ ಆಡಳಿತ ಮಂಡಳಿಯು ಹಣಕಾಸು ವರ್ಷದ ಕೊನೆಯ ಹೊತ್ತಿಗೆ ಕಂಪೆನಿಯ ಸ್ಥಿತಿಗತಿಗಳ ಹಾಗೂ ವರದಿಯ ಅವಧಿಗೆ ಕಂಪೆನಿಯ ಲಾಭ ಮತ್ತು ನಷ್ಟದ ಬಗ್ಗೆ ನೈಜ ಮತ್ತು ನಿಷ್ಪಕ್ಷಪಾತ ಚಿತ್ರವನ್ನು ಒದಗಿಸುವಂತೆ ಯುಕ್ತವೂ ದೂರದೃಷ್ಟಿಯುಳ್ಳದ್ದೂ ಆದ ನಿರ್ಧಾರಗಳು ಮತ್ತು ಅಂದಾಜುಗಳನ್ನು ಆಯ್ಕೆಮಾಡಿರುತ್ತಾರೆ ಮತ್ತು ಇದಕ್ಕನುಗುಣವಾದ ಲೇಖಾಕಾರ್ಯನೀತಿಗಳನ್ನು ಆಯ್ಕೆಮಾಡಿ ಅವನ್ನು ನಿಯತವಾಗಿ ಅನ್ವಯಿಸಿದ್ದಾರೆ.
- ಸಿ) ಕಂಪೆನಿಯ ಅಸ್ತಿಗಳ ಹಿತರಕ್ಷಣೆಗಾಗಿ ಮತ್ತು ಮೋಸ ಹಾಗೂ ಇತರ ಅಕ್ರಮಗಳನ್ನು ಪತ್ತೆಹಚ್ಚಲು ಮತ್ತು ತಡೆಗಟ್ಟಲು ಸದರಿ ಕಾಯ್ದೆಯ ಉಪಬಂಧಗಳ ಅನುಸಾರವಾಗಿ ಸೂಕ್ತವಾದ ಮತ್ತು ಪರ್ಯಾಪ್ತವಾದ ಲೆಕ್ಕದಾಖಲೆಗಳ ನಿರ್ವಹಣೆಗಾಗಿ ಸೂಕ್ತವಾದ ಮತ್ತು ಅಗತ್ಯವಾದ ಎಚ್ಚರವನ್ನು ನಿರ್ದೇಶಕರು ತೆಗೆದುಕೊಂಡಿದ್ದಾರೆ.
- ಡಿ) ನಿರ್ದೇಶಕರು ವಾರ್ಷಿಕ ಲೆಕ್ಕಪತ್ರಗಳನ್ನು ಮುಂದುವರೆಯುತ್ತಿರುವ ಸಂಸ್ಥೆ ಆಧಾರದ ಮೇಲೆ ಸಿದ್ಧಪಡಿಸಿರುತ್ತಾರೆ.
- ಇ) ಅನ್ವಯವಾಗುವ ಎಲ್ಲ ಕಾನೂನುಗಳ ಉಪಬಂಧಗಳನ್ನು ಅನುಸರಿಸಲು ಸಹಾಯಕವಾಗುವಂತೆ ನಿಮ್ಮ ನಿರ್ದೇಶಕರು ಸೂಕ್ತ ವ್ಯವಸ್ಥೆಗಳನ್ನು ರೂಪಿಸಿರುತ್ತಾರೆ ಮತ್ತು ಇಂತಹ ವ್ಯವಸ್ಥೆಗಳು ಪರ್ಯಾಪ್ತವಾಗಿದ್ದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ.

ಅಧೀನ ಸಂಸ್ಥೆಗಳು/ ಸಹ ಸಂಸ್ಥೆಗಳು/ ಜಂಟಿ ಉಪಕ್ರಮಗಳ ಹಣಕಾಸು ಸಾಧನೆ/ ಹಣಕಾಸು ಸ್ಥಿತಿಗತಿಗಳ ಬಗ್ಗೆ ಮಾಹಿತಿ:

ಕಂಪೆನಿಯು 2 ಜಂಟಿ ಉಪಕ್ರಮಗಳನ್ನು ಹೊಂದಿದೆ. ವಿವರಗಳು ಕೆಳಗಿನಂತಿವೆ:

1. ತುಂಗಭದ್ರಾ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್
2. ವಿಜಯನಗರ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್

13. ವಾರ್ಷಿಕ ಸಲ್ಲಿಕೆಯ ಉದ್ಧತಭಾಗ:

ಕಂಪೆನಿ ಕಾಯ್ದೆ, 2013ರ ಪರಿಚ್ಛೇದ 92(3) ಮತ್ತು ಕಂಪೆನಿಗಳ (ನಿರ್ವಹಣೆ ಮತ್ತು ಆಡಳಿತ) ನಿಯಮಗಳು, 2014ರ ನಿಯಮ 12(1)ರ ಅನುಸಾರ ಹಾಗೂ ಕಂಪೆನಿಗಳ ತಿದ್ದುಪಡಿ ಕಾಯ್ದೆ 2020ಕ್ಕೆ ಸಂಗತವಾಗಿ ಎಂಜಿಟಿ 7 ರಲ್ಲಿ ವಾರ್ಷಿಕ ಸಲ್ಲಿಕೆಯ ಉದ್ಧತಭಾಗವನ್ನು ಕಂಪೆನಿಯ ವೆಬ್‌ಸೈಟ್ <https://ksmc.karnataka.gov.in/> ಇಲ್ಲಿ ಒದಗಿಸಲಾಗಿದೆ.

14) ಲೆಕ್ಕಪರಿಶೋಧಕರು:

ನಿಮ್ಮ ಕಂಪೆನಿಯ ಶಾಸನಬದ್ಧ ಲೆಕ್ಕಪರಿಶೋಧಕರನ್ನು ಭಾರತದ ನಿಯಂತ್ರಕರು ಮತ್ತು ಮಹಾಲೇಖಾಪಾಲರು ನೇಮಿಸುತ್ತಾರೆ. 2021-22 ರ ಸಾಲಿಗೆ ಶಾಸನಬದ್ಧ ಲೆಕ್ಕಪರಿಶೋಧಕರನ್ನಾಗಿ ಮೆ: ರಾವ್ & ಸ್ವಾಮಿ - ಸನದಿ ಲೆಕ್ಕಪರಿಶೋಧಕರು, ಇವರನ್ನು ನೇಮಿಸಲಾಗಿದೆ.

ಹಣಕಾಸು ವರ್ಷ 2021-22 ರ ಲೆಕ್ಕಪರಿಶೋಧನಾ ಪರಿಶೀಲನೆಗಳು

31 ಮಾರ್ಚ್ 2022ಕ್ಕೆ ಕೊನೆಗೊಂಡ ವರ್ಷದ ಹಣಕಾಸು ಸ್ಥಿತಿಗತಿಗಳ ಮೇಲಿನ ತಮ್ಮ ವರದಿಯಲ್ಲಿ ಶಾಸನಬದ್ಧ ಲೆಕ್ಕಪರಿಶೋಧಕರು ಮಾಡಿರುವ ಪರಿಶೀಲನೆಗಳು ಮತ್ತು ಆಡಳಿತ ಮಂಡಳಿ ಅದಕ್ಕೆ ನೀಡಿರುವ ಉತ್ತರಗಳನ್ನು ಅನುಬಂಧ ಎ ಯಲ್ಲಿ ಒದಗಿಸಲಾಗಿದೆ.

15) ಕಾರ್ಯದರ್ಶಿಯ ಲೆಕ್ಕಪರಿಶೋಧನೆ:

ಶ್ರೀ ಪರಮೇಶ್ವರ ಜಿ ಭಟ್, ವೃತ್ತಿಗಾರ ಕಂಪೆನಿ ಕಾರ್ಯದರ್ಶಿ - ಇವರು ಒದಗಿಸಿರುವ ಕಾರ್ಯದರ್ಶಿಯ ಲೆಕ್ಕಪರಿಶೋಧನಾ ವರದಿ ಹಾಗೂ ವರದಿಯಲ್ಲಿನ ಪರಿಶೀಲನೆಗಳಿಗೆ ಉತ್ತರಗಳನ್ನು ಅನುಬಂಧ ಬಿ ಯಲ್ಲಿ ನೀಡಲಾಗಿದೆ.

16) ಶಕ್ತಿ ಸಂರಕ್ಷಣೆ, ತಂತ್ರಜ್ಞಾನ ವಿಲೀನ ಮತ್ತು ವಿದೇಶಿ ವಿನಿಮಯ ಗಳಿಕೆ ಮತ್ತು ವ್ಯಯ:

(ಎ) ಶಕ್ತಿ ಸಂರಕ್ಷಣೆ:

ತೆಗೆದುಕೊಳ್ಳಲಾದ ಕ್ರಮಗಳು/ಶಕ್ತಿ ಸಂರಕ್ಷಣೆಯ ಮೇಲಿನ ಪರಿಣಾಮ	ಕಂಪೆನಿ ಶಕ್ತಿಯ ಬಳಕೆಯನ್ನು ಒಳಗೊಳ್ಳುವ ಯಾವುದೇ ಚಟುವಟಿಕೆಯನ್ನೂ ಕೈಗೊಳ್ಳುವುದಿಲ್ಲ ಮತ್ತು ಕಛೇರಿ ಬಳಕೆಗಾಗಿ ಮಾತ್ರವೇ ಶಕ್ತಿಯನ್ನು ವ್ಯಯಿಸುತ್ತದೆ. ಆದರೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಇಂಧನ ಬಳಕೆಯನ್ನು ತಗ್ಗಿಸಲು ಮತ್ತು ಅದನ್ನು ಸಂರಕ್ಷಿಸಲು ವಿವಿಧ ಕ್ರಮಗಳನ್ನು ನಿಮ್ಮ ಕಂಪೆನಿ ಪರಿಚಯಿಸಿದೆ.
1) ಸೃಷ್ಟಿಯಾದ ತ್ಯಾಜ್ಯವೂ ಸೇರಿದಂತೆ ಪರ್ಯಾಯ ಇಂಧನ ಮೂಲಗಳನ್ನು ಬಳಸಲು ಕಂಪೆನಿ ಕೈಗೊಂಡಿರುವ ಕ್ರಮಗಳು	ಯಾವುದೂ ಇಲ್ಲ
2) ಶಕ್ತಿ ಸಂರಕ್ಷಣಾ ಸಲಕರಣೆಗಳ ಮೇಲಿನ ಬಂಡವಾಳ ಹೂಡಿಕೆ	ಅನ್ವಯವಾಗುವುದಿಲ್ಲ
ನಮೂನೆ "ಎ" ಪ್ರಕಾರ ಒಟ್ಟು ಶಕ್ತಿಯ ಬಳಕೆ ಮತ್ತು ಪ್ರತಿ ಘಟಕದ ಉತ್ಪಾದನೆಗೆ ಶಕ್ತಿಯ ಬಳಕೆ.	ಅನ್ವಯವಾಗುವುದಿಲ್ಲ

(ಬಿ) ತಂತ್ರಜ್ಞಾನ ವಿಲೀನ

ತಂತ್ರಜ್ಞಾನ ವಿಲೀನ, ಅಳವಡಿಕೆ ಮತ್ತು ನಾವೀನ್ಯತೆಗೆ ಸಂಬಂಧಿಸಿದಂತೆ ಮಾಡಲಾದ ಪ್ರಯತ್ನಗಳು, ಸಂಕ್ಷಿಪ್ತವಾಗಿ.	ಯಾವುದೂ ಇಲ್ಲ
ಮೇಲಿನ ಪ್ರಯತ್ನಗಳ ಫಲವಾಗಿ ಪಡೆದುಕೊಂಡ ಲಾಭಗಳು, ಉದಾ: ಉತ್ಪನ್ನ ಸುಧಾರಣೆ, ವೆಚ್ಚ ತಗ್ಗಿಸುವಿಕೆ, ಉತ್ಪನ್ನ ಅಭಿವೃದ್ಧಿ, ಆಮದು ಪರ್ಯಾಯ, ಮುಂತಾದವು	ಅನ್ವಯವಾಗುವುದಿಲ್ಲ
ಆಮದು ಮಾಡಿಕೊಂಡ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಮೇಲಿನ ಪ್ರಯತ್ನಗಳ ಫಲವಾಗಿ ಪ್ರಾಪ್ತವಾದ ಲಾಭಗಳು (ಹಣಕಾಸು ವರ್ಷದ ಪ್ರಾರಂಭದಿಂದ ಲೆಕ್ಕಕ್ಕೆ ಬರುವಂತೆ ಕಳೆದ 5 ವರ್ಷಗಳಲ್ಲಿ ಆಮದು ಮಾಡಿಕೊಂಡದ್ದು). ಕೆಳಗಿನಂತೆ ಮಾಹಿತಿ ಒದಗಿಸಬಹುದಾಗಿದೆ.	ಅನ್ವಯವಾಗುವುದಿಲ್ಲ
ಆಮದುಮಾಡಿಕೊಂಡ ತಂತ್ರಜ್ಞಾನ	ಅನ್ವಯವಾಗುವುದಿಲ್ಲ
ಆಮದುಮಾಡಿಕೊಂಡ ವರ್ಷ	ಅನ್ವಯವಾಗುವುದಿಲ್ಲ
ತಂತ್ರಜ್ಞಾನ ಸಂಪೂರ್ಣವಾಗಿ ವಿಲೀನಗೊಂಡಿದೆಯೇ	ಅನ್ವಯವಾಗುವುದಿಲ್ಲ
ಪೂರ್ಣವಾಗಿ ವಿಲೀನ ಆಗದಿದ್ದಲ್ಲಿ, ವಿಲೀನವಾಗದಿರುವ ಕ್ಷೇತ್ರಗಳು, ಅದಕ್ಕೆ ಕಾರಣಗಳು ಮತ್ತು ಮುಂದಿನ ಕಾರ್ಯಯೋಜನೆ	ಅನ್ವಯವಾಗುವುದಿಲ್ಲ

ಸಿ) ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ)

ಕಂಪೆನಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಕೈಗೊಂಡಿರುವ ನಿರ್ದಿಷ್ಟ ಕ್ಷೇತ್ರಗಳು	ಕಂಪೆನಿ ಪ್ರಸ್ತುತ ವರ್ಷದಲ್ಲಿ ಯಾವುದೇ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಯನ್ನು ಕೈಗೊಂಡಿರುವುದಿಲ್ಲ.
ಮೇಲಿನ ಸಂಶೋಧನೆ ಮತ್ತು ಅಭಿವೃದ್ಧಿಯ ಫಲವಾಗಿ ಪಡೆದ ಲಾಭಗಳು	ಅನ್ವಯವಾಗುವುದಿಲ್ಲ
ಭವಿಷ್ಯದ ಯೋಜನಾ ಕ್ರಮ	ಅನ್ವಯವಾಗುವುದಿಲ್ಲ
ಆರ್ & ಡಿ ಮೇಲಿನ ವೆಚ್ಚ	
ಎ) ಬಂಡವಾಳ	ಯಾವುದೂ ಇಲ್ಲ
ಬಿ) ಆವರ್ತಕ	ಯಾವುದೂ ಇಲ್ಲ
ಸಿ) ಒಟ್ಟು	ಯಾವುದೂ ಇಲ್ಲ
ಡಿ) ಒಟ್ಟು ವಹಿವಾಟಿನ ಪ್ರತಿಶತವಾಗಿ ಒಟ್ಟು	ಯಾವುದೂ ಇಲ್ಲ

ಡಿ. ವಿದೇಶೀ ವಿನಿಮಯ ಗಳಿಕೆ ಮತ್ತು ವ್ಯಯ

ರಘು ಪ್ರಕ್ರಿಯೆಗೆ ಸಂಬಂಧಿಸಿದ ಚಟುವಟಿಕೆಗಳು	ಅನ್ವಯವಾಗುವುದಿಲ್ಲ
ರಘುಗಳನ್ನು ಹೆಚ್ಚಿಸಲು ತೆಗೆದುಕೊಳ್ಳಲಾದ ಕ್ರಮಗಳು	ಅನ್ವಯವಾಗುವುದಿಲ್ಲ
ಉತ್ಪನ್ನಗಳು ಮತ್ತು ಸೇವೆಗಳಿಗೆ ಹೊಸ ರಘು ಮಾರುಕಟ್ಟೆಯ ಅಭಿವೃದ್ಧಿ	ಅನ್ವಯವಾಗುವುದಿಲ್ಲ
ರಘು ಯೋಜನೆಗಳು	ಅನ್ವಯವಾಗುವುದಿಲ್ಲ
ಬಳಸಲಾದ ಒಟ್ಟು ವಿನಿಮಯ (ನಗದು ಆಧಾರ)	31 ಮಾರ್ಚ್ 2021ರಂದು ಇದ್ದಂತೆ: ಶೂನ್ಯ
ಗಳಿಸಲಾದ ಒಟ್ಟು ವಿದೇಶೀ ವಿನಿಮಯ (ಪ್ರಾಪ್ತತೆ ಆಧಾರ)	31 ಮಾರ್ಚ್ 2021ರಂದು ಇದ್ದಂತೆ: ಶೂನ್ಯ

17) ನೌಕರರ ಸಂಭಾವನೆಗೆ ಸಂಬಂಧಿಸಿದ ಪ್ರಕಟಣೆಗಳು:

ವಾರ್ಷಿಕ ರೂ. 1,02,00,000/- (ರೂ. ಒಂದು ಕೋಟಿ ಎರಡು ಲಕ್ಷ ಮಾತ್ರ) ಕ್ಷಿಂತ್ರ ಮತ್ತು/ಅಥವಾ ಮಾಸಿಕ ರೂ. 8,50,000/- (ರೂ. ಎಂಟು ಲಕ್ಷ ಐವತ್ತು ಸಾವಿರ ಮಾತ್ರ) ಕ್ಷಿಂತ್ರ ಹೆಚ್ಚಿನ ಸಂಭಾವನೆಯನ್ನು ಪಡೆಯುವ ಯಾವ ನೌಕರರೂ ಇರುವುದಿಲ್ಲ. ಹಾಗಾಗಿ, ಕಂಪೆನಿಗಳ (ವ್ಯವಸ್ಥಾಪನ ಸಿಬ್ಬಂದಿಯ ನೇಮಕಾತಿ ಮತ್ತು ಸಂಭಾವನೆ) ನಿಯಮಗಳು, 2014 ರ ಉಪನಿಯಮ 5(2)ರ ಅನುಸಾರ ಮಾಡಬೇಕಿರುವ ಹೇಳಿಕೆ/ಪ್ರಕಟಣೆಯನ್ನು ಸದಸ್ಯರ ನಡುವೆ ಸುತ್ತೋಲೆಯಾಗಿ ತಲುಪಿಸುವ ಅಗತ್ಯವಿರುವುದಿಲ್ಲ ಮತ್ತು ಅದನ್ನು ವಾರ್ಷಿಕ ವರದಿಯೊಂದಿಗೆ ಲಗತ್ತಿಸಲಾಗಿಲ್ಲ.

ನಿರ್ದೇಶಕರಾಗಿರುವ ಅಥವಾ ಅವರ ಸಂಬಂಧಿಕರಾಗಿರುವ ಹಾಗೂ ಸಂದರ್ಭಾನುಸಾರ ವಾರ್ಷಿಕ ರೂ. ಅರವತ್ತು ಲಕ್ಷಕ್ಕಿಂತ ಅಥವಾ ಮಾಸಿಕ ರೂ. ಐದು ಲಕ್ಷಕ್ಕಿಂತ ಹೆಚ್ಚಿನ ಸಂಭಾವನೆಯನ್ನು ಪಡೆಯುವ ಕಂಪೆನಿಯ ಯಾವ ನೌಕರರನ್ನೂ ಭಾರತದಾಚೆಗಿನ ಯಾವುದೇ ದೇಶದಲ್ಲಿ ಕೆಲಸದ ಮೇಲೆ ನಿಯುಕ್ತಿಗೊಳಿಸಿರುವುದಿಲ್ಲ, ಹಾಗಾಗಿ, ಕಂಪೆನಿಗಳ (ವ್ಯವಸ್ಥಾಪನ ಸಿಬ್ಬಂದಿಯ ನೇಮಕಾತಿ ಮತ್ತು ಸಂಭಾವನೆ) ನಿಯಮಗಳು, 2014 ರ ಉಪನಿಯಮ 5(3)ರ ಅನುಸಾರ ಮಾಡಬೇಕಿರುವ ಹೇಳಿಕೆ/ಪ್ರಕಟಣೆಯನ್ನು ಸದಸ್ಯರ ನಡುವೆ ಸುತ್ತೋಲೆಯಾಗಿ ತಲುಪಿಸುವ ಅಗತ್ಯವಿರುವುದಿಲ್ಲ ಮತ್ತು ಅದನ್ನು ವಾರ್ಷಿಕ ವರದಿಯೊಂದಿಗೆ ಲಗತ್ತಿಸಲಾಗಿಲ್ಲ.

18) ವ್ಯವಸ್ಥಾಪಕ ನಿರ್ದೇಶಕರು/ಪೂರ್ಣಾವಧಿ ನಿರ್ದೇಶಕರು ಯಾವುದೇ ಕಂಪೆನಿಯಿಂದ ದಲಾಲಿಯನ್ನು ಸ್ವೀಕರಿಸಿರುವ ಅಥವಾ ಅದರ ಹೋಲ್ಡಿಂಗ್ ಕಂಪೆನಿಯಿಂದ ಇಲ್ಲವೇ ಅಧೀನ ಸಂಸ್ಥೆಯಿಂದ ದಲಾಲಿ/ಸಂಭಾವನೆಯನ್ನು ಸ್ವೀಕರಿಸಿರುವ ಪ್ರಸಂಗಗಳು:

ವ್ಯವಸ್ಥಾಪಕ ನಿರ್ದೇಶಕರು/ಪೂರ್ಣಾವಧಿ ನಿರ್ದೇಶಕರು ಯಾವುದೇ ಕಂಪೆನಿಯಿಂದ ದಲಾಲಿಯನ್ನು ಸ್ವೀಕರಿಸಿರುವುದಿಲ್ಲ ಮತ್ತು ಅದರ ಹೋಲ್ಡಿಂಗ್ ಕಂಪೆನಿಯಿಂದ ಇಲ್ಲವೇ ಅಧೀನ ಸಂಸ್ಥೆಯಿಂದ ಅವರು ದಲಾಲಿ/ಸಂಭಾವನೆಯನ್ನು ಸ್ವೀಕರಿಸಿರುವ ಪ್ರಕರಣಗಳು ಪರಿಶೀಲನೆಯಲ್ಲಿರುವ ವರ್ಷದಲ್ಲಿ ಘಟಿಸಿರುವುದಿಲ್ಲ.

19) ಕೆಳಗಿನವುಗಳನ್ನು ಒಳಗೊಳ್ಳುವಂತೆ ಠೇವಣಿಗಳಿಗೆ ಸಂಬಂಧಿಸಿದ ವಿವರಗಳು:

ಕಂಪೆನಿ ಕಾಯ್ದೆ, 2013ರ ಉಪಬಂಧಗಳ ಅಡಿಯಲ್ಲಿ ನಿರ್ವಚಿಸಲಾಗಿರುವಂತಹ ಯಾವುದೇ ಠೇವಣಿಗಳನ್ನು ಸಾರ್ವಜನಿಕರಿಂದ ನಿಮ್ಮ ಕಂಪೆನಿ ಆಹ್ವಾನಿಸಿಲ್ಲ/ಪಡೆದಿಲ್ಲ/ನವೀಕರಿಸಿಲ್ಲ, ಮತ್ತು ಹಾಗಾಗಿ, 31 ಮಾರ್ಚ್ 2022ರಂದು ಅಥವಾ ಅದಕ್ಕೂ ಮುನ್ನ ಬಾಕಿ ಉಳಿದ ಯಾವುದೇ ಠೇವಣಿಗಳೂ ಇರಲಿಲ್ಲ.

20) ಕಣ್ಣಾವಲು ಕಾರ್ಯತಂತ್ರ/ಎಚ್ಚರಿಸುವ ಕಾರ್ಯನೀತಿ

ಕಂಪೆನಿಯು ನಿರ್ದೇಶಕರು ಮತ್ತು ತನ್ನ ನೌಕರರು ತಮ್ಮ ಪ್ರಾಮಾಣಿಕ ಕಾಳಜಿಗಳನ್ನು ವರದಿಮಾಡಲು ಎಚ್ಚರಿಸುವ ಕಾರ್ಯನೀತಿಯೊಂದನ್ನು ಸ್ಥಾಪಿಸಿದೆ.

21) ನಿಬಂಧಕರಿಂದ ಹೊರಡಿಸಲಾದ ಗಣನೀಯ ಮತ್ತು ಮಹತ್ವದ ಆದೇಶಗಳು:

ವರದಿಯ ವರ್ಷದಲ್ಲಿ ಇಂತಹ ಯಾವುದೇ ಘಟನೆಗಳೂ ಜರುಗಲಿಲ್ಲ.

22) ಆಂತರಿಕ ಹಣಕಾಸು ನಿಯಂತ್ರಣಗಳ ಪರ್ಯಾಪ್ತತೆಯ ವಿವರಗಳು:

ಹಣಕಾಸು ತಃಖ್ತೆಗಳಿಗೆ ಸಂಬಂಧಿಸಿದಂತೆ ಕಂಪೆನಿಯು ಪರ್ಯಾಪ್ತವಾದ ಆಂತರಿಕ ಹಣಕಾಸು ನಿಯಂತ್ರಣಗಳನ್ನು ಅನುಸರಿಸುತ್ತಿದೆ.

23) ಸಾಲಗಳು, ಭದ್ರತೆಗಳು ಅಥವಾ ಹೂಡಿಕೆಗಳ ವಿವರಗಳು:

ಕಂಪೆನಿಯು ಕಂಪೆನಿ ಕಾಯ್ದೆ 2013ರ ಪರಿಚ್ಛೇದ 186ರ ಉಪಬಂಧಗಳನ್ನು ಸೂಕ್ತ ರೀತಿಯಲ್ಲಿ ಪಾಲಿಸಿದೆ. ಸಾಲಗಳು, ಭದ್ರತೆಗಳು ಅಥವಾ ಹೂಡಿಕೆಗಳ ವಿವರಗಳು ಕೆಳಗಿನಂತಿವೆ:

ಸಾಲಗಳ ವಿವರ:

ಕ್ರ. ಸಂ	ಸಾಲ ಪಡೆದ ದಿನಾಂಕ	ಸಾಲ ಪಡೆದವರ ಹೆಸರು	ಮೊತ್ತ	ಸಾಲವನ್ನು ಪಡೆದವರು ಯಾವ ಉದ್ದೇಶಕ್ಕೆ ಬಳಸುತ್ತಾರೆ	ಸಾಲದ ಅವಧಿ	ಬಿಆರ್ ದಿನಾಂಕ	ಎಸ್ಆರ್ ದಿನಾಂಕ (ಅಗತ್ಯವಿದ್ದರೆ)	ಬಡ್ಡಿ ದರ	ಭದ್ರತೆ
ಯಾವುದೂ ಇಲ್ಲ									

ಹೂಡಿಕೆಗಳ ವಿವರ:

ಕ್ರ. ಸಂ	ಹೂಡಿಕೆಯ ದಿನಾಂಕ	ಹೂಡಿಕೆದಾರರ ಹೆಸರು	ಮೊತ್ತ	ಸ್ವೀಕೃತಿದಾರರು ಹೂಡಿಕೆಯಿಂದ ಬರುವ ಉತ್ಪತ್ತಿಯನ್ನು ಯಾವ ಉದ್ದೇಶಕ್ಕೆ ಬಳಸಬೇಕೆಂದಿದ್ದಾರೆ	ಬಿಆರ್ ದಿನಾಂಕ	ಎಸ್‌ಆರ್ ದಿನಾಂಕ (ಅಗತ್ಯವಿದ್ದರೆ)	ನಿರೀಕ್ಷಿತ ಉತ್ಪತ್ತಿ ದರ
1.	ತುಂಗಭದ್ರಾ ಮಿನರಲ್ಸ್ ಪ್ರೈ ಲಿ. 15,60,400/-	ದಿನಾಂಕ 17.11.1971ರ	ಪ್ರತಿಯೊಂದು ರೂ. 100ರ	15604	ಷೇರುಗಳು.		
2.	ವಿಜಯನಗರ ಮಿನರಲ್ಸ್ ಪ್ರೈ ಲಿ. 30,000/-	ದಿನಾಂಕ 09.03.2003ರ	ಪ್ರತಿಯೊಂದು ರೂ. 10ರ	3000	ಷೇರುಗಳು.		
3.	ಹಟ್ಟಿ ಚಿನ್ನದ ಗಣಿ ಕಂಪೆನಿ ನಿಯಮಿತ, ರೂ 15,00,000/-	ದಿನಾಂಕ 29.03.1986ರ	ಪ್ರತಿಯೊಂದು ರೂ. 100ರ	15000	ಷೇರುಗಳು.		
4.	ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ, ರೂ. 50,00,00,000/-	ದಿನಾಂಕ 27.06.2014ರ	ಪ್ರತಿಯೊಂದು ರೂ. 1000ದ	5,00,000	ಷೇರುಗಳು.		

ಒದಗಿಸಲಾದ ಖಾತರಿ/ಭದ್ರತೆಯ ವಿವರ:

ಕ್ರ. ಸಂ	ಖಾತರಿ/ ಭದ್ರತೆಯನ್ನು ಒದಗಿಸಿದ ದಿನಾಂಕ	ಸ್ವೀಕೃತಿದಾರರ ಹೆಸರು	ಮೊತ್ತ (ರೂ)	ಸ್ವೀಕೃತಿದಾರರು ಖಾತರಿ/ಭದ್ರತೆಯನ್ನು ಯಾವ ಉದ್ದೇಶಕ್ಕೆ ಬಳಸಬೇಕೆಂದಿದ್ದಾರೆ	ಬಿಆರ್ ದಿನಾಂಕ	ಎಸ್‌ಆರ್ ದಿನಾಂಕ (ಇದ್ದ ಪಕ್ಷದಲ್ಲಿ)	ದಲಾಲಿ
ಯಾವುದೂ ಇಲ್ಲ							

24) ಅಪಾಯ ನಿರ್ವಹಣೆ ಕಾರ್ಯನೀತಿ:

ಇಂದಿನ ಆರ್ಥಿಕ ಪರಿಸರದಲ್ಲಿ ಅಪಾಯ ನಿರ್ವಹಣೆ ವ್ಯಾಪಾರ ವ್ಯವಸ್ಥೆಯ ಅತ್ಯಂತ ಪ್ರಮುಖ ಭಾಗವಾಗಿದೆ. ಅಪಾಯ ನಿರ್ವಹಣೆಯ ಪ್ರಧಾನವಾದ ಗುರಿಯೆಂದರೆ ವ್ಯಾಪಾರಕ್ಕೆ ಅಪಾಯಗಳನ್ನು ತಂದೊಡ್ಡುವ ಘಟನೆಗಳನ್ನು ಗುರುತಿಸುವುದು, ನಿಯಂತ್ರಿಸುವುದು ಮತ್ತು ಅಗತ್ಯ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುವುದೇ ಆಗಿದೆ. ನಿಮ್ಮ ಕಂಪೆನಿಯ ಅಪಾಯ ನಿರ್ವಹಣೆ ಕಾರ್ಯನೀತಿಯು ವ್ಯಾಪಾರ ಪ್ರಕ್ರಿಯೆಗಳ ಭಾಗವಾಗಿದೆ. ಕಂಪೆನಿ ನಿರ್ವಹಿಸುವ ವ್ಯಾಪಾರದಲ್ಲಿ ಇರಬಹುದಾದ ಅಪಾಯಗಳನ್ನು ಕಂಪೆನಿಯ ತಾಂತ್ರಿಕ ಸಮಿತಿ ಮತ್ತು ಮಂಡಳಿ ಕಾಲದಿಂದ ಕಾಲಕ್ಕೆ ಪುನರ್‌ಪರಿಶೀಲಿಸುತ್ತದೆ ಮತ್ತು ಅವನ್ನು ತಗ್ಗಿಸಲು ಕ್ರಮಗಳನ್ನು ಕೈಗೊಳ್ಳುತ್ತದೆ.

25) ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಕಾರ್ಯನೀತಿ:

ಓರ್ವ ಉತ್ತಮ ಕಾರ್ಪೊರೇಟ್ ನಾಗರಿಕನಾಗಿ ನಿಮ್ಮ ಕಂಪೆನಿಯು ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಲು ಬದ್ಧವಾಗಿದೆ.

ಈ ಸಂಬಂಧವಾಗಿ ಕಂಪೆನಿ ಕಾಯ್ದೆ, 2013ರ ಅಗತ್ಯಗಳನ್ನು ಪೂರೈಸಲು ನಿಮ್ಮ ಕಂಪೆನಿಯು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ತಿಳಿಸಲು ನಿರ್ದೇಶಕರು ಸಂತೋಷಿಸುತ್ತಾರೆ.

ಸಿಎಸ್‌ಆರ್ ಸಮಿತಿಯ ರಚನೆ, ಚಾಲ್ತಿ ಹಣಕಾಸು ವರ್ಷದಲ್ಲಿ ವ್ಯಯಿಸಲು ಉದ್ದೇಶಿಸಿರುವ ಮೊತ್ತ ಮತ್ತು ಅದನ್ನು ವ್ಯಯಿಸಿದ ವಿಧಾನದ ವಿವರಗಳನ್ನು ಅನುಬಂಧ ಸಿ ಯಲ್ಲಿ ನೀಡಲಾಗಿದೆ.

26) ಸಂಬಂಧಿತ ಪಕ್ಷ ವ್ಯವಹಾರಗಳು:

ಕಂಪೆನಿ ಕಾಯ್ದೆ, 2013ರ ಪರಿಚ್ಛೇದ 188ರ ಅಡಿ ನಿಗದಿಪಡಿಸಿರುವಂತಹ ಯಾವುದೇ ಸಂಬಂಧಿತ ಪಕ್ಷ ವ್ಯವಹಾರಗಳಲ್ಲಿ ಕಂಪೆನಿ ಈ ವರ್ಷ ಭಾಗಿಯಾಗಿರುವುದಿಲ್ಲ.

27) ಮೋಸದ ವರದಿಮಾಡುವಿಕೆ:

ಕಂಪೆನಿಯ ಲೆಕ್ಕಪರಿಶೋಧಕರು ಕಂಪೆನಿ ಕಾಯ್ದೆ, 2013ರ ಪರಿಚ್ಛೇದ 143(12) ರ ಅಡಿ ನಿರ್ದಿಷ್ಟಗೊಳಿಸಲಾಗಿರುವಂತೆ ಯಾವುದೇ ಮೋಸವನ್ನು ವರದಿಮಾಡಿರುವುದಿಲ್ಲ. ಅಲ್ಲದೆ, ಆಡಳಿತ ಮಂಡಳಿಯು ಇತರ ಯಾವುದೇ ಮೂಲಗಳಿಂದಲೂ ಮೋಸದ ವರದಿಗಳನ್ನು ಪಡೆದಿರುವುದಿಲ್ಲ.

28) ಅನ್ವಯವಾಗುವ ಕಾರ್ಯದರ್ಶಿಯ ಪ್ರಮಾಣಗಳ ಅನುಪಾಲನೆ:

ಮಂಡಳಿ ಸಭೆಗಳು ಮತ್ತು ವಾರ್ಷಿಕ ಸರ್ವಸಾಮಾನ್ಯ ಸಭೆಗಳಿಗೆ ಸಂಬಂಧಿಸಿದಂತೆ ಇನ್‌ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರೀಸ್ ಆಫ್ ಇಂಡಿಯಾ ಹೊರಡಿಸಿರುವ ಕಾರ್ಯದರ್ಶಿಯ ಪ್ರಮಾಣಗಳನ್ನು ಕಂಪೆನಿಯು ಪಾಲಿಸಿದೆ.

29) ಕೆಲಸದ ಸ್ಥಳದಲ್ಲಿ ಮಹಿಳೆಯ ಲೈಂಗಿಕ ಶೋಷಣೆ (ತಡೆಗಟ್ಟುವಿಕೆ, ನಿಷೇಧ ಮತ್ತು ನಿವಾರಣೆ) ಕಾಯ್ದೆ, 2013ರ ಅಡಿ ಪ್ರಕಟಣೆ:

ನಿಮ್ಮ ಕಂಪೆನಿಯು ವಿವಿಧ ಮಧ್ಯಪ್ರವೇಶ ಮತ್ತು ಆಚರಣೆಗಳ ಮೂಲಕ ಕಂಪೆನಿಯ ಆವರಣದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೋರ್ವ ವ್ಯಕ್ತಿಗೂ ಸುರಕ್ಷಿತವಾದ ಮತ್ತು ಪೂರಕವಾದ ಕಾರ್ಯಸ್ಥಳವನ್ನು ಒದಗಿಸುವುದರಲ್ಲಿ ನಂಬಿಕೆಯಿರಿಸಿದೆ. ತಾರತಮ್ಯ ಮತ್ತು ಲೈಂಗಿಕ ಶೋಷಣೆಯೂ ಒಳಗೊಂಡಂತೆ ಯಾವುದೇ ಬಗೆಯ ಶೋಷಣೆಯಿಂದ ಮುಕ್ತವಾದ ವಾತಾವರಣವನ್ನು ಸೃಷ್ಟಿಸಿ ಒದಗಿಸುವ ಉದ್ದೇಶ ಎಂದಿಗೂ ಕಂಪೆನಿಯದಾಗಿದೆ.

ಕಂಪೆನಿಯು ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ತಡೆಗೆ ನೀತಿಯೊಂದನ್ನು ಅಳವಡಿಸಿಕೊಂಡಿದೆ. ಈ ನೀತಿಯು ಸಿಬ್ಬಂದಿಯ ಮೇಲೆ ದೌರ್ಜನ್ಯವನ್ನು ತಡೆಯುವ ಉದ್ದೇಶ ಹೊಂದಿದ್ದು ಅನಪೇಕ್ಷಿತ ನಡವಳಿಕೆಯನ್ನು ಗುರುತಿಸುವ, ವರದಿಮಾಡುವ ಮತ್ತು ತಡೆಯುವ ಬಗ್ಗೆ ಮಾರ್ಗಸೂಚಿಗಳನ್ನು ಹೊಂದಿದೆ. ಹಿರಿಯ ವ್ಯವಸ್ಥಾಪನಾ ಮಂಡಳಿಯು ಮೂರು ಸದಸ್ಯರ ಆಂತರಿಕ ದೂರುಗಳ ಸಮಿತಿ(ಐಸಿಸಿ)ಯೊಂದನ್ನು ರಚಿಸಿದ್ದು ಇದರಲ್ಲಿ ಮಹಿಳಾ ಸಿಬ್ಬಂದಿಯ ಸಂಖ್ಯೆ ಹೆಚ್ಚಿದೆ. ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ದೂರುಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದು ಐಸಿಸಿ ಜವಾಬ್ದಾರಿಯಾಗಿದ್ದು ನೀತಿಯಲ್ಲಿ ಹೇಳಲಾದ ಮಾರ್ಗಸೂಚಿಗಳನ್ನು ಅದು ಅನುಸರಿಸುತ್ತದೆ.

ಸದರಿ ವರ್ಷದಲ್ಲಿ ಲೈಂಗಿಕ ಶೋಷಣೆಗೆ ಸಂಬಂಧಿಸಿದ ಯಾವುದೇ ದೂರುಗಳೂ ವರದಿಯಾಗಿಲ್ಲ.

30) ವೆಚ್ಚದಾಖಲೆಗಳ ನಿರ್ವಹಣೆ

ಕಂಪೆನಿ ಕಾಯ್ದೆ, 2013ರ ಪರಿಚ್ಛೇದ 148, ಉಪಪರಿಚ್ಛೇದ (1)ರ ಅಡಿಯಲ್ಲಿ ಕೇಂದ್ರ ಸರ್ಕಾರವು ನಿಗದಿಪಡಿಸಿರುವಂತೆ ಕಂಪೆನಿಯು ವೆಚ್ಚ ದಾಖಲೆಗಳನ್ನು ನಿರ್ವಹಿಸಬೇಕಿದ್ದು ಇದಕ್ಕನುಗುಣವಾಗಿ ಇಂತಹ ಲೆಕ್ಕಗಳು ಮತ್ತು ದಾಖಲೆಗಳನ್ನು ಸಿದ್ಧಪಡಿಸಿ ನಿರ್ವಹಿಸಲಾಗಿದೆ.

31) ಘಟನೆ ಆಧಾರಿತ ಪ್ರಕಟಣೆಗಳು:

ಈ ವಿಭಾಗದಲ್ಲಿ ಪ್ರಕಟಿಸುವ ಯಾವುದೇ ಘಟನೆಗಳೂ ಪ್ರಸ್ತುತ ವರ್ಷದಲ್ಲಿ ಘಟಿಸಿರುವುದಿಲ್ಲ.

32) ಮೋಸದ ವರದಿಮಾಡುವಿಕೆ (ಕಂಪೆನಿಗಳ ತಿದ್ದುಪಡಿ ಮಸೂದೆ, 2014ರ ಅಗತ್ಯದಂತೆ):

ಪ್ರಸ್ತುತ ವರ್ಷದಲ್ಲಿ ಹಣದ ಅಪಬಳಕೆಯ ಯಾವುದೇ ಪ್ರಕರಣಗಳೂ ವರದಿಯಾಗಿರುವುದಿಲ್ಲ.

33) ಹಣಕಾಸು ತಃಖ್ತೆ ಅಥವಾ ವರದಿಯ ಪರಿಷ್ಕರಣೆ:

ಕಾರ್ಯದರ್ಶಿಯ ಪ್ರಮಾಣಗಳು-4ರ ಅನುಸಾರ, ಕಂಪೆನಿಯು ತಾನಾಗಿಯೇ ಅಥವಾ ನ್ಯಾಯಾಂಗ ಪ್ರಾಧಿಕಾರದ ಆದೇಶದ ಮೇರೆಗೆ ತನ್ನ ಹಿಂದಿನ ಮೂರು ವರ್ಷಗಳ ಹಣಕಾಸು ತಃಖ್ತೆಗಳಲ್ಲಿ ಯಾವುದನ್ನಾದರೂ ಪರಿಷ್ಕರಿಸಿದ್ದರೆ ವರ್ಷದ ವರದಿಯಲ್ಲಿ ಹಾಗೂ ಪರಿಷ್ಕರಣೆಯನ್ನು ಮಾಡಿದ ವರ್ಷದ ವರದಿಯಲ್ಲಿಯೂ ಸಹ ಇಂತಹ ಪರಿಷ್ಕರಣೆಗೆ ವಿವರವಾದ ಕಾರಣಗಳನ್ನು ಪ್ರಕಟಿಸಬೇಕು.

ನಿಮ್ಮ ಕಂಪೆನಿಯಲ್ಲಿ ಪರಿಶೀಲನೆಯಲ್ಲಿರುವ ಹಿಂದಿನ ಮೂರು ವರ್ಷಗಳಲ್ಲಿ ಯಾವ ವರ್ಷದ ಹಣಕಾಸು ತಃಖ್ತೆಗಳೂ ಪರಿಷ್ಕರಣೆಗೆ ಒಳಗಾಗಿರುವುದಿಲ್ಲ.

34) ದಿವಾಳಿತನ ಮತ್ತು ದಾರಿದ್ರ್ಯ ಸಂಕೇತ (ಐಬಿಸಿ) ಅಡಿ ಉಪಕ್ರಮಿಸಲಾದ ಕಾರ್ಪೊರೇಟ್ ದಿವಾಳಿತನ ಗೊತ್ತುವಳಿ ಪ್ರಕ್ರಿಯೆ:

ಪ್ರಸ್ತುತ ವರ್ಷದಲ್ಲಿ ಇಂತಹ ಯಾವುದೇ ಪ್ರಕ್ರಿಯೆಗಳನ್ನು ತೊಡಗಿಸಲಾಗಿಲ್ಲ ಮತ್ತು ಹಾಗಾಗಿ ಈ ಕಲಮು ಕಂಪೆನಿಗೆ ಅನ್ವಯವಾಗುವುದಿಲ್ಲ.

35) ಯಾವುದೇ ಕಾರ್ಪೊರೇಟ್ ನೀತಿಯ ಅನುಷ್ಠಾನವಾಗದಿರುವುದು:

ಪರಿಶೀಲನೆಯಲ್ಲಿರುವ ವರ್ಷದಲ್ಲಿ ಇಂತಹ ಯಾವುದೇ ಘಟನೆಗಳೂ ಜರುಗಿರುವುದಿಲ್ಲ.

36) ಭದ್ರತೆಗಳ ಕ್ರೆಡಿಟ್ ರೇಟಿಂಗ್:

ವರ್ಷದಲ್ಲಿನ ಭದ್ರತೆಗಳಿಗೆ ನಿಮ್ಮ ಕಂಪೆನಿಯು ಯಾವುದೇ ಕ್ರೆಡಿಟ್ ರೇಟಿಂಗ್ ಅಭಿಕರಣದಿಂದ ರೇಟಿಂಗ್ ಅನ್ನು ಪಡೆದುಕೊಂಡಿರುವುದಿಲ್ಲ. ಹಾಗಾಗಿ ಈ ಕಲಮು ಕಂಪೆನಿಗೆ ಅನ್ವಯವಾಗುವುದಿಲ್ಲ.

37) ಕೃತಜ್ಞತೆಗಳು:

ನಿಮ್ಮ ನಿರ್ದೇಶಕರು ಕಂಪೆನಿಯ ಎಲ್ಲ ನೌಕರರ ಪ್ರಾಮಾಣಿಕ ಸೇವೆ ಮತ್ತು ಬದ್ಧತೆಗಾಗಿ ತುಂಬುಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ. ಷೇರುದಾರರು, ಬ್ಯಾಂಕರುಗಳು ಮತ್ತು ಇತರ ವ್ಯಾಪಾರಿ ಸಹಯೋಗಿಗಳು ನೀಡಿದ ನಿರಂತರ ಬೆಂಬಲ, ಪೋಷಣೆ ಮತ್ತು ಸಹಕಾರವನ್ನು ಸಹ ನಿಮ್ಮ ನಿರ್ದೇಶಕರು ಕೃತಜ್ಞತೆಯಿಂದ ಸ್ಮರಿಸುತ್ತಾರೆ.

ನಿರ್ದೇಶಕ ಮಂಡಳಿಯ ಆದೇಶದಂತೆ
ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತ ಪರವಾಗಿ

ಸ್ಥಳ: ಬೆಂಗಳೂರು
ದಿನಾಂಕ: 27.03.2023

ಸಹಿ/-
ವ್ಯವಸ್ಥಾಪಕ ನಿರ್ದೇಶಕರು

ಸಹಿ/-
ನಿರ್ದೇಶಕರು

ನಮೂನೆ ಸಂ. ಎಂಜಿಟಿ - 9

ವಾರ್ಷಿಕ ಸಲ್ಲಿಕೆಯ ಉದ್ದತೆ ಭಾಗ

31 ಮಾರ್ಚ್, 2022ಕ್ಕೆ ಕೊನೆಗೊಂಡ ವರ್ಷದ್ದು

[ಕಂಪೆನಿ ಕಾಯ್ದೆ, 2013ರ ಪರಿಚ್ಛೇದ 92(3) ಮತ್ತು ಕಂಪೆನಿಗಳ (ನಿರ್ವಹಣೆ ಮತ್ತು ಆಡಳಿತ) ನಿಯಮಗಳು, 2014ರ ನಿಯಮ 12(1)ರ ಅನುಸಾರ]

I. ನೋಂದಣಿ ಮತ್ತು ಇತರ ವಿವರಗಳು:

- i) ಸಿಐಎನ್ : ಯು85110ಕೆಎ1966ಎಸ್‌ಜಿಸಿ001620
ವಿದೇಶೀ ಕಂಪೆನಿ ನೋಂದಣಿ ಸಂಖ್ಯೆ/ಜಿಎಲ್‌ಎನ್ : ಅನ್ವಯವಾಗುವುದಿಲ್ಲ.
- ii) ನೋಂದಣಿ ದಿನಾಂಕ : 13.05.1966
- iii) ಕಂಪೆನಿಯ ಹೆಸರು: ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಶನ್ ಲಿಮಿಟೆಡ್ (ಈ ಮುನ್ನ ಮೈಸೂರು ಮಿನರಲ್ಸ್ ಲಿಮಿಟೆಡ್)
- iv) ಕಂಪೆನಿಯ ವರ್ಗ:
1. ಸಾರ್ವಜನಿಕ ಕಂಪೆನಿ (ಹೌದು)
 2. ಖಾಸಗಿ ಕಂಪೆನಿ (ಅನ್ವಯವಾಗುವುದಿಲ್ಲ)

ಕಂಪೆನಿಯ ಉಪ-ವರ್ಗ:

1. ಸರ್ಕಾರಿ ಕಂಪೆನಿ (ಹೌದು)
2. ಸಣ್ಣ ಕಂಪೆನಿ (ಅನ್ವಯವಾಗುವುದಿಲ್ಲ)
3. ಏಕ ವ್ಯಕ್ತಿ ಕಂಪೆನಿ (ಅನ್ವಯವಾಗುವುದಿಲ್ಲ)
4. ಅಧೀನ ಅಥವಾ ವಿದೇಶೀ ಕಂಪೆನಿ (ಅನ್ವಯವಾಗುವುದಿಲ್ಲ)
5. ಎನ್‌ಬಿಎಫ್‌ಸಿ (ಅನ್ವಯವಾಗುವುದಿಲ್ಲ)
6. ಖಾತರಿ ಕಂಪೆನಿ (ಅನ್ವಯವಾಗುವುದಿಲ್ಲ)
7. ಷೇರುಗಳಿಂದ ಮಿತಗೊಂಡಿದೆಯೇ (ಹೌದು)
8. ಅನಿಯಮಿತ ಕಂಪೆನಿ (ಅನ್ವಯವಾಗುವುದಿಲ್ಲ)
9. ಷೇರು ಬಂಡವಾಳ ಹೊಂದಿರುವ ಕಂಪೆನಿಯೇ (ಹೌದು)
10. ಷೇರು ಬಂಡವಾಳ ಹೊಂದಿರದ ಕಂಪೆನಿಯೇ (ಅನ್ವಯವಾಗುವುದಿಲ್ಲ)
11. ಪರಿಚ್ಛೇದ 8ರ ಅಡಿ ನೋಂದಾಯಿತ ಕಂಪೆನಿಯೇ (ಅನ್ವಯವಾಗುವುದಿಲ್ಲ)

v) ನೋಂದಾಯಿತ ಕಛೇರಿ ವಿಳಾಸ ಮತ್ತು ಸಂಪರ್ಕ ವಿವರಗಳು:

ವಿಳಾಸ	ಬಿಎಂಟಿಸಿ ಶಾಂತಿನಗರ, ಟಿಟಿಎಂಸಿ ಕಟ್ಟಡ, 'ಎ' ಬ್ಲಾಕ್, 5ನೇ ಮಹಡಿ, ಶಾಂತಿನಗರ, ಬೆಂಗಳೂರು.
ಪಟ್ಟಣ/ನಗರ	ಬೆಂಗಳೂರು
ರಾಜ್ಯ	ಕರ್ನಾಟಕ
ಪಿನ್ ಕೋಡ್	560027

ದೇಶದ ಹೆಸರು	ಭಾರತ
ದೇಶದ ಸಂಕೇತ	ಐಎನ್
ದೂರವಾಣಿ ಸಂಖ್ಯೆ, ಎಸ್‌ಟಿಡಿ ಜೊತೆ	ಪ್ರದೇಶ ಸಂಕೇತ 080 ಸಂಖ್ಯೆ 2227 8813-16
ಫ್ಯಾಕ್ಸ್ ಸಂಖ್ಯೆ	ಪ್ರದೇಶ ಸಂಕೇತ 080 ಸಂಖ್ಯೆ 2221 3172
ಇ-ಮೇಲ್ ವಿಳಾಸ, ಇದ್ದ ಪಕ್ಷದಲ್ಲಿ	md.ksmcl@gmail.com

vi). ಷೇರುಗಳನ್ನು ಅಂಗೀಕೃತ ಷೇರು ವಿನಿಮಯ ಕೇಂದ್ರದಲ್ಲಿ/ಗಳಲ್ಲಿ ಪಟ್ಟಿಮಾಡಲಾಗಿದೆಯೇ - ಹೌದು/ಇಲ್ಲ
ಹೌದಾದರೆ, ಪಟ್ಟಿಮಾಡಲಾಗಿರುವ ಅಂಗೀಕೃತ ಷೇರು ವಿನಿಮಯ ಕೇಂದ್ರಗಳು

ಕ್ರಮ ಸಂಖ್ಯೆ	ಷೇರು ವಿನಿಮಯ ಕೇಂದ್ರದ ಹೆಸರು	ಷೇರು ವಿನಿಮಯ ಕೇಂದ್ರದ ಸಂಕೇತ
ಅನ್ವಯವಾಗುವುದಿಲ್ಲ		

vii) ನೋಂದಣಿ ಅಧಿಕಾರಿ ಮತ್ತು ರವಾನೆ ಅಭಿಕರ್ತರ (ಆರ್‌ಟಿಎ) ಹೆಸರು, ವಿಳಾಸ ಮತ್ತು ಸಂಪರ್ಕ ವಿವರಗಳು:

ನೋಂದಣಿ ಅಧಿಕಾರಿ ಮತ್ತು ರವಾನೆ ಅಭಿಕರ್ತರ (ಆರ್‌ಟಿಎ) ಹೆಸರು	ಅನ್ವಯವಾಗುವುದಿಲ್ಲ	
ವಿಳಾಸ ಪಟ್ಟಣ/ನಗರ		
ರಾಜ್ಯ ಪಿನ್ ಕೋಡ್		
ದೇಶದ ಹೆಸರು ದೇಶದ ಸಂಕೇತ		
ದೂರವಾಣಿ, ಎಸ್‌ಟಿಡಿ ಜೊತೆ	ಪ್ರದೇಶದ ಸಂಕೇತ	ಸಂಖ್ಯೆ
ಫ್ಯಾಕ್ಸ್	ಪ್ರದೇಶದ ಸಂಕೇತ	ಸಂಖ್ಯೆ
ಇ-ಮೇಲ್ ವಿಳಾಸ, ಇದ್ದ ಪಕ್ಷದಲ್ಲಿ		

II. ಕಂಪನಿಯ ಪ್ರಧಾನ ವ್ಯಾಪಾರ ಚಟುವಟಿಕೆಗಳು:

ಕಂಪನಿಯ ಒಟ್ಟಾರೆ ವಹಿವಾಟಿನಲ್ಲಿ 10% ಅಥವಾ ಹೆಚ್ಚಿನ ಪ್ರಮಾಣದ ಕೊಡುಗೆ ಸಲ್ಲಿಸುವ ಎಲ್ಲ ವ್ಯಾಪಾರ ಚಟುವಟಿಕೆಗಳು:

ಕ್ರಮ ಸಂಖ್ಯೆ	ಪ್ರಧಾನ ಉತ್ಪನ್ನಗಳು/ಸೇವೆಗಳ ಹೆಸರು ಮತ್ತು ವಿವರಣೆ	ಉತ್ಪನ್ನ/ಸೇವೆಯ ಎನ್‌ಐಸಿ ಸಂಕೇತ	ಕಂಪನಿಯ ಒಟ್ಟಾರೆ ವಹಿವಾಟಿನ %
1	ಕಬ್ಬಿಣದ ಅದಿರು		96%
2	ಇತರ ಖನಿಜಗಳು		-

III. ಗುತ್ತಿಗೆ, ಅಧೀನ ಮತ್ತು ಸಹಯೋಗಿ ಸಂಸ್ಥೆಗಳ ವಿವರಗಳು:

ಕ್ರ. ಸಂ	ಕಂಪನಿಯ ಹೆಸರು ಮತ್ತು ವಿಳಾಸ	ಸಿಬಿಎನ್ / ಜಿಎಲ್‌ಎನ್	ಹಿಡುವಳಿ/ ಅಧೀನ/ಸಹಯೋಗಿ	ಹೊಂದಿರುವ % ಷೇರುಗಳು	ಅನ್ವಯವಾಗುವ ಪರಿಚ್ಛೇದ
1	ವಿಜಯನಗರ ಮಿನರಲ್ಸ್ ಪ್ರೈ. ಲಿ.	U13100KA1997PTC022398	ಸಹಯೋಗಿ	30%	
2	ತುಂಗಭದ್ರಾ ಮಿನರಲ್ಸ್ ಪ್ರೈ. ಲಿ.	U14200KA1971PTC002035	ಸಹಯೋಗಿ	26%	

IV. ಷೇರುಹಿಡುವಳಿ ವಿನ್ಯಾಸ (ಒಟ್ಟು ಸ್ವಾಮ್ಯ ಷೇರಿನ ಪ್ರತಿಶತವಾಗಿ ಸ್ವಾಮ್ಯ ಷೇರು ಬಂಡವಾಳ ವಿಭಾಗ)

1) ವರ್ಗವಾರು ಷೇರು ಹಿಡುವಳಿ

ಷೇರುದಾರರ ವರ್ಗ	ವರ್ಷದ ಪ್ರಾರಂಭದ ಹೊತ್ತಿಗೆ ಷೇರುಗಳ ಸಂಖ್ಯೆ				ವರ್ಷದ ಕೊನೆಯ ಹೊತ್ತಿಗೆ ಷೇರುಗಳ ಸಂಖ್ಯೆ				ವರ್ಷದಲ್ಲಿನ ಬದಲಾವಣೆ- ನೆಯ %
	ಡಿ-ಮ್ಯಾಟ್	ಭೌತಿಕ	ಒಟ್ಟು	ಒಟ್ಟು ಷೇರುಗಳ %	ಡಿ-ಮ್ಯಾಟ್	ಭೌತಿಕ	ಒಟ್ಟು	ಒಟ್ಟು ಷೇರುಗಳ %	
ಎ. ಪ್ರೋತ್ಸಾಹಕರು									
(1) ಭಾರತೀಯ									
ಎ) ವ್ಯಕ್ತಿ/ ಎಚ್‌ಯುಎಫ್	-	-	-	-	-	-	-	-	-
ಬಿ) ಕೇಂದ್ರ ಸರ್ಕಾರ	-	-	-	-	-	-	-	-	-
ಸಿ) ರಾಜ್ಯ ಸರ್ಕಾರ (ಗಳು)	-	594,986	594,986	99.16%	-	594,986	594,986	99.16%	-
ಡಿ) ಕಾರ್ಪೊರೇಟ್ ಕಾಯಗಳು	-	-	-	-	-	-	-	-	-
ಇ) ಬ್ಯಾಂಕುಗಳು/ ಹಣಕಾಸು ಸಂಸ್ಥೆಗಳು	-	-	-	-	-	-	-	-	-
ಎಫ್) ಇತರ ಯಾವುದೇ									
ಉಪ-ಮೊತ್ತ (ಎ)(1)	-	594,986	594,986	99.16%	-	594,986	594,986	99.16%	-
(2) ವಿದೇಶೀ									
ಎ) ಎನ್‌ಆರ್‌ಐ - ವ್ಯಕ್ತಿಗಳು	-	-	-	-	-	-	-	-	-
ಬಿ) ಇತರ - ವ್ಯಕ್ತಿಗಳು	-	-	-	-	-	-	-	-	-
ಸಿ) ಕಾರ್ಪೊರೇಟ್ ಕಾಯಗಳು	-	-	-	-	-	-	-	-	-
ಡಿ) ಬ್ಯಾಂಕುಗಳು/ ಹಣಕಾಸು ಸಂಸ್ಥೆಗಳು	-	-	-	-	-	-	-	-	-
ಇ) ಇತರ ಯಾವುದೇ	-	-	-	-	-	-	-	-	-
ಉಪ-ಮೊತ್ತ (ಎ)(2)	-	-	-	-	-	-	-	-	-
ಪ್ರೋತ್ಸಾಹಕರ ಒಟ್ಟು ಷೇರು ಹಿಡುವಳಿ (ಎ) = (ಎ)(1)+ (ಎ)(2)	-	594,986	594,986	99.16%	-	594,986	594,986	99.16%	-
ಬಿ. ಸಾರ್ವಜನಿಕ ಷೇರು ಹಿಡುವಳಿ									
1. ಸಂಸ್ಥೆಗಳು									
ಎ) ಮ್ಯೂಚುವಲ್ ನಿಧಿಗಳು	-	-	-	-	-	-	-	-	-

ಬಿ) ಬ್ಯಾಂಕುಗಳು/ ಹಣಕಾಸು ಸಂಸ್ಥೆಗಳು	-	-	-	-	-	-	-	-	-
ಸಿ) ಕೇಂದ್ರ ಸರ್ಕಾರ	-	-	-	-	-	-	-	-	-
ಡಿ) ರಾಜ್ಯ ಸರ್ಕಾರ(ಗಳು)	-	-	-	-	-	-	-	-	-
ಇ) ವೆಂಚರ್ ಬಂಡವಾಳ ನಿಧಿಗಳು	-	-	-	-	-	-	-	-	-
ಎಫ್) ವಿಮಾ ಕಂಪೆನಿಗಳು	-	-	-	-	-	-	-	-	-
ಜಿ) ಎಫ್‌ಐಐ ಗಳು	-	-	-	-	-	-	-	-	-
ಎಚ್) ವಿದೇಶೀ ಉಪಕ್ರಮ ಬಂಡವಾಳ ನಿಧಿಗಳು	-	-	-	-	-	-	-	-	-
ಐ) ಇತರೆ (ನಿರ್ದಿಷ್ಟಗೊಳಿಸಿ)	-	-	-	-	-	-	-	-	-
ಉಪ-ಮೊತ್ತ (ಬಿ)(1)									
2. ಸಂಸ್ಥೆಗಳಲ್ಲದವು									
ಎ) ಕಾರ್ಪೋರೇಟ್ ಕಾಯಗಳು									
1) ಭಾರತೀಯ	-	5,000	5,000	0.83%	-	5,000	5,000	0.83%	-
2) ವಿದೇಶಿ	-	-	-	-	-	-	-	-	-
ಬಿ) ವ್ಯಕ್ತಿಗಳು									
1) ರೂ. 1 ಲಕ್ಷದವರೆಗೆ ನಾಮಮಾತ್ರ ಷೇರು ಬಂಡವಾಳ ಹೊಂದಿರುವ ವೈಯಕ್ತಿಕ ಷೇರುದಾರರು	-	-	-	-	-	-	-	-	-
1) ರೂ. 1 ಲಕ್ಷಕ್ಕಿಂತ ಹೆಚ್ಚಿನ ನಾಮಮಾತ್ರ ಷೇರು ಬಂಡವಾಳ ಹೊಂದಿರುವ ವೈಯಕ್ತಿಕ ಷೇರುದಾರರು	-	-	-	-	-	-	-	-	-
ಸಿ) ಇತರೆ (ನಿರ್ದೇಶಕರು)	-	14	14	0.01%	-	14	14	0.01%	-
ಉಪಮೊತ್ತ (ಬಿ)(2)	-	5,014	5,014	0.84%	-	5,014	5,014	0.84%	-
ಒಟ್ಟು ಸಾರ್ವಜನಿಕ ಷೇರು ಹಿಡುವಳಿ (ಬಿ) = (ಬಿ)(1)+(ಬಿ)(2)	-	5,014	5,014	0.84%	-	5,014	5,014	0.84%	-
ಸಿ. ಜಿಡಿಆರ್ & ಎಡಿಆರ್ ಅಭಿರಕ್ಷಕರು ಇರಿಸಿಕೊಂಡಿರುವ ಷೇರುಗಳು	-	-	-	-	-	-	-	-	-
ಒಟ್ಟು ಮೊತ್ತ (ಎ+ಬಿ+ಸಿ)	-	600,000	600,000	100 %	-	600,000	600,000	100 %	-

(ii) ಪ್ರೋತ್ಸಾಹಕರ ಷೇರು ಹಿಡುವಳಿ

ಕ್ರ. ಸಂ.	ಷೇರುದಾರರ ಹೆಸರು	ವರ್ಷದ ಪ್ರಾರಂಭದ ಹೊತ್ತಿಗೆ ಷೇರು ಹಿಡುವಳಿ			ವರ್ಷದ ಕೊನೆಯ ಹೊತ್ತಿಗೆ ಷೇರು ಹಿಡುವಳಿ			ವರ್ಷದಲ್ಲಿ ಷೇರು ಹಿಡುವಳಿಯಲ್ಲಿನ ಪ್ರತಿಶತ ಬದಲಾವಣೆ
		ಷೇರುಗಳ ಸಂಖ್ಯೆ	ಕಂಪನಿಯ ಒಟ್ಟು ಷೇರುಗಳ ಪ್ರತಿಶತ	ಒಟ್ಟು ಷೇರುಗಳ ಪೈಕಿ ಅಡವಿರಿಸಿದ/ ಋಣಭಾರ ಇರಿಸಿದ ಷೇರು %	ಷೇರುಗಳ ಸಂಖ್ಯೆ	ಕಂಪನಿಯ ಒಟ್ಟು ಷೇರುಗಳ ಪ್ರತಿಶತ	ಒಟ್ಟು ಷೇರುಗಳ ಪೈಕಿ ಅಡವಿರಿಸಿದ/ ಋಣಭಾರ ಇರಿಸಿದ ಷೇರು %	
1	ಕರ್ನಾಟಕದ ರಾಜ್ಯಪಾಲರು	594,986	99.16%	-	594,986	99.16%	-	-
	ಒಟ್ಟು	594,986	99.16%	-	594,986	99.16%	-	-

(iii) ಪ್ರೋತ್ಸಾಹಕರ ಷೇರು ಹಿಡುವಳಿಯಲ್ಲಿನ ಬದಲಾವಣೆ:

ಕ್ರ. ಸಂ.	ವರ್ಷದ ಪ್ರಾರಂಭದ ಹೊತ್ತಿಗೆ ಷೇರು ಹಿಡುವಳಿ	ವರ್ಷದ ಕೊನೆಯ ಹೊತ್ತಿಗೆ ಸಂಚಯಿತ ಷೇರು ಹಿಡುವಳಿ	
		ಷೇರುಗಳ ಸಂಖ್ಯೆ	ಕಂಪನಿಯ ಒಟ್ಟು ಷೇರುಗಳ %
1. ಕರ್ನಾಟಕದ ರಾಜ್ಯಪಾಲರು	ವರ್ಷದ ಪ್ರಾರಂಭದ ಹೊತ್ತಿಗೆ	594,986	99.16%
	ವರ್ಷದಲ್ಲಿ ಪ್ರೋತ್ಸಾಹಕರ ಷೇರು ಹಿಡುವಳಿಯಲ್ಲಿನ ದಿನಾಂಕವಾರು ಏರಿಕೆ/ಇಳಿಕೆ, ಏರಿಕೆ/ಇಳಿಕೆಗೆ ಕಾರಣಗಳನ್ನು ಸೂಚಿಸುವುದು (ಉದಾ: ಹಂಚಿಕೆ/ವರ್ಗವಣೆ /ಬೋನಸ್/ಸ್ವೆಟ್ ಈಕ್ವಿಟಿ ಮುಂ.)	-	-
1. ಕರ್ನಾಟಕದ ರಾಜ್ಯಪಾಲರು	ವರ್ಷದ ಕೊನೆಯ ಹೊತ್ತಿಗೆ	594,986	99.16%

(iv) ಮೊದಲ ಹತ್ತು ಷೇರುದಾರರ ಷೇರು ಹಿಡುವಳಿ ವಿನ್ಯಾಸ (ನಿರ್ದೇಶಕರು, ಪ್ರೋತ್ಸಾಹಕರು ಮತ್ತು ಜಿಡಿಆರ್ & ಎಡಿಆರ್ ಹಿಡುವಳಿದಾರರನ್ನು ಹೊರತುಪಡಿಸಿ):

ಕ್ರ. ಸಂ.	ಮೊದಲ ಹತ್ತು ಷೇರುದಾರರಲ್ಲಿ ಪ್ರತಿಯೊಬ್ಬರಿಗೂ	ವರ್ಷದ ಪ್ರಾರಂಭದ ಹೊತ್ತಿಗೆ ಷೇರು ಹಿಡುವಳಿ		ವರ್ಷದ ಕೊನೆಯ ಹೊತ್ತಿಗೆ ಸಂಚಯಿತ ಷೇರು ಹಿಡುವಳಿ	
		ಷೇರುಗಳ ಸಂಖ್ಯೆ	ಕಂಪನಿಯ ಒಟ್ಟು ಷೇರುಗಳ %	ಷೇರುಗಳ ಸಂಖ್ಯೆ	ಕಂಪನಿಯ ಒಟ್ಟು ಷೇರುಗಳ %
1. ಕೆಎಸ್‌ಐಐಡಿ	ವರ್ಷದ ಪ್ರಾರಂಭದ ಹೊತ್ತಿಗೆ	5,000	0.83%	5,000	0.83%
	ವರ್ಷದಲ್ಲಿ ಷೇರು ಹಿಡುವಳಿಯಲ್ಲಿನ ದಿನಾಂಕವಾರು ಏರಿಕೆ/ಇಳಿಕೆ, ಏರಿಕೆ/ಇಳಿಕೆಗೆ ಕಾರಣಗಳನ್ನು ಸೂಚಿಸುವುದು (ಉದಾ: ಹಂಚಿಕೆ/ವರ್ಗವಣೆ /ಬೋನಸ್/ಸ್ವೆಟ್ ಈಕ್ವಿಟಿ ಮುಂ.)	-	-	-	-
1. ಕೆಎಸ್‌ಐಐಡಿ	ವರ್ಷದ ಕೊನೆಯ ಹೊತ್ತಿಗೆ (ಅಥವಾ ವರ್ಷದಲ್ಲಿ ಪ್ರತ್ಯೇಕಿಸಲಾಗಿದ್ದರೆ, ಪ್ರತ್ಯೇಕಗೊಳಿಸುವಿಕೆಯ ದಿನಾಂಕದಂದು)	5,000	0.83%	5,000	0.83%

(v) ನಿರ್ದೇಶಕರು ಮತ್ತು ಪ್ರಧಾನ ವ್ಯವಸ್ಥಾಪನಾ ಸಿಬ್ಬಂದಿಯು ಷೇರು ಹಿಡುವಳಿ: 28.12.2020ರಂದು ಇದ್ದಂತೆ

ಕ್ರ. ಸಂ.	ಪ್ರತಿಯೋರ್ವ ನಿರ್ದೇಶಕರಿಗೆ	ವರ್ಷದ ಪ್ರಾರಂಭದ ಹೊತ್ತಿಗೆ ಷೇರು ಹಿಡುವಳಿ		ವರ್ಷದ ಕೊನೆಯ ಹೊತ್ತಿಗೆ ಸಂಚಯಿತ ಷೇರು ಹಿಡುವಳಿ	
		ಷೇರುಗಳ ಸಂಖ್ಯೆ	ಕಂಪನಿಯ ಒಟ್ಟು ಷೇರುಗಳ %	ಷೇರುಗಳ ಸಂಖ್ಯೆ	ಕಂಪನಿಯ ಒಟ್ಟು ಷೇರುಗಳ %
ಶ್ರೀಮತಿ ಬಿ.ಬಿ.ಕಾವೇರಿ	ವರ್ಷದ ಪ್ರಾರಂಭದ ಹೊತ್ತಿಗೆ	2		2	
ಶ್ರೀ ಪಂಕಜ್‌ಕುಮಾರ್ ಪಾಂಡೆ		2		2	
ಡಾ. ಏಕ್‌ರೂಪ್ ಕೌರ್		2		2	
ಶ್ರೀ ಡಿ.ಎಸ್.ರಮೇಶ್		2		2	
ಶ್ರೀಮತಿ ಸಿ.ಅನಿತ		2		2	
ಶ್ರೀಮತಿ ಸುಮ ಎಸ್		2		2	
ಶ್ರೀಮತಿ ಸಿ ವನಿತ		2		2	
		ವರ್ಷದಲ್ಲಿ ಷೇರು ಹಿಡುವಳಿಯಲ್ಲಿನ ದಿನಾಂಕವಾರು ಏರಿಕೆ/ಇಳಿಕೆ, ಏರಿಕೆ/ಇಳಿಕೆಗೆ ಕಾರಣಗಳನ್ನು ಸೂಚಿಸುವುದು (ಉದಾ: ಹಂಚಿಕೆ/ವರ್ಗವಣಿ /ಬೋನಸ್/ಸ್ಟೆಟ್ ಈಕ್ವಿಟಿ ಮುಂ.)			
ಶ್ರೀ ಪಂಕಜ್‌ಕುಮಾರ್ ಪಾಂಡೆ	ವರ್ಷದ ಕೊನೆಯ ಹೊತ್ತಿಗೆ	2		2	
ಶ್ರೀಮತಿ ವಿನೋತ್‌ಪ್ರಿಯ ಆರ್		2		2	
ಡಾ. ಏಕ್‌ರೂಪ್ ಕೌರ್		2		2	
ಡಾ. ಬಗಾದಿ ಗೌತಮ್		2		2	
ಶ್ರೀಮತಿ ಸಿ.ಅನಿತ		2		2	
ಶ್ರೀ ಶಿವಪ್ರಕಾಶ್		2		2	
ಶ್ರೀಮತಿ ಸಿ ವನಿತ		2		2	

V. ಋಣಬದ್ಧತೆ:

ಬಾಕಿ ಇರುವ ಬಡ್ಡಿ/ಪ್ರಾಪ್ತವಾ ಆದರೆ ಸಂದಾಯ ಬಾಕಿ ಇರದ ಕಂಪನಿಯ ಋಣಗಳು -

	ಲೇವಣಿಗಳನ್ನು ಹೊರತುಪಡಿಸಿ ಸುಭದ್ರ ಸಾಲಗಳು	ಅಭದ್ರ ಸಾಲಗಳು	ಲೇವಣಿಗಳು	ಒಟ್ಟು ಋಣಬದ್ಧತೆ
ಹಣಕಾಸು ವರ್ಷದ ಪ್ರಾರಂಭದ ಹೊತ್ತಿಗೆ ಋಣಬದ್ಧತೆ	ಯಾವುದೂ ಇಲ್ಲ			
i) ಅಸಲು ಮೊತ್ತ				
ii) ಬಾಕಿ ಇರುವ ಆದರೆ ಸಂದಾಯವಾಗದ ಬಡ್ಡಿ				
iii) ಪ್ರಾಪ್ತವಾದ ಆದರೆ ಬಾಕಿ ಇರದ ಬಡ್ಡಿ				
ಒಟ್ಟು (i+ ii+iii)				

ಚಾಲ್ತಿ ಹಣಕಾಸು ವರ್ಷದಲ್ಲಿ ಋಣಬದ್ಧತೆಯಲ್ಲಿ ಬದಲಾವಣೆ				
•ಸೇರ್ಪಡೆ				
•ಇಳಿಕೆ				
ನಿವ್ವಳ ಬದಲಾವಣೆ				
ಹಣಕಾಸು ವರ್ಷದ ಕೊನೆಯ ಹೊತ್ತಿಗೆ ಋಣಬದ್ಧತೆ				
i) ಅಸಲು ಮೊತ್ತ				
ii) ಬಾಕಿ ಇರುವ ಆದರೆ ಸಂದಾಯವಾಗದ ಬಡ್ಡಿ				
iii) ಪ್ರಾಪ್ತವಾದ ಆದರೆ ಬಾಕಿ ಇರದ ಬಡ್ಡಿ				
ಒಟ್ಟು (i+ ii+iii)				

VI. ನಿರ್ದೇಶಕರು ಮತ್ತು ಪ್ರಧಾನ ವ್ಯವಸ್ಥಾಪನಾ ಸಿಬ್ಬಂದಿಯ ಸಂಭಾವನೆ

ಎ. ವ್ಯವಸ್ಥಾಪಕ ನಿರ್ದೇಶಕರು, ಪೂರ್ಣಾವಧಿ ನಿರ್ದೇಶಕರು ಮತ್ತು /ಅಥವಾ ಪ್ರಬಂಧಕರ ಸಂಭಾವನೆ:

ಕ್ರ. ಸಂ	ಸಂಭಾವನೆಯ ವಿವರಗಳು	ವ್ಯವಸ್ಥಾಪಕ ನಿರ್ದೇಶಕರು/ಪೂರ್ಣಾವಧಿ ನಿರ್ದೇಶಕರು/ ಪ್ರಬಂಧಕರ ಹೆಸರು			ಒಟ್ಟು ಮೊತ್ತ
		ವ್ಯವಸ್ಥಾಪಕ ನಿರ್ದೇಶಕರು	--	--	
1	ಒಟ್ಟು ವೇತನ				
	ಎ. ಆದಾಯ ತೆರಿಗೆ ಕಾಯ್ದೆ, 1961 ಪರಿಚ್ಛೇದ 17(1)ರ ಉಪಬಂಧಗಳ ಪ್ರಕಾರ ವೇತನ	1.ಶಿವಾನಂದ ಕಾಪಶಿ 2.ಬಿ.ಬಿ.ಕಾವೇರಿ	Rs..482738/- Rs.1111849/-		Rs.16.,42,572/- Rs.91,991/-
	ಬಿ. ಆದಾಯ ತೆರಿಗೆ ಕಾಯ್ದೆ, 1961 ಪರಿಚ್ಛೇದ 17(2)ರ ಉಪಬಂಧಗಳ ಪ್ರಕಾರ ವಿಶೇಷ ಸವಲತ್ತು				
	ಸಿ. ಆದಾಯ ತೆರಿಗೆ ಕಾಯ್ದೆ, 1961 ಪರಿಚ್ಛೇದ 17(3)ರ ಉಪಬಂಧಗಳ ಪ್ರಕಾರ ವೇತನದ ಸ್ಥಾನದಲ್ಲಿ ಲಾಭಗಳು				
2	ಸ್ಲಾಕ್ ಆಯ್ಕೆ				
3	ಸ್ಟೆಟ್ ಈಕ್ವಿಟಿ				
4	ದಲಾಲಿ				
	- ಲಾಭದ ಪ್ರತಿಶತವಾಗಿ				
	- ಇತರೆ, ನಿರ್ದಿಷ್ಟಗೊಳಿಸಿ				
5	ಇತರೆ, ನಿರ್ದಿಷ್ಟಗೊಳಿಸಿ				
	ಒಟ್ಟು (ಎ)				
	ಕಾಯ್ದೆಯ ಪ್ರಕಾರ ಮೇಲ್ಮಿತಿ				

ಬಿ. ಇತರ ನಿರ್ದೇಶಕರಿಗೆ ಸಂಭಾವನೆ:

ಕ್ರ. ಸಂ	ಸಂಭಾವನೆಯ ವಿವರಗಳು	ವ್ಯವಸ್ಥಾಪಕ ನಿರ್ದೇಶಕರು, ಪೂರ್ಣಾವಧಿ ನಿರ್ದೇಶಕರು, ಪ್ರಬಂಧಕರ ಹೆಸರು			ಒಟ್ಟು ಮೊತ್ತ
1	ಸ್ವತಂತ್ರ ನಿರ್ದೇಶಕರು				
	•ಮಂಡಳಿ /ಸಮಿತಿ ಸಭೆಗಳಲ್ಲಿನ ಹಾಜರಾತಿಗೆ ಶುಲ್ಕ				
	•ದಲಾಲಿ				
	ಇತರೆ, ನಿರ್ದಿಷ್ಟಗೊಳಿಸಿ				
	ಒಟ್ಟು (1)				
2	ಇತರ ಕಾರ್ಯಕಾರಿ ಅಲ್ಲದ ನಿರ್ದೇಶಕರು				
	•ಮಂಡಳಿ /ಸಮಿತಿ ಸಭೆಗಳಲ್ಲಿನ ಹಾಜರಾತಿಗೆ ಭತ್ಯೆ				ರೂ.78000/-
	•ದಲಾಲಿ				
	ಇತರೆ, ನಿರ್ದಿಷ್ಟಗೊಳಿಸಿ				
	ಒಟ್ಟು (2)				-
	ಒಟ್ಟು (ಬಿ)=(1+2)				
	ಒಟ್ಟು ವ್ಯವಸ್ಥಾಪನಾ ಸಂಭಾವನೆ				
	ಕಾಯ್ದೆಯ ಪ್ರಕಾರ ಒಟ್ಟಾರೆ ಮೇಲ್ಮತಿ				

ಸಿ. ವ್ಯವಸ್ಥಾಪಕ ನಿರ್ದೇಶಕರು, ಪೂರ್ಣಾವಧಿ ನಿರ್ದೇಶಕರು, ಪ್ರಬಂಧಕರ ಹೊರತಾಗಿ ಇತರ ಪ್ರಧಾನ ವ್ಯವಸ್ಥಾಪನಾ ಸಿಬ್ಬಂದಿಯ ಸಂಭಾವನೆ:

ಕ್ರ. ಸಂ	ಸಂಭಾವನೆಯ ವಿವರಗಳು	ಪ್ರಧಾನ ವ್ಯವಸ್ಥಾಪನಾ ಸಿಬ್ಬಂದಿ			ಒಟ್ಟು ಮೊತ್ತ
		ಸಿಇಟಿ	ಕಂಪೆನಿ ಕಾರ್ಯದರ್ಶಿ	ಸಿಎಫ್‌ಟಿ	
1	1. ಒಟ್ಟು ವೇತನ				
	ಎ. ಆದಾಯ ತೆರಿಗೆ ಕಾಯ್ದೆ, 1961 ಪರಿಚ್ಛೇದ 17(1)ರ ಉಪಬಂಧಗಳ ಪ್ರಕಾರ ವೇತನ				ಅನ್ವಯವಾಗುವುದಿಲ್ಲ
	ಬಿ. ಆದಾಯ ತೆರಿಗೆ ಕಾಯ್ದೆ, 1961 ಪರಿಚ್ಛೇದ 17(2)ರ ಉಪಬಂಧಗಳ ಪ್ರಕಾರ ವಿಶೇಷ ಸವಲತ್ತು				
	ಸಿ. ಆದಾಯ ತೆರಿಗೆ ಕಾಯ್ದೆ, 1961 ಪರಿಚ್ಛೇದ 17(3)ರ ಉಪಬಂಧಗಳ ಪ್ರಕಾರ ವೇತನದ ಸ್ಥಾನದಲ್ಲಿ ಲಾಭಗಳು				
2	ಸ್ವಾಕ್ ಆಯ್ಕೆ				
3	ಸ್ಟೆಟ್ ಈಕ್ವಿಟಿ				
4	ದಲಾಲಿ				
	- ಲಾಭದ ಪ್ರತಿಶತವಾಗಿ				

	- ಇತರೆ, ನಿರ್ದಿಷ್ಟಗೊಳಿಸಿ				
5	ಇತರೆ, ನಿರ್ದಿಷ್ಟಗೊಳಿಸಿ				
	ಒಟ್ಟು				

VII. ಅಪರಾಧಗಳಿಗೆ ಸಂಬಂಧಿಸಿದಂತೆ ದಂಡಗಳು/ಶಿಕ್ಷೆ/ರಾಜಕಬೂಲಿ:

ವಿಧ	ಕಂಪೆನಿ ಕಾಯ್ದೆಯ ಪರಿಚ್ಛೇದ	ಸಂಕ್ಷಿಪ್ತ ವಿವರಣೆ	ವಿಧಿಸಲಾದ ದಂಡಗಳು/ ಶಿಕ್ಷೆ/ರಾಜಕಬೂಲಿಯ ವಿವರಗಳು	ಪ್ರಾಧಿಕಾರ [ಆರ್‌ಡಿ/ ಎನ್‌ಸಿಎಲ್‌ಟಿ/ ನ್ಯಾಯಾಲಯ]	ಮೇಲ್ಮನವಿ, ಯಾವುದಾದರೂ ಇದ್ದ ಪಕ್ಷದಲ್ಲಿ (ವಿವರಗಳನ್ನು ಒದಗಿಸಿ)
ಎ. ಕಂಪೆನಿ					
ದಂಡ ಶಿಕ್ಷೆ ರಾಜಕಬೂಲಿ			ಯಾವುದೂ ಇಲ್ಲ		
ಬಿ. ನಿರ್ದೇಶಕರು					
ದಂಡ ಶಿಕ್ಷೆ ರಾಜಕಬೂಲಿ			ಯಾವುದೂ ಇಲ್ಲ		
ಸಿ. ತಪ್ಪಿರುವ ಇತರ ಅಧಿಕಾರಿಗಳು					
ದಂಡ ಶಿಕ್ಷೆ ರಾಜಕಬೂಲಿ			ಯಾವುದೂ ಇಲ್ಲ		

ನಿರ್ದೇಶಕ ಮಂಡಳಿಯ ಆದೇಶದಂತೆ
'ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಶನ್
ಲಿಮಿಟೆಡ್ ಪರವಾಗಿ

ಸ್ಥಳ: ಬೆಂಗಳೂರು
ದಿನಾಂಕ: 27.03.2023

ಸಹಿ/-
ವ್ಯವಸ್ಥಾಪಕ ನಿರ್ದೇಶಕರು

ಸಹಿ/-
ನಿರ್ದೇಶಕರು

ನಿರ್ದೇಶಕ ಮಂಡಳಿಯ ವರದಿಗೆ ಜೋಡಿಸಿ ಲೆಕ್ಕಪರಿಶೋಧಕರ ಪರಿಶೀಲನೆಗಳಿಗೆ ಅನುಸರಣೆ

ಲೆಕ್ಕಪರಿಶೋಧನಾ ಪರಿಶೀಲನೆಗಳು	ಆಡಳಿತ ಮಂಡಳಿಯ ಉತ್ತರಗಳು
<p>1. ಇತರರಿಗೆ ಮುಂಗಡ, ಇತರ ಠೇವಣಿಗಳು, ವ್ಯಾಪಾರದಲ್ಲಿ ವಸೂಲಾಗಬೇಕಾದವು, ಇತರ ಮುಂಗಡಗಳು ಮತ್ತು ವ್ಯಾಪಾರದಲ್ಲಿ ಸಂದಾಯವಾಗಬೇಕಾದವು - ಇವು ಸಂಬಂಧಿತ ಪಕ್ಷಗಳು/ಪ್ರಾಧಿಕಾರಗಳಿಂದ ಪಡೆಯಬೇಕಾದ ಹೊಂದಾಣಿಕೆ ಮತ್ತು ಸ್ಥಿರೀಕರಣಗಳಿಗೆ ಬದ್ಧವಾಗಿವೆ ಎಂಬ ಬಗೆಗೆ ಹೇಳುವ ಹಣಕಾಸು ತಃಖ್ತೆಗಳ ಟಿಪ್ಪಣಿ ಸಂಖ್ಯೆ 6.2, 6.3, 8.1, 11.2 ಮತ್ತು 18(ಎ) ಯತ್ ಗಮನಸೆಳೆಯಲಾಗಿದೆ. ಪಕ್ಷಗಳಿಗೆ ಪಾವತಿಸಬೇಕಾದ/ಅವರಿಂದ ವಸೂಲಾಗಬೇಕಾದ ಶಿಲ್ಕುಗಳು ಕಳೆದ ಅನೇಕ ವರ್ಷಗಳಿಂದ ಪರಿಶೀಲನೆಗೆ, ಹೊಂದಾಣಿಕೆಗೆ ಮತ್ತು ಸ್ಥಿರೀಕರಣಕ್ಕೆ ಒಳಗಾಗದೇ ಉಳಿದಿವೆ. ಪಕ್ಷಗಳಿಗೆ ಸಂಬಂಧಿಸಿದ ಕೆಲವು ಜಮಾ ಮತ್ತು ಖರ್ಚು ವ್ಯವಹಾರಗಳು ಹಾಗೂ ಕೆಲವು ಆಸ್ತಿ & ಹೊಣೆಗಳ ಲೆಕ್ಕಗಳು ಕೇಂದ್ರ ಕಛೇರಿ/ಘಟಕ ಕಛೇರಿಗಳಲ್ಲಿನ ಲೆಕ್ಕಪುಸ್ತಕಗಳಲ್ಲಿ ಪ್ರತ್ಯೇಕವಾಗಿ ದಾಖಲಿಸಲಾಗಿದೆ. ಅನುಕ್ರಮವಾದ ಕಛೇರಿಗಳಲ್ಲಿನ ಜಮಾ ಮತ್ತು ಖರ್ಚಿನ ಶಿಲ್ಕುಗಳನ್ನು ಕೇಂದ್ರ ಕಛೇರಿ/ಘಟಕ ಕಛೇರಿಗಳಲ್ಲಿ ವರ್ಷಗಳ ಕಾಲ ಮುಂದಕ್ಕೆ ಒಯ್ಯಲಾಗಿದ್ದು ಟ್ರಯಲ್ ಶಿಲ್ಕುಗಳನ್ನು ಕ್ರೋಢೀಕರಿಸುವಾಗ (ಗಣಕವ್ಯವಸ್ಥೆ ಲೆಕ್ಕಹಾಕಿದಂತೆ ಗುಂಪು ಟ್ರಯಲ್ ಶಿಲ್ಕು) ಇವುಗಳ ನಿವ್ವಳವನ್ನು ಪರಿಗಣಿಸಲಾಗಿದೆ. ಹಣಕಾಸು ತಃಖ್ತೆಗಳನ್ನು ಸಿದ್ಧಪಡಿಸುವಾಗ ಜಮಾ ಮತ್ತು ಖರ್ಚುಗಳನ್ನು ಈ ರೀತಿಯಲ್ಲಿ ತೋರಿಸುವುದರ ಯುಕ್ತತೆಯನ್ನು ಖಚಿತಪಡಿಸುವ ವ್ಯವಸ್ಥೆಯೂ ಇರುವುದಿಲ್ಲ. ಅಲ್ಲದೆ, ಖರ್ಚುಗಳು/ಹೊಣೆಗಳನ್ನು ಪಾವತಿಯ ಮೇಲೆ/ನಂತರವಷ್ಟೇ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿರುವುದು ಕಂಡುಬಂದಿದೆ. ಹಾಗಾಗಿ, ಇಂತಹ ಲೆಕ್ಕಗಳನ್ನು ಕುರಿತಂತೆ ಯಾವುದೇ ಅರ್ಥಪೂರ್ಣ ಪರಿಶೀಲನೆ ಅಸಾಧ್ಯವಾಗಿರುತ್ತದೆ. ಮುಂದೆ ಒದಗಿಸಲಾಗಿರುವ ನಮ್ಮ ಅಭಿಪ್ರಾಯಗಳು ಮೇಲಿನ ನಮ್ಮ ಪರಿಶೀಲನೆಗಳಿಗೆ ಬದ್ಧವಾಗಿದ್ದು ಅವುಗಳ ಬೆಳಕಿನಲ್ಲಿಯೇ ನಮ್ಮ ಅಭಿಪ್ರಾಯಗಳನ್ನು ಪರಿಗಣಿಸಬೇಕಿರುತ್ತದೆ.</p>	<p>ವ್ಯಾಪಾರದಲ್ಲಿ ವಸೂಲಾಗಬೇಕಾದವು/ವ್ಯಾಪಾರದಲ್ಲಿ ಪಾವತಿಸಬೇಕಾದವುಗಳಿಗೆ ಸಂಬಂಧಿಸಿದಂತೆ ಕಾಲಕಾಲಿಕವಾದ ಪರಿಶೀಲನೆಗಳನ್ನು ನಡೆಸಲಾಗಿದೆ ಮತ್ತು ಎಲ್ಲ ಒಪ್ಪಿತ ಹೊಣೆಗಳು/ಹಕ್ಕುಸಲ್ಲಿಕೆಗಳನ್ನು ಪ್ರಾಪ್ತ ಆಧಾರದ ಲೆಕ್ಕವ್ಯವಸ್ಥೆಯನ್ನು ಅನುಸರಿಸಿ ಸೂಕ್ತವಾಗಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ.</p>
<p>2. ಇಂಡ್ ಎಎಸ್ ಅನುಸರಣೆ 2.1 ಎ) ಕಂಪೆನಿಯ ಮೂರನೆಯ ಸಂತುಲನ ಪಟ್ಟಿಯನ್ನು 01.04.2020ರಂದು ಪ್ರಸ್ತುತಪಡಿಸಿದೆ. ಚಾಲ್ತಿ ವರ್ಷದ ಅಂಕಿ-ಅಂಶಗಳೊಂದಿಗೆ ಹೊಂದಿಸಲು ಹಿಂದಿನ ವರ್ಷಗಳ ಅಂಕಿ-ಅಂಶಗಳನ್ನು ಮರುವಿಂಗಡಿಸುವ/ಮರುವರ್ಗೀಕರಿಸುವ ಕುರಿತಂತೆ ಇರುವ ಹಣಕಾಸು ತಃಖ್ತೆಗಳ ಮೇಲಿನ ಟಿಪ್ಪಣಿ ಸಂಖ್ಯೆ 37ರತ್ತ ಗಮನಸೆಳೆಯಲಾಗಿದೆ.</p>	<p>ಈ ಬದಲಾವಣೆ ಮರುವಿಂಗಡಣೆಯಿಂದಾಗಿ ಮಾತ್ರವೇ ಹೊರತು ಇಂಡ್ ಎಎಸ್ ಪ್ರಕಾರ ಮರುವರ್ಗೀಕರಣವನ್ನು ಮಾಡಲಾಗಿರುವುದಿಲ್ಲ. ಇದಕ್ಕನುಗುಣವಾಗಿ ಹಣಕಾಸು ತಃಖ್ತೆಗಳಲ್ಲಿ ಅಗತ್ಯ ಪ್ರಕಟಣೆಗಳನ್ನು ಮಾಡಲಾಗಿದೆ.</p>

<p>ಆದರೆ, ಕಂಪೆನಿಯು ಮರುವರ್ಗೀಕರಣದ ಸ್ವರೂಪವನ್ನಾಗಲೀ ಪ್ರತಿ ಬಾಬಿನ ಮೊತ್ತವನ್ನಾಗಲೀ ಅಥವಾ ಮರುವರ್ಗೀಕರಿಸಿದ ವಸ್ತುವಿನ ವರ್ಗವನ್ನಾಗಲೀ ಮತ್ತು ಮರುವರ್ಗೀಕರಣದ ಕಾರಣವನ್ನಾಗಲೀ, ಇಂಡ್ ಎಎಸ್-1, ಹಣಕಾಸು ತಃಖ್ತೆಗಳ ಪ್ರಸ್ತುತಿ (ಕಂಡಿಕೆ 41)ರ ಅಗತ್ಯದಂತೆ, ಪ್ರಕಟಿಸಿರುವುದಿಲ್ಲ.</p>	
<p>2.1 ಬಿ) ಕಾರ್ಯಯುಕ್ತವಲ್ಲದ ಗಣಿಗಳಿಗೆ ಸಂಬಂಧಿಸಿದಂತೆ ಅಂತಿಮ ಗಣಿ ಮುಚ್ಚುವಿಕೆ ಯೋಜನೆ(ಎಫ್‌ಎಂ‌ಸಿಪಿ) ಗಾಗಿ ಹವಣಿಕೆಯನ್ನು ಕುರಿತಂತೆ ಲೆಕ್ಕನೀತಿಯಲ್ಲಿನ ಬದಲಾವಣೆಗಳಿಗೆ ಸಂಬಂಧಿಸಿದಂತೆ ಹಣಕಾಸು ತಃಖ್ತೆಗಳ ಮೇಲಿನ ಟಿಪ್ಪಣಿ ಸಂಖ್ಯೆ 45ರತ್ತ ಗಮನಸೆಳೆಯಲಾಗಿದೆ. ಆದರೆ, ಕಂಪೆನಿಯು ಹೊಸದಾದ ಲೆಕ್ಕನೀತಿಯ ಅಳವಡಿಕೆಯು ಚಾಲ್ತಿ ಅವಧಿಯ (2021-22) ಮತ್ತು ಪ್ರತಿ ಪೂರ್ವ ಅವಧಿಯ (2020-21 ಮತ್ತು 01.04.2020ರಂದು ಇದ್ದಂತೆ) ಪ್ರಸ್ತುತಪಡಿಸಲಾದ ಹೊಂದಾಣಿಕೆಗಳಿಗೆ, ಪ್ರತಿಯೊಂದು ಹಣಕಾಸು ತಃಖ್ತೆಯ ಬಾಧಿತವಾದ ಲೈನ್ ಬಾಬಿಗೆ ಹಾಗೂ ಪ್ರತಿ ಷೇರಿನ ಮೂಲ ಮತ್ತು ನಿರಸನಗೊಂಡ ಗಳಿಕೆಗೆ ಹಾಗೂ ಪ್ರಸ್ತುತಪಡಿಸಲಾದ ಅವಧಿಗಳಿಗೆ ಪೂರ್ವದ (01.04.2020ಕ್ಕೂ ಪೂರ್ವದಲ್ಲಿ) ಅವಧಿಗಳಿಗೆ ಸಂಬಂಧಿಸಿದಂತೆ ಹೊಂದಾಣಿಕೆಗಳ ಮೊತ್ತಗಳನ್ನು ಕುರಿತಂತೆ ಹೆಚ್ಚು ವಿಶ್ಲಾಸಾರ್ಹವೂ ಪ್ರಸ್ತುತವೂ ಆದ ಮಾಹಿತಿಯನ್ನು ಹೇಗೆ ಒದಗಿಸಬಲ್ಲದು ಎಂಬ ಬಗೆಗಿನ ಕಾರಣವನ್ನು ಇಂಡ್ ಎಎಸ್ 8, ಲೇಖಾ ಸಿದ್ಧಾಂತಗಳು, ಲೆಕ್ಕ ಅಂದಾಜುಗಳು ಮತ್ತು ತಪ್ಪುಗಳಲ್ಲಿನ ಬದಲಾವಣೆಗಳು (ಕಂಡಿಕೆ 29) - ಇದರ ಅಗತ್ಯಗಳಂತೆ ಪ್ರಕಟಿಸಿರುವುದಿಲ್ಲ.</p>	<p>ಎಫ್‌ಎಂ‌ಸಿಪಿ ಲೆಕ್ಕಾಚಾರದಲ್ಲಿನ ತಪ್ಪನ್ನು ಚಾಲ್ತಿ ವರ್ಷದಲ್ಲಿ ಸರಿಪಡಿಸಲಾಗಿದೆ ಮತ್ತು ಲೆಕ್ಕನೀತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.</p>
<p>2.2 ಕಂಪೆನಿಯು ಕೆಳಗಿನವುಗಳಿಗೆ ಸಂಬಂಧಿಸಿದಂತೆ ವ್ಯವಸ್ಥೆ/ಪ್ರಕ್ರಿಯೆಗಳನ್ನು ಸ್ಥಾಪಿಸಿರುವುದಿಲ್ಲ ಮತ್ತು/ಅಥವಾ ದಾಖಲಿಸಿರುವುದಿಲ್ಲ:</p>	<p>ಲೆಕ್ಕನೀತಿಯನ್ನು ದಯವಿಟ್ಟು ಗಮನಿಸುವುದು, ಅದರಲ್ಲಿ ಈ ಸಂಬಂಧದ ಪ್ರಕ್ರಿಯೆಯನ್ನು ಪೂರ್ಣವಾಗಿ ವಿವರಿಸಲಾಗಿದೆ. ಬರಬೇಕಾದವುಗಳಲ್ಲಿ ಹೆಚ್ಚಿನವು ವ್ಯಾಜ್ಯಗಳಲ್ಲಿ ಸಿಲುಕಿದ್ದು ಕೆಲವು ಮೊತ್ತಗಳು ಸರ್ಕಾರಕ್ಕೆ ಪಾವತಿಯಾಗಬೇಕಾದವು ಎಂದು ಪ್ರಕಟವಾಗಿವೆ. ಸದರಿ ವಿಷಯವು ನ್ಯಾಯಾಲಯದ ಮುಂದಿದ್ದು ಬಾಕಿ ಇರುವ ವ್ಯಾಜ್ಯಗಳು ಇತ್ಯರ್ಥವಾದ ಮೇಲೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗುವುದು.</p> <p>ಚಾಲ್ತಿ ಮತ್ತು ಚಾಲ್ತಿಯಲ್ಲದ್ದು ಎಂಬ ವರ್ಗೀಕರಣವನ್ನು ಸಂತುಲನ ಪಟ್ಟಿಯ ಸಿದ್ಧಪಡಿಸುವಿಕೆಯನ್ನು ಕುರಿತಂತೆ ನೀಡಲಾಗಿರುವ ಸಾಮಾನ್ಯ ಸೂಚನೆಗಳ ಅನುಸಾರ ನಿರ್ಧರಿಸಲಾಗುತ್ತದೆ.</p>

<p>ಎ. ಇಂಡ್ ಎಎಸ್-1 - ಹಣಕಾಸು ತಃಖ್ತೆಗಳ ಪ್ರಸ್ತುತಿ [ಕಂಡಿಕೆ 61]ರ ಅಗತ್ಯದಂತೆ ಮತ್ತು ಇಂಡ್ ಎಎಸ್ ಅನುಸೂಚಿ III ರಲ್ಲಿ ನೀಡಲಾಗಿರುವಂತೆ ಸಂತುಲನ ಪಟ್ಟಿ ತಯಾರಿಕೆಗಾಗಿ ಸಾಮಾನ್ಯ ಸೂಚನೆಗಳ ಗಮನಿಕೆ 1-3ರ ಪ್ರಕಾರ ಆಸ್ತಿಗಳು ಮತ್ತು ಹೊಣೆಗಳ ಚಾಲ್ತಿ ಮತ್ತು ಚಾಲ್ತಿಯಲ್ಲದ ವರ್ಗೀಕರಣವನ್ನು ನಿರ್ಧರಿಸುವಲ್ಲಿ;</p>	<p>ಆಸ್ತಿಗಳಿಗೆ ಬಾಧೆತಟ್ಟಿದಾಗ ಬಾಧೆಯ ನಷ್ಟವನ್ನು ಅಂದಾಜು ಮಾಡಲು ಮುಂದೂಯ್ಯುವ ಮೊತ್ತವನ್ನು ಪರಿಶೀಲಿಸಲಾಗುವುದು ಮತ್ತು ವಸೂಲಿಮಾಡಬೇಕಾದ ಮೊತ್ತವನ್ನು ನಿರ್ಧರಿಸಲಾಗುವುದು.</p>
<p>ಬಿ. ಇಂಡ್ ಎಎಸ್ 36 - ಆಸ್ತಿಗಳಿಗೆ ಬಾಧೆತಟ್ಟುವಿಕೆ - ಇದಕ್ಕೆ ಅನುಗುಣವಾಗಿ ಆಸ್ತಿಗಳಿಗೆ ತಟ್ಟಿರುವ ಬಾಧೆಯನ್ನು ಗುರುತಿಸಿ ಆಸ್ತಿಗಳಿಂದ ವಸೂಲಿಮಾಡಬಹುದಾದ ಮೊತ್ತವನ್ನು ಅಂದಾಜುಮಾಡುವಲ್ಲಿ;</p>	<p>ಕಂಪೆನಿಯು ಸಾಲದಲ್ಲಿ ವ್ಯಾಪಾರವನ್ನು ಮಾಡುವುದಿಲ್ಲ ಮತ್ತು ಹಾಗಾಗಿ ಬಾಧೆಯ ವಿಶ್ಲೇಷಣೆಯ ಪ್ರಶ್ನೆ ಉದ್ಭವಿಸುವುದಿಲ್ಲ.</p>
<p>ಸಿ. ಇಂಡ್ ಎಎಸ್ -109- ಹಣಕಾಸು ಸಾಧನಗಳು (ಪ್ರಾವಿಶನ್ ಮ್ಯಾಟ್ರಿಕ್ಸ್ ವಿಧಾನವನ್ನು ಬಳಸಿ ಸರಳವಾದ ರೀತಿಯ ಮೂಲಕ ಬಾಧೆಯನ್ನು ಲೆಕ್ಕಹಾಕಿ) (ಕಂಡಿಕೆ ಬಿ5.5.35ಗೆ ಸಂಗತವಾಗುವಂತೆ ಕಂಡಿಕೆ 5.5.15) ಪ್ರಕಾರ ವ್ಯಾಪಾರದಲ್ಲಿ ಬರಬೇಕಾದವುಗಳ ನಿರೀಕ್ಷಿತ ಸಾಲ ನಷ್ಟಗಳನ್ನು ಲೆಕ್ಕಹಾಕುವಲ್ಲಿ;</p>	<p>ಸಾಕಾರಯುಕ್ತವಾದ ಎಲ್ಲ ಸಾದಿಲ್ವಾರು ಹೊಣೆಗಳಿಗೂ ಹವಣಿಕೆಗಳನ್ನು ಮಾಡಲಾಗಿದೆ.</p>
<p>ಡಿ. ಇಂಡ್ ಎಎಸ್ 37- ಹವಣಿಕೆಗಳು, ಸಾದಿಲ್ವಾರು ಹೊಣೆಗಳು ಮತ್ತು ಸಾದಿಲ್ವಾರು ಆಸ್ತಿಗಳು (ಕಂಡಿಕೆ 30 & 45) - ಇದಕ್ಕೆ ಅನುಗುಣವಾಗಿ ಸಾದಿಲ್ವಾರು ಹೊಣೆ ಎಂದು (ಮೊದಲಲ್ಲಿ) ಗುರುತಿಸಲಾದ ವಸ್ತುಗಳಿಗೆ ಸಂಬಂಧಿಸಿದಂತೆ ಸಂಪನ್ಮೂಲಗಳ ಸಂಭಾವ್ಯ ಹೊರಹರಿವನ್ನು ಅಂದಾಜಿಸುವಲ್ಲಿ;</p>	
<p>2.4 ಇಂಡ್ ಎಎಸ್ ಅಡಿಯಲ್ಲಿನ ಅಗತ್ಯಗಳಿಗೆ ಹೊಂದದೆ ಇರುವ ಇತರ ವಿಷಯಗಳನ್ನು ಮತ್ತು/ಅಥವಾ ಇಂಡ್ ಎಎಸ್ ಅಡಿಯಲ್ಲಿನ ಅಗತ್ಯವಾದ ಇತರ ಪ್ರಕಟಣೆಗಳನ್ನು ಕೆಳಗಿನ ಅನುಕ್ರಮವಾದ ಕಂಡಿಕೆಗಳಲ್ಲಿ ವರದಿಮಾಡಲಾಗಿದೆ</p>	<p>ಕಂಪೆನಿಯು ಎಲ್ಲ ಅಗತ್ಯ ಮಾಹಿತಿಯನ್ನೂ ಒದಗಿಸಿದ್ದು ಮಾಹಿತಿಯನ್ನು ಒದಗಿಸುವಲ್ಲಿ ಯಾವುದೇ ಕೊರತೆ ಇರುವುದಿಲ್ಲ.</p>
<p>2.5 ನಮ್ಮ ಮೇಲಿನ ಪರಿಶೀಲನೆಗಳ ಹಿನ್ನೆಲೆಯಲ್ಲಿ, ಕಂಪೆನಿಯು ಇಂಡ್ ಎಎಸ್ ಪ್ರಮಾಣಗಳನ್ನು ಅನುಸರಿಸಿರುವುದಿಲ್ಲ ಎಂದು ಅಭಿಪ್ರಾಯಪಡುತ್ತಿದ್ದೇವೆ ಮತ್ತು ಕಂಪೆನಿಯಿಂದ ಲೇಖಾ ನೀತಿಗಳು/ಪದ್ಧತಿಗಳ ಪರಿಶೀಲನೆ ಬಾಕಿ ಇರಿಸಿ ಮತ್ತು ಅಗತ್ಯ ಮಾಹಿತಿ/ವಿವರಗಳ ಅನುಪಸ್ಥಿತಿಯಲ್ಲಿ ಮೇಲಿನ ವಿಷಯಗಳ ಪರಿಣಾಮಗಳನ್ನು ಇಲ್ಲಿಂದ ಮುಂದೆ ಅನುಕ್ರಮವಾದ ಕಂಡಿಕೆಗಳಲ್ಲಿ ಹೇಳಲಾದ ಮಟ್ಟಿಗೆ ತಿಳಿಯುವುದು ಸಾಧ್ಯವಿರುವುದಿಲ್ಲ.</p>	<p>ಮೇಲಿನ ಹಿನ್ನೆಲೆಯಲ್ಲಿ, ಕಂಪೆನಿಯು ತನ್ನ ಅಭಿಪ್ರಾಯದಲ್ಲಿ, ಪ್ರಸ್ತುತವಾದ/ಸೂಕ್ತವೆನಿಸುವ ಮಟ್ಟಿಗೆ ಇಂಡ್ ಎಎಸ್ ಅನುಸರಣೆಯನ್ನು ನಡೆಸಿರುತ್ತದೆ.</p>
<p>3. [ಟಿಪ್ಪಣಿ 1(ಎ)] ಸ್ವತ್ತು, ಸ್ಥಾವರ ಮತ್ತು ಸಲಕರಣೆ ರೂ. 10,210.42 ಲಕ್ಷ 3.1 ಮುಕ್ತ ಹಿಡುವಳಿ ಭೂಮಿ ರೂ. 3,012.61 ಲಕ್ಷ ಎ) ರೂ. 913.40 ಲಕ್ಷ ಹೆಚ್ಚುವರಿ ಮೊತ್ತವು 2008ರಲ್ಲಿ ಸ್ವಾಧೀನಪಡಿಸಿಕೊಳ್ಳಲಾದ ಭೂಮಿಗೆ ಸಂಬಂಧಿಸಿದ್ದು ಈ ಮೊತ್ತದಲ್ಲಿ ರೂ. 525.88 ಲಕ್ಷ ಬಡ್ಡಿಯೂ ಸೇರಿದೆ. ನಮ್ಮ ಅಭಿಪ್ರಾಯದಲ್ಲಿ,</p>	<p>ಮುಕ್ತ ಹಿಡುವಳಿ ಭೂಮಿಯನ್ನು ಮುಂದಿನ ವರ್ಷಗಳಲ್ಲಿ ಪರಿಶೀಲಿಸಲಾಗುವುದು.</p>

<p>ಆಸ್ತಿಯ ಸ್ವಾಧೀನದ ನಂತರದ ಅವಧಿಗೆ ಬಡ್ಡಿಯ ಬಂಡವಾಳೀಕರಣವು ಸೂಕ್ತವಾದುದಲ್ಲ. ತತ್ಪರಿಣಾಮವಾಗಿ ಸ್ವತ್ತು, ಸ್ಥಾವರ ಮತ್ತು ಸಲಕರಣೆಯನ್ನು ಹೆಚ್ಚಿಗೆ ತೋರಿಸಲಾಗಿದ್ದು ವರ್ಷದ ಲಾಭವನ್ನು ರೂ. 525.88 ಲಕ್ಷದಷ್ಟು ಹೆಚ್ಚಿಗೆ ತೋರಿಸಲಾಗಿದೆ.</p>	
<p>ಬಿ. ಶಿಲ್ಪಿನಲ್ಲಿ ಗುತ್ತಿಗೆ ಇಲ್ಲವೆ ಮಾರಾಟ/ಷರತ್ತುಬದ್ಧ ಮಾರಾಟದ ಆಧಾರದ ಮೇಲೆ ಹಂಚಲಾಗಿರುವ 3 ಸ್ವತ್ತುಗಳು ಸೇರಿದ್ದು (ವೆಚ್ಚ ರೂ. 73.99 ಲಕ್ಷ) ಇವನ್ನು ಪ್ರತ್ಯೇಕವಾಗಿ ಪ್ರಕಟಿಸಬೇಕೆತ್ತು ಜೊತೆಗೆ, ಕಂಪೆನಿಯು ಇಂಡ್ ಎಎಸ್ 116 ಗುತ್ತಿಗೆಗಳು (ಕಂಡಿಕೆ 59) ರ ಅಗತ್ಯದಂತೆ ಖರೀದಿ ಆಯ್ಕೆ, ನವೀಕರಣ ನಿರ್ಬಂಧಗಳಿಗೆ ಸಂಬಂಧಿಸಿದಂತೆ ಗಣನೀಯವಾದ ಷರತ್ತು ಮತ್ತು ನಿಬಂಧನೆಗಳನ್ನು ಪ್ರಕಟಿಸಿರುವುದಿಲ್ಲ. ಬದ್ಧತೆಗಳ ವಿವರಗಳು ಮತ್ತು ಬದ್ಧತೆಗಳನ್ನು ಪೂರೈಸದಿದ್ದಲ್ಲಿ ಉಂಟಾಗುವ ಪರಿಣಾಮಗಳನ್ನೂ ಸಹ ಪ್ರಕಟಿಸಲಾಗಿಲ್ಲ.</p>	<p>ಮುಕ್ತ ಹಿಡುವಳಿ ಭೂಮಿಯನ್ನು ಮುಂದಿನ ವರ್ಷಗಳಲ್ಲಿ ಪರಿಶೀಲಿಸಲಾಗುವುದು.</p>
<p>ಸಿ) ಕಂಪೆನಿಯು ಮೂರು [ಮೇಲಿನ ಉಪ ಕಂಡಿಕೆ (ಬಿ) ಯಲ್ಲಿ ಉಲ್ಲೇಖಿಸಲಾಗಿರುವ ಒಂದು ಸ್ವತ್ತು ಸೇರಿ(ವೆಚ್ಚ ರೂ. 4.32 ಲಕ್ಷ)] ಸಮಗ್ರ ತಂತ್ರಜ್ಞಾನ ಪಾರ್ಕುಗಳು/ ವಾಣಿಜ್ಯ ಸಮುಚ್ಚಯಗಳನ್ನು ಅಭಿವೃದ್ಧಿಪಡಿಸಲು (ವೆಚ್ಚ ರೂ. 217.07 ಲಕ್ಷ) ಉದ್ದೇಶಿಸಿದೆ. ಹೇಳಲಾಗಿರುವ ಆಸ್ತಿಗಳ ಬಾಡಿಗೆಯನ್ನು ಗಳಿಸುವ ಉದ್ದೇಶದಿಂದ ಕಂಪೆನಿಯು ಹೊಂದುತ್ತಿರುವ ಕಾರಣ ಇದನ್ನು ಹೂಡಿಕೆ ಆಸ್ತಿ ಎಂದು ಪರಿಗಣಿಸಿ ಇಂತಹ ಆಸ್ತಿಗಳ ನ್ಯಾಯಯುಕ್ತ ಮೌಲ್ಯವನ್ನು ಇಂಡ್ ಎಎಸ್ 40 - ಹೂಡಿಕೆ ಆಸ್ತಿ -ಇದರ ಅಗತ್ಯದಂತೆ ಪ್ರಕಟಿಸಬೇಕಾಗಿತ್ತು (ಕಂಡಿಕೆ 75).</p>	<p>ಮಂಡಳಿ ಸಭೆಯಲ್ಲಿ ಈ ಸಂಬಂಧ ನಿರ್ಧಾರವನ್ನು ಕೈಗೊಳ್ಳಲಾಗಿದೆಯಾದರೂ ಸರ್ಕಾರದ ಅಂಗೀಕಾರದ ಅಗತ್ಯವಿರುವುದರಿಂದ ಆಸ್ತಿಗಳನ್ನು ಅಭಿವೃದ್ಧಿಪಡಿಸಲು ಯಾವುದೇ ಮುಂದಿನ ಕ್ರಮಗಳನ್ನು ತೆಗೆದುಕೊಂಡಿರುವುದಿಲ್ಲ. ಮುಂದುವರಿಕೆ ಆಧಾರದ ಮೇಲೆ ಸೂಕ್ತ ವರ್ಗೀಕರಣದ ದೃಷ್ಟಿಯಿಂದ ಈ ವಿಷಯವನ್ನು ಪರಿಶೀಲಿಸಲಾಗುವುದು.</p>
<p>3.2 ಗುತ್ತಿಗೆ ಹಿಡುವಳಿ ಭೂಮಿ ರೂ. 1,331.32 ಲಕ್ಷ 26 ಕಾರ್ಯಯುಕ್ತವಲ್ಲದ/ ಕಾರ್ಯಯುಕ್ತವಾದ ಗಣಿಗಳು (ವಿಸ್ತೀರ್ಣ 4,808.53 ಹೆಕ್ಟೇರು) ಮತ್ತು 5 ಕಾರ್ಯಯುಕ್ತವಲ್ಲದ/ ಕಾರ್ಯಯುಕ್ತವಾದ ಕಲ್ಲುಗಣಿಗಳ (ವಿಸ್ತೀರ್ಣ 66.70 ಹೆಕ್ಟೇರು) ಗುತ್ತಿಗೆ ಅವಧಿಯು ಮುಗಿದಿದೆ ಹಾಗೂ ಎಂಡಿಎಂಆರ್ ತಿದ್ದುಪಡಿ ಕಾಯ್ದೆಯ ಪ್ರಕಾರ ಗುತ್ತಿಗೆಯ ಮುಂದುವರಿಕೆಗೆ ಪರಿಗಣಿಸಲಾಗಿದೆ ಮತ್ತು/ ಅಥವಾ ಗುತ್ತಿಗೆ ಅವಧಿಯ ವಿಸ್ತರಣೆ ಬಾಕಿ ಇದೆ ಎಂದು ನಮಗೆ ತಿಳಿಸಲಾಗಿದೆ. ಆದರೆ, ಪರಿಸರ ಸಂರಕ್ಷಣಾ ಶುಲ್ಕ (ಇಪಿಎಫ್, ಪ್ರತಿ ಹೆಕ್ಟೇರಿಗೆ 84,000 ರೂ. ಗಳಂತೆ) (ಇಲ್ಲಿಂದ ಮುಂದೆ 21.3(ಎ) ಯಲ್ಲಿ ಉಲ್ಲೇಖಿಸಲಾಗಿದೆ), ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕಗಳಿಗಾಗಿ ತಗುಲುವ ವೆಚ್ಚದ ವಿವರಗಳನ್ನು ತಿಳಿದುಕೊಂಡು ಅವನ್ನು ಒದಗಿಸಿರುವುದಿಲ್ಲ/ ಪ್ರಕಟಿಸಿರುವುದಿಲ್ಲ.</p>	<p>ಕಂಪೆನಿಯು ಕಾರ್ಯಯುಕ್ತವಲ್ಲದ ಗಣಿಗಳು ಮತ್ತು ಕಲ್ಲುಗಣಿಗಳ ತಾಂತ್ರಿಕ ಕಾರ್ಯಸಾಧ್ಯತೆಯ ವರದಿಯನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ಕೆಲ್ಟೆಕ್ ಎನ್ನುವ ಅಭಿಕರಣಕ್ಕೆ ವಹಿಸಿದೆ. ಅವರಿಂದ ಪಡೆಯಲಾಗಿರುವ ವರದಿಯನ್ನು ಗಣಿಗಾರಿಕೆ ಚಟುವಟಿಕೆಯನ್ನು ಮರುಪ್ರಾರಂಭಿಸುವ/ ಗಣಿಗಳನ್ನು ಹಿಂದಕ್ಕೆ ಒಪ್ಪಿಸುವ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳುವ ಸಲುವಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮೆ. ಕೆಲ್ಟೆಕ್ ಸಲ್ಲಿಸಿರುವ ತಾಂತ್ರಿಕ ಕಾರ್ಯಸಾಧ್ಯತೆಯ ವರದಿಯನ್ನು ಪರಿಶೀಲಿಸಿ ಸೂಕ್ತವಾದ ಶಿಫಾರಸುಗಳನ್ನು ಒದಗಿಸಲು ತಾಂತ್ರಿಕ ಸಮಿತಿಯು ಸಭೆಗಳನ್ನು ನಡೆಸಿದೆ. ಗಣಿಗಳನ್ನು ಹಿಂದಕ್ಕೆ ಒಪ್ಪಿಸುವ/ ಗುತ್ತಿಗೆಯನ್ನು ಉಳಿಸಿಕೊಳ್ಳುವ ಸಂಬಂಧ ತನ್ನ ಶಿಫಾರಸುಗಳನ್ನು ತಾಂತ್ರಿಕ ಸಮಿತಿಯು ಸಲ್ಲಿಸುತ್ತದೆ.</p>

	<p>ಸರ್ಕಾರದ ನಿರ್ಧಾರವನ್ನು ಆಧರಿಸಿ ಈ ಸಂಬಂಧದ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕಗಳಿಗೆ ಸಂಬಂಧಿಸಿದಂತೆ ಕಂಪೆನಿಯು ಸೂಕ್ತ ಕ್ರಮವನ್ನು ಕೈಗೊಳ್ಳುವುದು.</p>
<p>3.3 ಗುತ್ತಿಗೆ ಹಿಡುವಳಿ ಗಣಿಗಳು ಮತ್ತು ಕಲ್ಲುಗಣಿಗಳು (ಎಫ್‌ಎಂ‌ಸಿಪಿ) ರೂ. 4,525.36 ಲಕ್ಷ</p> <p>ಎ) i) 2017-18 ರಿಂದ ಬಂಡವಾಳೀಕರಣ ಮತ್ತು ದತ್ತಿಹಾಕುವಿಕೆಗೆ ಅನುಸರಿಸಲಾಗುತ್ತಿರುವ ಲೆಕ್ಕಪದ್ಧತಿಯನ್ನು ಕುರಿತಂತೆ ಹಾಗೂ 2020-21ರ ವರ್ಷದಲ್ಲಿ ಅಂದಾಜಿನ ಮರುಲೆಕ್ಕಾಚಾರವನ್ನು ಕುರಿತಂತೆ ಗಣಿ ಮುಚ್ಚುವಿಕೆ ವೆಚ್ಚಕ್ಕೆ ಸಂಬಂಧಿಸಿದಂತೆ ಸದರಿ ವರ್ಷದಲ್ಲಿ ಮಾಡಲಾದ ಮರು-ಅಂದಾಜನ್ನು ಕುರಿತಂತೆ ಹಣಕಾಸು ತಜ್ಞರ ಮೇಲಿನ ಟಿಪ್ಪಣಿ 1 (ಎ) ಅಡಿಯಲ್ಲಿನ ಪ್ರಕಟಣೆ 2 & 3 ರತ್ತ ಹಾಗೂ ಟಿಪ್ಪಣಿ 1 (ಬಿ) ಅಡಿಯಲ್ಲಿನ ಪ್ರಕಟಣೆಗಳತ್ತ ಹಾಗೂ ಕಂಪೆನಿಯ ಮಹತ್ವದ ಲೇಖಾನೀತಿಗಳು ಟಿಪ್ಪಣಿ 46ಬಿ vii ಹವಣಿಕೆ ಮತ್ತು ಸಾದಿಲ್ವಾರುಗಳು - ಗಣಿ ಮುಚ್ಚುವಿಕೆ ಹೊಣೆ - 1 ಅಂತಿಮ ಗಣಿ ಮುಚ್ಚುವಿಕೆ ಯೋಜನೆ - ಇವುಗಳತ್ತ ಗಮನಸೆಳೆಯಲಾಗಿದೆ.</p>	<p>ಈ ಅಭಿಪ್ರಾಯಗಳು 2020-21ನೇ ಸಾಲಿಗೆ ಸಂಬಂಧಿಸಿದವುಗಳಾಗಿವೆ. ಮುಂದುವರೆದ ಬದಲಾವಣೆಗಳ ಕಾರಣ ಅಭಿಪ್ರಾಯಗಳು ಪ್ರಸ್ತುತವಲ್ಲ. ಈಗಾಗಲೇ ಕಳೆದ ವರ್ಷ ಒದಗಿಸಿರುವ ಉತ್ತರಗಳನ್ನು ದಯವಿಟ್ಟು ಪರಿಗಣಿಸುವುದು. ಲೆಕ್ಕಪದ್ಧತಿಯಲ್ಲಿನ ಬದಲಾವಣೆಗೆ ಸಂಬಂಧಿಸಿದಂತೆ ಪ್ರಶ್ನೆಯ ಹಂತದ ಉತ್ತರವನ್ನು ಒದಗಿಸಲಾಗಿತ್ತು ಮತ್ತು ಅಂತಿಮ ಪರಿಶೀಲನೆಯನ್ನು ಪ್ರಸ್ತುತಪಡಿಸುವಾಗ ಹಿಂದೆ ಒದಗಿಸಲಾದ ಉತ್ತರವನ್ನು ಗಮನಿಸಲಾಗಿದೆ ಎನ್ನುವ ಅಂಶವನ್ನೂ ಸಹ ತಮ್ಮ ಗಮನಕ್ಕೆ ತರುತ್ತಿದ್ದೇವೆ.</p> <p>ಮುಂದುವರೆದಂತೆ, ಸಂವಾದಿಯಾದ ಮಾನ್ಯತೆಯನ್ನು ಹಿಂಪಡೆಯುವ ಷರತ್ತು ಮತ್ತು ಸಂಬಂಧಿತ ವಿಷಯಗಳು ಗಣನೀಯವಾದುದಲ್ಲ. ಗಮನಿಸಿ [ಇಂಡ್ ಎಎಸ್ 16(ಕಂಡಿಕೆ 62(ಬಿ))]</p>
<p>ii) 2017-18ರಲ್ಲಿ ಕಂಪೆನಿಯು ಎಲ್ಲ ಗಣಿಗಳು/ ಕಲ್ಲುಗಣಿಗಳು (ಕಾರ್ಯಯುಕ್ತ/ ಕಾರ್ಯಯುಕ್ತವಲ್ಲದ್ದು/ ಹಿಂದಕ್ಕೆ ಒಪ್ಪಿಸಲಾದದ್ದು) ಗಣಿಗಳನ್ನು ಮುಚ್ಚುವ ಸಂದರ್ಭದಲ್ಲಿ ವ್ಯಯವಾಗಬಹುದಾದ ವೆಚ್ಚವನ್ನು ಬಂಡವಾಳೀಕರಿಸಿತ್ತು ಮತ್ತು ಈ ಸಂಬಂಧದ ಅಂದಾಜು ಮೌಲ್ಯವಾದ ರೂ. 24,383.26 ಲಕ್ಷ ಮೊತ್ತವನ್ನು ಪ್ರಸ್ತುತ ಮೌಲ್ಯವಾದ ರೂ. 8,627.00 ಲಕ್ಷಕ್ಕೆ ರಿಯಾಯಿತಿಗೊಳಿಸಿ ಗಣಿಯ ಉಪಯುಕ್ತ ಆಯುಷ್ಯದ ಅವಧಿಗೆ ದತ್ತಿಹಾಕಿತ್ತು. ಆದರೆ, 2020-21ರಲ್ಲಿ ಕಂಪೆನಿಯು ತನ್ನ ಲೆಕ್ಕಪದ್ಧತಿಯನ್ನು ಬದಲಿಸಿ ಕಾರ್ಯಯುಕ್ತವಾದ ಗಣಿಗಳ ವಿಷಯದಲ್ಲಿ ಮಾತ್ರ ಇಂತಹ ವೆಚ್ಚವನ್ನು ಉಳಿಸಿಕೊಂಡು ಪ್ರಸ್ತುತ ಮೌಲ್ಯವಾದ ರೂ. 2,838.70 ಲಕ್ಷ ಮೊತ್ತವನ್ನು ಹಾಗೂ ಕಾರ್ಯಯುಕ್ತವಲ್ಲದ ಮತ್ತು ಹಿಂದಕ್ಕೆ ಒಪ್ಪಿಸಲಾದ ಗಣಿಗಳಿಗೆ ಸಂಬಂಧಿಸಿದಂತೆ 31.03.2020ರ ವರೆಗಿನ ದತ್ತಿಹಾಕುವಿಕೆ/ ಸವಕಳಿಯ ರೂ. 1,100.27 ಲಕ್ಷ ಮೊತ್ತವನ್ನು ವ್ಯತಿರಿಕ್ತಗೊಳಿಸಿರುತ್ತದೆ.</p>	<p>ಇತರರು ಅನುಸರಿಸುತ್ತಿರುವ ಪದ್ಧತಿಗಳ ಪರಿಶೀಲನೆಯ ನಂತರ ತಿಳಿದುಬಂದಂತೆ ಕಾರ್ಯಯುಕ್ತವಾದ ಗಣಿಗಳನ್ನು ಮಾತ್ರ ದತ್ತಿಹಾಕುವುದಕ್ಕೆ ಪರಿಗಣಿಸಲಾಗುತ್ತದೆ ಮತ್ತು ಇದು ಹೊಂದಾಣಿಕೆ ಸಿದ್ಧಾಂತಕ್ಕೆ ಅನುಗುಣವಾಗಿಯೂ ಇರುತ್ತದೆ. ರದ್ದುಪಡಿಸಲಾದ/ ಹಿಂದಕ್ಕೆ ಒಪ್ಪಿಸಲಾದ ಗಣಿಗಳಿಗೆ ಸಂಬಂಧಿಸಿದಂತೆ, ಅಂತಿಮ ಗಣಿ ಮುಚ್ಚುವ ಯೋಜನೆಯ ಅಡಿಯಲ್ಲಿನ ಹೊಣೆಗಳನ್ನು ನಿಭಾಯಿಸುವಲ್ಲಿ ವ್ಯಯವಾಗುವ ಪೂರ್ಣವಾದ ವೆಚ್ಚವನ್ನು ಹವಣಿಸಲಾಗಿದೆ. ಕಾರ್ಯಯುಕ್ತವಲ್ಲದ ಗಣಿಗಳಿಗೆ ಸಂಬಂಧಿಸಿದಂತೆ, ವೆಚ್ಚದ ನಿಜ ಸಮಯವನ್ನು ತಿಳಿಯಲು ಸಾಧ್ಯವಿರದ ಕಾರಣ ಬಂಡವಾಳೀಕರಣ ಸಾಧ್ಯವಿರುವುದಿಲ್ಲ. ಇದು ಇಂಡ್ ಎಎಸ್ 37ರ 14(ಸಿ) ಅನುಸಾರ ಇರುತ್ತದೆ. ಹಣಕಾಸು ವರ್ಷ 2017-18ರಲ್ಲಿ ಚಾಲ್ತಿ ವರದಿಯ ಅವಧಿಗೆ ಅನ್ವಯವಾಗುವಂತೆ ಎಫ್‌ಎಂ‌ಸಿಪಿ ವೆಚ್ಚಕ್ಕೆ ರಿಯಾಯಿತಿಯನ್ನು ನೀಡಲಾಗಿತ್ತು, ಗಣಿಯ ಆಯುಷ್ಯದ ಕೊನೆಯಲ್ಲಿನ ಎಫ್‌ಎಂ‌ಸಿಪಿ ವೆಚ್ಚಕ್ಕೆ ಅಲ್ಲ.</p>

<p>31.03.2021ರಂದು ಇದ್ದಂತೆ ಕಾರ್ಯಯುಕ್ತವಲ್ಲದ ಮತ್ತು ಕಾರ್ಯಯುಕ್ತವಾದ ಗಣಿಗಳಿಗೆ ಸಂಬಂಧಿಸಿದಂತೆ ಎಫ್‌ಎಂ‌ಸಿ‌ಪಿ ವೆಚ್ಚವನ್ನು ಸಾಧಿಲ್ವಾರು ಹೊಣೆಯಾಗಿ ಪರಿಗಣಿಸಲಾಗಿದ್ದು ಪ್ರಸ್ತು ವರ್ಷದಲ್ಲಿ ಇದಕ್ಕೆ ಹವಣಿಕೆಯನ್ನು ಮಾಡಲಾಗಿದೆ. ಲೆಕ್ಕಪದ್ಧತಿಯಲ್ಲಿನ ಈ ಬದಲಾವಣೆಯ ಹಿಂದಿನ ತರ್ಕ ಮತ್ತು ಲೆಕ್ಕನೀತಿ/ ಪದ್ಧತಿಯಲ್ಲಿನ ಬದಲಾವಣೆಯ ಸೂಕ್ತತೆಯನ್ನು ಹಣಕಾಸು ತಃಖ್ತೆಗಳ ಮೇಲಿನ ಟಿಪ್ಪಣಿಗಳಲ್ಲಿ ಸೂಕ್ತವಾಗಿ ಪ್ರಕಟಿಸಿರುವುದಿಲ್ಲ. ಅಲ್ಲದೆ, ಇಂಡ್ ಎಎಸ್ 16, 'ಸ್ವತ್ತು, ಸ್ವಾವರ ಮತ್ತು ಸಲಕರಣೆ' [ಕಂಡಿಕೆ 67(ಬಿ)] ಅನುಸಾರ ಎಫ್‌ಎಂ‌ಸಿ‌ಪಿ ವೆಚ್ಚಕ್ಕೆ ಪ್ರತಿಯಾಗಿ ಸಂಬಂಧಿತ ಆಸ್ತಿಗೆ ಸಂಬಂಧಿಸಿದಂತೆ ಮಾನ್ಯತೆಯನ್ನು ಹಿಂಪಡೆಯುವ ಷರತ್ತಿನ ಅನುಸರಣೆಯ ಬಗ್ಗೆಯೂ ಸಹ ತಿಳಿದುಕೊಳ್ಳಲಾಗಿದೆ.</p>	<p>ಜೊತೆಗೆ, 2017-18ರಲ್ಲಿ ವರದಿಯ ಅವಧಿಯ ಕಲಮು 14(ಸಿ) ಯನ್ನು ಪರಿಗಣಿಸಲಾಗಿರಲಿಲ್ಲ. ಹಾಗಾಗಿ, ಎಫ್‌ಎಂ‌ಸಿ‌ಪಿ ವೆಚ್ಚಕ್ಕೆ ಹವಣಿಕೆಯನ್ನು ಒದಗಿಸುವುದು ಸಾಧ್ಯವಿರಲಿಲ್ಲ.</p> <p>ರದ್ದಾದ ಗಣಿಗಳಿಗೆ ಸಂಬಂಧಿಸಿದಂತೆ ಚಟುವಟಿಕೆಗಳನ್ನು ತಕ್ಷಣವೇ ಕೈಗೊಳ್ಳಬೇಕಾಗಿರುವ ಕಾರಣ ಎಫ್‌ಎಂ‌ಸಿ‌ಪಿ ಸಂಪೂರ್ಣ ವೆಚ್ಚಕ್ಕೆ ಹವಣಿಕೆಯನ್ನು ಒದಗಿಸಬೇಕಾಗುತ್ತದೆ.</p>
<p>iii) ಪ್ರಸ್ತುತ ವರ್ಷದಲ್ಲಿ ಆಡಳಿತ ಮಂಡಳಿಯು ನೇಮಿಸಿದ ತಾಂತ್ರಿಕ ಸಮಿತಿಯು 2017-18ರಲ್ಲಿ ಎಫ್‌ಎಂ‌ಸಿ‌ಪಿ ಆಯುಷ್ಯದ ಅವಧಿಗೆ ಮಾಡಲಾದ ವೆಚ್ಚದ ಅಂದಾಜನ್ನು ಪರಿಶೀಲಿಸಿತು ಮತ್ತು ಚಾಲ್ತಿ ಪಿಡಬ್ಲ್ಯೂಡಿ ದರಗಳ ಅನುಸೂಚಿಯಂತೆ ಮರುಲೆಕ್ಕಾಚಾರವನ್ನು ಮಾಡಿತು. 31.03.2021ರಂದು ಇದ್ದಂತೆ, ಕಾರ್ಯಯುಕ್ತ ಗಣಿಗಳು ಮತ್ತು ಕಲ್ಲುಗಣಿಗಳ ಮೇಲಿನ ಪರಿಷ್ಕೃತ ಅಂದಾಜು ರೂ. 16291.56 ಲಕ್ಷ ಇತ್ತು, ಇದನ್ನು ಭವಿಷ್ಯದ ಮೌಲ್ಯಕ್ಕೆ ಏರಿಸಲಾಗಿದ್ದು ಹಣಕಾಸು ತಃಖ್ತೆಗಳಿಗೆ ಟಿಪ್ಪಣಿ ಸಂಖ್ಯೆ 1(ಎ) ಯಲ್ಲಿ ಪ್ರಕಟಿಸಲಾಗಿರುವಂತೆ ಪ್ರಸ್ತುತ ಮೌಲ್ಯವಾದ ರೂ. 8,088.10 ಲಕ್ಷ ಮೊತ್ತಕ್ಕೆ ರಿಯಾಯಿತಿಗೊಳಿಸಲಾಗಿದೆ. ಆದರೆ, ನಾವು ಗಮನಿಸಿರುವಂತೆ,</p>	
<p>1. ಸಂಬಂಧಿತ ಗಣಿ/ಕಲ್ಲುಗಣಿಯ ಆಯುಷ್ಯವನ್ನು ಆರ್ & ಆರ್ ಪ್ಲಾನ್/ ಇಸಿ ಪ್ರಕಾರ ಗರಿಷ್ಠ ಅನುಮತಿಯೋಗ್ಯ ವಾರ್ಷಿಕ ಉತ್ಪನ್ನದ (ಎಂಪಿಎಪಿ) ಅನುಸಾರ ಇತ್ತೀಚಿನ ಅಂಗೀಕೃತ ಗಣಿ ಯೋಜನೆಯ ಪ್ರಕಾರ ಹೊಂದಿಸಲಾದ ಗಣಿ ಮೀಸಲನ್ನು ವಿಭಾಗಿಸುವ ಮೂಲಕ ಲೆಕ್ಕಹಾಕಲಾಗಿದೆ. ಒಂದು ಜೇಡಿಮಣ್ಣಿನ ಗಣಿಯಲ್ಲಿ ಪರಿಗಣಿತವಾಗಿರುವ ಗಣಿಯೋಗ್ಯ ಮೀಸಲುಗಳು ತಾಂತ್ರಿಕ ಸಮಿತಿಯು ಪರಿಗಣಿಸಿರುವ ಗಣನೀಯವಾಗಿ ಹೆಚ್ಚಿರುವುದು ಕಂಡುಬಂದಿದೆ. ಕಲ್ಲುಗಣಿಗಳಿಗೆ ಸಂಬಂಧಿಸಿದಂತೆ, ತಾಂತ್ರಿಕ ಸಮಿತಿಯು ಪರಿಗಣಿಸಿರುವ ಕಲ್ಲುಗಣಿಯೋಗ್ಯ ಮೀಸಲುಗಳ ಬದಲಿಗೆ ಭೌಗೋಳಿಕ ಮೀಸಲುಗಳನ್ನು ಪರಿಗಣಿಸಲಾಗಿದೆಯಾದರೂ ಈಗ ಪರಿಗಣಿಸಲಾಗಿರುವ ಇಂತಹ ಮೀಸಲುಗಳು ತಾಂತ್ರಿಕ ಸಮಿತಿಯ ವರದಿಯಲ್ಲಿ ಪ್ರಕಟವಾಗಿರುವ ಮೀಸಲುಗಳಿಗಿಂತಲೂ ಗಣನೀಯವಾಗಿ ಹೆಚ್ಚಿರುವುದು ಕಂಡುಬಂದಿರುತ್ತದೆ. ಹಾಗಾಗಿ, ನಮ್ಮ ಅಭಿಪ್ರಾಯದಲ್ಲಿ ಈ ವ್ಯತ್ಯಾಸವನ್ನು ಹೊಂದಿಸುವ/ಪರಿಶೀಲಿಸುವ ಅಗತ್ಯವಿದ್ದು ಎಂಎಂ‌ಸಿ‌ಪಿ ಅಂದಾಜಿನ ಮೇಲೆ ಇದರ ಸಂವಾದಿ ಪರಿಣಾಮವನ್ನೂ ಸಹ ಅಂದಾಜು ಮಾಡಬೇಕಿದೆ.</p>	<p>ಮುಂದಿನ ಹಣಕಾಸು ವರ್ಷದಲ್ಲಿ ಇದನ್ನು ಪರಿಶೀಲಿಸಿ ಹೊಂದಿಸಲಾಗುವುದು.</p>

<p>2. 13 ಕಾರ್ಯಯುಕ್ತವಾದ ಚಾಲ್ತಿ ಗಣಿಗಳು/ ಕಲ್ಲಿಗಣಿಗಳ ಪೈಕಿ, 01.04.2017ರಂದು ಇದ್ದಂತೆ 11 ಗಣಿಗಳು/ ಕಲ್ಲುಗಯುಣಿಗಳಿಗೆ ಸಂಬಂಧಿಸಿದಂತೆ ಗುತ್ತಿಗೆಯ ಉಳಿಕೆ ಅವಧಿ (3 ರಿಂದ 28 ವರ್ಷಗಳ ವ್ಯಾಪ್ತಿಯವು) ಮೇಲಿನ ಉಪಕಂಡಿಕೆ 1 ರಲ್ಲಿ ಹೇಳಿರುವಂತೆ ಲೆಕ್ಕಹಾಕಲಾದ ಉಪಯುಕ್ತವಾದ ಆಯುಷ್ಯಕ್ಕಿಂತ (10 ರಿಂದ 1138 ವರ್ಷಗಳ ವ್ಯಾಪ್ತಿಯವು) ಕಡಿಮೆ ಇದೆ ಹಾಗೂ ತಾಂತ್ರಿಕ ಸಮಿತಿಯು ತನ್ನ ವರದಿಯಲ್ಲಿ ಅಳವಡಿಸಿಕೊಂಡಿರುವಂತೆ 100 ವರ್ಷಗಳಿಗೆ ಸೀಮಿತಗೊಳಿಸಿಲ್ಲ. ಹಾಗಾಗಿ, ನಮ್ಮ ಅಭಿಪ್ರಾಯದಲ್ಲಿ ಉಪಯುಕ್ತ ಆಯುಷ್ಯದ ಅವಧಿಯನ್ನು ಪರಿಶೀಲಿಸಬೇಕಿದೆ.</p> <p>ಜೊತೆಗೆ, ಅಂದಾಜುಮಾಡಲಾದ ನವೀಕರಣ ವೆಚ್ಚ (ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕ) ಹಾಗೂ ಗುತ್ತಿಗೆ ಅವಧಿಯ ನಿರೀಕ್ಷಿತ ವಿಸ್ತರಣೆಗೆ ಸಂಬಂಧಿಸಿದಂತೆ ಅಂಗೀಕಾರದ ವೆಚ್ಚಕ್ಕೆ ಹವಣಿಕೆಯನ್ನು ಮಾಡಲಾಗಿಲ್ಲ.</p>	<p>31.03.2017ರಂದು ಇದ್ದಂತೆ ನಿರ್ಧರಿಸಲಾದ ಅದಿರಿನ ಮೀಸಲುಗಳ ಆಧಾರದ ಮೇಲೆ ಅಂಕಿ-ಅಂಶಗಳನ್ನು ಲೆಕ್ಕಹಾಕಲಾಗಿದೆ ಮತ್ತು ಇಲ್ಲಿ ಯಾವುದೇ ಅಸಾಂಗತ್ಯ ಇರುವುದಿಲ್ಲ.</p>
<p>3. ಹಣದುಬ್ಬರದ ಸರಾಸರಿಯನ್ನು ಆಧರಿಸಿ ನಿರ್ಧರಿಸಿರುವುದೆಂದು ತಿಳಿಸಲಾದ 4.84% ರಷ್ಟು ಬೆಲೆ ಹೆಚ್ಚಳದ ದರವು 2020-21ರಲ್ಲಿ ಅಳವಡಿಸಿಕೊಳ್ಳಲಾಗಿರುವ ದರದಷ್ಟೇ ಇರುತ್ತದೆ. ಈ ಮುಂಚೆ (2017-18ರಲ್ಲಿ) ಎಂಎಂಸಿಪಿ ಲೆಕ್ಕಹಾಕಲು ಅಳವಡಿಸಿಕೊಳ್ಳಲಾದ ದರದ ಹೋಲಿಕೆಯಲ್ಲಿ ಚಾಲ್ತಿ ಪಿಡಬ್ಲ್ಯೂಡಿ ದರ ಅನುಸೂಚಿಯಲ್ಲಿನ ಗಣನೀಯ ಹೆಚ್ಚಳವನ್ನು ಇಲ್ಲಿ ಗಣನೆಗೆ ತೆಗೆದುಕೊಂಡಿರುವುದಿಲ್ಲ.</p> <p>ಅಪಾಯಮುಕ್ತವಾದ ಸರ್ಕಾರಿ ಬಾಂಡ್ ಮತ್ತು ಅಂದಾಜು ಅಪಾಯ ಪ್ರೀಮಿಯಂ ಗಳನ್ನು ಆಧರಿಸಿ ನಿರ್ಧರಿಸಿರುವುದೆಂದು ತಿಳಿಸಲಾದ 7.5% ರಷ್ಟು ರಿಯಾಯಿತಿ ದರವು 2017-18ರಲ್ಲಿ ಅಳವಡಿಸಿಕೊಳ್ಳಲಾಗಿರುವ ದರದಷ್ಟೇ ಇರುತ್ತದೆ. ಇದು ಇಂಡ್ ಎಎಸ್ ಕಂಡಿಕೆ 47ರಲ್ಲಿ ನಿರ್ವಚಿಸಲಾಗಿರುವಂತೆ ಚಾಲ್ತಿ ಮಾರುಕಟ್ಟೆ ಆಧಾರಿತ ರಿಯಾಯಿತಿ ದರದಲ್ಲಿನ ಬದಲಾವಣೆಯನ್ನು ಪರಿಗಣಿಸಿದೆ ನಿರ್ಧರಿಸಲಾಗಿರುವ ದರವಾಗಿರುತ್ತದೆ.</p>	<p>31.03.2017ರ ನಂತರದಲ್ಲಿ ಅಂಗೀಕೃತ ಸಾಮರ್ಥ್ಯವನ್ನು ಸಾಧಿಸದಿರುವ ಕಾರಣ ಉಂಟಾಗಿದೆ.</p>

ಬಿ. i) ವರ್ಷದಲ್ಲಿನ ಸೇರ್ಪಡೆ ಮತ್ತು ಒಟ್ಟು ಒಯ್ಯುವ ಮೊತ್ತವನ್ನು ಕ್ರಮವಾಗಿ ರೂ. 2299.51 ಲಕ್ಷ ಮತ್ತು ರೂ. 8088.10 ಲಕ್ಷ ದ ಬದಲಿಗೆ ರೂ. 896.45 ಲಕ್ಷ ಮತ್ತು ರೂ. 6685.45 ಲಕ್ಷ ಎಂದು ಪರಿಗಣಿಸಲಾಗಿದೆ.

ವ್ಯತ್ಯಾಸದ ರೂ. 1402.56 ಲಕ್ಷ ಮೊತ್ತವು 2018-19 ರಿಂದ 2020-21ರಲ್ಲಿ ರಿಯಾಯಿತಿಯ ಬಿಡುಗಡೆಯನ್ನು ವ್ಯತಿರಿಕ್ತಗೊಳಿಸಿದ, ಅಂತಿಮ ಗಣಿ ಮುಚ್ಚುವಿಕೆ ಯೋಜನೆಯ (ಎಫ್‌ಎಂ‌ಸಿಪಿ) ವೆಚ್ಚದ ಮುಂಚಿನ ಅಂದಾಜಿನ ಪ್ರಸ್ತುತ ಮೌಲ್ಯಕ್ಕೆ ಸಂಬಂಧಿಸಿದ ವ್ಯತ್ಯಾಸವಾಗಿದೆ. ಆ ವರ್ಷಗಳಲ್ಲಿ ಇದನ್ನು ಹಣಕಾಸು ಪಡೆಯುವಿಕೆ ವೆಚ್ಚ ಎಂದು ಪರಿಗಣಿಸಲಾಗಿತ್ತು. ಪ್ರಸ್ತುತ ಮೌಲ್ಯದಲ್ಲಿನ ಬದಲಾವಣೆ/ ಪರಿಷ್ಕರಣೆಯ ಪರಿಣಾಮವಾಗಿ ಹವಣಿಕೆಯ ಅಮಾನ್ಯಗೊಳಿಸುವಿಕೆಯನ್ನು ಆದಾಯ ಅಥವಾ ನಷ್ಟ ಎಂದು ಗುರುತಿಸುವ ಬದಲು ಒಟ್ಟು ಒಯ್ಯುವ ಮೌಲ್ಯದಿಂದ ಕಡಿತಗೊಳಿಸಲಾಗಿದೆ.

ii) ಜೊತೆಗೆ, 31.03.2022ರಂದು ಇದ್ದಂತೆ, ರೂ. 896.95 ಲಕ್ಷದಷ್ಟು ಸೇರ್ಪಡೆ ಮತ್ತು ರೂ. 6685.54 ಲಕ್ಷ ಮೊತ್ತದ ಒಟ್ಟು ಒಯ್ಯುವ ಮೊತ್ತವು ಅನುಕ್ರಮವಾಗಿ ರೂ. 1305.93 ಲಕ್ಷ (9 ಗಣಿಗಳು/ಕಲ್ಲುಗಣಿಗಳಿಗೆ ಸಂಬಂಧಿಸಿದ್ದು) ಮತ್ತು ರೂ. 134.85 ಲಕ್ಷ (7 ಗಣಿಗಳು/ಕಲ್ಲುಗಣಿಗಳಿಗೆ ಸಂಬಂಧಿಸಿದ್ದು) ದಷ್ಟು ಋಣಾತ್ಮಕ ಶಿಲ್ಪಿನ ನಿವ್ವಳವಾಗಿದೆ.

ಸಿ. i) 1. ಕಂಪನಿಯು ಇಲ್ಲಿಯವರೆಗೂ ಗುತ್ತಿಗೆ ಹಿಡುವಳಿ ಗಣಿಗಳು ಮತ್ತು ಕಲ್ಲುಗಣಿಗಳ (ಎಫ್‌ಎಂ‌ಸಿಪಿ) ವೆಚ್ಚವನ್ನು ಗಣಿಗಳು/ ಕಲ್ಲುಗಣಿಗಳ ಅಂದಾಜು ಉಪಯುಕ್ತ ಆಯುಷ್ಯದ ಉದ್ದಕ್ಕೆ ನೇರ ಗೆರೆ ವಿಧಾನದಲ್ಲಿ ದತ್ತಿಹಾಕುತ್ತಿತ್ತು/ ಸವಕಳಿ ವಿಧಿಸುತ್ತಿತ್ತು, (ಹಣಕಾಸು ತಃಖ್ತೆಗಳಿಗೆ ಟಿಪ್ಪಣಿ 1(ಎ) ಅಡಿಯ ಪ್ರಕಟಣೆ 2 ಗಮನಿಸಿ). ಪ್ರಸ್ತುತ ವರ್ಷದಲ್ಲಿ ಟಿಪ್ಪಣಿ 1(ಎ) ಅಡಿಯ ಪ್ರಕಟಣೆ 3ರಲ್ಲಿ ಹೇಳಿರುವಂತೆ ಪ್ರತಿ ಟನ್‌ಗೆ ವೆಚ್ಚದ ಆಧಾರವನ್ನು (ಉತ್ಪಾದನಾ ಘಟಕದ ವಿಧಾನ) ಪರಿಗಣಿಸಲಾಗಿದೆ. ಹಣಕಾಸು ತಃಖ್ತೆಯಲ್ಲಿ ಇಂತಹ ಬದಲಾವಣೆಯ ಹಿಂದಿನ ತರ್ಕ ಹಾಗೂ ದತ್ತಿಹಾಕುವಿಕೆ/ ಸವಕಳಿ ವಿಧಿಸುವಿಕೆಯಲ್ಲಿನ ವಿಧಾನದಲ್ಲಿನ ಬದಲಾವಣೆಯ ಸೂಕ್ತತೆಯನ್ನು ಪ್ರಕಟಿಸಲಾಗಿರುವುದಿಲ್ಲ. ಜೊತೆಗೆ, ಆಸ್ತಿಯಲ್ಲಿ ಅಂತರ್ಗತವಾದ ಭವಿಷ್ಯದ ಆರ್ಥಿಕ ಲಾಭದ ಬಳಕೆಯ ನಿರೀಕ್ಷಿತ ವಿನ್ಯಾಸದಲ್ಲಿ ಬದಲಾವಣೆ ಇಲ್ಲದಿದ್ದಲ್ಲಿ, ಇಂಡ್ ಎಎಸ್ 16, 'ಸ್ವತ್ತು, ಸ್ಥಾವರ ಮತ್ತು ಸಲಕರಣೆ' ಯ ಅನುಸಾರ ಸವಕಳಿಯನ್ನು ನಿಯತವಾಗಿ ಅವಧಿಯಿಂದ ಅವಧಿಗೆ ಅನ್ವಯಿಸುವ ಅಗತ್ಯವಿರುತ್ತದೆ (ಕಂಡಿಕೆ 62).

ಇದು ಆಸ್ತಿ ಮತ್ತು ಹೊಣೆಯ ಅಂಕಿ ಅಂಶಗಳನ್ನು ಪ್ರಭಾವಿಸುವ ಅಸಾಂಗತ್ಯವಾಗಿದ್ದು ಹಣಕಾಸು ವರ್ಷ 2022-23ರಲ್ಲಿ ಅಗತ್ಯ ಸರಿಪಡಿಸುವಿಕೆಗಾಗಿ ಪರಿಶೀಲಿಸಲಾಗುವುದು.

ಯಾವುದೇ ಋಣಾತ್ಮಕ ಮೌಲ್ಯಗಳಿರುವುದಿಲ್ಲ, ದತ್ತಿ ಹಾಕುವಿಕೆ ವೆಚ್ಚಗಳಲ್ಲಿನ ಹೊಂದಾಣಿಕೆಗಳಷ್ಟೇ.

ಇದಕ್ಕೆ ಸಂಬಂಧಿಸಿದಂತೆ ಹಣಕಾಸು ವರ್ಷ 2020-21ರಲ್ಲಿನ ನಿಮ್ಮ ಸಂವಾದಿ ಪರಿಶೀಲನೆ ಮತ್ತು ಅದಕ್ಕೆ ನಮ್ಮ ಉತ್ತರದತ್ತ ಗಮನಸೆಳೆಯಲು ಬಯಸುತ್ತೇವೆ. ಆದರೆ, 2020-2021ರ ಲೆಕ್ಕಪರಿಶೋಧನೆಯ ಸಂದರ್ಭದಲ್ಲಿ ವಿವರಿಸಲಾದಂತೆ ಗಣಿಯ ಆಯುಷ್ಯವನ್ನು ನೇರ ಗೆರೆ ವಿಧಾನವನ್ನು ಬಳಸಿ ಅಂಗೀಕೃತ ಗಣಿಗಾರಿಕೆ ಸಾಮರ್ಥ್ಯವನ್ನು ಮತ್ತು ಮೀಸಲುಗಳ ಪ್ರಮಾಣಗಳನ್ನು ಆಧರಿಸಿ ನಿರ್ಧರಿಸಲಾಗುತ್ತದೆ ಎನ್ನುವ ಅಂಶವನ್ನು ಪುನರುಚ್ಚರಿಸಲು ಆಶಿಸುತ್ತೇವೆ. ಆದರೆ, ತೆರಿಗೆ ಹವಣಿಕೆಗಳನ್ನು ಗಮನದಲ್ಲಿರಿಸಿ, ಚಾಲ್ತಿ ವರ್ಷದಿಂದ ಎಫ್‌ಎಂ‌ಸಿಪಿ ದತ್ತಿಹಾಕುವಿಕೆಯನ್ನು ಗಣಿಗಾರಿಕೆಯ ನೈಜ ಪ್ರಮಾಣಗಳ ಆಧಾರದ ಮೇಲೆ ಮಾಡಲಾಗಿದ್ದು ಇದು ಲೆಕ್ಕವಿಡುವಲ್ಲಿನ ವ್ಯತ್ಯಾಸವಷ್ಟೇ ಹೊರತು ಲೆಕ್ಕನೀತಿಯಲ್ಲಿನ ಬದಲಾವಣೆಯಾಗಿರುವುದಿಲ್ಲ.

<p>2. ಎಫ್‌ಎಂ‌ಸಿಪಿ ವೆಚ್ಚಕ್ಕೆ ಸಂಬಂಧಿಸಿದಂತೆ ಪ್ರತಿ ಟನ್‌ಗೆ ವೆಚ್ಚ ವಿಧಾನವನ್ನು ಅಳವಡಿಸಿಕೊಂಡು ಗುತ್ತಿಗೆ ಅವಧಿಯ ಉದ್ದಕ್ಕೆ ನೇರ ಗೆರೆ ವಿಧಾನವನ್ನು ಆಧರಿಸಿ ಸಂಬಂಧಿತ ಆಸ್ತಿಯನ್ನು ದತ್ತಿಹಾಕಲಾಗಿದೆ/ ಸವಕಳಿಯನ್ನು ವಿಧಿಸಲಾಗಿದೆಯಾದ್ದರಿಂದ ಕಂಪೆನಿಯು ಐಸಿಎಐ ಯ ಇಎಸಿ ಯಿಂದ ಪಡೆದಿರುವ ಅಭಿಪ್ರಾಯವನ್ನೂ ಸಹ ಅನುಪಾಲನೆಯನ್ನು ಮಾಡಿರುವುದಿಲ್ಲ.</p>	<p>ಈ ಸಂಬಂಧದ ಇಎಸಿ ಅಭಿಪ್ರಾಯವನ್ನು ಆಧರಿಸಿ ಎಲ್ಲ ಆಸ್ತಿಗಳನ್ನು ದತ್ತಿಹಾಕಲಾಗಿದೆ/ ಸವಕಳಿಯನ್ನು ವಿಧಿಸಲಾಗಿದೆ.</p>
<p>ii) ಸವಕಳಿ ವಿಧಿಸಬಹುದಾದ ಮೊತ್ತವನ್ನು ಲೆಕ್ಕಹಾಕುವಾಗ 01.04.2021ರಂದು ಇದ್ದಂತೆ ಸಂಚಿತ ಸವಕಳಿಯ ಮೊತ್ತವನ್ನು ರೂ. 1867.97 ಲಕ್ಷದ ಬದಲಿಗೆ ಹಣಕಾಸು ತಃಖ್ತೆಗಳ ಮೇಲಿನ ಟಿಪ್ಪಣಿ 1(ಎ) ಅನುಸಾರ ರೂ. 1,400.68 ಲಕ್ಷ ಎಂದು ಪರಿಗಣಿಸಲಾಗಿದೆ.</p> <p>ಜೊತೆಗೆ, ಹೀಗೆ ಲೆಕ್ಕಹಾಕಲಾದ ರೂ. 292.21 ಲಕ್ಷ ಮೊತ್ತದ ಸವಕಳಿಯು ರೂ. 87.79 ಲಕ್ಷ ಮೊತ್ತದ ಸವಕಳಿ ವಿಧಿಸಬಹುದಾದ ಮೊತ್ತದ (6 ಗಣಿಗಳು/ ಕಲ್ಲುಗಣಿಗಳಿಗೆ ಸಂಬಂಧಿಸಿದ್ದು) ಋಣಾತ್ಮಕ ಶಿಲ್ಕುಗಳ ನಿವ್ವಳವಾಗಿರುವುದು ಕಂಡುಬಂದಿದ್ದು ಸಂಚಿತ ಸವಕಳಿಯ ಮೊತ್ತವು ಈಗ ಅಂದಾಜುಮಾಡಲಾದ ವೆಚ್ಚಕ್ಕಿಂತಲೂ ಹೆಚ್ಚಿರುವುದನ್ನು ತೋರಿಸುತ್ತಿದೆ. ಲಾಭ ಮತ್ತು ನಷ್ಟಕ್ಕೆ ಖರ್ಚುಹಾಕಲಾದ ದತ್ತಿಹಾಕುವಿಕೆ/ ಸವಕಳಿಯು ಇಂತಹ ಋಣಾತ್ಮಕ ಶಿಲ್ಕಿನ ನಿವ್ವಳವಾಗಿದೆ.</p>	<p>ಹಣಕಾಸು ವರ್ಷ 2022-23ರಲ್ಲಿ ಪರಿಶೀಲಿಸಲಾಗುವುದು.</p>
<p>ಡಿ) 31.03.2022 ರಂದು ಇದ್ದಂತೆ ರೂ. 4,525.36 ಲಕ್ಷ ಮೌಲ್ಯದ ಒಯ್ಯುವ ಮೊತ್ತವು ರೂ. 227.18 ಲಕ್ಷ (17 ಗಣಿಗಳು/ಕಲ್ಲುಗಣಿಗಳಿಗೆ ಸಂಬಂಧಿಸಿದ್ದು) ಮೊತ್ತದ ಋಣಾತ್ಮಕ ಶಿಲ್ಕಿನ ನಿವ್ವಳವಾಗಿದೆ.</p>	<p>ಋಣಾತ್ಮಕ ಮೌಲ್ಯಗಳ ಮತ್ತು ಹೊಂದಾಣಿಕೆಗಳನ್ನು ಈಗಾಗಲೇ ವಿವರಿಸಲಾಗಿದೆ.</p>
<p>ಇ) ಮೇಲಿನವುಗಳ ಹಿನ್ನೆಲೆಯಲ್ಲಿ, ನಮ್ಮ ಅಭಿಪ್ರಾಯದಂತೆ, ಅಂತಿಮ ಗಣಿ ಮುಚ್ಚುವಿಕೆ ಯೋಜನೆಯ ಬಂಡವಾಳೀಕರಣ ಮತ್ತು ದತ್ತಿಹಾಕುವಿಕೆಗೆ ಸಂಬಂಧಿಸಿದಂತೆ ಕಂಪೆನಿಯ ಲೆಕ್ಕನೀತಿ/ ಪದ್ಧತಿಯನ್ನು ಪರಿಶೀಲಿಸುವ/ಪರಿಷ್ಕರಿಸುವ ಅಗತ್ಯವಿದೆ ಮತ್ತು ಈ ಸಂಬಂಧದ ತಿದ್ದುಪಡಿ, ಪರಿಣಾಮಗಳನ್ನು ತಿಳಿಯುವುದು ಸಾಧ್ಯವಾಗಿರುವುದಿಲ್ಲ.</p>	<p>ಕಂಪೆನಿಯು ಅಳವಡಿಸಿಕೊಂಡಿರುವ ಪರಿಷ್ಕೃತ ಲೆಕ್ಕಾಚಾರಗಳನ್ನು ಬೆಂಬಲಿಸುವ ಲೆಕ್ಕಾಚಾರದ ದಾಖಲೆಗಳು ಮತ್ತು ವೈಯಕ್ತಿಕ ವಿವರಣೆಗಳನ್ನು ಒದಗಿಸಲಾಗಿದೆ. ಆದರೆ, ಕಂಪೆನಿಯು ಹಣಕಾಸು ಚವರ್ಷ 2022-23ರಲ್ಲಿ ಈ ವಿಷಯವನ್ನು ಪರಿಶೀಲಿಸಲು ತೆರೆದ ಮನಸನ್ನು ಹೊಂದಿರುತ್ತದೆ.</p>
<p>3.4 ಪರಿಶೋಧನೆ ಮತ್ತು ಮೌಲ್ಯಮಾಪನ ಟ್ರೇಟ್ ಮೆಂಟ್ ವೆಚ್ಚಕ್ಕೆ ಸಂಬಂಧಿಸಿದಂತೆ ಕಂಪೆನಿಯ ಮಹತ್ವದ ಲೇಖಾನೀತಿ ಟಿಪ್ಪಣಿ 46ಬಿ xviii ಯತ್ತ ಗಮನಸೆಳೆಯುತ್ತಿದ್ದೇವೆ. ಎರಡು ಗಣಿಗಳಲ್ಲಿ ಕಂಪೆನಿಯು ಇತ್ತೀಚೆಗೆ ಪರಿಶೋಧನೆಯನ್ನು ನಡೆಸಿರುವುದಾಗಿ ನಮಗೆ ತಿಳಿಸಲಾಯಿತು. ಆದರೆ, ಇಂತಹ ಪರಿಶೋಧನೆಯ ವೆಚ್ಚವನ್ನು ಮೇಲೆ ಹೇಳಲಾಗಿರುವ ಕಂಪೆನಿಯ ನೀತಿಯ ಅನುಸಾರ ಇಂಡ್ ಎಎಸ್ 106 – ಖನಿಜ ಸಂಪನ್ಮೂಲಗಳ ಪರಿಶೋಧನೆ (ಕಂಡಿಕೆ 23 ರಿಂದ 25) ರಂತೆ ಗುರುತಿಸುವಿಕೆ, ಮಾಪನ ಮತ್ತು ಬಂಡವಾಳೀಕರಣವನ್ನು ಮಾಡಲಾಗಿಲ್ಲ.</p>	<p>ಹಣಕಾಸು ವರ್ಷ 2022-23ರಲ್ಲಿ ಅನುಪಾಲನೆಗಾಗಿ ಗುರುತುಮಾಡಿಕೊಳ್ಳಲಾಗಿದೆ.</p>

<p>3.5 ಹಣಕಾಸು ತಃಖ್ತೆಗಳ ಮೇಲಿನ ಟಿಪ್ಪಣಿ 1(ಎ) ಯಲ್ಲಿ ಪ್ರಕಟಣೆಯ ಅನುಸಾರ ಸ್ವತ್ತು, ಸ್ಥಾವರ ಮತ್ತು ಸಲಕರಣೆಯನ್ನು ಪ್ರಸ್ತುತ ವರ್ಷದಲ್ಲಿ ಬಾಧೆತಟ್ಟುವಿಕೆಗಾಗಿ ಪರಿಕ್ಷಿಸಲಾಯಿತು, ಆದರೆ, ಬಾಧೆತಟ್ಟುವಿಕೆಯ ಸೂಚ್ಯಂಕಗಳು ಅಸ್ತಿತ್ವದಲ್ಲಿರಲಿಲ್ಲ. ಆದಾಗ್ಯೂ ಇಂತಹ ಪರಿಕ್ಷೆಗಳನ್ನು ದಾಖಲಿಸಲಾಗಿರುವುದಿಲ್ಲ.</p>	<p>ಬಾಧೆತಟ್ಟುವಿಕೆಯ ಕಾಲಕಾಲಿಕ ಅಂದಾಜುಗಳನ್ನು ಹಣಕಾಸು ವರ್ಷ 2022-23ರಲ್ಲಿ ಕೈಗೆತ್ತಿಕೊಳ್ಳಲಾಗುವುದು.</p>
<p>4. ಟಿಪ್ಪಣಿ 1(ಬಿ) ಅಗ್ರಾಹ್ಯ ಆಸ್ತಿ ರೂ. 805.07 ಲಕ್ಷ 4.1 ಗಣಿಗಾರಿಕೆ ಹಕ್ಕುಗಳು ರೂ. 789.73 ಲಕ್ಷ ಎ. i) 2020-21ರ ವರ್ಷದಲ್ಲಿನ ರೂ. 1.063.11 ಲಕ್ಷದ ಸೇರ್ಪಡೆಗಳಲ್ಲಿ ಹಣಕಾಸು ತಃಖ್ತೆಗಳ ಟಿಪ್ಪಣಿ 1(ಎ)3 ರಲ್ಲಿ ಉಲ್ಲೇಖಿಸಲಾಗಿರುವಂತೆ ಮುಂಚಿನ ವರ್ಷದಲ್ಲಿ ಅರಣ್ಯ ತೀರುವಳಿಗಾಗಿ ಮಾಡಲಾದ ರೂ. 642.88 ಲಕ್ಷ ದಷ್ಟು ಎನ್‌ಪಿವಿ (ನಿವ್ವಳ ಪಾವತಿ ಮೌಲ್ಯ) ಹಾಗೂ ಭೂಮಿ ಹಿಡುವಳಿಯಿಂದ ಘಟಿಸಿದ ರೂ. 40.95 ಲಕ್ಷದ ವರ್ಗಾವಣೆ/ಹೊಂದಾಣಿಕೆ ಸೇರಿದೆ. ಇದಕ್ಕನುಗುಣವಾಗಿ, ಪ್ರಸ್ತುತ ವರ್ಷದಲ್ಲಿ 2020-21ರ ವರ್ಷದಲ್ಲಿ ಮುಂಚಿನ ವರ್ಷಗಳಿಗೆ ಸಂಬಂಧಿಸಿದ ರೂ. 202.50 ಲಕ್ಷ ಮೌಲ್ಯದ ಸವಕಳಿಯನ್ನು ಗುರುತಿಸಲಾಗಿತ್ತು. ಆದರೆ, ಪ್ರಸ್ತುತ ವರ್ಷದಲ್ಲಿ ಮೂರನೆಯ ಸಂತುಲನ ಪಟ್ಟಿಯಲ್ಲಿ 01.04.2020ರಂದು ಇದ್ದಂತೆ ಸದರಿ ಮೊತ್ತವನ್ನು ಶೂನ್ಯ ಎಂದು ಗುರುತಿಸಲಾಗಿದೆ.</p>	<p>ತಿಮ್ಮಪ್ಪನಗುಡಿ ಕಬ್ಬಿಣ ಅದಿರನ ಗಣಿಗೆ ಸಂಬಂಧಿಸಿದಂತೆ ಪಾವತಿಸಲಾದ ಎನ್‌ಪಿವಿ ವಿವರಗಳನ್ನು ಲಗತ್ತಿಸಲಾಗಿದೆ (ಅನುಬಂಧ -1).</p>
<p>ಇಂಡ್ ಎಎಸ್ 8ರ ಕಂಡಿಕೆ 48ರ ಅಗತ್ಯದಂತೆ, ದೋಷವನ್ನು ಪೂರ್ವಾನ್ವಯವಾಗಿ ಸರಿಪಡಿಸದೇ ಹೀಗೆ ಮಾಡಲಾಗಿದೆ. ii) ಜೊತೆಗೆ, 2020-21ರ ವರ್ಷದಲ್ಲಿ ಬಂಡವಾಳೀಕರಿಸಲಾದ ರೂ. 310.89 ಲಕ್ಷ ಮೊತ್ತದ ಎನ್‌ಪಿವಿ ಪಾವತಿಗೆ ಸಂಬಂಧಿಸಿದಂತೆ ಪೂರಕ (ಗಣಿಗಾರಿಕೆ) ಗುತ್ತಿಗೆ ಪತ್ರದ ಪ್ರಕಾರ ಒಟ್ಟು ಎನ್‌ಪಿವಿ ಪಾವತಿ ರೂ. 1143.42 ಲಕ್ಷವಾಗಿದೆ. ಮುಂಚಿನ ವರ್ಷದಲ್ಲಿ ಮಾಡಲಾದ ರೂ. 832.52 ಲಕ್ಷದಷ್ಟು ಉಳಿಕೆ ಎನ್‌ಪಿವಿ ಪಾವತಿಯ ಲೆಕ್ಕವು ತಕ್ಷಣದಲ್ಲಿ ಲಭ್ಯವಿರುವುದಿಲ್ಲ ಮತ್ತು ಈ ಸಂಬಂಧ ಲೆಕ್ಕಗಳಲ್ಲಿ ಯಾವುದೇ ಹೊಂದಾಣಿಕೆಗಳನ್ನು ಮಾಡಿರುವುದಿಲ್ಲ.</p>	<p>ಗುರುತು ಮಾಡಿಕೊಳ್ಳಲಾಗಿದೆ ಮತ್ತು ಭವಿಷ್ಯದಲ್ಲಿ ಅನುಪಾಲನೆಯನ್ನು ಮಾಡಲಾಗುವುದು.</p>
<p>ಬಿ. i) ಕಂಪನಿಯ ಮಹತ್ವದ ಲೇಖಾ ಕಾರ್ಯನೀತಿ - ಟಿಪ್ಪಣಿ ಸಂಖ್ಯೆ 46ಬಿ v ಪ್ರಕಾರ, ಗಣಿಗಾರಿಕೆ ಹಕ್ಕುಗಳ ವೆಚ್ಚವನ್ನು ಗಣಿಗಾರಿಕೆ ಸ್ವತ್ತಿನ ಒಟ್ಟು ಅಂದಾಜು ಉಳಿಕೆ ಉಳಿಕೆ ವಾಣಿಜ್ಯಕ ಮೀಸಲುಗಳ ಮೇಲೆ ದತ್ತಿಹಾಕಲಾಗಿದೆ. ಗಣಿಗಾರಿಕೆ ಹಕ್ಕುಗಳ ಉಪಯುಕ್ತ ಆಯುಷ್ಯದವು ಗುತ್ತಿಗೆ ಅವಧಿ ಎಂದೂ ಸಹ ಇದು ಹೇಳುತ್ತದೆ. ನಮ್ಮ ಅಭಿಪ್ರಾಯದಲ್ಲಿ ಇವೆರಡೂ ಹೇಳಿಕೆಗಳು ಪರಸ್ಪರ ವಿರುದ್ಧವಾಗಿವೆ.</p>	<p>ಗಣಿಗಾರಿಕೆ ಗುತ್ತಿಗೆಯನ್ನು ಮೀಸಲುಗಳು ಖಾಲಿಯಾಗುವವರೆಗೆ ವಿಸ್ತರಿಸಲಾಗಿದೆ.</p>

<p>ii) ಮೇಲಿನ ಕಂಡಿಕೆ 4.1ರಲ್ಲಿ ಉಲ್ಲೇಖಿಸಲಾಗಿರುವ ಎನ್‌ವಿಪಿ ಗೆ ಸಂಬಂಧಿಸಿದಂತೆ, ಗುತ್ತಿಗೆಯ ಅವಧಿ 27.12.2005ರಿಂದ 26.12.2035 ವರೆಗೆ ಇದ್ದರೆ 98.224 ಹೆಕ್ಟೇರುಗಳಷ್ಟು ಅರಣ್ಯ ತೀರುವಳಿಯು 27.12.2020 ರಿಂದ 26.12.2035ರ ವರೆಗೆ ಇದ್ದು ಉಳಿದ 48.74 ಹೆಕ್ಟೇರುಗಳಿಗೆ ಇದು 27.09.2020 ರಿಂದ 26.12.2035ರ ವರೆಗೆ ಇರುತ್ತದೆ. ಉಪಯುಕ್ತ ಆಯುಷ್ಯವನ್ನು ನಿರ್ಧರಿಸುವಾಗ ಈ ಅಂಶಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿರುವುದಿಲ್ಲ.</p>	<p>ಅಗತ್ಯವಾದಲ್ಲಿ ಸೂಕ್ತ ಪರಿಷ್ಕರಣೆಗಾಗಿ ಪರಿಶೀಲಿಸಲಾಗುವುದು.</p>
<p>iii) ಮೇಲಿನವುಗಳ ಹಿನ್ನೆಲೆಯಲ್ಲಿ, ನಮ್ಮ ಅಭಿಪ್ರಾಯದಲ್ಲಿ, ಕಂಪೆನಿಯ ಲೆಕ್ಕನೀತಿಯಲ್ಲಿ ಸ್ಪಷ್ಟತೆಯ ಅಗತ್ಯವಿದ್ದು ಪರಿಶೀಲನೆ/ ಪರಿಷ್ಕರಣೆಯ ಆವಶ್ಯಕತೆಯಿದೆ ಹಾಗೂ ಈ ಸಂಬಂಧದ ಪರಿಣಾಮವನ್ನು ತಿಳಿಯಲು ಸಾಧ್ಯವಾಗಿರುವುದಿಲ್ಲ.</p>	
<p>4.2 ಆಸ್ತಿಯನ್ನು ಬಳಸುವ ಹಕ್ಕು ಕಂಪೆನಿಯು ತನ್ನ ಲೆಕ್ಕನೀತಿಯ ಅನುಸಾರ (ತನ್ನ ಹಣಕಾಸು ತಃಖ್ತೆಗಳ ಮೇಲಿನ ಟಿಪ್ಪಣಿ 46ಬಿ x) ಆಸ್ತಿಯ ಬಳಕೆ ಹಕ್ಕು ಮತ್ತು ಗುತ್ತಿಗೆ ಹೊಣೆಯನ್ನು ಗುರುತಿಸಿರುವುದಿಲ್ಲ. ಇಂಡ್ ಎಎಸ್ 116 - ಗುತ್ತಿಗೆ (ಕಂಡಿಕೆ 60) ಮತ್ತು ಸಂವಾದಿ ಕಂಡಿಕೆ 6ರ ಅಗತ್ಯಗಳ ಅನ್ವಯವನ್ನು ಮಾಡಿರುವ ಅಂಶವನ್ನೂ ಸಹ ಪ್ರಕಟಿಸಿರುವುದಿಲ್ಲ. ಅಗತ್ಯ ವಿವರಗಳ ಅನುಪಸ್ಥಿತಿಯಲ್ಲಿ ಈ ಸಂಬಂಧದ ಪರಿಣಾಮವನ್ನು ತಿಳಿಯಲು ಸಾಧ್ಯವಾಗಿರುವುದಿಲ್ಲ.</p>	<p>ಸೂಕ್ತ ಬದಲಾವಣೆಗಳಿಗಾಗಿ ಹಣಕಾಸು ವರ್ಷ 2022-23ರಲ್ಲಿ ಪರಿಶೀಲಿಸಲಾಗುವುದು.</p>
<p>5. ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿ 5.1 ಎ) ಕಂಪೆನಿಯು ನಿರ್ಮಾಣದಲ್ಲಿರುವ ಕಛೇರಿ ಕಟ್ಟಡದ ವೆಚ್ಚವನ್ನು ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿ ಎಂದು ಪ್ರಸ್ತುತಪಡಿಸಿಲ್ಲ ಮತ್ತು ರೂ. 87 ಲಕ್ಷ ಮುಂಗಡದ ಮೊತ್ತವನ್ನು ಬಂಡವಾಳ ಮುಂಗಡದಲ್ಲಿ ಸೇರಿಸಲಾಗಿದೆ [ಟಿಪ್ಪಣಿ 6(ಎ)]. ಇದರ ಪರಿಣಾಮವಾಗಿ ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಯನ್ನು ರೂ. 157 ಲಕ್ಷದಷ್ಟು ಕಡಿಮೆತೋರಿಸಲಾಗಿದೆ, ಬಂಡವಾಳ ಮುಂಗಡವನ್ನು ರೂ. 87 ಲಕ್ಷದಷ್ಟು ಹೆಚ್ಚಿಗೆ ತೋರಿಸಲಾಗಿದೆ ಮತ್ತು ಚಾಲ್ತಿ ಇತರ ಹಣಕಾಸು ಹೊಣೆಗಳನ್ನು ರೂ. 70 ಲಕ್ಷದಷ್ಟು ಕಡಿಮೆ ತೋರಿಸಲಾಗಿದೆ.</p>	<p>ಸಂಚಾರಿನ ಕೆಎಚ್‌ಬಿ ಜಮೀನಿನಲ್ಲಿ ಕಛೇರಿ ಕಟ್ಟಡದ ನಿರ್ಮಾಣ ಕಾರ್ಯವನ್ನು ಮೆ. ನಿರ್ಮಿತಿ ಕೇಂದ್ರ, ಬಳ್ಳಾರಿ, ಇವರಿಗೆ ರೂ. 175.14 ಲಕ್ಷ ಅಂದಾಜು ವೆಚ್ಚದಲ್ಲಿ ವಹಿಸಲಾಯಿತು ಮತ್ತು ಒಪ್ಪಂದದ ಪ್ರಕಾರ ರೂ. 87 ಲಕ್ಷದಷ್ಟು ಮುಂಗಡವನ್ನು (50%) ಬಿಡುಗಡೆ ಮಾಡಲಾಯಿತು. ಕಾಮಗಾರಿಯ ಪೂರ್ಣಗೊಳಿಸುವಿಕೆಯ ನಂತರ ಕಟ್ಟಡವನ್ನು 01.12.2022ರಂದು ವಹಿಸಿಕೊಡಲಾಗಿದ್ದು 03.01.2023ರಂದು ರೂ. 175.14 ಲಕ್ಷ ಮೊತ್ತದ ಬಿಲ್ಲುಗಳನ್ನು ಸಲ್ಲಿಸಲಾಗಿದೆ ಹಾಗೂ ಬಿಲ್ಲುಗಳ ಪರಿಶೀಲನೆ ಪ್ರಗತಿಯಲ್ಲಿದೆ. ಹಾಗಾಗಿ ಈ ಸಂಬಂಧದ ಲೆಕ್ಕ ಪರಿಗಣನೆಯು ಕ್ರಮಬದ್ಧವಾಗಿದೆ.</p>
<p>ಬಿ. ದಿನಾಂಕ 29.05.2019ರ ಕಾಮಗಾರಿ ಆದೇಶ/ ಒಪ್ಪಂದದಂತೆ ನಿರ್ಮಾಣದ ಪೂರ್ಣಗೊಳಿಸುವಿಕೆಯ ಅವಧಿ 12 ತಿಂಗಳಾಗಿದೆ</p>	<p>ಗುರುತುಮಾಡಿಕೊಳ್ಳಲಾಗಿದೆ.</p>
<p>ಸಿ) ಕಾಯ್ದೆಗೆ ತಿದ್ದುಪಡಿ ಮಾಡಲಾದ ಇಂಡ್ ಎಎಸ್ ಅನುಸೂಚಿ II ರ ಪ್ರಕಾರ ಕಂಪೆನಿಯು ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗೆ ಸಂಬಂಧಿಸಿದಂತೆ ನಿಬಂಧನಾ ಮಾಹಿತಿಯನ್ನು ಪ್ರಕಟಿಸಿರುವುದಿಲ್ಲ.</p>	<p>ಗುರುತುಮಾಡಿಕೊಳ್ಳಲಾಗಿದೆ ಮತ್ತು ಪ್ರಕಟಿಸಲಾಗುವುದು.</p>

<p>6. (ಟಿಪ್ಪಣಿ 2) ಹೂಡಿಕೆಗಳು ರೂ. 5,030.90 ಲಕ್ಷ ಹೂಡಿಕೆ ಕಂಪೆನಿಗಳಲ್ಲಿ ಒಂದಾದ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಸಂಸ್ಥೆಯು ನಷ್ಟಗಳನ್ನು ಅನುಭವಿಸುತ್ತಿದ್ದು 31.03.2021ರಂದು ಇದ್ದಂತೆ ಸಂಸ್ಥೆಯ (ಉಪಲಬ್ಧವಿರುವ ಇತ್ತೀಚಿನ) ಸಂತುಲನ ಪಟ್ಟಿಯ ಪ್ರಕಾರ ರೂ. 31,000 ಲಕ್ಷದ ಅದರ ಈಕ್ವಿಟಿಗೆ ಪ್ರತಿಯಾಗಿ ಅದರ ಸಂಚಯಿತ ನಷ್ಟಗಳು ರೂ. 8,077.85 ಲಕ್ಷ ಆಗಿರುತ್ತದೆ.</p> <p>ಹೂಡಿಕೆ ಕಂಪೆನಿಯು ರಾಜ್ಯ ಸಾರ್ವಜನಿಕ ವಲಯ ಉದ್ಯಮ ಎಂದು ನಮಗೆ ತಿಳಿಸಲಾಗಿದ್ದು ರೂ. 5,000 ಮೊತ್ತದ ಹೂಡಿಕೆಯನ್ನು ಸರ್ಕಾರದ ಆದೇಶಗಳ ಅನುಸಾರ ಮಾಡಲಾಗಿದೆ. ವ್ಯಾಪಾರಯುಕ್ತವಲ್ಲದ ಹೂಡಿಕೆಯನ್ನು ವೆಚ್ಚದಲ್ಲಿ ಪ್ರಕಟಿಸಲಾಗಿದ್ದು ವರದಿಯ ದಿನಾಂಕದಂದು ಇದ್ದಂತೆ ಬಾಧೆಯನ್ನು ಅಂದಾಜು ಮಾಡಿರುವುದಿಲ್ಲ.</p>	<p>ಕಂಪೆನಿಯು ಈ ವಿಷಯವನ್ನು ಕುರಿತಂತೆ ಕೆಎಚ್ ಬಿ ಯಿಂದ ಯಾವುದೇ ಆಕ್ಷೇಪಣೆಯನ್ನು ಸ್ವೀಕರಿಸಿರುವುದಿಲ್ಲ.</p> <p>ಕೆಆರ್‌ಡಿಸಿಎಲ್ ಒಂದು ರಾಜ್ಯ ಸಾರ್ವಜನಿಕ ವಲಯ ಉದ್ಯಮವಾಗಿದ್ದು ಹೂಡಿಕೆಯನ್ನು ಸರ್ಕಾರದ ಆದೇಶಗಳ ಅನುಸಾರ ಮಾಡಲಾಗಿದೆ. ವ್ಯಾಪಾರಯುಕ್ತವಲ್ಲದ ಹೂಡಿಕೆಯನ್ನು ವೆಚ್ಚದಲ್ಲಿ ಪ್ರಕಟಿಸಲಾಗಿದೆ. 13.10.2022ರಂದು ಲೆಕ್ಕಪರಿಶೋಧನಾ ವರದಿಯನ್ನು ಪ್ರಕಟಿಸಲಾಗಿದೆ (ಅನುಬಂಧ - ಡಿ).</p>
<p>7. (ಟಿಪ್ಪಣಿ 3) ವ್ಯಾಪಾರದಲ್ಲಿ ಬರಬೇಕಾದವುಗಳು ರೂ. 9, 492.83 ಲಕ್ಷ</p> <p>7.1 ಪಕ್ಷವಾರು, ಬಿಲ್ಲುವಾರು ವಿವರಗಳನ್ನು ಪಾವತಿಯು ಬಾಕಿ ಇರುವ ದಿನಾಂಕ ಮತ್ತು ಸಾಕಾರದ ನಿರೀಕ್ಷಿತ ದಿನಾಂಕದ ವಿವರಗಳೊಂದಿಗೆ ಒದಗಿಸಲಾಗಿರುವುದಿಲ್ಲ. ಹಾಗಾಗಿ, ವ್ಯಾಪಾರದಲ್ಲಿ ಬರಬೇಕಾದವುಗಳ ಚಾಲ್ತಿ ಮತ್ತು ಚಾಲ್ತಿಯೇತರ ಎನ್ನುವ ವರ್ಗೀಕರಣ ಹಾಗೂ ಆಯುಷ್ಯ ತೀರುವಿಕೆಯ ಅನುಸೂಚಿಯನ್ನು ತಿಳಿಯಲು ಸಾಧ್ಯವಾಗಿರುವುದಿಲ್ಲ.</p>	<p>ಉಪವರ್ಗೀಕರಣವು ಕಂಪೆನಿ ಕಾಯ್ದೆ 2013ರ ಅನುಸೂಚಿ III ವಿಭಾಗ II ರ ಅನುಸಾರ ಇರುತ್ತದೆ.</p>
<p>ಬಿ) ಬಾಕಿ ಇರುವ ಶಿಲ್ಕುಗಳಲ್ಲಿ ಪಕ್ಷಗಳು ಗುರುತಿಸದಿರುವ ಎಫ್‌ಡಿಟಿ ಗಾಗಿ ಸೃಷ್ಟಿಸಲಾದ ಖರ್ಚಿನ ಚೀಟಿಗಳನ್ನು (ಹಣಕಾಸು ತಃಖ್ತೆಗಳ ಮೇಲಿನ ಟಿಪ್ಪಣಿ 31ಎ (ಎ) (i) ರಲ್ಲಿ ಉಲ್ಲೇಖಿಸಿರುವುದು), ವ್ಯಾಜ್ಯಗಳನ್ನು ಒಳಗೊಂಡಿರುವ ಖಾತೆಗಳು ಮತ್ತು ಮಧ್ಯಸ್ಥಿಕೆಯಲ್ಲಿ ಬಾಕಿ ಇರುವ ಪ್ರಕರಣಗಳೂ ಸೇರಿವೆ ಎಂದು ನಮಗೆ ತಿಳಿಸಲಾಗಿದೆ (ವಿವರಗಳನ್ನು ಒದಗಿಸಿರುವುದಿಲ್ಲ). ಆದರೆ, ಇಡೀ ಬಾಕಿ ಶಿಲ್ಕುಗಳನ್ನು ವ್ಯಾಜ್ಯಯುಕ್ತವಲ್ಲದ, ವ್ಯಾಪಾರದಲ್ಲಿ ಬರಬೇಕಾದವುಗಳು ಎಂದು ಪ್ರಕಟಿಸಲಾಗಿದೆ.</p>	<p>ಬಳ್ಳಾರಿ ವಿಭಾಗದ ಉಪ ಅರಣ್ಯ ಸಂರಕ್ಷಕರು ಅರಣ್ಯ ಗುತ್ತಿಗೆ ಪ್ರದೇಶ ಎಂಎಲ್ ಸಂಖ್ಯೆ 995, 1659, 1710, 2605 ಮತ್ತು 2629 ಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಅರಣ್ಯ ಕಾಯ್ದೆ, 1964ರ ಅಡಿಯಲ್ಲಿ 1.04.2000 ರಿಂದ 31.03.2006ರ ವರೆಗೆ ರೂ. 6,00 ಕೋಟಿಗೂ ಹೆಚ್ಚಿನ ಅರಣ್ಯ ಅಭಿವೃದ್ಧಿ ತೆರಿಗೆಯನ್ನು ಪಾವತಿಸಲು ಕೋರಿಕೆ ಸಲ್ಲಿಸಿದರು.</p> <p>ಎನ್‌ಎಂಡಿಸಿ ಮತ್ತು ಇತರ ಖಾಸಗಿ ಗಣಿ ಮಾಲೀಕರಿಗೆ ಎಫ್‌ಡಿಟಿ ಅನ್ವಯವಾಗದಿರುವ ಹಿನ್ನೆಲೆಯಲ್ಲಿ ಕೆಎಸ್‌ಎಂಸಿಎಲ್ ಮಾನ್ಯ ಉಚ್ಚ ನ್ಯಾಯಾಲಯದ ಮೊರೆಹೊಕ್ಕು ಉಪ ಅರಣ್ಯ ಸಂರಕ್ಷಕರು ವಿಧಿಸಿದ ಎಫ್‌ಡಿಟಿ ವಿರುದ್ಧ ತಡೆಯಾಜ್ಞೆಯನ್ನು ಪಡೆದುಕೊಂಡಿತು.</p> <p>ಸರ್ಕಾರವು ದಿನಾಂಕ 26.08.2008ರ ತನ್ನ ಅಧಿಸೂಚನೆಯಲ್ಲಿ ಕಬ್ಬಿಣದ ಅದಿರಿನ ಉತ್ಪನ್ನಗಳ ಮೇಲೆ ಮಾರಾಟ ಬೆಲೆ ಮೇಲೆ 12% ದಂತೆ ಎಫ್‌ಡಿಟಿ ಯನ್ನು ವಿಧಿಸಿತು.</p>

	<p>ಎನ್‌ಎಂಡಿಸಿ ಮತ್ತು ಇತರ ಖಾಸಗಿ ಗಣಿ ಮಾಲೀಕರು ದಿನಾಂಕ 26.08.2008ರ ಕರ್ನಾಟಕ ಸರ್ಕಾರದ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಕೋರುತ್ತ ಉಚ್ಚನ್ಯಾಯಾಲಯದ ಮೊರೆ ಹೊಕ್ಕರು. ಮಾನ್ಯ ನ್ಯಾಯಾಲಯವು ಮಾರಾಟ ಬೆಲೆ ಮೇಲೆ 6% ದಂತೆ ಎಫ್‌ಡಿಟಿ ಯನ್ನು ಪಾವತಿಸುವಂತೆ ಮಧ್ಯಂತರ ಆದೇಶವನ್ನು ನೀಡಿತು. ತರುವಾಯದಲ್ಲಿ ಈ ಕುರಿತು ನಿರ್ಧಾರವನ್ನು ತೆಗೆದುಕೊಳ್ಳುವ ಉದ್ದೇಶದಿಂದ 08.12.2008ರಂದು ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಲಾಯಿತು. ಕೆಎಸ್‌ಎಂ‌ಸಿ‌ಎಲ್ ಮತ್ತು ಅರಣ್ಯ ಇಲಾಖೆಯು ಜಂಟಿಯಾಗಿ 01.04.2000 ದಿಂದ 26.08.2008ರ ವರೆಗೆ ಎಫ್‌ಡಿಟಿಯನ್ನು ಲೆಕ್ಕಹಾಕಿದೆ. ವಿವರವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು.</p>
	<p>ಈ ನಡುವೆ ಅರಣ್ಯ ಇಲಾಖೆಯು ಕೆಎಸ್‌ಎಂ‌ಸಿ‌ಎಲ್ ಗಣಿಗಳಿಂದ ಕಬ್ಬಿಣದ ಅದಿರಿನ ಸಾಗಾಣಿಕೆಯನ್ನು ನಿಲ್ಲಿಸಿದೆ. ಹಾಗಾಗಿ ಕೆಎಸ್‌ಎಂ‌ಸಿ‌ಎಲ್ ಅರಣ್ಯ ಇಲಾಖೆಗೆ ಸುಮಾರು ರೂ. 71 ಕೋಟಿ ಮೊತ್ತವನ್ನು ಪಾವತಿಸಿತು. ಕೆಎಸ್‌ಎಂ‌ಸಿ‌ಎಲ್ ವಿಜಯನಗರ ಮಿನರಲ್ಸ್, ಜೆಎಸ್‌ಡಬ್ಲ್ಯೂ ಮತ್ತು ಕಲ್ಯಾಣಿ ಸ್ಟೀಲ್ ಲಿಮಿಟೆಡ್ ಸೇರಿದಂತೆ ಅನುಕ್ರಮವಾದ ಖರೀದುದಾರರಿಗೆ ಕಬ್ಬಿಣದ ಅದಿರಿನ ಮಾರಾಟಕ್ಕೆ ಪ್ರತಿಯಾಗಿ ಖರ್ಚಿನ ಚೀಟಿಯನ್ನು ಸೃಷ್ಟಿಸಿತು. ತರುವಾಯದಲ್ಲಿ ಮಾನ್ಯ ಉಚ್ಚ ನ್ಯಾಯಾಲಯವು 08.12.2015ರಂದು ಅಂತಿಮ ಆದೇಶವನ್ನು ಹೊರಡಿಸಿ ಎನ್‌ಎಂಡಿಸಿ ಮತ್ತು ಇತರ ಖಾಸಗಿ ಗಣಿ ಮಾಲೀಕರಿಗೆ ಎಫ್‌ಡಿಟಿ ಅನ್ವಯವಾಗುವುದಿಲ್ಲ ಎಂದು ತಿಳಿಸಿ ಕೆಎಸ್‌ಎಂ‌ಸಿ‌ಎಲ್ ಮಾರಾಟ ಬೆಲೆ ಮೇಲೆ 8% ರಂತೆ ಎಫ್‌ಡಿಟಿ ಯನ್ನು ಪಾವತಿಸುವಂತೆ ಆದೇಶನೀಡಿತು.</p> <p>ಮುಂದುವರೆದು ಕರ್ನಾಟಕ ಸರ್ಕಾರವು ದಿನಾಂಕ 27.07.2016ರ ತನ್ನ ಅಧಿಸೂಚನೆಯಲ್ಲಿ ಎಫ್‌ಡಿಟಿ ಬದಲಾಗಿ ಅರಣ್ಯ ಅಭಿವೃದ್ಧಿ ಶುಲ್ಕವನ್ನು ವಿಧಿಸಿತು. ಕೆಎಸ್‌ಎಂ‌ಸಿ‌ಎಲ್ ಸೇರಿದಂತೆ ಎನ್‌ಎಂಡಿಸಿ ಮತ್ತು ಇತರ ಖಾಸಗಿ ಗಣಿ ಮಾಲೀಕರು ಮಾನ್ಯ ಉಚ್ಚ ನ್ಯಾಯಾಲಯದ ಮೊರೆಹೊಕ್ಕರು. ಮಾನ್ಯ ಉಚ್ಚ ನ್ಯಾಯಾಲಯವು ಸರ್ಕಾರದ ಅಧಿಸೂಚನೆಯನ್ನು ರದ್ದುಗೊಳಿಸಿತು.</p>
	<p>ಕರ್ನಾಟಕ ಸರ್ಕಾರವು ಉಚ್ಚ ನ್ಯಾಯಾಲಯದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತು. ಮಾನ್ಯ ಸರ್ವೋಚ್ಚ ನ್ಯಾಯಾಲಯವು ಮಧ್ಯಂತರ ಆದೇಶವನ್ನು ಹೊರಡಿಸಿತು. ಈ ಪ್ರಕರಣವು ಇನ್ನೂ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಮುಂದೆ ಇದೆ. ಹಾಗಾಗಿ, ಕೆಎಸ್‌ಎಂ‌ಸಿ‌ಎಲ್ ಅನುಕ್ರಮವಾದ ಖರೀದುದಾರರಿಂದ ಎಫ್‌ಡಿಟಿಯನ್ನು ವಸೂಲಿಮಾಡಲು ಸಾಧ್ಯವಾಗಿರುವುದಿಲ್ಲ.</p>

<p>7.2 ಶಿಲ್ಕುಗಳಲ್ಲಿ ಕೆಳಗಿನವು ಸೇರುತ್ತವೆ:</p> <p>i) ರೂ. 4,932.37 ಲಕ್ಷ ಮತ್ತು ಅನ್ವಯವಾಗುವ ತೆರಿಗೆಗಳ ಒಟ್ಟು ಮೊತ್ತದ ಮಧ್ಯಸ್ಥಿಕೆ ಐತೀರ್ಪಿನ ಅನುಸಾರ ದರಗಳಲ್ಲಿನ ವ್ಯತ್ಯಾಸದ ಬಾಬಿಗೆ 2006-07 ಮತ್ತು 2007-08ರಲ್ಲಿ ಸರಬರಾಜು ಮಾಡಲಾದ ಕ್ಯಾಲಿಬ್ರೇಟೆಡ್ ಕಬ್ಬಿಣದ ಅದರಿಗೆ ಸಂಬಂಧಿಸಿದ ಮಾರ್ಪಡಿಸಲಾದ ಖರ್ಚು ಚೀಟಿಗಳ ಪ್ರಕಾರ ಇಬ್ಬರು ಮಾರ್ಕೆಟಿಂಗ್ ಏಜೆಂಟರುಗಳಿಂದ ಲೆಕ್ಕಪತ್ರಗಳ ಸಮನ್ವಯ ಮತ್ತು ರೂ. 2,458.09 ಲಕ್ಷದಷ್ಟು ಪಾವತಿಸಬೇಕಾದ ಮೊತ್ತದ ಪಾವತಿ ಬಾಕಿ ಇರುತ್ತದೆ, ಆದರೆ ಕಂಪೆನಿಯ ಲೆಕ್ಕಪುಸ್ತಕಗಳ ಅನುಸಾರ ಪ್ರಸ್ತುತ ಬಾಕಿ ಇರುವ ಮೊತ್ತವನ್ನು ತಿಳಿಸಲಾಗಿರುವುದಿಲ್ಲ. ಸಂಬಂಧಿತ ಪಕ್ಷವು ಮಧ್ಯಸ್ಥಿಕೆ ಐತೀರ್ಪನ್ನು ಪ್ರಶ್ನಿಸಿ ಉಚ್ಚನ್ಯಾಯಾಲಯದಲ್ಲಿ ಎಂಎಫ್‌ಎ ದಾಖಲಿಸಿರುವುದಾಗಿ ನಮಗೆ ಮಾಹಿತಿ ನೀಡಲಾಗಿದೆ.</p> <p>ii) ಹಣಕಾಸು ತಃಖ್ತೆಗಳಿಗೆ ಟಿಪ್ಪಣಿ 3ಕ್ಕೆ ಜೋಡಿಸಿಕೊಂಡ ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿರುವ ಜಂಟಿ ಉಪಕ್ರಮವೊಂದರಿಂದ ರೂ. 1,400.08 ಲಕ್ಷ ಮೊತ್ತ ಬಾಕಿ ಇದೆ. ಇದನ್ನು ಋಣ ಎಂದು ಗುರುತಿಸಿರುವುದಿಲ್ಲ ಮತ್ತು ಜಂಟಿ ಉಪಕ್ರಮದ ಸಾದಿಲ್ವಾರು ಹೊಣೆಯಾಗಿ ಇದನ್ನು ಪ್ರಕಟಿಸಲಾಗಿದೆ.</p>	<p>ಸದರಿ ವಿಷಯವು ನ್ಯಾಯಾಲಯದ ಮುಂದೆ ಇದ್ದು ನ್ಯಾಯಾಲಯದ ತೀರ್ಪಿನಂತೆ ಕ್ರಮವನ್ನು ಕೈಗೊಳ್ಳಲಾಗುವುದು.</p> <p>ಇದು ಆಸ್ತಿ ಮತ್ತು ಹೊಣೆಗಳ ಅಂಕಿ-ಅಂಶಗಳನ್ನು ಪ್ರಭಾವಿಸುವ ಅಸಾಂಗತ್ಯವಾಗಿದ್ದು ಹಣಕಾಸು ವರ್ಷ 2022-23ರಲ್ಲಿ ಅಗತ್ಯ ತಿದ್ದುಪಡಿಗೆ ಪರಿಶೀಲಿಸಲಾಗುವುದು.</p>
<p>7.3. ನಮ್ಮ ಅಭಿಪ್ರಾಯದಂತೆ, ಬಾಧೆಯ ನಷ್ಟ/ನಿರೀಕ್ಷಿತ ಸಾಲ ನಷ್ಟದ ತಿಳುವಳಿಕೆಯನ್ನು ಬಾಕಿ ಇರಿಸಿ (ಮೇಲೆ ಕಂಡಿಕೆ 2.3ರಲ್ಲಿನ ನಮ್ಮ ಪರಿಶೀಲನೆಯನ್ನು ನೋಡಿ) ಮತ್ತು ಹೊಂದಾಣಿಕೆಯಾಗದೆ/ಸ್ಥಿರೀಕರಣವಾಗದೆ ಉಳಿದ ಶಿಲ್ಕುಗಳ ಹಿನ್ನೆಲೆಯಲ್ಲಿ, ಸಂಶಯಾಸ್ಪದ ಸಾಲಗಳಿಗೆ ಹವಣಿಕೆಯನ್ನು ಮೂರು ವರ್ಷಗಳಿಗೂ ಹೆಚ್ಚಿನ ಅವಧಿಗೆ (ರೂಢಿಯ ಆಧಾರದ ಮೇಲೆ) [ಮೇಲೆ ಕಂಡಿಕೆ 7.2 (i) & (ii) ರಲ್ಲಿ ಹೇಳಲಾದ ಮೊತ್ತಗಳೂ ಸೇರಿ] ರೂ. 9,483.60 ಲಕ್ಷ ಮೊತ್ತಕ್ಕೆ ಮಾಡಬೇಕಿತ್ತು. ತತ್ಪರಿಣಾಮವಾಗಿ, ವರ್ಷದ ಲಾಭವನ್ನು 9,483.60 ಲಕ್ಷದಷ್ಟು ಹೆಚ್ಚಿಗೆ ತೋರಿಸಲಾಗಿದೆ.</p>	<p>ಕಂಪೆನಿಯು 3 ವರ್ಷಗಳಿಗೂ ಹೆಚ್ಚಿನ ಅವಧಿಯ ಋಣಕ್ಕೆ ಹವಣಿಕೆಯನ್ನು ಮಾಡುವ ಸಂಬಂಧ ಸ್ಥಾಪಿತವಾದ ನೀತಿಯನ್ನು ಹೊಂದಿರುವುದಿಲ್ಲ. ಜೊತೆಗೆ, ಪಾವತಿಸಬೇಕಾದ್ದು ಎಂದು ಒಂದಷ್ಟು ಮೊತ್ತ ಬಾಕಿ ಇದೆ. ಬಾಕಿ ವ್ಯಾಜ್ಯಗಳ ವಿಲೇವಾರಿಯ ನಂತರ ಅಗತ್ಯ ಕ್ರಮವನ್ನು ತೆಗೆದುಕೊಳ್ಳಲಾಗುವುದು.</p>
<p>8. (ಟಿಪ್ಪಣಿ 4) ಇತರ ಹಣಕಾಸು ಆಸ್ತಿಗಳು - ರೂ. 2,276.96 ಲಕ್ಷ, ಬ್ಯಾಂಕುಗಳಲ್ಲಿ ಶಿಲ್ಕು ಗುರುತುಮಾಡಲಾದದ್ದು - ರೂ. 2,276.96 ಲಕ್ಷ</p> <p>ಎ) 2020-21ರ ಲೆಕ್ಕಪರಿಶೋಧಿತ ಹಣಕಾಸು ವರ್ಷದ ರೂ. 61.01 ಲಕ್ಷಕ್ಕೆ ಪ್ರತಿಯಾಗಿ ಹಿಂದಿನ ಅವಧಿಯ ತುಲನಾತ್ಮಕ ಮೊತ್ತವನ್ನು 1,715.40 ಲಕ್ಷ ಎಂದು ಪರಿಗಣಿಸಲಾಗಿದೆ. ರೂ. 1,654.36 ಲಕ್ಷ ಮೊತ್ತವನ್ನು ನಗದು ಮತ್ತು ನಗದು ಸಮಾನಗಳು - ಇತರ ಬ್ಯಾಂಕ್ ಶಿಲ್ಕುಗಳು - ಇಲ್ಲಿಂದ ಮರುವರ್ಗೀಕರಿಸಲಾಗಿದೆ [ಟಿಪ್ಪಣಿ 9(ಬಿ)]</p>	<p>ಇಂಡ್ ಎಎಸ್ ಪ್ರಕಾರ ಟಿಪ್ಪಣಿ 5ರಲ್ಲಿ ಒದಗಿಸಿರುವಂತೆ ಸ್ಥೂಲವಾಗಿ ಪ್ರಕಟಿಸಲಾಗಿದೆ.</p>
<p>ಬಿ) ಶಿಲ್ಕುಗಳಲ್ಲಿ ಮುಂಚಿನ ವರ್ಷಗಳಿಂದ ಮುಂದಕ್ಕೆ ಒಯ್ಯಲಾಗಿರುವ ರೂ. 61.01 ಲಕ್ಷ ಸೇರಿದೆ, ಆದರೆ ಇ ಸಂಬಂಧ ವಿವರಗಳು ಮತ್ತು ಸ್ಥಿರೀಕರಣ ಉಪಲಬ್ಧವಿಲ್ಲ. ಸಂವಾದಿ ಪರಿಣಾಮವನ್ನು ತಿಳಿಯಲು ಸಾಧ್ಯವಾಗಿರುವುದಿಲ್ಲ.</p>	<p>ಗುರುತು ಮಾಡಿಕೊಳ್ಳಲಾಗಿದೆ ಮತ್ತು ಹೊಂದಿಸಲಾಗುವುದು.</p>

<p>ಸಿ) ವಿವಿಧ ಪ್ರಾಧಿಕಾರಗಳಿಗೆ ನೀಡಲಾಗಿರುವ ಬ್ಯಾಂಕ್ ಖಾತರಿಗಳ ವಿವರಗಳು (ಹಣಕಾಸು ತಃಖ್ತೆಗಳ ಮೇಲಿನ ಟಿಪ್ಪಣಿ 4.1 ರಲ್ಲಿ ಉಲ್ಲೇಖಿಸಲಾಗಿರುವುದು) ತಕ್ಷಣದಲ್ಲಿ ಉಪಲಬ್ಧವಿರುವುದಿಲ್ಲ.</p>	<p>ವಿವಿಧ ಪ್ರಾಧಿಕಾರಗಳಿಗೆ ಒದಗಿಸಲಾಗಿರುವ ಬ್ಯಾಂಕ್ ಖಾತರಿಗಳ ವಿವರಗಳನ್ನು ಕಂಪೆನಿ ಹೊಂದಿದ್ದು ಅವನ್ನು ಲೆಕ್ಕಪರಿಶೋಧಕರಿಗೆ ಒದಗಿಸಲಾಗಿದೆ.</p>
<p>8ಎ. ಮುಂದೂಡಲಾದ ಆಸ್ತಿ ತೆರಿಗೆ (ನಿವ್ವಳ) ರೂ. 920.63 ಲಕ್ಷ ಇಂಡ್ ಎಎಸ್ - 12 ಆದಾಯ ತೆರಿಗೆಗಳು [ಕಂಡಿಕೆ 81(ಜಿ)] ಪ್ರಕಾರ ಅಗತ್ಯವಿರುವಂತೆ ಪ್ರತಿ ತಾತ್ಕಾಲಿಕ ವಿಧದ ವ್ಯತ್ಯಾಸಕ್ಕೆ ಮುಂದೂಡಲಾದ ತೆರಿಗೆ ಆಸ್ತಿಗಳು ಮತ್ತು ಹೊಣೆಗಳ ಮೊತ್ತವನ್ನು ಪ್ರಕಟಿಸಿರುವುದಿಲ್ಲ.</p>	<p>ಇಂಡ್ ಎಎಸ್ ಅನುಸಾರ ಪ್ರಕಟಿಸಲಾಗುವುದು.</p>
<p>9. ಚಾಲ್ತಿ ಆಸ್ತಿಗಳಲ್ಲದ ಇತರ ಆಸ್ತಿಗಳು (ಟಿಪ್ಪಣಿ 6) ರೂ. 4,851.51 ಲಕ್ಷ 9.1 ಬಂಡವಾಳ ಮುಂಗಡ ರೂ. 522.37 ಲಕ್ಷ ಎ) i) ಸದರಿ ಮೊತ್ತದಲ್ಲಿ ಮುಂಚಿನ ವರ್ಷಗಳಿಂದ ಮುಂದಕ್ಕೆ ತರಲಾದ, ಭೂಸ್ವಾಧೀನಕ್ಕಾಗಿ ಪಾವತಿಸಲಾದ ರೂ. 294.45 ಲಕ್ಷ ಸೇರಿದೆ. ಆದರೆ, 31.03.2021ರಂದು ಇದ್ದಂತೆ ತುಲನಾತ್ಮಕ ಮೊತ್ತವನ್ನು (ಇತರ ಮುಂಗಡಗಳಲ್ಲಿ ಸೇರಿಸಿರುವುದು) ಮರುವಿಂಗಡಿಸಿರುವುದಿಲ್ಲ. ii) ಮೇಲಿನ ಮುಂಗಡಕ್ಕೆ ಸಂಬಂಧಿಸಿದಂತೆ ಪಾವತಿಸಬೇಕಾದ ಬಾಕಿ ಮೊತ್ತವನ್ನು ಬದ್ಧತೆಗಳಲ್ಲಿ ಪ್ರಕಟಿಸಲಾಗಿಲ್ಲ (ಹಣಕಾಸು ತಃಖ್ತೆಗಳಿಗೆ ಟಿಪ್ಪಣಿ 31ಬಿ).</p>	<p>ಇದು ಸಣ್ಣ ಅಸಾಂಗತ್ಯವಾಗಿದೆ, ಆದರೆ ಎಲ್ಲವೂ ಒಂದೇ ಟಿಪ್ಪಣಿಯ ಅಡಿ ಇದ್ದು ಯಾವುದೇ ಪರಿಣಾಮವನ್ನು ಹೊಂದಿರುವುದಿಲ್ಲ.</p>
<p>ಬಿ) i) ಹಣಕಾಸು ತಃಖ್ತೆಗಳ ಮೇಲಿನ ಟಿಪ್ಪಣಿ 6.1 ರಲ್ಲಿ ಉಲ್ಲೇಖಿಸಲಾಗಿರುವ ರೂ. 137.92 ಲಕ್ಷ ಮೊತ್ತವನ್ನು, ನಮ್ಮ ಅಭಿಪ್ರಾಯದಲ್ಲಿ, ಪಾವತಿಯ ಸ್ವರೂಪ ಮತ್ತು ಸಂಬಂಧಿತ ಪಕ್ಷದ ಪ್ರತಿ-ಹಕ್ಕುಸಲ್ಲಿಕೆಯನ್ನು ಪರಿಗಣಿಸಿ ಸಂಶಯಾಸ್ಪದ ವಸೂಲಿ ಎಂದು ಹವಣಿಸಬೇಕಿತ್ತು. ಇದಕ್ಕೆನುಗುಣವಾಗಿ, ವರ್ಷದ ಲಾಭವನ್ನು ರೂ. 137.92 ಲಕ್ಷದಷ್ಟು ಹೆಚ್ಚಿಗೆ ತೋರಿಸಲಾಗಿದೆ.</p>	<p>ಸದರಿ ವಿಷಯವು ನ್ಯಾಯಾಲಯದ ಮುಂದೆ ಇದ್ದು ತೀರ್ಪಿಗೆ ಅನುಗುಣವಾಗಿ ಕ್ರಮವನ್ನು ಕೈಗೊಳ್ಳಲಾಗುವುದು.</p>
<p>ii) ಪ್ರತಿ-ಹಕ್ಕುಸಲ್ಲಿಕೆಯ ಮೊತ್ತವನ್ನು ತಿಳಿದುಕೊಳ್ಳಲಾಗಿಲ್ಲ ಮತ್ತು ಸಾದಿಲ್ವಾರು ಹೊಣೆ ಎಂದು ಅದನ್ನು ಪ್ರಕಟಿಸಿರುವುದಿಲ್ಲ (ಹಣಕಾಸು ತಃಖ್ತೆಗಳ ಮೇಲಿನ ಟಿಪ್ಪಣಿ 31ಎ).</p>	<p>ಗುರುತುಮಾಡಿಕೊಳ್ಳಲಾಗಿದೆ.</p>

9.2 ಶಾಸನಬದ್ಧ ಪ್ರಾಧಿಕಾರಗಳು ಮತ್ತು ಇತರರಲ್ಲಿ ಠೇವಣಿಗಳು
- ರೂ. 4.256.42 ಲಕ್ಷ

ಶಿಲ್ಪಗಳಲ್ಲಿ ಕೆಳಗಿನವು ಸೇರುತ್ತವೆ:

ಎ) ಈ ಮುಂಚೆ ಭೂಮುಂಗಡ ಮತ್ತು ಇತರರಿಗೆ ಮುಂಗಡ ಎಂದು ತೋರಿಸಲಾದ ರೂ. 1,117.06 ಲಕ್ಷ ಮರುವಿಂಗಡಣೆಗೆ ಆಧಾರ ಮತ್ತು ಅದರ ಹಿಂದಿನ ತರ್ಕವನ್ನು ವಿವರಿಸಲಾಗಿಲ್ಲ.

ಬಿ) ಬಳಕೆ ಪ್ರಮಾಣಪತ್ರಗಳ ಸ್ವೀಕೃತಿಯ ನಂತರ ಹೊಂದಾಣಿಕೆ ಬಾಕಿ ಎಂದು ಹೇಳಾಗಿರುವ, 2017-18 ರಿಂದ 2020-21ರ ಅವಧಿಯ ಅಂಗೀಕೃತ ಯೋಜನೆಗಳಿಗೆ ಸಂಬಂಧಿಸಿದ ಸಿಎಸ್‌ಆರ್ ಚಟುವಟಿಕೆಗಳಿಗಂದು ಬಿಡುಗಡೆಮಾಡಲಾದ ರೂ. 445.91 ಲಕ್ಷ ಮುಂಗಡ. ಆದರೆ, ಸಿಎಸ್‌ಆರ್ ವಿಭಾಗದಿಂದ ಲಭ್ಯವಾದ ಮಾಹಿತಿಯ ಪ್ರಕಾರ ಬಳಕೆ ಪ್ರಮಾಣಪತ್ರ ಬಾಕಿ ಇರಿಸಿ ಹೊಂದಿಸದೇ ಇರುವ ಮುಂಗಡದ ಮೊತ್ತ 31.03.2022ರಂದು ಇದ್ದಂತೆ ಕೇವಲ 192.25 ಲಕ್ಷ ಹಾಗಾಗಿ, ನಮ್ಮ ಅಭಿಪ್ರಾಯದಲ್ಲಿ, ಹೊಂದಾಣಿಕೆ ಬಾಕಿ ಇರಿಸಿ, ರೂ. 253.66 ಲಕ್ಷ ವ್ಯತ್ಯಾಸದ ಮೊತ್ತವನ್ನು ಸಿಎಸ್‌ಆರ್ ವೆಚ್ಚ ಎಂದು ಹವಣಿಸಬೇಕಾಗುತ್ತದೆ. ಇದಕ್ಕನುಗುಣವಾಗಿ ಉಳಿಸಿಕೊಂಡ ಲಾಭವನ್ನು ರೂ. 253.66 ಲಕ್ಷದಷ್ಟು ಹೆಚ್ಚಿಗೆ ತೋರಿಸಲಾಗಿದೆ (ಅಗತ್ಯ ವಿವರಗಳ ಅನುಪಸ್ಥಿತಿಯಲ್ಲಿ ಇಡೀ ವ್ಯತ್ಯಾಸದ ಮೊತ್ತವನ್ನು ಮುಂಚಿನ ವರ್ಷಗಳಲ್ಲಿ ಬಳಸಲಾಗಿದೆ ಎಂದು ಭಾವಿಸಿ).

2022-23ರಲ್ಲಿ ಅಗತ್ಯ ಹೊಂದಾಣಿಕೆಗಾಗಿ ಪರಿಶೀಲಿಸಲಾಗುವುದು.

2022-23ರಲ್ಲಿ ಅಗತ್ಯ ಹೊಂದಾಣಿಕೆಗಾಗಿ ಪರಿಶೀಲಿಸಲಾಗುವುದು.

ಸಿ) ಆರ್ & ಆರ್ ಕಾಮಗಾರಿಗಳ ಜಾರಿಗಂದು ಮೇಲ್ವಿಚಾರಣಾ ಸಮಿತಿಯು (ಎಂಸಿ/ಸಿಇಸಿ) ತನ್ನಲ್ಲಿ ಇರಿಸಿಕೊಂಡಿರುವ ರೂ. 210.41 ಲಕ್ಷ ಮೊತ್ತ.

i) ಮಾನ್ಯ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳ ಮೇರೆಗೆ ಮಾತ್ರ ಮರುಭರಿಕೆ ಮಾಡಬಹುದಾದಂತಹ, ಎಂಎಲ್ 2629ಗೆ ಸಂಬಂಧಿಸಿದಂತೆ ಆರ್ & ಆರ್ ಕಾಮಗಾರಿಯ ಮೊದಲನೆಯ ಹಂತಕ್ಕೆ ಸಂಬಂಧಿಸಿದಂತೆ ಇರಿಸಿಕೊಳ್ಳಲಾಗಿರುವ 10% ಮೊತ್ತ ರೂ. 59.45 ಲಕ್ಷ.

ii) ಹೆಚ್ಚುವರಿ ಹೊರೆ ಡಂಪ್ (ಎಂಎಲ್ 1659) ಜಾರುವಿಕೆಯಿಂದಾಗಿ ಜಾರಿಗೊಳಿಸಲಾದ ಆರ್ & ಆರ್ ಕಾಮಗಾರಿಗಳಿಗೆ ತಗುಲಿದ ಹಾನಿಯ ಕಾರಣ ಇರಿಸಿಕೊಳ್ಳಲಾಗಿರುವ ರೂ. 150.96 ಲಕ್ಷ ಮೊತ್ತ, ಆರ್ & ಆರ್ ಕಾಮಗಾರಿಗಳನ್ನು ಮರುಪೂರ್ಣಗೊಳಿಸಿದ ನಂತರ ಮರುಭರಿಕೆಗೆ ಪರಿಗಣಿಸಲಾಗುವುದು.

ಈ ಹಂತದಲ್ಲಿ ಸಂವಾದಿ ಪರಿಣಾಮವನ್ನು ತಿಳಿಯಲು ಸಾಧ್ಯವಿರುವುದಿಲ್ಲ.

2022-23ರಲ್ಲಿ ಅಗತ್ಯ ಹೊಂದಾಣಿಕೆಗಾಗಿ ಪರಿಶೀಲಿಸಲಾಗುವುದು.

2022-23ರಲ್ಲಿ ಅಗತ್ಯ ಹೊಂದಾಣಿಕೆಗಾಗಿ ಪರಿಶೀಲಿಸಲಾಗುವುದು.

<p>ಡಿ) ಅಂಗೀಕೃತ ಗಣಿಗಾರಿಕೆ ಯೋಜನೆಯ ಪ್ರಕಾರ (ಎಂಎಲ್ 2629ಗೆ ಸಂಬಂಧಿಸಿದ್ದು) ರೀಟೇನಂಗ್ ಗೋಡೆ ಮತ್ತು ಚೆಕ್ ಡ್ಯಾಂ ನಿರ್ಮಾಣಕ್ಕೆಂದು ಪಾವತಿಸಲಾದ ರೂ. 36.96 ಲಕ್ಷ ಮುಂಗಡ. ಕಾಮಗಾರಿಯು 2015ರಲ್ಲಿ ಪೂರ್ಣಗೊಂಡಿದ್ದಾಗಿಯೂ ಗುತ್ತಿಗೆದಾರರು ರೂ. 67.59 ಲಕ್ಷಕ್ಕೆ ಬಿಲ್ಲುಗಳನ್ನು ಸಲ್ಲಿಸಿರುವುದಾಗಿಯೂ ನಮಗೆ ತಿಳಿಸಲಾಗಿದ್ದು ಬಾಕಿ ರೂ. 30.63 ಲಕ್ಷ ಮೊತ್ತದ ಇತ್ಯರ್ಥ ಇನ್ನೂ ಆಗಿರುವುದಿಲ್ಲ. ತತ್ಪರಿಣಾಮವಾಗಿ, ಉಳಿಸಿಕೊಂಡ ಗಳಿಕೆಯನ್ನು ರೂ. 67.59 ಲಕ್ಷದಷ್ಟು ಹೆಚ್ಚಿಗೆ, ಇತರ ಚಾಲ್ತಿಯಲ್ಲದ ಆಸ್ತಿಯನ್ನು ರೂ. 36.96 ಲಕ್ಷದಷ್ಟು ಹೆಚ್ಚಿಗೆ ಮತ್ತು ಇತರ ಹಣಕಾಸು ಹೊಣೆಗಳನ್ನು ರೂ. 30.63 ಲಕ್ಷದಷ್ಟು ಕಡಿಮೆತೋರಿಸಲಾಗಿದೆ.</p> <p>ಇ) ರೂ. 483.79 ಲಕ್ಷ ಮೊತ್ತವನ್ನು ಇತರರಿಗೆ ಮುಂಗಡ ಎಂದು ಪ್ರಕಟಿಸಲಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ಒದಗಿಸಲಾಗಿಲ್ಲ. ಹಾಗಾಗಿ, ಈ ಸಂಬಂಧದ ಪರಿಣಾಮಗಳನ್ನು, ಅವು ಇದ್ದಲ್ಲಿ, ತಿಳಿಯಲು ಸಾಧ್ಯವಾಗಿರುವುದಿಲ್ಲ.</p> <p>ಎಫ್) ರೂ. 891.42 ಲಕ್ಷ ಮೊತ್ತ ನ್ಯಾಯಾಲಯದಲ್ಲಿ ಠೇವಣಿ ಎಂದು ತೋರಿಸಲಾಗಿದೆ. ಇದರಲ್ಲಿ</p>	<p>ಪರಿಶೀಲನೆಯ ನಂತರ ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು.</p>
<p>i) ಮುಂಚಿನ ವರ್ಷಗಳಿಂದ ಮುಂದಕ್ಕೆ ತರಲಾಗಿರುವ ಮತ್ತು ತಕ್ಷಣದಲ್ಲಿ ಸಂಬಂಧಪಟ್ಟ ಮಾಹಿತಿಯು ಲಭ್ಯವಿರದ ರೂ. 64.01 ಲಕ್ಷ ಮೊತ್ತದ ಶಿಲ್ಕು. ಹಾಗಾಗಿ, ಉಳಿಕೆ ಮೊತ್ತದ ವಸೂಲಿಯ ಬಗ್ಗೆ ಏನೂ ತಿಳಿದಿರುವುದಿಲ್ಲ. ಪಕ್ಕವೊಂದು ಕಂಪನಿಯ ವಿರುದ್ಧವಾಗಿ ದಾಖಲಿಸಿದ ಕೇಸಿಗೆ ಪ್ರತಿಯಾಗಿ ಐಎ/ ಪ್ರತಿ ಕೇಸನ್ನು ದಾಖಲಿಸಲು 2020-21ರಲ್ಲಿ ಪಾವತಿಸಲಾದ ರೂ. 588.47 ನ್ಯಾಯಾಲಯ ಶುಲ್ಕ ಮಾನ್ಯ ಉಚ್ಚ ನ್ಯಾಯಾಲಯವು ಕೆಳಗಿನ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದರೂ ಐಎ ಅಂಗೀಕರಿಸಲಾಗಿದೆ. ಸದರಿ ಪ್ರಕರಣವು ಪ್ರಸ್ತುತ ಸರ್ವೋಚ್ಚ ನ್ಯಾಯಾಲಯದ ಮುಂದೆ ಇರುವುದಾಗಿ ನಮಗೆ ತಿಳಿಸಲಾಗಿದೆ. ಹಾಗಾಗಿ, ವಸೂಲಿಯ ಸಾಧ್ಯತೆಯು ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಅವಲಂಬಿಸಿರುತ್ತದೆ.</p> <p>ಈ ಹಂತದಲ್ಲಿ ಈ ಸಂಬಂಧದ ಪರಿಣಾಮವನ್ನು ತಿಳಿಯಲು ಸಾಧ್ಯವಿರುವುದಿಲ್ಲ.</p>	<p>ಪರಿಶೀಲನೆಯ ನಂತರ ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು.</p> <p>ಪರಿಶೀಲನೆಯ ನಂತರ ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು.</p> <p>ಅಗತ್ಯ ಹೊಂದಾಣಿಕೆಗಂದು 2022-23ರಲ್ಲಿ ಪರಿಶೀಲಿಸಲಾಗುವುದು.</p>

<p>iii) ಮಧ್ಯಸ್ಥಿಕೆ ಐತೀರ್ಪುಗಳಿಗೆ ವಿರುದ್ಧವಾಗಿ ಕಂಪೆನಿಯ ಮೇಲ್ಮನವಿ ಬಾಕಿ ಇರಿಸಿ ಜನವರಿ 2020ರಲ್ಲಿ ನ್ಯಾಯಾಲಯದಲ್ಲಿ ಠೇವಣಿ ಇರಿಸಲಾದ ರೂ. 209.16 ಲಕ್ಷ ಮೊತ್ತ. ಮೇಲ್ಮನವಿಯನ್ನು 17.03.2022ರಂದು ವಜಾಗೊಳಿಸಲಾಯಿತು ಮತ್ತು ಕಂಪೆನಿಯು 27.06.2022ರಂದು ರೂ. 368.51 ಲಕ್ಷ (ರೂ. 18.72 ಲಕ್ಷ ಟಿಡಿಎಸ್‌ನ ನಿವ್ವಳ) ಮೊತ್ತವನ್ನು ನ್ಯಾಯಾಲಯದಲ್ಲಿ ಠೇವಣಿ ಇರಿಸಿತು ಮತ್ತು ಮಧ್ಯಸ್ಥಿಕೆ ಐತೀರ್ಪಿನ ಪ್ರಕಾರ ರೂ. 200 ಲಕ್ಷ ದಂಡ ಹಾಗೂ ರೂ. 187.23 ಲಕ್ಷ ಬಡ್ಡಿಯನ್ನು ಒಳಗೊಳ್ಳುತ್ತದೆ. ನ್ಯಾಯಾಲಯವು ಇದಾದ ನಂತರ ಹೇಳಲಾದ ಮೊತ್ತವನ್ನು ಡಿಕ್ರಿದಾರರಿಗೆ ವರ್ಗಾಯಿಸಲು ಅನುಮತಿಯನ್ನು ನೀಡಿದೆ.</p>	<p>ಬಡ್ಡಿಯೂ ಸೇರಿದಂತೆ ಮೊತ್ತದ ಮರುಭರಿಕೆಯನ್ನು ಹಣಕಾಸು 2022-23ರಲ್ಲಿ ಸ್ವೀಕರಿಸಲಾಗಿದೆ. ಲೆಕ್ಕದ ತಃಖ್ತೆಯನ್ನು ಲಗತ್ತಿಸಲಾಗಿದೆ.</p>
<p>ಮೇಲಿನವುಗಳ ಹಿನ್ನೆಲೆಯಲ್ಲಿ, ನಮ್ಮ ಅಭಿಪ್ರಾಯದಲ್ಲಿ, ಕಂಪೆನಿಯು ರೂ.380 ಲಕ್ಷ (31.03.2022ರ ವರೆಗಿನ ಅಂದಾಜುಮಾಡಲಾದ ರೂ. 180 ಲಕ್ಷ ಮೊತ್ತದ ಬಡ್ಡಿಯೂ ಸೇರಿ) ಮೊತ್ತದ ತಿಳಿದುಕೊಳ್ಳಲಾಗಿರುವ ಹೊಣೆಗೆ ಹವಣಿಕೆಯನ್ನು ಮಾಡಿ ರೂ. 589.16 ಲಕ್ಷ ಮೊತ್ತವನ್ನು ಲಾಭ ಅಥವಾ ನಷ್ಟದಲ್ಲಿನ ಖರ್ಚಾಗಿ ಗುರುತಿಸಬೇಕಿತ್ತು.</p> <p>ಇದರ ಪರಿಣಾಮವಾಗಿ, ವರ್ಷದ ಲಾಭವನ್ನು ರೂ. 589.16 ಲಕ್ಷದಷ್ಟು ಹೆಚ್ಚಿಗೆ, ಇತರ ಚಾಲ್ತಿಯಲ್ಲದ ಆಸ್ತಿಯನ್ನು ರೂ. 209.16 ಲಕ್ಷ ಹೆಚ್ಚಿಗೆ ಮತ್ತು ಚಾಲ್ತಿ ಹಣಕಾಸು ಹೊಣೆಯನ್ನು ರೂ. 380.00 ಲಕ್ಷದಷ್ಟು ಕಡಿಮೆ ತೋರಿಸಲಾಗಿದೆ.</p>	
<p>ಜಿ. ಆದಾಯ ತೆರಿಗೆ ಮೇಲ್ಮನವಿಯನ್ನು ಸಲ್ಲಿಸುವಾಗ ಮಾಡಲಾದ ರೂ. 1,117.71 ಲಕ್ಷ ಮೊತ್ತದ ಪೂರ್ವ-ಠೇವಣಿಗಳು - ಕೆಳಗೆ ಕಂಡಿಕೆ 9.3(ಬಿ) ಯಲ್ಲಿನ ನಮ್ಮ ಪರಿಶೀಲನೆಯನ್ನು ಗಮನಿಸಿ.</p>	<p>ಆದಾಯ ತೆರಿಗೆ ಮೇಲ್ಮನವಿಯನ್ನು ಸಲ್ಲಿಸುವಾಗ ಕಂಪೆನಿಯು ರೂ. 1,117.71 ಲಕ್ಷ ಮೊತ್ತದ ಪೂರ್ವ-ಠೇವಣಿಗಳನ್ನು ಪಾವತಿಸಿರುತ್ತದೆ (ಕಂಡಿಕೆ 9.3(ಬಿ) ಯಲ್ಲಿನ ನಮ್ಮ ಪರಿಶೀಲನೆಯನ್ನು ಗಮನಿಸಿ) - ಇದರಲ್ಲಿ ನಿರ್ಧಾರಣ ವರ್ಷ 2014-15ರಲ್ಲಿ ಮಾಡಲಾದ ರೂ. 512.98 ಲಕ್ಷ ಮೊತ್ತದ ಪೂರ್ವ-ಠೇವಣಿ ಸೇರಿದೆ. ಐಟಿಎಟಿ ಮೇಲ್ಮನವಿಯನ್ನು ಕಂಪೆನಿಯ ಪರವಾಗಿ ವಿಲೇವಾರಿ ಮಾಡಿದೆ ಮತ್ತು ಓಜಿಇ ಯನ್ನು ನಿರೀಕ್ಷಿಸಲಾಗಿದೆ.</p> <p>ನಿರ್ಧಾರಣ ವರ್ಷ 2018-19ರಲ್ಲಿ ಮಾಡಲಾದ ರೂ. 372.09 ಲಕ್ಷ ಮೊತ್ತದ ಪೂರ್ವ-ಠೇವಣಿಗೆ ಸಂಬಂಧಿಸಿದಂತೆ ಮೊದಲ ಮೇಲ್ಮನವಿಯಲ್ಲಿ ಸಲ್ಲಿಕೆಯನ್ನು ಮಾಡಲಾಗಿದ್ದು ನಿರ್ಧಾರಣ ವರ್ಷ 2009-10ಕ್ಕೂ ಸೇರಿದಂತೆ ಕಂಪೆನಿಯು ತನ್ನ ಪರವಾಗಿ ಆದೇಶಗಳನ್ನು ಪಡೆಯುವ ವಿಶ್ವಾಸವನ್ನು ಹೊಂದಿದೆ. ಹಾಗಾಗಿ ವರ್ಗೀಕರಣವು ಕ್ರಮಬದ್ಧವಾಗಿದೆ.</p>
<p>ಎಚ್) ಹಣಕಾಸು ತಃಖ್ತೆಗಳ ಮೇಲಿನ ಟಿಪ್ಪಣಿ 31ಎ (ಎ) xvi ಯಲ್ಲಿ ಉಲ್ಲೇಖಿಸಲಾಗಿರುವಂತೆ ಸೇವಾ ತೆರಿಗೆ ಬೇಡಿಕೆಗೆ ಪ್ರತಿಯಾಗಿ ಮೇಲ್ಮನವಿಯನ್ನು ಸಲ್ಲಿಸುವಾಗ ಮಾಡಲಾದ ರೂ. 828.25 ಲಕ್ಷ ಮೊತ್ತದ ಪೂರ್ವ ಠೇವಣಿ ಮತ್ತು ಇದರ ವಸೂಲಿ/ವಿಶ್ವಾಸಾರ್ಹತೆಯ ಮೇಲ್ಮನವಿಯಲ್ಲಿ ತನ್ನ ಪರವಾದ ನಿರ್ಧಾರವನ್ನು ಅವಲಂಬಿಸಿರುತ್ತದೆ.</p>	<p>ವಾಸ್ತವದ ಹೇಳಿಕೆ. ವಸೂಲಿಯ ಸಾಧ್ಯತೆಯು ಮೇಲ್ಮನವಿಯ ಅಂತಿಮ ತೀರ್ಪನ್ನು ಅವಲಂಬಿಸಿದೆ.</p>

<p>ಐ) ಮಾರಾಟ ತೆರಿಗೆ ಮೇಲ್ಮನವಿಗೆ ಸಂಬಂಧಿಸಿದ ರೂ. 212.17 ಲಕ್ಷ ಮೊತ್ತ, ನಮಗೆ ಒದಗಿಸಲಾದ ಮಾಹಿತಿಯಂತೆ, ಇದು ಕಂಪನಿಯ ಪರವಾಗಿ ವಿಲೇವಾರಿಯಾಗಿರುತ್ತದೆ. ಆದರೆ, ಇಲಾಖೆಯೊಂದಿಗೆ ಮರುಭರಿಕೆಗಾಗಿ ಸಲ್ಲಿಸಲಾದ ಹಕ್ಕುಸಲ್ಲಿಕೆಯ ಸ್ಥಿತಿಗತಿಯ ವಿವರಗಳನ್ನು ಒದಗಿಸಲಾಗಿಲ್ಲ. ಹಾಗಾಗಿ, ಈ ಸಂಬಂಧದ ಪರಿಣಾಮವನ್ನು ತಿಳಿಯಲು ಸಾಧ್ಯವಿರುವುದಿಲ್ಲ.</p>	<p>ಇಲ್ಲ ಹೇಳಲಾಗಿರುವ ಮಾರಾಟ ತೆರಿಗೆ ಮರುಭರಿಕೆಯಲ್ಲಿ ಹಣಕಾಸು ವರ್ಷ 2008-09ರ ಸಾಲಿನ ರೂ. 157.52 ಲಕ್ಷ ಸೇರಿದೆ. ಮರುಭರಿಕೆಯನ್ನು ಆದಷ್ಟು ಶೀಘ್ರವಾಗಿ ಪಡೆಯುವ ವಿಶ್ವಾಸವನ್ನು ಕಂಪನಿಯು ಹೊಂದಿದೆ.</p>
<p>9.3 ಎ) ಕಂಡಿಕೆ 14.2 ರಲ್ಲಿನ ನಮ್ಮ ಪರಿಶೀಲನೆಯನ್ನು ಗಮನಿಸಿ. ಪಡೆಯಬೇಕಾಗಿರುವ ರೂ. 3,003.00 ಲಕ್ಷ ಮೊತ್ತದ ಆದಾಯ ತೆರಿಗೆ ಮರುಭರಿಕೆಯನ್ನು ಚಾಲ್ತಿ ತೆರಿಗೆ ಆಸ್ತಿ ಎಂದು ವರ್ಗೀಕರಿಸಲಾಗಿದ್ದು ಚಾಲ್ತಿಯಲ್ಲದ ಆಸ್ತಿ ಎಂದು ಮರುವರ್ಗೀಕರಿಸಬೇಕಿತ್ತು.</p> <p>ಇದಕ್ಕನುಗುಣವಾಗಿ, ಇತರ ಚಾಲ್ತಿಯಲ್ಲದ ಆಸ್ತಿಗಳನ್ನು ಕಡಿಮೆತೋರಿಸಲಾಗಿದೆ ಮತ್ತು ಚಾಲ್ತಿ ತೆರಿಗೆ ಆಸ್ತಿಗಳನ್ನು (ನಿವ್ವಳ) ರೂ. 3,003.00 ಲಕ್ಷದಷ್ಟು ಹೆಚ್ಚಿಗೆ ತೋರಿಸಲಾಗಿದೆ.</p>	<p>ಮುಂಚಿನ ವರ್ಷಗಳಿಗೆ ಸಂಬಂಧಿಸಿದಂತೆ ಪಡೆಯಬೇಕಿರುವ ರೂ. 3,003.00 ಲಕ್ಷ ಮೊತ್ತದಲ್ಲಿ ಕಂಪನಿಯು ಈಗಾಗಲೇ ರೂ. 1163.06 ಲಕ್ಷ ಮೊತ್ತವನ್ನು (ಪರಿಚ್ಛೇದ 244ಎ ಅಡಿಯಲ್ಲಿ ರೂ. 203.34 ಲಕ್ಷದಷ್ಟು ಬಡ್ಡಿಯ ನಿವ್ವಳ ಮತ್ತು ನಿರ್ಧಾರಣ ವರ್ಷ 2018-19ಕ್ಕಾಗಿನ ಬಾಕಿಯನ್ನು ಹೊಂದಿಸಿದ ನಂತರ) ಪಡೆದಿರುತ್ತದೆ. 31.03.2023ಕ್ಕೆ ಮುನ್ನ ಐಟಿಎಟಿ ಆದೇಶವನ್ನು ಜಾರಿಗೊಳಿಸುವ ಆದೇಶವನ್ನು ಹೊರಡಿಸಿದರೆ ಕಂಪನಿಯು ರೂ. 660.42 ಲಕ್ಷದಷ್ಟು ಹೆಚ್ಚಿನ ಮರುಭರಿಕೆಯನ್ನು ಪಡೆಯುತ್ತದೆ.</p> <p>ಜೊತೆಗೆ, 1ನೇ ಎಎ ನಿರ್ಧಾರಣ ವರ್ಷ 2016-17 ಮತ್ತು ನಿರ್ಧಾರಣ ವರ್ಷ 2017-18ರ ಮೇಲ್ಮನವಿ ಆಲಿಸುವಿಕೆಯನ್ನು ಕೈಗೆತ್ತಿಕೊಂಡಿರುತ್ತದೆ ಮತ್ತು ಕಂಪನಿಯು ಲಿಖಿತ ವಾದಗಳನ್ನು ಸಲ್ಲಿಸಿರುತ್ತದೆ. ಆದೇಶಗಳನ್ನು ನಿರೀಕ್ಷಿಸಲಾಗಿದೆ.</p>
<p>ಬಿ) ರೂ. 1,117.71 ಲಕ್ಷ ಮೊತ್ತದ ಆದಾಯ ತೆರಿಗೆ ಠೇವಣಿ ಮತ್ತು ಪಡೆಯಬೇಕಾಗಿರುವ ರೂ. 3,003.00 ಲಕ್ಷ ಮೊತ್ತದ ಆದಾಯ ತೆರಿಗೆ ಮರುಭರಿಕೆಯು (ಅನುಕ್ರಮವಾಗಿ ಕಂಡಿಕೆ 9.2(ಜಿ) ಮತ್ತು 9.3(ಎ) ಗಳಲ್ಲಿ ಉಲ್ಲೇಖಿಸಲಾದದ್ದು) (ಒಟ್ಟು ಮೊತ್ತ ರೂ. 4,120.71 ಲಕ್ಷಗಳ ಹಣಕಾಸು ತಃಖ್ತೆಗಳ ಮೇಲಿನ ಟಿಪ್ಪಣಿ 31ಎ(ಎ) vi ರಿಂದ xi ರಲ್ಲಿ ಉಲ್ಲೇಖಿಸಲಾಗಿರುವ ಮೇಲ್ಮನವಿಗಳಲ್ಲಿನ ಕಂಪನಿಯ ಪರವಾದ ತೀರ್ಪುಗಳಿಗೆ ಬದ್ಧವಾಗಿದೆ.</p>	<p>ಮೇಲಿನ 9.2 (ಜಿ) ಗಮನಿಸುವುದು.</p> <p>ಇದರಲ್ಲಿ ನಿರ್ಧಾರಣ ವರ್ಷ 2014-15ರಲ್ಲಿ ಮಾಡಲಾದ ರೂ. 512.98 ಲಕ್ಷ ಮೊತ್ತದ ಪೂರ್ವ-ಠೇವಣಿಯು ಸೇರಿದೆ. ಕಂಪನಿಯ ವಾದವನ್ನು ಪುರಸ್ಕರಿಸಿ ಐಟಿಎಟಿ 07.03.2023ರಂದು ಈಗಾಗಲೇ ಆದೇಶವನ್ನು ಹೊರಡಿಸಿದೆ. ಕಂಪನಿಯು ಐಟಿಎಟಿ ಆದೇಶವನ್ನು ಜಾರಿಗೊಳಿಸಲು ಸಂಬಂಧಿತ ವ್ಯಾಪ್ತಿಯ ಐಟಿ ಕಛೇರಿಗೆ ಕೋರಿಕೆಯನ್ನು ಸಲ್ಲಿಸಿರುತ್ತದೆ ಮತ್ತು ಹಾಗಾಗಿ 31.03.2023 ರ ಒಳಗೆ ಮರುಭರಿಕೆಯನ್ನು ಪಡೆಯುವ ವಿಶ್ವಾಸ ಹೊಂದಿದೆ.</p>
	<p>ನಿರ್ಧಾರಣ ವರ್ಷ 2018-19ರ ಸಾಲಿಗೆ ಮಾಡಲಾಗಿರುವ ರೂ. 372.09 ಲಕ್ಷ ಮೊತ್ತದ ಪೂರ್ವ-ಠೇವಣಿಗಳಿಗೆ ಸಂಬಂಧಿಸಿದಂತೆ ಲಿಖಿತ ವಾದವನ್ನು 1ನೇ ಎಎ ಮುಂದೆ ಈಗಾಗಲೇ ಸಲ್ಲಿಸಲಾಗಿದ್ದು 31.03.2023ರ ಒಳಗೆ ಕಂಪನಿಯ ಪರವಾಗಿ ಆದೇಶವನ್ನು ಪಡೆಯುವ ವಿಶ್ವಾಸವಿದೆ. ಇದೇ ರೀತಿ ನಿರ್ಧಾರಣ 2009-10ರ ಸಾಲಿಗೂ ತನ್ನ ಪರವಾಗಿ ಆದೇಶಗಳನ್ನು ಪಡೆಯುವ ವಿಶ್ವಾಸವನ್ನು ಕಂಪನಿಯು ಹೊಂದಿದೆ.</p>

<p>10. (ಟಿಪ್ಪಣಿ 7) ದಾಸ್ತಾನು ರೂ. 6,512.02 ಲಕ್ಷ 10.1 ಪೂರ್ಣಗೊಂಡ ಸರಕುಗಳು ರೂ. 6,452.74 ಲಕ್ಷ ಎ) ಆಡಳಿತ ಮಂಡಳಿಯು 31.03.2022 ರಂದು ದಾಸ್ತಾನಿನ ಭೌತಿಕ ಪರಿಶೀಲನೆಯನ್ನು ಕೈಗೊಂಡಿರುತ್ತದೆ. ಕರೋನಾ ಸಾಂಕ್ರಾಮಿಕದ ಕಾರಣ ಮತ್ತು ನಮಗೆ ದಾಸ್ತಾನಿನ ಪರಿಶೀಲನೆಯ ಕಾರ್ಯಕ್ರಮದ ಬಗ್ಗೆ ಪೂರ್ವಭಾವಿಯಾದ ಮಾಹಿತಿ ಇಲ್ಲದ ಕಾರಣ ನಾವು ದಾಸ್ತಾನಿನ ಪರಿಶೀಲನೆಯ ಸಂದರ್ಭದಲ್ಲಿ ಭೌತಿಕವಾಗಿ ಉಪಸ್ಥಿತರಿರಲು ಸಾಧ್ಯವಾಗಲಿಲ್ಲ. ಆದರೆ, 31.03.2022ರಂದು ಇದ್ದಂತೆ, ದಾಸ್ತಾನಿನ ಉಪಸ್ಥಿತಿಯನ್ನು ಕುರಿತಾಗಿ, ಮೇಲ್ನೋಟಕ್ಕೆ ತೃಪ್ತಿಯನ್ನು ಹೊಂದುವಂತೆ ಅಗತ್ಯವಾದ ಲೆಕ್ಕಪರಿಶೋಧನಾ ಪ್ರಕ್ರಿಯೆಗಳನ್ನು ನಾವು ನಡೆಸಿರುತ್ತೇವೆ.</p>	<p>ಭವಿಷ್ಯದಲ್ಲಿನ ಮಾರ್ಗದರ್ಶನಕ್ಕಾಗಿ ಗುರುತು ಮಾಡಿಕೊಳ್ಳಾಗಿದೆ.</p>
<p>ಬಿ) ಆಡಳಿತ ಮಂಡಳಿಯು ಪರಿಶೀಲಿಸಿದಂತೆ ಪುಸ್ತಕ ದಾಖಲೆಗಳ ಪ್ರಕಾರ ಇರುವ ಕಬ್ಬಿಣದ ಅದಿರಿನ ದಾಸ್ತಾನು ಹಾಗೂ ಮೌಲ್ಯಮಾಪನಕ್ಕೆಂದು ಪರಿಗಣಿಸಲಾದ ದಾಸ್ತಾನಿನ ಪ್ರಮಾಣದಲ್ಲಿ ವ್ಯತ್ಯಾಸವಿತ್ತು 31.03.2022ರಂದು ಇದ್ದಂತೆ, ಮೌಲ್ಯಮಾಪನಕ್ಕೆಂದು ಪರಿಗಣಿಸದಿರುವ 1,95,848.48 ಎಂಟಿ ಪ್ರಮಾಣವನ್ನು (31.03.2021ರಂದು ಇದ್ದಂತೆ 1,58,840.48 ಎಂಟಿ) ಹರಾಜಿನಲ್ಲಿ ಮಾರಲಾದ ಆದರೆ ಗ್ರಾಹಕರು ಇನ್ನೂ ತೆಗೆದುಕೊಂಡು ಹೋಗಿರದ/ಪಡೆದುಕೊಂಡಿರದ ದಾಸ್ತಾನು ಎಂದು ಹೇಳಲಾಗಿದೆ (ಮುಂದೆ ಕಂಡಿಕೆ 22.1(ಬಿ) ಯಲ್ಲಿನ ನಮ್ಮ ಪರಿಶೀಲನೆಗಳನ್ನು ನೋಡಿ). ಆದರೆ, ಸೂಕ್ತ ಹೊಂದಾಣಿಕೆಯ ಅನುಪಸ್ಥಿತಿಯಲ್ಲಿ, ಸಾಧ್ಯವಿರಬಹುದಾದ ಪರಿಣಾಮಗಳನ್ನು ತಿಳಿಯಲು ಸಾಧ್ಯವಿರುವುದಿಲ್ಲ.</p>	<p>ಇಲ್ಲಿ ಹೇಳಲಾಗಿರುವ ಪ್ರಮಾಣದ ಅದಿರನ್ನು ಹರಾಜಿನಲ್ಲಿ ಮಾರಾಟ ಮಾಡಲಾಯಿತು ಮತ್ತು ಲೆಕ್ಕನೀತಿಯ ಪ್ರಕಾರ ಲೆಕ್ಕಗಳಲ್ಲಿ ಇದನ್ನು ತೋರಿಸಲಾಗಿದೆ. ಹಾಗಾಗಿ, ದಾಸ್ತಾನಿನಲ್ಲಿ ಇದನ್ನು ತೋರಿಸಲಾಗಿಲ್ಲ.</p>
<p>ಸಿ) 31.03.2021ರಂದು ಇದ್ದಂತೆ ಮೇಲ್ವಿಚಾರಣಾ ಸಮಿತಿಯು ತನ್ನ ವಶದಲ್ಲಿ ಇರಿಸಿಕೊಂಡಿದ್ದ ಕಬ್ಬಿಣದ ಅದಿರಿನ ಹಳೆಯ ದಾಸ್ತಾನಿನ ಪ್ರಮಾಣವನ್ನು 9,99,511 ಎಂಟಿ ಎಂದು ಪ್ರಕಟಿಸಲಾಗಿತ್ತು ಈಗ 31.03.2022ರಂದು ಇದ್ದಂತೆ ಅದನ್ನು 10,37,776 ಎಂಟಿ ಎಂದು ತೋರಿಸಲಾಗಿದ್ದು 38,264 ಎಂಟಿ ವ್ಯತ್ಯಾಸದ ಪ್ರಮಾಣವನ್ನು ಪ್ರಸ್ತುತ ವರ್ಷದಲ್ಲಿ ಸ್ವೀಕೃತಿ ಎಂದು ತೋರಿಸಲಾಗಿದೆ. ಆದರೆ, ಈ ಅಸಾಂಗತ್ಯವನ್ನು ಕುರಿತಂತೆ ಯಾವುದೇ ವಿವರಣೆಯನ್ನು ಒದಗಿಸಲಾಗಿಲ್ಲ.</p>	<p>ದಾಸ್ತಾನಿಗೆ ಯಾವುದೇ ಮೌಲ್ಯ ಇರದಿರುವ ಕಾರಣ ಸಂತುಲನ ಪಟ್ಟಿಯ ಮೇಲೆ ಯಾವುದೇ ಪರಿಣಾಮ ಇರುವುದಿಲ್ಲ. ಪ್ರಾರಂಭಿಕ ಶಿಲ್ಕಿನ ತಪ್ಪನ್ನು ಈಗ ಸರಿಪಡಿಸಲಾಗಿದೆ.</p>
<p>ಡಿ) i) ಮೂರು ವರ್ಷಗಳಿಗೂ ಅಧಿಕ ಕಾಲ ಇರಿಸಿಕೊಳ್ಳಲಾದ ಖನಿಜಗಳು ಮತ್ತು ಗ್ರಾನೈಟ್‌ಗಳ ದಾಸ್ತಾನನ್ನು ಭೌತಿಕ ಪರಿಶೀಲನೆಗೆ ಪರಿಗಣಿಸದ ಬಗೆಗಿನ ಹಣಕಾಸು ತಃಖ್ತೆಗಳ ಮೇಲಿನ ಟಿಪ್ಪಣಿ 7.2 ರತ್ತ ಗಮನಸೆಳೆಯಲಾಗಿದೆ. ಇಂತಹ ದಾಸ್ತಾನಿನಲ್ಲಿ 11,20,580 ಎಂಟಿ ಕಬ್ಬಿಣದ ಅದಿರು (31.03.2021ರಂದು ಇದ್ದಂತೆ 11,84,441 ಎಂಟಿ) ಸೇರಿದ್ದು ಮೇಲೆ ಹೇಳಿದಂತೆ ಮೇಲ್ವಿಚಾರಣಾ ಸಮಿತಿಯು ತನ್ನ ವಶದಲ್ಲಿ ಇರಿಸಿಕೊಂಡಿರುವ ದಾಸ್ತಾನು ಹಾಗೂ 18,266.98 ಎಂ3 (31.03.2021ರಂದು ಇದ್ದಂತೆ 24,877.54 ಎಂ3) ಗ್ರಾನೈಟ್ ಬ್ಲಾಕುಗಳೂ ಸೇರಿವೆ.</p>	<p>ದೂರದೃಷ್ಟಿಯ ವಿಷಯವಾಗಿ ಆಡಳಿತ ಮಂಡಳಿಯು 3 ವರ್ಷಗಳಿಗೂ ಹೆಚ್ಚಿಗೆ ಹಳೆಯದಾದ ದಾಸ್ತಾನನ್ನು ಮೌಲ್ಯಮಾಪನ ಮಾಡುವುದಿಲ್ಲ.</p>

<p>ಈ ಹಂಗಾಮಿ ಪದ್ಧತಿಯು, ಅದರ ಮಾರಾಟಸಂಭಾವ್ಯತೆಯ ನಡುವೆಯೂ ದಾಸ್ತಾನುಗಳನ್ನು ವೆಚ್ಚ ಮತ್ತು ನಿವ್ವಳ ಸಾಕ್ಷಾತ್ಕಾರ ಮೌಲ್ಯಗಳಲ್ಲಿ ಕಡಿಮೆಯಾಗಿರುವುದಕ್ಕೆ ಮೌಲ್ಯಹಾಕಬೇಕೆಂದು ನಿಗದಿಪಡಿಸುವ ಇಂಡ್ ಎಎಸ್ 2 - ದಾಸ್ತಾನುಗಳು (ಜೊತೆಗೆ ಕಂಪೆನಿಯ ಲೇಖಾನೀತಿ - ಟಿಪ್ಪಣಿ 38ಬಿxi) - ಇದರ ಅನ್ವಯ ಇರುವುದಿಲ್ಲ. ಅಗತ್ಯ ಮಾಹಿತಿಯ ಅನುಸ್ಥಿತಿಯಲ್ಲಿ ಈ ಸಂಬಂಧದ ಪರಿಣಾಮವನ್ನು ತಿಳಿಯಲು ಸಾಧ್ಯವಾಗಿರುವುದಿಲ್ಲ.</p>	
<p>ii) ದಾಸ್ತಾನಿನ ತೊಡೆದುಹಾಕುವಿಕೆಯ ಪ್ರಕಟಣೆಗೆ ಸಂಬಂಧಿಸಿದಂತೆ ಇರುವ ಇಂಡ್ ಎಎಸ್ 2 (ಕಂಡಿಕೆ 36(ಸಿ) & (ಡಿ) ಅಗತ್ಯಗಳನ್ನೂ ಸಹ ಕಂಪೆನಿಯು ಪೂರೈಸಿರುವುದಿಲ್ಲ.</p>	<p>ಇಂತಹ ಯಾವುದೇ ಪ್ರಕರಣಗಳೂ ಇರುವುದಿಲ್ಲ.</p>
<p>ಇ) i) ಕಬ್ಬಿಣದ ಅದಿರು/ಗ್ರಾನೈಟ್‌ಗಳ ದಾಸ್ತಾನನ್ನು ಲಾಟ್/ಬ್ಲಾಕ್ ನೆಲೆಯಲ್ಲಿ ಗುರುತಿಸಿ ಅನುಕ್ರಮವಾದ ವರ್ಷಗಳ ಉತ್ಪಾದನಾ ವೆಚ್ಚದಲ್ಲಿ ಮೌಲ್ಯಹಾಕಲಾಗಿದ್ದು ಇದು ಹಣಕಾಸು ತಃಖ್ತೆಗಳ ಮೇಲಿನ ಟಿಪ್ಪಣಿ ಸಂಖ್ಯೆ 7.1ರಲ್ಲಿ ಹೇಳಲಾದಂತೆ ಫಿಫೋ ಪ್ರಕಾರ ಇರುವುದಿಲ್ಲ.</p>	<p>ಈ ಅಂಶವನ್ನು ಪರಿಶೀಲಿಸಲಾಗುವುದು ಮತ್ತು ಸೂಕ್ತ ಅನುಸರಣೆಯನ್ನು ಮಾಡಲಾಗುವುದು.</p>
<p>ii) ಘಟಕಗಳು ಸಿದ್ಧಪಡಿಸಿದ ಉತ್ಪಾದನಾ ವೆಚ್ಚವನ್ನು ಅಳವಡಿಸಿಕೊಳ್ಳಲಾಗಿದೆ, ಆದರೆ ಇದು ಕೇಂದ್ರ ಕಛೇರಿಯಲ್ಲಿ ನಿರ್ವಹಿಸಲಾಗಿರುವ ಹಣಕಾಸು ಪುಸ್ತಕಗಳೊಂದಿಗೆ ಹೊಂದಾಣಿಕೆಯಾಗಿರುವುದಿಲ್ಲ. ಸೂಕ್ತ ಹೊಂದಾಣಿಕೆ ಇನ್ನೂ ಆಗದಿರುವ ಕಾರಣ ಈ ಸಂಬಂಧದ ಪರಿಣಾಮವನ್ನು ತಿಳಿಯಲಾಗಿಲ್ಲ.</p>	<p>ಈ ಅಂಶವನ್ನು ಪರಿಶೀಲಿಸಲಾಗುವುದು ಮತ್ತು ಸೂಕ್ತ ಅನುಸರಣೆಯನ್ನು ಮಾಡಲಾಗುವುದು.</p>
<p>ಎಫ್) ಗಣಿಗಳಲ್ಲಿ ಇರುವ ರೈಸಿಂಗ್/ಮಾರಾಟ ಗುತ್ತಿಗೆದಾರರು ಉತ್ಪಾದಿಸಿರುವ ದಾಸ್ತಾನನ್ನು ಶೂನ್ಯ ಎಂದು ಪರಿಗಣಿಸಿ ಮೌಲ್ಯಹಾಕದಿರುವುದರ ಬಗ್ಗೆ ಹೇಳುವ ಹಣಕಾಸು ತಃಖ್ತೆಗಳ ಮೇಲಿನ ಟಿಪ್ಪಣಿ 7.3ರತ್ತ ಗಮನಸೆಳೆಯಲಾಗಿದೆ. ಈ ಸಂಬಂಧ ವಿವರಗಳನ್ನು ಒದಗಿಸಲಾಗಿಲ್ಲ. ಆದರೆ, 31.03.2022ರಂದು ಇದ್ದಂತೆ ದಾಸ್ತಾನಿನಲ್ಲಿ ರೂ. 102.48 ಲಕ್ಷ ಎಂದು ಮೌಲ್ಯಹಾಕಲಾದ ಗ್ರಾನೈಟ್ ಬ್ಲಾಕ್ - ಆರ್‌ಸಿಎಸ್ ಸೇರಿದೆ (31.03.2021ರಂದು ಇದ್ದಂತೆ ರೂ. 178.87 ಲಕ್ಷ).</p>	<p>ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.</p>
<p>10.2 ಅರೆ-ಪೂರ್ಣಗೊಂಡ ಸರಕುಗಳು 31.03.2022ರಂದು ಇದ್ದಂತೆ ಇರಿಸಿಕೊಳ್ಳಲಾಗಿರುವ ಆರ್‌ಟಿಎಂ (ರನ್ ಆಫ್ ಮೈನ್) ದಾಸ್ತಾನಿನ ಮೌಲ್ಯವನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗಿಲ್ಲ. ಆದರೆ 31.03.2021ರಂದು ಇದ್ದಂತೆ ಇರಿಸಿಕೊಳ್ಳಲಾಗಿರುವ ಇಂತಹ ದಾಸ್ತಾನಿನ ಮೌಲ್ಯವನ್ನು ಪೂರ್ಣಗೊಂಡ ಸರಕುಗಳಲ್ಲಿ ಸೇರಿಸಲಾಗಿದೆ. ತತ್ಪರಿಣಾಮವಾಗಿ ವರ್ಷದ ಲಾಭವನ್ನು ರೂ. 417.41 ಲಕ್ಷದಷ್ಟು ಕಡಿಮೆತೋರಿಸಲಾಗಿದೆ.</p>	<p>31.03.2022ರಂದು ಇದ್ದಂತೆ ಮೌಲ್ಯಹಾಕಬೇಕಾದ ಆರ್‌ಟಿಎಂ ದಾಸ್ತಾನು ಯಾವುದೂ ಇರುವುದಿಲ್ಲ.</p>

<p>10.3 ದಾಸ್ತಾನು ಮತ್ತು ಬಿಡಿಭಾಗಗಳು ರೂ. 46.99 ಲಕ್ಷ</p> <p>ಎ) ಘಟಕಗಳಲ್ಲಿ ಇರಿಸಲಾಗಿರುವ ದಾಸ್ತಾನು ಮತ್ತು ಬಿಡಿಭಾಗಗಳಲ್ಲಿ ಹಳೆಯ/ ತೊಡೆದುಹಾಕಲಾದ/ ಸೇವಾಯುಕ್ತಗೊಳಿಸಲಾಗದ ಸಾಮಗ್ರಿಗಳಿದ್ದು ಇವನ್ನು ಬೇರ್ಪಡಿಸಿರುವುದಿಲ್ಲ. ಜೊತೆಗೆ, ಸೂಕ್ತ ದಾಖಲೆಗಳು/ವಿವರಗಳ ಅನುಪಸ್ಥಿತಿಯಲ್ಲಿ ಫಿಷೋ ಆಧಾರದ ಮೇಲೆ ನಡೆದಿದೆ ಎನ್ನಲಾದ ಮೌಲ್ಯಮಾಪನದ ಯುಕ್ತತೆಯನ್ನು ತಿಳಿಯಲು ಸಾಧ್ಯವಾಗಿರುವುದಿಲ್ಲ.</p>	<p>ಹಣಕಾಸು ವರ್ಷ 2022-23ರಲ್ಲಿ ಇದನ್ನು ಪರಿಶೀಲಿಸಿ ಸರಿಪಡಿಸಲಾಗುವುದು. ಆದರೆ ಈ ಸಂಬಂಧದ ಮೊತ್ತವು ಗಣನೀಯವಾದುದಲ್ಲ.</p>
<p>ಬಿ) ದಾಸ್ತಾನಿನಲ್ಲಿ 31.03.2022ರಂದು ಇದ್ದಂತೆ ಖರೀದಿ ಎಂದು ಲೆಕ್ಕಕ್ಕೆ ತೆಗೆದುಕೊಳ್ಳಲಾಗಿರುವ ಸಾಮಗ್ರಿಯೊಂದರ ರೂ. 25.15 ಲಕ್ಷದಷ್ಟು ಮೌಲ್ಯವನ್ನು ಸೇರಿಸಿರುವುದಿಲ್ಲ. ಆದರೆ ಇದನ್ನು 01.04.2022ರಂದು ದಾಸ್ತಾನು ರಿಜಿಸ್ಟರಿನಲ್ಲಿ ಸೇರಿಸಲಾಗಿದೆ.</p>	<p>ಹಣಕಾಸು ವರ್ಷ 2022-23ರಲ್ಲಿ ಇದನ್ನು ಪರಿಶೀಲಿಸಿ ಸರಿಪಡಿಸಲಾಗುವುದು. ಆದರೆ ಈ ಸಂಬಂಧದ ಮೊತ್ತವು ಗಣನೀಯವಾದುದಲ್ಲ.</p>
<p>11. (ಟಿಪ್ಪಣಿ 8) (ಚಾಲ್ತಿ) ವ್ಯಾಪಾರದಲ್ಲಿ ಬರಬೇಕಾದವು ರೂ. 156.84 ಲಕ್ಷ</p> <p>11.1 ಆಯುಷ್ಯ ತಿರುವಿಕೆ ಅನುಸೂಚಿ ಮತ್ತು ವ್ಯಾಪಾರದಲ್ಲಿ ಬರಬೇಕಾದವುಗಳನ್ನು ಕುರಿತ ಮೇಲಿನ ಕಂಡಿಕೆ 7.1(ಎ) ರಲ್ಲಿನ ನಮ್ಮ ಪರಿಶೀಲನೆಯನ್ನು ಗಮನಿಸಿ.</p> <p>11.2 31.03.2021ರಂದು ಇದ್ದಂತೆ ವ್ಯಾಪಾರದಲ್ಲಿ ಬರಬೇಕಾದವುಗಳಲ್ಲಿ ಆಯುಷ್ಯ ತಿರುವಿಕೆ ಅನುಸೂಚಿ. ಲೋಡಿಂಗ್ ಶುಲ್ಕಗಳಿಗೆ ಸಂಬಂಧಿಸಿದಂತೆ 31.03.2021ರಂದು ಇದ್ದಂತೆ ಬಿಲ್ ಮಾಡಲಾದ ಸಾಲಗಾರರನ್ನು 6 ತಿಂಗಳಿಗೂ ಕಡಿಮೆ ವಾಯಿದೆ ಅವಧಿಯ ಋಣಗಳಲ್ಲಿ ಸೇರಿಸಲಾಗಿದೆ.</p>	<p>ಗುರುತು ಮಾಡಿಕೊಳ್ಳಲಾಗಿದೆ.</p>
<p>12. [ಟಿಪ್ಪಣಿ 9(ಬಿ)] ಇತರ ಬ್ಯಾಂಕ್ ಶಿಲ್ಕುಗಳು ರೂ. 2,31,507.45 ಲಕ್ಷ</p> <p>ಹಿಂದಿನ ಅವಧಿಯ ತುಲನಾತ್ಮಕ ಮೊತ್ತದ ಮರುವರ್ಗೀಕರಣಕ್ಕೆ ಸಂಬಂಧಿಸಿದಂತೆ ಕಂಡಿಕೆ 8(ಎ) ಯಲ್ಲಿನ ನಮ್ಮ ಪರಿಶೀಲನೆಯನ್ನು ಗಮನಿಸಿ.</p>	<p>ಹಣಕಾಸು ವರ್ಷ 2022-23ರಲ್ಲಿ ಪರಿಗಣಿಸಿ ಕ್ರಮವನ್ನು ತೆಗೆದುಕೊಳ್ಳಲಾಗುವುದು.</p>
<p>13. (ಟಿಪ್ಪಣಿ 11) ಇತರ ಹಣಕಾಸು ಆಸ್ತಿಗಳು - ರೂ. 5,415.16 ಲಕ್ಷ</p> <p>13.1 ಸಾಕ್ಷಾತ್ಕಾರಸಾಧ್ಯ ಇತರ ಬಾಕಿಗಳು ರೂ. 229.14 ಲಕ್ಷ ಶಿಲ್ಕಿನಲ್ಲಿ ಕೆಳಗಿನವು ಸೇರುತ್ತವೆ:</p> <p>ಎ) ವರ್ಷದಲ್ಲಿ ಸಿಎಸ್‌ಆರ್ ಚಟುವಟಿಕೆಗಳಿಗಂದು ಬಿಡುಗಡೆಮಾಡಲಾದ ರೂ. 110.87 ಲಕ್ಷ ಮೊತ್ತದ ಮುಂಗಡಗಳನ್ನು ಬಳಕೆ ಪ್ರಮಾಣಪತ್ರದ ಸ್ವೀಕೃತಿ ಬಾಕಿ ಇರಿಸಿ ಸಿಎಸ್‌ಆರ್ ವಿಭಾಗವು ಸದರಿ ಮೊತ್ತವನ್ನು ವರದಿಯ ಉದ್ದೇಶಕ್ಕಾಗಿ ಖರ್ಚುಮಾಡಲಾಗಿದೆ ಎಂದು ಪರಿಗಣಿಸಿರುತ್ತದೆ. ಹೀಗೆ ಬಿಡುಗಡೆಮಾಡಲಾದ ಮೊತ್ತವನ್ನು ನೈಜ ಬಳಕೆಯ ಸಾಕ್ಷ್ಯವಿಲ್ಲದೆ ಖರ್ಚುಮಾಡಲಾಗಿರುವುದು ಎಂದು ಪರಿಗಣಿಸುವ ಪದ್ಧತಿಯನ್ನು ಪರಿಶೀಲಿಸಬೇಕಿದೆ.</p>	<p>2022-23ರಲ್ಲಿ ಈ ವಿಷಯವನ್ನು ಪರಿಶೀಲಿಸಿ ಸೂಕ್ತ ಅನುಪಾಲನೆಯನ್ನು ಮಾಡಲಾಗುವುದು.</p>

<p>ಬಿ) i) ರೂ. 187 ಲಕ್ಷ ವೆಚ್ಚದಲ್ಲಿ ತ್ಯಾಜ್ಯ ರಾಶಿಯ ಬಳಿ (ಎಂಎಲ್ 2629) ತಡೆಗೋಡೆಯ ನಿರ್ಮಾಣಕ್ಕಾಗಿ ಮುಂಗಡದ ಎರಡನೆಯ ಕಂತಾದ (25%) ರೂ. 46.75 ಲಕ್ಷ ರೂ. 93.50 ಲಕ್ಷದ ಮೊದಲನೆಯ ಕಂತಿನ ಲೆಕ್ಕದ ವಿವರಗಳನ್ನು ಒದಗಿಸಲಾಗಿಲ್ಲ.</p> <p>ಅರಣ್ಯ ಇಲಾಖೆಯಿಂದ ಕಾಮಗಾರಿಯ ನೆಲೆಯ ತೀರುವಳಿ ದೊರೆಯದ ಕಾರಣ ನಿರ್ಮಾಣವು ಇನ್ನೂ ಪ್ರಗತಿಯಲ್ಲಿರುವುದಾಗಿ ನಮಗೆ ತಿಳಿಸಲಾಗಿದೆ. ಪಿಎಂಸಿಪಿ ಗಾಗಿನ ಹವಣಿಕೆಯಲ್ಲಿ ಉಳಿಕೆ ವೆಚ್ಚದ ಸಂಬಂಧಿತ ಮೊತ್ತವನ್ನು ರೂ. 30.15 ಲಕ್ಷ ಎಂದು ಮಾತ್ರ ತೋರಿಸಲಾಗಿದೆ. ತತ್ಪರಿಣಾಮವಾಗಿ, ರೂ. 156.85 ಲಕ್ಷದಷ್ಟು ಮಟ್ಟಿಗೆ ಚಾಲ್ತಿಯಲ್ಲದ ಹೊಣೆಗಳನ್ನು ಕಡಿಮೆ ಮತ್ತು ವರ್ಷದ ಲಾಭವನ್ನು ಹೆಚ್ಚಿಗೆ ತೋರಿಸಲಾಗಿದೆ.</p>	<p>2022-23ರಲ್ಲಿ ಈ ವಿಷಯವನ್ನು ಪರಿಶೀಲಿಸಿ ಸೂಕ್ತ ಅನುಪಾಲನೆಯನ್ನು ಮಾಡಲಾಗುವುದು.</p>
<p>ಸಿ) ಗಣಿಗಳು ಮತ್ತು ಭೂಗರ್ಭ ಇಲಾಖೆಯ ಸಂಚಾರಿ ಪರೀಕ್ಷಾ ಪ್ರಯೋಗಾಲಯಕ್ಕಾಗಿ ಕೊಡುಗೆಯೆಂದು ನಿರ್ದೇಶಕ ಮಂಡಳಿಯು ಅಂಗೀಕರಿಸಿದ ರೂ. 18.10 ಲಕ್ಷ ಮೊತ್ತವನ್ನು ಮುಂಗಡವೆಂದು ಲೆಕ್ಕತೋರಿಸಲಾಗಿದೆ. ಇತರ ಹಣಕಾಸು ಆಸ್ತಿ ಮತ್ತು ವರ್ಷದ ಲಾಭವನ್ನು ರೂ. 18.10 ಲಕ್ಷದಷ್ಟು ಹೆಚ್ಚಿಗೆ ತೋರಿಸಲಾಗಿದೆ.</p>	<p>ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>
<p>13.2 ಠೇವಣಿಗಳ ಮೇಲೆ ಪ್ರಾಪ್ತವಾದ ಬಡ್ಡಿ - ರೂ. 5,136.85 ಲಕ್ಷ</p> <p>31.03.2022ರಂದು ಇದ್ದಂತೆ ಬ್ಯಾಂಕ್ ಠೇವಣಿಗಳ ಮೇಲೆ ಪ್ರಾಪ್ತವಾದ ಬಡ್ಡಿಯ ಶಿಲ್ಕಿನ ಠೇವಣಿವಾರು ವಿವರಗಳನ್ನು ಸಂಕಲಿಸಲಾಗಿಲ್ಲ/ನಮಗೆ ಒದಗಿಸಲಾಗಿಲ್ಲ. ಮುಂದೆ ಕಂಡಿಕೆ 23.1(ಎ) ಯಲ್ಲಿನ ನಮ್ಮ ಪರಿಶೀಲನೆಗಳತ್ತ ಗಮನ ಸೆಳೆಯುತ್ತಿದ್ದೇವೆ. ಹಾಗಾಗಿ, ಈ ಸಂಬಂಧದ ಪರಿಣಾಮಗಳನ್ನು, ಅವು ಇದ್ದ ಪಕ್ಷದಲ್ಲಿ, ತಿಳಿಯಲು ಸಾಧ್ಯವಾಗಿಲ್ಲ.</p>	<p>ದಾಖಲೆಯನ್ನು ಲೆಕ್ಕಪರಿಶೋಧನೆಗೆ ಈಗಾಗಲೇ ಒದಗಿಸಲಾಗಿದೆ. ದಾಖಲೆಗಳನ್ನು ಲಗತ್ತಿಸಲಾಗಿದೆ.</p>
<p>14. (ಟಿಪ್ಪಣಿ 12) ಚಾಲ್ತಿ ತೆರಿಗೆ ಆಸ್ತಿಗಳು (ನಿವ್ವಳ) ರೂ. 1,611.98 ಲಕ್ಷ</p> <p>14.1 ವರ್ಷದ ಮುಂಗಡ ಆದಾಯ ತೆರಿಗೆ/ಟಿಡಿಎಸ್ ಮೊತ್ತವಾದ ರೂ. 25,442.25 ಜೊತೆಗೆ ಪಡೆಯಬೇಕಿರುವ ಮರುಭರಿಕೆಯ ರೂ. 4,939.73 ಲಕ್ಷ ಮೊತ್ತವನ್ನು ವರ್ಷದ ಆದಾಯ ತೆರಿಗೆ ಹವಣಿಕೆಯಾದ ರೂ. 28,770 ಲಕ್ಷ ಮೊತ್ತಕ್ಕೆ ಪ್ರತಿಯಾಗಿ ಇರಿಸಲಾಗಿದೆ. ಮುಂಚಿನ ವರ್ಷಗಳಿಗೆ ಸಂಬಂಧಿಸಿದಂತೆ ಪಡೆಯಬೇಕಿರುವ ಮರುಭರಿಕೆಯ ಪ್ರತಿನಮೂದು ಮತ್ತು ಚಾಲ್ತಿ ತೆರಿಗೆ ಹೊಣೆ (ವರ್ಷದ್ದು) ಇಂಡ್ ಎಎಸ್ 12- ಆದಾಯ ತೆರಿಗೆಗಳು (ಕಂಡಿಕೆ 72) - ಇದರ ಅನುಸಾರವಾಗಿಲ್ಲ. ಹಾಗಾಗಿ, ಚಾಲ್ತಿ ತೆರಿಗೆ ಆಸ್ತಿ (ನಿವ್ವಳ) ಮತ್ತು ಚಾಲ್ತಿ ತೆರಿಗೆ ಹೊಣೆಗಳು (ನಿವ್ವಳ) - ಇವನ್ನು ರೂ. 3,327.75 ಲಕ್ಷದಷ್ಟು ಕಡಿಮೆತೋರಿಸಲಾಗಿದೆ.</p>	<p>ಚಾಲ್ತಿ ತೆರಿಗೆ ಆಸ್ತಿ (ನಿವ್ವಳ) ಮತ್ತು ಚಾಲ್ತಿ ತೆರಿಗೆ ಹೊಣೆಗಳು (ನಿವ್ವಳ) - ಇವನ್ನು ರೂ. 3,327.75 ಲಕ್ಷದಷ್ಟು ಕಡಿಮೆತೋರಿಸಲಾಗಿಲ್ಲ.</p> <p>ಚಾಲ್ತಿ ತೆರಿಗೆ ಆಸ್ತಿಯ ಪ್ರಸ್ತುತಿಯು ಕಳೆದ ವರ್ಷದಲ್ಲಿದ್ದಂತೆಯೇ ಇದೆ.</p> <p>31.03.2023ರ ಒಳಗೆ ರೂ. 4939.73 ಲಕ್ಷ ಮೊತ್ತದ ಮರುಭರಿಕೆಯನ್ನು ಪಡೆಯುವ ವಿಶ್ವಾಸವನ್ನು ಕಂಪನಿಯು ಹೊಂದಿದೆ.</p> <p>ಪಡೆಯಬೇಕಿರುವ ಮರುಭರಿಕೆಯ ರೂ. 4,939.73 ಲಕ್ಷ ಮೊತ್ತದಲ್ಲಿ ಕಂಪನಿಯು ಈಗಾಗಲೇ ರೂ. 1163.06 ಲಕ್ಷ ಮೊತ್ತವನ್ನು (ಪರಿಚ್ಛೇದ 244ಎ ಅಡಿಯಲ್ಲಿ ರೂ. 203.34 ಲಕ್ಷದಷ್ಟು ಬಡ್ಡಿಯ ನಿವ್ವಳ ಮತ್ತು ನಿರ್ಧಾರಣ ವರ್ಷ</p>

	<p>2018-19ಕ್ಕಾಗಿನ ರೂ. 773.57 ಲಕ್ಷದಷ್ಟು ಬಾಕಿಯನ್ನು ಹೊಂದಿಸಿದ ನಂತರ) ಪಡೆದಿರುತ್ತದೆ. ಜೊತೆಗೆ, ನಿರ್ಧಾರಣ ವರ್ಷ 2013-14 ಮತ್ತು 2014-15ಕ್ಕಾಗಿ ಐಟಿಎಟಿ ಮುಂದೆ ಸಲ್ಲಿಸಲಾದ ಎರಡನೆಯ ಮೇಲ್ಮನವಿಯನ್ನು ಕಂಪೆನಿಯ ಪರವಾಗಿ ವಿಲೇವಾರಿ ಮಾಡಲಾಯಿತು ಮತ್ತು ಕಂಪೆನಿಯು ಸದರಿ ವ್ಯಾಪ್ತಿಯ ಆದಾಯ ತೆರಿಗೆ ಕಛೇರಿಗೆ ಐಟಿಎಟಿ ಆದೇಶವನ್ನು ಜಾರಿಗೊಳಿಸುವಂತೆ ಕೋರಿಕೆ ಸಲ್ಲಿಸಿದೆ. ಐಟಿಎಟಿ ಆದೇಶವನ್ನು ಜಾರಿಗೊಳಿಸುವ ಆದೇಶವನ್ನು ಹೊರಡಿಸಿದರೆ ಕಂಪೆನಿಯು ರೂ. 660.42 ಲಕ್ಷದಷ್ಟು ಮರುಭರಿಕೆಯನ್ನು ಪಡೆಯುತ್ತದೆ.</p> <p>ಜೊತೆಗೆ, 1ನೇ ಎಎ ನಿರ್ಧಾರಣ ವರ್ಷ 2016-17 ಮತ್ತು ನಿರ್ಧಾರಣ ವರ್ಷ 2017-18ರ ಮೇಲ್ಮನವಿ ಅಲಿಸುವಿಕೆಯನ್ನು ಕೈಗೆತ್ತಿಕೊಂಡಿರುತ್ತದೆ ಮತ್ತು ಕಂಪೆನಿಯು ಲಿಖಿತ ವಾದಗಳನ್ನು ಸಲ್ಲಿಸಿರುತ್ತದೆ. ಆದೇಶಗಳನ್ನು ನಿರೀಕ್ಷಿಸಲಾಗಿದೆ.</p>
<p>14.2 ವಸೂಲಾಗಬೇಕಿರುವ ಮರುಭರಿಕೆ ಮೊತ್ತವಾದ ರೂ. 4,939.73 ಲಕ್ಷದಲ್ಲಿ ಮುಂಚಿನ ವರ್ಷಗಳಿಗೆ ಸೇರಿದ ಮತ್ತು ಮೇಲ್ಮನವಿಯ ಅಡಿಯಲ್ಲಿನ ಬಾಕಿ ಹಕ್ಕುಸಲ್ಲಿಕೆಗಳಿಗೆ ಪ್ರತಿಯಾಗಿ ಇಲಾಖೆ ಹೊಂದಿಸಿರುವ ರೂ. ಮತ್ತು ಹಾಗಾಗಿ ಸಂತುಲನ ಪಟ್ಟಿಯ ದಿನಾಂಕದಿಂದ ಒಂದು ವರ್ಷದೊಳಗೆ ವಸೂಲಾಗುವುದೆಂದು/ ಸ್ವೀಕೃತವಾಗುವುದೆಂದು ನಿರೀಕ್ಷೆ ಇರದ 3,003.00 ಲಕ್ಷ ಮೊತ್ತ ಸೇರಿದೆ</p> <p>ಹಾಗಾಗಿ ರೂ. 3,003.00 ಲಕ್ಷ ಮೊತ್ತವನ್ನು ಇತರ ಚಾಲ್ತಿಯಲ್ಲದ ಆಸ್ತಿ ಎಂದು ವರ್ಗೀಕರಿಸಬೇಕಿತ್ತು (ಹಣಕಾಸು ತಃಖ್ತೆಗಳ ಮೇಲಿನ ಟಿಪ್ಪಣಿ 6).</p>	<p>ಪಡೆಯಬೇಕಿರುವ ಮರುಭರಿಕೆಯ ರೂ. 3,003.00 ಲಕ್ಷ ಮೊತ್ತದಲ್ಲಿ ಕಂಪೆನಿಯು ಈಗಾಗಲೇ ರೂ. 1163.06 ಲಕ್ಷ ಮೊತ್ತವನ್ನು (ಪರಿಚ್ಛೇದ 244ಎ ಅಡಿಯಲ್ಲಿ ರೂ. 203.34 ಲಕ್ಷದಷ್ಟು ಬಡ್ಡಿಯ ನಿವ್ವಳ ಮತ್ತು ನಿರ್ಧಾರಣ ವರ್ಷ 2018-19ಕ್ಕಾಗಿನ ರೂ. 773.57 ಲಕ್ಷದಷ್ಟು ಬಾಕಿಯನ್ನು ಹೊಂದಿಸಿದ ನಂತರ) ಪಡೆದಿರುತ್ತದೆ. ಐಟಿಎಟಿ ಆದೇಶವನ್ನು ಜಾರಿಗೊಳಿಸುವ ಆದೇಶವನ್ನು ಹೊರಡಿಸಿದರೆ ಕಂಪೆನಿಯು ರೂ. 660.42 ಲಕ್ಷದಷ್ಟು ಮರುಭರಿಕೆಯನ್ನು ಪಡೆಯುತ್ತದೆ.</p> <p>ಹಣಕಾಸು ತಃಖ್ತೆಯಲ್ಲಿ ಪಡೆಯಬೇಕಿರುವ ಮರುಭರಿಕೆಯ ಪ್ರಸ್ತುತಿಯು ಹಿಂದಿನ ವರ್ಷದಲ್ಲಿದ್ದಂತೆಯೇ ಇದೆ. 31.03.2023 ರ ಒಳಗೆ ರೂ. 660.42 ಲಕ್ಷ ಮೊತ್ತದ ಮರುಭರಿಕೆಯನ್ನು ಪಡೆಯುವ ವಿಶ್ವಾಸವನ್ನು ಕಂಪೆನಿಯು ಹೊಂದಿದೆ.</p>
<p>15. (ಟಿಪ್ಪಣಿ 13) ಇತರ ಚಾಲ್ತಿ ಆಸ್ತಿಗಳು - ರೂ. 662.37 ಲಕ್ಷ</p> <p>ಜಿಎಸ್‌ಟಿ ಮತ್ತು ಇತರ ಪ್ರಾಧಿಕಾರಗಳಲ್ಲಿ ಶಿಲ್ಕು ರೂ. 582.67 ಲಕ್ಷ ಇದ್ದು ಈ ಶಿಲ್ಕು ಕೆಳಗಿನವನ್ನು ಪ್ರತಿನಿಧಿಸುತ್ತದೆ:</p> <p>ಎ) ರೂ. 112.30 ಲಕ್ಷದ ಸಾಲ ಶಿಲ್ಕು/ಹೊಣೆಯ ರಾಜಸ ನಿವ್ವಳವಾದ ರೂ. 209.98 ಲಕ್ಷ. ಪೂರ್ವಸಂದಾಯಿತ ಎಂದು ಹೇಳಲಾಗಿರುವ ರೂ. 322.28 ಲಕ್ಷದಷ್ಟು ಒಟ್ಟು ಮೊತ್ತವು ರೂ. 321.52 ಲಕ್ಷ ಮೊತ್ತವನ್ನು ಹಾಗೂ ರೂ. 112.30 ಲಕ್ಷ ಹೊಣೆಯು ಮುಂಚಿನ ವರ್ಷಗಳಿಂದ ಮುಂದಕ್ಕೆ ತರಲಾದ ರೂ. 107.84 ಲಕ್ಷ ಮೊತ್ತವನ್ನು ಒಳಗೊಳ್ಳುತ್ತದೆ.</p> <p>ಶಿಲ್ಕುಗಳು ಹೊಂದಾಣಿಕೆಗೆ ಬದ್ಧವಾಗಿವೆ ಎಂದು ನಮಗೆ ತಿಳಿಸಲಾಗಿದೆ. ಹಾಗಾಗಿ, ಸಾಲ ಶಿಲ್ಕು/ಹೊಣೆಯನ್ನು ಪ್ರತಿನಮೂದಿಸುವ ಕ್ರಮದ ಪರಿಣಾಮ ಮತ್ತು ಸೂಕ್ತತೆಯನ್ನು ತಿಳಿಯಲು ಸಾಧ್ಯವಿರುವುದಿಲ್ಲ.</p>	<p>2022-23ರಲ್ಲಿ ಅಗತ್ಯ ಹೊಂದಾಣಿಕೆಗಾಗಿ ಸಮನ್ವಯ ಗೊಳಿಸಲಾಗುವುದು.</p>

<p>ಬಿ) ಹಕ್ಕು ಸಲ್ಲಿಸಬಹುದಾದ ರೂ. 586.61 ಲಕ್ಷ ಮೊತ್ತದ ಸರಕುಗಳು ಮತ್ತು ಸೇವಾ ತೆರಿಗೆಯು, ನಮಗೆ ತಿಳಿಸಲಾದಂತೆ, ಹೊಂದಾಣಿಕೆಗೆ ಬದ್ಧವಾಗಿದೆ. ಹಾಗಾಗಿ, ಈ ಸಂಬಂಧದ ಪರಿಣಾಮವನ್ನು ತಿಳಿಯಲು ಸಾಧ್ಯವಾಗಿರುವುದಿಲ್ಲ.</p>	<p>2022-23 ರಲ್ಲಿ ಸಮನ್ವಯಗೊಳಿಸಲಾಗುವುದು.</p>
<p>16. (ಟಿಪ್ಪಣಿ 16) (ಚಾಲ್ತಿಯಲ್ಲದ) ಇತರ ಹಣಕಾಸು ಹೊಣೆಗಳು - ರೂ. 727.71</p> <p>16.1 ಹಣಕಾಸು ತಃಖ್ತೆಗಳ ಮೇಲಿನ ಟಿಪ್ಪಣಿ 16.1 (ಎ) ಯಲ್ಲಿ ಉಲ್ಲೇಖಿಸಲಾದಂತೆ ರೂ. 1,904.24 ಲಕ್ಷ ಮೊತ್ತದ ಪರಿಸರ ಸಂರಕ್ಷಣಾ ಶುಲ್ಕ, ಟಿಪ್ಪಣಿ 16.1 (ಬಿ) ಯಲ್ಲಿ ಉಲ್ಲೇಖಿಸಲಾದಂತೆ ರೂ. 1,904.24 ಲಕ್ಷ ಮೊತ್ತದ ಅರಣ್ಯ ಅಭಿವೃದ್ಧಿ ತೆರಿಗೆ - ಇವುಗಳನ್ನು ಇಲ್ಲಿಯವರೆಗೂ ಚಾಲ್ತಿಯಲ್ಲದ ಇತರ ಹಣಕಾಸು ಹೊಣೆಗಳು ಎಂದು ವರ್ಗೀಕರಿಸಲಾಗುತ್ತಿತ್ತು. ಪ್ರಸ್ತುತ ಚಾಲ್ತಿ ಇತರ ಹಣಕಾಸು ಹೊಣೆಗಳು [ಟಿಪ್ಪಣಿ 19(ಬಿ)] ಮತ್ತು ಇತರ ಚಾಲ್ತಿಯಲ್ಲದ ಹೊಣೆಗಳು [ಟಿಪ್ಪಣಿ 17ಎ] ಎಂದು ಅನುಕ್ರಮವಾಗಿ ವರ್ಗೀಕರಿಸಲಾಗಿದೆ.</p>	<p>ಪರಿಶೀಲಿಸಲಾಗುವುದು.</p>
<p>16.2 ಭದ್ರತೆ ಮತ್ತು ಬದ್ಧತೆ ಠೇವಣಿ - ರೂ. 727.71 ಲಕ್ಷ</p> <p>ಎ) ಶಿಲ್ಕುಗಳು ಹೊಂದಾಣಿಕೆ ಮತ್ತು ಸ್ಥಿರೀಕರಣಕ್ಕೆ ಬದ್ಧವಾಗಿವೆ. ಜೊತೆಗೆ, ಅಗತ್ಯ ವಿವರಗಳ ಅನುಪಸ್ಥಿತಿಯಲ್ಲಿ ವರ್ಗೀಕರಣದ ಯುಕ್ತತೆಯನ್ನು ತಿಳಿಯುವುದು ಸಾಧ್ಯವಿರುವುದಿಲ್ಲ. ಹಾಗಾಗಿ, ಈ ಸಂಬಂಧದ ಪರಿಣಾಮವನ್ನು ತಿಳಿಯಲು ಸಾಧ್ಯವಿರುವುದಿಲ್ಲ.</p> <p>ಬಿ) ಪಕ್ಷಗಳು/ ಗುತ್ತಿಗೆದಾರರಿಂದ ಭದ್ರತಾ ಠೇವಣಿಗಳ ಬದಲಿಗೆ ಪಡೆದುಕೊಂಡಿರುವ ನಿಶ್ಚಿತ ಠೇವಣಿಗಳ ಮೊತ್ತವನ್ನು ಪ್ರಕಟಿಸಲಾಗಿಲ್ಲ.</p>	<p>ಪರಿಶೀಲಿಸಲಾಗುವುದು ಮತ್ತು ಹೊಂದಿಸಲಾಗುವುದು.</p>
<p>17.1 ನಿವೃತ್ತಿ ಸವಲತ್ತುಗಳು (ನಿವೃತ್ತಿ) ರೂ. 47.31 ಲಕ್ಷ</p> <p>ಹಣಕಾಸು ತಃಖ್ತೆಗಳ ಮೇಲಿನ ಟಿಪ್ಪಣಿ 17.2ರ ಪ್ರಕಾರ ಸರ್ಕಾರದಿಂದ ಅಂಗೀಕಾರ ಬಾಕಿ ಇರುವ ಕಾರಣ ವಂತಿಗೆಯನ್ನು ನಿವೃತ್ತಿ ನ್ಯಾಸ ನಿಧಿಗೆ ವರ್ಗಾಯಿಸಿರುವುದಿಲ್ಲ. ಲಾಭ & ನಷ್ಟದ ತಃಖ್ತೆಗೆ ಜಮೆಯ ಮೂಲಕ ರೂ. 285.08 ಲಕ್ಷ ಮೊತ್ತದ ಹೊಣೆಯನ್ನು ಕಂಪೆನಿಯು ಅಮಾನ್ಯಗೊಳಿಸಿರುವುದನ್ನು ಗಮನಿಸಲಾಗಿದೆ (ಇತರ ಆದಾಯ - ಟಿಪ್ಪಣಿ 23ರಲ್ಲಿ ಸೇರಿಸಲಾಗಿದೆ). ಇದರಲ್ಲಿ 2008-09ರಿಂದ 2015-16ರ ಸಾಲುಗಳಿಗೆ ಮಾಡಲಾದ ರೂ. 116.58 ಲಕ್ಷ ಹೆಚ್ಚುವರಿ ಹವಣಿಕೆ, 2016-17 ರಿಂದ 2019-20ರ ಸಾಲುಗಳಿಗೆ 8.33% ದಂತೆ ಎಲ್‌ಐಸಿ ಗೆ ಮಾಡಲಾದ ಪಾವತಿಯನ್ನೂ ಮೀರಿ ಮಾಡಲಾದ ರೂ. 101.23 ಲಕ್ಷ ಹವಣಿಕೆ ಹಾಗೂ 2020-21ರ ಸಾಲಿಗೆ 8.33% ದಂತೆ ಮಾಡಲಾದ ಪಾವತಿಯನ್ನೂ ಮೀರಿ ಮಾಡಲಾದ ರೂ. 67.26 ಲಕ್ಷ ಹವಣಿಕೆ ಸೇರಿದೆ.</p>	<p>ಗುರುತು ಮಾಡಿಕೊಳ್ಳಲಾಗಿದೆ.</p>

<p>ಬಿ) ಬೋನಸ್ ಕಾಯ್ದೆಯ ವ್ಯಾಪ್ತಿಯ ಹೊರಗಿನ ನೌಕರರಿಗೆ ಸಂಬಂಧಿಸಿದಂತೆ ನಿವೃತ್ತಿ ಯೋಜನೆಯ ಪ್ರಕಾರ ಬೋನಸ್‌ಗೆ ಸಮಾನವಾದ ವಂತಿಗೆಯನ್ನು ಪಾವತಿಸುವುದು ಅಗತ್ಯವಾಗಿರುತ್ತದೆ. ಪ್ರಸ್ತುತ ವರ್ಷದಲ್ಲಿ ನಿರ್ದೇಶಕರ ಮಂಡಳಿಯು ಉಳಿಕೆ 11.67% ಕ್ಕಾಗಿ ಸರ್ಕಾರದ ಮಂಜೂರಾತಿಯ ಸ್ವೀಕೃತಿಯಲ್ಲಿನ ವಿಳಂಬದ ಹಿನ್ನೆಲೆಯಲ್ಲಿ 2016-17 ರಿಂದ 2019-20ರ ವರೆಗೆ 8.33% ದಂತೆ ವಂತಿಗೆಯನ್ನು ಅಂಗೀಕರಿಸಿರುತ್ತದೆ. ಹಾಗಾಗಿ, 2016-17ರಿಂದ 2020-21ರ ವರೆಗಿನ ವರ್ಷಗಳಿಗೆ ಸಂಬಂಧಿಸಿದಂತೆ ಪಾವತಿಸದ ಹೊಣೆಯ ಅಮಾನ್ಯಗೊಳಿಸುವಿಕೆಯು ಸೂಕ್ತವಾದುದಲ್ಲ.</p> <p>ಇದಕ್ಕನುಗುಣವಾಗಿ ವರ್ಷದ ಲಾಭವನ್ನು 168.49 ಲಕ್ಷದಷ್ಟು ಮತ್ತು ಚಾಲ್ತಿಯಲ್ಲದ ಹವಣಿಕೆಯನ್ನು ಅದೇ ಮಟ್ಟಕ್ಕೆ ಕಡಿಮೆತೋರಿಸಲಾಗಿದೆ.</p>	<p>ಗುರುತು ಮಾಡಿಕೊಳ್ಳಲಾಗಿದೆ.</p>
<p>17.2 ಗಣಿ ಮುಚ್ಚುವಿಕೆ - ರೂ. 51,284.25 ಲಕ್ಷ</p> <p>ಎ) ಸದರಿ ಶಿಲ್ಪ ಕೆಳಗಿನ ಹೊಣೆಗಳಿಗೆಂದು ಮಾಡಲಾದ ಹವಣಿಕೆಗಳನ್ನು ಪ್ರತಿನಿಧಿಸುತ್ತದೆ:</p> <p>i) ಅಂತಿಮ ಗಣಿ ಮುಚ್ಚುವಿಕೆ ಯೋಜನೆ (ಎಫ್‌ಎಂ‌ಸಿಪಿ) ಕಾರ್ಯಯುಕ್ತ ಗಣಿಗಳು/ಕಲ್ಲುಗಣಿಗಳು 8,694.71</p> <p>ii) ಅಂತಿಮ ಗಣಿ ಮುಚ್ಚುವಿಕೆ ಯೋಜನೆ (ಎಫ್‌ಎಂ‌ಸಿಪಿ) - ಹಿಂದಕ್ಕೆ ಒಪ್ಪಿಸಲಾದ ಗಣಿಗಳು/ಕಲ್ಲುಗಣಿಗಳು ರೂ 4,708.89 ಲಕ್ಷ</p> <p>iii) ಅಂತಿಮ ಗಣಿ ಮುಚ್ಚುವಿಕೆ ಯೋಜನೆ (ಎಫ್‌ಎಂ‌ಸಿಪಿ) ಕಾರ್ಯಯುಕ್ತವಲ್ಲದ ಗಣಿಗಳು 33,348.18</p> <p>iv) ಪ್ರಗತಿಯುಕ್ತ ಗಣಿ ಮುಚ್ಚುವಿಕೆ ಯೋಜನೆ (ಪಿಎಂ‌ಸಿಪಿ) - 4,532.47</p>	<p>ವಾಸ್ತವಿಕ ಸ್ಥಿತಿ</p>
<p>ಬಿ) ಎಫ್‌ಎಂ‌ಸಿಪಿ ಚಾಲ್ತಿ/ ಕಾರ್ಯಯುಕ್ತ ಗಣಿಗಳಿಗೆ ಸಂಬಂಧಿಸಿದ ಹವಣಿಕೆಗಳಿಗೆ ಸಂಬಂಧಿಸಿದಂತೆ ಕಂಡಿಕೆ 3.3 ರಲ್ಲಿ ನಮ್ಮ ಪರಿಶೀಲನೆಯನ್ನು ಗಮನಿಸಿ.</p>	<p>ಪ್ರಸ್ತುತ ಕಂಡಿಕೆಗೆ ಉತ್ತರವನ್ನು ಒದಗಿಸಲಾಗಿದೆ.</p>
<p>ಸಿ) ಹವಣಿಕೆಗಳು 01.04.2021ರಂದು ಇದ್ದಂತೆ ನಿವಾಸಿ ತಾಂತ್ರಿಕ ಅಂದಾಜುಗಳನ್ನು ಆಧರಿಸಿರುತ್ತದೆ. ಆದರೆ, ಅಂದಾಜುಗಳ ಸ್ವರೂಪ ಮತ್ತು ಮೊತ್ತದಲ್ಲಿನ ಬದಲಾವಣೆ ಹಾಗೂ ತತ್ಸಂಬಂಧೀತ ಪರಿಣಾಮವನ್ನು ಇಂಡ್ ಎಎಸ್ 8 (ಕಂಡಿಕೆ 39) ರ ಪ್ರಕಾರ ಪ್ರಕಟಿಸಿರುವುದಿಲ್ಲ.</p>	<p>ವಾಸ್ತವಿಕ ಸ್ಥಿತಿ</p>

<p>ಡಿ) ಕಂಪೆನಿಯು ಹಿಂದಕ್ಕೆ ಒಪ್ಪಿಸಲಾದ ಗಣಿಗಳಿಗೆ ಸಂಬಂಧಿಸಿದಂತೆ ಎಫ್‌ಎಂ‌ಸಿಪಿ ಹೊಣೆಗೆ ರೂ. 4,491.50 ಲಕ್ಷದಷ್ಟು (31.03.2021ರಂದು ಇದ್ದಂತೆ ಇರಿಸಲಾದ ರೂ. 2,180.66 ಲಕ್ಷಕ್ಕೆ ಪ್ರತಿಯಾಗಿ) ಹವಣಿಕೆಯನ್ನು ಮಾಡಿದ್ದು ಹಣದುಬ್ಬರದ ಕಾರಣ ಇದು ಹೆಚ್ಚಳವನ್ನು ಕಂಡಿದೆ. ಅಂದಾಜಿನಲ್ಲಿನ ಬದಲಾವಣೆಯ ಕಾರಣ ರೂ. 2,310.34 ಲಕ್ಷದಷ್ಟು ಹೆಚ್ಚುವರಿ ಹವಣಿಕೆ ಮತ್ತು ರೂ. 217.39 ಲಕ್ಷದಷ್ಟು ಹೆಚ್ಚಳದ ಮೊತ್ತ/ ಸಾಲ ಮೊತ್ತವನ್ನು (ಒಟ್ಟು ರೂ. 2,528.23 ಲಕ್ಷ) ಕಾರ್ಯಾಚರಣೆ ಖರ್ಚು (ಟಿಪ್ಪಣಿ 29ಎ) ಎಂದು ಪರಿಗಣಿಸಲಾಗಿದೆ.</p>	<p>ಪ್ರಸ್ತುತ ಕಂಡಿಕೆಗೆ ಉತ್ತರವನ್ನು ಒದಗಿಸಲಾಗಿದೆ.</p>
<p>ಇ) i) ಮುಂಚಿನ ವರ್ಷಗಳಲ್ಲಿ ಚಾಲ್ತಿಯಲ್ಲದ ಕಾರ್ಯಯುಕ್ತ ಗಣಿಗಳಿಗೆ ಸಂಬಂಧಿಸಿದ ಎಫ್‌ಎಂ‌ಸಿಪಿ ಹೊಣೆಯ ಪರಿಗಣನೆಗೆ ಸಂಬಂಧಿಸಿದಂತೆ ಮೇಲೆ ಕಂಡಿಕೆ 3.3(ಎ) (ii) ರಲ್ಲಿನ ನಮ್ಮ ಪರಿಶೀಲನೆಯನ್ನು ಗಮನಿಸಿ ಮತ್ತು ಇದಕ್ಕನುಗುಣವಾಗಿ ಕಂಪೆನಿಯು 31.03.2020ರಂದು ಇದ್ದಂತೆ ಮಾಡಲಾಗಿದ್ದ ಹವಣಿಕೆಯನ್ನು 2020-21ರ ಸಾಲಿನಲ್ಲಿ ಅಮಾನ್ಯಮಾಡಿರುತ್ತದೆ.</p>	<p>ವಾಸ್ತವಿಕ ಸ್ಥಿತಿ</p>
<p>ii) ಹಣಕಾಸು ತಃಖ್ತೆಗೆ ಟಿಪ್ಪಣಿ ಸಂಖ್ಯೆ 45 ಮತ್ತು 46ಬಿ vii-ii ಯತ್ತ ಗಮನಸೆಳೆಯುತ್ತಿದ್ದೇವೆ. ಪ್ರಸ್ತುತ ವರ್ಷದಲ್ಲಿ ಕಂಪೆನಿಯು 01.04.2021ರಂದು ಇದ್ದಂತೆ ತಾಂತ್ರಿಕ ಮೌಲ್ಯಮಾಪನವನ್ನು ಆಧರಿಸಿ ಕಾರ್ಯಾಚರಣೆ ನಡೆಸದ ಚಾಲ್ತಿ ಗಣಿಗಳಿಗೆ ಸಂಬಂಧಿಸಿದಂತೆ ಎಂಎಂ‌ಸಿಪಿ ಹೊಣೆಯ ಸಂಬಂಧ ರೂ. 31,808.46 ಲಕ್ಷದಷ್ಟು ಹವಣಿಕೆಯನ್ನು ಗುರುತಿಸಿರುತ್ತದೆ. ಇದು ಹಣದುಬ್ಬರದ ಕಾರಣ ಏರಿಕೆಯನ್ನು ಕಂಡಿದೆ. ಇದಕ್ಕನುಗುಣವಾಗಿ, ರೂ. 30,340.18 ಲಕ್ಷ ಮೊತ್ತವನ್ನು ಉಳಿಸಿಕೊಳ್ಳಲಾದ ಗಣಿಗಳಿಗೆ ಪ್ರತಿಯಾಗಿ ಹೊಂದಿಸಲಾಗಿದೆ, ರೂ. 1,468.46 ಲಕ್ಷ ಹಾಗೂ ರೂ. 1,539.54 ಲಕ್ಷ ಮೊತ್ತದ ಸಾಲ ವೆಚ್ಚದ ಹೆಚ್ಚಳವನ್ನು ಅನುಕ್ರಮವಾಗಿ 2020-21 ಮತ್ತು ಚಾಲ್ತಿ ವರ್ಷದ ಕಾರ್ಯಾಚರಣೆ ಖರ್ಚುಗಳಾಗಿ ಪರಿಗಣಿಸಲಾಗಿದೆ (ಟಿಪ್ಪಣಿ 29ಎ).</p>	<p>2022-23 ರಲ್ಲಿ ಪರಿಶೀಲಿಸಲಾಗುವುದು.</p>
<p>iii) ಪ್ರಸ್ತುತ ವರ್ಷದಲ್ಲಿ ಲೆಕ್ಕನೀತಿಯಲ್ಲಿ ಮಾಡಲಾದ ಹೆಚ್ಚುವರಿ ಬದಲಾವಣೆಯ ಹಿಂದಿನ ತರ್ಕವನ್ನು ಕಂಪೆನಿಯು ವಿವರಿಸಿರುವುದಿಲ್ಲ ಹಾಗೂ ಇಂಡ್ ಎಎಸ್ 8 (ಕಂಡಿಕೆ 29) ರ ಅಗತ್ಯಗಳನ್ನು ಪೂರೈಸಿರುವುದಿಲ್ಲ.</p>	<p>2022-23 ರಲ್ಲಿ ಪರಿಶೀಲಿಸಲಾಗುವುದು.</p>
<p>ಎಫ್ i) 1. ಕಂಪೆನಿಯ ಮಹತ್ವದ ಲೇಖಾನೀತಿಯ ಟಿಪ್ಪಣಿ 46ಬಿ vii-2 ಪ್ರಕಾರ ಕಂಪೆನಿಯು ವರ್ಷದ ಕೊನೆಯ ಹೊತ್ತಿಗೆ ಪ್ರಗತಿಯುಕ್ತ ಗಣಿ ಮುಚ್ಚುವಿಕೆ ಯೋಜನೆಯನ್ನು (ಪಿಎಂ‌ಸಿಪಿ) ಮರುಅಂದಾಜಿಗೆ ಒಳಪಡಿಸಲಾಗುತ್ತದೆ ಮತ್ತು ವ್ಯತ್ಯಾಸವೇನಾದರೂ ಇದ್ದಲ್ಲಿ ಅದಕ್ಕೆ ಹವಣಿಕೆಯನ್ನು ಮಾಡಲಾಗುವುದು ಮತ್ತು ವರ್ಷದಲ್ಲಿ ಗಣಿ ಮುಚ್ಚುವಿಕೆ ಯೋಜನೆಯ ಸಂಬಂಧ ವ್ಯಯವಾದ ವೆಚ್ಚವನ್ನು ಲಾಭ & ನಷ್ಟದ ತಃಖ್ತೆಗೆ ಖರ್ಚುಹಾಕಲಾಗುವುದು (ಮುಂಚಿನ ನೀತಿಯಾದ ಪ್ರಗತಿಯುಕ್ತ ಗಣಿ ಮುಚ್ಚುವಿಕೆ ಯೋಜನೆಗೆ ಖರ್ಚುಹಾಕುವುದಕ್ಕೆ ಪ್ರತಿಯಾಗಿ).</p>	<p>ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತು ಮಾಡಿ ಕೊಳ್ಳಲಾಗುವುದು.</p>

<p>2. ವ್ಯತ್ಯಾಸಕ್ಕೆ ಹವಣಿಕೆಯನ್ನು ಮಾಡುವುದಕ್ಕೆ ಬದಲಾಗಿ ಮುಂಚಿನ ವರ್ಷಗಳಲ್ಲಿ ಮರುಅಂದಾಜುಮಾಡಲಾದ ಮೊತ್ತಕ್ಕೆ ಹವಣಿಕೆಯನ್ನು ಕಂಪೆನಿಯು ಮಾಡಿರುವುದನ್ನು ಗುರುತಿಸಲಾಗಿದೆ. ಪ್ರಸ್ತುತ ವರ್ಷದಲ್ಲಿ ಇತರ ಆದಾಯದ ಅಡಿಯಲ್ಲಿ (ಹಣಕಾಸು ತಃಖ್ತೆಗಳಿಗೆ ಟಿಪ್ಪಣಿ 23) ಹಿಂದಕ್ಕೆ ಬರೆಯಲಾದ ಹೊಣೆ ಎಂದು ಪ್ರಕಟಿಸಲಾಗಿರುವ ರೂ. 19,927.25 ಲಕ್ಷ ಮೊತ್ತದಲ್ಲಿ ಇಂತಹ ತಪ್ಪಿನ ಮೊತ್ತವೊಂದು ಸೇರಿದೆ. ಆದರೆ, ಈ ತಪ್ಪನ್ನು ಹಾಗೂ ಅದರ ಪರಿಣಾಮವನ್ನು ತಿಳಿಯಲಾಗಿಲ್ಲ ಮತ್ತು ಇಂಡ್ ಎಎಸ್ - 8 (ಕಂಡಿಕೆ 49(9) ರ ಅಗತ್ಯದಂತೆ ಪ್ರಕಟಣೆಯನ್ನು ಮಾಡಿರುವುದಿಲ್ಲ.</p>	<p>ಹಣಕಾಸು ವರ್ಷ 2022-23 ರಲ್ಲಿ ಪರಿಶೀಲಿಸಲಾಗುವುದು.</p>
<p>3. ಜೊತೆಗೆ, ಹಿಂದಕ್ಕೆ ಬರೆಯಲಾದ ಮೊತ್ತವು ವರ್ಷದಲ್ಲಿನ ವೆಚ್ಚವಾದ ರೂ. 224.48 ಲಕ್ಷ ಮೊತ್ತದ ನಿವ್ವಳವಾಗಿದ್ದು ಇದನ್ನು ಕಂಪೆನಿಯ ಲೆಕ್ಕನೀತಿಯ ಪ್ರಕಾರ ಲಾಭ & ನಷ್ಟದ ತಃಖ್ತೆಗೆ ಗುರುತುಹಾಕಬೇಕಿತ್ತು. ಇದರ ಪರಿಣಾಮವಾಗಿ ಇತರ ಆದಾಯ ಮತ್ತು ಕಾರ್ಯಾಚರಣೆ ಖರ್ಚುಗಳನ್ನು ರೂ. 224.48 ಲಕ್ಷದಷ್ಟು ಕಡಿಮೆತೋರಿಸಲಾಗಿದೆ.</p>	<p>ಹಣಕಾಸು ವರ್ಷ 2022-23 ರಲ್ಲಿ ಪರಿಶೀಲಿಸಲಾಗುವುದು.</p>
<p>31.03.2022ರಂದು ಇದ್ದಂತೆ ಪಿಎಂಸಿಪಿ ಹೊಣೆಗಾಗಿ ಮಾಡಲಾಗಿರುವ ರೂ. 4,532.47 ಲಕ್ಷ ಮೊತ್ತದ ಹವಣಿಕೆಯನ್ನು ಪ್ರಸ್ತುತ ವರ್ಷದಲ್ಲಿ ಮಾಡಲಾದ ನಿವಾಸಿ ತಾಂತ್ರಿಕ ಅಂದಾಜನ್ನು ಆಧರಿಸಿದೆ. ಆದರೆ, ಮುಂಚಿನ ವರ್ಷಗಳಲ್ಲಿ ಅಂದಾಜನ್ನು ಮಾಡಲಾದ ಅಂಗಳ ಸೂಕ್ತ ವಿಶ್ಲೇಷಣೆಯ ಅನುಪಸ್ಥಿತಿಯಲ್ಲಿ ಹಾಗೂ ಪೂರ್ಣಗೊಂಡ/ಸಾಧಿತ ಎಂದು ಪರಿಗಣಿಸಿ ವೆಚ್ಚವೆಂದು ಪ್ರಕಟಿಸಲಾಗಿದ್ದರ ಹಿನ್ನೆಲೆಯಲ್ಲಿ ಹವಣಿಕೆಯು ಪರ್ಯಾಪ್ತವೋ ಇಲ್ಲವೋ ಎಂದು ತಿಳಿಯಲು ಸಾಧ್ಯವಿಲ್ಲ. ಕೆಳಗಿನ ಉಪಕಂಡಿಕೆ 2 ಮತ್ತು ಮೇಳನ ಕಂಡಿಕೆ 13.1 (ಬಿ) ಯತ್ತಲೂ ಗಮನಸೆಳೆಯುತ್ತಿದ್ದೇವೆ.</p>	<p>ಹಣಕಾಸು ವರ್ಷ 2022-23 ರಲ್ಲಿ ಪರಿಶೀಲಿಸಲಾಗುವುದು.</p>
<p>2. 2015-16 ರಿಂದ 2020-21ರ ವರೆಗಿನ ಅವಧಿಯಲ್ಲಿ ಪ್ರಸ್ತಾವಿಸಲಾದಂತೆ ಒಂದು ಕಬ್ಬಿಣದ ಅದಿರಿನ ಗಣಿಗೆ (ಎಂಎಲ್ 1659) ಸಂಬಂಧಿಸಿದಂತೆ ಪಿಎಂಸಿಪಿ/ ಆರ್ & ಆರ್ ಕಾಮಗಾರಿಗಳನ್ನು ಐಸಿಎಫ್‌ಆರ್‌ಇ ಯಿಂದ ಅಗತ್ಯವಾದ ಸಲಹೆಗಳ ಅನುಪಸ್ಥಿತಿಯಲ್ಲಿ ಕೈಗೊಳ್ಳಲಾಗಿಲ್ಲ ಮತ್ತು ವರದಿಯ ಸ್ವೀಕೃತಿಯು ಬಾಕಿ ಇದ್ದ ಹಿನ್ನೆಲೆಯಲ್ಲಿ ಮೇಲೆ ಹೇಳಲಾದ ತಾಂತ್ರಿಕ ಮೌಲ್ಯಮಾಪನದಲ್ಲಿಯೂ ಪರಿಹರಿಸಲಾಗಿಲ್ಲ. ಐಸಿಎಫ್‌ಆರ್‌ಇ ತನ್ನ ದಿನಾಂಕ 13.04.2022ರ ವರದಿಯಲ್ಲಿ 2012ರ ಎಸ್‌ಆರ್ ನಂತೆ ರೂ. 1,327.70 ಲಕ್ಷ ಮೊತ್ತದ ಒಟ್ಟು ವೆಚ್ಚದಲ್ಲಿ ಆರ್ & ಆರ್ ಕಾಮಗಾರಿಗಳಲ್ಲಿ ಹೆಚ್ಚುವರಿ ಕ್ರಮಗಳನ್ನು ಪ್ರಸ್ತಾವಿಸಿ ಆರ್ & ಆರ್ ಕಾಮಗಾರಿಗಳನ್ನು 2012-13ರಲ್ಲಿ ಅಂಗೀಕರಿಸಲಾದ ಕಾರಣ ಅವುಗಳನ್ನು ಜಾರಿಗೊಳಿಸುವಾಗ ಕರ್ನಾಟಕ ಸರ್ಕಾರದ ಇತ್ತೀಚಿನ ದರಗಳನ್ನು ಅಳವಡಿಸಿಕೊಳ್ಳಲು ಸಲಹೆ ನೀಡಿತು.</p>	<p>ಹಣಕಾಸು ವರ್ಷ 2022-23 ರಲ್ಲಿ ಪರಿಶೀಲಿಸಲಾಗುವುದು.</p>

<p>ಐಸಿಎಫ್‌ಆರ್‌ಇ ಸಲಹೆಯನ್ನು ಏಪ್ರಿಲ್ 2022ರಲ್ಲಿ ಪಡೆಯಲಾಯಿತು ಮತ್ತು ಕಾಮಗಾರಿ ನೆಲೆಯ ಅಗತ್ಯಾನುಸಾರ ಕಾಮಗಾರಿಯನ್ನು ಹಂತಹಂತವಾಗಿ ಕೈಗೆತ್ತಿಕೊಳ್ಳುವ ಕಾರಣ ಚಾಲ್ತಿ ವರ್ಷದಲ್ಲಿ ಯಾವ ಹವಣಿಕೆಯನ್ನೂ ಮಾಡಿರುವುದಿಲ್ಲ. ಈ ನಿಲುವು, ನಮ್ಮ ಅಭಿಪ್ರಾಯದಲ್ಲಿ, ಪ್ರಗತಿಯುಕ್ತ ಗಣಿ ಮುಚ್ಚುವಿಕೆ ಯೋಜನೆ (ಟಿಪ್ಪಣಿ 46ಬಿ - ಗಣಿ ಮುಚ್ಚುವಿಕೆ ಹೊಣೆ) ಕಾರಣದಿಂದ ಉದ್ಭವಿಸುವ ಖರ್ಚುಗಳನ್ನು ಭರಿಸಲು ಕಂಪೆನಿಯಿಂದ ಹವಣಿಕೆಯ ಸೃಷ್ಟಿ ಎನ್ನುವ ಕಂಪೆನಿಯ ಲೆಕ್ಕನೀತಿಗೆ ವ್ಯತಿರಿಕ್ತವಾಗಿದೆ. ಈ ಪರಿಣಾಮವಾಗಿ ವರ್ಷದ ಲಾಭವನ್ನು 1,327.70 ಕೋಟಿಯಷ್ಟು ಹೆಚ್ಚಿಗೇತೋರಿಸಲಾಗಿದೆ ಮತ್ತು ಹವಣಿಕೆಯನ್ನು ಅದೇ ಮಟ್ಟಿಗೆ ಕಡಿಮೆತೋರಿಸಲಾಗಿದೆ (ಮೇಲೆ ಹೇಳಿರುವಂತೆ ಇತ್ತೀಚಿನ ದರಗಳನ್ನು ಅಳವಡಿಸಿಕೊಳ್ಳುವುದಕ್ಕೆ ಬದ್ಧವಾಗಿ).</p>	
<p>ಜಿ) ದರ ಹೆಚ್ಚಳದ ಪರಿಷ್ಕರಣೆಯನ್ನು ಮಾಡಿರುವ ಬಗ್ಗೆ ಮೇಲಿನ ಕಂಡಿಕೆ 3.3 (iii) 3ರಲ್ಲಿನ ನಮ್ಮ ಪರಿಶೀಲನೆಯನ್ನು ಗಮನಿಸುವುದು.</p>	<p>ಹಣಕಾಸು ವರ್ಷ 2022-23 ರಲ್ಲಿ ಪರಿಶೀಲಿಸಲಾಗುವುದು.</p>
<p>ಇತರೆ</p> <p>17.3 ಎ) ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದ (ಕೇಂದ್ರ ಎಂಪವರ್ಡ್ ಸಮಿತಿಯು ವಾಯು ಮಾಲಿನ್ಯ ನಿಯಂತ್ರಣ ಮತ್ತು ಸುರಕ್ಷಿತ ಪರಿಸರದ ಶಿಫಾರಸ್ಸನ್ನು ಆಧರಿಸಿದ್ದು) ಅನುಸಾರ ಕಂಪೆನಿಯು ಆದೇಶದ ದಿನಾಂಕದಿಂದ (07.12.2017) ಒಂದು ವರ್ಷದ ಅವಧಿಯ ಒಳಗೆ ರೈಟ್ ಆಫ್ ವೇ (ಆರ್‌ಓಡಬ್ಲ್ಯೂ)/ ಅರಣ್ಯ ತೀರುವಳಿಯನ್ನು ಪಡೆದುಕೊಳ್ಳಲು ರಾಜ್ಯ ಸರ್ಕಾರಕ್ಕೆ ಅರ್ಜಿಯನ್ನು ಸಲ್ಲಿಸಬೇಕಿದೆ. ರಾಜ್ಯ ಸರ್ಕಾರ/ ಕೇಂದ್ರ ಸರ್ಕಾರದ ಸಕ್ಷಮ ಪ್ರಾಧಿಕಾರವು ಅರ್ಜಿಯ ಸ್ವೀಕೃತಿಯ ಎರಡು ತೀರ್ಮಾನಗಳ ಒಳಗೆ ವಿಷಯವನ್ನು ಇತ್ಯರ್ಥ ಮಾಡಬೇಕಿರುತ್ತದೆ. ಆನಂತರ ಗುತ್ತಿಗೆದಾರರು (ಕಂಪೆನಿ) ಸಂದರ್ಭಾನುಸಾರ ರೈಟ್ ಆಫ್ ವೇ (ಆರ್‌ಓಡಬ್ಲ್ಯೂ)/ಅರಣ್ಯ ತೀರುವಳಿಯನ್ನು ಪಡೆದುಕೊಂಡು 18 ತಿಂಗಳುಗಳ ಒಳಗೆ ಕನ್ವೇಯರ್ ಬೆಲ್ಟ್ ವ್ಯವಸ್ಥೆಯ ನಿರ್ಮಾಣವನ್ನು ಪೂರ್ಣಗೊಳಿಸಬೇಕಿರುತ್ತದೆ.</p>	<p>ಸುಬ್ಬರಾಯನಹಳ್ಳಿ ಕಬ್ಬಿಣದ ಅದಿರು ಗಣಿ (ಎಸ್‌ಐಎಂ) ಕಂಪೆನಿಯು ಕನ್ವೇಯರ್ ಬೆಲ್ಟ್ ವ್ಯವಸ್ಥೆಯ ಪ್ರಸ್ತಾವನೆಯನ್ನು 06.10.2018ರಂದು ಸಲ್ಲಿಸಿತು ಮತ್ತು ಈ ಸಂಬಂಧ ಹಂತ-1ಕ್ಕೆ ಅಂಗೀಕಾರ ದೊರೆತಿರುತ್ತದೆ. ಈ ನಡುವೆ ಸದರಿ ಪ್ರಸ್ತಾವನೆಯು ಬಿಕೆಜಿ ಯ ಕನ್ವೇಯರ್ ಬೆಲ್ಟ್ ವ್ಯವಸ್ಥೆಯ ಜಾರಿಯ ಎಫ್‌ಸಿ ಪ್ರಸ್ತಾವಿತ ನೆಲೆಯು ಪರಸ್ಪರ ಒಂದೇ ಆಗುತ್ತದೆ ಎಂದು ಕೆಎಂಇಆರ್‌ಸಿ ತಿಳಿಸಿತು. ಹಾಗಾಗಿ, ಪರಸ್ಪರ ಸಂಘರ್ಷಿಸುವ ಪ್ರದೇಶವನ್ನು ಬಿಟ್ಟು ನಮ್ಮ ಪ್ರಸ್ತಾವನೆಯನ್ನು ಮರುಪಂಕ್ತೀಕರಣಗೊಳಿಸಲು ನಮಗೆ ನಿರ್ದೇಶನಗಳನ್ನು ನೀಡಲಾಯಿತು. ಇದಕ್ಕನುಗುಣವಾಗಿ ಹೊಸದಾಗಿ ಎಫ್‌ಸಿ ಪ್ರಸ್ತಾವನೆಯನ್ನು ಸಲ್ಲಿಸಲಾಯಿತು ಮತ್ತು ಈ ಸಂಬಂಧ ಹಂತ- 1ರ ಅಂಗೀಕಾರ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕನ್ವೇಯರ್ ಬೆಲ್ಟ್ ವ್ಯವಸ್ಥೆಯ ಅನುಷ್ಠಾನದಲ್ಲಿನ ವಿಳಂಬ ಕೆಎಸ್‌ಎಂಸಿಎಲ್ ನಿಂದ ಆಗಿರುವುದಿಲ್ಲ.</p>
<p>ಬಿ) i) ಅರಣ್ಯ ಉಪ-ಸಂರಕ್ಷಕರು ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ನೀಡಿದ "ತಾತ್ಕಿಕ" ಅಂಗೀಕಾರದ (ಮೊದಲ ಹಂತ) ತರುವಾಯ 36.574 ಹೆಕ್ಟೇರುಗಳಷ್ಟು ಅರಣ್ಯ ಭೂಮಿಯ ಪಥಾಂತರಕ್ಕಾಗಿ ಎರಡು ಗಣಿಗಳಿಗೆ ಸಂಬಂಧಿಸಿದಂತೆ (ಎಂಎಲ್ ಸಂ. 2629 ಮತ್ತು 2605) ಒಟ್ಟು ರೂ. 717.95 ಲಕ್ಷ ಮೊತ್ತದ ಪರಿಹಾರಾತ್ಮಕ ಅರಣ್ಯೀಕರಣ (ಸಿಎ) ಹಾಗೂ ನಿವ್ವಳ ಪ್ರಸ್ತುತ ಮೌಲ್ಯ (ಎನ್‌ಪಿವಿ) ಪಾವತಿಗಾಗಿ ಡಿಸೆಂಬರ್ 2019ರಲ್ಲಿ ಬೇಡಿಕೆ ನೋಟೀಸನ್ನು ನೀಡಿತು.</p>	<p>17.3 (ಎ) (ಅನುಬಂಧ - 2 & 3) ರಲ್ಲಿ ವಿವರಿಸಲಾಗಿರುವಂತೆ ಹಂತ-1 ತೀರುವಳಿಗೆ ಸಂಬಂಧಿಸಿದಂತೆ ಪರಿಹಾರಾತ್ಮಕ ಅರಣ್ಯೀಕರಣ (ಸಿಎ) ಹಾಗೂ ನಿವ್ವಳ ಪ್ರಸ್ತುತ ಮೌಲ್ಯ (ಎನ್‌ಪಿವಿ) ಪಾವತಿಗಾಗಿ ಬೇಡಿಕೆ ನೋಟೀಸನ್ನು ನೀಡಲಾಯಿತು. ಕೆಎಸ್‌ಎಂಸಿಎಲ್ ಸದರಿ ಎಫ್‌ಸಿ ಪ್ರಸ್ತಾವನೆಗಳನ್ನು ಹಿಂಪಡೆಯುವಂತೆ ಅರಣ್ಯ ಇಲಾಖೆಯನ್ನು ಕೋರಿದೆ (ಅನುಬಂಧ - 4 & 5). ಹಾಗಾಗಿ ಪಾವತಿಗಳನ್ನು ಮಾಡಿರುವುದಿಲ್ಲ.</p>

<p>ii) ಆದರೆ, ಕರ್ನಾಟಕ ಗಣಿಗಾರಿಕೆ ಮತ್ತು ಪರಿಸರ ಪುನರುಜ್ಜೀವನ ನಿಗಮ ನಿಯಮಿತದಿಂದ (ಕೆಎಂಇಆರ್‌ಸಿಎಲ್) ಪಂಕ್ತೀಕರಣದ ಬದಲಾವಣೆಯ ಹಿನ್ನೆಲೆಯಲ್ಲಿ ಕಂಪೆನಿಯು ಜುಲೈ/ಆಗಸ್ಟ್ 2020ರಲ್ಲಿ ಹೊಸದಾದ ಎಫ್‌ಸಿ ಪ್ರಸ್ತಾವನೆಯನ್ನು ಸಲ್ಲಿಸಿತು. ಕಂಪೆನಿಯ ಅರ್ಜಿಗೆ ಸಂಬಂಧಿಸಿದಂತೆ ಎಫ್‌ಸಿ/ಆರ್‌ಓಡಬ್ಲ್ಯೂ ಇತ್ಯರ್ಥ ಇನ್ನೂ ಬಾಕಿ ಇದೆ.</p>	<p>ಎಫ್‌ಸಿ ಪ್ರಸ್ತಾವನೆಗಳ ತ್ವರಿತ ವಿಲೇವಾರಿಗಾಗಿ ನಿಯತವಾದ ಅನುಸರಣೆಗಳನ್ನು ನಡೆಸಲಾಗುತ್ತಿದೆ. ವಿಳಂಬವು ಅರಣ್ಯ ಇಲಾಖೆಯಿಂದ ಆಗುತ್ತಿದೆ.</p>
<p>iii) ಈ ನಡುವೆ, ಕನ್ವೇಯರ್ ಬೆಲ್ಟ್ ಕಾಮಗಾರಿಯ ಅನುಷ್ಠಾನಕ್ಕಾಗಿ ಎಫ್‌ಸಿ ಪಡೆದುಕೊಳ್ಳುವಲ್ಲಿನ ವಿಳಂಬಕ್ಕೆ ಸಂಬಂಧಿಸಿದಂತೆ ನಿರ್ದೇಶಕರು, ಗಣಿಗಾರಿಕೆ ಮತ್ತು ಭೂಗರ್ಭಶಾಸ್ತ್ರ ಇಲಾಖೆ ದಿನಾಂಕ 30.07.2021ರ ದಿನಾಂಕದಲ್ಲಿ ನೋಟೀಸನ್ನು ನೀಡಿರುತ್ತಾರೆ ಮತ್ತು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಸಾಮಾನ್ಯ ಮತ್ತು ನಿರ್ದಿಷ್ಟ ಷರತ್ತುಗಳನ್ನು ಪಾಲಿಸದಿರುವ ಕಾರಣ ಗಣಿಗಾರಿಕೆ ಚಟುವಟಿಕೆಯನ್ನು ನಿಲ್ಲಿಸಲು ಕ್ರಮವನ್ನು ಜರುಗಿಸುವ ಸಾಧ್ಯತೆಯು ಗಮನಸೆಳೆದಿರುತ್ತಾರೆ.</p>	<p>ವಿಳಂಬಕ್ಕೆ ಕೆಎಸ್‌ಎಂಸಿಎಲ್ ಕಾರಣವಲ್ಲದಿರುವುದರಿಂದ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಸಾಮಾನ್ಯ ಮತ್ತು ನಿರ್ದಿಷ್ಟ ಷರತ್ತುಗಳನ್ನು ಪಾಲಿಸದಿರುವ ಕಾರಣ ಗಣಿಗಾರಿಕೆ ಚಟುವಟಿಕೆಯನ್ನು ನಿಲ್ಲಿಸಲು ಕ್ರಮವನ್ನು ಜರುಗಿಸುವ ಸಾಧ್ಯತೆಯೂ ಇರುವುದಿಲ್ಲ.</p>
<p>iv) ಕಂಪೆನಿಯು ಕನ್ವೇಯರ್ ಬೆಲ್ಟ್ ವ್ಯವಸ್ಥೆಯ ಅನುಷ್ಠಾನದ ಅಂದಾಜು ಯೋಜನಾ ವೆಚ್ಚ ಮತ್ತು ಇಪಿಎಂಸಿ ಸಮಾಲೋಚನಾ ವೆಚ್ಚವನ್ನು ರೂ. 34,541 ಲಕ್ಷ ಎಂದು ಲೆಕ್ಕಹಾಕಿದೆ.</p>	<p>ಗುರುತು ಮಾಡಿಕೊಳ್ಳಲಾಗಿದೆ.</p>
<p>ಸಿ) i) ಕಂಪೆನಿಯು ಮೇಲೆ ಹೇಳಿರುವ ರೂ. 35,258.95 ಲಕ್ಷ ಮೊತ್ತದ ಅಂದಾಜು ಕಾನೂನಾತ್ಮಕ ಹೊಣೆಗಾಗಿ (ಮೇಲಿನ ಕಂಡಿಕೆ ಬಿ(i) ಮತ್ತು (iv) ರಲ್ಲಿ ಹೇಳಿರುವಂತೆ) ಇಂಡ್ ಎಎಸ್ 37, ಹವಣಿಕೆಗಳು, ಸಾಧಿಲ್ವಾರು ಹೊಣೆಗಳು ಮತ್ತು ಸಾಧಿಲ್ವಾರು ಆಸ್ತಿಗಳು - ಇದರ ಅನುಸಾರ ಹವಣಿಕೆಯನ್ನು ಮಾಡಿರುವುದಿಲ್ಲ</p>	<p>ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>
<p>ii) ಕಂಪೆನಿಯು ಮೇಲಿನ ವಾಸ್ತವಾಂಶಗಳನ್ನು ಮತ್ತು ಎರಡೂ ಕಾರ್ಯಯುಕ್ತ ಕಬ್ಬಿಣ ಅದಿರಿನ ಗಣಿಗಳ ಕಾರ್ಯಾಚರಣೆಯ ನಿಲುಗಡೆಯ ಸಾಧ್ಯತೆಯನ್ನು ಹಣಕಾಸು ತಃಖ್ತೆಗಳಲ್ಲಿ ಪ್ರಕಟಿಸಿರುವುದಿಲ್ಲ.</p>	<p>ವಿಳಂಬಕ್ಕೆ ಕೆಎಸ್‌ಎಂಸಿಎಲ್ ಕಾರಣವಲ್ಲದಿರುವುದರಿಂದ ಎರಡೂ ಕಾರ್ಯಯುಕ್ತ ಕಬ್ಬಿಣ ಅದಿರಿನ ಗಣಿಗಳ ಕಾರ್ಯಾಚರಣೆಯ ನಿಲುಗಡೆಯ ಯಾವ ಸಾಧ್ಯತೆಯೂ ಇರುವುದಿಲ್ಲ.</p>
<p>ಡಿ) ಎಫ್‌ಸಿ ನಿಬಂಧನೆಗಳು ಮತ್ತು ಉಪಯುಕ್ತ ಆಯುಷ್ಯದ ವಿವರಗಳೂ ಸೇರಿದಂತೆ ವಿವರಗಳ ಅನುಪಸ್ಥಿತಿಯಲ್ಲಿ ವರ್ಷದ ಉಳಿಸಿಕೊಂಡ ಗಳಿಕೆಗಳು/ ಲಾಭದ ಮೇಲೆ ಮೇಲಿನವುಗಳ ಪರಿಣಾಮವನ್ನು ತಿಳಿಯಲು ಸಾಧ್ಯವಾಗಿರುವುದಿಲ್ಲ.</p>	<p>2022-23ರಲ್ಲಿ ಪರಿಶೀಲಿಸಲಾಗುವುದು.</p>

<p>17.4. ಕೋರ್ ಸಮಿತಿಯು [(31.03.2020ರಂದು ಇದ್ದಂತೆ) ನೌಕರರೊಂದಿಗಿನ ದ್ವಿಪಕ್ಷೀಯ ಒಪ್ಪಂದದ ವಾಯಿದೆ ತೀರಿದ ಕಾರಣದಿಂದ ರಚಿತವಾದದ್ದು] ರೂ. 211.26 ಲಕ್ಷ ಮೊತ್ತದ ವಾರ್ಷಿಕ ಹಣಕಾಸು ಪರಿಣಾಮವನ್ನು ಹೊಂದಿರುವ ಕೆಲವು ಭತ್ಯೆಗಳ ಪರಿಷ್ಕರಣವನ್ನು ಶಿಫಾರಸ್ಸು ಮಾಡಿದೆ.</p> <p>ನಮ್ಮ ಅಭಿಪ್ರಾಯದಲ್ಲಿ, ಇಂಡ್ ಎಎಸ್ 37ರ ಕಂಡಿಕೆ 36ರ ಅನುಸಾರ, ಔಪಚಾರಿಕ ದ್ವಿಪಕ್ಷೀಯ ಒಪ್ಪಂದದ ಜಾರಿ ಬಾಕಿ ಇರುವುದರಿಂದ ರೂ. 422.52 ಲಕ್ಷ ಮೊತ್ತದ ಅಂದಾಜು ಹೊಣೆಗೆ ಹವಣಿಕೆಯನ್ನು ಮಾಡಬೇಕಿತ್ತು. ಇದರ ಪರಿಣಾಮವಾಗಿ ವರ್ಷದ ಲಾಭವನ್ನು ರೂ. 422.52 ಲಕ್ಷದಷ್ಟು ಹೆಚ್ಚಿಗೆ ಹಾಗೂ ಚಾಲ್ತಿಯಲ್ಲದ ಹವಣಿಕೆಯನ್ನು ಅದೇ ಮಟ್ಟಿಗೆ ಕಡಿಮೆ ತೋರಿಸಲಾಗಿದೆ.</p>	<p>ಚರ್ಚೆಯ ಹಂತದಲ್ಲಿದೆ. ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>
<p>17.5 2020-21ರ ಸಾಲಿನಲ್ಲಿ ರೈಸಿಂಗ್ ಗುತ್ತಿಗೆಯೊಂದಕ್ಕೆ ಸಂಬಂಧಿಸಿದ ಐತೀಪೊಂದರ ವಿರುದ್ಧದ ಮೇಲ್ಮನವಿ ರದ್ದಾದ ಪರಿಣಾಮವಾಗಿ ಮಧ್ಯಸ್ಥಿಕೆ ಐತೀಪನ್ನು ಒಪ್ಪಿಕೊಳ್ಳಲು ನಿರ್ಧರಿಸಿತು. ಆದರೆ ಈ ಸಂಬಂಧ ಸೃಷ್ಟಿಯಾದ ರೂ. 824.22 ಲಕ್ಷ ಮೊತ್ತದ ಹೊಣೆಯನ್ನು ಲೆಕ್ಕಪತ್ರಗಳಲ್ಲಿ ಗುರುತಿಸಿರುವುದಿಲ್ಲ. ಇದರ ಪರಿಣಾಮವಾಗಿ ಲಾಭವನ್ನು ರೂ. 824.22 ಲಕ್ಷದಷ್ಟು ಹೆಚ್ಚಿಗೆ ತೋರಿಸಲಾಗಿದೆ.</p>	<p>ಮೇಲ್ಮನವಿಯ ವಿಲೇವಾರಿಯು ಉಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ಕಾರಣ ವಿಷಯವು ನ್ಯಾಯಾಲಯದ ವ್ಯಾಪ್ತಿಯಲ್ಲಿದೆ. ಮೇಲ್ಮನವಿಯ ವಿಲೇವಾರಿಯ ನಂತರ ಅದರ ಫಲಿತಾಂಶದ ಆಧಾರದ ಮೇಲೆ ಸೂಕ್ತವಾದ ಲೆಕ್ಕ ಹೊಂದಾಣಿಕೆಯನ್ನು ಮಾಡಲಾಗುವುದು.</p>
<p>18. (ಟಿಪ್ಪಣಿ 17ಎ) ಇತರ ಚಾಲ್ತಿಯಲ್ಲದ ಹೊಣೆಗಳು ರೂ. 233.75 ಲಕ್ಷ</p> <p>ಎ) ಇಲ್ಲಿಯವರೆಗೂ ಇತರ ಹಣಕಾಸು ಹೊಣೆಗಳು (ಟಿಪ್ಪಣಿ 16) ಎಂದು ವರ್ಗೀಕರಿಸಲಾದ ಶಾಸನಬದ್ಧ ಹೊಣೆಗಳನ್ನು ಪ್ರಸ್ತುತ ವರ್ಷದಲ್ಲಿ ಮರುವರ್ಗೀಕರಿಸಲಾಗಿದೆ.</p> <p>ಬಿ) ಹಣಕಾಸು ತಃಖ್ತೆಗಳಿಗೆ ಟಿಪ್ಪಣಿ 17(ಎ) ಅನುಸಾರ ಶಾಸನಬದ್ಧ ಹೊಣೆಗಳಲ್ಲಿ ರೂ. 233.75 ಲಕ್ಷ ಮೊತ್ತದ ಅರಣ್ಯ ಅಭಿವೃದ್ಧಿ ತೆರಿಗೆ (ಎಫ್‌ಡಿಟಿ) ಸೇರಿದೆ. ಈ ಮೊತ್ತವನ್ನು ಹಿಂದಿನ ವರ್ಷದಿಂದ ಮುಂದಕ್ಕೆ ತರಲಾಗಿದ್ದು ಯಾವ ವಿವರಗಳೂ ಲಭ್ಯವಿರುವುದಿಲ್ಲ. ಹಾಗಾಗಿ, ಈ ಸಂಬಂಧದ ಪರಿಣಾಮವನ್ನು, ಏನಾದರೂ ಇದ್ದಲ್ಲಿ, ಹಾಗೂ ವರ್ಗೀಕರಣದ ಸೂಕ್ತತೆಯನ್ನು ತಿಳಿಯಲು ಸಾಧ್ಯವಾಗಿರುವುದಿಲ್ಲ.</p>	<p>2022-23ರಲ್ಲಿ ಪರಿಶೀಲಿಸಲಾಗುವುದು.</p> <p>2022-23ರಲ್ಲಿ ಪರಿಶೀಲಿಸಲಾಗುವುದು.</p>
<p>19. ವ್ಯಾಪಾರದಲ್ಲಿ ಸಂದಾಯವಾಗಬೇಕಾದವು ರೂ. 2,637.66 ಲಕ್ಷ</p> <p>19.1 ಎ) ಬಿಲ್ಲುವಾರು ವಿವರಗಳು, ಪಾವತಿಯು ಬಾಕಿ ಇರುವ ದಿನಾಂಕ ಮತ್ತು ವ್ಯಾಜ್ಯಗಳ ವಿವರಗಳ ಅನುಪಸ್ಥಿತಿಯಲ್ಲಿ ಆಯುಷ್ಯ ತೀರುವಿಕೆಯ ಅನುಸೂಚಿಯನ್ನು ತಿಳಿಯುವುದು ಸಾಧ್ಯವಿರುವುದಿಲ್ಲ.</p>	<p>ಕೆಎಸ್‌ಎಂ‌ಸಿ‌ಎಲ್ ತಿಮ್ಮಪ್ಪನಗುಡಿ ಕಬ್ಬಿಣದ ಅದಿರು ಗಣಿಯಿಂದ ಆರ್‌ಓಎಂ ಹೊರತೆಗೆಯಲು ಸೆಪ್ಟೆಂಬರ್ 2014ರಲ್ಲಿ ಟೆಂಡರ್ ಆಹ್ವಾನಿಸಿತು.</p> <p>ಮೆ. ಎಸ್‌ಡಬ್ಲ್ಯೂ.ಎಂ.ಎಲ್ ಭಾರಿ ಭೂಜಾಲನಾ ಉಪಕರಣಗಳನ್ನು 01.11.2014ರಿಂದ 31.03.2017ರ ವರೆಗೆ ತಿಮ್ಮಪ್ಪನಗುಡಿ ಕಬ್ಬಿಣದ ಅದಿರು ಗಣಿಯಲ್ಲಿ ಕೆಲಸಕ್ಕೆ ತೊಡಗಿಸಿ ಆರ್‌ಓಎಂ ಹೊರತೆಗೆದರು. ಇಡೀ ಕಬ್ಬಿಣದ ಅದಿರು ಉತ್ಪನ್ನವನ್ನು ಮೇಲ್ವಿಚಾರಣಾ ಸಮಿತಿಯ ಮೂಲಕ ಮಾರಾಟಮಾಡಲಾಯಿತು ಮತ್ತು ಮಾರಾಟ ಉತ್ಪತ್ತಿಯನ್ನು ಕೆಎಸ್‌ಎಂ‌ಸಿ‌ಎಲ್ ಪಡೆಯಿತು.</p>

	<p>ದಿನಾಂಕ 26.11.2014ರ ಒಪ್ಪಂದದ ಕಲಮು 13((iii)ರ ಪ್ರಕಾರ “ತಿಂಗಳೊಂದರಲ್ಲಿ ಗುತ್ತಿಗೆದಾರರು ನಡೆಸುವ ಕಾಮಗಾರಿಗೆ ಸಂಬಂಧಿಸಿದ ಬಿಲ್ಲುಗಳನ್ನು ತರುವಾಯದ ತಿಂಗಳ ಮೊದಲ ಐದು ಕೆಲಸದ ದಿನಗಳ ಒಳಗೆ ಗಣಿ ಪ್ರಬಂಧಕರಿಂದ ಯುಕ್ತವಾದ ಪ್ರಮಾಣೀಕರಣ ಮತ್ತು ಶಿಫಾರಸಿನ ಜೊತೆಗೆ ಪಾವತಿಸುವ ಪ್ರಾಧಿಕಾರಕ್ಕೆ ಸಲ್ಲಿಸಬೇಕಾಗುತ್ತದೆ. ಸಲ್ಲಿಕೆಯ 30 ದಿನಗಳ ಒಳಗೆ ಬಿಲ್ಲನ್ನು ಪಾವತಿಸಲಾಗುವುದು”.</p> <p>“ಉತ್ಪಾದಿಸಲಾದ ಆರ್‌ಓಎಂ ಉತ್ಪಾದನೆಯ 30 ದಿನಗಳ ಒಳಗೆ ಮಾರಾಟವಾಗದಿದ್ದರೆ ಉತ್ಪಾದಿಸಲಾದ ಆರ್‌ಓಎಂ ಪ್ರಮಾಣಕ್ಕೆ ವಾಲ್ಯೂಮ್ ಮೆಟ್ರಿಕ್ ಆಧಾರದ ಮೇಲೆ 60% ದಷ್ಟು ಮುಂಗಡವನ್ನು ಪಾವತಿಸಲಾಗುವುದು ಮತ್ತು ತರುವಾಯದ ಬಿಲ್ಲುಗಳಲ್ಲಿ ವಾಸ್ತವವಾಗಿ ಪಾವತಿಸಬೇಕಾದ ಮೊತ್ತದೊಂದಿಗೆ ಹೊಂದಿಸಲಾಗುವುದು.</p>
<p>ಬಿ) ಶಿಲ್ಕಿನಲ್ಲಿ ಸೂಕ್ತ ವಿವರಣೆಯಿಲ್ಲದೆ ಮುಂಚಿನ ವರ್ಷದಿಂದ ಮುಂದೆ ತರಲಾಗಿರುವ ರೂ. 2,326.52 ಲಕ್ಷ ಮೊತ್ತ ಸೇರಿದೆ. ಹಾಗಾಗಿ, ಈ ಸಂಬಂಧದ ಪರಿಣಾಮವನ್ನು ತಿಳಿಯಲಾಗಿಲ್ಲ.</p>	<p>ಒಪ್ಪಂದದ ಷರತ್ತು ಮತ್ತು ನಿಬಂಧನೆಗಳ ಪ್ರಕಾರ ಗುತ್ತಿಗೆದಾರರು ಗಣಿ ಪ್ರಬಂಧಕರಿಂದ ಯುಕ್ತವಾಗಿ ಪ್ರಮಾಣೀಕರಿಸಲಾದ ಬಿಲ್ಲುಗಳನ್ನು ನಿಗದಿತ ದಿನಾಂಕದ ಒಳಗೆ ಸಲ್ಲಿಸಿರುತ್ತಾರಾದರೂ ಎಸ್‌ಡಬ್ಲ್ಯೂಎಂಎಲ್ ಗೆ ಆರ್‌ಸಿಎಸ್ ಬಿಲ್ಲುಗಳ ಪಾವತಿ ಈ ದಿನಾಂಕದವರೆಗೂ ಆಗಿರುವುದಿಲ್ಲ.</p> <p>ಕಂಪೆನಿಯು 2020-21ರಲ್ಲಿ ಯಾವುದೇ ಮಧ್ಯಸ್ಥಿಕೆ ಐತೀರ್ಪನ್ನು ಒಪ್ಪಿಕೊಂಡಿರುವುದಿಲ್ಲ. ಕೆಎಸ್‌ಎಂ‌ಸಿಎಲ್ ಗುತ್ತಿಗೆದಾರರ ಬಿಲ್ಲುಗಳನ್ನು ಅತ್ಯಂತ ಶೀಘ್ರವಾಗಿ ಪಾವತಿಸಲು ಕ್ರಮವನ್ನು ತೆಗೆದುಕೊಳ್ಳುವುದು.</p> <p>ಚರ್ಚೆಯಲ್ಲಿದೆ, ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತುಮಾಡಿಕೊಳ್ಳಲಾಗಿದೆ.</p>
<p>19.2 ಹಣಕಾಸು ತಃಖ್ತೆಗಳಿಗೆ ಟಿಪ್ಪಣಿ ಸಂಖ್ಯೆ 18ಕ್ಕೆ ಅನುಬಂಧಿಸಲಾಗಿರುವ ಟಿಪ್ಪಣಿಯತ್ತ ಗಮನಸೆಳೆಯುತ್ತಿದ್ದೇವೆ. ಅತಿಸಣ್ಣ ಮತ್ತು ಸಣ್ಣ ಉದ್ಯಮಗಳಿಗೆ ಬಾಕಿ ಇರುವ ಮೊತ್ತಗಳನ್ನು ಕಂಪೆನಿಗೆ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಸದರಿ ಪಕ್ಷಗಳನ್ನು ಗುರುತಿಸಿರುವ ಮಟ್ಟಿಗೆ ನಿರ್ಧರಿಸಲಾಗಿದ್ದು ಪಾವತಿ ಬಾಕಿ ಇರುವ ಅಸಲು ಮೊತ್ತ ಮತ್ತು ವಿಳಂಬದ ಅವಧಿಗೆ ಬಾಕಿ ಇದ್ದು ಪಾವತಿಸಬೇಕಿರುವ ಬಡ್ಡಿ ಮುಂತಾದ ಮೊತ್ತ ಶೂನ್ಯವಾಗಿದೆ. ಆದರೆ ಕಂಪೆನಿಯು ಗುರುತಿಸುವಿಕೆಯ ಪ್ರಕ್ರಿಯೆಯನ್ನು ದಾಖಲಿಸಿರುವುದಿಲ್ಲ. ಅಲ್ಲದೆ, ಎಂಎಸ್‌ಎಂಇ ಗಳ ಪರಿಷ್ಕೃತ ನಿರ್ವಚನೆಯ ಪ್ರಕಾರ ಅತಿಸಣ್ಣ ಮತ್ತು ಸಣ್ಣ ಉದ್ಯಮಗಳ ಪಟ್ಟಿಯನ್ನು ಸಂಕಲಿಸಲಾಗಿಲ್ಲ. ಹಾಗಾಗಿ, ಪ್ರಕಟಣೆಯ ಸೂಕ್ತತೆಯ ಬಗ್ಗೆ ತಿಳಿಯಲು ಸಾಧ್ಯವಿರುವುದಿಲ್ಲ.</p>	<p>ಎಂಎಸ್‌ಎಂಇ ಮತ್ತು ಎಂಎಸ್‌ಎಂಇ ಅಲ್ಲದ್ದು ಸಂತುಲನ ಪಟ್ಟಿಯಲ್ಲಿದೆ. ಆಯುಷ್ಯ ತೀರುವಿಕೆಗೆ ಸಾಧಾರಣವಾಗಿ ಹವಣಿಕೆಯನ್ನು ಮಾಡಲಾಗಿದೆ.</p>

<p>20. (ಟಿಪ್ಪಣಿ 19) ಇತರ ಹಣಕಾಸು ಹೊಣೆಗಳು ರೂ. 2,664.27 ಲಕ್ಷ</p> <p>20.1 ಇದುವರೆಗೂ ಇತರ ಹಣಕಾಸು ಹೊಣೆಗಳೆಂದು ವರ್ಗೀಕರಿಸಲಾಗಿದ್ದ ಸಿಬ್ಬಂದಿ ಸವಲತ್ತು ಮತ್ತು ಶಾಸನಬದ್ಧ ಹೊಣೆಗಳಿಗಾಗಿ ಹವಣಿಕೆಯನ್ನು ಇತರ ಚಾಲ್ತಿ ಹೊಣೆಗಳು ಎಂದು ಮರುವರ್ಗೀಕರಿಸಲಾಗಿದೆ.</p>	<p>ಅಗತ್ಯ ಕ್ರಮಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>
<p>20.2 ಖರ್ಚುಗಳಿಗೆ ಸಾಲದಾರರು ರೂ. 1,838.08 ಲಕ್ಷ</p> <p>ಎ) ಈ ಸಂಬಂಧದ ಶಿಲ್ಕಿನಲ್ಲಿ ಮುಂಚಿನ ವರ್ಷಗಳಿಂದ ಮುಂದಕ್ಕೆ ತರಲಾಗಿರುವ ರೂ. 62.20 ಲಕ್ಷ ಸೇರಿದ್ದು ಈ ಮೊತ್ತದ ಬಗ್ಗೆ ಹೆಚ್ಚಿನ ವಿವರಗಳು ತಕ್ಷಣದಲ್ಲಿ ಲಭ್ಯವಿರುವುದಿಲ್ಲ ಮತ್ತು ಹಾಗಾಗಿ ಈ ಸಂಬಂಧದ ಪರಿಣಾಮವನ್ನು ತಿಳಿಯಲು ಸಾಧ್ಯವಾಗಿರುವುದಿಲ್ಲ.</p>	<p>ಭವಿಷ್ಯದ ವರ್ಷಗಳಲ್ಲಿ ಸೂಕ್ತ ಕ್ರಮಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>
<p>ಬಿ) i) ಶಿಲ್ಕಿನಲ್ಲಿ ಮೃತ/ಮೇಲೆ ಬಾಡಿಗೆ ಕಡೆಗಿನ ರೂ. 230.25 ಲಕ್ಷ ಸಹ ಸೇರಿದ್ದು ಇದು 98.17 ಲಕ್ಷದಷ್ಟು ಖರ್ಚು ಶಿಲ್ಕಿನ ನಿವ್ವಳವಾಗಿದೆ (ಇದನ್ನು ಪೂರ್ವಸಂದಾಯಿತ ಎಂದು ತೋರಿಸಲಾಗಿದೆ). ಮುಂಚಿನ ವರ್ಷಗಳಿಂದ ಮುಂದಕ್ಕೆ ತರಲಾಗಿರುವ ರೂ. 303.53 ಲಕ್ಷ ಮೊತ್ತದ ಜಮಾ/ಹೊಣೆ ಮತ್ತು ರೂ. 98.17 ಲಕ್ಷ ಮೊತ್ತದ ಖರ್ಚು ಶಿಲ್ಕಿನ ವಿವರಗಳು ಲಭ್ಯವಿರುವುದಿಲ್ಲ.</p>	<p>ಮೃತ ಮತ್ತು ಮೇಲೆ ಬಾಡಿಗೆಯ ವಿವರಗಳನ್ನು ಒದಗಿಸಲಾಗಿದೆ.</p>
<p>ii) ಕಾರ್ಯಯುಕ್ತವಲ್ಲದ ಗಣಿಗಳ ಮೃತ/ಮೇಲೆ ಬಾಡಿಗೆಗಾಗಿ ಯಾವ ಹವಣಿಕೆಯನ್ನೂ ಮಾಡಿರುವುದಿಲ್ಲ. ಮೊತ್ತವನ್ನು ತಿಳಿಯಲು ಸಾಧ್ಯವಿರುವುದಿಲ್ಲ.</p> <p>ಹಾಗಾಗಿ, ಈ ಸಂಬಂಧದ ಪರಿಣಾಮ ಮತ್ತು ಪ್ರತಿಹೊಂದಿಸುವಿಕೆಯ ಸೂಕ್ತತೆಯ ಬಗ್ಗೆ ತಿಳಿಯುವುದು ಸಾಧ್ಯವಿರುವುದಿಲ್ಲ.</p>	<p>ನಿರ್ದೇಶಕರು, ಗಣಿಗಾರಿಕೆ ಮತ್ತು ಭೂವಿಜ್ಞಾನ - ಇವರ ಅಧ್ಯಕ್ಷತೆಯಲ್ಲಿ ದಿನಾಂಕ 07.03.2018ರಂದು ನಡೆದ ಸಭೆಯ ನಡವಳಿಯ ಪ್ರಕಾರ ಕಾರ್ಯಯುಕ್ತವಲ್ಲದ ಗಣಿಗಳು ಮತ್ತು ಕಲ್ಲುಗಣಿಗಳಿಗೆ ಗುತ್ತಿಗೆ ಅವಧಿಯ ಪಾಯಿದೆ ಇರುವವರೆಗೂ ಮೃತ ಬಾಡಿಗೆಗೆ ಹವಣಿಕೆಯನ್ನು ಮಾಡಬೇಕಾಗುತ್ತದೆ. ಕಂಪೆನಿಯು ತನ್ನ ಪತ್ರ ಸಂಖ್ಯೆ ಕೆಎಸ್‌ಎಂ‌ಸಿ‌ಎಲ್/ಗುತ್ತಿಗೆ/04/ಮೃತ ಬಾಡಿಗೆ/2022-23/2045, ದಿನಾಂಕ 15.10.2022ರ ಅನುಸಾರ ಕಾರ್ಯಯುಕ್ತವಲ್ಲದ ಗಣಿಗಳು ಮತ್ತು ಕಲ್ಲುಗಣಿಗಳಿಗೆ ಮೃತ ಬಾಡಿಗೆಯ ಪಾವತಿಯಿಂದ ವಿನಾಯಿತಿ ಕೋರಿ ಸರ್ಕಾರದ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುತ್ತದೆ (ಅನುಬಂಧ-6)</p>
<p>ಸಿ) ಇದರಲ್ಲಿ ಇತರ ಖರ್ಚುಗಳಿಗಾಗಿ ರೂ. 1,682.87 ಲಕ್ಷ ಮೊತ್ತದ ಇತರ ಸಾಲದಾರರು ಸೇರಿದ್ದು ಈ ಸಂಬಂಧದ ವಿವರಗಳನ್ನು ಒದಗಿಸಿರುವುದಿಲ್ಲ. ಸದರಿ ಮೊತ್ತವು ಮೇಲೆ ಕಂಡಿಕೆ 3.1(ಎ) ರಲ್ಲಿ ಉಲ್ಲೇಖಿಸಲಾಗಿರುವ ಭೂಸ್ವಾಧೀನಕ್ಕೆ ಸಂಬಂಧಿಸಿದ ರೂ. 744.23 ಲಕ್ಷ ಸೇರಿದೆ.</p>	
<p>ಡಿ) ಅರಣ್ಯ ಇಲಾಖೆಗೆ ಪಾವತಿಸಬೇಕಿರುವ ಗುತ್ತಿಗೆ ಬಡ್ಡಿ ಮತ್ತು ಮೇಲ್ವಿಚಾರಣಾ ಶುಲ್ಕಗಳು ಹಾಗೂ ಆಸ್ತಿ ತೆರಿಗೆ ಮೊತ್ತಕ್ಕೆ ಲೆಕ್ಕಗಳಲ್ಲಿ ಹವಣಿಕೆಯನ್ನು ಮಾಡಿರುವುದಿಲ್ಲ, ಮೊತ್ತವನ್ನು ತಿಳಿಯುವುದು ಸಾಧ್ಯವಿರುವುದಿಲ್ಲ.</p>	<p>ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದ ಪ್ರಕಾರ 1998ರಲ್ಲಿ ವೈದ್ಯಕೀಯವಾಗಿ ಸದೃಢವಲ್ಲದ ಕಾರಣ ಕೆಲಸದ ರದ್ದತಿ ಮಾಡಿದ ನೌಕರರಿಗೆ ಪಾವತಿಸಿದ ಹಿಂದಿನ ಅವಧಿಯ ಕೂಲಿಗೆ ಪಾವತಿಸಿದ ರೂ. 1,42,89,852/-</p>

<p>ಇ) ಕಂಪನಿಯು ಜೂನ್ 2021ರಲ್ಲಿ ಸಿಎಸ್‌ಆರ್ ಅಡಿಯ ಯೋಜನೆಗಳಿಗೆ ಸಂಬಂಧಿಸಿದಂತೆ ಖರ್ಚುಮಾಡದ ಮೊತ್ತವಾಗಿ ರೂ. 267 ಲಕ್ಷವನ್ನು ಠೇವಣಿ ಇರಿಸಿದ್ದು ಕಂಪನಿಗಳ (ಸಿಎಸ್‌ಆರ್ ನೀತಿ) ತಿದ್ದುಪಡಿ ನಿಯಮಗಳು 2021ರ ಪ್ರಕಾರವೆಂದು ಹೇಳಲಾಗಿರುವಂತೆ ಪ್ರತ್ಯೇಕ ಬ್ಯಾಂಕ್ ಖಾತೆಯಲ್ಲಿ ಚಾಲ್ತಿ ಎಂದು ಪರಿಗಣಿತವಾಗಿದೆ. ಆದರೆ, ಕಂಪನಿಯು ಇಂತಹ “ಖರ್ಚುಮಾಡದ ಮೊತ್ತ”ವನ್ನು 31.03.2021ರಂದು ಇದ್ದಂತೆ ಇಂಡ್ ಎಎಸ್ 37 [ಕಂಡಿಕೆ 17(ಎ)] ಅನುಸಾರ ಹೊಣೆಯೆಂದು ಗುರುತಿಸಿರುವುದಿಲ್ಲ. 31.03.2022ರಂದು ಇದ್ದಂತೆ ನಿಗದಿತ ಖಾತೆಯಲ್ಲಿನ ಶಿಲ್ಕು ರೂ. 154.85 ಲಕ್ಷ ಆಗಿತ್ತು. ಇದಕ್ಕನುಗುಣವಾಗಿ, ತಿಳಿಯಲಾಗಿರುವ ಮಟ್ಟಿಗೆ, ಉಳಿಸಿಕೊಂಡ ಗಳಿಕೆಯನ್ನು ರೂ. 267.00 ಲಕ್ಷದಷ್ಟು ಹೆಚ್ಚಿಗೆ ತೋರಿಸಲಾಗಿದೆ, ವರ್ಷದ ಲಾಭವನ್ನು ರೂ. 112.15 ಲಕ್ಷದಷ್ಟು ಕಡಿಮೆತೋರಿಸಲಾಗಿದೆ ಮತ್ತು ಇತರ ಹಣಕಾಸು ಹೊಣೆಗಳನ್ನು ರೂ. 154.85 ಲಕ್ಷದಷ್ಟು ಕಡಿಮೆತೋರಿಸಲಾಗಿದೆ.</p>	<p>ತಿಮ್ಮಪ್ಪನಗುಡಿ ಕಬ್ಬಿಣ ಅದಿರು ಗಣಿಗೆ (ಟಿಐಒಎಂ) ಸಂಬಂಧಿಸಿದಂತೆ 2020-21ರ ವರೆಗೆ ಅರಣ್ಯ ಇಲಾಖೆ ಗುತ್ತಿಗೆ ಬಾಡಿಗೆ ಮತ್ತು ಮೇಲ್ವಿಚಾರಣಾ ಶುಲ್ಕಗಳನ್ನು ಪಾವತಿಸಲಾಗಿದೆ. ತಿಮ್ಮಪ್ಪನಗುಡಿ ಕಬ್ಬಿಣ ಅದಿರು ಗಣಿಗೆ (ಎಸ್‌ಐಒಎಂ) ಸಂಬಂಧಿಸಿದಂತೆ 2018-19ರ ವರೆಗೆ ಪ್ರತಿ ಹೆಕ್ಟೇರಿಗೆ ರೂ. 5,000/- ದಂತೆ ಅರಣ್ಯ ಇಲಾಖೆ ಗುತ್ತಿಗೆ ಬಾಡಿಗೆ ಮತ್ತು ಪ್ರತಿ ಹೆಕ್ಟೇರಿಗೆ ರೂ. 187.50/- ದಂತೆ ಮೇಲ್ವಿಚಾರಣಾ ಶುಲ್ಕಗಳನ್ನು ಪಾವತಿಸಲಾಗಿದೆ.</p> <p>ಅಗತ್ಯವಿರುವ ವಾರ್ಷಿಕ ಅರಣ್ಯ ಇಲಾಖೆ ಗುತ್ತಿಗೆ ಬಾಡಿಗೆ ಮತ್ತು ಮೇಲ್ವಿಚಾರಣಾ ಶುಲ್ಕಗಳು ಕೆಳಗಿನಂತಿವೆ:</p> <ol style="list-style-type: none"> 1. ಟಿಐಒಎಂ - 146.964 ಹೆಕ್ಟೇರು: ವಾರ್ಷಿಕ ರೂ. 7,62,376.00/- 2. ಎಸ್‌ಐಒಎಂ - 80.93 ಹೆಕ್ಟೇರು: ವಾರ್ಷಿಕ ರೂ. 4,19,824/- <p>ಅರಣ್ಯ ಇಲಾಖೆ, ಕರ್ನಾಟಕ ಸರ್ಕಾರ - ಇವರಿಂದ ಬೇಡಿಕೆ ನೋಟೀಸನ್ನು ಪಡೆದ ನಂತರ ಪಾವತಿಯನ್ನು ಮಾಡಲಾಗುವುದು.</p>
<p>20.3 ಧಾರಣ ಹಣ ರೂ. 633.61 ಲಕ್ಷ ಭದ್ರತಾ ಠೇವಣಿ ರೂ. 114.29 ಲಕ್ಷ</p> <p>ಎ) ಅಗತ್ಯ ವಿವರಗಳ ಅನುಪಸ್ಥಿತಿಯಲ್ಲಿ ಚಾಲ್ತಿ ಹೊಣೆ ಎಂದು ಇದನ್ನು ವರ್ಗೀಕರಿಸಿರುವುದರ ಸೂಕ್ತತೆಯನ್ನು ತಿಳಿದುಕೊಳ್ಳಲು ಸಾಧ್ಯವಿರುವುದಿಲ್ಲ.</p> <p>ಬಿ) ಪಕ್ಷಗಳಿಂದ/ಗುತ್ತಿಗೆದಾರರಿಂದ ಭದ್ರತಾ ಠೇವಣಿಯ ಬದಲಿಗೆ ಪಡೆದುಕೊಂಡಿರುವ ನಿಶ್ಚಿತ ಠೇವಣಿಗಳ ಮೊತ್ತಗಳನ್ನು ಪ್ರಕಟಿಸಲಾಗಿರುವುದಿಲ್ಲ.</p>	
<p>21. (ಟಿಪ್ಪಣಿ 20) ಇತರ ಚಾಲ್ತಿ ಹೊಣೆಗಳು ರೂ. 8,448.58 ಲಕ್ಷ 21.1 ಗ್ರಾಹಕರಿಂದ ಮುಂಗಡ ರೂ. 1,454,49 ಲಕ್ಷ</p> <p>ಎ) ಗುತ್ತಿಗೆ ಹೊಣೆ ಎಎಸ್ 115, 'ಗ್ರಾಹಕರೊಂದಿಗಿನ ಗುತ್ತಿಗೆಗಳಿಂದ ಆದಾಯ' - ಇದರ ಅಡಿಯಲ್ಲಿ ಅಗತ್ಯವಿರುವ ಪ್ರಕಟಣೆಗಳನ್ನು ಮಾಡಲಾಗಿಲ್ಲ.</p>	<p>ಚರ್ಚೆಯಲ್ಲಿದೆ. ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>
<p>ಬಿ) ಸದರಿ ಮೊತ್ತವು ಇತರ ಸಾಲಗಾರರ ಖಾತೆಯಲ್ಲಿನ ಜಮಾ ಶುಲ್ಕವನ್ನು ಪ್ರತಿನಿಧಿಸುತ್ತದೆ ಮತ್ತು ಸೂಕ್ತವಾದ ವಿವರಗಳನ್ನು ನೀಡದೆ ಮುಂಚಿನ ವರ್ಷಗಳಿಂದ ಮುಂದಕ್ಕೆ ತರಲಾಗಿರುವ ರೂ. 943.46 ಲಕ್ಷ ಮೊತ್ತವನ್ನು ಒಳಗೊಳ್ಳುತ್ತದೆ (ಸಹಯೋಗೀ ಕಂಪನಿಗೆ ಬಾಕಿ ಇರುವ ರೂ. 91.24 ಲಕ್ಷ ಹಾಗೂ ಮೇಲಿನ ಕಂಡಿಕೆ 9.2(1) (iv) ರಲ್ಲಿ ಉಲ್ಲೇಖಿಸಲಾಗಿರುವ ಪಕ್ಷವೊಂದಕ್ಕೆ ಸಂಬಂಧಿಸಿದ ರೂ. 87.02 ಲಕ್ಷ ಸೇರಿ). ಹಾಗಾಗಿ, ಈ ಸಂಬಂಧದ ಪರಿಣಾಮವನ್ನು ತಿಳಿಯಲು ಸಾಧ್ಯವಿರುವುದಿಲ್ಲ.</p>	<p>ಚರ್ಚೆಯಲ್ಲಿದೆ. ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>

<p>ಸಿ) ರವಾನಿ ಬಾಕಿ ಇರಿಸಿ ಮಾರಾಟ ವ್ಯವಸ್ಥೆಗೆ ಸಂಬಂಧಿಸಿದಂತೆ ಕೆಳಗಿನ ಕಂಡಿಕೆ 22.1ರಲ್ಲಿನ ನಮ್ಮ ಪರಿಶೀಲನೆಯನ್ನು ಗಮನಿಸುವುದು.</p>	<p>ಚರ್ಚೆಯಲ್ಲಿದೆ. ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>
<p>21.2 ಸಿಬ್ಬಂದಿ ಸವಲತ್ತುಗಳಿಗೆ ಹವಣಿಕೆಗಳು</p> <p>– ಬೋನಸ್, ಉತ್ತೇಜಕಗಳು ಮತ್ತು ಇತರ ಸವಲತ್ತುಗಳು</p> <p>– ರೂ. 1,040.07 ಲಕ್ಷ</p> <p>ಪಾವತಿಸಬೇಕಾದ ಬೋನಸ್</p> <p>i) ಕಂಪನಿಯು 20% ದಂತೆ ಅರ್ಹ ನೌಕರರಿಗೆ ಬೋನಸ್ ಗಾಗಿ ಹವಣಿಕೆಯನ್ನು ಮಾಡಿರುತ್ತದೆ. ಆದರೆ, ಪ್ರಸ್ತುತ ವರ್ಷದಲ್ಲಿ ರೂ. 114.03 ಲಕ್ಷ ಮೊತ್ತದ 8.33% (ಕನಿಷ್ಠ ದರ) ಕ್ಕಿಂತ ಹೆಚ್ಚಿಗೆ ಮಾಡಲಾದ ಹವಣಿಕೆಯ ಮೊತ್ತವನ್ನು ಅಮಾನ್ಯಗೊಳಿಸಿ ಬೋನಸ್ ಪಾವತಿ ಕಾಯ್ದೆ ಪ್ರಕಾರ ಲಭ್ಯವಿರುವ ಹೆಚ್ಚಳ ಮತ್ತು ಪಾವತಿಸಬಹುದಾದ ಹೆಚ್ಚಳವನ್ನು ತಿಳಿದುಕೊಳ್ಳದೆಯೇ (31.03.2022ರಂದು ಇದ್ದಂತೆ ಪಾವತಿಸಿದ ಬೋನಸ್ ಸಹ) ಲಾಭ ಮತ್ತು ನಷ್ಟದ ತಃಖ್ತೆಗೆ ಸೇರಿಸಲಾಗಿದೆ. ನಮ್ಮ ಅಭಿಪ್ರಾಯದಲ್ಲಿ, ಮೇಲ್ನೋಟಕ್ಕೆ ಪ್ರಕಟವಾಗುವಂತೆ ಅರ್ಹವಾದ ಬೋನಸ್ 20% ರಂತೆ ಇರುವುದರಿಂದ ಹೊಣೆಯನ್ನು ಅಮಾನ್ಯಮಾಡಿರುವುದು ಸೂಕ್ತವಾಗಿರುವುದಿಲ್ಲ.</p> <p>ಇದರ ಪರಿಣಾಮವಾಗಿ, ವರ್ಷದ ಲಾಭವನ್ನು ರೂ. 114.03 ಲಕ್ಷದಷ್ಟು ಹೆಚ್ಚಿಗೆ ಹಾಗೂ ಹೊಣೆಗಳನ್ನು ಅದೇ ಮಟ್ಟಿಗೆ ಕಡಿಮೆ ತೋರಿಸಲಾಗಿದೆ.</p>	<p>ಚರ್ಚೆಯಲ್ಲಿದೆ. ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>
<p>ii) 2021-22ಕ್ಕೆ ಬೋನಸ್ ಅನ್ನು 8.33% (ರೂ. 0.08 ಲಕ್ಷದಲ್ಲಿ) ರ ದರದಲ್ಲಿ ಹವಣಿಸಲಾಗಿದ್ದು ಮೇಲ್ನೋಟಕ್ಕೆ ಪ್ರಕಟವಾಗುವಂತೆ ಅರ್ಹವಾದ ಬೋನಸ್ 20% ರಂತೆ ಇರುವುದರಿಂದ ಇದು ಸೂಕ್ತವಾದುದಲ್ಲ.</p>	<p>ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತುಮಾಡಿಕೊಳ್ಳಲಾಗಿದೆ.</p>
<p>21.3 ಶಾಸನಬದ್ಧ ಹೊಣೆಗಳು ರೂ. 5,923.85 ಲಕ್ಷ</p> <p>ಎ) i) ಹಣಕಾಸು ತಃಖ್ತೆಗಳಿಗೆ ಟಿಪ್ಪಣಿ 16.1 (ಎ) ಅನುಸಾರ ಕಂಪನಿಯು ಕಾರ್ಯಯುಕ್ತವಲ್ಲದ ಗಣಿಗಳಿಗೆ ಸಂಬಂಧಿಸಿದಂತೆ ರೂ. 1,904.24 ಲಕ್ಷ ಮೊತ್ತದ ಪರಿಸರ ಸಂರಕ್ಷಣ ಶುಲ್ಕ (ಇಪಿಎಫ್) ವನ್ನು ಪಾವತಿಸಿರುವುದಿಲ್ಲ.</p>	<p>ಒಟ್ಟು ಅರಣ್ಯೇತರ ಗುತ್ತಿಗೆ ಭೂಮಿಯ ಮೇಲೆ ಕಂಪನಿಯು ಪಾವತಿಸಬೇಕಿರುವ ಒಟ್ಟು ಇಪಿಎಫ್ ಹೊಣೆಯು ರೂ. 44.90 ಕೋಟಿ ಆಗಿರುತ್ತದೆ. ಈ ಪೈಕಿ, ಇಪಿಎಫ್ ಬಾಬು ರೂ. 25.88 ಕೋಟಿ ಪಾವತಿಯನ್ನು ಮಾಡಲಾಗಿದೆ. ಉಳಿಕೆ ಮೊತ್ತವನ್ನು ಬೇಡಿಕೆ ನೋಟೀಸು ಮತ್ತು ಮಂಡಳಿಯ ನಿರ್ಧಾರದ ಅನುಸಾರ ಪಾವತಿಸಲಾಗುವುದು.</p> <p>ಗುತ್ತಿಗೆ ನವೀಕರಣದ ನಿರೀಕ್ಷೆಯಲ್ಲಿ, ಎಂಎಂಡಿಆರ್ 1957 ಮತ್ತು ಕೆಎಂಎಂಸಿಆರ್ 1994 ಪರಿಷ್ಕರಣಕ್ಕೂ ಮುನ್ನ ಇಪಿಎಫ್ ಅನ್ನು ಸರ್ಕಾರಕ್ಕೆ ಪಾವತಿಸಲಾಗಿದೆ.</p> <p>ಕಾರ್ಯಯುಕ್ತವಲ್ಲದ ಗಣಿಗಳಿಗೆ ಸಂಬಂಧಿಸಿದಂತೆ ಪಾವತಿಸಬೇಕಿರುವ ಬಾಕಿ ಇಪಿಎಫ್ ಮೊತ್ತವನ್ನು ಗುತ್ತಿಗೆ ಅವಧಿಯ ಪರಿಗಣಿತ ವಿಸ್ತರಣೆಯ ನಂತರ ಮಾಡಲಾಗುವುದು.</p>

<p>ii) ಸದರಿ ಮೊತ್ತವು (ಗಣಿಗಾರಿಕೆ/ಕಲ್ಲು ಗಣಿಗಾರಿಕೆಗೆ ಬಳಸಲಾಗುವ ಅರಣ್ಯೇತರ/ ಪಟ್ಟಾ ಕಂದಾಯ ಭೂಮಿಯ ಮೇಲೆ ಪ್ರತಿ ಹೆಕ್ಟೇರಿಗೆ ರೂ. 84,000 ರಂತೆ) ದಿನಾಂಕ 04.02.2009ರ ಕರ್ನಾಟಕ ಸರ್ಕಾರದ ಅಧಿಸೂಚನೆಯ ಪ್ರಕಾರ ಗಣಿಗಾರಿಕೆ ಮತ್ತು ಭೂವಿಜ್ಞಾನ ಇಲಾಖೆಯು ಇರಿಸಿದ ಬೇಡಿಕೆಯ ಪ್ರಕಾರ ಇರುತ್ತದೆ. ಖಾಸಗಿ ಗಣಿ ಮಾಲೀಕರು ಕರವನ್ನು ವಿರೋಧಿಸಿ ಮಧ್ಯಂತರ ತಡೆಯಾಜ್ಞೆಯನ್ನು ಪಡೆದುಕೊಂಡಿದ್ದರೂ ಕಂಪನಿಯು ನ್ಯಾಯಾಲಯದ ಪ್ರಕ್ರಿಯೆಗಳ ಭಾಗವಾಗಿರುವುದಿಲ್ಲ. ಪಾವತಿ ಮಾಡದಿರುವುದರ ಪರಿಣಾಮವನ್ನು ತಿಳಿಯಲು ಸಾಧ್ಯವಾಗಿರುವುದಿಲ್ಲ.</p>	<p>ಇಪಿಎಫ್ ಪಾವತಿಸದಿರುವುದಕ್ಕೆ ದಂಡ ಇರುವುದಿಲ್ಲ.</p>
<p>ಬಿ) ಜಿಲ್ಲಾ ಖನಿಜ ನಿಧಿಯ (ಡಿಎಂಎಫ್) ಅಡಿಯಲ್ಲಿನ ರೂ. 1,620.21 ಲಕ್ಷ ರಾಷ್ಟ್ರೀಯ ಖನಿಜ ಅನ್ವೇಷಣಾ ಟ್ರಸ್ಟಿನ (ಎನ್‌ಎಂಇಟಿ) ಅಡಿಯಲ್ಲಿನ ರೂ. 18.28 ಲಕ್ಷ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಡಿಯಲ್ಲಿನ ರೂ. 2,154.28 ಲಕ್ಷ ಮೊತ್ತದ ಬಾಕಿಗಳನ್ನು ಇದು ಒಳಗೊಳ್ಳುತ್ತದೆ ಮತ್ತು ಇವು ಸಮನ್ವಯಕ್ಕೆ ಬದ್ಧವಾಗಿದೆ ಹಾಗೂ ಈ ಸಂಬಂಧದ ಪರಿಣಾಮವನ್ನು ತಿಳಿಯಲು ಸಾಧ್ಯವಾಗಿರುವುದಿಲ್ಲ.</p>	<p>ಚರ್ಚೆಯಲ್ಲಿದೆ. ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತುಮಾಡಿಕೊಳ್ಳಲಾಗಿದೆ.</p>
<p>21ಎ (ಟಿಪ್ಪಣಿ 21) ಹವಣಿಕೆ ರೂ. 1,126.28 ಲಕ್ಷ ನಿವೃತ್ತಿ ಸವಲತ್ತು (ವಯೋನಿವೃತ್ತಿ) ರೂ. 41.35 ಲಕ್ಷ ಮೇಲಿನ ಕಂಡಿಕೆ 17.1 ನೋಡಿ. 20% ಕ್ಕೆ ಪ್ರತಿಯಾಗಿ ವರ್ಷದ ಹವಣಿಕೆಯನ್ನು 8.33% ರಂತೆ ಮಾಡಲಾಗಿದೆ [ಕಂಡಿಕೆ 21.2 (ii) ನೋಡಿ]. ಇದಕ್ಕನುಗುಣವಾಗಿ ವರ್ಷದ ಹವಣಿಕೆಯನ್ನು ರೂ. 58.11 ಲಕ್ಷದಷ್ಟು ಕಡಿಮೆ ಹಾಗೂ ಲಾಭವನ್ನು ಅದೇ ಮಟ್ಟಿಗೆ ಹೆಚ್ಚಿಗೆ ತೋರಿಸಲಾಗಿದೆ.</p> <p>ಅಲ್ಲದೆ, ಪಾವತಿಗೆ/ಸಂದಾಯಕ್ಕೆ ಸರ್ಕಾರದ/ ಮಂಡಳಿಯ ಅಂಗೀಕಾರದ ಅಗತ್ಯವಿರುವುದರಿಂದ ರೂ. 41.35 ಲಕ್ಷದ ಹವಣಿಕೆಯನ್ನು ಚಾಲ್ತಿಯೇತರ ಎಂದು ವರ್ಗೀಕರಿಸಬೇಕಿತ್ತು.</p>	<p>ಗುರುತುಮಾಡಿಕೊಳ್ಳಲಾಗಿದೆ ಮತ್ತು ಚಾಲ್ತಿ ವರ್ಷದಲ್ಲಿ ಹೊಂದಿಸಲಾಗುವುದು.</p>

<p>ಟಿಪ್ಪಣಿ 22 ಕಾರ್ಯಾಚರಣೆಗಳಿಂದ ಆದಾಯ ರೂ. 1,26,931.96 ಲಕ್ಷ 22.1 ಕಬ್ಬಿಣ ಅದಿರಿನ ರೂ. 1,21,806.41 ಲಕ್ಷ</p> <p>ಎ)ನಿಯಂತ್ರಣವನ್ನು ಖರೀದಿದಾರರಿಗೆ ವರ್ಗಾಯಿಸುವುದನ್ನು ಸಂಕೇತಿಸುವ ಡೆಲಿವರಿ ನೋಟ್ ಸೃಷ್ಟಿಯ ಆಧಾರದ ಮೇಲೆ ಮಾರಾಟವನ್ನು ಗುರುತಿಸುವ ಬಗೆಗೆ ಹೇಳುವ ಕಂಪೆನಿಯ ಮಹತ್ವದ ಲೇಖಾನೀತಿ 46ಬಿxvii ಹಾಗೂ ಟಿಪ್ಪಣಿ 23ರ ಅಡಿಯ ಪ್ರಕಟಣೆಯತ್ತ ಗಮನಸೆಳೆಯುತ್ತಿದ್ದೇವೆ. ಇದು ಇಲ್ಲಿಯವರೆಗೆ ಚಾಲ್ತಿಯಲ್ಲಿದ್ದ, ದೇಶೀಯ ಮಾರಾಟದ ಸಂದರ್ಭದಲ್ಲಿ ರವಾನೆಯ ದಿನಾಂಕದಂದು ಗ್ರಾಹಕರಿಗೆ ನಿಯಂತ್ರಣ ಹಸ್ತಾಂತರವಾಗುತ್ತದೆ ಮತ್ತು ಆದಾಯ ಗುರುತಿಸುವಿಕೆಯು ಗ್ರಾಹಕರ ಹೆಸರಿನಲ್ಲಿ ಬಿಲ್ಲುಗಳ ಸೃಷ್ಟಿಯ ಆಧಾರದ ಮೇಲೆ ಆಗುತ್ತದೆ ಎನ್ನುವ ನೀತಿಗೆ ವ್ಯತಿರಿಕ್ತವಾಗಿದೆ. ಕಂಪೆನಿಯ ಲೆಕ್ಕ ನೀತಿ/ಪದ್ಧತಿಯಲ್ಲಿನ ಸದರಿ ಬದಲಾವಣೆಯನ್ನು (ಮತ್ತು/ಅಥವಾ ಹೇಳಿಕೆಯ ವಿಧ) ಪ್ರಕಟಿಸಲಾಗಿಲ್ಲ ಮತ್ತು ಇಂಡ್ ಎಎಸ್ - 8 (ಕಂಡಿಕೆ 29) ರ ಅನುಸರಣೆಯೂ ಆಗಿರುವುದಿಲ್ಲ.</p>	<p>ಲೆಕ್ಕನೀತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಮತ್ತು ಯಾವುದೇ ವ್ಯತ್ಯಾಸವನ್ನು ಗಮನಿಸಿರುವುದಿಲ್ಲ.</p>
<p>ಬಿ) ಕಬ್ಬಿಣದ ಅದಿರಿನ ಮಾರಾಟವನ್ನು ಬಿಡ್ ಸ್ವೀಕೃತಿಯ ನಂತರ ಸೃಷ್ಟಿಸಲಾಗುವ ಬಿಲ್ಲನ್ನು ಆಧರಿಸಿ ಮಾಡಲಾಗುವುದು, ರವಾನೆಯ ದಿನಾಂಕ ನಂತರದ್ದಾಗಿರುತ್ತದೆ. ನಮ್ಮ ಅಭಿಪ್ರಾಯದಲ್ಲಿ, ಲೇಖಾ ಪ್ರಮಾಣ ಇಂಡ್ ಎಎಸ್ 115 (ಕಂಡಿಕೆ 31)ರ ಪ್ರಕಾರ, ಕರ್ತವ್ಯದ ಹೊಣೆಯನ್ನು ತೃಪ್ತಿಕರವಾಗಿ ನಿರ್ವಹಿಸಿದುದರ ಸಂಕೇತವಾದ ರವಾನೆಯ ನಂತರವಷ್ಟೇ ನಿಯಂತ್ರಣವು ಗ್ರಾಹಕರಿಗೆ ವರ್ಗಾವಣೆಯಾಗುತ್ತದೆ. ವರ್ಷದ ಮಾರಾಟಗಳಲ್ಲಿ ವರ್ಷದ ಕೊನೆಯ ನಂತರ ಗ್ರಾಹಕರಿಗೆ ರವಾನೆಯಾಗಿರುವ (1,72,615.77 ಎಂಟಿ) ಕಬ್ಬಿಣದ ಅದಿರಿಗೆ ಸಂಬಂಧಿಸಿದ ರೂ. 5,372.54 ಲಕ್ಷ ಸೇರಿದೆ. ಜೊತೆಗೆ, ಪ್ರಸ್ತುತ ವರ್ಷದಲ್ಲಿ 2020-21ರಲ್ಲಿ ಸೃಷ್ಟಿಸಲಾದ ರೂ. 5,785.83 ಲಕ್ಷ ಮೊತ್ತದ (1,56,681 ಎಂಟಿ) ಬಿಲ್ಲುಗಳಿಗೆ ಸಂಬಂಧಿಸಿದ ಕಬ್ಬಿಣದ ಅದಿರಿನ ರವಾನೆ ಮಾತ್ರ ಆಗಿರುತ್ತದೆ.</p>	<p>ಕಬ್ಬಿಣದ ಅದಿರಿನ ಮಾರಾಟ ವ್ಯವಸ್ಥೆಯನ್ನು ಲೇಖಾ ನೀತಿಯ ಅನುಸಾರವಾಗಿ ಮಾಡಲಾಗಿದೆ.</p>
<p>ಸಿ) ಇದರ ಪರಿಣಾಮವಾಗಿ, ಮಾರಾಟವನ್ನು ರೂ. 386.29 ಲಕ್ಷದಷ್ಟು ಕಡಿಮೆ ತೋರಿಸಲಾಗಿದೆ, ವರ್ಷದ ಲಾಭವನ್ನು ರೂ. 490.76 ಲಕ್ಷದಷ್ಟು ಕಡಿಮೆ ತೋರಿಸಲಾಗಿದೆ, ಉಳಿಸಿಕೊಂಡ ಗಳಿಕೆಯನ್ನು ರೂ. 4,363.60 ಲಕ್ಷದಷ್ಟು ಹೆಚ್ಚಿಗೆ ತೋರಿಸಲಾಗಿದೆ ಮತ್ತು ಇತರ ಚಾಲ್ತಿ ಹೊನೆಗಳು, ದಾಸಾನು ಮತ್ತು ಇತರ ಚಾಲ್ತಿ ಆಸ್ತಿಗಳನ್ನು ರೂ 5,372.54 ಲಕ್ಷ, ರೂ. 943.43 ಲಕ್ಷ ಮತ್ತು ರೂ. 556.27 ಲಕ್ಷದಷ್ಟು ಕ್ರಮವಾಗಿ ಕಡಿಮೆತೋರಿಸಲಾಗಿದೆ.</p>	<p>ಮಾರಾಟ/ಲಾಭವನ್ನು ಕಡಿಮೆಯಾಗಿ ಇಲ್ಲವೇ ಹೆಚ್ಚಾಗಿ ತೋರಿಸಿರುವುದಿಲ್ಲ.</p>

<p>22.2 ಅದಿರು ಮತ್ತು ಗ್ರಾನೈಟಿನ ಮಾರಾಟ - ರೂ. 1,25,744.02 ಲಕ್ಷ - ಇದರಲ್ಲಿ ರೂ. 16,347.30 ಲಕ್ಷದ ರಾಯಧನ ಸೇರಿದ್ದು ಈ ಆರ್ಥಿಕ ಲಾಭವು ತನಗೆ ತಾನೇ ಕಂಪೆನಿಗೆ ಪ್ರಾಪ್ತವಾಗುವುದಿಲ್ಲ. ಹಾಗಾಗಿ, ಇಂಡ್ ಎಎಸ್ 115 - ಗ್ರಾಹಕರೊಂದಿಗಿನ ಗುತ್ತಿಗೆಗಳಿಂದ ಆದಾಯ - ಇದರ ಪ್ರಕಾರ ಸದರಿ ಲಾಭವನ್ನು ಆದಾಯದಿಂದ ಹೊರಗಿಡಬೇಕಿತ್ತು.</p> <p>ಇದಕ್ಕನುಗುಣವಾಗಿ, ಅದಿರು ಮತ್ತು ಗ್ರಾನೈಟಿನ ಮಾರಾಟ ಮತ್ತು ರಾಯಧನ ಹಾಗೂ ಉಪಕರ (ಹಣಕಾಸು ತಃಖ್ತೆಗಳಿಗೆ ಟಿಪ್ಪಣಿ 29ಎ) - ಇದನ್ನು ರೂ. 16,347.30 ಲಕ್ಷದಷ್ಟು ಹೆಚ್ಚಿಗೆ ತೊರಿಸಲಾಗಿದೆ.</p>	<p>ರಾಯಧನ, ಎನ್‌ಎಂಇಟಿ, ಡಿಎಂಎಫ್ ಜಿಎಸ್‌ಟಿ ವ್ಯಾಪ್ತಿಗೆ ಒಳಪಡುವುದರಿಂದ ಇವುಗಳನ್ನು ಮಾರಾಟವೆಂದು ಪರಿಗಣಿಸಿ ಅನುಗುಣವಾಗಿ ಲೆಕ್ಕತೊರಿಸಲಾಗಿದೆ.</p>
<p>22.3 ಮಾರಾಟವೆಂದು ತೋರಿಸಲಾಗಿರುವ ರೂ. 1,977.91 ಲಕ್ಷದ ವಿವರಗಳು</p> <p>ನಿಶ್ಚಿತ ದರಕ್ಕೆ ಹಾಗೂ ಗಾತ್ರ ಆಧಾರಿತ ಗುತ್ತಿಗೆಗೆ ಸಂಬಂಧಿಸಿದ್ದು - ವಿವರಗಳನ್ನು ಒದಗಿಸಿರುವುದಿಲ್ಲ.</p>	<p>ಚರ್ಚೆಯಲ್ಲಿದೆ. ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತುಮಾಡಿಕೊಳ್ಳಲಾಗಿದೆ.</p>
<p>22.4 ಸೇವೆಗಳ ಮಾರಾಟ ಲೋಡಿಂಗ್ ಶುಲ್ಕಗಳು ರೂ. 1,681.26 ಲಕ್ಷ</p> <p>i) 2020-21ರ ಅವಧಿಯಲ್ಲಿ ಸೃಷ್ಟಿಸಲಾದ, ಆದರೆ ಪ್ರಸ್ತುತ ವರ್ಷದಲ್ಲಿ ಗ್ರಾಹಕರಿಗೆ ರವಾನೆಯಾದ ಕಬ್ಬಿಣದ ಅದಿರಿನ ಬಿಲ್ಲುಗಳಿಗೆ ಸಂಬಂಧಿಸಿದಂತೆ 31.03.2021ರಂದು ಇದ್ದಂತೆ ಆದಾಯವೆಂದು ಗುರುತಿಸಲಾದ (ಮತ್ತು ಬಿಲ್ ಮಾಡದ ಸಾಲಗಾರರು ಎಂದು ಪರಿಗಣಿಸಲಾದ) ರೂ. 125 ಲಕ್ಷ ಮೊತ್ತದ ಲೋಡಿಂಗ್ ಶುಲ್ಕಗಳ ನಿವ್ವಳ (ಮೇಲಿನ ಕಂಡಿಕೆ 22.1 ರಲ್ಲಿ ಉಲ್ಲೇಖಿಸಲಾಗಿರುವುದು). ತತ್ಪರಿಣಾಮವಾಗಿ ಉಳಿಸಿಕೊಂಡ ಲಾಭವನ್ನು ರೂ. 111.24 ಲಕ್ಷದಷ್ಟು ಹೆಚ್ಚಿಗೆ ಮತ್ತು ವರ್ಷದ ಲಾಭವನ್ನು ರೂ. 111.24 ಲಕ್ಷದಷ್ಟು (ವೆಚ್ಚದ ನಿವ್ವಳ, ತಿಳಿದುಕೊಳ್ಳಲು ಸಾಧ್ಯವಿರುವ ಮಟ್ಟಿಗೆ) ಕಡಿಮೆ ತೋರಿಸಲಾಗಿದೆ.</p>	<p>ಯಾವುದೇ ಬದಲಾವಣೆ ಇರುವುದಿಲ್ಲ ಮತ್ತು ಮುಂಚಿನ ವರ್ಷಗಳಲ್ಲಿ ಅನುಸರಿಸಲಾಗುತ್ತಿರುವ ಲೆಕ್ಕ ಪದ್ಧತಿಯನ್ನು ಪರಿಶೀಲಿಸಿ ಸರಿಪಡಿಸಲಾಗಿದೆ.</p>
<p>ii) ಆದರೆ ಕಂಪೆನಿಯು ಇಂತಹ ಮೊತ್ತವನ್ನು ಪ್ರಸ್ತುತ ವರ್ಷದಲ್ಲಿ ಆದಾಯವೆಂದು ಗುರುತಿಸಿರುವುದಿಲ್ಲ. ರವಾನೆಮಾಡದ ಕಬ್ಬಿಣದ ಅದಿರಿನ ಮೇಲೆ ಲೋಡಿಂಗ್ ಶುಲ್ಕಗಳ ಲೆಕ್ಕ ಪರಿಗಣನೆಯಲ್ಲಿನ ಬದಲಾವಣೆಯನ್ನು ವಿವರಿಸಲಾಗಿದೆ/ಪ್ರಕಟಿಸಲಾಗಿದೆ.</p>	<p>2022-23ರಲ್ಲಿ ಪರಿಶೀಲಿಸಲಾಗುವುದು.</p>
<p>ಬಿ) ಲೋಡಿಂಗ್ ಶುಲ್ಕಗಳಿಂದ ಆದಾಯವನ್ನು ಮಾರಾಟವಾದ ಕಬ್ಬಿಣದ ಅದಿರಿನ ಪರಿಂಆಣದೊಂದಿಗೆ ಹೊಂದಿಸಲಾಗಿಲ್ಲ, ಲೋಡಿಂಗ್ ಶುಲ್ಕದ ವೆಚ್ಚದೊಂದಿಗೆ ಹೊಂದಿಸಲಾಗಿದೆ (ಟಿಪ್ಪಣಿ 29ಎ).</p>	<p>2022-23ರಲ್ಲಿ ಪರಿಶೀಲಿಸಲಾಗುವುದು.</p>

<p>23. (ಟಿಪ್ಪಣಿ 23) ಇತರ ಆದಾಯ ರೂ. 34,091.81 ಲಕ್ಷ ಬ್ಯಾಂಕಿನಲ್ಲಿನ ಠೇವಣಿಯ ಮೇಲಿನ ಬಡ್ಡಿ ರೂ. 13,347.89 ಲಕ್ಷ</p> <p>ಎ) ಕಂಪೆನಿಯು ಅನುಕ್ರಮವಾದ ಬ್ಯಾಂಕುಗಳಿಂದ ಬಡ್ಡಿ ಪ್ರಮಾಣಪತ್ರವನ್ನು ಪಡೆದುಕೊಂಡು ಲೆಕ್ಕಪುಸ್ತಕಗಳೊಂದಿಗೆ ಹೊಂದಿಸುವ ವ್ಯವಸ್ಥೆಯನ್ನು ಕಂಪೆನಿಯು ಹೊಂದಿರುವುದಿಲ್ಲ. ನಮಗೆ ತಿಳಿಸಲಾದಂತೆ, ವರ್ಷದ ಕೊನೆಯ ಹೊತ್ತಿಗೆ ಪ್ರಾಪ್ತವಾದ ಬಡ್ಡಿಯ ಹೊಂದಾಣಿಕೆಗಳನ್ನು ಬ್ಯಾಂಕುಗಳು ತಮ್ಮ ವಾರ್ಷಿಕ ತೆರಿಗೆ ತಃಖ್ತೆ (ನಮೂನೆ 26ಎಎಸ್) ಯಲ್ಲಿ ವರದಿಮಾಡುವಂತೆ ಇರುವ ಪಾವತಿಸಲಾದ/ ಜಮಾಮಾಡಲಾದ ಬಡ್ಡಿಯ ಆಧಾರದ ಮೇಲೆ ಮಾಡಲಾಗುತ್ತದೆ. ಆದರೆ, ಮೂರು ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದಂತೆ, ಕಂಪೆನಿಯು ನಮೂನೆ 26ಎಎಸ್ ನಲ್ಲಿ ವರದಿಮಾಡಿರುವ ರೂ. 5,759.79 ಲಕ್ಷಕ್ಕೆ ಪ್ರತಿಯಾಗಿ ರೂ. 5,3033.55 ಲಕ್ಷ ಮೊತ್ತದ ಬಡ್ಡಿಯನ್ನು ಆದಾಯವಾಗಿ ಲೆಕ್ಕತೋರಿಸಿರುವುದು ಕಂಡುಬಂದಿದೆ. ಸದರಿ ವ್ಯತ್ಯಾಸವನ್ನು ಸೂಕ್ತವಾಗಿ ಹೊಂದಿಸಿರುವುದಿಲ್ಲ/ ವಿವರಿಸಿರುವುದಿಲ್ಲ ಮತ್ತು ಹಾಗಾಗಿ ಸಾಧ್ಯವಿರಬಹುದಾದ ಪರಿಣಾಮವನ್ನು, ಅದು ಇದ್ದ ಪಕ್ಷದಲ್ಲಿ, ತಿಳಿಯಲು ಸಾಧ್ಯವಿರುವುದಿಲ್ಲ.</p>	<p>ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>
<p>ಬಿ) ಮುಂಚಿನ ವರ್ಷಗಳಲ್ಲಿ ಪಕ್ಷವಾದ, ಆದರೆ ಪ್ರಸ್ತುತ ವರ್ಷದಲ್ಲಿ ಪಕ್ಷತೆಯ ದಿನಾಂಕದಿಂದ ಬಾಕಿ ಇರುವ ಬಡ್ಡಿಯೊಂದಿಗೆ ಇತ್ಯರ್ಥಮಾಡಿ ಬ್ಯಾಂಕು ಮರುಪಾವತಿಸಿರುವ ಠೇವಣಿಗಳಿಗೆ ಸಂಬಂಧಿಸಿದ ರೂ. 747.92 ಲಕ್ಷ ಸೇರಿದೆ (31.03.2021ರಂದು ಇದ್ದಂತೆ ಹೊಂದಿರುವ ಪಕ್ಷವಾದ ಠೇವಣಿಗಳ ಮೇಲಿನ ರೂ. 70.92 ಲಕ್ಷ ಮೊತ್ತದ ಪ್ರಾಪ್ತವಾದ ಬಡ್ಡಿಯ ನಿವ್ವಳ). ಪಕ್ಷತೆಯ ದಿನಾಂಕದ ನಂತರ ಪ್ರಾಪ್ತವಾದ ಮತ್ತು 31.03.2020ರ ವರೆಗೆ ಹವಣಿಸಲಾಗಿರುವ ಹಾಗೂ ಲೆಕ್ಕತೋರಿಸಲಾಗಿರುವ ರೂ. 630.98 ಲಕ್ಷ ಮೊತ್ತದ ಬಡ್ಡಿಯನ್ನು 2020-21ರಲ್ಲಿ (ಇತ್ಯರ್ಥದಲ್ಲಿನ ವಿಳಂಬದ ಕಾರಣ) ಹಿಂಡಪೆಯಲಾಯಿತು ಹಾಗೂ 01.04.2020ರಂದು ಇದ್ದಂತೆ ಇತರ ಈಕ್ವಿಟಿ - ಉಳಿಸಿಕೊಂಡ ಗಳಿಕೆಗಳು - ಇದರಲ್ಲಿ ಹೊಂದಿಸಲಾಯಿತು. ಆದರೆ, ವ್ಯಾಜ್ಯದ ಇತ್ಯರ್ಥದ ನಂತರ ಪಡೆಯಲಾದ ಮೊತ್ತವನ್ನು ಇಂಡ್ ಎಎಸ್ -1 (ಕಂಡಿಕೆ 98) ರ ಅನುಸಾರ ಪ್ರತ್ಯೇಕವಾಗಿ ಪ್ರಕಟಿಸಿರುವುದಿಲ್ಲ.</p>	<p>2022-23ರಲ್ಲಿ ಪ್ರಕಟಿಸಲಾಗುವುದು.</p>
<p>23.2 ಇತರ ಆದಾಯ ರೂ. 499.76 ಲಕ್ಷ</p> <p>ಎ) ಮುಂಚಿನ ವರ್ಷದಲ್ಲಿ ವಸೂಲಿಮಾಡಲಾದ ಆದರೆ ನ್ಯಾಯಾಲಯದ ಆದೇಶದ ಮೇರೆಗೆ ಸಂಬಂಧಿತ ಪಕ್ಷಕ್ಕೆ ಪಾವತಿಸಲಾಗಿರುವ ರೂ. 11.34 ಲಕ್ಷದ ನಿವ್ವಳವಾಗಿ ಈ ಶಿಲ್ಕು ಇರುತ್ತದೆ. ಹಾಗಾಗಿ, ಆದಾಯ ಮತ್ತು ಖರ್ಚುಗಳನ್ನು ರೂ. 11.34 ಲಕ್ಷದಷ್ಟು ಕಡಿಮೆತೋರಿಸಲಾಗಿದೆ.</p>	<p>ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>

<p>ಬಿ) ಇದರಲ್ಲಿ ಕೆಳಗಿನವು ಸೇರುತ್ತದೆ:</p> <p>i) ಹವಣಿಕೆಯನ್ನು ವ್ಯತಿರಿಕ್ತಗೊಳಿಸಿದ ಸಂಬಂಧದ ರೂ. 444.65 ಲಕ್ಷ - ಇಂಡ್ ಎಎಸ್ - 1 (ಕಂಡಿಕೆ 98) ಪ್ರಕಾರ ಇದನ್ನು ಪ್ರತ್ಯೇಕವಾಗಿ ಪ್ರಕಟಿಸಿರುವುದಿಲ್ಲ. ಮೇಲಿನ ಕಂಡಿಕೆ 17.1 ಮತ್ತು 21.2(ಎ) ಯಲ್ಲಿನ ನಮ್ಮ ಪರಿಶೀಲನೆಗಳನ್ನೂ ಗಮನಿಸಿ.</p> <p>ii) ಇಎಂಡಿ/ಭದ್ರತಾ ಠೇವಣಿಯ ಮುಟ್ಟುಗೋಲು ಎಂದು ತೋರಿಸಲಾಗಿರುವ ರೂ. 55.64 ಲಕ್ಷದ ಮೊತ್ತ (ಸರ್ಕಾರಿ ಸಂಸ್ಥೆಯಿಂದ ರೂ. 50.00 ಸೇರಿ). ಈ ಸಂಬಂಧ ಪೂರಕ ದಾಖಲೆಗಳನ್ನಾಗಲೀ ಸಕ್ಷಮ ಪ್ರಾಧಿಕಾರದ ಅಂಗೀಕಾರವನ್ನಾಗಲೀ ಒದಗಿಸಿರುವುದಿಲ್ಲ.</p>	
<p>23.3 ಹಿಂದಕ್ಕೆ ಬರೆದ ಹೊಣೆ (ಪಿಎಂಸಿಪಿ) ರೂ. 19,927.75 ಲಕ್ಷ</p> <p>ಕಂಡಿಕೆ 17.2 (1) ರಲ್ಲಿನ ನಮ್ಮ ಪರಿಶೀಲನೆಯನ್ನು ಗಮನಿಸಿ.</p> <p>23ಎ. ಹಣಕಾಸು ತಃಖ್ತೆಗಳಿಗೆ ಟಿಪ್ಪಣಿ 23ರ ಅಡಿಯಲ್ಲಿ ಮಾಡಲಾದ ಪ್ರಕಟಣೆಗಳತ್ತ ಗಮನಸೆಳೆಯುತ್ತಿದ್ದೇವೆ.</p> <p>i) ರಾಜ್ಯ ಸರ್ಕಾರದಿಂದ ಕಾರ್ಯಾಚರಣೆಗಾಗಿ ಗುತ್ತಿಗೆ ನೀಡಲಾದುದಕ್ಕೆ/ಮೀಸಲಿರಿಸಲಾದುದಕ್ಕೆ ಸಂಬಂಧಿಸಿದುದು [ಪ್ರಕಟಣೆ (ಬಿ). ಸರ್ಕಾರ ಪ್ರಸ್ತುತ ವರ್ಷದಲ್ಲಿ ನೀಡಿದ ಮರಳು ಗಣಿ ಬ್ಲಾಕುಗಳ ಗುತ್ತಿಗೆಯನ್ನು ಪ್ರಕಟಿಸಿರುವುದಿಲ್ಲ.</p> <p>ಗುತ್ತಿಗೆಯನ್ನು ಮೂರನೆಯ ಪಕ್ಷಗಳಿಗೆ ವರ್ಗಾಯಿಸಿರುವುದು [ಪ್ರಕಟಣೆ (ಇ)], ಸಿಇಸಿ ವರದಿಯ ಪ್ರಕಾರ 2.54 ಹೆಕ್ಟೇರುಗಳಷ್ಟು ಪ್ರದೇಶದ ಅಡ್ಡಹಾಯುವಿಕೆ (2019-20ರಲ್ಲಿ ಹಣಕಾಸು ತಃಖ್ತೆಗಳಿಗೆ ಟಿಪ್ಪಣಿಗಳಲ್ಲಿ ಪ್ರಕಟಿಸಲಾಗಿರುವುದು) ಮತ್ತು ಇವುಗಳ ಸಂಭಾವ್ಯ ಆರ್ಥಿಕ ಪರಿಣಾಮಗಳನ್ನು ಪ್ರಕಟಿಸಲಾಗಿಲ್ಲ.</p>	<p>2022-23ರಲ್ಲಿ ಪ್ರಕಟಿಸಲಾಗುವುದು.</p> <p>2022-23ರಲ್ಲಿ ಪ್ರಕಟಿಸಲಾಗುವುದು.</p>
<p>ಟಿಪ್ಪಣಿ 24 ಬಳಸಲಾದ ಸಾಮಗ್ರಿಯ ವೆಚ್ಚ ರೂ. 464,02 ಲಕ್ಷ</p> <p>ಎ) ಖರೀದಿಸಿದ ಆದರೆ ದಾಸ್ತಾನಿಗೆ ಸೇರಿಸದ ಸಾಮಗ್ರಿಗೆ ಸಂಬಂಧಿಸಿದಂತೆ ಕಂಡಿಕೆ 10.3(ಬಿ) ಯಲ್ಲಿನ ನಮ್ಮ ಪರಿಶೀಲನೆಯನ್ನು ಗಮನಿಸುವುದು.</p> <p>ಬಿ) ಸರ್ಕಾರಿ ಇಲಾಖೆಗಳಲ್ಲಿ ಬಳಸಲು ಖರೀದಿಸಿದ, ಆದರೆ ಸಕ್ಷಮ ಪ್ರಾಧಿಕಾರದ ಅಂಗೀಕಾರವಿಲ್ಲದೆ ಖರ್ಚುಮಾಡಲಾದ ರೂ. 3.26 ಲಕ್ಷ ಮೌಲ್ಯದ ಆಸ್ತಿಗಳು</p>	<p>ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>
<p>25. (ಟಿಪ್ಪಣಿ 25) ಪೂರ್ಣಗೊಂಡ ಸರಕುಗಳ ದಾಸ್ತಾನಿನಲ್ಲಿ ಬದಲಾವಣೆಗಳು [ಹೆಚ್ಚಳ/ಇಳಿಕೆ] ರೂ. 82.42 ಲಕ್ಷ</p> <p>ಮೇಲಿನ ಕಂಡಿಕೆ 10.2 ಮತ್ತು 22.1 ರಲ್ಲಿನ ನಮ್ಮ ಪರಿಶೀಲನೆಯನ್ನು ಗಮನಿಸಿ. ದಾಸ್ತಾನಿನಲ್ಲಿನ ಇಳಿಕೆಯನ್ನು ರೂ. 561.87 ಲಕ್ಷದಷ್ಟು ಹೆಚ್ಚಿಗೆ ತೋರಿಸಲಾಗಿದೆ.</p>	<p>ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>

<p>26. (ಟಿಪ್ಪಣಿ 26) ಸಿಬ್ಬಂದಿ ಸವಲತ್ತು ಖರ್ಚು ರೂ. 4,102.38 ಲಕ್ಷ</p> <p>26.1ಎ) ಹಣಕಾಸು ತಃಖ್ತೆಗಳ ಮೇಲಿನ ವಯೋನಿವೃತ್ತಿ ನಿಧಿಗೆ ಸಂಬಂಧಿಸಿದ ಟಿಪ್ಪಣಿ 26.2ರತ್ತ ಗಮನಸೆಳೆಯುತ್ತಿದ್ದೇವೆ. ಆದರೆ, ವಾರ್ಷಿಕ ವಂತಿಗೆ ಸರ್ಕಾರದ ಅಂಗೀಕಾರಕ್ಕೆ ಬದ್ಧವಾಗಿದೆ ಎನ್ನುವ ಅಂಶ ಮತ್ತು ವಂತಿಗೆಯನ್ನು ಮಾಸ್ಟರ್ ಪಾಲಿಸಿಯ ಅಡಿಯಲ್ಲಿ ಜೀವ ವಿಮಾ ನಿಗಮಕ್ಕೆ ಪಾವತಿಸಲಾಗುತ್ತಿರುವ ಅಂಶವನ್ನು ಪ್ರಕಟಿಸಲಾಗಿಲ್ಲ.</p>	<p>ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>
<p>ಬಿ) ವಯೋನಿವೃತ್ತಿ ಯೋಜನೆಗಾಗಿನ ಹವಣಿಕೆಗೆ ಸಂಬಂಧಿಸಿದಂತೆ ಮೇಲೆ ಕಂಡಿಕೆ 21ಎ ಯಲ್ಲಿನ ನಮ್ಮ ಪರಿಶೀಲನೆಯನ್ನು ಗಮನಿಸಿ ಮತ್ತು ವರ್ಷದ ವೆಚ್ಚವನ್ನು ರೂ. 58.11 ಲಕ್ಷದಷ್ಟು ಕಡಿಮೆತೋರಿಸಲಾಗಿದೆ.</p> <p>ಹಿಂದಿನ ವರ್ಷದ ಪ್ರಕಟಿಸಲಾಗಿರುವ ರೂ. 47.31 ಲಕ್ಷ ಮೊತ್ತವು ಸದರಿ ವರ್ಷದಲ್ಲಿ ರೂ. 66.86 ಲಕ್ಷದಷ್ಟು ಹವಣಿಕೆಯನ್ನು ವೃತ್ತಿರಿಕ್ತಗೊಳಿಸಿದ ನಂತರ ಲೆಕ್ಕಹಾಕಲಾದ ಮೊತ್ತವಾಗಿದೆ.</p>	
<p>26.2. 2020-21ರ ಸಾಲಿನಲ್ಲಿ ಸಂಯೋಜನೆಗೆಂದು ಮುಂಚೆ ನೀಡಿದ್ದ ಅಂಗೀಕಾರವನ್ನು ಹಿಂಪಡೆದ ಕರ್ನಾಟಕ ಸರ್ಕಾರವು ಕೆಲವು ಷರತ್ತುಗಳನ್ನು ವಿಧಿಸಿದ್ದು ಈ ಪೈಕಿ ನೌಕರರಿಗೆ ಸಂಬಂಧಿಸಿದ ಹೊಣೆಗಳು ಕೆಎಸ್‌ಎಂಸಿಎಲ್ ಜವಾಬ್ದಾರಿಯಾಗಿ ಮುಂದುವರೆಯುತ್ತದೆ ಮತ್ತು ವೇತನದ ಫಿಟ್‌ಮೆಂಟ್, ಬಾಕಿಗಳ ಪಾವತಿ ಮುಂತಾದ ನೌಕರರಿಗೆ ಸಂಬಂಧಿಸಿದ ವಿಷಯಗಳನ್ನು ಸಹ ಕೆಎಸ್‌ಎಂಸಿಎಲ್ ನಿಭಾಯಿಸುತ್ತದೆ ಎನ್ನವುದನ್ನು ನಿಗದಿಪಡಿಸುತ್ತದೆ. ಕಂಪೆನಿಯ ನಿರ್ದೇಶಕರ ಮಂಡಳಿಯು ಈ ಸಂಬಂಧ ಭವಿಷ್ಯದಲ್ಲಿ ರೂ. 5,250 ಲಕ್ಷ ಮೊತ್ತವನ್ನು ವ್ಯಯಿಸಬೇಕಾಗಬಹುದು (ವಿಲೀನಗೊಂಡ ನೌಕರರಿಗೆ ತಾತ್ಕಾಲಿಕ ಮೊತ್ತ ಮತ್ತು ವೇತನ ಹಾಗೂ ಇತರ ಸೌಲಭ್ಯಗಳ ಪಾವತಿಯನ್ನು ಹೊರತುಪಡಿಸಿ) ಎನ್ನುವ ಅಂಶವನ್ನು ಗುರುತಿಸಿ ಕಂಪೆನಿಯ ಮೇಲೆ ವ್ಯಯಿಸಲಾದ ವೆಚ್ಚದ ಮರುಭರಿಕೆಯನ್ನು ಬೇಡಲು ನಿರ್ಧರಿಸಿತು. ಹಾಗಾಗಿ, ಈ ಸಂಬಂಧದ ಹಣಕಾಸು ಪರಿಣಾಮವನ್ನು ಈ ಹಂತದಲ್ಲಿ ತಿಳಿಯಲು ಸಾಧ್ಯವಿರುವುದಿಲ್ಲ.</p>	<p>ಭವಿಷ್ಯದ ವರ್ಷಗಳಲ್ಲಿ ಅಗತ್ಯ ಕ್ರಮಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>
<p>26.3 ವೇತನ, ಕೂಲಿ ಮತ್ತು ಬೋನಸ್ ರೂ. 3,559.08 ಲಕ್ಷ</p> <p>ವೇತನಗಳಲ್ಲಿ ಕಾರ್ಯಯುಕ್ತವಲ್ಲದ ಗಣಿಗಳು/ಕಲ್ಲುಗಣಿಗಳಿಗೆ ಸಂಬಂಧಿಸಿದ ರೂ. 553.18 ಲಕ್ಷ ಮೊತ್ತದ ಪಾವತಿಗಳು ಸೇರಿದ್ದು ಇವನ್ನು ಪ್ರತ್ಯೇಕವಾಗಿ ಪ್ರಕಟಿಸಿರುವುದಿಲ್ಲ.</p>	<p>ಭವಿಷ್ಯದ ವರ್ಷಗಳಲ್ಲಿ ಅಗತ್ಯ ಕ್ರಮಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>

<p>26ಎ (ಟಿಪ್ಪಣಿ 27) ಹಣಕಾಸು ವೆಚ್ಚ ರೂ. 753.34 ಲಕ್ಷ</p> <p>ಎ) ಎಫ್‌ಎಂ‌ಸಿಪಿ - ಹಣಕಾಸು ವೆಚ್ಚ ರೂ. 606.61 ಲಕ್ಷ - ಎಫ್‌ಎಂ‌ಸಿಪಿ ವೆಚ್ಚದ ಬಂಡವಾಳೀಕರಣಕ್ಕೆ ಸಂಬಂಧಿಸಿದಂತೆ ಕಂಡಿಕೆ 3.3 ರಲ್ಲಿನ ನಮ್ಮ ಪರಿಶೀಲನೆಯನ್ನು ಗಮನಿಸಿ.</p> <p>ಬಿ) ಇತರರಿಗೆ ಬಡ್ಡಿ ರೂ. 45.24 ಲಕ್ಷ</p> <p>ನ್ಯಾಯಾಲಯದ ಆದೇಶದ ಮೇರೆಗೆ ಬಡ್ಡಿಗೆ ಸಂಬಂಧಿಸಿದಂತೆ ಮೇಲೆ ಕಂಡಿಕೆ 9.2 (ಎಫ್) (iii) ರಲ್ಲಿನ ನಮ್ಮ ಪರಿಶೀಲನೆಯನ್ನು ಗಮನಿಸಿ ಮತ್ತು ಖರ್ಚುಗಳನ್ನು ರೂ. 389.16 ಲಕ್ಷದಷ್ಟು ಕಡಿಮೆ ತೋರಿಸಲಾಗಿದೆ.</p> <p>ಸಿ) ಭೂ ಪರಿಹಾರದ ಮೇಲೆ ಬಡ್ಡಿ ರೂ. ಶೂನ್ಯ</p> <p>ಬಡ್ಡಿಯ ಬಂಡವಾಳೀಕರಣಕ್ಕೆ ಸಂಬಂಧಿಸಿದಂತೆ ಕಂಡಿಕೆ 3.1 (ಎ) ಯಲ್ಲಿನ ನಮ್ಮ ಪರಿಶೀಲನೆಯನ್ನು ಗಮನಿಸಿ ಮತ್ತು ಖರ್ಚನ್ನು ರೂ. 525.88 ಲಕ್ಷದಷ್ಟು ಕಡಿಮೆ ತೋರಿಸಲಾಗಿದೆ.</p>	<p>ಭವಿಷ್ಯದ ವರ್ಷಗಳಲ್ಲಿ ಅಗತ್ಯ ಕ್ರಮಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p> <p>ಗುರುತು ಮಾಡಿಕೊಳ್ಳಲಾಗಿದೆ ಮತ್ತು 2022-23ರಲ್ಲಿ ಪರಿಶೀಲಿಸಲಾಗುವುದು.</p>
<p>27. (ಟಿಪ್ಪಣಿ 29) ಇತರ ಖರ್ಚುಗಳು ರೂ. 47.209.96 ಲಕ್ಷ</p> <p>27.1 ರಾಯಧನ & ಉಪಕರ ರೂ. 16,334.25 ಲಕ್ಷ</p> <p>ಎ) ಸಂಗ್ರಹಿಸಲಾದ ರಾಯಧನಕ್ಕೆ ಸಂಬಂಧಿಸಿದಂತೆ ಮೇಲಿನ ಕಂಡಿಕೆ 22.2 ರಲ್ಲಿನ ನಮ್ಮ ಪರಿಶೀಲನೆಯನ್ನು ಗಮನಿಸಿ ಮತ್ತು ಖರ್ಚನ್ನು ರೂ. 16,347.30 ಲಕ್ಷದಷ್ಟು ಹೆಚ್ಚಿಗೆ ತೋರಿಸಲಾಗಿದೆ.</p> <p>ಬಿ) ರೂ. 13.05 ಲಕ್ಷ (ಜಮಾ) ಮೊತ್ತದ ವ್ಯತ್ಯಾಸವು ಹೊಂದಾಣಿಕೆಗೆ ಬದ್ಧವಾಗಿದೆ.</p>	<p>ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>
<p>27.2 ಲೋಡಿಂಗ್ ಶುಲ್ಕಗಳು ರೂ. 71.09 ಲಕ್ಷ</p> <p>ಮೇಲೆ ಕಂಡಿಕೆ 22.4 ರಲ್ಲಿನ ನಮ್ಮ ಪರಿಶೀಲನೆಯನ್ನು ಗಮನಿಸಿ, ಮೊತ್ತವನ್ನು ರೂ. 13.76 ಲಕ್ಷದಷ್ಟು (ನಿವ್ವಳ) ಕಡಿಮೆ ತೋರಿಸಲಾಗಿದೆ.</p>	<p>ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>
<p>27.3 ಗಣಿ ಮುಚ್ಚುವಿಕೆ ಖರ್ಚು</p> <p>- ಪ್ರಗತಿಯುಕ್ತ ಗಣಿ - ರೂ. ಶೂನ್ಯ</p> <p>- ಹಿಂದಕ್ಕೆ ಒಪ್ಪಿಸಲಾದ/ರದ್ದಾದ ಗಣಿ - ರೂ.2,528.23 ಲಕ್ಷ</p> <p>- ಕಾರ್ಯಯುಕ್ತವಲ್ಲದ ಗಣಿಗಳು - ರೂ. 4,904.13 ಲಕ್ಷ.</p> <p>- ಪಿಎಂ‌ಸಿಪಿ, ಎಫ್‌ಎಂ‌ಸಿಪಿ - ಹಿಂದಕ್ಕೆ ಒಪ್ಪಿಸಲಾದ ಗಣಿಗಳು ಮತ್ತು ಎಫ್‌ಎಂ‌ಸಿಪಿ - ಕಾರ್ಯಯುಕ್ತವಲ್ಲದ ಗಣಿಗಳಿಗೆ ಸಂಬಂಧಿಸಿದ ಹವಣಿಕೆಗಾಗಿ ಅನುಕ್ರಮವಾಗಿ ಕಂಡಿಕೆ 17.2(ಎಫ್), 17.2(ಡಿ) ಮತ್ತು 17.2(ಇ) ಗಳನ್ನು ಗಮನಿಸಿ.</p>	<p>ಗುರುತು ಮಾಡಿಕೊಳ್ಳಲಾಗಿದೆ.</p>

<p>27.4 ವಿಶೇಷೋದ್ದೇಶ ವಾಹಕ ರೂ. 10,596.30 ಲಕ್ಷ ಮೇಲಿನ ಕಂಡಿಕೆ 22.1ರಲ್ಲಿನ ನಮ್ಮ ಪರಿಶೀಲನೆಯ ಹಿನ್ನೆಲೆಯಲ್ಲಿ ಮೊತ್ತವನ್ನು ರೂ. 38.63 ಲಕ್ಷದಷ್ಟು (ನಿವ್ವಳ) ಕಡಿಮೆ ತೋರಿಸಲಾಗಿದೆ.</p>	<p>ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>
<p>27.5 ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಟಿಪ್ಪಣಿ 32) ರೂ. 1,034.80 ಲಕ್ಷ ಎ) ಮೇಲಿನ ಕಂಡಿಕೆ 20.2 (ಇ) ಯಲ್ಲಿನ ನಮ್ಮ ಪರಿಶೀಲನೆಯನ್ನು ಗಮನಿಸಿ, ಮೊತ್ತವನ್ನು ರೂ. 112.15 ಲಕ್ಷದಷ್ಟು ಹೆಚ್ಚಿಗೆ ತೋರಿಸಲಾಗಿದೆ. ಬಿ) ಸಿಎಸ್‌ಆರ್ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಹಣಕಾಸು ತಃಖ್ತೆಗಳಿಗೆ ಟಿಪ್ಪಣಿ 32ರಲ್ಲಿನ ಪ್ರಕಟಣೆಯು ಕಾಯ್ದೆಯ ಪರಿಷ್ಕೃತ ಅನುಸೂಚಿ III ರ ಅನುಸಾರ ಇರುವುದಿಲ್ಲ.</p>	<p>ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>
<p>ii) ಟಿಪ್ಪಣಿ 32(ಬಿ) ಯಲ್ಲಿ ವ್ಯಯಿಸಲಾಗಿದೆ ಎಂದು ತೋರಿಸಲಾಗಿರುವ ರೂ. 1,034.80 ಲಕ್ಷ (ಹಿಂದಿನ ವರ್ಷ 1,282.59 ಲಕ್ಷ) ಮೊತ್ತವು ಕಂಪೆನಿಗಳ (ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನೀತಿ) ನಿಯಮಗಳ ಅಡಿಯಲ್ಲಿ ನಿಗದಿಪಡಿಸಲಾಗಿರುವ ವಾರ್ಷಿಕ ಸಲ್ಲಿಕೆಯೊಂದಿಗಿನ ಹೊಂದಾಣಿಕೆಗೆ ಬದ್ಧವಾಗಿದೆ. ಮೇಲಿನ ಕಂಡಿಕೆ 9.2(ಬಿ), 13.1 (ಎ) ಮತ್ತು 20.2 (ಇ) ಗಳಲ್ಲಿನ ನಮ್ಮ ಪರಿಶೀಲನೆಗಳನ್ನೂ ಸಹ ಗಮನಿಸಿ.</p>	<p>ಸಿಎಸ್‌ಆರ್ ಚಟುವಟಿಕೆಗಳಿಗಾಗಿ ಸರ್ಕಾರಿ ಅಭಿಕರಣಗಳಿಗಾಗಿ ಮುಂಗಡಗಳನ್ನು ನೀಡಲಾಗಿದೆ ಮತ್ತು ಕೆಲವು ಪ್ರಕರಣಗಳಲ್ಲಿ ಬಳಕೆ ಪ್ರಮಾಣಪತ್ರಗಳನ್ನು ಇನ್ನೂ ಪಡೆಯಲಾಗಿಲ್ಲ. ವಿವಿಧ ಸರ್ಕಾರಿ ಅಭಿಕರಣಗಳೊಂದಿಗಿನ ಲೆಕ್ಕಪತ್ರಗಳನ್ನು ಹೊಂದಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಮತ್ತು ಯಾವುದೇ ಕಡಿಮೆತೋರಿಸುವಿಕೆ ಆಗಿರುವುದಿಲ್ಲ.</p>
<p>27.6 ಪ್ರಯಾಣ ಖರ್ಚುಗಳು ರೂ. 34.78 ಲಕ್ಷ ಇದರಲ್ಲಿ ಮುಂಗಡ ಖಾತೆಯಲ್ಲಿ ಸೂಕ್ತವಾದ ವಿವರಗಳು/ ಅಧಿಕಾರವಿಲ್ಲದೆ ಖರ್ಚುಮಾಡಲಾದ ರೂ. 5.63 ಬ್ಯಾಂಕ್ ಶಿಲ್ಕು ಸೇರಿದೆ.</p>	<p>ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>
<p>27.7 ಮಾರಾಟ ಪ್ರೋತ್ಸಾಹಕ ಖರ್ಚು ರೂ. 218.43 ಲಕ್ಷ ಇದರಲ್ಲಿ ಸರ್ಕಾರದ ನಿರ್ದೇಶನಗಳ ಅನುಸಾರ ಮುಂಚಿನ ವರ್ಷಗಳಲ್ಲಿ ಬಿಡುಗಡೆ ಮಾಡಲಾದ ಸರ್ಕಾರದ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಜಾಹೀರಾತು ಶುಲ್ಕಗಳಿಗಿನ ಬಾಬಾದ ರೂ. 170.58 ಲಕ್ಷ ಸೇರಿದೆ.</p>	<p>ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>
<p>27.8 ಎಂಎಸ್‌ಟಿಸಿ ದಲಾಲಿ ರೂ. 241.32 ಲಕ್ಷ ಮೇಲಿನ ಕಂಡಿಕೆ 22.1 ರಲ್ಲಿನ ನಮ್ಮ ಪರಿಶೀಲನೆಯನ್ನು ಗಮನಿಸಿ, ಮೊತ್ತವನ್ನು ರೂ. 1.37 ಲಕ್ಷದಷ್ಟು (ನಿವ್ವಳ) ಕಡಿಮೆ ತೋರಿಸಲಾಗಿದೆ.</p>	<p>ಕಬ್ಬಿಣದ ಅದಿರಿಗೆ ಸಂಬಂಧಿಸಿದಂತೆ, ಮಾರಾಟ ಇನ್‌ವಾಯ್ಸ್/ ಡಿಟ್/ಒಪ್ಪಿಗೆ ಪತ್ರದ ಸ್ವೀಕೃತಿಯ ತಕ್ಷಣದಲ್ಲಿ ಮಾರಾಟವನ್ನು ಕಂಪೆನಿಯು ಗುರುತಿಸುತ್ತದೆ. ಬಿಡುಗಡೆಗಳನ್ನು ಒಟ್ಟಾಗಿ ಮಾಡುವ ಕಾರಣ, ಕಬ್ಬಿಣದ ಅದಿರಿಗೆ ಸಂಬಂಧಿಸಿದಂತೆ, ಒಟ್ಟಾರೆ ಪ್ರಮಾಣಕ್ಕೆ ಮಾರಾಟ ಇನ್‌ವಾಯ್ಸ್ ಜೊತೆಸೇರಿಸಿ ಡಿಟ್/ಸ್ವೀಕೃತಿ ಪತ್ರವನ್ನು ನೀಡಲಾಗುತ್ತದೆ.</p>

	<p>ಮಾರಾಟದ ಇನ್‌ವಾಯ್ಸ್ ಅನ್ನು ಸೃಷ್ಟಿಸಿದ ಒಡನೆಯೇ ರಾಯಧನವನ್ನು ಫಾವತಿಸಿ ಮಾರಾಟಗಳನ್ನು ಗುರುತಿಸಲಾಗುತ್ತದೆ. ದಾಸ್ತಾನುಗಳನ್ನು ಗುರುತುಮಾಡಲಾಗುತ್ತದೆ ಹಾಗೂ ಮಾರಾಟಕ್ಕೆ ಲಭ್ಯವಿರುವ ಚಾಲ್ತಿ ದಾಸ್ತಾನಿನ ಭಾಗವಾಗಿ ಅವನ್ನು ಪರಿಗಣಿಸಲಾಗುವುದಿಲ್ಲ. ಮಹತ್ವದ ಲೇಖಾನೀತಿಯಲ್ಲಿ ಸೂಚಿಸಲಾಗಿರುವ ರವಾನೆಯ ದಿನಾಂಕವು, ಕಬ್ಬಿಣದ ಅದಿರಿಗೆ ಸಂಬಂಧಿಸಿದಂತೆ, ಡಿಬ್/ಸ್ವೀಕೃತಿ ಪತ್ರದ ನೀಡುವಿಕೆಯ ದಿನಾಂಕವನ್ನು ಸೂಚಿಸುತ್ತದೆ ಹಾಗೂ ಖರೀದಿಸುವ ಗ್ರಾಹಕರ ಪ್ರತ್ಯೇಕ ಬಳಕೆಗೆ ಇಂತಿಷ್ಟು ಪ್ರಮಾಣವನ್ನು ಮೀಸಲಿಡುವುದನ್ನು ಸೂಚಿಸುತ್ತದೆ. ಅನೇಕ ಉದ್ಯಮಗಳಲ್ಲಿ ಇದೇ ಪದ್ಧತಿಯನ್ನು ಅನುಸರಿಸಲಾಗುತ್ತಿದೆ ಹಾಗೂ ಈ ಕಂಪೆನಿಯು ಇದೇ ಪದ್ಧತಿಯನ್ನು ನಿಯತವಾಗಿ ಅನುಸರಿಸುತ್ತಿದೆ, ಶಾಸನಬದ್ಧ ಹಾಗೂ ಸರ್ಕಾರಿ ಲೆಕ್ಕಪರಿಶೋಧನೆಯೂ ಈ ಪದ್ಧತಿಯನ್ನು ಪುರಸ್ಕರಿಸುತ್ತದೆ. ದಾಸ್ತಾನು, ವ್ಯಾಪಾರದಲ್ಲಿ ಬರಬೇಕಾದವುಗಳು, ಇತರ ಚಾಲ್ತಿ ಆಸ್ತಿಗಳು, ಉಳಿಸಿಕೊಂಡ ಗಳಿಕೆಗಳು ಮತ್ತು ಇತರ ಚಾಲ್ತಿ ಹೊಣೆಗಳು ಹಾಗೂ ಕಬ್ಬಿಣದ ಅದಿರಿನ ಮಾರಾಟಕ್ಕೆ (ಎಂಎಸ್‌ಟಿಸಿ, ಲೋಡಿಂಗ್ ಮತ್ತು ಎಸ್‌ಪಿವಿ) ಸಂಬಂಧಿಸಿದ ಖರ್ಚುಗಳ ಮೇಲೆ ಯಾವುದೇ ಪರಿಣಾಮ ಇರುವುದಿಲ್ಲ.</p> <p>ಹಾಗಾಗಿ, ಎಂಎಸ್‌ಟಿಸಿ ದಲಾಲಿಯ ಕಡಿಮೆ ತೊರಿಸುವಿಕೆ ಆಗಿರುವುದಿಲ್ಲ.</p>
<p>28. ಇತರ ಸಮಗ್ರ ಆದಾಯ (ಓಸಿಐ)</p> <p>ಲಾಭ ಅಥವಾ ನಷ್ಟವಾಗಿ ಮರುವರ್ಗೀಕರಿಸದ ಬಾಬುಗಳಿಗೆ ಸಂಬಂಧಿಸಿದ ಆದಾಯ ತೆರಿಗೆ ರೂ. ಶೂನ್ಯ (ಖರ್ಚು)</p> <p>ಹಿಂದಿನ ವರ್ಷದ (2020-21) ಲೆಕ್ಕಪರಿಶೋಧಿತ ಹಣಕಾಸು ತೇವ್ವಿಗಳಲ್ಲಿ ಓಸಿಐ ಎಂದು ಪ್ರಸ್ತುತಪಡಿಸಲಾದ ಮುಂಚಿನ ವರ್ಷಗಳಿಗೆ ಸಂಬಂಧಿಸಿದ ಆದಾಯ ತೆರಿಗೆಯ ನಿವ್ವಳ ಹೊಂದಾಣಿಕೆಯಾದ ರೂ. 2,066.91 ಲಕ್ಷ ಮೊತ್ತವನ್ನು (ಕೊರತೆ ಹವಣಿಕೆಯಾದ ರೂ. 4,092.74 ಮತ್ತು ಹೆಚ್ಚುವರಿ ಹವಣಿಕೆಯಾದ ರೂ. 2,025.83 ಲಕ್ಷ) ಮುಂಚಿನ ವರ್ಷಗಳ ಆದಾಯ ತೆರಿಗೆಯಾಗಿ ಈಗ ಪ್ರಸ್ತುತಪಡಿಸಲಾಗಿದೆ.</p> <p>ಹೊಂದಾಣಿಕೆಯು ಮುಖ್ಯವಾಗಿ ಲೆಕ್ಕಹಾಕುವಿಕೆಯಲ್ಲಿನ ತಪ್ಪಿನಿಂದಾಗಿ ಸೃಷ್ಟಿಯಾಗಿರುವ ಕಾರಣ, ನಮ್ಮ ಅಭಿಪ್ರಾಯದಲ್ಲಿ, 01.04.2020ರಂದು ಇದ್ದಂತೆ ಸದರಿ ಮೊತ್ತವನ್ನು ಉಳಿಸಿಕೊಂಡ ಗಳಿಕೆಗಳಲ್ಲಿ ಹೊಂದಿಸಬೇಕಿತ್ತು. ಇದರ ಪರಿಣಾಮವಾಗಿ 2020-21ರ ಒಟ್ಟು ಸಮಗ್ರ ಆದಾಯವನ್ನು ರೂ. 2,066.91 ಲಕ್ಷದಷ್ಟು ಕಡಿಮೆತೋರಿಸಲಾಗಿದೆ ಮತ್ತು 01.04.2020ರಂದು ಇದ್ದಂತೆ ಉಳಿಸಿಕೊಂಡ ಗಳಿಕೆಗಳನ್ನು ರೂ. 2,066.91 ಲಕ್ಷದಷ್ಟು ಹೆಚ್ಚಿಗೆ ತೋರಿಸಲಾಗಿದೆ.</p>	<p>ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>

<p>29. (ಟಿಪ್ಪಣಿ 31) ಸಾದಿಲ್ವಾರು ಹೊಣೆಗಳು</p> <p>29.1 ಬ್ಯಾಂಕ್ ಖಾತರಿಗಳು ರೂ. 1,146.81 ಲಕ್ಷ</p> <p>ಎ) ಎ) 31.03.2022ರಂದು ಇದ್ದಂತೆ ಬಾಕಿ ಇರುವ ಬ್ಯಾಂಕ್ ಖಾತರಿಗಳು ಮತ್ತು ಇರಿಸಿಕೊಳ್ಳಲಾದ ಮಾರ್ಜಿನ್ ಕುರಿತಂತೆ ಬ್ಯಾಂಕಿನಿಂದ ಸ್ಥಿರೀಕರಣವನ್ನು ಪಡೆದುಕೊಂಡಿಲ್ಲ.</p> <p>ಬಿ) ಶಿಲ್ಕಿನಲ್ಲಿ, ಹಣಕಾಸು ತಃಖ್ತೆಗಳ ಮೇಲಿನ ಟಿಪ್ಪಣಿ 4.1 ರಲ್ಲಿ ಉಲ್ಲೇಖಿಸಲಾಗಿರುವಂತೆ, ವಿವಿಧ ಪ್ರಾಧಿಕಾರಗಳಿಗೆ ನೀಡಲಾದ ಖಾತರಿ ಸೇರಿರುವುದಿಲ್ಲ.</p>	<p>ಬ್ಯಾಂಕುಗಳಿಂದ ಪಡೆದುಕೊಂಡ ಬಾಕಿ ಇರುವ ಬ್ಯಾಂಕ್ ಖಾತರಿಗಳ ಸ್ಥಿರೀಕರಣವನ್ನು ಕಂಪೆನಿಯು ಹೊಂದಿದೆ ಮತ್ತು ಅವನ್ನು ಲೆಕ್ಕಪರಿಶೋಧಕರಿಗೆ ಒದಗಿಸಲಾಗಿದೆ.</p> <p>ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>
<p>ಎ) i) ಕಂಪೆನಿಯು ಹಣಕಾಸು ತಃಖ್ತೆಗಳ ಮೇಲಿನ ಟಿಪ್ಪಣಿ 31 ಸಿ ಯಲ್ಲಿ ಬಾಕಿ ಇರುವ ಪ್ರಕರಣಗಳ ಪಟ್ಟಿಯನ್ನು ಮಾತ್ರ ಪ್ರಕಟಿಸಿರುತ್ತದೆ. ಆದರೆ, ಇಂಡ್ ಎಎಸ್ 37 - ಹವಣಿಕೆಗಳು, ಸಾದಿಲ್ವಾರು ಹೊಣೆಗಳು ಮತ್ತು ಸಾದಿಲ್ವಾರು ಆಸ್ತಿಗಳು - ಇದರ ಅನ್ವಯ ಕಂಪೆನಿಯ ವಿರುದ್ಧದ ಹಕ್ಕುಸಲ್ಲಿಕೆಗಳ ಸ್ವರೂಪ ಮತ್ತು ಮೊತ್ತವನ್ನು ಸೂಚಿಸಿರುವುದಿಲ್ಲ.</p> <p>31.03.2022ರಂದು ಇದ್ದಂತೆ ಋಣ ಎಂದು ಗುರುತಿಸಿದ ಮತ್ತು ಕಂಪೆನಿಗೆ ವಿರುದ್ಧವಾಗಿ ಮಾಡಲಾದ ಹಕ್ಕುಸಲ್ಲಿಕೆಗಳ (ಶಾಸನಬದ್ಧ ಬೇಡಿಕೆಗಳನ್ನು ಹೊರತುಪಡಿಸಿ) ಮೊತ್ತ, ನಮಗೆ ಒದಗಿಸಲಾದ ಮಾಹಿತಿಯ ಪ್ರಕಾರ, ರೂ. 47,314 ಲಕ್ಷ ಆಗಿರುತ್ತದೆ.</p>	<p>ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>
<p>ಬಿ) ಪ್ರತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪೆನಿಯು ಮಾಡಿರುವ ಅಂದಾಜು, ಸಂಭಾವ್ಯ ನಷ್ಟವನ್ನು ಸಾಧ್ಯ ಆದರೆ ಸಂಭಾವ್ಯವಲ್ಲ ಎಂದು ಪರಿಗಣಿಸಲಾಗಿದೆಯೋ ಅಥವಾ ಸಂಭಾವ್ಯವಿದ್ದು ಹೊಣೆ ಎಂದು ದಾಖಲಿಸುವ ಅಗತ್ಯವಿದೆಯೋ ('ಸಾದಿಲ್ವಾರುಗಳು ಮತ್ತು ಕಾನೂನು ವ್ಯಾಜ್ಯಗಳು' ಅಡಿಯಲ್ಲಿನ ಟಿಪ್ಪಣಿ 31ಎ ಯಲ್ಲಿ ಹೇಳಿರುವಂತೆ) ಎಂಬ ಬಗ್ಗೆ ದಾಖಲೆ ಇರುವುದಿಲ್ಲ. ಹಾಗಾಗಿ, ಬಾಕಿ ಇರುವ ವ್ಯಾಜ್ಯಗಳ ಪರಿಣಾಮವನ್ನು ತಿಳಿಯಲು ಸಾಧ್ಯವಾಗಿರುವುದಿಲ್ಲ.</p>	<p>ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>
<p>29.3 ಅರಣ್ಯ ಅಭಿವೃದ್ಧಿ ತೆರಿಗೆ (ಎಫ್‌ಡಿಟಿ) ಗಾಗಿ ಬೇಡಿಕೆ</p> <p>ಎ) (i) ಅರಣ್ಯ ಇಲಾಖೆ ಪ್ರಾಧಿಕಾರಗಳಿಂದ ಅರಣ್ಯ ಅಭಿವೃದ್ಧಿ ತೆರಿಗೆಯ ಪಾವತಿಗಾಗಿ ಪಡೆಯಲಾಗಿರುವ ವಿವಿಧ ಬೇಡಿಕೆಗಳಿಗೆ ಸಂಬಂಧಿಸಿಂತೆ ಟಿಪ್ಪಣಿ 31ಎ(ಎ) (i) ರಿಂದ (v) ವರೆಗೆ ಗಮನಸೆಳೆಯುತ್ತಿದ್ದೇವೆ.</p> <p>ii) 05.11.2020ರಂದು ಅರಣ್ಯ ಇಲಾಖೆ ಮತ್ತು ಕಂಪೆನಿ ನಡೆಸಿದ ಸಭೆಯಲ್ಲಿ ದೀರ್ಘಕಾಲದಿಂದ ಬಾಕಿ ಇರುವ ಈ ಪ್ರಕರಣವನ್ನು ನಿರ್ದಿಷ್ಟವಾದ ರೀತಿಯಲ್ಲಿ ಇತ್ಯರ್ಥಗೊಳಿಸಲು ನಿರ್ಧರಿಸಲಾಯಿತು.</p>	<p>ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>

<p>ಕಂಪೆನಿಯ ದಾಖಲೆಗಳ ಮತ್ತು ಅರಣ್ಯ ಇಲಾಖೆಯ ದಾಖಲೆಗಳ ಪ್ರಕಾರ ಅಂಕಿ ಅಂಶಗಳ ಹೊಂದಾಣಿಕೆ ಮತ್ತು ಸರ್ಕಾರಿ/ಅರಣ್ಯ ಇಲಾಖೆಯಿಂದ ಬಡ್ಡಿಯ ವಿಧಿಸುವಿಕೆ/ದರವನ್ನು ಕುರಿತಂತೆ ನಿರ್ಧಾರವನ್ನು ಬಾಕಿ ಇರಿಸಿ, ಈ ಸಂಬಂಧ ಉದ್ಭವಿಸಬಹುದಾದ ಹೊಣೆಯನ್ನು ಈ ಹಂತದಲ್ಲಿ ಪರಿಮಾಣೀಕರಿಸುವುದು ಸಾಧ್ಯವಿರುವುದಿಲ್ಲ.</p>	
<p>29.4 ಆದಾಯ ತೆರಿಗೆ ಬೇಡಿಕೆಗಳು</p> <p>ಹಣಕಾಸು ತಃಖ್ತೆಗಳ ಮೇಲಿನ ಟಿಪ್ಪಣಿ 31ಎ(vi) ಯಿಂದ xii ವರೆಗಿನ ಟಿಪ್ಪಣಿಗಳತ್ತ ಹಾಗೂ ಮೇಲಿನ ಕಂಡಿಕೆ 9.3(ಬಿ) ಯಲ್ಲಿನ ನಮ್ಮ ಪರಿಶೀಲನೆಯತ್ತ ಗಮನಸೆಳೆಯುತ್ತಿದ್ದೇವೆ.</p>	<p>ಟಿಪ್ಪಣಿ ಸಂಖ್ಯೆ 31ಎ(vi) ಯಿಂದ xii ರಲ್ಲಿ ಋಣವೆಂದು ಗುರುತಿಸಲಾಗದ ಮುಂಚಿನ ಹಣಕಾಸು ವರ್ಷದ ಆದಾಯ ತೆರಿಗೆ ಹೊಣೆಗೆ ಸಂಬಂಧಿಸಿದ ವಿವರಗಳನ್ನು ಪ್ರಕಟಿಸಲಾಗಿದೆ.</p>
<p>29.5 ಪರಿಸರ ಸಂರಕ್ಷಣ ಶುಲ್ಕಕ್ಕಾಗಿ ಬೇಡಿಕೆ</p> <p>ಟಿಪ್ಪಣಿ 31ಎ(ಎ) xiii ರಲ್ಲಿ ಹೇಳಿರುವಂತೆ ಇಪಿಎಫ್ ಬೇಡಿಕೆಗೆ ಸಂಬಂಧಿಸಿದಂತೆ, ಹಣಕಾಸು ತಃಖ್ತೆಗಳ ಮೇಲಿನ ಟಿಪ್ಪಣಿ 16.1 ಹಾಗೂ ಮೇಲಿನ ಕಂಡಿಕೆ 21.3(ಎ) ಯಲ್ಲಿನ ನಮ್ಮ ಪರಿಶೀಲನೆಯತ್ತ ಗಮನಸೆಳೆಯುತ್ತಿದ್ದೇವೆ.</p>	
<p>29.6 ಬಾಕಿ ರಾಯಧನ & ಮೇಲೆ ಬಾಡಿಗೆಗೆ ಬೇಡಿಕೆ</p> <p>ಬಾಕಿ ರಾಯಧನವೆಂದು ಗಣಿಗಳು ಮತ್ತು ಭೂಗರ್ಭ ಇಲಾಖೆ (ಡಿಎಂಜಿ) ಇರಿಸಿರುವ ರೂ. 3,044 ಲಕ್ಷ ಮೊತ್ತದ ಬೇಡಿಕೆಯ ಬಗ್ಗೆ ಟಿಪ್ಪಣಿ 31ಎ(ಎ) xiii ಯತ್ತ ಗಮನಸೆಳೆಯುತ್ತಿದ್ದೇವೆ. ಸದರಿ ಮೊತ್ತವು 2009-10ರಿಂದ 2014-15ರ ವರೆಗಿನ ಅವಧಿಗೆ ಸಂಬಂಧಿಸಿದಂತೆ ರೂ. 1,067.52 ಲಕ್ಷ ಮೊತ್ತದ ಬಾಕಿ ರಾಯಧನ ಮತ್ತು ಬಡ್ಡಿಗೆ (31.03.2021ರ ವರೆಗೆ) ಹಾಗೂ ಬಾಕಿಗಳ ಮೇಲಿನ (31.03.2021ರವರೆಗಿನ) ಬಡ್ಡಿ ರೂ. 1,976.26 ಲಕ್ಷ ಮೊತ್ತಕ್ಕೆ ಸಂಬಂಧಿಸಿದೆ. ಮೇಲ್ವಿಚಾರಣಾ ಸಮಿತಿಯು 2013-14ರಲ್ಲಿ ಆಗಲೇ ರೂ. 626.02 ಲಕ್ಷ ಮೊತ್ತದ ರಾಯಧನದಲ್ಲಿನ ವ್ಯತ್ಯಾಸವನ್ನು ವಸೂಲಿಮಾಡಿರುವುದಾಗಿಯೂ ಮತ್ತು ರಾಯಧನವನ್ನು ರವಾನೆಮಾಡಿರುವ ಶ್ರೇಣಿಗಿಂತಲೂ ಹೆಚ್ಚಿನ ಶ್ರೇಣಿಗೆ ಲೆಕ್ಕಹಾಕಿರುವುದಾಗಿ ತೋರುತ್ತದೆ ಎಂದು ನಮಗೆ ತಿಳಿಸಲಾಗಿದೆ. ಕಂಪೆನಿಯು ಹಾಗಾಗಿ ಬೇಡಿಕೆಯನ್ನು ಹಿಂಪಡೆದು ಪರಿಷ್ಕೃತ ಬೇಡಿಕೆಯನ್ನು ಸಲ್ಲಿಸಲು ಡಿಎಂಜಿ ಯನ್ನು ಕೋರಿದೆ.</p>	<p>ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>
<p>29.7 ಸೇವಾ ತೆರಿಗೆ ಬೇಡಿಕೆಗಳು</p> <p>ಎ) i) ರೂ. 11,921.43 ಲಕ್ಷದ ಬೇಡಿಕೆಗೆ ಸಂಬಂಧಿಸಿದಂತೆ ಹಣಕಾಸು ತಃಖ್ತೆಗಳಿಗೆ ಟಿಪ್ಪಣಿ ಸಂಖ್ಯೆ 31ಎ(ಎ) xvi ರತ್ತ ಗಮನ ಸೆಳೆಯುತ್ತಿದ್ದೇವೆ. ಆಯುಕ್ತರು ಬಡ್ಡಿಯೂ ಸೇರಿದಂತೆ ರೂ. 11,944.23 ಲಕ್ಷ ಮೊತ್ತದ ಸೇವಾ ತೆರಿಗೆಯ ಬೇಡಿಕೆಯನ್ನು ಸ್ಥಿರೀಕರಿಸಿರುವುದಾಗಿಯೂ ರೂ. 305.10 ಲಕ್ಷ ಮೊತ್ತದ ದಂಡವನ್ನು ವಿಧಿಸಿರುವುದಾಗಿಯೂ ಕಂಪೆನಿಯ ವಕೀಲರು ತಿಳಿಸಿರುತ್ತಾರೆ. ಹಾಗಾಗಿ, ಮೇಲಿನ ಟಿಪ್ಪಣಿಯಲ್ಲಿ ಪ್ರಕಟಿಸಲಾಗಿರುವ ಮೊತ್ತವನ್ನು ಹೊಂದಿಸಬೇಕಿದೆ/ಪರಿಷ್ಕರಿಸಬೇಕಿದೆ.</p>	<p>ಈ ವಿಷಯವು ದಿನಾಂಕ 22.03.2021ರ ಅದೇ ಮೂಲದಲ್ಲಿನ ಆದೇಶ (ಓಐಟಿ) ಸಂ. ಎಂಎಲ್‌ಆರ್-ಇಎಕ್ಸ್‌ಸಿಯುಎಸ್-000-ಸಿಟಿಎಂ-ಐಎ-20-2020-21 ವಿರುದ್ಧದ ಇಲಾಖಾ ಮೇಲ್ಮನವಿ ಸಂ. ಎಸ್‌ಟಿ/20617/2021-ಡಿಬಿ - ಇದಕ್ಕೆ ಸಂಬಂಧಿಸಿದುದಾಗಿದೆ. ಮೆ. ಕೆಎಸ್‌ಎಂ‌ಸಿ‌ಎಲ್ ಮತ್ತು ಇಲಾಖೆ ಸಲ್ಲಿಸಿದ ಮೇಲ್ಮನವಿಯಲ್ಲಿನ ವಿಷಯವು ಒಂದೇ ಆಗಿರುತ್ತದೆ. ಮೇಲೆ ಹೇಳಲಾಗಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ನಾವು ದಿನಾಂಕ 30.04.2022ರಂದು ಮೇಲ್ಮನವಿಯನ್ನು ರದ್ದುಗೊಳಿಸುವಂತೆ ಕೋರುತ್ತ ನಮ್ಮ ಆಕ್ಷೇಪಣೆಗಳನ್ನು ಸಲ್ಲಿಸಿರುತ್ತೇವೆ.</p>

<p>ಬಿ) i) ಟಿಪ್ಪಣಿ ಸಂಖ್ಯೆ 31ಎ(ಎ) xviiiರಲ್ಲಿ ಉಲ್ಲೇಖಿಸಲಾಗಿರುವ ರೂ. 4,100.71 ಲಕ್ಷದ ಬೇಡಿಕೆಗೆ ಸಂಬಂಧಿಸಿದಂತೆ 30.11.2020ರಂದು ಕಂಪೆನಿಯು ಷೋಕಾಸ್ ನೋಟೀಸಿಗೆ ವಿವರವಾದ ಉತ್ತರವನ್ನು ಸಲ್ಲಿಸಿದ್ದು ಸದರಿ ಪ್ರಕರಣವನ್ನು ಹೆಚ್ಚುವರಿ ಮಹಾನಿರ್ದೇಶಕರು (ತೀರ್ಪು), ಮುಂಬೈ ಇವರು ನಿರ್ಧರಿಸಬೇಕಿದೆ.</p>	<p>2022-23ರಲ್ಲಿ ಪರಿಶೀಲಿಸಲಾಗುವುದು.</p>
<p>ಆದರೆ, ಪ್ರತಿಭಟನೆಯ ರೂಪದಲ್ಲಿ ಪಾವತಿಸಲಾದ ರೂ. 1,383.39 ಲಕ್ಷ ಮೊತ್ತದ ವಿವರಗಳು ಹಾಗೂ ಅದರ ಲೆಕ್ಕಪರಿಗಣನೆಯ ವಿವರಗಳನ್ನು ನಮಗೆ ಒದಗಿಸಲಾಗಿಲ್ಲ.</p>	<p>2022-23ರಲ್ಲಿ ಪರಿಶೀಲಿಸಿ ಹೊಂದಿಸಲಾಗುವುದು.</p>
<p>29.8 ಕಂಪೆನಿಯು ದಿನಾಂಕ 18.08.2013ರಂದು ಕೇಂದ್ರ ಸಬಲೀಕೃತ ಸಮಿತಿಗೆ (ಸಿಇಸಿ) ದಿನಾಂಕ 28.09.2012ರ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದ ಕಂಡಿಕೆ ರ III ನಿರ್ದೇಶನಗಳ ಅನುಸಾರ ಮುಚ್ಚಳಿಕೆಯೊಂದನ್ನು ಬರೆದುಕೊಟ್ಟಿರುತ್ತದೆ. ಇದರ ಪ್ರಕಾರ ಆರ್ & ಆರ್ ಅನುಷ್ಠಾನಕ್ಕೆ (ಎಂಎಲ್ 1659ಗೆ ಸಂಬಂಧಿಸಿದಂತೆ) ನ್ಯಾಯಾಲಯವು ರಚಿಸಿರುವ ಸಮಿತಿಯು ನಿರ್ಧರಿಸುವಂತಹ ಪರಿಹಾರದ ಮೊತ್ತವಾಗಿ ಯಾವುದೇ ಹೆಚ್ಚುವರಿ ಮೊತ್ತವನ್ನು ಸಮಿತಿಯು ತೀರ್ಮಾನಿಸಿದ ಮೊತ್ತವನ್ನು ಅಗತ್ಯವಾದರೆ ಪ್ರಶ್ನಿಸುವ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಉಳಿಸಿಕೊಂಡು, ಪಾವತಿಸಲು ಬದ್ಧವಾಗಿರುತ್ತದೆ. ಈ ಅಂಶವನ್ನು ಹಾಗೂ ಇದಕ್ಕೆ ಸಂಬಂಧಿಸಿದ ಪ್ರಸ್ತುತ ಸ್ಥಿತಿಯನ್ನು ಪ್ರಕಟಿಸಲಾಗಿಲ್ಲ.</p>	<p>ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>
<p>29.09 ಎಂಎಲ್‌ಡಬ್ಲ್ಯೂ ನೌಕರರಿಗೆ ಸಂಬಂಧಿಸಿದಂತೆ ಉದ್ಯವಿವಿವಿವಾದ ಭವಿಷ್ಯದ ಹೊಣೆಯನ್ನು ಕುರಿತಂತೆ ಕಂಡಿಕೆ 26.2 ರಲ್ಲಿನ ನಮ್ಮ ಪರಿಶೀಲನೆಯತ್ತ ಗಮನ ಸೆಳೆಯುತ್ತಿದ್ದೇವೆ.</p>	<p>ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>
<p>29.10 (ಟಿಪ್ಪಣಿ 31ಬಿ) ಬದ್ಧತೆಗಳು</p> <p>ಎ) ರೂ. 124.64 ಲಕ್ಷ ಮೊತ್ತದ ಇಆರ್‌ಪಿ ಗೆ ಸಂಬಂಧಿಸಿದ ಮತ್ತು ಪ್ರಕಟಿಸಲಾದ ಬಾಧ್ಯತೆಯು ಟಿಪ್ಪಣಿ 6.1ರಲ್ಲಿ ಹೇಳಲಾದ ಅಂಶಗಳಿಗೆ ಸಂಬಂಧಿಸಿದುದಾಗಿದೆ ಮತ್ತು ಮೇಲಿನ ಕಂಡಿಕೆ 9.1 (ಬಿ) ಯಲ್ಲಿನ ನಮ್ಮ ಪರಿಶೀಲನೆಯನ್ನು ಗಮನಿಸುವುದು.</p> <p>ಬಿ) i) ಗುತ್ತಿಗೆಯ ವಿಸ್ತರಣೆ ಮತ್ತು ಭೂಮಿಗಾಗಿನ ಮುಂಗಡಕ್ಕೆ ಸಂಬಂಧಿಸಿದ ಬಾಧ್ಯತೆಯ ಪ್ರಕಟಿಸದಿರುವಿಕೆಗೆ ಸಂಬಂಧಿಸಿದಂತೆ ಅನುಕ್ರಮವಾಗಿ ಕಂಡಿಕೆ 3.2 & 9.1 (ಎ) ಯಲ್ಲಿನ ನಮ್ಮ ಪರಿಶೀಲನೆಯನ್ನು ಗಮನಿಸಿ.</p> <p>ಇತರ ಬಂಡವಾಳ ಬಾಧ್ಯತೆಗಳ ಮೊತ್ತವು, ನಮಗೆ ತಿಳಿದುಕೊಳ್ಳಲು ಸಾಧ್ಯವಿರುವಂತೆ, ರೂ. 991.14 ಲಕ್ಷ ಆಗಿರುತ್ತದೆ.</p>	<p>ಕೋರಮಂಡಲ್ ಇನ್ಸ್ಟೋಟಿಕ್ ಲಿಮಿಟೆಡ್ ಗೆ ಪಾವತಿಸಲಾಗಿರುವ ರೂ. 137.92 ಲಕ್ಷ ಇಆರ್‌ಪಿ ಮುಂಗಡಕ್ಕೆ ಸಂಬಂಧಿಸಿದ ಬಂಡವಾಳ ಮುಂಗಡವನ್ನು ಕುರಿತಂತೆ, ವಿಷಯವು ಮಧ್ಯಸ್ಥಿಕೆಯ ಮುಂದೆ ಇದ್ದು ಮುಂದಿನ ಕ್ರಮವು ಮಧ್ಯಸ್ಥಿಕೆಯ ತೀರ್ಪನ್ನು ಅವಲಂಬಿಸಿರುತ್ತದೆ.</p>

<p>30. (ಟಿಪ್ಪಣಿ 30) ಖಂಡ ವರದಿ</p> <p>30.1 ಕಂಪೆನಿಯು ಮಾಡಿರುವ ಪ್ರಕಟಣೆಗಳು ಮಹತ್ವದ ಲೇಖಾ ನೀತಿ - ಟಿಪ್ಪಣಿ 46ಬಿxxi(ಎ) ಯಲ್ಲಿ ಹೇಳಿರುವಂತೆ ವರದಿಮಾಡಬಹುದಾದ ಖಂಡಗಳಿಗೆ ಬದಲಾಗಿ ಪ್ರಾಥಮಿಕ ಖಂಡಗಳಿಗೆ ಸಂಬಂಧಿಸಿದುದಾಗಿದೆ.</p>	<p>ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತುಮಾಡಿಕೊಳ್ಳಲಾಗಿದೆ.</p>
<p>30.2</p> <p>ಎ) ಬಡ್ಡಿ ಆದಾಯ - ಇದರ ವಿವರಗಳನ್ನು ಲಾಭ ಅಥವಾ ನಷ್ಟದ ಬಗೆಗಿನ ಮಾಹಿತಿಯಲ್ಲಿ ಪ್ರಕಟಿಸಲಾಗಿಲ್ಲ.</p> <p>ಬಿ) ಇತರ ಆದಾಯ (ಇದರಲ್ಲಿ ಬಡ್ಡಿ ಆದಾಯವು ಸೇರುತ್ತದೆ) ಹಾಗೂ ಸವಕಳಿ ಮತ್ತು ದತ್ತಿಹಾಕುವಿಕೆಯನ್ನು ಹಂಚಲಾಗಿಲ್ಲ.</p> <p>ಸಿ) ಇತರೆ ವೆಚ್ಚ - ಇದು ಹಂಚದಿರುವ ವೆಚ್ಚವನ್ನು ಪ್ರತಿನಿಧಿಸುತ್ತದೆ.</p>	<p>ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತುಮಾಡಿಕೊಳ್ಳಲಾಗಿದೆ.</p>
<p>31. (ಟಿಪ್ಪಣಿ 33) ಸಂಬಂಧಿತ ಪಕ್ಷ ವ್ಯವಹಾರ</p> <p>31.1 ಕಂಪೆನಿಯು ವ್ಯವಸ್ಥಾಪಕ ನಿರ್ದೇಶಕರಿಗೆ ಸಂಬಂಧಿಸಿದಂತೆ ಪಾವತಿಸಿದ ರೂ. 3.90 ಲಕ್ಷ ಮೊತ್ತದ ಪಿಂಚಣಿ & ರಜೆ ವೇತನ ಕೊಡುಗೆಯ ಮಾಹಿತಿಯನ್ನು ಪ್ರಕಟಿಸಿರುವುದಿಲ್ಲ.</p>	<p>ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>
<p>31.2 ಇಂಡ್ ಎಎಸ್ 24 - ಸಂಬಂಧಿತ ಪಕ್ಷ ಪ್ರಕಟಣೆಗಳು - ಇದರ ಅನ್ವಯ ಕೆಳಗಿನ ಪ್ರಕಟಣೆಯನ್ನು ಮಾಡಿರುವುದಿಲ್ಲ:</p> <p>ಎ) ವ್ಯವಸ್ಥಾಪನಾ ಸಿಬ್ಬಂದಿ ಪರಿಹಾರದ ವರ್ಗವಾರು ವಿಂಗಡಣೆ (ಕಂಡಿಕೆ 17ಆರ್) & ಕಂಡಿಕೆ 9(ಸಿ) ಜೊತೆಗೆ ಸಂಗತವಾಗಿ)</p> <p>ಬಿ) ಸರ್ಕಾರಿ ಸಂಬಂಧಿತ ಸಂಸ್ಥೆಗಳ ವಿವರಗಳು (ಕಂಡಿಕೆ 6).</p>	<p>ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>
<p>32. ಕಾಯ್ದೆಯ ಪರಿಷ್ಕೃತ ಇಂಡ್ ಎಎಸ್ ಅನುಸೂಚಿ III ರ ಪ್ರಕಾರ ಹೆಚ್ಚುವರಿ ನಿಬಂಧನಾ ಮಾಹಿತಿ/ ಹೆಚ್ಚುವರಿ ಮಾಹಿತಿಯನ್ನು ಎಲ್ಲೆಲ್ಲಿ ಅನ್ವಯವಾಗುವುದೋ/ಅಗತ್ಯವೋ ಅಲ್ಲಿ ಪ್ರಕಟಿಸಲಾಗಿದೆ ಎಂದು ನಮಗೆ ತಿಳಿಸಲಾಗಿದೆ.</p>	<p>ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>
<p>ಈ ಕ್ಷಿಯಲ್ಲಿನ ಬದಲಾವಣೆಗಳ ತಃಖ್ತೆ</p> <p>33.1 ಎ) ವರ್ಷದ ಒಟ್ಟು ಸಮಗ್ರ ಆದಾಯವನ್ನು ಉಳಿಸಿಕೊಂಡ ಗಳಿಕೆಗಳಿಗೆ ವರ್ಗಾವಣೆ ಎಂದು ಪ್ರಕಟಿಸಲಾಗಿದೆ.</p> <p>ಬಿ) ವರದಿಯ ಅವಧಿಯ ಪ್ರಾರಂಭದಲ್ಲಿ ಇದ್ದಂತೆ (01.04.2020) ಮರುಹೇಳಲಾದ ಶಿಲ್ಕನ್ನು ಪ್ರತ್ಯೇಕವಾಗಿ ಪ್ರಕಟಿಸಿರುವುದಿಲ್ಲ.</p>	<p>ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>
<p>33.2 ಇಂಡ್ ಎಎಸ್ ಅನುಸೂಚಿ III ರ ಪ್ರಕಾರ ನಿರ್ವಚಿತ ಸವಲತ್ತು ಲಾಭದ ಮರುಲೆಕ್ಕಾಚಾರವನ್ನು ಉಳಿಸಿಕೊಂಡ ಗಳಿಕೆಗಳ ಭಾಗವಾಗಿ ಪ್ರತ್ಯೇಕ ಪ್ರಕಟಣೆಯಾಗಿ ಗುರುತಿಸಲಾಗಿರುವುದಿಲ್ಲ.</p>	<p>ಭವಿಷ್ಯದ ವರ್ಷಗಳಲ್ಲಿ ಅಗತ್ಯ ಕ್ರಮಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>

<p>33.3 ಮೇಲಿನ ಕಂಡಿಕೆ 9.2 (ಬಿ), 17.5, 20.2 (ಇ), 22.1 (ಸಿ), 22.3 ಮತ್ತು 28ರಲ್ಲಿನ ನಮ್ಮ ಪರಿಶೀಲನೆಗಳನ್ನು ಗಮನಿಸಿ.</p>	
<p>34. ನಗದು ಪ್ರವಹನ ತಃಖ್ತೆ</p> <p>34.1 ಎ) i) ಕಂಪೆನಿಯು, ಸೂಕ್ತ ವಿವರಣೆಯಿಲ್ಲದೆ, ಮುಂಚಿನ ವರ್ಷಗಳಿಗೆ ಸಂಬಂಧಿಸಿದ ರೂ. 31,529.97 ಲಕ್ಷ ಮೊತ್ತದ ನಿವ್ವಳ ಖರ್ಚನ್ನು 31.03.2021ರಂದು ಇದ್ದಂತೆ ಕಾರ್ಯಾಚರಣೆ ಚಟುವಟಿಕೆಗಳ ಅಡಿಯಲ್ಲಿನ ಹೊಂದಾಣಿಕೆಯ ಬಾಬಾಗಿ ತೋರಿಸಿದೆ.</p> <p>ii) ಹೂಡಿಕೆ ಚಟುವಟಿಕೆಯ ಅಡಿಯಲ್ಲಿ ಪ್ರಕಟಿಸಲಾಗಿರುವ ರೂ. 2,123.89 ಲಕ್ಷ ಮೊತ್ತದ ಸ್ವತ್ತು, ಸ್ಥಾವರ ಮತ್ತು ಸಲಕರಣೆಯಲ್ಲಿ ಬಂಡವಾಳೀಕರಿಸಲಾದ ರೂ. 896.95 ಲಕ್ಷ ಮೊತ್ತದ ಎಫ್‌ಎಂ‌ಸಿಪಿ ವೆಚ್ಚ ಸೇರಿದೆ. [ಹಿಂದಿನ ಅವಧಿ: ಮುಂಚಿನ ವರ್ಷಗಳಲ್ಲಿ ಬಂಡವಾಳೀಕರಿಸಲಾದ ಮತ್ತು ಹಿಂಪಡೆದ ರೂ. 2,838.70 ಲಕ್ಷ ಮೊತ್ತದ ಆಸ್ತಿಗಳು ಎಫ್‌ಎಂ‌ಸಿಪಿ ವೆಚ್ಚವನ್ನು ಪ್ರತಿನಿಧಿಸುತ್ತದೆ ಮತ್ತು ಸ್ವತ್ತು, ಸ್ಥಾವರ ಹಾಗೂ ಉಪಕರಣದ ಮೇಲಿನ ರೂ. 1,567.24 ಲಕ್ಷ ಮೊತ್ತದ ವೆಚ್ಚವು ಹಣಕಾಸು ತಃಖ್ತೆಗಳ ಮೇಲಿನ ಟಿಪ್ಪಣಿ 1(ಎ)3 ರಲ್ಲಿ ಉಲ್ಲೇಖಿಸಲಾದಂತೆ, ಮುಂಚಿನ ವರ್ಷಗಳಲ್ಲಿ ವ್ಯಯವಾದ ರೂ. 642.88 ಲಕ್ಷ ಮೊತ್ತವನ್ನು ಒಳಗೊಳ್ಳುತ್ತದೆ. ಈ ನಗದೇತರ ಬಾಬುಗಳ ಪ್ರಸ್ತುತಿಯು ಸೂಕ್ತವಾಗಿರುವುದಿಲ್ಲ.</p>	<p>ಭವಿಷ್ಯದ ವರ್ಷಗಳಲ್ಲಿ ಅಗತ್ಯ ಕ್ರಮಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>
<p>34.2 ಹಣಕಾಸು ಚಟುವಟಿಕೆಗಳ ಅಡಿಯಲ್ಲಿ ಪ್ರಕಟಿಸಲಾಗಿರುವ ರೂ. 13,347.89 ಲಕ್ಷ ಮೊತ್ತದ ಸ್ವೀಕೃತ ಬಡ್ಡಿಯು (ಹಿಂದಿನ ಅವಧಿ : ರೂ. 13,676.86 ಲಕ್ಷ) ಪ್ರಾಪ್ತವಾದ ಬಡ್ಡಿಯನ್ನು ಒಳಗೊಳ್ಳುತ್ತದೆ ಮತ್ತು ನಗದೇತರ ವ್ಯವಹಾರಗಳ ಪರಿಣಾಮಗಳನ್ನು ಹೊಂದಿಸಲಾಗಿಲ್ಲ.</p>	<p>ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>
<p>34.3 31.03.2021 ರಂದು ಇದ್ದಂತೆ ನಗದು ಮತ್ತು ನಗದು ಸಮಾನಗಳು ಚಾಲ್ತಿ ಖಾತೆಯಲ್ಲಿ ಮೀರಿಪಡೆದ ಶಿಲ್ಕನ್ನು ಹೊಂದಿಸದಿರುವ ಮೊತ್ತವಾಗಿದೆ (ಹಣಕಾಸು ತಃಖ್ತೆಗಳಿಗೆ ಟಿಪ್ಪಣಿ 19(ಇ) ಗಮನಿಸಿ).</p>	<p>ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>
<p>34.4 ಇಂಡ್ ಎಎಸ್ 7 - ನಗದು ಹರಿವುಗಳ ತಃಖ್ತೆ (ಕಂಡಿಕೆ 52) ಪ್ರಕಾರ ಖಂಡಾತ್ಮಕ ನಗದು ಹರಿವನ್ನು ಕಂಪೆನಿಯು ಪ್ರಕಟಿಸಿರುವುದಿಲ್ಲ.</p>	<p>ಭವಿಷ್ಯದ ಮಾರ್ಗದರ್ಶನಕ್ಕಾಗಿ ಗುರುತು ಮಾಡಿಕೊಳ್ಳಲಾಗಿದೆ.</p>

ನಮೂನೆ ಸಂ. ಎಂಆರ್ - 3
ಕಾರ್ಯದರ್ಶಿಯ ಲೆಕ್ಕಪರಿಶೋಧನಾ ವರದಿ

31.03.2022ಕ್ಕೆ ಕೊನೆಗೊಂಡ ಹಣಕಾಸು ವರ್ಷಕ್ಕೆ

[(ಕಂಪೆನಿ ಕಾಯ್ದೆ, 2013ರ ಪರಿಚ್ಛೇದ 204(1)ರ ಅನುಸಾರ ಮತ್ತು ಕಂಪೆನಿ (ವ್ಯವಸ್ಥಾಪನಾ ಸಿಬ್ಬಂದಿಯ ನೇಮಕಾತಿ ಮತ್ತು ಸಂಭಾವನೆ) ನಿಯಮಗಳು, 2014ಕ್ಕೆ ಹೊಂದುವಂತೆ]

ಇವರಿಗೆ,
ಸದಸ್ಯರು,

ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತ.

ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತ, ಸಿಐಎನ್:ಯು85110ಕೆಎ1966ಎಸ್‌ಜಿಸಿ001620 - ಸಂಸ್ಥೆಯಲ್ಲಿ (ಇನ್ನು ಮುಂದೆ 'ಕಂಪೆನಿ') ಅನ್ವಯವಾಗುವ ಶಾಸನಬದ್ಧ ಉಪಬಂಧಗಳ ಅನುಸರಣೆ ಮತ್ತು ಉತ್ತಮ ಕಾರ್ಪರೇಟ್ ಆಚರಣೆಗಳ ಬಗೆಗಿನ ಬದ್ಧತೆಗೆ ಸಂಬಂಧಿಸಿದಂತೆ ನಾವು ಕಾರ್ಯದರ್ಶಿಯ ಲೆಕ್ಕಪರಿಶೋಧನೆಯನ್ನು ಕೈಗೊಂಡಿರುತ್ತೇವೆ. ಕಾರ್ಪರೇಟ್ ನಡವಳಿಕೆ/ಶಾಸನಬದ್ಧ ಅನುಸರಣೆಗಳ ಮೌಲ್ಯಮಾಪನ ನಡೆಸಲು ಮತ್ತು ಆ ಬಗ್ಗೆ ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸೂಕ್ತವಾದ ಆಧಾರವನ್ನು ಒದಗಿಸುವ ವಿಧಾನದಲ್ಲಿ ಕಾರ್ಯದರ್ಶಿಯ ಲೆಕ್ಕಪರಿಶೋಧನೆಯನ್ನು ನಡೆಸಲಾಯಿತು.

ಲೆಕ್ಕಪುಸ್ತಕಗಳು, ದಾಖಲೆಗಳು, ನಡವಳಿ ಪುಸ್ತಕಗಳು, ಸಲ್ಲಿಸಲಾದ ನಮೂನೆ ಮತ್ತು ಸಲ್ಲಿಕೆಗಳು ಹಾಗೂ ಕಂಪೆನಿ ನಿರ್ವಹಿಸಿರುವ ಇತರ ದಾಖಲೆಗಳ ಪರಿಶೀಲನೆಯ ಆಧಾರದ ಮೇಲೆ ಮತ್ತು ಕಂಪೆನಿ, ಅದರ ಅಧಿಕಾರಿಗಳು, ಅಭಿಕರ್ತರು ಮತ್ತು ಅಧಿಕೃತ ಪ್ರತಿನಿಧಿಗಳು ಕಾರ್ಯದರ್ಶಿಯ ಲೆಕ್ಕಪರಿಶೋಧನೆಯನ್ನು ನಡೆಸುವಾಗ ಒದಗಿಸಿದ ಮಾಹಿತಿಯ ಆಧಾರದ ಮೇಲೆ ನಾವು ಹೀಗೆ ವರದಿ ಮಾಡುತ್ತಿದ್ದೇವೆ: ನಮ್ಮ ಅಭಿಪ್ರಾಯದಲ್ಲಿ, 31.03.2022 ಕ್ಕೆ ಕೊನೆಗೊಂಡ ಹಣಕಾಸು ವರ್ಷವನ್ನು ಒಳಗೊಳ್ಳುವ ಲೆಕ್ಕಪರಿಶೋಧನೆಯ ಅವಧಿಯಲ್ಲಿ ಕೆಳಗೆ ಪಟ್ಟಿಮಾಡಲಾಗಿರುವ ಶಾಸನಬದ್ಧ ಉಪಬಂಧಗಳನ್ನು ಅನುಸರಿಸಿದ ಮತ್ತು ಇಲ್ಲಿಂದಾಚೆಗೆ ಮಾಡಿರುವ ವರದಿಗೆ ಬದ್ಧವಾಗಿ ಮತ್ತು ಆ ಮಟ್ಟಿಗೆ ಸೂಕ್ತವಾದ ಮಂಡಳಿ-ಪ್ರಕ್ರಿಯೆಗಳು ಮತ್ತು ಅನುಸರಣಾ ಕಾರ್ಯತಂತ್ರವನ್ನು ಸಹ ಹೊಂದಿದೆ:

ನಾವು, ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತ, ("ಕಂಪೆನಿ") ಸಂಸ್ಥೆಯ 31.03.2022ಕ್ಕೆ ಕೊನೆಗೊಂಡ ಹಣಕಾಸು ವರ್ಷದ ಲೆಕ್ಕಪುಸ್ತಕಗಳು, ದಾಖಲೆಗಳು, ನಡವಳಿ ಪುಸ್ತಕಗಳು, ಸಲ್ಲಿಸಲಾದ ನಮೂನೆ ಮತ್ತು ಸಲ್ಲಿಕೆಗಳು ಹಾಗೂ ಕಂಪೆನಿ ನಿರ್ವಹಿಸಿರುವ ಇತರ ದಾಖಲೆಗಳ ಕೆಳಗಿನ ಉಪಬಂಧಗಳ ಅನ್ವಯ ಪರಿಶೀಲಿಸಿರುತ್ತೇವೆ:

(i) ಕಂಪೆನಿ ಕಾಯ್ದೆ, 2013 (ಕಾಯ್ದೆ) ಮತ್ತು ತತ್ಸಂಬಂಧಿತ ನಿಯಮಗಳು;

(ii) ಕಂಪೆನಿಗೆ ಅನ್ವಯವಾಗುವ ಉದ್ಯಮನಿರ್ದಿಷ್ಟ ಕಾನೂನುಗಳು ಕೆಳಗಿನಂತಿವೆ:

- ಗಣಿ ಕಾಯ್ದೆ, 1952
- ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಬಂಧನೆ) ಕಾಯ್ದೆ, 1957
- ಕಬ್ಬಿಣ ಅದಿರು ಗಣಿ, ಮ್ಯಾಂಗನೀಸ್ ಅದಿರು ಗಣಿ ಮತ್ತು ಕ್ರೋಮೈಟ್ ಅದಿರು ಗಣಿ ಕಾರ್ಮಿಕ ಕಲ್ಯಾಣ ಉಪಕರ ಕಾಯ್ದೆ, 1976.
- ಕಬ್ಬಿಣ ಅದಿರು ಗಣಿ, ಮ್ಯಾಂಗನೀಸ್ ಅದಿರು ಗಣಿ ಮತ್ತು ಕ್ರೋಮ್ ಅದಿರು ಗಣಿ ಕಾರ್ಮಿಕ ಕಲ್ಯಾಣ ಕಲ್ಯಾಣ ಕಾಯ್ದೆ, 1976.

(iii) ಕಂಪೆನಿಗೆ ಅನ್ವಯವಾಗುವ ಇತರ ಸಾಮಾನ್ಯ ಕಾನೂನುಗಳಲ್ಲಿ ಕೆಳಗಿನವು ಸೇರುತ್ತವೆ:

- ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆಗಳು ಕಾಯ್ದೆ ಮತ್ತು ನಿಯಮಗಳು
- ಇಎಸ್‌ಐ ಕಾಯ್ದೆ ಮತ್ತು ಸಾಧಾರಣ ನಿಬಂಧನೆಗಳು
- ನೌಕರರ ಭವಿಷ್ಯನಿಧಿ & ಇತರೆ ಉಪಬಂಧಗಳ ಕಾಯ್ದೆ
- ಕನಿಷ್ಠ ಕೂಲಿ ಕಾಯ್ದೆ ಮತ್ತು ನಿಯಮಗಳು
- ಕೂಲಿ ಪಾವತಿ ಕಾಯ್ದೆ & ನಿಯಮಗಳು
- ಗ್ರಾಚುಟಿ ಪಾವತಿ ಕಾಯ್ದೆ & ನಿಯಮಗಳು
- ಬೋನಸ್ ಪಾವತಿ ಕಾಯ್ದೆ & ನಿಯಮಗಳು
- ಹೆರಿಗೆ ಸವಲತ್ತುಗಳು ಕಾಯ್ದೆ
- ಸಮಾನ ಸಂಭಾವನೆ ಕಾಯ್ದೆ
- ನೌಕರರ ವಿನಿಮಯ (ಸಿಎನ್‌ವಿ) ಕಾಯ್ದೆ & ನಿಯಮಗಳು
- ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಕಾಯ್ದೆ & ನಿಯಮಗಳು
- ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶಗಳ ಕಾಯ್ದೆ
- ಕರ್ನಾಟಕ (ರಾಷ್ಟ್ರೀಯ & ಹಬ್ಬ) ರಜಾ ಕಾಯ್ದೆ & ನಿಯಮಗಳು
- ಕಾರ್ಯಸ್ಥಳದಲ್ಲಿ ಮಹಿಳೆಯರ, ಮೇಲಿನ ಲೈಂಗಿಕ ದೌರ್ಜನ್ಯ (ತಡೆಗಟ್ಟುವಿಕೆ, ನಿಷೇಧ ಮತ್ತು ನಿವಾರಣೆ) ಕಾಯ್ದೆ
- ಬಹುತೇಕ ಕೇಂದ್ರ ಕಾರ್ಮಿಕ ಕಾನೂನುಗಳಿಗೆ ರಾಜ್ಯಗಳು ನಿಯಮಗಳನ್ನು (ಪ್ರತಿ ನಿಯಮಗಳ ಹೆಸರುಗಳನ್ನು ಇಲ್ಲಿ ಸೇರಿಸಲಾಗಿಲ್ಲ) ಪರಿಚಯಿಸಿವೆ.
- ಸ್ಪರ್ಧಾ ಕಾಯ್ದೆ, 2002
- ಭಾರತೀಯ ಗುತ್ತಿಗೆ ಕಾಯ್ದೆ, 1872
- ಸರಕುಗಳ ಮಾರಾಟ ಕಾಯ್ದೆ, 930
- ಭಾರತೀಯ ಮುದ್ರಾಂಕ ಕಾಯ್ದೆ, 1899
- ಆಸ್ತಿ ವರ್ಗಾವಣೆ ಕಾಯ್ದೆ, 1882

(iv) ಪರಿಸರ ಸಂಬಂಧಿ ಕಾಯ್ದೆಗಳು ಮತ್ತು ನಿಯಮಗಳು

- ಪರಿಸರ ಸಂರಕ್ಷಣಾ ಕಾಯ್ದೆ, 1986
- ಜಲ (ಮಾಲಿನ್ಯ ತಡೆಗಟ್ಟುವಿಕೆ & ನಿಯಂತ್ರಣ) ಕಾಯ್ದೆ, 1974
- ವಾಯು (ಮಾಲಿನ್ಯ ತಡೆಗಟ್ಟುವಿಕೆ & ನಿಯಂತ್ರಣ) ಕಾಯ್ದೆ, 1974

ಭಾರತೀಯ ಕಂಪೆನಿ ಕಾರ್ಯದರ್ಶಿಗಳ ಸಂಸ್ಥೆ ನಿರ್ದೇಶಕ ಮಂಡಳಿ ಸಭೆಗಳು ಮತ್ತು ಸಾಮಾನ್ಯ ಸಭೆಗಳಿಗೆ ಸಂಬಂಧಿಸಿದಂತೆ ಹೊರಡಿಸಿರುವ ಕಾರ್ಯದರ್ಶಿಯ ಪ್ರಮಾಣಗಳ, ಅರ್ಥ್ ಎಸ್‌ಎಸ್-1 & ಎಸ್‌ಎಸ್-2 ಅನುಸರಣೆಯನ್ನೂ ನಾವು ಪರಿಶೀಲಿಸಿರುತ್ತೇವೆ:

ಪರಿಶೀಲನೆಯಲ್ಲಿರುವ ಅವಧಿಯಲ್ಲಿ ಕಂಪೆನಿಯು ಮೇಲೆ ಹೆಸರಿಸಿರುವ ಮತ್ತು ಅನ್ವಯವಾಗುವ ಕಾಯ್ದೆಗಳು, ನಿಯಮಗಳು, ನಿಬಂಧನೆಗಳು, ಮಾರ್ಗಸೂಚಿಗಳು, ಪ್ರಮಾಣಗಳ ಮುಂತಾದವುಗಳ ಉಪಬಂಧಗಳನ್ನು ಅನುಸರಿಸಿದೆ. ನಮ್ಮ ಅಭಿಪ್ರಾಯದಲ್ಲಿ ಕಂಪೆನಿಯು ಕಂಪೆನಿ ಕಾಯ್ದೆ ಮತ್ತು ಅದಕ್ಕೆ ಸಂಗತವಾದ ನಿಯಮಗಳು ಹಾಗೂ ಕಾರ್ಯದರ್ಶಿಯ ಪ್ರಮಾಣಗಳು ಮತ್ತು ಮಾನವ ಸಂಪನ್ಮೂಲ ಹಾಗೂ ಕಾರ್ಮಿಕ ಕಾನೂನುಗಳೂ ಸೇರಿ ಇತರ ಕಾನೂನುಗಳ ಅನುಪಾಲನೆಯನ್ನು ಬಿಗಿಗೊಳಿಸಬೇಕಿದೆ.

ಪರಿಶೋಧನೆಯ ಸಂದರ್ಭದಲ್ಲಿ ಕಂಪೆನಿ ಕಾಯ್ದೆ 2013, ಮಾನವ ಸಂಪನ್ಮೂಲ ಮತ್ತು ಕಾರ್ಮಿಕ ಕಾನೂನುಗಳ ಉಪಬಂಧಗಳಿಗೆ ಸಂಬಂಧಿಸಿದಂತೆ ಕೆಲವು ಗಣನೀಯವಲ್ಲದ ಅಂಶಗಳನ್ನು ಗುರುತಿಸಲಾಯಿತು ಮತ್ತು ಇವನ್ನು ಕಂಪೆನಿಯ ಗಮನಕ್ಕೆ ತರಲಾಗಿದೆ.

ಮಹತ್ವವುಳ್ಳದ್ದು ಎಂದು ಪರಿಗಣಿಸಲಾದ ಕೆಳಗಿನ ಪರಿಶೀಲನೆಗಳನ್ನು ಷೇರುದಾರರ ಗಮನಕ್ಕೆ ತರಲಾಗಿದೆ:

1. ಕಂಪೆನಿಯು ಸ್ವತಂತ್ರ ನಿರ್ದೇಶಕರನ್ನು ನೇಮಿಸುವ ಮಾನದಂಡಗಳ ಅಡಿ ಬರುತ್ತದೆಯಾದರೂ ಮಂಡಳಿಯಲ್ಲಿ ಯಾವುದೇ ಸ್ವತಂತ್ರ ನಿರ್ದೇಶಕರನ್ನೂ ನೇಮಿಸಲಾಗಿಲ್ಲ.
2. ನಾಮನಿರ್ದೇಶನ ಮತ್ತು ಸಂಭಾವನಾ ಸಮಿತಿಯನ್ನು ರಚಿಸಲಾಗಿಲ್ಲ, ಸಿಎಸ್‌ಆರ್ ಸಮಿತಿ ಮತ್ತು ಲೆಕ್ಕಪರಿಶೋಧನಾ ಸಮಿತಿಯ ರಚನೆಯಲ್ಲಿ ಸಂಬಂಧಿತ ಉಪಬಂಧಗಳ ಪಾಲನೆಯಾಗಿಲ್ಲ ಮತ್ತು ಸಮಿತಿಗಳಲ್ಲಿ ಸ್ವತಂತ್ರ ನಿರ್ದೇಶಕರನ್ನು ನೇಮಿಸಲಾಗಿಲ್ಲ.

ಮುಂದುವರೆಯುತ್ತ, ಪರಿಶೀಲನೆಯ ಅವಧಿಯಲ್ಲಿ, ಕಂಪೆನಿಯು ನಿರ್ವಹಿಸಿರುವ ಲೆಕ್ಕಪತ್ರಗಳ ಹಾಗೂ ಅನುಸರಣಾ ವರದಿ, ಕಂಪೆನಿಯ ನಿರ್ದೇಶಕರು ಪಡೆದು ದಾಖಲಿಸಿರುವ ಅನುಕ್ರಮವಾದ ವಿಭಾಗ ಮುಖ್ಯಸ್ಥರ ಹೇಳಿಕೆಗಳ ಪರಿಶೀಲನೆಯ ಆಧಾರದ ಮೇಲೆ ಹೇಳುವುದಾದರೆ, ಮೇಲೆ ಹೇಳಿರುವಂತೆ, ಅನ್ವಯವಾಗತಕ್ಕ ಕಾರ್ಮಿಕ ಕಾನೂನುಗಳು, ಪರಿಸರ ಕಾನೂನುಗಳು ಮತ್ತು ಇತರ ಕಾನೂನುಗಳ ಅನುಸರಣೆಯ ಮೇಲ್ವಿಚಾರಣೆಗಾಗಿ ಕಂಪೆನಿಯು ಪರ್ಯಾಪ್ತವಾದ ವ್ಯವಸ್ಥೆಗಳು, ಪ್ರಕ್ರಿಯೆಗಳು ಮತ್ತು ನಿಯಂತ್ರಣಾ ಕಾರ್ಯವಿಧಾನವನ್ನು ಹೊಂದಿರುತ್ತದೆ.

ಮುಂದುವರೆಯುತ್ತ, ಅನ್ವಯವಾಗುವ ಹಣಕಾಸು ಕಾನೂನುಗಳು, ನೇರ ಮತ್ತು ಪರೋಕ್ಷ ತೆರಿಗೆ ಕಾನೂನುಗಳನ್ನು, ಅವು ಕಂಪೆನಿಯ ಶಾಸನಬದ್ಧ ಲೆಕ್ಕಪರಿಶೋಧಕರ ಪರಿಶೀಲನೆ ಮತ್ತು ಲೆಕ್ಕಪರಿಶೋಧನೆಯ ವ್ಯಾಪ್ತಿಗೆ ಬರುವ ಕಾರಣ, ನಾವು ಪರಿಶೀಲಿಸಿರುವುದಿಲ್ಲ ಎಂದು ವರದಿಮಾಡುತ್ತಿದ್ದೇವೆ.

ಕಂಪೆನಿಯ ನಿರ್ದೇಶಕ ಮಂಡಳಿ ಕಾರ್ಯಕಾರಿ ನಿರ್ದೇಶಕರು, ಕಾರ್ಯಕಾರಿಯಲ್ಲದ ನಿರ್ದೇಶಕರು ಮತ್ತು ಸ್ವತಂತ್ರ ನಿರ್ದೇಶಕರ ಸೂಕ್ತ ಸಮತೋಲನದೊಂದಿಗೆ ಯುಕ್ತವಾಗಿ ರಚನೆಯಾಗಿದೆ. ಆದರೆ, ಮೇಲೆ ಹೇಳಿದಂತೆ ಕಂಪೆನಿಯು ಸ್ವತಂತ್ರ ನಿರ್ದೇಶಕರನ್ನು ಹೊಂದಿರುವುದಿಲ್ಲ.

ಕಂಪೆನಿ ಕಾರ್ಯದರ್ಶಿಗಳಿಂದ ಪಡೆದುಕೊಂಡ ಮಾಹಿತಿಯ ಮೇರೆಗೆ, ಮಂಡಳಿ ಸಭೆಗಳನ್ನು ಜರುಗಿಸುವ ಸಂಬಂಧವಾಗಿ ಎಲ್ಲ ನಿರ್ದೇಶಕರಿಗೆ ಪರ್ಯಾಪ್ತ ನೋಟೀಸನ್ನು ನೀಡಲಾಗುತ್ತದೆ, ಸಭೆಯ ಕಾರ್ಯಸೂಚಿ ಮತ್ತು ಟಿಪ್ಪಣಿಗಳನ್ನು ಮುಂಗಡವಾಗಿ ತಲುಪಿಸಲಾಗುತ್ತದೆ, ಮತ್ತು ಸಭೆಯಲ್ಲಿ ಅರ್ಥಪೂರ್ಣ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಸಭೆಯ ಕಾರ್ಯಸೂಚಿ ಒಳಗೊಳ್ಳುವ ಅಂಶಗಳ ಬಗ್ಗೆ ಸಭೆಗೆ ಪೂರ್ವದಲ್ಲಿಯೇ ಮಾಹಿತಿ ಒದಗಿಸಿ ಸ್ಪಷ್ಟನೆಯನ್ನು ಪಡೆದುಕೊಳ್ಳುವ ವ್ಯವಸ್ಥೆಯನ್ನು ಕಂಪೆನಿ ಹೊಂದಿದೆ.

ಬಹುಮತದ ನಿರ್ಧಾರವನ್ನು ಒಪ್ಪಿ ಮುಂದುವರೆಯುವ ಕ್ರಮ ಇದೆಯಾದರೂ ಅನುಸರಣೆಯಲ್ಲಿರುವ ಪದ್ಧತಿಯ ಪ್ರಕಾರ ಭಿನ್ನಾಭಿಪ್ರಾಯವನ್ನು ಹೊಂದಿರುವ ಸದಸ್ಯರ ಅಭಿಪ್ರಾಯಗಳನ್ನು ನಡವಳಿಯ ಭಾಗವಾಗಿ ದಾಖಲಿಸಲಾಗುತ್ತದೆ. ಆದರೆ, ವರದಿಯ ಅವಧಿಯಲ್ಲಿ ಇಂತಹ ಯಾವುದೇ ಪ್ರಕರಣಗಳೂ ಘಟಿಸಿರುವುದಿಲ್ಲ.

ಮುಂದುವರೆಯುತ್ತ, ಅನ್ವಯವಾಗುವ ಕಾನೂನು, ನಿಯಮ, ನಿಬಂಧನೆ ಮತ್ತು ಮಾರ್ಗಸೂಚಿಗಳ ಅನುಸರಣೆ ಹಾಗೂ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಕಂಪೆನಿಯ ಗಾತ್ರ ಮತ್ತು ಕಾರ್ಯಾಚರಣೆಗಳಿಗೆ ಹೊಂದುವಂತೆ ಪರ್ಯಾಪ್ತವಾದ ವ್ಯವಸ್ಥೆಗಳು ಮತ್ತು ಪ್ರಕ್ರಿಯೆಗಳನ್ನು ಕಂಪೆನಿ ಹೊಂದಿದೆ ಎಂದು ವರದಿಮಾಡುತ್ತಿದ್ದೇವೆ.

ಕೋವಿಡ್ - 19 ಸಾಂಕ್ರಮಿಕದ ಹರಡುವಿಕೆಯಿಂದಾಗಿ ಲಾಕ್‌ಡೌನ್ ಇದ್ದ ಕಾರಣ ಗಣಿಗಳಲ್ಲಿ ನಿರ್ವಹಿಸಲಾಗಿರುವ ದಾಖಲೆಗಳು/ನೋಂದಣಿ ಪುಸ್ತಕಗಳು/ಸಲ್ಲಿಕೆಗಳ ಪೈಕಿ ಕೆಲವನ್ನು ಮಾತ್ರ ನಾವು ಭೌತಿಕವಾಗಿ ಪರಿಶೀಲಿಸಲು ಸಾಧ್ಯವಿರಲಿಲ್ಲವಾಗಿ ನಾವು ಕಂಪ್ಯೂಟರ್ ಮೂಲಕ ಒದಗಿಸಲಾದ ಪ್ರತಿಗಳನ್ನು/ನಮಗೆ ಒದಗಿಸಲಾದ ಮಾಹಿತಿಯನ್ನು ಅವಲಂಬಿಸಿದ್ದೇವೆ ಎಂದೂ ನಾವು ವರದಿಮಾಡುತ್ತಿದ್ದೇವೆ.

ಸ್ಥಳ: ಬೆಂಗಳೂರು
ದಿನಾಂಕ: 15.02.2023

ಸಹಿ/-
ಪರಮೇಶ್ವರ ಜಿ ಭಟ್
ಎಫ್‌ಸಿಎಸ್ ಸಂಖ್ಯೆ 8860
ಸಿಪಿ ಸಂಖ್ಯೆ 11004
UDIN: FOO8860DOO3156675

ಗಮನಿಕೆ: ಈ ವರದಿಯನ್ನು ಅನುಬಂಧ ಎಂದು ಜೊತೆ ಸೇರಿಸಲಾಗಿರುವ ಹಾಗೂ ಈ ವರದಿಯ ಅಂತರ್ಗತ ಭಾಗವಾಗಿರುವ ನಮ್ಮ ಇದೇ ದಿನಾಂಕದ ಪತ್ರದೊಂದಿಗೆ ಪರಿಗಣಿಸುವುದು.

2021-22 ರ ಸಿಎಸ್‌ಆರ್ ಚಟುವಟಿಕೆಗಳ ವಾರ್ಷಿಕ ವರದಿ

1. ಕಂಪೆನಿಯ ಸಿಎಸ್‌ಆರ್ ಕಾರ್ಯನೀತಿಗಳ ಸಂಕ್ಷಿಪ್ತ ರೂಪರೇಷೆ:

ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತವು ಕರ್ನಾಟಕ ರಾಜ್ಯದಲ್ಲಿ ವೈಜ್ಞಾನಿಕವಾದ ಮತ್ತು ಪರಿಸರ-ಸ್ನೇಹಿಯಾದ ರೀತಿಯಲ್ಲಿ ವಿವಿಧ ಖನಿಜಗಳ ಅನ್ವೇಷಣೆ, ವಾಣಿಜ್ಯ ಉಪಯೋಗ ಮತ್ತು ಮಾರಾಟ ಪ್ರಕ್ರಿಯೆಯಲ್ಲಿ ತೊಡಗಿದೆ.

ಕೆಎಸ್‌ಎಂಸಿಎಲ್ ಸೂಕ್ತವಾದ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುವ ಬದ್ಧತೆಯನ್ನು ಪ್ರಕಟಿಸಿದೆ ಮತ್ತು ಪ್ರಕಟಿಸುತ್ತ ಸಾಗಿದೆ. ಈ ಕ್ರಮಗಳು ಸಮುದಾಯದ ಮೇಲೆ ನೇರವಾದ, ಗ್ರಾಹ್ಯವಾದ ಮತ್ತು ಸಕಾರಾತ್ಮಕವಾದ ಆರ್ಥಿಕ, ಸಾಮಾಜಿಕ ಮತ್ತು ಪರಿಸರಾತ್ಮಕ ಪರಿಣಾಮವನ್ನು ಹೊಂದಿದ್ದು ಕಂಪೆನಿಯ ಕಾರ್ಯವ್ಯಾಪ್ತಿಗೆ ಬರುವ ಸ್ಥಳೀಯ ಪ್ರದೇಶಗಳ ಮೇಲೆ ವಿಶೇಷವಾದ ಒತ್ತನ್ನು ಕಂಪೆನಿ ನೀಡುತ್ತ ಬಂದಿದೆ.

ಉದ್ದೇಶಗಳು:

ರಾಜ್ಯದಲ್ಲಿ ಬೆಂಬಲ ಅಗತ್ಯವಿರುವ ಪ್ರದೇಶಗಳ ಒಟ್ಟಾರೆ ಅಭಿವೃದ್ಧಿಗೆ ಅರ್ಥಪೂರ್ಣವಾದ ಸಹಕಾರವನ್ನು ಒದಗಿಸುವುದು ಸಿಎಸ್‌ಆರ್ ಉದ್ದೇಶವಾಗಿದೆ. ಬೆಂಬಲದ ಅಗತ್ಯವಿರುವವರಿಗೆ ದೀರ್ಘಕಾಲೀನ ನೆಲೆಯಲ್ಲಿ ಸಹಾಯಕವಾಗುವ ಚಟುವಟಿಕೆಗಳು ಕೆಳಗಿನಂತಿವೆ:

- i) ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಸಮುದಾಯಗಳನ್ನು ಪ್ರಧಾನವಾಗಿ ಗುರಿಯಾಗಿರಿಸಿಕೊಂಡು ಸರ್ಕಾರ ನಡೆಸುತ್ತಿರುವ ಯೋಜನೆಗಳನ್ನು ಗುರುತಿಸಿ ಸಹಾಯಹಸ್ತವನ್ನು ಚಾಚುವುದು. ಈ ದಿಸೆಯಲ್ಲಿ ಕಂಪೆನಿಯ ಗಮನದಲ್ಲಿ ಇರುವ ಕ್ಷೇತ್ರಗಳೆಂದರೆ:
 - ಸಾಕ್ಷರತೆ/ಶಿಕ್ಷಣ/ಸಾಂಸ್ಕೃತಿಕ ಬೆಳವಣಿಗೆ.
 - ಸುರಕ್ಷಿತ ಕುಡಿಯುವ ನೀರು/ಆರೋಗ್ಯ ಮತ್ತು ನೈರ್ಮಲ್ಯ.
 - ಸ್ಥಿರವಾದ ಆದಾಯ ಉತ್ಪತ್ತಿ ಮತ್ತು ಜೀವನನಿರ್ವಹಣೆಗೆ ಅಗತ್ಯವಾದ ಕೌಶಲ್ಯ ಅಭಿವೃದ್ಧಿ.
 - ಅಗತ್ಯ ಮೂಲಸೌಕರ್ಯ ಅಭಿವೃದ್ಧಿ
- ii) ವಿಶೇಷವಾಗಿ ರಾಜ್ಯದ ಹಿಂದುಳಿದ ಭಾಗಗಳಲ್ಲಿ ವಾಸಿಸುತ್ತಿರುವ ಅಂಗವಿಕಲ, ಮನೋದೌರ್ಬಲ್ಯವಿರುವ ಮತ್ತು ಸೌಲಭ್ಯವಂಚಿತ ಜನರಿಗೆ ಸ್ಥಿರವಾದ ಶೈಕ್ಷಣಿಕ ಬೆಂಬಲ ಮತ್ತು ಸಹಕಾರವನ್ನು ಒದಗಿಸುವುದು.
- iii) ಮದ್ಯಪಾನ, ಏಡ್ಸ್ ಮುಂತಾದ ಸಾಮಾಜಿಕ ಪಿಡುಗುಗಳ ವಿರುದ್ಧ ಜಾಗೃತಿಯ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವುದು ಮತ್ತು ಹಕ್ಕುಗಳು ಹಾಗೂ ಜವಾಬ್ದಾರಿಗಳ ಬಗ್ಗೆ ಅರಿವನ್ನು ಹರಡುವುದು.
- iv) ದೇಶದಲ್ಲಿ ಹಾಗೂ ವಿಶೇಷವಾಗಿ ರಾಜ್ಯದಲ್ಲಿ ಪ್ರವಾಹ, ಭೂಕಂಪ, ಸಾಂಕ್ರಾಮಿಕ ಮುಂತಾದ ಪ್ರಾಕೃತಿಕ ವಿಕೋಪಗಳಿಂದ ಬಾಧಿತರಿಗೆ ಸೂಕ್ತ ನೆರವನ್ನು ಒದಗಿಸುವುದು.
- v) ಅಗತ್ಯ ಮತ್ತು ಸಂದರ್ಭಕ್ಕೆ ತಕ್ಕಂತೆ ಗಮನ ಮತ್ತು ನೆರವನ್ನು ಬಯಸುವ ಇತರ ಯಾವುದೇ ಕ್ಷೇತ್ರಗಳು.

2. ಸಿಎಸ್‌ಆರ್ ಸಮಿತಿಯ ರಚನೆ:

ಕ್ರ.ಸಂ	ನಿರ್ದೇಶಕರ ಹೆಸರು ಶ್ರೀ/ಶ್ರೀಮತಿ	ಪದನಾಮ/ ನಿರ್ದೇಶಕತ್ವದ ಸ್ವರೂಪ	ವರ್ಷದಲ್ಲಿ ನಡೆದ ಸಿಎಸ್‌ಆರ್ ಸಮಿತಿ ಸಭೆಗಳ ಸಂಖ್ಯೆ	ವರ್ಷದಲ್ಲಿ ಪಾಲ್ಗೊಂಡ ಸಿಎಸ್‌ಆರ್ ಸಮಿತಿ ಸಭೆಗಳ ಸಂಖ್ಯೆ
1	ಪಂಕಜ್‌ಕುಮಾರ್ ಪಾಂಡೆ, ಭಾ.ಆ.ಸೇ	ಅಧ್ಯಕ್ಷರು, ಸರ್ಕಾರದ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ	1	1
2	ಶಿವಾನಂದ ಕಾಪಶಿ, ಭಾಆಸೇ,	ಸದಸ್ಯರು, ವ್ಯವಸ್ಥಾಪಕ ನಿರ್ದೇಶಕರು, ಕೆಎಸ್‌ಎಂಸಿಎಲ್	1	1
3	ರುದ್ರಮೂರ್ತಿ ಎಂ	ಅಧಿಕಾರೇತರ ನಿರ್ದೇಶಕರು, ಕೆಎಸ್‌ಎಂಸಿಎಲ್	1	1

3. ಸಿಎಸ್‌ಆರ್ ಸಮಿತಿಯ ರಚನೆ, ಸಿಎಸ್‌ಆರ್ ನೀತಿ ಮತ್ತು ಮಂಡಳಿಯು ಅಂಗೀಕರಿಸಿರುವಂತೆ ಸಿಎಸ್‌ಆರ್ ಯೋಜನೆಗಳ ವಿವರಗಳನ್ನು ಪ್ರಕಟಿಸುವ ಕಂಪೆನಿಯ ವೆಬ್‌ಸೈಟ್ ಲಿಂಕ್ ಅನ್ನು ಒದಗಿಸಿ: www.ksmc.karnataka.gov.in
4. ಕಂಪೆನಿಗಳ (ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನೀತಿ) ನಿಯಮಗಳು, 2014, ನಿಯಮ 8, ಉಪ-ನಿಯಮ (3)ರ ಅನುಸಾರ ನಡೆಸಲಾದ ಸಿಎಸ್‌ಆರ್ ಯೋಜನೆಗಳ ಪರಿಣಾಮದ ಮೌಲ್ಯಮಾಪನದ ವಿವರಗಳನ್ನು, ಅನ್ವಯವಾಗುವುದಿದ್ದರೆ, ಒದಗಿಸಿ - ಅನ್ವಯವಾಗುವುದಿಲ್ಲ.
5. ಕಂಪೆನಿಗಳ (ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನೀತಿ) ನಿಯಮಗಳು, 2014, ನಿಯಮ 7, ಉಪ-ನಿಯಮ (3)ರ ಅನುಸಾರ ಯೋಜನೆಗಳಿಗೆ ಪ್ರತಿಹೊಂದಿಸಲು ಲಭ್ಯವಿರುವ ಮೊತ್ತದ ವಿವರಗಳು ಮತ್ತು ಹಣಕಾಸು ವರ್ಷಕ್ಕೆ ಪ್ರತಿಹೊಂದಿಸಲು ಅಗತ್ಯವಿರುವ ಮೊತ್ತ, ಇದ್ದ ಪಕ್ಷದಲ್ಲಿ:

ಕ್ರ.ಸಂ	ಹಣಕಾಸು ವರ್ಷ	ಹಿಂದಿನ ಹಣಕಾಸು ವರ್ಷಗಳಲ್ಲಿ ಹೊಂದಿಸಿದ ಮೊತ್ತದಿಂದ ಲಭ್ಯವಾಗುವ ಮೊತ್ತ	ಸದರಿ ಹಣಕಾಸು ವರ್ಷಕ್ಕೆ ಹೊಂದಿಸಲು ಅಗತ್ಯವಿರುವ ಮೊತ್ತ, ಇದ್ದ ಪಕ್ಷದಲ್ಲಿ
-	-	-	-
-	-	-	-
-	-	-	-
-	-	-	-

6. ಪರಿಚ್ಛೇದ 135(5) ರ ಪ್ರಕಾರ ಕಂಪೆನಿಯ ಸರಾಸರಿ ನಿವ್ವಳ ಲಾಭ - ರೂ. 67452.00 ಲಕ್ಷ
7. ಎ) ಪರಿಚ್ಛೇದ 135(5) ರ ಪ್ರಕಾರ ಕಂಪೆನಿಯ ಸರಾಸರಿ ನಿವ್ವಳ ಲಾಭದ 2% - ರೂ. 600 ಲಕ್ಷ
ಬಿ) ಹಿಂದಿನ ಹಣಕಾಸು ವರ್ಷಗಳ ಸಿಎಸ್‌ಆರ್ ಯೋಜನೆಗಳು ಅಥವಾ ಕಾರ್ಯಕ್ರಮಗಳು ಅಥವಾ ಚಟುವಟಿಕೆಗಳಿಂದ ಉದ್ಭವಿಸುವ ಹೆಚ್ಚುವರಿ ಮೊತ್ತ - ರೂ. 124.74 ಲಕ್ಷ
ಸಿ) ಪ್ರಸ್ತುತ ಹಣಕಾಸು ವರ್ಷಕ್ಕೆ ಹೊಂದಿಸಬೇಕಾದ ಮೊತ್ತ, ಇದ್ದ ಪಕ್ಷದಲ್ಲಿ.-
ಡಿ) ಹಣಕಾಸು ವರ್ಷದ ಒಟ್ಟು ಸಿಎಸ್‌ಆರ್ ಹೊಣೆ (7ಎ + 7ಬಿ + 7ಸಿ) - ರೂ. 724.74 ಲಕ್ಷ

8. (ಎ) ಪ್ರಸ್ತುತ ಹಣಕಾಸು ವರ್ಷದ ವ್ಯಯಿಸಲಾದ ಅಥವಾ ವ್ಯಯಿಸದಿರುವ ಸಿಎಸ್‌ಆರ್ ಮೊತ್ತ:

ಪ್ರಸ್ತುತ ಹಣಕಾಸು ವರ್ಷದಲ್ಲಿ ವ್ಯಯಿಸಲಾದ ಒಟ್ಟು ಮೊತ್ತ	ವ್ಯಯಿಸದಿರುವ ಮೊತ್ತ (ಲಕ್ಷ ರೂ)				
	ಪರಿಚ್ಛೇದ 135(6) ರ ಪ್ರಕಾರ ವ್ಯಯಿಸದಿರುವ ಸಿಎಸ್‌ಆರ್ ಖಾತೆಗೆ ವರ್ಗಾಯಿಸಲಾದ ಒಟ್ಟು ಮೊತ್ತ		ಪರಿಚ್ಛೇದ 135(5) ರ ದ್ವಿತೀಯ ಉಪಬಂಧದ ಅನುಸಾರ ಅನುಸೂಚಿ VII ರ ಅಡಿಯಲ್ಲಿ ಯಾವುದೇ ನಿರ್ದಿಷ್ಟ ನಿಧಿಗೆ ವರ್ಗಾಯಿಸಲಾದ ಮೊತ್ತ		
		ವರ್ಗಾವಣೆಯ ದಿನಾಂಕ	ನಿಧಿಯ ಹೆಸರು	ಮೊತ್ತ	ವರ್ಗಾವಣೆಯ ದಿನಾಂಕ
724.74	-	-	-	-	-

(ಬಿ) ಪ್ರಸ್ತುತ ಹಣಕಾಸು ವರ್ಷದ ಚಾಲ್ತಿ ಯೋಜನೆಗಳಿಗೆ ವ್ಯಯಿಸಲಾದ ಸಿಎಸ್‌ಆರ್ ಮೊತ್ತದ ವಿವರಗಳು:

(ಲಕ್ಷ ರೂ.ಗಳು)

(1)	(2)	(3)	(4)	(5)		(6)	(7)	(8)	(9)	(10)	(11)	
ಕ್ರ. ಸಂ.	ಶಿಕ್ಷಣ	ಕಾಯ್ದೆಯ ಅನುಸೂಚಿ VII ರಲ್ಲಿನ ಚಟುವಟಿಕೆಗಳ ಪಟ್ಟಿಯಿಂದ ಪ್ರಸ್ತುತ ಅಂಗ	ಸ್ಥಳೀಯ ಪ್ರದೇಶ (ಹೌದು/ಇಲ್ಲ)	ಯೋಜನೆಯ ನೆಲೆ		ಶಿಕ್ಷಣ	ಯೋಜನೆಗೆ ಹಂಚಲಾದ ಮೊತ್ತ	ಚಾಲ್ತಿ ಹಣಕಾಸು ವರ್ಷದಲ್ಲಿ ವ್ಯಯಿಸಲಾದ ಮೊತ್ತ	ಪರಿಚ್ಛೇದ 135(6) ರ ಪ್ರಕಾರ ವ್ಯಯಿಸದಿರುವ ಸಿಎಸ್‌ಆರ್ ಖಾತೆಗೆ ವರ್ಗಾಯಿಸಲಾದ ಒಟ್ಟು ಮೊತ್ತ	ಜಾರಿಯ ವಿಧಾನ: ನೇರ ಹೌದು/ಇಲ್ಲ	ಜಾರಿಯ ವಿಧಾನ - ಜಾರಿಗೊಳಿಸುವ ಏಜೆನ್ಸಿ ಮೂಲಕ	
				ರಾಜ್ಯ	ಜಿಲ್ಲೆ						ಶಿಕ್ಷಣ	ಸಿಎಸ್‌ಆರ್ ನೋಂದಣಿ ಸಂಖ್ಯೆ
1	ಶಿಕ್ಷಣ	4.i)ಎ)	ಹೌದು	ಕರ್ನಾಟಕ	ಬೆಳಗಾವಿ	4 ತಿಂಗಳು	18.75	-	23.75	ಇಲ್ಲ	-	-
2	ಆರೋಗ್ಯ	5.ii	ಹೌದು	ಕರ್ನಾಟಕ	ಬಳ್ಳಾರಿ, ಹಾಸನ, ಚಿತ್ರದುರ್ಗ ಮುಂ.	4 ತಿಂಗಳು	81.49	742.84	40.00	ಇಲ್ಲ	-	-
3	ಮೂಲಸೌಕರ್ಯ ಅಭಿವೃದ್ಧಿ ಒಟ್ಟು	5.iv	ಹೌದು	ಕರ್ನಾಟಕ	ತುಮಕೂರು ಚಿತ್ರದುರ್ಗ ಮುಂ.	4 ತಿಂಗಳು	24.50	01.80	20.00	ಇಲ್ಲ	-	-
							124.74	744.64	83.75	-	-	-

ಸಿ. ಪ್ರಸ್ತುತ ಹಣಕಾಸು ವರ್ಷದ ಚಾಲ್ತಿ ಯೋಜನೆಗಳನ್ನು ಹೊರತುಪಡಿಸಿ ವ್ಯಯಿಸಲಾದ ಸಿಎಸ್‌ಆರ್ ಮೊತ್ತದ ವಿವರಗಳು:

(1)	(2)	(3)	(4)	(5)		(6)	(7)	(8)	
ಕ್ರ. ಸಂ.	ಯೋಜನೆಯ ಹೆಸರು	ಕಾಯ್ದೆಯ ಅನುಸೂಚಿ VII ರಲ್ಲಿನ ಚಟುವಟಿಕೆಗಳ ಪಟ್ಟಿಯಿಂದ ಪ್ರಸ್ತುತ ಅಂಗ	ಸ್ಥಳೀಯ ಪ್ರದೇಶ (ಹೌದು/ಇಲ್ಲ)	ಯೋಜನೆಯ ನೆಲೆ		ಯೋಜನೆಗೆ ವ್ಯಯಿಸಲಾದ ಮೊತ್ತ	ಜಾರಿಯ ವಿಧಾನ: ನೇರ ಹೌದು/ಇಲ್ಲ	ಜಾರಿಯ ವಿಧಾನ - ಜಾರಿಗೊಳಿಸುವ ಏಜೆನ್ಸಿ ಮೂಲಕ	
				ರಾಜ್ಯ	ಜಿಲ್ಲೆ			ಶಿಕ್ಷಣ	ಸಿಎಸ್‌ಆರ್ ನೋಂದಣಿ ಸಂಖ್ಯೆ
1	ಶಿಕ್ಷಣ	4.i)a)	ಹೌದು	ಕರ್ನಾಟಕ	ಬಳ್ಳಾರಿ, ಹಾಸನ, ಮುಂ.	18.75	ಇಲ್ಲ	-	-
2	ಆರೋಗ್ಯ	5.ii	ಹೌದು	ಕರ್ನಾಟಕ	ಬಳ್ಳಾರಿ, ಹಾಸನ, ಮುಂ.	81.49	ಇಲ್ಲ	-	-
3	ಮೂಲಸೌಕರ್ಯ ಅಭಿವೃದ್ಧಿ	5.iv	ಹೌದು	ಕರ್ನಾಟಕ	ಬಳ್ಳಾರಿ, ಹಾಸನ, ಮುಂ.	24.50	ಇಲ್ಲ	-	-
4	ವನ್ಯಜೀವಿ	5.ix)	ಹೌದು	ಕರ್ನಾಟಕ		-	ಇಲ್ಲ		
5	ಏಕಲಚೇತನ	5.ii b.	ಹೌದು	ಕರ್ನಾಟಕ		-	ಇಲ್ಲ		
6	ಕ್ರೀಡೆಗಳು	5.v)	ಹೌದು	ಕರ್ನಾಟಕ		-	ಇಲ್ಲ		
						124.74	-	-	-

ಡಿ. ಆಡಳಿತಾತ್ಮಕ ವೆಚ್ಚಗಳಿಗೆ ವ್ಯಯಿಸಲಾದ ಮೊತ್ತ

-

ಇ. ಪರಿಣಾಮ ಮೌಲ್ಯಮಾಪನಕ್ಕೆ, ಅನ್ವಯವಾಗುವುದಿದ್ದರೆ, ವ್ಯಯಿಸಲಾದ ಮೊತ್ತ

-

ಎಫ್. ಪ್ರಸ್ತುತ ಹಣಕಾಸು ವರ್ಷದಲ್ಲಿ ವ್ಯಯಿಸಲಾದ ಮೊತ್ತ (8ಬಿ + 8ಸಿ + 8ಡಿ + 8ಇ) ರೂ. **869.38** ಲಕ್ಷ
ಹೊಂದಿಕೆಯ ಹೆಚ್ಚುವರಿ ಮೊತ್ತ ಇದ್ದಲ್ಲಿ, ರೂ. **144.84** ಲಕ್ಷ

ಕ್ರ. ಸಂ	ವಿವರಗಳು	ಮೊತ್ತ (ಲಕ್ಷ ರೂ.ಗಳು)
(i)	ಪರಿಚ್ಛೇದ 135(5) ರ ಪ್ರಕಾರ ಕಂಪನಿಯ ಸರಾಸರಿ ನಿವ್ವಳ ಲಾಭದ 2%	600.00 ಲಕ್ಷ
(ii)	ಪ್ರಸ್ತುತ ಹಣಕಾಸು ವರ್ಷದಲ್ಲಿ ವ್ಯಯಿಸಲಾದ ಒಟ್ಟು ಮೊತ್ತ	869.38 ಲಕ್ಷ
(iii)	ಪ್ರಸ್ತುತ ಹಣಕಾಸು ವರ್ಷದಲ್ಲಿ ವ್ಯಯಿಸಲಾದ ಹೆಚ್ಚುವರಿ ಮೊತ್ತ [(ii)-(i)]	144.74 ಲಕ್ಷ
(iv)	ಹಿಂದಿನ ಹಣಕಾಸು ವರ್ಷಗಳ ಸಿಎಸ್‌ಆರ್ ಯೋಜನೆಗಳು ಅಥವಾ ಕಾರ್ಯ ಕ್ರಮಗಳು ಅಥವಾ ಚಟುವಟಿಕೆಗಳಿಂದ ಉದ್ಭವಿಸುವ ಹೆಚ್ಚುವರಿ ಮೊತ್ತ ಇದ್ದಲ್ಲಿ.	-
(v)	ಮುಂದಿನ ಹಣಕಾಸು ವರ್ಷಗಳಲ್ಲಿ ಹೊಂದಿಸಲು ಇರಿಸಲಾದ ಮೊತ್ತ [(iii)-(iv)]	-

9. (ಎ) ಹಿಂದಿನ ಮೂರು ಹಣಕಾಸು ವರ್ಷಗಳಲ್ಲಿ ವ್ಯಯಿಸದಿರುವ ಸಿಎಸ್‌ಆರ್ ಮೊತ್ತದ ವಿವರಗಳು:

ಕ್ರ.ಸಂ	ಹಿಂದಿನ ಹಣಕಾಸು ವರ್ಷ	ಪರಿಚ್ಛೇದ 135(6) ರ ಪ್ರಕಾರ ವ್ಯಯಿಸದಿರುವ ಸಿಎಸ್‌ಆರ್ ಖಾತೆಗೆ ಬರ್ಗಾಯಿಸಲಾದ ಒಟ್ಟು ಮೊತ್ತ	ವರದಿಯ ಹಣಕಾಸು ವರ್ಷದಲ್ಲಿ ವ್ಯಯಿಸಲಾದ ಮೊತ್ತ (ರೂ)	ಪರಿಚ್ಛೇದ 135(5) ರ ದ್ವಿತೀಯ ಉಪಬಂಧದ ಅನುಸಾರ ಅನುಸೂಚಿ VII ರ ಅಡಿಯಲ್ಲಿ ಯಾವುದೇ ನಿರ್ದಿಷ್ಟ ನಿಧಿಗೆ ವರ್ಗಾಯಿಸಲಾದ ಮೊತ್ತ			ಮುಂದಿನ ಹಣಕಾಸು ವರ್ಷಗಳಲ್ಲಿ ವ್ಯಯಿಸಲು ಉಳಿದಿರುವ ಮೊತ್ತ (ರೂ)
				ನಿಧಿಯ ಹೆಸರು	ಮೊತ್ತ (ರೂ)	ವರ್ಗಾವಣೆಯ ದಿನಾಂಕ	
1	-	-	-	-	-	-	-
2	-	-	-	-	-	-	-
3	-	-	-	-	-	-	-
	ಒಟ್ಟು	-	-	-	-	-	-

(ಬಿ) ಹಿಂದಿನ ಹಣಕಾಸು ವರ್ಷದಲ್ಲಿ(ಗಳಲ್ಲಿ) ಚಾಲ್ತಿಯಲ್ಲಿದ್ದ ಯೋಜನೆಗಳಿಗೆ ಪ್ರಸ್ತುತ ಹಣಕಾಸು ವರ್ಷದಲ್ಲಿ ವ್ಯಯಿಸಲಾದ ಸಿಎಸ್‌ಆರ್ ಮೊತ್ತದ ವಿವರಗಳು:

(ಮೊತ್ತ : ಲಕ್ಷ ರೂ.ಗಳು)

(1)	(2)	(3)	(4)	(5)	(6)	(7)	(8)	(9)
ಕ್ರ.ಸಂ.	ಯೋಜನಾ ಐಡಿ	ಯೋಜನೆಯ ಹೆಸರು	ಯೋಜನೆಯನ್ನು ಪ್ರಾರಂಭಿಸಿದ ಹಣಕಾಸು ವರ್ಷ	ಯೋಜನಾ ಅವಧಿ	ಯೋಜನೆಗೆ ಹಂಚಲಾದ ಒಟ್ಟು ಮೊತ್ತ	ವರದಿಯ ಹಣಕಾಸು ವರ್ಷದಲ್ಲಿ ಯೋಜನೆಗೆ ವ್ಯಯಿಸಿದ ಮೊತ್ತ	ವರದಿಯ ಹಣಕಾಸು ವರ್ಷದ ಕೊನೆಯ ಹೊತ್ತಿಗೆ ವ್ಯಯಿಸಲಾದ ಸಂಚಿತ ಮೊತ್ತ	ಯೋಜನೆಯ ಸ್ಥಿತಿ- ಗತಿ ಪೂರ್ಣ/ಚಾಲ್ತಿ
1.	ತಿಕ್ಕಣ	4.i)ಎ)	2019-20	5-6 ತಿಂಗಳು	18.75	18.75	18.75	ಅನ್ವಯವಾಗುವುದಿಲ್ಲ
2.	ಆರೋಗ್ಯ	5.ii	2020-21	4-5 ತಿಂಗಳು	81.49	825.93	825.93	ಅನ್ವಯವಾಗುವುದಿಲ್ಲ
3.	ಮೂಲಸೌಕರ್ಯ ಅಭಿವೃದ್ಧಿ	5.iv	2020-21	4-5 ತಿಂಗಳು	24.50	26.30	26.30	ಅನ್ವಯವಾಗುವುದಿಲ್ಲ
	ಒಟ್ಟು				124.74	869.38	869.38	

10. ಬಂಡವಾಳ ಆಸ್ತಿಯ ಸೃಷ್ಟಿ ಅಥವಾ ಸ್ವಾಧೀನದ ಪ್ರಕರಣದಲ್ಲಿ, ಹಣಕಾಸು ವರ್ಷದಲ್ಲಿ ಸಿಎಸ್‌ಆರ್ ಮೊತ್ತವನ್ನು ವ್ಯಯಿಸಿ ಸೃಷ್ಟಿಸಲಾದ ಅಥವಾ ಸ್ವಾಧೀನಪಡಿಸಿಕೊಳ್ಳಲಾದ ಆಸ್ತಿಯ ವಿವರಗಳನ್ನು ಒದಗಿಸಿ (ಆಸ್ತಿವಾರು ವಿವರಗಳು):

- (ಎ) ಬಂಡವಾಳ ಆಸ್ತಿಯ ಸೃಷ್ಟಿ ಅಥವಾ ಸ್ವಾಧೀನದ ದಿನಾಂಕ -
- (ಬಿ) ಬಂಡವಾಳ ಆಸ್ತಿಯ ಸೃಷ್ಟಿ ಅಥವಾ ಸ್ವಾಧೀನಕ್ಕೆ ವ್ಯಯಿಸಲಾದ ಸಿಎಸ್‌ಆರ್ ಮೊತ್ತ -

- (ಸಿ) ಸದರಿ ಬಂಡವಾಳ ಆಸ್ತಿಯು ಯಾರ ಹೆಸರಲ್ಲಿ ನೋಂದಾಯಿತವಾಗಿದೆಯೋ ಆ ಸಂಸ್ಥೆಯ, ಸಾರ್ವಜನಿಕ ಪ್ರಾಧಿಕಾರದ ಅಥವಾ ಫಲಾನುಭವಿಯ ವಿವರಗಳು, ವಿಳಾಸ ಇತ್ಯಾದಿ. -
- (ಡಿ) ಸೃಷ್ಟಿಸಲಾದ ಅಥವಾ ಸ್ವಾಧೀನಪಡಿಸಿಕೊಂಡ ಬಂಡವಾಳ ಆಸ್ತಿಯ ವಿವರ ಒದಗಿಸಿ (ಪೂರ್ಣ ವಿಳಾಸ ಮತ್ತು ಬಂಡವಾಳ ಆಸ್ತಿಯ ನೆಲೆಯೂ ಸೇರಿ) -
11. ಪರಿಚ್ಛೇದ 135(5) ರ ಪ್ರಕಾರ ಕಂಪೆನಿಯ ಸರಾಸರಿ ನಿವ್ವಳ ಲಾಭದ 2% ವನ್ನು ವ್ಯಯಿಸಲು ಕಂಪೆನಿಯು ವಿಫಲವಾಗಿದ್ದಲ್ಲಿ ಕಾರಣಗಳನ್ನು ನಿರ್ದಿಷ್ಟಗೊಳಿಸಿ - ಅನ್ವಯವಾಗುವುದಿಲ್ಲ.

(Chief Executive Officer or Managing Director or Director).

(Chairman CSR Committee).

[Person specified under clause (d) of sub-section (1) of section 380 of the Act] (Wherever applicable).

31 ಮಾರ್ಚ್ 2022ಕ್ಕೆ ಕೊನೆಗೊಂಡ ವರ್ಷಕ್ಕಾಗಿನ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಶನ್ ಲಿಮಿಟೆಡ್ ಬೆಂಗಳೂರು ಸಂಸ್ಥೆಯ ಪ್ರತ್ಯೇಕ ಹಣಕಾಸು ತಖ್ತೆಗಳ ಮೇಲೆ ಕಂಪೆನಿ ಕಾಯ್ದೆ, 2013ರ ಪರಿಚ್ಛೇದ 143(6)(ಬಿ) ಅಡಿ ಭಾರತದ ನಿಯಂತ್ರಕರು ಮತ್ತು ಮಹಾಲೇಖಾಪಾಲರ ಟೀಕೆಗಳು.

ಕಂಪೆನಿ ಕಾಯ್ದೆ 2013ರ ಅಡಿ ನಿಗದಿಪಡಿಸಲಾದ ಆರ್ಥಿಕ ವರದಿಗಾರಿಕೆ ಚೌಕಟ್ಟಿನ ಅನುಸಾರ 31 ಮಾರ್ಚ್ 2022ಕ್ಕೆ ಕೊನೆಗೊಂಡ ವರ್ಷಕ್ಕಾಗಿನ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಶನ್ ಲಿಮಿಟೆಡ್, ಬೆಂಗಳೂರು ಸಂಸ್ಥೆಯ ಹಣಕಾಸು ತಖ್ತೆಗಳ ಸಿದ್ಧಪಡಿಸುವಿಕೆ ಕಂಪೆನಿಯ ಆಡಳಿತವರ್ಗದ ಜವಾಬ್ದಾರಿಯಾಗಿದೆ. ಕಾಯ್ದೆಯ ಪರಿಚ್ಛೇದ 139(5) ರ ಅಡಿ ಭಾರತದ ನಿಯಂತ್ರಕರು ಮತ್ತು ಮಹಾಲೇಖಾಪಾಲರು ನಿಯಮಿಸುವ ಶಾಸನಬದ್ಧ ಲೆಕ್ಕಪರಿಶೋಧಕರು ಕಾಯ್ದೆಯ ಪರಿಚ್ಛೇದ 143(10)ರ ಅಡಿ ನಿಗದಿಪಡಿಸಲಾಗಿರುವ ಲೆಕ್ಕಪರಿಶೋಧನಾ ಪ್ರಮಾಣಗಳ ಅನುಸಾರ ನಡೆಸಿದ ಸ್ವತಂತ್ರ ಲೆಕ್ಕಪರಿಶೋಧನೆಯ ಬೆಳಕಿನಲ್ಲಿ ಈ ಹಣಕಾಸು ತಖ್ತೆಗಳ ಮೇಲೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಜವಾಬ್ದಾರಿಯನ್ನು ಕಾಯ್ದೆಯ ಪರಿಚ್ಛೇದ 143ರ ಅಡಿ ಹೊಂದಿರುತ್ತಾರೆ. ಶಾಸನಬದ್ಧ ಲೆಕ್ಕಪರಿಶೋಧಕರು, ತಮ್ಮ ದಿನಾಂಕ 21 ನೇ ಮಾರ್ಚ್ 2023 ರ ಪರಿಷ್ಕೃತ ಲೆಕ್ಕಪರಿಶೋಧನಾ ವರದಿಯಲ್ಲಿ ತಾವು ಮೇಲೆ ತಿಳಿಸಿರುವಂತೆ ಮಾಡಿರುವುದಾಗಿ ವರದಿಮಾಡಿರುತ್ತಾರೆ ಹಾಗೂ ಈ ವರದಿಯು ಅವರ 17 ಫೆಬ್ರವರಿ 2023ರ ಲೆಕ್ಕಪರಿಶೋಧನಾ ವರದಿಯನ್ನು ಗೌಣವಾಗಿಸುತ್ತದೆ.

ಕಂಪೆನಿ ಕಾಯ್ದೆಯ ಪರಿಚ್ಛೇದ 143(6)(ಎ) ಅನ್ವಯ, ನಾನು, ಭಾರತದ ನಿಯಂತ್ರಕರು ಮತ್ತು ಮಹಾಲೇಖಾಪಾಲರ ಪರವಾಗಿ 31 ಮಾರ್ಚ್ 2022ಕ್ಕೆ ಕೊನೆಗೊಂಡ ವರ್ಷಕ್ಕಾಗಿನ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಶನ್ ಲಿಮಿಟೆಡ್, ಬೆಂಗಳೂರು ಸಂಸ್ಥೆಯ ಹಣಕಾಸು ವಿವರಣಾ ತಖ್ತೆಗಳ ಪೂರಕ ಲೆಕ್ಕಪರಿಶೋಧನೆಯನ್ನು ಕೈಗೊಂಡಿರುತ್ತೇನೆ. ಈ ಪೂರಕ ಲೆಕ್ಕಪರಿಶೋಧನೆಯನ್ನು ಸ್ವತಂತ್ರವಾಗಿ ಮತ್ತು ಶಾಸನಬದ್ಧ ಲೆಕ್ಕಪರಿಶೋಧಕರು ಕೆಲಸಮಾಡಿದ ಕಾಗದಪತ್ರಗಳಿಂದ ದೂರವಾಗಿ ಕೈಗೊಳ್ಳಲಾಗಿದ್ದು ಶಾಸನಬದ್ಧ ಲೆಕ್ಕಪರಿಶೋಧಕರ ಮತ್ತು ಕಂಪೆನಿ ಸಿಬ್ಬಂದಿಯ ವಿಚಾರಣೆಗೆ ಮತ್ತು ಕೆಲವು ಲೆಕ್ಕದಾಖಲೆಗಳ ಆಯ್ದು ಪರಿಶೀಲನೆಗೆ ಇದು ಮೂಲತಃ ಸೀಮಿತವಾಗಿದೆ.

ಲೆಕ್ಕಪರಿಶೋಧನೆಯ ಸಂದರ್ಭದಲ್ಲಿ ನನ್ನಿಂದ ಗುರುತಿಸಲಾದ ಲೆಕ್ಕಪರಿಶೋಧನಾ ಪರಿಶೀಲನೆಗಳ ಫಲವಾಗಿ ಶಾಸನಬದ್ಧ ಲೆಕ್ಕಪರಿಶೋಧಕರ ವರದಿಯಲ್ಲಿ ಮಾಡಲಾದ ಪರಿಷ್ಕರಣೆಗಳ ಹಿನ್ನೆಲೆಯಲ್ಲಿ ಕಂಪೆನಿ ಕಾಯ್ದೆಯ ಪರಿಚ್ಛೇದ 143(6)(ಬಿ) ರ ಅಡಿ ಶಾಸನಬದ್ಧ ಲೆಕ್ಕಪರಿಶೋಧಕರ ವರದಿಗೆ ಟೀಕೆಗಳಿಗಾಗಲೀ ಪೂರಕಾಂಶಗಳಿಗಾಗಲೀ ಇರುವುದಿಲ್ಲ.

ಭಾರತದ ನಿಯಂತ್ರಕರು ಮತ್ತು ಮಹಾಲೇಖಾಪಾಲರ ಪರವಾಗಿ

ಸಹಿ/-

(ದೀಪ್ತಾ ಗೋಕುಲ್‌ರಾಮ್)

ಪ್ರಧಾನ ಮಹಾಲೇಖಾಪಾಲರು (ಆಡಿಟ್ 2)

ಕರ್ನಾಟಕ, ಬೆಂಗಳೂರು

ಬೆಂಗಳೂರು

ದಿ. 24.03.2023

ಸ್ವತಂತ್ರ ಲೆಕ್ಕಪರಿಶೋಧಕರ ವರದಿ

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಶನ್ ಲಿಮಿಟೆಡ್ ಸದಸ್ಯರಿಗೆ ಸ್ವತಂತ್ರ ಲೆಕ್ಕಪರಿಶೋಧಕರ ವರದಿ

ಪ್ರತ್ಯೇಕ ಇಂಡ್ ಎಎಸ್ ಹಣಕಾಸು ತಃಖ್ತೆಯ ಮೇಲಿನ ವರದಿ

ಪ್ರತಿಕೂಲ ಅಭಿಪ್ರಾಯ

1. ನಾವು ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಶನ್ ಲಿಮಿಟೆಡ್ (“ದಿ ಕಂಪನಿ”) ಲಗತ್ತಾದ ಪ್ರತ್ಯೇಕ ಇಂಡ್ ಎಎಸ್ ಹಣಕಾಸು ತಃಖ್ತೆಗಳನ್ನು ಲೆಕ್ಕಪರಿಶೋಧಿಸಿದ್ದೇವೆ. ಈ ತಃಖ್ತೆಗಳಲ್ಲಿ 31 ಮಾರ್ಚ್ 2022 ರಂದು ಇದ್ದಂತೆ ಸಂತುಲನ ಪಟ್ಟಿ, ಇತರ ಸಮಗ್ರ ಆದಾಯವೂ ಸೇರಿ, ಅದೇ ದಿನಾಂಕಕ್ಕೆ ಕೊನೆಗೊಂಡ ವರ್ಷದ ಲಾಭ ಮತ್ತು ನಷ್ಟದ ತಃಖ್ತೆ ಹಾಗೂ ನಗದು ಪ್ರವಹನ ತಃಖ್ತೆ, ಸ್ವಾಮ್ಯದಲ್ಲಿನ ಬದಲಾವಣೆಗಳ ತಃಖ್ತೆ ಮತ್ತು ಮಹತ್ವದ ಲೇಖಾ ಕಾರ್ಯನೀತಿಗಳ ಸಾರ ಮತ್ತು ಇತರ ವಿವರಣಾತ್ಮಕ ಮಾಹಿತಿ ಸೇರುತ್ತವೆ.
ಈ ವರದಿ ನಮ್ಮ ಹಿಂದಿನ ದಿನಾಂಕ 17.02.2023 ರ ವರದಿಯನ್ನು ಗೌಣವಾಗಿಸುತ್ತದೆ. ಭಾರತದ ನಿಯಂತ್ರಕರು ಮತ್ತು ಮಹಾಲೇಖಾಪಾಲರು ನಡೆಸಿದ ಲೆಕ್ಕಪರಿಶೋಧನೆಯಿಂದ ಪ್ರಕಟವಾದ ಪರಿಶೀಲನೆಗಳ ಹಿನ್ನೆಲೆಯಲ್ಲಿ ವರದಿಯನ್ನು ಪರಿಷ್ಕರಿಸಲಾಗಿದೆ ಹಾಗೂ ಅನೇಕ್ಟ್ ‘ಎ’ ಮತ್ತು ‘ಬಿ’ ನಲ್ಲಿ ಪರಿಷ್ಕೃತ ಉತ್ತರಗಳನ್ನು ಹಾಗೂ ಬೆರಳಚ್ಚು ತಪ್ಪುಗಳನ್ನು ಸರಿಪಡಿಸಲಾಗಿದೆ.
2. ನಮ್ಮ ಅಭಿಪ್ರಾಯದಲ್ಲಿ ಮತ್ತು ನಮ್ಮ ಅತ್ಯುತ್ತಮ ತಿಳುವಳಿಕೆ ಹಾಗೂ ನಮಗೆ ಒದಗಿಸಲಾದ ವಿವರಣೆಗಳ ಪ್ರಕಾರ ಮೇಲೆ ಸೂಚಿಸಲಾಗಿರುವ ‘ಇಂಡ್ ಎಎಸ್ ಹಣಕಾಸು ತಃಖ್ತೆಗಳು ಕಂಪನಿ ಕಾಯ್ದೆ, 2013 (“ಕಾಯ್ದೆ”) ಪರಿಚ್ಛೇದ 133 ರ ಅಡಿ ನಿರ್ದಿಷ್ಟಗೊಳಿಸಲಾಗಿರುವ ಲೇಖಾ ಪ್ರಮಾಣಗಳಿಗೆ ಅನುಸಾರವಾಗಿ ಮತ್ತು ತಿದ್ದುಪಡಿ ಮಾಡಲಾದಂತೆ, ಕಂಪನಿಗಳ (ಭಾರತೀಯ ಲೇಖಾ ಪ್ರಮಾಣಗಳು) ನಿಯಮಗಳು, 2015 (“ಇಂಡ್ ಎಎಸ್”) ಭಾರತದಲ್ಲಿ ಸಾಮಾನ್ಯವಾಗಿ ಒಪ್ಪಿತವಾದ ಲೇಖಾ ಸಿದ್ಧಾಂತಗಳಿಗೆ ಹೊಂದುವಂತೆ 31 ಮಾರ್ಚ್ 2022ರಂದು ಇದ್ದಂತೆ, ಕಂಪನಿಯ ಸ್ಥಿತಿಗತಿ, ಇತರ ಸಮಗ್ರ ಆದಾಯವೂ ಸೇರಿದಂತೆ ಅದರ ಲಾಭ, ಅದರ ನಗದು ಹರಿವುಗಳು ಮತ್ತು ಅದೇ ದಿನಾಂಕದಂದು ಕೊನೆಯಾದ ವರ್ಷಕ್ಕೆ ಈಕ್ಷಿಟಿಯಲ್ಲಿನ ಬದಲಾವಣೆಗಳ ಬಗ್ಗೆ ಪುಟ 3 ರಲ್ಲಿ ಪ್ರತಿಕೂಲ ಅಭಿಪ್ರಾಯಿಸಲಾಗಿದೆ.

ಪ್ರತಿಕೂಲ ಅಭಿಪ್ರಾಯಗಳಿಗೆ ಆಧಾರ

3. ಅನೇಕ್ಟ್ ‘ಎ’ ನಲ್ಲಿ ತಿಳಿಸಿರುವಂತೆ ನಾವು ಹಣಕಾಸು ತಃಖ್ತೆಗಳ ಲೆಕ್ಕಪರಿಶೋಧನೆ ನಡೆಸಿ ಪ್ರತಿಕೂಲ ಅಭಿಪ್ರಾಯಿಸಿರುವುದಕ್ಕೆ ಕೆಳಕಂಡ ವಿವರಣೆ ನೀಡಲಾಗಿದೆ.
 - i. ಲೆಕ್ಕಪರಿಶೋಧಕ ನೀತಿಗಳು ಮತ್ತು ಲೆಕ್ಕಪರಿಶೋಧಕ ಅಂದಾಜುಗಳಲ್ಲಿನ ಬದಲಾವಣೆಗಳು, ಮರು ವರ್ಗೀಕರಣ ಮತ್ತು ದೋಷಗಳನ್ನು ಸರಿಯಾಗಿ ಬಹಿರಂಗಪಡಿಸಲಾಗಿಲ್ಲ. ಪ್ಯಾರಾ 2.1, 3.3 (a) 17.2 (e), 3.3 (c) (i), 4.1 (a) (ii), 8(a), 16.1, 17.2 (c),(e), & (f), 22.1 (a) ಮತ್ತು 28].
 - ii. ಲಾಭ ಮತ್ತು ನಷ್ಟ ಮತ್ತು ಎಫ್‌ಎಂ‌ಸಿಪಿ ವೆಚ್ಚದ ಬಂಡವಾಳೀಕರಣ ಮತ್ತು ಭೋಗ್ಯಕ್ಕೆ ಸಂಬಂಧಿಸಿದ ಇತರ ಅಸಂಗತತೆಗಳು /ವೈಪರೀತ್ಯಗಳನ್ನು ಸೇರಿಸುವ ಬದಲು ಆಸ್ತಿ ಸ್ಥಾವರ ಮತ್ತು ಸಲಕರಣೆಗಳ ವೆಚ್ಚದಿಂದ ಹೊಣೆಗಾರಿಕೆಯನ್ನು ಕಡಿಮೆಗೊಳಿಸುವುದು. ಮತ್ತು 3.3
 - iii. ಸ್ವತ್ತುಗಳ ದುರ್ಬಲತೆ/ಅನುಮಾನಾಸ್ಪದ ಸಾಲಗಳು (ಪ್ಯಾರಾ 7.3 & 9.1 (ಬಿ) ಮತ್ತು ಹೂಡಿಕೆಯ ದುರ್ಬಲತೆ (ಪ್ಯಾರಾ 6) ಅನ್ನು ಗುರುತಿಸುವುದಿಲ್ಲ.
 - iv. ಖರ್ಚು/ಹೊಣೆಗಾರಿಕೆಯನ್ನು ಗುರುತಿಸಿಲ್ಲ ಮತ್ತು ಮುಂಗಡಗಳಲ್ಲಿ ಹೊಂದಾಣಿಕೆ ಮಾಡದೇ ಉಳಿದಿದೆ (ಪ್ಯಾರಾ 9.2 (ಬಿ) ಮತ್ತು 9.2 (ಎಫ್) (3)
 - v. ದಾಸ್ತಾನುಗಳ ಗಣನೀಯ ಭಾಗವನ್ನು ಮೌಲ್ಯಮಾಪನಕ್ಕೆ ಪರಿಗಣಿಸಲಾಗುವುದಿಲ್ಲ. (ಪ್ಯಾರಾ 10.01 (ಡಿ) ಮತ್ತು 10.2) .

- vi ಮಾಲಿನ್ಯ ನಿಯಂತ್ರಣ ಮತ್ತು ಸುರಕ್ಷಿತ ಪರಿಸರಕ್ಕೆ ಸಂಬಂಧಿಸಿದ ಕಾನೂನು ಬಾಧ್ಯತೆಯಿಂದ ಉಂಟಾಗುವ ಹೊಣೆಗಾರಿಕೆ ಮತ್ತು ಮರುಸ್ಥಾಪನೆ ಮತ್ತು ಪುನರ್ವಸತಿಯನ್ನು ಗುರುತಿಸಲಾಗಿಲ್ಲ (ಪ್ಯಾರಾ 17.2 (ಎಫ್) (2) ಮತ್ತು 17.3).
- vii ಕೆಲವು ಇತರ ನಿಬಂಧನೆಗಳು/ಬಾಧ್ಯತೆಗಳನ್ನು ಗುರುತಿಸುತ್ತಿಲ್ಲ. (ಪ್ಯಾರಾ 17.4, 17.5. 20.2 (ಡಿ) (2) (ಇ).
- viii ನಿಯಂತ್ರಣ/ಸರಕುಗಳ ವಿತರಣೆಯ ವರ್ಗಾವಣೆಯ ಮೊದಲು ಮಾರಾಟವನ್ನು ಸ್ಥಾಪಿಸುವುದು. (ಪ್ಯಾರಾ 22.1 (ಬಿ).

ನಮ್ಮ ಅವಲೋಕನಗಳ ಪರಿಣಾಮವು ನಿರ್ಣಯಿಸಬಹುದಾದ /ಪ್ರಮಾಣೀಕರಿಸಬಹುದಾದ ಮಟ್ಟಿಗೆ ಮೊತ್ತ ಪ್ರತಿ ವಿಷಯ ರೂ.100 ಲಕ್ಷ ಆಗಿದೆ.

ವಿವರ	ರೂ.ಲಕ್ಷಗಳಲ್ಲಿ
ಹೆಚ್ಚಾಗಿ ಹೇಳಲಾದ ಆಸ್ತಿಗಳು	5,041.70
01-04-2020 ರಂತೆ ಇತರ ಈ ಕ್ಷಿಪಿಯಿಂದ ಹೆಚ್ಚಾಗಿ ಹೇಳಿರುವುದು	5,819.71
ಹೆಚ್ಚಾಗಿ ಹೇಳಲಾದ ಹೊಣೆಗಾರಿಕೆಗಳು	12,630.72
ಒಟ್ಟು ಹೆಚ್ಚಾಗಿ ಹೇಳಲಾದ ಸಮಗ್ರ ಆದಾಯ	11,852.71

4. ಕೆಳಕಂಡ ನಮ್ಮ ಲೆಕ್ಕಪರಿಶೋಧನೆಯನ್ನು ಕಾಯ್ದೆಯ ಪರಿಚ್ಛೇದ 143(10)ರ ಅಡಿ ನಿರ್ದಿಷ್ಟಗೊಳಿಸಿರುವ ಲೆಕ್ಕಪರಿಶೋಧನಾ ಪ್ರಮಾಣಗಳ (ಎಸ್‌ಎಗಳು) ಅನುಸಾರ ನಡೆಸಿರುತ್ತೇವೆ. ನಮ್ಮ ವರದಿಯ ಕ್ರೋಢೀಕೃತ ಹಣಕಾಸು ತಃಖ್ತೆಗಳ ಲೆಕ್ಕಪರಿಶೋಧನೆಯ ಲೆಕ್ಕಪರಿಶೋಧಕರ ಅಭಿಪ್ರಾಯಗಳು ಭಾಗದಲ್ಲಿ ಈ ಪ್ರಮಾಣಗಳ ಅಡಿಯಲ್ಲಿನ ನಮ್ಮ ಜವಾಬ್ದಾರಿಗಳನ್ನು ಮತ್ತಷ್ಟು ವಿವರಿಸಲಾಗಿದೆ. ಭಾರತೀಯ ಚಾರ್ಟೆಡ್ ಅಕೌಂಟೆಂಟ್ಸ್ ಸಂಸ್ಥೆಯು ಹೊರಡಿಸಿರುವ ನೀತಿ ಸಂಹಿತೆಗೆ ಅನುಗುಣವಾಗಿ ಹಾಗೂ ಕಂಪನಿ ಕಾಯ್ದೆ 2013ರ ಉಪಬಂಧಗಳು ಮತ್ತು ಅದರಡಿಯ ನಿಯಮಗಳ ಅಡಿಯಲ್ಲಿ ಜೊತೆಗಿನ ಕ್ರೋಢೀಕೃತ ಹಣಕಾಸು ತಃಖ್ತೆಗಳ ಲೆಕ್ಕಪರಿಶೋಧನೆಗೆ ಪ್ರಸ್ತುತವಾದ ಉಪಬಂಧಗಳ ಅಡಿಯಲ್ಲಿನ ನೈತಿಕ ಅಗತ್ಯಗಳಿಗೆ ಅನುಗುಣವಾಗಿ ನಾವು ಗುಂಪಿನಿಂದ ಸ್ವತಂತ್ರರಾಗಿದ್ದೇವೆ ಹಾಗೂ ನಾವು ನೀತಿ ಸಂಹಿತೆಯ ಅಗತ್ಯಗಳಿಗೆ ಅನುಗುಣವಾಗಿ ನಾವು ನಮ್ಮ ನೈತಿಕ ಜವಾಬ್ದಾರಿಗಳನ್ನು ನಿಭಾಯಿಸಿರುತ್ತೇವೆ. ನಾವು ಪಡೆದುಕೊಂಡಿರುವ ಲೆಕ್ಕಪರಿಶೋಧನಾ ಆಧಾರಗಳು ಇಂಡ್ ಎಎಸ್ ಹಣಕಾಸು ತಃಖ್ತೆಗಳ ಮೇಲಿನ ನಮ್ಮ ಲೆಕ್ಕಪರಿಶೋಧನಾ ಪ್ರತಿಕೂಲ ಅಭಿಪ್ರಾಯಗಳಿಗೆ ಪರ್ಯಾಪ್ತ ಮತ್ತು ಸೂಕ್ತವಾಗಿದ್ದು ತಕ್ಕ ಆಧಾರಗಳನ್ನು ಒದಗಿಸುತ್ತವೆ ಎಂದು ನಾವು ನಂಬಿದ್ದೇವೆ

ಇತರೆ ವಿಷಯಗಳು

5. ಮಾರ್ಚ್ 31.2020 ಕ್ಕೆ ಕೊನೆಗೊಂಡ ವರ್ಷದ ಕಂಪನಿಯ ಸ್ವತಂತ್ರ ಹಣಕಾಸು ಹೇಳಿಕೆಗಳನ್ನು ಬೇರೊಬ್ಬ ಲೆಕ್ಕಪರಿಶೋಧಕರಿಂದ ಆಡಿಟ್ ಮಾಡಲಾಗಿದೆ ಅವರ ಮಾರ್ಪಡಿಸಿದ/ಅರ್ಹವಾದ ದಿನಾಂಕ 17ನೇ ನವಂಬರ್ 2020 ರಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ ಮತ್ತು 31.03.2021 ಕ್ಕೆ ಕೊನೆಗೊಂಡ ವರ್ಷಕ್ಕೆ ನಾವು ಲೆಕ್ಕಪರಿಶೋಧನೆ ಮಾಡಿದ್ದೇವೆ. 20.01.2022 ರ ವರದಿಯು ಆ ಹೇಳಿಕೆಗಳ ಮೇಲೆ ಮಾರ್ಪಡಿಸಿದ /ಪ್ರತಿಕೂಲ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಪ್ರತ್ಯೇಕ ಹಣಕಾಸು ತಃಖ್ತೆಗಳು ಮತ್ತು ಸಂವಾದಿ ಲೆಕ್ಕಪರಿಶೋಧಕರ ವರದಿಯನ್ನು ಉಳಿದು ಇತರ ಮಾಹಿತಿ:

6. ಹೋಲ್ಡಿಂಗ್ ಕಂಪನಿಯ ನಿರ್ದೇಶಕರ ಮಂಡಳಿಯು ಇತರ ಮಾಹಿತಿಯ ಸಿದ್ಧಪಡಿಸುವಿಕೆಯ ಜವಾಬ್ದಾರಿಯನ್ನು ಹೊಂದಿರುತ್ತದೆ. ವಾರ್ಷಿಕ ವರದಿಯಲ್ಲಿ ಸೇರಿರುವ, ಆದರೆ ಪ್ರತ್ಯೇಕ ಹಣಕಾಸು ತಃಖ್ತೆಗಳು ಹಾಗೂ ಸಂವಾದಿ ಲೆಕ್ಕಪರಿಶೋಧಕರ ವರದಿಯ ಭಾಗವಾಗದ ಮಾಹಿತಿಯು ಇತರ ಮಾಹಿತಿಯಲ್ಲಿ ಸೇರುತ್ತದೆ.

7. ಈ ವರದಿಯ ಸಹಿಯ ದಿನಾಂಕದವರೆಗೆ ನಮಗೆ ಲಭ್ಯವಿರದಿದ್ದ ಮೇಲೆ ಪ್ರಸ್ತಾಪಿಸಲಾಗಿರುವ ಇತರ ಮಾಹಿತಿಯು ಈ ಶಾಸನಬದ್ಧ ಲೆಕ್ಕಪರಿಶೋಧಕರ ವರದಿಯ ದಿನಾಂಕದ ನಂತರ ನಮಗೆ ಲಭ್ಯವಾಗುವ ನಿರೀಕ್ಷೆಯಿದೆ.
8. ಇತರ ಮಾಹಿತಿಯನ್ನು ನಾವು ಓದಿದ ನಂತರ, ಅಲ್ಲಿ ವಾಸ್ತವಿಕ ಅಪಹೇಳಿಕೆಯು ಇರುವುದೆಂದು ನಮ್ಮ ತೀರ್ಮಾನವಾದಲ್ಲಿ, ಆಡಳಿತದ ಜವಾಬ್ದಾರಿಯನ್ನು ಹೊಂದಿರುವವರಿಗೆ ಆ ವಿಷಯವನ್ನು ನಾವು ತಿಳಿಸಬೇಕಾಗುತ್ತದೆ.
9. ನಾವು ಮಂಡಳಿಯ ವರದಿಯನ್ನು ಓದಿದಾಗ ಅದರಲ್ಲಿ ತಪ್ಪು ಹೇಳಿಕೆ ಇದೆ ಎಂದು ನಾವು ತೀರ್ಮಾನಿಸಿದರೆ ನಾವು ಆಡಳಿತದ ಆರೋಪ ಹೊತ್ತಿರುವವರಿಗೆ ವಿಷಯವನ್ನು ತಿಳಿಸಬೇಕಾಗುತ್ತದೆ.

ಪ್ರತ್ಯೇಕ ಹಣಕಾಸು ತಃಖ್ತೆಗಳಿಗೆ ಸಂಬಂಧಿಸಿದಂತೆ ಆಡಳಿತ ಮಂಡಳಿಯ ಜವಾಬ್ದಾರಿ

10. ಕಂಪನಿಯ ಹಣಕಾಸು ಸ್ಥಿತಿಗತಿ, ಇತರ ಸಮಗ್ರ ಆದಾಯ, ನಗದು ಹರಿವುಗಳು ಮತ್ತು ಸೇರಿದಂತೆ ಈ ಕ್ಷಿಪಿಯಲ್ಲಿನ ಬದಲಾವಣೆಗಳ ಬಗ್ಗೆ ನೈಜವಾದ ಮತ್ತು ನಿಷ್ಪಕ್ಷಪಾತವಾದ ಚಿತ್ರವನ್ನು ನೀಡುವಂತಹ ಈ ಪ್ರತ್ಯೇಕ ಹಣಕಾಸು ತಃಖ್ತೆಗಳ ಸಿದ್ಧಪಡಿಸುವಿಕೆಗೆ ಸಂಬಂಧಿಸಿದಂತೆ "ಕಾಯ್ದೆ"ಯ ಪರಿಚ್ಛೇದ 134(5)ರಲ್ಲಿ ನಿರ್ದಿಷ್ಟಗೊಳಿಸಿರುವ ಅಂಶಗಳಿಗೆ ಬದ್ಧವಾಗಿರುವಂತೆ, ಕಾಯ್ದೆಯ ಪರಿಚ್ಛೇದ 133ರ ಅಡಿ ನಿರ್ದಿಷ್ಟಗೊಳಿಸಲಾಗಿರುವ ಲೇಖಾ ಪ್ರಮಾಣಗಳಿಗೂ ಸೇರಿ ಮತ್ತು ಕಂಪನಿಗಳ (ಭಾರತೀಯ ಲೇಖಾ ಪ್ರಮಾಣಗಳು) ನಿಯಮಗಳು, 2015ಕ್ಕೆ ಸಂಗತವಾಗುವಂತೆ ಪ್ರತ್ಯೇಕ ಹಣಕಾಸು ತಃಖ್ತೆಗಳನ್ನು ಸಿದ್ಧಪಡಿಸುವುದು ಕಂಪನಿಯ ನಿರ್ದೇಶಕ ಮಂಡಳಿಯ ಜವಾಬ್ದಾರಿಯಾಗಿದೆ.

ಆಸ್ತಿಗಳ ಹಿತರಕ್ಷಣೆಯ ಸಲುವಾಗಿ ಹಾಗೂ ಮೋಸ ಮತ್ತಿತರ ಅಕ್ರಮಗಳನ್ನು ತಡಗಟ್ಟಲು ಮತ್ತು ಪತ್ತೆಮಾಡಲು ಸಾಧ್ಯವಾಗುವಂತೆ ಕಾಯ್ದೆಯ ಉಪಬಂಧಗಳ ಅನುಸಾರ ಪರ್ಯಾಪ್ತ ಲೆಕ್ಕದಾಖಲೆಗಳ ನಿರ್ವಹಣೆ; ಸೂಕ್ತ ಲೇಖಾ ಕಾರ್ಯನೀತಿಗಳ ಆಯ್ಕೆ ಮತ್ತು ಅನ್ವಯ; ಜವಾಬ್ದಾರಿಯುತವೂ ದೂರದೃಷ್ಟಿಯವೂ ಆದ ತೀರ್ಮಾನಗಳು ಮತ್ತು ಅಂದಾಜುಗಳನ್ನು ಮಾಡುವುದು; ನೈಜ ಮತ್ತು ನಿಷ್ಪಕ್ಷಪಾತವಾದ ನೋಟವನ್ನು ಒದಗಿಸುವ ಹಾಗೂ ಮೇಲೆ ಹೇಳಿದಂತೆ ಕಂಪನಿಯ ನಿರ್ದೇಶಕರು ಪ್ರತ್ಯೇಕ ಹಣಕಾಸು ತಃಖ್ತೆಗಳ ಸಿದ್ಧಪಡಿಸುವಿಕೆಯ ಉದ್ದೇಶಕ್ಕೆ ಬಳಸಿಕೊಂಡ ಮೋಸ ಅಥವಾ ತಪ್ಪುಗಳ ಕಾರಣದಿಂದ ಉಂಟಾದ ವಾಸ್ತವಿಕ ಅಪಹೇಳಿಕೆಗಳಿಲ್ಲದ ಇಂಡ್ ಎಎಸ್ ಹಣಕಾಸು ತಃಖ್ತೆಗಳ ಸಿದ್ಧಪಡಿಸುವಿಕೆ ಮತ್ತು ಪ್ರಸ್ತುತಿಗೆ ಸಂಗತವಾಗುವಂತೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಆಂತರಿಕ ನಿಯಂತ್ರಣ ವ್ಯವಸ್ಥೆಯ ವಿನ್ಯಾಸ, ಜಾರಿಗೊಳಿಸುವಿಕೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನೂ ಸಹ ಹೊಂದಿರುತ್ತದೆ.

11. ಪ್ರತ್ಯೇಕ ಹಣಕಾಸು ತಃಖ್ತೆಗಳನ್ನು ಸಿದ್ಧಪಡಿಸುವಾಗ, ಮುಂದುವರೆಯುವ ಸಂಸ್ಥೆಯಾಗಿ ಕಂಪನಿಯ ಸಾಮರ್ಥ್ಯವನ್ನು ಅಂದಾಜುಮಾಡುವುದು, ಅನ್ವಯವಾಗುವೆಡೆಗಳಲ್ಲಿ, ಮುಂದುವರೆಯುತ್ತಿರುವ ಸಂಸ್ಥೆಗೆ ಸಂಬಂಧಿಸಿದ ವಿಷಯಗಳನ್ನು ಪ್ರಕಟಿಸುವುದು ಹಾಗೂ ಆಡಳಿತ ಮಂಡಳಿಯು ಕಂಪನಿಯನ್ನು ನಿರಸನಗೊಳಿಸಲು, ಅಥವಾ ಕಾರ್ಯಾಚರಣೆಗಳನ್ನು ನಿಲ್ಲಿಸಲು ಉದ್ದೇಶಿಸದೆ ಇದ್ದಲ್ಲಿ ಅಥವಾ ವ್ಯಾವಹಾರಿಕವೂ ನೈಜವೂ ಆದ ಪರ್ಯಾಯವಾವುದೂ ಅದರ ಮುಂದೆ ಇಲ್ಲದಿರುವ ಸಂದರ್ಭ ಉದ್ಭವಿಸದಿದ್ದಲ್ಲಿ ಲೆಕ್ಕಪ್ರಕ್ರಿಯೆಗೆ ಮುಂದುವರೆಯುತ್ತಿರುವ ಸಂಸ್ಥೆಯ ಸ್ಥಿತಿಯನ್ನು ಬಳಸುವುದು ಕಂಪನಿಗಳ ಅನುಕ್ರಮವಾದ ನಿರ್ದೇಶಕ ಮಂಡಳಿಯ ಜವಾಬ್ದಾರಿಯಾಗಿದೆ.
12. ಕಂಪನಿಯ ಆರ್ಥಿಕ ವರದಿಗಾರಿಕೆಯ ಪ್ರಕ್ರಿಯೆಯ ಮೇಲ್ವಿಚಾರಣೆಯೂ ಸಹ ಕಂಪನಿಯ ಆಡಳಿತ ಮಂಡಳಿಯ ಜವಾಬ್ದಾರಿಯಾಗಿರುತ್ತದೆ.

ಪ್ರತ್ಯೇಕ ಇಂಡ್ ಎಎಸ್ ಹಣಕಾಸು ತಃಖ್ತೆಗಳ ಲೆಕ್ಕಪರಿಶೋಧನೆಗೆ ಸಂಬಂಧಿಸಿದಂತೆ ಲೆಕ್ಕಪರಿಶೋಧಕರ ಜವಾಬ್ದಾರಿ

13. ಕಂಪನಿಯ ನಿರ್ದೇಶಕ ಮಂಡಳಿಯು ಇತರೆ ಮಾಹಿತಿಗೆ ಕಾರಣವಾಗಿದೆ. ಇತರೆ ಮಾಹಿತಿಯು ಮಂಡಳಿ ವರದಿಯಲ್ಲಿ ಒಳಗೊಂಡಿರುವ ಮಾಹಿತಿಯನ್ನೊಳಗೊಂಡಿರುತ್ತದೆ. ಆದರೆ ಹಣಕಾಸಿನ ಹೇಳಿಕೆಗಳು ನಮ್ಮ ಲೆಕ್ಕ ಪರಿಶೋಧಕರ ವರದಿಯನ್ನು ಒಳಗೊಂಡಿರುವುದಿಲ್ಲ. ಈ ಲೆಕ್ಕ ಪರಿಶೋಧಕರ ವರದಿಯ ದಿನಾಂಕದ ನಂತರ ಮಂಡಳಿ ವರದಿಯು ನಮಗೆ ಲಭ್ಯವಾಗುವ ನಿರೀಕ್ಷೆಯಿದೆ.

14. ಆಡಿಟ್‌ನ ಭಾಗವಾಗಿ ನಾವು ವೃತ್ತಿಪರ ತೀರ್ಪುಗಳನ್ನು ನಿರ್ವಹಿಸುತ್ತಿದೆ ಮತ್ತು ಆಡಿಟ್‌ನ ಉದ್ದಕ್ಕೂ ವೃತ್ತಿಪರ ಸಂದೇಹವನ್ನು ನಿರ್ವಹಿಸುತ್ತೇವೆ. ನಾವು ಕೂಡ.
- ವಂಚನೆ ಅಥವಾ ದೋಷದ ಕಾರಣದಿಂದಾಗಿ ಹಣಕಾಸಿನ ಹೇಳಿಕೆಗಳ ವಸ್ತು ತಪ್ಪು ಹೇಳಿಕೆಯ ಅಪಾಯಗಳನ್ನು ಗುರುತಿಸಿ ಮತ್ತು ನಿರ್ಣಯಿಸಿ, ಆ ಅಪಾಯಗಳಿಗೆ ಸ್ಪಂದಿಸುವ ಆಡಿಟ್ ಕಾರ್ಯವಿಧಾನಗಳನ್ನು ವಿನ್ಯಾಸಗೊಳಿಸಿ ನಿರ್ವಹಿಸಿ ಮತ್ತು ನಮ್ಮ ಅಭಿಪ್ರಾಯಕ್ಕೆ ಆಧಾರವನ್ನು ಒದಗಿಸಲು ಸಾಕಷ್ಟು ಮತ್ತು ಸೂಕ್ತವಾದ ಆಡಿಟ್ ಪುರಾವೆಗಳನ್ನು ಪಡೆದುಕೊಳ್ಳಿ. ವಂಚನೆ, ನಕಲಿ, ಉದ್ದೇಶಪೂರ್ವಕ ಲೋಪಗಳು, ತಪ್ಪು ನಿರೂಪಣೆಗಳು ಅಥವಾ ಆಂತರಿಕ ನಿಯಂತ್ರಣದ ಅತಿಕ್ರಮಣವನ್ನು ಒಳಗೊಂಡಿರುವುದರಿಂದ ವಂಚನೆಯಿಂದ ಉಂಟಾಗುವ ವಸ್ತು ತಪ್ಪು ಹೇಳಿಕೆಯನ್ನು ಕಂಡುಹಿಡಿಯದಿರುವ ಅಪಾಯವು ದೋಷದಿಂದ ಉಂಟಾಗುವ ಒಂದಕ್ಕಿಂತ ಹೆಚ್ಚಾಗಿರುತ್ತದೆ.
 - ಸಂದರ್ಭಗಳಲ್ಲಿ ಸೂಕ್ತವಾದ ಆಡಿಟ್ ಕಾರ್ಯವಿಧಾನಗಳನ್ನು ವಿನ್ಯಾಸಗೊಳಿಸಲು ಆಡಿಟ್‌ಗೆ ಸಂಬಂಧಿಸಿದ ಆಂತರಿಕ ನಿಯಂತ್ರಣದ ತಿಳುವಳಿಕೆಯನ್ನು ಪಡೆದುಕೊಳ್ಳಿ. ಕಂಪನಿಗಳ ಕಾಯ್ದೆ 2013 ರ ಸೆಕ್ಷನ್ 143(3) (ಐ) ಅಡಿಯಲ್ಲಿ ಕಂಪನಿಯು ಸಾಕಷ್ಟು ಆಂತರಿಕ ಹಣಕಾಸು ನಿಯಂತ್ರಣಗಳನ್ನು ಹೊಂದಿದೆಯೇ ಎಂಬುದರ ಕುರಿತು ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ನಾವು ಜವಾಬ್ದಾರರಾಗಿರುತ್ತೇವೆ.
 - ಬಳಸಿದ ಲೆಕ್ಕಪತ್ರ ನೀತಿಗಳ ಸೂಕ್ತತೆ ಮತ್ತು ಲೆಕ್ಕಪರಿಶೋಧಕ ಅಂದಾಜುಗಳ ಸಮಂಜಸತೆ ಮತ್ತು ನಿರ್ವಹಣೆಯಿಂದ ಮಾಡಿದ ಸಂಬಂಧಿತ ಬಹಿರಂಗಪಡಿಸುವಿಕೆಯನ್ನು ಮೌಲ್ಯಮಾಪನ ಮಾಡಿ. ಲೆಕ್ಕಪರಿಶೋಧನೆಯ ಆಧಾರದ ಮೇಲೆ ನಿರ್ವಹಣೆಯ ಬಳಕೆಯ ಸೂಕ್ತತೆಯ ಬಗ್ಗೆ ತೀರ್ಮಾನಿಸಿ ಮತ್ತು ಪಡೆದ ಆಡಿಟ್ ಪುರಾವೆಗಳ ಆಧಾರದ ಮೇಲೆ, ಘಟನೆಗಳು ಅಥವಾ ಪರಿಸ್ಥಿತಿಗೆ ಸಂಬಂಧಿಸಿದಂತೆ ವಸ್ತು ಅನುಶ್ಚಿತೆಯು ಅಸ್ತಿತ್ವದಲ್ಲಿಯದೆಯೇ, ಇದು ಕಂಪನಿಯು ಮುಂದುವರೆಯುವ ಕಾಳಜಿಯಾಗಿ ಮುಂದುವರೆಯುವ ಸಾಮರ್ಥ್ಯದ ಮೇಲೆ ಗಮನಾರ್ಹವಾದ ಅನುಮಾನವನ್ನು ಉಂಟು ಮಾಡಬಹುದು, ವಸ್ತು ಅನಿಶ್ಚಿತತೆ ಅಸ್ತಿತ್ವದಲ್ಲಿದೆ ಎಂದು ನಾವು ತೀರ್ಮಾನಿಸಿದರೆ, ಹಣಕಾಸಿನ ಹೇಳಿಕೆಗಳಲ್ಲಿನ ಸಂಬಂಧಿತ ಬಹಿರಂಗಪಡಿಸುವಿಕೆಗಳಿಗೆ ಅಥವಾ ಅಂತಹ ಬಹಿರಂಗಪಡಿಸುವಿಕೆಗಳು ಅಸಮರ್ಪಕವಾಗದಂತೆ, ನಮ್ಮ ಅಭಿಪ್ರಾಯವನ್ನು ಮಾರ್ಪಡಿಸಲು ನಾವು ನಮ್ಮ ಲೆಕ್ಕಪರಿಶೋಧಕರ ವರದಿಯಲ್ಲಿ ಗಮನ ಸೆಳೆಯುವ ಅಗತ್ಯವಿದೆ. ನಮ್ಮ ತೀರ್ಮಾನಗಳು ನಮ್ಮ ಲೆಕ್ಕ ಪರಿಶೋಧಕರ ವರದಿಯ ದಿನಾಂಕದವರೆಗೆ ಪಡೆದ ಆಡಿಟ್ ಪುರಾವೆಗಳನ್ನು ಆಧರಿಸಿದೆ, ಆದಾಗ್ಯೂ ಭವಿಷ್ಯದ ಈವೆಂಟ್‌ಗಳು ಅಥವಾ ಷರತ್ತುಗಳು ಕಂಪನಿಯು ನಡೆಯುತ್ತಿರುವ ಕಾಳಜಿಯಾಗಿ ಮುಂದುವರೆಯುವುದನ್ನು ನಿಲ್ಲಿಸಲು ಕಾರಣಾಗಬಹುದು.
 - ಬಹಿರಂಗಪಡಿಸುವಿಕೆಗಳನ್ನು ಒಳಗೊಂಡಂತೆ ಹಣಕಾಸು ಹೇಳಿಕೆಗಳ ಒಟ್ಟಾರೆ ಪ್ರಸ್ತುತಿ, ರಚನೆ ಮತ್ತು ವಿಷಯವನ್ನು ಮೌಲ್ಯಮಾಪನ ಮಾಡಿ ಮತ್ತು ಹಣಕಾಸಿನ ಹೇಳಿಕೆಗಳು ನ್ಯಾಯಯುತ ಪ್ರಸ್ತುತಿಯನ್ನು ಸಾಧಿಸುವ ರೀತಿಯಲ್ಲಿ ಆಧಾರವಾಗುವ ವಹಿವಾಟುಗಳು ಮತ್ತು ಘಟನೆಗಳನ್ನು ಪ್ರತಿನಿಧಿಸುತ್ತವೆಯೇ.
15. ನಮ್ಮ ಲೆಕ್ಕಪರಿಶೋಧನೆಯ ಸಮಯದಲ್ಲಿ ನಾವು ಗುರುತಿಸುವ ಆಂತರಿಕ ನಿಯಂತ್ರಣದಲ್ಲಿನ ಯಾವುದೇ ಗಮನಾರ್ಹ ನ್ಯೂನತೆಗಳನ್ನು ಒಳಗೊಂಡಂತೆ, ಇತರ ವಿಷಯಗಳ ಜೊತೆಗೆ ಲೆಕ್ಕಪರಿಶೋಧನೆಯ ಯೋಜಿತ ವ್ಯಾಪ್ತಿ ಸಮಯ ಮತ್ತು ಗಮನಾರ್ಹವಾದ ಲೆಕ್ಕ ಪರಿಶೋಧನೆಯ ಸಂಶೋಧನೆಗಳಿಗೆ ಸಂಬಂಧಿಸಿದಂತೆ ಆಡಳಿತ ಆರೋಪ ಹೊತ್ತಿರುವವರೊಂದಿಗೆ ನಾವು ಸಂವಹನ ನಡೆಸುತ್ತೇವೆ.
16. ನಾವು ಸ್ವಾತಂತ್ರ್ಯದ ಬಗ್ಗೆ ಸಂಬಂಧಿತ ನೈತಿಕ ಅವಶ್ಯಕತೆಗಳನ್ನು ಅನುಸರಿಸಿದ್ದೇವೆ ಎಂಬ ಹೇಳಿಕೆಯೊಂದಿಗೆ ಆಡಳಿತ ಆರೋಪ ಹೊತ್ತಿರುವವರಿಗೆ ನಾವು ಒದಗಿಸುತ್ತೇವೆ ಮತ್ತು ನಮ್ಮ ಸ್ವಾತಂತ್ರ್ಯದ ಮೇಲೆ ಸಮಂಜಸವಾಗಿ ಭಾವಿಸಬಹುದಾದ ಎಲ್ಲಾ ಸಂಬಂಧಗಳು ಮತ್ತು ಇತರ ವಿಷಯಗಳ ಜೊತೆಗೆ ಸಂವಹನ ನಡೆಸುತ್ತೇವೆ ಮತ್ತು ಅನ್ವಯಿಸಬಹುದಾದಲ್ಲಿ ರಕ್ಷಣೆಗಳೂ.

ಇತರ ಕಾನೂನು ಮತ್ತು ನಿಬಂಧನಾ ಅಗತ್ಯಗಳ ಬಗ್ಗೆ ವರದಿ:

17. ಕಂಪನಿ ಕಾಯ್ದೆ 2013ರ ಪರಿಚ್ಛೇದ 143, ಉಪಪರಿಚ್ಛೇದ (11) ಅನ್ವಯ ಭಾರತದ ಕೇಂದ್ರ ಸರ್ಕಾರ ಹೊರಡಿಸಿದ ಕಂಪನಿಗಳ (ಲೆಕ್ಕಪರಿಶೋಧಕರ ವರದಿ) ಆದೇಶ, 2016ರ ('ಆದೇಶ') ಅಗತ್ಯದಂತೆ, ಕಂಡಿಕೆ ಬಿ ಗಳಲ್ಲಿನ ನಮ್ಮ ಪರಿಶೀಲನೆಗಳಿಗೆ ಕಂಡಿಕೆ 3 ಮತ್ತು 4 ರಲ್ಲಿ ನಿರ್ದಿಷ್ಟಗೊಳಿಸಿರುವ ಅಂಶಗಳ ಮೇಲಿನ ಹೇಳಿಕೆಯನ್ನು ನಾವು ಅನುಬಂಧದಲ್ಲಿ ಸೇರಿಸಿದ್ದೇವೆ.
18. ಕಾಯ್ದೆಯ ಪರಿಚ್ಛೇದ 143(3) ರ ಅಗತ್ಯಾನುಸಾರ ನಾವು ಹೀಗೆ ವರದಿಮಾಡುತ್ತಿದ್ದೇವೆ:
 - ಎ) ಅನೇಕ್ಷರ್ ಎ ನಲ್ಲಿನ ಪ್ಯಾರಾ 3 ಕ್ಕೆ ಸಂಬಂಧಿಸಿದಂತೆ ನಮ್ಮ ಅತ್ಯುತ್ತಮ ತಿಳುವಳಿಕೆ ಮತ್ತು ನಂಬಿಕೆಗಳಿಗೆ ತಕ್ಕಂತೆ ನಮ್ಮ ಲೆಕ್ಕಪರಿಶೋಧನೆಯ ಉದ್ದೇಶಕ್ಕೆ ಅಗತ್ಯವೆಂದು ತೋರಿದ ಎಲ್ಲ ಮಾಹಿತಿ ಮತ್ತು ವಿವರಣೆಗಳನ್ನು ನಾವು ಪಡೆದುಕೊಂಡಿದ್ದೇವೆ;
 - ಬಿ) ನಮ್ಮ ಅಭಿಪ್ರಾಯದಂತೆ, ಕಂಪನಿ ನಿರ್ವಹಿಸಿರುವ ಅನೇಕ್ಷರ್ ಎ ನಲ್ಲಿನ ಪ್ಯಾರಾ 3 ಕ್ಕೆ ಸಂಬಂಧಿಸಿದಂತೆ ಲೆಕ್ಕಪುಸ್ತಕಗಳ ಪರಿಶೀಲನೆಯಿಂದ ತಿಳಿದುಬರುವಂತೆ ಕಂಪನಿಯು ಕಾನೂನಿನ ಅಗತ್ಯಗಳಿಗೆ ತಕ್ಕಹಾಗೆ ಸೂಕ್ತವಾದ ಲೆಕ್ಕಪುಸ್ತಕಗಳನ್ನು ನಿರ್ವಹಿಸಿದೆ.
 - ಸಿ) ಈ ವರದಿಯ ವ್ಯಾಪ್ತಿಗೆ ಬರುವ ಸಂತುಲನ ಪಟ್ಟಿ, ಸಮಗ್ರ ಆದಾಯವೂ ಸೇರಿದಂತೆ ಲಾಭ ಮತ್ತು ನಷ್ಟದ ತಃಖ್ತೆ, ನಗದು ಪ್ರವಹನ ತಃಖ್ತೆ ಹಾಗೂ ಸ್ವಾಮ್ಯದಲ್ಲಿನ ಬದಲಾವಣೆ ತಃಖ್ತೆ ಲೆಕ್ಕಪುಸ್ತಕಗಳೊಂದಿಗೆ ಹೊಂದುತ್ತವೆ.
 - ಡಿ) ಅನೇಕ್ಷರ್ ಎ ನಲ್ಲಿನ ಪ್ಯಾರಾ 3 ರಲ್ಲಿ ಕಂಪನಿ ಕಾಯಿದೆ ಸೆಕ್ಷನ್ 133ರ ಹಣಕಾಸು ಮಾನದಂಡದ ಪ್ರಕಾರ ಪ್ರತ್ಯೇಕ ಹಣಕಾಸು ತಃಖ್ತೆಯನ್ನು ನಿರ್ವಹಿಸಿರುವುದಿಲ್ಲ
 - ಇ) ನಮ್ಮ ಅರ್ಹತೆ ಮೀಸಲಾತಿ ಅಥವಾ ಖಾತೆಯ ನಿರ್ವಹಣೆಗೆ ಸಂಬಂಧಿಸಿದ ಪ್ರತಿಕೂಲ ಹೇಳಿಕೆಗಳು ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳು ಮೇಲಿನ ಪ್ಯಾರಾಗ್ರಾಫ್ 3 ರಲ್ಲಿ ಉಲ್ಲೇಖಿಸಲಾದ ಅನುಬಂಧ ಎ ನಲ್ಲಿ ಸೇರಿಸಲಾಗಿದೆ.

ಎಫ್) ಕಂಪನಿ ವ್ಯವಹಾರಗಳ ಇಲಾಖೆಯ ಅಧಿಸೂಚನೆ ಸಂ. ಜಿಎಸ್‌ಆರ್ 463(ಇ) ದಿ. 05.06.2015 ಅನ್ವಯ ಕಂಪನಿ ಕಾಯ್ದೆ, 2013ರ ಪರಿಚ್ಛೇದ 164(2) ಸರ್ಕಾರಿ ಕಂಪನಿಗಳಿಗೆ ಅನ್ವಯವಾಗುವುದಿಲ್ಲ. ಹಾಗಾಗಿ ನಿರ್ದೇಶಕರ ಅನರ್ಹತೆಯ ಕುರಿತಾದ ಕಲಮಿನ ಪ್ರಶ್ನೆ ಅನ್ವಯಿಸುವುದಿಲ್ಲ.

ಜಿ) ಕಂಪನಿಯ ಹಣಕಾಸು ವರದಿಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ ಸಮರ್ಪಕತೆ ಮತ್ತು ಅಂತಹ ನಿಯಂತ್ರಣಗಳ ಕಾರ್ಯಾಚರಣೆಯ ಪರಿಣಾಮಕಾರಿತ್ವಕ್ಕೆ ಸಂಬಂಧಿಸಿದಂತೆ ಅನುಬಂಧ 'ಸಿ' ನಲ್ಲಿನ ನಮ್ಮ ಪ್ರತ್ಯೇಕ ವರದಿಯನ್ನು ನೋಡಿ.

ಹೆಚ್) ಕಂಪನಿಯ ಆರ್ಥಿಕ ವರದಿಗಾರಿಕೆಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ ಪರ್ಯಾಪ್ತತೆಯ ಬಗ್ಗೆ ಹಾಗೂ ಇಂತಹ ನಿಯಂತ್ರಣಗಳು ಕಾರ್ಯಾಚರಣೆಯ ನೆಲೆಯಲ್ಲಿ ಎಷ್ಟು ಪರಿಣಾಮಕಾರಿ ಎಂಬ ಬಗ್ಗೆ "ಅನುಬಂಧ 'c' ಯಲ್ಲಿನ ನಮ್ಮ ಪ್ರತ್ಯೇಕ ವರದಿಯನ್ನು ಗಮನಿಸುವುದು.

ಐ) ಕಂಪನಿಗಳ (ಲೆಕ್ಕಪರಿಶೋಧನೆ ಮತ್ತು ಲೆಕ್ಕಪರಿಶೋಧಕರು) ನಿಯಮಗಳು, 2014ರ ನಿಯಮ 11ರ ಅನುಸಾರ ಲೆಕ್ಕಪರಿಶೋಧಕರ ವರದಿಯಲ್ಲಿ ಸೇರಿಸಬೇಕಿರುವ ಇತರ ಅಂಶಗಳಿಗೆ ಸಂಬಂಧಿಸಿದಂತೆ, ನಮ್ಮ ಅಭಿಪ್ರಾಯದಂತೆ ಹಾಗೂ ನಮಗೆ ಒದಗಿಸಲಾದ ಮಾಹಿತಿ ಮತ್ತು ವಿವರಣೆಗಳ ಅನುಸಾರ:

 - i) ಕಂಪನಿಯು ತನ್ನ ಹಣಕಾಸಿನ ಸ್ಥಿತಿಯ ಮೇಲೆ ಬಾಕಿ ಇರುವ ದಾವೆಗಳ ಪರಿಣಾಮವನ್ನು ತನ್ನ ಹಣಕಾಸಿನ ಹೇಳಿಕೆಗಳಲ್ಲಿ ಬಹಿರಂಗಪಡಿಸಿದೆ. ಹಣಕಾಸು ಹೇಳಿಕೆಗಳ ಟಿಪ್ಪಣಿ 6.1, 31A & 31 ಅನ್ನು ಉಲ್ಲೇಖಿಸಿ, ಆದಾಗ್ಯೂ ಮೇಲಿನ 3 ರಲ್ಲಿ ಉಲ್ಲೇಖಿಸಲಾದ ಅನುಬಂಧ 1 ರಲ್ಲಿ ಪ್ಯಾರಾಗ್ರಾಫ್ 29.2 ರಿಂದ 29.7, 29.9 & 29.10 ರವರೆಗಿನ ನಮ್ಮ ಅವಲೋಕನಗಳಿಗೆ ಗಮನವನ್ನು ಸೆಳೆಯಲಾಗಿದೆ.
 - ii) ನಮಗೆ ತಿಳಿಸಲಾದಂತೆ ಕಂಪನಿಯು ಮುಂದಾಗಬಹುದಾದ ಯಾವುದೇ ಗಣನೀಯ ನಷ್ಟಗಳನ್ನು ಒಳಗೊಂಡಿರುವ, ಜನ್ಯ ಗುತ್ತಿಗೆಗಳೂ ಸೇರಿದ, ಯಾವುದೇ ದೀರ್ಘಕಾಲೀನ ಗುತ್ತಿಗೆಗಳನ್ನು ಹೊಂದಿರುವುದಿಲ್ಲ.

- iii) ನಮಗೆ ತಿಳಿಸಲಾದಂತೆ, ಕಂಪನಿಯು ಹೂಡಿಕೆದಾರರ ಶಿಕ್ಷಣ ಮತ್ತು ಸಂರಕ್ಷಣೆ ನಿಧಿಗೆ ವರ್ಗಾಯಿಸಬೇಕಿರುವ ಮೊತ್ತಗಳನ್ನು ವರ್ಗಾಯಿಸುವಲ್ಲಿ ಯಾವುದೇ ವಿಳಂಬವನ್ನು ಮಾಡಿರುವುದಿಲ್ಲ.
- iv) ಎ) ನಿರ್ವಹಣೆಯು ತನ್ನ ಜ್ಞಾನ ಮತ್ತು ನಂಬಿಕೆಗೆ ಅನುಗುಣವಾಗಿ ಕಂಪನಿಯಿಂದ ಯಾವುದೇ ಹಣವನ್ನು ಮುಂಗಡ ಅಥವಾ ಸಾಲ ಅಥವಾ ಹೂಡಿಕೆ ಮಾಡಲಾಗಿಲ್ಲ (ಎರವಲು ಪಡೆದ ನಿಧಿಗಳು ಅಥವಾ ಷೇರು ಪ್ರಿಮಿಯಂ ಅಥವಾ ಯಾವುದೇ ಇತರೆ ಮೂಲಗಳೂ ಅಥವಾ ರೀತಿಯ ನಿಧಿಗಳಿಂದ) ಅಥವಾ ವಿದೇಶಿ ಘಟಕಗಳು ಅಥವಾ ಘಟಕಗಳಲ್ಲಿ (ಮಧ್ಯವರ್ತಿಗಳು) ಮಧ್ಯವರ್ತಿಯು ನೇರವಾಗಿ ಅಥವಾ ಪರೋಕ್ಷವಾಗಿ ಸಾಲವನ್ನು ನೀಡಬಹುದು ಅಥವಾ ಇತರೆ ವ್ಯಕ್ತಿಗಳಿಗೆ ಹೂಡಿಕೆ ಮಾಡಬಹುದು ಅಥವಾ ಕಂಪನಿಯ ಪರವಾಗಿ ಅಥವಾ ಯಾವುದೇ ರೀತಿಯಲ್ಲಿ ಗುರುತಿಸಲಾದ ಘಟಕಗಳು (ಅಂತಿಮ ಫಲಾನುಭವಿಗಳ ಪರವಾಗಿ ಯಾವುದೇ ಗ್ಯಾರಂಟಿ, ಭದ್ರತೆ ಅಥವಾ ಮುಂತಾದವುಗಳನ್ನು ಒದಗಿಸುತ್ತದೆ.
- ಬಿ) ಅತ್ಯುತ್ತಮ ಜ್ಞಾನ ಮತ್ತು ನಂಬಿಕೆಗೆ ಯಾವುದೇ ವ್ಯಕ್ತಿ(ಗಳು) ಅಥವಾ ಸಂಸ್ಥೆಗಳಿಗೆ (ನಿಧಿಯ ಪಕ್ಷಗಳು) ವಿದೇಶಿ ಘಟಕಗಳು (ಫಂಡಿಂಗ್ ಪಾರ್ಟಿಗಳು) ಸೇರಿದಂತೆ ತಿಳುವಳಿಕೆಯೊಂದಿಗೆ ಕಂಪನಿಯು ಯಾವುದೇ ಹಣವನ್ನು ಸ್ವೀಕರಿಸಿಲ್ಲ ಕಂಪನಿಯು ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ರೀತಿಯಲ್ಲಿ ಗುರುತಿಸಲಾದ ಇತರೆ ವ್ಯಕ್ತಿಗಳು ಅಥವಾ ಘಟಕಗಳಿಗೆ ಯಾವುದೇ ರೀತಿಯಲ್ಲಿ ಅಥವಾ ಫಂಡಿಂಗ್ ಪಾರ್ಟಿಯ ಪರವಾಗಿ (ಅಂತಿಮ ಫಲಾನುಭವಿಗಳಿಗೆ ಸಾಲ ನೀಡುವುದು ಅಥವಾ ಹೂಡಿಕೆ ಮಾಡುವುದು ಅಥವಾ ಯಾವುದೇ ಗ್ಯಾರಂಟಿ ಭದ್ರತೆಯನ್ನು ಒದಗಿಸಿರುವುದಿಲ್ಲ ಎಂಬುದನ್ನು ಮ್ಯಾನೇಜ್‌ಮೆಂಟ್ ಪ್ರತಿನಿಧಿಸುತ್ತದೆ.
- ಸಿ) ನಾವು ಸಮಂಜಸವಾದ ಮತ್ತು ಸಂಧರ್ಭಗಳಲ್ಲಿ ಸೂಕ್ತವೆಂದು ಪರಿಗಣಿಸಿದ ಅಂತಹ ಲೆಕ್ಕ ಪರಿಶೋಧನಾ ಕಾರ್ಯವಿಧಾನಗಳ ಆಧಾರದ ಮೇಲೆ, ನಿಯಮ 11 (ಇ) ನ ಉಪ ಕಲಂ (1) ಮತ್ತು (2) ರಡಿಯಲ್ಲಿ ಪ್ರಾತಿನಿಧ್ಯಗಳು ಒಳಗೊಂಡಿವೆ ಎಂದು ನಾವು ನಂಬಲು ಕಾರಣವಾದ ಯಾವುದೂ ನಮ್ಮ ಗಮನಕ್ಕೆ ಬಂದಿಲ್ಲ.
- v) ಎ) ಹಿಂದಿನ ವರ್ಷಕ್ಕೆ ಘೋಷಿಸಲಾದ ಅದೇ ವರ್ಷಕ್ಕೆ ಸಂಬಂಧಿಸಿದಂತೆ ಕಂಪನಿಯು ಪಾವತಿಸಿದ ಲಾಭಾಂಶವು ಸೆಕ್ಷನ್ 123 ರ ಪ್ರಕಾರ ಪಾವತಿಗೆ ಅನ್ವಯಿಸುತ್ತದೆ (ಹಣಕಾಸಿನ ಹೇಳಿಕೆಗಳಿಗೆ ಟಿಪ್ಪಣಿ 35 ರಲ್ಲಿ ಬಹಿರಂಗಡಿಸಿದಂತೆ)
- ಬಿ) ಕಂಪನಿಯ ನಿರ್ದೇಶಕರ ಮಂಡಳಿಯು ವರ್ಷದ ಲಾಭಾಂಶವನ್ನು ಪ್ರಸ್ತಾಪಿಸಿದೆ ನಂತರದ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರ ಅನುಮೋದನೆಗೆ ಒಳಪಟ್ಟಿರುತ್ತದೆ (ಹಣಕಾಸಿನ ಹೇಳಿಕೆಗಳಿಗೆ ಟಿಪ್ಪಣಿ 43 ರಲ್ಲಿ ಹೇಳಿರುವಂತೆ)
19. ಕಂಪನಿ ಕಾಯ್ದೆ, 2013ರ ಪರಿಚ್ಛೇದ 143(5) ರ ಅಗತ್ಯದಂತೆ ಸದರಿ ಕಂಪನಿಗೆ ಭಾರತದ ನಿಯಂತ್ರಕರು ಮತ್ತು ಮಹಾಲೇಖಾಪಾಲರು ನೀಡಿರುವ ನಿರ್ದೇಶನಗಳ ಮೇಲಿನ ತಪ್ಪಿಯನ್ನು “ಅನುಬಂಧ 4ರಲ್ಲಿ ಒದಗಿಸಿದ್ದೇವೆ.

ರಾವ್ & ಸ್ವಾಮಿ ಪರವಾಗಿ
ಸನದಿ ಲೆಕ್ಕಿಗರು
ಸಂಸ್ಥೆ ನೋಂದಣಿ ಸಂಖ್ಯೆ: 00310ಎಸ್‌ಎಸ್

ಸಹಿ/-
(ಎನ್.ರಮೇಶ್)
ಸದಸ್ಯತ್ವ ಸಂಖ್ಯೆ: 01653
ಯುಡಿಐಎನ್ : 23016153BGQOWM1395

ಸ್ಥಳ: ಬೆಂಗಳೂರು
ದಿನಾಂಕ: 21-03-2023

ಇದೇ ಐನಾಂಕದ ಲೆಕ್ಕಪರಿಶೋಧನಾ ವರದಿಯ ಕಂಟಕ 3 'ಪ್ರತಿಕೂಲ ಆಭಿಪ್ರಾಯಗಳಿಗೆ ಆಧಾರ' - ಇಲ್ಲಿ ಉಲ್ಲೇಖಿಸಲಾದದ್ದು

1. ಇತರರಿಗೆ ಮುಂಗಡ, ಇತರ ರೇವಣಿಗಳು, ವ್ಯಾಪಾರದಲ್ಲಿ ವಸೂಲಾಗಬೇಕಾದವು, ಇತರ ಮುಂಗಡಗಳು ಮತ್ತು ವ್ಯಾಪಾರದಲ್ಲಿ ಸಂದಾಯವಾಗಬೇಕಾದವು - ಇವು ಸಂಬಂಧಿತ ಪಕ್ಷಗಳು/ಪ್ರಾಧಿಕಾರಗಳಿಂದ ಪಡೆಯಬೇಕಾದ ಹೊಂದಾಣಿಕೆ ಮತ್ತು ಸ್ಥಿರೀಕರಣಗಳಿಗೆ ಬದ್ಧವಾಗಿವೆ ಎಂಬ ಬಗೆಗೆ ಹೇಳುವ ಹಣಕಾಸು ತಃಖ್ತೆಗಳ ಟಿಪ್ಪಣಿ ಸಂಖ್ಯೆ 6.2, 6.3, 8.1, 11.2 ಮತ್ತು 18(ಎ) ಯತ್ತ ಗಮನಸೆಳೆಯಲಾಗಿದೆ. ಪಕ್ಷಗಳಿಗೆ ಪಾವತಿಸಬೇಕಾದ/ಅವರಿಂದ ವಸೂಲಾಗಬೇಕಾದ ಶಿಲ್ಕುಗಳು ಕಳೆದ ಅನೇಕ ವರ್ಷಗಳಿಂದ ಪರಿಶೀಲನೆಗೆ, ಹೊಂದಾಣಿಕೆಗೆ ಮತ್ತು ಸ್ಥಿರೀಕರಣಕ್ಕೆ ಒಳಗಾಗದೇ ಉಳಿದಿವೆ. ಪಕ್ಷಗಳಿಗೆ ಸಂಬಂಧಿಸಿದ ಕೆಲವು ಜಮಾ ಮತ್ತು ಖರ್ಚು ವ್ಯವಹಾರಗಳು ಹಾಗೂ ಕೆಲವು ಆಸ್ತಿ & ಹೊಣೆಗಳ ಲೆಕ್ಕಗಳು ಕೇಂದ್ರ ಕಛೇರಿ/ಘಟಕ ಕಛೇರಿಗಳಲ್ಲಿನ ಲೆಕ್ಕಪುಸ್ತಕಗಳಲ್ಲಿ ಪ್ರತ್ಯೇಕವಾಗಿ ದಾಖಲಿಸಲಾಗಿದೆ. ಅನುಕ್ರಮವಾದ ಕಛೇರಿಗಳಲ್ಲಿನ ಜಮಾ ಮತ್ತು ಖರ್ಚಿನ ಶಿಲ್ಕುಗಳನ್ನು ಕೇಂದ್ರ ಕಛೇರಿ/ಘಟಕ ಕಛೇರಿಗಳಲ್ಲಿ ವರ್ಷಗಳ ಕಾಲ ಮುಂದಕ್ಕೆ ಒಯ್ಯಲಾಗಿದ್ದು ಹಣಕಾಸು ತಃಖ್ತೆಗಳನ್ನು ತಯಾರಿಸುವಾಗ ಇವುಗಳ ನಿವ್ವಳವನ್ನು ಪರಿಗಣಿಸಲಾಗಿದೆ. ಅಲ್ಲದೆ, ಖರ್ಚುಗಳು/ಹೊಣೆಗಳನ್ನು ಪಾವತಿಯ ಮೇಲೆ/ನಂತರವಷ್ಟೇ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿರುವುದು ಕಂಡುಬಂದಿದೆ. ಹಾಗಾಗಿ, ಇಂತಹ ಲೆಕ್ಕಗಳನ್ನು ಕುರಿತಂತೆ ಯಾವುದೇ ಅರ್ಥಪೂರ್ಣ ಪರಿಶೀಲನೆ ಅಸಾಧ್ಯವಾಗಿರುತ್ತದೆ. ಮುಂದೆ ಒದಗಿಸಲಾಗಿರುವ ನಮ್ಮ ಅಭಿಪ್ರಾಯಗಳು ಮೇಳಿನ ನಮ್ಮ ಪರಿಶೀಲನೆಗಳಿಗೆ ಬದ್ಧವಾಗಿದ್ದು ಅವುಗಳ ಬೆಳಕಿನಲ್ಲಿಯೇ ನಮ್ಮ ಅಭಿಪ್ರಾಯಗಳನ್ನು ಪರಿಗಣಿಸಬೇಕಿರುತ್ತದೆ.

2. ಇಂಡ್ ಎಎಸ್ ಅನುಸರಣೆ

- 2.1 ಎ) ಕಂಪನಿಯು 01-04-2020 ರಂತೆ ಮೂರನೇ ಬ್ಯಾಲೆನ್ಸ್ ಶೀಟ್ ಅನ್ನು ಪ್ರಸ್ತುತಪಡಿಸಿದೆ. ಪ್ರಸ್ತುತ ವರ್ಷದ ಅಂಕಿಅಂಶಗಳೊಂದಿಗೆ ದೃಢೀಕರಿಸಲು ಅಗತ್ಯವಿರುವ ಕಡೆ ಹಿಂದಿನ ವರ್ಷದ ಅಂಕಿಅಂಶಗಳನ್ನು ಮರುಸಂಗ್ರಹಿಸಲಾಗಿದೆ ಎಂಬ ಹಣಕಾಸಿನ ಹೇಳಿಕೆಗಳಿಗೆ ಟಿಪ್ಪಣಿ 36 ಗೆ ಗಮನವನ್ನು ಸೆಳೆಯಲಾಗಿದೆ. ಕಂಪನಿಯು ಕೆಲವು ವಸ್ತುಗಳ ಮರುವರ್ಗೀಕರಣವನ್ನು ಮಾಡಿರುವುದು ಕಂಡುಬಂದಿದೆ. ಆದಾಗ್ಯೂ, ಕಂಪನಿಯು ಮರುವರ್ಗೀಕರಣದ ಸ್ವರೂಪ, ಪ್ರತಿ ಐಟಂನ ಮೊತ್ತ ಅಥವಾ ಮರುವರ್ಗೀಕರಿಸಲಾದ ಐಟಂನ ವರ್ಗ ಮತ್ತು ಹಣಕಾಸಿನ ಹೇಳಿಕೆಗಳ Ind AS-1 ಪ್ರಸ್ತುತಿ (ಪ್ಯಾರಾ 41) ಮೂಲಕ ಅಗತ್ಯವಿರುವ ಮರುವರ್ಗೀಕರಣದ ಕಾರಣವನ್ನು ಬಹಿರಂಗಪಡಿಸಿಲ್ಲ.
- ಬಿ) ಉಳಿತವು 3 ಆಸ್ತಿಗಳನ್ನು (ರೂ. 73.99 ಲಕ್ಷ) ಒಳಗೊಂಡಿರುತ್ತದೆ, ಇವುಗಳನ್ನು ಲೀಸ್ ಕಮ್ ಸೇಲ್ / ಷರತ್ತುಬದ್ಧ ಮಾರಾಟದ ಆಧಾರದ ಮೇಲೆ ಹಂಚಿಕೆ ಮಾಡಲಾಗಿದೆ, ಇವುಗಳನ್ನು ಪ್ರತ್ಯೇಕವಾಗಿ ಬಹಿರಂಗಪಡಿಸಬೇಕು. ಇದಲ್ಲದೆ, Ind AS 116 ಲೀಸಗಳ ಪ್ರಕಾರ (ಪ್ಯಾರಾ 59) ಅಗತ್ಯವಿರುವ ಖರೀದಿ ಆಯ್ಕೆ, ನವೀಕರಣ ನಿರ್ಬಂಧಕ್ಕೆ ಸಂಬಂಧಿಸಿದಂತೆ ಕಂಪನಿಯು ವಸ್ತು ನಿಯಮಗಳು ಮತ್ತು ಷರತ್ತುಗಳನ್ನು ಬಹಿರಂಗಪಡಿಸಿಲ್ಲ. ಬಾಧ್ಯತೆಯ ವಿವರಗಳು ಮತ್ತು ಬಾಧ್ಯತೆಯನ್ನು ಪೂರೈಸಿರುವ ಪರಿಣಾಮಗಳಲ್ಲದ ಪರಿಣಾಮಗಳನ್ನು ಸಹ ಬಹಿರಂಗಪಡಿಸಲಾಗಿಲ್ಲ.

2.2 ಕಂಪನಿಯು ಸ್ಥಳದಲ್ಲಿ ಇರಿಸಿಲ್ಲ/ಅಥವಾ ದಾಖಲಿತ ವ್ಯವಸ್ಥೆ/ಪ್ರಕ್ರಿಯೆ ನಡೆಸಿಲ್ಲ

- ಎ) ಇಂಡ್ ಆ 1 ಹಣಕಾಸು ಹೇಳಿಕೆಗಳ ಪ್ರಸ್ತುತಿ (ಪ್ಯಾರಾ 61) ಹಾಗೆಯೇ ಇಂಡ್ ಆಸ್ ಶೆಡ್ಯೂಲ್ 3 ರಲ್ಲಿ ನೀಡಲಾದ ಬ್ಯಾಲೆನ್ಸ್ ಶೀಟ್ ತಯಾರಿಸಲು ಸಾಮಾನ್ಯ ಸೂಚನೆಗಳಲ್ಲಿ 1 ರಿಂದ 3 ರ ಟಿಪ್ಪಣಿಗಳ ಪ್ರಕಾರ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳನ್ನು ಪ್ರಸ್ತುತ ಮತ್ತು ಪ್ರಸ್ತುತವಲ್ಲದ ವರ್ಗೀಕರಣವನ್ನು ನಿರ್ಧರಿಸಲು
- ಬಿ) ಸ್ವತ್ತುಗಳ ದುರ್ಬಲತೆಯನ್ನು ಗುರುತಿಸಲು ಮತ್ತು ಇಂಡ್ ಆಸ್ 36 ರ ಪ್ರಕಾರ ಸ್ವತ್ತುಗಳ ಮರುಪಡೆಯಬಹುದಾದ ಮೊತ್ತವನ್ನು ಅಂದಾಜು ಮಾಡಲು-ಸ್ವತ್ತುಗಳ ದುರ್ಬಲತೆ..

- ಸಿ) ಇಂಡ್‌ಆಸ್ 109- ಹಣಕಾಸು ಸಾಧನಗಳ ಪ್ರಕಾರ ಸ್ವೀಕರಿಸಬಹುದಾದ ವ್ಯಾಪಾರದ ನಿರೀಕ್ಷಿತ ಕ್ರೆಡಿಟ್ ನಷ್ಟಗಳನ್ನು ಅಳಿಯಲು (ಅಂದರೆ ನಿಬಂಧನೆ ಮ್ಯಾಟ್ರಿಕ್ ವಿಧಾನವನ್ನು ಬಳಸಿಕೊಂಡು ಸರಳೀಕೃತ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ದುರ್ಬಲತೆಯನ್ನು ಅಳಿಯುವುದು (ಪ್ಯಾರಾ 5.5 15ರ ಪ್ಯಾರಾ ಬಿ55.35 ನೊಂದಿಗೆ ಓದಿ..
- ಡಿ) ಇಂಡ್ ಆಸ್ 37 ನಿಬಂಧನೆಗಳೂ, ಅನಿಶ್ಚಿತ ಹೊಣೆಗಾರಿಕೆಗಳು ಮತ್ತು ಅನಿಶ್ಚಿತ ಸ್ವತ್ತುಗಳ (ಪ್ಯಾರಾ 30 & 45) ಪ್ರಕಾರ ಅನಿಶ್ಚಿತ ಹೊಣೆಗಾರಿಕೆ ಎಂದು ಗುರುತಿಸಲಾದ ಐಟಂಗಳಿಗೆ ಸಂಬಂಧಿಸಿದ ಸಂಪನ್ಮೂಲಗಳ ಸಂಭವನೀಯ ಹೊರ ಹರಿವನ್ನು ನಿರ್ಣಯಿಸಲು.
- 2.3 ಇನ್ನುಂದೆ ಆಯಾ ಪ್ಯಾರಾಗ್ರಾಫ್‌ಗಳಲ್ಲಿ ವರದಿ ಮಾಡಿರುವಂತೆ ಇಂಡ್ ಆಸ್ ಪ್ರಕಾರ ಮತ್ತು/ಅಥವಾ ಇತರ ಬಹಿರಂಗಪಡಿಸುವವರ ಅಡಿಯಲ್ಲಿ ಅಗತ್ಯತೆಗಳಿಗೆ ಅನುಗುಣವಾಗಿಲ್ಲದ ಇತರ ವಿಷಯಗಳು.
- 2.4 ನಮ್ಮ ಮೇಲಿನ ಅವಲೋಕನಗಳ ದೃಷ್ಟಿಯಿಂದ ಕಂಪನಿಯು ಇಂಡ್ ಆಸ್ ಗಳನ್ನು ಅನುಸರಿಸಿಲ್ಲ ಮತ್ತು ಕಂಪನಿಯ ಲೆಕ್ಕಪತ್ರ ನೀತಿಗಳು/ಅಭ್ಯಾಸಗಳ ಬಾಕಿ ಉಳಿದಿರುವ ಪರಿಶೀಲನೆ ಮತ್ತು ಅಗತ್ಯ ಮಾಹಿತಿ/ವಿವರಗಳ ಅನುಪಸ್ಥಿತಿಯಲ್ಲಿ ಮೇಲೆ ಹೇಳಿದ ವಿಷಯಗಳ ಪರಿಣಾಮವಾಗಿ ಪರಿಣಾಮ ಬೀರಬಹುದು ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ ಇನ್ನು ಮುಂದೆ ವರದಿ ಮಾಡಲಾದ ಆಯಾ ಪ್ಯಾರಾಗ್ರಾಫ್‌ಗಳಲ್ಲಿ ಹೇಳಲಾದ ಮಟ್ಟಿಗೆ ಖಚಿತಪಡಿಸಲಾಗಿದೆ.
3. [ಟಿಪ್ಪಣಿ 1(ಎ)] ಆಸ್ತಿ, ಸ್ಥಾವರ ಮತ್ತು ಸಲಕರಣೆ ರೂ. 10,210.42 ಲಕ್ಷ
- 3.1 ಬೂಮಿ ಉಚಿತ ಹಿಡುವಳಿ ರೂ. 3,012.61 ಲಕ್ಷ
- a) ಹೆಚ್ಚುವರಿಯಾಗಿ ರೂ. 913.40 ಲಕ್ಷವು 2008 ರಲ್ಲಿ ಸ್ವಾದೀನಪಡಿಸಿಕೊಂಡ ಬೂಮಿಗೆ ಸಂಬಂಧಿಸಿದಂತೆ ಹೆಚ್ಚುವರಿ ಪರಿಹಾರವನ್ನು ಪ್ರತಿನಿಧಿಸುತ್ತದೆ ಮತ್ತು ಮೊತ್ತವು ರೂ. 525.88 ಲಕ್ಷ. ನಮ್ಮ ಅಭಿಪ್ರಾಯದಲ್ಲಿ ಆಸ್ತಿಯನ್ನು ಸ್ವಾದೀನಪಡಿಸಿಕೊಂಡ ನಂತರದ ಅವರಿಗೆ ಸಂಬಂಧಿಸಿದ ಬಡ್ಡಿಯ ಬಂಡವಾಳೀಕರಣವು ಸರಿಯಾಗಿಲ್ಲ. ಪರಿಣಾಮವಾಗಿ, ಆಸ್ತಿ, ಸ್ಥಾವರ ಮತ್ತು ಸಲಕರಣೆಗಳನ್ನು ಅತಿಯಾಗಿ ಹೇಳಲಾಗಿದೆ ಮತ್ತು ವರ್ಷದ ಲಾಭವನ್ನು ರೂ. 525.88 ಲಕ್ಷ.
- b) ಉಳಿತವು 3 ಆಸ್ತಿಗಳನ್ನು (ರೂ. 73.99 ಲಕ್ಷ) ಲೀಸ್ ಕಮ್ ಸೇಲ್/ಷರತ್ತುಬದ್ಧ ಮಾರಾಟದ ಆಧಾರದ ಮೇಲೆ ಹಂಚಲಾಗಿದೆ, ಇವುಗಳನ್ನು ಪ್ರತ್ಯೇಕವಾಗಿ ಬಹಿರಂಗಪಡಿಸಬೇಕು. ಇದಲ್ಲದೆ, Ind AS 116 ಲೀಸ್‌ಗಳ ಪ್ರಕಾರ (ಪ್ಯಾರಾ 59) ಅಗತ್ಯವಿರುವ ಖರೀದಿ ಆಯ್ಕೆ, ನವೀಕರಣ ನಿರ್ಬಂಧಕ್ಕೆ ಸಂಬಂಧಿಸಿದಂತೆ ಕಂಪನಿಯು ವಸ್ತು ನಿಯಮಗಳು ಮತ್ತು ಷರತ್ತುಗಳನ್ನು ಬಹಿರಂಗಪಡಿಸಿಲ್ಲ. ಬಾಧ್ಯತೆಯ ವಿವರಗಳು ಮತ್ತು ಬಾಧ್ಯತೆಯನ್ನು ಪೂರೈಸದಿರುವ ಪರಿಣಾಮಗಳಲ್ಲದ ಪರಿಣಾಮಗಳನ್ನು ಸಹ ಬಹಿರಂಗಪಡಿಸಲಾಗಿಲ್ಲ.
- c) ಕಂಪನಿಯು ಮೂರು ಗುಣಲಕ್ಷಣಗಳನ್ನು (ವೆಚ್ಚ ರೂ. 217.07 ಲಕ್ಷ) ಅಭಿವೃದ್ಧಿಪಡಿಸಲು ಉದ್ದೇಶಿಸಿದೆ [ಮೇಲಿನ ಉಪ ಪ್ಯಾರಾಗ್ರಾಫ್ (ಬಿ) ನಲ್ಲಿ ಉಲ್ಲೇಖಿಸಲಾದ ಒಂದು ಆಸ್ತಿ (ರೂ. 4.32 ಲಕ್ಷ) ಸೇರಿದಂತೆ] ಸಮಗ್ರ ತಂತ್ರಜ್ಞಾನ ಉದ್ಯಾನವನಗಳು / ವಾಣಿಜ್ಯ ಸಂಕೀರ್ಣ. ಹೇಳಲಾದ ಆಸ್ತಿಗಳನ್ನು ಬಾಡಿಗೆಗಳನ್ನು ಗಳಿಸಲು ಹಿಡಿದಿಟ್ಟುಕೊಳ್ಳುವುದರಿಂದ, ಅದನ್ನು ಹೂಡಿಕೆ ಆಸ್ತಿ ಎಂದು ವರ್ಗೀಕರಿಸಬೇಕು ಮತ್ತು ಅಂತಹ ಆಸ್ತಿಯ ನ್ಯಾಯಯುತ ಮೌಲ್ಯವನ್ನು Ind AS 40 - ಹೂಡಿಕೆ ಆಸ್ತಿ (ಪ್ಯಾರಾ 75) ಪ್ರಕಾರ ಬಹಿರಂಗಪಡಿಸಬೇಕು.
- 3.2 ಜಮೀನು ಗುತ್ತಿಗೆ ರೂ. 1,331.32 ಲಕ್ಷ
- 26 ಕಾರ್ಯನಿರ್ವಹಿಸದ/ಕೆಲಸ ಮಾಡುವ ಗಣಿಗಳಿಗೆ (ವಿಸ್ತರ 4,808.53 ಹೆಕ್ಟೇರ್) ಮತ್ತು 5 ಕಾರ್ಯನಿರ್ವಹಿಸದ/ಕೆಲಸ ಮಾಡುತ್ತಿರುವ ಕ್ವಾರಿಗಳಿಗೆ (ವಿಸ್ತರ 66.70 ಹೆಕ್ಟೇರ್) ಗುತ್ತಿಗೆ ಅವಧಿ ಮುಗಿದಿದೆ ಮತ್ತು ಎಂಎಂಡಿಆರ್ ತಿದ್ದುಪಡಿ ಕಾಯಿದೆ ಮತ್ತು/ಅಥವಾ ಲೀಸ್ ವಿಸ್ತರಣೆಯ ಪ್ರಕಾರ ಗುತ್ತಿಗೆ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ನಮಗೆ ತಿಳಿಸಲಾಗಿದೆ. ಬಾಕಿ ಇವೆ. ಆದಾಗ್ಯೂ, ಕಂಪನಿಯು ಪರಿಸರ ಸಂರಕ್ಷಣಾ ಶುಲ್ಕಕ್ಕೆ [ಇಪಿಎಪ್ (ಪ್ರತಿ ಹೆಕ್ಟೇರಿಗೆ @ 84,000) ಪ್ಯಾರಾಗ್ರಾಫ್ 21.3(ಎ) ರಲ್ಲಿ ಉಲ್ಲೇಖಿಸಲಾಗಿದೆ],

ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕಗಳು ಇತ್ಯಾದಿಗಳಿಗೆ ಅಂದಾಜು ವೆಚ್ಚವನ್ನು ಖಚಿತಪಡಿಸಿಲ್ಲ ಮತ್ತು ಒದಗಿಸಿಲ್ಲ/ಬಹಿರಂಗಪಡಿಸಿಲ್ಲ.

3.3 ಲೀಸ್‌ಹೋಲ್ಡ್ ಗಣಿಗಳು ಮತ್ತು ಕ್ವಾರಿಗಳು (FMCP) ರೂ. 4,525.36 ಲಕ್ಷ

- a) i) 2017-18 ರಿಂದ ಅನುಸರಿಸಿದ ಬಂಡವಾಳೀಕರಣ ಮತ್ತು ಬೋಗ್ಯಕ್ಕಾಗಿ ಲೆಕ್ಕಪರಿಶೋಧಕ ಅಭ್ಯಾಸ ಮತ್ತು 2020 ರ ವರ್ಷದಲ್ಲಿ ಅಂದಾಜಿನ ಪುನರ್ನಿರ್ಮಾಣಕ್ಕಾಗಿ ಟಿಪ್ಪಣಿ 1 (a) ಅಡಿಯಲ್ಲಿ ಬಹಿರಂಗಪಡಿಸುವಿಕೆ 2 ಮತ್ತು 3 ಮತ್ತು ಟಿಪ್ಪಣಿ 1 (b) ಅಡಿಯಲ್ಲಿ ಬಹಿರಂಗಪಡಿಸುವಿಕೆಗೆ ಗಮನ ಸೆಳೆಯಲಾಗಿದೆ. 21 ಮತ್ತು ಕಂಪನಿಯ ಮಹತ್ವದ ಲೆಕ್ಕಪತ್ರ ನೀತಿ ಟಿಪ್ಪಣಿ 46 B vii ನಿಬಂಧನೆಗಳು ಮತ್ತು ಅನಿಶ್ಚಯತೆಗಳಿಗೆ ಸಂಬಂಧಿಸಿದಂತೆ ಗಣಿ ಮುಚ್ಚುವಿಕೆಯ ವೆಚ್ಚಕ್ಕೆ ಸಂಬಂಧಿಸಿದಂತೆ ವರ್ಷದಲ್ಲಿ ಮರು-ಅಂದಾಜು - ಗಣಿ ಮುಚ್ಚುವಿಕೆಯ ಹೊಣೆಗಾರಿಕೆ -1 ಅಂತಿಮ ಗಣಿ ಮುಚ್ಚುವ ಯೋಜನೆ.
 - ii) ಕಂಪನಿಯು 2017-18 ರಲ್ಲಿ ಎಲ್ಲಾ ಗಣಿಗಳು/ಕ್ವಾರಿಗಳಿಗೆ (ಕಾರ್ಯನಿರ್ವಹಿಸುವ/ಕೆಲಸ ಮಾಡುವ, ಕಾರ್ಯನಿರ್ವಹಿಸದ/ಕೆಲಸ ಮಾಡದ ಮತ್ತು ಸರೆಂಡರ್) ಸಂಬಂಧಿಸಿದ ಗಣಿಗಳನ್ನು ಮುಚ್ಚುವ ಸಮಯದಲ್ಲಿ ಮಾಡಬೇಕಾದ ಬಂಡವಾಳ ವೆಚ್ಚವನ್ನು ರೂ. 24,383.26 ಲಕ್ಷ ರಿಯಾಯಿತಿಯನ್ನು ಪ್ರಸ್ತುತ ಮೌಲ್ಯ ರೂ. 8,627.00 ಲಕ್ಷ ಮತ್ತು ನನ್ನ ಉಪಯುಕ್ತ ಜೀವನದ ಅವಧಿಯಲ್ಲಿ ಅದನ್ನು ಬೋಗ್ಯಗೊಳಿಸಿದೆ, ಅದು 2020-21 ರಲ್ಲಿ ತನ್ನ ಲೆಕ್ಕಪತ್ರ ನೀತಿಯನ್ನು ಬದಲಾಯಿಸಿದೆ ಮತ್ತು ಕೆಲಸ ಮಾಡುವ ಗಣಿಗಳಿಗೆ ಸಂಬಂಧಿಸಿದಂತೆ ಮಾತ್ರ ಅಂತಹ ವೆಚ್ಚವನ್ನು ಉಳಿಸಿಕೊಂಡಿದೆ ಮತ್ತು ಪ್ರಸ್ತುತ ಮೌಲ್ಯದ ವೆಚ್ಚ ರೂ. 2,838.70 ಲಕ್ಷ ಮತ್ತು 31.03.2020 ರವರೆಗಿನ ಬೋಗ್ಯ/ಸವಕಳಿ ಮೊತ್ತ ರೂ. ಕೆಲಸ ಮಾಡದ ಗಣಿಗಳು ಮತ್ತು ಶರಣಾದ ಗಣಿಗಳಿಗೆ ಸಂಬಂಧಿಸಿದಂತೆ 1,100.27 ಲಕ್ಷ ರೂ. 31.03.2021 ರಂತೆ 'ಅನಿಶ್ಚಿತ ಹೊಣೆಗಾರಿಕೆ' ಎಂದು ಪರಿಗಣಿಸಲಾದ ಕಾರ್ಯನಿರ್ವಹಿಸದ/ಕೆಲಸ ಮಾಡದ ಗಣಿಗಳಿಗೆ ಸಂಬಂಧಿಸಿದ FMCP ವೆಚ್ಚವನ್ನು ವರ್ಷದಲ್ಲಿ ಒದಗಿಸಲಾಗಿದೆ. ಅಂತಹ ಬದಲಾವಣೆಗಳ ತಾರ್ಕಿಕತೆ ಮತ್ತು ಬದಲಾದ ಲೆಕ್ಕಪತ್ರ ನೀತಿಯ ಸೂಕ್ತತೆಯನ್ನು ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿಗಳಲ್ಲಿ ಸರಿಯಾಗಿ ಬಹಿರಂಗಪಡಿಸಲಾಗಿಲ್ಲ. ಇದಲ್ಲದೆ, Ind AS 16, 'ಆಸ್ತಿ, ಸ್ಥಾವರ ಮತ್ತು ಸಲಕರಣೆ' [ಪ್ಯಾರಾ 67(b)] ಪ್ರಕಾರ FMCP ವೆಚ್ಚಕ್ಕೆ ಸಂಬಂಧಿಸಿದ ಆಸ್ತಿಗೆ ಸಂಬಂಧಿಸಿದಂತೆ ಡಿ-ರೆಕಗ್ನಿಷನ್ ಷರತ್ತಿನ ನೆರವೇರಿಕೆಯನ್ನು ಸಹ ಖಚಿತಪಡಿಸಲಾಗಿಲ್ಲ.
 - iii) ವರ್ಷದಲ್ಲಿ, ನಿರ್ವಹಣೆಯಿಂದ ನೇಮಿಸಲ್ಪಟ್ಟ ತಾಂತ್ರಿಕ ಸಮಿತಿಯು 2017-18 ರಲ್ಲಿ ಮಾಡಿದ ಜೀವಿತಾವಧಿಯಲ್ಲಿ FMCP ಗಾಗಿ ವೆಚ್ಚದ ಅಂದಾಜನ್ನು ಪರಿಶೀಲಿಸಿದೆ ಮತ್ತು ಪ್ರಸ್ತುತ PWD SR ಪ್ರಕಾರ ಮರು ಲೆಕ್ಕಾಚಾರ ಮಾಡಿದೆ. 31-03-2021 ರಂತೆ ಕೆಲಸ ಮಾಡುವ ಗಣಿ ಮತ್ತು ಕ್ವಾರಿಗಳಿಗೆ ಸಂಬಂಧಿಸಿದ ಪರಿಷ್ಕೃತ ಅಂದಾಜು ರೂ.16,291.56 ಲಕ್ಷ, ಇದನ್ನು ಬವಿಷ್ಯದ ಮೌಲ್ಯಕ್ಕೆ ಹೆಚ್ಚಿಸಲಾಗಿದೆ ಮತ್ತು ಪ್ರಸ್ತುತ ಮೌಲ್ಯಕ್ಕೆ ರಿಯಾಯಿತಿಯನ್ನು ರೂ.8,088.10 ಲಕ್ಷವನ್ನು ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 1(ಎ) ಅಡಿಯಲ್ಲಿ ಬಹಿರಂಗಪಡಿಸಲಾಗಿದೆ. ಆದಾಗ್ಯೂ, ಇದನ್ನು ಗಮನಿಸಲಾಗಿದೆ.
1. R&R ಯೋಜನೆ/EC ಪ್ರಕಾರ ಗರಿಷ್ಠ ಅನುಮತಿ ವಾರ್ಷಿಕ ಉತ್ಪಾದನೆ (MIPAD) ಮೂಲಕ ಇತ್ತೀಚಿನ ಅನುಮೋದಿತ ಮೈನಿಂಗ್ ಮ್ಯಾನ್ ಪ್ರಕಾರ ಹೊಂದಾಣಿಕೆಯ ಅದಿರು ಮೀಸಲು ವಿಭಜಿಸಲು ಸಂಬಂಧಿಸಿದ ಗಣಿ/ಕ್ವಾರಿಯ ಜೀವಿತಾವಧಿಯನ್ನು ತಲುಪಲಾಗಿದೆ. ಒಂದು ಜೇಡಿಮಣ್ಣಿನ ಗಣಿಯಲ್ಲಿ ಪರಿಗಣಿಸಲಾದ ಗಣಿಗಾರಿಕೆಯ ನಿಕ್ಷೇಪಗಳು ತಾಂತ್ರಿಕ ಸಮಿತಿಯು ತೆಗೆದುಕೊಂಡಿದ್ದಕ್ಕಿಂತ ಗಣನೀಯವಾಗಿ ಹೆಚ್ಚಿರುವುದು ಕಂಡುಬಂದಿದೆ. ಕ್ವಾರಿಗಳಿಗೆ ಸಂಬಂಧಿಸಿದಂತೆ, ತಾಂತ್ರಿಕ ಸಮಿತಿಯು ಪರಿಗಣಿಸಿದಂತೆ ಕ್ವಾರಿಯಬಲ್ ಮೀಸಲುಗಳ ಬದಲಿಗೆ ಭೂವೈಜ್ಞಾನಿಕ ಮೀಸಲುಗಳನ್ನು ತೆಗೆದುಕೊಳ್ಳಲಾಗಿದೆ, ಈಗ ತೆಗೆದುಕೊಳ್ಳಲಾದ ಅಂತಹ ಮೀಸಲುಗಳು ತಾಂತ್ರಿಕ ಸಮಿತಿಯ ವರದಿಯಲ್ಲಿ ಕಂಡುಬರುವುದಕ್ಕಿಂತ ಗಣನೀಯವಾಗಿ ಹೆಚ್ಚಿರುವುದು ಕಂಡುಬಂದಿದೆ. ಆದ್ದರಿಂದ, ನಮ್ಮ ಅಭಿಪ್ರಾಯದಲ್ಲಿ ವ್ಯತ್ಯಾಸವನ್ನು ಸಮನ್ವಯ ಗೊಳಿಸಬೇಕು/ಪರಿಶೀಲಿಸಬೇಕು ಮತ್ತು ಎಪ್‌ಎಂ‌ಸಿ‌ಪಿ ವೆಚ್ಚದ ಅಂದಾಜಿನ ಮೇಲೆ ಪರಿಣಾಮ ಬೀರುವ ಪರಿಣಾಮವನ್ನು ಸಹ ನಿರ್ಣಯಿಸುವ ಅಗತ್ಯವಿದೆ.

2. 13 ಕಾರ್ಯನಿರ್ವಹಿಸುತ್ತಿರುವ ಗಣಿ/ಕ್ವಾರಿಗಳಲ್ಲಿ, 01-04-2017 ರಂತೆ 11 ಗಣಿಗಳು/ಕ್ವಾರಿಗಳಿಗೆ (3 ರಿಂದ 28 ವರ್ಷಗಳವರೆಗೆ) ಸಂಬಂಧಿಸಿದ ಗುತ್ತಿಗೆಯ ಬಾಕಿ ಅವಧಿಯು ಉಪ ಪ್ಯಾರಾ 1 ರಲ್ಲಿ ಹೇಳಿರುವ ಉಪಯುಕ್ತ ಜೀವನಕ್ಕಿಂತ ಕಡಿಮೆಯಾಗಿದೆ ಮೇಲಿನ (10 ರಿಂದ 1138 ವರ್ಷಗಳವರೆಗೆ) ಮತ್ತು ತಾಂತ್ರಿಕ ಸಮಿತಿಯು ತನ್ನ ವರದಿಯಲ್ಲಿ ಅಳವಡಿಸಿಕೊಂಡಂತೆ 100 ವರ್ಷಗಳಿಗೆ ಸೀಮಿತವಾಗಿಲ್ಲ. ಆದ್ದರಿಂದ, ನಮ್ಮ ಅಭಿಪ್ರಾಯದಲ್ಲಿ, ಉಪಯುಕ್ತ ಜೀವನದ ಅವಧಿಯನ್ನು ಪರಿಶೀಲಿಸಬೇಕಾಗಿದೆ. ಇದಲ್ಲದೆ, ಅಂದಾಜು ನವೀಕರಣ ವೆಚ್ಚ (ಸ್ಟಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳು) ಮತ್ತು ಲೀಸ್ ಅವಧಿಯ ನಿರೀಕ್ಷೆಯ ವಿಸ್ತರಣೆಗೆ ಸಂಬಂಧಿಸಿದಂತೆ ಅನುಮೋದನೆಯ ವೆಚ್ಚವನ್ನು ಮಾಡಲಾಗಿದೆ ಎಂದು ಕಂಡುಬಂದಿಲ್ಲ.
3. ಹಣದುಬ್ಬರದ ಸರಾಸರಿ ದರವನ್ನು ಆದರಿಸಿ ಹೇಳಲಾದ 4.84% ರಷ್ಟು ಏರಿಕೆ ದರವು 2020-21 ರಲ್ಲಿ ಅಳವಡಿಸಿಕೊಂಡಂತೆ ಪ್ರಸ್ತುತ PWDSR ನಲ್ಲಿ ಗಣನೀಯ ಹೆಚ್ಚಳವನ್ನು ಅಪವರ್ತನೀಯಗೊಳಿಸದೆಯೇ FMCP ವೆಚ್ಚವನ್ನು ಹಿಂದಿನ (2017-18) ಲೆಕ್ಕಾಚಾರ ಮಾಡುವಾಗ ಅಳವಡಿಸಿಕೊಂಡ ದರಕ್ಕೆ ಹೋಲಿಸಿದರೆ.
Ind AS 37 ರ ಪ್ಯಾರಾಗ್ರಾಫ್ 47 ರಲ್ಲಿ ವ್ಯಾಖ್ಯಾನಿಸಲಾದ ಪ್ರಸ್ತುತ ಮಾರುಕಟ್ಟೆ ಆಧಾರಿತ ರಿಯಾಯಿತಿ ದರದಲ್ಲಿ ಬದಲಾವಣೆಯನ್ನು ಪರಿಗಣಿಸದೆ, 7.5% ರಷ್ಟು ರಿಯಾಯಿತಿ ದರವು ಅಪಾಯ ಮುಕ್ತ ಸರ್ಕಾರಿ ಬಾಂಡ್ ಮತ್ತು ಅಂದಾಜು ಅಪಾಯದ ಪ್ರೀಮಿಯಂ ಅನ್ನು 2017-18 ರಲ್ಲಿ ಅಳವಡಿಸಿಕೊಂಡಂತೆಯೇ ಇರುತ್ತದೆ.
- b) i) ವರ್ಷದಲ್ಲಿ ಸೇರ್ಪಡೆ ಮತ್ತು ಒಟ್ಟು ಸಾಗಿಸುವ ಮೌಲ್ಯವನ್ನು ರೂ. 896.45 ಲಕ್ಷ ಮತ್ತು ಬದಲಿಗೆ ಕ್ರಮವಾಗಿ ರೂ. 6,685.54 ಲಕ್ಷ ರೂ. 2,299.51 ಲಕ್ಷ ಮತ್ತು ರೂ. 8,088.10 ಲಕ್ಷ ವ್ಯತ್ಯಾಸ ರೂ.1402.56 ಲಕ್ಷವು 2018-19 ರಿಂದ 2020-21 ರವರೆಗಿನ ರಿಯಾಯಿತಿಯ ಹಿಮ್ಮುಖವನ್ನು ಪ್ರತಿನಿಧಿಸುತ್ತದೆ, ಇದು ಆ ವರ್ಷಗಳಲ್ಲಿ ಹಣಕಾಸಿನ ವೆಚ್ಚವೆಂದು ಪರಿಗಣಿಸಲ್ಪಟ್ಟ ಅಂತಿಮ ಗಣಿ ಮುಚ್ಚುವ ಯೋಜನೆ (FMCP) ವೆಚ್ಚದ ಹಿಂದಿನ ಅಂದಾಜಿನ ಪ್ರಸ್ತುತ ಮೌಲ್ಯಕ್ಕೆ ಸಂಬಂಧಿಸಿದೆ. ಪ್ರಸ್ತುತ ಮೌಲ್ಯದಲ್ಲಿನ ಬದಲಾವಣೆ/ಪರಿಷ್ಕರಣೆಯ ಪರಿಣಾಮವಾಗಿ ನಿಬಂಧನೆಯ ಡಿ-ಮನ್ಡ್‌ನನ್ನು ಲಾಬ ಅಥವಾ ನಷ್ಟದಲ್ಲಿ ಆದಾಯವೆಂದು ಗುರುತಿಸುವ ಬದಲು ಒಟ್ಟು ಸಾಗಿಸುವ ಮೌಲ್ಯಕ್ಕೆ ಸೇರಿಸುವುದರಿಂದ ಕಡಿಮೆ ಮಾಡಲಾಗಿದೆ.
- ii) ಹೆಚ್ಚುವರಿಯಾಗಿ ರೂ. 896.95 ಲಕ್ಷ ಮತ್ತು 31.03.2022 ರಂತೆ ಒಟ್ಟು ಸಾಗಿಸುವ ಮೌಲ್ಯ ರೂ. 6,685.54 ಲಕ್ಷ ನಿವ್ವಳ ಋಣಾತ್ಮಕ ಬ್ಯಾಲೆನ್ಸ್ ರೂ. 1,305.93 ಲಕ್ಷ (9 ಗಣಿ/ಕ್ವಾರಿಗಳಿಗೆ ಸಂಬಂಧಿಸಿದಂತೆ) ಮತ್ತು ರೂ. ಕ್ರಮವಾಗಿ 134.85 ಲಕ್ಷ (7 ಗಣಿ/ಕ್ವಾರಿಗಳಿಗೆ ಸಂಬಂಧಿಸಿದಂತೆ)
- c) i) 1. ಕಂಪನಿಯು ಇಲ್ಲಿಯವರೆಗೆ ಬೋಗ್ಯ/ಸವಕಳಿ ಮಾಡಲಾದ ಗುತ್ತಿಗೆ ಗಣಿಗಳು ಮತ್ತು ಕ್ವಾರಿ (FMCP) ವೆಚ್ಚದ ಗಣಿಗಳು/ಕ್ವಾರಿಯ ಅವರ ಅಂದಾಜು ಉಪಯುಕ್ತ ಅವಧಿಯನ್ನು ಸರಳ ರೇಖೆಯ ವಿದಾನದಲ್ಲಿ (ಹಣಕಾಸಿನ ಹೇಳಿಕೆಗೆ ಟಿಪ್ಪಣಿ 1(ಬಿ) ಅಡಿಯಲ್ಲಿ ಬಹಿರಂಗಪಡಿಸುವಿಕೆ 2 ಅನ್ನು ನೋಡಿ). ವರ್ಷದಲ್ಲಿ, ಹಣಕಾಸು ಹೇಳಿಕೆಗೆ ಟಿಪ್ಪಣಿ 1(ಎ) ಅಡಿಯಲ್ಲಿ ಬಹಿರಂಗಪಡಿಸುವಿಕೆ 3 ರಲ್ಲಿ ಹೇಳಿರುವಂತೆ ಪ್ರತಿ ಟನ್ ವಿದಾನಕ್ಕೆ (ಉತ್ಪಾದನಾ ವಿದಾನದ ಘಟಕ) ವೆಚ್ಚವನ್ನು ಬದಲಾಯಿಸಲಾಗಿದೆ. ಅಂತಹ ಬದಲಾವಣೆಯು ತಾರ್ಕಿಕತೆ ಮತ್ತು ಬೋಗ್ಯ/ಸವಕಳಿ ವಿದಾನದಲ್ಲಿ ಅಂತಹ ಬದಲಾವಣೆಯ ಸೂಕ್ತತೆಯನ್ನು ಹಣಕಾಸು ಹೇಳಿಕೆಯಲ್ಲಿ ಬಹಿರಂಗಪಡಿಸಲಾಗಿಲ್ಲ. ಇದಲ್ಲದೆ, ಅಕೌಂಟಿಂಗ್ ಸ್ಟಾಂಡರ್ಡ್ಸ್ ಇಂಡ್ ಎಎಸ್ 16, 'ಪ್ರಾಪರ್ಟಿ ಪ್ಲಾಂಟ್ ಮತ್ತು ಸಲಕರಣೆ'ಯು ಆಸ್ತಿಯಲ್ಲಿ ಒಳಗೊಂಡಿರುವ ಬವಿಷ್ಯದ ಆರ್ಥಿಕ ಪ್ರಯೋಜನದ ಬಳಕೆಯ ನಿರೀಕ್ಷಿತ ಮಾದರಿಯಲ್ಲಿ ಬದಲಾವಣೆ ಇಲ್ಲದಿದ್ದರೆ ಅವಧಿಯಿಂದ ಅವಧಿಗೆ ಸ್ಥಿರವಾಗಿ ಸವಕಳಿ ವಿದಾನವನ್ನು ಅನ್ವಯಿಸುವ ಅಗತ್ಯವಿದೆ (ಪ್ಯಾರಾ 62) .
2. FMCP ವೆಚ್ಚಕ್ಕೆ ಸಂಬಂಧಿಸಿದಂತೆ ಪ್ರತಿ ಟನ್ ವಿದಾನವನ್ನು ಅಳವಡಿಸಿಕೊಳ್ಳುವಾಗ ಗುತ್ತಿಗೆ ಅವಧಿಯ ಮೇಲೆ ನೇರ ರೇಖೆಯ ವಿದಾನದಲ್ಲಿ ಸಂಬಂಧಿತ ಆಸ್ತಿಯನ್ನು ಬೋಗ್ಯ/ಸವಕಳಿ ಮಾಡಿರುವುದರಿಂದ, ಕಂಪನಿಯು ICAI ಯ EAC ಯ ಅಭಿಪ್ರಾಯವನ್ನು ಸಹ ಪಾಲಿಸಿಲ್ಲ.

- ii) ಸವಕಳಿ ಮೊತ್ತವನ್ನು ತಲುಪುವಾಗ, 01.04.2021 ರಂತೆ ಸಂಗ್ರಹವಾದ ಸವಕಳಿ ಮೊತ್ತವನ್ನು ರೂ. ಬದಲಿಗೆ ರೂ.1,400.68 ಲಕ್ಷ ಎಂದು ತೆಗೆದುಕೊಳ್ಳಲಾಗಿದೆ. ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 1(ಎ) ಪ್ರಕಾರ 1,867.97. ಮತ್ತಷ್ಟು ಸವಕಳಿ ರೂ. 292.21 ಹೀಗೆ ಬಂದ ಲಕ್ಷ ರೂ.87.79 ಲಕ್ಷ (6 ಗಣಿ/ಕ್ವಾರಿಗಳಿಗೆ ಸಂಬಂಧಿಸಿದ) ಒಟ್ಟು ಸವಕಳಿ ಮೊತ್ತದಲ್ಲಿ ಋಣಾತ್ಮಕ ಬಾಕಿಗಳ ನಿವ್ವಳ ಎಂದು ಕಂಡುಬಂದಿದೆ, ಇದು ಈಗ ಅಂದಾಜಿಸಲಾದ ವೆಚ್ಚಕ್ಕಿಂತ ಹೆಚ್ಚಾಗಿರುತ್ತದೆ ಎಂದು ಸಂಚಿತ ಸವಕಳಿ ಸೂಚಿಸುತ್ತದೆ. ಲಾಭ ಅಥವಾ ನಷ್ಟಕ್ಕೆ ವಿದಿಸಲಾದ ಬೋಗ್ಯ/ಸವಕಳಿಯು ಅಂತಹ ಋಣಾತ್ಮಕ ಸಮತೋಲನದ ನಿವ್ವಳವಾಗಿದೆ.
- ಡಿ) 31.03.2022 ರಂತೆ ಸಾಗಿಸುವ ಮೌಲ್ಯ ರೂ. 4,525.36 ಲಕ್ಷ ನಿವ್ವಳ ಋಣಾತ್ಮಕ ಬ್ಯಾಲೆನ್ಸ್ ರೂ. 227.18 ಲಕ್ಷ (7 ಗಣಿ/ಕ್ವಾರಿಗಳಿಗೆ ಸಂಬಂಧಿಸಿದಂತೆ).
- ಇ) ಮೇಲಿನವುಗಳ ದೃಷ್ಟಿಯಿಂದ, ನಮ್ಮ ಅಭಿಪ್ರಾಯದಲ್ಲಿ, ಅಂತಿಮ ಗಣಿ ಮುಚ್ಚುವಿಕೆ (FMCP) ವೆಚ್ಚದ ಬಂಡವಾಳೀಕರಣದ ಬಗ್ಗೆ ಕಂಪನಿಯ ಲೆಕ್ಕಪತ್ರ ನೀತಿ/ಅಭ್ಯಾಸ ಮತ್ತು ಅದರ ಬೋಗ್ಯ/ಸವಕಳಿಯನ್ನು ಪರಿಶೀಲಿಸುವುದು / ಪರಿಷ್ಕರಿಸುವುದು ಮತ್ತು ಬಾಕಿ ಉಳಿದಿರುವ ಅಂತಹ ಪರಿಶೀಲನೆ/ಪರಿಷ್ಕರಣೆ ಮತ್ತು/ಅಥವಾ ತಿದ್ದುಪಡಿಯ ಅಗತ್ಯವಿದೆ ಪರಿಣಾಮವನ್ನು ಕಂಡುಹಿಡಿಯಲಾಗಲಿಲ್ಲ
- 3.4 ಪರಿಶೋಧನೆ ಮತ್ತು ಮೌಲ್ಯಮಾಪನದ ಚಿಕಿತ್ಸಾ ವೆಚ್ಚದ ಬಗ್ಗೆ ಕಂಪನಿಯ ಮಹತ್ವದ ಲೆಕ್ಕಪತ್ರ ನೀತಿ ಟಿಪ್ಪಣಿ 46B xviii ಗಮನ ಸೆಳೆಯಲಾಗಿದೆ. ಇತ್ತೀಚೆಗೆ ಕಂಪನಿಯು ಎರಡು ಗಣಿಗಳಲ್ಲಿ ಪರಿಶೋಧನೆ ನಡೆಸಿದೆ ಎಂದು ನಮಗೆ ತಿಳಿಸಲಾಗಿದೆ. ಆದಾಗ್ಯೂ, ಅಂತಹ ಪರಿಶೋಧನೆಯ ವೆಚ್ಚವನ್ನು ಕಂಪನಿಯ ಮೇಲೆ ಹೇಳಿದ ನೀತಿಯ ಪ್ರಕಾರ ಮತ್ತು Ind AS 106- ಖನಿಜ ಸಂಪನ್ಮೂಲಗಳ ಪರಿಶೋಧನೆ (ಪ್ಯಾರಾ 23 ರಿಂದ 25) ಪ್ರಕಾರ ಗುರುತಿಸಲಾಗಿಲ್ಲ, ಅಳೆಯಲಾಗಿಲ್ಲ ಮತ್ತು ಬಂಡವಾಳೀಕರಣಗೊಳಿಸಲಾಗಿಲ್ಲ.
- 3.5 ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 1(ಬಿ) ಅಡಿಯಲ್ಲಿ ಬಹಿರಂಗಪಡಿಸುವಿಕೆಯ ಪ್ರಕಾರ, ದುರ್ಬಲತೆಯ ಸೂಚಕ ಅಸ್ತಿತ್ವದಲ್ಲಿಲ್ಲದ ವರ್ಷದಲ್ಲಿ ಆಸ್ತಿ ಸ್ಥಾವರ ಮತ್ತು ಸಲಕರಣೆಗಳನ್ನು ದುರ್ಬಲತೆಗಾಗಿ ಪರಿಕ್ಷಿಸಲಾಯಿತು. ಆದಾಗ್ಯೂ, ಅಂತಹ ಪರಿಕ್ಷೆಗಳನ್ನು ದಾಖಲಿಸಲಾಗಿಲ್ಲ
4. [ಟಿಪ್ಪಣಿ 1(ಬಿ)] ಅಮೂರ್ತ ಆಸ್ತಿ ರೂ. 805.07 ಲಕ್ಷ
- 4.1 ಗಣಿಗಾರಿಕೆ ಹಕ್ಕುಗಳು ರೂ. 789.73 ಲಕ್ಷ
- a) i) ಸೇರ್ಪಡೆಗಳು. 2020-21ರ ಅವಧಿಯಲ್ಲಿ ರೂ. 1,063.11 ಲಕ್ಷಗಳ NPV (ನಿವ್ವಳ ಪ್ರಸ್ತುತ ಮೌಲ್ಯ) ಪಾವತಿಯನ್ನು ಒಳಗೊಂಡಿದೆ. 2020-21 ರ ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 1(ಎ) ಗೆ ಲಗತ್ತಿಸಲಾದ ಬಹಿರಂಗಪಡಿಸುವಿಕೆ 3 ರಲ್ಲಿ ಉಲ್ಲೇಖಿಸಲಾದ ಹಿಂದಿನ ವರ್ಷದಲ್ಲಿ ಅರಣ್ಯ ತೆರವಿಗೆ 642.88 ಲಕ್ಷ ರೂ.ಗಳ ವರ್ಗಾವಣೆ / ಹೊಂದಾಣಿಕೆ. ಜಮೀನು-ಗುತ್ತಿಗೆಯಿಂದ 40.95 ಲಕ್ಷ ರೂ. ಅದರಂತೆ, ಹಿಂದಿನ ವರ್ಷಗಳಿಗೆ ಸಂಬಂಧಿಸಿದ ಸವಕಳಿ ರೂ. 2020-21ರಲ್ಲಿ 202.50 ಲಕ್ಷ ಗುರುತಿಸಲಾಗಿದೆ. ಆದಾಗ್ಯೂ, 01.04.2020 ರಂತೆ ಮೂರನೇ ಬ್ಯಾಲೆನ್ಸ್ ಶೀಟ್ನಲ್ಲಿ, Ind AS 8 ರ ಪ್ಯಾರಾ 49 ರ ಅಗತ್ಯತೆಯ ಪ್ರಕಾರ ದೋಷವನ್ನು ಪೂರ್ವಾವಲೋಕನವಾಗಿ ಸರಿಪಡಿಸದೆ ಮೊತ್ತವನ್ನು ಶೂನ್ಯ ಎಂದು ಬಹಿರಂಗಪಡಿಸಲಾಗಿದೆ.
- ii) ಇದಲ್ಲದೆ, NPV ಪಾವತಿಗೆ ಸಂಬಂಧಿಸಿದ ಪೂರಕ (ಗಣಿಗಾರಿಕೆ) ಗುತ್ತಿಗೆ ಪತ್ರದ ಪ್ರಕಾರ 2020-21 ರಲ್ಲಿ ರೂ. 310.89 ಲಕ್ಷ ಬಂಡವಾಳದ ಒಟ್ಟು NPV ಪಾವತಿ ರೂ. 1,143.42 ಲಕ್ಷಗಳು. ಬಾಕಿ ರೂ.ಗಳ NPV ಪಾವತಿಯ ಲೆಕ್ಕಪತ್ರ ಚಿಕಿತ್ಸೆ. ಹಿಂದಿನ ವರ್ಷದಲ್ಲಿ ಮಾಡಿದ 832.52 ಲಕ್ಷಗಳು ಸುಲಭವಾಗಿ ಲಭ್ಯವಿಲ್ಲ ಮತ್ತು ಅದಕ್ಕೆ ಸಂಬಂಧಿಸಿದಂತೆ ಖಾತೆಗಳಲ್ಲಿ ಯಾವುದೇ ಹೊಂದಾಣಿಕೆಗಳನ್ನು ಮಾಡಲಾಗಿಲ್ಲ.
- b) i) ಕಂಪನಿಯ ಮಹತ್ವದ ಲೆಕ್ಕಪತ್ರ ನೀತಿಯ ಪ್ರಕಾರ - ಟಿಪ್ಪಣಿ 46 B v, ಗಣಿಗಾರಿಕೆಯ ಹಕ್ಕುಗಳ ವೆಚ್ಚವು ಗಣಿಗಾರಿಕೆ ಆಸ್ತಿಯ ಒಟ್ಟು ಅಂದಾಜು ಉಳಿದ ವಾಣಿಜ್ಯ ಮೀಸಲುಗಳ ಮೇಲೆ ಬೋಗ್ಯವಾಗಿದೆ.

ಗಣಿಗಾರಿಕೆ ಹಕ್ಕುಗಳ ಉಪಯುಕ್ತ ಜೀವನವು ಗುತ್ತಿಗೆ ಅವಧಿಯಾಗಿದೆ ಎಂದು ಅದು ಹೇಳುತ್ತದೆ. ಇವು ನಮ್ಮ ಅಭಿಪ್ರಾಯದಲ್ಲಿ ಒಂದಕ್ಕೊಂದು ವ್ಯತಿರಿಕ್ತವಾಗಿವೆ.

- ii) ಮೇಲಿನ ಪ್ರಾರಾ 4.1 ರಲ್ಲಿ ಉಲ್ಲೇಖಿಸಲಾದ NPV ಗೆ ಸಂಬಂಧಿಸಿದಂತೆ, ಗುತ್ತಿಗೆ ಅವಧಿಯು 27.12.2005 ರಿಂದ 26.12.2035 ರವರೆಗೆ, 98.224 ಹೆಕ್ಟೇರ್ಗೆ ಪಾರ್ಸೆಲ್ ಕ್ಲಿಯರೆನ್ಸ್ 27.12.25 ರಿಂದ 26.12.20485 ರವರೆಗೆ ಮತ್ತು ಉಳಿದ 4.4 ಕೆ ಇದು 27.09.2020 ರಿಂದ 26.12.2035 ರವರೆಗೆ. ಉಪಯುಕ್ತ ಜೀವನವನ್ನು ನಿರ್ದರಿಸುವಾಗ ಇವುಗಳನ್ನು ಪರಿಗಣಿಸಲಾಗಿಲ್ಲ.
- iii) ಮೇಲಿನದನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಅಭಿಪ್ರಾಯದಲ್ಲಿ ಕಂಪನಿಯ ಲೆಕ್ಕಪತ್ರ ನೀತಿಗೆ ಸ್ಪಷ್ಟತೆಯ ಅಗತ್ಯವಿದೆ ಮತ್ತು ಪರಿಶೀಲಿಸುವ / ಪರಿಷ್ಕರಿಸುವ ಅಗತ್ಯವಿದೆ ಮತ್ತು ಪರಿಣಾಮದ ಪರಿಣಾಮವನ್ನು ಕಂಡುಹಿಡಿಯಲು ಸಾಧ್ಯವಿಲ್ಲ.

4.2 ಆಸ್ತಿ ಬಳಕೆಯ ಹಕ್ಕು

ಕಂಪನಿಯು ತನ್ನ ಲೆಕ್ಕಪತ್ರ ನೀತಿಯ ಪ್ರಕಾರ ಬಳಕೆಯ ಹಕ್ಕು ಮತ್ತು ಗುತ್ತಿಗೆ ಹೊಣೆಗಾರಿಕೆಯನ್ನು ಗುರುತಿಸಿಲ್ಲ (ಅದರ ಹಣಕಾಸು ಹೇಳಿಕೆಗೆ 46B x ಗಮನಿಸಿ). Ind AS 116 ಪ್ರಕಾರ ಅಗತ್ಯವನ್ನು ಅನ್ವಯಿಸದಿರುವ ಅಂಶವನ್ನು (ಪ್ರಾರಾ 60 ಅನ್ನು ಪ್ರಾರಾ 6 ರೊಂದಿಗೆ ಓದುವುದನ್ನು ಸಹ ಬಹಿರಂಗಪಡಿಸಲಾಗಿಲ್ಲ).

ಅಗತ್ಯ ವಿವರಗಳ ಅನುಪಸ್ಥಿತಿಯಲ್ಲಿ, ಪರಿಣಾಮದ ಪರಿಣಾಮವನ್ನು ಕಂಡುಹಿಡಿಯಲಾಗಲಿಲ್ಲ.

5. ಕ್ಯಾಪಿಟಲ್ ವರ್ಕ್ ಪ್ರಗತಿಯಲ್ಲಿದೆ

- 5.1a) ಕಂಪನಿಯು ನಿರ್ಮಾಣ ಹಂತದಲ್ಲಿರುವ ಕಛೇರಿ ಕಟ್ಟಡದ ವೆಚ್ಚವನ್ನು ಬಂಡವಾಳ ಕಾಮಗಾರಿ ಪ್ರಗತಿಯಲ್ಲಿದೆ ಮತ್ತು ರೂ. 87 ಲಕ್ಷವನ್ನು ಕ್ಯಾಪಿಟಲ್ ಅಡ್ವಾನ್ಸ್‌ನಲ್ಲಿ ಸೇರಿಸಲಾಗಿದೆ [ಟಿಪ್ಪಣಿ 6(ಎ)]. ಪರಿಣಾಮವಾಗಿ, ಪ್ರಗತಿಯಲ್ಲಿರುವ ಬಂಡವಾಳದ ಕೆಲಸವನ್ನು ರೂ. 157 ಲಕ್ಷ, ಬಂಡವಾಳ ಮುಂಗಡ ರೂ. 87 ಲಕ್ಷ ಮತ್ತು ಪ್ರಸ್ತುತ ಇತರ ಹಣಕಾಸಿನ ಹೊಣೆಗಾರಿಕೆಗಳನ್ನು ರೂ. 70 ಲಕ್ಷ.
- ಬಿ) 29-05-2019 ರ ಕೆಲಸದ ಆದೇಶ/ಒಪ್ಪಂದದ ಪ್ರಕಾರ ನಿರ್ಮಾಣವನ್ನು ಪೂರ್ಣಗೊಳಿಸುವ ಸಮಯ 12 ತಿಂಗಳುಗಳು.
- ಸಿ) ಕಾಯಿದೆಗೆ ತಿದ್ದುಪಡಿ ಮಾಡಲಾದ Ind AS ಶೆಡ್ಯೂಲ್ III ರ ಪ್ರಕಾರ, ಪ್ರಗತಿಯಲ್ಲಿರುವ ಬಂಡವಾಳದ ಕೆಲಸದ ಬಗ್ಗೆ ನಿಯಂತ್ರಕ ಮಾಹಿತಿಯನ್ನು ಕಂಪನಿಯು ಬಹಿರಂಗಪಡಿಸಿಲ್ಲ.

5.2 ಮೇಲೆ ಹೇಳಿದ ಕಟ್ಟಡವನ್ನು 24.10.2017 ರಂದು ಲೀಸ್ ಕಮ್ ಸೇಲ್ ಆಧಾರದ ಮೇಲೆ 30 ವರ್ಷಗಳ ಅವಧಿಗೆ ತೆಗೆದುಕೊಂಡ ಜಮೀನಿನಲ್ಲಿ ನಿರ್ಮಿಸಲಾಗುತ್ತಿದ್ದು, 3 ವರ್ಷಗಳೊಳಗೆ ಕಟ್ಟಡವನ್ನು ನಿರ್ಮಿಸಲು ಷರತ್ತು ವಿಧಿಸಲಾಗಿದೆ. ಸಮಯ ವಿಸ್ತರಣೆಗೆ ಅನುಮತಿಯ ವಿವರಗಳನ್ನು ಒದಗಿಸಲಾಗಿಲ್ಲ.

6 (ಟಿಪ್ಪಣಿ 2) ಹೂಡಿಕೆಗಳು ರೂ. 5,030.90 ಲಕ್ಷ

ಹೂಡಿಕೆದಾರ ಕಂಪನಿಯಾದ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಲಿಮಿಟೆಡ್ ನಷ್ಟವನ್ನು ಅನುಬವಿಸುತ್ತಿದೆ ಮತ್ತು ಅದರ ಸಂಚಿತ ನಷ್ಟ (ಇತ್ತೀಚಿನ ಲಭ್ಯವಿರುವ ಪ್ರಕಾರ) ಬ್ಯಾಲೆನ್ಸ್ ಶೀಟ್ 31.03.2021 ರಂತೆ ರೂ. 8,077.85 ಲಕ್ಷ ರೂ. 31,000 ಲಕ್ಷ.

ಹೂಡಿಕೆದಾರರ ಕಂಪನಿಯು ರಾಜ್ಯದ ಪಿಎಸ್ಸು ಆಗಿದ್ದು, ಸರ್ಕಾರದ ಆದೇಶದಂತೆ ರೂ.5000 ಲಕ್ಷ ಹೂಡಿಕೆ ಮಾಡಲಾಗಿದೆ ಎಂದು ನಮಗೆ ತಿಳಿಸಲಾಗಿದೆ. ವಹಿವಾಟು ಮಾಡದ ಹೂಡಿಕೆಯನ್ನು ವೆಚ್ಚದಲ್ಲಿ ಬಹಿರಂಗಪಡಿಸಲಾಗಿದೆ ಮತ್ತು ವರದಿ ದಿನಾಂಕದಂದು ದುರ್ಬಲತೆಯನ್ನು ಮೌಲ್ಯಮಾಪನ ಮಾಡಲಾಗಿಲ್ಲ.

7 (ಟಿಪ್ಪಣಿ 3) ವ್ಯಾಪಾರ ಸ್ವೀಕಾರ ರೂ. 9,492.83 ಲಕ್ಷ

7.1a) ಪಕ್ಷವಾರು, ಪಾವತಿಯ ಅಂತಿಮ ದಿನಾಂಕ ಮತ್ತು ಸಾಕ್ಷಾತ್ಕಾರದ ನಿರೀಕ್ಷಿತ ದಿನಾಂಕದೊಂದಿಗೆ ಬಿಲ್ ವಾರು ವಿವರಗಳನ್ನು ಒದಗಿಸಲಾಗಿಲ್ಲ. ಆದ್ದರಿಂದ, ಪ್ರಸ್ತುತ ಮತ್ತು ನಾನ್‌ರೆಂಟ್ ಮತ್ತು ವಯಸ್ಸಾದ ವೇಳಾಪಟ್ಟಿಯಂತೆ ಸ್ವೀಕರಿಸಬಹುದಾದ ವ್ಯಾಪಾರದ ಸರಿಯಾದ ವರ್ಗೀಕರಣವನ್ನು ಖಚಿತಪಡಿಸಲು ಸಾಧ್ಯವಾಗಲಿಲ್ಲ.

ಬಿ) ಬಾಕಿ ಉಳಿದಿರುವ ಬ್ಯಾಲೆನ್ಸ್‌ನಲ್ಲಿ ಪಕ್ಷಗಳು ಅಂಗೀಕರಿಸದ ಎಫ್‌ಡಿಟಿ ಸಂಗ್ರಹಿಸಲಾದ ಡೆಬಿಟ್ ನೋಟುಗಳು

(ನೋಟ್ 31 ಎ (ಎ) (ಐ) ಹಣಕಾಸು ಹೇಳಿಕೆಗಳಲ್ಲಿ ಉಲ್ಲೇಖಿಸಲಾಗಿದೆ), ಮೊಕದ್ದಮೆ ದಾಖಲಾದ ಖಾತೆಗಳು ಮತ್ತು ಮದ್ಯಸ್ಥಿಕೆಯಲ್ಲಿ ಬಾಕಿ ಇರುವ ಪ್ರಕರಣಗಳು ಇತ್ಯಾದಿ (ಅದರ ವಿವರಗಳನ್ನು ಒದಗಿಸದೆ) ಒಳಗೊಂಡಿರುತ್ತದೆ ಎಂದು ನಮಗೆ ತಿಳಿಸಲಾಗಿದೆ. . ಆದಾಗ್ಯೂ, ಸಂಪೂರ್ಣ ಬಾಕಿ ಉಳಿದಿರುವ ಮೊತ್ತವನ್ನು ನಿರ್ವಿವಾದದ ವ್ಯಾಪಾರ ಸ್ವೀಕಾರಾರ್ಹವೆಂದು ಬಹಿರಂಗಪಡಿಸಲಾಗಿದೆ.

7.2 ಬಾಕಿ ಒಳಗೊಂಡಿದೆ

- ರೂ. 2006-07 ಮತ್ತು 2007-08 ರ ಅವಧಿಯಲ್ಲಿ ದರದಲ್ಲಿನ ವ್ಯತ್ಯಾಸಕ್ಕಾಗಿ 2006-07 ಮತ್ತು 2007-08 ರ ಅವಧಿಯಲ್ಲಿ ಮಾಪನಾಂಕ ನಿರ್ಣಯಿಸಲಾದ ಕಬ್ಬಿಣದ ಅದಿರು ಪೂರೈಕೆಗೆ ಸಂಬಂಧಿಸಿದಂತೆ ಪ್ರಸ್ತಾಪಿಸಲಾದ ಮಾರ್ಪಡಿಸಿದ ಡೆಬಿಟ್ ಟಿಪ್ಪಣಿಗಳ ಪ್ರಕಾರ ಕಂಪನಿಯು ಖಾತೆಗಳ ಸಮನ್ವಯವನ್ನು ಕೋರಿದ ಇಬ್ಬರು ಮಾರ್ಕೆಟಿಂಗ್ ಏಜೆಂಟ್‌ಗಳಿಂದ 2,458.09 ಲಕ್ಷ ರೂ. ಪಂಚಾಯ್ತಿ ಪ್ರಶಸ್ತಿ, ಒಟ್ಟು ರೂ. 4,932.37 ಲಕ್ಷ + ಅನ್ವಯವಾಗುವ ತೆರಿಗೆಗಳು, ಕಂಪನಿಯ ಖಾತೆ ಪುಸ್ತಕಗಳ ಪ್ರಕಾರ ಪ್ರಸ್ತುತ ಬಾಕಿ ಇರುವ ಬಾಕಿಯನ್ನು ನಮೂದಿಸಿದೆ. ಮದ್ಯಸ್ಥಿಕೆ ತೀರ್ಪನ್ನು ಪ್ರಶ್ನಿಸಿ ಪಕ್ಷವು ಹೈಕೋರ್ಟ್‌ಗೆ ಎಂಎಪ್‌ಎ ಸಲ್ಲಿಸಿದೆ ಎಂದು ನಮಗೆ ತಿಳಿಸಲಾಗಿದೆ.
- ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 3 ಗೆ ಲಗತ್ತಿಸಲಾದ ಟಿಪ್ಪಣಿಯಲ್ಲಿ ಉಲ್ಲೇಖಿಸಲಾದ ಜಂಟಿ ಉದ್ಯಮ ಕಂಪನಿಯಿಂದ ಬಾಕಿ ಇರುವ ರೂ.1,400.08 ಲಕ್ಷ. ಇದನ್ನು ಋಣಬಾರವೆಂದು ಅಂಗೀಕರಿಸಲಾಗಿಲ್ಲ ಮತ್ತು JV ಕಂಪನಿಯು ಅನಿಶ್ಚಿತ ಹೊಣೆಗಾರಿಕೆ ಎಂದು ಬಹಿರಂಗಪಡಿಸಿದೆ.

7.3 ನಮ್ಮ ಅಭಿಪ್ರಾಯದಲ್ಲಿ, ದುರ್ಬಲತೆಯ ನಷ್ಟ / ನಿರೀಕ್ಷಿತ ಸಾಲದ ನಷ್ಟದ (ಮೇಲಿನ ಪ್ಯಾರಾಗ್ರಾಫ್ 2.2 ರಲ್ಲಿನ ನಮ್ಮ ಅವಲೋಕನವನ್ನು ನೋಡಿ) ಬಾಕಿ ಉಳಿದಿರುವ ಬಾಕಿಗಳು ಸಮನ್ವಯಗೊಳಿಸದ/ ದೃಢೀಕರಿಸದ ಮತ್ತು ಬಾಕಿಗಳ ಸಾಕ್ಷಾತ್ಕಾರದಲ್ಲಿ ಗಮನಾರ್ಹ ಅನಿಶ್ಚಿತತೆಯ ದೃಷ್ಟಿಯಿಂದ, ಸಂದೇಹಾಸ್ಪದ ಸಾಲಗಳಿಗೆ ನಿಬಂಧನೆಯನ್ನು ಮಾಡಬೇಕಾಗಿದೆ. (ಸಂಪ್ರದಾಯವಾದಿ ಆದಾರದ ಮೇಲೆ) ಉತ್ತಮವೆಂದು ಪರಿಗಣಿಸಲಾದ ಮೂರು ವರ್ಷಗಳವರೆಗೆ ಬಾಕಿ ಇರುವ ಸಾಲಗಳಿಗೆ [ಪ್ಯಾರಾ 7.2 (i) ಮತ್ತು (ii) ಮೇಲಿನ ಪ್ಯಾರಾಗ್ರಾಫ್‌ನಲ್ಲಿ ಉಲ್ಲೇಖಿಸಲಾದ ಮೊತ್ತವನ್ನು ಒಳಗೊಂಡಂತೆ] ರೂ. 9,483.60 ಲಕ್ಷ (ವಯಸ್ಸಾದ ವೇಳಾಪಟ್ಟಿಯ ಪ್ರಕಾರ) ಪರಿಣಾಮವಾಗಿ, ವರ್ಷದ ಲಾಭವು ರೂ. 9,483.60 ಲಕ್ಷ.

- (ಟಿಪ್ಪಣಿ 4) ಇತರೆ ಹಣಕಾಸು ಸ್ವತ್ತುಗಳು ರೂ. 2,276.96 ಲಕ್ಷ
ಬ್ಯಾಂಕಿನೊಂದಿಗೆ ಬ್ಯಾಲೆನ್ಸ್ - ಮೀಸಲಿಟ್ಟ ರೂ. 2,276.96 ಲಕ್ಷ
 - ಹಿಂದಿನ ಅವಧಿಯ ತುಲನಾತ್ಮಕ ಮೊತ್ತವನ್ನು ರೂ. 1,715.40 ಲಕ್ಷ ರೂ. 2020-21ರ ಲೆಕ್ಕಪರಿಶೋಧನೆಯ ಆರ್ಥಿಕ ವರ್ಷದ ಪ್ರಕಾರ 61.01 ಲಕ್ಷ. ಮೊತ್ತದ ರೂ. 1,654.36 ಲಕ್ಷವನ್ನು ನಗದು ಮತ್ತು ನಗದು ಸಮಾನದಿಂದ ಮರುವರ್ಗೀಕರಿಸಲಾಗಿದೆ - ಇತರ ಬ್ಯಾಂಕ್ ಬ್ಯಾಲೆನ್ಸ್ [ಟಿಪ್ಪಣಿ 9(ಬಿ)].
 - ಬಾಕಿ ರೂ. ವಿವರಗಳು ಮತ್ತು ದೃಢೀಕರಣವಿಲ್ಲದೆ ಹಿಂದಿನ ವರ್ಷಗಳಿಂದ 61.01 ಲಕ್ಷವನ್ನು ತರಲಾಗಿದೆ. ಪರಿಣಾಮವಾಗಿ ಪರಿಣಾಮವನ್ನು ಕಂಡುಹಿಡಿಯಲಾಗಲಿಲ್ಲ.
 - ವಿವಿಧ ಅಧಿಕಾರಿಗಳಿಗೆ ನೀಡಲಾದ ಬ್ಯಾಂಕ್ ಗ್ಯಾರಂಟಿಗಳ ವಿವರಗಳು (ಹಣಕಾಸಿನ ಹೇಳಿಕೆಗಳಿಗೆ ಟಿಪ್ಪಣಿ 4.1 ರಲ್ಲಿ ಹೇಳಿರುವಂತೆ) ಸುಲಭವಾಗಿ ಲಭ್ಯವಿಲ್ಲ.
- (ಟಿಪ್ಪಣಿ 5) ಮುಂದೂಡಲ್ಪಟ್ಟ ತೆರಿಗೆ ಆಸ್ತಿ (ನಿವ್ವಳ) ರೂ. 920.63 ಲಕ್ಷ
Ind AS-12 ಆದಾಯ ತೆರಿಗೆಗಳು [ಪ್ಯಾರಾ 81(ರ)] ಅಗತ್ಯವಿರುವಂತೆ ಪ್ರತಿ ಪ್ರಕಾರದ ತಾತ್ಕಾಲಿಕ ವ್ಯತ್ಯಾಸಕ್ಕಾಗಿ ಮುಂದೂಡಲ್ಪಟ್ಟ ತೆರಿಗೆ ಆಸ್ತಿಗಳು ಮತ್ತು ಹೊಣೆಗಾರಿಕೆಗಳ ಮೊತ್ತವನ್ನು ಬಹಿರಂಗಪಡಿಸಲಾಗಿಲ್ಲ.
- (ಟಿಪ್ಪಣಿ 6) ಇತರೆ ಚಾಲ್ತಿಯಲ್ಲದ ಸ್ವತ್ತುಗಳು ರೂ. 4,851.51 ಲಕ್ಷ
9.1ಬಂಡವಾಳ ಮುಂಗಡ ರೂ. 522.37 ಲಕ್ಷ
 - i) ಹಿಂದಿನ ವರ್ಷಗಳಿಂದ ತಂದ ಬೂಸ್ಟಾಡೀನಕ್ಕೆ ಮುಂಗಡವಾಗಿ 294.45 ಲಕ್ಷವನ್ನು ಒಳಗೊಂಡಿದೆ. ಆದಾಗ್ಯೂ, 31.03.2021 ರಂತೆ ತುಲನಾತ್ಮಕ ಮೊತ್ತವನ್ನು (ಇತರ ಮುಂಗಡಗಳಲ್ಲಿ ಸೇರಿಸಲಾಗಿದೆ) ಮರು ಗುಂಪು ಮಾಡಲಾಗಿಲ್ಲ.

- ii) ಮೇಲಿನ ಮುಂಗಡಕ್ಕೆ ಸಂಬಂಧಿಸಿದಂತೆ ಪಾವತಿಸಬೇಕಾದ ಬಾಕಿ ಮೊತ್ತವನ್ನು ಬದ್ಧತೆ ಎಂದು ಬಹಿರಂಗಪಡಿಸಲಾಗಿಲ್ಲ (ಹಣಕಾಸು ಹೇಳಿಕೆಗೆ ಟಿಪ್ಪಣಿ 31B).
- ಬಿ)i) ರೂ. ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 6.1 ರಲ್ಲಿ ಉಲ್ಲೇಖಿಸಲಾದ 137.92 ಲಕ್ಷ, ನಮ್ಮ ಅಭಿಪ್ರಾಯದಲ್ಲಿ, ಪಾವತಿಯ ಸ್ವರೂಪ ಮತ್ತು ಪಕ್ಷದಿಂದ ಪ್ರತಿ ಕ್ಲೈಮ್ ಅನ್ನು ಪರಿಗಣಿಸಿ ಮರುಪಡೆಯುವಿಕೆಗೆ ಅನುಮಾನಾಸ್ಪದವಾಗಿ ಒದಗಿಸಬೇಕು. ಅದರಂತೆ, ವರ್ಷದ ಲಾಭವನ್ನು ರೂ. 137.92 ಲಕ್ಷ
- ii) ಕೌಂಟರ್ ಕ್ಲೈಮ್ ಮೊತ್ತವನ್ನು ಅನಿಶ್ಚಿತ ಹೊಣೆಗಾರಿಕೆ ಎಂದು ಖಚಿತಪಡಿಸಲಾಗಿಲ್ಲ ಮತ್ತು ಬಹಿರಂಗಪಡಿಸಲಾಗಿಲ್ಲ (ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 31A).

9.2 ಶಾಸನಬದ್ಧ ಅಧಿಕಾರಿಗಳೊಂದಿಗೆ ಠೇವಣಿ ಮತ್ತು ಇತರ ರೂ. 4,256.42 ಲಕ್ಷ ಬಾಕಿ ಒಳಗೊಂಡಿದೆ

- ಎ) ರೂ. 1,117.06 ಲಕ್ಷ ಇದುವರೆಗೆ ಜಮೀನು ಮುಂಗಡ ಮತ್ತು ಇತರರಿಗೆ ಮುಂಗಡವಾಗಿ ಬಹಿರಂಗಪಡಿಸಲಾಗಿದೆ. ಮರುಸಂಘಟನೆಗೆ ಆದಾರ ಮತ್ತು ತಾರ್ಕಿಕತೆಯನ್ನು ವಿವರಿಸಲಾಗಿಲ್ಲ.
- ಬಿ) 2017-18 ರಿಂದ 2020-21 ರ ಅನುಮೋದಿತ ಯೋಜನೆಗಳಿಗೆ ಸಂಬಂಧಿಸಿದ CSR ಚಟುವಟಿಕೆಗಳಿಗೆ ಬಿಡುಗಡೆ ಮಾಡಲಾದ ಖ.445.91 ಲಕ್ಷ ಮುಂಗಡಗಳು ಬಳಕೆಯ ಪ್ರಮಾಣಪತ್ರಗಳ (UCs) ಸ್ವೀಕೃತಿಯ ಮೇಲೆ ಬಾಕಿ ಉಳಿದಿವೆ ಎಂದು ಹೇಳಲಾಗಿದೆ. ಆದಾಗ್ಯೂ, ಅಖಿಲ ವಿಭಾಗವು ಒದಗಿಸಿದ ಮಾಹಿತಿಯ ಪ್ರಕಾರ, 31.03.2022 ರಂತೆ UC ಗಳ ಹೊಂದಾಣಿಕೆ ಮಾಡದ ಮುಂಗಡ ರಸೀದಿಯು ಕೇವಲ ರೂ. 192.25 ಲಕ್ಷ. ಆದ್ದರಿಂದ, ನಮ್ಮ ಅಭಿಪ್ರಾಯದಲ್ಲಿ, ಬಾಕಿ ಉಳಿದಿರುವ ಸಮನ್ವಯ, ರೂ 253.66 ಲಕ್ಷಗಳ ವ್ಯತ್ಯಾಸವನ್ನು ಸಿಎಸ್‌ಆರ್ ವೆಚ್ಚಕ್ಕಾಗಿ ಒದಗಿಸಬೇಕಾಗಿದೆ. ಅದರಂತೆ, ಉಳಿಸಿಕೊಂಡ ಲಾಭವು ರೂ. 253.66 ಲಕ್ಷ (ಅಗತ್ಯ ವಿವರಗಳ ಅನುಪಸ್ಥಿತಿಯಲ್ಲಿ ಹಿಂದಿನ ವರ್ಷಗಳಲ್ಲಿ ಸಂಪೂರ್ಣ ಬೇದಾತ್ಮಕ ಮೊತ್ತವನ್ನು ಬಳಸಲಾಗಿದೆ ಎಂದು ಊಹಿಸಿ).
- ಸಿ) ರೂ. 210.41 ಲಕ್ಷವನ್ನು ಮಾನಿಟರಿಂಗ್ ಕಮಿಟಿ (MC/CEC) ಮೂಲಕ R&R ಕಾಮಗಾರಿಗಳ ಅನುಷ್ಠಾನಕ್ಕಾಗಿ ತಡೆಹಿಡಿಯಲಾಗಿದೆ.
- i) ರೂ. 59.45 ಲಕ್ಷವು 10% ಆಗಿದ್ದು, ಒಬ್ಬ 2629 ಗೆ ಸಂಬಂಧಿಸಿದಂತೆ ಮೊದಲ ಹಂತದ R & R ಕೆಲಸಕ್ಕೆ ಸಂಬಂಧಿಸಿದಂತೆ ತಡೆಹಿಡಿಯಲಾಗಿದೆ, ಇದನ್ನು ಗೌರವಾನ್ವಿತ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಮಾತ್ರ ಮರುಪಾವತಿಸಲಾಗುತ್ತದೆ.
- ii) ರೂ. ಓವರ್‌ಡರ್ಸ್ ಡಂಪ್ (ML1659) ಜಾರುವಿಕೆಯಿಂದ ಕಾರ್ಯಗತಗೊಳಿಸಲಾದ R & R ಕೆಲಸಗಳಿಗೆ ಹಾನಿಯ ಖಾತೆಯಲ್ಲಿ 150.96 ಲಕ್ಷ ಮೊತ್ತವನ್ನು ತಡೆಹಿಡಿಯಲಾಗಿದೆ, ಇದನ್ನು R & R ಕಾರ್ಯಗಳನ್ನು ಪುನಃ ಮಾಡಿದ ನಂತರ ಮರುಪಾವತಿಗೆ ಪರಿಗಣಿಸಲಾಗುವುದು. ಆದ್ದರಿಂದ, ಈ ಹಂತದಲ್ಲಿ ಪರಿಣಾಮದ ಪರಿಣಾಮವನ್ನು ಕಂಡುಹಿಡಿಯಲಾಗುವುದಿಲ್ಲ.
- ಡಿ) ಅನುಮೋದಿತ ಗಣಿಗಾರಿಕೆ ಯೋಜನೆಯ ಪ್ರಕಾರ ತಡೆಗೋಡೆ ಮತ್ತು ಚೆಕ್ ಡ್ಯಾಂ ನಿರ್ಮಾಣಕ್ಕಾಗಿ 36.96 ಲಕ್ಷ ಮುಂಗಡ ಪಾವತಿಸಲಾಗಿದೆ [ML 2629 ಗೆ ಸಂಬಂಧಿಸಿದ]. 2015ರಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಗುತ್ತಿಗೆದಾರರು ರೂ.ಗೆ ಬಿಲ್ ಸಲ್ಲಿಸಿದ್ದಾರೆ ಎಂದು ತಿಳಿಸಲಾಗಿದೆ. ರೂ. 67.59 ಲಕ್ಷ, ಬಾಕಿ ಮೊತ್ತ ರೂ. 30.63 ಲಕ್ಷ ಇತ್ಯರ್ಥಕ್ಕೆ ಬಾಕಿಯಿದೆ ಪರಿಣಾಮವಾಗಿ, ಉಳಿಸಿಕೊಂಡಿರುವ ಗಳಿಕೆಯು ರೂ. 67.59 ಲಕ್ಷ, ಇತರೆ ಚಾಲ್ತಿಯಲ್ಲದ ಆಸ್ತಿಯನ್ನು ರೂ. 36.96 ಲಕ್ಷ ಮತ್ತು ಇತರ ಹಣಕಾಸಿನ ಹೊಣೆಗಾರಿಕೆಗಳು ರೂ. 30.63 ಲಕ್ಷ.
- ಇ) ರೂ. 483.79 ಲಕ್ಷ ಮುಂಗಡ ಇತರರಾಗಿದ್ದು, ಇದಕ್ಕೆ ಸರಿಯಾದ ವಿವರಗಳನ್ನು ಒದಗಿಸಲಾಗಿಲ್ಲ. ಆದ್ದರಿಂದ, ಯಾವುದಾದರೂ ಇದ್ದರೆ ಪರಿಣಾಮವಾಗಿ ಪರಿಣಾಮವು ಖಚಿತವಾಗಿಲ್ಲ.
- ಎಪ್)ರೂ. ಪ್ರತಿನಿಧಿಸುವ ನ್ಯಾಯಾಲಯದಲ್ಲಿ 891.42 ಲಕ್ಷ ಮೊತ್ತವನ್ನು ಠೇವಣಿ ಮಾಡಲಾಗಿದೆ
- i) ರೂ. 64.01 ಲಕ್ಷ ಬಾಕಿಯನ್ನು ಹಿಂದಿನ ವರ್ಷಗಳಿಂದ ಮುಂದಕ್ಕೆ ತರಲಾಗಿದೆ, ಅದರ ವಿವರಗಳು ಸುಲಭವಾಗಿ ಲಭ್ಯವಿಲ್ಲ ಮತ್ತು ಆದ್ದರಿಂದ ಬಾಕಿಯ ಮರುಪಾವತಿಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ii) ರೂ. 2020-21ರಲ್ಲಿ 588.47 ಲಕ್ಷ ನ್ಯಾಯಾಲಯ ಶುಲ್ಕವನ್ನು ಕಂಪನಿಯ ವಿರುದ್ಧ ಪಕ್ಷವು ಸಲ್ಲಿಸಿದ ಪ್ರಕರಣದಲ್ಲಿ 1A / ಕೌಂಟರ್ ಕ್ಲೈಮ್ ಸಲ್ಲಿಸಲು ಪಾವತಿಸಲಾಗಿದೆ. 1ಎ ಯನ್ನು ಒಪ್ಪಿಕೊಳ್ಳುವ ಕೆಳ ನ್ಯಾಯಾಲಯದ ಆದೇಶವನ್ನು ಗೌರವಾನ್ವಿತ ಹೈಕೋರ್ಟ್ ರದ್ದುಗೊಳಿಸಿದ್ದರೂ. ವಿಷಯ ಈಗ ಸುಪ್ರೀಂ ಕೋರ್ಟ್‌ನಲ್ಲಿದೆ ಎಂದು ನಮಗೆ ತಿಳಿಸಲಾಗಿದೆ. ಆದ್ದರಿಂದ, ಮರುಪಡೆಯುವಿಕೆ ಗೌರವಾನ್ವಿತ ಸುಪ್ರೀಂ ಕೋರ್ಟ್ ಅನ್ನು ಅವಲಂಬಿಸಿರುತ್ತದೆ.

ಈ ಹಂತದಲ್ಲಿ ಪರಿಣಾಮದ ಪರಿಣಾಮವನ್ನು ಕಂಡುಹಿಡಿಯಲಾಗುವುದಿಲ್ಲ.

iii) ರೂ. ಆರ್ಬಿಟ್ರಲ್ ಪ್ರಶಸ್ತಿಗಳ ವಿರುದ್ಧ ಕಂಪನಿಯ ಮೇಲ್ಮನವಿ ಬಾಕಿ ಉಳಿದಿರುವ ಜನವರಿ 2020 ರಲ್ಲಿ 209.16 ಲಕ್ಷವನ್ನು ನ್ಯಾಯಾಲಯದಲ್ಲಿ ಠೇವಣಿ ಇರಿಸಲಾಗಿದೆ. ಮೇಲ್ಮನವಿಯನ್ನು 17.03.2022 ರಂದು ವಜಾಗೊಳಿಸಲಾಗಿದೆ ಮತ್ತು ಕಂಪನಿಯು 27.06.2022 ರಂದು ನ್ಯಾಯಾಲಯದಲ್ಲಿ ರೂ. 368.51 ಲಕ್ಷ (ನಿವ್ವಳ ಟಿಡಿಎಸ್ ರೂ. 18.72 ಲಕ್ಷ) ರೂ ದಂಡವನ್ನು ಪ್ರತಿನಿಧಿಸುತ್ತದೆ. 200 ಲಕ್ಷ ಮತ್ತು ಪಂಚಾಯ್ತಿ ತೀರ್ಪು ಪ್ರಕಾರ 187.23 ಲಕ್ಷ ರೂ. ಅಂದಿನಿಂದ ನ್ಯಾಯಾಲಯವು ಹೇಳಿದ ಮೊತ್ತವನ್ನು ಡಿಕ್ರಿ ಹೊಂದಿರುವವರಿಗೆ ವರ್ಗಾಯಿಸಲು ಅನುಮತಿ ನೀಡಿದೆ.

ಮೇಲಿನವುಗಳ ದೃಷ್ಟಿಯಿಂದ, ನಮ್ಮ ಅಭಿಪ್ರಾಯದಲ್ಲಿ, ಕಂಪನಿಯು ರೂ. 380 ಲಕ್ಷ (31.03.2022 ರವರೆಗಿನ ಅಂದಾಜು ಬಡ್ಡಿ ರೂ. 180 ಲಕ್ಷ ಸೇರಿದಂತೆ) ಮತ್ತು ಗುರುತಿಸಲ್ಪಟ್ಟ ರೂ. 589.16 ಲಕ್ಷ ಲಾಬ್ ಅಥವಾ ನಷ್ಟದಲ್ಲಿ ವೆಚ್ಚವಾಗಿ, ವರ್ಷಕ್ಕೆ ರೂ. 589.16 ಲಕ್ಷ ಇತರೆ ಚಾಲ್ತಿಯಲ್ಲದ ಆಸ್ತಿಯನ್ನು ರೂ. 209.16 ಲಕ್ಷ ಮತ್ತು ಪ್ರಸ್ತುತ ಹಣಕಾಸಿನ ಹೊಣೆಗಾರಿಕೆಯನ್ನು ರೂ. 380.00 ಲಕ್ಷ

ಜಿ) ರೂ.1,117.71 ಲಕ್ಷ ಆದಾಯ ತೆರಿಗೆ ಠೇವಣಿಯ ಮರುಪಾವತಿ/ಸಾಕ್ಷಾತ್ಕಾರ ಮತ್ತು ಆದಾಯ ತೆರಿಗೆ ಮರುಪಾವತಿ ರೂ. 3,003.00 ಲಕ್ಷ (ಕ್ರಮವಾಗಿ ಪ್ಯಾರಾ 9.2(g) ಮತ್ತು 9.3(a) ನಲ್ಲಿ ಉಲ್ಲೇಖಿಸಲಾಗಿದೆ) ರೂ.4,120.71 ಲಕ್ಷವನ್ನು ಒಟ್ಟುಗೂಡಿಸಿ ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 31 A(a) vi to xi ನಲ್ಲಿ ಉಲ್ಲೇಖಿಸಲಾದ ಮೇಲ್ಮನವಿಗಳಲ್ಲಿ ಅನುಕೂಲಕರ ನಿರ್ದಾರಕ್ಕೆ ಒಳಪಟ್ಟಿರುತ್ತದೆ.

ಹೆಚ್)ರೂ. 828.25 ಲಕ್ಷ ಪೂರ್ವ ಠೇವಣಿ ಸಲ್ಲಿಸುವಾಗ ಮೇಲ್ಮನವಿ ಸಲ್ಲಿಸುವಾಗ ಮಾಡಲಾದ ಸೇವಾ ತೆರಿಗೆ ಬೇಡಿಕೆಯ ವಿರುದ್ಧ ಟಿಪ್ಪಣಿ 31A (a) xvi ನಲ್ಲಿ ಉಲ್ಲೇಖಿಸಲಾಗಿದೆ ಹಣಕಾಸು ಹೇಳಿಕೆಗಳು ಮತ್ತು ಮರುಪಡೆಯುವಿಕೆ / ವಿಶ್ವಾಸಾರ್ಹತೆ ಮೇಲ್ಮನವಿಯಲ್ಲಿ ಅನುಕೂಲಕರ ನಿರ್ದಾರಕ್ಕೆ ಒಳಪಟ್ಟಿರುತ್ತದೆ.

ಐ) ಮಾರಾಟ ತೆರಿಗೆ ಮನವಿಗೆ ಸಂಬಂಧಿಸಿದಂತೆ 212.17 ಲಕ್ಷ ರೂ.ಗಳನ್ನು ಕಂಪನಿಯ ಪರವಾಗಿ ವಜಾಗೊಳಿಸಲಾಗಿದೆ. ಆದಾಗ್ಯೂ, ಇಲಾಖೆಯೊಂದಿಗೆ ಮರುಪಾವತಿ ಕೈಮ್ಮ ಸ್ಥಿತಿಯನ್ನು ಒದಗಿಸಲಾಗಿಲ್ಲ. ಆದ್ದರಿಂದ, ಪರಿಣಾಮದ ಪರಿಣಾಮವನ್ನು ಕಂಡುಹಿಡಿಯಲಾಗಲಿಲ್ಲ.

9.3 ಎ) ಆದಾಯ ತೆರಿಗೆ ಮರುಪಾವತಿಗೆ ಸಂಬಂಧಿಸಿದಂತೆ ಪ್ಯಾರಾಗ್ರಾಫ್ 14.2 ರಲ್ಲಿ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ ರೂ. 3,003.00 ಲಕ್ಷವನ್ನು ಪ್ರಸ್ತುತ ತೆರಿಗೆ ಆಸ್ತಿ ಎಂದು ವರ್ಗೀಕರಿಸಲಾಗಿದೆ, ಚಾಲ್ತಿಯಲ್ಲದ ಆಸ್ತಿ ಎಂದು ಮರುವರ್ಗೀಕರಿಸುವ ಅಗತ್ಯವಿದೆ.

ಅದರಂತೆ, ಇತರೆ ಚಾಲ್ತಿಯಲ್ಲದ ಸ್ವತ್ತುಗಳನ್ನು ಕಡಿಮೆಗೊಳಿಸಲಾಗಿದೆ ಮತ್ತು ಪ್ರಸ್ತುತ ತೆರಿಗೆ ಆಸ್ತಿಗಳು (ನಿವ್ವಳ) ರೂ. 3,003.00 ಲಕ್ಷ

ಬಿ) ರೂ.1,117.71 ಲಕ್ಷ ಆದಾಯ ತೆರಿಗೆ ಠೇವಣಿಯ ಮರುಪಾವತಿ/ಸಾಕ್ಷಾತ್ಕಾರ ಮತ್ತು ಆದಾಯ ತೆರಿಗೆ ಮರುಪಾವತಿ ರೂ. 3,003.00 ಲಕ್ಷ (ಕ್ರಮವಾಗಿ ಪ್ಯಾರಾ 9.2(g) ಮತ್ತು 9.3(a) ನಲ್ಲಿ ಉಲ್ಲೇಖಿಸಲಾಗಿದೆ) ರೂ.4,120.71 ಲಕ್ಷವನ್ನು ಒಟ್ಟುಗೂಡಿಸಿ ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 31 A(a) vi to xi ನಲ್ಲಿ ಉಲ್ಲೇಖಿಸಲಾದ ಮೇಲ್ಮನವಿಗಳಲ್ಲಿ ಅನುಕೂಲಕರ ನಿರ್ದಾರಕ್ಕೆ ಒಳಪಟ್ಟಿರುತ್ತದೆ.

10. (ಟಿಪ್ಪಣಿ 7) ದಾಸ್ತಾನು ರೂ. 6,512.02 ಲಕ್ಷ

10.1 ಮುಗಿದ ಸರಕುಗಳು ರೂ. 6,452.74 ಲಕ್ಷ

ಎ) ನಿರ್ವಹಣೆಯು 31.03.2022 ರಂತೆ ಸ್ಟಾಕ್ ಭೌತಿಕ ಪರಿಶೀಲನೆಯನ್ನು ನಡೆಸಿದೆ. ನಿರ್ವಹಣೆಯಿಂದ ಸ್ಟಾಕ್ ಪರಿಶೀಲನೆ ಕಾರ್ಯಕ್ರಮದ ಮುಂಗಡ ಸೂಚನೆಯನ್ನು ಸ್ವೀಕರಿಸದ ಕಾರಣ ಮತ್ತು ನಂತರ

ಚಾಲ್ತಿಯಲ್ಲಿರುವ ಸಾಂಕ್ರಾಮಿಕ ಸ್ಥಿತಿಯ ಕಾರಣದಿಂದಾಗಿ ಸ್ಟಾಕ್ ತೆಗೆದುಕೊಳ್ಳುವಿಕೆಯನ್ನು ಪರಿಶೀಲಿಸಲು ನಮಗೆ ಬೌತಿಕವಾಗಿ ಹಾಜರಾಗಲು ಸಾಧ್ಯವಾಗಲಿಲ್ಲ. ಆದಾಗ್ಯೂ, 31ನೇ ಮಾರ್ಚ್ 2022 ರಂತೆ ದಾಸ್ತಾನುಗಳ ಪ್ರಾಥಮಿಕ ಅಸ್ತಿತ್ವವನ್ನು ಪೂರೈಸಲು ನಾವು ಅಂತಹ ಆಡಿಟ್ ಕಾರ್ಯವಿಧಾನಗಳನ್ನು ನಡೆಸಿದ್ದೇವೆ.

- ಬಿ) ಪುಸ್ತಕ ದಾಖಲೆಗಳ ಪ್ರಕಾರ ಕಬ್ಬಿಣದ ಅದಿರಿನ ದಾಸ್ತಾನು ನಿರ್ವಹಣೆಯಿಂದ ಪರಿಶೀಲಿಸಲ್ಪಟ್ಟಂತೆ ಮತ್ತು ಮೌಲ್ಯಮಾಪನಕ್ಕಾಗಿ ಪರಿಗಣಿಸಲಾದ ಸ್ಟಾಕ್ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬಂದಿದೆ ಮತ್ತು 1,95,848.48 MT (31.03.2021 ರಂತೆ 1,58,840.48 MT) ಪ್ರಮಾಣವನ್ನು ಮೌಲ್ಯಮಾಪನಕ್ಕೆ ಪರಿಗಣಿಸಲಾಗಿಲ್ಲ ಎಂದು ಹೇಳಲಾಗಿದೆ 31.03.2022 ರಂತೆ ಹರಾಜಿನಲ್ಲಿ ಮಾರಾಟವಾದ ಸ್ಟಾಕ್ ಅನ್ನು ಗ್ರಾಹಕರಿಂದ ತೆಗೆಯಲಾಗಿಲ್ಲ / ತೆಗೆದುಕೊಳ್ಳಲಾಗಿಲ್ಲ (ಇನ್ನು ಮುಂದೆ ಪ್ಯಾರಾಗ್ರಾಫ್ 22.1(ಬಿ) ನಲ್ಲಿನ ನಮ್ಮ ಅವಲೋಕನಗಳನ್ನು ನೋಡಿ). ಆದಾಗ್ಯೂ, ಸರಿಯಾದ ಸಮನ್ವಯದ ಅನುಪಸ್ಥಿತಿಯಲ್ಲಿ, ಯಾವುದಾದರೂ ಪರಿಣಾಮದ ಪರಿಣಾಮವು ಖಚಿತವಾಗುವುದಿಲ್ಲ.
- ಸಿ) 31.03.2021 ಕ್ಕೆ 9,99,511 MT ಎಂದು ಘೋಷಿಸಲಾದ ಮಾನಿಟರಿಂಗ್ ಕಮಿಟಿಯ ವಶದಲ್ಲಿದ್ದ ಕಬ್ಬಿಣದ ಅದಿರಿನ ಹಳೆಯ ದಾಸ್ತಾನು ಈಗ 31.03.2022 ಕ್ಕೆ 10,37,776 MT ನಂತೆ ತೆಗೆದುಕೊಳ್ಳಲಾಗಿದೆ ಮತ್ತು 38,264 MT ವ್ಯತ್ಯಾಸವನ್ನು ರಸೀದಿಯಾಗಿ ತೆಗೆದುಕೊಳ್ಳಲಾಗಿದೆ. ವರ್ಷದಲ್ಲಿ, ಆದಾಗ್ಯೂ ಮೇಲಿನ ವ್ಯತ್ಯಾಸಕ್ಕೆ ಯಾವುದೇ ವಿವರಣೆಯನ್ನು ನೀಡಲಾಗಿಲ್ಲ.
- ಡಿ) i) ಮೂರು ವರ್ಷಗಳ ಅವಧಿಯಲ್ಲಿ ಹೊಂದಿರುವ ಖನಿಜಗಳು ಮತ್ತು ಗ್ರಾನೈಟ್‌ಗಳ ದಾಸ್ತಾನುಗಳನ್ನು ದಾಸ್ತಾನು ಮೌಲ್ಯಮಾಪನಕ್ಕೆ ಪರಿಗಣಿಸಲಾಗುವುದಿಲ್ಲ ಎಂಬ ಹಣಕಾಸಿನ ಹೇಳಿಕೆಗಳಿಗೆ ಟಿಪ್ಪಣಿ 7.2 ಗೆ ಗಮನ ಸೆಳೆಯಲಾಗಿದೆ. ಅಂತಹ ದಾಸ್ತಾನು 11,20,580 MT ಕಬ್ಬಿಣದ ಅದಿರಿನ (31.03.2021 ರಂತೆ 11,84,441 MT) ಮೇಲೆ ಹೇಳಿದಂತೆ ಮೇಲ್ವಿಚಾರಣಾ ಸಮಿತಿಯ ಕಸ್ತಡಿಯಲ್ಲಿ ಹೊಂದಿರುವ ದಾಸ್ತಾನು ಮತ್ತು 18,266.98 M3 (24,877.54 M3 ಬ್ಲಾಕ್ 3.201 ರಂತೆ. ಅದರ ಮಾರಾಟ/ ವಾಸ್ತವಿಕ ಮೌಲ್ಯವನ್ನು ಲೆಕ್ಕಿಸದೆಯೇ ಮೌಲ್ಯಮಾಪನಕ್ಕೆ/ನಿದಾನವಾಗಿ ಚಲಿಸಿದ ದಾಸ್ತಾನುಗಳನ್ನು ಪರಿಗಣಿಸದಿರುವ ಈ ಅಡ್ಡಾಕ್ ಅಬ್ಯಾಸವು Ind AS 2 – ಇನ್ವೆಂಟರೀಸ್ (ಕಂಪನಿಯ ಲೆಕ್ಕಪತ್ರ ನೀತಿಯಂತೆ- ಟಿಪ್ಪಣಿ 38 Bxi) ಅಗತ್ಯಕ್ಕೆ ವಿರುದ್ಧವಾಗಿದೆ ವೆಚ್ಚ ಮತ್ತು ನಿವ್ವಳ ವಾಸ್ತವಿಕ ಮೌಲ್ಯ ಅಗತ್ಯ ವಿವರಗಳ ಅನುಪಸ್ಥಿತಿಯಲ್ಲಿ, ಪರಿಣಾಮದ ಪರಿಣಾಮವನ್ನು ಕಂಡುಹಿಡಿಯಲಾಗಲಿಲ್ಲ
- ii) nd AS 2-ಇನ್ವೆಂಟರೀಸ್ [ಪ್ಯಾರಾ 36(c) & (d)] ಸ್ಟಾಕ್ ಅನ್ನು ಬರೆಯುವ ಬಹಿರಂಗಪಡಿಸುವಿಕೆಯ ಅಗತ್ಯತೆಗಳನ್ನು ಸಹ ಅನುಸರಿಸಲಾಗಿಲ್ಲ.
- ಇ) i) ಕಬ್ಬಿಣದ ಅದಿರು/ಗ್ರಾನೈಟ್‌ಗಳ ಸ್ಟಾಕ್ ಅನ್ನು ಲಾಟ್/ಬ್ಲಾಕ್ ಮೂಲಕ ಗುರುತಿಸಲಾಗಿದೆ ಮತ್ತು ಆಯಾ ವರ್ಷಗಳ ಉತ್ಪಾದನಾ ವೆಚ್ಚದಲ್ಲಿ ಮೌಲ್ಯೀಕರಿಸಲಾಗಿದೆ ಮತ್ತು ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 7.1 ರಲ್ಲಿ ಹೇಳಿರುವಂತೆ ಈ ಖಚಿತ ಅಡಿಯಲ್ಲಿ ಅಲ್ಲ.
- ii) ಘಟಕಗಳು ಸಿದ್ಧಪಡಿಸಿದ ಉತ್ಪಾದನಾ ವೆಚ್ಚವನ್ನು ಅಳವಡಿಸಿಕೊಳ್ಳಲಾಗಿದೆ, ಆದಾಗ್ಯೂ ಕೇಂದ್ರ ಕಛೇರಿಯಲ್ಲಿ ನಿರ್ವಹಿಸುವ ಹಣಕಾಸಿನ ಪುಸ್ತಕಗಳೊಂದಿಗೆ ಹೊಂದಾಣಿಕೆ ಮಾಡಲಾಗಿಲ್ಲ. ಬಾಕಿ ಉಳಿದಿರುವ ಸರಿಯಾದ ಸಮನ್ವಯ, ಯಾವುದಾದರೂ ಇದ್ದರೆ ಅದರ ಪರಿಣಾಮದ ಪರಿಣಾಮವನ್ನು ಖಚಿತಪಡಿಸಲು ಸಾಧ್ಯವಾಗಲಿಲ್ಲ.
- ಎಪ್) ರೈಸಿಂಗ್ ಕಮ್ ಸೇಲ್ ಗುತ್ತಿಗೆದಾರರು ಉತ್ಪಾದಿಸಿದ ಗಣಿಗಳಲ್ಲಿ ಇರುವ ದಾಸ್ತಾನುಗಳನ್ನು ನಿಲ್ ಎಂದು ತೆಗೆದುಕೊಳ್ಳಲಾಗಿದೆ ಮತ್ತು ಮೌಲ್ಯೀಕರಿಸಿದ ಹಣಕಾಸಿನ ಹೇಳಿಕೆಗಳಿಗೆ ಟಿಪ್ಪಣಿ 7.3 ಗೆ ಉಲ್ಲೇಖವನ್ನು ನೀಡಲಾಗಿದೆ, ಇವುಗಳಿಗೆ ಸಂಬಂಧಿಸಿದಂತೆ ಯಾವುದೇ ವಿವರಗಳನ್ನು ಒದಗಿಸಲಾಗಿಲ್ಲ. ಆದಾಗ್ಯೂ, 31.03.2022 ರಂತೆ ದಾಸ್ತಾನುಗಳು ಗ್ರಾನೈಟ್ ಬ್ಲಾಕ್ ಅನ್ನು ಒಳಗೊಂಡಿರುವುದು ಕಂಡುಬಂದಿದೆ – RCS ಮೌಲ್ಯ ರೂ. 102.48 ಲಕ್ಷ (31.03.2021 ರಂತೆ ರೂ. 178.87 ಲಕ್ಷ)

10.2 ಅರೆ-ಸಿದ್ಧ ಸರಕುಗಳು

31.03.2022 (ರೂ. 417.41 ಲಕ್ಷ ಎಂದು ಅಂದಾಜಿಸಲಾಗಿದೆ) ROM (ರನ್ ಆಪ್ ಮೈನ್) ಸ್ಟಾಕ್ ಮೌಲ್ಯವನ್ನು ಲೆಕ್ಕ ಹಾಕಲಾಗಿಲ್ಲ, ಆದರೂ 31.03.2021 ರಂತೆ ರೂ. 841.62 ಲಕ್ಷವನ್ನು ಸಿದ್ಧಪಡಿಸಿದ ಸರಕುಗಳಲ್ಲಿ ಸೇರಿಸಲಾಗಿದೆ, ಇದರ ಪರಿಣಾಮವಾಗಿ, ವರ್ಷದ ಲಾಭವನ್ನು ರೂ. 417.41 ಲಕ್ಷ.

10.3 ಅಂಗಡಿಗಳು ಮತ್ತು ಬಿಡಿಬಾಗಗಳು ರೂ. 59.28 ಲಕ್ಷ

ಎ) ಘಟಕಗಳಲ್ಲಿ ಇರುವ ಅಂಗಡಿಗಳು ಮತ್ತು ಬಿಡಿಬಾಗಗಳ ದಾಸ್ತಾನು ಹಳೆಯ / ಬಳಕೆಯ / ಸೇವೆಗೆ ಅರ್ಹವಲ್ಲದ ವಸ್ತುಗಳನ್ನು ಒಳಗೊಂಡಿರುತ್ತದೆ, ಆದಾಗ್ಯೂ ಪ್ರತ್ಯೇಕಿಸಲಾಗಿಲ್ಲ. ಇದಲ್ಲದೆ, ಸರಿಯಾದ ದಾಖಲೆಗಳು/ವಿವರಗಳ ಅನುಪಸ್ಥಿತಿಯಲ್ಲಿ FIFO ಆಧಾರದ ಅಡಿಯಲ್ಲಿ ಹೇಳಲಾದ ಮೌಲ್ಯಮಾಪನದ ಸರಿಯಾದತೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ.

ಬಿ) ದಾಸ್ತಾನು ರೂ ಒಳಗೊಂಡಿಲ್ಲ. 31.03.2022 ರಂತೆ 25.15 ಲಕ್ಷ ಮೌಲ್ಯದ ಐಟಂ ಅನ್ನು ಖರೀದಿಸಲಾಗಿದೆ ಆದರೆ 01.04.2022 ರಂದು ಮಾತ್ರ ಸ್ಟಾಕ್ ರಿಜಿಸ್ಟ್ರರ್‌ನಲ್ಲಿ ತೆಗೆದುಕೊಳ್ಳಲಾಗಿದೆ.

11. (ಟಿಪ್ಪಣಿ 8) (ಪ್ರಸ್ತುತ) ವ್ಯಾಪಾರ ಸ್ವೀಕಾರ ರೂ. 156.84 ಲಕ್ಷ

11.1 ಟ್ರೇಡ್ ಕರಾರುಗಳ ವರ್ಗೀಕರಣ ಮತ್ತು ವಯಸ್ಸಾದ ವೇಳಾಪಟ್ಟಿಯ ಬಗ್ಗೆ ಮೇಲಿನ ಪ್ಯಾರಾ 7.1 (ಎ) ನಲ್ಲಿ ನಮ್ಮ ವೀಕ್ಷಣೆಯನ್ನು ನೋಡಿ.

11.2 31.03.2021 ರಂತೆ ವ್ಯಾಪಾರ ಸ್ವೀಕರಿಸುವ ವಯಸ್ಸಾದ ವೇಳಾಪಟ್ಟಿಯಲ್ಲಿ, ರೂ. ಲೋಡಿಂಗ್ ಶುಲ್ಕಗಳಿಗೆ ಸಂಬಂಧಿಸಿದಂತೆ 31.03.2021 ರಂತೆ ಬಿಲ್ ಮಾಡದ ಸಾಲಗಾರರಾಗಿರುವ 125 ಲಕ್ಷವನ್ನು 6 ತಿಂಗಳಿಗಿಂತ ಕಡಿಮೆ ಅವಧಿಯ ಸಾಲಗಳಲ್ಲಿ ಸೇರಿಸಲಾಗಿದೆ.

12 [ಟಿಪ್ಪಣಿ 9(ಬಿ) ಇತರೆ ಬ್ಯಾಂಕ್ ಬ್ಯಾಲೆನ್ಸ್ ರೂ. 2,31,507.45 ಲಕ್ಷ

ಹಿಂದಿನ ಅವಧಿಗೆ ತುಲನಾತ್ಮಕ ಮೊತ್ತದ ಮರುವರ್ಗೀಕರಣದ ಬಗ್ಗೆ ಪ್ಯಾರಾ 8(ಎ) ನಲ್ಲಿನ ನಮ್ಮ ವೀಕ್ಷಣೆಯನ್ನು ನೋಡಿ.

13 (ಟಿಪ್ಪಣಿ 11) ಇತರೆ ಹಣಕಾಸು ಸ್ವತ್ತುಗಳು ರೂ. 5,415.16 ಲಕ್ಷ

13.1 ಸಾಂಡ್ರಿ ಬಾಕಿಗಳು ರೂ. 229.14 ಲಕ್ಷ

ಬಾಕಿ ಒಳಗೊಂಡಿದೆ

ಎ) ರೂ. 110.87 ಲಕ್ಷ ಸಿಎಸ್‌ಆರ್ ಚಟುವಟಿಕೆಗಳಿಗೆ ವರ್ಷದಲ್ಲಿ ಬಿಡುಗಡೆಯಾದ ಮುಂಗಡಗಳು, ಬಳಕೆಯ ಪ್ರಮಾಣಪತ್ರದ ಸ್ವೀಕೃತಿ ಬಾಕಿ ಉಳಿದಿವೆ ಮತ್ತು ವರದಿ ಮಾಡುವ ಉದ್ದೇಶಕ್ಕಾಗಿ ಸಿಎಸ್‌ಆರ್ ವಿಭಾಗದಿಂದ ಖರ್ಚು ಮಾಡಿದಂತೆ ಪರಿಗಣಿಸಲಾಗಿದೆ. ನಿಜವಾದ ಬಳಕೆಯ ಪುರಾವೆಗಳಿಲ್ಲದೆ ಬಿಡುಗಡೆಯಾದ ಮೊತ್ತವನ್ನು ಖರ್ಚು ಮಾಡಿದಂತೆ ಪರಿಗಣಿಸುವ ಈ ಅಭ್ಯಾಸವನ್ನು ಪರಿಶೀಲಿಸಬೇಕಾಗಿದೆ.

ಬಿ) ರೂ. 46.75 ಲಕ್ಷ ರೂ ವೆಚ್ಚದಲ್ಲಿ ತ್ಯಾಜ್ಯ ಡಂಪ್ (ML 2629) ನಲ್ಲಿ ದಾರಣ ಗೋಡೆಯ ನಿರ್ಮಾಣಕ್ಕಾಗಿ ಮುಂಗಡದ ಎರಡನೇ ಕಂತು (25%). 187 ಲಕ್ಷ ಮೊದಲ ಕಂತಿನ ರೂ.93.50 ಲಕ್ಷದ ಲೆಕ್ಕಪತ್ರದ ವಿವರಗಳನ್ನು ಒದಗಿಸಿಲ್ಲ.

ii) ಅರಣ್ಯ ಇಲಾಖೆಯಿಂದ ನಿವೇಶನ ಮಂಜೂರಾತಿಗಾಗಿ ನಿರ್ಮಾಣವು ಇನ್ನೂ ಪ್ರಗತಿಯಲ್ಲಿದೆ ಎಂದು ನಮಗೆ ತಿಳಿಸಲಾಗಿದೆ. PMCP ಗಾಗಿ ನಿಬಂದನೆಯಲ್ಲಿ, ಬಾಕಿ ಉಳಿದಿರುವ ವೆಚ್ಚದ ಸಂಬಂಧಿತ ಮೊತ್ತವನ್ನು ರೂ. 30.15 ಲಕ್ಷ ಮಾತ್ರ ಪರಿಣಾಮವಾಗಿ, ಪ್ರಸ್ತುತವಲ್ಲದ ನಿಬಂದನೆಯನ್ನು ಕಡಿಮೆಗೊಳಿಸಲಾಗಿದೆ ಮತ್ತು ವರ್ಷದ ಲಾಭವನ್ನು ರೂ. 156.85 ಲಕ್ಷ.

ಸಿ) ರೂ. ಗಣಿ ಮತ್ತು ಬೂವಿಜ್ಜಾನ ಇಲಾಖೆಯ ಮೊಬೈಲ್ ಪರಿಣಾಮ ಪ್ರಯೋಗಾಲಯಕ್ಕೆ ಕೊಡುಗೆಯಾಗಿ ನಿರ್ದೇಶಕರ ಮಂಡಳಿಯು ಅನುಮೋದಿಸಿದ 18.10 ಲಕ್ಷ ಮೊತ್ತವನ್ನು ಮುಂಗಡವಾಗಿ ಪರಿಗಣಿಸಲಾಗಿದೆ. ಪರಿಣಾಮವಾಗಿ, ಇತರ ಹಣಕಾಸಿನ ಆಸ್ತಿ ಮತ್ತು ಲಾಭವು ರೂ. 18.10 ಲಕ್ಷ.

- 13.2 ಠೇವಣಿಗಳ ಢೇಲೆ ಸಂಚಿತ ಬಡ್ಡಿ ರೂ. 5,136.85 ಲಕ್ಷ
31.03.2022 ರಂತೆ ಬ್ಯಾಂಕ್ ಠೇವಣಿಗಳ ಢೇಲಿನ ಸಂಚಿತ ಬಡ್ಡಿಯ ಬ್ಯಾಲೆನ್ಸಾಗಿ ಠೇವಣಿವಾರು ವಿವರಗಳನ್ನು ನಮಗೆ ಕಂಪೈಲ್ ಮಾಡಲಾಗಿಲ್ಲ/ಸಲ್ಲಿಸಲಾಗಿಲ್ಲ. ಇನ್ನು ಢುಂದೆ ಪ್ಯಾರಾಗ್ರಾಫ್ 23.1(ಎ) ನಲ್ಲಿನ ನಮ್ಮ ಅವಲೋಕನಗಳಿಗೆ ಗಮನವನ್ನು ಸೆಳೆಯಲಾಗಿದೆ. ಆದ್ದರಿಂದ, ಯಾವುದಾದರೂ ಪರಿಣಾಢದ ಪರಿಣಾಢವು ಖಚಿತವಾಗುವುದಿಲ್ಲ.
14. (ಟಿಪ್ಪಣಿ 12) ಪ್ರಸ್ತುತ ತೆರಿಗೆ ಆಸ್ತಿಗಳು (ನಿವ್ವಳ) ರೂ. 1,611.98 ಲಕ್ಷ
14.1 ಢುಂಗಡ ಆದಾಯ ತೆರಿಗೆ/ಟಿಡಿಎಸ್ ರೂ. ವರ್ಷಕ್ಕೆ 25,442.25 ಲಕ್ಷ ರೂ. ಢರುಪಾವತಿ ಜೊತೆಗೆ ರೂ. 4,939.73 ಲಕ್ಷವನ್ನು ಆದಾಯ ತೆರಿಗೆ ನಿಬಂದನೆಗೆ ವಿರುದ್ಧವಾಗಿ ಹೊಂದಿಸಲಾಗಿದೆ. ವರ್ಷಕ್ಕೆ 28,770 ಲಕ್ಷ ರೂ. ಹಿಂದಿನ ವರ್ಷಗಳಿಗೆ ಢರುಪಾವತಿ ಪಡೆಯಬಹುದಾದ ಆಪ್ಲೆಟ್ ಮತ್ತು ಪ್ರಸ್ತುತ ತೆರಿಗೆ ಹೊಣೆಗಾರಿಕೆ (ವರ್ಷಕ್ಕೆ) Ind AS 12- ಆದಾಯ ತೆರಿಗೆಗಳಿಗೆ (ಪ್ಯಾರಾ 72) ಅನುಗುಣವಾಗಿಲ್ಲ. ಆದ್ದರಿಂದ, ಪ್ರಸ್ತುತ ತೆರಿಗೆ ಆಸ್ತಿ (ನಿವ್ವಳ) ಮತ್ತು ಪ್ರಸ್ತುತ ತೆರಿಗೆ ಹೊಣೆಗಾರಿಕೆಗಳು (ನಿವ್ವಳ) ರೂ. 3,327.75 ಲಕ್ಷ.
14.2 ಢರುಪಾವತಿ ಸ್ವೀಕಾರ ರೂ. 4,939.73 ಲಕ್ಷಗಳು ಹಿಂದಿನ ವರ್ಷಗಳಿಗೆ ಸಂಬಂಧಿಸಿದ ರೂ.3,003.00 ಲಕ್ಷಗಳನ್ನು ಒಳಗೊಂಡಿದ್ದು, ಢೇಲ್ಮನವಿಯ ಅಡಿಯಲ್ಲಿ ಬಾಕಿ ಉಳಿದಿರುವ ಬೇಡಿಕೆಗಳ ವಿರುದ್ಧ ಇಲಾಖೆಯಿಂದ ಸರಿಹೊಂದಿಸಲ್ಪಟ್ಟಿದೆ ಮತ್ತು ಆದ್ದರಿಂದ ಬ್ಯಾಲೆನ್ಸ್ ಶೀಟ್ ದಿನಾಂಕದಿಂದ ಒಂದು ವರ್ಷದೊಳಗೆ ಢರುಪಡೆಯಲು/ಪಡೆಯಲು ನಿರೀಕ್ಷಿಸಲಾಗುವುದಿಲ್ಲ.
ಹಾಗಾಗಿ, ರೂ. 3,003.00 ಲಕ್ಷವನ್ನು ಇತರೆ ಚಾಲ್ತಿಯಲ್ಲದ ಆಸ್ತಿ ಎಂದು ವರ್ಗೀಕರಿಸಿರಬೇಕು (ಹಣಕಾಸಿನ ಹೇಳಿಕೆಗಳಿಗೆ ಟಿಪ್ಪಣಿ 6).
15. (ಟಿಪ್ಪಣಿ 13) ಇತರೆ ಪ್ರಸ್ತುತ ಸ್ವತ್ತುಗಳು ರೂ. 662.37 ಲಕ್ಷ
-ಜಿಎಸ್‌ಟಿ ಮತ್ತು ಇತರ ಅಧಿಕಾರಿಗಳೊಂದಿಗೆ ಬಾಕಿ ರೂ. 582.67 ಲಕ್ಷ
ಬಾಕಿ ಒಳಗೊಂಡಿದೆ
ಎ) ರೂ.209.98 ಲಕ್ಷ ಸಾಲದ ಬಾಕಿ/ಬಾದ್ಯತೆಯ ರೂ.112.30 ಲಕ್ಷದ ರಾಯಲ್ಡಿ ನಿವ್ವಳ. ಒಟ್ಟು ಢೊತ್ತ ರೂ. 322.28 ಲಕ್ಷ (ಪ್ರಿಪೇಯ್ಡ್ ಎಂದು ಹೇಳಲಾಗಿದೆ) ರೂ. 321.52 ಲಕ್ಷ ಮತ್ತು ಹೊಣೆಗಾರಿಕೆ ರೂ. 112.30 ಲಕ್ಷ ರೂ. ಹಿಂದಿನ ವರ್ಷಗಳಿಗಿಂತ 107.84 ಲಕ್ಷವನ್ನು ಢುಂದಕ್ಕೆ ತರಲಾಗಿದೆ.
ಬಾಕಿಗಳು ಸಢನ್ವಯಕ್ಕೆ ಒಳಪಟ್ಟಿವೆ ಎಂದು ನಢಗೆ ತಿಳಿಸಲಾಗಿದೆ. ಆದ್ದರಿಂದ, ಕ್ರೆಡಿಟ್ ಬ್ಯಾಲೆನ್ಸ್/ಬಾದ್ಯತೆಯ ಆಪ್ಲೆಟ್ನ ಪರಿಣಾಢವಾಗಿ ಪರಿಣಾಢ ಮತ್ತು ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಲಾಗಲಿಲ್ಲ.
ಬಿ) ರೂ. 323.36 ಲಕ್ಷ ಸರಕು ಮತ್ತು ಸೇವಾ ತೆರಿಗೆಯನ್ನು ಕ್ಲೆಮ್ ಮಾಡಬಹುದಾಗಿದೆ, ಇದು ನಢಗೆ ತಿಳಿಸಿರುವಂತೆ, ಸಢನ್ವಯಕ್ಕೆ ಒಳಪಟ್ಟಿರುತ್ತದೆ. ಆದ್ದರಿಂದ, ಪರಿಣಾಢದ ಪರಿಣಾಢವನ್ನು ಕಂಡುಹಿಡಿಯಲಾಗಲಿಲ್ಲ.
16. (ಟಿಪ್ಪಣಿ 16) (ಪ್ರಸ್ತುತವಲ್ಲದ) ಇತರೆ ಹಣಕಾಸು ಹೊಣೆಗಾರಿಕೆಗಳು ರೂ. 727.71 ಲಕ್ಷ
16.1 ಪರಿಸರ ಸಂರಕ್ಷಣಾ ಶುಲ್ಕಕ್ಕೆ ಸಂಬಂಧಿಸಿದ ಶಾಸನಬದ್ಧ ಹೊಣೆಗಾರಿಕೆಗಳು ರೂ. ಟಿಪ್ಪಣಿ 16.1 (a) ನಲ್ಲಿ ಉಲ್ಲೇಖಿಸಲಾದ 1,904.24 ಲಕ್ಷ ರೂ.ಗಳ ಅರಣ್ಯ ಅಭಿವೃದ್ಧಿ ತೆರಿಗೆ, ಟಿಪ್ಪಣಿ 16.1 (b) ನಲ್ಲಿ ಉಲ್ಲೇಖಿಸಲಾದ ಹಣಕಾಸು ಹೇಳಿಕೆಗಳಿಗೆ ಇದುವರೆಗೆ ನಾನ್ ಕರೆಂಟ್ ಎಂದು ವರ್ಗೀಕರಿಸಲಾಗಿದೆ - ಇತರ ಹಣಕಾಸಿನ ಹೊಣೆಗಾರಿಕೆಗಳನ್ನು ಪ್ರಸ್ತುತ - ಇತರ ಹಣಕಾಸಿನ ಹೊಣೆಗಾರಿಕೆಗಳು ಎಂದು ಢರುವರ್ಗೀಕರಿಸಲಾಗಿದೆ. 19(ಬಿ)] ಮತ್ತು ಇತರ ನಾನ್ ಕರೆಂಟ್ ಹೊಣೆಗಾರಿಕೆಗಳು (ಟಿಪ್ಪಣಿ 17A) ಕ್ರಢವಾಗಿ.
16.2 ಬದ್ಧತೆ ಮತ್ತು ಶ್ರದ್ಧೆಯ ಠೇವಣಿ ರೂ. 727.71 ಲಕ್ಷ
ಎ) ಸಢತೋಲನಗಳು ಸಢನ್ವಯ ಮತ್ತು ದೃಢೀಕರಣಕ್ಕೆ ಒಳಪಟ್ಟಿರುತ್ತವೆ. ಅಲ್ಲದೆ, ಮತ್ತು ಅಗತ್ಯ ವಿವರಗಳ ಅನುಪಸ್ಥಿತಿಯಲ್ಲಿ ವರ್ಗೀಕರಣದ ಸರಿಯಾದತೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ಅದರ ಪರಿಶಾಂತವನ್ನು ಕಂಡುಹಿಡಿಯಲಾಗುವುದಿಲ್ಲ.

ಬಿ) ಪಕ್ಷಗಳು/ಗುತ್ತಿಗೆದಾರರಿಂದ ಬದ್ಧತಾ ಠೇವಣಿಗಳ ಬದಲಿಗೆ ತೆಗೆದುಕೊಂಡ ಸ್ಥಿರ ಠೇವಣಿಗಳ ಮೊತ್ತವನ್ನು ಬಹಿರಂಗಪಡಿಸಲಾಗಿಲ್ಲ.

17. ಟಿಪ್ಪಣಿ 17) ನಿಬಂಧನೆಗಳು ರೂ. 52,097.35 ಲಕ್ಷ

17.1 ನಿವೃತ್ತಿ ಪ್ರಯೋಜನಗಳು (ಅಧಿಕ ನಿವೃತ್ತಿ) ರೂ. 47.31 ಲಕ್ಷ

ಎ) ಹಣಕಾಸಿನ ಹೇಳಿಕೆಗಳಿಗೆ ಟಿಪ್ಪಣಿ 17.2 ರ ಪ್ರಕಾರ, ಕೊಡುಗೆಯನ್ನು ಸರ್ಕಾರದಿಂದ ಅನುಮೋದನೆಗೆ ಬಾಕಿ ಇರುವ ಸೂಪರ್‌ಅನ್ಯುಯೇಶನ್ ಟ್ರಸ್ಟ್ ಪಂಡ್ಲೆ ವರ್ಗಾಯಿಸಲಾಗಿಲ್ಲ. ಕಂಪನಿಯು ಗುರುತಿಸಲ್ಪಟ್ಟ ಹೊಣೆಗಾರಿಕೆ ಮೊತ್ತ ರೂ. ಲಾಬ ಮತ್ತು ನಷ್ಟಕ್ಕೆ ಕ್ರೆಡಿಟ್ ಮೂಲಕ 285.08 ಲಕ್ಷ (ಇತರ ಆದಾಯ - ಟಿಪ್ಪಣಿ 23 ರಲ್ಲಿ ಸೇರಿಸಲಾಗಿದೆ). ಇದು 2008-09 ರಿಂದ 2015-16 ರವರೆಗೆ ಮಾಡಲಾದ ರೂ.116.58 ಲಕ್ಷ ಹೆಚ್ಚುವರಿ ನಿಬಂಧನೆಯನ್ನು ಪ್ರತಿನಿಧಿಸುತ್ತದೆ, 2016-17 ರಿಂದ 2019-20 ರವರೆಗೆ @ 8.33% ರ ಅವಧಿಯಲ್ಲಿ ಮಾಡಿದ ಐಐಆರ್ ಗೆ ರವಾನೆಗೊಳಿಸಿ ಹೆಚ್ಚಿನ ಮೊತ್ತದ ರೂ.101.23 ಲಕ್ಷ ಮೊತ್ತ ಮತ್ತು ರೂ. 2020-21 ಕ್ಕೆ 8.33% ಕ್ಕಿಂತ ಹೆಚ್ಚು 67.26 ಲಕ್ಷ ಮೊತ್ತವನ್ನು ಒದಗಿಸಲಾಗಿದೆ.

ಬಿ) ಬೋನಸ್ ಕಾಯಿದೆಯ ವ್ಯಾಪ್ತಿಯ ಹೊರಗಿರುವ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಮೇಲ್ವಿಚಾರಣಾ ಯೋಜನೆಯ ಪ್ರಕಾರ, ಬೋನಸ್ ಸಮಾನವಾದ ಕೊಡುಗೆಯನ್ನು ರವಾನೆ ಮಾಡಬೇಕು. ವರ್ಷದಲ್ಲಿ, ನಿರ್ದೇಶಕ ಮಂಡಳಿಯು 2016-17 ರಿಂದ 2019-20 ರವರೆಗೆ 8.33% ರ ಕೊಡುಗೆಯನ್ನು ರವಾನೆ ಮಾಡಲು ಅನುಮೋದನೆ ನೀಡಿದ್ದು, ಬಾಕಿ 11.67% ಗೆ ಸರ್ಕಾರದ ಅನುಮೋದನೆಯ ಸ್ವೀಕೃತಿಯಲ್ಲಿ ವಿಳಂಬವಾಗಿದೆ. ಆದ್ದರಿಂದ, ನಮ್ಮ ಅಭಿಪ್ರಾಯದಲ್ಲಿ 2016-17 ರಿಂದ 2020-21 ರವರೆಗೆ ಪಾವತಿಸದ ಹೊಣೆಗಾರಿಕೆಯನ್ನು ಗುರುತಿಸುವುದು ಸರಿಯಲ್ಲ. ಅಂತೆಯೇ, ವರ್ಷದ ಲಾಭವನ್ನು ಅತಿಯಾಗಿ ಹೇಳಲಾಗಿದೆ ಮತ್ತು ಪ್ರಸ್ತುತವಲ್ಲದ ನಿಬಂಧನೆಯನ್ನೂ ರೂ. 168.49 ಲಕ್ಷ.

17.2 ಗಣಿ ಮುಚ್ಚುವಿಕೆ ರೂ. 51,284.25 ಲಕ್ಷ

ಎ) ಸಮತೋಲನವು ಈ ಕೆಳಗಿನ ಕಟ್ಟುಪಾಡುಗಳಿಗಾಗಿ ಮಾಡಲಾದ ನಿಬಂಧನೆಯನ್ನು ಪ್ರತಿನಿಧಿಸುತ್ತದೆ

i) ಅಂತಿಮ ಗಣಿ ಮುಚ್ಚುವ ಯೋಜನೆ (FMCP) - ಕೆಲಸ ಮಾಡುವ ಗಣಿ/ಕ್ವಾರಿಗಳು	= 8,694.71
ii) ಅಂತಿಮ ಗಣಿ ಮುಚ್ಚುವ ಯೋಜನೆ (FMCP) - ಶರಣಾದ ಗಣಿ/ಕ್ವಾರಿಗಳು	= 4,708.89
iii) ಅಂತಿಮ ಮುಚ್ಚುವಿಕೆ ಯೋಜನೆ (FMCP) - ಕೆಲಸ ಮಾಡದ ಗಣಿಗಳು	= 33,348.18
iv) ಪ್ರಗತಿಶೀಲ ಗಣಿ ಮುಚ್ಚುವಿಕೆ ಯೋಜನೆ (PMCP)	= 4,532.47

ಬಿ) FMCP ಆಪರೇಟಿಂಗ್/ಕೆಲಸ ಮಾಡುವ ಗಣಿಗಳಿಗೆ ಸಂಬಂಧಿಸಿದ ನಿಬಂಧನೆಗಳ ಬಗ್ಗೆ ಮೇಲಿನ ಪ್ಯಾರಾ 3.3 ರಲ್ಲಿ ನಮ್ಮ ವಿಶ್ಲೇಷಣೆಯನ್ನು ಉಲ್ಲೇಖಿಸಿ.

ಸಿ) ನಿಬಂಧನೆಗಳು ವರ್ಷದಲ್ಲಿ ಮಾಡಿದ 01.04.2021 ರಂತೆ ಮನೆಯ ತಾಂತ್ರಿಕ ಅಂದಾಜುಗಳನ್ನು ಆದರಿಸಿವೆ. ಆದಾಗ್ಯೂ, ಇಂಡಿ ಎಎಸ್ 8 (ಪ್ಯಾರಾ 39) ಪ್ರಕಾರ ಅಂದಾಜಿನ ಬದಲಾವಣೆಯ ಸ್ವರೂಪ ಮತ್ತು ಪ್ರಮಾಣವನ್ನು ಮತ್ತು ಅದರ ಪರಿಣಾಮಗಳನ್ನು ಬಹಿರಂಗಪಡಿಸಲಾಗಿಲ್ಲ.

ಡಿ) ಸರೆಂಡರ್ಡ್ ಗಣಿಗಳಿಗೆ ಸಂಬಂಧಿಸಿದ FMCP ಬಾಧ್ಯತೆಗಾಗಿ ಕಂಪನಿಯು ರೂ. 4,491.50 ಲಕ್ಷ (31.03.2021 ರಂತೆ ರೂ. 2,180.66 ಲಕ್ಷದ ನಿಬಂಧನೆಗೆ ವಿರುದ್ಧವಾಗಿ) ಮತ್ತು ಹಣದುಬ್ಬರಕ್ಕೆ ಹೆಚ್ಚಿಸಲಾಗಿದೆ. ಹೆಚ್ಚುವರಿ ನಿಬಂಧನೆ ರೂ. 2,310.34 ಲಕ್ಷದ ಅಂದಾಜಿನ ಬದಲಾವಣೆ ಮತ್ತು ಹೆಚ್ಚಿದ ಮೊತ್ತ/ಎರವಲು ಪಡೆದ ವೆಚ್ಚದ ಖಾತೆಯಲ್ಲಿ ರೂ. 217.39 ಲಕ್ಷ (ಒಟ್ಟಾರೆ ರೂ.2,528.23 ಲಕ್ಷ) ಕಾರ್ಯಾಚರಣಾ ವೆಚ್ಚ ಎಂದು ಪರಿಗಣಿಸಲಾಗಿದೆ (ಟಿಪ್ಪಣಿ 29ಂ).

ಇ) i) ಹಿಂದಿನ ವರ್ಷಗಳಲ್ಲಿ ಕಾರ್ಯನಿರ್ವಹಿಸದ ಕೆಲಸ ಮಾಡುವ ಗಣಿಗಳಿಗೆ ಸಂಬಂಧಿಸಿದ FMCP ಬಾಧ್ಯತೆಯ ಚಿಕಿತ್ಸೆಗೆ ಸಂಬಂಧಿಸಿದಂತೆ ಮೇಲಿನ ಪ್ಯಾರಾ 3.3 (a) (ii) ನಲ್ಲಿನ ನಮ್ಮ ಅವಲೋಕನವನ್ನು ಉಲ್ಲೇಖಿಸಿ ಮತ್ತು ಅದರ ಪ್ರಕಾರ ಕಂಪನಿಯು 2020-21 ರ ಸಮಯದಲ್ಲಿ 31.03.2020 ರಂತೆ ನಡೆದ ನಿಬಂಧನೆಯನ್ನು ಗುರುತಿಸಲಿಲ್ಲ. .

- ii) ಟಿಪ್ಪಣಿ 45 ಮತ್ತು 46B vii - 1ii ಹಣಕಾಸು ಹೇಳಿಕೆಗೆ ಗಮನ ಸೆಳೆಯಲಾಗಿದೆ. ವರ್ಷದಲ್ಲಿ, ಕಂಪನಿಯು 01.04.2021 ರ ತಾಂತ್ರಿಕ ಮೌಲ್ಯಮಾಪನದ ಆಧಾರದ ಮೇಲೆ ಕಾರ್ಯನಿರ್ವಹಿಸದ ಕೆಲಸ ಮಾಡುವ ಗಣಿಗಳಿಗೆ ಸಂಬಂಧಿಸಿದ FMCP ಬಾಧ್ಯತೆಗಾಗಿ ನಿಬಂಧನೆಯನ್ನು ಗುರುತಿಸಿದೆ. ಅದರಂತೆ, ರೂ. 30,340.18 ಲಕ್ಷವನ್ನು ಉಳಿಸಿಕೊಂಡಿರುವ ಗಳಿಕೆಯ ವಿರುದ್ಧ ಹೊಂದಿಸಲಾಗಿದೆ, ಹೆಚ್ಚಿಸಿದ ಮೊತ್ತ/ಸಾಲದ ವೆಚ್ಚ ರೂ. 1,468.46 ಲಕ್ಷ ಮತ್ತು ರೂ. 1,539.54 ಲಕ್ಷವನ್ನು ಕ್ರಮವಾಗಿ 2020-21 ಮತ್ತು ಪ್ರಸಕ್ತ ವರ್ಷದ ನಿರ್ವಹಣಾ ವೆಚ್ಚಗಳಾಗಿ ಪರಿಗಣಿಸಲಾಗಿದೆ (ಟಿಪ್ಪಣಿ 29A).
- iii) ವರ್ಷದಲ್ಲಿ ಮಾಡಿದ ಲೆಕ್ಕಪತ್ರ ನೀತಿಯಲ್ಲಿನ ಮತ್ತಷ್ಟು ಬದಲಾವಣೆಯ ತಾರ್ಕಿಕತೆಯನ್ನು ಕಂಪನಿಯು ವಿವರಿಸಿಲ್ಲ ಮತ್ತು Ind AS 8 (ಪ್ಯಾರಾ 29) ನ ಅಗತ್ಯವನ್ನು ಸಹ ಅನುಸರಿಸಿಲ್ಲ.
- ಎಫ್) i) 1. ಕಂಪನಿಯ ಮಹತ್ವದ ಲೆಕ್ಕಪತ್ರ ನೀತಿಯ ಪ್ರಕಾರ - ಟಿಪ್ಪಣಿ 46B vii-2 ಕಂಪನಿಯು ವರ್ಷದ ಕೊನೆಯಲ್ಲಿ ಪ್ರಗತಿಪರ ಗಣಿ ಮುಚ್ಚುವ ಯೋಜನೆಯನ್ನು (PMCP) ಮರು ಮೌಲ್ಯಮಾಪನ ಮಾಡುತ್ತದೆ ಮತ್ತು ಯಾವುದೇ ವ್ಯತ್ಯಾಸವನ್ನು ಒದಗಿಸದರೆ ಮತ್ತು ಗಣಿಗಾಗಿ ಮಾಡಿದ ಯಾವುದೇ ವೆಚ್ಚವನ್ನು ಒದಗಿಸಲಾಗುತ್ತದೆ ವರ್ಷದಲ್ಲಿ ಮುಚ್ಚುವ ಯೋಜನೆಯನ್ನು ಲಾಬ ಮತ್ತು ನಷ್ಟದ ಹೇಳಿಕೆಗೆ ವಿದಿಸಲಾಗುತ್ತದೆ (ಪ್ರಗತಿಶೀಲ ಗಣಿ ಮುಚ್ಚುವ ಯೋಜನೆಗೆ ಹಿಂದಿನ ಡೆಬಿಟ್ ನೀತಿಯ ವಿರುದ್ಧ).
2. ಕಂಪನಿಯು ಹಿಂದಿನ ವರ್ಷಗಳಲ್ಲಿ ವ್ಯತ್ಯಾಸಕ್ಕಾಗಿ ನಿಬಂಧನೆ ಮಾಡುವ ಬದಲು ಮರುಮೌಲ್ಯಮಾಪನ ಮಾಡಿದ ಮೊತ್ತವನ್ನು ಒದಗಿಸಿದೆ ಎಂದು ಕಂಡುಹಿಡಿದಿದೆ. ಮೊತ್ತದ ರೂ. 19,927.25 ಲಕ್ಷವನ್ನು ಇತರ ಆದಾಯದ ಅಡಿಯಲ್ಲಿ ಹಿಂದೆ ಬರೆದ ಹೊಣೆಗಾರಿಕೆ ಎಂದು ಬಹಿರಂಗಪಡಿಸಲಾಗಿದೆ (ಹಣಕಾಸಿನ ಹೇಳಿಕೆಗಳಿಗೆ ಟಿಪ್ಪಣಿ 23) ಅಂತಹ ದೋಷದ ಖಾತೆಯಲ್ಲಿ ಮೊತ್ತವನ್ನು ಒಳಗೊಂಡಿರುತ್ತದೆ. ಆದಾಗ್ಯೂ, ಅಂತಹ ದೋಷ ಮತ್ತು ಅದರ ಪರಿಣಾಮವನ್ನು ಕಂಡುಹಿಡಿಯಲಾಗಿಲ್ಲ ಮತ್ತು Ind AS -8 (ಪ್ಯಾರಾ 49(9) ರ ಪ್ರಕಾರ ಬಹಿರಂಗಪಡಿಸುವಿಕೆಯ ಅವಶ್ಯಕತೆಯನ್ನು ಅನುಸರಿಸಲಾಗಿಲ್ಲ.
3. ಇದಲ್ಲದೆ, ಹಿಂದೆ ಬರೆದ ಮೊತ್ತವು ವರ್ಷದಲ್ಲಿ ಉಂಟಾದ ವೆಚ್ಚದ ನಿವ್ವಳ ರೂ.224.48 ಲಕ್ಷವಾಗಿದೆ, ಕಂಪನಿಯ ಲೆಕ್ಕಪತ್ರ ನೀತಿಯ ಪ್ರಕಾರ ಲಾಬ ಅಥವಾ ನಷ್ಟಕ್ಕೆ ಶುಲ್ಕ ವಿದಿಸಬೇಕು ಇದರ ಪರಿಣಾಮವಾಗಿ ಇತರ ಆದಾಯ ಮತ್ತು ಕಾರ್ಯಾಚರಣೆಯ ವೆಚ್ಚಗಳು ರೂ.224.48 ಲಕ್ಷದಷ್ಟು ಕಡಿಮೆಯಾಗಿದೆ.
- ii) 1. PMCP ಬಾಧ್ಯತೆಯ ನಿಬಂಧನೆ ರೂ. 31.03.2022 ರಂತೆ ನಡೆದ 4,532.47 ಲಕ್ಷವು ವರ್ಷದಲ್ಲಿ ಮಾಡಿದ ಮನೆಯ ತಾಂತ್ರಿಕ ಮೌಲ್ಯಮಾಪನವನ್ನು ಆದರಿಸಿದೆ. ಆದಾಗ್ಯೂ, ಹಿಂದಿನ ವರ್ಷಗಳಲ್ಲಿ ಅಂದಾಜು ಮಾಡಲಾದ ಘಟಕಗಳ ಸರಿಯಾದ ವಿಶ್ಲೇಷಣೆಯಾಗಿ ಅನುಪಸ್ಥಿತಿಯಲ್ಲಿ ಮತ್ತು ಪೂರ್ಣಗೊಂಡಿದೆ/ಸಾಧಿಸಲಾಗಿದೆ ಎಂದು ಪರಿಗಣಿಸಲಾಗಿದೆ ಮತ್ತು ಅದರ ವಿರುದ್ಧ ವೆಚ್ಚದ ಲೆಕ್ಕಪತ್ರ ನಿರ್ವಹಣೆಯು ಸಮರ್ಪಕವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. ಕೆಳಗಿನ ಉಪ ಪ್ಯಾರಾ 2 ಮತ್ತು ಮೇಲಿನ ಪ್ಯಾರಾ 13.1 (ಬಿ) ನಲ್ಲಿನ ನಮ್ಮ ವೀಕ್ಷಣೆಗೆ ಸಹ ಗಮನವನ್ನು ಸೆಳೆಯಲಾಗಿದೆ.
2. 2015-16 ರಿಂದ 2020-21 ರ ಅವಧಿಯಲ್ಲಿ ಪ್ರಸ್ತಾಪಿಸಲಾದ ಕಬ್ಬಿಣದ ಅದಿನ ಗಣಿ (ML 1659) ಗೆ ಸಂಬಂಧಿಸಿದ PMCP/R&R ಕೆಲಸವನ್ನು ICFRE ಯಿಂದ ಅಗತ್ಯ ಸಲಹೆಗಳ ಕೊರತೆಯಿಂದ ತೆಗೆದುಕೊಳ್ಳಲಾಗಿಲ್ಲ ಮತ್ತು ಇದನ್ನು ಪರಿಗಣಿಸಲಾಗಿಲ್ಲ ಎಂದು ನಮಗೆ ತಿಳಿಸಲಾಗಿದೆ. ವರದಿಯ ಸ್ವೀಕೃತಿಯ ಬಾಕಿ ಉಳಿದಿರುವ ತಾಂತ್ರಿಕ ಮೌಲ್ಯಮಾಪನ. ICFRE ದಿನಾಂಕ 13.04.2022 ರ ವರದಿಯಲ್ಲಿ R&R ಕಾಮಗಾರಿಗಳಿಗೆ ಹೆಚ್ಚುವರಿ ಕ್ರಮಗಳನ್ನು ಪ್ರಸ್ತಾಪಿಸಿದೆ ಒಟ್ಟು ವೆಚ್ಚ ರೂ. 2012 ರ SR ಪ್ರಕಾರ 1,327.70 ಲಕ್ಷ, ಸೂಚಿಸಿದ ಕೆಲಸದ ಅನುಷ್ಠಾನಕ್ಕಾಗಿ ಕರ್ನಾಟಕ ಸರ್ಕಾರದ ಇತ್ತೀಚಿನ ದರಗಳನ್ನು ಅಳವಡಿಸಿಕೊಳ್ಳಲು ಸಲಹೆಯೊಂದಿಗೆ) R & R ಯೋಜನೆಯನ್ನು 2012-13 ರಲ್ಲಿ ಅನುಮೋದಿಸಲಾಗಿದೆ.

ಏಪ್ರಿಲ್ 22 ರಂದು ಐಸಿಎಸ್‌ಆರ್‌ಇ ಸಲಹೆ ಬಂದಿದ್ದರಿಂದ ಮತ್ತು ಸೈಟ್ ಅವಶ್ಯಕತೆಗೆ ಅನುಗುಣವಾಗಿ ಹಂತ ಹಂತವಾಗಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು, ಪ್ರಸ್ತುತ ವರ್ಷದಲ್ಲಿ ಯಾವುದೇ ನಿಬಂಧನೆಯನ್ನು

ಮಾಡಲಾಗಿಲ್ಲ ಎಂದು ನಮಗೆ ತಿಳಿಸಲಾಗಿದೆ. ಈ ನಿಲುವು, ನಮ್ಮ ಅಭಿಪ್ರಾಯದಲ್ಲಿ, ಕಂಪನಿಯ ಲೆಕ್ಕಪತ್ರ ನೀತಿಗೆ ವಿರುದ್ಧವಾಗಿದೆ, 'ಪ್ರಗತಿಶೀಲ ಗಣಿ ಮುಚ್ಚುವಿಕೆ ಯೋಜನೆ ಖಾತೆಯಲ್ಲಿ ವೆಚ್ಚಗಳನ್ನು ಪೂರೈಸಲು ಕಂಪನಿಯು ನಿಬಂಧನೆಯನ್ನು ರಚಿಸಿದೆ' (ಟಿಪ್ಪಣಿ 46Bvii)-ಗಣಿ ಮುಚ್ಚುವ ಹೋಣೆಗಾರಿಕೆ). ಪರಿಣಾಮವಾಗಿ, ವರ್ಷದ ಲಾಭವನ್ನು ಅತಿಯಾಗಿ ಹೇಳಲಾಗಿದೆ ಮತ್ತು ನಿಬಂಧನೆಯನ್ನು ರೂ. 1,327.70 ಲಕ್ಷ (ಮೇಲೆ ತಿಳಿಸಿದಂತೆ ಇತ್ತೀಚಿನ ದರವನ್ನು ಅಳವಡಿಸಿಕೊಳ್ಳುವುದಕ್ಕೆ ಒಳಪಟ್ಟಿರುತ್ತದೆ) .

ಜಿ) ಏರಿಕೆ ದರವನ್ನು ಪರಿಷ್ಕರಿಸದಿರುವ ಬಗ್ಗೆ ಮೇಲಿನ ಪ್ಯಾರಾ 3.3 (iii) 3 ರಲ್ಲಿನ ನಮ್ಮ ಅವಲೋಕನದ ಬಗ್ಗೆಯೂ ಗಮನ ಸೆಳೆಯಲಾಗಿದೆ.

ಇತರರು

17.3 ಎ) ಗೌರವಾನ್ವಿತ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಕಂಪನಿಯು (ಕೇಂದ್ರ ಸಶಕ್ತ ಸಮಿತಿಯಿಂದ ವಾಯು ಮಾಲಿನ್ಯ ಮತ್ತು ಸುರಕ್ಷಿತ ಪರಿಸರವನ್ನು ತಡೆಗಟ್ಟುವ ಶಿಪಾರಸಿನ ಆಧಾರದ ಮೇಲೆ) ರೈಟ್ ಆಫ್ ವೇ (ROW)/ಅರಣ್ಯಕ್ಕಾಗಿ ರಾಜ್ಯ ಸರ್ಕಾರವನ್ನು ಸಂಪರ್ಕಿಸುವ ಅಗತ್ಯವಿದೆ. ಆದೇಶದ ದಿನಾಂಕದಿಂದ (07.12.2017) ಒಂದು ವರ್ಷದ ಅವಧಿಯಲ್ಲಿ ಕ್ಲಿಯರೆನ್ಸ್ (ಎಪ್ಪಿ) ಅನುಮೋದನೆ. ರಾಜ್ಯ ಸರ್ಕಾರ/ ಕೇಂದ್ರ ಸರ್ಕಾರದಲ್ಲಿ ಸೂಕ್ತ ಪ್ರಾದಿಕಾರವು ಅರ್ಜಿಯನ್ನು ಸ್ವೀಕರಿಸಿದ ದಿನಾಂಕದಿಂದ ಎರಡು ತಿಂಗಳೊಳಗೆ ವಿಷಯವನ್ನು ಅಂತಿಮಗೊಳಿಸಬೇಕು ಮತ್ತು ಅದರ ನಂತರ ಗುತ್ತಿಗೆದಾರರು (ಕಂಪನಿ) ಕನ್ವೇಯರ್ ಬೆಲ್ಟ್ ವ್ಯವಸ್ಥೆಯ ನಿರ್ಮಾಣವನ್ನು ಅವಧಿಯೊಳಗೆ ಪೂರ್ಣಗೊಳಿಸಬೇಕಾಗುತ್ತದೆ ರೈಟ್ ಆಫ್ ವೇ (ROW) ಮತ್ತು/ಅಥವಾ ಪಾರ್ಸೆಲ್ ಕ್ಲಿಯರೆನ್ಸ್ (FC) ಮಂಜೂರಾತಿಯನ್ನು ಪಡೆದ ನಂತರ 18 ತಿಂಗಳ ನಂತರ, ಇರಬಹುದು.

ಬಿ)i) ಬಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ 'ಪ್ರಧಾನ' ಅನುಮೋದನೆಗೆ (I ಹಂತ) ಅನುಸಾರವಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಡಿಸೆಂಬರ್ 2019 ರಲ್ಲಿ ಪರಿಹಾರ ಅರಣ್ಯ (CA) ಪಾವತಿಗಾಗಿ ಬೇಡಿಕೆಯ ಸೂಚನೆಯನ್ನು ನೀಡಿದ್ದಾರೆ. & ನಿವ್ವಳ ಪ್ರಸ್ತುತ ಮೌಲ್ಯ (NPV) ಎರಡು ಗಣಿಗಳಿಗೆ ಸಂಬಂಧಿಸಿದಂತೆ (ML No 2629 & 2605) ಒಟ್ಟು ರೂ. 36.574 ಹೆಕ್ಟೇರ್ ಅರಣ್ಯ ಭೂಮಿಯನ್ನು ಬೇರೆಡೆಗೆ ತಿರುಗಿಸಲು 717.95 ಲಕ್ಷ ರೂ.

ii) ಆದಾಗ್ಯೂ, ಕರ್ನಾಟಕ ಮೈನಿಂಗ್ ಮತ್ತು ಎನ್ವಿರಾನ್ಮೆಂಟ್ ರೆಸ್ಟೋರೇಶನ್ ಕಾರ್ಪೊರೇಷನ್ ಲಿಮಿಟೆಡ್ (KMERCL) ಜೋಡಣೆಯನ್ನು ಬದಲಾಯಿಸುವ ದೃಷ್ಟಿಯಿಂದ, ಕಂಪನಿಯು ಜುಲೈ/ಆಗಸ್ಟ್ 2020 ರ ಸಮಯದಲ್ಲಿ ಹೊಸ FC ಪ್ರಸ್ತಾವನೆಯನ್ನು ಸಲ್ಲಿಸಿತು. ಕಂಪನಿಯ ಅರ್ಜಿಗೆ ಸಂಬಂಧಿಸಿದಂತೆ FC/ ROW ನ ಸಮಸ್ಯೆಯು ಇನ್ನೂ ಬಾಕಿ ಉಳಿದಿದೆ.

iii) ಈ ಮಧ್ಯೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕರು ದಿನಾಂಕ 30-07-2021 ರಂದು ಕನ್ವೇಯರ್ ಬೆಲ್ಟ್ ಸ್ಥಾಪನೆಗೆ ಎಪ್ಪಿ ಪಡೆಯುವಲ್ಲಿ ವಿಳಂಬದ ಕುರಿತು ಸೂಚನೆ ನೀಡಿದ್ದಾರೆ ಮತ್ತು ಸಾಮಾನ್ಯ ನಿಯಮಗಳಿಗೆ ಬದ್ಧವಾಗಿಲ್ಲದ ಕಾರಣ ಗಣಿಗಾರಿಕೆ ಕಾರ್ಯಾಚರಣೆಯನ್ನು ನಿಲ್ಲಿಸಲು ಕ್ರಮವನ್ನು ಪ್ರಾರಂಭಿಸುವ ಸಾಧ್ಯತೆಯಿದೆ. ಮತ್ತು ಗೌರವಾನ್ವಿತ ಸುಪ್ರೀಂ ಕೋರ್ಟ್ ನಿರ್ದಿಷ್ಟ ಷರತ್ತು.

iv) ಕಂಪನಿಯು ಕನ್ವೇಯರ್ ಬೆಲ್ಟ್ ವ್ಯವಸ್ಥೆಯನ್ನು ಅಳವಡಿಸಲು ಯೋಜನಾ ವೆಚ್ಚ ಮತ್ತು EPMC ಸಮಾಲೋಚನೆ ವೆಚ್ಚವನ್ನು ರೂ. 34,541 ಲಕ್ಷ

ಸಿ) i) ಕಂಪನಿಯು . Ind AS 37 ರ ಪ್ಯಾರಾಗ್ರಾಫ್ 36 ರ ಪ್ರಕಾರ, 'ನಿಬಂಧನೆಗಳು, ಅನಿಶ್ಚಿತ ಹೋಣೆಗಾರಿಕೆಗಳು ಮತ್ತು ಅನಿಶ್ಚಿತ ಆಸ್ತಿಗಳುಸುಮಾರು ರೂ 35,258.95 ಲಕ್ಷ (ಮೇಲಿನ ಉಪ ಪ್ಯಾರಾ ಬಿ(i) ಮತ್ತು (iv) ಹೇಳಿರುವಂತೆ).

ii) ಕಂಪನಿಯು ಹಣಕಾಸಿನ ಹೇಳಿಕೆಗಳಲ್ಲಿ ಮೇಲಿನ ಸಂಗತಿಗಳನ್ನು ಮತ್ತು ಎರಡೂ ಕಾರ್ಯನಿರ್ವಹಿಸುತ್ತಿರುವ ಕಬ್ಬಿಣದ ಅದಿರು ಗಣಿಗಳ ಕಾರ್ಯಾಚರಣೆಯನ್ನು ನಿಲ್ಲಿಸುವ ಸಾಧ್ಯತೆಯನ್ನು ಬಹಿರಂಗಪಡಿಸಿಲ್ಲ.

ಡಿ) ಈ ಅನಿಯಮಗಳು ಮತ್ತು ಉಪಯುಕ್ತ ಜೀವನವನ್ನು ಒಳಗೊಂಡಂತೆ ಅಗತ್ಯ ವಿವರಗಳ ಅನುಪಸ್ಥಿತಿಯಲ್ಲಿ ವರ್ಷಕ್ಕೆ ಉಳಿಸಿಕೊಂಡಿರುವ ಗಳಿಕೆಗಳು/ಲಾಭದ ಮೇಲೆ ಮೇಲಿನ ಪರಿಣಾಮದ ಪರಿಣಾಮಗಳನ್ನು ಕಂಡುಹಿಡಿಯಲಾಗುವುದಿಲ್ಲ.

- 17.4 ಕೋರ್ ಕಮಿಟಿಯು [ಉದ್ಯೋಗಿಗಳೊಂದಿಗಿನ ಉಪಯುಕ್ತತೆಯ ಒಪ್ಪಂದದ ಮುಕ್ತಾಯದ ಪರಿಣಾಮವಾಗಿ ರಚಿಸಲಾಗಿದೆ (31.03.2020 ರಂತೆ)] ವಾರ್ಷಿಕ ಹಣಕಾಸಿನ ಪ್ರಭಾವದೊಂದಿಗೆ ರೂ.211.26 ಲಕ್ಷ ನಮ್ಮ ಅಭಿಪ್ರಾಯದಲ್ಲಿ ಔಪಚಾರಿಕ ದ್ವಿಪಕ್ಷೀಯ ಒಪ್ಪಂದದ ಮರಣದಂಡನೆ ಬಾಕಿ ಉಳಿದಿದೆ ಎಂದು ಅಂದಾಜು ಹೊಣೆಗಾರಿಕೆ ರೂ. Ind AS 37 ರ ಪ್ರಾರಾಂಭ 36 ರ ಪ್ರಕಾರ 422.52 ಲಕ್ಷವನ್ನು ಒದಗಿಸಿರಬೇಕು. ಪರಿಣಾಮವಾಗಿ, ವರ್ಷದ ಲಾಭವನ್ನು ನಮೂದಿಸಲಾಗಿದೆ ಮತ್ತು ಪ್ರಸ್ತುತವಲ್ಲದ ನಿಬಂಧನೆಯನ್ನು ರೂ. 422.52 ಲಕ್ಷ.
- 17.5 ಕಂಪನಿಯು 2020-21ರ ಅವಧಿಯಲ್ಲಿ ಆರ್ಬಿಟ್ರಲ್ ಪ್ರಶಸ್ತಿಯನ್ನು ಏರಿಸುವ ಒಪ್ಪಂದಕ್ಕೆ ಸಂಬಂಧಿಸಿದಂತೆ ಸ್ವೀಕರಿಸಲು ನಿರ್ದರಿಸಿದೆ, ಇದರ ಪರಿಣಾಮವಾಗಿ ಪ್ರಶಸ್ತಿಯ ವಿರುದ್ಧದ ಮೇಲ್ಮನವಿಯನ್ನು ವಜಾಗೊಳಿಸಲಾಗಿದೆ. ಆದರೆ, ಹೊಣೆಗಾರಿಕೆ ರೂ. ಅಲ್ಲಿ ಹುಟ್ಟುವ 824.22 ಲಕ್ಷವನ್ನು ಖಾತೆಗಳಲ್ಲಿ ಗುರುತಿಸಲಾಗಿಲ್ಲ. ಪರಿಣಾಮವಾಗಿ, ಉಳಿಸಿಕೊಂಡ ಲಾಭವು ರೂ. 824.22 ಲಕ್ಷ.
18. ಟಿಪ್ಪಣಿ 17ಎ) ಇತರೆ ಪ್ರಸ್ತುತವಲ್ಲದ ಹೊಣೆಗಾರಿಕೆಗಳು ರೂ. 233.75 ಲಕ್ಷ
 ಎ) ಇದುವರೆಗೆ ಇತರೆ ಹಣಕಾಸು ಹೊಣೆಗಾರಿಕೆಗಳೆಂದು ವರ್ಗೀಕರಿಸಲಾದ ಶಾಸನಬದ್ಧ ಹೊಣೆಗಾರಿಕೆಗಳನ್ನು (ಟಿಪ್ಪಣಿ 16) ವರ್ಷದಲ್ಲಿ ಮರುವರ್ಗೀಕರಿಸಲಾಗಿದೆ.
 ಬ) ಟಿಪ್ಪಣಿ 17A (a) ರಂತೆ ಹಣಕಾಸು ಹೇಳಿಕೆಗಳಿಗೆ ಶಾಸನಬದ್ಧ ಹೊಣೆಗಾರಿಕೆಗಳು ಅರಣ್ಯ ಅಭಿವೃದ್ಧಿ ತೆರಿಗೆ (FDT) ಪಾವತಿಸಬೇಕಾದ ಮೊತ್ತ ರೂ. 233.75 ಲಕ್ಷ. ಹಿಂದಿನ ವರ್ಷದಿಂದ ಮೊತ್ತವನ್ನು ತರಲಾಗುತ್ತಿದೆ ಮತ್ತು ಯಾವುದೇ ವಿವರಗಳು ಲಭ್ಯವಾಗಿಲ್ಲ. ಆದ್ದರಿಂದ, ಯಾವುದೇ ಮತ್ತು ವರ್ಗೀಕರಣದ ಸರಿಯಾದತೆಯನ್ನು ಪತ್ತೆ ಹಚ್ಚಲಾಗಲಿಲ್ಲ.
- 19 (ಟಿಪ್ಪಣಿ 18) ಪಾವತಿಸಬೇಕಾದ ವ್ಯಾಪಾರಗಳು ರೂ. 2,637.66 ಲಕ್ಷ
 19.1 ಎ) ಬಿಲ್ವಾರು ವಿವರಗಳು ಮತ್ತು ಪಾವತಿಯ ಅಂತಿಮ ದಿನಾಂಕ ಮತ್ತು ವಿವಾದಗಳ ವಿವರಗಳ ಅನುಪಸ್ಥಿತಿಯಲ್ಲಿ ವಯಸ್ಸಾದ ವೇಳಾಪಟ್ಟಿಯ ಸರಿಯಾದತೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ.
 ಬಿ) ಬಾಕಿಯು ಹಿಂದಿನ ವರ್ಷದಿಂದ ಸರಿಯಾದ ವಿವರಣೆಯಿಲ್ಲದೆ ಮುಂದೆ ತಂದ 2,326.52 ಲಕ್ಷ ರೂ.ಗಳನ್ನು ಒಳಗೊಂಡಿರುವುದು ಕಂಡುಬಂದಿದೆ. ಆದ್ದರಿಂದ, ಪರಿಣಾಮದ ಪರಿಣಾಮವನ್ನು ಕಂಡುಹಿಡಿಯಲಾಗಲಿಲ್ಲ.
- 19.2 ಕಂಪನಿಯಲ್ಲಿ ಲಭ್ಯವಿರುವ ಮಾಹಿತಿ ಮತ್ತು ಪಾವತಿಸದೆ ಉಳಿದಿರುವ ಮೂಲ ಮೊತ್ತ, ಬಡ್ಡಿಯ ಆಧಾರದ ಮೇಲೆ ಅಂತಹ ಪಕ್ಷಗಳನ್ನು ಗುರುತಿಸಿದ ಮಟ್ಟಿಗೆ ಸೂಕ್ತ ಮತ್ತು ಸಣ್ಣ ಉದ್ಯಮಗಳಿಗೆ ನೀಡಬೇಕಾದ ಮೊತ್ತವನ್ನು ನಿರ್ದರಿಸಲಾಗುತ್ತದೆ ಎಂದು ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 18 ಗೆ ಲಗತ್ತಿಸಲಾದ ಟಿಪ್ಪಣಿಗೆ ಗಮನ ಸೆಳೆಯಲಾಗಿದೆ. ವಿಳಂಬದ ಅವಧಿಗೆ ಬಾಕಿ ಮತ್ತು ಪಾವತಿಸಬೇಕಾದವು ಇತ್ಯಾದಿ ಶೂನ್ಯ. ಆದಾಗ್ಯೂ, ಕಂಪನಿಯು ಗುರುತಿಸಿದ ಪ್ರಕ್ರಿಯೆಯನ್ನು ದಾಖಲಿಸಿಲ್ಲ. ಇದಲ್ಲದೆ, ಒಬಿಒಇ ಗಳ ತಿದ್ದುಪಡಿ ವ್ಯಾಖ್ಯಾನದ ಪ್ರಕಾರ ಸೂಕ್ತ ಮತ್ತು ಸಣ್ಣ ಉದ್ಯಮಗಳ ಪಟ್ಟಿಯನ್ನು ಸಂಕಲಿಸಲಾಗಿಲ್ಲ. ಆದ್ದರಿಂದ, ಬಹಿರಂಗಪಡಿಸುವಿಕೆಯ ಸರಿಯಾದತೆಯನ್ನು ಕಂಡುಹಿಡಿಯಲಾಗಲಿಲ್ಲ.
- 20 (ಟಿಪ್ಪಣಿ 19) ಇತರೆ ಹಣಕಾಸು ಹೊಣೆಗಾರಿಕೆಗಳು ರೂ. 2,664.27 ಲಕ್ಷ
 20.1 ಇಲ್ಲಿಯವರೆಗೆ ಇತರೆ ಹಣಕಾಸು ಹೊಣೆಗಾರಿಕೆಗಳೆಂದು ವರ್ಗೀಕರಿಸಲಾದ ಉದ್ಯೋಗಿಗಳ ಪ್ರಯೋಜನಗಳು ಮತ್ತು ಶಾಸನಬದ್ಧ ಹೊಣೆಗಾರಿಕೆಗಳನ್ನು ಇತರ ಪ್ರಸ್ತುತ ಹೊಣೆಗಾರಿಕೆಗಳಾಗಿ ಮರುವರ್ಗೀಕರಿಸಲಾಗಿದೆ.
 20.2 ವೆಚ್ಚಗಳಿಗಾಗಿ ಸಾಲಗಾರರು ರೂ. 1,838.08 ಲಕ್ಷ

- ಎ) ಬಾಕಿಯು ರೂ. 62.20 ಲಕ್ಷವನ್ನು ಹಿಂದಿನ ವರ್ಷಗಳಿಂದ ಮುಂದಕ್ಕೆ ತರಲಾಗಿದೆ, ಅದರ ವಿವರಗಳು ಸುಲಭವಾಗಿ ಲಭ್ಯವಿಲ್ಲ ಮತ್ತು ಆದ್ದರಿಂದ ಪರಿಣಾಮದ ಪರಿಣಾಮವನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ.
- ಬಿ) i) ಬಾಕಿಯು ಡೆಡ್/ಮೇಲ್ಮೆ ಬಾಡಿಗೆ ರೂ.230.25 ಲಕ್ಷದ ಮೇಲಿನ ಹೊಣೆಗಾರಿಕೆಯನ್ನು ಒಳಗೊಂಡಿರುತ್ತದೆ, ಇದು ರೂ ಡೆಬಿಟ್ ಬ್ಯಾಲೆನ್ಸ್ ನಿವ್ವಳವಾಗಿದೆ. 98.17 ಲಕ್ಷ (ಪ್ರಿಪೇಯ್ಡ್ ಎಂದು ಹೇಳಲಾಗಿದೆ). ರೂ. ಗಳ ಕ್ರೆಡಿಟ್/ಬಾಡ್ಯತೆಗೆ ಯಾವುದೇ ವಿವರಗಳು ಲಭ್ಯವಾಗಿಲ್ಲ. 303.53 ಲಕ್ಷ ಮತ್ತು ಡೆಬಿಟ್ ಬ್ಯಾಲೆನ್ಸ್ ರೂ. ಹಿಂದಿನ ವರ್ಷಗಳಿಗಿಂತ 98.17 ಲಕ್ಷವನ್ನು ಮುಂದಕ್ಕೆ ತರಲಾಗಿದೆ.
- ii) ಕಾರ್ಯನಿರ್ವಹಿಸದ ಗಣಿಗಳಿಗೆ ಸತ್ತ / ಮೇಲ್ಮೆ ಬಾಡಿಗೆಗೆ ಯಾವುದೇ ನಿಬಂದನೆಯನ್ನು ಮಾಡಿರುವುದು ಕಂಡುಬಂದಿಲ್ಲ - ಮೊತ್ತವನ್ನು ಖಚಿತಪಡಿಸಲಾಗಿಲ್ಲ.
- ಸಿ) ಇತರ ವೆಚ್ಚಗಳಿಗಾಗಿ ವಿವಿಧ ಸಾಲಗಾರರನ್ನು ಒಳಗೊಂಡಿರುತ್ತದೆ. 1,682.87 ಲಕ್ಷಕ್ಕೆ ಸಂಬಂಧಿಸಿದಂತೆ ಸರಿಯಾದ ವಿವರಗಳನ್ನು ಒದಗಿಸಿಲ್ಲ. ಈ ಮೊತ್ತವು ಇಲ್ಲಿ ಪ್ರಾರಾ 3.1 (ಎ) ನಲ್ಲಿ ಉಲ್ಲೇಖಿಸಲಾದ ಬೂಮಿಯನ್ನು ಸ್ವಾದೀನಪಡಿಸಿಕೊಳ್ಳಲು ಸಂಬಂಧಿಸಿದ ರೂ.744.23 ಲಕ್ಷವನ್ನು ಒಳಗೊಂಡಿದೆ.
- ಡಿ) ಅರಣ್ಯ ಇಲಾಖೆಗೆ ಪಾವತಿಸಬೇಕಾದ ಗುತ್ತಿಗೆ ಬಾಡಿಗೆ ಮತ್ತು ಮೇಲ್ವಿಚಾರಣಾ ಶುಲ್ಕಗಳಿಗೆ ಖಾತೆಯಲ್ಲಿ ಯಾವುದೇ ನಿಬಂದನೆಯನ್ನು ಮಾಡಲಾಗಿಲ್ಲ ಮತ್ತು ಆಸ್ತಿ ತೆರಿಗೆಗೆ - ಮೊತ್ತವನ್ನು ಖಚಿತಪಡಿಸಲಾಗಿಲ್ಲ.
- ಇ) ಕಂಪನಿಯು ಜೂನ್ 2021 ರಲ್ಲಿ ರೂ. ಕಂಪನಿಗಳ (ಅಖಖ ನೀತಿ) ತಿದ್ದುಪಡಿ ನಿಯಮಗಳು 2021 ರ ಪ್ರಕಾರ ಎಂದು ಹೇಳಲಾದ ಪ್ರತ್ಯೇಕ ಬ್ಯಾಂಕ್ ಖಾತೆಯಲ್ಲಿ ನಡೆಯುತ್ತಿರುವ CSR ಅಡಿಯಲ್ಲಿನ ಯೋಜನೆಗಳಿಗೆ ಸಂಬಂಧಿಸಿದಂತೆ 267 ಲಕ್ಷ ಖರ್ಚು ಮಾಡದ ಮೊತ್ತವಾಗಿದೆ. ಆದಾಗ್ಯೂ, 31.03 ರಂತೆ ಕಂಪನಿಯು ಅಂತಹ "ಖರ್ಚು ಮಾಡದ ಮೊತ್ತವನ್ನು" ಹೊಣೆಗಾರಿಕೆಯಾಗಿ ಗುರುತಿಸಿರಲಿಲ್ಲ. Ind AS 37 [ಪ್ರಾರಾ 17(a)] ಪ್ರಕಾರ 2021. 31.03.2022 ರಂತೆ ಗೊತ್ತುಪಡಿಸಿದ ಖಾತೆಯಲ್ಲಿನ ಬ್ಯಾಲೆನ್ಸ್ ರೂ. 154.85 ಲಕ್ಷ. ಅದರಂತೆ, ಉಳಿಸಿಕೊಳ್ಳಬಹುದಾದ ಲಾಭವನ್ನು ಖಚಿತವಾಗಿ, ರೂ. 267.00 ಲಕ್ಷ, ಕಡಿಮೆಯಾಗಿ ಹೇಳಲಾದ ವರ್ಷದ ಲಾಭ ರೂ. 112.15 ಲಕ್ಷ ಮತ್ತು ಇತರ ಹಣಕಾಸಿನ ಹೊಣೆಗಾರಿಕೆಗಳು ರೂ. 154.85 ಲಕ್ಷ.

20.3 ದಾರಣ ಹಣ ರೂ. 633.61 ಲಕ್ಷ

ಬದ್ರತಾ ಠೇವಣಿ ರೂ. 114.29 ಲಕ್ಷ

- ಎ) ಅಗತ್ಯ ವಿವರಗಳ ಅನುಪಸ್ಥಿತಿಯಲ್ಲಿ ಪ್ರಸ್ತುತ ಹೊಣೆಗಾರಿಕೆಯ ವರ್ಗೀಕರಣದ ಸರಿಯಾದತೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ.
- ಬಿ) ಕಕ್ಷಿದಾರರು/ಗುತ್ತಿಗೆದಾರರಿಂದ ಬದ್ರತಾ ಠೇವಣಿಯ ಬದಲಾಗಿ ತೆಗೆದುಕೊಂಡ ಸ್ಥಿರ ಠೇವಣಿಗಳ ಮೊತ್ತವನ್ನು ಬಹಿರಂಗಪಡಿಸಲಾಗಿಲ್ಲ.

21. (ಟಿಪ್ಪಣಿ 20) ಇತರೆ ಪ್ರಸ್ತುತ ಹೊಣೆಗಾರಿಕೆಗಳು ರೂ. 8,448.58 ಲಕ್ಷ

21.1 ಗ್ರಾಹಕರಿಂದ ಮುಂಗಡ ರೂ. 1,454.49 ಲಕ್ಷ

- ಎ) Ind AS 115 ರ ಪ್ರಕಾರ ಒಪ್ಪಂದದ ಹೊಣೆಗಾರಿಕೆಗೆ ಸಂಬಂಧಿಸಿದಂತೆ ಬಹಿರಂಗಪಡಿಸುವಿಕೆಯ ಅಗತ್ಯತೆ, 'ಗ್ರಾಹಕರೊಂದಿಗೆ ಒಪ್ಪಂದಗಳಿಂದ ಆದಾಯ' ಅನುಸರಿಸಲಾಗಿಲ್ಲ.
- ಬಿ) ಈ ಮೊತ್ತವು ಸುಂಡ್ರಿ ಸಾಲಗಾರರ ಖಾತೆಗಳಲ್ಲಿನ ಕ್ರೆಡಿಟ್ ಬ್ಯಾಲೆನ್ಸ್ ಅನ್ನು ಪ್ರತಿನಿಧಿಸುತ್ತದೆ ಮತ್ತು ರೂ.943.46 ಲಕ್ಷ (ಒಂದು ಸಹವರ್ತಿ ಕಂಪನಿಯ ಕಾರಣದಿಂದಾಗಿ ರೂ. 91.24 ಲಕ್ಷ ಮತ್ತು ಪ್ರಾರಾ 9.2(ಎಪ್) (iv) ನಲ್ಲಿ ಉಲ್ಲೇಖಿಸಲಾದ ಪಕ್ಷಕ್ಕೆ ಸಂಬಂಧಿಸಿದ ರೂ. 87.02 ಲಕ್ಷ ಸೇರಿದಂತೆ ರೂ.) ಇಲ್ಲಿ ಮೇಲೆ) ಸರಿಯಾದ ವಿವರಗಳಿಲ್ಲದೆ ಹಿಂದಿನ ವರ್ಷಗಳಿಂದ ಮುಂದಕ್ಕೆ ತರಲಾಗಿದೆ. ಆದ್ದರಿಂದ, ಪರಿಣಾಮದ ಪರಿಣಾಮವನ್ನು ಕಂಡುಹಿಡಿಯಲಾಗಲಿಲ್ಲ.
- ಸಿ) ಮಾರಾಟದ ಸೆಟಪ್ ಬಾಕಿ ಇರುವ ವಿತರಣೆಯ ಕುರಿತು ಕೆಳಗಿನ ಪ್ರಾರಾಗ್ರಾಪ್ 22.2 ರಲ್ಲಿ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ.

21.2 ಉದ್ಯೋಗಿ ಪ್ರಯೋಜನಗಳಿಗಾಗಿ ನಿಬಂದನೆ- ಬೋನಸ್, ಪ್ರೋತ್ಸಾಹಕ ಮತ್ತು ಇತರ ಪ್ರಯೋಜನಗಳನ್ನು ಒದಗಿಸುವುದು ರೂ. 1,040.07 ಲಕ್ಷ. ಬೋನಸ್ ಪಾವತಿಸಬೇಕು

- i) ಕಂಪನಿಯು ಅರ್ಹ ಉದ್ಯೋಗಿಗಳಿಗೆ 20% ರಷ್ಟು ಬೋನಸ್ ಅನ್ನು ಒದಗಿಸುತ್ತಿದೆ. ಆದಾಗ್ಯೂ, 8.33% (ಕನಿಷ್ಠ ದರ) ಕ್ವಿಂಟ್ ಹೆಚ್ಚಿನ ಮೊತ್ತವನ್ನು ಒದಗಿಸಿದ ವರ್ಷದಲ್ಲಿ ಒಟ್ಟು ರೂ. 114.03 ಲಕ್ಷವನ್ನು ಗುರುತಿಸಲಾಗಿದೆ ಮತ್ತು ಲಭ್ಯವಿರುವ ಹೆಚ್ಚುವರಿ ಮತ್ತು ಅನುಮತಿಸಬಹುದಾದ ಹೆಚ್ಚುವರಿ ಮತ್ತು ಬೋನಸ್ ಪಾವತಿಯ ಪ್ರಕಾರ ಪಾವತಿಸಬೇಕಾದ ಬೋನಸ್ ಅನ್ನು ಖಚಿತಪಡಿಸದೆ ಲಾಭ ಅಥವಾ ನಷ್ಟಕ್ಕೆ ತೆಗೆದುಕೊಳ್ಳಲಾಗಿದೆ (31.03.2022 ರಂತೆ ಪಾವತಿಸದ ಬೋನಸ್‌ನಂತೆ). ನಮ್ಮ ಅಭಿಪ್ರಾಯದಲ್ಲಿ, ಪ್ರಾಥಮಿಕವಾಗಿ ಅರ್ಹವಾದ ಬೋನಸ್ @ 20% (ಗರಿಷ್ಠ ದರ) ಆಗಿರುವುದರಿಂದ ಹೊಣೆಗಾರಿಕೆಯ ಗುರುತಿಸುವಿಕೆ ಸೂಕ್ತವಲ್ಲ. ಪರಿಣಾಮವಾಗಿ, ವರ್ಷದ ಲಾಭವು ಮುಗಿದಿದೆ ಮತ್ತು ಹೊಣೆಗಾರಿಕೆಗಳನ್ನು ರೂ. 114.03 ಲಕ್ಷ.
- ii) 2021-22 ರ ಬೋನಸ್ ಅನ್ನು 8.33% (ರೂ.0.08 ಲಕ್ಷ) ಕ್ಕೆ ಒದಗಿಸಲಾಗಿದೆ, ಇದು ಸೂಕ್ತವಲ್ಲ ಏಕೆಂದರೆ ಪ್ರಾಥಮಿಕ ಅರ್ಹತೆಯ ಬೋನಸ್ 20% ಆಗಿರುತ್ತದೆ (ಗರಿಷ್ಠ ದರ).

21.3 ಶಾಸನಬದ್ಧ ಹೊಣೆಗಾರಿಕೆಗಳು ರೂ. 5,923.85 ಲಕ್ಷ

- ಎ) i) ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 16.1 (a) ಪ್ರಕಾರ, ಕಂಪನಿಯು ಪರಿಸರ ಸಂರಕ್ಷಣಾ ಶುಲ್ಕವನ್ನು (EPF) ರೂ. ಕೆಲಸ ಮಾಡದ ಗಣಿಗಳಿಗೆ ಸಂಬಂಧಿಸಿದ 1,904.24 ಲಕ್ಷ.
- ii) ಗಣಿಗಾರಿಕೆ/ಕ್ವಾರಿ ಮಾಡಲು ಬಳಸುವ ಅರಣ್ಯೇತರ/ಪಟ್ಟಾ ಕಂದಾಯ ಬೂಮಿಯಲ್ಲಿ ಪ್ರತಿ ಹೆಕ್ಟೇರ್ಗೆ ರೂ. 84,000 ಮೊತ್ತವು ಸರ್ಕಾರದ ನಿಯಮಗಳಲ್ಲಿ ಗಣಿ ಮತ್ತು ಬೂಮಿಜ್ಞಾನ ಇಲಾಖೆ (DMG) ಎತ್ತಿರುವ ಬೇಡಿಕೆಯಂತೆ. ಕರ್ನಾಟಕ ಅದಿಸೂಚನೆ ದಿನಾಂಕ 04.02.2009. ಖಾಸಗಿ ಗಣಿ ಮಾಲೀಕರು ತೆರಿಗೆ ವಿದಿಸುವುದನ್ನು ಪ್ರಶ್ನಿಸಿ ಮಧ್ಯಂತರ ತಡೆ ಪಡೆದಿದ್ದರೂ, ನ್ಯಾಯಾಲಯದ ವಿಚಾರಣೆಯಲ್ಲಿ ಕಂಪನಿಯು ಪಕ್ಷವಾಗಿಲ್ಲ. ಪಾವತಿ ಮಾಡದಿರುವ ಪರಿಣಾಮದ ಪರಿಣಾಮವನ್ನು ಕಂಡುಹಿಡಿಯಲಾಗಲಿಲ್ಲ.
- ಬಿ) ಜಿಲ್ಲಾ ಖನಿಜ ನಿಧಿ (DMF) ಅಡಿಯಲ್ಲಿ/ಅಡಿಯಲ್ಲಿ ರೂ. 1,620.21 ಲಕ್ಷ, ನ್ಯಾಷನಲ್ ಮಿನರಲ್ ಎಕ್ಸ್‌ಪ್ಲೋಷನ್ ಟ್ರಸ್ಟ್ (ಎನ್‌ಎಂಇಟಿ) ರೂ. 18.28 ಲಕ್ಷ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಪಿ) ರೂ. 2,154.28 ಲಕ್ಷ, ಇದು ಸಮನ್ವಯಕ್ಕೆ ಒಳಪಟ್ಟಿರುತ್ತದೆ ಮತ್ತು ಅದರ ಪರಿಣಾಮದ ಪರಿಣಾಮವು ಖಚಿತವಾಗಿಲ್ಲ.

21.ಎ (ಟಿಪ್ಪಣಿ 21) ನಿಬಂದನೆ ರೂ. 1,126.28 ಲಕ್ಷ

-ನಿವೃತ್ತಿ ಪ್ರಯೋಜನ (ಸೂಪರ್‌ಅನ್ಯುಯೇಶನ್) ರೂ. 41.35 ಲಕ್ಷ

ಮೇಲಿನ ಪ್ರಾರಾ 17.1 ರಲ್ಲಿ ನಮ್ಮ ವೀಕ್ಷಣೆಯನ್ನು ನೋಡಿ. ವರ್ಷಕ್ಕೆ ನಿಬಂದನೆಯನ್ನು 20% ರಂತೆ 8.33% ನಲ್ಲಿ ಮಾಡಲಾಗಿದೆ [ಪ್ರಾರಾ 21.2 (ಉ) ನೋಡಿ]. ಅದರಂತೆ ವರ್ಷದ ನಿಬಂದನೆಯನ್ನು ಕಡಿಮೆ ಮಾಡಲಾಗಿದೆ ಮತ್ತು ವರ್ಷದ ಲಾಭವನ್ನು ರೂ. 58.11 ಲಕ್ಷ.

ಇದಲ್ಲದೆ, ಪಾವತಿ/ರವಾನಿಗೆ ಸರ್ಕಾರ/ಬೋರ್ಡ್ ಅನುಮೋದನೆ ಅಗತ್ಯವಿರುವುದರಿಂದ, ರೂ. 41.35 ಲಕ್ಷವನ್ನು ನಾನ್ ಕರೆಂಟ್ ಎಂದು ವರ್ಗೀಕರಿಸಬೇಕಿತ್ತು.

22. (ಟಿಪ್ಪಣಿ 22) ಕಾರ್ಯಾಚರಣೆಗಳಿಂದ ಆದಾಯ ರೂ. 1,26,931.96 ಲಕ್ಷ

22.1 ಮಾರಾಟ-ಕಬ್ಬಿಣದ ಅದಿರು ರೂ. 1,21,806.41 ಲಕ್ಷ

- ಎ) ಕಂಪನಿಯ ಗಮನಾರ್ಹ ಲೆಕ್ಕಪತ್ರ ನೀತಿ ಟಿಪ್ಪಣಿ 46Bxvii ಗೆ ಉಲ್ಲೇಖವನ್ನು ಪಡೆಯಲಾಗಿದೆ ಮತ್ತು (ಎ) ಟಿಪ್ಪಣಿ 23 ರ ಅಡಿಯಲ್ಲಿ ಬಹಿರಂಗಪಡಿಸುವಿಕೆ (ಎ) ಹಣಕಾಸು ಹೇಳಿಕೆಗೆ 'ಖರೀದಿದಾರರಿಗೆ ನಿಯಂತ್ರಣದ ವರ್ಗಾವಣೆಯನ್ನು ಸೂಚಿಸುವ ವಿತರಣಾ ಟಿಪ್ಪಣಿಯನ್ನು ಹೆಚ್ಚಿಸುವುದರ ಮೇಲೆ ಮಾರಾಟವನ್ನು ಗುರುತಿಸಲಾಗಿದೆ', ಇದು ನೀತಿಯೊಂದಿಗೆ ಬಿನ್ನವಾಗಿದೆ ದೇಶೀಯ ಮಾರಾಟದ ಸಂದರ್ಭದಲ್ಲಿ, ವಿತರಣೆಯ ದಿನಾಂಕದಂದು ಗ್ರಾಹಕರಿಗೆ ನಿಯಂತ್ರಣವನ್ನು ರವಾನಿಸುತ್ತದೆ ಮತ್ತು ಗ್ರಾಹಕರ ಮೇಲಿನ ಇನ್ವಾಲ್ಯುಗಳನ್ನು ಹೆಚ್ಚಿಸುವ ಆದಾರದ ಮೇಲೆ ಆದಾಯವನ್ನು ಗುರುತಿಸಲಾಗುತ್ತದೆ ಎಂದು ಇದುವರೆಗೆ ಹೇಳಲಾಗಿದೆ. ಕಂಪನಿಯ ಲೆಕ್ಕಪತ್ರ ನೀತಿ/ಅಭ್ಯಾಸದಲ್ಲಿನ ಬದಲಾವಣೆಯನ್ನು

(ಮತ್ತು/ಅಥವಾ ಪದಗಳ) ಬಹಿರಂಗಪಡಿಸಲಾಗಿಲ್ಲ ಮತ್ತು Ind AS-8 (ಪ್ಯಾರಾ 29) ನ ಅಗತ್ಯತೆಗಳನ್ನು ಸಹ ಅನುಸರಿಸಲಾಗಿಲ್ಲ.

ಬಿ) ಕಬ್ಬಿಣದ ಅದಿರಿನ ಮಾರಾಟವನ್ನು ಇ-ಹರಾಜಿನಲ್ಲಿ ಬಿಡ್ಡು ಸ್ವೀಕಾರದ ಮೇಲೆ ಸಂಗ್ರಹಿಸಲಾದ ಸರಕುಪಟ್ಟಿ ಆಧಾರದ ಮೇಲೆ ಸ್ಥಾಪಿಸಲಾಗುತ್ತಿದೆ (ದಿನಾಂಕ) ವಿತರಣೆ ನಂತರ. ನಮ್ಮ ಅಭಿಪ್ರಾಯದಲ್ಲಿ, ಅಕೌಂಟಿಂಗ್ ಸ್ಟಾಂಡರ್ಡ್ ಇಂಡ್ ಎಎಸ್ 115 (ಪ್ಯಾರಾ 31) ಪ್ರಕಾರ, ಗ್ರಾಹಕರು ವಿತರಣೆಯನ್ನು ತೆಗೆದುಕೊಂಡಾಗ ಮಾತ್ರ ನಿಯಂತ್ರಣವು ಅವರಿಗೆ ಹೋಗುತ್ತದೆ, ಇದು ಕಾರ್ಯಕ್ಷಮತೆಯ ಬಾಧ್ಯತೆಯ ತೃಪ್ತಿಯನ್ನು ಸೂಚಿಸುತ್ತದೆ. ವರ್ಷದ ಮಾರಾಟವು ರೂ. 5,372.54 ಲಕ್ಷ ವಿತರಣಾ ಕಬ್ಬಿಣದ ಅದಿರನ್ನು (1,72,615.77 MT) ಗ್ರಾಹಕರು ವರ್ಷಾಂತದ ನಂತರ ತೆಗೆದುಕೊಂಡಿದ್ದಾರೆ. ಇದಲ್ಲದೆ, 2020-21ರಲ್ಲಿ ರೂ.5,758.83 ಲಕ್ಷ ಮೌಲ್ಯದ ಕಬ್ಬಿಣದ ಅದಿರನ್ನು (1,58,681.15 MT) ವರ್ಷದಲ್ಲಿ ಮಾತ್ರ ವಿತರಿಸಲಾಗಿದೆ.

ಸಿ) ಪರಿಣಾಮವಾಗಿ, ಮಾರಾಟವನ್ನು ರೂ.386.29 ಲಕ್ಷದಿಂದ ಕಡಿಮೆ ಮಾಡಲಾಗಿದೆ, ವರ್ಷದ ಲಾಭವನ್ನು ರೂ. 490.76 ಲಕ್ಷ. 01.04.2021 ರಂತೆ ಉಳಿಸಿಕೊಂಡ ಲಾಭವು ರೂ. 4,363.60 ಲಕ್ಷ ಮತ್ತು ಇತರ ಪ್ರಸ್ತುತ ಹೊಣೆಗಾರಿಕೆಗಳು, ದಾಸ್ತಾನುಗಳು ಮತ್ತು ಇತರ ಪ್ರಸ್ತುತ ಆಸ್ತಿಗಳನ್ನು ರೂ. 5,372.54 ಲಕ್ಷ, 943.43 ಲಕ್ಷ ರೂ. ಕ್ರಮವಾಗಿ 556.27 ಲಕ್ಷ ರೂ.

22.2 ಅದಿರು ಮತ್ತು ಗ್ರಾನೈಟ್‌ಗಳ ಮಾರಾಟ ರೂ. 1,25,744.02 ಲಕ್ಷ ರೂ. ರಾಯಲ್ಟಿ ಒಳಗೊಂಡಿದೆ. 16,347.30 ಲಕ್ಷ, ಅದರ ಆರ್ಥಿಕ ಲಾಭವು ಕಂಪನಿಗೆ ತನ್ನದೇ ಖಾತೆಯಲ್ಲಿ ಸೇರುವುದಿಲ್ಲ. ಆದ್ದರಿಂದ, Ind AS 115- 'ಗ್ರಾಹಕರೊಂದಿಗಿನ ಒಪ್ಪಂದಗಳಿಂದ ಆದಾಯ' ದ ಪ್ರಕಾರ ಆದಾಯದಿಂದ ಇದನ್ನು ಹೊರಗಿಡಬೇಕು. ಅದರಂತೆ, ಕಬ್ಬಿಣದ ಅದಿರು ಮತ್ತು ಗ್ರಾನೈಟ್‌ಗಳ ಮಾರಾಟ ಮತ್ತು ರಾಯಲ್ಟಿ ಮತ್ತು ಸೆಸ್ (ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 29A) ರೂ. 16,347.30 ಲಕ್ಷ.

22.3 ರೂ.ಗೆ ವಿವರಗಳು. 1,977.91 ಲಕ್ಷ ನಿಗದಿತ ಬೆಲೆಗೆ ಸಂಬಂಧಿಸಿದ ಮಾರಾಟ ಮತ್ತು ಪರಿಮಾಣ ಆಧಾರಿತ ಒಪ್ಪಂದವನ್ನು ಒದಗಿಸಲಾಗಿಲ್ಲ ಎಂದು ಬಹಿರಂಗಪಡಿಸಲಾಗಿದೆ.

22.4 ಸೇವೆಯ ಮಾರಾಟ

ಲೋಡ್ ಶುಲ್ಕ ರೂ. 1,174.39 ಲಕ್ಷ

ಎ) i) ನಿವ್ವಳ ಮೊತ್ತ ರೂ. 2020-21ರಲ್ಲಿ ಕಬ್ಬಿಣದ ಅದಿರು ಇನ್ವಾಯ್ಡ್ ಸಂಬಂಧಿಸಿದಂತೆ 31.03.2021 ರಂತೆ 125 ಲಕ್ಷ ಲೋಡ್ ಶುಲ್ಕವನ್ನು ಆದಾಯವೆಂದು ಗುರುತಿಸಲಾಗಿದೆ (ಮತ್ತು ಬಿಲ್ ಮಾಡದ ಸಾಲಗಾರರೆಂದು ಪರಿಗಣಿಸಲಾಗಿದೆ) ಆದರೆ ವರ್ಷದಲ್ಲಿ ಗ್ರಾಹಕರಿಂದ ವಿತರಣೆಯನ್ನು ತೆಗೆದುಕೊಳ್ಳಲಾಗಿದೆ (ಮೇಲಿನ ಪ್ಯಾರಾಗ್ರಾಫ್ 22.1 ರಲ್ಲಿ ಉಲ್ಲೇಖಿಸಲಾಗಿದೆ). ಪರಿಣಾಮವಾಗಿ, ಉಳಿಸಿಕೊಂಡ ಲಾಭವನ್ನು ಅತಿಯಾಗಿ ಹೇಳಲಾಗಿದೆ ಮತ್ತು ವರ್ಷದ ಲಾಭವನ್ನು ರೂ.111.24 ಲಕ್ಷದಿಂದ ಕಡಿಮೆ ಮಾಡಲಾಗಿದೆ (ಖರ್ಚು ನಿವ್ವಳ, ಖಚಿತವಾಗಿ.

ii) ಆದಾಗ್ಯೂ, ಕಂಪನಿಯು ವರ್ಷದಲ್ಲಿ ಅಂತಹ ಮೊತ್ತವನ್ನು ಆದಾಯವೆಂದು ಗುರುತಿಸಿಲ್ಲ. ವಿತರಿಸದ ಕಬ್ಬಿಣದ ಅದಿರಿನ ಮೇಲಿನ ಲೋಡಿಂಗ್ ಶುಲ್ಕಗಳ ಲೆಕ್ಕಪರಿಶೋಧಕ ಚಿಕಿತ್ಸೆಯ ಬದಲಾವಣೆಯನ್ನು ವಿವರಿಸಲಾಗಿಲ್ಲ/ಬಹಿರಂಗಪಡಿಸಲಾಗಿಲ್ಲ.

ಬಿ) ಲೋಡಿಂಗ್ ಶುಲ್ಕಗಳಿಂದ ಬರುವ ಆದಾಯವು ಮಾರಾಟವಾದ ಕಬ್ಬಿಣದ ಅದಿರಿನ ಪ್ರಮಾಣದೊಂದಿಗೆ ಸಮನ್ವಯಗೊಳಿಸಲಾಗಿಲ್ಲ ಮತ್ತು ಲೋಡಿಂಗ್ ಶುಲ್ಕದ ವೆಚ್ಚದೊಂದಿಗೆ ಸಮನ್ವಯಗೊಳಿಸಲಾಗಿದೆ (ಟಿಪ್ಪಣಿ 29 ಎ).

23. (ಟಿಪ್ಪಣಿ 23) ಇತರೆ ಆದಾಯ ರೂ. 34,091.81 ಲಕ್ಷ

23.1 ಬ್ಯಾಂಕ್‌ನಲ್ಲಿ ಠೇವಣಿ ಮೇಲಿನ ಬಡ್ಡಿ ರೂ. 13,347.89 ಲಕ್ಷ

ಎ) ಕಂಪನಿಯು ಖಾತೆಯ ಪುಸ್ತಕಗಳೊಂದಿಗೆ ಆಯಾ ಬ್ಯಾಂಕ್‌ಗಳಿಂದ ಪಡೆದ ಪ್ರಮಾಣಪತ್ರದ ಪ್ರಕಾರ ಆಸಕ್ತಿಯನ್ನು ಸಮನ್ವಯಗೊಳಿಸುವ ಯಾವುದೇ ವ್ಯವಸ್ಥೆಯನ್ನು ಹೊಂದಿಲ್ಲ. ವಾರ್ಷಿಕ ತೆರಿಗೆ

ಹೇಳಿಕೆಯಲ್ಲಿ (ಪಾರ್ಮ್ 26AS) ಆಯಾ ಬ್ಯಾಂಕ್‌ಗಳು ವರದಿ ಮಾಡಿದಂತೆ ಪಾವತಿಸಿದ/ಜಮಾ ಮಾಡಿದ ಬಡ್ಡಿಯನ್ನು ಆದರಿಸಿ ವರ್ಷಾಂತ್ಯದಲ್ಲಿ ಸಂಚಿತ ಬಡ್ಡಿಗೇ ಹೊಂದಾಣಿಕೆಗಳನ್ನು ಮಾಡಲಾಗಿದೆ ಎಂದು ನಮಗೆ ತಿಳಿಸಲಾಗಿದೆ. ಆದಾಗ್ಯೂ, ಮೂರು ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದಂತೆ, ಕಂಪನಿಯು ರೂ. ಆದಾಯವಾಗಿ 5,033.55 ಲಕ್ಷ ರೂ. ಪಾರ್ಮ್ 26ಎಎಸ್‌ನಲ್ಲಿ 5,759.79 ಲಕ್ಷ ವರದಿಯಾಗಿದೆ. ವ್ಯತ್ಯಾಸವನ್ನು ಸರಿಯಾಗಿ ಸಮನ್ವಯಗೊಳಿಸಲಾಗಿಲ್ಲ/ವಿವರಣೆ ಮಾಡಲಾಗಿಲ್ಲ ಮತ್ತು ಆದ್ದರಿಂದ ಯಾವುದಾದರೂ ಪ್ರಭಾವವನ್ನು ಕಂಡುಹಿಡಿಯಲಾಗದಿದ್ದರೆ.

ಬಿ) ರೂ ಒಳಗೊಂಡಿದೆ. 747.92 ಲಕ್ಷಗಳು (31.03.2021 ರಂತೆ ಪ್ರಬುದ್ಧ ರೇವಣಿಯ ಮೇಲೆ ರೂ. 70.92 ಲಕ್ಷದ ನಿವ್ವಳ ಬಡ್ಡಿಯ ನಿವ್ವಳ) ಹಿಂದಿನ ವರ್ಷದಲ್ಲಿ ಮೆಚ್ಯೂರ್ ಮಾಡಿದ ಆದರೆ ಮರುಪಾವತಿಸಲಾದ (ಮೆಚ್ಯೂರಿಟಿ ದಿನಾಂಕದಿಂದ ಬಡ್ಡಿಯೊಂದಿಗೆ)/ವರ್ಷದಲ್ಲಿ ಬ್ಯಾಂಕ್‌ನಿಂದ ಇತ್ಯರ್ಥಪಡಿಸಿದ ರೇವಣಿಗಳಿಗೆ ಸಂಬಂಧಿಸಿದೆ. 31.03.2020 ರವರೆಗೆ ಒದಗಿಸಲಾದ ಮತ್ತು ಲೆಕ್ಕಿಸಲಾದ ಮುಕ್ತಾಯದ ದಿನಾಂಕವನ್ನು ಮೀರಿದ ಬಡ್ಡಿಯು ರೂ. 630.98 ಲಕ್ಷವನ್ನು 2020-21 ರಲ್ಲಿ ಹಿಂಪಡೆಯಲಾಗಿದೆ (ಇತ್ಯರ್ಥದಲ್ಲಿನ ವಿಳಂಬದ ದೃಷ್ಟಿಯಿಂದ) ಮತ್ತು 01.04.2020 ರಂತೆ ಇತರೆ ಇಕ್ವಿಟಿ - ಉಳಿಸಿಕೊಂಡಿರುವ ಗಳಿಕೆಗಳಲ್ಲಿ ಸರಿಹೊಂದಿಸಲಾಗಿದೆ. ಆದಾಗ್ಯೂ, ಅಕೌಂಟಿಂಗ್ ಸ್ಟಾಂಡರ್ಡ್ ಇಂಡ್ ಎಎಸ್-1 (ಪ್ಯಾರಾ 98) ಪ್ರಕಾರ ವ್ಯಾಜ್ಯದ ಇತ್ಯರ್ಥದ ಮೇಲೆ ಸ್ವೀಕರಿಸಿದ ಮೊತ್ತವನ್ನು ಪ್ರತ್ಯೇಕವಾಗಿ ಬಹಿರಂಗಪಡಿಸಲಾಗಿಲ್ಲ.

23.2 ಇತರ ಆದಾಯ ರೂ. 499.76 ಲಕ್ಷ

ಎ) ಬಾಕಿ ನಿವ್ವಳ ರೂ. ಹಿಂದಿನ ವರ್ಷದಲ್ಲಿ 11.34 ಲಕ್ಷ ದಂಡವನ್ನು ವಸೂಲಿ ಮಾಡಲಾಗಿದ್ದು, ಈಗ ನ್ಯಾಯಾಲಯದ ಆದೇಶದ ಪ್ರಕಾರ ಪಕ್ಷಕ್ಕೆ ಮರುಪಾವತಿ ಮಾಡಲಾಗಿದೆ. ಆದ್ದರಿಂದ, ಆದಾಯ ಮತ್ತು ವೆಚ್ಚಗಳನ್ನು ರೂ. 11.34 ಲಕ್ಷ.

ಬಿ) ಒಳಗೊಂಡಿದೆ

i) Ind AS -1 (ಪ್ಯಾರಾ 98) ರಂತೆ ಪ್ರತ್ಯೇಕವಾಗಿ ಬಹಿರಂಗಪಡಿಸಿದ ನಿಬಂದನೆಯ 444.65 ಲಕ್ಷ ರೂ. ಇಲ್ಲಿ ಮೇಲಿನ ಪ್ಯಾರಾ 17.1 ಮತ್ತು 21.2 (ಎ) ನಲ್ಲಿಯೂ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ

ii) ರೂ. 55.64 ಲಕ್ಷ ಇಎಮ್‌ಡಿ/ಬದ್ಧತಾ ರೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಹೇಳಲಾಗಿದೆ (ಸರ್ಕಾರಿ ಕಾಳಜಿಯಿಂದ ರೂ. 50.00 ಸೇರಿದಂತೆ) ಇದಕ್ಕೆ ಸಂಬಂಧಿಸಿದಂತೆ ಯಾವುದೇ ಪೋಷಕ ದಾಖಲೆಗಳು ಮತ್ತು ಸಕ್ಷಮ ಪ್ರಾದಿಕಾರದ ಅನುಮೋದನೆಯನ್ನು ಒದಗಿಸಲಾಗಿಲ್ಲ.

23.3 ಹೊಣೆಗಾರಿಕೆಯನ್ನು ಬರೆಯಲಾಗಿದೆ (PMCP) ರೂ. 19,927.75 ಲಕ್ಷ

ಇಲ್ಲಿ ಮೇಲಿನ ಪ್ಯಾರಾ 17.2 (ಎಪ್) ನಲ್ಲಿ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ.

23ಎ.ಹಣಕಾಸು ಹೇಳಿಕೆಗಳು ಮತ್ತು ಟಿಪ್ಪಣಿ 23 ರ ಅಡಿಯಲ್ಲಿ ಮಾಡಿದ ಬಹಿರಂಗಪಡಿಸುವಿಕೆಗಳಿಗೆ ಉಲ್ಲೇಖವನ್ನು ನೀಡಲಾಗಿದೆ

i) ರಾಜ್ಯ ಸರ್ಕಾರದಿಂದ ಕಾರ್ಯಾಚರಣೆಗೆ ಗುತ್ತಿಗೆ/ಕಾಯ್ದಿರಿಸಿದ ಬಗ್ಗೆ [ಬಹಿರಂಗಪಡಿಸುವಿಕೆ (ಬಿ)], ವರ್ಷದಲ್ಲಿ ಸರ್ಕಾರವು ಮಂಜೂರು ಮಾಡಿದ ಮರಳು ಗಣಿಗಾರಿಕೆ ಬ್ಲಾಕ್‌ಗಳ ಗುತ್ತಿಗೆಯನ್ನು ಬಹಿರಂಗಪಡಿಸಲಾಗಿಲ್ಲ.

ii) ಮೂರನೇ ವ್ಯಕ್ತಿಗಳಿಗೆ ಗುತ್ತಿಗೆ ವರ್ಗಾವಣೆಗೆ ಸಂಬಂಧಿಸಿದಂತೆ [ಬಹಿರಂಗಪಡಿಸುವಿಕೆ (ಸಿ)], CEC ವರದಿಯ ಪ್ರಕಾರ 2.54 ಹೆಕ್ಟೇರ್ ಪ್ರದೇಶವನ್ನು ಅತಿಕ್ರಮಿಸುವ ಅಂಶ (2019.20 ರ ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿಗಳಲ್ಲಿ ಬಹಿರಂಗಪಡಿಸಲಾಗಿದೆ) ಮತ್ತು ಅದರ ಸಂಬಂಧವಿರುವ ಹಣಕಾಸಿನ ಪರಿಣಾಮಗಳನ್ನು ಬಹಿರಂಗಪಡಿಸಲಾಗಿಲ್ಲ.

24. (ಟಿಪ್ಪಣಿ 24) ಸೇವಿಸಿದ ವಸ್ತುಗಳ ಬೆಲೆ ರೂ. 464.02 ಲಕ್ಷ

ಎ) ಸ್ಟಾಕ್ ತೆಗೆದುಕೊಳ್ಳದ ದಾಸ್ತಾನು ಖರೀದಿಗೆ ಸಂಬಂಧಿಸಿದಂತೆ ಮೇಲಿನ ಪ್ಯಾರಾ 10.3(b) ನಲ್ಲಿ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ.

- ಬಿ) ರೂ ಮೌಲ್ಯದ ಆಸ್ತಿಗಳನ್ನು ಒಳಗೊಂಡಿದೆ. ಸರ್ಕಾರಿ ಇಲಾಖೆಯಲ್ಲಿ ಬಳಕೆಗಾಗಿ 3.26 ಲಕ್ಷಗಳನ್ನು ಖರೀದಿಸಿ, ಸೂಕ್ತ ಅನುಮತಿಯಿಲ್ಲದೆ ಖರ್ಚು ಮಾಡಲಾಗಿದೆ.
25. (ಟಿಪ್ಪಣಿ 25) ಸಿದ್ಧಪಡಿಸಿದ ಸರಕುಗಳ ದಾಸ್ತಾನುಗಳಲ್ಲಿ ಬದಲಾವಣೆ [(ಹೆಚ್ಚಳ)/ಕಡಿಮೆ] ರೂ.82.42 ಲಕ್ಷ ಮೇಲಿನ ಪ್ಯಾರಾಗ್ರಾಫ್ 10.2 ಮತ್ತು 22.1 ರಲ್ಲಿ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ, ದಾಸ್ತಾನುಗಳಲ್ಲಿನ ಇಳಿಕೆಯು ರೂ. 561.87 ಲಕ್ಷ.
26. (ಟಿಪ್ಪಣಿ 26) ಉದ್ಯೋಗಿಗಳ ಲಾಭದ ವೆಚ್ಚ ರೂ. 4,102.38 ಲಕ್ಷ
- 26.1 ಎ) ಸೂಪರ್‌ಅನ್ಯುಯೇಶನ್ ಸಂಬಂಧಿಸಿದ ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 26.2 ಗೆ ಉಲ್ಲೇಖವನ್ನು ನೀಡಲಾಗಿದೆ. ಆದಾಗ್ಯೂ, ವಾರ್ಷಿಕ ಕೊಡುಗೆಯು ಸರ್ಕಾರದ ಅನುಮೋದನೆಗೆ ಒಳಪಟ್ಟಿರುತ್ತದೆ ಮತ್ತು ಮಾಸ್ಟರ್ ಪಾಲಿಸಿ ಅಡಿಯಲ್ಲಿ ಜೀವ ವಿಮಾ ನಿಗಮಕ್ಕೆ ಕೊಡುಗೆಯನ್ನು ಪಾವತಿಸಲಾಗುತ್ತಿದೆ ಎಂಬ ಅಂಶವನ್ನು ಬಹಿರಂಗಪಡಿಸಲಾಗಿಲ್ಲ.
- ಬಿ) ನಿವೃತ್ತಿ ಯೋಜನೆಯ ನಿಬಂಧನೆಗಳ ಕುರಿತು ಮೇಲಿನ ಪ್ಯಾರಾ 21A ನಲ್ಲಿ ನಮ್ಮ ಅವಲೋಕನವನ್ನು ಉಲ್ಲೇಖಿಸಿ ಮತ್ತು ವರ್ಷದ ವೆಚ್ಚವನ್ನು ರೂ. 58.11 ಲಕ್ಷ ಹಿಂದಿನ ವರ್ಷದ ಮೊತ್ತವನ್ನು ರೂ. 47.31 ಲಕ್ಷ ರೂ. ವರ್ಷದಲ್ಲಿ 66.86 ಲಕ್ಷ ರೂ.
- 26.2 2020-21 ರಲ್ಲಿ, ಕರ್ನಾಟಕ ಸರ್ಕಾರವು ಮೈಸೂರು ಲ್ಯಾಂಪ್ ವರ್ಕ್ ಲಿಮಿಟೆಡ್ನ ವಿಲೀನ ಯೋಜನೆಗೆ ಹಿಂದಿನ ಅನುಮೋದನೆಯನ್ನು ಹಿಂತೆಗೆದುಕೊಳ್ಳುವಾಗ, ಕೆಲವು ಷರತ್ತುಗಳನ್ನು ವಿದಿಸಿದೆ, ಇತರವುಗಳ ಜೊತೆಗೆ, ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಹೊಣೆಗಾರಿಕೆಯು KSMCL ನ ಜವಾಬ್ದಾರಿಯಾಗಿ ಮುಂದುವರಿಯುತ್ತದೆ ಮತ್ತು ಉದ್ಯೋಗಿಗಳ ಪಿಟಿಂಟ್, ಬಾಕಿ ಪಾವತಿ ಇತ್ಯಾದಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು (ಸಹ) KSMCL ನಿರ್ವಹಿಸುತ್ತದೆ. ಕಂಪನಿಯ ನಿರ್ದೇಶಕರ ಮಂಡಳಿಯು ಕಂಪನಿಯು ಸುಮಾರು ರೂ. ಬಿಷ್ಯದಲ್ಲಿ 5,250 ಲಕ್ಷ (ಅಡ್ಡಾಕ್ ಮೊತ್ತದ ಪಾವತಿ ಮತ್ತು ಸಂಬಳ ಮತ್ತು ಇತರ ಪ್ರಯೋಜನಗಳನ್ನು ಹಿರಿಕೊಳ್ಳುವ ಉದ್ಯೋಗಿಗಳಿಗೆ ಹೊರತುಪಡಿಸಿ) ಕಂಪನಿಯ ಮೇಲೆ ಉಂಟಾದ ವೆಚ್ಚಗಳ ಮರುಪಾವತಿಯನ್ನು ಪಡೆಯಲು ನಿರ್ದರಿಸಿದೆ. ಆದ್ದರಿಂದ, ಈ ಹಂತದಲ್ಲಿ ಮೇಲಿನ ಆರ್ಥಿಕ ಪ್ರಭಾವವನ್ನು ಕಂಡುಹಿಡಿಯಲಾಗುವುದಿಲ್ಲ.
- 26.3 ಸಂಬಳ, ವೇತನ ಮತ್ತು ಬೋನಸ್ ರೂ. 3,559.08 ಲಕ್ಷ ಸಂಬಳಗಳು ಇನ್-ಆಪರೇಟಿವ್ ಗಣಿಗಳು/ಕ್ವಾರಿಗಳಿಗೆ ಸಂಬಂಧಿಸಿದ ಪಾವತಿಗಳನ್ನು ಒಳಗೊಂಡಿರುತ್ತವೆ (ನಿರ್ದರಿತ ಮಟ್ಟಿಗೆ) ರೂ. 553.18 ಲಕ್ಷ, ಇದನ್ನು ಪ್ರತ್ಯೇಕವಾಗಿ ಬಹಿರಂಗಪಡಿಸಲಾಗಿಲ್ಲ.
- 26.4 ಕಾರ್ಮಿಕ ಮತ್ತು ಸಿಬ್ಬಂದಿ ಕಲ್ಯಾಣ ರೂ. 139.81 ಲಕ್ಷ ರೂ ಸೇರಿಸಿ. ಮುಂಗಡ ಖಾತೆಯಲ್ಲಿ 4.68 ಲಕ್ಷ ಬಾಕಿಯನ್ನು ಸರಿಯಾದ ವಿವರಗಳು/ಅಧಿಕಾರವಿಲ್ಲದೆ ವೆಚ್ಚಕ್ಕೆ ವಿದಿಸಲಾಗಿದೆ.
- 26ಎ (ಟಿಪ್ಪಣಿ 27) ಹಣಕಾಸು ವೆಚ್ಚ ರೂ. 753.34 ಲಕ್ಷ
- ಎ) FMCP - ಹಣಕಾಸು ವೆಚ್ಚ ರೂ. 606.61 ಲಕ್ಷ -ಎಪ್‌ಎಂ‌ಸಿ‌ಪಿ ವೆಚ್ಚದ ಬಂಡವಾಳೀಕರಣದ ಕುರಿತು ಪ್ಯಾರಾ 3.3 ರಲ್ಲಿ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ.
- ಬಿ) ಇತರರಿಗೆ ಬಡ್ಡಿ ರೂ. 45.24 ಲಕ್ಷ ನ್ಯಾಯಾಲಯದ ತೀರ್ಪಿನ ಪ್ರಕಾರ ಬಡ್ಡಿಗೆ ಸಂಬಂಧಿಸಿದಂತೆ ಪ್ಯಾರಾ 9.2 (ಎಪ್) (iii) ನಲ್ಲಿ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ ಮತ್ತು ವೆಚ್ಚಗಳು ರೂ. 389.16 ಲಕ್ಷ.
- ಸಿ) ಬೂ ಪರಿಹಾರದ ಮೇಲಿನ ಬಡ್ಡಿ ರೂ. ಶೂನ್ಯ ಬಡ್ಡಿಯ ಬಂಡವಾಳೀಕರಣದ ಬಗ್ಗೆ ಪ್ಯಾರಾ 3.1 (ಎ) ನಲ್ಲಿ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ ಮತ್ತು ವೆಚ್ಚವನ್ನು ರೂ. 525.88 ಲಕ್ಷ.

ಆದಾಗ್ಯೂ, ಕಂಪನಿಯು ಇನ್ನೂ ಇತರ ವೆಚ್ಚದ ಮರುಪಾವತಿಯನ್ನು ಕೋರಿಲ್ಲ. ಈಗಾಗಲೇ 257 ಲಕ್ಷ ರೂ. ಹಣಕಾಸು ಹೇಳಿಕೆಗಳಲ್ಲಿ ಈ ಸಂಗತಿಗಳನ್ನು ಬಹಿರಂಗಪಡಿಸಲಾಗಿಲ್ಲ.

27. (ಟಿಪ್ಪಣಿ 29) ಇತರೆ ವೆಚ್ಚಗಳು ರೂ. 47,209.96 ಲಕ್ಷ

27.1 ರಾಯಲ್ಟಿ ಮತ್ತು ಸೆಸ್ ರೂ. 16,334.25 ಲಕ್ಷ

ಎ) ಸಂಗ್ರಹಿಸಿದ ರಾಯದನದ ಬಗ್ಗೆ ಮೇಲಿನ ಪ್ಯಾರಾಗ್ರಾಫ್ 22.2 ರಲ್ಲಿ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ ಮತ್ತು ವೆಚ್ಚವನ್ನು ರೂ. 16,347.30 ಲಕ್ಷ

ಬಿ) ರೂ ವ್ಯತ್ಯಾಸ 13.05 ಲಕ್ಷ (ಕ್ರೆಡಿಟ್) ಸಮನ್ವಯಕ್ಕೆ ಒಳಪಟ್ಟಿರುತ್ತದೆ.

27.2 ಲೋಡ್ ಶುಲ್ಕ ರೂ. 71.09 ಲಕ್ಷ

ಮೇಲಿನ ಪ್ಯಾರಾಗ್ರಾಫ್ 22.4 ರಲ್ಲಿ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ, ಮೊತ್ತವನ್ನು ರೂ. 13.76 ಲಕ್ಷ (ನಿವ್ವಳ).

27.3 ಗಣಿ ಮುಚ್ಚುವಿಕೆಯ ವೆಚ್ಚ

-ಪ್ರಗತಿಪರ ಗಣಿ ರೂ. ಶೂನ್ಯ

-ಸರೆಂಡರ್ಡ್/ರದ್ದಾದ ಗಣಿ ರೂ. 2,528.23 ಲಕ್ಷ

-ಕೆಲಸ ಮಾಡದ ಗಣಿಗಳು ರೂ. 4,904.13 ಲಕ್ಷ

-PMCP, FMCP - ಶರಣಾದ ಗಣಿಗಳು ಮತ್ತು FMCP - ಕೆಲಸ ಮಾಡದ ಗಣಿಗಳಿಗೆ ಸಂಬಂಧಿಸಿದಂತೆ ಕ್ರಮವಾಗಿ ಪ್ಯಾರಾಗ್ರಾಫ್ 17.2 (f), 17.2 (d) ಮತ್ತು 17.2 (e) ನಲ್ಲಿನ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ.

27.4 ವಿಶೇಷ ಉದ್ದೇಶದ ವಾಹನ ರೂ.10,596.30 ಲಕ್ಷ

ಮೇಲಿನ ಪ್ಯಾರಾಗ್ರಾಫ್ 22.1 ರಲ್ಲಿನ ನಮ್ಮ ಅವಲೋಕನದ ದೃಷ್ಟಿಯಿಂದ, ಮೊತ್ತವನ್ನು ರೂ.38.63 ಲಕ್ಷ (ನಿವ್ವಳ)

ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಟಿಪ್ಪಣಿ 32) ರೂ.1,034.80 ಲಕ್ಷ

ಎ) ಮೇಲಿನ ಪ್ಯಾರಾಗ್ರಾಫ್ 20.2 (ಇ) ನಲ್ಲಿ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ ಮತ್ತು ಮೊತ್ತವನ್ನು ರೂ. 112.15 ಲಕ್ಷ.

ಬಿ) i) CSR ಚಟುವಟಿಕೆಗಳಿಗೆ ಸಂಬಂಧಿಸಿದ ಹಣಕಾಸು ಹೇಳಿಕೆಗೆ ಟಿಪ್ಪಣಿ 32 ರಲ್ಲಿನ ಬಹಿರಂಗಪಡಿಸುವಿಕೆಯು ಕಾಯಿದೆಯ ತಿದ್ದುಪಡಿ ಮಾಡಲಾದ ಶೆಡ್ಯೂಲ್ ಖಖಖ ರ ಪ್ರಕಾರ ಅಲ್ಲ.

ii) ರೂ. 1,034.80 ಲಕ್ಷ (ಹಿಂದಿನ ವರ್ಷ ರೂ. 1,282.59 ಲಕ್ಷ) ನೋಟ್ 32 (ಬಿ) ನಲ್ಲಿ ಖರ್ಚು ಮಾಡಿದ ಮೊತ್ತವು ಕಂಪನಿಗಳ (ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನೀತಿ) ನಿಯಮಗಳು 2014 ರ ಅಡಿಯಲ್ಲಿ ಸೂಚಿಸಲಾದ ವಾರ್ಷಿಕ ರಿಟರ್ನೊಂದಿಗೆ ಸಮನ್ವಯಕ್ಕೆ ಒಳಪಟ್ಟಿರುತ್ತದೆ.

ಮೇಲಿನ ಪ್ಯಾರಾ 9.2 (ಬಿ), 13.1 (ಎ) ಮತ್ತು 20.2 (ಇ) ನಲ್ಲಿ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ.

27.6 ಪ್ರಯಾಣ ವೆಚ್ಚಗಳು ರೂ. 34.78 ಲಕ್ಷ ರೂ ಒಳಗೊಂಡಿದೆ. ಸರಿಯಾದ ವಿವರಗಳು/ಅಧಿಕಾರವಿಲ್ಲದೆ ಮುಂಗಡ ಖಾತೆಯಲ್ಲಿ 5.63 ಲಕ್ಷ ಬಾಕಿಯನ್ನು ಖರ್ಚು ಮಾಡಲಾಗಿದೆ.

27.7 ಮಾರಾಟ ಪ್ರಚಾರ ವೆಚ್ಚ ರೂ. 218.43 ಲಕ್ಷ

ರೂ ಒಳಗೊಂಡಿದೆ. 170.58 ಲಕ್ಷ ಜಾಹೀರಾತು ಶುಲ್ಕಗಳು, ಸರ್ಕಾರದ ನಿರ್ದೇಶನದಂತೆ ಒದಗಿಸಲಾದ ಹಿಂದಿನ ವರ್ಷಗಳಲ್ಲಿ ಬಿಡುಗಡೆಯಾದ ಸರ್ಕಾರಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ.

27.8 MSTC ಆಯೋಗ ರೂ. 326.20 ಲಕ್ಷ

ಮೇಲಿನ ಪ್ಯಾರಾಗ್ರಾಫ್ 22.1 ರಲ್ಲಿ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ, ಮೊತ್ತವನ್ನು ರೂ. 1.37 ಲಕ್ಷ (ನಿವ್ವಳ).

28. ಇತರೆ ಸಮಗ್ರ ಆದಾಯ (OCI)

ಲಾಭ ಅಥವಾ ನಷ್ಟಕ್ಕೆ ಮರುವರ್ಗೀಕರಿಸದ ಐಟಂಗಳಿಗೆ ಸಂಬಂಧಿಸಿದ ಆದಾಯ ತೆರಿಗೆ ರೂ.ನಿಲ್ (ಡೆಬಿಟ್) ಮೊತ್ತದ ರೂ. ಹಿಂದಿನ ವರ್ಷಗಳಿಗೆ (2020-21) ಲೆಕ್ಕಪರಿಶೋಧಕ ಹಣಕಾಸುಗಳಲ್ಲಿ OCI ಆಗಿ ಪ್ರಸ್ತುತಪಡಿಸಲಾದ ಹಿಂದಿನ ವರ್ಷಗಳಿಗೆ ಸಂಬಂಧಿಸಿದ ಆದಾಯ ತೆರಿಗೆಯ ನಿವ್ವಳ ಹೊಂದಾಣಿಕೆ (ಸಣ್ಣ ನಿಬಂದನೆ ರೂ. 4,092.74

ಲಕ್ಷ ಮತ್ತು ಹೆಚ್ಚುವರಿ ನಿಬಂದನೆ ರೂ. 2,025.83 ಲಕ್ಷ) 2,066.91 ಲಕ್ಷವನ್ನು ಈಗ ಆದಾಯ ತೆರಿಗೆಯಾಗಿ ಪ್ರಸ್ತುತಪಡಿಸಲಾಗಿದೆ ಹಿಂದಿನ ವರ್ಷಗಳು.

29. ಟಿಪ್ಪಣಿ 31) ಅನಿಶ್ಚಿತ ಹೊಣೆಗಾರಿಕೆಗಳು

29.1 ಬ್ಯಾಂಕ್ ಗ್ಯಾರಂಟಿಗಳು ರೂ. 1,146.81 ಲಕ್ಷ

- ಎ) 31.03.2022 ರಂತೆ ಬಾಕಿ ಇರುವ ಬ್ಯಾಂಕ್ ಗ್ಯಾರಂಟಿಗಳ ದೃಢೀಕರಣ ಮತ್ತು ಅದರ ವಿರುದ್ಧ ಇದ್ದ ಮಾರ್ಜಿನ್ ಅನ್ನು ಬ್ಯಾಂಕಿನಿಂದ ಪಡೆಯಲಾಗಿಲ್ಲ.
- ಬಿ) ಬ್ಯಾಲೆನ್ಸ್ ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 4.1 ರಲ್ಲಿ ಉಲ್ಲೇಖಿಸಲಾದ ವಿವಿಧ ಅಧಿಕಾರಿಗಳಿಗೆ ಖಾತರಿಯನ್ನು ಒಳಗೊಂಡಿಲ್ಲ.

29.2 ಕಾನೂನು ಮೊಕದ್ದಮೆಗಳು

- ಎ) i) Ind AS 37 - ನಿಬಂದನೆಗಳು, ಅನಿಶ್ಚಿತ ಹೊಣೆಗಾರಿಕೆಗಳು ಮತ್ತು ಅನಿಶ್ಚಿತ ಆಸ್ತಿಗಳ ಪ್ರಕಾರ, ಕಂಪನಿಯ ವಿರುದ್ಧದ ಕ್ಲೈಮ್‌ಗಳ ಸ್ವರೂಪ ಮತ್ತು ಮೊತ್ತವನ್ನು ಸೂಚಿಸದೆಯೇ ಕಂಪನಿಯು ನೋಟ್ 31C ಯಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಪಟ್ಟಿಯನ್ನು ಹಣಕಾಸು ಹೇಳಿಕೆಗಳಿಗೆ ಬಹಿರಂಗಪಡಿಸಿದೆ.
- ii) ಕಂಪನಿಯ ವಿರುದ್ಧದ ಕ್ಲೈಮ್‌ಗಳ ಮೊತ್ತ (ಕಾನೂನುಬದ್ಧ ಬೇಡಿಕೆಗಳನ್ನು ಹೊರತುಪಡಿಸಿ), 31.03.2022 ರಂತೆ ಸಾಲವೆಂದು ಅಂಗೀಕರಿಸಲಾಗಿಲ್ಲ, ನಮಗೆ ಲಭ್ಯವಾದ ಮಾಹಿತಿಯ ಆಧಾರದ ಮೇಲೆ ರೂ.47,314 ಲಕ್ಷ.
- ಬಿ) ಸಂಬಾವ್ಯ ನಷ್ಟವನ್ನು ಸಾದ್ಯವಾದಷ್ಟು ಪರಿಗಣಿಸಲಾಗಿದೆಯೇ ಎಂದು ಪ್ರತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯು ಮಾಡಿದ ಮೌಲ್ಯಮಾಪನವನ್ನು ದಾಖಲಿಸಲಾಗಿಲ್ಲ ಆದರೆ ಸಂಬವನೀಯ ನಷ್ಟ ಅಥವಾ ಹೊಣೆಗಾರಿಕೆಯನ್ನು ದಾಖಲಿಸುವ ಅಗತ್ಯವಿದೆಯೇ (ಅನಿಶ್ಚಯಗಳು ಮತ್ತು ಕಾನೂನು ದಾವೆಗಳ ಅಡಿಯಲ್ಲಿ ಟಿಪ್ಪಣಿ 31ಎ ನಲ್ಲಿ ಹೇಳಿರುವಂತೆ) ದಾಖಲಿಸಲಾಗಿಲ್ಲ.

ಆದ್ದರಿಂದ, ಬಾಕಿ ಇರುವ ವ್ಯಾಜ್ಯಗಳ ಪರಿಣಾಮವನ್ನು ಕಂಡುಹಿಡಿಯಲು ಸಾದ್ಯವಿಲ್ಲ.

ಹೊಂದಾಣಿಕೆಯು ಮುಖ್ಯವಾಗಿ ಮಾಪನದಲ್ಲಿನ ದೋಷದಿಂದಾಗಿ ಉದ್ಭವಿಸಿದ್ದರಿಂದ, ನಮ್ಮ ಅಭಿಪ್ರಾಯದಲ್ಲಿ, 01.04.2020 ರಂತೆ ಉಳಿಸಿಕೊಂಡಿರುವ ಗಳಿಕೆಯಲ್ಲಿ ಅದನ್ನು ಸರಿಹೊಂದಿಸಬೇಕಾಗಿತ್ತು. ಪರಿಣಾಮವಾಗಿ, 2020-21 ರ ಒಟ್ಟು ಸಮಗ್ರ ಆದಾಯವನ್ನು ಕಡಿಮೆ ಮಾಡಲಾಗಿದೆ ಮತ್ತು 01.04.2020 ರಂತೆ ಉಳಿಸಿಕೊಂಡಿರುವ ಗಳಿಕೆಯನ್ನು ರೂ.2,066.91 ಲಕ್ಷ.

29.3 ಅರಣ್ಯ ಅಭಿವೃದ್ಧಿ ತೆರಿಗೆಗೆ (FDT) ಬೇಡಿಕೆ

- ಎ) i) ಅರಣ್ಯ ಇಲಾಖೆ ಅಧಿಕಾರಿಗಳಿಂದ ಸ್ವೀಕರಿಸಲಾದ ಅರಣ್ಯ ಅಭಿವೃದ್ಧಿ ತೆರಿಗೆ (ಈಆಬಿ) ಪಾವತಿಗೆ ಸಂಬಂಧಿಸಿದ ವಿವಿಧ ಬೇಡಿಕೆಗಳಿಗೆ ಸಂಬಂಧಿಸಿದಂತೆ ಟಿಪ್ಪಣಿ 31A (a) (i) ನಿಂದ (v) ಗೆ ಉಲ್ಲೇಖವನ್ನು ನೀಡಲಾಗಿದೆ.
- ii) 05.11.2020 ರಂದು ಅರಣ್ಯ ಇಲಾಖೆ ಮತ್ತು ಕಂಪನಿಯ ನಡುವೆ ನಡೆದ ಸಭೆಯಲ್ಲಿ, ದೀರ್ಘಕಾಲದ ಬಾಕಿ ಇರುವ ಸಮಸ್ಯೆಯನ್ನು ನಿರ್ದಿಷ್ಟ ರೀತಿಯಲ್ಲಿ ಪರಿಹರಿಸಲು ಒಪ್ಪಿಗೆ ನೀಡಲಾಯಿತು.
- iii) ಕಂಪನಿಯ ದಾಖಲೆ ಮತ್ತು ಅರಣ್ಯ ಇಲಾಖೆಯ ದಾಖಲೆಯ ಪ್ರಕಾರ ಅಂಕಿಅಂಶಗಳ ಬಾಕಿಯಿರುವ ಸಮನ್ವಯ ಮತ್ತು ಸರ್ಕಾರ/ಅರಣ್ಯ ಇಲಾಖೆಯಿಂದ ಲೆವಿ/ಬಡ್ಡಿ ದರಕ್ಕೆ ಸಂಬಂಧಿಸಿದ ನಿರ್ದಾರ, ಯಾವುದಾದರೂ ಉದ್ಭವಿಸಬಹುದಾದರೆ ಹೊಣೆಗಾರಿಕೆಯನ್ನು ಈ ಹಂತದಲ್ಲಿ ಅಳೆಯಲಾಗುವುದಿಲ್ಲ.

29.4 ಆದಾಯ ತೆರಿಗೆ ಬೇಡಿಕೆಗಳು

ಉಲ್ಲೇಖವನ್ನು ಟಿಪ್ಪಣಿ 31A(a) vi to xii ಗೆ ಹಣಕಾಸು ಹೇಳಿಕೆಗಳಿಗೆ ಮತ್ತು ಇಲ್ಲಿ ಮೇಲಿನ ಪ್ಯಾರಾಗ್ರಾಫ್ 9.3 (b)ನಲ್ಲಿನ ನಮ್ಮ ಅವಲೋಕನಕ್ಕೆ ಎಳೆಯಲಾಗಿದೆ.

29.5 ಪರಿಸರ ಸಂರಕ್ಷಣಾ ಶುಲ್ಕಕ್ಕೆ ಬೇಡಿಕೆ

ಟಿಪ್ಪಣಿ 31A(a) xiii ನಲ್ಲಿ ಹೇಳಲಾದ EPF ನ ಬೇಡಿಕೆಗೆ ಸಂಬಂಧಿಸಿದಂತೆ, ಹಣಕಾಸು ಹೇಳಿಕೆಗಳ ಟಿಪ್ಪಣಿ 16.1 (a) ಗೆ ಉಲ್ಲೇಖವನ್ನು ನೀಡಲಾಗಿದೆ ಮತ್ತು ಇಲ್ಲಿ ಮೇಲಿನ ಪ್ಯಾರಾಗ್ರಾಫ್ 21.3 (a) ನಲ್ಲಿನ ನಮ್ಮ ಅವಲೋಕನ.

29.6 ಬಾಕಿ ರಾಯದನ ಮತ್ತು ಮೇಲ್ಮೈ ಬಾಡಿಗೆಗೆ ಬೇಡಿಕೆ

ಗಣಿ ಮತ್ತು ಬೂವಿಜ್ಜಾನ ಇಲಾಖೆ (DMG) ನಿಂದ ಬಾಕಿ ರಾಯದನವಾಗಿ 3,044 ಲಕ್ಷದ ಬೇಡಿಕೆಯ ಕುರಿತು ಟಿಪ್ಪಣಿ 31A (a) xiii ಗೆ ಉಲ್ಲೇಖವನ್ನು ನೀಡಲಾಗಿದೆ. ಮೊತ್ತವು ಬಾಕಿ ರಾಯದನ ರೂ. 2009-10 ರಿಂದ 2014-15 ರ ಅವಧಿಗೆ ಸಂಬಂಧಿಸಿದಂತೆ 1,067 52 ಲಕ್ಷ ಮತ್ತು ಬಾಕಿಯ ಮೇಲಿನ ಬಡ್ಡಿ (31.03.2021 ರವರೆಗೆ) ರೂ. 1,976.26 ಲಕ್ಷ. ಮೇಲ್ವಿಚಾರಣಾ ಸಮಿತಿಯು ಈಗಾಗಲೇ ರೂ.ಗಳ ರಾಯದನದಲ್ಲಿನ ವ್ಯತ್ಯಾಸವನ್ನು ವಸೂಲಿ ಮಾಡಿದೆ ಎಂದು ನಮಗೆ ತಿಳಿಸಲಾಗಿದೆ. 2013.14 ರಲ್ಲಿ 626.02 ಲಕ್ಷ ಮತ್ತು ಆ ರಾಯದನವನ್ನು ಕಳುಹಿಸಲಾದ ಗ್ರೇಡ್‌ಪ್ಲಾಡ್ ಹೆಚ್ಚಿನ ದರ್ಜೆಗೆ ಲೆಕ್ಕಹಾಕಲಾಗಿದೆ ಎಂದು ತೋರುತ್ತದೆ. ಆದ್ದರಿಂದ ಕಂಪನಿಯು ಡಿಎಂಜಿಗೆ ಬೇಡಿಕೆಯನ್ನು ವಿತ್ ಡ್ರಾ ಮಾಡಲು ಮತ್ತು ಪರಿಷ್ಕೃತ ಬೇಡಿಕೆಯನ್ನು ನೀಡಲು ವಿನಂತಿಸಿದೆ.

29.7 ಸೇವಾ ತೆರಿಗೆ ಬೇಡಿಕೆಗಳು

- ಎ) i) ರೂ.ಗಳ ಬೇಡಿಕೆಗೆ ಸಂಬಂಧಿಸಿದ ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 31A(a)xvi ಗೆ ಉಲ್ಲೇಖವನ್ನು ನೀಡಲಾಗಿದೆ. 11,921.43 ಲಕ್ಷ ಸೇವಾ ತೆರಿಗೆ ಮೊತ್ತದ ಬೇಡಿಕೆಯನ್ನು ಆಯುಕ್ತರು ಖಚಿತಪಡಿಸಿದ್ದಾರೆ ಎಂದು ಕಂಪನಿಯ ವಕೀಲರು ತಿಳಿಸಿದ್ದಾರೆ. ಬಡ್ಡಿ ಸಮೇತ 11,994.23 ಲಕ್ಷ ರೂ. ದಂಡ ವಿದಿಸಿದೆ. 305.10 ಲಕ್ಷ. ಆದ್ದರಿಂದ, ಮೇಲಿನ ಟಿಪ್ಪಣಿಯಲ್ಲಿ ಬಹಿರಂಗಪಡಿಸಿದ ಮೊತ್ತವನ್ನು ಸಮನ್ವಯಗೊಳಿಸುವುದು/ನವೀಕರಿಸುವ ಅಗತ್ಯವಿದೆ.
- ii) ಸೇವಾ ತೆರಿಗೆ ಬೇಡಿಕೆಯನ್ನು ಕೈಬಿಡುವ/ಕಡಿತ ಮಾಡುವ ಇಲಾಖೆಯ ಮೇಲ್ಮನವಿಯ ವಿರುದ್ಧ ಕಂಪನಿಯು ಅಡ್ಡ ಆಕ್ಷೇಪಣೆಯನ್ನು ಸಲ್ಲಿಸಿದೆ ಎಂದು ನಮಗೆ ತಿಳಿಸಲಾಗಿದೆ. 65.29 ಲಕ್ಷ ಮತ್ತು ಕಡಿಮೆ/ಕಡಿಮೆ ದಂಡ ವಿದಿಸಿದ ರೂ.6,208.00 ಲಕ್ಷ.
- ಬಿ) i) ಬೇಡಿಕೆಗೆ ಸಂಬಂಧಿಸಿದಂತೆ ರೂ. ನೋಟ್ 31A(a) xviii ನಲ್ಲಿ ಉಲ್ಲೇಖಿಸಲಾದ 4,100.71 ಲಕ್ಷ, ಕಂಪನಿಯು 30.11.2020 ರಂದು ಶೋಕಾಸ್ ನೋಟಿಸ್ಗೆ ವಿವರವಾದ ಉತ್ತರವನ್ನು ಸಲ್ಲಿಸಿದೆ ಎಂದು ನಮಗೆ ತಿಳಿಸಲಾಗಿದೆ ಮತ್ತು ಈ ವಿಷಯವು ಮುಂಬೈನ ಹೆಚ್ಚುವರಿ ಮಹಾನಿರ್ದೇಶಕ (ತೀಪು) ಅವರ ತೀಪು ಬಾಕಿಯಿದೆ.
- ii) ಆದಾಗ್ಯೂ, ಮೊತ್ತದ ವಿವರಗಳು. ಪ್ರತಿಬಟನೆಯ ಅಡಿಯಲ್ಲಿರೂ 1,383.39 ಲಕ್ಷ ಪಾವತಿಸಲಾಗಿದೆ ಮತ್ತು ಅದರ ಲೆಕ್ಕಪತ್ರ ಚಿಕಿತ್ಸೆಯನ್ನು ನಮಗೆ ಒದಗಿಸಲಾಗಿಲ್ಲ.

29.8 ಕಂಪನಿಯು 18.08.2013 ರಂದು ಸೆಂಟ್ರಲ್ ಎಂಪವರ್ಡ್ ಕಮಿಟಿ (CEC) ಗೆ 28.09.2012 ರ ಗೌರವಾನ್ವಿತ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ III ರ ಪ್ರಕಾರ ನಿರ್ದೇಶಿತವಾಗಿ ಯಾವುದೇ ಹೆಚ್ಚುವರಿ ಮೊತ್ತವನ್ನು ಪರಿಹಾರ ಪಾವತಿಯಾಗಿ ಪಾವತಿಸಲು ತೀರ್ಮಾನಿಸಿದೆ. R&R (ML 1659 ಗೆ ಸಂಬಂಧಿಸಿದ) ಅನುಷ್ಠಾನಕ್ಕಾಗಿ ನ್ಯಾಯಾಲಯವು ರಚಿಸಿರುವ ಸಮಿತಿಯಿಂದ, ಸಮಿತಿಯು ಅಂತಹ ಮೊತ್ತದ ಅಂತಿಮ ನಿರ್ಣಯವನ್ನು ಅಗತ್ಯವಿದ್ದರೆ ಸ್ವರ್ದಿಸುವ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಕಾಯ್ದಿರಿಸಿದೆ.

ಈ ಸತ್ಯ ಮತ್ತು ಅದರ ಪ್ರಸ್ತುತ ಸ್ಥಿತಿಯನ್ನು ಬಹಿರಂಗಪಡಿಸಲಾಗಿಲ್ಲ.

29.9 MLW ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಉದ್ಯವಿವಿಧವಾದ ಬವಿಷ್ಯದ ಹೋಣೆಗಾರಿಕೆಯ ಬಗ್ಗೆ ಪ್ರಾಕ್ಟೀಸ್ 26.2 ರಲ್ಲಿ ನಮ್ಮ ಅವಲೋಕನವನ್ನು ಸಹ ಗಮನ ಸೆಳೆಯಲಾಗಿದೆ

29.10(ಟಿಪ್ಪಣಿ 31 ಬಿ) ಬದ್ಧತೆಗಳು

- ಎ) ERP ಗೆ ಸಂಬಂಧಿಸಿದ ಬದ್ಧತೆಯ ಬಹಿರಂಗಪಡಿಸುವಿಕೆ ರೂ. 124.64 ಲಕ್ಷವು ಹಣಕಾಸು ಹೇಳಿಕೆಗೆ ಟಿಪ್ಪಣಿ 6.1 ರಲ್ಲಿ ಹೇಳಲಾದ ವಿಷಯಗಳನ್ನು ಉಲ್ಲೇಖಿಸುತ್ತದೆ. ಇಲ್ಲಿ ಮೇಲಿನ ಪ್ರಾಕ್ಟೀಸ್ 9.1 (ಬಿ) ನಲ್ಲಿ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ.
- ಬಿ) i) ಅನುಕ್ರಮವಾಗಿ ಬೂಮಿಗೆ ಗುತ್ತಿಗೆ ಮತ್ತು ಮುಂಗಡ ವಿಸ್ತರಣೆಗೆ ಸಂಬಂಧಿಸಿದ ಬದ್ಧತೆಯನ್ನು ಬಹಿರಂಗಪಡಿಸದಿರುವ ಬಗ್ಗೆ ಪ್ರಾಕ್ಟೀಸ್ 3.2 ಮತ್ತು 9.1 (a) ನಲ್ಲಿ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ.

- ii) ಬಹಿರಂಗಪಡಿಸದಿರುವ ಇತರ ಬಂಡವಾಳದ ಬದ್ಧತೆಗಳ ಮೊತ್ತ, ಖಚಿತವಾದ ಮಟ್ಟಿಗೆ, ರೂ. 991.14 ಲಕ್ಷ.
30. (ಟಿಪ್ಪಣಿ 30) ವಿಭಾಗ ವರದಿ
- 30.1 ಕಂಪನಿಯು ಮಾಡಿದ ಬಹಿರಂಗಪಡಿಸುವಿಕೆಯು ಗಮನಾರ್ಹವಾದ ಲೆಕ್ಕಪತ್ರ ನೀತಿಯಲ್ಲಿ ಹೇಳಲಾದ ವರದಿ ಮಾಡಬಹುದಾದ ವಿಭಾಗಗಳ ಬದಲಿಗೆ ಪ್ರಾಥಮಿಕ ವಿಭಾಗಗಳನ್ನು ಉಲ್ಲೇಖಿಸುತ್ತದೆ - ಗಮನಿಸಿ 46Bxxi (a).
- 30.2 ಎ) ಬಡ್ಡಿ ಆದಾಯ, ಲಾಭ ಅಥವಾ ನಷ್ಟದ ಬಗ್ಗೆ ಮಾಹಿತಿಯಲ್ಲಿ ಬಹಿರಂಗಪಡಿಸಲಾಗಿಲ್ಲ.
ಬಿ) ಇತರ ಆದಾಯ (ಬಡ್ಡಿ ಆದಾಯವನ್ನು ಒಳಗೊಂಡಿರುತ್ತದೆ) ಮತ್ತು ಸವಕಳಿ ಮತ್ತು ಬೋಗ್ಯವನ್ನು ನಿಗದಿಪಡಿಸಲಾಗಿಲ್ಲ.
ಸಿ) ಖರ್ಚು - ಇತರರು ಹಂಚಿಕೆ ಮಾಡದ ವೆಚ್ಚವನ್ನು ಪ್ರತಿನಿಧಿಸುತ್ತಾರೆ.
31. (ಟಿಪ್ಪಣಿ 33) ಸಂಬಂಧಿತ ಪಕ್ಷದ ಬಹಿರಂಗಪಡಿಸುವಿಕೆ
- 31.1 ವ್ಯವಸ್ಥಾಪಕ ನಿರ್ದೇಶಕರಿಗೆ ಪಾವತಿಸಿದ ಪಿಂಚಣಿ ಮತ್ತು ರಜೆಯ ವೇತನ ಕೊಡುಗೆಯ ಬಗ್ಗೆ ಕಂಪನಿಯು ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ರೂ.3.90 ಲಕ್ಷ.
- 31.2 Ind AS 24 ರ ಪ್ರಕಾರ ಬಹಿರಂಗಪಡಿಸುವಿಕೆಯನ್ನು ಅನುಸರಿಸಿ - ಸಂಬಂಧಿತ ಪಕ್ಷದ ಪ್ರಕಟಣೆಗಳನ್ನು ಮಾಡಲಾಗಿಲ್ಲ
ಎ) ನಿರ್ವಹಣಾ ಸಿಬ್ಬಂದಿ ಪರಿಹಾರದ ವರ್ಗವಾರು ವಿಘಟನೆ (ಪ್ಯಾರಾ 17 ಆರ್ ಡಬ್ಲ್ಯೂ ಪ್ಯಾರಾ 9(ಸಿ)).
ಬಿ) ಸರ್ಕಾರಿ ಸಂಬಂಧಿತ ಘಟಕಗಳಿಗೆ ಸಂಬಂಧಿಸಿದ ವಿವರಗಳು (ಪ್ಯಾರಾ 6).
32. ಕಾಯಿದೆಗೆ ತಿದ್ದುಪಡಿ ಮಾಡಲಾದ Ind AS ಶೆಡ್ಯೂಲ್ III ರ ಪ್ರಕಾರ ಹೆಚ್ಚುವರಿ ನಿಯಂತ್ರಕ ಮಾಹಿತಿ/ಹೆಚ್ಚುವರಿ ಮಾಹಿತಿಯನ್ನು ಅನ್ವಯಿಸುವ/ಅಗತ್ಯವಿರುವಲ್ಲಿಲ್ಲಾ ಬಹಿರಂಗಪಡಿಸಲಾಗಿದೆ ಎಂದು ನಮಗೆ ತಿಳಿಸಲಾಗಿದೆ.
33. ಇಕ್ಕಿಟಿಯಲ್ಲಿನ ಬದಲಾವಣೆಗಳ ಹೇಳಿಕೆ
- 33.1 ಎ) ವರ್ಷದ ಒಟ್ಟು ಸಮಗ್ರ ಆದಾಯವನ್ನು ಉಳಿಸಿಕೊಂಡಿರುವ ಗಳಿಕೆಗೆ ವರ್ಗಾಯಿಸಲಾಗಿದೆ ಎಂದು ಬಹಿರಂಗಪಡಿಸಲಾಗಿದೆ.
ಬಿ) ವರದಿ ಮಾಡುವ ಅವಧಿಯ ಆರಂಭದಲ್ಲಿ (01.04.2020) ಮರುನಿಗದಿಪಡಿಸಲಾದ ಬಾಕಿಯನ್ನು ಪ್ರತ್ಯೇಕವಾಗಿ ಬಹಿರಂಗಪಡಿಸಲಾಗಿಲ್ಲ.
- 33.2 ಇಂಡ್ ಎಎಸ್ ಶೆಡ್ಯೂಲ್ III ರ ಪ್ರಕಾರ ಪ್ರತ್ಯೇಕವಾದ ಬಹಿರಂಗಪಡಿಸುವಿಕೆಯೊಂದಿಗೆ ಉಳಿಸಿಕೊಂಡಿರುವ ಗಳಿಕೆಯ ಬಾಗವಾಗಿ ವ್ಯಾಖ್ಯಾನಿಸಲಾದ ಪ್ರಯೋಜನ ಯೋಜನೆಯ ಮರು-ಮಾಪನವನ್ನು ಗುರುತಿಸಲಾಗಿಲ್ಲ.
- 33.3 ಮೇಲಿನ ಪ್ಯಾರಾಗ್ರಾಫ್ 9.2 (ಬಿ), 17.5, 20.2 (ಇ), 22.1 (ಸಿ), 22.3 ಮತ್ತು 28 ರಲ್ಲಿ ನಮ್ಮ ಅವಲೋಕನಗಳನ್ನು ಉಲ್ಲೇಖಿಸಿ.
34. ನಗದು ಹರಿವಿನ ಹೇಳಿಕೆ
- 34.1 ಎ) i) ಕಂಪನಿಯು ಸರಿಯಾದ ವಿವರಣೆಯಿಲ್ಲದೆ, ಆಪರೇಟಿಂಗ್ ಚಟುವಟಿಕೆಗಳು 31.03.2021 ರ ಅಡಿಯಲ್ಲಿ ಹೊಂದಾಣಿಕೆ ಐಟಂ ಆಗಿ ಹಿಂದಿನ ವರ್ಷಗಳ ರೂ.31,529.97 ಲಕ್ಷಕ್ಕೆ ಸಂಬಂಧಿಸಿದ ನಿವ್ವಳ ವೆಚ್ಚವನ್ನು ತೋರಿಸಿದೆ.
ii) ಆಸ್ತಿ ಸ್ಥಾವರ ಮತ್ತು ಸಲಕರಣೆಗಳ ಮೇಲಿನ ವೆಚ್ಚ ರೂ. ಹೂಡಿಕೆ ಚಟುವಟಿಕೆಗಳ ಅಡಿಯಲ್ಲಿ ಬಹಿರಂಗಪಡಿಸಿದ 2,123.89 ಲಕ್ಷ ರೂ. 896.95 ಲಕ್ಷ ಎಪ್‌ಎಂ‌ಸಿ‌ಪಿ ವೆಚ್ಚದ ಬಂಡವಾಳ [ಹಿಂದಿನ ಅವಧಿ ಹಿಂದಿನ ವರ್ಷಗಳಲ್ಲಿ ಹಿಂತೆಗೆದುಕೊಳ್ಳಲಾದ ಆಸ್ತಿ ಬಂಡವಾಳ ರೂ. 2,838.70 ಲಕ್ಷವು ಎಪ್‌ಎಂ‌ಸಿ‌ಪಿ ವೆಚ್ಚ ಮತ್ತು ಆಸ್ತಿ ಸ್ಥಾವರ ಮತ್ತು ಸಲಕರಣೆಗಳ ಮೇಲಿನ ವೆಚ್ಚವನ್ನು ಸೂಚಿಸುತ್ತದೆ ರೂ. 1,567.24 ರೂ ಒಳಗೊಂಡಿದೆ. ಹಿಂದಿನ ವರ್ಷದಲ್ಲಿ 642.88 ಲಕ್ಷ ವೆಚ್ಚಗಳನ್ನು ಟಿಪ್ಪಣಿ 1(ಎ) 3 ರಲ್ಲಿ 2020.21 ರ ಹಣಕಾಸು ಹೇಳಿಕೆಗಳಿಗೆ ಉಲ್ಲೇಖಿಸಲಾಗಿದೆ].
ಈ ನಗದುರಹಿತ ವಸ್ತುಗಳ ಪ್ರಸ್ತುತಿ ಸರಿಯಾಗಿಲ್ಲ.

- 34.2 ಬಡ್ಡಿ ಪಡೆದ ರೂ. ಹಣಕಾಸು ಚಟುವಟಿಕೆಗಳ ಅಡಿಯಲ್ಲಿ ಬಹಿರಂಗಪಡಿಸಲಾದ 13,347.89 ಲಕ್ಷ (ಹಿಂದಿನ ಅವಧಿ: ರೂ. 13,676.86 ಲಕ್ಷ) ಸಂಚಿತ ಬಡ್ಡಿ ಮತ್ತು ನಗದುರಹಿತ ವಹಿವಾಟುಗಳ ಪರಿಣಾಮಗಳನ್ನು ಸರಿಹೊಂದಿಸಲಾಗಿಲ್ಲ.
- 34.3 31.03.2021 ರಂತೆ ನಗದು ಮತ್ತು ಸಮಾನವಾದ ನಗದು ಪ್ರಸ್ತುತ ಖಾತೆಯಲ್ಲಿ ಪುಸ್ತಕ ಓವರ್ಡ್ರಾಫ್ಟ್ ಬ್ಯಾಲೆನ್ಸ್ ಅನ್ನು ಸರಿಹೊಂದಿಸದೆಯೇ ಇದೆ (ನೋಟ್ 19(ಇ) ಅನ್ನು ಹಣಕಾಸು ಹೇಳಿಕೆಗಳಿಗೆ ಉಲ್ಲೇಖಿಸಿ).
- 34.4 Ind AS 7- ನಗದು ಹರಿವಿನ ಹೇಳಿಕೆ (ಪ್ಯಾರಾ 52) ಪ್ರಕಾರ ಕಂಪನಿಯು ಸೆಗ್ಮೆಂಟ್ ನಗದು ಹರಿವನ್ನು ಬಹಿರಂಗಪಡಿಸಿಲ್ಲ.
35. ನಮ್ಮ ಅವಲೋಕನಗಳ ಪರಿಣಾಮವು ನಿರ್ಣಯಿಸಬಹುದಾದ/ಪ್ರಮಾಣೀಕರಿಸಬಹುದಾದ ಮಟ್ಟಿಗೆ ಮತ್ತು ಪ್ರತಿ ಐಟಂ ರೂ. 100 ಲಕ್ಷವನ್ನು ಕೆಳಗೆ ಸಂಕ್ಷೇಪಿಸಲಾಗಿದೆ:

ಟಿಪ್ಪಣಿ ಸಂಖ್ಯೆ	ವಿವರಗಳು	ಏರಿಕೆ	ಇಳಿಕೆ
	ಸ್ವತ್ತುಗಳು		
1(a)	ಆಸ್ತಿ ಸ್ಥಾವರ ಮತ್ತು ಸಲಕರಣೆ		525.88
--	ಬಂಡವಾಳ ಕೆಲಸ ಪ್ರಗತಿಯಲ್ಲಿದೆ	157.00	
3	ವ್ಯಾಪಾರ ಸ್ವೀಕಾರಾರ್ಹ		9,483.60
6	ಇತರೆ ಚಾಲ್ತಿಯಲ್ಲದ ಆಸ್ತಿಗಳು	2,568.92	
7	ದಾಸ್ತಾನುಗಳು	1,360.84	
12	ಪ್ರಸ್ತುತ ತೆರಿಗೆ ಆಸ್ತಿಗಳು (ನಿವ್ವಳ)	324.75	
13	ಇತರೆ ಪ್ರಸ್ತುತ ಸ್ವತ್ತುಗಳು	556.27	
	ಒಟ್ಟು	4,967.78	10,009.48
14	ನಿವ್ವಳ ಪರಿಣಾಮ		5,041.70
15	ಇತರೆ ಈಜಿಟಿ		
	ಉಳಿಸಿದ ಗಳಿಕೆ		5,819.71
	ನಿವ್ವಳ ಪರಿಣಾಮ		5,819.71
16	ಬಾಧ್ಯತೆಗಳು		
17	ನಿಬಂಧನೆಗಳು	2,999.24	
19	ಇತರ ಹಣಕಾಸಿನ ಹೊಣೆಗಾರಿಕೆಗಳು	858.51	
20	ಇತರ ಪ್ರಸ್ತುತ ಹೊಣೆಗಾರಿಕೆಗಳು	5,486.57	
--	ಪ್ರಸ್ತುತ ತೆರಿಗೆ ಹೊಣೆಗಾರಿಕೆಗಳು	3,327.75	
21	ನಿಬಂಧನೆ		41.35
	ಒಟ್ಟು	12,672.07	41.35
	ನಿವ್ವಳ ಪರಿಣಾಮ	12,630.72	
	ಆದಾಯ		

22	ಕಾರ್ಯಾಚರಣೆಗಳಿಂದ ಆದಾಯ		15,836.01
23	ಇತರೆ ಆದಾಯ		282.52
	ಒಟ್ಟು		16,118.53
	ನಿವ್ವಳ ಪರಿಣಾಮ		16,118.53
	ವೆಚ್ಚಗಳು		
25	ದಾಸ್ತಾನುಗಳಲ್ಲಿನ ಬದಲಾವಣೆ		561.87
26	ಉದ್ಯೋಗಿ ಲಾಭ ವೆಚ್ಚ	480.63	
27	ಹಣಕಾಸು ವೆಚ್ಚ	915.04	
29	ಇತರೆ ವೆಚ್ಚಗಳು		5,099.62
	ಒಟ್ಟು	1,395.67	5,661.49
	ನಿವ್ವಳ ಪರಿಣಾಮ		4,265.82
	ಲಾಭ ನಷ್ಟ		11,852.71
	ಇತರೆ ಸಮಗ್ರ ಆದಾಯ		
	ಒಟ್ಟು ಸಮಗ್ರ ಆದಾಯ		11,852.71
	ಒಟ್ಟು ಸಮಗ್ರ ಆದಾಯ		11,852.71

ರಾವ್ & ಸ್ವಾಮಿ ಪರವಾಗಿ
ಸನದಿ ಲೆಕ್ಕಿಗರು
ಸಂಸ್ಥೆ ನೋಂದಣಿ ಸಂಖ್ಯೆ: 00310ಎಸ್ಎಸ್

ಸಹಿ/-
(ಎನ್.ರಮೇಶ್)
ಸದಸ್ಯತ್ವ ಸಂಖ್ಯೆ: 01653
ಯುಡಿಐಎನ್ : 23016153BGQOWM1395

ಸ್ಥಳ: ಬೆಂಗಳೂರು
ದಿನಾಂಕ: 21-03-2023

ಸಮ ಬನಾಂಕದ ನಮ್ಮ ಆರ್ಟ್ ವರದಿಯ ಪ್ಯಾರಾಗ್ರಾಫ್ 17 ರಲ್ಲಿ ಉಲ್ಲೇಖಿಸಲಾಗಿದೆ

1. ಆಸ್ತಿ, ಸ್ಥಾವರ ಮತ್ತು ಸಲಕರಣೆಗಳು:

ಎ) i) ಆಸ್ತಿ, ಸ್ಥಾವರ ಮತ್ತು ಸಲಕರಣೆಗಳ ದಾಖಲೆಗಳನ್ನು ಪ್ರಧಾನ ಕಛೇರಿಯಲ್ಲಿ ನಿರ್ವಹಿಸಲಾಗಿದೆ ಎಂದು ನಮಗೆ ತಿಳಿಸಲಾಗಿದೆ. ಆದಾಗ್ಯೂ, ಸರ್ಕಾರಿ ಇಲಾಖೆ/ಏಜೆನ್ಸಿಗಳ ಕಚೇರಿ, ಸಚಿವರ ಕಛೇರಿಯಲ್ಲಿರುವ ಕಂಪನಿಯ ಆಸ್ತಿಗಳಿಗೆ ಯಾವುದೇ ದಾಖಲೆಗಳನ್ನು ನಿರ್ವಹಿಸುವುದಿಲ್ಲ. ಇದಲ್ಲದೆ, ಹೀಗೆ ನಿರ್ವಹಿಸಲಾದ ದಾಖಲೆಗಳು 01.04.2010 ಕ್ಕೆ ಹಿಂದೆ ಸ್ವಾದೀನಪಡಿಸಿಕೊಂಡ ಸ್ವತ್ತುಗಳ ವಿವರಗಳನ್ನು ಮತ್ತು ಇತರ ನಂತರದ ವಾಹನಗಳಿಗೆ ಸಂಬಂಧಿಸಿದಂತೆ ಪರಿಷ್ಕೃತಿ/ ಸ್ಥಳ ಮತ್ತು ಗುರುತಿನ ಸಂಖ್ಯೆಗಳನ್ನು ತೋರಿಸುವುದಿಲ್ಲ. ಅಲ್ಲದೆ, ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ ಅಂತಹ ದಾಖಲೆಗಳು ಸಿವಿಲ್ ವಿಭಾಗದಲ್ಲಿ (ಎಸ್ವೆಟ್ ಕಚೇರಿ) ನಿರ್ವಹಿಸಲಾದ ದಾಖಲೆಗಳೊಂದಿಗೆ ಹೊಂದಾಣಿಕೆಯಾಗುವುದಿಲ್ಲ. ಕಂಪನಿಯ ಒಡತನದ ಆಸ್ತಿಗಳ ಹೇಳಿಕೆ ಮತ್ತು ಸಿವಿಲ್ ವಿಭಾಗದಿಂದ ಸಂಕಲಿಸಲಾದ ಕಂಪನಿಯ ಗುತ್ತಿಗೆ ಜಮೀನಿನ ಹೇಳಿಕೆ ಮತ್ತು ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 1(ಎ) ಪ್ರಕಾರ ವೆಚ್ಚ/ಒಟ್ಟು ಸಾಗಿಸುವ ಮೌಲ್ಯದ ಪ್ರಕಾರ ಬೂಮಿ ಮತ್ತು ಕಟ್ಟಡಗಳ ಮೌಲ್ಯದ ನಡುವಿನ ವ್ಯತ್ಯಾಸ. ಟಿಪ್ಪಣಿ 1(ಎ) ಮೌಲ್ಯದ ಪ್ರಕಾರ ವೆಚ್ಚ/ಒಟ್ಟು ಸಾಗಿಸುವ ಮೌಲ್ಯ ಸಿ ವಿ ಲ್ ವಿಭಾಗದ ವ್ಯತ್ಯಾಸದ ಹೇಳಿಕೆಯ ಪ್ರಕಾರ

	ಟಿಪ್ಪಣಿ 1 (ಎ) ಮೌಲ್ಯದ ಪ್ರಕಾರ ವೆಚ್ಚ/ಒಟ್ಟು ವೆಚ್ಚ ಸಾಗಿಸುವ ಮೌಲ್ಯ	ಸಿವಿಲ್ ವಿಭಾಗದ ವ್ಯತ್ಯಾಸದ ಹೇಳಿಕೆಯ ಪ್ರಕಾರ	ವ್ಯತ್ಯಾಸ
ಉಚಿತ ಹಿಡಿತ			
- ಬೂಮಿ	(x) 2,099.20	2,980.94	(-) 881.74
- ಕಟ್ಟಡ	373.78	231.98	(+) 141.80
ಗುತ್ತಿಗೆ ಹಿಡಿತ			
- ಬೂಮಿ	1,812.29	83.48	(+) 1,728.81
- ಕಟ್ಟಡ	--	20.26	(-) 20.26

(x) ಬಡ್ಡಿಯೊಂದಿಗೆ ಹೆಚ್ಚುವರಿ ಪರಿಹಾರವನ್ನು ಹೊರತುಪಡಿಸಿ . ವರ್ಷದಲ್ಲಿರೂ913.40 ಲಕ್ಷ ಬಂಡವಾಳ

ii) ಕಂಪನಿಯು ಅಮೂರ್ತ ಆಸ್ತಿಯ ಸಂಪೂರ್ಣ ವಿವರಗಳನ್ನು ನಿರ್ವಹಿಸಿದೆ ಅಂದರೆ ಗಣಿಗಾರಿಕೆ ಹಕ್ಕುಗಳು ಮತ್ತು ಸಾಪ್ಲೇರ್ ಸಂಗ್ರಹಣೆ.

ಬಿ) ಈ ಆಸ್ತಿ, ಸ್ಥಾವರ ಮತ್ತು ಸಲಕರಣೆಗಳನ್ನು ವರ್ಷದಲ್ಲಿ ಬೌತಿಕವಾಗಿ ಪರಿಶೀಲಿಸಲಾಗಿಲ್ಲ (ಟಿಪ್ಪಣಿ 46Biv(b) ಅಡಿಯಲ್ಲಿ ಬಹಿರಂಗಪಡಿಸಿದಂತೆ, ಸ್ಥಿರ ಆಸ್ತಿಗಳ ಬೌತಿಕ ಪರಿಶೀಲನೆಯನ್ನು ಹಂತಹಂತವಾಗಿ ಕೈಗೊಳ್ಳಲಾಗುತ್ತದೆ ಇದರಿಂದ ಮೂರು ಚಕ್ರದಲ್ಲಿ 100% ಪರಿಶೀಲನೆಯನ್ನು ಪೂರ್ಣಗೊಳಿಸಲಾಗುತ್ತದೆ ವರ್ಷಗಳು). ನಮ್ಮ ಅಭಿಪ್ರಾಯದಲ್ಲಿ, ಕಂಪನಿಯು ಕಂಪನಿಯ ಗಾತ್ರ ಮತ್ತು ಅದರ ವ್ಯವಹಾರ/ಸ್ವತ್ತುಗಳ ಸ್ವರೂಪಕ್ಕೆ ಸಂಬಂಧಿಸಿದಂತೆ ಆಸ್ತಿ, ಸಸ್ಯ ಮತ್ತು ಸಲಕರಣೆಗಳ ಎಲ್ಲಾ ವಸ್ತುಗಳ ಬೌತಿಕ ಪರಿಶೀಲನೆಯ ಕಾರ್ಯಕ್ರಮವನ್ನು ಹೊಂದಿರಬೇಕು. ಅಲ್ಲದೆ, ನಮ್ಮ ಅಭಿಪ್ರಾಯದಲ್ಲಿ, ಸ್ಥಿರ ಆಸ್ತಿಗಳು/ಬೂಮಿ ಮತ್ತು ಕಟ್ಟಡಗಳ (ಪ್ರೀಹೋಲ್ಡ್ ಮತ್ತು ಲೀಸ್ ಹೋಲ್ಡ್) ನಿಯತಕಾಲಿಕ ಸಮೀಕ್ಷೆಯನ್ನು ನಡೆಸಬೇಕು.

ಸಿ) i) ಕಂಪನಿಯು ಹಣಕಾಸಿನ ಹೇಳಿಕೆಗಳಲ್ಲಿ ಯಾವುದೇ ಸ್ಥಿರ ಆಸ್ತಿಯನ್ನು ಬಹಿರಂಗಪಡಿಸಿಲ್ಲ, ಅಲ್ಲಿ ಎಲ್ಲಾ ಸ್ಥಿರ ಆಸ್ತಿಗಳ ಶೀರ್ಷಿಕೆ ಪತ್ರಗಳು (ಕಂಪನಿಯು ಗುತ್ತಿಗೆ ಪಡೆದಿರುವ ಆಸ್ತಿಗಳನ್ನು ಹೊರತುಪಡಿಸಿ ಮತ್ತು ಕಂಪನಿ / ಗುತ್ತಿಗೆದಾರರ ಪರವಾಗಿ ಲೀಸ್ ವ್ಯವಸ್ಥೆಗಳನ್ನು ಸರಿಯಾಗಿ ಕಾರ್ಯಗತಗೊಳಿಸಲಾಗುತ್ತದೆ) ಕಂಪನಿಯ ಹೆಸರಿನಲ್ಲಿ ನಡೆಸಲಾಗಿಲ್ಲ

ಮೇಲಿನ ಪ್ಯಾರಾಗ್ರಾಫ್ 1(a)(i) ನಲ್ಲಿನ ನಮ್ಮ ಅವಲೋಕನದೊಂದಿಗೆ ಓದಿದ ನಮ್ಮ ಸಂಶೋಧನೆಗಳು ಕೆಳಗಿನ ಉಪ ಪ್ಯಾರಾ (ii) ನಿಂದ (iv) ಗೆ ಪಟ್ಟಿಮಾಡಲಾಗಿದೆ

ii) ಸಿವಿಲ್ ವಿಭಾಗದಿಂದ ಸಂಕಲಿಸಲಾದ ಹೇಳಿಕೆಯಲ್ಲಿ ವಿವರಿಸಿರುವ ಸ್ಥಿರ ಆಸ್ತಿಗಳು ಸೇರಿವೆ

1. ನಾಗರಬಾಬಿಯಲ್ಲಿ 20 ಗುಂಟಾ ಜಮೀನು (ಮೌಲ್ಯ ರೂ. 1585.58 ಲಕ್ಷ (ಮುದ್ರಾಂಕ ಶುಲ್ಕ ಮತ್ತು ನೋಂದಣೆ ಶುಲ್ಕಗಳನ್ನು ಹೊರತುಪಡಿಸಿ) ಕ್ರಯ ಪತ್ರಕ್ಕೆ ಸಂಬಂಧಿಸಿದಂತೆ ಪಾಲಿಕೆ ಕಚೇರಿಯಲ್ಲಿದೆ ಎಂದು ತಿಳಿಸಲಾಗಿದೆ. ಇದಲ್ಲದೆ, ಮಂಜೂರು ಮಾಡಿದ ಜಮೀನಿನ ಮಧ್ಯದಲ್ಲಿ ರಾಜಕಾಲುವೆ ಇರುವುದರಿಂದ, ಕಂಪನಿಯು ಲೋಕೋಪಯೋಗಿ ಇಲಾಖೆ/ಕರ್ನಾಟಕ ಸರ್ಕಾರದಿಂದ, ಪರ್ಯಾಯ ನಿವೇಶನ ಅಥವಾ ಬಡ್ಡಿ ಸಮೇತ ಮೊತ್ತವನ್ನು ಮರುಪಾವತಿ ಮಾಡುವಂತೆ ಕೋರಿದೆ.
2. ಮೈಸೂರು ರಸ್ತೆಯಲ್ಲಿರುವ ಜಮೀನು ಮತ್ತು ಕಟ್ಟಡವನ್ನು ಹಿಂದಿನ ರಾಜ್ಯ ಸರ್ಕಾರದಿಂದ ಖರೀದಿಸಲಾಗಿದೆ (ಮೌಲ್ಯ ರೂ. 183.04 ಲಕ್ಷ) ಇದಕ್ಕೆ ಸಂಬಂಧಿಸಿದಂತೆ ಖರೀದಿ ಪತ್ರದ ಪ್ರಮಾಣೀಕೃತ ಪ್ರತಿಯನ್ನು ಮಾತ್ರ ಇರಿಸಲಾಗುತ್ತದೆ.
3. ಗಣಿ ಗುತ್ತಿಗೆಗೆ ಒಳಪಡದ ಬೂಮಿ ಮತ್ತು ಕಟ್ಟಡವನ್ನು ಒಳಗೊಂಡಿರುವ ಸ್ವತ್ತುಗಳು ಮತ್ತು ಗಣಿಗಾರಿಕೆ ಗುತ್ತಿಗೆಯಿಂದ ಆವರಿಸಲ್ಪಟ್ಟ ಪ್ರದೇಶಗಳಲ್ಲಿ ಕಟ್ಟಡ ಮತ್ತು ರಚನೆಗಳು, ರೈಲ್ ಯಾರ್ಡ್/ಬ್ಲಾಕ್ ಯಾರ್ಡ್ ಮತ್ತು ಬಂದರು ವಿವಿಧ ಸ್ಥಳಗಳಲ್ಲಿ ನೆಲೆಗೊಂಡಿದೆ ಮತ್ತು ಬೋರ್ಡ್ ಆಫ್ ಮಿನರಲ್ ಡೆವಲಪ್‌ಮೆಂಟ್ (:ಒಆ) ಹೆಸರು ಮತ್ತು ಶೈಲಿಯಲ್ಲಿದೆ) 1970 ರಲ್ಲಿ ಮೈಸೂರು ಸರ್ಕಾರದಿಂದ ರೂ. 10.13 ಲಕ್ಷ (ಬ್ರೇಕಪ್ ಮೌಲ್ಯ ಲಭ್ಯವಿಲ್ಲ) ಇದಕ್ಕೆ ಸಂಬಂಧಿಸಿದಂತೆ ಇನ್ನೂ ಆರ್ಟಿಸಿಯನ್ನು ಕಂಪನಿಯ ಹೆಸರಿಗೆ ವರ್ಗಾಯಿಸಲಾಗಿಲ್ಲ ಮತ್ತು ಅರಸೀಕೆರೆ ತಾಲೂಕು ಸ್ವಾಧೀನದಲ್ಲಿರುವ ಬಾಗೇಶಪುರ ಗ್ರಾಮದಲ್ಲಿ 95 ಎಕರೆ 12 ಗುಂಟೆ ಅಳತೆಯ ಬೂಮಿಯನ್ನು ಒಳಗೊಂಡಿದೆ. ಕಂಪನಿ.
4. ಹೊಸಪೇಟೆಯಲ್ಲಿ 4.4.92 ಎಕರೆ ಜಮೀನು (ಮೌಲ್ಯ 1.79 ಲಕ್ಷ ರೂ.) ಮೂಲ ಮಾರಾಟ ಪತ್ರವನ್ನು ಜಿಎಂಎಪ್ಪಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
5. ಸಂಡೂರು ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ 2013ರಲ್ಲಿ ಸ್ವಾಧೀನಪಡಿಸಿಕೊಂಡ 52.57 ಎಕರೆ ಬೂಮಿ (ಮೌಲ್ಯ 90.04 ಲಕ್ಷ) ಹಸ್ತಾಂತರ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಲಾಗಿದೆ.
6. ಬೈಂದೂರು ಎಡ್ಡೇರೆ ಗ್ರಾಮದಲ್ಲಿರುವ 6.1.51 ವಿಸ್ತೀರ್ಣದ ಜಮೀನು (ಮೌಲ್ಯ ರೂ. 15.39 ಲಕ್ಷ. ಸರ್ಕಾರದ ಆದೇಶದ ಪ್ರಕಾರ ದಿನಾಂಕ. 01.08.80 ರ ಪ್ರಕಾರ ಪಾವತಿಸಿದ ಬೂಮಿಯ ಮೌಲ್ಯದ 50% ಆಗಿದೆ), ಇದಕ್ಕೆ ಸಂಬಂಧಿಸಿದಂತೆ ಸಾಗಣೆ ಪತ್ರವನ್ನು ಇನ್ನೂ ಕಾರ್ಯಗತಗೊಳಿಸಬೇಕಾಗಿದೆ.
7. 5 ಸ್ಥಳಗಳಲ್ಲಿ 7.41.51 ಎಕರೆ ಜಮೀನು (ಮೌಲ್ಯ 945.42 ಲಕ್ಷ ರೂ.) ಇವುಗಳಿಗೆ ಸಂಬಂಧಿಸಿದಂತೆ ಮೂಲ ದಾಖಲೆಗಳು ಲಭ್ಯವಿಲ್ಲ ಮತ್ತು ಪೋಟೋ ಪ್ರತಿ ಮಾತ್ರ ಲಭ್ಯವಿದೆ ಎಂದು ತಿಳಿಸಲಾಗಿದೆ.
8. 1006.95 ಚದರ ಮೀಟರ್ ಬೂಮಿ (ಮೌಲ್ಯ ರೂ. 43.63 ಲಕ್ಷ) ಲೀಸ್ ಕಮ್ ಸೇಲ್ ಒಪ್ಪಂದದ ಅಡಿಯಲ್ಲಿ ಸ್ವಾಧೀನಪಡಿಸಿಕೊಂಡಿತು, ಅದರಲ್ಲಿ ಮೂಲ ಒಪ್ಪಂದವು ಬಳ್ಳಾರಿಯ ಕೆಎಚ್‌ಪಿಯಲ್ಲಿದೆ.
9. ವಿವಾದದಲ್ಲಿರುವ ಜಮೀನುಗಳನ್ನು ಅನುಸರಿಸುವುದು.

ವಿಸ್ತೀರ್ಣ/ಸ್ಥಳ	ಸ್ಥಳ	ರೂ.ಲಕ್ಷಗಳಲ್ಲಿ
580.97 sq mt	ಬಿ.ಕಾಟೇಹಳ್ಳಿ, ಹಾಸನ	0.63
2.08 acres	ನುಗ್ಗೆಹಳ್ಳಿ ಸಿಆರ್ ಪಟ್ಟಣ	2.01
2.14 acres	ಕೊಂದೆನಲು ಅರಸೀಕೆರೆ	2.82
2.20 acres	ಹಿರೇಉಪ್ಪನಾಳ ಇಳಕಲ್	0.80
10 acres	ಅಲ್ಲಯ್ಯನಪುರ ನಂಜನಗೂಡು	1.62

10. ಕಂದಾಯ ದಾಖಲೆಗಳು/ಆರ್ಟಿಸಿಯಲ್ಲಿ ಮೈಸೂರು ಮಿನರಲ್ಸ್ ಲಿಮಿಟೆಡ್‌ನಿಂದ ಯಾವ ಹೆಸರಿಗೆ ಸಂಬಂಧಿಸಿದಂತೆ

10.45 ಆಸ್ತಿಗಳು ಇನ್ನೂ ಬದಲಾಗಿಲ್ಲ.

iii) 1999 ರಲ್ಲಿ ಮಾಡಿಕೊಂಡ ತಿಳುವಳಿಕೆ ಒಪ್ಪಂದದ ಪ್ರಕಾರ ಹುಲ್ಲಹಳ್ಳಿ ಗಣಿಗಳಿಗೆ (40.72 ಹೆಕ್ಟೇರ್) ಸಂಬಂಧಿಸಿದ ಕಂಪನಿಗೆ TISCO ನಿಂದ ಗುತ್ತಿಗೆ ವರ್ಗಾವಣೆಯ ನೋಂದಣಿ ಇನ್ನೂ ನೋಂದಣಿಯಾಗಿಲ್ಲ.

iv) MMDR ಕಾಯಿದೆ, 2015/KMCCR, 2016 ರ ಪ್ರಕಾರ 26 ಕೆಲಸ ಮಾಡದ ಗಣಿಗಳ (ಸುಮಾರು 4,808.53 ಊಚಿ) ಗಣಿಗಾರಿಕೆ ಗುತ್ತಿಗೆ ಮತ್ತು 5 ಕೆಲಸ ಮಾಡದ ಕ್ವಾರಿಗಳ ಗುತ್ತಿಗೆ (ಸುಮಾರು 166.70 ಹೆಕ್ಟೇರ್) ಡೀಮ್ಡ್ ವಿಸ್ತರಣೆ ಬಾಕಿ ಇದೆ.

ಡಿ) ಕಂಪನಿಯು ತನ್ನ ಆಸ್ತಿ, ಸ್ಥಾವರ ಮತ್ತು ಸಲಕರಣೆಗಳನ್ನು (ಬಳಕೆಯ ಸ್ವತ್ತುಗಳನ್ನು ಒಳಗೊಂಡಂತೆ) ಅಥವಾ ಅಮೂರ್ತ ಆಸ್ತಿ ಅಥವಾ ಎರಡನ್ನೂ ವರ್ಷದಲ್ಲಿ ಮರುಮೌಲ್ಯಮಾಪನ ಮಾಡಿಲ್ಲ.

ಇ) ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಯ ಪ್ರಕಾರ ಮತ್ತು ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 37 ರಲ್ಲಿ ಬಹಿರಂಗಪಡಿಸಿದಂತೆ, ಬೇನಾಮಿ ವಹಿವಾಟು (ನಿಷೇಧ) ಕಾಯಿದೆ, 1988 ಮತ್ತು ನಿಯಮಗಳ ಅಡಿಯಲ್ಲಿ ಯಾವುದೇ ಬೇನಾಮಿ ಆಸ್ತಿಯನ್ನು ಹೊಂದಿರುವ ಕಂಪನಿಯ ವಿರುದ್ಧ ಯಾವುದೇ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿಲ್ಲ ಅಥವಾ ಬಾಕಿ ಉಳಿದಿಲ್ಲ ಅದರ ಅಡಿಯಲ್ಲಿ ಮತ್ತು ಅದರ ಪ್ರಕಾರ ಅದರ ಹಣಕಾಸಿನ ಹೇಳಿಕೆಗಳಲ್ಲಿ ಅದರ ವಿವರಗಳನ್ನು ಬಹಿರಂಗಪಡಿಸುವುದು ಉದ್ಭವಿಸುವುದಿಲ್ಲ.

2. ಎ) i) ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಯ ಪ್ರಕಾರ, ಕಂಪನಿಯು ದಾಸ್ತಾನುಗಳ ಬೌತಿಕ ಪರಿಶೀಲನೆಯ ದೈವಾರ್ಷಿಕ ಕಾರ್ಯಕ್ರಮವನ್ನು ಹೊಂದಿದೆ ಮತ್ತು ನಮ್ಮ ಅಭಿಪ್ರಾಯದಲ್ಲಿ, ಕಬ್ಬಿಣದ ಅದಿರಿನ ದಾಸ್ತಾನು ಹೊರತುಪಡಿಸಿ ಸಮಂಜಸವಾದ ಮದ್ಯಂತರಗಳಲ್ಲಿ ಬೌತಿಕ ಪರಿಶೀಲನೆಯನ್ನು ನಡೆಸಲಾಗಿದೆ ಕೇಂದ್ರೀಯ ಅಧಿಕಾರ ಸಮಿತಿ/ಮೇಲ್ವಿಚಾರಣಾ ಸಮಿತಿಯ ಪಾಲನೆ. ಇದಲ್ಲದೆ, ಮಾಪನಕ್ಕಾಗಿ ಅಳವಡಿಸಿಕೊಂಡ ವಿಧಾನವನ್ನು ಒಳಗೊಂಡಂತೆ ಅಂತಹ ಪರಿಶೀಲನೆಯ ಕಾರ್ಯವಿಧಾನವನ್ನು ದಾಖಲಿಸಲಾಗಿಲ್ಲವಾದ್ದರಿಂದ, ಅದರ ಸೂಕ್ತತೆಯನ್ನು ನಿರ್ದರಿಸಲು ಸಾಧ್ಯವಾಗಲಿಲ್ಲ.

ii) ನಮಗೆ ವಿವರಿಸಿದಂತೆ, ಪ್ರತಿ ವರ್ಗದ ದಾಸ್ತಾನುಗಳ ಒಟ್ಟು ಮೊತ್ತದಲ್ಲಿ 10% ಅಥವಾ ಅದಕ್ಕಿಂತ ಹೆಚ್ಚಿನ ವ್ಯತ್ಯಾಸಗಳನ್ನು ಅಂತಹ ಪರಿಶೀಲನೆಯಲ್ಲಿ ಗಮನಿಸಲಾಗಿಲ್ಲ.

ಬಿ) ನಮ್ಮ ಅಭಿಪ್ರಾಯದಲ್ಲಿ ಮತ್ತು ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ, ವರ್ಷದಲ್ಲಿ ಯಾವುದೇ ಸಮಯದಲ್ಲಿ, ಕಂಪನಿಯು ಬ್ಯಾಂಕ್ಗಳು ಅಥವಾ ಹಣಕಾಸು ಸಂಸ್ಥೆಗಳಿಂದ ಕಾರ್ಯನಿರತ ಬಂಡವಾಳದ ಮಿತಿಗಳನ್ನು ಪಡೆದುಕೊಂಡಿದೆ. ಆದ್ದರಿಂದ, ಷರತ್ತು 3 (ii) (b) ನಲ್ಲಿ ಉಲ್ಲೇಖಿಸಲಾದ ವಿಷಯಗಳ ಕುರಿತು ನಮ್ಮ ವರದಿಯು ಉದ್ಭವಿಸುವುದಿಲ್ಲ.

3. ನಮ್ಮ ಅಭಿಪ್ರಾಯದಲ್ಲಿ ಮತ್ತು ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ, ವರ್ಷದಲ್ಲಿ ಕಂಪನಿಯು ಹೂಡಿಕೆ ಮಾಡಿಲ್ಲ, ಯಾವುದೇ ಗ್ಯಾರಂಟಿ ಅಥವಾ ಬದ್ಧತೆಯನ್ನು ಒದಗಿಸಿಲ್ಲ ಅಥವಾ ಯಾವುದೇ ಸಾಲಗಳು ಅಥವಾ ಮುಂಗಡಗಳನ್ನು ಸಾಲದ ಸ್ವರೂಪದಲ್ಲಿ ಕಂಪನಿಗಳಿಗೆ ಸುರಕ್ಷಿತ ಅಥವಾ ಅಸುರಕ್ಷಿತವಾಗಿ ನೀಡಿಲ್ಲ, ಸಂಸ್ಥೆಗಳು, ಸೀಮಿತ ಹೊಣೆಗಾರಿಕೆ ಪಾಲುದಾರಿಕೆಗಳು ಅಥವಾ ಇತರ ಪಕ್ಷಗಳು. ಆದ್ದರಿಂದ, ಆದೇಶದ ಷರತ್ತು 3 (iii)ನಲ್ಲಿ ಉಲ್ಲೇಖಿಸಲಾದ ವಿಷಯಗಳ ಕುರಿತು ನಮ್ಮ ವರದಿಯು ಉದ್ಭವಿಸುವುದಿಲ್ಲ.

4. ನಮ್ಮ ಅಭಿಪ್ರಾಯದಲ್ಲಿ ಮತ್ತು ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ, ಕಂಪನಿಯು ಯಾವುದೇ ಸಾಲ ಅಥವಾ ಗ್ಯಾರಂಟಿ ನೀಡಿಲ್ಲ, ಯಾವುದೇ ಬದ್ಧತೆಯನ್ನು ಒದಗಿಸಿಲ್ಲ, ವರ್ಷದಲ್ಲಿ ಹೂಡಿಕೆ ಮಾಡಿಲ್ಲ. ಅಲ್ಲದೆ, ಬಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಹೊರಡಿಸಿದ 05-06-2015 ರ ಅಧಿಸೂಚನೆ ಸಂಖ್ಯೆ GSR 463 (ಇ) ಪ್ರಕಾರ, ಕಾಯಿದೆಯ ಸೆಕ್ಷನ್ 185 ಮತ್ತು 186 ರ ನಿಬಂಧನೆಗಳು ಸರ್ಕಾರವಾಗಿರುವುದರಿಂದ ಕಂಪನಿಗೆ ಅನ್ವಯಿಸುವುದಿಲ್ಲ. ಕಂಪನಿ, ರಾಜ್ಯ ಸರ್ಕಾರದ ಅನುಮೋದನೆಗೆ ಒಳಪಟ್ಟಿರುತ್ತದೆ.

5. ನಮ್ಮ ಅಭಿಪ್ರಾಯದಲ್ಲಿ ಮತ್ತು ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಯ ಪ್ರಕಾರ, ಕಂಪನಿಯು ಸಾರ್ವಜನಿಕರಿಂದ ಯಾವುದೇ ಠೇವಣಿಗಳನ್ನು ಸ್ವೀಕರಿಸಿಲ್ಲ ಅಥವಾ ಠೇವಣಿ ಎಂದು ಪರಿಗಣಿಸಲಾದ ಮೊತ್ತವನ್ನು

ಸ್ವೀಕರಿಸಿಲ್ಲ. ಆದ್ದರಿಂದ, ಆದೇಶದ ಕಲಂ 3 (v) ನಲ್ಲಿ ಉಲ್ಲೇಖಿಸಲಾದ ವಿಷಯಗಳ ಕುರಿತು ನಮ್ಮ ವರದಿಯು ಉದ್ಭವಿಸುವುದಿಲ್ಲ.

6. ಕಾಯಿದೆಯ ಸೆಕ್ಷನ್ 148 ರ ಉಪ ವಿಭಾಗ (1) ರ ಅಡಿಯಲ್ಲಿ ವೆಚ್ಚದ ದಾಖಲೆಗಳ ನಿರ್ವಹಣೆಗಾಗಿ ಕೇಂದ್ರ ಸರ್ಕಾರವು ಸೂಚಿಸಿದ ಕಂಪನಿಯ ಅನುಸಾರ ನಿಯಮಗಳ ಮೂಲಕ ನಿರ್ವಹಿಸಲಾದ ದಾಖಲೆಗಳನ್ನು ನಾವು ವಿಶಾಲವಾಗಿ ಪರಿಶೀಲಿಸಿದ್ದೇವೆ. ಆದಾಗ್ಯೂ, ನಾವು ಅಂತಹ ವೆಚ್ಚ ಖಾತೆಗಳ ದಾಖಲೆಗಳ ವಿವರವಾದ ಪರಿಶೀಲನೆಯನ್ನು ಮಾಡಿಲ್ಲ. ಕಂಪನಿಯು ದಾಖಲೆಗಳನ್ನು ತಯಾರಿಸಿದೆ ಮತ್ತು ನಿರ್ವಹಿಸಿದ್ದರೂ, ಇವುಗಳನ್ನು ಹಣಕಾಸು ಲೆಕ್ಕಪತ್ರದೊಂದಿಗೆ ಸಂಯೋಜಿಸಲಾಗಿಲ್ಲ ಮತ್ತು ನಗದು/ಬ್ಯಾಂಕ್ ವಹಿವಾಟುಗಳನ್ನು ಹೊರತುಪಡಿಸಿ (ಯೋನಿಟ್ಟುಗಳಲ್ಲಿ) ಘಟಕಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ಪ್ರಧಾನ ಕಚೇರಿಯಲ್ಲಿ ಲೆಕ್ಕಹಾಕಲಾಗುತ್ತದೆ ಮತ್ತು ಪ್ರತಿಬಿಂಬಿಸುವುದಿಲ್ಲ ಎಂದು ನಾವು ಗಮನಿಸುತ್ತೇವೆ. ಘಟಕಗಳ ಖಾತೆಗಳು. ನಮ್ಮ ವರದಿಗೆ ಅನುಬಂಧ A ಯಲ್ಲಿನ ಪ್ಯಾರಾಗ್ರಾಫ್ 10.1 (e) (ii) ಗೆ ಸಹ ಗಮನವನ್ನು ಸೆಳೆಯಲಾಗಿದೆ.

7. ಶಾಸನಬದ್ಧ ಬಾಕಿಗಳು:

ಎ) i) ಕಂಪನಿಯ ದಾಖಲೆಗಳ ಪ್ರಕಾರ, ಸರಕು ಮತ್ತು ಸೇವಾ ತೆರಿಗೆ, ಬವಿಷ್ಯ ನಿಧಿ, ಉದ್ಯೋಗಿಗಳ ರಾಜ್ಯ ವಿಮೆ, ಆದಾಯ ತೆರಿಗೆ, ಮಾರಾಟ ತೆರಿಗೆ, ಸೇವಾ ತೆರಿಗೆ, ಕಸ್ತಮ್ಸ್ ಸುಂಕ, ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ, ಸೆಸ್ ಸೇರಿದಂತೆ ನಿರ್ವಿವಾದವಾದ ಶಾಸನಬದ್ಧ ಬಾಕಿಗಳು ಮತ್ತು ಇತರ ಶಾಸನಬದ್ಧ ಬಾಕಿಗಳನ್ನು ಸಾಮಾನ್ಯವಾಗಿ ಸೂಕ್ತ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಠೇವಣಿ ಮಾಡಲಾಗುತ್ತದೆ, ಹೊರತುಪಡಿಸಿ;

1. ಕೆಲವೇ ತಿಂಗಳುಗಳಲ್ಲಿ ನಿಗದಿತ ದಿನಾಂಕದ ನಂತರ ಠೇವಣಿ ಮಾಡುವ ಆದಾಯ ತೆರಿಗೆ TDS
2. ಬೇಡಿಕೆಯ ಮೇರೆಗೆ ಪಾವತಿಯ ಮೇಲೆ ಮಾತ್ರ ಲೆಕ್ಕ ಹಾಕುವ ಆಸ್ತಿ ತೆರಿಗೆ.
3. ಕೆಲಸ ಮಾಡದ ಗಣಿಗಳಿಗೆ ಡೆಡ್/ಮೇಲ್ಮೈ ಬಾಡಿಗೆ.
4. ಅರಣ್ಯ ಇಲಾಖೆಗೆ ಗುತ್ತಿಗೆ ಬಾಡಿಗೆ ಮತ್ತು ಮೇಲ್ವಿಚಾರಣಾ ಶುಲ್ಕಗಳನ್ನು ಬೇಡಿಕೆಯ ಮೇರೆಗೆ ಪಾವತಿಯ ಮೇಲೆ ಮಾತ್ರ ಲೆಕ್ಕ ಹಾಕಲಾಗುತ್ತದೆ.

ii) ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ, ಮೇಲೆ ಹೇಳಿದ ಶಾಸನಬದ್ಧ ಬಾಕಿಗಳಿಗೆ ಸಂಬಂಧಿಸಿದಂತೆ ಪಾವತಿಸಬೇಕಾದ ಯಾವುದೇ ನಿರ್ವಿವಾದದ ಮೊತ್ತಗಳು 31ನೇ ಮಾರ್ಚ್, 2022 ರಂತೆ ಪಾವತಿಸಬೇಕಾದ ದಿನಾಂಕದಿಂದ ಆರು ತಿಂಗಳಿಗಿಂತ ಹೆಚ್ಚಿನ ಅವಧಿಯವರೆಗೆ ಬಾಕಿ ಉಳಿದಿಲ್ಲ, ಹೊರತುಪಡಿಸಿ;

1. 2020-21 ಹಣಕಾಸು ವರ್ಷಕ್ಕೆ ಸಂಬಂಧಿಸಿದ ಡೀಪಾಲ್ಟ್ ಸಾರಾಂಶದ ಪ್ರಕಾರ ರೂ 5.62 ಲಕ್ಷದ ಆದಾಯ TDS.
2. ಎ) ಸತ್ತ/ಮೇಲ್ಮೈ ಬಾಡಿಗೆ ರೂ. ಹಿಂದಿನ ವರ್ಷಗಳಲ್ಲಿ ನೀಡಲಾದ 303.19 ಲಕ್ಷ ಪಾವತಿಸದೆ ಉಳಿದಿದೆ.
ಬಿ) 2020-21 ಮತ್ತು 2021-22 ವರ್ಷಗಳಿಗೆ ಕೆಲಸ ಮಾಡದ ಗಣಿಗಳಿಗೆ ಸಂಬಂಧಿಸಿದಂತೆ ಸತ್ತ/ಮೇಲ್ಮೈ ಬಾಡಿಗೆ - ಮೊತ್ತವನ್ನು ಖಚಿತಪಡಿಸಲಾಗಿಲ್ಲ.
3. ಅರಣ್ಯ ಇಲಾಖೆಗೆ ಗುತ್ತಿಗೆ ಬಾಡಿಗೆ ಮತ್ತು ಮೇಲ್ವಿಚಾರಣಾ ಶುಲ್ಕಗಳು - ಮೊತ್ತವನ್ನು ಖಚಿತಪಡಿಸಲಾಗಿಲ್ಲ.
4. ಆಸ್ತಿ ತೆರಿಗೆ - ಮೊತ್ತವನ್ನು ಖಚಿತಪಡಿಸಲಾಗಿಲ್ಲ.
5. ಪರಿಸರ ಸಂರಕ್ಷಣಾ ಶುಲ್ಕಗಳು (ಹಣಕಾಸಿನ ಹೇಳಿಕೆಗಳಿಗೆ ಟಿಪ್ಪಣಿ 16.1 (ಎ) ಅನ್ನು ನೋಡಿ) - ರೂ. 1,904.24 ಲಕ್ಷ
6. ಅರಣ್ಯ ಅಭಿವೃದ್ಧಿ ತೆರಿಗೆ ರೂ. 233.75 ಲಕ್ಷ (ಹಣಕಾಸಿನ ಹೇಳಿಕೆಗಳಿಗೆ ಟಿಪ್ಪಣಿ 17A.1(a) ಅನ್ನು ನೋಡಿ.
7. ಹಿಂದಿನ ವರ್ಷಗಳಿಂದ ಮುಂದಕ್ಕೆ ತರಲಾದ ಬಾಕಿಗಳನ್ನು ಅನುಸರಿಸುವುದು.

ರೂ. ಲಕ್ಷಗಳಲ್ಲಿ

ಮಾರಾಟ ತೆರಿಗೆ (ವ್ಯಾಟ್ ಮತ್ತು ಸಿಎಸ್‌ಟಿ)	3.32
ರಾಯಲ್ಟಿ ಸಿವಿಲ್ ಕೆಲಸ	1.15
ರಾಯಲ್ಟಿ ಸಂಸ್ಕರಣ ಶುಲ್ಕ	0.83
ರಾಯದನದ ಮೇಲಿನ ಆಸಕ್ತಿ	12.01
ಕಲ್ಯಾಣ ಸೆಸ್	5.26
ಪಾವತಿಸಬೇಕಾದ ಟಿಡಿಎಸ್ 2017-18	3.55
ಗುತ್ತಿಗೆದಾರರ ಆದಾಯ ತೆರಿಗೆ 2012-13	0.28
ಆದಾಯ ತೆರಿಗೆ ಸಿಬ್ಬಂದಿ 2015-16	0.36

ಇದಲ್ಲದೆ, 31-03-2022 ರಂತೆ ಬಾಕಿ ಉಳಿದಿರುವ ವಿಘಟನೆಯ ಅಂಕಿಅಂಶಗಳ ಅನುಪಸ್ಥಿತಿಯಲ್ಲಿ ಪಾವತಿಸಬೇಕಾದ ರಾಯಲ್ಟಿ, DMF, NMET ಮತ್ತು GST ಗೆ ಸಂಬಂಧಿಸಿದ ಅಂತಹ ಮೊತ್ತವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ.

8. ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ, ವಿವಾದದ ಖಾತೆಯಲ್ಲಿ ಠೇವಣಿ ಮಾಡದ ವರ್ಷದ ಅಂತ್ಯದವರೆಗೆ ಮೇಲಿನ ಶಾಸನಬದ್ಧ ಬಾಕಿಗಳ ವಿವರಗಳು

ರೂ. ಲಕ್ಷಗಳಲ್ಲಿ

ಶಾಸನದ ಹೆಸರು	ಬಾಕಿಗಳ ಸ್ವರೂಪ	ಅವಧಿ/ ಹಣಕಾಸು ವರ್ಷ (ಸಹಾಯಕ ವರ್ಷ)	ಬೇಡಿಕೆ (*)	ಠೇವಣಿ ಮಾಡಿದ/ಪ್ರತಿಭಟನೆಯ ಅಡಿಯಲ್ಲಿ ಪಾವತಿಸಿದ/ ಇಲಾಖೆಯಿಂದ ಸರಿಹೊಂದಿಲಾದ ಮೊತ್ತ	ಠೇವಣಿ ಮಾಡದಿರುವ ಮೊತ್ತ	ಬಾಕಿ ಇರುವ ವಿವಾದದ ಸ್ಥಳ
1	2	3	4	5	6	7
ಆದಾಯ ತೆರಿಗೆ ಕಾಯ್ದೆ 1961	ಆದಾಯ ತೆರಿಗೆ ಮತ್ತು ಬಡ್ಡಿ	2008-09 AY 2009-10	620.69	620.69 (1)	--	Commissioner of Income tax (Appeals), NFAC (2)
ಆದಾಯ ತೆರಿಗೆ ಕಾಯ್ದೆ 1961	ಆದಾಯ ತೆರಿಗೆ ಮತ್ತು ಬಡ್ಡಿ	2015-16 AY 2016-17	538.37	538.37 (1)	--	CIT (A), NFAC
ಆದಾಯ ತೆರಿಗೆ ಕಾಯ್ದೆ 1961	ಆದಾಯ ತೆರಿಗೆ ಮತ್ತು ಬಡ್ಡಿ	2016-17 AY 2017-18	784.60	784.60 (1)	--	CIT (A), NFAC
ಆದಾಯ ತೆರಿಗೆ ಕಾಯ್ದೆ 1961	ಆದಾಯ ತೆರಿಗೆ ಮತ್ತು ಬಡ್ಡಿ	2017-18 AY 2018-19	1,148.83	530.45 (1)	618.38 (3)	CIT (A), NFAC
ಆದಾಯ ತೆರಿಗೆ ಕಾಯ್ದೆ 1961	ಆದಾಯ ತೆರಿಗೆ ಮತ್ತು ಬಡ್ಡಿ	2013-14 AY 2014-15	537.16	537.16 (1)	--	(4)
ಆದಾಯ ತೆರಿಗೆ ಕಾಯ್ದೆ 1961	ಆದಾಯ ತೆರಿಗೆ ಮತ್ತು ಬಡ್ಡಿ	2012-13 AY 2013-14	122.82	122.82 (1)	--	(4)

ಆದಾಯ ತೆರಿಗೆ ಕಾಯ್ದೆ 1961	ಆದಾಯ ತೆರಿಗೆ ಮತ್ತು ಬಡ್ಡಿ	2011-12 AY2012-13	24.18	--	24.18 (3)	ಅಸೆಸಿಂಗ್ ಆಫೀಸರ್ (Rectification)
ಹಣಕಾಸು ಕಾಯ್ದೆ 1994	ಸೇವಾ ತೆರಿಗೆ ಬಡ್ಡಿ ಮತ್ತು ದಂಡ	April 2012 to June 2017	13,299.34 (5)	1,028.91 (6)	12,270.43	ಸಿಐಟಿ ಅಪಿಲೇಟ್ ಟ್ರಿಬ್ಯುನಲ್ (5)
ಕರ್ನಾಟಕ ಅರಣ್ಯ ಕಾಯ್ದೆ 1963	ಅರಣ್ಯ ಅಭಿವೃದ್ಧಿ ತೆರಿಗೆ ಶುಲ್ಕ ಮತ್ತು ಬಡ್ಡಿ	01.04.2000 to 26.08.2008 Ubbalagundi TIOM 27.08.2008 to 31.07.2011 Ubbalgundi TIOM SIOM	78.48 5,685.05 319.25 10,606.14 4,240.24	-- -- -- --	78.48 5,685.05 319.25 10,606.14 4,240.21	ಅರಣ್ಯ ಮತ್ತು ಪರಿಸರ ಇಲಾಖೆ/ಸರ್ವೋಚ್ಚ ನ್ಯಾಯಾಲಯ
MMDR ಕಾಯ್ದೆ 1957	Royalty arrears and interest	2009-10 to 2020-21	3,044.00	--	3,044.00	ಗಣಿ ಮತ್ತು ಭೂವಿಜ್ಞಾನ ಇಲಾಖೆ

*) ಸಂಚಿತ ಬಡ್ಡಿಯನ್ನು ಹೊರತುಪಡಿಸಿ

- (1) ಮೇಲ್ಕನವಿ ಸಲ್ಲಿಸಲು ಪಾವತಿಸಿದ ಠೇವಣಿ ಮತ್ತು/ಅಥವಾ ಮರುಪಾವತಿಯಿಂದ ಸರಿಹೊಂದಿಸಲಾದ ಮೊತ್ತವನ್ನು ಕಂಪನಿಯು ಶಾಸನಬದ್ಧ ಅಧಿಕಾರಿಗಳೊಂದಿಗೆ ಠೇವಣಿಗಳಲ್ಲಿ ಇರಿಸಿದೆ [ಟಿಪ್ಪಣಿ 6(ಬಿ)(ii)(i)] ಮತ್ತು ಪ್ರಸ್ತುತ ತೆರಿಗೆ ಆಸ್ತಿಗಳು (ನಿವ್ವಳ)[ಟಿಪ್ಪಣಿ 12]
 - (2) ವಕೀಲರು ನಿರ್ವಹಿಸುತ್ತಾರೆ ಎಂದು ಹೇಳಲಾಗಿದೆ - ಮೇಲ್ಕನವಿಯ ಪ್ರಸ್ತುತ ಸ್ಥಿತಿಯ ವಿವರಗಳನ್ನು ಒದಗಿಸಲಾಗಿಲ್ಲ.
 - (3) ಆದಾಯ ತೆರಿಗೆ ಪೋರ್ಟಲ್ ಪ್ರಕಾರ ಬಾಕಿ ಉಳಿದಿರುವ ಬೇಡಿಕೆ.
 - (4) 07.03.2022 ರಂದು ಕಂಪನಿಯ ಪರವಾಗಿ ITAT ನಿಂದ ವಿಲೇವಾರಿ ಮಾಡಲಾಗಿದೆ ಮತ್ತು ಖಬಿಂಖಿ ಆದೇಶವನ್ನು ಜಾರಿಗೊಳಿಸುವ ಆದೇಶವನ್ನು ಇನ್ನೂ ಸ್ವೀಕರಿಸಬೇಕಾಗಿದೆ.
 - (5) ನಮ್ಮ ವರದಿಗೆ ಅನುಬಂದ A ಯಲ್ಲಿನ ಪ್ಯಾರಾಗ್ರಾಫ್ 29.7 (ಚಿ) ನಲ್ಲಿನ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ.
 - (6) ರೂ ಪಾವತಿ. 1,028.91 ಲಕ್ಷ ರೂ. 828.25 ಲಕ್ಷವನ್ನು 31.03.2022 ರಂದು ಶಾಸನಬದ್ಧ ಅಧಿಕಾರಿಗಳೊಂದಿಗೆ ಠೇವಣಿಯಲ್ಲಿ ಇರಿಸಲಾಗಿದೆ [ಟಿಪ್ಪಣಿ 6(ಬಿ)(ii)(i)]. 02.05.2022 ರಂದು ಮೇಲ್ಕನವಿ ಸಲ್ಲಿಸಲಾಗಿದೆ.
8. ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ ಕಂಪನಿಯು ಪ್ರಸ್ತುತ ಅಥವಾ ಹಿಂದಿನ ಆದಾಯ ತೆರಿಗೆ ಕಾಯ್ದೆ, 1961 ರ ಅಡಿಯಲ್ಲಿ ಯಾವುದೇ ತೆರಿಗೆ ಮೌಲ್ಯಮಾಪನ ಅಥವಾ ಪ್ರಕ್ರಿಯೆಗಳಲ್ಲಿ ಖಾತೆಯ ಪುಸ್ತಕಗಳಲ್ಲಿ ದಾಖಲಾಗದ ಯಾವುದೇ ಮೊತ್ತ ಅಥವಾ ವ್ಯವಹಾರವನ್ನು ಆದಾಯ ಎಂದು ಸಲ್ಲಿಸಿಲ್ಲ ಅಥವಾ ಬಹಿರಂಗಪಡಿಸಿಲ್ಲ ಹಣಕಾಸು ವರ್ಷಗಳು ಮತ್ತು ಷರತ್ತು 3 (viii) ನಲ್ಲಿ ಉಲ್ಲೇಖಿಸಲಾದ ವಿಷಯಗಳ ಕುರಿತು ನಮ್ಮ ವರದಿಯು ಉದ್ಭವಿಸುವುದಿಲ್ಲ.
9. ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ, ಮತ್ತು ಹಣಕಾಸಿನ ಹೇಳಿಕೆಗಳ ಒಟ್ಟಾರೆ ಪರಿಶೀಲನೆಯ ಪ್ರಕಾರ, ಕಂಪನಿಯು ಯಾವುದೇ ಹಣಕಾಸು ಸಂಸ್ಥೆ, ಯಾವುದೇ ಬ್ಯಾಂಕ್ ಅಥವಾ ಸರ್ಕಾರದಿಂದ ಅಥವಾ ಯಾವುದೇ ಘಟಕದಿಂದ ವರ್ಷದಲ್ಲಿ ಯಾವುದೇ ಸಾಲ / ನಿರಿಯನ್ನು ತೆಗೆದುಕೊಂಡಿಲ್ಲ / ಸಂಗ್ರಹಿಸಿಲ್ಲ ಅಥವಾ ಸಾಲ ಪಡೆದಿಲ್ಲ. ವ್ಯಕ್ತಿ ಮತ್ತು ಆದ್ದರಿಂದ ಷರತ್ತು 3 (ix) (a) ನಿಂದ (f) ಗೆ ಉಲ್ಲೇಖಿಸಲಾದ ವಿಷಯಗಳ ಬಗ್ಗೆ ವರದಿ ಮಾಡುವುದು ಉದ್ಭವಿಸುವುದಿಲ್ಲ.

10. ನಮ್ಮ ಅಭಿಪ್ರಾಯದಲ್ಲಿ ಮತ್ತು ನಮಗೆ ಒದಗಿಸಿದ ಮಾಹಿತಿಯ ಪ್ರಕಾರ ಮತ್ತು ಹಣಕಾಸಿನ ಹೇಳಿಕೆಗಳ ಒಟ್ಟಾರೆ ಪರಿಶೀಲನೆಯಲ್ಲಿ,
- ಕಂಪನಿಯು ವರ್ಷದಲ್ಲಿ ಅಥವಾ ಹಿಂದಿನ ಲೆಕ್ಕಪರಿಶೋಧಕ ಅವಧಿಯಲ್ಲಿ ಆರಂಭಿಕ ಸಾರ್ವಜನಿಕ ಕೊಡುಗೆ ಅಥವಾ ಹೆಚ್ಚಿನ ಸಾರ್ವಜನಿಕ ಕೊಡುಗೆ (ಸಾಲ ಉಪಕರಣಗಳನ್ನು ಒಳಗೊಂಡಂತೆ) ಮೂಲಕ ಹಣವನ್ನು ಸಂಗ್ರಹಿಸಿಲ್ಲ.
 - ಕಂಪನಿಯು ಪರಿಶೀಲನೆಯ ವರ್ಷದಲ್ಲಿ ಅಥವಾ ಹಿಂದಿನ ಲೆಕ್ಕಪರಿಶೋಧಕ ಅವಧಿಯಲ್ಲಿ ಯಾವುದೇ ಆದ್ಯತೆಯ ಹಂಚಿಕೆ ಅಥವಾ ಷೇರುಗಳ ಖಾಸಗಿ ನಿಯೋಜನೆ ಅಥವಾ ಸಂಪೂರ್ಣ ಅಥವಾ ಬಾಗಶಃ ಕನ್ವರ್ಟಿಬಲ್ ಡಿಬೆಂಚರ್‌ಗಳನ್ನು ಮಾಡಿಲ್ಲ.
ಆದ್ದರಿಂದ ಷರತ್ತು 3 (x) (a) & (b) ನಲ್ಲಿ ಉಲ್ಲೇಖಿಸಲಾದ ವಿಷಯಗಳ ಕುರಿತು ನಮ್ಮ ವರದಿಯು ಉದ್ಭವಿಸುವುದಿಲ್ಲ.
- 11.ಎ)ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಯ ಪ್ರಕಾರ ಮತ್ತು ನಡೆಸಿದ ಆಡಿಟ್ ಕಾರ್ಯವಿಧಾನಗಳ ಆಧಾರದ ಮೇಲೆ, ಕಂಪನಿಯಿಂದ ಯಾವುದೇ ವಂಚನೆ ಅಥವಾ ಕಂಪನಿಯ ಮೇಲೆ ಯಾವುದೇ ವಂಚನೆಯನ್ನು ವರ್ಷದಲ್ಲಿ ಗಮನಿಸಲಾಗಿಲ್ಲ ಅಥವಾ ವರದಿ ಮಾಡಲಾಗಿಲ್ಲ.
- ಕಾಯಿದೆಯ ಸೆಕ್ಷನ್ 143 ರ ಉಪವಿಭಾಗ 12 ರ ಅಡಿಯಲ್ಲಿ ಯಾವುದೇ ವರದಿಯನ್ನು ಲೆಕ್ಕಪರಿಶೋಧಕರು ಪಾರ್ಮ್ ಎಡಿಟಿ -4 ರಲ್ಲಿ ಕಂಪನಿಗಳ (ಆಡಿಟ್ ಮತ್ತು ಆಡಿಟರ್ಸ್) ನಿಯಮಗಳು 2014 ರ ನಿಯಮ 13 ರ ಅಡಿಯಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿಲ್ಲ.
 - ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಯ ಪ್ರಕಾರ, ಕಂಪನಿಗೆ ಕಾಯಿದೆಯ ಸೆಕ್ಷನ್ 177 (9) ರ ಪ್ರಕಾರ ವಿಸ್ಲೆ ಬ್ಲೋವರ್ ಕಾರ್ಯವಿಧಾನದ ಸ್ಥಾಪನೆಯನ್ನು ಕಡ್ಡಾಯಗೊಳಿಸಲಾಗಿಲ್ಲ ಮತ್ತು ನಮಗೆ ತಿಳಿಸಿದಂತೆ, ಕಂಪನಿಯು ಯಾವುದೇ ವಿಸ್ಲೆ ಬ್ಲೋವರ್ ದೂರುಗಳನ್ನು ಸ್ವೀಕರಿಸಿಲ್ಲ ವರ್ಷದಲ್ಲಿ.
12. ಕಂಪನಿಯು 'ನಿಧಿ ಕಂಪನಿ' ಅಲ್ಲ ಮತ್ತು ಆದ್ದರಿಂದ, ಆದೇಶದ ಷರತ್ತು 3 (xii) (a) & (b) ನಲ್ಲಿ ಉಲ್ಲೇಖಿಸಲಾದ ವಿಷಯಗಳ ಕುರಿತು ನಮ್ಮ ವರದಿಯು ಉದ್ಭವಿಸುವುದಿಲ್ಲ.
13. ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಯ ಪ್ರಕಾರ ಮತ್ತು ಕಂಪನಿಯ ದಾಖಲೆಗಳ ನಮ್ಮ ಪರಿಶೀಲನೆಯ ಆಧಾರದ ಮೇಲೆ, ಕಂಪನಿಯು ಸರ್ಕಾರಿ ಕಂಪನಿಯಾಗಿದೆ ಮತ್ತು ಇದು ಎಲ್ಲರಿಗೂ ಅನ್ವಯಿಸುವ ಕಾಯಿದೆಯ ಸೆಕ್ಷನ್ 177 ಮತ್ತು ಸೆಕ್ಷನ್ 188 ರ ನಿಬಂಧನೆಗಳನ್ನು ಅನುಸರಿಸಿದೆ ಸಂಬಂಧಿತ ಪಕ್ಷಗಳೊಂದಿಗಿನ ವಹಿವಾಟುಗಳು ಮತ್ತು ಅಕೌಂಟಿಂಗ್ ಸ್ಟ್ಯಾಂಡರ್ಡ್ ಇಂಡ್ ಎಎಸ್.24 ರ ಅಗತ್ಯವಿರುವ ವಿವರಗಳನ್ನು ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 33 ರಲ್ಲಿ ಬಹಿರಂಗಪಡಿಸಲಾಗಿದೆ.
- 14.ಎ) ನಮ್ಮ ಪರಿಶೀಲನೆಯ ಆಧಾರದ ಮೇಲೆ, ಕಂಪನಿಯು ಆಂತರಿಕ ಲೆಕ್ಕಪರಿಶೋಧನಾ ವ್ಯವಸ್ಥೆಯನ್ನು ಹೊಂದಿದೆ, ಅದು ನಮ್ಮ ಅಭಿಪ್ರಾಯದಲ್ಲಿ ಅದರ ವ್ಯವಹಾರದ ಗಾತ್ರ ಮತ್ತು ಸ್ವರೂಪಕ್ಕೆ ಅನುಗುಣವಾಗಿ ಬಲಪಡಿಸಬೇಕಾಗಿದೆ.
- ನಮ್ಮಿಂದ ಆಡಿಟಿ ಒಳಪಟ್ಟ ಅವಧಿಗೆ ಕಂಪನಿಯು ಆಂತರಿಕ ಲೆಕ್ಕಪರಿಶೋಧನಾ ವರದಿಗಳನ್ನು ನಾವು ಇಲ್ಲಿಯವರೆಗೆ ನಮಗೆ ನೀಡಿದ್ದೇವೆ ಮತ್ತು ಒದಗಿಸಿದ್ದೇವೆ.
15. ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ, ನಮ್ಮ ಅಭಿಪ್ರಾಯದಲ್ಲಿ, ವರ್ಷದಲ್ಲಿ ಕಂಪನಿಯು ಯಾವುದೇ ನಿರ್ದೇಶಕರು ಅಥವಾ ಅದರ ನಿರ್ದೇಶಕರೊಂದಿಗೆ ಸಂಪರ್ಕ ಹೊಂದಿದ ವ್ಯಕ್ತಿಗಳೊಂದಿಗೆ ಯಾವುದೇ ನಗದುರಹಿತ ವಹಿವಾಟುಗಳನ್ನು ಮಾಡಿಲ್ಲ ಮತ್ತು ಆದ್ದರಿಂದ ಕಾಯಿದೆಯ ಸೆಕ್ಷನ್ 192 ರ ನಿಬಂಧನೆಗಳು 2013 ಕಂಪನಿಗೆ ಅನ್ವಯಿಸುವುದಿಲ್ಲ.
16. ಎ) ಕಂಪನಿಯು 'ಬ್ಯಾಂಕಿಂಗ್-ಅಲ್ಲದ ಹಣಕಾಸು ಕಂಪನಿ' ಅಲ್ಲ ಮತ್ತು ಆದ್ದರಿಂದ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಕ್ಟ್, 1934 ರ ಸೆಕ್ಷನ್ 451-A ಅಡಿಯಲ್ಲಿ ಕಂಪನಿಯನ್ನು ನೋಂದಾಯಿಸುವ ಅಗತ್ಯವಿಲ್ಲ.
- ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ, ನಮ್ಮ ಅಭಿಪ್ರಾಯದಲ್ಲಿ ಕಂಪನಿಯು ಯಾವುದೇ ಬ್ಯಾಂಕಿಂಗ್ ಅಲ್ಲದ ಹಣಕಾಸು ಅಥವಾ ವಸತಿ ಹಣಕಾಸು ಚಟುವಟಿಕೆಗಳನ್ನು ನಡೆಸಿಲ್ಲ.

- ಸಿ) ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಯ ಪ್ರಕಾರ, ನಮ್ಮ ಅಭಿಪ್ರಾಯದಲ್ಲಿ ಕಂಪನಿಯು ಬಾರತೀಯ ರಿಸರ್ವ್ ಬ್ಯಾಂಕ್ ಮಾಡಿದ ನಿಯಮಗಳಲ್ಲಿ ವ್ಯಾಖ್ಯಾನಿಸಿದಂತೆ ಕೋರ್ ಇನ್ವೆಸ್ಟ್‌ಮೆಂಟ್ ಕಂಪನಿ (ಸಿಐಸಿ) ಅಲ್ಲ ಮತ್ತು ಗುಂಪಿನ ಬಾಗವಾಗಿ ಯಾವುದೇ ಸಿಐಸಿ ಇಲ್ಲ. ಆದ್ದರಿಂದ ಷರತ್ತು 3 xvi (c) & (d) ನಲ್ಲಿ ನಿರ್ದಿಷ್ಟಪಡಿಸಿದ ವಿಷಯಗಳ ಕುರಿತು ನಮ್ಮ ವರದಿಯು ಉದ್ಭವಿಸುವುದಿಲ್ಲ.
17. ಕಂಪನಿಯು ವರ್ಷದಲ್ಲಿ ಮತ್ತು ತಕ್ಷಣದ ಹಿಂದಿನ ಹಣಕಾಸು ವರ್ಷದಲ್ಲಿ ನಗದು ನಷ್ಟವನ್ನು ಅನುಭವಿಸಿಲ್ಲ.
18. ವರ್ಷದಲ್ಲಿ ಯಾವುದೇ ಶಾಸನಬದ್ಧ ಲೆಕ್ಕ ಪರಿಶೋಧಕರು ರಾಜೀನಾಮೆ ನೀಡಿಲ್ಲ ಮತ್ತು ಆದ್ದರಿಂದ ಆದೇಶದ ಷರತ್ತು 3 (xviii) ನಲ್ಲಿ ಉಲ್ಲೇಖಿಸಲಾದ ವಿಷಯಗಳ ಕುರಿತು ನಮ್ಮ ವರದಿಯು ಉದ್ಭವಿಸುವುದಿಲ್ಲ.
19. ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ ಮತ್ತು ಹಣಕಾಸಿನ ಅನುಪಾತಗಳು, ವಯಸ್ಸಾದ ಮತ್ತು ಹಣಕಾಸಿನ ಆಸ್ತಿಗಳ ಸಾಕ್ಷಾತ್ಕಾರದ ನಿರೀಕ್ಷಿತ ದಿನಾಂಕಗಳು ಮತ್ತು ಹಣಕಾಸಿನ ಹೊಣೆಗಾರಿಕೆಗಳ ಪಾವತಿ, ಹಣಕಾಸಿನ ಹೇಳಿಕೆಗಳೊಂದಿಗೆ ಇತರ ಮಾಹಿತಿ, ನಿರ್ದೇಶಕರ ಮಂಡಳಿ ಮತ್ತು ನಿರ್ವಹಣೆಯ ನಮ್ಮ ಜ್ಞಾನದ ಆಧಾರದ ಮೇಲೆ ಯೋಜನೆ ಮತ್ತು ಊಹೆಯನ್ನು ಬೆಂಬಲಿಸುವ ಪುರಾವೆಗಳ ನಮ್ಮ ಪರಿಶೀಲನೆಯ ಆಧಾರದ ಮೇಲೆ, ಯಾವುದೂ ನಮ್ಮ ಗಮನಕ್ಕೆ ಬಂದಿಲ್ಲ, ಇದು ಲೆಕ್ಕಪರಿಶೋಧನೆಯ ವರದಿಯ ದಿನಾಂಕದಂದು ಯಾವುದೇ ವಸ್ತು ಅನಿಶ್ಚಿತತೆಯು ನಿರ್ಗಮಿಸುತ್ತದೆ ಎಂದು ನಾವು ನಂಬುವಂತೆ ಮಾಡುತ್ತದೆ, ಇದು ದಿನಾಂಕದಂದು ಅಸ್ತಿತ್ವದಲ್ಲಿರುವ ತನ್ನ ಹೊಣೆಗಾರಿಕೆಗಳನ್ನು ಪೂರೈಸಲು ಕಂಪನಿಯು ಸಮರ್ಥವಾಗಿಲ್ಲ ಬ್ಯಾಲೆನ್ಸ್ ಶೀಟ್ (ಅಂದರೆ 31-03-2022) ಮತ್ತು ಆಯವ್ಯಯ ದಿನಾಂಕದಿಂದ ಒಂದು ವರ್ಷದ ಅವಧಿಯೊಳಗೆ ಅವು ಬಾಕಿ ಬಿದ್ದಾಗ. ಆದಾಗ್ಯೂ, ಕಂಪನಿಯು ಬೆವಿಷ್ಯದ ಕಾರ್ಯಸಾಧ್ಯತೆಯ ಬಗ್ಗೆ ಇದು ಬರವಸೆ ಅಲ್ಲ ಎಂದು ನಾವು ಹೇಳುತ್ತೇವೆ. ನಮ್ಮ ಲೆಕ್ಕಪರಿಶೋಧನಾ ವರದಿಯ ದಿನಾಂಕದವರೆಗಿನ ವಾಸ್ತವಾಂಶಗಳನ್ನು ಆದರಿಸಿದೆ ಎಂದು ನಾವು ಹೇಳುತ್ತೇವೆ ಮತ್ತು ಬ್ಯಾಲೆನ್ಸ್ ಶೀಟ್ ದಿನಾಂಕದಿಂದ ಒಂದು ವರ್ಷದ ಅವಧಿಯೊಳಗೆ ಬೀಳುವ ಎಲ್ಲಾ ಹೊಣೆಗಾರಿಕೆಗಳನ್ನು ಕಂಪನಿಯು ಬಹಿರಂಗಪಡಿಸುತ್ತದೆ ಎಂದು ನಾವು ಯಾವುದೇ ಗ್ಯಾರಂಟಿ ಅಥವಾ ಯಾವುದೇ ಬರವಸೆ ನೀಡುವುದಿಲ್ಲ. ಮತ್ತು ಅವು ಯಾವಾಗ ಬೀಳುತ್ತವೆ.
20. ಕಾಯಿದೆಯ ಸೆಕ್ಷನ್ 135 ರ ಉಪವಿಭಾಗ (5) ಮತ್ತು ಅಧಿನಿಯಮದ ಸೆಕ್ಷನ್ 135 ರ ಉಪವಿಭಾಗ (6) ಗೆ ಎರಡನೇ ನಿಬಂಧನೆಗೆ ಅನುಸರಣೆಗೆ ಸಂಬಂಧಿಸಿದಂತೆ ಕ್ರಮವಾಗಿ ನಡೆಯುತ್ತಿರುವ ಸಿಎಸ್‌ಆರ್ ಯೋಜನೆಗಳು ಮತ್ತು ಚಾಲ್ತಿಯಲ್ಲಿರುವ ಸಿಎಸ್‌ಆರ್ ಯೋಜನೆಗಳನ್ನು ಹೊರತುಪಡಿಸಿ ಖರ್ಚು ಮಾಡದ ಮೊತ್ತಗಳಿಗೆ ಸಂಬಂಧಿಸಿದಂತೆ,
- ಎ) i) ಕಂಪನಿಯು ತಾನು ಅನುಮೋದಿಸಿದ ಸಿಎಸ್‌ಆರ್ ಯೋಜನೆಗಳನ್ನು 'ಚಾಲ್ತಿಯಲ್ಲಿರುವ ಯೋಜನೆಗಳನ್ನು ಹೊರತುಪಡಿಸಿ' ಮತ್ತು 'ಚಾಲ್ತಿಯಲ್ಲಿರುವ ಯೋಜನೆಗಳು' ಎಂದು ಗುರುತಿಸಿಲ್ಲ [ಕಂಪನಿಗಳ ನಿಯಮ 2(1)(i) ರಲ್ಲಿ ವ್ಯಾಖ್ಯಾನಿಸಿದಂತೆ (ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ) ನಿಯಮಗಳು, 2014]
- ii) ಅನುಮೋದಿತ (ಮೂಲ) ಯೋಜನಾ ಅವಧಿಯು ಒಂದು ವರ್ಷಕ್ಕಿಂತ ಕಡಿಮೆಯಿದ್ದರೂ ಮತ್ತು ಯೋಜನೆಯ ಅವಧಿಯ ವಿಸ್ತರಣೆಯನ್ನು ಅನುಮೋದಿಸದಿದ್ದರೂ, ವರ್ಷಾಂತ್ಯದಲ್ಲಿ ಮರಣದಂಡನೆ/ ಮುಕ್ತಾಯಗಳ ಬಾಕಿ ಉಳಿದಿರುವ ಎಲ್ಲಾ ಅನುಮೋದಿತ ಯೋಜನೆಗಳನ್ನು 'ಚಾಲ್ತಿಯಲ್ಲಿದೆ' ಎಂದು ಪರಿಗಣಿಸಲಾಗಿದೆ.
- iii) ಬಳಕೆಯ ಪ್ರಮಾಣಪತ್ರದ ಸ್ವೀಕೃತಿಯ ಬಾಕಿ ಉಳಿದಿರುವ ಅನುಮೋದಿತ ಯೋಜನೆಗಳಿಗೆ ಮುಂದುವರಿದ / ವಿತರಿಸಿದ ಮೊತ್ತವನ್ನು 'ಖರ್ಚು' ಎಂದು ಪರಿಗಣಿಸಲಾಗುತ್ತದೆ ಮತ್ತು ಬಾಕಿ ಉಳಿದಿರುವ ವಿತರಣಾ ಮೊತ್ತವನ್ನು ಒಟ್ಟು ರೂ. 2017-18 ರಿಂದ 2020-21 ರ ಚಾಲ್ತಿಯಲ್ಲಿರುವ ಯೋಜನೆಗಳಿಗೆ ಸಂಬಂಧಿಸಿದಂತೆ 31.03.2021 ರಂತೆ ಪರಿಗಣಿಸಲಾದ 267 ಲಕ್ಷವನ್ನು 30.04.2021 ರಂದು ಪ್ರತ್ಯೇಕ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ (2020-21 ಕ್ಕೆ ಸಂಬಂಧಿಸಿದ 122 ಲಕ್ಷ ರೂ. 'ವ್ಯಯಿಸದ ಅಖಿಲ ಖಾತೆ' ಎಂದು ಗೊತ್ತುಪಡಿಸಲಾಗಿದೆ/ಕರೆಯಲಾಗಿದೆ
- iv) ವರ್ಷದಲ್ಲಿ, ಕಂಪನಿಯು ರೂ. 114.46 ಲಕ್ಷ (2020-21 ರ ಯೋಜನೆಗೆ ಸಂಬಂಧಿಸಿದಂತೆ ರೂ. 42.00 ಲಕ್ಷ ಸೇರಿದಂತೆ) ರೂ. 276 ಲಕ್ಷವನ್ನು ಪ್ರತ್ಯೇಕ ಖಾತೆಗೆ ವರ್ಗಾಯಿಸಲಾಗಿದೆ ಮತ್ತು

ಬಳಕೆಯಾಗದ ಬಾಕಿಯ ಮರುಪಾವತಿ (ಹಿಂದೆ ಖರ್ಚು ಮಾಡಲಾಗಿದೆ ಎಂದು ಪರಿಗಣಿಸಲಾಗಿದೆ) ರೂ.7.31 ಲಕ್ಷ (2020-21ರ ಯೋಜನೆಗೆ ಸಂಬಂಧಿಸಿದ ರೂ.3.49 ಲಕ್ಷ ಸೇರಿದಂತೆ) ಆ ಖಾತೆಗೆ ಜಮಾ ಮಾಡಲಾಗಿದೆ.

- v) 2020-21 ಮತ್ತು 2021-22 ರ ಯೋಜನೆಗಳಿಗೆ ಸಂಬಂಧಿಸಿದಂತೆ ಖರ್ಚು ಮಾಡಿದ ಮೊತ್ತವು ರೂ. 89.33 ಲಕ್ಷ ಮತ್ತು ರೂ. 110.87 ಲಕ್ಷ ಅನುಕ್ರಮವಾಗಿ ಬಳಕೆಯ ಪ್ರಮಾಣಪತ್ರದ ಸ್ವೀಕೃತಿ ಬಾಕಿ ಉಳಿದಿದೆ ಮತ್ತು ಖಾತೆಯ ಪುಸ್ತಕಗಳಲ್ಲಿ 31.03.2022 ರಂತೆ ಮುಂಗಡವಾಗಿ ಪರಿಗಣಿಸಲಾಗಿದೆ - ಅನುಬಂದ ಎ ಯಲ್ಲಿಯೂ ಪ್ಯಾರಾಗ್ರಾಫ್ 9.2 (ಬಿ) ಮತ್ತು 13.1 (ಎ) ಅನ್ನು ಉಲ್ಲೇಖಿಸಿ.
- ಬಿ) ಮೊತ್ತ ರೂ. ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 32 ರಲ್ಲಿ ವರ್ಷದಲ್ಲಿ ಖರ್ಚು ಮಾಡಿದಂತೆ 1,034.80 ಲಕ್ಷ ರೂ. 2020-21 ರ ಯೋಜನೆಗಳಿಗೆ ಸಂಬಂಧಿಸಿದಂತೆ 233.96 ಲಕ್ಷ ಮತ್ತು ರೂ. 2018-19 ರಿಂದ 2019-20 ರ ಹಣಕಾಸು ವರ್ಷಗಳ ಯೋಜನೆಗಳಿಗೆ ಸಂಬಂಧಿಸಿದಂತೆ 136.22 ಲಕ್ಷ. ಅನುಬಂದ A ಯಲ್ಲಿಯೂ ಪ್ಯಾರಾಗ್ರಾಫ್ 27.5 ಅನ್ನು ನೋಡಿ.
- ಸಿ) 2021-22 ರ ಅನುಮೋದಿತ ಯೋಜನೆಗಳಿಗೆ ಸಂಬಂಧಿಸಿದ ಪಾವತಿಸದ ಮೊತ್ತವನ್ನು ಖಚಿತಪಡಿಸಲಾಗಿಲ್ಲ ಮತ್ತು ಅನುಸೂಚಿ VII ರಲ್ಲಿ ನಿರ್ದಿಷ್ಟಪಡಿಸಿದ ನಿದಿಗೆ ಅಥವಾ ಕಂಪನಿಯ ಹೆಸರಿನಲ್ಲಿ ಅನ್‌ಸ್ಟೆಂಟ್ ಸಿಎಸ್‌ಆರ್ ಖಾತೆ ಎಂದು ಕರೆಯಲಾಗುವ ಪ್ರತ್ಯೇಕ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿಲ್ಲ. ನಿಗದಿತ ಸಮಯ.
- (22-01-2021 ರಿಂದ ಸೆಕ್ಷನ್ 135 ರ ಉಪ ವಿಭಾಗ (5) ಮತ್ತು ಉಪ ವಿಭಾಗ (6) ರ ನಿಬಂಧನೆಯಂತೆ, ನಮ್ಮ ಅಭಿಪ್ರಾಯದಲ್ಲಿ, ಈ ನಿಬಂಧನೆಗಳು 2020-21 ರಿಂದ ಹಣಕಾಸು ವರ್ಷಗಳ ಯೋಜನೆಗಳಿಗೆ ಅನ್ವಯಿಸುತ್ತವೆ).
21. ಆದೇಶದ ಷರತ್ತು (xxi) ನಲ್ಲಿ ನಿರ್ದಿಷ್ಟಪಡಿಸಿದ ವಿಷಯಗಳ ಕುರಿತು ಯಾವುದಾದರೂ ವರದಿ ಮಾಡುವಿಕೆಯನ್ನು ಕನ್ಸಾಲಿಡೇಟೆಡ್ ಹಣಕಾಸು ಹೇಳಿಕೆಗಳ ಲೆಕ್ಕಪರಿಶೋಧನಾ ವರದಿಯಲ್ಲಿ ಪರಿಗಣಿಸಲಾಗುತ್ತದೆ.

ರಾವ್ & ಸ್ವಾಮಿ ಪರವಾಗಿ

ಸನದಿ ಲೆಕ್ಕಿಗರು

ಸಂಸ್ಥೆ ನೋಂದಣಿ ಸಂಖ್ಯೆ: 00310ಎಸ್‌ಎಸ್

ಸಹಿ/-

(ಎನ್.ರಮೇಶ್)

ಸದಸ್ಯತ್ವ ಸಂಖ್ಯೆ: 01653

ಯುಡಿಐಎನ್ : 23016153BGQOWM1395

ಸ್ಥಳ: ಬೆಂಗಳೂರು

ದಿನಾಂಕ: 21-03-2023

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಆಯುಟ್

ಅನುಬಂದ- ಸಿ ನಮ್ಮ ಸಮ ದಿನಾಂಕದ ಆಡಿಟ್ ವರದಿಯ ಪ್ಯಾರಾಗ್ರಾಫ್ 18(ಹೆಚ್) ನಲ್ಲಿ ಉಲ್ಲೇಖಿಸಲಾಗಿದೆ ಕಂಪನಿಗಳ ಕಾಯಿದೆ, 2013 ("ದ ಕಾಯಿದೆ") ಸೆಕ್ಷನ್ 143 ರ ಉಪ-ವಿಭಾಗ 3 ರ ಷರತ್ತು (i) ಅಡಿಯಲ್ಲಿ ಆಂತರಿಕ ಹಣಕಾಸು ನಿಯಂತ್ರಣಗಳ ಕುರಿತು ವರದಿ

ನಾವು ಮಾರ್ಚ್ 31, 2022 ರಂತೆ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್‌ನ ("ದ ಕಂಪನಿ") ಹಣಕಾಸು ವರದಿಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳನ್ನು ಆ ದಿನಾಂಕದಂದು ಕೊನೆಗೊಂಡ ವರ್ಷದ ಕಂಪನಿಯ ಹಣಕಾಸು ಹೇಳಿಕೆಗಳ ನಮ್ಮ ಲೆಕ್ಕಪರಿಶೋಧನೆಯ ಜೊತೆಯಲ್ಲಿ ಆಡಿಟ್ ಮಾಡಿದ್ದೇವೆ.

ಆಂತರಿಕ ಹಣಕಾಸು ನಿಯಂತ್ರಣಗಳಿಗೆ ನಿರ್ವಹಣೆಯ ಜವಾಬ್ದಾರಿ

ಸಂಸ್ಥೆಯು ಹೊರಡಿಸಿದ ಹಣಕಾಸು ವರದಿಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ ಲೆಕ್ಕಪರಿಶೋಧನೆಯ ಮಾರ್ಗದರ್ಶಿ ಟಿಪ್ಪಣಿಯಲ್ಲಿ ಹೇಳಲಾದ ಆಂತರಿಕ ನಿಯಂತ್ರಣದ ಅಗತ್ಯ ಅಂಶಗಳನ್ನು ಪರಿಗಣಿಸಿ ಕಂಪನಿಯು ಸ್ಥಾಪಿಸಿದ ಹಣಕಾಸು ವರದಿ ಮಾನದಂಡಗಳ ಮೇಲಿನ ಆಂತರಿಕ ನಿಯಂತ್ರಣದ ಆಧಾರದ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಜವಾಬ್ದಾರಿಯನ್ನು ಕಂಪನಿಯ ನಿರ್ವಹಣೆಯು ಹೊಂದಿದೆ. ಬಾರತದ ಚಾರ್ಟೆಡ್ ಅಕೌಂಟೆಂಟ್ಸ್ ಈ ಜವಾಬ್ದಾರಿಗಳಲ್ಲಿ ಕಂಪನಿಯ ನೀತಿಗಳ ಅನುಸರಣೆ, ಅದರ ಸ್ವತ್ತುಗಳ ರಕ್ಷಣೆ, ವಂಚನೆಗಳು ಮತ್ತು ದೋಷಗಳ ತಡೆಗಟ್ಟುವಿಕೆ ಮತ್ತು ಪತ್ತೆ ಸೇರಿದಂತೆ ಅದರ ವ್ಯವಹಾರದ ಕ್ರಮಬದ್ಧ ಮತ್ತು ಪರಿಣಾಮಕಾರಿ ನಡವಳಿಕೆಯನ್ನು ಖಚಿತಪಡಿಸಿಕೊಳ್ಳಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಸಾಕಷ್ಟು ಆಂತರಿಕ ಹಣಕಾಸು ನಿಯಂತ್ರಣಗಳ ವಿನ್ಯಾಸ, ಅನುಷ್ಠಾನ ಮತ್ತು ನಿರ್ವಹಣೆ ಸೇರಿವೆ. ಲೆಕ್ಕಪತ್ರ ದಾಖಲೆಗಳ ನಿಖರತೆ ಮತ್ತು ಸಂಪೂರ್ಣತೆ ಮತ್ತು ಕಂಪನಿಗಳ ಕಾಯಿದೆ, 2013 ರ ಅಡಿಯಲ್ಲಿ ಅಗತ್ಯವಿರುವಂತೆ ವಿಶ್ವಾಸಾರ್ಹ ಹಣಕಾಸು ಮಾಹಿತಿಯನ್ನು ಸಮಯೋಚಿತವಾಗಿ ಸಿದ್ಧಪಡಿಸುವುದು.

ಲೆಕ್ಕ ಪರಿಶೋಧಕರ ಜವಾಬ್ದಾರಿ

ನಮ್ಮ ಲೆಕ್ಕಪರಿಶೋಧನೆಯ ಆಧಾರದ ಮೇಲೆ ಹಣಕಾಸಿನ ವರದಿಯ ಮೇಲೆ ಕಂಪನಿಯ ಆಂತರಿಕ ಹಣಕಾಸು ನಿಯಂತ್ರಣಗಳ ಕುರಿತು ಅಭಿಪ್ರಾಯವನ್ನು ವ್ಯಕ್ತಪಡಿಸುವುದು ನಮ್ಮ ಜವಾಬ್ದಾರಿಯಾಗಿದೆ. ಹಣಕಾಸು ವರದಿ ("ಮಾರ್ಗದರ್ಶನ ಟಿಪ್ಪಣಿ") ಮತ್ತು ಲೆಕ್ಕಪರಿಶೋಧನೆಯ ಮಾನದಂಡಗಳ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ ಲೆಕ್ಕಪರಿಶೋಧನೆಯ ಕುರಿತಾದ ಮಾರ್ಗದರ್ಶಿ ಟಿಪ್ಪಣಿಗೆ ಅನುಗುಣವಾಗಿ ನಾವು ನಮ್ಮ ಲೆಕ್ಕಪರಿಶೋಧನೆಯನ್ನು ನಡೆಸಿದ್ದೇವೆ. ಬಾರತದ ಚಾರ್ಟೆಡ್ ಅಕೌಂಟೆಂಟ್ಸ್ ಆ ಮಾನದಂಡಗಳು ಮತ್ತು ಮಾರ್ಗದರ್ಶನ ಟಿಪ್ಪಣಿಯು ನಾವು ನೈತಿಕ ಅವಶ್ಯಕತೆಗಳನ್ನು ಅನುಸರಿಸಬೇಕು ಮತ್ತು ಹಣಕಾಸಿನ ವರದಿಯ ಮೇಲೆ ಸಾಕಷ್ಟು ಆಂತರಿಕ ಹಣಕಾಸು ನಿಯಂತ್ರಣಗಳನ್ನು ಸ್ಥಾಪಿಸಲಾಗಿದೆಯೇ ಮತ್ತು ನಿರ್ವಹಿಸಲಾಗಿದೆಯೇ ಮತ್ತು ಅಂತಹ ನಿಯಂತ್ರಣಗಳು ಎಲ್ಲಾ ವಸ್ತು ವಿಷಯಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದರೆ ಎಂಬ ಬಗ್ಗೆ ಸಮಂಜಸವಾದ ಬರವಣಿಯನ್ನು ಪಡೆಯಲು ಆಡಿಟ್ ಅನ್ನು ಯೋಜಿಸುವುದು ಮತ್ತು ನಿರ್ವಹಿಸುವುದು ಅಗತ್ಯವಾಗಿದೆ.

ನಮ್ಮ ಲೆಕ್ಕಪರಿಶೋಧನೆಯು ಹಣಕಾಸಿನ ವರದಿ ಮತ್ತು ಅವುಗಳ ಕಾರ್ಯಾಚರಣೆಯ ಪರಿಣಾಮಕಾರಿತ್ವದ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ವ್ಯವಸ್ಥೆಯ ಸಮರ್ಪಕತೆಯ ಬಗ್ಗೆ ಆಡಿಟ್ ಪುರಾವೆಗಳನ್ನು ಪಡೆಯುವ ಕಾರ್ಯವಿದಾನಗಳನ್ನು ಒಳಗೊಂಡಿರುತ್ತದೆ. ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ ನಮ್ಮ ಲೆಕ್ಕಪರಿಶೋಧನೆಯು ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸಿನ ನಿಯಂತ್ರಣಗಳ ತಿಳುವಳಿಕೆಯನ್ನು ಪಡೆಯುವುದು, ವಸ್ತು ದೌರ್ಬಲ್ಯವು ಅಸ್ತಿತ್ವದಲ್ಲಿದೆ ಎಂಬ ಅಪಾಯವನ್ನು ನಿರ್ಣಯಿಸುವುದು ಮತ್ತು ಮೌಲ್ಯಮಾಪನ ಮಾಡಿದ ಅಪಾಯದ ಆಧಾರದ ಮೇಲೆ ಆಂತರಿಕ ನಿಯಂತ್ರಣದ ವಿನ್ಯಾಸ ಮತ್ತು ಕಾರ್ಯಾಚರಣೆಯ ಪರಿಣಾಮಕಾರಿತ್ವವನ್ನು ಪರೀಕ್ಷಿಸುವುದು ಮತ್ತು ಮೌಲ್ಯಮಾಪನ ಮಾಡುವುದು. ಆಯ್ಕೆಮಾಡಲಾದ ಕಾರ್ಯವಿದಾನಗಳು ಲೆಕ್ಕಪರಿಶೋಧಕರ ತೀರ್ಪಿನ ಮೇಲೆ

ಅವಲಂಬಿತವಾಗಿದೆ, ವಂಚನೆ ಅಥವಾ ದೋಷದಿಂದಾಗಿ ಹಣಕಾಸಿನ ಹೇಳಿಕೆಗಳ ವಸ್ತು ತಪ್ಪು ಹೇಳಿಕೆಯ ಅಪಾಯಗಳ ಮೌಲ್ಯಮಾಪನವನ್ನು ಒಳಗೊಂಡಿರುತ್ತದೆ.

ಹಣಕಾಸಿನ ವರದಿಯ ಮೇಲೆ ಕಂಪನಿಯ ಆಂತರಿಕ ಹಣಕಾಸು ನಿಯಂತ್ರಣಗಳ ವ್ಯವಸ್ಥೆಯಲ್ಲಿ ನಮ್ಮ ಅರ್ಹ ಆಡಿಟ್ ಅಭಿಪ್ರಾಯಕ್ಕೆ ಆಧಾರವನ್ನು ಒದಗಿಸಲು ನಾವು ಪಡೆದ ಆಡಿಟ್ ಪುರಾವೆಗಳು ಸಾಕಷ್ಟು ಮತ್ತು ಸೂಕ್ತವೆಂದು ನಾವು ನಂಬುತ್ತೇವೆ.

ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಅರ್ಥ

ಹಣಕಾಸಿನ ವರದಿಯ ಮೇಲೆ ಕಂಪನಿಯ ಆಂತರಿಕ ಹಣಕಾಸಿನ ನಿಯಂತ್ರಣವು ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಲೆಕ್ಕಪತ್ರ ತತ್ವಗಳಿಗೆ ಅನುಗುಣವಾಗಿ ಹಣಕಾಸಿನ ವರದಿಯ ವಿಶ್ವಾಸಾರ್ಹತೆ ಮತ್ತು ಬಾಹ್ಯ ಉದ್ದೇಶಗಳಿಗಾಗಿ ಹಣಕಾಸಿನ ಹೇಳಿಕೆಗಳ ತಯಾರಿಕೆಯ ಬಗ್ಗೆ ಸಮಂಜಸವಾದ ಬರವಣಿಯನ್ನು ಒದಗಿಸಲು ವಿನ್ಯಾಸಗೊಳಿಸಲಾದ ಪ್ರಕ್ರಿಯೆಯಾಗಿದೆ. ಹಣಕಾಸಿನ ವರದಿಯ ಮೇಲೆ ಕಂಪನಿಯ ಆಂತರಿಕ ಹಣಕಾಸಿನ ನಿಯಂತ್ರಣವು ಆ ನೀತಿಗಳು ಮತ್ತು ಕಾರ್ಯವಿಧಾನಗಳನ್ನು ಒಳಗೊಂಡಿರುತ್ತದೆ (1) ದಾಖಲೆಗಳ ನಿರ್ವಹಣೆಗೆ ಸಂಬಂಧಿಸಿದ, ಸಮಂಜಸವಾದ ವಿವರಗಳಲ್ಲಿ, ಕಂಪನಿಯ ಆಸ್ತಿಗಳ ವಹಿವಾಟುಗಳು ಮತ್ತು ವಿಲೇವಾರಿಗಳನ್ನು ನಿಖರವಾಗಿ ಮತ್ತು ತಕ್ಕಮಟ್ಟಿಗೆ ಪ್ರತಿಬಿಂಬಿಸುತ್ತದೆ; (2) ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಲೆಕ್ಕಪರಿಶೋಧಕ ತತ್ವಗಳಿಗೆ ಅನುಗುಣವಾಗಿ ಹಣಕಾಸಿನ ಹೇಳಿಕೆಗಳನ್ನು ತಯಾರಿಸಲು ಅನುಮತಿ ನೀಡಲು ಅಗತ್ಯವಿರುವಂತೆ ವಹಿವಾಟುಗಳನ್ನು ದಾಖಲಿಸಲಾಗಿದೆ ಎಂದು ಸಮಂಜಸವಾದ ಬರವಣಿಯನ್ನು ಒದಗಿಸಿ, ಮತ್ತು ಕಂಪನಿಯ ರಶೀದಿಗಳು ಮತ್ತು ವೆಚ್ಚಗಳನ್ನು ನಿರ್ವಹಣೆ ಮತ್ತು ಕಂಪನಿಯ ನಿರ್ದೇಶಕರ ಅಧಿಕಾರಕ್ಕೆ ಅನುಗುಣವಾಗಿ ಮಾತ್ರ ಮಾಡಲಾಗುತ್ತದೆ; ಮತ್ತು (3) ಹಣಕಾಸಿನ ಹೇಳಿಕೆಗಳ ಮೇಲೆ ವಸ್ತು ಪರಿಣಾಮ ಬೀರಬಹುದಾದ ಕಂಪನಿಯ ಸ್ವತ್ತುಗಳ ಅನದಿಕೃತ ಸ್ವಾದೀನ, ಬಳಕೆ ಅಥವಾ ವಿಲೇವಾರಿ ತಡೆಗಟ್ಟುವಿಕೆ ಅಥವಾ ಸಮಯೋಚಿತ ಪತ್ತೆಗೆ ಸಂಬಂಧಿಸಿದಂತೆ ಸಮಂಜಸವಾದ ಬರವಣಿಯನ್ನು ಒದಗಿಸಿ.

ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಅಂತರ್ಗತ ಮಿತಿಗಳು

ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸಿನ ನಿಯಂತ್ರಣಗಳ ಅಂತರ್ಗತ ಮಿತಿಗಳ ಕಾರಣದಿಂದಾಗಿ, ನಿಯಂತ್ರಣಗಳ ಹೊಂದಾಣಿಕೆ ಅಥವಾ ಅಸಮರ್ಪಕ ನಿರ್ವಹಣೆಯ ಅತಿಕ್ರಮಣದ ಸಾಧ್ಯತೆಯನ್ನು ಒಳಗೊಂಡಂತೆ, ದೋಷ ಅಥವಾ ವಂಚನೆಯಿಂದ ವಸ್ತು ತಪ್ಪು ಹೇಳಿಕೆಗಳು ಸಂಬಂಧಿಸಬಹುದು ಮತ್ತು ಪತ್ತೆಹಚ್ಚಲಾಗುವುದಿಲ್ಲ. ಅಲ್ಲದೆ, ಬವಿಷ್ಯದ ಅವಧಿಗಳಿಗೆ ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸಿನ ನಿಯಂತ್ರಣಗಳ ಯಾವುದೇ ಮೌಲ್ಯಮಾಪನದ ಪ್ರಕ್ಷೇಪಗಳು ಪರಿಸ್ಥಿತಿಗಳಲ್ಲಿನ ಬದಲಾವಣೆಗಳಿಂದಾಗಿ ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸಿನ ನಿಯಂತ್ರಣವು ಅಸಮರ್ಪಕವಾಗಬಹುದು ಅಥವಾ ನೀತಿಗಳು ಅಥವಾ ಕಾರ್ಯವಿಧಾನಗಳ ಅನುಸರಣೆಯ ಮಟ್ಟವು ಅಪಾಯಕ್ಕೆ ಒಳಪಟ್ಟಿರುತ್ತದೆ. ಕೆಡಬಹುದು.

ಅರ್ಹವಾದ ಅಭಿಪ್ರಾಯ

ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ ಮತ್ತು ನಮ್ಮ ಲೆಕ್ಕಪರಿಶೋಧನೆಯ ಆಧಾರದ ಮೇಲೆ, ಮಾರ್ಚ್ 31, 2022 ರಂತೆ ಕೆಳಗಿನ ವಸ್ತು ದೌರ್ಬಲ್ಯಗಳನ್ನು ಗುರುತಿಸಲಾಗಿದೆ:

- (ಎ)i) ಕಂಪನಿಯು ತನ್ನ ಆಂತರಿಕ ನಿಯಂತ್ರಣ ಕಾರ್ಯವಿಧಾನಗಳನ್ನು ದಾಖಲಿಸಿಲ್ಲ. ಅಂತಹ ನಿಯಂತ್ರಣದ ಹಣಕಾಸು ವರದಿ ಮತ್ತು ಕಾರ್ಯಾಚರಣೆಯ ಪರಿಣಾಮಕಾರಿತ್ವದ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಸಮರ್ಪಕತೆಯನ್ನು ಖಚಿತಪಡಿಸಿಕೊಳ್ಳಲು ಕಂಪನಿಯು ಯಾವುದೇ ಪರೀಕ್ಷೆಯನ್ನು ನಡೆಸಿಲ್ಲ.
- ii) ಖಾತೆಗಳ ಕೈಪಿಡಿ ವಿವರವಾದ ವ್ಯವಸ್ಥೆ, ಕಾರ್ಯವಿಧಾನಗಳು ಮತ್ತು ನಿಯಂತ್ರಣವನ್ನು ಸಂಕಲಿಸಲಾಗಿಲ್ಲ. ಒಬಿ ಕಛೇರಿಯ ಕೈಪಿಡಿ 1999 ಅನ್ನು ಮಾರ್ಗದರ್ಶಿ ದಾಖಲೆಯಾಗಿ ಬಳಸಲಾಗುತ್ತದೆ ಎಂದು ಹೇಳಲಾಗಿದೆ ಸಹ ನವೀಕರಿಸಲಾಗಿಲ್ಲ.

- iii) Ind AS ಶೆಡ್ಯೂಲ್ ಏಏಏ ರಿಂದ ಕಂಪನಿಗಳ ಕಾಯಿದೆ, 2013 ಮತ್ತು Ind AS ನ ಅಗತ್ಯತೆಗಳನ್ನು ಅನುಸರಿಸುವ ಪ್ರಕ್ರಿಯೆಯನ್ನು ಜಾರಿಗೆ ತರಲಾಗಿಲ್ಲ.
- iv) ಮುಖ್ಯ ಕಛೇರಿಯಲ್ಲಿ ಖಾತೆಗಳ ವಿಭಾಗ ಮತ್ತು ಇತರ ವಿಭಾಗಗಳ ನಡುವೆ ಸರಿಯಾದ ಅಂತರ ವಿಭಾಗೀಯ ಸಮನ್ವಯವಿಲ್ಲ.
- v) ಆಂತರಿಕ ಆಡಿಟ್ ಕೈಪಿಡಿಯನ್ನು ಸಂಕಲಿಸಲಾಗಿಲ್ಲ. ಕಂಪನಿಗಳ (ಖಾತೆಗಳು) ನಿಯಮಗಳು, 2014 ರ ನಿಯಮ 13(2) ರ ಪ್ರಕಾರ ಆಂತರಿಕ ಲೆಕ್ಕಪರಿಶೋಧನೆಯನ್ನು ನಡೆಸುವ ವ್ಯಾಪ್ತಿ, ಕಾರ್ಯ ಮತ್ತು ವಿದಾನಗಳನ್ನು ಇನ್ನೂ ರೂಪಿಸಲಾಗಿಲ್ಲ. ಇದಲ್ಲದೆ, ಆವರ್ತಕ ಆಂತರಿಕ ಲೆಕ್ಕಪರಿಶೋಧಕರ ವರದಿಯನ್ನು ಸಮಯ, ಪ್ರಮಾಣದಲ್ಲಿ ಪಡೆಯಲಾಗುತ್ತಿಲ್ಲ. ಲೆಕ್ಕಪರಿಶೋಧನೆಯ ವ್ಯಾಪ್ತಿಗೆ ಒಳಪಡುವ ನೈಜ ಪ್ರದೇಶಗಳನ್ನು ಪರಿಶೀಲಿಸಲಾಗಿಲ್ಲ ಮತ್ತು ಸರಿಯಾಗಿ ದಾಖಲಿಸದಿದ್ದರೆ ಅನುಸರಣೆ/ಅನುಸರಣೆ ಕ್ರಮ.
- (ಬಿ) ಖಾತೆಗೆ ಸಂಬಂಧಿಸಿದ ಡೆಬಿಟ್ ಮತ್ತು ಕ್ರೆಡಿಟ್ ವಹಿವಾಟುಗಳು / ಖಾತೆಯ ವಿವಿಧ ಪುಸ್ತಕಗಳಲ್ಲಿ (HO / ಘಟಕಗಳು) ರೆಕಾರ್ಡ್ ಮಾಡಲಾದ ಪಕ್ಷ ಮತ್ತು ಸಂಚಿತ ಡೆಬಿಟ್ / ಕ್ರೆಡಿಟ್ ಬ್ಯಾಲೆನ್ಸ್‌ಗಳನ್ನು ವರ್ಷದಿಂದ ವರ್ಷಕ್ಕೆ ಸಾಗಿಸಲಾಗುತ್ತಿದೆ.
- (ಸಿ) ಪೂರೈಕೆದಾರರಿಂದ (ಸರಕು ಮತ್ತು ಸೇವೆಗಳ) ಸ್ವೀಕರಿಸಿದ ಬಿಲ್ಲುಗಳಿಗೆ ಯಾವುದೇ ಸರಿಯಾದ ನಿಯಂತ್ರಣ ರೆಜಿಸ್ಟರ್‌ಗಳನ್ನು ನಿರ್ವಹಿಸಲಾಗಿಲ್ಲ, ಬಾಕಿ ಇರುವ ಅನುಮೋದನೆ ಮತ್ತು / ಅಥವಾ ಬಾಕಿ ಪಾವತಿ ಮತ್ತು ಪೂರೈಕೆದಾರರ ಬಿಲ್ಲುಗಳನ್ನು ಪಾವತಿಯ ನಂತರ / ನಂತರ ಮಾತ್ರ ಲೆಕ್ಕಹಾಕಲಾಗುತ್ತದೆ.
- (ಡಿ) ಹಿಂದಿನ ವರ್ಷದ ದೋಷಗಳು ಮತ್ತು ವರ್ಷಾಂತರದ ನಮೂದುಗಳ ಗುರುತಿಸುವಿಕೆ ಮತ್ತು ಹೊಂದಾಣಿಕೆ ಸೇರಿದಂತೆ ಜರ್ನಲ್ ನಮೂದುಗಳ ದೃಢೀಕರಣದ ಸರಿಯಾದ ವ್ಯವಸ್ಥೆಯೂ ಇಲ್ಲ. ಸಂಪಾದನೆ ನಮೂದುಗಳನ್ನು ಅನುಮತಿಸಲು / ಅನುಮೋದಿಸಲು ಬದ್ಧತಾ ಮಟ್ಟದ ನಿಯಂತ್ರಣವನ್ನು ಸಕ್ರಿಯಗೊಳಿಸಲಾಗಿಲ್ಲ.
- (ಇ) ಲೆಕ್ಕಪತ್ರ ನಿರ್ವಹಣೆ, ಹೊಂದಾಣಿಕೆ ಮತ್ತು ನಿಬಂಧನೆಯಲ್ಲಿ ಏಕರೂಪತೆಗಾಗಿ ಖಾತೆಗಳು / ಬಾಕಿ ಉಳಿದಿರುವ ಬ್ಯಾಲೆನ್ಸ್‌ಗಳ ನಿಯತಕಾಲಿಕ ಪರಿಶೀಲನೆಯ ಯಾವುದೇ ವ್ಯವಸ್ಥೆ ಇಲ್ಲ.

ಇವುಗಳು ಸ್ವೀಕೃತಿಗಳು, ಹೊಣೆಗಾರಿಕೆಗಳು ಮತ್ತು ವೆಚ್ಚಗಳ ತಪ್ಪು ಹೇಳಿಕೆಗೆ ಕಾರಣವಾಗಬಹುದು ಮತ್ತು ಸಮಯಕ್ಕೆ ತಪ್ಪಾದ ವರ್ಗೀಕರಣ / ದೋಷಗಳನ್ನು ಪತ್ತೆಹಚ್ಚಲು ವಿಪಲವಾಗಬಹುದು.

ಆದ್ದರಿಂದ, ನಮ್ಮ ಅಭಿಪ್ರಾಯದಲ್ಲಿ, ಲೆಕ್ಕಪರಿಶೋಧಕ (ಮತ್ತು/ಅಥವಾ ವಹಿವಾಟುಗಳ ಸರಿಯಾದ ಅಧಿಕಾರ) ಮತ್ತು Ind AS ಹಣಕಾಸು ಹೇಳಿಕೆಗಳ ತಯಾರಿಕೆಯಲ್ಲಿ ಗಮನಾರ್ಹ ದೋಷಗಳ ತಡೆಗಟ್ಟುವಿಕೆ ಮತ್ತು ಸಮಯೋಚಿತ ಪತ್ತೆಗೆ ಸಂಬಂಧಿಸಿದಂತೆ ವ್ಯವಸ್ಥೆಯು ಸಮಂಜಸವಾದ ಬರವಣಿಯನ್ನು ನೀಡುವುದಿಲ್ಲ.

ವಸ್ತು ದೌರ್ಬಲ್ಯ' ಎನ್ನುವುದು ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸಿನ ನಿಯಂತ್ರಣದಲ್ಲಿನ ಕೊರತೆ ಅಥವಾ ಕೊರತೆಗಳ ಸಂಯೋಜನೆಯಾಗಿದ್ದು, ಕಂಪನಿಯ ವಾರ್ಷಿಕ ಅಥವಾ ಮಧ್ಯಂತರ ಹಣಕಾಸು ಹೇಳಿಕೆಗಳ ವಸ್ತು ತಪ್ಪು ಹೇಳಿಕೆಯನ್ನು ತಡೆಗಟ್ಟಲು ಅಥವಾ ಸಮಯಕ್ಕೆ ಸರಿಯಾಗಿ ಪತ್ತೆಹಚ್ಚಲು ಸಾಧ್ಯವಾಗದಿರುವ ಒಂದು ಸಮಂಜಸವಾದ ಸಾಧ್ಯತೆಯಿದೆ.

ನಮ್ಮ ಅಭಿಪ್ರಾಯದಲ್ಲಿ, ನಿಯಂತ್ರಣ ಮಾನದಂಡಗಳ ಗುರಿಗಳ ಸಾಧನೆಯ ಮೇಲೆ ವಿವರಿಸಿದ ವಸ್ತು ದೌರ್ಬಲ್ಯಗಳ ಪರಿಣಾಮ / ಸಂಬಂಧವನ್ನು ಪರಿಣಾಮದಿಂದಾಗಿ, ಕಂಪನಿಯು ಮಾರ್ಚ್ 31, 2022 ರಂತೆ ಹಣಕಾಸು ವರದಿಯ ಮೇಲೆ ಸಾಕಷ್ಟು ಮತ್ತು ಪರಿಣಾಮಕಾರಿ ಆಂತರಿಕ ಹಣಕಾಸು ನಿಯಂತ್ರಣಗಳನ್ನು ನಿರ್ವಹಿಸಿಲ್ಲ ಇನ್ವಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಹೊರಡಿಸಿದ ಹಣಕಾಸು ವರದಿಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ ಆಡಿಟ್‌ನಲ್ಲಿನ ಮಾರ್ಗದರ್ಶಿ ಟಿಪ್ಪಣಿಯಲ್ಲಿ ಹೇಳಲಾದ ಆಂತರಿಕ ನಿಯಂತ್ರಣದ ಅಗತ್ಯ ಅಂಶಗಳನ್ನು ಪರಿಗಣಿಸಿ ಕಂಪನಿಯು ಸ್ಥಾಪಿಸಿದ ಹಣಕಾಸು ವರದಿ ಮಾನದಂಡಗಳ ಮೇಲಿನ ಆಂತರಿಕ ನಿಯಂತ್ರಣದ ಮೇಲೆ.

ಕಂಪನಿಯ ಮಾರ್ಚ್ 31, 2022 ರ ಹಣಕಾಸು ಹೇಳಿಕೆಗಳ ನಮ್ಮ ಲೆಕ್ಕಪರಿಶೋಧನೆಯಲ್ಲಿ ಅನ್ವಯಿಸಲಾದ ಆಡಿಟ್ ಪರಿಶೀಲನೆಗಳ ಸ್ವರೂಪ, ಸಮಯ ಮತ್ತು ವ್ಯಾಪ್ತಿಯನ್ನು ನಿರ್ದರಿಸುವಲ್ಲಿ ನಾವು ಗುರುತಿಸಿದ ಮತ್ತು ಮೇಲೆ ವರದಿ ಮಾಡಿದ ವಸ್ತು ದೌರ್ಬಲ್ಯಗಳನ್ನು ಪರಿಗಣಿಸಿದ್ದೇವೆ ಮತ್ತು ಈ ವಸ್ತು ದೌರ್ಬಲ್ಯಗಳು ಹಣಕಾಸಿನ ಹೇಳಿಕೆಗಳ ಮೇಲಿನ ನಮ್ಮ ಅಭಿಪ್ರಾಯದ ಮೇಲೆ ಪರಿಣಾಮ ಬೀರಿವೆ. ಕಂಪನಿಯ ಮತ್ತು ನಾವು ಹಣಕಾಸಿನ ಹೇಳಿಕೆಗಳ ಮೇಲೆ ಪ್ರತಿಕೂಲ ಅಭಿಪ್ರಾಯವನ್ನು ನೀಡಿದ್ದೇವೆ.

ರಾವ್ & ಸ್ವಾಮಿ ಪರವಾಗಿ
ಸನದಿ ಲೆಕ್ಕಗರು
ಸಂಸ್ಥೆ ನೋಂದಣಿ ಸಂಖ್ಯೆ: 00310ಎಸ್ಎಸ್

ಸಹಿ/-
(ಎನ್.ರಮೇಶ್)
ಸದಸ್ಯತ್ವ ಸಂಖ್ಯೆ: 01653
ಯುಡಿಐಎನ್ : 23016153BGQOWM1395

ಸ್ಥಳ: ಬೆಂಗಳೂರು

ದಿನಾಂಕ: 21-03-2023

ಕರ್ನಾಟಕ ಸ್ಟೇಟ್ ಐನ್‌ಸುರನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ

ಅನುಬಂಧ-ಡಿ ಸಮ ದಿನಾಂಕದ ನಮ್ಮ ಆಡಿಟ್ ವರದಿಯ ಪ್ಯಾರಾಗ್ರಾಫ್ 19 ರಲ್ಲಿ ಉಲ್ಲೇಖಿಸಲಾಗಿದೆ
(ನಿರ್ದೇಶನಗಳಿಗೆ ವರದಿ / ಪ್ರತ್ಯುತ್ತರಗಳು / C&AG ಯ ಹೆಚ್ಚುವರಿ ನಿರ್ದೇಶನಗಳನ್ನು ಇಟಾಲಿಕ್‌ನಲ್ಲಿ ನೀಡಲಾಗಿದೆ)

ಎ. ನಿರ್ದೇಶನಗಳು

1. ಐಟಿ ವ್ಯವಸ್ಥೆಯ ಮೂಲಕ ಎಲ್ಲಾ ಲೆಕ್ಕಪತ್ರ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಲು ಕಂಪನಿಯು ವ್ಯವಸ್ಥೆಯನ್ನು ಹೊಂದಿದೆಯೇ? ಹೌದಾದರೆ, ಐಟಿ ವ್ಯವಸ್ಥೆಯ ಹೊರಗಿನ ಲೆಕ್ಕಪರಿಶೋಧಕ ವಹಿವಾಟುಗಳ ಪ್ರಕ್ರಿಯೆಯ ಪರಿಣಾಮಗಳು ಖಾತೆಗಳ ಸಮಗ್ರತೆಯ ಮೇಲೆ ಹಣಕಾಸಿನ ಪರಿಣಾಮಗಳ ಜೊತೆಗೆ ಯಾವುದಾದರೂ ಇದ್ದರೆ, ಹೇಳಬಹುದು.
ಎಲ್ಲಾ ಲೆಕ್ಕಪತ್ರ ವ್ಯವಹಾರಗಳನ್ನು ಕಂಪನಿಯು ಹಸ್ತಚಾಲಿತವಾಗಿ ದಾಖಲಿಸುತ್ತದೆ / ನಿರ್ವಹಿಸುತ್ತದೆ. ಕಂಪನಿಯು ತನ್ನ ಮುಖ್ಯ ಕಚೇರಿಯಲ್ಲಿ ಟ್ಯಾಲಿ ಸಾಫ್ಟ್‌ವೇರ್ ಪ್ಯಾಕೇಜ್ (ಪ್ರೈಮ್ / ಇಆರ್‌ಪಿ 9.0 ಆವೃತ್ತಿ) ಬಳಸಿಕೊಂಡು ತನ್ನ ಖಾತೆಗಳನ್ನು ನಿರ್ವಹಿಸುತ್ತದೆ, ಇದರಲ್ಲಿ ಗಣಿಗಳು / ಕ್ಷಾರಿಗಳಲ್ಲಿನ ಕಚೇರಿಗಳಲ್ಲಿ MS ಎಕ್ಸೆಲ್‌ನಲ್ಲಿ ಹಸ್ತಚಾಲಿತವಾಗಿ ನಿರ್ವಹಿಸುವ ರಸೀದಿಗಳು ಮತ್ತು ಪಾವತಿಗಳ ಖಾತೆಗಳನ್ನು ಸಂಯೋಜಿಸಲಾಗಿದೆ.
2. ಅಸ್ತಿತ್ವದಲ್ಲಿರುವ ಸಾಲದ ಯಾವುದೇ ಪುನರ್‌ಚನೆ ಅಥವಾ ಸಾಲವನ್ನು ಮರುಪಾವತಿಸಲು ಕಂಪನಿಯ ಅಸಮರ್ಥತೆಯಿಂದಾಗಿ ಕಂಪನಿಗೆ ಸಾಲದಾತರಿಂದ ಮಾಡಿದ ಸಾಲಗಳು/ಸಾಲಗಳು/ಬಡ್ಡಿ ಇತ್ಯಾದಿಗಳನ್ನು ಮನ್ನಾ ಮಾಡುವ ಪ್ರಕರಣಗಳು ಇವೆಯೇ? ಹೌದು ಎಂದಾದರೆ, ಹಣಕಾಸಿನ ಪ್ರಭಾವವನ್ನು ಹೇಳಬಹುದು. ಅಂತಹ ಪ್ರಕರಣಗಳನ್ನು ಸರಿಯಾಗಿ ಲೆಕ್ಕಹಾಕಲಾಗಿದೆಯೇ.
ಕಂಪನಿ ಯಾವುದೇ ಸಾಲ ಪಡೆದಿಲ್ಲ.
3. ಕೇಂದ್ರ/ರಾಜ್ಯ ಸರ್ಕಾರ ಅಥವಾ ಅದರ ಏಜೆನ್ಸಿಗಳಿಂದ ನಿರ್ದಿಷ್ಟ ಯೋಜನೆಗಳಿಗೆ ಹಣ (ಅನುದಾನಗಳು/ಸಬ್ಸಿಡಿ ಇತ್ಯಾದಿ) ಸ್ವೀಕರಿಸಲಾಗಿದೆಯೇ ಅಥವಾ ಅದರ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ಸರಿಯಾಗಿ ಲೆಕ್ಕ ಹಾಕಲಾಗಿದೆಯೇ/ಬಳಸಲಾಗಿದೆಯೇ? ವಿಚಲನ ಪ್ರಕರಣಗಳನ್ನು ಪಟ್ಟಿ ಮಾಡಿ.
ವರ್ಷದಲ್ಲಿ ಕೇಂದ್ರ/ರಾಜ್ಯ ಏಜೆನ್ಸಿಗಳಿಂದ ನಿರ್ದಿಷ್ಟ ಯೋಜನೆಗಳಿಗಾಗಿ ಕಂಪನಿಯು ಯಾವುದೇ ಹಣವನ್ನು (ಅನುದಾನ / ಸಬ್ಸಿಡಿ ಇತ್ಯಾದಿ) ಸ್ವೀಕರಿಸುವುದಿಲ್ಲ.

ಬಿ. ಹೆಚ್ಚುವರಿ ಕಂಪನಿಯ ನಿರ್ದಿಷ್ಟ ನಿರ್ದೇಶನಗಳು:

- ಅನುಬಂಧ - 1 ರ ಪ್ರಕಾರ ನಗದು ಮತ್ತು ಬ್ಯಾಂಕ್ ಬ್ಯಾಲೆನ್ಸ್‌ಗಳಿಗೆ ಸಂಬಂಧಿಸಿದಂತೆ ಎಲ್ಲಾ ಐಟಿಗಳನ್ನು ಪರಿಶೀಲಿಸಬೇಕು ಮತ್ತು ನಿರ್ದಿಷ್ಟ ಅನುಸರಣೆಗಳ ಪ್ರಕರಣಗಳನ್ನು ವರದಿ ಮಾಡಬೇಕು. ಸಸ್ಪೆನ್ಸ್ ಹೆಡ್ ಅಡಿಯಲ್ಲಿ ನಿರ್ವಹಿಸಲಾದ ವಿವರಿಸಲಾಗದ ಬ್ಯಾಲೆನ್ಸ್ / ಬ್ಯಾಲೆನ್ಸ್‌ಗಳ ವಿವರಗಳನ್ನು ಸಹ ಪರಿಶೀಲಿಸಬಹುದು.
 - i) ನಿರ್ದೇಶನದಂತೆ ನಗದು ಮತ್ತು ಬ್ಯಾಂಕ್ ಬ್ಯಾಲೆನ್ಸ್‌ಗಳಿಗೆ ಸಂಬಂಧಿಸಿದಂತೆ ಎಲ್ಲಾ ಐಟಿಗಳನ್ನು ಸಾಮಾನ್ಯ ಲೆಕ್ಕಪರಿಶೋಧನೆಯ ಕೋರ್ಸ್‌ನಲ್ಲಿ ಪರಿಶೀಲಿಸಲಾಗಿದೆ. ನಮ್ಮ ವರದಿಗೆ ಅನುಬಂಧ A ಯಲ್ಲಿನ ಪ್ಯಾರಾಗ್ರಾಫ್ 8(b), 13.2 ಮತ್ತು 23.1 (a) & (b) ನಲ್ಲಿನ ನಮ್ಮ ವಿವರಣೆಯನ್ನು ಉಲ್ಲೇಖಿಸಿ.
ಅನುಬಂಧ - 1 ರಂತೆ ಸುತ್ತುವರಿದಿರುವ ಪರಿಶೀಲನಾಪಟ್ಟಿಯಲ್ಲಿನ ಎಲ್ಲಾ ಐಟಿಗಳಿಗೆ ನಮ್ಮ ಔಪಚಾರಿಕ ಪ್ರತ್ಯುತ್ತರಗಳನ್ನು ಅನುಬಂಧ ಆ-1 ಎಂದು ಉಪ ನಿರ್ದೇಶನಕ್ಕೆ ಲಗತ್ತಿಸಲಾಗಿದೆ.
 - ii) ಸಸ್ಪೆನ್ಸ್ ಹೆಡ್ ಅಡಿಯಲ್ಲಿ ನಿರ್ವಹಿಸಲಾದ ವಿವರಿಸಲಾಗದ ಬ್ಯಾಲೆನ್ಸ್ / ಬ್ಯಾಲೆನ್ಸ್‌ಗಳ ಬಗ್ಗೆ (ಇದನ್ನು ಆಂತರಿಕ ಲೆಕ್ಕಪರಿಶೋಧನಾ ವರದಿಗಳಲ್ಲಿ ಸಹ ಹೈಲೈಟ್ ಮಾಡಲಾಗಿದೆ), ಅದರಲ್ಲಿ ಮಾಡಿದ ವಹಿವಾಟುಗಳನ್ನು ನಂತರ 31.03.2022 ರಂತೆ ಸಂಪಾದಿಸಲಾಗಿದೆ ಮತ್ತು ರದ್ದುಗೊಳಿಸಲಾಗಿದೆ ಮತ್ತು ಆದ್ದರಿಂದ ಪರಿಶೀಲಿಸಲಾಗಲಿಲ್ಲ.
- ಬಿ) ಕಂಪನಿಯು ಪುನರ್ವಸತಿ ಚಟುವಟಿಕೆಗಳಿಗಾಗಿ ಅನುಮೋದಿತ ಗಣಿ ಮುಚ್ಚುವ ಯೋಜನೆಯನ್ನು ಹೊಂದಿದೆಯೇ ಮತ್ತು ಅದರ ನಿಬಂಧನೆಯು ಸಮರ್ಪಕವಾಗಿದೆಯೇ?

- i) ನಮಗೆ ತಿಳಿಸಿರುವಂತೆ, ಪ್ರಮುಖ ಖನಿಜಗಳಿಗೆ ಬಾರತೀಯ ಗಣಿ ಬ್ಯೂರೋ (IBM) ಮತ್ತು ಸಣ್ಣ ಖನಿಜಗಳಿಗೆ ಗಣಿ ಮತ್ತು ಬೂವಿಜ್ಞಾನ ಇಲಾಖೆ (ಆಬಲು) ಅನುಮೋದಿಸಿದ 5 ವರ್ಷಗಳ ಅವಧಿಗೆ ಗಣಿಗಾರಿಕೆ ಚಟುವಟಿಕೆಗಳಿಗೆ ಸಮಕಾಲೀನವಾದ ಪ್ರಗತಿಶೀಲ ಗಣಿ ಮುಚ್ಚುವಿಕೆ ಯೋಜನೆ (PMCP) ಕೆಲಸ ಮಾಡುವ ಗಣಿಗಳು / ಕ್ಷಾರಿಗಳಿಗೆ ಸಂಬಂಧಿಸಿದಂತೆ) ಯಾವುದಾದರೂ ಇದ್ದರೆ ಪುನರ್ವಸತಿ ಚಟುವಟಿಕೆಗಳನ್ನು ಒಳಗೊಳ್ಳುತ್ತದೆ
- ii) PMCP ಗಾಗಿ ನಿಬಂಧನೆಗೆ ಸಂಬಂಧಿಸಿದಂತೆ, ನಮ್ಮ ವರದಿಗೆ ಅನುಬಂಧ ೦ ಯಲ್ಲಿನ ಪ್ಯಾರಾಗ್ರಾಫ್ 17.2 (ಜಿ) ನಲ್ಲಿನ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ.
- ಸಿ) ಕಂಪನಿಯು ಗಣಿಗಾರಿಕೆ ಮತ್ತು ಪರಿಸರ ನಿಯಮಗಳು ಮತ್ತು ನಿಬಂಧನೆಗಳ ಅಡಿಯಲ್ಲಿ ಅಗತ್ಯವಿರುವ ಕಾನೂನುಬದ್ಧ ಅನುಸರಣೆಗಳನ್ನು ಪಡೆದುಕೊಂಡಿದೆಯೇ ಮತ್ತು ಸ್ಥಾಪಿತ ಮಾನದಂಡಗಳ ಪ್ರಕಾರ ಪರಿಸರದ ಮೇಲೆ ಪ್ರತಿಕೂಲ ಪರಿಣಾಮವನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಂಡಿದೆಯೇ?
- i) ಕಂಪನಿಯು ಕರ್ನಾಟಕ ಅರಣ್ಯ ಇಲಾಖೆಯಿಂದ ಅಗತ್ಯವಾದ ಅರಣ್ಯ ಅನುಮತಿ (FC), ಬಾರತ ಸರ್ಕಾರದ ಪರಿಸರ ಸಚಿವಾಲಯದಿಂದ ಪರಿಸರ ಅನುಮತಿ (EC) ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ಮಂಡಳಿಯಿಂದ ಕಾರ್ಯಾಚರಣೆಗೆ (CFO - ಗಾಳಿ, ನೀರು) ಒಪ್ಪಿಗೆಯನ್ನು ಪಡೆದುಕೊಂಡಿದೆ ಎಂದು ನಮಗೆ ತಿಳಿಸಲಾಗಿದೆ. ಕೆಲಸ ಮಾಡುವ ಗಣಿಗಳ ಗೌರವ.
ಆದಾಗ್ಯೂ, ಟಿಬಿಎಂಗೆ ಸಂಬಂಧಿಸಿದಂತೆ, ವಿಫ್‌ಸಿ 136.79 ಹೆಕ್ಟೇರ್ ಮತ್ತು ಬಾಕಿ 145 ಹೆಕ್ಟೇರ್ ವಿಫ್‌ಸಿ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ.
ಕೆಲಸ ಮಾಡದ ಕ್ಷಾರಿಗಳಿಗೆ ಸಂಬಂಧಿಸಿದಂತೆ (167.38 ಹೆಕ್ಟೇರ್ ವಿಸ್ತಾರ), EC ಇನ್ನೂ ಪಡೆಯಬೇಕಾಗಿದೆ.
- ii) ಪರಿಸರದ ಮೇಲಿನ ಪರಿಣಾಮವನ್ನು ಕಡಿಮೆ ಮಾಡಲು ತೆಗೆದುಕೊಂಡ ಕ್ರಮಗಳಿಗೆ ಸಂಬಂಧಿಸಿದಂತೆ, ನಮಗೆ ತಿಳಿಸಲಾಗಿದೆ
ಪರಿಸರ ನಿರ್ವಹಣಾ ಯೋಜನೆಯಲ್ಲಿ (EMP) ಸೂಚಿಸಲಾದ ಕೆಲಸಗಳು / ಕ್ರಮಗಳು ಪರಿಸರದ ಮೇಲೆ ಪ್ರತಿಕೂಲ ಪರಿಣಾಮವನ್ನು ಕಡಿಮೆ ಮಾಡಲು (ಅರಣ್ಯ (ಗುಂಡಿಗಳು, ರಸ್ತೆ ಬದಿ ಇತ್ಯಾದಿ) ಗಲ್ಲಿ ಪ್ಲಗ್, ಚಿಕ್ ಡ್ಯಾಂ, ದಾರಣ ಗೋಡೆ, ಹೂಮಾಲೆ ಚರಂಡಿ, ಹೂಳು ತುಂಬುವ ಟ್ಯಾಂಕ್, ಮೇಲಿನ ಮಣ್ಣಿನ ನಿರ್ವಹಣೆ, ಡಂಪ್ ನಿರ್ವಹಣೆ, ನೀರಿನ ಸಿಂಪರಣೆ] ಅಗತ್ಯಕ್ಕೆ ಅನುಗುಣವಾಗಿ ಕೈಗೊಳ್ಳಲಾಗುತ್ತದೆ / ಕೈಗೊಳ್ಳಲಾಗುತ್ತದೆ.
ಆದಾಗ್ಯೂ, SIOM ನಲ್ಲಿ ದಾರಣ ಗೋಡೆಯ ನಿರ್ಮಾಣವು ಅಪೂರ್ಣವಾಗಿದೆ, JIOM ನಲ್ಲಿ ಪುನಃ ಮಾಡಬೇಕಾದ R & R ಕೆಲಸ ಮತ್ತು ಕನ್ವೇಯರ್ ಬೆಲ್ಟ್‌ಗಳ ಸ್ಥಾಪನೆಯ ಕುರಿತು ಅನುಬಂಧ A ಯಲ್ಲಿನ ಪ್ಯಾರಾ 13.1 (b), 17.2 (f) ii.2 ಮತ್ತು 17.3 ರಲ್ಲಿ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ ಗೌರವಾನ್ವಿತ ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ಕ್ರಮವಾಗಿ TIOM ಮತ್ತು SIOM ಅನ್ನು ತೆಗೆದುಕೊಳ್ಳಲಾಗುವುದು.
- ಡಿ) ಕಂಪನಿಯು ಗಣಿಗಳನ್ನು ವಿಸರ್ಜಿಸಿದ್ದರೆ ಮತ್ತು ಸ್ಥಗಿತಗೊಳಿಸಿದೆಯೇ, ಹಾಗಿದ್ದಲ್ಲಿ, ಅಲ್ಲಿಗೆ ಸಂಬಂಧಿಸಿದ ಸತ್ತ ಬಾಡಿಗೆಯ ಪಾವತಿಯನ್ನು ಪರಿಶೀಲಿಸಬಹುದು.
- i) ಕಂಪನಿಯು ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 23 ರ ಅಡಿಯಲ್ಲಿ ಬಹಿರಂಗಪಡಿಸಿದ ಟಿಪ್ಪಣಿ (ಬಿ) ನಲ್ಲಿ ವಿವರಿಸಿದಂತೆ ಗಣಿಗಳನ್ನು ವಿಸರ್ಜಿಸಿದೆ / ಸ್ಥಗಿತಗೊಳಿಸಿದೆ.
- ii) ಸಂದಾಯ / ನಿಬಂಧನೆಗೆ ಸಂಬಂಧಿಸಿದ ಸತ್ತ ಬಾಡಿಗೆಗೆ ವಿರುದ್ಧವಾಗಿ ಪರಿಶೀಲಿಸಲಾಗಿದೆ.
ಕೆಲಸ ಮಾಡದ ಗಣಿಗಳಿಗೆ ಸಂಬಂಧಿಸಿದಂತೆ ವರ್ಷದಲ್ಲಿ ಸತ್ತ/ಮೇಲ್ಮೈ ಬಾಡಿಗೆಗೆ ಯಾವುದೇ ಪಾವತಿ/ನಿಬಂಧನೆಯನ್ನು ಮಾಡಲಾಗಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಮತ್ತಷ್ಟು ರೂ. 31.03.2022 ರಂತೆ (31.03.2021 ರಂತೆ ರೂ. 205.36 ಲಕ್ಷ) 230.25 ಲಕ್ಷವನ್ನು ಇತರ ಹಣಕಾಸಿನ ಹೊಣೆಗಾರಿಕೆ ಎಂದು ಬಹಿರಂಗಪಡಿಸಲಾಗಿದೆ, ಇದು ಪ್ರೀಪೇಯ್ಡ್ ಮೊತ್ತದ ನಿವ್ವಳ ರೂ. 98.17 ಲಕ್ಷ (31.03.2021 ರಂತೆ ರೂ. 98.17 ಲಕ್ಷ). ಆದಾಗ್ಯೂ, ಅದಕ್ಕೆ ಸಂಬಂಧಿಸಿದ ವಿವರಗಳು ಸುಲಭವಾಗಿ ಲಭ್ಯವಿಲ್ಲ. ಅನುಬಂಧ A ಯಲ್ಲಿಯೂ ಪ್ಯಾರಾ 20.2 (b) ನಲ್ಲಿ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ.

- ಇ) ಕಂಪನಿಯು ಬೌತಿಕ ಪರಿಶೀಲನೆ, ಮೌಲ್ಯಮಾಪನ ಸ್ಟಾಕ್ ಮತ್ತು ಪರಿಶೀಲನೆಯ ಸಮಯದಲ್ಲಿ ಗಮನಿಸಲಾದ ಕೊರತೆಗಳು/ಹೆಚ್ಚುವರಿ ಪರಿಣಾಮವನ್ನು ಲೆಕ್ಕಹಾಕಲು ಪರಿಣಾಮಕಾರಿ ವ್ಯವಸ್ಥೆಯನ್ನು ಹೊಂದಿದೆಯೇ.
- i) ಕಂಪನಿಯು ಸ್ಟಾಕ್‌ಗಳ ದ್ವಿವಾರ್ಷಿಕ ಬೌತಿಕ ಪರಿಶೀಲನೆಯ ವ್ಯವಸ್ಥೆಯನ್ನು ಹೊಂದಿದೆ. ಆದಾಗ್ಯೂ, ಸ್ಟಾಕ್‌ಗಳ ಬೌತಿಕ ಪರಿಶೀಲನೆಗಾಗಿ ಅಳವಡಿಸಿಕೊಂಡ ಕಾರ್ಯವಿಧಾನದ ವಿವರಗಳನ್ನು ದಾಖಲಿಸಲಾಗಿಲ್ಲ. ಅನುಬಂದ B ಯಲ್ಲಿನ ಪ್ಯಾರಾ 2(a)(i) ನಲ್ಲಿರುವ ನಮ್ಮ ಅವಲೋಕನವನ್ನು ನಮ್ಮ ವರದಿಗೆ ಸಹ ಉಲ್ಲೇಖಿಸಿ. ಇದಲ್ಲದೆ, ಕಬ್ಬಿಣದ ಅದಿರಿನ ವಿಷಯದಲ್ಲಿ, ನಮಗೆ ತಿಳಿಸಲಾಗಿದೆ
1. ಕಬ್ಬಿಣದ ಅದಿರಿನ ರನ್ ಆಪ್ ಮೈನ್ (ROM) ಉತ್ಪಾದನೆಯನ್ನು ತೂಗಲಾಗುತ್ತದೆ ಮತ್ತು ತೂಕವನ್ನು ತೂಕದ ಸೇತುವೆಗೆ ಜೋಡಿಸಲಾದ ಕಂಪ್ಯೂಟರ್ ವ್ಯವಸ್ಥೆಯಲ್ಲಿ ದಾಖಲಿಸಲಾಗುತ್ತದೆ. ROM ಅನ್ನು ನಂತರ ಉಂಡೆಗಳಿಗೆ ಮತ್ತು ದಂಡಗಳಿಗೆ ಸಂಸ್ಕರಿಸಲಾಗುತ್ತದೆ ಮತ್ತು ನಿರ್ದಿಷ್ಟ ಪ್ರಮಾಣದಲ್ಲಿ ಪ್ರತ್ಯೇಕ ಲಾಟ್ ತಯಾರಿಸಲಾಗುತ್ತದೆ. ಸ್ಟಾಕ್ ರಾಶಿ ಸ್ಥಾನದಲ್ಲಿ ಇರಿಸಲಾಗುತ್ತದೆ ಮತ್ತು ಆದ್ದರಿಂದ, ಎತ್ತರ, ಅಗಲ ಮತ್ತು ಎತ್ತರವನ್ನು ಪರಿಗಣಿಸಲಾಗುವುದಿಲ್ಲ / ನಿಗದಿತ ನಮೂನೆ B ಯಲ್ಲಿ ಬರ್ತಿ ಮಾಡಲಾಗುತ್ತದೆ. ಸ್ಟಾಕ್ ಪರಿಶೀಲನೆಯ ಸಮಯದಲ್ಲಿ, ಸ್ಟಾಕ್ ಪರಿಶೀಲನಾ ಅಧಿಕಾರಿಯು ರಿಜಿಸ್ಟ್ರಾರ್‌ನಲ್ಲಿ ತೋರಿಸಿರುವ ಪ್ರಮಾಣವನ್ನು ಅವಲಂಬಿಸಬೇಕಾಗುತ್ತದೆ. ಮಾರಾಟದ ನಂತರವೇ ವೈಯಕ್ತಿಕ ಸ್ಟಾಕ್‌ನಿಂದ ನಿಜವಾದ ಪ್ರಮಾಣವನ್ನು ತಿಳಿಯಲಾಗುತ್ತದೆ. DMG ಯ ಅಧಿಕಾರಿಯು GPS ರೀಡಿಂಗ್ ಅನ್ನು ಪರಿಗಣಿಸಿ ವಾಲ್ಯೂಮೆಟ್ರಿಕ್ ಆಧಾರದ ಮೇಲೆ ಸ್ಟಾಕ್ ಅನ್ನು ಪರಿಗಣಿಸಲಾಗುತ್ತದೆ.
 2. ಸಂಸ್ಕರಿಸಿದ ಜೇಡಿಮಣ್ಣನ್ನು ಶೇಖರಿಸಿಡಲಾಗುತ್ತದೆ ಮತ್ತು ಗಣಿಗಾರಿಕೆಯ ಸ್ಥಳದಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ಒಂದೇ ಸ್ಥಳದಲ್ಲಿ ತುಂಬಿಸಲಾಗುತ್ತದೆ ಮತ್ತು ಪರಿಮಾಣದ ಆಧಾರದ ಮೇಲೆ ಅಳೆಯಲಾಗುತ್ತದೆ. ತೂಕದ ಆಧಾರದ ಮೇಲೆ ಮಾರಾಟ ನಡೆಯುವಾಗ ಮತ್ತು ಲಭ್ಯವಿರುವ ಸ್ಟಾಕ್‌ನಿಂದ ಪ್ರಮಾಣವು ಕಡಿಮೆಯಾಗುತ್ತಾ ಹೋಗುತ್ತದೆ. ಸಂಪೂರ್ಣ ಸ್ಟಾಕ್ ಅನ್ನು ಸ್ಥಳಾಂತರಿಸಿದ ಹೊರತು, ವ್ಯತ್ಯಾಸವನ್ನು ತಿಳಿಯಲಾಗುವುದಿಲ್ಲ (ಮತ್ತು ಆದ್ದರಿಂದ ಬೌತಿಕ ಸ್ಟಾಕ್ ಅನ್ನು ಕಂಡುಹಿಡಿಯಲಾಗುವುದಿಲ್ಲ.
 3. ಪ್ರಮುಖ ದೋಷಗಳಿಂದ ಮುಕ್ತವಾಗಿರುವ ಗ್ರಾನೈಟ್ ಸ್ಟಾಕ್‌ಗಳನ್ನು ತೆಗೆದುಕೊಳ್ಳಲಾಗುತ್ತದೆ (ಮತ್ತು ಇತರ ಗ್ರಾನೈಟ್ ಸ್ಟಾಕ್‌ಗಳನ್ನು ಪರಿಗಣಿಸಲಾಗುವುದಿಲ್ಲ). ಡ್ರೆಸ್ಸಿಂಗ್ ಮಾಡುವಾಗ ಒಡೆಯುವಿಕೆ, ಸೂರ್ಯನ ಬಿರುಕುಗಳು, ಶಿಪ್ಪು ಮಾಡುವಾಗ ಹಾನಿ ಮತ್ತು ಯಂತ್ರ ಸಂಸ್ಕರಣೆಯ ಸಾಧ್ಯತೆ ಇರುವುದರಿಂದ, ಉದ್ಯಮದ ಅಭ್ಯಾಸದ ಪ್ರಕಾರ, ಇಳುವರಿ ಪರಿಮಾಣದ 85% ಮಾರಾಟ ಮಾಡಬಹುದಾದ ಸ್ಟಾಕ್‌ಗಳಿಗೆ ಪರಿವರ್ತನೆಯಾಗುತ್ತದೆ. ಆದ್ದರಿಂದ, 85% ಅನ್ನು ಮೌಲ್ಯಮಾಪನ ಉದ್ದೇಶಕ್ಕಾಗಿ ಪರಿಗಣಿಸಲಾಗುತ್ತದೆ.
- ii) ಸ್ಟಾಕ್ / ದಾಸ್ತಾನುಗಳ ಮೌಲ್ಯಮಾಪನದ ಮೇಲಿನ ನಮ್ಮ ಅವಲೋಕನಗಳನ್ನು ನಮ್ಮ ವರದಿಗೆ ಅನುಬಂದ A ಯಲ್ಲಿ ಪ್ಯಾರಾಗ್ರಾಫ್ 10.1 (d), (e) & (f), 10.2 ಮತ್ತು 10.3 ರಲ್ಲಿ ಹೇಳಲಾಗಿದೆ.
- iii) ವರ್ಷದಲ್ಲಿ ನಿರ್ವಹಣೆಯು ನಡೆಸಿದ ಸ್ಟಾಕಿನ ಬೌತಿಕ ಪರಿಶೀಲನೆಯಲ್ಲಿ ಯಾವುದೇ ಕೊರತೆ/ಹೆಚ್ಚುವರಿ ವರದಿಯಾಗಿಲ್ಲ. ಆದಾಗ್ಯೂ, ನಮ್ಮ ವರದಿಗೆ ಅನುಬಂದ A ಯಲ್ಲಿನ ಪ್ಯಾರಾಗ್ರಾಫ್ 10.1 (b) & (c) ನಲ್ಲಿನ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ.

ರಾವ್ & ಸ್ವಾಮಿ ಪರವಾಗಿ

ಸನದಿ ಲೆಕ್ಕಿಗರು

ಸಂಸ್ಥೆ ನೋಂದಣಿ ಸಂಖ್ಯೆ: 00310ಎಸ್‌ಎಸ್

ಸಹಿ/-

(ಎನ್.ರಮೇಶ್)

ಸದಸ್ಯತ್ವ ಸಂಖ್ಯೆ: 01653

ಯುಡಿಐಎನ್ : 23016153BGQOWM1395

ಸ್ಥಳ: ಬೆಂಗಳೂರು

ದಿನಾಂಕ: 21-03-2023

ಕರ್ನಾಟಕ ರಾಜ್ಯ ಬಸಿಜಗಳ ಸಿಗದು ಸಿಯಬುತ

ಅನುಬಂದ - D-1 ಅನ್ನು ಪ್ಯಾರಾಗ್ರಾಫ್ B(a)(i) ಗೆ ಅನುಬಂದ ಆ ಗೆ ನಮ್ಮ ಸಮ ದಿನಾಂಕದ ಆಡಿಟ್ ವರದಿಗೆ ಉಲ್ಲೇಖಿಸಲಾಗಿದೆ

31 ಮಾರ್ಚ್ 2021 ರಂತೆ ನಗದು ಮತ್ತು ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲನೆ

ಕ್ರ.ಸಂ	ಚೆಕ್‌ಲಿಸ್ಟ್‌ನಲ್ಲಿರುವ ವಿಷಯಗಳು	ಷರಾ/ಉತ್ತರಗಳು
1	ಎಲ್ಲಾ ಬ್ಯಾಂಕ್‌ಗಳ ಖಾತೆಗಳು/ನಿಶ್ಚಿತ ಠೇವಣಿಗಳನ್ನು ಬ್ಯಾಂಕುಗಳು/ಸರಿಯಾದ ಅಧಿಕಾರ ಮತ್ತು ಅನುಮೋದನೆಗಳೊಂದಿಗೆ ತೆರೆಯಲಾಗಿದೆಯೇ?	ಹೌದು
2	ಬ್ಯಾಂಕ್ ಸಮನ್ವಯ ಹೇಳಿಕೆಯನ್ನು ಸಿದ್ಧಪಡಿಸುವ ನಿಯತಕಾಲಿಕ ವ್ಯವಸ್ಥೆ ಇದೆಯೇ ಮತ್ತು ಅವುಗಳನ್ನು ಪರಿಶೀಲನೆಗಾಗಿ ಆಡಿಟ್ ಮಾಡಲು ಸಲ್ಲಿಸಲಾಗಿದೆಯೇ?	ಹೌದು (ತಿಂಗಳು)
3	ಮುಖ್ಯ ಖಾತೆ ಮತ್ತು ಎಲ್ಲಾ ಅದೀನ ಬ್ಯಾಂಕ್ ಖಾತೆಗಳ ಬ್ಯಾಂಕ್ ಸಮನ್ವಯವನ್ನು ಮಾಡಲಾಗಿದೆಯೇ?	ಹೌದು
4	ಬ್ಯಾಂಕ್ ಖಾತೆಗಳನ್ನು ನಿರ್ವಹಿಸುವ ಅಧಿಕಾರವನ್ನು ಒಬ್ಬನೇ ಸಹಿದಾರನಿಗೆ ನೀಡಲಾಗಿದೆಯೇ?	ರೂ.1 ಲಕ್ಷದವರೆಗಿನ ಚೆಕ್‌ಗಳಿಗೆ ಸಹಿ ಮಾಡಲು ಅಧಿಕೃತ ವ್ಯಕ್ತಿ DGM (F) / GM (F&A) ಮತ್ತು 1 ಲಕ್ಷದ ಮೇಲಿನ ಚೆಕ್‌ಗಳಿಗೆ GM (F&A) /MD ಗೆ ನೀಡಲಾಗಿದೆ.
5	ಪಿಕ್ನೆಡ್ ಡೆಪಾಸಿಟ್‌ಗಳ ಸಂಪೂರ್ಣ ಅವಧಿಯ ಬಡ್ಡಿಯನ್ನು ಖಾತೆಗಳ ಪುಸ್ತಕಗಳಲ್ಲಿ ಲೆಕ್ಕ ಹಾಕಲಾಗಿದೆಯೇ?	ಹೌದು, ಖಚಿತವಾದ ಮಟ್ಟಿಗೆ - SI No. 13 ಗೆ ಪ್ರತ್ಯುತ್ತರವನ್ನು ನೋಡಿ
6	ನಗದು ಬೌತಿಕ ಪರಿಶೀಲನೆಯು ನಿಯತಕಾಲಿಕವಾಗಿ ನಡೆದಿದೆಯೇ?	ಹೌದು (ದ್ವೈವಾರ್ಷಿಕ)
7	ಬ್ಯಾಲೆನ್ಸ್ ಶೀಟ್‌ನಲ್ಲಿ ತೋರಿಸಿರುವಂತೆ ಕೈಯಲ್ಲಿ ನಗದು ಹಣದ ಬೌತಿಕ ಪರಿಶೀಲನೆಯ ಪ್ರಮಾಣಪತ್ರದೊಂದಿಗೆ ತಾಳೆಯಾಗುತ್ತದೆಯೇ?	ಹೌದು
8	ಸ್ಥಿರ ಠೇವಣಿಗಳ ರಿಜಿಸ್ಟರ್ ಮೊತ್ತಗಳು, ಮುಕ್ತಾಯ ದಿನಾಂಕಗಳು, ಬಡ್ಡಿರರಗಳು ಮತ್ತು ಬಡ್ಡಿ ಪಾವತಿಯ ದಿನಾಂಕಗಳಲ್ಲಿ ತೋರಿಸಲಾಗಿದೆಯೇ?	ಹೌದು, ಆದಾಗ್ಯೂ ಪ್ಲೆಕ್ಸಿ ಠೇವಣಿ ಮತ್ತು ಕಾಮದೇನು ಠೇವಣಿಗಳ (ಕೆಡಿಆರ್) ವಿವರಗಳನ್ನು ರಿಜಿಸ್ಟರ್‌ನಲ್ಲಿ ನಮೂದಿಸಿರುವುದು ಕಂಡುಬಂದಿಲ್ಲ.
9	ನಿಗದಿತ ಠೇವಣಿಗಳ ಮೇಲಿನ ಬಡ್ಡಿಯನ್ನು ನಿಗದಿತ ದಿನಾಂಕಗಳಲ್ಲಿ ಸ್ವೀಕರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಅನುಸರಣಾ ವ್ಯವಸ್ಥೆ ಇದೆಯೇ?	ಹೌದು

10	<p>ಪಕ್ಕವಾದ ಮೊತ್ತದ ಸ್ಥಿರ ಠೇವಣಿಗಳ ವರ್ಗಾವಣೆಯನ್ನು ಯಾವುದೇ ವಿಳಂಬವಿಲ್ಲದೆ ಮಾಡಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ಅನುಸರಣಾ ವ್ಯವಸ್ಥೆ ಇದೆಯೇ?</p>	<p>KDR ನ ಮೆಚುರಿಟಿ ವಿವರಗಳು ಸುಲಭವಾಗಿ ಲಭ್ಯವಿಲ್ಲ. ಪ್ಲೆಕ್ಸಿ ಠೇವಣಿಗಳನ್ನು ಪಂಡ್ ಅವಶ್ಯಕತೆಗಳಿಗೆ ಅನುಗುಣವಾಗಿ ಚಾಲ್ತಿ ಖಾತೆಗೆ ಜಮಾ ಮಾಡಲಾಗುತ್ತದೆ ಮತ್ತು ಅಂತಹ ಕ್ರೆಡಿಟ್ ಮತ್ತು ನವೀಕರಣವು ಸಿಸ್ಟಮ್ ಚಾಲಿತವಾಗಿದೆ. ಇತರ ಠೇವಣಿಗಳು, ಮುಕ್ತಾಯದ ಮೇಲೆ, ಪ್ರಸ್ತುತ a/c ಗೆ ಕ್ರೆಡಿಟ್ ಮಾಡಲಾಗಿದೆ ಅಥವಾ ನವೀಕರಿಸಲಾಗಿದೆ. ರೂ ಠೇವಣಿ ವರ್ಷದಲ್ಲಿ ನವೀಕರಣಕ್ಕೆ ಸಂಬಂಧಿಸಿದ ವಿಷಯ. 1,40,000 ಲಕ್ಷವನ್ನು ಹಿಂದಿನ ವರ್ಷದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಅಪೆಕ್ಸ್ ಬ್ಯಾಂಕ್‌ನಲ್ಲಿ ಸರ್ಕಾರದ ಸೂಚನೆಗಳ ಪ್ರಕಾರ ಇರಿಸಲಾಗಿದೆ. ಸದರಿ ಮೊತ್ತವನ್ನು ದಿನಾಂಕ 31-3-2022 ರಂತೆ ಬಡ್ಡಿ ಸಮೇತ ಹಿಂಪಡೆಯಲಾಗಿದೆ. ವೆತ್ಯಸದ ಬಡ್ಡಿಗಾಗಿ ಬ್ಯಾಂಕಿಗೆ ಪತ್ರ ಬರೆಯಲಾಗಿದೆ.</p> <p>ಠೇವಣಿಯ ಬಗ್ಗೆ ರೂ. ವಿಜಯಾ ಬ್ಯಾಂಕ್‌ನಲ್ಲಿ ಇರಿಸಲಾಗಿರುವ 1,500 ಲಕ್ಷವನ್ನು ಹಿಂದಿನ ವರ್ಷದಲ್ಲಿ ಮೆಚ್ಯೂರ್ ಮಾಡಲಾಗಿದೆ ಸದರಿ ಮೊತ್ತವನ್ನು ದಿನಾಂಕ 31-3-2022 ರಂತೆ ಬಡ್ಡಿ ಸಮೇತ ಹಿಂಪಡೆಯಲಾಗಿದೆ.</p>
11	<p>ಎಲ್ಲಾ ಖಾತೆಗಳಿಗೆ ಬ್ಯಾಂಕ್‌ಗಳಿಂದ ನಿಯತಕಾಲಿಕವಾಗಿ ಬ್ಯಾಂಕ್ ದೃಢೀಕರಣ ಹೇಳಿಕೆಗಳನ್ನು ಪಡೆಯಲಾಗಿದೆಯೇ. SB ಖಾತೆಗಳು, ಚಾಲ್ತಿ ಖಾತೆಗಳು ಮತ್ತು ಸ್ಥಿರ ಠೇವಣಿಗಳು</p>	<p>ಹೌದು</p>
12	<p>ಎಲ್ಲಾ ಬ್ಯಾಂಕ್ ಬ್ಯಾಲೆನ್‌ಗಳಿಗೆ ಸಂಬಂಧಿಸಿದಂತೆ ಬ್ಯಾಲೆನ್‌ಗಳ ದೃಢೀಕರಣಗಳು ಬ್ಯಾಂಕ್ ತಪ್ಪಿಗಳೊಂದಿಗೆ ತಾಳೆಯಾಗುತ್ತವೆಯೇ?</p>	<p>ಪ್ರತಿವರ್ಷದ ಅಂತ್ಯದಲ್ಲಿ ದೃಢೀಕರಣ ಪಡೆಯಲಾಗುವುದು (31.03.2022 ರಂತೆ)</p>
13	<p>ಬ್ಯಾಂಕ್ ನೀಡಿದ ದೃಢೀಕರಣ/ಪ್ರಮಾಣಪತ್ರದೊಂದಿಗೆ ಸ್ಥಿರ ಠೇವಣಿ ನೋಂದಣಿಯ ಪ್ರಕಾರ ಸ್ಥಿರ ಠೇವಣಿಗಳು ಮತ್ತು ಆಸಕ್ತಿಗಳು ತಾಳೆಯಾಗುತ್ತವೆಯೇ?</p>	<p>ಎಪ್ಪಿ ರಿಜಿಸ್ಟ್ರನಲ್ಲಿ ಸ್ವೀಕರಿಸಿದ ಬಡ್ಡಿಯನ್ನು ಮಾತ್ರ ನಮೂದಿಸಲಾಗಿದೆ ಮತ್ತು ಬ್ಯಾಂಕ್‌ಗಳಿಂದ ದೃಢೀಕರಣ / ಪ್ರಮಾಣಪತ್ರವನ್ನು ಪಡೆಯುವ ಯಾವುದೇ ವ್ಯವಸ್ಥೆ ಇಲ್ಲ. ವಾರ್ಷಿಕ ತೆರಿಗೆ ಹೇಳಿಕೆಯಲ್ಲಿ (ಫಾರ್ಮ್ 26AS) ಆಯಾ ಬ್ಯಾಂಕ್‌ಗಳು ವರದಿ ಮಾಡಿದಂತೆ ಪಾವತಿಸಿದ/ಜಮಾ ಮಾಡಿದ ಬಡ್ಡಿಯನ್ನು ಆದರಿಸಿ ವರ್ಷಾಂತ್ಯದಲ್ಲಿ ಸಂಚಿತ ಬಡ್ಡಿಗಾಗಿ ಹೊಂದಾಣಿಕೆಗಳನ್ನು ಮಾಡಲಾಗುತ್ತದೆ. ಪೈರ 23.1 (ಎ) ಅನುಭಂದೆ ರಂತೆ ಪೈರಾ 8ಬಿ ಮತ್ತು 13.2ರಲ್ಲಿನ ನಮ್ಮ ವಿವರಣೆಯನ್ನು ಗಮನಿಸಿ.</p>

14	ಬ್ಯಾಂಕ್‌ಗಳಿಂದ ಸ್ವೀಕರಿಸಿದ ದೃಢೀಕರಣ ಹೇಳಿಕೆಗಳನ್ನು ದೃಢೀಕರಿಸಲಾಗಿದೆಯೇ ಮತ್ತು ಬ್ಯಾಂಕ್‌ಗಳಿಂದ ಲೆಟರ್ ಹೆಡ್‌ನಲ್ಲಿಯೇ?	ಹೌದು
15	ಮೇಲಿನ ಪರಿಶೀಲನೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಲ್ಲಿ, ನಂತರದ ವರ್ಷದಲ್ಲಿ ಅದನ್ನು ಸರಿಹೊಂದಿಸಲಾಗಿದೆಯೇ?	ಹೌದು
16	ಪರಿಶೀಲಿಸಿದ ಪ್ರಕರಣಗಳಲ್ಲಿ ಬ್ಯಾಂಕ್‌ಗಳಿಂದ ಬಾಹ್ಯ ದೃಢೀಕರಣಗಳನ್ನು ಪಡೆಯಲಾಗಿದೆಯೇ, ಹಾಗಿದ್ದರೆ ಅದರ ವಿವರಗಳು.	ಪ್ರತಿವರ್ಷದ ಅಂತ್ಯದಲ್ಲಿ ದೃಢೀಕರಣ ದಾಕಲಾತಿಗಳನ್ನು ಪರಿಶೀಲಿಸಲಾಗಿದೆ. ಅನುಭಂದ ಎ ನಲ್ಲಿನ ಪ್ಯಾರಾ 8(ಬಿ) ನಲ್ಲಿ ಹೊರತುಪಡಿಸಿ
17	ಶಾಸನಬದ್ಧ ಲೆಕ್ಕಪರಿಶೋಧಕರಿಂದ ಆಂತರಿಕ ಹಣಕಾಸು ನಿಯಂತ್ರಣಗಳ ವರದಿಯಲ್ಲಿ ಮೇಲೆ ಹೇಳಿದ ಯಾವುದೇ ಲ್ಯಾಪ್‌ಗಳನ್ನು ಹೊರತರಲಾಗಿದೆಯೇ, ಇಲ್ಲದಿದ್ದರೆ, ಆಡಿಟ್ ವಿಚಾರಣೆಯನ್ನು ನೀಡಲಾಗಿದೆಯೇ?	ಹೌದು, ನಮ್ಮ ವರದಿಗೆ ಅನುಬಂದ C ಮತ್ತು ಪ್ಯಾರಾ, 13.2 ಮತ್ತು 23.1 (ಎ) ಅನುಭಂದ ಎ ರಂತೆ

ರಾವ್ & ಸ್ವಾಮಿ ಪರವಾಗಿ

ಸನದಿ ಲೆಕ್ಕಗರು

ಸಂಸ್ಥೆ ನೋಂದಣಿ ಸಂಖ್ಯೆ: 00310ಎಸ್‌ಎಸ್

ಸಹಿ/-

(ಎನ್.ರಮೇಶ್)

ಸದಸ್ಯತ್ವ ಸಂಖ್ಯೆ: 01653

ಯುಡಿಐಎನ್ : 23016153BGQOWM1395

ಸ್ಥಳ: ಬೆಂಗಳೂರು

ದಿನಾಂಕ: 21-03-2023

**ಹಣಕಾಸಿನ ವಿವರಗಳ ಪಟ್ಟಿ
2021-2022**

ಕರ್ನಾಟಕ ಸ್ಟೇಟ್ ಬುನರಲ್ಸ್ ಕಾರ್ಪೊರೇಶನ್ ಆಬುಟೆಡ್

ಸಿಐಎನ್: ಯು85110ಕೆಎ1966ಎಸ್‌ಜಿಸಿ001620

ಟಿ.ಟಿ.ಎಂ.ಸಿ ಕಟ್ಟಡ, 'ಎ' ಬ್ಲಾಕ್, 5ನೇ ಮಹಡಿ, ಬಿ.ಎಂ.ಟಿ.ಸಿ, ಶಾಂತಿನಗರ, ಬೆಂಗಳೂರು - 560027

ಮಾರ್ಚ್ 31, 2022ರಂದು ಇದ್ದಂತೆ ಸಂತುಲನ ಪಟ್ಟಿ

(ರೂ.ಲಕ್ಷಗಳಲ್ಲಿ)

ವಿವರ	ಟಿಪ್ಪಣಿ	ರಂದು		
		31-ಮಾರ್ಚ್-22	ಮಾರ್ಚ್ 31, 2021	ಏಪ್ರಿಲ್ 1, 2020
ಎ. ಆಸ್ತಿಗಳು:				
(1) ಚಾಲ್ತಿಯಲ್ಲದ ಆಸ್ತಿಗಳು				
ಎ) ಆಸ್ತಿ, ಸ್ಥಾವರ ಮತ್ತು ಸಲಕರಣೆ	1 (a)	10,210.42	8,717.87	12,310.76
ಬಿ) ಇತರೆ ಅಗೋಚರ ಆಸ್ತಿಗಳು	1 (b)	805.07	825.17	-
(ಸಿ) ಆರ್ಥಿಕ ಆಸ್ತಿಗಳು				
i) ಹೂಡಿಕೆಗಳು	2	5,030.90	5,030.90	5,030.90
ii) ಆದಾಯ ಆಸ್ತಿ (ನಿವ್ವಳ)	3	9,492.83	9,536.15	9,499.64
iii) ಇತರ ಹಣಕಾಸು ಆಸ್ತಿಗಳು	4	2,276.96	3,286.32	1,627.91
ಡಿ) ಮುಂದೂಡಲಾದ ತೆರಿಗೆ ಆಸ್ತಿ (ನಿವ್ವಳ)	5	920.63	943.12	1,171.57
ಇ) ಇತರ ಚಾಲ್ತಿಯಲ್ಲದ ಆಸ್ತಿಗಳು	6	4,851.51	3,619.00	3,460.21
ಒಟ್ಟು ಚಾಲ್ತಿಯಲ್ಲದ ಆಸ್ತಿಗಳು		33,588.33	31,958.53	33,101.00
(2) ಚಾಲ್ತಿ ಆಸ್ತಿಗಳು				
ಎ. ದಾಸ್ತಾನು	7	6,512.02	6,582.15	8,249.49
ಬಿ. ಆರ್ಥಿಕ ಆಸ್ತಿಗಳು				
i) ವ್ಯಾಪಾರಿ ಸ್ವೀಕೃತಿಗಳು	8	156.84	818.70	1,280.54
ii) ನಗದು ಮತ್ತು ಬ್ಯಾಂಕ್ ಶಿಲ್ಕುಗಳು	9 (a)	1,02,129.85	314.28	377.83
iii) ಮೇಲಿನವನ್ನು (ii) ಹೊರತುಪಡಿಸಿ ಇತರ ಬ್ಯಾಂಕ್ ಶಿಲ್ಕುಗಳು	9 (b)	2,31,507.45	2,79,440.15	2,21,462.91
iv) ಸಾಲಗಳು	10	2.29	2.94	41.06
v) ಇತರ ಹಣಕಾಸು ಆಸ್ತಿಗಳು	11	5,415.17	4,606.29	5,697.80
ಸಿ. ಇತರ ತೆರಿಗೆ ಆಸ್ತಿಗಳು(ನಿವ್ವಳ)	12	1,611.98	5,692.87	16,870.45
ಡಿ. ಇತರ ಚಾಲ್ತಿ ಆಸ್ತಿಗಳು	13	662.37	861.11	942.78
ಒಟ್ಟು ಚಾಲ್ತಿ ಆಸ್ತಿಗಳು		3,47,997.98	2,98,318.49	2,54,922.86
ಒಟ್ಟು ಆಸ್ತಿಗಳು		3,81,586.30	3,30,277.01	2,88,023.86
ಬಿ. ಈಕ್ವಿಟಿ				
(1) ಈಕ್ವಿಟಿ				
(ಎ) ಈಕ್ವಿಟಿ ಷೇರು ಬಂಡವಾಳ	14	600.00	600.00	600.00
(ಬಿ) ಇತರ ಈಕ್ವಿಟಿ	15	3,13,050.69	2,48,497.69	2,05,700.49
ಒಟ್ಟು ಈಕ್ವಿಟಿ		3,13,650.69	2,49,097.69	2,06,300.49
ಹೊಣೆಗಳು				
(2) ಚಾಲ್ತಿಯಲ್ಲದ ಹೊಣೆಗಳು				
(ಎ) ಆರ್ಥಿಕ ಹೊಣೆಗಳು	16	727.71	803.11	2,680.64
1) ಇತರ ಹೊಣೆಗಳು	17	52,097.36	67,226.06	66,876.00
ಬಿ) ಇತರ ಹಣಕಾಸು ಹೊಣೆಗಳು	17A	233.75	275.12	275.12
ಒಟ್ಟು ಪ್ರಸ್ತುತವಲ್ಲದ ಹೊಣೆಗಳು		53,058.82	68,304.29	69,831.76
(3) ಪ್ರಸ್ತುತ ಹೊಣೆಗಳು	18	-	-	-
(ಎ) ಆರ್ಥಿಕ ಹೊಣೆಗಳು				
i) ವ್ಯಾಪಾರ ಸಂದಾಯಗಳು ಅತಿ ಸಣ್ಣ ಮತ್ತು ಸಣ್ಣ ಉದ್ಯಮಗಳಲ್ಲದವುಗಳಿಗೆ ಬಾಕಿಗಳು		2,637.66	3,133.93	3,547.72
ii) ಇತರ ಹಣಕಾಸು ಹೊಣೆಗಳು	19	2,664.27	2,064.65	4,898.57
ಬಿ) ಇತರ ಚಾಲ್ತಿ ಹೊಣೆಗಳು	20	8,448.58	7,184.27	2,433.62
ಸಿ) ಹವಣಿಕೆ	21	1,126.28	492.17	1,011.70
ಒಟ್ಟು ಚಾಲ್ತಿ ಹೊಣೆಗಳು		14,876.79	12,875.02	11,891.61
ಒಟ್ಟು ಈಕ್ವಿಟಿ ಮತ್ತು ಹೊಣೆಗಳು		3,81,586.30	3,30,277.01	2,88,023.86

ಟಿಪ್ಪಣಿ ಸಂಖ್ಯೆ 1 ರಿಂದ 46 ಮಹತ್ವದ ಲೇಖನಾ ನೀತಿಗಳನ್ನು ಒಳಗೊಳ್ಳುತ್ತದೆ ಮತ್ತು ಇಲ್ಲಿ ಅನುಬಂಧಿಸಲಾಗಿರುವ ಇತರ ಟಿಪ್ಪಣಿಗಳು ಹಣಕಾಸು ತಃಖ್ತೆಯ ಭಾಗವಾಗಿದೆ.

ಸಹಿ/-
ವಿ.ಡಿ.ನಿಶಿತ್
ಪ್ರಧಾನ ವ್ಯವಸ್ಥಾಪಕರು

ಕೆ.ಎಸ್. ಎಂ. ಸಿ.ಎಲ್ ನಿರ್ದೇಶಕ ಮಂಡಳಿಯ ಪರವಾಗಿ
ಸಹಿ/-
ವಿನೋತ್‌ಪ್ರಿಯ ಆರ್, ಭಾ.ಆ.ಸೇ
ವ್ಯವಸ್ಥಾಪಕ ನಿರ್ದೇಶಕರು
ಡಿಐಎನ್ : 07215339

ಸಹಿ/-
ಪಂಕಜ್ ಕುಮಾರ್ ಪಾಂಡೆ, ಭಾ.ಆ.ಸೇ
ನಿರ್ದೇಶಕರು
ಡಿಐಎನ್ : 03376149

ನಮ್ಮ ಇದೇ ದಿನಾಂಕದ ವರದಿಯ ಮೇರೆಗೆ
ಸಹಿ/-
ರಾವ್ & ಸ್ವಾಮಿ
ಸನದಿ ಲೆಕ್ಕಿಗರು
ಸಂಸ್ಥೆ ನೋಂದಣಿ ಸಂ.003105ಎಸ್
ಎನ್‌ರಮೇಶ್
(ಪಾಲುದಾರರು)

ಸ್ಥಳ: ಬೆಂಗಳೂರು
ದಿನಾಂಕ: 29.12.2022

ಸದಸ್ಯತ್ವ ಸಂಖ್ಯೆ 016153
UDIN 23016153BGQ0WM1395

ಕರ್ನಾಟಕ ಸ್ಟೇಟ್ ಐನ್‌ವೆಸ್ಟ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್

ಸಿಐಎನ್: ಯು85110ಕೆಎ1966ಎಸ್‌ಜಿ‌ಸಿ001620

ಟಿ.ಟಿ.ಎಂ.ಸಿ ಕಟ್ಟಡ, 'ಎ' ಬ್ಲಾಕ್, 5ನೇ ಮಹಡಿ, ಬಿ.ಎಂ.ಟಿ.ಸಿ, ಶಾಂತಿನಗರ, ಬೆಂಗಳೂರು - 560027

31 ಮಾರ್ಚ್ 2022 ರಂದು ಇದ್ದಂತೆ ಲಾಭ ಮತ್ತು ನಷ್ಟದ ತಃಖ್ತೆ

(ರೂ.ಲಕ್ಷಗಳಲ್ಲಿ)

ವಿವರ	ಟಿಪ್ಪಣಿ	ರಂದು ಇದ್ದಂತೆ	
		ಮಾರ್ಚ್ 31, 2022	ಮಾರ್ಚ್ 31, 2021
I ಕಾರ್ಯಾಚರಣೆಗಳಿಂದ ಆದಾಯ	22	1,26,931.96	95,994.26
II ಇತರ ಆದಾಯ	23	34,091.81	14,428.93
III ಒಟ್ಟು ಆದಾಯ (I+II)		1,61,023.77	1,10,423.19
IV ಖರ್ಚುಗಳು			
ಬಳಸಲಾದ ಸಾಮಗ್ರಿಗಳ ವೆಚ್ಚ	24	464.02	462.65
ದಾಸ್ತಾನಿನಲ್ಲಿರುವ ಬದಲಾವಣೆಗಳು	25	82.42	1,656.45
ಸಿಬ್ಬಂದಿ ಕಲ್ಯಾಣ ವೆಚ್ಚ	26	4,102.38	4,282.64
ಹಣಕಾಸು ಕೂಡಿಸುವಿಕೆ ವೆಚ್ಚ	27	755.34	567.27
ಸವಕಳಿ ಮತ್ತು ದತ್ತಿ ಖರ್ಚುಗಳು	28	634.56	841.01
ಇತರ ಖರ್ಚುಗಳು	29	47,209.96	36,629.87
ಒಟ್ಟು ಖರ್ಚುಗಳು (IV)		53,248.68	44,439.89
V ಅಸಾಧಾರಣ ಬಾಬುಗಳು ಮತ್ತು ತೆರಿಗೆಯ ಮುನ್ನ ಲಾಭ ಅಥವಾ (ನಷ್ಟ) (III-IV)		1,07,775.09	65,983.30
VI ಅಸಾಧಾರಣ ಬಾಬುಗಳು		-	-
VII ತೆರಿಗೆ ಮುನ್ನ ಲಾಭ/(ನಷ್ಟ) (V-VI)		1,07,775.09	65,983.30
VIII ತೆರಿಗೆ ಖರ್ಚು:			
1. ಚಾಲ್ತಿ ತೆರಿಗೆ		(28,770.00)	(18,000.00)
2. ಮುಂದೂಡಲಾದ ತೆರಿಗೆ		(22.49)	(228.45)
3. ಮುಂಚಿನ ವರ್ಷದ ತೆರಿಗೆಗಾಗಿ ಹೊಂದಾಣಿಕೆ		109.12	(2,066.91)
		(28,683.37)	(20,295.36)
IX ಮುಂದುವರೆದ ಕಾರ್ಯಾಚರಣೆಗಳಿಂದ ಲಾಭ/(ನಷ್ಟ) (VII-VIII)		79,091.72	45,687.94
X ನಿಂತುಹೋದ ಕಾರ್ಯಾಚರಣೆಗಳಿಂದ ಲಾಭ/(ನಷ್ಟ)		-	-
XI ನಿಂತುಹೋದ ಕಾರ್ಯಾಚರಣೆಗಳಿಂದ ತೆರಿಗೆ ಖರ್ಚು		-	-
XII ನಿಂತುಹೋದ ಕಾರ್ಯಾಚರಣೆಗಳಿಂದ ಲಾಭ/(ನಷ್ಟ) (ತೆರಿಗೆಯ ನಂತರ) (X-XI)		-	-
XIII ವರ್ಷದ ಲಾಭ/(ನಷ್ಟ) (IX+XII)		79,091.72	45,687.94
XIV ಇತರ ಸಮಗ್ರ ಆದಾಯ			
ನಿರ್ವಹಿತ ಸೌಲಭ್ಯ ಹೊಣೆ/ಆಸ್ತಿಗಳು ಮರುಲೆಕ್ಕಾಚಾರ		-	-
ಎ (i) ಲಾಭ ಅಥವಾ ನಷ್ಟವಾಗಿ ಮರುವರ್ಗೀಕರಿಸಿದ ಬಾಬುಗಳು		(358.75)	109.27
(ii) ಲಾಭ ಅಥವಾ ನಷ್ಟವಾಗಿ ಮರುವರ್ಗೀಕರಿಸಿದ ಆದಾಯ ತೆರಿಗೆ ಸಂಬಂಧಿ ಬಾಬುಗಳು		-	-
ಬಿ(i) ಲಾಭ ಅಥವಾ ನಷ್ಟವಾಗಿ ಮರುವರ್ಗೀಕರಿಸಲಾಗುವ ಬಾಬುಗಳು		-	-
ii) ಲಾಭ ಅಥವಾ ನಷ್ಟವಾಗಿ ಮರುವರ್ಗೀಕರಿಸಲಾಗುವ ಆದಾಯ ತೆರಿಗೆ ಸಂಬಂಧಿ ಬಾಬುಗಳು		-	-
XV ಒಟ್ಟು ಇತರ ಸಮಗ್ರ ಆದಾಯ, ತೆರಿಗೆಯ ನಿವ್ವಳ		(358.75)	109.27
XVI ವರ್ಷದ ಒಟ್ಟು ಸಮಗ್ರ ಆದಾಯ, ತೆರಿಗೆಯ ನಿವ್ವಳ (XIII- XV)		78,732.97	45,797.21
XVII ಪ್ರತಿ ಈಕ್ವಿಟಿ ಷೇರಿನ ಮೇಲೆ ಗಳಿಕೆ:			
ಮೂಲ ಗಳಿಕೆ, ರೂ		13,182	7,615
ನಿಸ್ಕಾರ ಗಳಿಕೆ, ರೂ		13,182	7,615

ಸಹಿ/-
ವಿ.ಡಿ.ನಿಶ್ಚಿತ
ಪ್ರಧಾನ ವ್ಯವಸ್ಥಾಪಕರು

ಕೆ.ಎಸ್. ಎಂ. ಸಿ.ಎಲ್ ನಿರ್ದೇಶಕ ಮಂಡಳಿಯ ಪರವಾಗಿ
ಸಹಿ/-
ವಿನೋತ್‌ಪ್ರಿಯ ಆರ್., ಭಾ.ಆ.ಸೇ
ವ್ಯವಸ್ಥಾಪಕ ನಿರ್ದೇಶಕರು
ಡಿಐಎನ್ : 07215339

ಸಹಿ/-
ಪಂಕಜ್ ಕುಮಾರ್ ಪಾಂಡೆ, ಭಾ.ಆ.ಸೇ
ನಿರ್ದೇಶಕರು
ಡಿಐಎನ್ : 03376149

ನಮ್ಮ ಇದೇ ದಿನಾಂಕದ ವರದಿಯ ಮೇರೆಗೆ
ಸಹಿ/-
ರಾವ್ & ಸ್ವಾಮಿ
ಸನದಿ ಲೆಕ್ಕಗರು
ಸಂಸ್ಥೆ ನೋಂದಣಿ ಸಂ.003105ಎಸ್
ಎನ್‌ರಮೇಶ್
(ಪಾಲುದಾರರು)
ಸದಸ್ಯತ್ವ ಸಂಖ್ಯೆ 016153
UDIN 23016153BGQ0WM1395

ಸ್ಥಳ: ಬೆಂಗಳೂರು
ದಿನಾಂಕ: 29.12.2022

ಕರ್ನಾಟಕ ಸ್ಟೇಟ್ ಐನ್‌ವರ್ಲ್ಡ್ ಕಾರ್ಪೊರೇಶನ್ ಆಬುಟೆಡ್

ಸಿಐಎನ್: ಯು85110ಕೆಎ1966ಎಸ್‌ಜಿ‌ಸಿ001620

ಟಿ.ಟಿ.ಎಂ.ಸಿ ಕಟ್ಟಡ, 'ಎ' ಬ್ಲಾಕ್, 5ನೇ ಮಹಡಿ, ಬಿ.ಎಂ.ಟಿ.ಸಿ, ಶಾಂತಿನಗರ, ಬೆಂಗಳೂರು - 560027

31 ಮಾರ್ಚ್ 2021 ಕ್ಕೆ ಕೊನೆಗೊಂಡ ವರ್ಷದ ನಗದು ಪ್ರವಹನ ತಃಖ್ತೆ

(ರೂ.ಲಕ್ಷಗಳಲ್ಲಿ)

ವಿವರ	ರಂದು ಇದ್ದಂತೆ	
	ಮಾರ್ಚ್ 31, 2022	ಮಾರ್ಚ್ 31, 2021
1 ಕಾರ್ಯಾಚರಣೆ ಚಟುವಟಿಕೆಗಳಿಂದ ನಗದು ಪ್ರವಹನ		
ಅವಧಿಯ ಲಾಭ	78,732.97	45,797.21
ಕಾರ್ಯಾಚರಣೆ ಚಟುವಟಿಕೆಗಳಿಂದ ಒದಗಿದ ನಿವ್ವಳ ನಗದಿಗೆ ನಿವ್ವಳ ಲಾಭವನ್ನು ಹೊಂದಿಸುವುದು:		
ತೆರಿಗೆ ಖರ್ಚು	28,792.49	18,228.45
ಸವಕಳಿ ಮತ್ತು ದತ್ತಿ ಖರ್ಚು	634.56	841.01
ಹಣಕಾಸು ಕೊಡಿಸುವಿಕೆ ವೆಚ್ಚಗಳು	148.73	65.56
ಲಾಭಾಂಶ ಆದಾಯ	(225.65)	(75.00)
ಬಡ್ಡಿ ಆದಾಯ	(13,347.89)	(13,676.86)
ಹಿಂದಿನ ವರ್ಷದ ನಿವ್ವಳ ವೆಚ್ಚ	-	(31,529.97)
ಸ್ವತ್ತು, ಸ್ವಾವರ ಮತ್ತು ಸಲಕರಣೆಯ ವಿಲೇವಾರಿಯಿಂದ ನಿವ್ವಳ ಲಾಭ	(25.29)	(2.72)
ಕಾರ್ಯಾಯುಕ್ತ ಬಂಡವಾಳ ಬದಲಾವಣೆ ಮುನ್ನ ಕಾರ್ಯಾಚರಣೆ ಲಾಭ	94,709.92	19,647.68
ಆಸ್ತಿಗಳು ಮತ್ತು ಹೊಣೆಗಳಲ್ಲಿ ನಿವ್ವಳ ಬದಲಾವಣೆ		
ವ್ಯಾಪಾರದಲ್ಲಿ ಬರಬೇಕಾದವುಗಳು	705.18	425.33
ದಾಸ್ಯಾನು	70.13	1,667.35
ವ್ಯಾಪಾರದಲ್ಲಿ ಪಾವತಿಗಳು	(496.27)	(413.79)
ಸಾಲಗಳು, ಇತರ ಹಣಕಾಸು ಆಸ್ತಿಗಳು ಮತ್ತು ಇತರ ಆಸ್ತಿಗಳು	(832.64)	1,658.04
ಇತರ ಹಣಕಾಸು ಹೊಣೆಗಳು, ಇತರ ಹೊಣೆಗಳು ಮತ್ತು ಹವಣಿಕೆಗಳು	(12,747.43)	31,443.92
ಕಾರ್ಯಾಚರಣೆಗಳಿಂದ ಸೃಷ್ಟಿಯಾದ ನಗದು	81,408.88	54,428.52
ಪಾವತಿಸಲಾದ ತೆರಿಗೆಗಳು (ಮರುಭರಿಕೆಗಳ ನಿವ್ವಳ)	(24,689.11)	(6,822.42)
ಕಾರ್ಯಾಚರಣೆ ಚಟುವಟಿಕೆಗಳಿಂದ ಒದಗಿದ ನಿವ್ವಳ ನಗದು - (ಎ)	56,719.76	47,606.10
2 ಹೂಡಿಕೆ ಚಟುವಟಿಕೆಗಳಿಂದ ನಗದು ಪ್ರವಹನ		
ಪಡೆಯಲಾದ ಲಾಭಾಂಶ	225.65	75.00
ಪಡೆಯಲಾದ ಬಡ್ಡಿ	13,347.89	13,676.86
ಸ್ವತ್ತು, ಸ್ವಾವರ ಮತ್ತು ಸಲಕರಣೆಯ ವಿಲೇವಾರಿಯಿಂದ ಉತ್ಪತ್ತಿ	42.13	4.21
ಸ್ವತ್ತು, ಸ್ವಾವರ ಮತ್ತು ಸಲಕರಣೆಯ ಮೇಲಿನ ವೆಚ್ಚ	(2,123.85)	(1,567.24)
ಹಿಂದಿನ ವರ್ಷದ ಹಿಂತೆಗೆದುಕೊಳ್ಳಲಾದ ಸ್ವತ್ತು ಬಂಡವಾಳ	-	2,838.70
ಇತರೆ ಬ್ಯಾಂಕ್‌ಗಳಲ್ಲಿರುವ ಬಾಕಿ	47,932.70	(59,631.62)
ಹೂಡಿಕೆ ಚಟುವಟಿಕೆಗಳಿಂದ ಒದಗಿದ/ ಚಟುವಟಿಕೆಗಳಲ್ಲಿ (ಬಳಸಲಾದ) ನಿವ್ವಳ ನಗದು - (ಬಿ)	59,424.53	(44,604.09)
3 ಹಣಕಾಸು ಚಟುವಟಿಕೆಗಳಿಂದ ನಗದು ಪ್ರವಹನ		
ಪಾವತಿಸಲಾದ ಲಾಭಾಂಶ	(14,179.98)	(3,000.00)
ಲಾಭಾಂಶ ಹಂಚಿಕೆ ತೆರಿಗೆ	-	-
ಹಣಕಾಸು ನೀಡಿಕೆ/ಪಡೆಯುವಿಕೆ ವೆಚ್ಚ	(148.73)	(65.56)
ಹಣಕಾಸು ಚಟುವಟಿಕೆಗಳಲ್ಲಿ ಬಳಸಲಾದ ನಿವ್ವಳ ನಗದು - (ಸಿ)	(14,328.71)	(3,065.56)
ನಗದು ಮತ್ತು ನಗದು ಸಮಾನಗಳಲ್ಲಿ ನಿವ್ವಳ ಬದಲಾವಣೆ (ಎ+ಬಿ+ಸಿ)	1,01,815.57	(63.55)
ವರ್ಷದ ಪ್ರಾರಂಭದಲ್ಲಿ ನಗದು ಮತ್ತು ನಗದು ಸಮಾನಗಳು	314.28	377.83
ವರ್ಷದ ಕೊನೆಯಲ್ಲಿ ನಗದು ಮತ್ತು ನಗದು ಸಮಾನಗಳು	1,02,129.85	314.28

ಗಮನಿಸಿ

- ಮೇಲಿನ ನಗದು ಪ್ರವಹನ ತಃಖ್ತೆಯು 31.03.2022ರಂದು ಇದ್ದಂತೆ ಸಂತುಲನ ಪಟ್ಟಿ ಮತ್ತು 31.03.2022ಕ್ಕೆ ಕೊನೆಗೊಂಡ ವರ್ಷದ ಸಂವಾದಿ ಲಾಭ ಮತ್ತು ನಷ್ಟದ ತಃಖ್ತೆಗಳನ್ನು ಆಧರಿಸಿ ಸಿದ್ಧಪಡಿಸಲಾಗಿದೆ.
- ಅಗತ್ಯವಾದೆಡೆಗಳಲ್ಲಿ ಹಿಂದಿನ ವರ್ಷದ ಅಂಕಿ-ಅಂಶಗಳನ್ನು ಮರುವಿಂಗಡಿಸಲಾಗಿದೆ

ಸಹಿ/-
ವಿ.ಡಿ.ನಿಶ್ಚಿತ್
ಪ್ರಧಾನ ವ್ಯವಸ್ಥಾಪಕರು

ಕೆ.ಎಸ್. ಎಂ. ಸಿ.ಎಲ್ ನಿರ್ದೇಶಕ ಮಂಡಳಿಯ ಪರವಾಗಿ
ಸಹಿ/-
ವಿನೋತ್‌ಪ್ರಿಯ ಆರ್., ಭಾ.ಆ.ಸೇ
ವ್ಯವಸ್ಥಾಪಕ ನಿರ್ದೇಶಕರು
ಡಿಐಎನ್ : 07215339

ಸಹಿ/-
ಪಂಕಜ್ ಕುಮಾರ್ ಪಾಂಡೆ, ಭಾ.ಆ.ಸೇ
ನಿರ್ದೇಶಕರು
ಡಿಐಎನ್ : 03376149

ನಮ್ಮ ಇದೇ ದಿನಾಂಕದ ವರದಿಯ ಮೇರೆಗೆ
ಸಹಿ/-
ರಾವ್ & ಸ್ವಾಮಿ
ಸನದಿ ಲೆಕ್ಕಗರು
ಸಂಸ್ಥೆ ನೋಂದಣಿ ಸಂ.003105ಎಸ್
ಎನ್‌ರಮೇಶ್
(ಪಾಲುದಾರರು)
ಸದಸ್ಯತ್ವ ಸಂಖ್ಯೆ 016153
UDIN 23016153BGQ0WM1395

ಸ್ಥಳ: ಬೆಂಗಳೂರು
ದಿನಾಂಕ: 29.12.2022

ಟಿಪ್ಪಣಿ 1: ಸ್ವತ್ತು, ಸ್ಥಾವರ ಮತ್ತು ಸಲಕರಣೆ
 ಮಾರ್ಚ್ 31, 2022 ರಂದು ಇದ್ದಂತೆ ಸ್ವತ್ತು, ಸ್ಥಾವರ ಮತ್ತು ಸಲಕರಣೆಯ ಒಟ್ಟು ಮೌಲ್ಯವು ಕೆಳನಂತಿದೆ:

		(ಮೊತ್ತ ಲಕ್ಷ ರೂಗಳಲ್ಲಿ)									
		ಸ್ವತ್ತು ಘಟಕ	ಗುತ್ತಿಗೆ ಘಟಕ	ಕಟ್ಟಡ	ಸ್ಥಾವರ ಮತ್ತು ಯಂತ್ರೋಪಕರಣ	ಕಛೇರಿ ಸಲಕರಣೆ	ಕಂಪ್ಯೂಟರ್ ಸಲಕರಣೆ	ಒಳೋಪಕರಣ ಮತ್ತು ಡೋಕುಮೆಂಟ್	ವಾಹನ	ಗುತ್ತಿಗೆ ಗಣಿಗಳು ಮತ್ತು ಕಾರ್ಖಾನೆಗಳು (ಎಫ್‌ಎಂಒಪಿ)	ಒಟ್ಟು
ಏಪ್ರಿಲ್ 1, 2020ರಂದು ಇದ್ದಂತೆ ಒಟ್ಟು ಒಟ್ಟು ಮೌಲ್ಯ	ಸೇರ್ಪಡೆ	2,099.20	1,808.06	372.42	2,196.44	47.82	350.92	309.09	1,170.57	14,143.11	
		913.40	4.23	1.36	87.00	5.39	14.00	1.00	184.88	2,108.22	
ಕಳೆಯುವಿಕೆ		-	-	-	(270.80)	-	-	-	(66.05)	(336.85)	
ಮಾರ್ಚ್ 31, 2022ರಂದು ಇದ್ದಂತೆ ಒಟ್ಟು ಒಟ್ಟು ಮೌಲ್ಯ		3,012.61	1,812.29	373.78	2,012.65	53.21	364.91	310.10	1,289.39	15,914.48	
ಏಪ್ರಿಲ್ 1, 2021ರಂದು ಇದ್ದಂತೆ ಸಂಚಿತ ಸವಕಳಿ		-	340.88	172.26	1,665.26	41.13	319.46	196.29	821.98	5,425.24	
ಸವಕಳಿ		60.14	10.09	127.05	-	2.17	11.56	23.82	71.77	598.82	
ಹೊಂದಾಣಿಕೆ		-	-	-	(257.26)	-	-	-	(62.75)	-	
ಮಾರ್ಚ್ 31, 2022ರಂದು ಇದ್ದಂತೆ ಸಂಚಿತ ಸವಕಳಿ		401.02	182.36	182.36	1,535.05	43.30	331.02	220.11	831.01	2,160.18	
ಮಾರ್ಚ್ 31, 2022ರಂದು ಇದ್ದಂತೆ ಒಟ್ಟು ಒಟ್ಟು ಮೌಲ್ಯ		3,012.61	1,411.27	191.42	476.59	9.91	33.89	89.99	459.38	4,525.36	
ಮಾರ್ಚ್ 31, 2021 ರಂದು ಇದ್ದಂತೆ ಒಟ್ಟು ಮೌಲ್ಯ		2,099.20	1,467.18	200.15	531.18	6.69	31.45	112.80	348.58	3,920.62	

ಟಿಪ್ಪಣಿ 1 (ಎ) ಆಗೋಚರ ಸ್ವತ್ತುಗಳು
 ಮಾರ್ಚ್ 31, 2021 ರಂದು ಇದ್ದಂತೆ ಒಟ್ಟು ಮೌಲ್ಯವು ಕೆಳಗಿನಂತಿದೆ:

		ಸ್ವತ್ತು ಘಟಕ	ಗುತ್ತಿಗೆ ಘಟಕ	ಕಟ್ಟಡ	ಸ್ಥಾವರ ಮತ್ತು ಯಂತ್ರೋಪಕರಣ	ಕಛೇರಿ ಸಲಕರಣೆ	ಕಂಪ್ಯೂಟರ್ ಸಲಕರಣೆ	ಒಳೋಪಕರಣ ಮತ್ತು ಡೋಕುಮೆಂಟ್	ವಾಹನ	ಗುತ್ತಿಗೆ ಗಣಿಗಳು ಮತ್ತು ಕಾರ್ಖಾನೆಗಳು (ಎಫ್‌ಎಂಒಪಿ)	ಒಟ್ಟು
ಏಪ್ರಿಲ್ 1, 2020ರಂದು ಇದ್ದಂತೆ ಒಟ್ಟು ಮೌಲ್ಯ	ಸೇರ್ಪಡೆ	2,099.20	2,037.63	372.42	2,206.59	46.06	343.45	308.41	1,109.28	8,638.18	17,116.22
		-	454.03	-	16.63	1.76	7.47	0.68	64.28	-	544.86
ಕಳೆಯುವಿಕೆ		(683.61)	-	-	(26.78)	-	-	-	(2.99)	-	(712.38)
ಏಪ್ರಿಲ್ 1, 2020ರಂದು ಇದ್ದಂತೆ ಒಟ್ಟು ಒಟ್ಟು ಮೌಲ್ಯ		2,099.20	1,808.06	372.42	2,196.44	47.82	350.92	309.09	1,170.57	5,788.60	14,143.11
ಏಪ್ರಿಲ್ 1, 2020ರಂದು ಇದ್ದಂತೆ ಸಂಚಿತ ಸವಕಳಿ		-	63.43	162.19	1,558.13	39.39	274.11	172.34	751.06	1,829.82	4,850.45
ಸವಕಳಿ		60.02	10.07	132.14	-	1.74	45.36	23.95	65.29	1,149.30	1,487.88
ಹೊಂದಾಣಿಕೆ		217.58	(0.15)	-	0.43	-	-	-	8.48	(1,111.15)	(884.66)
ಏಪ್ರಿಲ್ 1, 2021ರಂದು ಇದ್ದಂತೆ ಒಟ್ಟು ಒಟ್ಟು ಮೌಲ್ಯ		2,099.20	1,467.18	200.15	531.18	6.69	31.45	112.80	348.58	3,920.62	8,717.87
ಮಾರ್ಚ್ 31, 2020 ರಂದು ಇದ್ದಂತೆ ಒಟ್ಟು ಮೌಲ್ಯ		2,099.20	1,331.32	210.23	648.46	6.67	69.34	136.08	358.23	6,126.05	10,985.57

- 1) ದುರ್ಬಲತೆಯ ಸೂಚಕ ಅಸ್ತಿತ್ವದಲ್ಲಿರುವ ವಸ್ತುಗಳಲ್ಲಿ ಅಸ್ತಿ ಸ್ಥಾವರ ಮತ್ತು ಸಲಕರಣೆಗಳನ್ನು ದುರ್ಬಲತೆಯ ಪರಿಶೀಲನೆಯ ಮೂಲಕ ಪರಿಶೀಲಿಸಿ, ಗುತ್ತಿಗೆ ಗಣಿ ಮತ್ತು ಸ್ಥಾವರ ಸಲಕರಣೆಗಳನ್ನು ದುರ್ಬಲತೆಯ ಮೂಲಕ ಪರಿಶೀಲಿಸಿ, ಗುತ್ತಿಗೆ ಗಣಿ ಮತ್ತು ಸ್ಥಾವರ ಸಲಕರಣೆಗಳನ್ನು ದುರ್ಬಲತೆಯ ಮೂಲಕ ಪರಿಶೀಲಿಸಿ, ಗುತ್ತಿಗೆ ಗಣಿ ಮತ್ತು ಸ್ಥಾವರ ಸಲಕರಣೆಗಳನ್ನು ದುರ್ಬಲತೆಯ ಮೂಲಕ ಪರಿಶೀಲಿಸಿ.
- 2) 2017-18 ನೇ ಸಲ್ಲಿಸಿದ ಸಂವಿಧಾನ ಅಧಿಕಾರ ವಿಸ್ತರಣೆ ಮತ್ತು ಸ್ವತ್ತುಗಳ ಮೌಲ್ಯಮಾಪನವನ್ನು ಆಧರಿಸಿ ಪ್ರಸ್ತುತ ವರ್ಷದಲ್ಲಿ ಯಾವುದೇ ದುರ್ಬಲತೆಯ ಸೂಚಕಗಳನ್ನು ಗುರುತಿಸಲಾಗುವುದಿಲ್ಲ. ಆದರೆ, ಗುತ್ತಿಗೆ ಗಣಿ ಮತ್ತು ಸ್ಥಾವರ ಸಲಕರಣೆಗಳನ್ನು ದುರ್ಬಲತೆಯ ಮೂಲಕ ಪರಿಶೀಲಿಸಿ, ಗುತ್ತಿಗೆ ಗಣಿ ಮತ್ತು ಸ್ಥಾವರ ಸಲಕರಣೆಗಳನ್ನು ದುರ್ಬಲತೆಯ ಮೂಲಕ ಪರಿಶೀಲಿಸಿ, ಗುತ್ತಿಗೆ ಗಣಿ ಮತ್ತು ಸ್ಥಾವರ ಸಲಕರಣೆಗಳನ್ನು ದುರ್ಬಲತೆಯ ಮೂಲಕ ಪರಿಶೀಲಿಸಿ, ಗುತ್ತಿಗೆ ಗಣಿ ಮತ್ತು ಸ್ಥಾವರ ಸಲಕರಣೆಗಳನ್ನು ದುರ್ಬಲತೆಯ ಮೂಲಕ ಪರಿಶೀಲಿಸಿ.
- 3) ಹಿಂದಿನ ವರ್ಷಗಳಲ್ಲಿ ನಮೂದಿಸಿದಂತೆ ಒಟ್ಟು ಮೌಲ್ಯವನ್ನು ಅಭಿಮತ ಸಂಗ್ರಹಣೆ ಮತ್ತು ನಷ್ಟದ ವೇಳೆಗೆ ಎಡಿಪಿಎಲ್ ರೂ.642.88 ಲಕ್ಷ ಮೊತ್ತವನ್ನು ಹೊಂದಿಸಿ, ಗುತ್ತಿಗೆ ಗಣಿ ಮತ್ತು ಸ್ಥಾವರ ಸಲಕರಣೆಗಳನ್ನು ದುರ್ಬಲತೆಯ ಮೂಲಕ ಪರಿಶೀಲಿಸಿ, ಗುತ್ತಿಗೆ ಗಣಿ ಮತ್ತು ಸ್ಥಾವರ ಸಲಕರಣೆಗಳನ್ನು ದುರ್ಬಲತೆಯ ಮೂಲಕ ಪರಿಶೀಲಿಸಿ, ಗುತ್ತಿಗೆ ಗಣಿ ಮತ್ತು ಸ್ಥಾವರ ಸಲಕರಣೆಗಳನ್ನು ದುರ್ಬಲತೆಯ ಮೂಲಕ ಪರಿಶೀಲಿಸಿ, ಗುತ್ತಿಗೆ ಗಣಿ ಮತ್ತು ಸ್ಥಾವರ ಸಲಕರಣೆಗಳನ್ನು ದುರ್ಬಲತೆಯ ಮೂಲಕ ಪರಿಶೀಲಿಸಿ.

ಟಿಪ್ಪಣಿ 1 (ಬಿ) ಆಗೋಚರ ಸ್ವತ್ತುಗಳು
 ಏಪ್ರಿಲ್ 1, 2022ರಂದು ಇದ್ದಂತೆ ಒಟ್ಟು ಮೌಲ್ಯವು ಕೆಳಗಿನಂತಿದೆ:

		ಮೈನಿಂಗ್ ರೈಟ್ಸ್	ಸಾಫ್ಟ್ವೇರ್	Total	ಮೈನಿಂಗ್ ರೈಟ್ಸ್	ಸಾಫ್ಟ್ವೇರ್	Total
ಏಪ್ರಿಲ್ 1, 2021ರಂದು ಇದ್ದಂತೆ ಒಟ್ಟು ಮೌಲ್ಯ	ಸೇರ್ಪಡೆ	1,063.11	-	1,063.11	1,063.11	-	1,063.11
		-	15.64	15.64	-	15.64	15.64
ಕಳೆಯುವಿಕೆ		-	-	-	-	-	-
ಏಪ್ರಿಲ್ 1, 2022ರಂದು ಇದ್ದಂತೆ ಒಟ್ಟು ಒಟ್ಟು ಮೌಲ್ಯ		1,063.11	15.64	1,078.75	1,063.11	15.64	1,078.75
ಏಪ್ರಿಲ್ 1, 2020ರಂದು ಇದ್ದಂತೆ ಸಂಚಿತ ಸವಕಳಿ		237.94	0.30	237.94	237.94	0.30	237.94
ಸವಕಳಿ		35.44	-	35.44	35.44	-	35.44
ಹೊಂದಾಣಿಕೆ		-	-	-	-	-	-
ಏಪ್ರಿಲ್ 1, 2021ರಂದು ಇದ್ದಂತೆ ಒಟ್ಟು ಒಟ್ಟು ಮೌಲ್ಯ		273.38	0.30	273.68	273.38	0.30	273.68
ಮಾರ್ಚ್ 31, 2022ರಂದು ಇದ್ದಂತೆ ಸಂಚಿತ ಸವಕಳಿ		789.73	15.33	805.07	789.73	15.33	805.07
ಮಾರ್ಚ್ 31, 2021ರಂದು ಇದ್ದಂತೆ ಒಟ್ಟು ಮೌಲ್ಯ		825.17	-	825.17	825.17	-	825.17

2020-21 ರ ಅಧಿಕಾರ ವಿಸ್ತರಣೆ ಮತ್ತು ಸ್ವತ್ತುಗಳ ಮೌಲ್ಯಮಾಪನವನ್ನು ಆಧರಿಸಿ, ಏಪ್ರಿಲ್ 1, 2021ರಂದು ಇದ್ದಂತೆ ಒಟ್ಟು ಮೌಲ್ಯವನ್ನು ರೂ.9528.10 ಲಕ್ಷಗಳ ಅಂದಾಜು ಮೊತ್ತವನ್ನು ಹೊಂದಿಸಿ, ಗುತ್ತಿಗೆ ಗಣಿ ಮತ್ತು ಸ್ಥಾವರ ಸಲಕರಣೆಗಳನ್ನು ದುರ್ಬಲತೆಯ ಮೂಲಕ ಪರಿಶೀಲಿಸಿ, ಗುತ್ತಿಗೆ ಗಣಿ ಮತ್ತು ಸ್ಥಾವರ ಸಲಕರಣೆಗಳನ್ನು ದುರ್ಬಲತೆಯ ಮೂಲಕ ಪರಿಶೀಲಿಸಿ, ಗುತ್ತಿಗೆ ಗಣಿ ಮತ್ತು ಸ್ಥಾವರ ಸಲಕರಣೆಗಳನ್ನು ದುರ್ಬಲತೆಯ ಮೂಲಕ ಪರಿಶೀಲಿಸಿ, ಗುತ್ತಿಗೆ ಗಣಿ ಮತ್ತು ಸ್ಥಾವರ ಸಲಕರಣೆಗಳನ್ನು ದುರ್ಬಲತೆಯ ಮೂಲಕ ಪರಿಶೀಲಿಸಿ.

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಶನ್ ಆಬುಟೆಡ್

ಸಿಐಎನ್: ಯು85110ಕೆಎ1966ಎಸ್‌ಜಿ‌ಸಿ001620

ಟಿ.ಟಿ.ಎಂ.ಸಿ ಕಟ್ಟಡ, 'ಎ' ಬ್ಲಾಕ್, 5ನೇ ಮಹಡಿ, ಬಿ.ಎಂ.ಟಿ.ಸಿ, ಶಾಂತಿನಗರ, ಬೆಂಗಳೂರು - 560027

31 ಮಾರ್ಚ್, 2022 ರಂದು ಇದ್ದಂತೆ ಸಂತುಲನ ಪಟ್ಟಿಯ ಭಾಗವಾದ ಟಿಪ್ಪಣಿಗಳು

ಟಿಪ್ಪಣಿ 2. ಹೂಡಿಕೆಗಳು

(ಮೊತ್ತ ಲಕ್ಷ ರೂ. ಗಳು)

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
ಈ ಕ್ಷಿತಿ ಸಾಧನಗಳಲ್ಲಿ ಹೂಡಿಕೆಗಳು ಸಹಯೋಗಿ ಉಪಕ್ರಮ	15.60	15.60
ಜಂಟಿ ಉಪಕ್ರಮ	0.30	0.30
ಇತರೆ ಹೂಡಿಕೆಗಳು -ಈ ಕ್ಷಿತಿ ಸಾಧನಗಳಲ್ಲಿ	5,015.00	5,015.00
ಒಟ್ಟು	5,030.90	5,030.90

ಕಂಪೆನಿಯು ಮಾಡಿರುವ ಹೂಡಿಕೆಗಳ ಅನುಸೂಚಿ ಕೆಳಗಿನಂತಿದೆ:

ಸಂಸ್ಥೆಯ ಹೆಸರು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
a) ತುಂಗಭದ್ರಾ ಮಿನರಲ್ಸ್ ಪ್ರೈ. ಲಿ.,	15.60	15.60
b) ದಿ ಹಟ್ಟಿ ಗೋಲ್ಡ್ ಮೈನ್ಸ್ ಕಂ. ಲಿ.,	0.30	0.30
c) ವಿಜಯನಗರ ಮಿನರಲ್ಸ್ ಪ್ರೈ. ಲಿ.,	15.00	15.00
d) ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ.	5,000.00	5,000.00
ಒಟ್ಟು	5,030.90	5,030.90

ಹೂಡಿಕೆಯನ್ನು ಹೊಂದಿರುವವರೊಂದಿಗೆ ಕಂಪೆನಿಯ ಸಂಬಂಧ ಮತ್ತು ಒಡತನದಲ್ಲಿನ ಹಿತಾಸಕ್ತಿಯನ್ನು ಕೆಳಗೆ ಪ್ರಕಟಿಸಲಾಗಿದೆ:

ಸಂಸ್ಥೆಯ ಹೆಸರು ಮತ್ತು (ಸಂಬಂಧ)	ಈ ಕ್ಷಿತಿ ಷೇರುಗಳು	ಮಾಲಿಕತ್ವ ಪ್ರಮಾಣ %
a) ತುಂಗಭದ್ರಾ ಮಿನರಲ್ಸ್ ಪ್ರೈ. ಲಿ., (ಸಹಯೋಗಿ ಉಪಕ್ರಮ)	ಪ್ರತಿಯೊಂದು ರೂ. 100 ರ 31,208 ಈ ಕ್ಷಿತಿ ಷೇರುಗಳು (15,604 ಬೋನಸ್ ಷೇರುಗಳೂ ಸೇರಿ)	26%
b) ವಿಜಯನಗರ ಮಿನರಲ್ಸ್ ಪ್ರೈ. ಲಿ.,	ಪ್ರತಿಯೊಂದು ರೂ. 10 ರ 3,000 ಈ ಕ್ಷಿತಿ ಷೇರುಗಳು	30%

ಸಾಮಾನ್ಯ ಷೇರುಗಳಲ್ಲಿ ಹೂಡಿಕೆ - ಉದ್ದತವಲ್ಲದ್ದು

ಸಂಸ್ಥೆಯ ಹೆಸರು	ಈ ಕ್ಷಿತಿ ಷೇರುಗಳು	ಮಾಲಿಕತ್ವ ಪ್ರಮಾಣ %
a) ದಿ ಹಟ್ಟಿ ಗೋಲ್ಡ್ ಮೈನ್ಸ್ ಕಂ. ಲಿ.,	ಪ್ರತಿಯೊಂದು ರೂ. 100 ರ 15,000 ಈ ಕ್ಷಿತಿ ಷೇರುಗಳು	5%
b) ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ.	ಪ್ರತಿಯೊಂದು ರೂ. 1000 ದ 5,00,000 ಈ ಕ್ಷಿತಿ ಷೇರುಗಳು	16%

ಉದ್ಭೂತವಲ್ಲದ ಹೂಡಿಕೆಯ ಒಟ್ಟು ಒಯ್ಯುವ ಮೌಲ್ಯ ಕೆಳಗಿನಂತಿದೆ;

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
ಉದ್ಭೂತವಲ್ಲದ ಹೂಡಿಕೆಯ ಒಟ್ಟು ಒಯ್ಯುವ ಮೌಲ್ಯ	5,030.90	5,030.90

ಹೂಡಿಕೆಯ ಮೌಲ್ಯದಲ್ಲಿನ ದುರ್ಬಲತೆಯ ಒಟ್ಟು ಮಪತ್ತವು ರೂ. ಶೂನ್ಯ (ಹಿಂದಿನ ವರ್ಷ ರೂ.ಶೂನ್ಯ)

ಟಿಪ್ಪಣಿ 3 - ವ್ಯಾಪಾರ ಕರಾರುಗಳು

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
A ಸುರಕ್ಷಿತ ಉತ್ತಮ ಎಂದು ಪರಿಗಣಿಸಲಾಗಿದೆ	-	-
B ಅಸುರಕ್ಷಿತ ಉತ್ತಮ ಎಂದು ಪರಿಗಣಿಸಲಾಗಿದೆ	9,492.83	9,536.15
C ಅನುಮಾನಾಸ್ಪದವೆಂದು ಪರಿಗಣಿಸಲಾಗಿದೆ	137.44	137.44
ಕಡಿಮೆ : ಸಂಶಯಾಸ್ಪದ ಸಾಲಗಳಿಗೆ ಭತ್ಯೆ	(137.44)	(137.44)
D ಟ್ರೇಡ್ ಕರಾರುಗಳು ಕ್ರೆಡಿಟ್ ಇಂಪೇರ್ಡ್	-	-
ಒಟ್ಟು	9,492.83	9,536.15

ಟಿಪ್ಪಣಿ : ಟ್ರೇಡ್ ಕರಾರುಗಳು ರೂ.1400.09 ಲಕ್ಷಗಳನ್ನು ಒಳಗೊಂಡಿವೆ (ಹಿಂದಿನ ವರ್ಷ ರೂ 1400.09 ಜಂಟಿ ಉದ್ಯಮವಾಗಿರುವ)

ವ್ಯಾಪಾರ ಕರಾರುಗಳಿಗೆ ಸಾಲದ ನಷ್ಟಗಳಿಗೆ ಭತ್ಯೆಯ ಚಾಲನೆ

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
a) ವರ್ಷದ ಆರಂಭದಲ್ಲಿ ಇದ್ದಂತೆ ಸಮತೋಲನ	137.44	137.44
b) ಅವಧಿಯಲ್ಲಿ ಸೇರ್ಪಡೆಗಳು	-	-
c) ಅವಧಿಯಲ್ಲಿ ಬಳಲಲಾಗಿದೆ	-	-
d) ವರ್ಷದ ಅಂತ್ಯದಲ್ಲಿರುವಂತೆ ಸಮತೋಲನ	137.44	137.44

ಟ್ರೇಡ್ ಕರಾರುಗಳು ವಯಸ್ಸಾಗುವಿಕೆ

ಸಾವತಿಯ ದಿನಾಂಕದಿಂದ ಈ ಕೆಳಗಿನ ಅವಧಿಗೆ ಬಾಕಿ ಇವೆ

ವಿವರಗಳು	6 ತಿಂಗಳಿಗಿಂತ ಕಡಿಮೆ	6 ತಿಂಗಳಿಂದ 1 ವರ್ಷ	1 ರಿಂದ 2 ವರ್ಷ	2 ರಿಂದ 3 ವರ್ಷ	3 ವರ್ಷಕ್ಕಿಂತ ಮೇಲಿನ	ಒಟ್ಟು
ಮಾರ್ಚ್ 31 2022 ರಂದು ಇದ್ದಂತೆ ವಿವಾದಿತ ವ್ಯಾಪಾರ ಕರಾರುಗಳು ಉತ್ತಮವೆಂದು ಪರಿಗಿಸಿರುವ ವಿವಾದವಿಲ್ಲದ ವ್ಯಾಪಾರಿ ಕರಾರುಗಳು	-	-	0.62	8.61	9483.6	9492.83
ಕ್ರೆಡಿಟ್ ಅಪಾಯದಲ್ಲಿ ಗಮನಾರ್ಹ ಹೆಚ್ಚಳವನ್ನು ಹೊಂದಿದೆ	-	-	-	-	137.44	137.44
Less : ಅನುಮಾನಾಸ್ಪದ ಸಾಲಗಳಿಗೆ ಭತ್ಯೆ ವಿವಾದಾತೀವಲ್ಲದ ವ್ಯಾಪಾರಿ	-	-	-	-	-137.44	-137.44
ಸ್ವೀಕೃತಿಗಳು ಇಂಪೇರ್ಡ್ ಕ್ರೆಡಿಟ್	-	-	-	-	-	-
4 ವಿವಾದಿತವ್ಯಾಪಾರ ಕರಾರುಗಳು						

ಉತ್ತಮವೆಂದು ಪರಿಗಣಿಸಿದ EE ವಿವಾದಿತವ್ಯಾಪಾರ ಕರಾರುಗಳು ಗಮನಾರ್ಹ ಹೆಚ್ಚಳ ಹೊಂದಿರು ಕೆಡಿಟ್ ಅಪಾಯಗಳು ಇಇಇ ವಿವಾದಿತವ್ಯಾಪಾರ ಕರಾರುಗಳು ಇಂಪೇರ್ಡ್ ಕೆಡಿಟ್	-	-	-	-	-	-
ಒಟ್ಟು	0	0	0.62	8.61	9483.6	9492.83

ಟ್ರೇಡ್ ಕರಾರುಗಳು ವಯಸ್ಸಾಗುವಿಕೆ

ಪಾವತಿಯ ದಿನಾಂಕದಿಂದ ಈ ಕೆಳಗಿನ ಅವಧಿಗೆ ಬಾಕಿ ಇವೆ

ವಿವರಗಳು	6ತಿಂಗಳಿಗಿಂತ ಕಡಿಮೆ	6 ತಿಂಗಳಿಂದ 1 ವರ್ಷ	1 ರಿಂದ 2 ವರ್ಷ	2ರಿಂದ 3 ವರ್ಷ	3 ವರ್ಷಕ್ಕಿಂತ ಮೇಲಿನ	ಒಟ್ಟು
ಮಾರ್ಚ್ 31 2021 ರಂದು ಇದ್ದಂತೆ ವಿವಾದಿತವಲ್ಲದ ವ್ಯಾಪಾರ ಕರಾರುಗಳು ಇಂಪೇರ್ಡ್ ಕೆಡಿಟ್	-	-	207.2	40.96	9287.99	9536.15
4 ವಿವಾದಿತವ್ಯಾಪಾರ ಕರಾರುಗಳು ಉತ್ತಮವೆಂದು ಪರಿಗಣಿಸಿದ	-	-	-	-	137.44	137.44
EE ವಿವಾದಿತವ್ಯಾಪಾರ ಕರಾರುಗಳು ಗಮನಾರ್ಹ ಹೆಚ್ಚಳ ಹೊಂದಿರು ಕೆಡಿಟ್ ಅಪಾಯಗಳು ಇಇಇ ವಿವಾದಿತವ್ಯಾಪಾರ ಕರಾರುಗಳು ಇಂಪೇರ್ಡ್ ಕೆಡಿಟ್	-	-	-	-	-137.44	-137.44
4 ವಿವಾದಿತವ್ಯಾಪಾರ ಕರಾರುಗಳು ಉತ್ತಮವೆಂದು ಪರಿಗಣಿಸಿದ EE ವಿವಾದಿತವ್ಯಾಪಾರ ಕರಾರುಗಳು ಗಮನಾರ್ಹ ಹೆಚ್ಚಳ ಹೊಂದಿರು ಕೆಡಿಟ್ ಅಪಾಯಗಳು ಇಇಇ ವಿವಾದಿತವ್ಯಾಪಾರ ಕರಾರುಗಳು ಇಂಪೇರ್ಡ್ ಕೆಡಿಟ್	-	-	-	-	-	-
ಒಟ್ಟು	0	0	207.2	40.96	9287.99	9536.15

ಟಿಪ್ಪಣಿ 4 - ಇತರೆ ಹಣಕಾಸು ಸ್ತುತುಗಳು

ವಿವರಗಳು	ಮಾರ್ಚ್ 31, 2021ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ಎ) ವರದಿ ಮಾಡಿದ ದಿನಾಂಕದಿಂದ ಹನ್ನೆರಡು ತಿಂಗಳಿಗಿಂತ ಹೆಚ್ಚಿನ ಅವಧಿಯನ್ನು ಹೊಂದಿರುವ ಸ್ಥಿರ ಠೇವಣಿ ಖತೆಯಲ್ಲಿ ಬ್ಯಾಂಕ್‌ಗಳೊಂದಿಗಿನ ಬಾಕಿಗಳು ಮೀಸಲಿಡಲಾಗಿದೆ	2,276.96	1,715.40
ಬಿ) ಇತರೆ- ಸ್ಥಿರ ಠೇವಣಿ - ಮೆಚೂರ್ಡ್	-	1,500.00
ಸಿ) ಪಬುದ್ಧ ಠೇವಣಿಗಳ ಮೇಲಿನ ಬಡ್ಡಿ ಸಂಚಿತ ಮತ್ತು ಬಾಕಿ	-	70.92
ಒಟ್ಟು	2,276.96	3,286.32

ಟಿಪ್ಪಣಿ 4 (ಎ) ಮೀಸಲಿಟ್ಟ ನಗದು ಮತ್ತು ಬ್ಯಾಂಕ್ ಬ್ಯಾಲನ್ಸ್‌ಗಳು ವಿವಿಧ ಶಾಸನಬದ್ಧ ಅಧಿಕಾರಿಗಳಿಗೆ ನೀಡಲಾದ ಬ್ಯಾಂಕ್ ಗ್ಯಾರಂಟಿ ವಿರುದ್ಧ ವಾಗ್ದಾನ ಮಾಡಿದ ಸ್ಥಿರ ಠೇವಣಿಗಳನ್ನು ಒಳಗೊಂಡಿರುತ್ತದೆ

ಟಿಪ್ಪಣಿ 5 ಮುಂದೂಡಲ್ಪಟ್ಟ ತೆರಿಗೆ ಸ್ವತ್ತುಗಳು

ವಿವರಗಳು		ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
ಎ)	ಪ್ರಾರಂಭದಲ್ಲಿ ನಿವ್ವಳ ಮುಂದೂಡಲ್ಪಟ್ಟ ತೆರಿಗೆ ಆಸ್ತಿಗಳು	943.12	1,171.57
ಬಿ)	ಮುಂದೂಡಲ್ಪಟ್ಟ ಆದಾಯ ತೆರಿಗೆ ಆಸ್ತಿಗಳು	-	-
	ಆಸ್ತಿ ಸ್ವಾವರ ಮತ್ತು ಸಲಕರಣೆಗಳು	42.97	(34.97)
	ಉದ್ಯೋಗಿಗಳಿಗೆ ಸಂಚಿತ ಪರಿಹಾರ	(32.32)	(217.97)
	ಇತರ ಸಮಯ ವ್ಯತ್ಯಾಸಗಳು	(33.14)	24.48
ಸಿ)	ಮುಂದೂಡಲ್ಪಟ್ಟ ಆದಾಯ ತೆರಿಗೆ ಹೊಣೆಗಾರಿಕೆಗಳು	-	-
	ಆಸ್ತಿ ಸ್ವಾವರ ಮತ್ತು ಸಲಕರಣೆಗಳು	-	-
ಒಟ್ಟು		920.63	943.12

ಟಿಪ್ಪಣಿ 6 - ಇತರ ಚಾಲ್ತಿಯಲ್ಲದ ಆಸ್ತಿಗಳು

ವಿವರಗಳು		ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
ಎ)	ಭೂ ಮುಂಗಡ	522.37	227.60
ಬಿ)	ಇತರ ಮುಂಗಡ ಭೂ ಮುಂಗಡ ಹೊರತುಪಡಿಸಿ		
	i) ಸರ್ಕಾರಿ ಇಲಾಖೆಗಳಲ್ಲಿ ಠೇವಣಿಗಳು	7.83	7.83
	ii) ಇತರ ಠೇವಣಿಗಳು		
	i) ಭೂ ಮುಂಗಡ ಮತ್ತು ಇತರರಿಗೆ ಮುಂಗಡ	4,256.42	3,318.96
	ii) ಇತರ ಠೇವಣಿಗಳು	64.89	64.62
ಒಟ್ಟು		4,851.51	3,619.00

- 6.1 ಬಂಡವಾಳ ಮುಂಗಡಗಳಲ್ಲಿ ಇಆರ್‌ಪಿ ಸಾಫ್ಟ್‌ವೇರ್ ಅಳವಡಿಕೆಯಲ್ಲಿ ಮೆ;ಕೋರಮಂಡಲ್ ಇನ್‌ಫೋಟೆಕ್ ಇಂಡಿಯ ಲಿಮಿಟೆಡ್‌ಗೆ ಪಾವತಿಸಿದ ರೂ.137.92 ಲಕ್ಷಗಳನ್ನು (ಹಿಂದಿನ ವರ್ಷ ರೂ.137.92 ಲಕ್ಷಗಳು) ಒಳಗೊಂಡಿದೆ ಸಾಫ್ಟ್‌ವೇರ್ ಅನುಷ್ಠಾನ ಮತ್ತು ನವೀಕರಣದಲ್ಲಿನ ತಾಂತ್ರಿಕ ಸಮಸ್ಯೆಯಿಂದಾಗಿ ಕಂಪನಿಯು ಬಾಕಿ ಮೊತ್ತವನ್ನು ಪಾವತಿಸಿಲ್ಲ. ಕೋರಮಂಡಲ್ ಇನ್‌ಫೋಟೆಕ್ ನಿಂದ ಹೆಚ್ಚಿನ ಕಾನೂನು ಸೂಚನೆಯನ್ನು ಸ್ವೀಕರಿಸಲಾಗಿದೆ ಮತ್ತು ಪ್ರಕರಣವು ಮಧ್ಯಸ್ಥಿಕೆಯಲ್ಲಿರುತ್ತದೆ
- 6.2 ಹೆಚ್ಚಿನ ಬಂಡವಾಳ ಶಿವಪುರ ಜಮೀನು ಮುಂಗಡಕ್ಕೆ ಪಾವತಿಸಿದ ರೂ.1.07 ಲಕ್ಷಗಳ (ಹಿಂದಿನ ವರ್ಷ ರೂ.1.07 ಲಕ್ಷ) ಮತ್ತು ಸಾಮಾನ್ಯ ವ್ಯವಹಾರದಲ್ಲಿ ಇತರರಿಗೆ ಮುಂಗಡಗಳನ್ನು ಒಳಗೊಂಡಿರುತ್ತದೆ ಮತ್ತು ಪಕ್ಷಗಳಿಂದ ಪಡೆಯಬೇಕಾದ ಸಮನ್ವಯ ಮತ್ತು ಧೃಡೀಕರಣಗಳಿಗೆ ಒಳಪಟ್ಟಿರುತ್ತದೆ
- 6.3 ಇತರ ಠೇವಣಿಗಳಲ್ಲಿ ನ್ಯಾಯಾಲಯಗಳಲ್ಲಿ ಠೇವಣಿ, ಮೇಲ್ಮನವಿ ಸಲ್ಲಿಸುವಾಗ ಆದಾಯ ತೆರಿಗೆ ಅಧಿಕಾರಿಗಳಲ್ಲಿ ಪೂರ್ವ ಠೇವಣಿ, ಮೇಲ್ಮನವಿ ಸಲ್ಲಿಸುವಾಗ ಮಾರಾಟ ತೆರಿಗೆ ಅಧಿಕಾರಿಗಳಲ್ಲಿ ಪೂರ್ವ ಠೇವಣಿ ಮತ್ತು ಸಾಮಾನ್ಯ ವ್ಯವಹಾರದಲ್ಲಿ ವಿವಿಧ ಸೇವಾ ಪೂರೈಕೆದಾರರೊಂದಿಗೆ ಇತರ ಭದ್ರತಾ ಠೇವಣಿಗಳು ಮತ್ತು ಸಮನ್ವಯ ಮತ್ತು ಧೃಡೀಕರಣಗಳಿಗೆ ಒಳಪಟ್ಟಿವೆ ಮತ್ತು ಅಧಿಕಾರಿಗಳಿಂದ ಪಡೆಯಬೇಕು.

ಟಿಪ್ಪಣಿ 7 - ದಾಸ್ತಾನು

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
a) ಪೂರ್ಣಗೊಂಡ ಸರಕುಗಳು	6,452.74	6,535.16
b) ದಾಸ್ತಾನು & ಬಿಡಿಭಾಗಗಳು	59.28	46.99
ಒಟ್ಟು	6,512.02	6,582.15

- 7.1 ತಪಶೀಲುಗಳನ್ನು ಎಎಸ್-2ರಲ್ಲಿ ನಿಗದಿಪಡಿಸಿರುವಂತೆ ಹಾಗೂ ದಾಸ್ತಾನು ಮತ್ತು ಬಿಡಿಭಾಗಗಳನ್ನು ವೆಚ್ಚದಲ್ಲಿ ಫಿಫೋ ಪ್ರಕಾರ ಮೌಲ್ಯಮಾಪನ ಮಾಡಲಾಗಿದೆ.
- 7.2 ಮೂರು ವರ್ಷಗಳಿಗೂ ಹೆಚ್ಚಿನ ಅವಧಿಗೆ ಇರಿಸಿಕೊಳ್ಳಲಾಗಿರುವ ಖನಿಜಗಳ ದಾಸ್ತಾನನ್ನು ತಪಶೀಲು ಮೌಲ್ಯಮಾಪನಕ್ಕೆ ಪರಿಗಣಿಸಲಾಗಿಲ್ಲ.
- 7.3 ರೈಸಿಂಗ್/ಮಾರಾಟ ಗುತ್ತಿಗೆದಾರರು ಉತ್ಪಾದಿಸಿದ ಮತ್ತು ಗಣಿಗಳು/ಕಲ್ಲಗಣಿಗಳಲ್ಲಿ ಇರುವ ದಾಸ್ತಾನಿನ ವೆಚ್ಚವನ್ನು ಶೂನ್ಯವೆಂದು ಪರಿಗಣಿಸಲಾಗಿದೆ.

ಟಿಪ್ಪಣಿ 8 - ವ್ಯಾಪಾರಿ ಸ್ವೀಕೃತಿಗಳು:

(ಮೊತ್ತ ಲಕ್ಷ ರೂ. ಗಳು)

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
A ಸುಭದ್ರ ಮತ್ತು ವಸೂಲಾಗುವುದೆಂದು ಪರಿಗಣಿತವಾದ ವ್ಯಾಪಾರಿ ಸ್ವೀಕೃತಿಗಳು	-	-
B ಅಭದ್ರ ಮತ್ತು ವಸೂಲಾಗುವುದೆಂದು ಪರಿಗಣಿತವಾದ ವ್ಯಾಪಾರಿ ಸ್ವೀಕೃತಿಗಳು	156.84	818.70
C ಗಮನಾರ್ಹ ಹೆಚ್ಚಳ ಹೊಂದಿರು ಕ್ರೆಡಿಟ್ ಅಪಾಯಗಳು		
D ವ್ಯಾಪಾರಿ ಕರಾರುಗಳು ಕ್ರೆಡಿಟ್ ಇಂಪೇರ್ಡ್		
ಒಟ್ಟು	156.84	818.70

ವ್ಯಾಪಾರಿ ಸ್ವೀಕೃತಿಗಳು:ಅಭದ್ರ ಮತ್ತು ವಸೂಲಾಗುವುದೆಂದು ಪರಿಗಣಿತವಾದ ವಿವರ ಕೆಳಕಂಡಂತಿವೆ

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
a) 6 ತಿಂಗಳಿಗಿಂತ ಹೆಚ್ಚಿನ ಬಾಕಿ	33.05	668.49
b) ಇತರೆ ವ್ಯಾಪಾರಿ ಸ್ವೀಕೃತಿಗಳು	123.79	150.21
	156.84	818.70
ಕಳೆಯಿರಿ ಜೀವನ ಪರ್ಯಂತ ನಿರೀಕ್ಷಿಸುವ ಸಾಲ ನಷ್ಟ	-	-
ಒಟ್ಟು	156.84	818.70

- 8.1 ಬರಬೇಕಾದವುಗಳನ್ನು, ಅವು ವ್ಯಾಪಾರದ ಸಾಮಾನ್ಯ ನಡೆಯ ಕಾರಣದಿಂದಾಗಿ ಬಾಕಿ ಇರುವ ಮೊತ್ತಕ್ಕೆ ಸಂಬಂಿಸಿದ್ದಾದರೆ, ವ್ಯಾಪಾರಿ ವಸೂಲಾಗಬೇಕಾದವು ಎಂದು ವರ್ಗೀಕರಿಸಲಾಗುತ್ತದೆ ಮತ್ತು ಅವು ಸಂಬಂಧಿತ ಪಕ್ಷಗಳಿಂದ ಪಡೆದುಕೊಳ್ಳಬೇಕಿರುವ ಹೊಂದಾಣಿಕೆ ಮತ್ತು ಸ್ಥಿರೀಕರಣಕ್ಕೆ ಬದ್ಧವಾಗಿವೆ.
- 8.2 ಯಾವುದೇ ಅಂತಿಮ ದಿನಾಂಕವನ್ನು ನಿರ್ದಿಷ್ಟವಾಗಿ ಒಪ್ಪಿಕೊಳ್ಳದಿದ್ದಲ್ಲಿ ಕಂಪನಿಯು ಅನುಮತಿಸುವ ಸಾಮಾನ್ಯ ಕ್ರೆಡಿಟ್ ಅವಧಿಯನ್ನು ಅಂತಿಮ ದಿನಾಂಕವನ್ನು ಲೆಕ್ಕಾಚಾರ ಮಾಡಲು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ, ಇದು ಮಾರಾಟವಾದ ಸರಕು ಮತ್ತು ಸೇವೆಗಳ ಸ್ವರೂಪ ಮತ್ತು ಕಸ್ಟಮ್‌ಗಳ ಅವಲಂಬಿಸಿ ಬದಲಾಗಬಹುದು ಟ್ರೇಡ್ ಕರಾರುಗಳು ವಯಸ್ಸಾಗುವಿಕೆ

ಪಾವತಿಯ ದಿನಾಂಕದಿಂದ ಈ ಕೆಳಗಿನ ಅವಧಿಗೆ ಬಾಕಿ ಇವೆ

ವಿವರಗಳು	6 ತಿಂಗಳಿಗಿಂತ ಕಡಿಮೆ	6 ತಿಂಗಳಿಂದ 1 ವರ್ಷ	1ರಿಂದ 2 ವರ್ಷ	2ರಿಂದ 3 ವರ್ಷ	3 ವರ್ಷಕ್ಕಿಂತ ಮೇಲಿನ	ಒಟ್ಟು
ಮಾರ್ಚ್ 31 2022 ರಂದು ಇದ್ದಂತೆ ವಿವಾದಿತವಲ್ಲದ ಕರಾರುಗಳು ಉತ್ತಮವೆಂದು ಪರಿಗಿಸಿರುವ ವಿವಾದವಿಲ್ಲದ ವ್ಯಾಪಾರಿ ಕರಾರುಗಳು ಕ್ರೆಡಿಟ್ ಅಪಾಯದಲ್ಲಿ ಗಮನಾರ್ಹ ಹೆಚ್ಚಳವನ್ನು ಹೊಂದಿದೆ	123.79	33.05	-	-	-	156.84
Less : ಅನುಮಾನಾಸ್ಪದ ಸಾಲಗಳಿಗೆ ಭತ್ಯೆ	-	-	-	-	-	-
ವಿವಾದಾತೀವಲ್ಲದ ವ್ಯಾಪಾರಿ ಸ್ವೀಕೃತಿಗಳು ಇಂಪೇರ್ಡ್ ಕ್ರೆಡಿಟ್	-	-	-	-	-	-
4 ವಿವಾದಿತವ್ಯಾಪಾರ ಕರಾರುಗಳು ಉತ್ತಮವೆಂದು ಪರಿಗಣಿಸಿದ EE ವಿವಾದಿತವ್ಯಾಪಾರ ಕರಾರುಗಳು ಗಮನಾರ್ಹ ಹೆಚ್ಚಳ ಹೊಂದಿರು ಕ್ರೆಡಿಟ್ ಅಪಾಯಗಳು	-	-	-	-	-	-
ಇಇಇ ವಿವಾದಿತವ್ಯಾಪಾರ ಕರಾರುಗಳು ಇಂಪೇರ್ಡ್ ಕ್ರೆಡಿಟ್	-	-	-	-	-	-
ಒಟ್ಟು		33.05	0	0	0	156.84

ಟ್ರೇಡ್ ಕರಾರುಗಳು ವಯಸ್ಸಾಗುವಿಕೆ

ಪಾವತಿಯ ದಿನಾಂಕದಿಂದ ಈ ಕೆಳಗಿನ ಅವಧಿಗೆ ಬಾಕಿ ಇವೆ

ವಿವರಗಳು	6 ತಿಂಗಳಿಗಿಂತ ಕಡಿಮೆ	6 ತಿಂಗಳಿಂದ 1 ವರ್ಷ	1 ರಿಂದ 2 ವರ್ಷ	2ರಿಂದ 3 ವರ್ಷ	3 ವರ್ಷಕ್ಕಿಂತ ಮೇಲಿನ	ಒಟ್ಟು
ಉತ್ತಮವೆಂದು ಪರಿಗಿಸಿರುವ ವಿವಾದವಿಲ್ಲದ ವ್ಯಾಪಾರಿ ಕರಾರುಗಳು ಕ್ರೆಡಿಟ್ ಅಪಾಯದಲ್ಲಿ ಗಮನಾರ್ಹ ಹೆಚ್ಚಳವನ್ನು ಹೊಂದಿದೆ	150.21	668.49	-	-	-	818.70
Less : ಅನುಮಾನಾಸ್ಪದ ಸಾಲಗಳಿಗೆ ಭತ್ಯೆ	-	-	-	-	-	-
ವಿವಾದಾತೀವಲ್ಲದ ವ್ಯಾಪಾರಿ ಸ್ವೀಕೃತಿಗಳು ಇಂಪೇರ್ಡ್ ಕ್ರೆಡಿಟ್	-	-	-	-	-	-
4 ವಿವಾದಿತವ್ಯಾಪಾರ ಕರಾರುಗಳು ಉತ್ತಮವೆಂದು ಪರಿಗಣಿಸಿದ EE ವಿವಾದಿತವ್ಯಾಪಾರ ಕರಾರುಗಳು ಗಮನಾರ್ಹ ಹೆಚ್ಚಳ ಹೊಂದಿರು ಕ್ರೆಡಿಟ್ ಅಪಾಯಗಳು	-	-	-	-	-	-
ಇಇಇ ವಿವಾದಿತವ್ಯಾಪಾರ ಕರಾರುಗಳು ಇಂಪೇರ್ಡ್ ಕ್ರೆಡಿಟ್	-	-	-	-	-	-
	150.21	668.49	0	0	0	818.70

ಟಿಪ್ಪಣಿ 9ಎ: ನಗದು ಮತ್ತು ನಗದು ಸಮಾನಗಳು

ವಿವರಗಳು	ಮಾರ್ಚ್ 31, 2021ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
a) ಬ್ಯಾಂಕ್‌ಗಳಲ್ಲಿನ ಶಿಲ್ಕು:		
i) ಚಾಲ್ತಿ ಖಾತೆಯಲ್ಲಿ	1,02,128.55	281.22
b) ಕೈಯಲ್ಲಿನ ಚೆಕ್‌ಗಳು	-	31.35
c) ಕೈಯಲ್ಲಿನ ನಗದು	1.31	1.71
ಒಟ್ಟು	1,02,129.85	314.28

ಟಿಪ್ಪಣಿ 9ಬಿ: ಇತರ ಬ್ಯಾಂಕ್ ಶಿಲ್ಕುಗಳು

ವಿವರಗಳು	ಮಾರ್ಚ್ 31, 2021ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
a) ಬ್ಯಾಂಕುಗಳೊಂದಿಗೆ ಠೇವಣಿ	2,31,507.45	2,79,440.15
ಒಟ್ಟು	2,31,507.45	2,79,440.15

9b(1) ಕಂಪನಿಯು ವಿವಿಧ ಸಾರ್ವಜನಿಕ ವಲಯ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿಗಳನ್ನು ಇರಿಸಿದ್ದು ಅವನ್ನು ವೆಚ್ಚದಲ್ಲಿ ತೋರಿಸಲಾಗಿದ್ದು ಪ್ರಾಪ್ತವಾಗುವ ಬಡ್ಡಿಯನ್ನು ಚಾಲ್ತಿ ಆಸ್ತಿಗಳು ಶೀರ್ಷಿಕೆಯಡಿ ನಿಶ್ಚಿತ ಠೇವಣಿಗಳ ಮೇಲೆ ಪ್ರಾಪ್ತವಾದ ಬಡ್ಡಿ ಎಂದು ತೋರಿಸಲಾಗಿದೆ.

9b(2) ಕಂಪನಿಯು ವಿವಿಧ ಸಾರ್ವಜನಿಕ ಖಾಸಗಿ ವಲಯ ಶೆಡ್ಯೂಲ್ ಬ್ಯಾಂಕ್‌ಗಳಲ್ಲಿ ಸ್ಥಿರ ಠೇವಣಿಗಳನ್ನು ಇರಿಸಿದೆ, ಇವುಗಳನ್ನು ವೆಚ್ಚದಲ್ಲಿ ಹೇಳಲಾಗುತ್ತದೆ ಮತ್ತು ಎಫ್‌ಡಿಗಳ ಮೇಲಿನ ಬಡ್ಡಿಯನ್ನು ಇತರ ಪ್ರಸ್ತುತ ಆಸ್ತಿಗಳ ಶೀರ್ಷಿಕೆಯಡಿಯಲ್ಲಿ ಎಫ್‌ಡಿ ಮೇಲೆ ಸಂಚಿತವಾದ ಬಡ್ಡಿ ಎಂದು ನಮೂದಿಸಲಾಗಿದೆ.

ಟಿಪ್ಪಣಿ 10 - ಸಾಲಗಳು

ವಿವರಗಳು	ಮಾರ್ಚ್ 31, 2021ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ಎ. ಸುಭದ್ರ ಮತ್ತು ವಸೂಲಾಗುವುದೆಂದು ಪರಿಗಣಿತವಾದ ಸಾಲ ಸ್ವೀಕೃತಿಗಳು		
ಉದ್ಯೋಗಿಗಳ ಸಾಲ	2.29	2.94
ಒಟ್ಟು	2.29	2.94

ಟಿಪ್ಪಣಿ 11: ಇತರ ಚಾಲ್ತಿ ಆಸ್ತಿಗಳು

ವಿವರಗಳು	ಮಾರ್ಚ್ 31, 2021ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
a) ಸಿಬ್ಬಂದಿ ಮುಂಗಡ	49.18	31.07
b) ವಿವಿಧ ಬಾಕಿಗಳು ಕಾರ್ಯಗತಗೊಳ್ಳುವ	229.14	546.15
c) ಠೇವಣಿಗಳ ಮೇಲೆ ಸಂಚಿತ ಬಡ್ಡಿ	5,136.85	4,029.07
ಒಟ್ಟು	5,415.17	4,606.29

11.1 ಇಲ್ಲಿ ಸಿಬ್ಬಂದಿ ಮುಂಗಡಗಳು ಹೊಂದಿಸಿದ ಮತ್ತು ಸ್ಥಿರೀಕರಣಗಳಿಗೆ ಬದ್ಧವಾಗಿರುವ ಸಂಚಾರ, ಕೇಂದ್ರ ಕಛೇರಿ ಸಿಬ್ಬಂದಿ, ಗಣಿ ಸಿಬ್ಬಂದಿಯನ್ನು ಒಳಗೊಳ್ಳುತ್ತದೆ.

11.2 ಇತರ ಮುಂಗಡಗಳಲ್ಲಿ ವ್ಯಾಪಾರದ ಸಾಮನ್ಯ ನಡೆಯಲ್ಲಿ ನೀಡಲಾದ ಮುಂಗಡಗಳು ಸೇರಿವೆ ಮತ್ತು ಇವು ಪಕ್ಷಗಳಿಂದ ಪಡೆಯಬೇಕಿರುವ ಹೊಂದಾಣಿಕೆ ಮತ್ತು ಸ್ಥಿರೀಕರಣಕ್ಕೆ ಬದ್ಧವಾಗಿವೆ.

ಟಿಪ್ಪಣಿ-12 ಚಾಲ್ತಿ ತೆರಿಗೆ ಆಸ್ತಿಗಳು

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
a) ಮುಂಗಡ ಆದಾಯ ತೆರಿಗೆ	25,442.25	19,827.61
b) ಹಿಂದಿರುಗಿಸಿದ ಮೊತ್ತ	4,939.73	3,865.26
	30,381.98	23,692.87
c) ಕಳೆಯಿರಿ ಆದಾಯ ತೆರಿಗೆ ಹವಣಿಕೆ	28,770.00	18,000.00
ಒಟ್ಟು	1,611.98	5,692.87

ಆದಾಯ ತೆರಿಗೆಗೆ ಮುಂಚಿತವಾಗಿ ಆದಾಯಕ್ಕೆ ಶಾಸನಬದ್ಧ ಆದಾಯ ತೆರಿಗೆ ದರವನ್ನು ಅನ್ವಯಿಸುವ ಮೂಲಕ ಲೆಕ್ಕ ಹಾಕಿದ ಮೊತ್ತಕ್ಕೆ ಆದಾಯ ತೆರಿಗೆ ನಿಬಂಧನೆಯ ಸಮನ್ವಯವನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
a) ತೆರಿಗೆ ಮುಂಚಿನ ಲಾಭ	1,07,416.34	66,092.57
b) ಭಾರತದಲ್ಲಿನ ತೆರಿಗೆ ನಿರೀಕ್ಷೆ	25.17	28.60
i) ಗಣಕೀಕೃತ ನಿರೀಕ್ಷಿತ ತೆರಿಗೆ ವೆಚ್ಚ	27,124.84	17,395.90
ii) ಕಳೆಯಲಾಗದ ವೆಚ್ಚದ ಪರಿಣಾಮ	5,338.96	4,955.95
iii) ಕಳೆಯಲಾಗುವ ವೆಚ್ಚದ ಪರಿಣಾಮ	3,406.21	3,657.38
iv) ವ್ಯಾಖ್ಯಾನಿಸಲಾದ ಉದ್ಯೋಗಿ ಲಾಭ ಯೋಜನೆಗಳ ಮರುಮಾಪನ	(90.29)	27.50
v) ವಂತಿಗೆ	377.52	377.52
vi) ತೆರಿಗೆ Rounded	(0.36)	(289.45)
ಒಟ್ಟು	28,770.00	18,000.00

ಟಿಪ್ಪಣಿ 13 ಇತರ ಚಾಲ್ತಿ ಆಸ್ತಿಗಳು

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ಇತರೆ		
a) ಮುಂಚಿತವಾಗಿ ಪಾವತಿಸಿದ ವೆಚ್ಚ	49.54	29.94
b) ಜಿಎಸ್‌ಟಿ ಮತ್ತು ಇತರೆ ಪ್ರಾಧಿಕಾರಗಳಲ್ಲಿನ ಬಾಕಿ	582.67	800.29
c) ಪ್ರವಾಸ ಮುಂಗಡ	30.17	30.88
ಒಟ್ಟು	662.37	861.11

ಟಿಪ್ಪಣಿ 14 ಷೇರು ಬಂಡವಾಳ

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ಅಧಿಕೃತ ಷೇರು ಬಂಡವಾಳ		
ಪ್ರತಿಯೊಂದು ರೂ. 100/- ರಂತೆ 700,000 ಈಕ್ವಿಟಿ ಷೇರುಗಳು	700.00	700.00
ನೀಡಿಕೆಯಾದ, ವಂತಿಗೆಯಾದ ಮತ್ತು ಸಂದಾಯಿತ		
ಪ್ರತಿಯೊಂದು ರೂ. 100/-ರಂತೆ 6,00,000 ಈಕ್ವಿಟಿ ಷೇರುಗಳು		
ಒಟ್ಟು	600.00	600.00

ಅವಧಿಯ ಪ್ರಾರಂಭದಲ್ಲಿ ಮತ್ತು ಕೊನೆಯ ಹೊತ್ತಿಗೆ ಬಾಕಿ ಇರುವ ಷೇರುಗಳ ಹೊಂದಾಣಿಕೆ:

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ಪ್ರಾರಂಭದ ದಿನಾಂಕದಂದು ಇದ್ದಂತೆ ಬಾಕಿ	6.00	6.00
ಸೇರಿಸಿ: ಅವಧಿಯಲ್ಲಿ ನೀಡಿಕೆಯಾದದ್ದು	-	-
ಕಳೆಯಿರಿ: ಅವಧಿಯಲ್ಲಿ ಹಿಂದಕ್ಕೆ ಖರೀದಿಸಿದ್ದು	-	-
ಮುಕ್ತಾಯದ ದಿನಾಂಕದಂದು ಇದ್ದಂತೆ ಬಾಕಿ	6.00	6.00
ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ ₹	ಮಾರ್ಚ್ 31, 2021ರಂದು ಇದ್ದಂತೆ ₹
ಪ್ರಾರಂಭದ ದಿನಾಂಕದಂದು ಇದ್ದಂತೆ ಬಾಕಿ	600.00	600.00
ಸೇರಿಸಿ: ಅವಧಿಯಲ್ಲಿ ನೀಡಿಕೆಯಾದದ್ದು	-	-
ಕಳೆಯಿರಿ: ಅವಧಿಯಲ್ಲಿ ಹಿಂದಕ್ಕೆ ಖರೀದಿಸಿದ್ದು	-	-
ಮುಕ್ತಾಯದ ದಿನಾಂಕದಂದು ಇದ್ದಂತೆ ಬಾಕಿ	600.00	600.00

5% ಕ್ವಿಂಟಲಾ ಹೆಚ್ಚಿನ ಷೇರುಗಳನ್ನು ಹೊಂದಿರುವ ಪ್ರತಿ ಷೇರುದಾರ ಕಂಪನಿಯಲ್ಲಿ ಹೊಂದಿರುವ ಷೇರುಗಳ ವಿವರ

ಷೇರುದಾರರ ಹೆಸರು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
ಕರ್ನಾಟಕ ಸರ್ಕಾರ	5,95,000	5,95,000
ಹೊಂದಿರುವ ಷೇರುಗಳ %	99.17%	99.17%
ಒಟ್ಟು	5,95,000	5,95,000

ಈ ಕ್ವಿಂಟಿ ಷೇರುಗಳಿಗೆ ಸಂಬಂಧಿಸಿದ ಹಕ್ಕುಗಳು ಮತ್ತು ಮಿತಿಗಳು

ಕಂಪನಿಯು ಪ್ರತಿ ಷೇರಿಗೆ ರೂ. 100ರ ಮುಖಬೆಲೆಯನ್ನು ಹೊಂದಿರುವ ಒಂದೇ ಒಂದು ಷೇರುವರ್ಗವನ್ನು ಹೊಂದಿದೆ. ಈ ಕ್ವಿಂಟಿ ಷೇರನ್ನು ಹೊಂದಿರುವ ಪ್ರತಿಯೊಬ್ಬ ಷೇರುದಾರರೂ ಒಂದು ಷೇರಿಗೆ ಒಂದು ಮತವನ್ನು ಹೊಂದಿರುತ್ತಾರೆ.

ಪ್ರಚಾರಕರ ಪಾಲು ಹಿಡುವಳಿ

ಪ್ರಚಾರಕರ ಹೆಸರು	ಮಾರ್ಚ್ 31, 2022 ರಂದು ಇದ್ದಂತೆ			ಮಾರ್ಚ್ 31, 2021ರಂದು ಇದ್ದಂತೆ		
	No of shares	% of total Shares	% change during the year	No of shares	% of total Shares	% change during the year
ಈ ಕ್ವಿಂಟಿ ಷೇರುಗಳಿಗೆ ಸಂಬಂಧಿಸಿದ ಹಕ್ಕುಗಳು ಮತ್ತು ಮಿತಿಗಳು						
ಕರ್ನಾಟಕ ಸರ್ಕಾರ	595000	99.17%	0%	595000	99.17%	0%
ಕೆಎಸ್‌ಎಸ್‌ಎಫ್‌ಡಿ	5000	0.83%	0%	5000	0.83%	0%
ಒಟ್ಟು	6,00,000	100%		6,00,000	100%	

ಟಿಪ್ಪಣಿ 15 : ಉಳಿಸಿದ ಗಳಿಕೆ

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
ಉಳಿಸಿದ ಗಳಿಕೆ	3,13,050.69	2,48,497.69
ಒಟ್ಟು	3,13,050.69	2,48,497.69

ವಿವರಗಳು	ಮಾರ್ಚ್ 31, 2021ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ವರ್ಷದ ಆರಂಭದಲ್ಲಿ ವಸಮತೋಲನ	2,48,497.69	2,36,559.03
ಕೂಡಿ Ind AS 116 ಅಳವಡಿಕೆಯ ಮೇಲಿನ ಹೊಂದಾಣಿಕೆ	-	642.88
ಕೂಡಿ ಹಿಂದಿನ ವರ್ಷದ ವೆಚ್ಚಗಳು	-	10.88
ಕೂಡಿ ಬಂಡವಾಳೀಕರಣಗೊಂಡವು MCP - FMCP ನಲ್ಲಿ ಅಂದಾಜು	-	1,189.52
ಕೂಡಿ FMCP nಭೋಗ್ಯವನ್ನು ಹಿಂದೆಗೆದುಕೊಳ್ಳುವುದು	-	1,100.27
ಕೂಡಿ ಈಗ ಉಂಟಾದ ವೆಚ್ಚವನ್ನು ಹಿಂದಿರುಗಿಸಲಾಗಿದೆ ಮತ್ತು ಪ್ರಸ್ತುತ ಸ್ವತ್ತುಗಳೆಂದು ಪರಿಗಣಿಸಿದೆ	-	0.44
ಕೂಡಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ	-	21.00
ಕಳೆಯಿರಿ ಸ್ಥಿರ ಠೇವಣಿಯಿಂದ ಬಂದಿರುವ ಬಡ್ಡಿ	-	(630.98)
ಕಳೆಯಿರಿ ಕಳೆದ ವರ್ಷದ ಖರ್ಚುಗಳಿಗೆ ಹವಣಿಸಿರುವ ಮೊತ್ತ	-	(164.08)
ಕಳೆಯಿರಿ ಕಳೆದ ವರ್ಷದ ಆಸ್ತಿ ಸಲಕರಣೆ ಮತ್ತು ವಾಹನಗಳ ಸವಕಳೊ	-	(428.84)
ಕಳೆಯಿರಿ ವಾಹನ ಬಾಡಿಗೆ ವೆಚ್ಚ	-	(97.96)
ಕಳೆಯಿರಿ ಗಣಿ ಅರ್ಪಣೆಗೆ ಗಣಿ ಮುಚ್ಚುವ ಯೋಜನೆಯಡಿ ವೆಚ್ಚಗಳ ಅಂದಾಜು	-	(81.50)
ಕಳೆಯಿರಿ ಗಣಿ ಅರ್ಪಣೆಗೆ ಗಣಿ ಮುಚ್ಚುವ ಯೋಜನೆಯಡಿ ವೆಚ್ಚಗಳ ಅಂದಾಜು	-	(30,340.18)
ಕಳೆಯಿರಿ ಗಣಿ ಅರ್ಪಣೆಗೆ ಗಣಿ ಮುಚ್ಚುವ ಯೋಜನೆಯಡಿ ವೆಚ್ಚಗಳ ಅಂದಾಜು	-	(2,079.98)
ಏಪ್ರಿಲ್ 1 2020 ರಂತೆ ಹೊಂದಿಸಲಾದ ಬ್ಯಾಲನ್ಸ್	2,48,497.69	2,05,700.49
ಕೂಡಿ ವರ್ಷದ ಲಾಭ	79,091.72	45,687.94
ಕೂಡಿ ಮರುಮಾಪನದಿಂದ ಉಂಟಾಗುವ ಇತರ ಸಮಗ್ರ ಆದಾಯ ಆದಾಯ ತೆರಿಗೆಯ ನಿವ್ವಳ ಲಾಭ ಭಾದ್ಯತೆ ವ್ಯಾಖ್ಯಾನಿಸಲಾಗಿದೆ	(358.75)	109.27
ಕೂಡಿ ಲಾಭಾಂಶ ಪಾವತಿ ಈಕ್ವಿಟಿ ಷೇರುಗಳಿಗೆ	(14,179.98)	(3,000.00)
ವರ್ಷದ ಅಂತ್ಯಕ್ಕೆ ಉಳಿಕೆ	3,13,050.69	2,48,497.69

ಟಿಪ್ಪಣಿ 16 ಇತರೆ ಹಣಕಾಸು ಹೊಣೆಗಾರಿಕೆಗಳು

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
a) ಭದ್ರತೆ ಮತ್ತು ಅರ್ನಿಸ್ಟ್ ಹಣ ಠೇವಣಿ	727.71	803.11
ಒಟ್ಟು	727.71	803.11

16.1 ಶಾಸನಬದ್ಧ ಹೊಣೆಗಾರಿಕೆಗಳು ಪ್ರತಿನಿಧಿಸುತ್ತವೆ;

- (a) 2009-10 ನೇ ಸಾಲಿನಲ್ಲಿ ಅರಣ್ಯೇತರ ಭೂಮಿಗೆ ಪರಿಸರ ಸಂರಕ್ಷಣಾ ಶುಲ್ಕವಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಗುತ್ತಿಗೆ ಪಡೆದ ಭೂಮಿಗೆ ಪ್ರತಿ ಹೆಕ್ಟೇರ್ ಗೆ ರೂ.84000 ಬೇಡಿಕೆ ಒಟ್ಟು ಬೇಡಿಕೆಯು ರೂ.4489.74 ಲಕ್ಷ (ಹಿಂದಿನ ವರ್ಷ ರೂ.4489.74 ಲಕ್ಷಗಳು) ಆದರೆ ಕಂಪನಿಯು ಹಣಕಾಸಿನ ವರ್ಷಗಳಲ್ಲಿ ರೂ.2585.51 ಲಕ್ಷಗಳನ್ನು (ಹಿಂದಿನ ವರ್ಷ 2585.51 ಲಕ್ಷಗಳು) ಮಾತ್ರ ಪಾವತಿಸಿದೆ ಮತ್ತು 2009-10 ರಿಂದ 2020-21 ರ ಅವಧಿಗೆ ಪಾವತಿಸಬಹುದು, ಬಾಕಿ ರೂ.1904.24 ಲಕ್ಷಗಳು ಖಾಸರಿ ಗಣಿಗಾರರು ಇಂಪೆಫ್ ವಿಧಿಸುವುದರ ವಿರುದ್ಧ ಗೌರವಾನ್ವಿತ ಉಚ್ಚ ನ್ಯಾಯಾಲಯದಲ್ಲಿ ರಿಟ್ ಸಂಖ್ಯೆ 10040-10089/2009 ಮೂಲಕ ರಿಟ್ ಅರ್ಜಿ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.

ಟಿಪ್ಪಣಿ 17 ಹವಣಿಕೆಗಳು

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
a) ಸಿಬ್ಬಂದಿ ಕಲ್ಯಾಣಕ್ಕೆ ಹವಣಿಕೆ		
ಗಳಿಕೆ ರಜೆ ನಗಧೀಕರಣ	494.03	1,061.58
ಗ್ರಾಚ್ಯುಟಿ	271.77	0.10
ನಿವೃತ್ತಿ ಸವಲತ್ತುಗಳು	47.31	299.23
b) ಇತರೆ	-	-
ಬಿ. ಗಣಿ ಮುಚ್ಚುವಿಕೆ ಖರ್ಚುಗಳಿಗಾಗಿ ಹವಣಿಕೆ	51,284.25	65,865.15
ಒಟ್ಟು	52,097.36	67,226.06

17.1 Ind AS 37 ಗೆ ಅಗತ್ಯವಿರುವಂತೆ ಉದ್ಯೋಗಿ ಪ್ರಯೋಜನಗಳಿಗೆ ನಿಬಂಧನೆಗಳನ್ನು ಚಲನೆಯನ್ನು ಕೆಳಗೆ ನೀಡಲಾಗಿದೆ

ವಿವರಗಳು	ಗ್ರಾಚ್ಯುಟಿ	ಗಳಿಕೆ ರಜೆ ನಗಧೀಕರಣ
ವರ್ಷದ ಪ್ರಾರಂಭದಲ್ಲಿ ಬಾಕಿ	63.11	1,376.16
ಕೂಡಿ ವರ್ಷದ ಹವಣಿಕೆ	433.04	352.26
ಕಳೆಯಿರಿ-ಚಾಲ್ತಿ ವರ್ಷದಲ್ಲಿ ಪಾವತಿ	41.20	332.64
ವರ್ಷದ ಅಂತ್ಯದಲ್ಲಿ ಬಾಕಿ	454.95	1,395.78
Non current portion	271.77	494.03
Current portion	183.18	901.75

ವಿವರಗಳು	Supper annuation
ವರ್ಷದ ಪ್ರಾರಂಭದಲ್ಲಿ ಬಾಕಿ	413.81
ಕೂಡಿ ವರ್ಷದ ಹವಣಿಕೆ	41.35
ಕಳೆಯಿರಿ-ಚಾಲ್ತಿ ವರ್ಷದಲ್ಲಿ ಪಾವತಿ	366.50
ವರ್ಷದ ಅಂತ್ಯದಲ್ಲಿ ಬಾಕಿ	88.66
Non current portion	47.31
Current portion	41.35

17.2 Ind AS 37ಗೆ ಅಗತ್ಯವಿರುವಂತೆ ಉದ್ಯೋಗಿ ಪ್ರಯೋಜನಗಳಿಗೆ ಸಂಬಂಧಿಸಿದ ಚಲನೆ ಮತ್ತು ಇತರೆ ಮಾಹಿತಿಯನ್ನು ಟಿಪ್ಪಣಿ 26 ರಲ್ಲಿ ಒದಗಿಸಲಾಗಿದೆ.

- 17.3 ರೂ.8400 ಕ್ಕಂತಿ ಹೆಚ್ಚು ಮೂಲ ವೇತನವನ್ನು ಪಡೆಯುವ ಉದ್ಯೋಗಿಗಳಿಗೆ ಕಂಪನಿಯು ಸೂಪರ್ ಆನ್ಯೂಯೇಶನ್ ನಿಬಂಧನೆಯನ್ನು ಒದಗಿಸಿದೆ. ಸರ್ಕಾರದಿಂದ ಅನುಮೋದನೆ ಸಿಗದ ಕಾರಣ 2014-15 ನೇ ಸಾಲಿನ ಹಣಕಾಸು ವರ್ಷದಿಂದ 31.03.2021 ರವರೆಗಿನ ರೂ.233.23 ಲಕ್ಷ ಮೊತ್ತವನ್ನು ಸೂಪರ್ ಆನ್ಯೂಯೇಶನ್ ಫಂಡ್‌ಗೆ ವರ್ಗಾಯಿಸಲಾಗಿಲ್ಲ.
- 17.4 ಗಣಿ ಮುಚ್ಚುವಿಕೆ ನಿಬಂಧನೆ, ಅರಣ್ಯೀಕರಣ ಪುನರ್ವಸತಿ ಭಾದ್ಯತೆಗಳು ಮಾರ್ಚ್ 2021 ಕ್ಕೆ ಬಾಕಿ ಉಳಿದಿರುವ ರೂ.34056.51 ಲಕ್ಷಗಳು (ಕಳೆದ ವರ್ಷ ರೂ.34322.84 ಲಕ್ಷಗಳು) ಗಣಿಗಳನ್ನು ಮುಚ್ಚಿದಾಗ ಈ ಮೊತ್ತವನ್ನು ಪಾವತಿಸಬೇಕಾಗುತ್ತದೆ ಮತ್ತು ಗಣಿ/ಘಟಕಗಳ ಜೀವಿತಾವಧಿಯಲ್ಲಿ ಭರಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.
- 17.5 ಗಣಿ ಮುಚ್ಚುವ ಹೊಣೆಗಾರಿಕೆಯ ನಿಬಂಧನೆಯ ಚಲನ

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
ವರ್ಷದ ಪ್ರಾರಂಭದಲ್ಲಿ ಬಾಕಿ	65,865.15	34,322.84
ಕಳೆಯಿರಿ ಗಣಿ ಮುಚ್ಚುವಿಕೆಯ ಅಂದಾಜಿನ ಮರು ನಿರ್ಮಾಣದ ಮೇಲೆ ಹಿಂದಿನ ವರ್ಷಗಳ ಗಣಿ ಮುಚ್ಚುವಿಕೆಯ ವೆಚ್ಚಗಳಿಗೆ ಹೆಚ್ಚುವರಿ ನಿಬಂಧನೆ		
ಇತರೆ ಈಕ್ವಿಟಿಯ ಮೂಲಕ FMCPಯ ಹಿಮ್ಮುಖ ಗಳಿಕೆಯನ್ನು ಉಳಿಸಿಕೊಂಡಿದೆ	-	1,189.52
ಪಿಪಿಇ ನಲ್ಲಿ ಸರಿಹೊಂದಿಸಿದಾಗಿನಿಂದ ಗಣಿ ಮುಚ್ಚುವಿಕೆಯ ಅಂದಾಜಿನ ಮರು ನಿರ್ಮಾಣ	-	2,838.70
ಕೂಡಿ ಇತರೆ ಈಕ್ವಿಟಿಯಲ್ಲಿ ಸರಿ ಹೊಂದಿಸಲ್ಪಟ್ಟ ನಂತರ ಹಿಂದಿರುಗಿಸಿದ/ ರದ್ದಾರ ಗಣಿಗಳಿಗೆ ಸಂಬಂಧಿಸಿದ ಹೀಮದ ವರ್ಷದ ಗಣಿ ಮುಚ್ಚುವಿಕೆಯ ವೆಚ್ಚಗಳ ಮರುನಿರ್ಮಾಣ.	-	2,079.98
ಕೂಡಿ 20-21 ವರ್ಷಕ್ಕೆ ಗಣಿ ಮುಚ್ಚುವ ಯೋಜನೆಗೆ ನಿಬಂಧನೆಗಳು ಪರಿಷ್ಕೃತ ಬಾಕಿ ಮುಂಚಿತ ವರ್ಷಗಳಿಗೆ ಹೊಂದಾಣಿಕೆಯಾಗಿರುವಂತೆ	-	30,340.18
	65,865.15	70,771.22
ಕೂಡಿ FMCP ಅವಧಿಯಲ್ಲಿ ಗಣಿ ಮುಚ್ಚುವಿಕೆ ಯೋಜನೆಗಳಿಗೆ ನಿಬಂಧನೆಗಳು		
ರದ್ದಾದ ಗಣಿಗಳಿಗೆ	2,528.23	
ಕೂಡಿ Provisions for mine closure plan during the period PMPC		1,697.68
ಕೂಡಿ FMCP ಅವಧಿಯಲ್ಲಿ ಗಣಿ ಮುಚ್ಚುವಿಕೆ ಯೋಜನೆಗಳಿಗೆ ನಿಬಂಧನೆಗಳು		
ಚಾಲ್ತಿಯಲ್ಲಿಲ್ಲದ ಗಣಿಗಳಿಗೆ	1,539.54	1,468.46
ಕೂಡಿ FMCP ಅವಧಿಯಲ್ಲಿ ಗಣಿ ಮುಚ್ಚುವಿಕೆ ಯೋಜನೆಗಳಿಗೆ ನಿಬಂಧನೆಗಳು		
ಚಾಲ್ತಿ ಗಣಿಗಳಿಗೆ	1,503.55	
ಕಳೆಯಿರಿ 20-21 ವರ್ಷಕ್ಕೆ ಉಂಟಾದ ವೆಚ್ಚಗಳು/ನಿಬಂಧನೆಗಳನ್ನು ಹಿಂತೆಗೆದುಕೊಳ್ಳಲಾಗಿದೆ	20,152.23	15.78
ವರ್ಷದ ಅಂತ್ಯಕ್ಕೆ ಬಾಕಿ	51,284.25	65,865.15

ಟಿಪ್ಪಣಿ 17 ಎ ಇತರೆ ಹೊಣೆಗಳು

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
ಶಾಸನಬದ್ಧ ಹೊಣೆಗಳು	233.75	275.12
ಒಟ್ಟು	233.75	275.12

17A.1 ಶಾಸನಬದ್ಧ ಹೊಣೆಯು ಕೆಳಕಂಡಂತಿವೆ

(a) ಪಾವತಿಸಬೇಕಾಗಿರುವ ಅರಣ್ಯ ಅಭಿವೃದ್ಧಿ ತೆರಿಗೆ Rs.233.75 Lakhs (ಕಳೆದ ವರ್ಷ Rs. 233.75 Lakhs).

ಟಿಪ್ಪಣಿ 18: ವ್ಯಾಪಾರೀ ಸಂದಾಯಗಳು

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
ವ್ಯಾಪಾರೀ ಸಂದಾಯಗಳು		
ಅತಿಸಣ್ಣ ಮತ್ತು ಸಣ್ಣ ಉದ್ಯಮಗಳಿಗೆ ಬಾಕಿಗಳು	-	-
ಅತಿಸಣ್ಣ ಮತ್ತು ಸಣ್ಣ ಉದ್ಯಮಗಳಲ್ಲದವುಗಳಿಗೆ ಬಾಕಿಗಳು	2,637.66	3,133.93
ಒಟ್ಟು	2,637.66	3,133.93

ಎ. ವ್ಯಾಪಾರದ ಸಾಧಾರಣ ನಡೆಯಲ್ಲಿ ಖರೀದಿ/ಸೇವೆಗಳ ಕಾರಣ ಸ್ವೀಕರಿಸಲಾದ ಮೊತ್ತವಾದರೆ ಅಂಥ ಪಾವತಿಗಳನ್ನು ವ್ಯಾಪಾರೀ ಪಾವತಿಗಳೆಂದು ವರ್ಗಾಯಿಸಲಾಗುತ್ತದೆ ಮತ್ತು ಇವುಗಳು ಸಂಬಂಧಿತ ಪಕ್ಷಗಳಿಂದ ಹೊಂದಾಣಿಕೆ ಹಾಗೂ ಸ್ಥಿರೀಕರಣಕ್ಕೆ ಬದ್ಧವಾಗಿರುತ್ತವೆ.

ಗಮನಿಕೆ: ಕಂಪೆನಿಗೆ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ, ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ ಕಾಯ್ದೆಯ ಅಡಿಯಲ್ಲಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಬಾಕಿ ಇರುವ ಮೊತ್ತಗಳ ವಿವರಗಳು ಕೆಳಗಿನಂತಿವೆ:

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
i) ಅಸಲು ಮೊತ್ತ ಮತ್ತು ಉಳಿದಿರುವ ಪಾವತಿಸದ ಮೊತ್ತ	Nil	Nil
ii) ಮೇಲಿನ (i) ರ ಮೇಲೆ ಬಾಕಿ ಬಡ್ಡಿ ಮೊತ್ತ ಮತ್ತು ಪಾವತಿಸದ ಬಡ್ಡಿ	Nil	Nil
iii) ಎಂಎಸ್‌ಎಂಇಡಿ ಕಾಯ್ದೆಯ ಅಡಿಯಲ್ಲಿ, ಎಲ್ಲ ವಿಳಂಬಿತ ಪಾವತಿಗಳ ಮೇಲಿನ ಬಡ್ಡಿ	Nil	Nil
iv) ಬಾಕಿ ಉಳಿಯುತ್ತ ಸಾಗಿರುವ ಮತ್ತು ನಂತರದ ವರ್ಷಗಳಲ್ಲಿ ಪಾವತಿಸಬೇಕಾದ ಬಡ್ಡಿಯ ಮೊತ್ತ	Nil	Nil
ಒಟ್ಟು	-	-

ವಯಸ್ಸಾದ ವ್ಯಾಪಾರಿ ಪಾವತಿಗಳು

Outstanding for following periods from due date of payment

ವಿವರಗಳು	6 ತಿಂಗಳಿಂದ 1 ವರ್ಷ	1 ರಿಂದ 2 ವರ್ಷ	2ರಿಂದ 3 ವರ್ಷ	3 ವರ್ಷಕ್ಕಿಂತ ಮೇಲಿನ	ಒಟ್ಟು
ಮಾರ್ಚ್ 31, 2022 ರಂದು ಇದ್ದಂತೆ					
i) ಎಂಎಸ್‌ಎಂಇ					
ii) ಇತರೆ	311.15		358.54	1967.98	2637.66
iii) ವಿವಾದಿತ ಬಾಕಿ -ಎಂಎಸ್‌ಎಂಇ					
iv) ವಿವಾದಿತ ಬಾಕಿ -ಇತರೆ					
ಒಟ್ಟು	311.15		358.54	1967.98	2637.66

Trade payables Ageing

Outstanding for following periods from due date of payment

ವಿವರಗಳು	6 ತಿಂಗಳಿಂದ 1 ವರ್ಷ	1 ರಿಂದ 2 ವರ್ಷ	2 ರಿಂದ 3 ವರ್ಷ	3 ವರ್ಷಕ್ಕಿಂತ ಮೇಲಿನ	ಒಟ್ಟು
ಮಾರ್ಚ್ 31, 2022 ರಂದು ಇದ್ದಂತೆ					
i) ಎಂಎಸ್‌ಎಂಇ					
ii) ಇತರೆ	412.79	380.38	0.01	2340.75	3133.93
iii) ವಿವಾದಿತ ಬಾಕಿ -ಎಂಎಸ್‌ಎಂಇ					
iv) ವಿವಾದಿತ ಬಾಕಿ -ಇತರೆ					
ಒಟ್ಟು	412.79	380.38	0.01	2340.75	3133.93

ಟಿಪ್ಪಣಿ 19: ಇತರ ಹಣಕಾಸು ಹೊಣೆಗಳು

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
a) ಪಾವತಿಸಬೇಕಾದ ಸಿಬ್ಬಂದಿ ಸವಲತ್ತುಗಳು ವೇತನ ಮತ್ತು ಮರುಪಾವತಿಗಳು	78.30	181.68
b) ವೆಚ್ಚಗಳಿಗೆ ಸಾಲಗಾರರು	1,838.08	654.25
c) ಧಾರಣ ಹಣ	633.61	811.48
d) ಬದ್ಧತಾ ಠೇವಣಿ	114.29	113.91
e) ಕರೆಂಟ್ ಅಕೌಂಟ್‌ನಲ್ಲಿ ಓವರ್‌ಡ್ರಾ ಬ್ಯಾಲನ್ಸ್ ಬುಕ್ ಮಾಡಿರುವುದು.	-	303.33
ಒಟ್ಟು	2,664.27	2,064.65

19.1 ಪುಸ್ತಕ ಓವರ್‌ಡ್ರಾ ಬ್ಯಾಲನ್ಸ್ ಎಂದರೆ ಬ್ಯಾಂಕ್‌ಗಳ ಚಾಲ್ತಿ ಖಾತೆಯು ನಂತರದ ಹಣಕಾಸು ವರ್ಷದ ಮೊದಲ ವಾರದಲ್ಲಿ ಕ್ರಮಬದ್ಧಗೊಳಿಸಿದ ನಂತರ ವರ್ಷದ ಕೊನೆಯಲ್ಲಿ ಓವರ್ ಡ್ರಾ ಬ್ಯಾಲನ್ಸ್ ಅನ್ನು ಒಳಗೊಂಡಿರುತ್ತದೆ.

ಟಿಪ್ಪಣಿ 20: ಇತರೆ ಚಾಲ್ತಿ ಹೊಣೆಗಳು

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
a) ಗ್ರಾಹಕರಿಂದ ಮುಂಗಡ	1,454.49	1,265.20
b) ಸಿಬ್ಬಂದಿ ಸವಲತ್ತುಗಳ ಹೊಣೆ ಭವಿಷ್ಯನಿಧಿ ಪಾವತಿಗಾಗಿ	17.95	17.02
ಕುಟುಂಬ ಪಿಂಚಣಿಗಾಗಿ	4.24	5.52
ಪಿಂಚಣಿ ಮತ್ತು ಗಳಿಕೆ ರಜೆ ನಗಧೀಕರಣಕ್ಕಾಗಿ	7.98	6.85
ಬೋನಸ್, ಇನ್‌ಸೆನ್‌ಟಿವ್ ಮತ್ತು ಇತರೆ ಸಹೋಣೆಗಳು	1,040.08	1,224.74
c) ಶಾಸನಬದ್ಧ ಹೊಣೆಗಳು	5,923.85	4,664.93
d) ಇತರೆ ಚಾಲ್ತಿ ಹೊಣೆಗಳು	-	-
ಒಟ್ಟು	8,448.58	7,184.27

20.1 ಶಾಸನಬದ್ಧ ಹೊಣೆಗಳು ಟಿಡಿಎಸ್, ಟಿಪಿಎಸ್, ರಾಯಲ್ಟಿ, ಸೆಸ್, ಗೂಡ್ಸ್ & ಸರ್ವಿಸ್ ತೆರಿಗೆ ಎನ್‌ಎಂಇಟಿ & ಡಿಎಂಎಫ್ ದಿನಾಂಕ 31.03.2022 ಕ್ಕೆ ಬಾಕಿ ಇರುವಂತ ಸರ್ಕಾರಕ್ಕೆ ಪಾವತಿಸಬೇಕಾಗಿರುವ ರೂ.16.38 ಕೋಟಿಗಳನ್ನು ಒಳಗೊಂಡಿರುತ್ತದೆ

ಟಿಪ್ಪಣಿ 21: ಇತರ ಚಾಲ್ತಿ ಹೊಣೆಗಳು

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
ಸಿಬ್ಬಂದಿ ಸವಲತ್ತುಗಳ ಹೊಣೆ		
ಎ) ಗ್ರಾಚ್ಯುಟಿ ಫಂಡ್	183.18	63.02
ಬಿ) ನಿವೃತ್ತಿ ಸೌಲಭ್ಯಗಳು	41.35	114.58
ಸಿ) ಗಳಿಕೆ ರಜೆ ನಗಧೀಕರಣ	901.75	314.58
ಒಟ್ಟು	1,126.28	492.17

(ಮೊತ್ತ ಲಕ್ಷ ರೂ. ಗಳು)

ವಿವರ	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
ಟಿಪ್ಪಣಿ 22: ಕಾರ್ಯಾಚರಣೆಗಳಿಂದ ಆದಾಯ:		
ಖನಿಜಗಳ ಮಾರಾಟ		
ಕಬ್ಬಿಣದ ಅದಿರು	1,21,860.41	91,651.64
ಶಿಲಾವದಿಮಿಗಳು	2,332.26	1,035.05
ಇತರೆ ಖನಿಜಗಳು	1,551.35	1,615.11
	1,25,744.02	94,301.80
ಸೇವೆಗಳ ಮಾರಾಟ		
ಲೋಡಿಂಗ್ ಶುಲ್ಕಗಳು	1,174.38	1,681.26
ತೂಕದ ಶುಲ್ಕಗಳನ್ನು ಸಂಗ್ರಹಿಸಲಾಗಿದೆ	13.57	11.20
	1,187.95	1,692.46
ಒಟ್ಟು	1,26,931.96	95,994.26

ಒಪ್ಪಂದದ ಪ್ರಕಾರ ಆದಾಯ

ಸ್ಥಿರಬೆಲೆ ಮತ್ತು ಪರಿಮಾಣ ಆಧಾರಿತ ಉತ್ಪನ್ನಗಳು	1,977.91	2,207.14
	1,24,954.05	93,787.12
ಒಟ್ಟು	1,26,931.96	95,994.26

ಟಿಪ್ಪಣಿ 23: ಇತರ ಆದಾಯ:

ವಿವರ	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
ಬ್ಯಾಂಕುಗಳಲ್ಲಿನ ಠೇವಣಿಯಿಂದ ಬಡ್ಡಿ ಆದಾಯ	13,347.89	13,676.86
ಆದಾಯ ತೆರಿಗೆ ಮರುಭರಿಕೆ ಮೇಲೆ ಬಡ್ಡಿ	51.74	609.21
ಲಾಭಾಂಶ ಆದಾಯ	225.65	75.00
ಆಸ್ತಿಗಳ ಮಾರಾಟದಿಂದ ಲಾಭ	1.72	1.20
ಸ್ಟಾಪ್ ಮಾರಾಟ	12.00	0.17
ದೀರ್ಘಾವಧಿ ಹೂಡಿಕೆಗಳ ಮೇಲೆ ಲಾಭಾಂಶ	25.29	2.72
ಇತರ ಆದಾಯ	499.76	53.77
ಅಗತ್ಯವಿರದ ಹೊಣೆಗಳು, ಹಿಂದಕ್ಕೆ ಬರೆದದ್ದು(ಕಬಅಕ)	19,927.75	
ಪ್ರಶಸ್ತಿಪಡೆದಿದ್ದು	-	10.00
ಒಟ್ಟು	34,091.81	14,428.93

ಖರೀದಿದಾರರಿಗೆ ವರ್ಗಾವಣೆಯಂತೆ ವಿತರಣಾ ಪಟ್ಟಿಯನ್ನು ಹೆಚ್ಚಿಸುವುದರ ಮೇಲೆ ಮಾರಾಟವನ್ನು ಗುರುತಿಸಲಾಗುತ್ತಿದೆ
b. Leased/reserved for operation by the State Government and marketing of the Minerals & Granites.

1. ಕಂಪೆನಿ ಹೊಂದಿರುವ ಗಣಿಗಾರಿಕೆ/ಕಲ್ಲುಗಣಿ ಗುತ್ತಿಗೆಗಳು:
 - ಎ. 42 ಗಣಿಗಾರಿಕೆ ಗುತ್ತಿಗೆಗಳು - ಸುಮಾರು 6543.38 ಹೆಕ್ಟೇರು
 - ಬಿ. 38 ಕಲ್ಲುಗಣಿ ಗುತ್ತಿಗೆಗಳು - ಸುಮಾರು 685.94 ಎಕರೆ.
2. ಕಾರ್ಯಯುಕ್ತ ಗಣಿಗಳು/ಕಲ್ಲುಗಣಿಗಳು
 - ಎ. 5 ಗಣಿಗಳು - ಸುಮಾರು 919.56 ಹೆಕ್ಟೇರು
 - ಬಿ. 2 ಕಲ್ಲುಗಣಿಗಳು - ಸುಮಾರು 182.34 ಎಕರೆ
3. ಕಾರ್ಯಯುಕ್ತವಲ್ಲದ ಗಣಿಗಳು/ಕಲ್ಲುಗಣಿಗಳು
 - ಎ. 26 ಗಣಿಗಳು - ಸುಮಾರು 4790.53 ಹೆಕ್ಟೇರು
 - ಬಿ. 9 ಕಲ್ಲುಗಣಿಗಳು - ಸುಮಾರು 253.23 ಎಕರೆ
4. ಸರ್ಕಾರದ ಮುಂದೆ ಬಾಕಿ ಇರುವ ಎಂಎಲ್/ಕ್ಯೂಎಲ್ ಅರ್ಜಿ:
 - ಎ. 1 ಗಣಿ ಗುತ್ತಿಗೆ - ಸುಮಾರು 158.40 ಹೆಕ್ಟೇರು
 - ಬಿ. ಕಲ್ಲುಗಣಿ ಗುತ್ತಿಗೆಗಳು - ಯಾವುದೂ ಇಲ್ಲ
5. ಹಿಂದಕ್ಕೆ ಒಪ್ಪಿಸಿದ ಗಣಿಗಳು/ಕಲ್ಲುಗಣಿಗಳು
 - ಎ. 8 ಗಣಿ ಗುತ್ತಿಗೆಗಳು - ಸುಮಾರು 177.33 ಹೆಕ್ಟೇರು
 - ಬಿ. 20 ಕಲ್ಲುಗಣಿ ಗುತ್ತಿಗೆಗಳು - ಸುಮಾರು 196.17 ಎಕರೆ
6. ರದ್ದುಪಡಿಸಿದ ಗಣಿಗಳು/ಕಲ್ಲುಗಣಿಗಳು
 - ಎ. 3 ಗಣಿ ಗುತ್ತಿಗೆಗಳು - ಸುಮಾರು 648.59 ಹೆಕ್ಟೇರು (ಟೆಡಿಸಿಎಂ ಮತ್ತು ಯುಐಎಂ)
 - ಬಿ. ಕಲ್ಲುಗಣಿ ಗುತ್ತಿಗೆಗಳು - ಯಾವುದೂ ಇಲ್ಲ

ಸಿ. ಮೂಲದಲ್ಲಿ ಕಂಪೆನಿಗೆ ಗುತ್ತಿಗೆ ನೀಡಲಾಗಿದ್ದ ಸುಬ್ಬರಾಯನಹಳ್ಳಿ ಕಬ್ಬಿಣ ಅದಿರು ಗಣಿಗಳ 168 ಹೆಕ್ಟೇರು ಪೈಕಿ 35.5 ಹೆಕ್ಟೇರು ಪ್ರದೇಶ ಹಾಗೂ ತಿಮ್ಮಪ್ಪನಗುಡಿ ಕಬ್ಬಿಣ ಅದಿರು ಗಣಿಗಳ 621.59 ಹೆಕ್ಟೇರುಗಳ ಪೈಕಿ 36.5 ಹೆಕ್ಟೇರು ಪ್ರದೇಶವನ್ನು ತದನಂತರದಲ್ಲಿ ಕರ್ನಾಟಕ ಸರ್ಕಾರದ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಅನುಕ್ರಮವಾಗಿ ಶ್ರೀ ಬಿ. ಕುಮಾರ ಗೌಡ ಮತ್ತು ಶ್ರೀ ಎಚ್. ರಂಗನ್ ಗೌಡ ಇವರಿಗೆ ಗುತ್ತಿಗೆನೀಡಿತು.

ಡಿ. ಈ ವಿಷಯವು ವ್ಯಾಜ್ಯದಲ್ಲಿರುವುದರಂದ ರೂ.12.73 ಲಕ್ಷಗಳ ಅಭಿವೃದ್ಧಿ ಪ್ರೋತ್ಸಾಹವನ್ನು ಗುತ್ತಿಗೆದಾರರಿಂದ ಇನ್ನೂ ವಸೂಲಿ ಮಾಡಲಾಗಿಲ್ಲ. ಕಂಪನಿಯು ರಶೀದಿಯ ಲೆಕ್ಕದ ಆಧಾರದ ಮೇಲೆ ಲೆಕ್ಕ ಹಾಕಲು ಉದ್ದೇಶಿಸಿದೆ.

ಇ. ವ್ಯಾಜ್ಯದಲ್ಲಿರುವ ಕಾರಣ ಗುತ್ತಿಗೆದಾರರಿಂದ ರೂ. 12.73 ಲಕ್ಷ ಮೊತ್ತದ ಅಭಿವೃದ್ಧಿ ಉತ್ತೇಜಕ ಧನ ಇನ್ನೂ ವಸೂಲಾಗಿರುವುದಿಲ್ಲ. ಸ್ವೀಕೃತಿಯ ನಂತರ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಲು ಕಂಪನಿಯು ಉದ್ದೇಶಿಸುತ್ತದೆ.

ಟಿಪ್ಪಣಿ 24: ಬಳಸಲಾದ ಸಾಮಗ್ರಿಗಳ ವೆಚ್ಚ

(ಮೊತ್ತ ಲಕ್ಷ ರೂ. ಗಳು)

ವಿವರ	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ಬಳಸಲಾದ ದಾಸ್ತಾನು ಮತ್ತು ಬಿಡಿಭಾಗಗಳು	46.99	57.89
ಉಪಯೋಗಿಸಿದ ದಾಸ್ತಾನು ವೆಚ್ಚ	476.31	451.76
ಕೂಡಿ ಉಗ್ರಾಣ ಸಾಮಗ್ರಿಗಳ ಖರೀದಿ	59.28	46.99
ಕಳೆಯಿರಿ ವರ್ಷದ ಅಂತ್ಯಕ್ಕೆ ಇರುವ ದಾಸ್ತಾನು	464.02	462.65

ಬಳಸಲಾದ ದಾಸ್ತಾನು ಮತ್ತು ಬಿಡಿಭಾಗಗಳು

ಟಿಪ್ಪಣಿ 25: ಸಿದ್ಧಪಡಿಸಿದ ಸರಕು ದಾಸ್ತಾನುಗಳಲ್ಲಿ ಇಳಿಕೆ/ಹೆಚ್ಚಳ

ವಿವರ	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ಪ್ರಾರಂಭಿಕ ದಾಸ್ತಾನು (ಎ)		
ಖನಿಜಗಳು, ಗ್ರಾನೈಟ್ ಬ್ಲಾಕ್‌ಗಳು - ಪೂರ್ಣಗೊಂಡ ಸರಕುಗಳು	6,535.16	8,191.61
ಮುಕ್ತಾಯದ ದಾಸ್ತಾನು (ಬಿ)	-	-
ಖನಿಜಗಳು, ಗ್ರಾನೈಟ್ ಬ್ಲಾಕ್‌ಗಳು - ಪೂರ್ಣಗೊಂಡ ಸರಕುಗಳು	6,452.74	6,535.16
ಸಿದ್ಧಪಡಿಸಿದ ಸರಕು ದಾಸ್ತಾನುಗಳಲ್ಲಿ ಇಳಿಕೆ/ಹೆಚ್ಚಳ	82.42	1,656.45

ಟಿಪ್ಪಣಿ 26: ಸಿಬ್ಬಂದಿ ಕಲ್ಯಾಣ ಖರ್ಚುಗಳು

ವಿವರ	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ಪಿಎಫ್ ಮತ್ತು ಇತರ ನಿಧಿಗಳಿಗೆ ವಂತಿಗೆ	329.98	431.00
ನೌಕರರ ನಿವೃತ್ತಿ ಗ್ರಾಚುಟಿ	73.52	172.06
ವೇತನ, ಕೂಲಿ ಮತ್ತು ಬೋನಸ್	3,559.08	3,550.10
ಕಾರ್ಮಿಕ ಮತ್ತು ಸಿಬ್ಬಂದಿ ಕಲ್ಯಾಣ	139.81	129.47
ಒಟ್ಟು	4,102.38	4,282.64

26.1 ಭವಿಷ್ಯನಿಧಿ

26.1 -ಭಾರತೀಯ ಕಾನೂನಿಗೆ ಅನುಸಾರವಾಗಿ ಕಂಪನಿಯು ಅರ್ಹ ಉದ್ಯೋಗಿಗಳು ಭವಿಷ್ಯನಿಧಿಗೆ ಸಂಬಂಧಿಸಿದಂತೆ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ , ವ್ಯಾಖ್ಯಾನಿಸಲಾದ ಕೊಡುಗೆ ಯೋಜನೆ ಇದರಲ್ಲಿ ಉದ್ಯೋಗಿಗಳು ಮತ್ತು ಕಂಪನಿಯ ಉದ್ಯೋಗಿಗಳ ವೇತನದ ನಿರ್ದಿಷ್ಟ ಶೇಕಡಾವಾರು ಮೊತ್ತದಲ್ಲಿ ಮಾಸಿಕ ಕೊಡುಗೆಗಳನ್ನು ನೀಡುತ್ತಾರೆ.

26.2 ಸೂಪರ್ ಆನ್ಯೂಯೇಶನ್ ನಿಧಿ

2ಕಂಪನಿಯು ಪ್ರತಿ ಅರ್ಹ ಉದ್ಯೋಗಿಗಳ ಸಂಬಳದ ನಿರ್ದಿಷ್ಟ ಶೇಕಡಾವಾರು ಆಧಾರದ ಮೇಲೆ ವಾರ್ಷಿಕ ಕೊಡುಗೆಯನ್ನು ನೀಡುತ್ತದೆ. ಈ ವರ್ಷದಲ್ಲಿ ಕಂಪನಿಯು ರೂ.114.58 ಲಕ್ಷಗಳು (ಹಿಂದಿನ ವರ್ಷ 48.70 ಲಕ್ಷ) ನೀಡಿದೆ.

26.3 ನಿವೃತ್ತ ಗ್ರಾಚುಟಿ

26.3 ಕಂಪನಿಯು ಗ್ರಾಚುಟಿ ಬಾಧ್ಯತೆಯನ್ನು ಹೊಂದಿದೆ. 1972 ರ ಗ್ರಾಚುಟಿ ಕಾಯ್ದೆಯನ್ವಯ ಅರ್ಹ ಉದ್ಯೋಗಿಗಳು ನಿವೃತ್ತಿ ಹೊಂದಿದಾಗ. ಮರಣ/ ರಾಜೀನಾಮೆ ನೀಡಿದಾಗ ಉದ್ಯೋಗಿಗಳಿಗೆ ಒಟ್ಟು ಮೊತ್ತದ ಪಾವತಿಯನ್ನು ಯೋಜನೆಯ ಒದ್ದಿಸುತ್ತದೆ 5 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ ವೆಸ್ಟಿಂಗ್ ಸಂಭವಿಸುತ್ತದೆ, ಅಕ್ಟೋಬರ್ ಮೌಲ್ಯಮಾಪನದ ಆಧಾರದ ಮೇಲೆ ಭವಿಷ್ಯದಲ್ಲಿ ಪಾವತಿಸಬೇಕಾದ ಗ್ರಾಚುಟಿ ಪ್ರಯೋಜನಗಳ ಹೊಣೆಗಾರಿಕೆಯನ್ನು ಕಂಪನಿಯು ಪರಿಗಣಿಸುತ್ತದೆ.

26.4 Ind AS 19 ರ ನಿಬಂಧನೆಗಳ ಪ್ರಕಾರ ಗ್ರಾಚುಟಿ ಗಳಿಕೆ ರಜೆ ನಗಧೀಕರಣ ನಿಬಂಧನೆಗಳನ್ನು ಅಕ್ಟೋಬರ್ ಮೌಲ್ಯಮಾಪನದಿಂದ ಮಾಡಲಾಗಿದೆ.

26.5 Details of Benefit Obligation and Plan Assets

(a) Table showing Reconciliation of present value of defined benefit obligation

ವಿವರ	ಗ್ರಾಚುಟಿ		ಗಳಿಕೆ ರಜೆ ನಗಧೀಕರಣ	
	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ಭಾದ್ಯತೆಯ ಪ್ರಸ್ತುತ ಮೌಲ್ಯದಲ್ಲಿನ ಬದಲಾವಣೆಗಳು				
ಆರಂಭದಲ್ಲಿ ಇದ್ದಂತೆ ಬಾಧ್ಯತೆಯ ಪ್ರಸ್ತುತ ಮೌಲ್ಯ	3,474.05	3,892.43	1,345.70	1,400.45
ಬಡ್ಡಿ ವೆಚ್ಚ	217.00	272.47	84.04	98.03
ಪ್ರಸ್ತುತ ಸೇವಾ ವೆಚ್ಚ	96.06	105.22	120.64	74.16
ಪಾವತಿಸಿರುವ ಸೌಲಭ್ಯ	(658.12)	(675.34)	(255.55)	(338.87)
ವಾಸ್ತವಿಕ ಲಾಭ/ ಭಾದ್ಯತೆಯ ಮೇಲೆ ನಷ್ಟ	348.33	(120.73)	100.96	111.93
ಅಂತ್ಯದಲ್ಲಿರುವಂತೆ ಬಾಧ್ಯತೆಯ ಪ್ರಸ್ತುತ ಮೌಲ್ಯ	3,477.33	3,474.05	1,395.78	1,345.70

ಬಿ) ಯೋಜಿತ ಆಸ್ತಿಯಲ್ಲಿನ ಬದಲಾವಣೆಗಳು

ವಿವರ	ಗ್ರಾಚ್ಯುಟಿ		ಗಳಿಕೆ ರಚಿ ನಗಧೀಕರಣ	
	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ಆರಂಭದಲ್ಲಿದ್ದಂತೆ ಯೋಜನಾ ಸ್ವತ್ತುಗಳ ನ್ಯಾಯೋಜಿತ ಮೌಲ್ಯ	3,433.62	3,281.29	-	-
ಯೋಜನಾ ಸ್ವತ್ತುಗಳ ನಿರೀಕ್ಷಿತ ಆದಾಯ	215.65	227.46	-	-
ಯೋಜನಾ ಸ್ವತ್ತುಗಳ ನಿರೀಕ್ಷಿತ ಆದಾಯ	41.64	611.67	255.55	338.87
ಪಾವತಿಸಿರುವ ಸೌಲಭ್ಯ	(658.12)	(675.34)	(255.55)	(338.87)
ವಾಸ್ತವಿಕ ಲಾಭ/ ಭಾದ್ಯತೆಯ ಮೇಲೆ ನಷ್ಟ	(10.42)	(11.46)	-	-
ಅಂತ್ಯದಲ್ಲಿದ್ದಂತೆ ಯೋಜನಾ ಸ್ವತ್ತುಗಳ ಪ್ರಸ್ತುತ ಮೌಲ್ಯ	3,022.38	3,433.62	-	-

ಸಿ) ಗುರುತಿಸಲಾದ ಹಣಕಾಸು ತಯಾರಿ ವೆಚ್ಚ

ವಿವರ	ಗ್ರಾಚ್ಯುಟಿ		ಗಳಿಕೆ ರಚಿ ನಗಧೀಕರಣ	
	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ಪ್ರಸ್ತುತ ಸೇವಾ ವೆಚ್ಚ	96.06	105.22	120.64	74.16
ಬಡ್ಡಿ ವೆಚ್ಚ	217.00	272.47	84.04	98.03
ವರ್ಷದ ಕ್ರೋಡೀಕೃತ ಲಾಭ/ನಷ್ಟ	(215.65)	(227.46)	100.96	111.93
ಗುರುತಿಸಲಾದ ಹಣಕಾಸು ತಯಾರಿಯಲ್ಲಿನ ವೆಚ್ಚ	97.41	150.23	305.63	284.12

(ಡಿ) ನಿವ್ವಳ ವ್ಯಾಖ್ಯಾನಿತ ಲಾಭದ ಹೊಣೆಗಾರಿಕೆಯ ಮರುಮಾಪನ / ಇತರ ಸಮಗ್ರ ಆದಾಯದಲ್ಲಿ ಗುರುತಿಸಲಾದ ಆಸ್ತಿ ಸೇರಿವೆ:

ವಿವರ	ಗ್ರಾಚ್ಯುಟಿ	
	ಮಾರ್ಚ್ 31, 2022ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ಬಡ್ಡಿ ಆದಾಯವನ್ನು ಹೊರತುಪಡಿಸಿ ಯೋಜನಾ ಸ್ವತ್ತುಗಳ ವಾಪಸಾತಿ - (ಲಾಭ) / ನಷ್ಟ	10.42	11.46
ಹಣಕಾಸಿನ ಉದ್ದೇಶಗಳಿಂದ ಉಂಟಾಗುವ ವಾಸ್ತವಿಕ ನಷ್ಟ	97.94	11.82
ಅನುಬವದ ಹೊಂದಾಣಿಕೆಗಳಿಂದ ಉಂಟಾಗುವ ವಾಸ್ತವಿಕ (ಲಾಭ) / ನಷ್ಟ	250.39	(132.55)
	358.75	(109.27)

(ಇ) ನಿವ್ವಳ ವ್ಯಾಖ್ಯಾನಿತ ಲಾಭದ ಹೊಣೆಗಾರಿಕೆಯ ಮರುಮಾಪನ/ಇತರ ಸಮಗ್ರ ಆದಾಯದಲ್ಲಿ ಗುರುತಿಸಲಾದ ಆಸ್ತಿ ಸೇರಿವೆ;

ವಿವರ	ಗ್ರಾಚ್ಯುಟಿ		ಗಳಿಕೆ ರಜೆ ನಗಧೀಕರಣ	
	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
ರಿಯಾಯತಿ ದರ	5.79%	6.90%	5.79%	6.90%
ಯೋಜನೆಯ ಸ್ವತ್ತುಗಳ ಮೇಲೆ ನಿರೀಕ್ಷಿತ ಲಾಭ	5.79%	7.00%	0.00%	7.00%
ವೇತನ ಹೆಚ್ಚಳದ ನಿರೀಕ್ಷಿತ ದರ	7.00%	7.00%	7.00%	7.00%
ಸರಾಸರಿ ಭವಿಷ್ಯದ ಸೇವೆ	3.45	4.11	3.42	4.08
ಮರಣ ಕೋಷ್ಟಕ	IALM (2012-14) Ultimate		IALM (2012-14) Ultimate	
ನಿವೃತ್ತಿ ವಯಸ್ಸು	60	60	60	60

(ಎಫ್) ವ್ಯಾಖ್ಯಾನಿಸಲಾದ ಪ್ರಯೋಜನ ಯೋಜನೆಗಳ ವಾಸ್ತವಿಕ ಮೌಲ್ಯಮಾಪನದ ಉದ್ದೇಶಕ್ಕಾಗಿ ಬಳಸಲಾದ ಪ್ರಮುಖ ಊಹೆಗಳು ಕೆಳಕಂಡಂತಿವೆ

ವಿವರ	ಮಾರ್ಚ್ 31, 2022 ರಂದು ಇದ್ದಂತೆ	
	ಗ್ರಾಚ್ಯುಟಿ	ಗಳಿಕೆ ರಜೆ ನಗಧೀಕರಣ
2022	744.36	293.57
2023	750.15	174.20
2024	617.25	149.99
2025	524.59	131.52
2026	321.67	74.33
Thereafter	453.50	117.93

(ಜಿ) ಸೂಕ್ಷ್ಮ ವಿಶ್ಲೇಷಣೆ

ರಿಯಾಯತಿ ದರ, ನಿರೀಕ್ಷಿತ ಸಂಬಳ ಹೆಚ್ಚಳ ಮತ್ತು ವಾಪಸಾತಿ ದರಗಳು, ವ್ಯಾಖ್ಯಾನಿಸಲಾದ ಲಾಭದ ಬಾಧ್ಯತೆಯ ನಿರ್ಣಯಕ್ಕೆ ಗಮನಾರ್ಹವಾದ ವಾಸ್ತವಿಕ ಊಹೆಗಳು, ಕೆಳಗಿನ ಸೂಕ್ಷ್ಮ ವಿಶ್ಲೇಷಣೆಯನ್ನು ಕೆಳಗೆ ನಿರ್ದರಿಸಲಾಗಿದೆ. ಎಲ್ಲಾ ಇತರ ಊಹೆಗಳನ್ನು ಸ್ಥಿರವಾಗಿ ಹಿಡಿದಿಟ್ಟುಕೊಳ್ಳುವಾಗ ವರದಿ ಮಾಡುವ ಅವಧಿಯ ಕೊನೆಯಲ್ಲಿ ಸಂಭವಿಸುವ ಊಹೆಗಳ ಸಮಂಜಸವಾದ ಸಂಬವನೀಯ ಬದಲಾವಣೆಗಳ ಆಧಾರದ ಮೇಲೆ ನಿರ್ದರಿಸಲಾಗಿದೆ. ಸೂಕ್ಷ್ಮತೆಯ ವಿಶ್ಲೇಷಣೆ ಪರಿಶೀಲನೆಯನ್ನು ಕೆಳಗೆ ನೀಡಲಾಗಿದೆ

ವಿವರ	ಮಾರ್ಚ್ 31, 2022 ರಂದು ಇದ್ದಂತೆ			
	ಗ್ರಾಚ್ಯುಟಿ		ಗಳಿಕೆ ರಜೆ ನಗಧೀಕರಣ	
	ಇಳಿಕೆ	ಏರಿಕೆ	ಇಳಿಕೆ	ಏರಿಕೆ
ರಿಯಾಯತಿ ದರದಲ್ಲಿ ಬದಲಾವಣೆ (ಡೆಲ್ಟಾ ಪರಿಣಾಮ+ / - 1%)	3,565.57	3,393.72	1,440.79	1,353.94
ಸಂಬಳದ ದರದಲ್ಲಿ ಬದಲಾವಣೆ (ಡೆಲ್ಟಾ ಪರಿಣಾಮ+ / - 1%)	3,395.04	3,561.06	1,356.29	1,437.43
ವಾಪಸಾತಿ ದರದಲ್ಲಿ ಬದಲಾವಣೆ (ಡೆಲ್ಟಾ ಪರಿಣಾಮ+ / - 1%)	3,484.76	3,470.16	1,399.58	1,392.20

26.6 ಕಂಪನಿಯು ಪ್ರಸ್ತುತ ಹಣಕಾಸು ವರ್ಷದಲ್ಲಿ ಗ್ರಾಚ್ಯುಟಿಗೆ ರೂ.73.52 ಲಕ್ಷಗಳ ಹವಣಿಕೆಯನ್ನು ಮಾಡಿದೆ (ಕಳೆದ ವರ್ಷ ರೂ.172.05 ಲಕ್ಷಗಳು)

ಟಿಪ್ಪಣಿ 27: ಹಣಕಾಸು ವೆಚ್ಚ

ವಿವರ	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
ಬ್ಯಾಂಕ್ ಖಾತರಿ ಶುಲ್ಕ	22.59	4.19
ಬ್ಯಾಂಕ್ ಚಾರ್ಜಸ್	1.96	2.65
ಸೇವಾ ತೆರಿಗೆಯ ಮೇಲಿನ ಬಡ್ಡಿ	0.36	1.37
ಇತರರಿಗೆ ಬಡ್ಡಿ	45.24	45.36
ಎಫ್‌ಎಂ‌ಸಿಪಿ ಹಣಕಾಸು ವೆಚ್ಚ	606.61	501.71
ಬಡ್ಡಿ ಆದಾಯ ತೆರಿಗೆ /ಜಿಎಸ್‌ಟಿ	0.00	11.99
ಬಡ್ಡಿ - ಇಪಿಎಫ್	77.80	-
ಬಡ್ಡಿ - ರಾಜದನ	0.77	-
ಒಟ್ಟು	755.34	567.27

ಟಿಪ್ಪಣಿ 28 ಸವಕಳಿ ಮತ್ತು ದತ್ತಿ

(ರೂ.ಲಕ್ಷಗಳಲ್ಲಿ)

ವಿವರ	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ಆಸ್ತಿ ಸ್ವಾವರ ಮತ್ತು ಸಲಕರಣೆಗಳ ಮೇಲಿನ ಸವಕಳಿ	598.82	805.57
ಇತರೆ ಆಸ್ತಿಗಳ ಮೇಲಿನ ದತ್ತಿ	35.74	35.44
ಒಟ್ಟು	634.56	841.01

ಟಿಪ್ಪಣಿ 29: ಇತರ ಖರ್ಚುಗಳು

ವಿವರ	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
ಎ. ವ್ಯವಹಾರಿಕ ವೆಚ್ಚಗಳು		
ಗಣಿ ಗುತ್ತಿಗೆ ವೆಚ್ಚ	16,334.25	12,280.60
ಅರಣ್ಯೀಕರಣ ಶುಲ್ಕ	74.18	43.01
ಕ್ಯಾರೇಜ್ ಇನ್‌ಡ್	4.92	0.97
ಗಣಿ ಗುತ್ತಿಗೆ ವೆಚ್ಚ	4.88	6.07
ಕೊರೆಯುವಿಕೆ ಮತ್ತು ಅನ್ವೇಷಣಾ ಶುಲ್ಕ	112.20	121.14
ಲೋಡಿಂಗ್ ಶುಲ್ಕ	71.09	121.82
ಯಂತ್ರೋಪಕರಣ ಬಾಡಿಗೆ ಶುಲ್ಕ	4,666.97	4,435.65
ಗಣಿಗಾರಿಕೆ ಗುತ್ತಿಗೆ ವೆಚ್ಚ	1,553.87	830.67
ಪಟ್ಟಾದಾರ್ ಪರಿಹಾರ	1.91	3.54
ದುರಸ್ತಿ ಮತ್ತು ನಿರ್ವಹಣೆ	92.77	87.41
ಆರ್ & ಆರ್ ವೆಚ್ಚ	0.07	32.50
ಕಲ್ಲುಕೊರೆಯುವ ಕೂಲಿ	6.49	6.35
ಗಣಿ ಮುಚ್ಚುವಿಕೆ ಖರ್ಚುಗಳು ಪ್ರಗತಿಯಲ್ಲಿರುವ	-	1,095.30
ಗಣಿ ಮುಚ್ಚುವಿಕೆ ಖರ್ಚುಗಳು ಹಿಂತಿರುಗಿಸಿರುವ/ರದ್ದುಪಡಿಸಿರುವ	2,528.23	100.67
ಗಣಿ ಮುಚ್ಚುವಿಕೆ ಖರ್ಚುಗಳು ಮುಚ್ಚಿರುವ	1,539.54	1,468.46

ಡಿಸ್ಟ್ರಿಕ್ಟ್ ಮಿನರಲ್ ಫಂಡ್ (ಡಿಎಂಎಫ್)	4,904.13	3,684.91
ರಾಷ್ಟ್ರೀಯ ಕನಿಷ್ಠ ಅನ್ವೇಷಣಾ ಟ್ರಸ್ಟ್ (ಎನ್‌ಎಂಇಟಿ)	318.73	240.07
ಗಣಿ ಗುತ್ತಿಗೆಗಳ ನಿವ್ವಳ ಮೊತ್ತ	-	-
ವಾಹನಗಳ ಪ್ರತ್ಯೇಕ (ಸಿಇಸಿ)	10,596.50	7,973.99
ನೀರಿನ ವೆಚ್ಚ	8.37	8.87
ಮರಳು ವೆಚ್ಚ	87.63	
ಟೈಟಾನಿಯಂ & ಮ್ಯಾಂಗನೀಸ್ ವೆಚ್ಚ	77.59	12.50
ಒಟ್ಟು ಎ	42,984.30	32,554.50
ಬಿ.ಆಡಳಿತಾತ್ಮಕ ವೆಚ್ಚಗಳು		
ಲೆಕ್ಕಪರಿಶೋಧನಾ ಶುಲ್ಕ		
ಸನದಿ ಲೆಕ್ಕ ಪರಿಶೋಧಕರಿಗೆ	5.50	5.00
ತೆರಿಗೆ ಸಂಬಂಧಿತ	-	0.85
ತಿತರೆ ವೆಚ್ಚ	-	-
ಮಂಡಳಿ ಸಭೆ ಖರ್ಚುಗಳು	-	0.45
ಪುಸ್ತಕಗಳು ಮತ್ತು ನಿಯತಕಾಲಿಕಗಳು	1.95	1.48
ಸಿಎಸ್‌ಆರ್	1,034.80	1,282.59
ನಿರ್ದೇಶಕರ ಸಭಾ ಭತ್ಯೆ	0.71	0.78
ವಂತಿಗೆ ಮುಖ್ಯಾಂತ್ರಿಗಳ ಪರಿಹಾರ ನಿಧಿ	1,500.00	1,500.00
ವಿದ್ಯುತ್ ವೆಚ್ಚ	18.13	15.69
ಮನರಂಜನಾ ವೆಚ್ಚ	27.97	11.77
ಕ್ಷಿಮೆ	19.03	17.72
ಕಾನೂನು ಮತ್ತು ವೃತ್ತಿಪರ ಶುಲ್ಕ	583.88	405.37
ಸದಸ್ಯತ್ವ ವಂತಿಗೆ ಚ್ಚ	13.02	7.43
ಚ್ಚಿತರೆ ವೆಚ್ಚಗಳು	11.29	36.98
ಅಂಚೆ ಮತ್ತು ತಂತಿ ವೆಚ್ಚ	17.49	18.36
ಪರಿಷ್ಕೃತ ವೃತ್ತಿ ತೆರಿಗೆ	0.43	0.43
ಮುದ್ರಣ ಮತ್ತು ಲೇಖನ ಸಾಮಗ್ರಿಗಳು	20.13	11.36
ಚರ ಮತ್ತು ತೆರಿಗೆ	38.80	45.95
ಬಾಡಿಗೆ	123.75	117.08
ಭದ್ರತಾ ವೆಚ್ಚ	153.45	162.21
ವಂತಿಗೆ	18.25	0.45
ತರಬೇತಿ & ಅಭಿವೃದ್ಧಿ	6.48	-
ಪ್ರವಾಸ ವೆಚ್ಚ	34.78	25.55
ಮಾರಾಟ ತೆರಿಗೆ	4.02	14.09
ನಿಷ್ಕ್ರಿಯ /ಮೇಲೆ ಬಾಡಿಗೆ	32.79	22.72
ಸೇವಾ ತೆರಿಗೆ	-	76.76
ವಾಹನ ಬಾಡಿಗೆ ವೆಚ್ಚ	2.50	2.77
ದಂಡ	0.00	
ಒಟ್ಟು ಬಿ	3,669.15	3,783.84

ಅ.ಮಾರಾಟದ ವೆಚ್ಚಗಳು		
- ಹೊರಕ್ಕೆ ಕ್ಯಾರೆಂಜ್ ಹೊರಕ್ಕೆ ಕ್ಯಾರೆಂಜ್	0.02	0.84
- ಮಾದರಿ ಮತ್ತು ವಿಶ್ಲೇಷಣೆ	11.86	12.99
- ಮಾರಾಟ ಪ್ರಚಾರ ವೆಚ್ಚಗಳು	218.43	36.38
- MSTC ಆಯೋಗ (CEC+ಸ್ಟ್ರಾಪ್)	326.20	241.32
ಒಟ್ಟು ಸಿ	556.51	291.53
ಒಟ್ಟು (A+B+C)	47,209.96	36,629.87

29.1 ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ 2015 ರ ಅಧಿಸೂಚನೆ ಸಂಖ್ಯೆ 10 ರ ಪ್ರಕಾರ ಕಂಪನಿಯು ಡಿಎಂಎಫ್ (ಡಿಸ್ಟ್ರಿಕ್ಟ್ ಮಿನರಲ್ ಫೌಂಡೇಶನ್) @ 30% ರಾಯದನ ಮತ್ತು ಎನ್‌ಎಂಇಟಿ @ 2% ಅನ್ನು ರಾಯಲ್ಟಿ ಮೇಲೆ ಸಂಗ್ರಹಿಸಬೇಕು ಸೂಚಿಸಿದ ಖನಿಜಗಳ ಮೇಲೆ.

29.2 ಖನಿಜಗಳ ಮಾರಾಟವು ಗುತ್ತಿಗೆಯನ್ನು ರದ್ದುಗೊಳಿಸಿದ ತಗಡೂರು ಕ್ರೋಮೈಟ್ ಗಣಿ ಟ್ರೈಟಾನಿಫರಸ್ ಮಾರಾಟವನ್ನು ಒಳಗೊಂಡಿರುತ್ತದೆ. ಗ್ರಾಹಕರಿಗೆ ಡಿಇಎಂಜಿ ಪರವಾಗಿ ಸರಬರಾಜು ಮಾಡಲಾದ ವಸ್ತು ಮತ್ತು ಕಾರ್ಯಾಚರಣೆಯ ವೆಚ್ಚಗಳ ಅಡಿಯಲ್ಲಿ ಟ್ರೈಟಾನಿಫರಸ್ ಮ್ಯಾನ್ಯುಫ್ಯಾಕ್ಚರರ್ ವೆಚ್ಚಗಳಾಗಿ ತೋರಿಸಲಾಗಿದೆ

ಟಿಪ್ಪಣಿ 30 ಸೆಗ್‌ಮೆಂಟ್ ವರದಿ

ಕಂಪನಿಯು ಕಬ್ಬಿಣದ ಅದಿರು ಗಣಿಗಳನ್ನು ಮತ್ತು ಗ್ರಾನೈಟ್ ಕ್ವಾರಿಗಳನ್ನು ಪ್ರಾಥಮಿಕ ವಿಭಾಗವೆಂದು ಪರಿಗಣಿಸಿದೆ. ವಿಭಾಗವಾರು ಮಾಹಿತಿ

ವಿವರ	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
ಆದಾಯ		
ಕಬ್ಬಿಣದ ಅದಿರು	1,23,034.79	93,332.90
ಗ್ರಾನೈಟ್	2,302.50	1,035.05
ಇತರೆ	1,594.68	1,626.31
ಇತರೆ ಆದಾಯ	34,091.81	14,428.93
	1,61,023.77	1,10,423.19
ವೆಚ್ಚ		
ಕಬ್ಬಿಣದ ಅದಿರು	37,592.11	33,027.34
ಗ್ರಾನೈಟ್	2,425.46	933.91
ಇತರೆ	12,596.55	9,637.63
ಸವಕಳಿ ಮತ್ತು ಭೋಗ್ಯ	634.56	841.01
	53,248.68	44,439.89
ತೆರಿಗೆಗೆ ಮುಂಚಿನ ಲಾಭ	1,07,775.09	65,983.30
ತೆರಿಗೆಗೆ ನಿಬಂಧನೆ	(28,770.00)	(18,000.00)
ಮುಂದೂಡಲ್ಪಟ್ಟ ತೆರಿಗೆಗಳು	(22.49)	(228.45)
ಇತರೆ ಸಮಗ್ರ ಆದಾಯ	(249.63)	(1,957.64)
ತೆರಿಗೆಯ ನಂತರದ ಲಾಭ/ನಷ್ಟ	78,732.97	45,797.21
ಡಿವಿಡೆಂಡ್ ಮತ್ತು ಡಿವಿಡೆಂಡ್ ತೆರಿಗೆಯ ನಂತರ ನಿವ್ವಳ ಲಾಭ	78,732.97	45,797.21

ಸೆಗ್‌ಮೆಂಟ್ ಆಸ್ತಿಗಳು

ವಿವರ	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ಕಬ್ಬಿಣದ ಅದಿರು (ಆಸ್ತಿ ವಿವರಗಳ ಅನುಬಂಧ)	13,929.82	14,351.66
ಗ್ರಾನೈಟ್ (ಆಸ್ತಿ ವಿವರಗಳ ಅನುಬಂಧ)	1,255.42	786.68
ಹಂಚಿಕೆ ಮಾಡದ ಸ್ವತ್ತುಗಳು	-	-
ಮುಂದುಡಲ್ಪಟ್ಟ ತೆರಿಗೆ ಆಸ್ತಿ	920.63	943.12
ಬಂಡವಾಳ	5,030.90	5,030.90
ಇತರೆ ಸ್ವತ್ತುಗಳು	3,60,449.53	3,09,164.64
ಒಟ್ಟು ಸೆಗ್‌ಮೆಂಟ್ ಆಸ್ತಿ	3,81,586.30	3,30,277.01

ಸೆಗ್‌ಮೆಂಟ್ ಹೊಣೆಗಾರಿಕೆಗಳು

ವಿವರ	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ಕಬ್ಬಿಣದ ಅದಿರು	8,727.88	5,505.11
ಗ್ರಾನೈಟ್	5,335.34	6,085.41
ಹಂಚಿಕೆಯಾಗದ ಹೊಣೆಗಾರಿಕೆಗಳು	-	-
ಈಕ್ವಿಟಿ	3,13,650.69	2,49,097.69
ಇತರೆ ಹೊಣೆಗಾರಿಕೆ	53,872.39	69,588.79
ಒಟ್ಟು ಸೆಗ್‌ಮೆಂಟ್ ಹೊಣೆಗಾರಿಕೆಗಳು	3,81,586.30	3,30,277.01

Note 31 : Contingent Liabilities

A. Contingent liabilities to the extent not provided for:

(ರೂ.ಲಕ್ಷಗಳಲ್ಲಿ)

ವಿವರ	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
Bank guarantees issued by the banks on behalf of the company	1,146.81	757.68

ಆಕಸ್ಮಿಕಗಳು ಮತ್ತು ಕಾನೂನು ಮೊಕದ್ದಮೆಗಳು

ಕಂಪನಿಯು ತನ್ನ ವ್ಯವಹಾರದ ಸಾಮಾನ್ಯ ಕೋರ್ಸ್‌ನಲ್ಲಿ ಉದ್ಭವಿಸಿದ ಕಾನೂನು ಪ್ರಕ್ರಿಯೆಗಳು ಮತ್ತು ಕ್ಲೈಮುಗಳಿಗೆ (ತೆರಿಗೆ ಮೌಲ್ಯಮಾಪನ ಆದೇಶಗಳು/ಪೆನಾಲ್ಟಿ ನೋಟೀಸ್‌ಗಳನ್ನು ಒಳಗೊಂಡಂತೆ) ಒಳಪಟ್ಟಿರುತ್ತದೆ ಮತ್ತು ನಿರೀಕ್ಷಿತ ಹಣಕಾಸಿನ ಪರಿಣಾಮದ ಬಗ್ಗೆ ಸಮಂಜಸವಾದ ಅಂದಾಜು ಮಾಡಲು ಸಾಧ್ಯವಿಲ್ಲ ಯಾವುದಾದರೂ ಇದ್ದರೆ ಅದು ಅಂತಹ ಪ್ರಕ್ರಿಯೆಗಳ ಅಂತಿಮ ನಿರ್ಣಯದಿಂದ ಉಂಟಾಗುತ್ತದೆ ಆದಾಗ್ಯೂ ಈ ಕಾನೂನು ಪ್ರಕ್ರಿಯೆಗಳ ನಿರ್ಣಯವು ಕಾರ್ಯಾಚರಣೆಗಳ ಫಲಿತಾಂಶಗಳು ಅಥವಾ ಕಂಪನಿಯ ಆರ್ಥಿಕ ಸ್ಥಿತಿಯ ಮೇಲೆ ವಸ್ತು ಮತ್ತು ಪ್ರತಿಕೂಲ ಪರಿಣಾಮವನ್ನು ಬೀರುವ ಸಾಧ್ಯತೆಯಿಲ್ಲ ಸಾಮಾನ್ಯ ವ್ಯವಹಾರದಲ್ಲಿ ಕಂಪನಿಯು ವಿವಿಧ ಪಕ್ಷಗಳ ಹಕ್ಕುಗಳು ಮತ್ತು ಸಮರ್ಥನೆಗಳನ್ನು ಎದುರಿಸುತ್ತದೆ ಕಂಪನಿಯ ಬಾಹ್ಯ ಕಾನೂನು ಸಲಹೆಗಾರ ಅಗತ್ಯವಿರುವಲ್ಲಿ ಸಂಭಾವ್ಯ ನಷ್ಟದ ಸಂಭವನೀಯತೆ ಮತ್ತು ಅಂದಾಜು ಮಾಡುವ ಸಾಮರ್ಥ್ಯವಿರುವ ಯಾವುದೇ ಕ್ಲೈಮುಗಳಿಗೆ ಕಂಪನಿಯು ಹೊಣೆಗಾರಿಕೆಯನ್ನು ದಾಖಲಿಸುತ್ತದೆ ಮತ್ತು ವಸ್ತುವಾಗಿದ್ದರೆ ಅದರ ಹಣಕಾಸಿನ ಹೇಳಿಕೆಗಳಲ್ಲಿ ಅಂತಹ ವಿಷಯಗಳನ್ನು ಬಹಿರಂಗಪಡಿಸುತ್ತದೆ. ಸಂಬವನೀಯ ನಷ್ಟಗಳಿಗೆ, ಸಂಭವನೀಯವಲ್ಲ ಎಂದು ಪರಿಗಣಿಸಲಾಗಿದೆ, ಕಂಪನಿಯ ಹಣಕಾಸಿನ ಹೇಳಿಕೆಗಳಲ್ಲಿ ಬಹಿರಂಗಪಡಿಸುವಿಕೆಯನ್ನು ಒದಗಿಸುತ್ತದೆ ಆದರೆ ನಷ್ಟವು ಸಂಭವನೀಯವಾಗದ ಹೊರತಯ ಅದರ ಖಾತೆಗಳಲ್ಲಿ ಹೊಣೆಗಾರಿಕೆಯನ್ನು ದಾಖಲಿಸುವುದಿಲ್ಲ ಕೆಳಗಿನವು ಸಂಭಾವ್ಯ ನಷ್ಟವು ಸಾಧ್ಯವಿರುವ ಹಕ್ಕುಗಳು ಮತ್ತು ಸಮರ್ಥನೆಗಳ ವಿವರಣೆಯಾಗಿದೆ, ಆದರೆ ಸಂಭವನೀಯವಲ್ಲ ಕೆಳಗೆ ವಿವರಿಸಿದ ಯಾವುದೇ ಆಕಸ್ಮಿಕಗಳು ಕಂಪನಿಯ ಆರ್ಥಿಕ ಸ್ಥಿತಿ, ಕಾರ್ಯಾಚರಣೆಗಳ ಫಲಿತಾಂಶಗಳು ಅಥವಾ ನಗದು ಹರಿವಿನ ಮೇಲೆ ವಸ್ತು ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂದು ಕಂಪನಿಯು ನಂಬುತ್ತದೆ.

a) ಈ ಕೆಳಗಿನ ಅನಿಶ್ಚಿತ ಹೊಣೆಗಾರಿಕೆಗಳಿಗೆ ಸಂಬಂಧಿಸಿದಂತೆ 2020-21 ರ ಆರ್ಥಿಕ ವರ್ಷದಲ್ಲಿ ಅಭಿವೃದ್ಧಿಯೊಂದಿಗೆ ಪೋಸ್ಟ್ ಮಾಡುವ ಸ್ಥಿತಿಯಲ್ಲಿ ನಿರ್ವಹಣೆಯು ಇರುವುದಿಲ್ಲ.

i) ಕಂಪನಿಯು 1.4.2000 ರಿಂದ 26.08.2008 ರವರೆಗಿನ ಅವಧಿಗೆ ಅರಣ್ಯ ಅಭಿವೃದ್ಧಿ ತೆರಿಗೆಯ ಬೇಡಿಕೆಯ ವಿರುದ್ಧ ಸಲ್ಲಿಸಿದ ರಿಟ್ ಅರ್ಜಿಯನ್ನು ಹಿಂಪಡೆದಿದೆ ಕರ್ನಾಟಕ ಸರ್ಕಾರದ ನಿರ್ದೇಶನದಂತೆ ಸಮನ್ವಯದ ನಂತರ ಕಂಪನಿಯು ಬಂದಂತೆ ರೂ.7116.51 ಲಕ್ಷಗಳನ್ನು ಪಾವತಿಸಬೇಕು ಕಂಪನಿಯು FY2010-11 ರ ಅವಧಿಯಲ್ಲಿ ರೂ.3500 ಲಕ್ಷಗಳನ್ನು ಮತ್ತು FY 2013-2014 ರ ಅವಧಿಯಲ್ಲಿ ರೂ.3616.51 ಲಕ್ಷಗಳನ್ನು ಪಾವತಿಸಿದೆ, ಇದರಲ್ಲಿ ಕಂಪನಿಯು ಕಂಪನಿಯಲ್ಲಿ ಲಭ್ಯವಿರುವ ಅಂಡರ್‌ಟೇಕಿಂಗ್‌ಗಳು/ಕ್ರೆಡಿಟ್ ಬಾಲನ್ಸ್ ಗೆ ವಿರುದ್ಧವಾಗಿ ರೂ.6012.31 ಲಕ್ಷಗಳ ಡೆಬಿಟ್ ನೋಟ್ ಅನ್ನು ಖರೀದಿದಾರರ ಖಾತೆಯಲ್ಲಿ ಸಂಗ್ರಹಿಸಿದೆ. ಪಕ್ಷಗಳಿಂದ ಅಂಗೀಕರಿಸಲ್ಪಟ್ಟ ಬ್ಯಾಲನ್ಸ್ ರೂ.1104.20 ಲಕ್ಷಗಳು ವ್ಯತ್ಯಾಸದ ಮೊತ್ತವನ್ನು FY2011-12 ರ ಸಮಯದಲ್ಲಿ ಬರೆಯಲಾಗಿದೆ ಆದರೆ ಸರ್ಕಾರಕ್ಕೆ ಪಾವತಿಸಬೇಕಾದ ವಾಸ್ತವಿಕ ಹೊಣೆಗಾರಿಕೆ ರೂ.6148.87 ಲಕ್ಷಗಳು ಹೆಚ್ಚುವರಿ ಮೊತ್ತವನ್ನು ಪಾವತಿಸಿದ ರೂ.967.64 ಲಕ್ಷಗಳು (7116.51-6148.87 ಲಕ್ಷಗಳು) ಸರ್ಕಾರದಿಂದ ಸ್ವೀಕರಿಸಲು ಮತ್ತು ಡೆಬಿಟ್ ನೋಟ್ ರೂ.967.64 ಲಕ್ಷಗಳವರೆಗೆ ಖರೀದಿದಾರರ ಮೇಲೆ ಸಂಗ್ರಹವಾಗಿದೆ ಸಮನ್ವಯದ ನಂತರ

ii) ಕಂಪನಿಯು 26.08.2008 ರ ನಂತರ ಅಡ್ವೋಲೆರಾಮ್ ಆಧಾರದ ಮೇಲೆ 12% ಅಥವಾ 6% ರಷ್ಟು ಮಾರಾಟದ ಮೇಲೆ ಎಫ್‌ಡಿಟಿ ಪಾವತಿಯನ್ನು ಮಾಡುತ್ತಿದೆ. ಆದಾಗ್ಯೂ ಮೇಲಿನವುಗಳ ಜೊತೆಗೆ ಅರಣ್ಯ ಇಲಾಖೆಯಿಂದ ಹೆಚ್ಚುವರಿ ಬೇಡಿಕೆಯು ರೂ.5837.90 ಲಕ್ಷಗಳ NMDC/MML/DMG (IBM) ಸೂಚ್ಯಂಕ ದರಗಳ ಮೇಲೆ ಎಫ್‌ಡಿಟಿ @ 12% ಅಡ್ವೋಲೆರಾಮ್ ಆಧಾರಿತ ಸುಂಕ ಯಾವುದು ಹೆಚ್ಚಿದೆಯೋ ಅದು ಅರಣ್ಯ ಇಲಾಖೆ ಬೇಡಿಕೆಯನ್ನು ಮನ್ನಾ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ಕಂಪನಿ ಮನವಿ ಮಾಡಿದೆ ದಿನಾಂಕ 5.12.2014 ರಂತೆ ಕಂಪನಿಯು ಅರಣ್ಯ ಮತ್ತು ಪರಿಸರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ಕಛೇರಿಯಿಂದ ಪತ್ರವನ್ನು ಸ್ವೀಕರಿಸಿದ ಕಂಪನಿಯು ಅಳವಡಿಸಿಕೊಂಡ ದರಗಳನ್ನು ಅರಣ್ಯ ಅಭಿವೃದ್ಧಿ ತೆರಿಗೆಯ ಲೆಕ್ಕಾಚಾರಕ್ಕಾಗಿ ಬೆಂಚ್ ಮಾರ್ಕ್ ದರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮೇಲಿನ ಬೇಡಿಕೆ ಮನ್ನಾವನ್ನು ಸರ್ಕಾರದಿಂದ ನಿರೀಕ್ಷಿಸಲಾಗಿದೆ.

iii) ಕಂಪನಿಯು ಉಬ್ಬಲಗುಂಡಿ ಕಬ್ಬಿಣದ ಅದಿರು ಗಣಿಗಳಿಗೆ ರೂ.78.48 ಲಕ್ಷಗಳ ಬೇಡಿಕೆಯನ್ನು ಅರಣ್ಯಗಳ ಉಪ ಸಂರಕ್ಷಣಾಧಿಕಾರಿಗಳು ತಮ್ಮ ಪತ್ರ ಸಂಖ್ಯೆ STR/FDT/MML/995/2015-16 ಮೂಲಕ 2009 ರ ಅವಧಿಗೆ ಎಫ್‌ಡಿಟಿ ಮೇಲಿನ ಬಾಕಿ ಬಡ್ಡಿ ಸ್ವೀಕರಿಸಿದ್ದಾರೆ 2015 ಕ್ಕೆ WP No.863/2009 ದಿನಾಂಕ 28.5.2009 ರಲ್ಲಿನ ಗೌರವಾನ್ವಿತ ನ್ಯಾಯಾಲಯದ ಆದೇಶದ ಪ್ರಕಾರ ಬಳ್ಳಾರಿಯ ಮುಖ್ಯ ಸಂರಕ್ಷಣಾಧಿಕಾರಿಗಳು ಎಫ್‌ಡಿಟಿ ಬಾಕಿಯನ್ನು ಬಡ್ಡಿಯೊಂದಿಗೆ ರೂ.319.25 ಲಕ್ಷಗಳನ್ನು ಪಾವತಿಸಲು ಬೇಡಿಕೆಯ ಸೂಚನೆಯನ್ನು ಎತ್ತಿದರು. ಅವರ ಪತ್ರ ಸಂಖ್ಯೆ MNG/ CR-67/92-93(MML) dt.11-03-2020.

iv) ಕಂಪನಿಯು ತಿಮ್ಮಪ್ಪನಗುಡಿ ಕಬ್ಬಿಣ ಅದಿರು ಗಣಿಗಳಿಗೆ ರೂ.5685.05 ಲಕ್ಷಗಳ ಅರಣ್ಯಗಳ ಉಪ ಸಂರಕ್ಷಣಾಧಿಕಾರಿಗಳು ತಮ್ಮ ಪತ್ರ ಸಂಖ್ಯೆ STR/FDT/MML/995/2015-16 ಮೂಲಕ 2009 ರ ಅವಧಿಗೆ ಎಫ್‌ಡಿಟಿ ಮೇಲಿನ ಬಾಕಿ ಮತ್ತು ಬಡ್ಡಿ ಸ್ವೀಕರಿಸಿದ್ದಾರೆ 2015 ಕ್ಕೆ WPN0.863/2009 ಅರಣ್ಯಗಳ ಉಪ ಸಂರಕ್ಷಣಾಧಿಕಾರಿಗಳು ಎಫ್‌ಡಿಟಿ ಬಾಕಿಯನ್ನು ಬಡ್ಡಿಯೊಂದಿಗೆ ರೂ.10604.14 ಲಕ್ಷಗಳನ್ನು ಪಾವತಿಸಲು ಬೇಡಿಕೆಯ ಸೂಚನೆಯನ್ನು ಎತ್ತಿದರು ಅವರ ಪತ್ರ ಸಂಖ್ಯೆ MNG/ CR-67/92-93(MML)dt.11-03-2020.

v) ಕಂಪನಿಯು ಸುಬ್ಬರಾಯನಹಳ್ಳಿ ಕಬ್ಬಿಣದ ಅದಿರು ಗಣಿಗೆ ಬಳ್ಳಾರಿಯ ಅರಣ್ಯಗಳ ಉಪ ಸಂರಕ್ಷಣಾಧಿಕಾರಿಗಳಿಂದ ಬೇಡಿಕೆಯನ್ನು ಸ್ವೀಕರಿಸಿದೆ ರೂ.4240.24 ಲಕ್ಷಗಳನ್ನು ಬಡ್ಡಿಯೊಂದಿಗೆ ಬಾಕಿ ಪಾವತಿಸಲು, ಪತ್ರ ಸಂಖ್ಯೆ MNG/CR-67/92-93(MML)dt.11. -03-2020.

vi) AY 2016-17 ಕ್ಕೆ ಕಂಪನಿಯ ವಿರುದ್ಧ ರೂ.538.37 ಲಕ್ಷಗಳ ಆದಾಯ ತೆರಿಗೆ ಕ್ಲೈಮುಗಳನ್ನು ಸಾಲವೆಂದು ಅಂಗೀಕರಿಸಲಾಗಿಲ್ಲ ಏಕೆಂದರೆ ಈ ಮೊತ್ತವನ್ನು ಈಗಾಗಲೇ ತಿದ್ದುಪಡಿ ಅರ್ಜಿಯ ಅವಧಿಯ ಮುಕ್ತಾಯದ ನಂತರ ಪಾವತಿಸಬೇಕಾದ ಬಾಕಿ ತೆರಿಗೆಯನ್ನು ಕಡಿಮೆ ಮಾಡಲಾಗಿದೆ ಜನವರಿ 3,2019 ರಂದು ರೂ.19.25 ಲಕ್ಷಗಳು ಕಂಪನಿಯು ಸಿಐಟಿ (ಅಪೀಲುಗಳು) ರೂ.538.37 ಲಕ್ಷಗಳ ಬೇಡಿಕೆಯ ವಿವಾದದ ಮೊದಲು ಮೊದಲ ಮೇಲ್ಮನವಿಯನ್ನು ಆಧ್ಯತೆ ನೀಡಿದೆ ಮತ್ತು ಆದೇಶಗಳಿಗಾಗಿ ಕಾಯುತ್ತಿದೆ ಬಾಕಿಯಿರುವ ಮರುಪಾವತಿ ಮೊತ್ತದಿಂದ ಪಾವತಿಸಬೇಕಾದ ಬಾಕಿಯನ್ನು ಈಗಾಗಲೇ ಜೊಂದಿಸಲಾಗಿದೆ.

vii) AY 2017-18 ಕ್ಕೆ ಪಾವತಿಸಬೇಕಾದ ಹೆಚ್ಚುವರಿ ಆದಾಯ ತೆರಿಗೆ ರೂ.785.13 ಲಕ್ಷಗಳು (ಮರುಪಾವತಿ ಬಾಕಿಯಿಂದ ಹೊಂದಿಸಲಾಗಿದೆ) ಸಾಲವೆಂದು ಅಂಗೀಕರಿಸಲಾಗಿಲ್ಲ ಏಕೆಂದರೆ ಕಂಪನಿಯ ಮೊದಲ ಅಪೀಲೇಟ್ ಅಧಾರಿಟಿ ಮತ್ತು ಆದೇಶಕ್ಕಾಗಿ ಕಾಯುವ ಮೊದಲು ಮೇಲ್ಮನವಿಯನ್ನು ಆಧ್ಯತೆ ನೀಡಿದೆ.

viii) 2018-19 ರ 5.4.2021 ರ ಡಿಮಾಂಡ್ ನೋಟೀಸ್ ಪ್ರಕಾರ ರೂ.1148.83 ಲಕ್ಷಗಳ ಮೊತ್ತದ ಆದಾಯ ತೆರಿಗೆ ಬೇಡಿಕೆಯನ್ನು ಸಾಲವೆಂದು ಅಂಗೀಕರಿಸಲಾಗಿಲ್ಲ. ಏಕೆಂದರೆ ಕಂಪನಿಯು ಮೊದಲ ಅಪೀಲೇಟ್ ಅಧಾರಿಟಿಗಿಂತ ಮೊದಲು ಮೇಲ್ಮನವಿಯನ್ನು ಬಯಸಿದೆ ಮತ್ತು ಆದೇಶಗಳಿಗಾಗಿ ಕಾಯುತ್ತಿದೆ. ದಿ 29.4.2021 ರಂದು ರೂ.372.09 ಲಕ್ಷಗಳನ್ನು ಪೂರ್ವ ಠೇವಣಿ ಮಾಡಿದೆ.

ix) 13.12.2016 ರ ದಿನಾಂಕದ 201-15 ರ ಡಿಮಾಂಡ್ ನೋಟೀಸ್ ಪ್ರಕಾರ ರೂ.537.16 ಲಕ್ಷಗಳ ಮೊತ್ತದ ಆದಾಯ ತೆರಿಗೆ ಬೇಡಿಕೆಯನ್ನು ಸಾಲವೆಂದು ಅಂಗೀಕರಿಸಲಾಗಿಲ್ಲ. ಏಕೆಂದರೆ ಕಂಪನಿಯು ಮೊದಲ ಅಪೀಲೇಟ್ ಅಧಾರಿಟಿಗಿಂತ ಮೊದಲು ಮೇಲ್ಮನವಿಯನ್ನು ಬಯಸಿದೆ ಮತ್ತು ಆದೇಶಗಳಿಗಾಗಿ ಕಾಯುತ್ತಿದೆ. ದಿ 29.4.2021 ರಂದು ರೂ. 80.58 ಲಕ್ಷಗಳನ್ನು ಪೂರ್ವ ಠೇವಣಿ ಮಾಡಿದೆ.

x) 2013-14 ಕ್ಕೆ ಪಾವತಿಸಬೇಕಾದ ಹೆಚ್ಚುವರಿ ಆದಾಯ ತೆರಿಗೆ ರೂ.122.82 ಲಕ್ಷಗಳನ್ನು ಸಾಲವೆಂದು ಅಂಗೀಕರಿಸಲಾಗಿಲ್ಲ. ಏಕೆಂದರೆ ಕಂಪನಿಯು ಮೊದಲ ಅಪೀಲೇಟ್ ಅಧಾರಿಟಿಗಿಂತ ಮೊದಲು ಮೇಲ್ಮನವಿಯನ್ನು ಬಯಸಿದೆ ಮತ್ತು ಆದೇಶಗಳಿಗಾಗಿ ಕಾಯುತ್ತಿದೆ. 2017-18 ಕ್ಕೆ ಬಾಕಿ ಇರುವ ಮರುಪಾವತಿಯಿಂದ ರೂ.122.82 ಲಕ್ಷಗಳ ಸಂಪೂರ್ಣ ಬೇಡಿಕೆಯನ್ನು ಸರಿಹೊಂದಿಸಲಾಗಿದೆ.

xi) 2009-10 ಕ್ಕೆ ಪಾವತಿಸ ಹೆಚ್ಚುವರಿ ಆದಾಯ ತೆರಿಗೆ ರೂ.463.94 ಲಕ್ಷಗಳನ್ನು 20.06.2014 ರ ಸೆಕ್ಷನ್ 263 ನೊಂದಿಗೆ ಸೆಕ್ಷನ್ 143(3) ಅನ್ನು 20.6.2014 ರಿಂದಿಗೆ ಓದಿದ ಆದೇಶದ ಹೊರತಾಗಿ ಕಂಪನಿಯು ಮೊದಲು ಆದ್ಯತೆ ನೀಡಿರುವುದರಿಂದ ಸಾಲವೆಂದು ಅಂಗೀಕರಿಸಲಾಗಿಲ್ಲ. ಬೆಂಗಳೂರಿನ ಸಿಐಟಿ (ಎ) ಮುಂದೆ ಮೇಲ್ಮನವಿ ಸಲ್ಲಿಸಲಾಗಿದ್ದು ಆದೇಶಕ್ಕಾಗಿ ಕಾಯಲಾಗುತ್ತಿದೆ.

xii) 2019-20 ನೇ ಸಾಲಿನಲ್ಲಿ ಅರಣ್ಯೇತರ ಭೂಮಿಗೆ ಪರಿಸರ ಸಂರಕ್ಷಣಾ ಶುಲ್ಕವಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಗುತ್ತಿಗೆ ಪಡೆದ ಭೂಮಿಯಲ್ಲಿ ಪ್ರತಿ ಹೆಕ್ಟೇರ್ಗೆ ರೂ.84000 ಬೇಡಿಕೆಯಿದೆ ಒಟ್ಟು ಬೇಡಿಕೆಯು ರೂ.4489.74 ಲಕ್ಷಗಳಾಗುತ್ತದೆ ಆದರೆ ಕಂಪನಿಯು 2009-20 ರ ಹಣಕಾಸು ವರ್ಷದಲ್ಲಿ ಕೆಲಸ ಮಾಡುವ ಗಣಿಗಳಿಗೆ ರೂ.2585.51 ಲಕ್ಷಗಳನ್ನು ಮಾತ್ರ ಪಾವತಿಸಿದೆ ಮತ್ತು ಕೆಲಸ ಮಾಡದ ಗಣಿಗಳಲ್ಲಿನ ರೂ.1904.24 ಲಕ್ಷಗಳ ಬಾಕಿ ಮೊತ್ತವನ್ನು ಪ್ರಸ್ತುತವಲ್ಲದ ಹೊಣೆಗಾರಿಕೆಯಡಿ ತೋರಿಸಲಾಗಿದೆ.

xiii) 2009-10 ರಿಂದ 2020-21 ರ ಅವಧಿಗೆ 19.01 ಕೋಟಿ ರೂಗಳು ಮತ್ತು ಡಿವಿಜಿಯಿಂದ 11.43 ಕೋಟಿಗಳು ಬೇಡಿಕೆಯಿದೆ ಲೀಸ್ ನಂ 2629 ಮತ್ತು 2605 ಗೆ ಸಂಬಂಧಿಸಿದಂತೆ ಅವರ ಪತ್ರ ಸಂಖ್ಯೆ 2629-20202022.3063 ದಿ 08.10.20212 ಮತ್ತು 2605/2021-22 ದಿ.8.10.21 ಕಂಪನಿಯು ಹಿಂಪಡೆಯಲು ಹೇಳಿದ ಬೇಡಿಕೆಯನ್ನು ಪ್ರತಿಭಟಿಸಿತು.

xiv) ಗಣಿಗಳು ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ 2015 ರ ಅಧಿಸೂಚನೆ ಸಂಖ್ಯೆ 10 ರ ಪ್ರಕಾರ ಕಂಪನಿಯು ಅಧಿಸೂಚಿತ ಖನಿಜುಗಳ ರಾಯಲ್ಟಿ ಮೇಲೆ 30% ಡಿವಿಡೆಂಡ್ ಅನ್ನು ಪಾವತಿಸುವಂತೆ ಸೂಚಿಸಿದೆ.

xv) ಕಂದಾಯ ಇಲಾಖೆಯಿಂದ ರೂ.11921.43 ಲಕ್ಷಗಳ ಬೇಡಿಕೆಯಿದೆ ಕೇಂದ್ರ ಅಬಕಾರಿ ಮತ್ತು ಕಸ್ಟಮ್ ಕಮೀಷನರ್ ಅವರು ಪತ್ರ ಸಂಖ್ಯೆ IV/01/22/2017 ST(A) TBG/546 ದಿನಾಂಕ 17.03.2021 ರಲ್ಲಿ 2011-12 ರಿಂದ 2016-17 ರ ಅವಧಿಗೆ CENVAT ಕ್ರೆಡಿಟ್ ನಿಯಮಗಳನ್ನು 2004 ರ ನಿಯಮ 6(3) ರಡಿಯಲ್ಲಿ CENVAT ಕ್ರೆಡಿಟ್ ಲಭ್ಯತೆಯ ವಿರುದ್ಧದ ಬೇಡಿಕೆ ಮತ್ತು ಸರಕು ಸಾಗಣೆ ಏಜೆನ್ಸಿ ಮಾನವಶಕ್ತಿ ಪೂರೈಕೆ ನಿರ್ದೇಶಕರ ಶುಲ್ಕ ಕೆಲಸದ ಗುತ್ತಿಗೆ, ಬಾಡಿಗೆ ಮುಂತಾದ ಇತರ ಸಮಸ್ಯೆಗಳ ವಿರುದ್ಧ ಬೇಡಿಕೆ ಸ್ಥಿರ ಆಸ್ತಿ ಇತ್ಯಾದಿ ಕಂಪನಿಯು ನಗದು ಪಾವತಿಸುವ ಮೂಲಕ ಬಳಸಿದ CENVAT ಕ್ರೆಡಿಟ್ ನಿಯಮಗಳು 2004 ರ ನಿಯಮ (6(3) ರ ವಿರುದ್ಧ ಬೇಡಿಕೆ ಉದ್ಭವಿಸುವುದಿಲ್ಲ ಎಂದು ಕಂಪನಿಯು ಅಭಿಪ್ರಾಯ ಪಟ್ಟಿದೆ 26.009.2021 ರಂದು ಕಸ್ಟಮ್ ಎಕ್ಸೈಸ್ ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದ ಮುಂದೆ ಬೆಂಗಳೂರು ದಕ್ಷಿಣ ಕಮಿಷನರೇಟ್ ಕೇಂದ್ರ ತೆರಿಗೆ ಆಯುಕ್ತರು ಮೇಲ್ಮನವಿ ಸಲ್ಲಿಸಿದ್ದಾರೆ 11921.43 ಲಕ್ಷ ಅನಿಶ್ಚಿತ ಹೊಣೆಗಾರಿಕೆ ಅಸ್ತಿತ್ವದಲ್ಲಿದೆ.

xvi) ಪ್ರಧಾನ ಹೆಚ್ಚುವರಿ ನಿರ್ದೇಶಕರ ಕಛೇರಿ ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ನಿರ್ದೇಶನಾಕಯ ಬೆಂಗಳೂರು ವಲಯದಿಂದ ಶೋಕಾಸ್ ನೋಟೀಸು ವಿರುದ್ಧ ರೂ.4100.71 ಲಕ್ಷ ಬೇಡಿಕೆಯಿದೆ 5441/2020 ದಿನಾಂಕ 17.8.2020 ರ ಅವಧಿಗೆ ದಿ.1.4.2016 ರಿಂದ 30.6.2017 ರವರೆಗಿನ ಅವಧಿಗೆ ರಾಯಧನ, ಜಿಲ್ಲಾ ಖನಿಜ ನಿಧಿ ರಾಷ್ಟ್ರೀಯ ಖನಿಜ ಪರಿಶೋಧನೆ ಟ್ರಸ್ಟ್ ಮತ್ತು ರಿವರ್ಸ್ ಚಾರ್ಜ್ ಕಾರ್ಯವಿಧಾನದಡಿಯಲ್ಲಿ ಅರಣ್ಯ ಅಭಿವೃದ್ಧಿ ಶುಲ್ಕದ ಮೇಲಿನ ಸೇವಾ ತೆರಿಗೆ ಈ ಅವಧಿಯಲ್ಲಿ ಕಂಪನಿಯು ರೂ.1869.47 ಲಕ್ಷಗಳ ಮೊತ್ತವನ್ನು ಪಾವತಿಸಿದೆ ಪ್ರತಿಭಟನೆಯಲ್ಲಿ ರೂ.1383.39 ಲಕ್ಷ ಗಳಿವೆ.

ಬಿ.ಬದ್ಧತೆಗಳು

ವಿವರ	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
ಬಂಡವಾಳ ಖಾತೆಯಲ್ಲಿ ಕಾರ್ಯಗತಗೊಳಿಸಲು ಉಳಿದಿರುವ ಅಂದಾಜು ಮೊತ್ತದ ಒಪ್ಪಂದಗಳು ಒದಗಿಸಲಾಗಿಲ್ಲ		
ಆಸ್ತಿ ಸ್ಥಾವರ ಮತ್ತು ಸಲಕರಣೆಗಳ - ಸಂಚಾರಿನಲ್ಲಿ ಕಟ್ಟಡ ನಿರ್ಮಾಣ (ಮುಂಗಡಗಳ ನಿವ್ವಳ)	88.14	87.00
ಅಮೂರ್ತ ಅಸ್ತಿ ಇಆರ್‌ಪಿ ಸಾಫ್ಟ್‌ವೇರ್ (ಮುಂದುವರೆಯುವ ನಿವ್ವಳ)	124.64	124.64

ಸಿ. ಕಂಪನಿಯ ವಿರುದ್ಧ ಬಾಕಿ ಉಳಿದಿರುವ ಪ್ರಕರಣಗಳ ಪಟ್ಟಿ

ಮಾರ್ಚ್ 31, 2021 ರಂತೆ ಕಂಪನಿಯ ವಿರುದ್ಧ ಕೆಳಕಂಡ ಪ್ರಕರಣಗಳು ಬಾಕಿ ಇವೆ;

ವಿವರ	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ಮದ್ಯಸ್ಥಿಕೆ ಪ್ರಕರಣಗಳು	4	5
ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು	18	17
ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳು	5	5
ಹೈಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳು	38	75
ಸಿಜಿಐಟಿ /ಲೇಬರ್ ಕೋರ್ಟ್ ಪ್ರಕರಣಗಳು	29	14

ಎಲ್ಲ ಪ್ರಕರಣಗಳು ವಿವಿಧ ವೇದಿಕೆಗಳಲ್ಲಿ ಮತ್ತು ವಿವಿಧ ಹಂತಗಳಲ್ಲಿ ಹಣಕಾಸಿನ ಹೇಳಿಕೆಗಳ ಮೇಲೆ ಪ್ರಭಾವವನ್ನು ಕಂಡುಹಿಡಿಯಲಾಗುವುದಿಲ್ಲ ಪ್ರಕರಣಗಳನ್ನು ನಿರ್ಧರಿಸಿದ ನಂತರ ಅದನ್ನು ಅಂಗೀಕರಿಸಲಾಗುತ್ತದೆ ಮತ್ತು ಖಾತೆಗಳ ಪುಸ್ತಕಗಳಲ್ಲಿ ಒದಗಿಸಲಾಗುತ್ತದೆ

ಟಿಪ್ಪಣಿ 32 ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ

ಎ. ಕಂಪನಿಯು ರೂ.724.74 ಲಕ್ಷಗಳು (ಹಿಂದಿನ ವರ್ಷ 574.00 ಲಕ್ಷ)

ಬಿ ವರ್ಷದಲ್ಲಿ ಖರ್ಚು ಮಾಡಿದ ಮೊತ್ತ

ವಿವರ	ವರ್ಷದ ಅಂತ್ಯಕ್ಕೆ	
	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
i) ಯಾವುದೇ ಆಸ್ತಿಯ ನಿರ್ಮಾಣ/ಸ್ವಾಧೀನ	88.50	437.42
ii) ಮೇಲಿನ (i)ಹೊರತುಪಡಿಸಿ ಇತರೆ ಉದ್ದೇಶಗಳ ಮೇಲೆ	946.30	845.18
ವರ್ಷದಲ್ಲಿ ಖರ್ಚು ಮಾಡಿದ ಒಟ್ಟು ಮೊತ್ತ	1,034.80	1,282.59

ಟಿಪ್ಪಣಿ 33 : ಸಂಬಂಧಿತ ಪಕ್ಷದ ಬಹಿರಂಗಪಡಿಸುವಿಕೆ
ನಿಯಂತ್ರಣ ಇರುವ ಸಂಬಂಧಿತ ಪಕ್ಷಗಳ ಪಟ್ಟಿ ಮತ್ತು ವಹಿವಾಟುಗಳು ನಡೆದಿರುವ ಸಂಬಂಧಿತ ಪಕ್ಷಗಳೂ ಮತ್ತು ಸಂಬಂಧಗಳು

ಪಕ್ಷದ ಹೆಸರು	ಸಂಬಂಧ
ವಿಜಯನಗರ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್	ಸಹಯೋಗಿ ಕಂಪನಿ
ತುಂಗಬದ್ರ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್	ಅಧ್ಯಕ್ಷರು
ಎಸ್.ಕಲಿಂಗಮೂರ್ತಿ	ವ್ಯವಸ್ಥಾಪಕ ನಿರ್ದೇಶಕರು
ಶಿವಾನಂದ ಕಪಾಶಿ	ವ್ಯವಸ್ಥಾಪಕ ನಿರ್ದೇಶಕರು
ಬಿ.ಬಿ.ಕಾವೇರಿ	ನಿರ್ದೇಶಕರು
ಪಂಕಜ್‌ಕುಮಾರ್ ಪಾಂಡೆ	ನಿರ್ದೇಶಕರು
ಡಾ.ಎಸ್ ಸೆಲ್ವಕುಮಾರ್	ನಿರ್ದೇಶಕರು
ಪೊನ್ನುರಾಜ್ ವಿ.	ನಿರ್ದೇಶಕರು
ಡಾ.ಏಕ್‌ರೂಪ್ ಕೌರ್	ನಿರ್ದೇಶಕರು
ರವೀಂದ್ರ ಪಿ.ಎನ್	ನಿರ್ದೇಶಕರು
ರಾಮ ಪ್ರಸಾತಮನೋಹರ	ನಿರ್ದೇಶಕರು
ಪ್ರಬುಲಿಂಗ ಕವಳಿಕಟ್ಟಿ	ನಿರ್ದೇಶಕರು
ಎಂ.ರುದ್ರಮೂರ್ತಿ	ನಿರ್ದೇಶಕರು
ಎಂ.ಆರ್.ಪಾಟೀಲ	ನಿರ್ದೇಶಕರು

ಲೆಕ್ಕಪರಿಶೋಧಕರು ಅವಲಂಭಿಸಿರುವ ಕಂಪನಿಯು ಒದಗಿಸಿದ ಮಾಹಿತಿಯ ಆಧಾರದ ಮೇಲೆ ಅಂತಹ ಪಕ್ಷಗಳನ್ನು ಗುರುತಿಸಲಾಗಿದೆ ಎಂದು ಮೇಲಿನಮಾಹಿತಿಯನ್ನು ನಿರ್ದರಿಸಲಾಗಿದೆ

ಸಂಬಂಧಿತ ಪಕ್ಷಗಳೊಂದಿಗಿನ ವಹಿವಾಟಿನ ಹೆಸರು	ಕಂಪನಿಯೊಂದಿಗೆ ಸಂಬಂಧ	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
ವೆಚ್ಚಗಳು			
ನಿರ್ದೇಶಕರ ಸಂಭಾವನೆ	ಅಧ್ಯಕ್ಷರು	9.69	2.69
ನಿರ್ದೇಶಕರ ಸಂಭಾವನೆ	ವ್ಯವಸ್ಥಾಪಕ ನಿರ್ದೇಶಕರು	14.98	17.35
ನಿರ್ದೇಶಕರು ಕುಳಿತುಕೊಳ್ಳುವ ಶುಲ್ಕಗಳು	ನಿರ್ದೇಶಕರು	0.71	0.78
ವ್ಯಾಪಾರದ ಕರಾರು			
ವಿಜಯನಗರ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್	ಸಹಯೋಗಿ ಕಂಪನಿ	1,400.09	1,400.09
ವ್ಯಾಪಾರದ ಕರಾರು			
ತುಂಗಬದ್ರ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್	ಜಂಟಿ ಸಹಭಾಗಿತ್ವ ಕಂಪನಿ	91.24	91.24
ತುಂಗಬದ್ರ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್	ಜಂಟಿ ಸಹಭಾಗಿತ್ವ ಕಂಪನಿ	159.90	159.90

ಟಿಪ್ಪಣಿ 34 ಪ್ರತಿ ಷೇರಿಗೆ ಗಳಿಕೆಗಳು

ವಿವರ	ವರ್ಷದ ಅಂತ್ಯಕ್ಕೆ	
	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
i) ಈಕ್ವಿಟಿ ಷೇರುದಾರರಿಗೆ ಕಾರಣವಾದ ಲಾಭ ಮತ್ತು ನಷ್ಟದ ಹೇಳಿಕೆಯ ಪ್ರಕಾರ ತರಿಗೆಯ ನಂತರದ ನಿವ್ವಳ ಲಾಭ	79,091.72	45,687.94
ii) ಇಪಿಎಸ್ ಅನ್ನು ಲೆಕ್ಕಾಚಾರ ಮಾಡಲು ಭೇದಕವಾಗಿ ಬಳಸಲಾದ ಈಕ್ವಿಟಿ ಷೇರುಗಳ ಸಂಖ್ಯೆಯ ತೂಕದ ಸರಾಸರಿ	6.00	6.00
iii) ಪ್ರತಿ ಷೇರಿಗೆ ಮೂಲ ಗಳಿಕೆಗಳು (ರೂಗಳಲ್ಲಿ)	13,182	7,615
iv) ಪ್ರತಿ ಷೇರಿಗೆ ದುರ್ಬಲಗೊಳಿಸಿದ ಗಳಿಕೆಗಳು (ರೂಗಳಲ್ಲಿ)	13,182	7,615
v) ಪ್ರತಿ ಈಕ್ವಿಟಿ ಷೇರಿಗೆ ಮುಖಬೆಲೆ	100	100

ಟಿಪ್ಪಣಿ 35: ಲಾಭಾಂಶವನ್ನು ರವಾನಿಸಲಾಗಿದೆ

ಬ್ಯಾಲನ್ಸ್ ಶೀಟ್ ದಿನಾಂಕದ ನಂತರ ಪ್ರಸ್ತಾಪಿಸಲಾದ ಅಥವಾ ಘೋಷಿಸಿದ ಲಾಭಾಂಶಗಳು ಆದರೆ ಹಣಕಾಸಿನ ಹೇಳಿಕೆಗಳನ್ನು ವಿತರಿಸಲು ನಿರ್ದೇಶಕ ಮಂಡಳಿಯು ಅನುಮೋದಿಸುವ ಮೊದಲು ಬ್ಯಾಲನ್ಸ್ ಶೀಟ್‌ನಲ್ಲಿ ಹೊಣೆಗಾರಿಕೆ ಎಂದು ಗುರುತಿಸಲಾಗುವುದಿಲ್ಲ.

ಕಂಪನಿಯು ನಿರ್ದೇಶಕ ಮಂಡಳಿ ದಿನಾಂಕ 14.2.2022 ಸಭೆಯ ಪ್ರಕಾರ ಪ್ರತಿ ಷೇರಿಗೆ ರೂ.2363.33 ಲಾಭಾಂಶವನ್ನು ಘೋಷಿಸಿದೆ ಅದರಂತೆ ರೂ.141.79 ಲಕ್ಷಗಳನ್ನು ಷೇರುದಾರರಿಗೆ ಲಾಭಾಂಶವಾಗಿ ಪಾವತಿಸಲಾಗಿದೆ.

ಟಿಪ್ಪಣಿ 36 : ಪರಿಗಣನೆಯಲ್ಲಿರುವ ವರ್ಷದಲ್ಲಿ Ind AS, ಅಕೌಂಟಿಂಗ್ ನೀತಿಗಳು ಲೆಕ್ಕ ಪರಿಶೋಧಕ ಅಂದಾಜುಗಳಲ್ಲಿನ ಬದಲಾವಣೆಗಳು ಮತ್ತು ನಿರೀಕ್ಷಿತ ಪರಿಣಾಮದೊಂದಿಗೆ ದೋಷಗಳ ಅಗತ್ಯತೆಗಳ ಪ್ರಕಾರ ದೋಷಗಳನ್ನು ಸರಿಪಡಿಸಲಾಗಿದೆ.

ಟಿಪ್ಪಣಿ 37 : ಪ್ರಸ್ತುತ ವರ್ಷದ ಅಂಕಿ ಅಂಶಗಳಿಗೆ ಅನುಗುಣವಾಗಿ ಅಗತ್ಯವಿದ್ದಲ್ಲಿ ಹಿಂದಿನ ವರ್ಷದ ಅಂಕಿ ಅಂಶಗಳನ್ನು ಮರುಸಂಗ್ರಹಿಸಲಾಗಿದೆ/ವರ್ಗೀಕರಿಸಲಾಗಿದೆ.

ಟಿಪ್ಪಣಿ 38 : ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ಅಥವಾ ಇತರ ಸಾಲದಾತರಿಂದ ಕಂಪನಿಯನ್ನು ಉದೇಶಪೂರ್ವಕ ಸುಸ್ತಿದಾರ ಎಂದು ಘೋಷಿಸಲಾಗಿಲ್ಲ.

ಟಿಪ್ಪಣಿ 39 : ಕಂಪನಿ ಕಾಯ್ದೆ ಸೆಕ್ಷನ್ 248 ಅಥವಾ ಕಂಪನಿಗಳ ಕಾಯ್ದೆ ಸೆಕ್ಷನ್ 560 ಅಡಿಯಲ್ಲಿ ಕಂಪನಿಯ ಸ್ಟಾಕ್ ಆಫ್ ಕಂಪನಿಗಳೊಂದಿಗೆ ಯಾವುದೇ ವಹಿವಾಟು ಹೊಂದಿರುವುದಿಲ್ಲ.

ಟಿಪ್ಪಣಿ 40 : ಹಣಕಾಸು ವರ್ಷದಲ್ಲಿ ಯಾವುದೇ ವಿದೇಶಿ ಕರೆನ್ಸಿ ಅಮದು /ರಫ್ತು ಇರುವುದಿಲ್ಲ.

ಟಿಪ್ಪಣಿ 41 : ಹಣಕಾಸು ಸಾದನಗಳು

ಭೋಗ್ಯ ವೆಚ್ಚದಲ್ಲಿ ಹಣಕಾಸು ಸ್ವತ್ತುಗಳು

ಹಣಕಾಸಿನ ಆಸ್ತಿಯನ್ನು ವ್ಯವಹಾರ ಮಾದರಿಯಲ್ಲಿ ಇರಿಸಲಾಗುತ್ತದೆ ಇದರ ಉದ್ದೇಶವು ಒಪ್ಪಂದದ ನಗದು ಹರಿವುಗಳನ್ನು ಸಂಗ್ರಹಿಸಲು

ಹಣಕಾಸಿನ ಸ್ವತ್ತುಗಳನ್ನು ಹಿಡಿದಿಟ್ಟುಕೊಳ್ಳುವುದು ಮತ್ತು ಹಣಕಾಸಿನ ಆಸ್ತಿಯ ಒಪ್ಪಂದದ ನಿಯಮಗಳು ನಿರ್ದಿಷ್ಟ ದಿನಾಂಕದವರೆಗೆ ನಗದು ಹರಿವುಗಳಿಗೆ ಕಾರಣವಾಗುತ್ತದೆ ಅದು ಅಸಲು ಮತ್ತು ಬಾಕಿ ಉಳಿದಿರುವ ಅಸಲು ಮೊತ್ತದ ಮೇಲಿನ ಬಡ್ಡಿಯನ್ನು ಮಾತ್ರ ಪಾವತಿಸುತ್ತದೆ

ಪ್ರಸ್ತುತವಲ್ಲದ ಸ್ವತ್ತುಗಳಾಗಿ ಪ್ರಸ್ತುತಪಡಿಸಲಾದ ವರದಿ ದಿನಾಂಕದ 12 ತಿಂಗಳ ನಂತರ ಪಕ್ಷವಾಗುವುದನ್ನು ಹೊರತುಪಡಿಸಿ ಅವುಗಳನ್ನು ಪ್ರಸ್ತುತ ಸ್ವತ್ತುಗಳಾಗಿ ಪ್ರಸ್ತುತಪಡಿಸಲಾಗುತ್ತದೆ ಹಣಕಾಸಿನ ಸ್ವತ್ತುಗಳನ್ನು ಆರಂಭದಲ್ಲಿ ನ್ಯಾಯೋಚಿತ ಮೌಲ್ಯ ಮತ್ತು ವಹಿವಾಟು ವೆಚ್ಚದಲ್ಲಿ ಅಳೆಯಲಾಗುತ್ತದೆ ಮತ್ತು ತರುವಾಯ ಪರಿಣಾಮಕಾರಿ ಬಡ್ಡಿ ವಿಧಾನವನ್ನು ಬಳಸಿಕೊಂಡು ದುರ್ಬಲತೆಯ ನಷ್ಟವನ್ನು ಕಡಿಮೆ ಮಾಡುತ್ತದೆ.

ಭೋಗ್ಯ ವೆಚ್ಚವನ್ನು ಭದ್ರತಾ ಠೇವಣಿಗಳು ನಗದು ಮತ್ತು ನಗದು ಸಮಾನತೆಗಳು ಉದೋಗಿ ಮತ್ತು ಇತರ ಮುಂಗಡಗಳು ಮತ್ತು ಆಸ್ತಿಗಳಿಂದ ಪ್ರತಿನಿಧಿಸಲಾಗುತ್ತದೆ ನಗದು ಮತ್ತು ನಗದು ಸಮಾನತೆಗಳು ಕೈಯಲ್ಲಿ ಬ್ಯಾಂಕ್‌ಗಳಲ್ಲಿನ ನಗದು ಮತ್ತು ಬ್ಯಾಂಕ್‌ಗಳಲ್ಲಿ ಬೇಡಿಕೆಯ ಠೇವಣಿಗಳ ಸಮಯದಲ್ಲಿಪೂರ್ವಸೂಚನೆ ಅಥವಾ ನಿವ್ವಳ ಮೊತ್ತಕ್ಕೆ ದಂಡವಿಲ್ಲದೇ ಹಿಂಪಡೆಯಬಹುದು.

ನಗದು ಹರಿವಿನ ಹೇಳಿಕೆಯ ಉದ್ದೇಶಗಳಿಗಾಗಿ ನಗದು ಮತ್ತು ನಗದು ಸಮಾನತೆಯು ಕೈಯಲ್ಲಿ ಬ್ಯಾಂಕ್‌ಗಳಲ್ಲಿ ಮತ್ತು ಬ್ಯಾಂಕ್‌ಗಳಲ್ಲಿ ಬೇಡಿಕೆಯ ಠೇವಣಿಗಳನ್ನು ಒಳಗೊಂಡಿರುತ್ತದೆ

ಉತ್ತಪನ್ನವಲ್ಲದ ಹಣಕಾಸು ಹೊಣೆಗಾರಿಕೆಗಳು

ಭೋಗ್ಯ ವೆಚ್ಚದಲ್ಲಿ ಹಣಕಾಸು ಹೊಣೆಗಾರಿಕೆಗಳು

ವ್ಯಾಪಾರ ಮತ್ತು ಇತರ ಪಾವತಿಗಳಿಂದ ಪ್ರತಿನಿಧಿಸುವ ಭೋಗ್ಯ ವೆಚ್ಚದಲ್ಲಿ ಹಣಕಾಸಿನ ಹೊಣೆಗಾರಿಕೆಗಳನ್ನು ಆರಂಭದಲ್ಲಿ ನ್ಯಾಯಯುತ ಮೌಲ್ಯದಲ್ಲಿ ಗುರುತಿಸಲಾಗುತ್ತದೆ ಮತ್ತು ತರುವಾಯ ಪರಿಣಾಮಕಾರಿ ಬಡ್ಡಿ ವಿಧಾನವನ್ನು ಬಳಸಿಕೊಂಡು ಭೋಗ್ಯ ವೆಚ್ಚದಲ್ಲಿ ಸಾಗಿಸಲಾಗುತ್ತದೆ.

ಹಣಕಾಸು ಸ್ವತ್ತುಗಳು ಮತ್ತು ಮತ್ತು ಹೊಣೆಗಾರಿಕೆಗಳ ನ್ಯಾಯೋಚಿತ ಮೌಲ್ಯವನ್ನು ಭೋಗ್ಯ ವೆಚ್ಚದಲ್ಲಿ ಅಲೆಯಲಾಗುತ್ತದೆ

ವ್ಯಾಪಾರ ಕರಾರುಗಳು ಅಲ್ಪಾವಧಿ ಠೇವಣಿಗಳು, ನಗದು ಮತ್ತು ನಗದು ಸಮಾನತೆಗಳು, ವ್ಯಾಪಾರ ಪಾವತಿಗಳು ಅವುಗಳ ಅಲ್ಪಾವಧಿಯ ಸ್ವಭಾವದಿಂದಾಗಿ ಅವುಗಳ ನ್ಯಾಯಯುತ ಮೌಲ್ಯಗಳಂತೆಯೇ ಪರಿಗಣಿಸಲಾಗುತ್ತಿದೆ

ಗಮನಾರ್ಹ ಅಂದಾಜುಗಳು: ಸಕ್ರಿಯ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡದ ಹಣಕಾಸು ಸಾಧನಗಳ ನ್ಯಾಯಯುತ ಮೌಲ್ಯವನ್ನು ಮೌಲ್ಯಪಮಾಪನ ತಂತ್ರಗಳನ್ನು ಬಳಸಿಕೊಂಡು ನಿರ್ಧರಿಸಲಾಗುತ್ತದೆ. ಒಂದು ವಿಧಾನವನ್ನು ಆಯ್ಕೆ ಮಾಡಲು ಕಂಪನಿಯು ತನ್ನ ತೀರ್ಪು ಬಳಸುತ್ತದೆ

ಹನಕಾಸು ಸ್ವತ್ತುಗಳು	ಮಾರ್ಚ್ 31, 2022 ರಂದು ಇದ್ದಂತೆ			ಮಾರ್ಚ್ 31, 2021ರಂದು ಇದ್ದಂತೆ		
	FVTPL	FVTOCI	ಭೋಗ್ಯ ವೆಚ್ಚ	FVTPL	FVTOCI	ಭೋಗ್ಯ ವೆಚ್ಚ
ಹೂಡಿಕೆಗಳು	-	-	5,031	-	-	5,031
ವ್ಯಾಪಾರದ ಕರಾರು	-	-	9,650	-	-	10,355
ಸಾಲಗಳು	-	-	2	-	-	3
ನಗದು ಮತ್ತು ತತ್ಸಮಾನ ನಿತರೆ ಬ್ಯಾಂಕ್	-	-	1,02,130	-	-	314
ಬ್ಯಾಲನ್ಸ್ ಇತರ ಹಣಕಾಸು ಸ್ವತ್ತುಗಳು	-	-	2,31,507	-	-	2,79,440
ಒಟ್ಟು	-	-	3,56,012	-	-	3,03,036

ಹನಕಾಸು ಹೊಣೆಗಾರಿಕೆ	ಮಾರ್ಚ್ 31, 2022 ರಂದು ಇದ್ದಂತೆ			ಮಾರ್ಚ್ 31, 2021ರಂದು ಇದ್ದಂತೆ		
	FVTPL	FVTOCI	ಭೋಗ್ಯ ವೆಚ್ಚ	FVTPL	FVTOCI	ಭೋಗ್ಯ ವೆಚ್ಚ
ವ್ಯಾಪಾರ ಸಂದಾಯಗಳು	-	-	2,638	-	-	3,134
ಇತರೆ ಒಟ್ಟು ಕಣಕಾಸು ಸಂದಾಯಗಳು	-	-	3,392	-	-	2,868
ಒಟ್ಟು	-	-	6,030	-	-	6,002

1) 31 ನೇ ಮಾರ್ಚ್ 2022 ಮತ್ತು 31 ನೇ ಮಾರ್ಚ್ 2021 ರಂತೆ ಕ್ರಮವಾಗಿ ಹಣಕಾಸು ಸ್ವತ್ತುಗಳು (ಕಾನೂನುಬದ್ಧದ ಅಧಿಕಾರಿಗಳಿಂದ ಸ್ವಕಾರಾಹಣಗಳು, ಪ್ರೀಪೈಯೆಡ್ ವೆಚ್ಚಗಳು, ಪಾವತಿಸಿದ ಮುಂಗಡಗಳು ಮತ್ತು ಇತರ ಕೆಲವು ಸ್ವೀಕೃತಿಗಳು) ಒಳಗೊಂಡಿಲ್ಲ.

2) ಕ್ರಮವಾಗಿ 31 ನೇ ಮಾರ್ಚ್ 2022 ಮತ್ತು 31 ನೇ ಮಾರ್ಚ್ 2021 ರಂತೆ ಹಣಕಾಸಿನ ಹೊಣೆಗಾರಿಕೆಗಳಲ್ಲದ ಇತರ ಹೊಣೆಗಾರಿಕೆಗಳನ್ನು (ಉದಾಹರಣೆಗೆ ಪಾವತಿಸಬೇಕಾದ ಶಾಸನಬದ್ಧ ಬಾಕಿಗಳು, ಗ್ರಾಹಕರಿಂದ ಮುಂಗಡಗಳು ಮತ್ತು ಕೆಲವು ಇತರ ಸಂಚಯಗಳು) ಸೇರಿಸಲಾಗಿಲ್ಲ

ಹಣಕಾಸಿನ ಅಪಾಯ ನಿರ್ವಹಣೆ

ಎ) ಅಪಾಯ ನಿರ್ವಹಣೆಯ ಚೌಕಟ್ಟು

11) ಕಂಪನಿಯ ನಿರ್ದೇಶಕರ ಮಂಡಳಿಯು ಕಂಪನಿಯ ಅಪಾಯ ನಿರ್ವಹಣಾ ಚೌಕಟ್ಟಿನ ಸ್ಥಾಪನೆ ಮತ್ತು ಮೇಲ್ವಿಚಾರಣೆಗೆ ಒಟ್ಟಾರೆ ಜವಾಬ್ದಾರಿಯನ್ನು ಹೊಂದಿದೆ.

12) ಕಂಪನಿಯು ಎದುರಿಸುತ್ತಿರುವ ಅಪಾಯಗಳನ್ನು ಗುರುತಿಸಲು ಮತ್ತು ವಿಶ್ಲೇಷಿಸಲು, ಸೂಕ್ತವಾದ ಅಪಾಯದ ಮಿತಿಗಳು ಮತ್ತು ನಿಯಂತ್ರಣಗಳನ್ನು ಹೊಂದಿಸಲು ಮತ್ತು ಅಪಾಯಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಮಿತಿಗಳನ್ನು ಅನುಸರಿಸಲು ಕಂಪನಿಯ ಅಪಾಯ ನಿರ್ವಹಣಾ ನೀತಿಗಳನ್ನು ಸ್ಥಾಪಿಸಲಾಗಿದೆ. ಮಾರುಕಟ್ಟೆ ಪರಿಸ್ಥಿತಿಗಳು ಮತ್ತು ಕಂಪನಿಯ ಚಟುವಟಿಕೆಗಳಲ್ಲಿನ ಬದಲಾವಣೆಗಳನ್ನು ಪ್ರತಿಬಿಂಬಿಸಲು ಅಪಾಯ ನಿರ್ವಹಣೆ ನೀತಿಗಳು ಮತ್ತು ವ್ಯವಸ್ಥೆಗಳನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತದೆ. ಕಂಪನಿಯು ತನ್ನ ತರಬೇತಿ ಮತ್ತು ನಿರ್ವಹಣಾ ಮಾನದಂಡಗಳು ಮತ್ತು ಕಾರ್ಯವಿಧಾನಗಳ ಮೂಲಕ, ಎಲ್ಲಾ ಉದ್ಯೋಗಿಗಳು ತಮ್ಮ ಪಾತ್ರಗಳು ಮತ್ತು ಕಟ್ಟುಪಾಡುಗಳನ್ನು ಅರ್ಥಮಾಡಿಕೊಳ್ಳುವ ಶಿಸ್ತುಬದ್ಧ ಮತ್ತು ರಚನಾತ್ಮಕ ನಿಯಂತ್ರಣ ಪರಿಸರವನ್ನು ನಿರ್ವಹಿಸುವ ಗುರಿಯನ್ನು ಹೊಂದಿದೆ.

13) ನಿರ್ದೇಶಕರ ಮಂಡಳಿಯು ಕಂಪನಿಯ ಅಪಾಯ ನಿರ್ವಹಣೆ ನೀತಿಗಳು ಮತ್ತು ಕಾರ್ಯವಿಧಾನಗಳ ಅನುಸರಣೆಯನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಕಂಪನಿಯು ಎದುರಿಸುತ್ತಿರುವ ಅಪಾಯಗಳಿಗೆ ಸಂಬಂಧಿಸಿದಂತೆ ಅಪಾಯ ನಿರ್ವಹಣೆಯ ಚೌಕಟ್ಟಿನ ಸಮರ್ಪಕತೆಯನ್ನು ಪರಿಶೀಲಿಸುತ್ತದೆ.

14) ಕಂಪನಿಯು ಹಣಕಾಸಿನ ಸಾಧನಗಳಿಂದ ಉಂಟಾಗುವ ಕೆಳಗಿನ ಅಪಾಯಗಳಿಗೆ ಒಡ್ಡಿಕೊಂಡಿದೆ:

11) ಮಾಪನ ನಿರ್ವಹಣೆಯಿಂದ ಉಂಟಾಗುವ ಅಪಾಯದ ಮಾನ್ಯತೆ	12) ನಿರ್ವಹಣೆಯಿಂದ ಉಂಟಾಗುವ ಅಪಾಯದ ಮಾನ್ಯತೆ	13) ಮಾಪನ	14) ನಿರ್ವಹಣೆ
15) ಕ್ರೆಡಿಟ್ ಅಪಾಯ	16) ನಗದು ಮತ್ತು ನಗದು ಸಮಾನಗಳು, ವ್ಯಾಪಾರ ಸ್ವೀಕೃತಿಗಳು, ಸಾಲಗಳು	17) ವಯಸ್ಸಾದ ವಿಶ್ಲೇಷಣೆ ಮತ್ತು ಕ್ರೆಡಿಟ್ ರೇಟಿಂಗ್‌ಗಳು	18) ಬ್ಯಾಂಕ್ ಠೇವಣಿಗಳ ವೈವಿಧ್ಯೀಕರಣ, ಕ್ರೆಡಿಟ್ ಮಿತಿಗಳು ಮತ್ತು ಸಾಲದ ಪತ್ರಗಳು
19) ಲಿಕ್ವಿಡಿಟಿ ಅಪಾಯ	20) ಇತರ ಹೊಣೆಗಾರಿಕೆಗಳು	21) ರೋಲಿಂಗ್ ನಗದು ಹರಿವಿನ ಮುನ್ಸೂಚನೆಗಳು	22) ವಿವಿಧ ಮೆಚುರಿಟಿಗಳೊಂದಿಗೆ ಠೇವಣಿಗಳ ಲಭ್ಯತೆ ಮತ್ತು ಇಂದಿನ ಕೆಲಸದ ಬಂಡವಾಳದ ಅವಶ್ಯಕತೆಗಳನ್ನು ಸುಗಮಗೊಳಿಸಲು ಬದ್ಧ ಸಾಲ ಸೌಲಭ್ಯಗಳು
23) ಮಾರುಕಟ್ಟೆ ಅಪಾಯ	24) ಕರೆನ್ಸಿ ಅಪಾಯ ಆಮದುಗಳು ವಿದೇಶಿ ಕರೆನ್ಸಿ ಪಾವತಿಗೆ ಕಾರಣವಾಗುತ್ತವೆ		25) ಯಾವುದೇ ವಿದೇಶಿ ಕರೆನ್ಸಿ ವಹಿವಾಟುಗಳಿಲ್ಲ

A. ಕ್ರೆಡಿಟ್ ಅಪಾಯ

ಕ್ರೆಡಿಟ್ ಅಪಾಯವು ಹಣಕಾಸಿನ ಸಾಧನ ಅಥವಾ ಗ್ರಾಹಕ ಒಪ್ಪಂದದ ಅಡಿಯಲ್ಲಿ ಕೌಟರ್ಪಾರ್ಟಿ ತನ್ನ ಜವಾಬ್ದಾರಿಗಳನ್ನು ಪೂರೈಸದಿರುವ ಅಪಾಯವಾಗಿದೆ, ಇದು ಹಣಕಾಸಿನ ನಷ್ಟಕ್ಕೆ ಕಾರಣವಾಗುತ್ತದೆ. ಕಂಪನಿಯು ತನ್ನ ಕಾರ್ಯಾಚರಣೆಯ ಚಟುವಟಿಕೆಗಳಿಂದ (ಪ್ರಾಥಮಿಕವಾಗಿ ವ್ಯಾಪಾರ ಕರಾರುಗಳು) ಮತ್ತು ಬ್ಯಾಂಕ್ ಗಳೊಂದಿಗಿನ ಠೇವಣಿಗಳಿಂದ ಕ್ರೆಡಿಟ್ ಅಪಾಯಕ್ಕೆ ಒಡ್ಡಿಕೊಳ್ಳುತ್ತದೆ.

ಪ್ರಸ್ತುತ ಕಂಪನಿಯ ಮಾರಾಟವು ಸಾಮಾನ್ಯವಾಗಿ ಮುಂಗಡ ಪಾವತಿಗಳನ್ನು ಆದರಿಸಿದೆ. ಪುಸ್ತಕಗಳಲ್ಲಿನ ವ್ಯಾಪಾರ ಕರಾರುಗಳು ಮುಖ್ಯವಾಗಿ ಹಿಂದಿನ ಅವಧಿಗಳಿಗೆ ಸಂಬಂಧಿಸಿದ ಕಾರಣದಿಂದಾಗಿರುತ್ತವೆ.

ಬಿ. ಹಣಕಾಸು ಸಾಧನಗಳು ಮತ್ತು ನಗದು ಠೇವಣಿಗಳು

ಬ್ಯಾಂಕ್ ಗಳೊಂದಿಗಿನ ಬ್ಯಾಲೆನ್ಸ್‌ನಿಂದ ಬರುವ ಕ್ರೆಡಿಟ್ ಅಪಾಯವನ್ನು ಕಂಪನಿಯ ನೀತಿಗೆ ಅನುಗುಣವಾಗಿ ಕಂಪನಿಯ ಖಜಾನೆ/ಹಣಕಾಸು ವಿಭಾಗವು ನಿರ್ವಹಿಸುತ್ತದೆ. ಹೆಚ್ಚುವರಿ ನಿಧಿಯ ಹೂಡಿಕೆಗಳನ್ನು ಪ್ರತಿ ಬ್ಯಾಂಕ್‌ಗೆ ನಿಗದಿಪಡಿಸಿದ ಮಿತಿಗಳಲ್ಲಿ ಕನಿಷ್ಠ 500 ಕೋಟಿಗಳ ನಿವ್ವಳ ಮೌಲ್ಯವನ್ನು ಹೊಂದಿರುವ ನಿಗದಿತ ವಾಣಿಜ್ಯ ಬ್ಯಾಂಕುಗಳೊಂದಿಗೆ ಮಾತ್ರ ಮಾಡಲಾಗುತ್ತದೆ. ಮಿತಿಗಳನ್ನು ಕಂಪನಿಯ ನಿರ್ದೇಶಕರ ಮಂಡಳಿಯು ವಾರ್ಷಿಕ ಆದಾರದ ಮೇಲೆ ಪರಿಶೀಲಿಸುತ್ತದೆ. ಅಪಾಯಗಳ ಸಾಂದ್ರತೆಯನ್ನು ಕಡಿಮೆ ಮಾಡಲು ಮಿತಿಗಳನ್ನು ಹೊಂದಿಸಲಾಗಿದೆ ಮತ್ತು ಆದ್ದರಿಂದ ಪಾವತಿಗಳನ್ನು ಮಾಡಲು ಕೌಟರ್ಪಾರ್ಟಿಯ ಸಂಬಂಧ ವೈಪಲ್ಯದ ಮೂಲಕ ಹಣಕಾಸಿನ ನಷ್ಟವನ್ನು ತಗ್ಗಿಸುತ್ತದೆ.

ಲಿಕ್ವಿಡಿಟಿ ಅಪಾಯ

ಲಿಕ್ವಿಡಿಟಿ ರಿಸ್ಕ್ ಎಂದರೆ ಕಂಪನಿಯು ತನ್ನ ಹಣಕಾಸಿನ ಹೊಣೆಗಾರಿಕೆಗಳಿಗೆ ಸಂಬಂಧಿಸಿದ ಕಟ್ಟುಪಾಡುಗಳನ್ನು ಪೂರೈಸುವಲ್ಲಿ ತೊಂದರೆಯನ್ನು ಎದುರಿಸುವ ಅಪಾಯವಾಗಿದೆ, ಅದು ನಗದು ಅಥವಾ ಇನ್ನೊಂದು ಹಣಕಾಸಿನ ಆಸ್ತಿಯನ್ನು ವಿತರಿಸುವ ಮೂಲಕ ಇತ್ಯರ್ಥವಾಗುತ್ತದೆ. ದ್ರವ್ಯತೆಯನ್ನು ನಿರ್ವಹಿಸುವ ಕಂಪನಿಯ ವಿದಾನವು ಸಾದ್ಯವಾದಷ್ಟು, ಸಾಮಾನ್ಯ ಮತ್ತು ಒತ್ತಡದ ಪರಿಸ್ಥಿತಿಗಳಲ್ಲಿ, ಸ್ವೀಕಾರಾರ್ಹವಲ್ಲದ ನಷ್ಟಗಳನ್ನು ಉಂಟುಮಾಡದೆ ಅಥವಾ ಕಂಪನಿಯ ಖ್ಯಾತಿಗೆ ಹಾನಿಯಾಗದಂತೆ ಅದರ ಹೊಣೆಗಾರಿಕೆಗಳನ್ನು ಪೂರೈಸಲು ಸಾಕಷ್ಟು ದ್ರವ್ಯತೆ ಹೊಂದಿರುತ್ತದೆ ಎಂದು ಖಚಿತಪಡಿಸಿಕೊಳ್ಳುವುದು.

ವಿಶಿಷ್ಟವಾಗಿ ಕಂಪನಿಯು ಹಣಕಾಸಿನ ಜವಾಬ್ದಾರಿಗಳ ಸೇವೆಯನ್ನು ಒಳಗೊಂಡಂತೆ 90 ದಿನಗಳ ಅವಧಿಗೆ ನಿರೀಕ್ಷಿತ ಕಾರ್ಯಾಚರಣೆಯ ವೆಚ್ಚಗಳನ್ನು ಪೂರೈಸಲು ಬೇಡಿಕೆಯ ಮೇಲೆ ಸಾಕಷ್ಟು ಹಣವನ್ನು ಹೊಂದಿದೆ ಎಂದು ಖಚಿತಪಡಿಸುತ್ತದೆ; ಇದು ನೈಸರ್ಗಿಕ ವಿಕೋಪಗಳಂತಹ ಸಮಂಜಸವಾಗಿ ಊಹಿಸಲು ಸಾದ್ಯವಾಗದ ವಿಪರೀತ ಸಂದರ್ಭಗಳ ಸಂಬಂಧ ಪರಿಣಾಮವನ್ನು ಹೊರತುಪಡಿಸುತ್ತದೆ. ಹೆಚ್ಚುವರಿಯಾಗಿ, ಕಂಪನಿಯು ತನ್ನ ಅಲ್ಪಾವಧಿಯ ಹಣಕಾಸಿನ ಜವಾಬ್ದಾರಿಗಳನ್ನು ಪೂರೈಸಲು ಬ್ಯಾಂಕುಗಳೊಂದಿಗೆ ನಿರ್ದಿಷ್ಟ ಆದಾರಿತ ಮಿತಿಗಳನ್ನು ತೆಗೆದುಕೊಂಡಿದೆ.

ಮಾರುಕಟ್ಟೆ ಅಪಾಯ-

ಮಾರುಕಟ್ಟೆ ಅಪಾಯವು ಮಾರುಕಟ್ಟೆಯ ಬೆಲೆಗಳಲ್ಲಿನ ಬದಲಾವಣೆಗಳ ಅಪಾಯವಾಗಿದೆ, ಉದಾಹರಣೆಗೆ ಬಡ್ಡಿದರಗಳು ಕಂಪನಿಯ ಆದಾಯ ಅಥವಾ ಅದರ ಹಣಕಾಸು ಸಾಧನಗಳ ಮೌಲ್ಯದ ಮೇಲೆ ಪರಿಣಾಮ ಬೀರುತ್ತವೆ. ಮಾರುಕಟ್ಟೆ ಅಪಾಯ ನಿರ್ವಹಣೆಯ ಉದ್ದೇಶವು ಮಾರುಕಟ್ಟೆ ಅಪಾಯದ ಮಾನ್ಯತೆಗಳನ್ನು ಸ್ವೀಕಾರಾರ್ಹ ನಿಯತಾಂಕಗಳಲ್ಲಿ ನಿರ್ವಹಿಸುವುದು ಮತ್ತು ನಿಯಂತ್ರಿಸುವುದು, ಆದಾಯವನ್ನು ಉತ್ತಮಗೊಳಿಸುವುದು.

ಬಡ್ಡಿದರದ ಅಪಾಯ

ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ನಿಗದಿಪಡಿಸಲಾಗಿದೆ, ಸಾಲದ ಆದಾರದ ಮೇಲೆ ಸಾಲದ ಆದಾರದ ಮೇಲೆ ಪಡೆದ ಅಂತಹ ಸಾಲಗಳ ಮೇಲೆ ಕಂಪನಿಯು ಯಾವುದೇ ಬಡ್ಡಿದರದ ಅಪಾಯವನ್ನು ಹೊಂದಿರುವುದಿಲ್ಲ. ಕಂಪನಿಯು ಬಡ್ಡಿದರದ ಅಪಾಯಕ್ಕೆ ಒಡ್ಡಿಕೊಳ್ಳುವುದಿಲ್ಲ ಆದ್ದರಿಂದ ಯಾವುದೇ ಸೂಕ್ಷ್ಮತೆಯ ವಿಶ್ಲೇಷಣೆಯನ್ನು ಪ್ರಸ್ತುತಪಡಿಸಲಾಗಿಲ್ಲ.

ಬಂಡವಾಳ ನಿರ್ವಹಣೆ

a) ಅಪಾಯ ನಿರ್ವಹಣೆಯು ಷೇರುದಾರರ ಮೌಲ್ಯವನ್ನು ಗರಿಷ್ಠಗೊಳಿಸುವುದು ಕಂಪನಿಯ ಬಂಡವಾಳ ನಿರ್ವಹಣೆಯ ಪ್ರಾಥಮಿಕ ಉದ್ದೇಶವಾಗಿದೆ. ಬಂಡವಾಳವನ್ನು ನಿರ್ವಹಿಸುವಾಗ ಕಂಪನಿಯ ಉದ್ದೇಶಗಳು ತಮ್ಮ ಕಾಳಜಿಯನ್ನು ಮುಂದುವರಿಸುವ ಸಾಮರ್ಥ್ಯವನ್ನು ಕಾಪಾಡುವುದು, ಇದರಿಂದ ಅವರು ಷೇರುದಾರರಿಗೆ ಆದಾಯವನ್ನು ಮತ್ತು ಇತರ ಮದ್ಯಸ್ಥಗಾರರಿಗೆ ಪ್ರಯೋಜನಗಳನ್ನು ಒದಗಿಸುವುದನ್ನು ಮುಂದುವರಿಸಬಹುದು.

ಬಿ) ಹೂಡಿಕೆದಾರರು, ಸಾಲದಾತರು ಮತ್ತು ಮಾರುಕಟ್ಟೆಯ ವಿಶ್ವಾಸವನ್ನು ಕಾಪಾಡಿಕೊಳ್ಳಲು ಮತ್ತು ವ್ಯವಹಾರದ ಬೆಳವಣಿಗೆಯನ್ನು ಉಳಿಸಿಕೊಳ್ಳಲು ಬಲವಾದ ಬಂಡವಾಳ ನೆಲೆಯನ್ನು ನಿರ್ವಹಿಸುವುದು ಮಂಡಳಿಯ ನೀತಿಯಾಗಿದೆ. ನಿರ್ದೇಶಕರ ಮಂಡಳಿ ಮತ್ತು ಹಿರಿಯ ನಿರ್ವಹಣೆಯು ಬಂಡವಾಳದ ಮೇಲಿನ ಆದಾಯವನ್ನು ಮೇಲ್ವಿಚಾರಣೆ ಮಾಡುತ್ತದೆ, ಇದು ಕಂಪನಿಯು ಒಟ್ಟು ಷೇರುದಾರರ ಇಕ್ವಿಟಿಯಿಂದ ಬಾಕಿಬಂದ ಕಾರ್ಯಾಚರಣೆಯ ಚಟುವಟಿಕೆಗಳ ಪರಿಣಾಮವಾಗಿ ವ್ಯಾಖ್ಯಾನಿಸುತ್ತದೆ.

42 ವಿಶ್ಲೇಷಣಾತ್ಮಕ ಅನುಪಾತಗಳು

	ನೂಮರೇಟರ್	ಡಿನಾಮಿನೇಟರ್	FY2021-22	FY 2020-21	% Change	ಕಾರಣ (if % change > 25%)
(ಬಿ) ಪ್ರಸ್ತುತ ಪರಿಮಾಣ	ಚಾಲ್ತಿ ಆಸ್ತಿಗಳು	ಚಾಲ್ತಿ ಹೊಣೆಗಳು	23.39	23.17	0.96	
ಡೆಬಿಟ್ ಇಕ್ವಿಟಿ ಪರಿಮಾಣ	ಒಟ್ಟು ಸಾಲ	ಷೇರುದಾರರ ಈಕ್ವಿಟಿ	E@è	E@è	E@è	
ಸಾಲವನ್ನು ಸರಿದೂಗಿಸುವ ಪ್ರಮಾಣ	EBITDA + [ಃ] ತರ ನಗದುರಹಿತ	ಬಡ್ಡಿ ಮತ್ತು ಗುತ್ತಿಗೆ ಪಾವತಿಗಳು ಮತ್ತು ಮೂಲ ಮರುಪಾವತಿ	Nil	Nil	Nil	
ಈಕ್ವಿಟಿ ಪ್ರಮಾಣದ ಮೇಲೆ	NPAT	ಎದುರಾರರ ಈಕ್ವಿಟಿ	0.28	0.20	40.09	ನಿವ್ವಳ ಲಾಭದಿಂದ
ದಾಸ್ತಾನು ವಹಿವಾಟು ಅನುಪಾತ	ಮಾರಾಟ ಪ್ರಮಾಣ ವೆಚ್ಚ	ಸರಾಸರಿ ದಾಸ್ತಾನು ಆರಂಭಿಕ/ಕೊನೆಯಲ್ಲಿ	19.39	12.94	49.77	ಮಾರಾಟ ಹೆಚ್ಚಳದಿಂದ
ಟ್ರೇಟ್ ಕರಾರು ವಹಿವಾಟು ಅನುಪಾತ	ನಿವ್ವಳ ಕ್ರೆಡಿಟ್ ಮಾರಾಟ	ಸ್ವೀಕರಿಸಲಾಗದ ಸರಾಸರಿ ಲೆಕ್ಕ (ಆರಂಭೀಖ/ಮುಕ್ತಾಯ)	12.69	9.08	39.70	ವಹಿವಾಟು ಹೆಚ್ಚಳ ಮತ್ತು ಸ್ವೀಕೃತಿಗಳಿಂದ
ಪಾವತಿಸಬೇಕಾದ ವ್ಯಾಪಾರಿ ಸಅನುಪಾತ ಸರಾಸರಿ	ನಿವ್ವಳ ಕರೆಡಿಟ್ ಖರೀದಿ	ಪಾವತಿಸಬಹುದಾದ ಸರಾಸರಿ ಟ್ರೇಡ್ ವರ್ಕಿಂಗ್ ಕ್ಯಾಪಿಟಲ್=ಪ್ರಸ್ತುತ ಸ್ವತ್ತುಗಳು-ಪ್ರಸ್ತುತ ಹೊಣೆಗಳು	0.17	0.14	22.06	
ನಿವ್ವಳ ಬಂಡವಾಳ ವಹಿವಾಟು ಅನುಪಾತ	ನಿವ್ವಳ ಮಾರಾಟ	ಸರಾಸರಿ ವರ್ಕಿಂಗ್ ಕ್ಯಾಪಿಟಲ್	0.38	0.34	13.30	
ನಿವ್ವಳ ಲಾಭದ ಪ್ರಮಾಣ	ನಿವ್ವಳ ಲಾಭ(ತೆರಿಗೆ ನಂತರ)	ನಿವ್ವಳ ಮಾರಾಟ	0.62	0.48	30.92	ವಹಿವಾಟು ಹೆಚ್ಚಳದಿಂದಾಗಿ
ಉದ್ಯೋಗದ ಬಂಡವಾಳದ ಮೇಲಿನ ಆದಾಯ	ಇಃಖಖಿ	ಉದ್ಯೋಗಿ _ +ನಿವ್ವಳ ಮೌಲ್ಯ_ ಒಟ್ಟು ಮುಂದೂಡಲ್ಪಟ್ಟ ತೆರಿಗೆ ಬಂಡವಾಳ ಒಟ್ಟು	0.34	0.26	29.72	ಲಾಭ ಹೆಚ್ಚಳದಿಂದ
ಬಂಡಾಳ ಮೇಲೆ ಲಾಭ	ನಿವ್ವಳ ಲಾಭ (ತೆರಿಗೆ ನಂತರ)	ಬಂಡಾವಾಳ ಮೊತ್ತ	21.42	13.12	63.34	ಲಾಭ ಹೆಚ್ಚಳದಿಂದ

ಟಿಪ್ಪಣಿ 43 ವರದಿ ಮಾಡುವ ನಂತರದ ಘಟನೆಗಳು

ನಿರ್ದೇಶಕ ಮಂಡಳಿಯು ಲಾಭಾಂಶವಾಗಿ ಪ್ರತಿ ಷೇರಿಗೆ - 3,936.64 ಗಳನ್ನು ಈಕ್ವಿಟಿ ಷೇರು ದರ ರೂ.100/- ಪ್ರತಿ ಷೇರಿನ ಮೇಲೆ ರಂತೆ ರೂ 236,19,84,000 ಗಳನ್ನು 2021-22 ನೇ ಸಾಲಿಗೆ ಮಂಜೂರು ಮಾಡಿದೆ

ಟಿಪ್ಪಣಿ 44 ಹಣಕಾಸು ತಃಖ್ತೆಗಳು

ಮಂಡಳಿ ನಿರ್ದೇಶಕರು ದ ಹಣಕಾಸು ತಃಖ್ತೆಗಳನ್ನು ದಿನಾಂಕ 29.12.2022 ರಂದು ಅನುಮೋದಿಸಿರುತ್ತಾರೆ

ಟಿಪ್ಪಣಿ 45 ಲೆಕ್ಕ ಪತ್ರ ನೀತಿಯಲ್ಲಿ ಬದಲಾವಣೆ ಕಾರ್ಯನಿರ್ವಹಿಸದ ಗಣಿಗಳಿಗೆ ಸಂಬಂಧಿಸಿದ ಎಫ್‌ಎಂ‌ಸಿ‌ಪಿ‌ಗಾಗಿ ನಿಬಂಧನೆ

"Ind AS 37" ನಿಬಂಧನೆಗಳು, ಅನ್ವಿಷ್ಟಿತ ಹೊಣೆಗಾರಿಕೆಗಳು ಮತ್ತು ಅನ್ವಿಷ್ಟಿತ ಸ್ವತ್ತುಗಳೊಂದಿಗೆ ಧೃಡೀಕರಣವನ್ನು ಹೊಂದಲು ಪ್ರಸ್ತುತ ವರ್ಷದಲ್ಲಿ ಕಂಪನಿಯು ಕಾರ್ಯನಿರ್ವಹಿಸಿದ ಗಣಿಗಳಿಗೆ ಸಂಬಂಧಿಸಿದಂತೆ ಎಫ್‌ಎಂ‌ಸಿ‌ಪಿ‌ಗಾಗಿ ಒಂದು ನಿಬಂಧನೆಯನ್ನು ಮಾಡಿದೆ, ಅಲ್ಲಿ ಅದನ್ನು ಹಿಂದಿನವರೆಗೂ ಅನ್ವಿಷ್ಟಿತ ಹೊಣೆಗಾರಿಕೆಯಾಗಿ ಪರಿಗಣಿಸಲಾಗಿದೆ ಹೊಸ ನೀತಿಯನ್ನು ಹಿನ್ನೋಟಕ್ಕೆ ಲೆಕ್ಕ ಹಾಕಲಾಗುತ್ತದೆ.

1 ನೇ ಏಪ್ರಿಲ್ 2020 ರಂತೆ ಪ್ರಾವಿಜನ್ ಬ್ಯಾಲನ್ಸ್ ಶೀಟ್ ರೂ.303.40 ಲಕ್ಷವಾಗಿದ್ದು ಇದನ್ನು ಇತರೆ ಈಕ್ವಿಟಿಯೊಂದಿಗೆ ಹೊಂದಿಸಲಾಗಿದೆ. 2020-21 ರ ಹಣಕಾಸು ವರ್ಷಕ್ಕೆ ರೂ.14.68 ಲಕ್ಷದವರೆಗೆ ಎರವಲು ವೆಚ್ಚವನ್ನು ವಿಧಿಸುವ ಮೂಲಕ ಅದನ್ನು ಬಿಚ್ಚಿಡಲಾಗಿದೆ. ಆದ್ದರಿಂದ 31.03.2022 ರಂತೆ ನಿಬಂಧನೆ ಬ್ಯಾಲನ್ಸ್ ಶೀಟ್‌ರೂ.318.09 ಲಕ್ಷವಾಗಿದೆ.

ಕೆ.ಎಸ್. ಎಂ. ಸಿ.ಎಲ್ ನಿರ್ದೇಶಕ ಮಂಡಳಿಯ ಪರವಾಗಿ

ನಮ್ಮ ಇದೇ ದಿನಾಂಕದ ವರದಿಯ ಮೇರೆಗೆ

ಸಹಿ/-
ವಿ.ಡಿ.ನಿಶ್ಚಿತ್
ಪ್ರಧಾನ ವ್ಯವಸ್ಥಾಪಕರು

ಸಹಿ/-
ವಿನೋತ್‌ಪ್ರಿಯ ಆರ್, ಭಾ.ಆ.ಸೇ
ವ್ಯವಸ್ಥಾಪಕ ನಿರ್ದೇಶಕರು
ಡಿಐಎನ್ : 07215339

ಸಹಿ/-
ಪಂಕಜ್ ಕುಮಾರ್ ಪಾಂಡೆ,
ಭಾ.ಆ.ಸೇ
ನಿರ್ದೇಶಕರು
ಡಿಐಎನ್ : 03376149

ಸಹಿ/-
ರಾವ್ & ಸ್ವಾಮಿ
ಸನದಿ ಲೆಕ್ಕಿಗರು
ಸಂಸ್ಥೆ ನೋಂದಣಿ ಸಂ.003105ಎಸ್

ಸ್ಥಳ: ಬೆಂಗಳೂರು
ದಿನಾಂಕ:
29.12.2022

ಎನ್‌ರಮೇಶ್
(ಪಾಲುದಾರರು)
ಸದಸ್ಯತ್ವ ಸಂಖ್ಯೆ 016153
UDIN 23016153BGQ0WM1395

ಕರ್ನಾಟಕ ಸ್ವಚ್ಛ ಉನ್ನತರಣ ಕಾರ್ಯೋದ್ದೇಶಗಳ ಅಭಿವೃದ್ಧಿ

2021-22 ರ ವರ್ಷಕ್ಕೆ ಪ್ರಾರಂಭಿಕ ದಾಖಲೆಗಳು, ಉತ್ಪಾದನೆ, ಮಾರಾಟ ಮತ್ತು ಮುಕ್ತಾಯದ ದಾಖಲೆಗಳು

ಖರೀದಿ ವರ್ಗ	ಪ್ರಾರಂಭಿಕ ದಾಖಲೆಗಳು										
	1	2	3	4	5	6	7	8	9	10	
ಕ್ರೋಮಿಯಂ	1217.07	0.00	0.00	1217.07	0.00	0.00	1217.07	1217.07	0.00	0.00	0.00
ಕಬ್ಬಿಣದ ಅದಿರು (ಎನ್‌ಐಟಿಎಮ್‌ + ಟಿಐಟಿಎಮ್‌)	1321311.01	1947290.00	0.00	3268601.01	2414761.00	0.00	853840.01	853369.00	0.00	471.01	0.00
ಕಬ್ಬಿಣದ ಅದಿರು (ಎನ್‌ಐಟಿಎಮ್‌ + ಟಿಐಟಿಎಮ್‌)	999511.74	0.00	38264.00	1037775.74		0.00	1037775.74	1037775.74	0.00	0.00	0.00
ಮ್ಯಾಂಗನೀಸ್	2175.00	1614.00	0.00	3789.00	3053.00	0.00	736.00	736.00	0.00	0.00	0.00
ಚೀನಾ ಜೇಡಿಮಣ್ಣು	9132.00	2660.00	0.00	11792.00	1792.00	0.00	10000.00	10000.00	0.00	0.00	0.00
ಹಸಿ ಜೇಡಿಮಣ್ಣು	9298.00	0.00	0.00	9298.00	0.00	0.00	9298.00	9298.00	0.00	0.00	0.00
ಅಲೂಮಿನಾ ಜೇಡಿಮಣ್ಣು	24088.00	3365.00	0.00	27453.00	2160.00	0.00	25293.00	25293.00	0.00	0.00	0.00
ಸೋಪ್ ಸ್ಟೋನ್ - ಜಡಘಟ್ಟ	392.82	0.00	0.00	392.82	0.00	0.00	392.82	392.82	0.00	0.00	0.00
ಕ್ರಾಕ್ರೋಮೈಟ್	322.44	0.00	0.00	322.44	0.00	0.00	322.44	322.44	0.00	0.00	0.00
ಫೈಲ್‌ಸೆರಾ	272.00	0.00	0.00	272.00	0.00	0.00	272.00	272.00	0.00	0.00	0.00
ಡುನ್‌ಸ್ಟೆಟ್	82662.00	101718.00	0.00	184380.00	58567.00	0.00	125813.00	125813.00	0.00	0.00	0.00
ಬಾಕ್ಸೈಟ್	0.00	0.00	0.00	0.00	0.00	0.00	0.00	0.00	0.00	0.00	0.00
ಟ್ರೈಟಾನ್‌ಫೆರಸ್	1256.00	0.00	7250.00	8506.00	7250.00	0.00	1256.00	1256.00	0.00	0.00	0.00
ವರ್ನಾಕುಲೇಟರ್	819.75	0.00	0.00	819.75	0.00	0.00	819.75	819.75	0.00	0.00	0.00
ಲೈಮ್ ಸ್ಟೋನ್	42408.00	0.00	0.00	42408.00	0.00	0.00	42408.00	42408.00	0.00	0.00	0.00
ಡಾಲಮೈಟ್	41878.49	149919.00	732.00	192529.49	130000.00	0.00	62529.49	62529.49	0.00	0.00	0.00
ಮ್ಯಾಂಗನೀಸ್	19031.44	0.00	0.00	19031.44	0.00	0.00	19031.44	19031.44	0.00	0.00	0.00
ಸಿಲಿಕಾ ಮರಳು	0.00	0.00	0.00	0.00	0.00	0.00	0.00	0.00	0.00	0.00	0.00
ಒಟ್ಟು - (ಮಟ್ಟಕ್ಕೆ ಟನ್)	2555775.76	2206566.00	46246.00	4808587.76	2617583.00	0.00	2191004.76	2190533.75	0.00	471.01	0.00
ಸ್ಟೋನ್‌ವೇರ್ ವೈಷಯ - ಸಂಖ್ಯೆ	0.00	0.00	0.00	0.00	0.00	0.00	0.00	0.00	0.00	0.00	0.00
ಗ್ರಾನೈಟ್ ಬ್ಲಾಕ್ - ಎಮರ್‌3	8652.95	792.94	0.00	9445.89	1669.76	0.00	7776.13	7776.13	0.00	0.00	3.42
ಗ್ರಾನೈಟ್ ಸ್ಲಾಬ್ - ಎಮರ್‌2 ಜಿಪಿ	15488.75	0.00	0.00	15488.75	6505.35	0.00	8983.40	8983.40	0.00	0.00	0.00
ಗ್ರಾನೈಟ್ ಬ್ಲಾಕ್ - ರೈಸಿಂಗ್ ಎಮರ್	5305.10	6941.45	0.00	12246.55	7581.25	0.00	4665.30	4648.37	0.00	0.00	16.93
ಗ್ರಾನೈಟ್ ಸ್ಲಾಬ್ (ಚದರ ಅಡಿ)	0.00	0.00	0.00	0.00	0.00	0.00	0.00	0.00	0.00	0.00	0.00
ಉಪಕರಣಗಳು	12.00	0.00	0.00	12.00	0.00	0.00	12.00	12.00	0.00	0.00	0.00
ಮರಳು		25485.34	0.00	25485.34	1260.00	0.00	24225.34	24225.34	0.00	0.00	0.00

ಕರ್ನಾಟಕ ಸ್ಟೇಟ್ ಐನ್‌ವೆಸ್ಟ್‌ಮೆಂಟ್ ಕಾರ್ಪೊರೇಷನ್ ಆಫೀಸ್

ಸಿಐಎನ್: ಯು85110ಕೆಎ1966ಎಸ್‌ಜಿಸಿ001620

ಟಿ.ಟಿ.ಎಂ.ಸಿ ಕಟ್ಟಡ, 'ಎ' ಬ್ಲಾಕ್, 5ನೇ ಮಹಡಿ

ಬಿ.ಎಂ.ಟಿ.ಸಿ, ಶಾಂತಿನಗರ, ಬೆಂಗಳೂರು - 560027

ವಹಿವಾಟಿನ ಖನಿಜವಾರು ತಃಖ್ತೆ

(ಮೊತ್ತ ಲಕ್ಷ ರೂ.ಗಳಲ್ಲಿ)

ಕ್ರ. ಸಂ	ಖನಿಜದ ಹೆಸರು	ವರ್ಷದ ಅಂತ್ಯಕ್ಕೆ	
		ಮಾರ್ಚ್ 31, 2022	ಮಾರ್ಚ್ 31, 2021
	ದೇಶೀಯ ಮಾರಾಟಗಳು		
1	ಕ್ರೋಮೈಟ್	77.59	12.50
2	ಮ್ಯಾಂಗ್ನಿಸೈಟ್/ಡುನೈಟ್	698.42	796.87
3	ಕಬ್ಬಿಣದ ಅದಿರು	1,21,860.41	91,651.64
4	ಸುಣ್ಣದ ಕಲ್ಲು	-	-
5	ಚೈನಾ/ಅಲುಮಿನಾಸ್ ಜೇಡಿಮಣ್ಣು	129.88	112.20
6	ಡಾಲಮೈಟ್	632.07	693.54
7	ಸಿಲಿಕಾ ಮರಳು	-	-
8	ಗ್ರಾನೈಟ್ ಬ್ಲಾಕ್/ಕ್ಯೂಬ್‌ಗಳು (ಎಮ್ 3 & ಸಂಖ್ಯೆ)	2,302.50	1,033.93
9	ಬಾಕ್ಸೈಟ್	-	-
10	ಕ್ವಾರ್ಟ್ಜ್	-	-
11	ಫೆಲ್ಡ್‌ಸ್ಪಾರ್	-	-
12	ಗ್ರಾನೈಟ್ ಸ್ಲಾಬ್‌ಗಳು	29.76	1.12
13	ಸ್ಟೋನ್‌ವೇರ್ ಪೈಪುಗಳು	-	-
14	ಮ್ಯಾಂಗನೀಸ್	-	-
15	ಮರಳು	13.38	-
	ಒಟ್ಟು	1,25,744.02	94,301.80

ಟಿಪ್ಪಣಿ 46 ಮಾರ್ಚ್ 31 2022 ಕ್ಕೆ ಕೊನೆಗೊಂಡ ವರ್ಷದ ಹಣಕಾಸು ಹೇಳಿಕೆಗಳ ಭಾಗವಾಗಿರುವ ಗಮನಾರ್ಹ ಲೆಕ್ಕಪತ್ರ ನೀತಿಗಳು ಮತ್ತು ಟಿಪ್ಪಣಿಗಳು.

ಎ. ಕಂಪನಿ ಮಾಹಿತಿ

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಶನ್ ಲಿಮಿಟೆಡ್ (KSMCL), ಇನ್ನು ಮುಂದೆ ಕಂಪನಿ ಎಂದು ಉಲ್ಲೇಖಿಸಲಾಗಿದೆ. 1956 ರಲ್ಲಿ ಕಂಪನಿ ಕಾಯ್ದೆಯಡಿಯಲ್ಲಿ ಕರ್ನಾಟಕ ಸರ್ಕಾರದ ಉದ್ಯಮವನ್ನು ವಿವಿಧ ಪ್ರದೇಶಗಳಲ್ಲಿ ಅನ್ವೇಷಣೆ, ಹೊರತೆಗೆಯುವಿಕೆ ಮತ್ತು ಮೌಲ್ಯವರ್ಧನೆಯ ಮೂಲಕ ಬಳಸಿಕೊಳ್ಳುವ ಉದ್ದೇಶದಿಂದ ಸಂಯೋಜಿಸಲಾಗಿದೆ. ಸ್ಥಳೀಯ ಉದ್ಯಮದ ಅಗತ್ಯತೆಯನ್ನು ಪೂರೈಸಲು ಮತ್ತು ಸ್ಥಳೀಯ ಸಮುದಾಯಕ್ಕೆ ಉದ್ಯೋಗವಕಾಶಗಳನ್ನು ಸೃಷ್ಟಿಸಲು ಕರ್ನಾಟಕ ರಾಜ್ಯದ ಕೆಎಸ್‌ಎಂ‌ಸಿಎಲ್ ರಾಜ್ಯದಲ್ಲಿ ಕಬ್ಬಿಣದ ಅದಿರು, ಕ್ರೋಮೈಟ್, ಮ್ಯಾಂಗನೈಟ್, ಸುಣ್ಣದಕಲ್ಲು, ಡಾಲಮೈಟ್, ಜೇಡಿಮಣ್ಣು ಮತ್ತು ಗ್ರಾನೈಟ್‌ಗಳ ಅತಿ ದೊಡ್ಡ ಉತ್ಪಾದಕರಲ್ಲಿ ಒಂದಾಗಿದೆ. ಕೆಎಸ್‌ಎಂ‌ಸಿಎಲ್ ಕರ್ನಾಟಕ ರಾಜ್ಯದಲ್ಲಿ ವಿವಿಧ ಖನಿಜಗಳ ವೈಜ್ಞಾನಿಕ ಮತ್ತು ಪರಿಸರ ಸ್ನೇಹಿ ಪರಿಶೋಧನೆ ಮತ್ತು ಮಾರಾಟದಲ್ಲಿ ತೊಡಗಿಸಿಕೊಂಡಿದೆ.

ಮಾರ್ಚ್ 31 2022 ರ ಹಣಕಾಸು ಹೇಳಿಕೆಯು ಕಂಪನಿಯ ಆರ್ಥಿಕ ಸ್ಥಿತಿಯನ್ನು ಪ್ರಸ್ತುತಪಡಿಸುತ್ತದೆ.

ಕಂಪನಿಯ ಕ್ರಿಯಾತ್ಮಕ ಮತ್ತು ಪ್ರಸ್ತುತ ಕರೆನ್ಸಿಯು ಭಾರತೀಯ ರೂಪಾಯಿಗಳು (ರೂ) ಇದು ಕಂಪನಿಯು ಕಾರ್ಯನಿರ್ವಹಿಸುವ ಪ್ರಾಥಮಿಕ ಆರ್ಥಿಕ ಪರಿಸರದ ಕರೆನ್ಸಿಯಾಗಿದೆ.

ಕೆಎಸ್‌ಎಂ‌ಸಿಎಲ್ ನ 99% ಸಾಮಾನ್ಯ ಷೇರುಗಳು ಕರ್ನಾಟಕ ಸರ್ಕಾರದ್ದಾಗಿದ್ದು ಕಂಪನಿ ಉ ಕಾರ್ಯಾಚರಣೆಗಳ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನು ಹೊಂದಿದೆ.

ದಿನಾಂಕ 29.12.2022 ರಂದು ನಡೆದ ಮಂಡಳಿ ಸಭೆಯಲ್ಲಿ ನಿರ್ದೇಶಕರು ಸ್ವತಂತ್ರ ಹಣಕಾಸು ತಂತ್ರಗಳಿಗೆ ಅನುಮೋದನೆ ನೀಡಿರುತ್ತಾರೆ

ಬಿ. ಮಹತ್ವದ ಲೆಕ್ಕಪತ್ರ ನೀತಿಗಳು

ಅ) ತಯಾರಿಕೆಯ ಆಧಾರ

ಕಾಲಕಾಲ್ಗೆ ತಿದ್ದುಪಡಿ ಮಾಡಲಾದ ಕಂಪನಿಗಳ (ಭಾರತೀಯ ಲೆಕ್ಕಪರಿಶೋಧಕ ಮಾನದಂಡಗಳು) ನಿಯಮಗಳೊಂದಿಗೆ ಓದಲಾದ ಕಂಪನಿಗಳ ಕಾಯ್ದೆ 2013 ರ ಸೆಕ್ಷನ್ 133 ಅಡಿಯಲ್ಲಿ ಸೂಚಿಸಲಾದ ಭಾರತೀಯ ಲೆಕ್ಕಪತ್ರ ಮಾನದಂಡಗಳಿಗೆ (ಇಂಡ್‌ಆಸ್ ಎಂದು ಉಲ್ಲೇಖಿಸಲಾಗಿದೆ) ಅದರನುಸಾರವಾಗಿ ಸ್ವತಂತ್ರ ಹಣಕಾಸು ಹೇಳಿಕೆಗಳನ್ನು ಸಿದ್ಧಪಡಿಸಲಾಗಿದೆ.

ಸಂಬಂಧಿತ ಇಂಡ್‌ಆಸ್‌ನಿಂದ ಅಗತ್ಯವಿರುವ ನಿಯಾಯಯುತ ಮೌಲ್ಯಗಳಲ್ಲಿ ಮಾಪನ ಮಾಡಲಾದ ಕೆಲವು ಸ್ವತ್ತುಗಳು ಮತ್ತು ಹೊಣೆಗಾರಿಕೆಗಳನ್ನು ಹೊರತುಪಡಿಸಿ ಐತಿಹಾಸಿಕ ವೆಚ್ಚದ ಸಂಪ್ರದಾಯದ ಮೇಲೆ ಮತ್ತು ಸಂಚಿತ ಆಧಾರದ ಮೇಲೆ ಸ್ವತಂತ್ರ ಹಣಕಾಸು ಹೇಳಿಕೆಗಳನ್ನು ಸಿದ್ಧಪಡಿಸಲಾಗಿದೆ. ನ್ಯಾಯೋಚಿತ ಮೌಲ್ಯವು ಆಸ್ತಿಯನ್ನು ಮಾರಾಟ ಮಾಡಲು ಸ್ವೀಕರಿಸುವ ಅಥವಾ ಮಾಪನ ದಿನಾಂಕದಂದು ಮಾರುಕಟ್ಟೆ ಭಾಗವಹಿಸುವವರ ನಡುವಿನ ಕ್ರಮಬದ್ಧ ವಹಿವಾಟಿನಲ್ಲಿ ಹೊಣೆಗಾರಿಕೆಯನ್ನು ವರ್ಗಾಯಿಸಲು ಪಾವತಿಸುವ ಬೆಲೆಯಾಗಿದೆ.

ವಿವರ	ವಸ್ತುಗಳ ಅಳತೆ ಆಧಾರ
ಕೆಲವು ಹಣಕಾಸಿನ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳು	ನ್ಯಾಯಯುತ ಮೌಲ್ಯ
ವ್ಯಾಖ್ಯಾನಿತ ಪ್ರಯೋಜನ ಆಸ್ತಿ/ಹೊಣೆಗಾರಿಕೆ	ಯೋಜನಾ ಸ್ವತ್ತುಗಳ ನ್ಯಾಯಯುತ ಮೌಕಲವ್ಯವು ವ್ಯಾಖ್ಯಾನಿಸಲಾದ ಲಾಭದ ಬಾಧ್ಯತೆಗಳ ಪ್ರಸ್ತುತ ಮೌಲ್ಯಕ್ಕಿಂತ ಕಡಿಮೆ.

ಐತಿಹಾಸಿಕ ವೆಚ್ಚವು ಸಾಮಾನ್ಯವಾಗಿ ಸರಕು ಮತ್ತು ಸೇವೆಗಳಿಗೆ ಬದಲಾಗಿ ನೀಡಲಾದ ಪರಿಗಣನೆಯ ನ್ಯಾಯೋಚಿತ ಮೌಲ್ಯವನ್ನು ಆಧರಿಸಿದೆ. ನ್ಯಾಯೋಚಿತ ಮೌಲ್ಯವು ಆಸ್ತಿಯನ್ನು ಮಾರಾಟ ಮಾಡಲು ಸ್ವೀಕರಿಸುವ ಅಥವಾ

ಮಾಪನ ದಿನಾಂಕದಂದು ಮಾರುಕಟ್ಟೆ ಭಾಗವಹಿಸುವವರ ನಡುವಿನ ಕ್ರಮಬದ್ಧ ವಹಿವಾಟಿನಲ್ಲಿ ಹೊಣೆಗಾರಿಕೆಯನ್ನು ವರ್ಗಾಯಿಸಲು ಪಾವತಿಸುವ ಬೆಲೆಯಾಗಿದೆ

ಈ ಸ್ವತಂತ್ರ ಹಣಕಾಸು ಹೇಳಿಕೆಗಳನ್ನು ಭಾರತೀಯ ರೂಪಾಯಿಯಲ್ಲಿ (INR) ಪ್ರಸ್ತುತಪಡಿಸಲಾಗುತ್ತದೆ ಇದು ಕಂಪನಿಯ ಕ್ರಿಯಾತ್ಮಕ ಕರೆನ್ಸಿಯು ಆಗಿದೆ. ಸೂಚಿಸಿದ ಹೊತರು ಎಲ್ಲಾ ಮೊತ್ತಗಳನ್ನು ಹತ್ತಿರದ ಲಕ್ಷಗಳಿಗೆ ಪೂರ್ಣಗೊಳಿಸಲಾಗಿದೆ.

ಆ. ಪ್ರಸ್ತುತ ಮತ್ತು ಪ್ರಸ್ತುತವಲ್ಲದೆ ವರ್ಗೀಕರಣ

ಕಂಪನಿಯು ಪ್ರಸ್ತುತ/ಪ್ರಸ್ತುತವಲ್ಲದ ವರ್ಗೀಕರಣದ ಆಧಾರದ ಮೇಲೆ ಹಣಕಾಸು ತಃಖ್ತೆಯಲ್ಲಿ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳನ್ನು ಪ್ರಸ್ತುತ ಪಡಿಸಲಾಗುತ್ತದೆ

ಆಸ್ತಿಯನ್ನು ಪ್ರಸ್ತುತ ಎಂದು ಪರಿಗಣಿಸಲಾಗುತ್ತದೆ.

ಸಾಮಾನ್ಯ ಕಾರ್ಯಾಚರಣೆಯ ಚಕ್ರದಲ್ಲಿ ಅರಿತುಕೊಳ್ಳಲು ಅಥವಾ ಮಾರಾಟ ಮಾಡಲು ಅಥವಾ ಸೇವಿಸಲು ಉದ್ದೇಶಿಸಲಾಗಿದೆ ಎಂದು ನಿರೀಕ್ಷಿಸಲಾಗಿದೆ.

ಪ್ರಾಥಮಿಕವಾಗಿ ವ್ಯಾಪಾರದ ಉದ್ದೇಶಕ್ಕಾಗಿ ನಡೆಸಲಾಗುತ್ತದೆ.

ವರದಿ ಮಾಡುವ ಅವಧಿಯ ನಂತರ ಹನ್ನೆರಡು ತಿಂಗಳೊಳಗೆ ಅರಿತುಕೊಳ್ಳಲು ನಿರೀಕ್ಷಿಸಲಾಗಿದೆ, ಅಥವಾ ರಿಪೋರ್ಟಿಂಗ್ ಅವಧಿಯ ನಂತರ ಕನಿಷ್ಠ ಹನ್ನೆರಡು ತಿಂಗಳವರೆಗೆ ಹೊಣೆಗಾರಿಕೆಯನ್ನು ಇತ್ಯರ್ಥಪಡಿಸಲು ಅಥವಾ ವಿನಿಮಯ ಮಾಡಿಕೊಳ್ಳುವುದನ್ನು ನಿರ್ಬಂಧಿಸಿದ ಹೊರತು ನಗದು ಅಥವಾ ನಗದು ಸಮಾನವಾಗಿರುತ್ತದೆ.

ಎಲ್ಲಾ ಇತರ ಸ್ವತ್ತುಗಳನ್ನು ನಾನ್ ಕರೆಂಟ್ ಎಂದು ವರ್ಗೀಕರಿಸಲಾಗಿದೆ.

ಹೊಣೆಗಾರಿಕೆಯು ಪ್ರಸ್ತುತವಾಗಿರುತ್ತದೆ

-ಇದು ಸಾಮಾನ್ಯ ಕಾರ್ಯಾಚರಣೆಯ ಚಕ್ರದಲ್ಲಿ ನೆಲೆಗೊಳ್ಳುವ ನಿರೀಕ್ಷೆಯಿದೆ;

-ಇದನ್ನು ಪ್ರಾಥಮಿಕವಾಗಿ ವ್ಯಾಪಾರದ ಉದ್ದೇಶಕ್ಕಾಗಿ ನಡೆಸಲಾಗುತ್ತದೆ.

-ಇದು ವರದಿಯ ಅವಧಿಯ ನಂತರ ಹನ್ನೆರಡು ತಿಂಗಳೊಳಗೆ ಇತ್ಯರ್ಥವಾಗಬೇಕಿದೆ ಅಥವಾ

-ವರದಿ ಮಾಡುವ ಅವಧಿಯ ನಂತರ ಕನಿಷ್ಠ ಹನ್ನೆರಡು ತಿಂಗಳವರೆಗೆ ಹೊಣೆಗಾರಿಕೆಯ ಇತ್ಯರ್ಥವನ್ನು ಮುಂದೂಡಲು ಯಾವುದೇ ಬೇಷರತ್ತಾದ ಹಕ್ಕಿಲ್ಲ.

ಕಂಪನಿಯು ಎಲ್ಲಾ ಇತರ ಹೊಣೆಗಾರಿಕೆಗಳನ್ನು ಪ್ರಸ್ತುತವಲ್ಲದ ಎಂದು ವರ್ಗೀಕರಿಸುತ್ತದೆ.

ಇ) ಅಂದಾಜುಗಳು ಮತ್ತು ತೀರ್ಪುಗಳ ಬಳಕೆ

Ind AS ನ ಗುರುತಿಸುವಿಕೆ ಮತ್ತು ಮಾಪನದ ತತ್ವಗಳಿಗೆ ಅನುಗುಣವಾಗಿ ಸ್ವತಂತ್ರ ಹಣಕಾಸು ಹೇಳಿಕೆಗಳ ತಯಾರಿಕೆಯು ಅಂದಾಜುಗಳು ಮತ್ತು ಊಹೆಗಳನ್ನು ಮಾಡಲು ನಿರ್ವಹಣೆಯ ಅಗತ್ಯವಿರುತ್ತದೆ. ಇದು ಆಸ್ತಿಗಳು ಮತ್ತು ಹೊಣೆಗಾರಿಕೆಗಳ ವರದಿಯ ಸಮತೋಲನಗಳು, ಹಣಕಾಸಿನ ಹೇಳಿಕೆಗಳ ದಿನಾಂಕದಂದು ಅನಿಶ್ಚಿತ ಹೊಣೆಗಾರಿಕೆಗಳ ಬಹಿರಂಗಪಡಿಸುವಿಕೆ ಮತ್ತು ವರದಿ ಮೊತ್ತಗಳ ಮೇಲೆ ಪರಿಣಾಮ ಬೀರುತ್ತದೆ. ಪ್ರಸ್ತುತಪಡಿಸಿದ ಅವದಿಗಳಿಗೆ ಆದಾಯ ಮತ್ತು ವೆಚ್ಚಗಳು

ಅಂದಾಜುಗಳು ಮತ್ತು ಆಧಾರವಾಗಿರುವ ಊಹೆಗಳನ್ನು ನಡೆಯುತ್ತಿರುವ ಆಧಾರದ ಮೇಲೆ ಪರಿಶೀಲಿಸಲಾಗುತ್ತದೆ ಲೆಕ್ಕ ಪರಿಶೋಧಕ ಅಂದಾಜುಗಳಿಗೆ ಪರಿಷ್ಕರಣೆಗಳು ಅಂದಾಜುಗಳನ್ನು ಪರಿಷ್ಕರಿಸಿದ ಅವಧಿಯಲ್ಲಿ ಗುರುತಿಸಲ್ಪಡುತ್ತದೆ ಮತ್ತು ಭವಿಷ್ಯದ ಅವಧಿಗಳು ಪರಿಣಾಮ ಬೀರುತ್ತದೆ.

ಆಸ್ತಿ ಮತ್ತು ಹೊಣೆಗಾರಿಕೆಗಳ ಸಾಗಿಸುವ ಮೌಲ್ಯಗಳಿಗೆ ಸಂಬಂಧಿಸಿದ ಮಹತ್ವದ ತೀರ್ಪುಗಳು ಮತ್ತು ಅಂದಾಜುಗಳು ಆಸ್ತಿಯ ಉಪಯುಕ್ತ ಜೀವನ, ಸ್ಥವರ ಮತ್ತು ಉಪಕರಣಗಳು ಮತ್ತು ಅಮೂರ್ತ್ಯ ಸ್ವತ್ತುಗಳು ಆಸ್ತಿ ದುರ್ಬಲತೆ ಅಮೂರ್ತ್ಯ ಆಸ್ತಿಗಳು ಮತ್ತು ಹೂಡಿಕೆಗಳು, ಉದ್ಯೋಗಿ ಪ್ರಯೋಜನೆಗಳು ಮತ್ತು ಇತರೆ ನಿರ್ಬಂಧನೆಗಳು ಮರುಪಡೆಯುವಿಕೆ ಮುಂದೂಡಲ್ಪಟ್ಟ ತೆರಿಗೆ ಸ್ವತ್ತುಗಳು, ಬದ್ಧತೆಗಳು ಮತ್ತು ಆಕಸ್ಮಿಕಗಳು

ಊಹೆಗಳು ಮತ್ತು ಅಂದಾಜು ಅನಿಶ್ಚಿತತೆಗಳು:

ಮಾರ್ಚ್ 31 2022 ಕ್ಕೆ ಕೊನೆಗೊಳ್ಳುವ ವರ್ಷದಲ್ಲಿ ವಸ್ತು ಹೊಂದಾಣಿಕೆಗೆ ಕಾರಣವಾಗುವ ಗಮನಾರ್ಹ ಅಪಾಯವನ್ನು ಹೊಂದಿರುವ ಊಹೆಗಳು ಮತ್ತು ಅಂದಾಜು ಅನಿಶ್ಚಿತತೆಗಳ ಮಾಹಿತಿಯನ್ನು ಈ ಕೆಳಕಂಡ ಟಿಪ್ಪಣಿಗಳಲ್ಲಿ ಸೇರಿಸಲಾಗಿದೆ;

- - ಟಿಪ್ಪಣಿ B (xii) (e) (i) - ಹಣಕಾಸು ಸ್ವತ್ತುಗಳ ದುರ್ಬಲತೆ
- - ಟಿಪ್ಪಣಿ B (xii) (e) (ii) - ಹಣಕಾಸು ಅಲ್ಲದ ಸ್ವತ್ತುಗಳ ದುರ್ಬಲತೆಯ ಪರೀಕ್ಷೆ; ಆಂತರಿಕವಾಗಿ ಉತ್ಪಾದಿತ ಅಮೂರ್ತ ಸ್ವತ್ತುಗಳ ಮೇಲಿನ ವೆಚ್ಚದ ಮರುಪಡೆಯುವಿಕೆ ಸೇರಿದಂತೆ ಮರರು ಪಡೆಯಬಹುದಾದ ಮೊತ್ತದ ಆಧಾರವಾಗಿರುವ ಪ್ರಮುಖ ಊಹೆಗಳು;
- - ಟಿಪ್ಪಣಿ B (xiv) (c) - ವ್ಯಾಖ್ಯಾನಿಸಲಾದ ಲಾಭದ ಬಾಧ್ಯತೆಗಳ ಮಾಪನ: ಪ್ರಮುಖ ವಾಸ್ತವಿಕ ಊಹೆಗಳು;
- - ಟಿಪ್ಪಣಿ B (xv) - ಮುಂದೂಡಲ್ಪಟ್ಟ ತೆರಿಗೆ ಆಸ್ತಿಗಳ ಗುರುತಿಸುವಿಕೆ; ಭವಿಷ್ಯದ ತೆರಿಗೆಯ ಲಾಭದ ಲಭ್ಯತೆ ಅದರ ವಿರುದ್ಧ ಮುಂದಕ್ಕೆ ಸಾಗಿಸಲಾದ ತೆರಿಗೆ ನಷ್ಟಗಳನ್ನು ಬಳಸಬಹುದು ಮತ್ತು
- ಟಿಪ್ಪಣಿ B (vii) ಗಣಿಗಾರಿಕೆ ಮುಚ್ಚುವ ಕಾರ್ಯಕ್ರಮದ ನಿಬಂಧನೆಯ ಮಾಪನ;

ಈ. ಆಸ್ತಿ, ಸ್ಥಾವರ ಮತ್ತು ಉಪಪಕರಣ

ಆಸ್ತಿ, ಸ್ಥಾವರ ಮತ್ತು ಉಪಪಕರಣಗಳನ್ನು ಆಯವ್ಯಯದಲ್ಲಿ ವೆಚ್ಚ, ಕಡಿಮೆ ಸಂಗ್ರಹವಾದ ಸವಕಳಿ ಮತ್ತು ದುರ್ಬಲತೆಯ ನಷ್ಟ ಯಾವುದಾದರೂ ಇದ್ದರೆ ಹೇಳಲಾಗಿದೆ.

ಎ) ಆರಂಭಿಕ ಮಾಪನ

ಆರಂಭಿಕ ವೆಚ್ಚವು ಅದರ ಖರೀದಿ ಬೆಲೆಯನ್ನು ಒಳಗೊಂಡಿರುತ್ತದೆ ಅಮದು ಸುಂಕಗಳು ಮತ್ತು ಮರುಪಾವತಿಸಲಾಗದ ಖರೀದಿ ತೆರಿಗೆಗಳು, ಎರವಲು ವೆಚ್ಚ ಯಾವುದಾದರೂ ಇದ್ದರೆ, ವ್ಯಾಪಾರ ರಿಯಾಯಿತಿಗಳು ಮತ್ತು ರಿಯಾಯಿತಿಗಳನ್ನು ಕಡಿತಗೊಳಿಸಿದ ನಂತರ ವಸ್ತುವನ್ನು ಅದರ ಉದ್ದೇಶಿತ ಬಳಕೆಗಾಗಿ ಅದರ ಕೆಲಸದ ಸ್ಥಿತಿಗೆ ತಲುಪುವಂತೆ ಕಾರಣವಾಗುವ ವೆಚ್ಚ ಮತ್ತು ಅಂದಾಜುಗಳನ್ನು ಕಿತ್ತುಹಾಕುವ ಮತ್ತು ತೆಗೆದುಹಾಕುವ ಮತ್ತು ಅದು ಇರುವ ಸೈಟ್ ಅನ್ನು ಮರುಸ್ಥಾಪಿಸುವ ವೆಚ್ಚಗಳು

ಆಸ್ತಿ, ಸ್ಥಾವರ ಮತ್ತು ಸಲಕರಣೆಗಳ ಸ್ವಯಂ ನಿರ್ಮಿತ ವಸ್ತುವಿನ ವೆಚ್ಚವು ವಸ್ತುಗಳ ವೆಚ್ಚ ಮತ್ತು ನೇರ ಕಾರ್ಮಿಕರ ವೆಚ್ಚವನ್ನು ಒಳಗೊಂಡಿರುತ್ತದೆ ವಸ್ತುವನ್ನು ಅದರ ಉದ್ದೇಶಿತ ಬಳಕೆಗಾಗಿ ಕೆಲಸದ ಸ್ಥಿತಿಗೆ ತರಲು ನೇರವಾಗಿ ಕಾರಣವಾಗುವ ಯಾವುದೇ ವೆಚ್ಚಗಳು ಮತ್ತು ಐಟಂ ಅನ್ನು ಕಿತ್ತುಹಾಕುವ ಮತ್ತು ತೆಗೆದುಹಾಕುವ ಮತ್ತು ಅದು ಇರುವ ಸೈಟ್ ಅನ್ನು ಮರುಸ್ಥಾಪಿಸುವುದು.

ಆಸ್ತಿ, ಸ್ಥಾವರ ಮತ್ತು ಸಲಕರಣೆಗಳ ಐಟಂನ ಗಮನಾರ್ಹ ಭಾಗಗಳು ವಿಭಿನ್ನ ಉಪಯುಕ್ತ ಜೀವನ್ನು ಹೊಂದಿದ್ದರೆ ನಂತರ ಅವುಗಳನ್ನು ಆಸ್ತಿ, ಸ್ಥಾವರ ಮತ್ತು ಸಲಕರಣೆಗಳ ಪ್ರತ್ಯೇಕ ವಸ್ತುಗಳು (ಪ್ರಮುಖ ಘಟಕಗಳು) ಎಂದು ಪರಿಗಣಿಸಲಾಗುತ್ತದೆ.

ಆಸ್ತಿ ವಿಲೇವಾರಿಯಲ್ಲಿ ಉಂಟಾಗಿರುವ ಲಾಭ ಮತ್ತು ನಷ್ಟವನ್ನು ಮಾರಾಟದ ಆದಾಯ ಮತ್ತು ಆಸ್ತಿಯ ಸಾಗಿಸುವ ಮೌಲ್ಯದ ನಡುವಿನ ವ್ಯತ್ಯಾಸವಾಗಿ ನಿರ್ಧರಿಸಲಾಗುತ್ತದೆ ಮತ್ತು ಲಾಭ ಮತ್ತು ನಷ್ಟದ ಹೇಳಿಕೆಯಲ್ಲಿ ಗುರುತಿಸಲಾಗುತ್ತದೆ.

ಲೀಸ್ ಹಿಡುವಳಿ ಭೂಮಿಯ ಸ್ವಾಧೀನ/ನವೀಕರಣದ ನೊಂದಣಿ ಮತ್ತು ಮುದ್ರಾಂಕ ಶುಲ್ಕದ ಮೇಲೆ ಉಂಟಾದ ಮೊತ್ತವನ್ನು ಲೀಸ್ ಹೋಲ್ಡ್ ಲ್ಯಾಂಡ್ ಅಡಿಯಲ್ಲಿ ಬಂಡವಾಳಗೊಳಿಸಲಾಗುತ್ತದೆ.

ಗಣಿ/ಕ್ವಾರಿಗಳನ್ನು ಮುಚ್ಚುವ ಸಮಯದಲ್ಲಿ (ಎಫ್‌ಎಂ‌ಸಿಪಿ) ಲೀಸ್ ಹೋಲ್ಡ್ ಗಣಿ ಮತ್ತು ಘಟಕಗಳು (ಎಫ್‌ಎಂ‌ಸಿಪಿ) ಅಡಿಯಲ್ಲಿ ಕಾರ್ಯನಿರ್ವಹಣೆ, ಮರು ಸ್ಥಾಪನೆ, ಅರಣ್ಯೀಕರಣ ಮತ್ತು ಇತರ ಶುಲ್ಕಗಳಿಗಾಗಿ ಕೆಲಸ ಮಾಡುವ ಗಣಿಗಳು/ಕ್ವಾರಿಗಳಿಗೆ ಸಂಬಂಧಿಸಿದಂತೆ ಕಂಪನಿಯು ಅಂದಾಜುವೆಚ್ಚವನ್ನು ಬಂಡವಾಳಗೊಳಿಸಿದೆ (vii (1) (i) ಅನ್ನು ಉಲ್ಲೇಖಿಸಿ ಗಣಿ ಮತ್ತು ಕ್ವಾರಿಗಳ ಜೀವನದ ಮೇಲೆ ವಿಮೋಚನೆಗೊಳಿಸಲಾಗಿದೆ.

ಬಿ) ನಂತರದ ಖರ್ಚು

ಸ್ವತ್ತುಗಳ ಭಾಗಗಳನ್ನು ಬದಲಾಯಿಸುವ ವೆಚ್ಚ ಮತ್ತು ಕೂಲಂಕಷ ಪರಿಶೀಲನೆ ಸೇರಿದಂತೆ ಪ್ರಮುಖ ನಿರ್ವಹಣೆ ಅಥವಾ ರಿಪೇರಿಗಳ ಮೇಲಿನ ವೆಚ್ಚವು ಒಂದು ವರ್ಷಕ್ಕಿಂತ ಹೆಚ್ಚು ಅವಧಿಯಲ್ಲಿ ಕಂಪನಿಗೆ ಐಟಿಂಗೆ ಸಂಬಂಧಿಸಿದ ಭವಿಷ್ಯದ ಆರ್ಥಿಕ ಪ್ರಯೋಜನಗಳು ಲಭ್ಯವಾಗುವ ಸಾಧ್ಯತೆಯಿದೆ, ಬಂಡವಾಳ ಮತ್ತು ಸಾಗಿಸುವ ಮೊತ್ತ ಹಾಗೆ ಬದಲಿಸಿದ ಐಟಿಂ ಅನ್ನು ಗುರುತಿಸಲಾಗಿಲ್ಲ ಅದೇ ರೀತಿ ಪ್ರಮುಖ ನಿರ್ವಹಣೆಗೆ ಸಂಬಂಧಿಸಿದ ಪ್ರಮುಖ ಕೂಲಂಕಷ ವೆಚ್ಚಗಳನ್ನು ಬಂಡವಾಳೀಕರಿಸಲಾಗುತ್ತದೆ ಮತ್ತು ಅದರ ಉಪಯುಕ್ತ ಜೀವನದ ಮೇಲೆ ಸವಕಳಿ ಮಾಡಲಾಗುತ್ತದೆ. ಅಲ್ಲಿ ಭವಿಷ್ಯದ ಆರ್ಥಿಕ ಪ್ರಯೋಜನಗಳು ಲಭ್ಯವಿರುತ್ತದೆ ಮತ್ತು ಹಿಂದಿನ ಕೂಲಂಕಷ ಪರಿಶೀಲನೆಗಳ ವೆಚ್ಚದ ಯಾವುದೇ ಉಳಿದ ಸಾಗಿಸುವ ಮೊತ್ತವನ್ನು ಗುರುತಿಸುವುದಿಲ್ಲ. ಎಲ್ಲಾ ಇತರ ವೆಚ್ಚಗಳನ್ನು ಉಂಟಾದಂತೆಯೇ ಖರ್ಚು ಮಾಡಲಾಗುತ್ತದೆ.

ಸ್ಥಿರ ಆಸ್ತಿಗಳ ಭೌತಿಕ ಪರಿಶೀಲನೆಯನ್ನು ಮೂರು ವರ್ಷಗಳ ಚಕ್ರದಲ್ಲಿ 100% ಪರಿಶೀಲನೆಯನ್ನು ಪೂರ್ಣಗೊಳಿಸಲು ಸಮಂಜಸವಾದ ಮಧ್ಯಂತರದಲ್ಲಿ ಮತ್ತು ಹಂತ ಹಂತವಾಗಿ ನಿರ್ವಹಣೆಯಿಂದ ಕೈಗೊಳ್ಳಲಾಗುತ್ತದೆ, ಗಮನಿಸಲಾದ ವ್ಯತ್ಯಾಸಗಳು ಯಾವುದಾದರೂ ಇದ್ದರೆ ಅಂತಹ ವ್ಯತ್ಯಾಸಗಳು ಕಂಡು ಬಂದ ವರ್ಷದಲ್ಲಿ ಲೆಕ್ಕ ಹಾಕಲಾಗುತ್ತದೆ.

ಸಿ) ಪ್ರಗತಿಯಲ್ಲಿರುವ ಬಂಡವಾಳ ಕೆಲಸಗಳು

ಉತ್ಪಾದನೆ ಅಥವಾ ಸರಕುಗಳು ಅಥವಾ ಸೇವೆಗಳ ಪೂರೈಕೆ ಅಥವಾ ಆಡಳಿತಾತ್ಮಕ ಉದ್ದೇಶಗಳಿಗಾಗಿ ಅಥವಾ ಇನ್ನೂ ನಿರ್ದರಿಸಿದ ಉದ್ದೇಶಗಳಿಗಾಗಿ ನಿರ್ಮಾಣದ ಸಂದರ್ಭದಲ್ಲಿ ಆಸ್ತಿಗಳನ್ನು ಪ್ರಗತಿಯಲ್ಲಿರುವ ಬಂಡವಾಳ ಕೆಲಸದಡಿಯಲ್ಲಿ ಸೇರಿಸಲಾಗಿದೆ ಮತ್ತು ಯಾವುದೇ ಗುರುತಿಸಲ್ಪಟ್ಟ ದುರ್ಬಲತೆಯ ನಷ್ಟಕ್ಕಿಂತ ಕಡಿಮೆ ವೆಚ್ಚದಲ್ಲಿ ಸಾಗಿಸಲಾಗುತ್ತದೆ. ಪ್ರಗತಿಯಲ್ಲಿರುವ ಬಂಡವಾಳ ಕೆಲಸವು ಪೂರ್ಣಗೊಂಡಾಗ ಅಥವಾ ನಿರ್ವಹಣೆಯ ಉದ್ದೇಶಿತ ಬಳಕೆಯ ಪ್ರಕಾರ ಕಾರ್ಯನಿರ್ವಹಿಸಲು ಪ್ರಾರಂಭಿಸಿದಾಗ ಆಸ್ತಿ ಸ್ಥಾವರ ಮತ್ತು ಸಲಕರಣೆಗಳ ಸೂಕ್ತ ವರ್ಗಕ್ಕೆ ವರ್ಗಾಯಿಸಲ್ಪಡುತ್ತದೆ.

ಹೂಡಿಕೆ ನಿರ್ಧಾರವನ್ನು ಮಾಡುವ ಉದ್ದೇಶಕ್ಕಾಗಿ ಉಂಟಾದ ಹೊಸ ಸಂಭಾವ್ಯ ಯೋಜನೆಗಳ ಮೌಲ್ಯಮಾಪನಕ್ಕಾಗಿ ವೆಚ್ಚಗಳನ್ನು ಆದಾಯಕ್ಕೆ ವಿಧಿಸಲಾಗುತ್ತದೆ ಹೂಡಿಕೆಗಳ ನಿರ್ಧಾರಗಳ ನಂತರ ಯೋಜನೆಗಳಿಗೆ ತಗಲುವ ವೆಚ್ಚವನ್ನು ಪ್ರಗತಿಯಲ್ಲಿ ಬಂಡವಾಳ ಕೆಲಸದಡಿಯಲ್ಲಿನ ಲೆಕ್ಕ ಹಾಕಲಾಗುತ್ತದೆ ಮತ್ತು ತರುವಾಯ ಬಂಡವಾಳೀಕರಿಸಲಾಗುತ್ತದೆ.

ಡಿ) ಸವಕಳಿ

ಸ್ವತ್ತುಗಳ ಮೇಲಿನ ಸವಕಳಿ ದಿನಾಂಕಗಳಿಂದ ಒದಗಿಸಲಾಗಿದೆ, ಸ್ವತ್ತುಗಳು ಅವುಗಳ ಉದ್ದೇಶಿತ ಬಳಕೆಗೆ ಲಭ್ಯವಿದೆ ಮತ್ತು ಅವುಗಳ ಅಂದಾಜು ಉಪಯುಕ್ತ ಆರ್ಥಿಕ ಜೀವನದ ಮೇಲೆ ಹರಡುತ್ತದೆ. ಸವಕಳಿಯನ್ನು ಆಸ್ತಿ ಸ್ಥಾವರ ಮತ್ತು ಸಲಕರಣೆಗಳ ಬೆಲೆಯ ಮೇಲೆ ಲೆಕ್ಕಹಾಕಲಾಗುತ್ತದೆ ಮತ್ತು ಅವುಗಳ ಅಂದಾಜು ಉಪಯುಕ್ತ ಜೀವನದ ಮೇಲೆ ಅವುಗಳ ಉಳಿದ ಮೌಲ್ಯಗಳನ್ನು ನೇರ-ಸಾಲಿನ ವಿಧಾನವನ್ನು ಬಳಸಿಕೊಂಡು ಸಾಮಾನ್ಯವಾಗಿ ಗುರುತಿಸಲಾಗುತ್ತದೆ. ಫೀಹೋಲ್ಡ್ ಭೂಮಿ ಸವಕಳಿಯಾಗಿಲ್ಲ ಅಂದಾಜು ಉಪಯುಕ್ತ ಜೀವನ ಸವಕಳಿ ವಿಧಾನ ಮತ್ತು ಉಳಿದ ಮೌಲ್ಯಗಳನ್ನು ಪ್ರತಿ ವರದಿಯ ಅವಧಿಯ ಕೊನೆಯಲ್ಲಿ ಪರಿಶೀಲಿಸಲಾಗುತ್ತದೆ, ಅಂದಾಜಿನ ಯಾವುದೇ ಬದಲಾವಣೆಯ ಪರಿಣಾಮವು ನಿರೀಕ್ಷಿತ ಆಧಾರದ ಮೇಲೆ ಲೆಕ್ಕಹಾಕಲ್ಪಡುತ್ತದೆ.

ಅಂದಾಜು ಉಪಯುಕ್ತ ಜೀವನವನ್ನು ಈ ಕೆಳಕಂಡಂತೆ ಉಲ್ಲೇಖಿಸಲಾಗಿದೆ;

ಆಸ್ತಿಯ ಪ್ರಕಾರ	ವಿಧಾನ	ಉಪಯುಕ್ತ ಜೀವನ
ಕಟ್ಟಡ	ಸರಳ ರೇಖೆ	30 ವರ್ಷಗಳು
ಗುತ್ತಿಗೆ ಭೂಮಿ	ಸರಳ ರೇಖೆ	ಗುತ್ತಿಗೆ ಅವಧಿ
ಲೀಸ್‌ಹೋಲ್ಡ್ ಗಣಿ/ಘಟಕಗಳು (FMCP)	ಸರಳ ರೇಖೆ	ಗಣಿ/ಘಟಕ/ಯುಒಪಿ ಯ ಉಪಯುಕ್ತ ಜೀವನ
ಸ್ಥಾವರ ಮತ್ತು ಯಂತ್ರೋಪಕರಣಗಳು	ಸರಳ ರೇಖೆ	8/10/15 ವರ್ಷಗಳು
ಕಂಪ್ಯೂಟರ್ ಸಲಕರಣೆ	ಸರಳ ರೇಖೆ	3/6 ವರ್ಷಗಳು
ವಾಹನಗಳು	ಸರಳ ರೇಖೆ	8 ವರ್ಷಗಳು
ಕಛೇರಿ ಪರಿಕರ	ಸರಳ ರೇಖೆ	5 ವರ್ಷಗಳು
ಪೀರೋಪಕರಣಗಳು ಮತ್ತು ನೆಲವಸ್ತುಗಳು	ಸರಳ ರೇಖೆ	5 ವರ್ಷಗಳು

ನಿರ್ಮಾಣ ಮತ್ತು ಅನುಸ್ಥಾಪನೆಯು ಪೂರ್ಣಗೊಳ್ಳುವವೆಗೆ ಮತ್ತು ಸ್ವತ್ತು ಅದರ ಉದ್ದೇಶಿತ ಬಳಕೆಗೆ ಸಿದ್ಧವಾಗುವವರೆಗೆ ಬಂಡವಾಳದ ಕೆಲಸ ಪ್ರಗತಿಯಲ್ಲಿ ಸವಕಳಿಯನ್ನು ದಾಖಲಿಸಲಾಗುವುದಿಲ್ಲ.

ಇ) ಅಮೂರ್ತ ಸ್ವತ್ತುಗಳು

ಅಮೂರ್ತ ಸ್ವತ್ತುಗಳನ್ನು ವೆಚ್ಚದಲ್ಲಿ ದಾಖಲಿಸಲಾಗುತ್ತದೆ ಮತ್ತು ಕಡಿಮೆ ಸಂಚಿತ ಭೋಗ್ಯ ಮತ್ತು ಸಂಚಿತ ದುರ್ಬಲತೆ ನಷ್ಟಗಳು ಯಾವುದಾದರೂ ವೆಚ್ಚದಲ್ಲಿ ಸಾಗಿಸಲಾಗುತ್ತದೆ.

ಸಾಫ್ಟ್‌ವೇರ್ ಭಾಗವಾಗಿ ಕ್ಯಾಪಿಟಲ್‌ಸ್ ಮಾಡಲಾದ ನೇರವಾಗಿ ಆರೋಪಿಸುವ ವೆಚ್ಚಗಳು ಉದ್ಯೋಗಿ ವೆಚ್ಚಗಳು ಮತ್ತು ಸಂಬಂಧಿತ ಹೆಡ್‌ಗಳ ಸೂಕ್ಷ್ಮ ಭಾಗವನ್ನು ಒಳಗೊಂಡಿರುತ್ತದೆ.

ಬಂಡವಾಳೀಕರಣದ ಅಭಿವೃದ್ಧಿ ವೆಚ್ಚಗಳನ್ನು ಅಮೂರ್ತ ಸ್ವತ್ತುಗಳಾಗಿ ದಾಖಲಿಸಲಾಗುತ್ತದೆ ಮತ್ತು ಸವಲತ್ತು ಬಳಕೆಗೆ ಲಭ್ಯವಿರುವ ಹಂತದಿಂದ ಭೋಗ್ಯಗೊಳಿಸಲಾಗುತ್ತದೆ.

ಯೋಜನೆಯ ತಾಂತ್ರಿಕ ಮತ್ತು ವಾಣಿಜ್ಯ ಕಾರ್ಯಸಾಧ್ಯತೆಯನ್ನು ಪ್ರದರ್ಶಿಸದ ಹೊರತು ಸಾಫ್ಟ್‌ವೇರ್ ಉತ್ಪನ್ನ ಅಭಿವೃದ್ಧಿ ವೆಚ್ಚಗಳನ್ನು ಖರ್ಚು ಮಾಡಲಾಗುತ್ತದೆ, ಭವಿಷ್ಯದ ಆರ್ಥಿಕ ಪ್ರಯೋಜನಗಳು ಸಂಭವನೀಯವಾಗಿರುತ್ತದೆ.

ಬಂಡವಾಳ ಮಾಡಬಹುದಾದ ವೆಚ್ಚಗಳು ವಸ್ತುವಿನ ವೆಚ್ಚ, ನೇರ ಕಾರ್ಮಿಕ ಅದರ ಉದ್ದೇಶಿತ ಬಳಕೆಗಾಗಿ ಸ್ವತ್ತನ್ನು ಸಿದ್ಧಪಡಿಸಲು ನೇರವಾಗಿ ಕಾರಣವಾದ ಓವರ್‌ಹೆಡ್ ವೆಚ್ಚಗಳನ್ನು ಒಳಗೊಂಡಿರುತ್ತದೆ

ನಂತರದ ಖರ್ಚು

ನಂತರದ ವೆಚ್ಚವು ಅದು ಸಂಬಂಧಿಸಿದ ನಿರ್ದಿಷ್ಟ ಆಸ್ತಿಯಲ್ಲಿ ಅಂಗತ್ವವಾಗುವ ಭವಿಷ್ಯದ ಆರ್ಥಿಕ ಪ್ರಯೋಜನಗಳನ್ನು ಹೆಚ್ಚಿಸಿದಾಗ ಮಾತ್ರ ಬಂಡವಾಳೀಕರಣಗೊಳ್ಳುತ್ತದೆ. ಎಲ್ಲಾ ಇತರ ಖರ್ಚುಗಳನ್ನು ಲಾಭ ಅಥವಾ ನಷ್ಟದಲ್ಲಿ ಗುರುತಿಸಲಾಗಿದೆ.

ಗಣಿಗಾರಿಕೆ ಹಕ್ಕುಗಳು

ಗಣಿಗಾರಿಕೆ ಹಕ್ಕುಗಳ ವೆಚ್ಚಗಳು ಸಂಬಂಧಿತ ಪಾವತಿ ಮತ್ತು ನೊಂದಣಿ ಶುಲ್ಕಗಳು ಸೇರಿದಂತೆ ಪಾವತಿಸಿದ ಪರಿಗಣನೆಯ ನ್ಯಾಯೋಚಿತ ಮೌಲ್ಯ ಮತ್ತು ಭವಿಷ್ಯದ ಗುತ್ತಿಗೆ ಪಾವತಿಗಳ ಪ್ರಸ್ತುತ ಮೌಲ್ಯ (ಯಾವುದಾದರೂ ಇದ್ದಲ್ಲಿ) ಎಂಡ್ ಆಸ್ 116 ಲೀಸ್‌ಗಳ ಪ್ರಕಾರ.

ಅಂದಾಜು ಉಪಯುಕ್ತ ಜೀವನವನ್ನು ಈ ಕೆಳಕಂಡಂತೆ ಉಲ್ಲೇಖಿಸಲಾಗಿದೆ:

ಆಸ್ತಿಯ ಪ್ರಕಾರ	ವಿಧಾನ	ಉಪಯುಕ್ತ ಜೀವನ
ಗಣಿ ಹಕ್ಕುಗಳು	ಸರಳ ರೇಖೆ	ಲೀಸ್ ಅವಧಿ
ಸಾಫ್ಟ್‌ವೇರ್	ಸರಳ ರೇಖೆ	5 ವರ್ಷ

ಎಫ್) ವಿದೇಶಿ ಕರೆನ್ಸಿ ವಹಿವಾಟುಗಳು ಮತ್ತು ಅನುವಾದ

ಕಂಪನಿಯು ಹಣಕಾಸು ಹೇಳಿಕೆಗಳನ್ನು ಭಾರತೀಯ ರೂಪಾಯಿಗಳಲ್ಲಿ ("INR") ಪ್ರಸ್ತುತ ಪಡಿಸಲಾಗುತ್ತದೆ ಇದು ಕಂಪನಿಯ ಕ್ರಿಯಾತ್ಮಕ ಕರೆನ್ಸಿ ಮತ್ತು ಹಣಕಾಸು ಹೇಳಿಕೆಗಳ ಪ್ರಸ್ತುತ ಕರೆನ್ಸಿಯಾಗಿದೆ. ಹಣಕಾಸಿನ ಹೇಳಿಕೆಗಳನ್ನು ಸಿದ್ಧಪಡಿಸುವಲ್ಲಿ ಘಟಕದ ಕ್ರಿಯಾತ್ಮಕ ಕರೆನ್ಸಿ ಹೊರತುಪಡಿಸಿ ಕರೆನ್ಸಿಗಳಲ್ಲಿನ ವಹಿವಾಟುಗಳನ್ನು ವಹಿವಾಟಿನ ದಿನಾಂಕದಂದು ಚಾಲ್ತಿಯಲ್ಲಿರುವ ವಿನಮಯ ದರಗಳಲ್ಲಿ ದಾಖಲಿಸಲಾಗುತ್ತದೆ. ಪ್ರತಿ ವರದಿಯ ಕೊನೆಯಲ್ಲಿ ವಿದೇಶಿ ಕರೆನ್ಸಿಗಳಲ್ಲಿ ಹೆಸರಿಸಲಾದ ವಿತ್ತೀಯ ವಸ್ತುಗಳನ್ನು ವರದಿ ಮಾಡುವ ಅವಧಿಯ ಕೊನೆಯಲ್ಲಿ ಚಾಲ್ತಿಯಲ್ಲಿರುವ ದರಗಳಲ್ಲಿ ಮರುಹೊಂದಿಸಲಾಗುತ್ತದೆ. ವಿತ್ತೀಯವಲ್ಲದ ವಸ್ತುಗಳನ್ನು ಐತಿಹಾಸಿಕ ವೆಚ್ಚದಲ್ಲಿ ಅಳಿಯಲಾಗುತ್ತದೆ. ವಿತ್ತೀಯ ವಸ್ತುಗಳ ಮೇಲೆ ಉಂಟಾಗುವ ವಿನಿಮಯ ವ್ಯತ್ಯಾಸಗಳು ಅವು ಉದ್ಭವಿಸುವ ಅವಧಿಯಲ್ಲಿ ಲಾಭ ಮತ್ತು ನಷ್ಟ ಹೇಳಿಕೆಗಳಲ್ಲಿ ಗುರುತಿಸಲ್ಪಡುತ್ತವೆ.

ಜಿ) ನಿಬಂಧನೆಗಳು ಮತ್ತು ಆಕಸ್ಮಿಕಗಳು

ಹಿಂದಿನ ಘಟನೆಯ ಪರಿಣಾಮವಾಗಿ ಕಂಪನಿಯು ಪ್ರಸ್ತುತ ಬಾಧ್ಯತೆಯನ್ನು ಹೊಂದಿರುವಾಗ (ಕಾನೂನು ಅಥವಾ ರಚನಾತ್ಮಕ) ನಿಬಂಧನೆಗಳನ್ನು ಗುರುತಿಸಲಾಗುತ್ತದೆ, ಇದು ಆರ್ಥಿಕ ಪ್ರಯೋಜನಗಳನ್ನು ಒಳಗೊಂಡಿರುವ

ಸಂಪನ್ಮೂಲಗಳ ಹೊರಹರಿವಿಗೆ ಕಾರಣವಾಗುತ್ತದೆ ಮತ್ತು ಭಾದ್ಯತೆಯ ಮೊತ್ತದ ಬಗ್ಗೆ ವಿಶ್ವಾಸಾರ್ಹ ಅಂದಾಜು ಮಾಡಬಹುದು.

ಪ್ರತಿ ನಿಬಂಧನೆಯ ವರದಿಯ ಅವಧಿಯ ಕೊನೆಯಲ್ಲಿ ಪ್ರಸ್ತುತ ಬಾಧ್ಯತೆಗಳನ್ನು ಇತ್ಯರ್ಥಗೊಳಿಸಲು ಅಗತ್ಯವಿರುವ ಪರಿಗಣನೆಯ ಅತ್ಯುತ್ತಮ ಅಂದಾಜನ್ನು ಆಧರಿಸಿದೆ. ಬಾಧ್ಯತೆಯ ಸುತ್ತಲಿನ ಅಪಾಯ ಮತ್ತು ಅನಿಶ್ಚಿತತೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ.

ರಚನಾತ್ಮಕ ಬಾಧ್ಯತೆಯು ಒಂದು ಘಟಕದ ಕ್ರಿಯೆಗಳಿಂದ ಪಡೆದ ಬಾಧ್ಯತೆಯಾಗಿದೆ;

- ಎ) ಹಿಂದಿನ ಅಭ್ಯಾಸದ ಸ್ಥಾಪಿತ ಮಾದರಿ, ಪ್ರಕಟಿತ ನೀತಿಗಳು ಅಥವಾ ಸಾಕಷ್ಟು ನಿರ್ದಿಷ್ಟ ಪ್ರಸ್ತುತ ಹೇಳಿಕೆಯ ಮೂಲಕ ಘಟಕವು ಕೆಲವು ಜವಾಬ್ದಾರಿಗಳನ್ನು ಸ್ವೀಕರಿಸುತ್ತದೆ ಎಂದು ಇತರ ಪಕ್ಷಗಳಿಗೆ ಸೂಚಿಸಿದೆ ಮತ್ತು
- ಬಿ) ಪರಿಣಾಮವಾಗಿ ಘಟಕವು ಆ ಜವಾಬ್ದಾರಿಯನ್ನು ನಿರ್ವಹಿಸುವ ಇತರ ಪಕ್ಷಗಳ ಕಡೆಯಿಂದ ಮಾನ್ಯವಾದ ನಿರೀಕ್ಷೆಯನ್ನು ಸೃಷ್ಟಿಸಿದೆ.

ಗಣಿ ಮುಚ್ಚುವಿಕೆಯ ಹೊಣೆಗಾರಿಕೆ

ಕೇಂದ್ರ ಸರ್ಕಾರವು ಅಧಿಸೂಚನೆ ಸಂಖ್ಯೆ GSR 329 (ಇ) ದಿನಾಂಕ 10.04.2003 ಮತ್ತು No. GSR 330 (ಇ) ದಿನಾಂಕ 10.04.2003 ಮತ್ತು ಖನಿಜ ರಿಯಾಯಿತಿ ನಿಯಮಗಳು 1960 ಮತ್ತು ಖನಿಜ ಸಂರಕ್ಷಣೆ ಮತ್ತು ಅಭಿವೃದ್ಧಿ ನಿಯಮಗಳು 1988 ಅನ್ನು ಕ್ರಮವಾಗಿ ತಿದ್ದುಪಡಿ ಮಾಡಲಾಗಿದೆ. ಈ ತಿದ್ದುಪಡಿಗಳ ಪ್ರಕಾರ ಅಸ್ತಿತ್ವದಲ್ಲಿರುವ ಎಲ್ಲಾ ಗಣಿ ಗುತ್ತಿಗೆದಾರರು ಅಧಿಸೂಚನೆಯ ದಿನಾಂಕದಿಂದ 180 ದಿನದೊಳಗಾಗಿ ನಿಗದಿತ ಹಣಕಾಸಿನ ಜಾಮೀನುಗಳೊಂದಿಗೆ 'ಪ್ರಗತಿಶೀಲ ಗಣಿ ಮುಚ್ಚುವ ಯೋಜನೆ' ಯನ್ನು ಸಲ್ಲಿಸಬೇಕಾಗುತ್ತದೆ. ಇದಲ್ಲದೆ ಗಣಿ ಗುತ್ತಿಗೆದಾರರು ಗಣಿಯನ್ನು ಮುಚ್ಚುವ ಪ್ರಸ್ತಾವನೆಗೆ ಒಂದು ವರ್ಷದ ಮೊದಲು 'ಅಂತಿಮ ಗಣಿ ಮುಚ್ಚುವ ಯೋಜನೆ: ಸ್ವರೂಪದಲ್ಲಿರಬೇಕು ಮತ್ತು ಭಾರತೀಯ ಗಣಿ ಬ್ಯೂರೋ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಇರಬೇಕು ಎಂದು ನಮೂದಿಸಲಾಗಿದೆ.

ಗಣಿ ಮುಚ್ಚುವಿಕೆಯು ನಡೆಯುತ್ತಿರುವ ಕಾರ್ಯಕ್ರಮವಾಗಿ ಪುನರ್ವಸತಿ ಪ್ರಕ್ರಿಯೆಯನ್ನು ಒಳಗೊಳ್ಳುತ್ತದೆ.

ಗಣಿಗಾರಿಕೆಯಿಂದ ತೊಂದರೆಗೊಳಗಾದ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಮಟ್ಟವನ್ನು ಸಂಬಂಧಪಟ್ಟ ಎಲ್ಲರಿಗೂ ಸ್ವೀಕಾರಾರ್ಹ ಮಟ್ಟಕ್ಕೆ ಪುನಸ್ಥಾಪಿಸಲು ವಿನ್ಯಾಸಗೊಳಿಸಲಾಗಿದೆ. ಗಣಿಗಾರಿಕೆ ಕಾರ್ಯಾಚರಣೆ ಮುಗಿದ ನಂತರ ಪುನರ್ವಸತಿ ಸಮಾಜಕ್ಕೆ ಹೊರೆಯಾಗದ ತೀತಿಯಲ್ಲಿ ಪ್ರದೇಶವನ್ನು ತೊರೆಯುವ ಗುರಿಯನ್ನು ಅದು ಹೊಂದಿರಬೇಕು. ಇದು ಸ್ವಯಂ ಸುಸ್ಥಿತ ಪರಿಸರ ವ್ಯವಸ್ಥೆಯಾಗಿ ರಚಿಸುವ ಗುರಿಯನ್ನು ಹೊಂದಿರಬೇಕು.

ಗಣಿ ಮುಚ್ಚುವ ಕಾರ್ಯಾಚರಣೆಯು ಗಣಿಗಾರಿಕೆ ಯೋಜನೆ ಪ್ರಾರಂಭದ ಮೊದಲ ದಿನದಿಂದ ಪ್ರಾರಂಭವಾಗುವ ನಿರಂತರ ಚಟುವಟಿಕೆಗಳ ಸರಣಿಯಾಗಿದೆ. ಆದ್ದರಿಂದ ಪ್ರಗತಿಶೀಲ ಗಣಿ ಮುಚ್ಚುವ ಯೋಜನೆಯು ಪ್ರಸ್ತುತ ಗಣಿಗಾರಿಕೆ ಯೋಜನೆಯಲ್ಲಿ ಹೆಚ್ಚುವರಿ ಅಧ್ಯಾಯವಾಗಿರುತ್ತದೆ ಮತ್ತು ಗಣಿಗಾರಿಕೆ ಯೋಜನೆಯಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಪರಿಶೀಲಿಸಲಾಗುತ್ತದೆ. ಪ್ರಗತಿಶೀಲ ಗಣಿ ಮುಚ್ಚುವಿಕೆಯು ನಿರಂತರ ಚಟುವಟಿಕೆಗಳ ಸರಣಿಯಾಗಿರುವುದರಿಂದ ವೈಜ್ಞಾನಿಕ ಗಣಿಗಾರಿಕೆಯ ಪ್ರಸ್ತಾವಗಳು ಪ್ರಗತಿಶೀಲ ಗಣಿ ಮುಚ್ಚುವಿಕೆಯ ಯೋಜನೆಯಲ್ಲಿ ಸೇರಿಸಬೇಕಾದ ಹೆಚ್ಚಿನ ಚಟುವಟಿಕೆಗಳನ್ನು ಒಳಗೊಂಡಿವೆ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ ಪ್ರಗತಿಶೀಲ ಗಣಿ ಮುಚ್ಚುವ ಯೋಜನೆಯಲ್ಲಿ ಸಂಬಂಧಿತ ಪ್ಯಾರಾಗ್ರಾಫ್‌ಗಳ ಉಲ್ಲೇಖ ಮತ್ತು ಅದರ ಸಾರಾಂಶವು ಸಾಕಾಗುತ್ತದೆ.

ಕಾನೂನಿನ ಪ್ರಕಾರ ಅಂತಿಮ ಗಣಿ ಮುಚ್ಚುವ ಯೋಜನೆಯು ಗಣಿ ಮುಚ್ಚುವ ಉದ್ದೇಶಿತ ದಿನಾಂಕಕ್ಕಿಂತ ಕನಿಷ್ಠ 9 ತಿಂಗಳ ಮೊದಲು ಅದರ ಅನುಮೋದನೆಯನ್ನು ಹೊಂದಿದೆ ಎಂದು ಪರಿಗಣಿಸಬೇಕು. 9 ತಿಂಗಳ ಈ ಅವಧಿಯನ್ನು ಅಂತಿಮ ಗಣಿ ಮುಚ್ಚುವ ಕಾರ್ಯಾಚರಣೆಗೆ ಪೂರ್ವ ಸಿದ್ಧತಾ ಅವಧಿ ಎಂದು ಪರಿಗಣಿಸಲಾಗುತ್ತದೆ ಆದ್ದರಿಂದ ಗಣಿ ಅಥವಾ ಗಣಿಗಾರಿಕೆಯಿಂದ ಖನಿಜ ಉತ್ಪಾದನೆಯನ್ನು ನಿಲ್ಲಿಸಿದ ನಂತರ ಕೈಗೊಳ್ಳಬೇಕಾದ ಚಟುವಟಿಕೆಗಳ ಎಲ್ಲಾ ಪ್ರಸ್ತಾವಗಳನ್ನು ಅಂತಿಮ ಗಣಿ ಮುಚ್ಚುವ ಯೋಜನೆಯಲ್ಲಿ ಸೇರಿಸಬೇಕು. ಅಂತಿಮ ಗಣಿ ಮುಚ್ಚುವ ಯೋಜನೆಯು ನೀಡಲಾದ ಮಾರ್ಗಸೂಚಿಗಳ ಪ್ರಕಾರ ವಿವರವಾದ ಅಧ್ಯಾಯಗಳೊಂದಿಗೆ ಪ್ರತ್ಯೇಕ ದಾಖಲೆಯಾಗಿರುತ್ತದೆ. ನೀಡಿರುವ

ಮಾರ್ಗಸೂಚಿಗಳ ಪ್ರಕಾರ ಗಣಿ ಮುಚ್ಚುವ ಯೋಜನೆಯನ್ನು ಸಿದ್ಧಪಡಿಸಲಾಗುವುದು. ಮಾರ್ಗದರ್ಶಿ ಸೂತ್ರಗಳು ಪ್ರಗತಿಶೀಲ ಗಣಿ ಮುಚ್ಚುವ ಯೋಜನೆ ಮತ್ತು ಅಂತಿಮ ಗಣಿ ಮುಚ್ಚುವ ಯೋಜನೆಯಲ್ಲಿ ನಿರ್ದಿಷ್ಟ ಚಟುವಟಿಕೆಗಳನ್ನು ಒಳಗೊಂಡಿದೆ.

ಅನುಮೋದಿತ ಗಣಿ ಮುಚ್ಚುವ ಯೋಜನೆಗೆ ಅನುಸಾರವಾಗಿ ಪುನಶ್ಚೇತನ ಮತ್ತು ಪುನರ್ವಸತಿ ಕಾರ್ಯಗಳನ್ನು ಒಳಗೊಂಡಂತೆ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ಗಣಿ ಗುತ್ತಿಗೆ ಹೊಂದಿರುವವರು ಹೊಂದಿರುತ್ತಾರೆ, ಅದರಂತೆ ಪ್ರಗತಿ ಶೀಲ ಗಣಿಮುಚ್ಚುವಿಕೆ ಯೋಜನೆ ಮತ್ತು ಅಂತಿಮ ಗಣಿ ಮುಚ್ಚುವಿಕೆಯ ಯೋಜನೆಯ ವೆಚ್ಚವನ್ನು ಪೂರೈಸಲು ಕಂಪನಿಯು ಒಂದು ನಿಬಂಧನೆಯನ್ನು ರಚಿಸಿದೆ.

1. ಅಂತಿಮ ಗಣಿ ಮುಚ್ಚುವ ಯೋಜನೆ

i) ಆಪರೇಟಿಂಗ್ ಗಣಿಗಳಿಗಾಗಿ

ತಾಂತ್ರಿಕ ಮೌಲ್ಯಮಾಪನದ ಆಧಾರದ ಮೇಲೆ ಕಂಪನಿಯು ಗಣಿ ಮುಚ್ಚುವಿಕೆ ಸೈಟ್ ಮರುಸ್ಥಾಪನೆ ಇತ್ಯಾದಿಗಳಿಗೆ ತನ್ನ ಬಾಧ್ಯತೆಯನ್ನು ಅಂದಾಜು ಮಾಡುತ್ತದೆ. ವೆಚ್ಚಗಳ ಅಂದಾಜನ್ನು ಹಣದುಬ್ಬರಕ್ಕೆ ಹೆಚ್ಚಿಸಲಾಗುತ್ತದೆ ಮತ್ತು ನಂತರ ಬಾಧ್ಯತೆಯನ್ನು ಪರಿಹರಿಸಲು ಅಗತ್ಯವಿರುವ ವೆಚ್ಚದ ಪ್ರಸ್ತುತ ಮೌಲ್ಯವನ್ನು ತಲುಪಲು ರಿಯಾಯಿತಿ ದರದಲ್ಲಿ ರಿಯಾಯಿತಿ ನೀಡಲಾಗುತ್ತದೆ. ಅಂತಹ ಬಾಧ್ಯತೆಗೆ ಸಂಬಂಧಿಸಿದ ವೆಚ್ಚಕ್ಕಾಗಿ ಕಂಪನಿಯು ಆಸ್ತಿ ಸ್ಥಾವರ ಮತ್ತು ಸಲಕರಣೆ ಅಡಿಯಲ್ಲಿ ಅನುಗುಣವಾದ ಆಸ್ತಿಯನ್ನು ಪ್ರತ್ಯೇಕ ಐಟಂ ('ಲೀಸ್ ಹೋಲ್ಡ್ ಗಣಿಗಳು ಮತ್ತು ಪ್ರಶ್ನೆಗಳು (FMCP)') ಎಂದು ಗುರುತಿಸುತ್ತದೆ.

ii) ಕಾರ್ಯನಿರ್ವಹಿಸದ ಗಣಿಗಳಿಗೆ

ತಾಂತ್ರಿಕ ಮೌಲ್ಯಮಾಪನದ ಆಧಾರದ ಮೇಲೆ ಕಂಪನಿಯು ಗಣಿ ಮುಚ್ಚುವಿಕೆ ಸೈಟ್ ಮರುಸ್ಥಾಪನೆ ಇತ್ಯಾದಿಗಳಿಗೆ ತನ್ನ ಬಾಧ್ಯತೆಯನ್ನು ಅಂದಾಜು ಮಾಡುತ್ತದೆ. ವೆಚ್ಚಗಳ ಅಂದಾಜನ್ನು ಪ್ರತಿ ವರ್ಷ ಹಣದುಬ್ಬರಕ್ಕೆ ಹೆಚ್ಚಿಸಲಾಗುತ್ತದೆ ಮತ್ತು ವೆಚ್ಚವಾಗಿ ವಿಧಿಸಲಾದ ಮೊತ್ತವನ್ನು ಹೆಚ್ಚಿಸಲಾಗುತ್ತದೆ.

iii) ಶರಣಾದ ಗಣಿಗಳಿಗೆ

ತಾಂತ್ರಿಕ ಮೌಲ್ಯಮಾಪನದ ಆಧಾರದ ಮೇಲೆ ಕಂಪನಿಯು ಗಣಿ ಮುಚ್ಚುವಿಕೆ ಸೈಟ್ ಮರುಸ್ಥಾಪನೆ ಇತ್ಯಾದಿಗಳಿಗೆ ತನ್ನ ಬಾಧ್ಯತೆಯನ್ನು ಅಂದಾಜು ಮಾಡುತ್ತದೆ. ವೆಚ್ಚಗಳು: ಅಂದಾಜನ್ನು ಪ್ರತಿ ವರ್ಷ ಹಣದುಬ್ಬರಕ್ಕೆ ಹೆಚ್ಚಿಸಲಾಗುತ್ತದೆ.

2. ಪ್ರಗತಿಶೀಲ ಗಣಿ ಮುಚ್ಚುವ ಯೋಜನೆ

ಕಂಪನಿಯು 2021-22 ಕ್ಕೆ ಪ್ರಗತಿಪರಿ ಗಣಿ ಮುಚ್ಚುವ ಯೋಜನೆಯನ್ನು ಸಲ್ಲಿಸಿದೆ ಮತ್ತು ಪ್ರತಿ ವರ್ಷ ಕಂಪನಿಯು ವರ್ಷದ ಕೊನೆಯಲ್ಲಿ ಪ್ರಗತಿಪರಿ ಗಣಿ ಮುಚ್ಚುವ ಯೋಜನೆಯನ್ನು ಮರುಮೌಲ್ಯಮಾಪನ ಮಾಡುತ್ತದೆ ಮತ್ತು ಯಾವುದೇ ವ್ಯತ್ಯಾಸವನ್ನು ಒದಗಿಸಿದರೆ ಮತ್ತು ಗಣಿ ಮುಚ್ಚುವ ಯೋಜನೆಗೆ ಯಾವುದೇ ವೆಚ್ಚವನ್ನು ನೀಡಿದರೆ ವರ್ಷದಲ್ಲಿ ಲಾಭ ಮತ್ತು ನಷ್ಟದ ಹೇಳಿಕೆಗೆ ವಿಧಿಸಲಾಗುತ್ತದೆ

ಹೆಚ್) ಅನಿಶ್ಚಿತ ಹೊಣೆಗಾರಿಕೆಗಳು

ಹಿಂದಿನ ಘಟನೆಗಳಿಂದ ಉದ್ಭವಿಸುವ ಅನುಶ್ಚಿತ ಹೊಣೆಗಾರಿಕೆಗಳು, ಅದರ ಅಸ್ತಿತ್ವ ಒಂದು ಅಥವಾ ಹೆಚ್ಚಿನ ಭವಿಷ್ಯದ ಅನುಶ್ಚಿತ ಘಟನೆಗಳ ಸಂಭವಿಸುವಿಕೆ ಅಥವಾ ಸಂಭವಿಸದಿರುವಿಕೆಯ ಮೇಲೆ ಮಾತ್ರ ಧೃಡೀಕರಿಸಲ್ಪಡುತ್ತದೆ. ಸಂಪೂರ್ಣವಾಗಿ ಕಂಪನಿಯು ನಿಯಂತ್ರಣದಲ್ಲಿಲ್ಲ ಅಥವಾ ಪ್ರಸ್ತುತ ಬಾಧ್ಯತೆ ಇರುವ ಅನುಶ್ಚಿತ ಹೊಣೆಗಾರಿಕೆಗಳು ಆದರೆ ಅದು ಅಲ್ಲ ಇತ್ಯರ್ಥದಲ್ಲಿ ಯಾವುದೇ ಹೊರಹರಿವಿನ ಸಾಧ್ಯತೆಯು ದೂರವಿರದ ಹೊರತು ಹಣಕಾಸಿನ ಹೇಳಿಕೆಗಳಲ್ಲಿ ಕಟ್ಟುಪಾಡುಗಳನ್ನು ಇತ್ಯರ್ಥಗೊಳಿಸಲು ಆರ್ಥಿಕ ಪ್ರಯೋಜನಗಳು ಬೇಕಾಗಬಹುದು.

ಅನಿಶ್ಚಿತ ಹೊಣೆಗಾರಿಕೆಗಳನ್ನು ಹಣಕಾಸಿನ ಹೇಳಿಕೆಗಳಿಗೆ ಟಿಪ್ಪಣಿಗಳಲ್ಲಿ ಬಹಿರಂಗಪಡಿಸಲಾಗುತ್ತದೆ.

ಐ) ಅನಿಶ್ಚಿತ ಸ್ವತ್ತುಗಳು

ಅನಿಶ್ಚಿತ ಸ್ವತ್ತುಗಳನ್ನು ಹಣಕಾಸಿನ ಹೇಳಿಕೆಯಲ್ಲಿ ಗುರುತಿಸಲಾಗಿಲ್ಲ ಆದರೆ ಆರ್ಥಿಕ ಪ್ರಯೋಜನಗಳ ಒಳಹರಿವು ಸಂಭವನೀಯವಾಗಿರುವಲ್ಲಿ ಬಹಿರಂಗಪಡಿಸಲಾಗುತ್ತದೆ.

ಜೆ) ಗುತ್ತಿಗೆಗಳು

ಏಪ್ರಿಲ್ 1 2020 ರಿಂದ ಜಾರಿಗೆ ಬಂದಿದೆ

ಕಂಪನಿಯು Ind AS 116 'ಲೀಸ್' ಅನ್ನು ಅಳವಡಿಸಿಕೊಂಡಿದೆ ಮತ್ತು ಮಾರ್ಪಡಿಸಿದ ರೆಟ್ರೋಸೆಕ್ಟಿವ್ ವಿಧಾನವನ್ನು ಬಳಸಿಕೊಂಡು 04.04.2019 ರಂದು ಅಸ್ತಿತ್ವದಲ್ಲಿರುವ ಎಲ್ಲಾ ಗುತ್ತಿಗೆ ಒಪ್ಪಂದಗಳಿಗೆ ಅನ್ವಯಿಸಲಾಗಿದೆ. ಪರಿಣಾಮವಾಗಿ ಕಂಪನಿಯು ಗುತ್ತಿಗೆ ಹೊಣೆಗಾರಿಕೆ ಮತ್ತು ರಿಯಾಯಿತಿಯ ಗುತ್ತಿಗೆ ಪಾವತಿಯ ಪ್ರಸ್ತುತ ಮೌಲ್ಯವನ್ನು ಮತ್ತು ಅದರ ಸಾಗಿಸುವ ಮೊತ್ತದಲ್ಲಿ ಬಳಕೆಯ ಸ್ವತ್ತುಗಳ ಹಕ್ಕನ್ನು ದಾಖಲಿಸಿದೆ.

Ind AS 116 ಪ್ರಕಾರ ಒಂದು ಘಟಕವು ಈ ಮಾನದಂಡವನ್ನು ಎಲ್ಲಾ ಲೀಸ್‌ಗಳಿಗೆ ಅನ್ವಯಿಸುತ್ತದೆ ಇದರಲ್ಲಿ ಖನಿಜಗಳು, ತೈಲ ನೈಸರ್ಗಿಕ ಅನಿಲದಂತಹ ಅನ್ವಯವಾಗದ ಪುನರುತ್ಪಾದಕ ಸಂಪನ್ಮೂಲಗಳನ್ನು ಅನ್ವೇಷಿಸಲು ಅಥವಾ ಬಳಸಲು ಗುತ್ತಿಗೆಗಳನ್ನು ಹೊರತುಪಡಿಸಿ ಉಪಗುತ್ತಿಗೆಗಳ ಬಳಕೆಯ ಹಕ್ಕುಗಳ ಲೀಸ್‌ಗಳು ಸೇರಿದಂತೆ Ind AS 116 ಗುತ್ತಿಗೆಗಳನ್ನು ಗುರುತಿಸಲು ನಿಯಂತ್ರಣ ಮಾದರಿಯನ್ನು ಸ್ಥಾಪಿಸುತ್ತದೆ, ಗ್ರಾಹಕರು ನಿಯಂತ್ರಿಸುವ ಗುರುತಿಸಲ್ಪಟ್ಟ ಆಸ್ತಿ ಇದೆಯೇ ಎಂಬುದರ ಆಧಾರದ ಮೇಲೆ ಗುತ್ತಿಗೆಗಳು ಮತ್ತು ಸೇವಾ ಒಪ್ಪಂದಗಳ ನಡುವೆ ವ್ಯತ್ಯಾಸವನ್ನು ತೋರಿಸುತ್ತದೆ.

ಕಂಪನಿಯು ಏಪ್ರಿಲ್ 1 2019 ರಿಂದ ಅನ್ವಯವಾಗುವಲ್ಲಿಲ್ಲಾ Ind AS 116 ಲೀಸ್‌ಗಳನ್ನು ಅನ್ವಯಿಸಿದೆ Ind AS 116 ಲೀಸ್, ಲೆಸ್ಸೀ ಅಕೌಂಟಿಂಗ್ ಮತ್ತು ಲೀಸರ್ ಅಕೌಂಟಿಂಗ್ ಮತ್ತು ಹೊಸ ಬಹಿರಂಗಪಡಿಸುವಿಕೆಯ ವ್ಯಾಖ್ಯಾನಕ್ಕಾಗಿ ಹೊಸ ಅವಶ್ಯಕತೆಗಳನ್ನು ಪರಿಚಯಿಸುತ್ತದೆ. ಸಾಮಾನ್ಯವಾಗಿ Ind AS 116 ರ ವ್ಯಾಪ್ತಿಯಲ್ಲಿರುವ ಎಲ್ಲಾ ಲೀಸ್‌ಗಳನ್ನು ಗುತ್ತಿಗೆದಾರ ಬ್ಯಾಲನ್ ಶೀಟ್ ಆಗಿ ತರಬೇಕಾಗುತ್ತದೆ. ಗುತ್ತಿಗೆಯ ಪ್ರಾರಂಭದಲ್ಲಿ 'ಬಳಕೆಯ ಹಕ್ಕು' ಆಸ್ತಿ ಮತ್ತು ಸಂಬಂಧಿತ ಗುತ್ತಿಗೆ ಹೊಣೆಗಾರಿಕೆಯನ್ನು ಗುರುತಿಸುತ್ತಾರೆ.

ಕಂಪನಿಯು ಗುತ್ತಿಗೆ ವ್ಯವಸ್ಥೆಗಳ ಅಡಿಯಲ್ಲಿ ಸ್ವತ್ತುಗಳ ಬಳಕೆಯ ಹಕ್ಕನ್ನು ಗುರುತಿಸುತ್ತದೆ ಅದರಲ್ಲಿ ಅದು ಗುತ್ತಿಗೆದಾರನಾಗಿರುತ್ತದೆ. ಗುತ್ತಿಗೆ ಒಪ್ಪಂದಗಳ ಅಡಿಯಲ್ಲಿ ಮೂರನೇ ವ್ಯಕ್ತಿಗಳ ಒಡತನದ ಸ್ವತ್ತುಗಳನ್ನು ಬಳಸುವ ಹಕ್ಕನ್ನು ಗುತ್ತಿಗೆ ಪ್ರಾರಂಭದಲ್ಲಿ ಬಂಡವಾಳೀಕರಿಸಲಾಗುತ್ತದೆ ಮತ್ತು ಬ್ಯಾಲನ್ ಶೀಟ್‌ನಲ್ಲಿ ಗುರುತಿಸಲಾಗುತ್ತದೆ. ಗುತ್ತಿಗೆದಾರನಿಗೆ ಅನುಗುಣವಾದ ಹೊಣೆಗಾರಿಕೆಯನ್ನು ಗುತ್ತಿಗೆ ಬಾಧ್ಯತೆ ಎಂದು ಗುರುತಿಸಲಾಗಿದೆ, ಗುತ್ತಿಗೆ ಹೊಣೆಗಾರಿಕೆಯ ಮೇಲಿನ ಆಸಕ್ತಿಯನ್ನು ಪ್ರತಿಬಿಂಬಿಸಲು ಸಾಗಿಸುವ ಮೊತ್ತವನ್ನು ತರುವಾಯ ಹೆಚ್ಚಿಸಲಾಗುತ್ತದೆ. ಮತ್ತು ಗುತ್ತಿಗೆ ಪಾವತಿಗಳಿಂದ ಕಡಿಮೆಯಾಗುತ್ತದೆ.

ರಿಯಾಯಿತಿಯ ಗುತ್ತಿಗೆ ಹೊಣೆಗಾರಿಕೆಯನ್ನು ಲೆಕ್ಕಾಚಾರ ಮಾಡಲು ಗುತ್ತಿಗೆದಾರನ ಹೆಚ್ಚುತ್ತಿರುವ ಸಾಲದ ದರವನ್ನು ಬಳಸಲಾಗುತ್ತದೆ. ಹೆಚ್ಚುತ್ತಿರುವ ಸಾಲದ ದರವನ್ನು ಕಂಪನಿಯು ಒಂದೇ ರೀತಿಯ ಅವಧಿಗೆ ಸಾಲ ಪಡೆಯಲು ಸಾಧ್ಯವಾಗುವ ಬಡ್ಡಿ ದರದಲ್ಲಿ ಮತ್ತು ಅದೇ ರೀತಿಯ ಭದ್ರತೆಯೊಂದಿಗೆ ಇದೇ ರೀತಿಯ ಮಾರುಕಟ್ಟೆಯಲ್ಲಿ ಆಸ್ತಿಯನ್ನು ಪಡೆಯಲು ಅಗತ್ಯವಾದ ಹಣವನ್ನು ಲೆಕ್ಕ ಹಾಕಲಾಗುತ್ತದೆ.

ಪ್ರತಿ ಅಕೌಂಟಿಂಗ್ ಅವಧಿಗೆ ಬಾಕಿ ಉಳಿದಿರುವ ಬಾಧ್ಯತೆಗಳ ಮೇಲೆ ನಿರಂತರ ಆವರ್ತಕ ದರ ಬದಲಾವಣೆಯನ್ನು ಉತ್ಪಾದಿಸಲು ಹಣಕಾಸಿನ ವೆಚ್ಚಗವನ್ನು ಆದಾಯ ಹೇಳಿಕೆಗೆ ವಿಧಿಸಲಾಗುತ್ತದೆ.

ವೇರಿಯಬಲ್ ಬಾಡಿಗೆಗಳು ಗುತ್ತಿಗೆ ಹೊಣೆಗಾರಿಕೆ ಮತ್ತು ಬಳಕೆಯ ಆಸ್ತಿಯ ಹಕ್ಕುಗಳ ಭಾಗವಾಗಿರುವುದಿಲ್ಲ ಈ ಪಾವತಿಗಳನ್ನು ಆದಾಯ ಹೇಳಿಕೆಗೆ ವಿಧಿಸಲಾಗುತ್ತದೆ ಮಾರ್ಪಾಡು ಅಥವಾ ಮರು ಮೌಲ್ಯಮಾಪನಗಳು ಸಂಬಂಧಿಸಿದಲ್ಲಿ ಗುತ್ತಿಗೆ ಹೊಣೆಗಾರಿಕೆ ಮತ್ತು ಬಳಕೆಯ ಸ್ವತ್ತುಗಳನ್ನು ಮರುಮಾಪನ ಮಾಡಲಾಗುತ್ತದೆ. ಸ್ವತ್ತುಗಳ ಉಪಯುಕ್ತ ಜೀವಿತಾವಧಿ ಅಥವಾ ಗುತ್ತಿಗೆ ಅವಧಿಯ ಕಡಿಮೆ ಅವಧಿಯಲ್ಲಿ ಬಳಕೆಯ ಹಕ್ಕು ಸ್ವತ್ತುಗಳನ್ನು ಸವಕಳಿ ಮಾಡಲಾಗುತ್ತದೆ.

ಹೆಚ್) ದಾಸ್ತಾನುಗಳು

ದಾಸ್ತಾನುಗಳನ್ನು ಕಡಿಮೆ ವೆಚ್ಚದಲ್ಲಿ ಮತ್ತು ನಿವ್ವಳ ನೈಜ ಮೌಲ್ಯದಲ್ಲಿ ಅಳೆಯಲಾಗುತ್ತದೆ ವೆಚ್ಚವು ನೇರ ಸಾಮಗ್ರಿಗಳನ್ನು ಒಳಗೊಂಡಿರುತ್ತದೆ ಮತ್ತು ಅನ್ವಯವಾಗುವಲ್ಲಿ ನೇರ ಕಾರ್ಮಿಕ ವೆಚ್ಚ ಮತ್ತು ದಾಸ್ತಾನುಗಳನ್ನು ಅವುಗಳ ಪ್ರಸ್ತುತ ಸ್ಥಳ ಮತ್ತು ಸ್ಥಿತಿಗೆ ತರುವಲ್ಲಿ ಉಂಟಾದ ಓವರ್‌ಹೆಡ್‌ಗಳು, ನಿವ್ವಳ ಸಾಕ್ಷತ್ಕಾರ ಮೌಲ್ಯವು ದಾಸ್ತಾನುಗಳನ್ನು ಅವುಗಳ ಅಸ್ತಿತ್ವದಲ್ಲಿರುವ ಸ್ಥಿತಿಯಿಂದ ಪೂರ್ಣಗೊಂಡ ಸ್ಥಿತಿಗೆ ಪರಿವರ್ತಿಸುವ ವೆಚ್ಚ ಮತ್ತು

ಮಾರ್ಕೆಟಿಂಗ್ ಮಾರಾಟ ಮತ್ತು ವಿತರಣೆಯ ವೆಚ್ಚವನ್ನು ಅನುಮತಿಸಿದ ನಂತರ ವ್ಯವಹಾರದ ಸಾಮಾನ್ಯ ಹಾದಿಯಲ್ಲಿ ಅರಿತುಕೊಳ್ಳಬಹುದಾದ ಬೆಲೆಯಾಗಿದೆ. ಫೈಫ್ ಔಟ್ ಮೆಥಡ್ (FIFO) ಪ್ರಕಾರ ಉಗ್ರಾಣ ಮತ್ತು ಬಿಡಿಬಾಗಗಳನ್ನು ವೆಚ್ಚದಲ್ಲಿ ಮೌಲ್ಯೀಕರಿಸಲಾಗುತ್ತದೆ.

ಉತ್ಪನ್ನ ವರ್ಗದ ಆಧಾರದ ಮೇಲೆ ಬಳಕೆ ಐತಿಹಾಸಿಕ ಅನುಭವದ ಆಧಾರದ ಮೇಲೆ ನಿಧಾನವಾಗಿ ಚಲಿಸುವ ಮತ್ತು ಬಳಕೆಯಲ್ಲಿಲ್ಲದ ವಸ್ತುಗಳನ್ನು ಕವರ್ ಮಾಡಲು ಒದಗಿಸಲಾಗಿದೆ. ಇದು ಅವರ ಉತ್ಪನ್ನ ಸಾಲಗಳು ಮತ್ತು ಮಾರುಕಟ್ಟೆ ಪರಿಸ್ಥಿತಿಗಳನ್ನು ಪರಿಗಣಿಸಿ ವೈಯಕ್ತಿಕ ವ್ಯವಹಾರವನ್ನು ಒಳಗೊಂಡಿರುತ್ತದೆ.

ವೆಚ್ಚ ಮತ್ತು ನಿವ್ವಳ ಸಾಕ್ಷಾತ್ಕಾರ ಮೌಲ್ಯದ ಹೋಲಿಕೆಯನ್ನು ಐಟಂ ಮೂಲಕ ಐಟಂ ಆಧಾರದ ಮೇಲೆ ಮಾಡಲಾಗುತ್ತದೆ.

ನಿಧಾನವಾಗಿ ಚಲಿಸುವ ದಾಸ್ತಾನುಗಳು

ಮೂರು ವರ್ಷಗಳವರೆಗೆ ಮಾರಾಟವಾದ ಯಾವುದೇ ದಾಸ್ತಾನು ನಿಧಾನವಾಗಿ ಚಲಿಸುವ ಐಟಂ ಎಂದು ಪರಿಗಣಿಸಲಾಗುತ್ತದೆ ಮತ್ತು ಮೌಲ್ಯಮಾಪನಕ್ಕೆ ಪರಿಗಣಿಸಲಾಗುವುದಿಲ್ಲ.

ಶರಣಾದ ಗಣಿಗಳಲ್ಲಿ ದಾಸ್ತಾನು

ಶರಣಾದ ಗಣಿಗಳ ಸ್ಥಳದಲ್ಲಿ ಇರುವ ಮತ್ತು ಮಾರಾಟದ ಹಕ್ಕನ್ನು ಹೊಂದಿರದ ದಾಸ್ತಾನುಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸಲಾಗುವುದಿಲ್ಲ.

ROM (ರನ್ ಆಫ್ ಮೈನ್) ಮತ್ತು ವಿಶ್ಲೇಷಿಸದ ಅದಿರುಗಳು ಮತ್ತು ಓವರ್‌ಬರ್ಡ್ ಅನ್ನು ಕತ್ತರಿಸುವುದು ಮತ್ತು ತೆಗೆದುಹಾಕುವುದು

ROM (ರನ್ ಆಫ್ ಮೈನ್) ಎಂಬುದು ಮಾತೃಬೂಮಿಯಿಂದ ತಕ್ಷಣವೇ ಅಗೆದ ವಸ್ತುವಾಗಿದೆ, ಇದು ಪ್ರಧಾನವಾಗಿ ನಿರ್ದಿಷ್ಟ ಪ್ರಮಾಣದ ಕಲ್ಮಶಗಳನ್ನು ಹೊಂದಿರುವ ಅದಿರು ಮತ್ತು ಮಾರಾಟ ಮಾಡಬಹುದಾದ ಅದಿರಿನ ರೂಪಕ್ಕೆ ತರಲು ಹೆಚ್ಚಿನ ಸಂಸ್ಕರಣೆಯ ಅಗತ್ಯವಿರುತ್ತದೆ.

xii. ಹಣಕಾಸು ಉಪಕರಣಗಳು

ಉಪಕರಣದ ಒಪ್ಪಂದದ ನಿಬಂಧನೆಗಳಿಗೆ ಕಂಪನಿಯು ಪಕ್ಷವಾದಾಗ ಹಣಕಾಸಿನ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳನ್ನು ಗುರುತಿಸಲಾಗುತ್ತದೆ. ಹಣಕಾಸಿನ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳನ್ನು ಆರಂಭದಲ್ಲಿ ನ್ಯಾಯಯುತ ಮೌಲ್ಯದಲ್ಲಿ ಅಳೆಯಲಾಗುತ್ತದೆ. ಹಣಕಾಸಿನ ಸ್ವತ್ತುಗಳು ಮತ್ತು ಹಣಕಾಸಿನ ಹೊಣೆಗಾರಿಕೆಗಳ (ಲಾಭ ಅಥವಾ ನಷ್ಟದ ಮೂಲಕ ನ್ಯಾಯಯುತ ಮೌಲ್ಯದಲ್ಲಿ ಹಣಕಾಸಿನ ಸ್ವತ್ತುಗಳು ಮತ್ತು ಹಣಕಾಸಿನ ಹೊಣೆಗಾರಿಕೆಗಳನ್ನು ಹೊರತುಪಡಿಸಿ) ಸ್ವಾದೀನ ಅಥವಾ ವಿತರಣೆಗೆ ನೇರವಾಗಿ ಕಾರಣವಾಗುವ ವಹಿವಾಟು ವೆಚ್ಚಗಳನ್ನು ಹಣಕಾಸಿನ ಸ್ವತ್ತುಗಳ ಆರಂಭಿಕ ಗುರುತಿಸುವಿಕೆಯ ಮೇಲೆ ಅಳೆಯಲಾದ ನ್ಯಾಯೋಚಿತ ಮೌಲ್ಯಕ್ಕೆ ಸೇರಿಸಲಾಗುತ್ತದೆ ಅಥವಾ ಕಡಿತಗೊಳಿಸಲಾಗುತ್ತದೆ. ಹಣಕಾಸಿನ ಹೊಣೆಗಾರಿಕೆಗಳು.

(ಎ) ಗುರುತಿಸುವಿಕೆ ಮತ್ತು ಆರಂಭಿಕ ಮಾಪನ

ಟ್ರೇಡ್ ಕರಾರುಗಳು ಮತ್ತು ನೀಡಲಾದ ಸಾಲ ಬದ್ಧತೆಗಳು ಅವು ಹುಟ್ಟಿಕೊಂಡಾಗ ಆರಂಭದಲ್ಲಿ ಗುರುತಿಸಲ್ಪಡುತ್ತವೆ. ಕಂಪನಿಯು ಉಪಕರಣದ ಒಪ್ಪಂದದ ನಿಬಂಧನೆಗಳಿಗೆ ಪಕ್ಷವಾದಾಗ ಎಲ್ಲಾ ಇತರ ಹಣಕಾಸಿನ ಸ್ವತ್ತುಗಳು ಮತ್ತು ಹಣಕಾಸಿನ ಹೊಣೆಗಾರಿಕೆಗಳನ್ನು ಆರಂಭದಲ್ಲಿ ಗುರುತಿಸಲಾಗುತ್ತದೆ.

ಹಣಕಾಸಿನ ಆಸ್ತಿ ಅಥವಾ ಹಣಕಾಸಿನ ಹೊಣೆಗಾರಿಕೆಯನ್ನು ಆರಂಭದಲ್ಲಿ ನ್ಯಾಯಯುತ ಮೌಲ್ಯದ ಜೊತೆಗೆ ಅಳೆಯಲಾಗುತ್ತದೆ, ಲಾಭ ಮತ್ತು ನಷ್ಟದ ಮೂಲಕ ನ್ಯಾಯಯುತ ಮೌಲ್ಯದಲ್ಲಿಲ್ಲದ ಐಟಂಗೆ (FVTPL), ವಹಿವಾಟು ವೆಚ್ಚಗಳು ಅದರ ಸ್ವಾದೀನ ಅಥವಾ ವಿತರಣೆಗೆ ನೇರವಾಗಿ ಕಾರಣವಾಗಿವೆ.

ಬಿ) ವರ್ಗೀಕರಣ ಮತ್ತು ನಂತರದ ಮಾಪನ

ಆರ್ಥಿಕ ಸ್ವತ್ತುಗಳು

ಆರಂಭಿಕ ಗುರುತಿಸುವಿಕೆಯ ಮೇಲೆ, ಹಣಕಾಸಿನ ಆಸ್ತಿಯನ್ನು ಮಾಪನದಂತೆ ವರ್ಗೀಕರಿಸಲಾಗಿದೆ

- ಬೋಗ್ಯ ವೆಚ್ಚ;
- FVOCI - ಸಾಲ ಹೂಡಿಕೆ;
- FVOCI - ಈಕ್ವಿಟಿ ಹೂಡಿಕೆ; ಅಥವಾ
- FVTPL

ಹಣಕಾಸಿನ ಸ್ವತ್ತುಗಳನ್ನು ಅವುಗಳ ಆರಂಭಿಕ ಗುರುತಿಸುವಿಕೆಯ ನಂತರ ಮರುವರ್ಗೀಕರಿಸಲಾಗುವುದಿಲ್ಲ, ಒಂದು ವೇಳೆ ಮತ್ತು ಅವದಿಯಲ್ಲಿ ಕಂಪನಿಯು ಹಣಕಾಸಿನ ಸ್ವತ್ತುಗಳನ್ನು ನಿರ್ವಹಿಸುವುದಕ್ಕಾಗಿ ತನ್ನ ವ್ಯವಹಾರ ಮಾದರಿಯನ್ನು ಬದಲಾಯಿಸಿದರೆ.

ಹಣಕಾಸಿನ ಆಸ್ತಿಯು ಈ ಕೆಳಗಿನ ಎರಡೂ ಷರತ್ತುಗಳನ್ನು ಪೂರೈಸಿದರೆ ಮತ್ತು FVTPL ನಲ್ಲಿ ಗೊತ್ತುಪಡಿಸದಿದ್ದರೆ ಬೋಗ್ಯ ವೆಚ್ಚದಲ್ಲಿ ಅಳೆಯಲಾಗುತ್ತದೆ:

- ಆಸ್ತಿಯನ್ನು ವ್ಯವಹಾರ ಮಾದರಿಯೊಳಗೆ ಇರಿಸಲಾಗುತ್ತದೆ, ಅದರ ಉದ್ದೇಶವು ಒಪ್ಪಂದದ ನಗದು ಹರಿವುಗಳನ್ನು ಸಂಗ್ರಹಿಸಲು ಸ್ವತ್ತುಗಳನ್ನು ಹಿಡಿದಿಟ್ಟುಕೊಳ್ಳುವುದು; ಮತ್ತು
- ಹಣಕಾಸಿನ ಆಸ್ತಿಯ ಒಪ್ಪಂದದ ನಿಯಮಗಳು ನಿರ್ದಿಷ್ಟಪಡಿಸಿದ ದಿನಾಂಕಗಳಲ್ಲಿ ನಗದು ಹರಿವುಗಳಿಗೆ ಕಾರಣವಾಗುತ್ತವೆ, ಅದು ಕೇವಲ ಅಸಲು ಮತ್ತು ಬಾಕಿ ಉಳಿದಿರುವ ಅಸಲು ಮೊತ್ತದ ಮೇಲಿನ ಬಡ್ಡಿಯ ಪಾವತಿಗಳಾಗಿವೆ.
- ಸಾಲದ ಹೂಡಿಕೆಯು ಈ ಕೆಳಗಿನ ಎರಡೂ ಷರತ್ತುಗಳನ್ನು ಪೂರೈಸಿದರೆ ಮತ್ತು FVTPL ನಲ್ಲಿ ಗೊತ್ತುಪಡಿಸದಿದ್ದರೆ FVOCI ನಲ್ಲಿ ಅಳೆಯಲಾಗುತ್ತದೆ:
- ಆಸ್ತಿಯನ್ನು ವ್ಯವಹಾರ ಮಾದರಿಯೊಳಗೆ ಇರಿಸಲಾಗುತ್ತದೆ, ಇದರ ಉದ್ದೇಶವನ್ನು ಒಪ್ಪಂದದ ನಗದು ಹರಿವುಗಳನ್ನು ಸಂಗ್ರಹಿಸುವುದು ಮತ್ತು ಹಣಕಾಸಿನ ಸ್ವತ್ತುಗಳನ್ನು ಮಾರಾಟ ಮಾಡುವುದು; ಮತ್ತು ಹಣಕಾಸಿನ ಆಸ್ತಿಯ ಒಪ್ಪಂದದ ನಿಯಮಗಳು ನಿರ್ದಿಷ್ಟಪಡಿಸಿದ ದಿನಾಂಕಗಳಲ್ಲಿ ನಗದು ಹರಿವುಗಳಿಗೆ ಕಾರಣವಾಗುತ್ತವೆ, ಅದು ಕೇವಲ ಅಸಲು ಮತ್ತು ಬಾಕಿ ಉಳಿದಿರುವ ಅಸಲು ಮೊತ್ತದ ಮೇಲಿನ ಬಡ್ಡಿಯ ಪಾವತಿಗಳಾಗಿವೆ.

ವ್ಯಾಪಾರಕ್ಕಾಗಿ ಹೊಂದಿರದ ಈಕ್ವಿಟಿ ಹೂಡಿಕೆಯ ಆರಂಭಿಕ ಗುರುತಿಸುವಿಕೆಯ ಮೇಲೆ, OCI (FVOCI - ಈಕ್ವಿಟಿ ಹೂಡಿಕೆ ಎಂದು ಗೊತ್ತುಪಡಿಸಲಾಗಿದೆ) ನಲ್ಲಿ ಹೂಡಿಕೆಯ ನ್ಯಾಯಯುತ ಮೌಲ್ಯದಲ್ಲಿ ನಂತರದ ಬದಲಾವಣೆಗಳನ್ನು ಪ್ರಸ್ತುತಪಡಿಸಲು ಕಂಪನಿಯು ಬದಲಾಯಿಸಲಾಗದಂತೆ ಆಯ್ಕೆ ಮಾಡಬಹುದು. ಈ ಚುನಾವಣೆಯನ್ನು ಹೂಡಿಕೆಯ ಮೂಲಕ ಹೂಡಿಕೆಯ ಆದಾರದ ಮೇಲೆ ಮಾಡಲಾಗಿದೆ.

ಮೇಲೆ ವಿವರಿಸಿದಂತೆ ಬೋಗ್ಯ ವೆಚ್ಚದಲ್ಲಿ ಅಥವಾ FVOCI ನಲ್ಲಿ ಅಳೆಯಲಾಗುತ್ತದೆ ಎಂದು ವರ್ಗೀಕರಿಸದ ಎಲ್ಲಾ ಹಣಕಾಸು ಸ್ವತ್ತುಗಳನ್ನು FVTPL ನಲ್ಲಿ ಅಳೆಯಲಾಗುತ್ತದೆ. ಇದು ಎಲ್ಲಾ ಉತ್ಪನ್ನ ಹಣಕಾಸು ಸ್ವತ್ತುಗಳನ್ನು ಒಳಗೊಂಡಿರುತ್ತದೆ. ಆರಂಭಿಕ ಗುರುತಿಸುವಿಕೆಯ ಮೇಲೆ, ಕಂಪನಿಯು ಹಣಕಾಸಿನ ಆಸ್ತಿಯನ್ನು ಹಿಂತೆಗೆದುಕೊಳ್ಳಲಾಗದಂತೆ ಗೊತ್ತುಪಡಿಸಬಹುದು ಅದು ಇಲ್ಲದಿದ್ದರೆ ಬೋಗ್ಯ ವೆಚ್ಚದಲ್ಲಿ ಅಥವಾ FVOCI ನಲ್ಲಿ FVTPL ನಂತೆ ಅಳೆಯುವ ಅವಶ್ಯಕತೆಗಳನ್ನು ಪೂರೈಸುತ್ತದೆ, ಇಲ್ಲದಿದ್ದರೆ ಉದ್ಭವಿಸುವ ಲೆಕ್ಕಪರಿಶೋಧಕ ಅಸಂಗತತೆಯನ್ನು ತೆಗೆದುಹಾಕುತ್ತದೆ ಅಥವಾ ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ಹಣಕಾಸಿನ ಸ್ವತ್ತುಗಳು: ವ್ಯಾಪಾರ ಮಾದರಿ ಮೌಲ್ಯಮಾಪನ

ಕಂಪನಿಯು ವ್ಯವಹಾರ ಮಾದರಿಯ ಉದ್ದೇಶದ ಮೌಲ್ಯಮಾಪನವನ್ನು ಮಾಡುತ್ತದೆ, ಇದರಲ್ಲಿ ಹಣಕಾಸಿನ ಆಸ್ತಿಯನ್ನು ಬಂಡವಾಳ ಮಟ್ಟದಲ್ಲಿ ಇರಿಸಲಾಗುತ್ತದೆ ಏಕೆಂದರೆ ಇದು ವ್ಯವಹಾರವನ್ನು ನಿರ್ವಹಿಸುವ ವಿದಾನವನ್ನು ಉತ್ತಮವಾಗಿ ಪ್ರತಿಬಿಂಬಿಸುತ್ತದೆ ಮತ್ತು ನಿರ್ವಹಣೆಗೆ ಮಾಹಿತಿಯನ್ನು ಒದಗಿಸಲಾಗುತ್ತದೆ. ಪರಿಗಣಿಸಲಾದ ಮಾಹಿತಿಯು ಒಳಗೊಂಡಿದೆ:

- ಪೋರ್ಟ್‌ಫೋಲಿಯೋಗಾಗಿ ಹೇಳಲಾದ ನೀತಿಗಳು ಮತ್ತು ಉದ್ದೇಶಗಳು ಮತ್ತು ಆಚರಣೆಯಲ್ಲಿ ಆ ನೀತಿಗಳ ಕಾರ್ಯಾಚರಣೆ. ಇವುಗಳಲ್ಲಿ ನಿರ್ವಹಣೆಯ ಕಾರ್ಯತಂತ್ರವು ಒಪ್ಪಂದದ ಬಡ್ಡಿಯ ಆದಾಯವನ್ನು ಗಳಿಸುವುದು, ನಿರ್ದಿಷ್ಟ ಬಡ್ಡಿದರದ ಪ್ರೊಪೈಲ್ ಅನ್ನು ನಿರ್ವಹಿಸುವುದು, ಹಣಕಾಸಿನ ಸ್ವತ್ತುಗಳ ಅವದಿಯನ್ನು ಯಾವುದೇ

ಸಂಬಂಧಿತ ಹೊಣೆಗಾರಿಕೆಗಳು ಅಥವಾ ನಿರೀಕ್ಷಿತ ನಗದು ಹೊರಹರಿವುಗಳ ಅವದಿಗೆ ಹೊಂದಾಣಿಕೆ ಮಾಡುವುದು ಅಥವಾ ಸ್ವತ್ತುಗಳ ಮಾರಾಟದ ಮೂಲಕ ನಗದು ಹರಿವುಗಳನ್ನು ಅರಿತುಕೊಳ್ಳುವುದು ಒಳಗೊಂಡಿರುತ್ತದೆ;

- ಪೋರ್ಟ್‌ಫೋಲಿಯೊದ ಕಾರ್ಯಕ್ಷಮತೆಯನ್ನು ಹೇಗೆ ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ಕಂಪನಿಯ ನಿರ್ವಹಣೆಗೆ ವರದಿ ಮಾಡಲಾಗುತ್ತದೆ;
- ವ್ಯವಹಾರ ಮಾದರಿಯ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುವ ಅಪಾಯಗಳು (ಮತ್ತು ಆ ವ್ಯವಹಾರ ಮಾದರಿಯೊಳಗಿನ ಹಣಕಾಸಿನ ಸ್ವತ್ತುಗಳು) ಮತ್ತು ಆ ಅಪಾಯಗಳನ್ನು ಹೇಗೆ ನಿರ್ವಹಿಸಲಾಗುತ್ತದೆ;
- ವ್ಯವಹಾರದ ನಿರ್ವಹಕರಿಗೆ ಹೇಗೆ ಪರಿಹಾರ ನೀಡಲಾಗುತ್ತದೆ - ಉದಾ. ಪರಿಹಾರವು ನಿರ್ವಹಿಸಲಾದ ಸ್ವತ್ತುಗಳ ನ್ಯಾಯೋಚಿತ ಮೌಲ್ಯವನ್ನು ಆದರಿಸಿದೆಯೇ ಅಥವಾ ಸಂಗ್ರಹಿಸಲಾದ ಒಪ್ಪಂದದ ನಗದು ಹರಿವುಗಳನ್ನು ಆದರಿಸಿದೆಯೇ; ಮತ್ತು
- ಹಿಂದಿನ ಅವಧಿಯಲ್ಲಿ ಹಣಕಾಸಿನ ಸ್ವತ್ತುಗಳ ಮಾರಾಟದ ಆವರ್ತನ, ಪರಿಮಾಣ ಮತ್ತು ಸಮಯ, ಅಂತಹ ಮಾರಾಟದ ಕಾರಣಗಳು ಮತ್ತು ಬವಿಷ್ಯದ ಮಾರಾಟದ ಚಟುವಟಿಕೆಯ ಬಗ್ಗೆ ನಿರೀಕ್ಷೆಗಳು.

ಅಮಾನ್ಯೀಕರಣಕ್ಕೆ ಅರ್ಹತೆ ಹೊಂದಿರದ ವಹಿವಾಟುಗಳಲ್ಲಿ ಮೂರನೇ ವ್ಯಕ್ತಿಗಳಿಗೆ ಹಣಕಾಸಿನ ಸ್ವತ್ತುಗಳ ವರ್ಗಾವಣೆಯನ್ನು ಈ ಉದ್ದೇಶಕ್ಕಾಗಿ ಮಾರಾಟವೆಂದು ಪರಿಗಣಿಸಲಾಗುವುದಿಲ್ಲ, ಸ್ವತ್ತುಗಳ ಕಂಪನಿಯ ನಿರಂತರ ಗುರುತಿಸುವಿಕೆಗೆ ಅನುಗುಣವಾಗಿರುತ್ತದೆ.

ವ್ಯಾಪಾರಕ್ಕಾಗಿ ಹಿಡಿದಿಟ್ಟುಕೊಳ್ಳುವ ಅಥವಾ ನಿರ್ವಹಿಸಲ್ಪಡುವ ಮತ್ತು ಅದರ ಕಾರ್ಯಕ್ಷಮತೆಯನ್ನು ನ್ಯಾಯಯುತ ಮೌಲ್ಯದ ಆಧಾರದ ಮೇಲೆ ಮೌಲ್ಯಮಾಪನ ಮಾಡುವ ಹಣಕಾಸಿನ ಸ್ವತ್ತುಗಳನ್ನು ಈಗಿಳಿಕೆ ನಲ್ಲಿ ಅಳೆಯಲಾಗುತ್ತದೆ. ಹಣಕಾಸಿನ ಸ್ವತ್ತುಗಳು: ಒಪ್ಪಂದದ ನಗದು ಹರಿವುಗಳು ಅಸಲು ಮತ್ತು ಬಡ್ಡಿಯ ಪಾವತಿಗಳು ಮಾತ್ರವೇ ಎಂಬುದನ್ನು ನಿರ್ಣಯಿಸುವುದು

ಈ ಮೌಲ್ಯಮಾಪನದ ಉದ್ದೇಶಗಳಿಗಾಗಿ, ಆರಂಭಿಕ ಗುರುತಿಸುವಿಕೆಯ ಮೇಲೆ ಹಣಕಾಸಿನ ಆಸ್ತಿಯ ನ್ಯಾಯೋಚಿತ ಮೌಲ್ಯವನ್ನು 'ಪ್ರದಾನ' ಎಂದು ವ್ಯಾಖ್ಯಾನಿಸಲಾಗಿದೆ. 'ಬಡ್ಡಿ'ಯನ್ನು ಹಣದ ಸಮಯದ ಮೌಲ್ಯ ಮತ್ತು ಒಂದು ನಿರ್ದಿಷ್ಟ ಅವಧಿಯಲ್ಲಿ ಬಾಕಿ ಇರುವ ಪ್ರಮುಖ ಮೊತ್ತಕ್ಕೆ ಸಂಬಂಧಿಸಿದ ಕ್ರೆಡಿಟ್ ಅಪಾಯಕ್ಕೆ ಮತ್ತು ಇತರ ಮೂಲಬೂತ ಸಾಲದ ಅಪಾಯಗಳು ಮತ್ತು ವೆಚ್ಚಗಳಿಗೆ (ಉದಾ. ದ್ರವ್ಯತೆ ಅಪಾಯ ಮತ್ತು ಆಡಳಿತಾತ್ಮಕ ವೆಚ್ಚಗಳು), ಹಾಗೆಯೇ ಲಾಭದ ಅಂಚು.

ಒಪ್ಪಂದದ ನಗದು ಹರಿವುಗಳು ಕೇವಲ ಅಸಲು ಮತ್ತು ಬಡ್ಡಿಯ ಪಾವತಿಯೇ ಎಂಬುದನ್ನು ನಿರ್ಣಯಿಸುವಲ್ಲಿ, ಕಂಪನಿಯು ಉಪಕರಣದ ಒಪ್ಪಂದದ ನಿಯಮಗಳನ್ನು ಪರಿಗಣಿಸುತ್ತದೆ. ಹಣಕಾಸಿನ ಆಸ್ತಿಯು ಒಪ್ಪಂದದ ಅವಧಿಯನ್ನು ಹೊಂದಿದೆಯೇ ಎಂದು ನಿರ್ಣಯಿಸುವುದನ್ನು ಇದು ಒಳಗೊಂಡಿರುತ್ತದೆ, ಅದು ಈ ಸ್ಥಿತಿಯನ್ನು ಪೂರೈಸದಿರುವಂತೆ ಒಪ್ಪಂದದ ನಗದು ಹರಿವಿನ ಸಮಯವನ್ನು ಅಥವಾ ಮೊತ್ತವನ್ನು ಬದಲಾಯಿಸಬಹುದು. ಈ ಮೌಲ್ಯಮಾಪನವನ್ನು ಮಾಡುವಾಗ, ಕಂಪನಿಯು ಪರಿಗಣಿಸುತ್ತದೆ:

- ನಗದು ಹರಿವಿನ ಮೊತ್ತ ಅಥವಾ ಸಮಯವನ್ನು ಬದಲಾಯಿಸುವ ಅನಿಶ್ಚಿತ ಘಟನೆಗಳು;
- ವೇರಿಯಬಲ್ ಬಡ್ಡಿದರದ ವೈಶಿಷ್ಟ್ಯಗಳನ್ನು ಒಳಗೊಂಡಂತೆ ಒಪ್ಪಂದದ ಕೂಪನ್ ದರವನ್ನು ಸರಿಹೊಂದಿಸಬಹುದಾದ ನಿಯಮಗಳು;
- ಪೂರ್ವಪಾವತಿ ಮತ್ತು ವಿಸ್ತರಣೆ ವೈಶಿಷ್ಟ್ಯಗಳು; ಮತ್ತು
- ನಿರ್ದಿಷ್ಟಪಡಿಸಿದ ಸ್ವತ್ತುಗಳಿಂದ ನಗದು ಹರಿವುಗಳಿಗೆ ಕಂಪನಿಯ ಕ್ಲೈಮ್ ಅನ್ನು ಮಿತಿಗೊಳಿಸುವ ನಿಯಮಗಳು (ಉದಾ. ಅವಲಂಬಿತವಲ್ಲದ ವೈಶಿಷ್ಟ್ಯಗಳು).

ಪೂರ್ವಪಾವತಿಯ ವೈಶಿಷ್ಟ್ಯವು ಅಸಲು ಮತ್ತು ಬಡ್ಡಿಯ ಮಾನದಂಡದ ಸಂಪೂರ್ಣ ಪಾವತಿಗಳೊಂದಿಗೆ ಸ್ಥಿರವಾಗಿರುತ್ತದೆ, ಪೂರ್ವಪಾವತಿ ಮೊತ್ತವು ಅಸಲು ಮತ್ತು ಬಾಕಿ ಉಳಿದಿರುವ ಅಸಲು ಮೊತ್ತದ ಮೇಲಿನ ಬಡ್ಡಿಯನ್ನು ಗಣನೀಯವಾಗಿ ಪ್ರತಿನಿಧಿಸುತ್ತದೆ, ಇದು ಒಪ್ಪಂದದ ಆರಂಭಿಕ ಮುಕ್ತಾಯಕ್ಕೆ ಸಮಂಜಸವಾದ ಹೆಚ್ಚುವರಿ ಪರಿಹಾರವನ್ನು ಒಳಗೊಂಡಿರಬಹುದು. ಹೆಚ್ಚುವರಿಯಾಗಿ, ಅದರ ಒಪ್ಪಂದದ ಸಮಾನ ಮೊತ್ತಕ್ಕೆ ಗಮನಾರ್ಹ ರಿಯಾಯಿತಿ ಅಥವಾ

ಪ್ರೀಮಿಯಂನಲ್ಲಿ ಸ್ವಾದೀನಪಡಿಸಿಕೊಂಡಿರುವ ಹಣಕಾಸಿನ ಆಸ್ತಿಗಾಗಿ, ಒಪ್ಪಂದದ ಸಮಾನ ಮೊತ್ತವನ್ನು ಮತ್ತು ಸಂಚಿತ (ಆದರೆ ಪಾವತಿಸದ) ಒಪ್ಪಂದದ ಬಡ್ಡಿಯನ್ನು ಗಣನೀಯವಾಗಿ ಪ್ರತಿನಿಧಿಸುವ ಮೊತ್ತದಲ್ಲಿ ಪೂರ್ವಪಾವತಿಯನ್ನು ಅನುಮತಿಸುವ ಅಥವಾ ಅಗತ್ಯವಿರುವ ವೈಶಿಷ್ಟ್ಯವಾಗಿದೆ ಆರಂಭಿಕ ಮುಕ್ತಾಯಕ್ಕೆ ಹೆಚ್ಚುವರಿ ಪರಿಹಾರ) ಪೂರ್ವಪಾವತಿ ವೈಶಿಷ್ಟ್ಯದ ನ್ಯಾಯಯುತ ಮೌಲ್ಯವು ಆರಂಭಿಕ ಗುರುತಿಸುವಿಕೆಯಲ್ಲಿ ಅತ್ಯಲ್ಪವಾಗಿದ್ದರೆ ಈ ಮಾನದಂಡಕ್ಕೆ ಅನುಗುಣವಾಗಿ ಪರಿಗಣಿಸಲಾಗುತ್ತದೆ.

ಹಣಕಾಸಿನ ಸ್ವತ್ತುಗಳು: ನಂತರದ ಮಾಪನ ಮತ್ತು ಲಾಭ ಮತ್ತು ನಷ್ಟಗಳು

FVTPL ನಲ್ಲಿ ಹಣಕಾಸಿನ ಸ್ವತ್ತುಗಳು	ಈ ಸ್ವತ್ತುಗಳನ್ನು ತರುವಾಯ ನ್ಯಾಯಯುತ ಮೌಲ್ಯದಲ್ಲಿ ಅಳೆಯಲಾಗುತ್ತದೆ. ಯಾವುದೇ ಬಡ್ಡಿ ಅಥವಾ ಡಿವಿಡೆಂಡ್ ಆದಾಯ ಸೇರಿದಂತೆ ನಿವ್ವಳ ಲಾಭಗಳು ಮತ್ತು ನಷ್ಟಗಳನ್ನು ಲಾಭ ಅಥವಾ ನಷ್ಟದಲ್ಲಿ ಗುರುತಿಸಲಾಗುತ್ತದೆ.
ಬೋಗ್ಯ ವೆಚ್ಚದಲ್ಲಿ ಹಣಕಾಸಿನ ಸ್ವತ್ತುಗಳು	ಈ ಸ್ವತ್ತುಗಳನ್ನು ತರುವಾಯ ಪರಿಣಾಮಕಾರಿ ಬಡ್ಡಿ ವಿದಾನವನ್ನು ಬಳಸಿಕೊಂಡು ಬೋಗ್ಯ ವೆಚ್ಚದಲ್ಲಿ ಅಳೆಯಲಾಗುತ್ತದೆ. ದುರ್ಬಲತೆಯ ನಷ್ಟದಿಂದ ಬೋಗ್ಯ ವೆಚ್ಚವು ಕಡಿಮೆಯಾಗುತ್ತದೆ. ಬಡ್ಡಿ ಆದಾಯ, ವಿದೇಶಿ ವಿನಿಮಯ ಲಾಭಗಳು ಮತ್ತು ನಷ್ಟಗಳು ಮತ್ತು ದುರ್ಬಲತೆಗಳನ್ನು ಲಾಭ ಅಥವಾ ನಷ್ಟದಲ್ಲಿ ಗುರುತಿಸಲಾಗುತ್ತದೆ. ಯಾವುದೇ ಲಾಭ ಅಥವಾ ನಷ್ಟದ ಗುರುತಿಸುವಿಕೆ ಲಾಭ ಅಥವಾ ನಷ್ಟದಲ್ಲಿ ಗುರುತಿಸಲ್ಪಡುತ್ತದೆ.
FVOCI ನಲ್ಲಿ ಸಾಲ ಹೂಡಿಕೆಗಳು	ಈ ಸ್ವತ್ತುಗಳನ್ನು ತರುವಾಯ ನ್ಯಾಯಯುತ ಮೌಲ್ಯದಲ್ಲಿ ಅಳೆಯಲಾಗುತ್ತದೆ. ಪರಿಣಾಮಕಾರಿ ಬಡ್ಡಿ ವಿದಾನದ ಅಡಿಯಲ್ಲಿ ಬಡ್ಡಿ ಆದಾಯ, ವಿದೇಶಿ ವಿನಿಮಯ ಲಾಭಗಳು ಮತ್ತು ನಷ್ಟಗಳು ಮತ್ತು ದುರ್ಬಲತೆಗಳನ್ನು ಲಾಭ ಅಥವಾ ನಷ್ಟದಲ್ಲಿ ಗುರುತಿಸಲಾಗುತ್ತದೆ. ಇತರ ನಿವ್ವಳ ಲಾಭಗಳು ಮತ್ತು ನಷ್ಟಗಳನ್ನು ಔಪಚಾರಿಕ ನಲ್ಲಿ ಗುರುತಿಸಲಾಗುತ್ತದೆ. ಗುರುತಿಸುವಿಕೆಯ ಮೇಲೆ, ಔಪಚಾರಿಕ ನಲ್ಲಿ ಸಂಗ್ರಹವಾದ ಲಾಭಗಳು ಮತ್ತು ನಷ್ಟಗಳನ್ನು ಲಾಭ ಅಥವಾ ನಷ್ಟಕ್ಕೆ ಮರುವರ್ಗೀಕರಿಸಲಾಗುತ್ತದೆ.
FVOCI ನಲ್ಲಿ ಇಕ್ವಿಟಿ ಹೂಡಿಕೆಗಳು	ಈ ಸ್ವತ್ತುಗಳನ್ನು ತರುವಾಯ ನ್ಯಾಯಯುತ ಮೌಲ್ಯದಲ್ಲಿ ಅಳೆಯಲಾಗುತ್ತದೆ. ಡಿವಿಡೆಂಡ್ ಹೂಡಿಕೆಯ ವೆಚ್ಚದ ಬಾಗದ ಚೇತರಿಕೆಯನ್ನು ಸ್ಪಷ್ಟವಾಗಿ ಪ್ರತಿನಿಧಿಸದಿದ್ದರೆ ಲಾಭಾಂಶವನ್ನು ಲಾಭ ಅಥವಾ ನಷ್ಟದಲ್ಲಿ ಆದಾಯವೆಂದು ಗುರುತಿಸಲಾಗುತ್ತದೆ. ಇತರ ನಿವ್ವಳ ಲಾಭಗಳು ಮತ್ತು ನಷ್ಟಗಳನ್ನು OCI ಯಲ್ಲಿ ಗುರುತಿಸಲಾಗುತ್ತದೆ ಮತ್ತು ಅದೇ ರೀತಿ ಗುರುತಿಸುವಿಕೆಯಿಂದ ಲಾಭ ಅಥವಾ ನಷ್ಟಕ್ಕೆ ಮರುವರ್ಗೀಕರಣಗೊಳ್ಳುವುದಿಲ್ಲ.

ಹಣಕಾಸಿನ ಹೊಣೆಗಾರಿಕೆಗಳು: ವರ್ಗೀಕರಣ, ನಂತರದ ಮಾಪನ ಮತ್ತು ಲಾಭಗಳು ಮತ್ತು ನಷ್ಟಗಳು

ಹಣಕಾಸಿನ ಹೊಣೆಗಾರಿಕೆಗಳನ್ನು ಬೋಗ್ಯ ವೆಚ್ಚ ಅಥವಾ FVTPL ನಲ್ಲಿ ಅಳೆಯಲಾಗುತ್ತದೆ ಎಂದು ವರ್ಗೀಕರಿಸಲಾಗಿದೆ. ಹಣಕಾಸಿನ ಹೊಣೆಗಾರಿಕೆಯನ್ನು FVTPL ಎಂದು ವರ್ಗೀಕರಿಸಲಾಗಿದೆ, ಅದನ್ನು ವ್ಯಾಪಾರಕ್ಕಾಗಿ ಹಿಡಿದಿಟ್ಟುಕೊಳ್ಳುವುದು ಎಂದು ವರ್ಗೀಕರಿಸಲಾಗಿದೆ, ಅಥವಾ ಅದು ಉತ್ಪನ್ನವಾಗಿದ್ದರೆ ಅಥವಾ ಆರಂಭಿಕ ಗುರುತಿಸುವಿಕೆಯ ಮೇಲೆ ಅದನ್ನು ಗೊತ್ತುಪಡಿಸಲಾಗುತ್ತದೆ. FVTPL ನಲ್ಲಿ ಹಣಕಾಸಿನ ಹೊಣೆಗಾರಿಕೆಗಳನ್ನು ನ್ಯಾಯಯುತ ಮೌಲ್ಯದಲ್ಲಿ ಅಳೆಯಲಾಗುತ್ತದೆ ಮತ್ತು ಯಾವುದೇ ಬಡ್ಡಿ ವೆಚ್ಚವನ್ನು ಒಳಗೊಂಡಂತೆ ನಿವ್ವಳ ಲಾಭಗಳು ಮತ್ತು ನಷ್ಟಗಳನ್ನು ಲಾಭ ಅಥವಾ ನಷ್ಟದಲ್ಲಿ ಗುರುತಿಸಲಾಗುತ್ತದೆ. ಇತರ ಹಣಕಾಸಿನ ಹೊಣೆಗಾರಿಕೆಗಳನ್ನು ತರುವಾಯ ಪರಿಣಾಮಕಾರಿ ಬಡ್ಡಿ ವಿದಾನವನ್ನು ಬಳಸಿಕೊಂಡು ಬೋಗ್ಯ ವೆಚ್ಚದಲ್ಲಿ ಅಳೆಯಲಾಗುತ್ತದೆ. ಬಡ್ಡಿ ವೆಚ್ಚವನ್ನು ಲಾಭ ಅಥವಾ ನಷ್ಟದಲ್ಲಿ ಗುರುತಿಸಲಾಗುತ್ತದೆ. ಗುರುತಿಸುವಿಕೆಯ ಯಾವುದೇ ಲಾಭ ಅಥವಾ ನಷ್ಟವನ್ನು ಲಾಭ ಅಥವಾ ನಷ್ಟದಲ್ಲಿ ಗುರುತಿಸಲಾಗುತ್ತದೆ.

(ಸಿ) ಗುರುತಿಸುವಿಕೆ

ಆರ್ಥಿಕ ಸ್ವತ್ತುಗಳು

ಹಣಕಾಸಿನ ಆಸ್ತಿಯಿಂದ ನಗದು ಹರಿವಿನ ಒಪ್ಪಂದದ ಹಕ್ಕುಗಳು ಮುಕ್ತಾಯಗೊಂಡಾಗ ಕಂಪನಿಯು ಹಣಕಾಸಿನ ಆಸ್ತಿಯನ್ನು ಗುರುತಿಸುವುದಿಲ್ಲ, ಅಥವಾ ಹಣಕಾಸಿನ ಆಸ್ತಿಯ ಮಾಲೀಕತ್ವದ ಎಲ್ಲಾ ಅಪಾಯಗಳು ಮತ್ತು ಪ್ರತಿಪಲಗಳು ಗಣನೀಯವಾಗಿ ವಹಿವಾಟಿನಲ್ಲಿ ಒಪ್ಪಂದದ ನಗದು ಹರಿವುಗಳನ್ನು ಸ್ವೀಕರಿಸುವ ಹಕ್ಕುಗಳನ್ನು ವರ್ಗಾಯಿಸುತ್ತದೆ. ವರ್ಗಾವಣೆಗೊಂಡ ಅಥವಾ ಕಂಪನಿಯು ಮಾಲೀಕತ್ವದ ಎಲ್ಲಾ ಅಪಾಯಗಳು ಮತ್ತು ಪ್ರತಿಪಲಗಳನ್ನು ಗಣನೀಯವಾಗಿ ವರ್ಗಾಯಿಸುವುದಿಲ್ಲ ಅಥವಾ ಉಳಿಸಿಕೊಳ್ಳುವುದಿಲ್ಲ ಮತ್ತು ಹಣಕಾಸಿನ ಆಸ್ತಿಯ ನಿಯಂತ್ರಣವನ್ನು ಉಳಿಸಿಕೊಳ್ಳುವುದಿಲ್ಲ.

ಹಣಕಾಸಿನ ಹೊಣೆಗಾರಿಕೆಗಳು

ಕಂಪನಿಯು ತನ್ನ ಒಪ್ಪಂದದ ಜವಾಬ್ದಾರಿಗಳನ್ನು ಬಿಡುಗಡೆ ಮಾಡಿದಾಗ ಅಥವಾ ರದ್ದುಗೊಳಿಸಿದಾಗ ಅಥವಾ ಅವದಿ ಮುಗಿದಾಗ ಹಣಕಾಸಿನ ಹೊಣೆಗಾರಿಕೆಯನ್ನು ಗುರುತಿಸುವುದಿಲ್ಲ.

ಕಂಪನಿಯು ಅದರ ನಿಯಮಗಳನ್ನು ಮಾರ್ಪಡಿಸಿದಾಗ ಮತ್ತು ಮಾರ್ಪಡಿಸಿದ ನಿಯಮಗಳ ಅಡಿಯಲ್ಲಿ ನಗದು ಹರಿವು ಗಣನೀಯವಾಗಿ ವಿಭಿನ್ನವಾದಾಗ ಹಣಕಾಸಿನ ಹೊಣೆಗಾರಿಕೆಯನ್ನು ಗುರುತಿಸುತ್ತದೆ. ಈ ಸಂದರ್ಭದಲ್ಲಿ, ಮಾರ್ಪಡಿಸಿದ ನಿಯಮಗಳ ಆಧಾರದ ಮೇಲೆ ಹೊಸ ಹಣಕಾಸಿನ ಹೊಣೆಗಾರಿಕೆಯನ್ನು ನ್ಯಾಯಯುತ ಮೌಲ್ಯದಲ್ಲಿ ಗುರುತಿಸಲಾಗುತ್ತದೆ. ನಂದಿಸಲಾದ ಹಣಕಾಸಿನ ಹೊಣೆಗಾರಿಕೆಯ ಸಾಗಿಸುವ ಮೊತ್ತ ಮತ್ತು ಮಾರ್ಪಡಿಸಿದ ನಿಯಮಗಳೊಂದಿಗೆ ಹೊಸ ಹಣಕಾಸಿನ ಹೊಣೆಗಾರಿಕೆಯ ನಡುವಿನ ವ್ಯತ್ಯಾಸವನ್ನು ಲಾಭ ಅಥವಾ ನಷ್ಟದಲ್ಲಿ ಗುರುತಿಸಲಾಗುತ್ತದೆ.

(ಡಿ) ಸರಿದೂಗಿಸುವುದು

ಹಣಕಾಸಿನ ಸ್ವತ್ತುಗಳು ಮತ್ತು ಹಣಕಾಸಿನ ಶೀಟ್ ಹೊಣೆಗಾರಿಕೆಗಳನ್ನು ಸರಿದೂಗಿಸಲಾಗುತ್ತದೆ ಮತ್ತು ನಿವ್ವಳ ಮೊತ್ತವನ್ನು ಸಮತೋಲನದಲ್ಲಿ ಪ್ರಸ್ತುತಪಡಿಸಿದಾಗ ಮತ್ತು ಯಾವಾಗ ಮಾತ್ರ, ಕಂಪನಿಯು ಪ್ರಸ್ತುತ ಮೊತ್ತವನ್ನು ಹೊಂದಿಸಲು ಕಾನೂನುಬದ್ಧವಾಗಿ ಜಾರಿಗೊಳಿಸಬಹುದಾದ ಹಕ್ಕನ್ನು ಹೊಂದಿದೆ ಮತ್ತು ಅದು ಉದ್ದೇಶಿಸಿದೆ ಅಥವಾ ಅವುಗಳನ್ನು ನಿವ್ವಳ ಆಧಾರದ ಮೇಲೆ ಅಥವಾ ಅರಿತುಕೊಳ್ಳಲು ಉದ್ದೇಶಿಸಿದೆ. ಆಸ್ತಿ ಮತ್ತು ಹೊಣೆಗಾರಿಕೆಯನ್ನು ಏಕಕಾಲದಲ್ಲಿ ಇತ್ಯರ್ಥಪಡಿಸಿ.

(ಇ) ನಿರೀಕ್ಷಿತ ಕ್ರೆಡಿಟ್ ನಷ್ಟ

ದುರ್ಬಲತೆಯ ನಷ್ಟವನ್ನು ಮಾಪನ ಮಾಡಲು ಮತ್ತು ಗುರುತಿಸಲು ಕಂಪನಿಯು ನಿರೀಕ್ಷಿತ ಕ್ರೆಡಿಟ್ ನಷ್ಟ (ECL) ಮಾದರಿಯನ್ನು ಅನ್ವಯಿಸುತ್ತದೆ. ವ್ಯಾಪಾರ ಕರಾರುಗಳ ಮೇಲೆ ದುರ್ಬಲತೆ ನಷ್ಟ ಬೆಲೆಯನ್ನು ಗುರುತಿಸಲು ಕಂಪನಿಯು 'ಸರಳೀಕೃತ ವಿಧಾನವನ್ನು' ಅನುಸರಿಸುತ್ತದೆ.

ಸರಳೀಕೃತ ವಿಧಾನದ ಅನ್ವಯವು ಕ್ರೆಡಿಟ್ ಅಪಾಯದಲ್ಲಿನ ಬದಲಾವಣೆಗಳನ್ನು ಪತ್ತೆಹಚ್ಚಲು ಕಂಪನಿಯು ಅಗತ್ಯವಿರುವುದಿಲ್ಲ. ಬದಲಿಗೆ, ಇದು ಪ್ರತಿ ವರದಿ ದಿನಾಂಕದಂದು ಜೀವಿತಾವಧಿಯ ಇಅಐ ಗಳ ಆಧಾರದ ಮೇಲೆ ದುರ್ಬಲತೆಯ ನಷ್ಟ ಬೆಲೆಯನ್ನು ಅದರ ಆರಂಭಿಕ ಗುರುತಿಸುವಿಕೆಯಿಂದ ಗುರುತಿಸುತ್ತದೆ.

ಇತರ ಹಣಕಾಸಿನ ಸ್ವತ್ತುಗಳು ಮತ್ತು ಅಪಾಯದ ಮಾನ್ಯತೆಗಳಲ್ಲಿನ ದುರ್ಬಲತೆಯ ನಷ್ಟವನ್ನು ಗುರುತಿಸಲು, ಆರಂಭಿಕ ಗುರುತಿಸುವಿಕೆಯಿಂದ ಕ್ರೆಡಿಟ್ ಅಪಾಯದಲ್ಲಿ ಗಮನಾರ್ಹ ಹೆಚ್ಚಳವಾಗಿದೆಯೇ ಎಂದು ಕಂಪನಿಯು ನಿರ್ದರಿಸುತ್ತದೆ. ಕ್ರೆಡಿಟ್ ಅಪಾಯವು ಗಮನಾರ್ಹವಾಗಿ ಹೆಚ್ಚಾಗಿದ್ದರೆ, ದುರ್ಬಲತೆಯ ನಷ್ಟವನ್ನು ಒದಗಿಸಲು 12-ತಿಂಗಳ ECL ಅನ್ನು ಬಳಸಲಾಗುತ್ತದೆ. ಆದಾಗ್ಯೂ, ಕ್ರೆಡಿಟ್ ಅಪಾಯವು ಗಮನಾರ್ಹವಾಗಿ ಹೆಚ್ಚಿದ್ದರೆ, ಜೀವಿತಾವಧಿಯ ECL ಅನ್ನು ಬಳಸಲಾಗುತ್ತದೆ. ನಂತರದ ಅವಧಿಯಲ್ಲಿ, ಸಾಧನದ ಕ್ರೆಡಿಟ್ ಗುಣಮಟ್ಟವು ಸುಧಾರಿಸಿದರೆ, ಆರಂಭಿಕ ಗುರುತಿಸುವಿಕೆಯಿಂದ ಇನ್ನು ಮುಂದೆ ಕ್ರೆಡಿಟ್ ಅಪಾಯದಲ್ಲಿ ಗಮನಾರ್ಹ ಹೆಚ್ಚಳವಿಲ್ಲ, ನಂತರ ಘಟಕವು 12 ತಿಂಗಳ ECL ಆಧಾರದ ಮೇಲೆ ದುರ್ಬಲತೆಯ ನಷ್ಟ ಬೆಲೆಯನ್ನು ಗುರುತಿಸಲು ಹಿಂತಿರುಗುತ್ತದೆ.

ಜೀವಮಾನದ ECL ಗಳು ಹಣಕಾಸಿನ ಉಪಕರಣದ ನಿರೀಕ್ಷಿತ ಜೀವನದಲ್ಲಿ ಎಲ್ಲಾ ಸಂಬವನೀಯ ಡೀಪಾಲ್ಟ್ ಘಟನೆಗಳಿಂದ ಉಂಟಾಗುವ ನಿರೀಕ್ಷಿತ ಕ್ರೆಡಿಟ್ ನಷ್ಟಗಳಾಗಿವೆ. 12 ತಿಂಗಳ ECL ಜೀವಿತಾವದಿಯ ECL ನ ಒಂದು ಬಾಗವಾಗಿದೆ, ಇದು ವರದಿ ಮಾಡುವ ದಿನಾಂಕದ ನಂತರ 12 ತಿಂಗಳೊಳಗೆ ಸಾದ್ಯವಿರುವ ಡೀಪಾಲ್ಟ್ ಘಟನೆಗಳಿಂದ ಉಂಟಾಗುತ್ತದೆ.

ಅವದಿಯಲ್ಲಿ ಗುರುತಿಸಲಾದ ECL ದುರ್ಬಲತೆ ನಷ್ಟ ಬತ್ಯೆ (ಅಥವಾ ರಿವರ್ಸಲ್) ಲಾಬ ಮತ್ತು ನಷ್ಟದ ಹೇಳಿಕೆಯಲ್ಲಿ ಆದಾಯ/ವೆಚ್ಚ ಎಂದು ಗುರುತಿಸಲಾಗಿದೆ.

xiii. ದೌರ್ಬಲ್ಯ

i. ಹಣಕಾಸು ಉಪಕರಣಗಳ ದುರ್ಬಲತೆ

ನಿರೀಕ್ಷಿತ ಕ್ರೆಡಿಟ್ ನಷ್ಟಗಳಿಗೆ ಕಂಪನಿಯು ನಷ್ಟ ಬತ್ಯೆಗಳನ್ನು ಗುರುತಿಸುತ್ತದೆ:

- ಆರ್ಥಿಕ ಸ್ವತ್ತುಗಳನ್ನು ಬೋಗ್ಯ ವೆಚ್ಚದಲ್ಲಿ ಅಳೆಯಲಾಗುತ್ತದೆ; ಮತ್ತು
- ಹಣಕಾಸಿನ ಸ್ವತ್ತುಗಳನ್ನು FVOCI - ಸಾಲದ ಹೂಡಿಕೆಯಲ್ಲಿ ಅಳೆಯಲಾಗುತ್ತದೆ.

ಪ್ರತಿ ವರದಿಯ ದಿನಾಂಕದಂದು, FVOCI ಯಲ್ಲಿನ ಬೋಗ್ಯ ವೆಚ್ಚ ಮತ್ತು ಸಾಲ ಬದ್ಧತೆಗಳಲ್ಲಿ ಸಾಗಿಸಲಾದ ಹಣಕಾಸಿನ ಸ್ವತ್ತುಗಳು ಕ್ರೆಡಿಟ್-ದುರ್ಬಲವಾಗಿದೆಯೇ ಎಂದು ಕಂಪನಿಯು ನಿರ್ಣಯಿಸುತ್ತದೆ. ಹಣಕಾಸಿನ ಆಸ್ತಿಯ ಅಂದಾಜು ಬೆವಿಷ್ಯದ ಹಣದ ಹರಿವಿನ ಮೇಲೆ ಹಾನಿಕರ ಪರಿಣಾಮ ಬೀರುವ ಒಂದು ಅಥವಾ ಹೆಚ್ಚಿನ ಘಟನೆಗಳು ಸಂಬವಿಸಿದಾಗ ಹಣಕಾಸಿನ ಸ್ವತ್ತು 'ಕ್ರೆಡಿಟ್- ದುರ್ಬಲಗೊಂಡಿದೆ'.

ಕಂಪನಿಯು 12 ತಿಂಗಳ ನಿರೀಕ್ಷಿತ ಕ್ರೆಡಿಟ್ ನಷ್ಟಗಳೆಂದು ಅಳೆಯುವ ಕೆಳಗಿನವುಗಳನ್ನು ಹೊರತುಪಡಿಸಿ, ಜೀವಮಾನದ ನಿರೀಕ್ಷಿತ ಕ್ರೆಡಿಟ್ ನಷ್ಟಗಳಿಗೆ ಸಮಾನವಾದ ಮೊತ್ತದಲ್ಲಿ ನಷ್ಟ ಬತ್ಯೆಗಳನ್ನು ಅಳೆಯುತ್ತದೆ:

- ವರದಿ ಮಾಡುವ ದಿನಾಂಕದಂದು ಕಡಿಮೆ ಕ್ರೆಡಿಟ್ ಅಪಾಯವನ್ನು ಹೊಂದಲು ನಿರ್ದರಿಸಿದ ಸಾಲ ಬದ್ಧತೆಗಳು; ಮತ್ತು
- ಇತರ ಸಾಲ ಬದ್ಧತೆಗಳು ಮತ್ತು ಬ್ಯಾಂಕ್ ಬ್ಯಾಲೆನ್ಸ್‌ಗಳಿಗೆ ಕ್ರೆಡಿಟ್ ರಿಸ್ಕ್ (ಅಂದರೆ ಹಣಕಾಸು ಸಾದನದ ನಿರೀಕ್ಷಿತ ಜೀವಿತಾವದಿಯಲ್ಲಿ ಡೀಪಾಲ್ಟ್ ಸಂಬವಿಸುವ ಅಪಾಯ) ಆರಂಭಿಕ ಗುರುತಿಸುವಿಕೆಯಿಂದ ಗಣನೀಯವಾಗಿ ಹೆಚ್ಚಿಲ್ಲ.

ವ್ಯಾಪಾರ ಕರಾರುಗಳಿಗೆ ನಷ್ಟ ಬತ್ಯೆಗಳನ್ನು ಯಾವಾಗಲೂ ಜೀವಮಾನದ ನಿರೀಕ್ಷಿತ ಕ್ರೆಡಿಟ್ ನಷ್ಟಗಳಿಗೆ ಸಮನಾದ ಮೊತ್ತದಲ್ಲಿ ಅಳೆಯಲಾಗುತ್ತದೆ.

ಜೀವಮಾನದ ನಿರೀಕ್ಷಿತ ಕ್ರೆಡಿಟ್ ನಷ್ಟಗಳು ಹಣಕಾಸಿನ ಸಾದನದ ನಿರೀಕ್ಷಿತ ಜೀವನದಲ್ಲಿ ಎಲ್ಲಾ ಸಂಬವನೀಯ ಡೀಪಾಲ್ಟ್ ಘಟನೆಗಳಿಂದ ಉಂಟಾಗುವ ನಿರೀಕ್ಷಿತ ಕ್ರೆಡಿಟ್ ನಷ್ಟಗಳಾಗಿವೆ.

12-ತಿಂಗಳ ನಿರೀಕ್ಷಿತ ಕ್ರೆಡಿಟ್ ನಷ್ಟಗಳು ವರದಿಯ ದಿನಾಂಕದ ನಂತರ 12 ತಿಂಗಳೊಳಗೆ ಸಾದ್ಯವಿರುವ ಡೀಪಾಲ್ಟ್ ಘಟನೆಗಳಿಂದ ಉಂಟಾಗುವ ನಿರೀಕ್ಷಿತ ಕ್ರೆಡಿಟ್ ನಷ್ಟಗಳ ಬಾಗವಾಗಿದೆ (ಅಥವಾ ಉಪಕರಣದ ನಿರೀಕ್ಷಿತ ಜೀವನವು 12 ತಿಂಗಳುಗಳಿಗಿಂತ ಕಡಿಮೆಯಿದ್ದರೆ ಕಡಿಮೆ ಅವಧಿ).

ಎಲ್ಲಾ ಸಂದರ್ಭಗಳಲ್ಲಿ, ನಿರೀಕ್ಷಿತ ಕ್ರೆಡಿಟ್ ನಷ್ಟವನ್ನು ಅಂದಾಜಿಸುವಾಗ ಪರಿಗಣಿಸಲಾದ ಗರಿಷ್ಠ ಅವದಿಯು ಕಂಪನಿಯು ಕ್ರೆಡಿಟ್ ಅಪಾಯಕ್ಕೆ ಒಡ್ಡಿಕೊಳ್ಳುವ ಗರಿಷ್ಠ ಒಪ್ಪಂದದ ಅವದಿಯಾಗಿದೆ.

ಆರಂಭಿಕ ಗುರುತಿಸುವಿಕೆಯಿಂದ ಹಣಕಾಸಿನ ಆಸ್ತಿಯ ಕ್ರೆಡಿಟ್ ಅಪಾಯವು ಗಮನಾರ್ಹವಾಗಿ ಹೆಚ್ಚಾಗಿದೆಯೇ ಎಂದು ನಿರ್ದರಿಸುವಾಗ ಮತ್ತು ನಿರೀಕ್ಷಿತ ಕ್ರೆಡಿಟ್ ನಷ್ಟಗಳನ್ನು ಅಂದಾಜು ಮಾಡುವಾಗ, ಕಂಪನಿಯು ಸಮಂಜಸವಾದ ಮತ್ತು ಬೆಂಬಲಿತ ಮಾಹಿತಿಯನ್ನು ಪರಿಗಣಿಸುತ್ತದೆ ಮತ್ತು ಅದು ಅನಗತ್ಯ ವೆಚ್ಚ ಅಥವಾ ಶ್ರಮವಿಲ್ಲದೆ ಲಭ್ಯವಿದೆ. ಇದು ಕಂಪನಿಯ ಐತಿಹಾಸಿಕ ಅನುಭವ ಮತ್ತು ಮಾಹಿತಿಯುಕ್ತ ಕ್ರೆಡಿಟ್ ಮೌಲ್ಯಮಾಪನ ಮತ್ತು ಪಾರ್ವರ್ಡ್-ಲುಕಿಂಗ್ ಮಾಹಿತಿಯನ್ನು ಒಳಗೊಂಡಂತೆ ಪರಿಮಾಣಾತ್ಮಕ ಮತ್ತು ಗುಣಾತ್ಮಕ ಮಾಹಿತಿ ಮತ್ತು ವಿಶ್ಲೇಷಣೆ ಎರಡನ್ನೂ ಒಳಗೊಂಡಿದೆ.

ಕಂಪನಿಯು ಹಣಕಾಸಿನ ಆಸ್ತಿಯ ಮೇಲಿನ ಕ್ರೆಡಿಟ್ ಅಪಾಯವು 90 ದಿನಗಳ ಹಿಂದೆ ಇದ್ದಲ್ಲಿ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಊಹಿಸುತ್ತದೆ. ಆದಾಗ್ಯೂ, ಕಂಪನಿಯು ಯಾವುದೇ ನಷ್ಟವಿಲ್ಲದೆ ಎಲ್ಲಾ ಸ್ವೀಕೃತಿಗಳನ್ನು

ಪಡೆಯುವ ನಿರೀಕ್ಷೆಯಿರುವುದರಿಂದ 90 ದಿನಗಳ ಹಿಂದೆ ಬಾಕಿ ಇರುವ ಸ್ವೀಕೃತಿಗಳಿಗೆ ಯಾವುದೇ ಕ್ರೆಡಿಟ್ ನಷ್ಟವನ್ನು ಕಂಪನಿಯು ಒದಗಿಸಿಲ್ಲ.

ii ಹಣಕಾಸಿನೇತರ ಆಸ್ತಿಗಳ ದುರ್ಬಲತೆ
ಬರೆಯಿರಿ:

ಆಸ್ತಿ, ಸ್ಥಾವರ ಮತ್ತು ಉಪಕರಣಗಳು ಮತ್ತು ಸೀಮಿತ ಜೀವಿತಾವದಿಯೊಂದಿಗೆ ಅಮೂರ್ತ ಸ್ವತ್ತುಗಳನ್ನು ಅವುಗಳ ಸಾಗಿಸುವ ಮೊತ್ತವನ್ನು ಮರುಪಡೆಯಲಾಗುವುದಿಲ್ಲ ಎಂಬ ಯಾವುದೇ ಸೂಚನೆ ಇದ್ದಾಗ ಮರುಪಡೆಯುವಿಕೆಗಾಗಿ ಮೌಲ್ಯಮಾಪನ ಮಾಡಲಾಗುತ್ತದೆ. ಅಂತಹ ಯಾವುದೇ ಸೂಚನೆಯು ಅಸ್ತಿತ್ವದಲ್ಲಿದ್ದರೆ, ಸ್ವತ್ತು ಇತರರಿಂದ ಹೆಚ್ಚಾಗಿ ಸ್ವತಂತ್ರವಾಗಿರುವ ನಗದು ಹರಿವುಗಳನ್ನು ಉತ್ಪಾದಿಸದ ಹೊರತು, ಮರುಪಡೆಯಬಹುದಾದ ಮೊತ್ತವನ್ನು (ಅಂದರೆ ನ್ಯಾಯಯುತ ಮೌಲ್ಯಕ್ಕಿಂತ ಹೆಚ್ಚಿನ ಮಾರಾಟಕ್ಕೆ ಕಡಿಮೆ ವೆಚ್ಚ ಮತ್ತು ಮೌಲ್ಯದ ಬಳಕೆ) ವೈಯಕ್ತಿಕ ಆಸ್ತಿ ಆಧಾರದ ಮೇಲೆ ನಿರ್ದರಿಸಲಾಗುತ್ತದೆ. ಸ್ವತ್ತುಗಳು. ಅಂತಹ ಸಂದರ್ಭಗಳಲ್ಲಿ, ಸ್ವತ್ತು ಸೇರಿರುವ ನಗದು ಉತ್ಪಾದಿಸುವ ಘಟಕಕ್ಕೆ (CGU) ಮರುಪಡೆಯಬಹುದಾದ ಮೊತ್ತವನ್ನು ನಿರ್ದರಿಸಲಾಗುತ್ತದೆ. ಸ್ವತ್ತಿನ (ಅಥವಾ CGU) ಮರುಪಡೆಯಬಹುದಾದ ಮೊತ್ತವು ಅದರ ಸಾಗಿಸುವ ಮೊತ್ತಕ್ಕಿಂತ ಕಡಿಮೆ ಎಂದು ಅಂದಾಜಿಸಿದರೆ, ಸ್ವತ್ತಿನ (ಅಥವಾ CGU) ಸಾಗಿಸುವ ಮೊತ್ತವು ಅದರ ಮರುಪಡೆಯಬಹುದಾದ ಮೊತ್ತಕ್ಕೆ ಕಡಿಮೆಯಾಗುತ್ತದೆ. ಲಾಭ ಮತ್ತು ನಷ್ಟದ ಹೇಳಿಕೆಯಲ್ಲಿ ದುರ್ಬಲತೆಯ ನಷ್ಟವನ್ನು ಗುರುತಿಸಲಾಗುತ್ತದೆ. ದಾಸ್ತಾನುಗಳು ಮತ್ತು ಮುಂದೂಡಲ್ಪಟ್ಟ ತೆರಿಗೆ ಸ್ವತ್ತುಗಳನ್ನು ಹೊರತುಪಡಿಸಿ ಇತರ ಹಣಕಾಸು-ಅಲ್ಲದ ಸ್ವತ್ತುಗಳನ್ನು ದುರ್ಬಲತೆಯ ಯಾವುದೇ ಸೂಚನೆ ಇದೆಯೇ ಎಂದು ನಿರ್ದರಿಸಲು ಪ್ರತಿ ವರದಿ ದಿನಾಂಕದಲ್ಲಿ ಪರಿಶೀಲಿಸಲಾಗುತ್ತದೆ. ಅಂತಹ ಯಾವುದೇ ಸೂಚನೆಯು ಅಸ್ತಿತ್ವದಲ್ಲಿದ್ದರೆ, ನಂತರ ಸ್ವತ್ತಿನ ಮರುಪಡೆಯಬಹುದಾದ ಮೊತ್ತವನ್ನು ಅಂದಾಜಿಸಲಾಗಿದೆ.

xiv. ಎರವಲು ವೆಚ್ಚ

ಅರ್ಹತಾ ಸ್ವತ್ತುಗಳ ಸ್ವಾದೀನ, ನಿರ್ಮಾಣ ಅಥವಾ ಉತ್ಪಾದನೆಗೆ ನೇರವಾಗಿ ಕಾರಣವಾದ ಎರವಲು ವೆಚ್ಚಗಳನ್ನು ಆ ಸ್ವತ್ತುಗಳ ವೆಚ್ಚಕ್ಕೆ ಸೇರಿಸಲಾಗುತ್ತದೆ, ಸ್ವತ್ತುಗಳು ಅವುಗಳ ಉದ್ದೇಶಿತ ಬಳಕೆ ಅಥವಾ ಮಾರಾಟಕ್ಕೆ ಗಣನೀಯವಾಗಿ ಸಿದ್ಧವಾಗುವವರೆಗೆ. ಕಂಪನಿಯು ಹನ್ನೆರಡು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯನ್ನು ಗಣನೀಯ ಅವಧಿ ಎಂದು ಪರಿಗಣಿಸುತ್ತದೆ.

xv. ಉದ್ಯೋಗಿಗಳ ಪ್ರಯೋಜನಗಳು

(ಎ) ಅಲ್ಪಾವಧಿಯ ಉದ್ಯೋಗಿ ಪ್ರಯೋಜನಗಳು

ವೇತನ ಮತ್ತು ಸಂಬಳಕ್ಕೆ ಸಂಬಂಧಿಸಿದಂತೆ ಉದ್ಯೋಗಿಗಳಿಗೆ ಉಂಟಾಗುವ ಪ್ರಯೋಜನಗಳಿಗೆ ಹೊಣೆಗಾರಿಕೆಯನ್ನು ಗುರುತಿಸಲಾಗಿದೆ. ಅಲ್ಪಾವಧಿಯ ಸರಿದೂಗಿಸಿದ ಗೈರುಹಾಜರಿ ಇತ್ಯಾದಿ., ಪಾವತಿಸಲು ನಿರೀಕ್ಷಿಸಲಾದ ಪ್ರಯೋಜನಗಳಿಗಾಗಿ ಸಂಬಂಧಿತ ಸೇವೆಯನ್ನು ರಿಯಾಯಿತಿಯಿಲ್ಲದ ಮೊತ್ತದಲ್ಲಿ ಸಲ್ಲಿಸಲಾಗುತ್ತದೆ.

(ಬಿ) ಬವಿಷ್ಯ ನಿಧಿ

ಬಾರತೀಯ ಕಾನೂನಿಗೆ ಅನುಸಾರವಾಗಿ, ಕಂಪನಿಯ ಅರ್ಹ ಉದ್ಯೋಗಿಗಳು ಬವಿಷ್ಯ ನಿಧಿಗೆ ಸಂಬಂಧಿಸಿದಂತೆ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ, ವ್ಯಾಖ್ಯಾನಿಸಲಾದ ಕೊಡುಗೆ ಯೋಜನೆ, ಇದರಲ್ಲಿ ನೌಕರರು ಮತ್ತು ಕಂಪನಿಯು ಒಳಗೊಂಡಿರುವ ಉದ್ಯೋಗಿಯ ವೇತನದ ನಿರ್ದಿಷ್ಟ ಶೇಕಡಾವಾರು ಮೊತ್ತದಲ್ಲಿ ಮಾಸಿಕ ಕೊಡುಗೆಯನ್ನು ನೀಡುತ್ತದೆ.

(ಸಿ) ವ್ಯಾಖ್ಯಾನಿಸಿದ ಲಾಭ ಯೋಜನೆಗಳು

ಡಿಪೈನ್ಡ್ ಬೆನಿಫಿಟ್ ಪ್ಲಾನ್ ಎನ್ನುವುದು ಡಿಪೈನ್ಡ್ ಕೊಡುಗೆ ಯೋಜನೆಯನ್ನು ಹೊರತುಪಡಿಸಿ ಉದ್ಯೋಗದ ನಂತರದ ಲಾಭದ ಯೋಜನೆಯಾಗಿದೆ. ವ್ಯಾಖ್ಯಾನಿಸಲಾದ ಪ್ರಯೋಜನ ಯೋಜನೆಗಳಿಗೆ, ಪ್ರತಿ ಬ್ಯಾಲೆನ್ಸ್ ಶೀಟ್ ದಿನಾಂಕದಂದು ವಾಸ್ತವಿಕ ಮೌಲ್ಯಮಾಪನಗಳನ್ನು ಕೈಗೊಳ್ಳುವುದರೊಂದಿಗೆ, ಯೋಜಿತ ಯುನಿಟ್ ಕ್ರೆಡಿಟ್ ವಿದಾನವನ್ನು ಬಳಸಿಕೊಂಡು ಪ್ರಯೋಜನಗಳನ್ನು ಒದಗಿಸುವ ವೆಚ್ಚವನ್ನು ನಿರ್ದರಿಸಲಾಗುತ್ತದೆ. ವಾಸ್ತವಿಕ ಲಾಭಗಳು ಮತ್ತು ನಷ್ಟಗಳನ್ನು ಒಳಗೊಂಡಿರುವ ಮರುಮಾಪನ, ಆಸ್ತಿ ಸೀಲಿಂಗ್ನಲ್ಲಿನ ಬದಲಾವಣೆಗಳ ಪರಿಣಾಮ

ಮತ್ತು ಯೋಜನಾ ಸ್ವತ್ತುಗಳ ಮೇಲಿನ ಆದಾಯ (ಬಡ್ಡಿಯನ್ನು ಹೊರತುಪಡಿಸಿ), ಆ ಅವಧಿಯಲ್ಲಿ ಇತರ ಸಮಗ್ರ ಆದಾಯದಲ್ಲಿ ಗುರುತಿಸಲಾದ ಶುಲ್ಕ ಅಥವಾ ಕ್ರೆಡಿಟೊಂದಿಗೆ ತಕ್ಷಣವೇ ಬ್ಯಾಲೆನ್ಸ್ ಶೀಟ್ನಲ್ಲಿ ಪ್ರತಿಪಲಿಸುತ್ತದೆ. ಅವು ಸಂಬಂಧಿಸುತ್ತವೆ. ಹಿಂದಿನ ಸೇವಾ ವೆಚ್ಚ, ಸ್ಥಾಪಿತ ಮತ್ತು ಅನ್ವೆಸ್ಟ್ಡ್ ಎರಡೂ, ಯೋಜನೆಯ ತಿದ್ದುಪಡಿ ಅಥವಾ ಮೊಟಕುಗೊಳಿಸುವಿಕೆ ಸಂಬಂಧಿಸಿದಾಗ (ಎ) ಹಿಂದಿನ ವೆಚ್ಚವೆಂದು ಗುರುತಿಸಲಾಗಿದೆ; ಮತ್ತು (ಬ) ಸಂಬಂಧಿತ ಪುನರ್ವಚನ ವೆಚ್ಚಗಳು ಅಥವಾ ಮುಕ್ತಾಯದ ಪ್ರಯೋಜನಗಳನ್ನು ಘಟಕವು ಗುರುತಿಸಿದಾಗ. ಬ್ಯಾಲೆನ್ಸ್ ಶೀಟ್ನಲ್ಲಿ ಗುರುತಿಸಲಾದ ನಿವೃತ್ತಿ ಪ್ರಯೋಜನದ ಬಾಧ್ಯತೆಗಳು ಸ್ಕೀಮ್ ಸ್ವತ್ತುಗಳ ನ್ಯಾಯಯುತ ಮೌಲ್ಯದಿಂದ ಕಡಿಮೆಯಾದ ವ್ಯಾಖ್ಯಾನಿಸಲಾದ ಲಾಭದ ಬಾಧ್ಯತೆಗಳ ಪ್ರಸ್ತುತ ಮೌಲ್ಯವನ್ನು ಪ್ರತಿನಿಧಿಸುತ್ತದೆ. ಈ ಲೆಕ್ಕಾಚಾರದಿಂದ ಉಂಟಾಗುವ ಯಾವುದೇ ಆಸ್ತಿಯು ಲಭ್ಯವಿರುವ ಮರುಪಾವತಿಗಳ ಪ್ರಸ್ತುತ ಮೌಲ್ಯಕ್ಕೆ ಸೀಮಿತವಾಗಿದೆ ಮತ್ತು ಯೋಜನೆಗೆ ಬವಿಷ್ಯದ ಕೊಡುಗೆಗಳಲ್ಲಿನ ಕಡಿತ

(ಡಿ) ವ್ಯಾಖ್ಯಾನಿಸಿದ ಕೊಡುಗೆ ಯೋಜನೆಗಳು

ವ್ಯಾಖ್ಯಾನಿಸಲಾದ ಕೊಡುಗೆ ಯೋಜನೆಯು ಉದ್ಯೋಗದ ನಂತರದ ಲಾಭದ ಯೋಜನೆಯಾಗಿದ್ದು, ಅದರ ಅಡಿಯಲ್ಲಿ ಒಂದು ಘಟಕವು ಸ್ಥಿರ ಕೊಡುಗೆಗಳನ್ನು ಪ್ರತ್ಯೇಕ ಘಟಕಕ್ಕೆ ಪಾವತಿಸುತ್ತದೆ ಮತ್ತು ಹೆಚ್ಚಿನ ಮೊತ್ತವನ್ನು ಪಾವತಿಸಲು ಯಾವುದೇ ಕಾನೂನು ಅಥವಾ ರಚನಾತ್ಮಕ ಬಾಧ್ಯತೆಯನ್ನು ಹೊಂದಿರುವುದಿಲ್ಲ. ಕಂಪನಿಯು ಸರ್ಕಾರಿ ಆಡಳಿತದ ಬವಿಷ್ಯ ನಿಧಿ ಯೋಜನೆ, ಉದ್ಯೋಗಿ ರಾಜ್ಯ ವಿಮಾ ಯೋಜನೆ, ಕುಟುಂಬ ಪಿಂಚಣಿ ನಿಧಿಗೆ ನಿರ್ದಿಷ್ಟಪಡಿಸಿದ ಮಾಸಿಕ ಕೊಡುಗೆಗಳನ್ನು ನೀಡುತ್ತದೆ. ರಾಜ್ಯ ನಿರ್ವಹಿಸಿದ ನಿವೃತ್ತಿ ಪ್ರಯೋಜನ ಯೋಜನೆಗಳಿಗೆ ಮಾಡಿದ ಪಾವತಿಗಳನ್ನು ವ್ಯಾಖ್ಯಾನಿಸಲಾದ ಕೊಡುಗೆ ಯೋಜನೆಗಳಿಗೆ ಪಾವತಿಗಳಾಗಿ ವ್ಯವಹರಿಸಲಾಗುತ್ತದೆ, ಅಲ್ಲಿ ಯೋಜನೆಗಳ ಅಡಿಯಲ್ಲಿ ಕಂಪನಿಯ ಬಾಧ್ಯತೆಗಳು ವ್ಯಾಖ್ಯಾನಿಸಲಾದ ಕೊಡುಗೆ ನಿವೃತ್ತಿ ಪ್ರಯೋಜನ ಯೋಜನೆಯಲ್ಲಿ ಉದ್ಭವಿಸುವ ಜವಾಬ್ದಾರಿಗಳಿಗೆ ಸಮನಾಗಿರುತ್ತದೆ. ಉದ್ಯೋಗಿಗಳು ಅಂತಹ ಪ್ರಯೋಜನಗಳಿಗೆ ಅರ್ಹತೆ ನೀಡುವ ಸೇವೆಗಳನ್ನು ಸಲ್ಲಿಸಿದಾಗ ವ್ಯಾಖ್ಯಾನಿಸಲಾದ ಕೊಡುಗೆ ಯೋಜನೆಗಳಿಗೆ ಕೊಡುಗೆಗಳ ಜವಾಬ್ದಾರಿಗಳನ್ನು ವೆಚ್ಚವೆಂದು ಗುರುತಿಸಲಾಗುತ್ತದೆ. ಪ್ರಿಪೇಯ್ಡ್ ಕೊಡುಗೆಗಳನ್ನು ನಗದು ಮರುಪಾವತಿ ಅಥವಾ ಬವಿಷ್ಯದ ಪಾವತಿಗಳಲ್ಲಿ ಕಡಿತದ ಮಟ್ಟಿಗೆ ಸ್ವತ್ತು ಎಂದು ಗುರುತಿಸಲಾಗುತ್ತದೆ.

ಇ) ಪರಿಹಾರ ಗೈರುಹಾಜರಿ

ನೌಕರನು ಸಂಬಂಧಿತ ಸೇವೆಗಳನ್ನು ಸಲ್ಲಿಸುವ ಅವಧಿಯ ಅಂತ್ಯದ ನಂತರ ಹನ್ನೆರಡು ತಿಂಗಳೊಳಗೆ ಸಂಬಂಧಿಸುವ ನಿರೀಕ್ಷಿತ ಪರಿಹಾರ ಗೈರುಹಾಜರಿಗಳನ್ನು ಆಯವ್ಯಯ ದಿನಾಂಕದಂದು ರಿಯಾಯಿತ್ತಿಯಿಲ್ಲದ ಹೊಣೆಗಾರಿಕೆ ಎಂದು ಗುರುತಿಸಲಾಗುತ್ತದೆ. ಉದ್ಯೋಗಿ ಸಂಬಂಧಿತ ಸೇವೆಗಳನ್ನು ಸಲ್ಲಿಸುವ ಅವಧಿಯ ಅಂತ್ಯದ ನಂತರ ಹನ್ನೆರಡು ತಿಂಗಳೊಳಗೆ ಸಂಬಂಧಿಸುವ ನಿರೀಕ್ಷೆಯಿಲ್ಲದ ಪರಿಹಾರ ಗೈರುಹಾಜರಿಗಳನ್ನು ಆಯವ್ಯಯ ದಿನಾಂಕದಂದು ವ್ಯಾಖ್ಯಾನಿಸಲಾದ ಪ್ರಯೋಜನದ ಬಾಧ್ಯತೆಯ ಪ್ರಸ್ತುತ ಮೌಲ್ಯದಲ್ಲಿ ವಾಸ್ತವಿಕವಾಗಿ ನಿರ್ದರಿಸಿದ ಹೊಣೆಗಾರಿಕೆ ಎಂದು ಗುರುತಿಸಲಾಗುತ್ತದೆ.

xvi.ಆದಾಯ ತೆರಿಗೆಗಳು

ವರ್ಷದ ತೆರಿಗೆ ವೆಚ್ಚವು ಪ್ರಸ್ತುತ ಮತ್ತು ಮುಂದೂಡಲ್ಪಟ್ಟ ತೆರಿಗೆಯನ್ನು ಒಳಗೊಂಡಿರುತ್ತದೆ. ವ್ಯಾಪಾರದ ಸಂಯೋಜನೆಗೆ ಅಥವಾ ನೇರವಾಗಿ ಇಕ್ವಿಟಿಯಲ್ಲಿ ಅಥವಾ ಇತರ ಸಮಗ್ರ ಆದಾಯದಲ್ಲಿ ಗುರುತಿಸಲಾದ ವಸ್ತುವಿಗೆ ಸಂಬಂಧಿಸಿದ ಮಟ್ಟಿಗೆ ಹೊರತುಪಡಿಸಿ ಇದು ಲಾಭ ಅಥವಾ ನಷ್ಟದಲ್ಲಿ ಗುರುತಿಸಲ್ಪಟ್ಟಿದೆ.

(ಎ) ಪ್ರಸ್ತುತ ತೆರಿಗೆ

ಪ್ರಸ್ತುತ ಪಾವತಿಸಬೇಕಾದ ತೆರಿಗೆಯು ವರ್ಷಕ್ಕೆ ತೆರಿಗೆ ವಿದಿಸಬಹುದಾದ ಲಾಭವನ್ನು ಆದರಿಸಿದೆ. ಪ್ರಸ್ತುತ ತೆರಿಗೆಯು ನಿರೀಕ್ಷಿತ ತೆರಿಗೆ ಪಾವತಿಸಬಹುದಾದ ಅಥವಾ ಸ್ವೀಕರಿಸಬಹುದಾದ ತೆರಿಗೆಯ ಆದಾಯ ಅಥವಾ ವರ್ಷದ ನಷ್ಟದ ಮೇಲೆ ಮತ್ತು ಹಿಂದಿನ ವರ್ಷಗಳಿಗೆ ಸಂಬಂಧಿಸಿದಂತೆ ಪಾವತಿಸಬೇಕಾದ ಅಥವಾ ಸ್ವೀಕರಿಸಬಹುದಾದ ತೆರಿಗೆಗೆ ಯಾವುದೇ ಹೊಂದಾಣಿಕೆಯನ್ನು ಒಳಗೊಂಡಿರುತ್ತದೆ. ಪ್ರಸ್ತುತ ತೆರಿಗೆಯ ಮೊತ್ತವು ಆದಾಯ ತೆರಿಗೆಗಳಿಗೆ ಸಂಬಂಧಿಸಿದ ಅನಿಶ್ಚಿತತೆಯನ್ನು ಪರಿಗಣಿಸಿದ ನಂತರ ಪಾವತಿಸಲು ಅಥವಾ ಸ್ವೀಕರಿಸಲು ನಿರೀಕ್ಷಿಸಲಾದ ತೆರಿಗೆ ಮೊತ್ತದ ಅತ್ಯುತ್ತಮ ಅಂದಾಜನ್ನು ಪ್ರತಿಬಿಂಬಿಸುತ್ತದೆ. ತೆರಿಗೆ ದರಗಳನ್ನು (ಮತ್ತು ತೆರಿಗೆ ಕಾನೂನುಗಳನ್ನು)

ಬಳಸಿಕೊಂಡು ಇದನ್ನು ಅಳೆಯಲಾಗುತ್ತದೆ ಅಥವಾ ವರದಿ ಮಾಡುವ ದಿನಾಂಕದಿಂದ ಗಣನೀಯವಾಗಿ ಜಾರಿಗೊಳಿಸಲಾಗಿದೆ. ತೆರಿಗೆ ವಿದಿಸಬಹುದಾದ ಲಾಭವು ಲಾಭ ಮತ್ತು ನಷ್ಟದ ಹೇಳಿಕೆಯಲ್ಲಿ ವರದಿ ಮಾಡಲಾದ ನಿವ್ವಳ ಲಾಭಕ್ಕಿಂತ ಬಿನ್ನವಾಗಿರುತ್ತದೆ ಏಕೆಂದರೆ ಇದು ಇತರ ವರ್ಷಗಳಲ್ಲಿ ತೆರಿಗೆ ವಿದಿಸಬಹುದಾದ ಅಥವಾ ಕಳೆಯಬಹುದಾದ ಆದಾಯ ಅಥವಾ ವೆಚ್ಚಗಳ ಐಟಂಗಳನ್ನು ಹೊರತುಪಡಿಸುತ್ತದೆ ಮತ್ತು ತೆರಿಗೆಗೆ ಒಳಪಡದ ಅಥವಾ ಕಳೆಯಬಹುದಾದ ವಸ್ತುಗಳನ್ನು ಹೊರತುಪಡಿಸಿದರೆ. ಪ್ರಸ್ತುತ ತೆರಿಗೆಗೆ ಕಂಪನಿಯ ಹೊಣೆಗಾರಿಕೆಯನ್ನು ತೆರಿಗೆ ದರಗಳು ಮತ್ತು ತೆರಿಗೆ ಕಾನೂನುಗಳನ್ನು ಬಳಸಿಕೊಂಡು ಲೆಕ್ಕಹಾಕಲಾಗುತ್ತದೆ, ಅದು ವರದಿ ಮಾಡುವ ಅವಧಿಯ ಅಂತ್ಯದ ವೇಳೆಗೆ ಜಾರಿಗೊಳಿಸಲಾಗಿದೆ ಅಥವಾ ಗಣನೀಯವಾಗಿ ಜಾರಿಗೊಳಿಸಲಾಗಿದೆ.

ಮಾನ್ಯತೆ ಪಡೆದ ಮೊತ್ತವನ್ನು ಹೊಂದಿಸಲು ಕಾನೂನುಬದ್ಧವಾಗಿ ಜಾರಿಗೊಳಿಸಬಹುದಾದ ಹಕ್ಕನ್ನು ಹೊಂದಿದ್ದರೆ ಮಾತ್ರ ಪ್ರಸ್ತುತ ತೆರಿಗೆ ಸ್ವತ್ತುಗಳು ಮತ್ತು ಪ್ರಸ್ತುತ ತೆರಿಗೆ ಹೊಣೆಗಾರಿಕೆಗಳನ್ನು ಸರಿದೂಗಿಸಲಾಗುತ್ತದೆ ಮತ್ತು ಸ್ವತ್ತನ್ನು ಅರಿತುಕೊಳ್ಳಲು ಮತ್ತು ನಿವ್ವಳ ಆದಾರದ ಮೇಲೆ ಅಥವಾ ಏಕಕಾಲದಲ್ಲಿ ಹೊಣೆಗಾರಿಕೆಯನ್ನು ಇತ್ಯರ್ಥಗೊಳಿಸಲು ಉದ್ದೇಶಿಸಲಾಗಿದೆ.

(ಬಿ) ಮುಂದೂಡಲ್ಪಟ್ಟ ತೆರಿಗೆ

ಮುಂದೂಡಲ್ಪಟ್ಟ ತೆರಿಗೆಯು ಹಣಕಾಸಿನ ಹೇಳಿಕೆಗಳಲ್ಲಿನ ಆಸ್ತಿಗಳು ಮತ್ತು ಹೊಣೆಗಾರಿಕೆಗಳ ಸಾಗಿಸುವ ಮೌಲ್ಯಗಳು ಮತ್ತು ತೆರಿಗೆ ವಿದಿಸಬಹುದಾದ ಲಾಭದ ಲೆಕ್ಕಾಚಾರದಲ್ಲಿ ಬಳಸಲಾಗುವ ಅನುಗುಣವಾದ ತೆರಿಗೆ ಆದಾರಗಳ ನಡುವಿನ ವ್ಯತ್ಯಾಸದ ಮೇಲೆ ಪಾವತಿಸಬಹುದಾದ ಅಥವಾ ಮರುಪಡೆಯಬಹುದಾದ ತೆರಿಗೆಯಾಗಿದೆ ಮತ್ತು ಬ್ಯಾಲೆನ್ಸ್ ಶೀಟ್ ಹೊಣೆಗಾರಿಕೆ ವಿದಾನವನ್ನು ಬಳಸುವುದಕ್ಕಾಗಿ ಲೆಕ್ಕ ಹಾಕಲಾಗುತ್ತದೆ. ಮುಂದೂಡಲ್ಪಟ್ಟ ತೆರಿಗೆ ಬಾಧ್ಯತೆಗಳನ್ನು ಸಾಮಾನ್ಯವಾಗಿ ಎಲ್ಲಾ ತೆರಿಗೆ ವಿದಿಸಬಹುದಾದ ತಾತ್ಕಾಲಿಕ ವ್ಯತ್ಯಾಸಗಳಿಗೆ ಗುರುತಿಸಲಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಮುಂದೂಡಲ್ಪಟ್ಟ ತೆರಿಗೆ ಸ್ವತ್ತುಗಳನ್ನು ಬವಿಷ್ಯದ ತೆರಿಗೆಯ ಲಾಭಗಳು ಲಭ್ಯವಾಗುವ ಮಟ್ಟಿಗೆ ಮಾತ್ರ ಗುರುತಿಸಲಾಗುತ್ತದೆ, ಅದರ ವಿರುದ್ಧ ತಾತ್ಕಾಲಿಕ ವ್ಯತ್ಯಾಸಗಳನ್ನು ಬಳಸಿಕೊಳ್ಳಬಹುದು.

ಮುಂದೂಡಲ್ಪಟ್ಟ ತೆರಿಗೆ ಸ್ವತ್ತುಗಳ ಸಾಗಿಸುವ ಮೌಲ್ಯವನ್ನು ಕೊನೆಯಲ್ಲಿ ಅಥವಾ ಪ್ರತಿ ವರದಿಯ ಅವಧಿಯಲ್ಲಿ ಪರಿಶೀಲಿಸಲಾಗುತ್ತದೆ ಮತ್ತು ಆಸ್ತಿಯ ಎಲ್ಲಾ ಅಥವಾ ಬಾಗವನ್ನು ಮರುಪಡೆಯಲು ಅನುಮತಿಸಲು ಸಾಕಷ್ಟು ತೆರಿಗೆ ವಿದಿಸಬಹುದಾದ ಲಾಭವು ಇನ್ನು ಮುಂದೆ ಲಭ್ಯವಿರುವುದಿಲ್ಲ.

ಮುಂದೂಡಲ್ಪಟ್ಟ ತೆರಿಗೆಯನ್ನು ತೆರಿಗೆ ದರಗಳು ಮತ್ತು ವರದಿ ಮಾಡುವ ಅವಧಿಯ ಅಂತ್ಯದ ವೇಳೆಗೆ ಜಾರಿಗೊಳಿಸಿದ ಅಥವಾ ಗಣನೀಯವಾಗಿ ಜಾರಿಗೊಳಿಸಲಾದ ತೆರಿಗೆ ದರಗಳು ಮತ್ತು ತೆರಿಗೆ ಕಾನೂನುಗಳ ಆದಾರದ ಮೇಲೆ ಹೊಣೆಗಾರಿಕೆಯನ್ನು ಇತ್ಯರ್ಥಪಡಿಸಿದಾಗ ಅಥವಾ ಆಸ್ತಿಯನ್ನು ಅರಿತುಕೊಳ್ಳುವ ಅವಧಿಯಲ್ಲಿ ಅನ್ವಯಿಸುವ ನಿರೀಕ್ಷೆಯ ತೆರಿಗೆ ದರಗಳಲ್ಲಿ ಲೆಕ್ಕಹಾಕಲಾಗುತ್ತದೆ. ಮುಂದೂಡಲ್ಪಟ್ಟ ತೆರಿಗೆ ಹೊಣೆಗಾರಿಕೆಗಳು ಮತ್ತು ಸ್ವತ್ತುಗಳ ಮಾಪನವು ಕಂಪನಿಯು ವರದಿ ಮಾಡುವ ಅವಧಿಯ ಕೊನೆಯಲ್ಲಿ, ಅದರ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳ ಸಾಗಿಸುವ ಮೌಲ್ಯವನ್ನು ಕವರ್ ಮಾಡಲು ಅಥವಾ ಇತ್ಯರ್ಥಗೊಳಿಸಲು ನಿರೀಕ್ಷಿಸುವ ರೀತಿಯಲ್ಲಿ ಅನುಸರಿಸುವ ತೆರಿಗೆ ಪರಿಣಾಮಗಳನ್ನು ಪ್ರತಿಬಿಂಬಿಸುತ್ತದೆ.

ಮುಂದೂಡಲ್ಪಟ್ಟ ತೆರಿಗೆ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳು ಅದೇ ತೆರಿಗೆ ಪ್ರಾದಿಕಾರದಿಂದ ವಿದಿಸಲಾದ ತೆರಿಗೆಗಳಿಗೆ ಸಂಬಂಧಿಸಿರುವ ಮಟ್ಟಿಗೆ ಸರಿದೂಗಿಸಲ್ಪಡುತ್ತವೆ ಮತ್ತು ಪ್ರಸ್ತುತ ತೆರಿಗೆ ಸ್ವತ್ತುಗಳು ಮತ್ತು ಆ ಆದಿಕಾರ ವ್ಯಾಪ್ತಿಯೊಂದಿಗೆ ಪ್ರಸ್ತುತ ತೆರಿಗೆ ಹೊಣೆಗಾರಿಕೆಗಳನ್ನು ಹೊಂದಿಸಲು ಕಾನೂನುಬದ್ಧವಾಗಿ ಜಾರಿಗೊಳಿಸಬಹುದಾದ ಹಕ್ಕುಗಳಿವೆ.

ಪ್ರಸ್ತುತ ಮತ್ತು ಮುಂದೂಡಲ್ಪಟ್ಟ ತೆರಿಗೆಯನ್ನು ಲಾಭ ಮತ್ತು ನಷ್ಟದ ಹೇಳಿಕೆಯಲ್ಲಿ ವೆಚ್ಚಗಳು ಅಥವಾ ಆದಾಯವೆಂದು ಗುರುತಿಸಲಾಗುತ್ತದೆ, ಅವುಗಳು ಇತರ ಸಮಗ್ರ ಆದಾಯದಲ್ಲಿ ಅಥವಾ ನೇರವಾಗಿ ಇಕ್ವಿಟಿಯಲ್ಲಿ ಕ್ರೆಡಿಟ್ ಅಥವಾ ಡೆಬಿಟ್ ಮಾಡಿದ ವಸ್ತುಗಳಿಗೆ ಸಂಬಂಧಿಸಿರುವುದನ್ನು ಹೊರತುಪಡಿಸಿ, ತೆರಿಗೆಯನ್ನು ಇತರ ಸಮಗ್ರ ಆದಾಯದಲ್ಲಿ ಗುರುತಿಸಲಾಗುತ್ತದೆ. ಅಥವಾ ನೇರವಾಗಿ ಈಕ್ವಿಟಿಯಲ್ಲಿ.

xvii. ಆದಾಯ ಗುರುತಿಸುವಿಕೆ

ಕಂಪನಿಗೆ ಆರ್ಥಿಕ ಪ್ರಯೋಜನಗಳು ಹರಿದುಬರುವ ಸಾಧ್ಯತೆಯಿರುವ ಮಟ್ಟಿಗೆ ಆದಾಯವನ್ನು ಗುರುತಿಸಲಾಗುತ್ತದೆ ಮತ್ತು ಪಾವತಿಯನ್ನು ಯಾವಾಗ ಮಾಡಲಾಗುತ್ತಿದೆ ಎಂಬುದರ ಹೊರತಾಗಿಯೂ ಆದಾಯವನ್ನು ವಿಶ್ವಾಸಾರ್ಹವಾಗಿ ಅಳೆಯಬಹುದು. ಕರಾರುಬದ್ಧವಾಗಿ ವ್ಯಾಖ್ಯಾನಿಸಲಾದ ನಿಯಮಗಳನ್ನು ಗಣನೆಗೆ ತೆಗೆದುಕೊಂಡು ಮತ್ತು ಸರ್ಕಾರದ ಪರವಾಗಿ ಸಂಗ್ರಹಿಸಲಾದ ತೆರಿಗೆಗಳು ಅಥವಾ ಸುಂಕಗಳನ್ನು ಹೊರತುಪಡಿಸಿ, ಸ್ವೀಕರಿಸಿದ ಅಥವಾ ಸ್ವೀಕರಿಸಬಹುದಾದ ರಿಯಾಯಿತಿಗಳ ಪರಿಗಣನೆಯ ನ್ಯಾಯೋಚಿತ ಮೌಲ್ಯದಲ್ಲಿ ಆದಾಯವನ್ನು ಅಳೆಯಲಾಗುತ್ತದೆ. ಒಪ್ಪಂದದಲ್ಲಿನ ಪರಿಗಣನೆಯು ವೇರಿಯಬಲ್ ಮೊತ್ತವನ್ನು ಒಳಗೊಂಡಿದ್ದರೆ, ಗ್ರಾಹಕರಿಗೆ ಸರಕುಗಳನ್ನು ವರ್ಗಾಯಿಸಲು ಕಂಪನಿಯು ಅರ್ಹತೆ ಹೊಂದಿರುವ ಪರಿಗಣನೆಯ ಮೊತ್ತವನ್ನು ಅಂದಾಜು ಮಾಡುತ್ತದೆ. ವೇರಿಯಬಲ್ ಪರಿಗಣನೆಯು ಒಪ್ಪಂದದ ಪ್ರಾರಂಭದಲ್ಲಿ ಅಂದಾಜಿಸಲಾಗಿದೆ ಮತ್ತು ನಿರ್ಬಂಧಿತವಾಗಿದೆ, ಇದು ಹೆಚ್ಚಿನ ಸಂಬಂಧವಿಲ್ಲದೆ ಇರುವವರೆಗೆ ಮೊತ್ತದಲ್ಲಿ ಗಮನಾರ್ಹವಾದ ಹಿಮ್ಮುಖವಾಗುವಿಕೆ ವೇರಿಯಬಲ್ ಪರಿಗಣನೆಗಳೊಂದಿಗೆ ಸಂಬಂಧಿಸಿದ ಅನಿಶ್ಚಿತತೆಯನ್ನು ತರುವಾಯ ಪರಿಹರಿಸಿದಾಗ ಗುರುತಿಸಲಾದ ಸಂಚಿತ ಆದಾಯವು ಸಂಬಂಧಿಸುವುದಿಲ್ಲ.

ಸರಕುಗಳ ಮಾರಾಟದಿಂದ ಬರುವ ಎಲ್ಲಾ ಆದಾಯವನ್ನು ಒಂದು ಸಮಯದಲ್ಲಿ ಗುರುತಿಸಲಾಗುತ್ತದೆ ಮತ್ತು ಸೇವೆಗಳಿಂದ ಬರುವ ಆದಾಯವನ್ನು ಸಮಯಕ್ಕೆ ಗುರುತಿಸಲಾಗುತ್ತದೆ.

ಸರಕುಗಳ ಮಾರಾಟದ ಸಂದರ್ಭದಲ್ಲಿ ನಿಯಂತ್ರಣದ ವರ್ಗಾವಣೆಯ ಸಮಯವು ಒಪ್ಪಂದದ ವೈಯಕ್ತಿಕ ವರ್ಗಾವಣೆ ನಿಯಮಗಳನ್ನು ಅವಲಂಬಿಸಿ ಬದಲಾಗುತ್ತದೆ.

ದೇಶೀಯ ಮಾರಾಟದ ಸಂದರ್ಭದಲ್ಲಿ, ಖರೀದಿದಾರರಿಗೆ ನಿಯಂತ್ರಣದ ವರ್ಗಾವಣೆಯನ್ನು ಸೂಚಿಸುವ ವಿತರಣಾ ಟಿಪ್ಪಣಿಯನ್ನು ಹೆಚ್ಚಿಸಿದಾಗ ಮಾರಾಟವನ್ನು ಗುರುತಿಸಲಾಗುತ್ತದೆ.

ವ್ಯಾಪಾರದ ಕರಾರು

ಒಂದು ಸ್ವೀಕೃತಿಯು ಬೇಷರತ್ತಾದ ಪರಿಗಣನೆಯ ಮೊತ್ತಕ್ಕೆ ಕಂಪನಿಯ ಹಕ್ಕನ್ನು ಪ್ರತಿನಿಧಿಸುತ್ತದೆ.

ಒಪ್ಪಂದದ ಹೊಣೆಗಾರಿಕೆ

ಒಪ್ಪಂದದ ಹೊಣೆಗಾರಿಕೆಯು ಗ್ರಾಹಕರಿಂದ ಕಂಪನಿಯು ಪರಿಗಣನೆಯನ್ನು ಸ್ವೀಕರಿಸಿದ (ಅಥವಾ ಪರಿಗಣನೆಯ ಮೊತ್ತವನ್ನು) ಗ್ರಾಹಕನಿಗೆ ಸರಕು ಅಥವಾ ಸೇವೆಗಳನ್ನು ವರ್ಗಾಯಿಸುವ ಬಾಧ್ಯತೆಯಾಗಿದೆ. ಕಂಪನಿಯು ಗ್ರಾಹಕರಿಗೆ ಸರಕು ಮತ್ತು ಸೇವೆಗಳನ್ನು ವರ್ಗಾಯಿಸುವ ಮೊದಲು ಗ್ರಾಹಕರು ಪರಿಗಣನೆಗೆ ಪಾವತಿಸಿದರೆ, ಒಪ್ಪಂದ

ಡಿವಿಡೆಂಡ್ ಆದಾಯ

ಪಾವತಿಯನ್ನು ಸ್ವೀಕರಿಸಲು ಷೇರುದಾರರ ಹಕ್ಕುಗಳನ್ನು ಸ್ಥಾಪಿಸಿದಾಗ ಹೂಡಿಕೆಯಿಂದ ಲಾಭಾಂಶದ ಆದಾಯವನ್ನು ಗುರುತಿಸಲಾಗುತ್ತದೆ.

ಬಡ್ಡಿ ಆದಾಯ

ಆರ್ಥಿಕ ಲಾಭಗಳು ಕಂಪನಿಗೆ ಹರಿಯುವ ಸಾಧ್ಯತೆಯಿರುವಾಗ ಹಣಕಾಸಿನ ಆಸ್ತಿಯಿಂದ ಬರುವ ಬಡ್ಡಿ ಆದಾಯವನ್ನು ಗುರುತಿಸಲಾಗುತ್ತದೆ ಮತ್ತು ಆದಾಯದ ಪ್ರಮಾಣವನ್ನು ವಿಶ್ವಾಸಾರ್ಹವಾಗಿ ಅಳೆಯಬಹುದು. ಬಡ್ಡಿ ಆದಾಯವನ್ನು ಸಮಯದ ಅನುಪಾತದ ಆಧಾರದ ಮೇಲೆ, ಮೂಲ ಬಾಕಿ ಮತ್ತು ಅನ್ವಯಿಸುವ ಪರಿಣಾಮಕಾರಿ ಬಡ್ಡಿ ದರವನ್ನು ಉಲ್ಲೇಖಿಸಿ, ಇದು ಹಣಕಾಸಿನ ಆಸ್ತಿಯ ನಿರೀಕ್ಷಿತ ಜೀವನದ ಮೂಲಕ ಬೆವಿಷ್ಯದ ನಗದು ರಸೀದಿಗಳನ್ನು ನಿಖರವಾಗಿ ರಿಯಾಯಿತಿಯನ್ನು ನೀಡುವ ದರವಾಗಿದೆ. ಗುರುತಿಸುವಿಕೆ.

ಸರ್ಕಾರಿ ಸಂಸ್ಥೆಗಳಿಂದ ಪ್ರಶಸ್ತಿ ಸ್ವೀಕರಿಸಲಾಗಿದೆ

ಇತರ ಆದಾಯವು ಬಹುಮಾನದ ಹಣವನ್ನು ಒಳಗೊಂಡಿರುತ್ತದೆ - ಕರ್ನಾಟಕ ಸರ್ಕಾರದಿಂದ ಪಡೆದ ಪ್ರಶಸ್ತಿ ಮತ್ತು ಅವುಗಳನ್ನು ಸ್ವೀಕರಿಸಿದ ವರ್ಷದಲ್ಲಿ ಲೆಕ್ಕ ಹಾಕಲಾಗುತ್ತದೆ.

xviii ಖನಿಜ ಸಂಪನ್ಮೂಲಗಳ ಪರಿಶೋಧನೆ ಮತ್ತು ಮೌಲ್ಯಮಾಪನ

ನಿರ್ದಿಷ್ಟ ಖನಿಜ ಸಂಪನ್ಮೂಲಗಳ ಹುಡುಕಾಟಕ್ಕೆ ಸಂಬಂಧಿಸಿದ ವೆಚ್ಚವನ್ನು ಪರಿಶೋಧನೆ ಮತ್ತು ಮೌಲ್ಯಮಾಪನ

ಸ್ವತ್ತುಗಳೆಂದು ಗುರುತಿಸಲಾಗುತ್ತದೆ. ಕೆಳಗಿನ ವೆಚ್ಚವು ಪರಿಶೋಧನೆ ಮತ್ತು ಮೌಲ್ಯಮಾಪನ ಸ್ವತ್ತುಗಳ ವೆಚ್ಚವನ್ನು ಒಳಗೊಂಡಿದೆ:

- ಈ ಸ್ವಾದೀನಕ್ಕೆ ನೇರವಾಗಿ ಸಂಬಂಧಿಸಿದ ವೆಚ್ಚ ಸೇರಿದಂತೆ ಖನಿಜ ನಿಕ್ಷೇಪಗಳು ಮತ್ತು ಸಂಪನ್ಮೂಲಗಳನ್ನು ಅನ್ವೇಷಿಸುವ ಮತ್ತು ಮೌಲ್ಯಮಾಪನ ಮಾಡುವ ಹಕ್ಕನ್ನು ಪಡೆಯುವುದು.
- ಅಸ್ತಿತ್ವದಲ್ಲಿರುವ ಪರಿಶೋಧನೆ ಡೇಟಾವನ್ನು ಸಂಶೋಧಿಸುವುದು ಮತ್ತು ವಿಶ್ಲೇಷಿಸುವುದು.
- ಬೌಗೋಳಿಕ ಅಧ್ಯಯನಗಳನ್ನು ನಡೆಸುವುದು, ಪರಿಶೋಧಕ ಕೊರೆಯುವಿಕೆ ಮತ್ತು ಮಾದರಿ ಪರೀಕ್ಷೆ ಮತ್ತು ಹೊರತೆಗೆಯುವಿಕೆ ಮತ್ತು ಚಿಕಿತ್ಸೆಯ ವಿಧಾನಗಳನ್ನು ಪರೀಕ್ಷಿಸುವುದು.
- ಪ್ರಾಶಸ್ತ್ಯ ಮತ್ತು ಕಾರ್ಯಸಾಧ್ಯತೆಯ ಅಧ್ಯಯನಗಳನ್ನು ಕಂಪ್ಯೂಟ್ ಮಾಡುವುದು.
- ಖನಿಜ ಸಂಪನ್ಮೂಲವನ್ನು ಹೊರತೆಗೆಯುವ ತಾಂತ್ರಿಕ ಕಾರ್ಯಸಾಧ್ಯತೆ ಮತ್ತು ವಾಣಿಜ್ಯ ಕಾರ್ಯಸಾಧ್ಯತೆಯ ಮೌಲ್ಯಮಾಪನಕ್ಕೆ ಸಂಬಂಧಿಸಿದ ಚಟುವಟಿಕೆಗಳು.

ಪರಿಶೋಧನೆ ಮತ್ತು ಮೌಲ್ಯಮಾಪನ ಯೋಜನೆಗೆ ನೇರವಾಗಿ ಸಂಬಂಧಿಸಿದ್ದರೆ ಮಾತ್ರ ಪರಿಶೋಧನೆ ಮತ್ತು ಮೌಲ್ಯಮಾಪನ ಸ್ವತ್ತುಗಳ ವೆಚ್ಚಕ್ಕೆ ಆಡಳಿತ ಮತ್ತು ಇತರ ಓವರ್ಹೆಡ್ ವೆಚ್ಚಗಳನ್ನು ವಿದಿಸಲಾಗುತ್ತದೆ.

ಯೋಜನೆಯು ಕಾರ್ಯಸಾಧ್ಯವೆಂದು ಸಾಬೀತುಪಡಿಸದಿದ್ದರೆ, ಯಾವುದೇ ಸಂಬಂಧಿತ ದುರ್ಬಲತೆ ಬೆತ್ಯಗಳ ಯೋಜನೆಯ ನಿವ್ವಳದೊಂದಿಗೆ ಸಂಬಂಧಿಸಿದ ಎಲ್ಲಾ ಮರುಪಡೆಯಲಾಗದ ಪರಿಶೋಧನೆ ಮತ್ತು ಮೌಲ್ಯಮಾಪನ ವೆಚ್ಚವನ್ನು ಲಾಭ ಮತ್ತು ನಷ್ಟದ ಹೇಳಿಕೆಗೆ ಬರೆಯಲಾಗುತ್ತದೆ.

ಕಂಪನಿಯು ಅದರ ಪರಿಶೋಧನೆ ಮತ್ತು ಮೌಲ್ಯಮಾಪನ ಸ್ವತ್ತುಗಳನ್ನು ವೆಚ್ಚದಲ್ಲಿ ಅಳಿಯುತ್ತದೆ ಮತ್ತು ಆಸ್ತಿ, ಸಸ್ಯ ಮತ್ತು ಉಪಕರಣಗಳು ಅಥವಾ ಅಮೂರ್ತ ಸ್ವತ್ತುಗಳು ಸ್ವಾದೀನಪಡಿಸಿಕೊಂಡ ಸ್ವತ್ತುಗಳ ಸ್ವರೂಪಕ್ಕೆ ಅನುಗುಣವಾಗಿ ವರ್ಗೀಕರಿಸುತ್ತದೆ ಮತ್ತು ವರ್ಗೀಕರಣವನ್ನು ಸ್ಥಿರವಾಗಿ ಅನ್ವಯಿಸುತ್ತದೆ. ಅಮೂರ್ತ ಸ್ವತ್ತನ್ನು ಅಭಿವೃದ್ಧಿಪಡಿಸುವಲ್ಲಿ ಮೂರ್ತ ಆಸ್ತಿಯನ್ನು ಸೇವಿಸುವ ಮಟ್ಟಿಗೆ, ಆ ಬಳಕೆಯನ್ನು ಪ್ರತಿಬಿಂಬಿಸುವ ಮೊತ್ತವನ್ನು ಅಮೂರ್ತ ಆಸ್ತಿಯ ವೆಚ್ಚದ ಬಾಗವಾಗಿ ಬಂಡವಾಳೀಕರಿಸಲಾಗುತ್ತದೆ.

ಸ್ವತ್ತು ಬಳಕೆಗೆ ಲಭ್ಯವಿಲ್ಲದ ಕಾರಣ, ಅದು ಸವಕಳಿಯಾಗುವುದಿಲ್ಲ. ದುರ್ಬಲತೆಯ ಸೂಚನೆಗಳಿಗಾಗಿ ಎಲ್ಲಾ ಪರಿಶೋಧನೆ ಮತ್ತು ಮೌಲ್ಯಮಾಪನ ಸ್ವತ್ತುಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಖನಿಜ ಸಂಪನ್ಮೂಲವನ್ನು ಹೊರತೆಗೆಯುವ ತಾಂತ್ರಿಕ ಕಾರ್ಯಸಾಧ್ಯತೆ ಮತ್ತು ವಾಣಿಜ್ಯ ಕಾರ್ಯಸಾಧ್ಯತೆಯನ್ನು ಪ್ರದರ್ಶಿಸಿದಾಗ ಮತ್ತು ಠೇವಣಿಯ ಅಭಿವೃದ್ಧಿಯನ್ನು ನಿರ್ವಹಣೆಯಿಂದ ಅನುಮೋದಿಸಿದಾಗ ಅನ್ವೇಷಣೆ ಮತ್ತು ಮೌಲ್ಯಮಾಪನ ಆಸ್ತಿಯನ್ನು ಇನ್ನು ಮುಂದೆ ವರ್ಗೀಕರಿಸಲಾಗುವುದಿಲ್ಲ. ಅಂತಹ ಪರಿಶೋಧನೆ ಮತ್ತು ಮೌಲ್ಯಮಾಪನ ಆಸ್ತಿಯ ಸಾಗಿಸುವ ಮೌಲ್ಯವನ್ನು ಗಣಿಗಾರಿಕೆ ಸ್ವತ್ತುಗಳಿಗೆ ಮರುವರ್ಗೀಕರಿಸಲಾಗಿದೆ.

xix. ನಗದು ಮತ್ತು ತತ್ಸಮಾನ

ಕಂಪನಿಯು ಎಲ್ಲಾ ಹೆಚ್ಚು ದ್ರವರೂಪದ ಹಣಕಾಸು ಸಾದನಗಳನ್ನು ಪರಿಗಣಿಸುತ್ತದೆ, ಇವುಗಳನ್ನು ಸುಲಭವಾಗಿ ನಗದು ರೂಪದಲ್ಲಿ ಪರಿವರ್ತಿಸಬಹುದು ಮತ್ತು ಖರೀದಿಸಿದ ದಿನಾಂಕದಿಂದ ಮೂರು ತಿಂಗಳ ಅಥವಾ ಅದಕ್ಕಿಂತ ಕಡಿಮೆ ಅವಧಿಯ ಮೂಲ ಮೆಚುರಿಟಿಗಳನ್ನು ನಗದು ಸಮಾನವೆಂದು ಪರಿಗಣಿಸುತ್ತದೆ.

xx. ನಗದು ಹರಿವಿನ ಹೇಳಿಕೆ

ನಗದು ಹರಿವುಗಳನ್ನು ಪರೋಕ್ಷ ವಿಧಾನವನ್ನು ಬಳಸಿಕೊಂಡು ವರದಿ ಮಾಡಲಾಗುತ್ತದೆ, ಆ ಮೂಲಕ ತೆರಿಗೆಗೆ ಮುನ್ನ ನಿವ್ವಳ ಲಾಭವನ್ನು ನಗದುರಹಿತ ಸ್ವಭಾವದ ವಹಿವಾಟುಗಳ ಪರಿಣಾಮಗಳಿಗೆ ಸರಿಹೊಂದಿಸಲಾಗುತ್ತದೆ, ಯಾವುದೇ ಮುಂದೂಡಿಕೆಗಳು ಅಥವಾ ಹಿಂದಿನ ಅಥವಾ ಬಿವಿಷ್ಯದ ಕಾರ್ಯಾಚರಣೆಯ ನಗದು ರಸೀದಿಗಳು ಅಥವಾ ಪಾವತಿಗಳು ಮತ್ತು ಆದಾಯದ ಐಟಂ ಅಥವಾ ಹೂಡಿಕೆಗೆ ಸಂಬಂಧಿಸಿದ ವೆಚ್ಚಗಳು ಅಥವಾ ಹಣದ ಹರಿವುಗಳಿಗೆ ಹಣಕಾಸು. ಕಂಪನಿಯು ಕಾರ್ಯಾಚರಣೆ, ಹೂಡಿಕೆ ಮತ್ತು ಹಣಕಾಸು ಚಟುವಟಿಕೆಗಳಿಂದ ನಗದು ಹರಿವುಗಳನ್ನು ಪ್ರತ್ಯೇಕಿಸಲಾಗಿದೆ.

xxi. ಆಪರೇಟಿಂಗ್ ವಿಭಾಗಗಳು

ಎ) ವಿಬಜನೆಗೆ ಆದಾರ

ಕಾರ್ಯಾಚರಣಾ ವಿಭಾಗವು ಕಂಪನಿಯ ಒಂದು ಘಟಕವಾಗಿದ್ದು ಅದು ವ್ಯಾಪಾರ ಚಟುವಟಿಕೆಗಳಲ್ಲಿ ತೊಡಗುತ್ತದೆ, ಇದರಿಂದ ಅದು ಆದಾಯವನ್ನು ಗಳಿಸಬಹುದು ಮತ್ತು ಕಂಪನಿಯ ಯಾವುದೇ ಇತರ ಘಟಕಗಳೊಂದಿಗೆ ವಹಿವಾಟುಗಳಿಗೆ ಸಂಬಂಧಿಸಿದ ಆದಾಯಗಳು ಮತ್ತು ವೆಚ್ಚಗಳು ಸೇರಿದಂತೆ ವೆಚ್ಚಗಳನ್ನು ಉಂಟುಮಾಡಬಹುದು ಮತ್ತು ಇದಕ್ಕಾಗಿ ಪ್ರತ್ಯೇಕ ಹಣಕಾಸಿನ ಮಾಹಿತಿ ಲಭ್ಯವಿದೆ. ಎಲ್ಲಾ ಕಾರ್ಯಾಚರಣಾ ವಿಭಾಗಗಳ ಕಾರ್ಯಾಚರಣೆಯ ಪರಿಶೋಧನೆಗಳನ್ನು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಅಇಐ) ನಿಯಮಿತವಾಗಿ ಪರಿಶೀಲಿಸುತ್ತಾರೆ ಮತ್ತು ವಿಭಾಗಗಳಿಗೆ ಹಂಚಿಕೆ ಮಾಡಬೇಕಾದ ಸಂಪನ್ಮೂಲಗಳ ಬಗ್ಗೆ ನಿರ್ದಾರಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಅವುಗಳ ಕಾರ್ಯಕ್ಷಮತೆಯನ್ನು ನಿರ್ಣಯಿಸುತ್ತಾರೆ.

ವರದಿ ಮಾಡಬಹುದಾದ ವಿಭಾಗಗಳು	ಕಾರ್ಯಾಚರಣೆ
ಕಬ್ಬಿಣದ ಅದಿರು	ಮುದ್ದೆ/ ಸಿ-ಅದಿರು ಮತ್ತು ದಂಡ ಇತ್ಯಾದಿಗಳ ಹೊರತೆಗೆಯುವಿಕೆ ಮತ್ತು ಉತ್ಪಾದನೆ.
ಗ್ರಾನೈಟ್‌ಗಳು	ಮಾಣಿಕ್ಯ ಕೆಂಪು ಗ್ರಾನೈಟ್‌ಗಳು, ಹಾಸನ ಹಸಿರು ಗ್ರಾನೈಟ್‌ಗಳು, ಬಹುವರ್ಣದ ಗ್ರಾನೈಟ್‌ಗಳು ಇತ್ಯಾದಿಗಳ ಹೊರತೆಗೆಯುವಿಕೆ ಮತ್ತು ಉತ್ಪಾದನೆಗಳು.
ಇತರೆ	ಸುಣ್ಣದ ಕಲ್ಲು, ಡಾಲಮೈಟ್, ಮ್ಯಾಗ್ನಸೈಟ್, ಜೇಡಿಮಣ್ಣು ಇತ್ಯಾದಿಗಳ ಹೊರತೆಗೆಯುವಿಕೆ ಮತ್ತು ಉತ್ಪಾದನೆ.

ಬಿ) ವರದಿ ಮಾಡಬಹುದಾದ ವಿಭಾಗಗಳ ಬಗ್ಗೆ ಮಾಹಿತಿ

ಪ್ರತಿ ವರದಿ ಮಾಡಬಹುದಾದ ವಿಭಾಗದ ಪರಿಶೋಧನೆಗೆ ಸಂಬಂಧಿಸಿದ ಮಾಹಿತಿಯನ್ನು ವಿಭಾಗದ ಮಾಹಿತಿಯಲ್ಲಿ ಸೇರಿಸಲಾಗಿದೆ ಟಿಪ್ಪಣಿ 30 ಕಾರ್ಯಕ್ಷಮತೆಯನ್ನು ವಿಭಾಗದ ಲಾಭದ ಆದಾರದ ಮೇಲೆ ಅಳೆಯಲಾಗುತ್ತದೆ (ತೆರಿಗೆಗೆ ಮೊದಲು), ನಿರ್ದಿಷ್ಟ ಪರಿಶೋಧನೆಗಳನ್ನು ಮೌಲ್ಯಮಾಪನ ಮಾಡಲು ಅಂತಹ ಮಾಹಿತಿಯು ಹೆಚ್ಚು ಪ್ರಸ್ತುತವಾಗಿದೆ ಎಂದು ನಿರ್ವಹಣೆಯು ನಂಬುವಂತೆ ಕಾರ್ಯಕ್ಷಮತೆಯನ್ನು ಅಳೆಯಲು ವಿಭಾಗದ ಲಾಭವನ್ನು ಬಳಸಲಾಗುತ್ತದೆ. ಈ ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುವ ಇತರ ಘಟಕಗಳಿಗೆ ಸಂಬಂಧಿಸಿದ ವಿಭಾಗಗಳು.

ಕೆ.ಎಸ್. ಎಂ. ಸಿ.ಎಲ್ ನಿರ್ದೇಶಕ ಮಂಡಳಿಯ ಪರವಾಗಿ

ನಮ್ಮ ಇದೇ ದಿನಾಂಕದ ವರದಿಯ ಮೇರೆಗೆ

ಸಹಿ/-
ವಿ.ಡಿ.ನಿಶ್ಚಿತ್
ಪ್ರಧಾನ
ವ್ಯವಸ್ಥಾಪಕರು

ಸಹಿ/-
ವಿನೋತ್‌ಪ್ರಿಯ ಆರ್,
ಭಾ.ಆ.ಸೇ
ವ್ಯವಸ್ಥಾಪಕ ನಿರ್ದೇಶಕರು
ಡಿಐಎನ್ : 07215339

ಸಹಿ/-
ಪಂಕಜ್ ಕುಮಾರ್ ಪಾಂಡೆ,
ಭಾ.ಆ.ಸೇ
ನಿರ್ದೇಶಕರು
ಡಿಐಎನ್ : 03376149

ಸಹಿ/-
ರಾವ್ & ಸ್ವಾಮಿ
ಸನದಿ ಲೆಕ್ಕಿಗರು
ಸಂಸ್ಥೆ ನೋಂದಣಿ ಸಂ.003105ಎಸ್

ಎನ್‌ರಮೇಶ್
(ಪಾಲುದಾರರು)

ಸದಸ್ಯತ್ವ ಸಂಖ್ಯೆ 016153

UDIN 23016153BGQ0WM1395

ಸ್ಥಳ: ಬೆಂಗಳೂರು
ದಿನಾಂಕ: 29.12.2022

31 ಮಾರ್ಚ್ 2022ಕ್ಕೆ ಕೊನೆಗೊಂಡ ವರ್ಷಕ್ಕಾಗಿನ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಶನ್ ಲಿಮಿಟೆಡ್, ಬೆಂಗಳೂರು ಸಂಸ್ಥೆಯ ಕ್ರೋಢೀಕೃತ ಹಣಕಾಸು ತಜ್ಞಿಗಳ ಮೇಲೆ ಕಂಪನಿ ಕಾಯ್ದೆ, 2013ರ ಪರಿಚ್ಛೇದ 143(6)(ಬಿ) ಅಡಿ, ಕಂಪನಿ ಕಾಯ್ದೆ 2013ರ ಪರಿಚ್ಛೇದ 129(4)ಕ್ಕೆ ಹೊಂದುವಂತೆ ಭಾರತದ ನಿಯಂತ್ರಕರು ಮತ್ತು ಮಹಾಲೇಖಾಪಾಲರ ಟೀಕೆಗಳು.

ಕಂಪನಿ ಕಾಯ್ದೆ 2013ರ ಅಡಿ ನಿಗದಿಪಡಿಸಲಾದ ಆರ್ಥಿಕ ವರದಿಗಾರಿಕೆ ಚೌಕಟ್ಟಿನ ಅನುಸಾರ 31 ಮಾರ್ಚ್ 2022 ರಂದು ಕೊನೆಗೊಂಡ ವರ್ಷಕ್ಕಾಗಿನ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಶನ್ ಲಿಮಿಟೆಡ್, ಬೆಂಗಳೂರು ಸಂಸ್ಥೆಯ ಹಣಕಾಸು ತಜ್ಞಿಗಳ ಸಿದ್ಧಪಡಿಸುವಿಕೆ ಕಂಪನಿಯ ಆಡಳಿತವರ್ಗದ ಜವಾಬ್ದಾರಿಯಾಗಿದೆ. ಕಾಯ್ದೆಯ ಪರಿಚ್ಛೇದ 139(5) ರ ಅಡಿ, ಕಾಯ್ದೆಯ 2013ರ ಪರಿಚ್ಛೇದ 129(4)ಕ್ಕೆ ಹೊಂದುವಂತೆ ಭಾರತದ ನಿಯಂತ್ರಕರು ಮತ್ತು ಮಹಾಲೇಖಾಪಾಲರು ನೇಮಿಸಿದ ಶಾಸನಬದ್ಧ ಲೆಕ್ಕಪರಿಶೋಧಕರು ಕಾಯ್ದೆಯ ಪರಿಚ್ಛೇದ 143(10)ರ ಅಡಿ ನಿಗದಿಪಡಿಸಲಾಗಿರುವ ಲೆಕ್ಕಪರಿಶೋಧನಾ ಪ್ರಮಾಣಗಳ ಅನುಸಾರ ನಡೆಸಿದ ಸ್ವತಂತ್ರ ಲೆಕ್ಕಪರಿಶೋಧನೆಯ ಬೆಳಕಿನಲ್ಲಿ ಈ ಹಣಕಾಸು ತಜ್ಞಿಗಳ ಮೇಲೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಜವಾಬ್ದಾರಿಯನ್ನು ಕಾಯ್ದೆಯ ಪರಿಚ್ಛೇದ 143ರ ಅಡಿ ಹೊಂದಿರುತ್ತಾರೆ. ಶಾಸನಬದ್ಧ ಲೆಕ್ಕಪರಿಶೋಧಕರು, ತಮ್ಮ ದಿನಾಂಕ 21 ನೇ ಮಾರ್ಚ್ 2023 ರ ಪರಿಷ್ಕೃತ ಲೆಕ್ಕಪರಿಶೋಧನಾ ವರದಿಯಲ್ಲಿ ತಾವು ಮೇಲೆ ತಿಳಿಸಿರುವಂತೆ ಮಾಡಿರುವುದಾಗಿ ವರದಿಮಾಡಿರುತ್ತಾರೆ ಹಾಗೂ ಈ ವರದಿಯು ಅವರ 22 ಫೆಬ್ರವರಿ 2023ರ ಲೆಕ್ಕಪರಿಶೋಧನಾ ವರದಿಯನ್ನು ಗೌಣವಾಗಿಸುತ್ತದೆ.

ಕಂಪನಿ ಕಾಯ್ದೆಯ ಪರಿಚ್ಛೇದ 143(6)(ಎ) ಅನ್ವಯ, ಕಾಯ್ದೆಯ 2013ರ ಪರಿಚ್ಛೇದ 129(4)ಕ್ಕೆ ಹೊಂದುವಂತೆ, ನಾನು, ಭಾರತದ ನಿಯಂತ್ರಕರು ಮತ್ತು ಮಹಾಲೇಖಾಪಾಲರ ಪರವಾಗಿ 31 ಮಾರ್ಚ್ 2022ಕ್ಕೆ ಕೊನೆಗೊಂಡ ವರ್ಷಕ್ಕಾಗಿನ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಶನ್ ಲಿಮಿಟೆಡ್, ಬೆಂಗಳೂರು ಸಂಸ್ಥೆಯ ಹಣಕಾಸು ವಿವರಣಾ ತಜ್ಞಿಗಳ ಪೂರಕ ಲೆಕ್ಕಪರಿಶೋಧನೆಯನ್ನು ಕೈಗೊಂಡಿರುತ್ತೇನೆ. ಆದರೆ, 31 ಮಾರ್ಚ್ 2022 ಕ್ಕೆ ಕೊನೆಗೊಂಡಂತೆ ತುಂಗಭದ್ರಾ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ವಿಜಯನಗರ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳ ಪೂರಕ ಲೆಕ್ಕಪರಿಶೋಧನೆಯನ್ನು ಕೈಗೊಂಡಿರುವುದಿಲ್ಲ. ಅಲ್ಲದೆ, ತುಂಗಭದ್ರಾ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ವಿಜಯನಗರ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್ - ಈ ಸಂಸ್ಥೆಗಳು ಖಾಸಗಿ ಸಂಸ್ಥೆಗಳಾಗಿದ್ದು ಪೂರಕ ಲೆಕ್ಕಪರಿಶೋಧನೆಯನ್ನು ನಡೆಸಲು ತಮ್ಮದೇ ಶಾಸನಬದ್ಧ ಲೆಕ್ಕಪರಿಶೋಧಕರನ್ನು ನೇಮಿಸಿಕೊಳ್ಳಲು ಅನುಕ್ರಮವಾದ ಕಾನೂನುಗಳನ್ನು ಹೊಂದಿರುವ ಕಾರಣ ಕಾಯ್ದೆಯ 139(5) ಮತ್ತು 143(6)(ಎ) ಪರಿಚ್ಛೇದಗಳು ಈ ಎರಡೂ ಸಂಸ್ಥೆಗಳಿಗೆ ಅನ್ವಯವಾಗುವುದಿಲ್ಲ. ಇದಕ್ಕನುಗುಣವಾಗಿ ಭಾರತದ ನಿಯಂತ್ರಕರು ಮತ್ತು ಮಹಾಲೇಖಾಪಾಲರು ಈ ಕಂಪನಿಗಳಿಗಾಗಿ ಯಾವುದೇ ಶಾಸನಬದ್ಧ ಲೆಕ್ಕಪರಿಶೋಧಕರನ್ನು ನೇಮಿಸಿರುವುದಿಲ್ಲ, ಇವುಗಳ ಪೂರಕ ಲೆಕ್ಕಪರಿಶೋಧನೆಯನ್ನೂ ನಡೆಸಿರುವುದಿಲ್ಲ. ಈ ಪೂರಕ ಲೆಕ್ಕಪರಿಶೋಧನೆಯನ್ನು ಸ್ವತಂತ್ರವಾಗಿ ಮತ್ತು ಶಾಸನಬದ್ಧ ಲೆಕ್ಕಪರಿಶೋಧಕರು ಕೆಲಸಮಾಡಿದ ಕಾಗದಪತ್ರಗಳಿಂದ ದೂರವಾಗಿ ಕೈಗೊಳ್ಳಲಾಗಿದ್ದು ಶಾಸನಬದ್ಧ ಲೆಕ್ಕಪರಿಶೋಧಕ ಮತ್ತು ಕಂಪನಿ ಸಿಬ್ಬಂದಿಯ ವಿಚಾರಣೆಗೆ ಮತ್ತು ಕೆಲವು ಲೆಕ್ಕದಾಖಲೆಗಳ ಆಯ್ಕೆ ಪರಿಶೀಲನೆಗೆ ಇದು ಮೂಲತಃ ಸೀಮಿತವಾಗಿದೆ.

ಪೂರಕ ಲೆಕ್ಕಪರಿಶೋಧನೆಯ ಸಂದರ್ಭದಲ್ಲಿ ನನ್ನಿಂದ ಗುರುತಿಸಲಾದ ಲೆಕ್ಕಪರಿಶೋಧನಾ ಪರಿಶೀಲನೆಗಳ ಫಲವಾಗಿ ಶಾಸನಬದ್ಧ ಲೆಕ್ಕಪರಿಶೋಧಕರ ವರದಿಯಲ್ಲಿ ಮಾಡಲಾದ ಪರಿಷ್ಕರಣೆಗಳ ಹಿನ್ನೆಲೆಯಲ್ಲಿ ಕಂಪನಿ ಕಾಯ್ದೆಯ ಪರಿಚ್ಛೇದ 143(6)(ಬಿ) ರ ಅಡಿ ಶಾಸನಬದ್ಧ ಲೆಕ್ಕಪರಿಶೋಧಕರ ವರದಿಗೆ ಟೀಕೆಗಳಿಗಾಗಲೀ ಪೂರಕಾಂಶಗಳಿಗಾಗಲೀ ಇರುವುದಿಲ್ಲ.

ಭಾರತದ ನಿಯಂತ್ರಕರು ಮತ್ತು ಮಹಾಲೇಖಾಪಾಲರ ಪರವಾಗಿ

ಸಹಿ/-

(ದೀಪ್ತಾ ಗೋಕುಲ್‌ರಾಮ್)

ಪ್ರಧಾನ ಮಹಾಲೇಖಾಪಾಲರು (ಆಡಿಟ್ 2)

ಕರ್ನಾಟಕ, ಬೆಂಗಳೂರು

ಬೆಂಗಳೂರು

ದಿ. 24.03.2023

ಸ್ವತಂತ್ರ ಲೆಕ್ಕ ಪರಿಶೋಧಕರ ವರದಿ

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ಸದಸ್ಯರಿಗೆ
ಕ್ರೋಡೀಕೃತ ಹಣಕಾಸು ಹೇಳಿಕೆಗಳ ಲೆಕ್ಕಪರಿಶೋಧನೆಯ ವರದಿ

ಪ್ರತಿಕೂಲ ಅಭಿಪ್ರಾಯ

1. ನಾವು ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ("ಹೂಡಿಕೆದಾರ") ಮತ್ತು ಅದರ ಸಹವರ್ತಿ ಮತ್ತು ಜಂಟಿ ಉದ್ಯಮದ ಕನ್ಸಾಲಿಡೇಟೆಡ್ ಹಣಕಾಸು ಹೇಳಿಕೆಗಳನ್ನು ಆಡಿಟ್ ಮಾಡಿದ್ದೇವೆ, ಇದು 31 ಮಾರ್ಚ್ 2022 ಕ್ರೋಡೀಕೃತ ಬ್ಯಾಲನ್ಸ್ ಶೀಟ್ ಅನ್ನು ಒಳಗೊಂಡಿರುತ್ತದೆ ಲಾಬ ಮತ್ತು ನಷ್ಟದ ಏಕೀಕೃತ ಹೇಳಿಕೆ, ಏಕೀಕೃತ ಸ್ಟೇಟ್‌ಮೆಂಟ್ ನಂತರ ಕೊನೆಗೊಂಡ ವರ್ಷಕ್ಕೆ ಇಕ್ವಿಟಿ ಮತ್ತು ಏಕೀಕೃತ ನಗದು ಹರಿವಿನ ಹೇಳಿಕೆಯಲ್ಲಿನ ಬದಲಾವಣೆಗಳು ಮತ್ತು ಗಮನಾರ್ಹ ಲೆಕ್ಕಪತ್ರ ನೀತಿಗಳ ಸಾರಾಂಶ ಮತ್ತು ಇತರ ವಿವರಣಾತ್ಮಕ ಮಾಹಿತಿ ಸೇರಿದಂತೆ ಏಕೀಕೃತ ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿಗಳು.

ಈ ವರದಿಯು 22-02-2023, ರ ಕಂಪನಿಯ ಕ್ರೋಡೀಕೃತ ಹಣಕಾಸು ಹೇಳಿಕೆಗಳ ಲೆಕ್ಕಪರಿಶೋಧನೆಯ ಕುರಿತಾದ ನಮ್ಮ ವರದಿಯನ್ನು ರದ್ದುಗೊಳಿಸುತ್ತದೆ, ಪ್ಯಾರಾಗ್ರಾಫ್ ಎ ಮತ್ತು ಬಿ ಬಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಡಿಟ್‌ನಿಂದ ಉದ್ಭವಿಸಿದ ಅವಲೋಕನಗಳ ಬೆಳಕಿನಲ್ಲಿ ಇದನ್ನು ಪರಿಷ್ಕರಿಸಲಾಗಿದೆ.

2. ನಮ್ಮ ಅಭಿಪ್ರಾಯದಲ್ಲಿ ಮತ್ತು ನಮ್ಮ ಅತ್ಯುತ್ತಮ ಮಾಹಿತಿಗೆ ಮತ್ತು ನಮಗೆ ನೀಡಿದ ವಿವರಣೆಗಳ ಪ್ರಕಾರ ನಮ್ಮ ವರದಿಯ ಪ್ರತಿಕೂಲ ಅಭಿಪ್ರಾಯದ ಆಧಾರದ ವಿಭಾಗದಲ್ಲಿ ಚರ್ಚಿಸಲಾದ ವಿಷಯದ ಪ್ರಾಮುಖ್ಯತೆಯಿಂದಾಗಿ, ಜೊತೆಯಲ್ಲಿರುವ ಏಕೀಕೃತ ಹಣಕಾಸು ಹೇಳಿಕೆಗಳು ನಿಜವನ್ನು ನೀಡುವುದಿಲ್ಲ ಮತ್ತು ಬಾರತದಲ್ಲಿ ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಲೆಕ್ಕಪರಿಶೋಧಕ ತತ್ವಗಳಿಗೆ ಅನುಗುಣವಾಗಿ ನ್ಯಾಯಯುತ ದೃಷ್ಟಿಕೋನ, ಹೂಡಿಕೆದಾರರ, ಅದರ ಸಹವರ್ತಿ ಮತ್ತು ಜಂಟಿಯಾಗಿ ನಿಯಂತ್ರಿತ ಘಟಕದ ವ್ಯವಹಾರಗಳ ಏಕೀಕೃತ ಸ್ಥಿತಿ, ಮಾರ್ಚ್ 31, 2022 ರಂತಪ, ಅದರ ಏಕೀಕೃತ ಲಾಬ, ಈಕ್ವಿಟಿಯಲ್ಲಿನ ಬದಲಾವಣೆಗಳ ಏಕೀಕೃತ ಸ್ಥಾನ ಮತ್ತು ವರ್ಷದ ಏಕೀಕೃತ ನಗದು ಹರಿವು ಆ ದಿನಾಂಕದಂದು ಕೊನೆಗೊಂಡಿತು.

ಪ್ರತಿಕೂಲ ಅಭಿಪ್ರಾಯಕ್ಕೆ ಆಧಾರ

3. ಪ್ರತಿಕೂಲ ಅಭಿಪ್ರಾಯದ ಆಧಾರವನ್ನು ಅನುಬಂದಂನಲ್ಲಿ ವಿವರಿಸಲಾಗಿದೆ. ಅದರಲ್ಲಿ ವಿವರಿಸಲಾದ ವಿಷಯಗಳು ಏಕೀಕೃತ ಹಣಕಾಸು ಹೇಳಿಕೆಗಳಲ್ಲಿನ ಅನೇಕ ಅಂಶಗಳ ಮೇಲೆ ಪರಿಣಾಮ ಬೀರುತ್ತವೆ ಮತ್ತು ಗಮನಾರ್ಹ/ವಸ್ತು ಪರಿಣಾಮ ಬೀರುವ ವಿಷಯಗಳನ್ನು ಕೆಳಗೆ ತೋರಿಸಲಾಗಿದೆ:
 - i) ಅಕೌಂಟಿಂಗ್ ನೀತಿಗಳು ಮತ್ತು ಲೆಕ್ಕಪರಿಶೋಧಕ ಅಂದಾಜುಗಳಲ್ಲಿನ ಬದಲಾವಣೆಗಳು, ಮರುವರ್ಗೀಕರಣ ಮತ್ತು ದೋಷಗಳನ್ನು ಸರಿಯಾಗಿ ಬಹಿರಂಗಪಡಿಸದಿರುವ / ಪ್ರಸ್ತುತಪಡಿಸದ ತಿದ್ದುಪಡಿ [ಪ್ಯಾರಾ 2.1, 3.3 (a) ii/17.2 (e), 3.3 (c) (i), 4.1 (a) (i)], 8(a), 16.1, 17.2 (c),(e), & (f), 22.1 (a) ಮತ್ತು 28].
 - ii) ಲಾಬ ಅಥವಾ ನಷ್ಟ ಮತ್ತು FMCP ವೆಚ್ಚದ ಬಂಡವಾಳೀಕರಣ ಮತ್ತು ಬೋಗ್ಯಕ್ಕೆ ಸಂಬಂಧಿಸಿದ ಇತರ ಅಸಂಗತತೆಗಳು / ವೈಪರೀತ್ಯಗಳನ್ನು ಸೇರಿಸುವ ಬದಲು ಆಸ್ತಿ, ಸ್ಥಾವರ ಮತ್ತು ಸಲಕರಣೆಗಳ ವೆಚ್ಚದಿಂದ ಹೊಣೆಗಾರಿಕೆಯನ್ನು ಕಡಿಮೆಗೊಳಿಸುವುದು (ಪ್ಯಾರಾ 3.3).iii) ವೆಚ್ಚವನ್ನು ಗುರುತಿಸಲಾಗಿಲ್ಲ ಮತ್ತು ಮುಂಗಡಗಳಲ್ಲಿ ಹೊಂದಾಣಿಕೆ ಮಾಡದೆ ಉಳಿದಿದೆ (ಪ್ಯಾರಾ 9.2(ಬಿ) ಮತ್ತು 14.1).
 - iii) ಸ್ವತ್ತುಗಳ ದುರ್ಬಲತೆ / ಅನುಮಾನಾಸ್ಪದ ಸಾಲಗಳು (ಪ್ಯಾರಾ 7.3 & 9.1 (b)) ಮತ್ತು ಹೂಡಿಕೆಯ ದುರ್ಬಲತೆಯನ್ನು ಮೌಲ್ಯಮಾಪನ ಮಾಡದಿರುವ (ಪ್ಯಾರಾ 6) ನಿಬಂಧನೆಗಳನ್ನು ಗುರುತಿಸುವುದಿಲ್ಲ.
 - iv) ಖರ್ಚು / ಹೊಣೆಗಾರಿಕೆಯನ್ನು ಗುರುತಿಸಲಾಗಿಲ್ಲ ಮತ್ತು ಮುಂಗಡಗಳಲ್ಲಿ ಹೊಂದಾಣಿಕೆ ಮಾಡದೆ ಉಳಿದಿದೆ (ಪ್ಯಾರಾ 9.2 (b) & 9.2 (f) (iii)..

- v) ವೆಚ್ಚ / ಹೊಣೆಗಾರಿಕೆಯನ್ನು ಗುರುತಿಸಲಾಗಿಲ್ಲ ಮತ್ತು ಮುಂಗಡಗಳಲ್ಲಿ ಹೊಂದಾಣಿಕೆ ಮಾಡದೆ ಉಳಿದಿದೆ (ಪ್ಯಾರಾ 9.2 (b) & 9.2 (f) (iii). vi) FMCP ಬಾಧ್ಯತೆಯ ಲೆಕ್ಕಪರಿಶೋಧಕ ಅಂದಾಜನ್ನು ಪರಿಷ್ಕರಿಸದಿರುವುದು (ಪ್ಯಾರಾ 18.2 (f),
- vi) ಮೌಲ್ಯಮಾಪನಕ್ಕಾಗಿ ದಾಸ್ತಾನುಗಳ ಗಣನೀಯ ಬಾಗವನ್ನು ಪರಿಗಣಿಸಲಾಗುವುದಿಲ್ಲ (ಪ್ಯಾರಾ 10.1 (r) ಮತ್ತು 10.2).
- vii) ಮಾಲೀನ್ಯ ನಿಯಂತ್ರಣ ಮತ್ತು ಸುರಕ್ಷತೆ ಪರಿಸರಕ್ಕೆ ಸಂಬಂಧಿಸಿದ ಕಾನೂನು ಬಾಧ್ಯತೆಯಿಂದ ಉಂಟಾಗುವ ಹೊಣೆಗಾರಿಕೆ ಮತ್ತು ಮರುಸ್ಥಾಪನೆ ಮತ್ತು ಪುನರ್ವಸತಿಯನ್ನು ಗುರುತಿಸಲಾಗಿಲ್ಲ (ಪ್ಯಾರಾ 17.2 (f) (ii)2 & 17.3). viii) ಹಿಂದಿನ ವರ್ಷಗಳಿಗೆ ಸಂಬಂಧಿಸಿದ ಆದಾಯ ತೆರಿಗೆಗೆ (ನಿವ್ವಳ) ಸಣ್ಣ ನಿಬಂದನೆಯನ್ನು ಇತರ ಸಮಗ್ರ ಆದಾಯ (OCI) (ಪ್ಯಾರಾ 28.2) ಎಂದು ಪರಿಗಣಿಸುವುದು.
- viii) ನಿಯಂತ್ರಣ / ಸರಕುಗಳ ವಿತರಣೆಯ ವರ್ಗಾವಣೆಯ ಮೊದಲು ಮಾರಾಟವನ್ನು ಸ್ಥಾಪಿಸುವುದು [ಪ್ಯಾರಾ 22.1(ಬಿ)].

ನಮ್ಮ ಅವಲೋಕನಗಳ ಪರಿಣಾಮವು ನಿರ್ಣಯಿಸಬಹುದಾದ / ಪ್ರಮಾಣೀಕರಿಸಬಹುದಾದ ಮಟ್ಟಿಗೆ ಮತ್ತು ಪ್ರತಿ ಐಟಂ ರೂ. 100 ಲಕ್ಷ ಕ್ಕಿಂತ ಹೆಚ್ಚಾಗಿದೆ.

ವಿವರ	ರೂ.ಲಕ್ಷಗಳಲ್ಲಿ
ಹೆಚ್ಚಾಗಿ ಹೇಳಲಾದ ಆಸ್ತಿಗಳು	5,041.70
01-04-2021 ರಂತೆ ಇತರ ಈಕ್ವಿಟಿಯಿಂದ ಹೆಚ್ಚಾಗಿ ಹೇಳಿರುವುದು	5,819.71
ಹೆಚ್ಚಾಗಿ ಹೇಳಲಾದ ಹೊಣೆಗಾರಿಕೆಗಳು	12,630.72
ಒಟ್ಟು ಹೆಚ್ಚಾಗಿ ಹೇಳಲಾದ ಸಮಗ್ರ ಆದಾಯ	11,852.71

4. ನಾವು ಕಂಪನಿಗಳ ಕಾಯಿದೆ, 2013 ರ ವಿಭಾಗ 143(10) ಅಡಿಯಲ್ಲಿ ನಿರ್ದಿಷ್ಟಪಡಿಸಿದ ಲೆಕ್ಕಪರಿಶೋಧನೆಯ ಮಾನದಂಡಗಳಿಗೆ (SA) ಅನುಸಾರವಾಗಿ ನಮ್ಮ ಲೆಕ್ಕಪರಿಶೋಧನೆಯನ್ನು ನಡೆಸಿದ್ದೇವೆ. ಆ ಮಾನದಂಡಗಳ ಅಡಿಯಲ್ಲಿ ನಮ್ಮ ಜವಾಬ್ದಾರಿಗಳನ್ನು ಕನ್ಸಾಲಿಡೇಟೆಡ್ ಹಣಕಾಸು ಹೇಳಿಕೆಗಳ ಲೆಕ್ಕಪರಿಶೋಧನೆಯ ಲೆಕ್ಕಪರಿಶೋಧಕರ ಜವಾಬ್ದಾರಿಗಳಲ್ಲಿ ವಿವರಿಸಲಾಗಿದೆ. ನಮ್ಮ ವರದಿಯ ವಿಭಾಗ. ಇನ್ವಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಹೊರಡಿಸಿದ ನೀತಿಸಂಹಿತೆ ಮತ್ತು ಕಂಪನಿಗಳ ಕಾಯಿದೆ, 2013 ಅದರ ಸಹವರ್ತಿ ಮತ್ತು ಜಂಟಿಯಾಗಿ ನಿಯಂತ್ರಿತ ಘಟಕದಿಂದ ಸ್ವತಂತ್ರರಾಗಿದ್ದೇವೆ ಮತ್ತು ನಾವು ನಮ್ಮ ಇತರ ನೈತಿಕ ಜವಾಬ್ದಾರಿಗಳನ್ನು ಪೂರೈಸಿದ್ದೇವೆ ಈ ಅವಶ್ಯಕತೆಗಳು ಮತ್ತು ನೀತಿ ಸಂಹಿತೆ. ನಾವು ಪಡೆದ ಆಡಿಟ್ ಪುರಾವೆಗಳು ನಮ್ಮ ಪ್ರತಿಕೂಲ ಅಭಿಪ್ರಾಯಕ್ಕೆ ಆಧಾರವನ್ನು ಒದಗಿಸಲು ಸಾಕಷ್ಟು ಮತ್ತು ಸೂಕ್ತವೆಂದು ನಾವು ನಂಬುತ್ತೇವೆ.

ಕನ್ಸಾಲಿಡೇಟೆಡ್ ಹಣಕಾಸು ಹೇಳಿಕೆಗಳು ಮತ್ತು ಲೆಕ್ಕಪರಿಶೋಧಕರ ವರದಿಯನ್ನು ಹೊರತುಪಡಿಸಿ ಇತರ ಮಾಹಿತಿ

5. ಇತರ ಮಾಹಿತಿಗೆ ಹೂಡಿಕೆದಾರರ ಮಂಡಳಿಯ ನಿರ್ದೇಶಕರು ಜವಾಬ್ದಾರರಾಗಿರುತ್ತಾರೆ. ಇತರ ಮಾಹಿತಿಯು ಮಂಡಳಿಯ ವರದಿಯಲ್ಲಿ ಒಳಗೊಂಡಿರುವ ಮಾಹಿತಿಯನ್ನು ಒಳಗೊಂಡಿರುತ್ತದೆ, ಆದರೆ ಏಕೀಕೃತ ಹಣಕಾಸು ಹೇಳಿಕೆಗಳು ಮತ್ತು ನಮ್ಮ ಲೆಕ್ಕಪರಿಶೋಧಕರ ವರದಿಯನ್ನು ಒಳಗೊಂಡಿಲ್ಲ. ಈ ಲೆಕ್ಕ ಪರಿಶೋಧಕರ ವರದಿಯ ದಿನಾಂಕದ ನಂತರ ಮಂಡಳಿಯ ವರದಿಯು ನಮಗೆ ಲಭ್ಯವಾಗುವ ನಿರೀಕ್ಷೆಯಿದೆ.
6. ಕ್ರೋಡೀಕೃತ ಹಣಕಾಸು ಹೇಳಿಕೆಗಳ ಮೇಲಿನ ನಮ್ಮ ಅಭಿಪ್ರಾಯವು ಇತರ ಮಾಹಿತಿಯನ್ನು ಒಳಗೊಂಡಿರುವುದಿಲ್ಲ ಮತ್ತು ನಾವು ಯಾವುದೇ ರೀತಿಯ ಬೆರವಸೆಯ ತೀರ್ಮಾನವನ್ನು ವ್ಯಕ್ತಪಡಿಸುವುದಿಲ್ಲ.

7. ಕ್ರೋಡೀಕೃತ ಹಣಕಾಸು ಹೇಳಿಕೆಗಳ ನಮ್ಮ ಲೆಕ್ಕಪರಿಶೋಧನೆಗೆ ಸಂಬಂಧಿಸಿದಂತೆ, ಇತರ ಮಾಹಿತಿಯನ್ನು ಓದುವುದು ನಮ್ಮ ಜವಾಬ್ದಾರಿಯಾಗಿದೆ ಮತ್ತು ಹಾಗೆ ಮಾಡುವಾಗ, ಇತರ ಮಾಹಿತಿಯು ಏಕೀಕೃತ ಹಣಕಾಸು ಹೇಳಿಕೆಗಳೊಂದಿಗೆ ವಸ್ತುವಾಗಿ ಅಸಮಂಜಸವಾಗಿದೆಯೇ ಅಥವಾ ಲೆಕ್ಕಪರಿಶೋಧನೆಯಲ್ಲಿ ಪಡೆದ ನಮ್ಮ ಜ್ಞಾನ ಅಥವಾ ಬೇರೆ ರೀತಿಯಲ್ಲಿ ಗೋಚರಿಸುತ್ತದೆಯೇ ಎಂದು ಪರಿಗಣಿಸಿ. ವಸ್ತುವಾಗಿ ತಪ್ಪಾಗಿ ಹೇಳಬೇಕು.
8. ನಾವು ನಿರ್ವಹಿಸಿದ ಕೆಲಸದ ಆಧಾರದ ಮೇಲೆ, ಈ ಇತರ ಮಾಹಿತಿಯ ವಸ್ತು ತಪ್ಪು ಹೇಳಿಕೆ ಇದೆ ಎಂದು ನಾವು ತೀರ್ಮಾನಿಸಿದರೆ, ನಾವು ಆಡಳಿತದ ಆರೋಪ ಹೊತ್ತಿರುವವರಿಗೆ ವಿಷಯವನ್ನು ತಿಳಿಸುವ ಅಗತ್ಯವಿದೆ. ನಾವು ನಿರ್ವಹಿಸಿದ ಕೆಲಸದ ಆಧಾರದ ಮೇಲೆ, ಈ ಇತರ ಮಾಹಿತಿಯ ವಸ್ತು ತಪ್ಪು ಹೇಳಿಕೆ ಇದೆ ಎಂದು ನಾವು ತೀರ್ಮಾನಿಸಿದರೆ, ನಾವು ಆಡಳಿತದ ಆರೋಪ ಹೊತ್ತಿರುವವರಿಗೆ ವಿಷಯವನ್ನು ತಿಳಿಸುವ ಅಗತ್ಯವಿದೆ.

ನಿರ್ವಹಣೆಯ ಜವಾಬ್ದಾರಿಗಳು ಮತ್ತು ಕನ್ಸಲ್ಟೇಟಿಡ್ ಪೈನಾನ್ಸಿಯಲ್ ಸ್ಟೇಟ್‌ಮೆಂಟ್ ಆಡಳಿತದ ಹೊಣೆಗಾರಿಕೆ

9. ಹೂಡಿಕೆದಾರರ ನಿರ್ದೇಶಕರ ಮಂಡಳಿಯು ಕಂಪನಿಗಳ ಕಾಯಿದೆ, 2013 ("ದಿ ಆಕ್ಟ್") ಸೆಕ್ಷನ್ 134(5) ನಲ್ಲಿ ಹೇಳಲಾದ ವಿಷಯಗಳಿಗೆ ಈ ಕ್ರೋಡೀಕೃತ ಹಣಕಾಸು ಹೇಳಿಕೆಗಳ ತಯಾರಿಕೆಗೆ ಸಂಬಂಧಿಸಿದಂತೆ ನಿಜವಾದ ಮತ್ತು ನ್ಯಾಯೋಚಿತ ದೃಷ್ಟಿಕೋನವನ್ನು ನೀಡುತ್ತದೆ. ಕಾಯಿದೆಯ ಸೆಕ್ಷನ್ 133 ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಬಾರತೀಯ ಲೆಕ್ಕಪತ್ರ ಮಾನದಂಡಗಳನ್ನು ಒಳಗೊಂಡಂತೆ ಬಾರತದಲ್ಲಿ ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಲೆಕ್ಕಪತ್ರ ತತ್ವಗಳಿಗೆ ಅನುಸಾರವಾಗಿ ಅದರ ಸಹವರ್ತಿ ಮತ್ತು ಜಂಟಿ ಉದ್ಯಮ ಸೇರಿದಂತೆ ಹೂಡಿಕೆದಾರರ ಕ್ರೋಡೀಕೃತ ಆರ್ಥಿಕ ಸ್ಥಿತಿ, ಕ್ರೋಡೀಕರಿಸಿದ ಹಣಕಾಸಿನ ಕಾರ್ಯಕ್ಷಮತೆ ಮತ್ತು ಕ್ರೋಡೀಕೃತ ನಗದು ಹರಿವುಗಳು. ಹೂಡಿಕೆದಾರರ ಆಯಾ ಮಂಡಳಿಯ ನಿರ್ದೇಶಕರು ಮತ್ತು ಅದರ ಸಹವರ್ತಿ ಮತ್ತು ಜಂಟಿ ಉದ್ಯಮವು ಹೂಡಿಕೆದಾರರ ಆಸ್ತಿಗಳನ್ನು ರಕ್ಷಿಸಲು ಮತ್ತು ವಂಚನೆಗಳು ಮತ್ತು ಇತರ ಅಕ್ರಮಗಳನ್ನು ತಡೆಗಟ್ಟಲು ಮತ್ತು ಪತ್ತೆಹಚ್ಚಲು ಕಾಯಿದೆಯ ನಿಬಂಧನೆಗಳಿಗೆ ಅನುಗುಣವಾಗಿ ಸಾಕಷ್ಟು ಲೆಕ್ಕಪತ್ರ ದಾಖಲೆಗಳ ನಿರ್ವಹಣೆಗೆ ಜವಾಬ್ದಾರಾಗಿರುತ್ತಾರೆ; ಸರಿಯಾದ ಲೆಕ್ಕಪತ್ರ ನೀತಿಗಳ ಆಯ್ಕೆ ಮತ್ತು ಅಪ್ಲಿಕೇಶನ್; ಸಮಂಜಸವಾದ ಮತ್ತು ವಿವೇಕಯುತವಾದ ತೀರ್ಮಾನಗಳು ಮತ್ತು ಅಂದಾಜುಗಳನ್ನು ಮಾಡುವುದು; ಮತ್ತು ಸಮರ್ಪಕವಾದ ಆಂತರಿಕ ಹಣಕಾಸು ನಿಯಂತ್ರಣಗಳ ವಿನ್ಯಾಸ, ಅನುಷ್ಠಾನ ಮತ್ತು ನಿರ್ವಹಣೆ, ಲೆಕ್ಕಪರಿಶೋಧಕ ದಾಖಲೆಗಳ ನಿಖರತೆ ಮತ್ತು ಸಂಪೂರ್ಣತೆಯನ್ನು ಖಚಿತಪಡಿಸಿಕೊಳ್ಳಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ, ಇದು ನಿಜವಾದ ಮತ್ತು ನ್ಯಾಯೋಚಿತ ದೃಷ್ಟಿಕೋನವನ್ನು ನೀಡುವ ಮತ್ತು ವಸ್ತುಗಳಿಂದ ಮುಕ್ತವಾಗಿರುವ ಏಕೀಕೃತ ಹಣಕಾಸು ಹೇಳಿಕೆಗಳ ತಯಾರಿಕೆ ಮತ್ತು ಪ್ರಸ್ತುತಿಗೆ ಸಂಬಂಧಿಸಿದ ತಪ್ಪು ಹೇಳಿಕೆ, ಮೇಲೆ ಹೇಳಿದಂತೆ ಹೂಡಿಕೆದಾರರ ನಿರ್ದೇಶಕರು ಕ್ರೋಡೀಕರಿಸಿದ ಹಣಕಾಸು ಹೇಳಿಕೆಯನ್ನು ಸಿದ್ಧಪಡಿಸುವ ಉದ್ದೇಶಕ್ಕಾಗಿ ಬಳಸಲಾದ ವಂಚನೆ ಅಥವಾ ದೋಷದಿಂದಾಗಿ.
10. ಕ್ರೋಡೀಕರಿಸಿದ ಹಣಕಾಸು ಹೇಳಿಕೆಗಳನ್ನು ಸಿದ್ಧಪಡಿಸುವಲ್ಲಿ, ಹೂಡಿಕೆದಾರರ ಆಯಾ ಮಂಡಳಿಯ ನಿರ್ದೇಶಕರು ಮತ್ತು ಅದರ ಸಹವರ್ತಿ ಮತ್ತು ಜಂಟಿ ಉದ್ಯಮವು ಹೂಡಿಕೆದಾರರ ಕಾಳಜಿಯಾಗಿ ಮುಂದುವರಿಯುವ ಸಾಮರ್ಥ್ಯವನ್ನು ನಿರ್ಣಯಿಸಲು ಜವಾಬ್ದಾರಾಗಿರುತ್ತಾರೆ, ಅನ್ವಯವಾಗುವಂತೆ, ಕಾಳಜಿ ಮತ್ತು ಬಳಕೆಗೆ ಸಂಬಂಧಿಸಿದ ವಿಷಯಗಳನ್ನು ಬಹಿರಂಗಪಡಿಸುವುದು ಬೋರ್ಡ್ ಆಫ್ ಡೈರೆಕ್ಟರ್‌ಗಳು ಹೂಡಿಕೆದಾರರನ್ನು ದಿವಾಳಿ ಮಾಡಲು ಅಥವಾ ಕಾರ್ಯಾಚರಣೆಯನ್ನು ನಿಲ್ಲಿಸಲು ಉದ್ದೇಶಿಸದಿದ್ದರೆ ಅಥವಾ ಹಾಗೆ ಮಾಡುವುದನ್ನು ಬಿಟ್ಟು ವಾಸ್ತವಿಕ ಪರ್ಯಾಯವನ್ನು ಹೊಂದಿಲ್ಲದಿದ್ದರೆ ಲೆಕ್ಕಪತ್ರ ನಿರ್ವಹಣೆಯ ಕಾಳಜಿಯ ಆಧಾರವಾಗಿದೆ.
11. ಹೂಡಿಕೆದಾರರ ಆಯಾ ಮಂಡಳಿಯ ನಿರ್ದೇಶಕರು ಮತ್ತು ಅದರ ಸಹವರ್ತಿ ಮತ್ತು ಜಂಟಿ ಉದ್ಯಮವು ಹೂಡಿಕೆದಾರರ ಮತ್ತು ಅದರ ಸಹವರ್ತಿ ಮತ್ತು ಜಂಟಿ ಉದ್ಯಮದ ಹಣಕಾಸು ವರದಿ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ಸಹ ಜವಾಬ್ದಾರಾಗಿರುತ್ತಾರೆ. ಮೇಲೆ ಹೇಳಿದಂತೆ ಹೂಡಿಕೆದಾರರ ನಿರ್ದೇಶಕರ ಪ್ರಾಚೀನ ಹೇಳಿಕೆ.

ಕನ್ನಡೀಡೇಟೆಡ್ ಹಣಕಾಸು ಹೇಳಿಕೆಗಳ ಲೆಕ್ಕಪರಿಶೋಧಕನ ಜವಾಬ್ದಾರಿಗಳು

- 12 ಒಟ್ಟಾರೆಯಾಗಿ ಕ್ರೋಡೀಕರಿಸಿದ ಹಣಕಾಸು ಹೇಳಿಕೆಗಳು ವಂಚನೆ ಅಥವಾ ದೋಷದಿಂದಾಗಿ ವಸ್ತು ತಪ್ಪು ಹೇಳಿಕೆಯಿಂದ ಮುಕ್ತವಾಗಿವೆಯೇ ಎಂಬುದರ ಕುರಿತು ಸಮಂಜಸವಾದ ಬರವಣಿಗೆಯನ್ನು ಪಡೆಯುವುದು ಮತ್ತು ನಮ್ಮ ಅಭಿಪ್ರಾಯವನ್ನು ಒಳಗೊಂಡಿರುವ ಲೆಕ್ಕಪರಿಶೋಧಕರ ವರದಿಯನ್ನು ನೀಡುವುದು ನಮ್ಮ ಉದ್ದೇಶಗಳು. ಸಮಂಜಸವಾದ ಬರವಣಿಗೆಯು ಉನ್ನತ ಮಟ್ಟದ ಬರವಣಿಗೆಯಾಗಿದೆ ಆದರೆ ಎಸ್‌ಎಗಳಿಗೆ ಅನುಗುಣವಾಗಿ ನಡೆಸಿದ ಲೆಕ್ಕಪರಿಶೋಧನೆಯು ಅಸ್ತಿತ್ವದಲ್ಲಿರುವ ಯಾವಾಗಲೂ ವಸ್ತು ತಪ್ಪು ಹೇಳಿಕೆಯನ್ನು ಪತ್ತೆ ಮಾಡುತ್ತದೆ ಎಂಬುದಕ್ಕೆ ಇದು ಖಾತರಿಯಲ್ಲ. ತಪ್ಪು ಹೇಳಿಕೆಗಳು ವಂಚನೆ ಅಥವಾ ದೋಷದಿಂದ ಉಂಟಾಗಬಹುದು ಮತ್ತು ವೈಯಕ್ತಿಕವಾಗಿ ಅಥವಾ ಒಟ್ಟಾರೆಯಾಗಿ, ಈ ಏಕೀಕೃತ ಹಣಕಾಸು ಹೇಳಿಕೆಗಳ ಆಧಾರದ ಮೇಲೆ ತೆಗೆದುಕೊಳ್ಳುವ ಬಳಕೆದಾರರ ಆರ್ಥಿಕ ನಿರ್ದಾರಗಳನ್ನು ಸಮಂಜಸವಾಗಿ ಪ್ರಭಾವಿಸಬಹುದೆಂದು ನಿರೀಕ್ಷಿಸಬಹುದು.
- 13 SA ಗಳಿಗೆ ಅನುಗುಣವಾಗಿ ಆಡಿಟ್‌ನ ಬಾಗವಾಗಿ, ನಾವು ವೃತ್ತಿಪರ ತೀರ್ಪುಗಳನ್ನು ನಿರ್ವಹಿಸುತ್ತೇವೆ ಮತ್ತು ಆಡಿಟ್ ಉದ್ದಕ್ಕೂ ವೃತ್ತಿಪರ ಸಂದೇಹವನ್ನು ನಿರ್ವಹಿಸುತ್ತೇವೆ. ನಾವು ಕೂಡ:
- * ಏಕೀಕೃತ ಹಣಕಾಸು ಹೇಳಿಕೆಗಳ ವಸ್ತು ತಪ್ಪು ಹೇಳಿಕೆಗಳ ಅಪಾಯಗಳನ್ನು ಗುರುತಿಸಿ ಮತ್ತು ನಿರ್ಣಯಿಸಿ, ವಂಚನೆ ಅಥವಾ ದೋಷದಿಂದಾಗಿ, ಆ ಅಪಾಯಗಳಿಗೆ ಸ್ಪಂದಿಸುವ ಆಡಿಟ್ ಕಾರ್ಯವಿಧಾನಗಳನ್ನು ವಿನ್ಯಾಸಗೊಳಿಸಿ ಮತ್ತು ನಿರ್ವಹಿಸಿ ಮತ್ತು ನಮ್ಮ ಅಭಿಪ್ರಾಯಕ್ಕೆ ಆಧಾರವನ್ನು ಒದಗಿಸಲು ಸಾಕಷ್ಟು ಮತ್ತು ಸೂಕ್ತವಾದ ಆಡಿಟ್ ಪುರಾವೆಗಳನ್ನು ಪಡೆದುಕೊಳ್ಳಿ. ವಂಚನೆ, ನಕಲಿ, ಉದ್ದೇಶಪೂರ್ವಕ ಲೋಪಗಳು, ತಪ್ಪು ನಿರೂಪಣೆಗಳು ಅಥವಾ ಆಂತರಿಕ ನಿಯಂತ್ರಣದ ಅತಿಕ್ರಮಣವನ್ನು ಒಳಗೊಂಡಿರುವುದರಿಂದ ವಂಚನೆಯಿಂದ ಉಂಟಾಗುವ ವಸ್ತು ತಪ್ಪು ಹೇಳಿಕೆಯನ್ನು ಕಂಡುಹಿಡಿಯದಿರುವ ಅಪಾಯವು ದೋಷದಿಂದ ಉಂಟಾಗುವ ಒಂದಕ್ಕಿಂತ ಹೆಚ್ಚಾಗಿರುತ್ತದೆ.
 - * ಸಂದರ್ಭಗಳಲ್ಲಿ ಸೂಕ್ತವಾದ ಆಡಿಟ್ ಕಾರ್ಯವಿಧಾನಗಳನ್ನು ವಿನ್ಯಾಸಗೊಳಿಸಲು ಲೆಕ್ಕಪರಿಶೋಧನೆಗೆ ಸಂಬಂಧಿಸಿದ ಆಂತರಿಕ ಹಣಕಾಸು ನಿಯಂತ್ರಣಗಳ ತಿಳುವಳಿಕೆಯನ್ನು ಪಡೆದುಕೊಳ್ಳಿ. ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 143(3)(i) ಅಡಿಯಲ್ಲಿ, ಹೂಡಿಕೆದಾರರು ಕ್ರೋಡೀಕರಿಸಿದ ಹಣಕಾಸು ಹೇಳಿಕೆಗಳನ್ನು ಉಲ್ಲೇಖಿಸಿ ಸಾಕಷ್ಟು ಆಂತರಿಕ ಹಣಕಾಸು ನಿಯಂತ್ರಣಗಳನ್ನು ಹೊಂದಿದ್ದಾರೆಯೇ ಮತ್ತು ಅಂತಹ ನಿಯಂತ್ರಣಗಳ ಕಾರ್ಯನಿರ್ವಹಣೆಯ ಪರಿಣಾಮಕಾರಿತ್ವವನ್ನು ತಿಳಿಸಲು ನಾವು ಜವಾಬ್ದಾರರಾಗಿರುತ್ತೇವೆ.
 - * ಬಳಸಿದ ಲೆಕ್ಕಪತ್ರ ನೀತಿಗಳ ಸೂಕ್ತತೆ ಮತ್ತು ಲೆಕ್ಕಪರಿಶೋಧಕ ಅಂದಾಜುಗಳ ಸಮಂಜಸತೆ ಮತ್ತು ನಿರ್ವಹಣೆಯಿಂದ ಮಾಡಿದ ಸಂಬಂಧಿತ ಬಹಿರಂಗಪಡಿಸುವಿಕೆಗಳನ್ನು ಮೌಲ್ಯಮಾಪನ ಮಾಡಿ.
 - * ಲೆಕ್ಕಪರಿಶೋಧನೆಯ ಆಧಾರದ ಮೇಲೆ ನಿರ್ವಹಣೆಯ ಬಳಕೆಯ ಸೂಕ್ತತೆಯ ಬಗ್ಗೆ ತೀರ್ಮಾನಿಸಿ ಮತ್ತು ಪಡೆದ ಆಡಿಟ್ ಪುರಾವೆಗಳ ಆಧಾರದ ಮೇಲೆ, ಘಟನೆಗಳು ಅಥವಾ ಪರಿಸ್ಥಿತಿಗಳಿಗೆ ಸಂಬಂಧಿಸಿದ ವಸ್ತು ಅನಿಶ್ಚಿತತೆಯು ಅಸ್ತಿತ್ವದಲ್ಲಿದೆಯೇ, ಇದು ಹೂಡಿಕೆದಾರರ ನಿರಂತರ ಕಾಳಜಿಯ ಸಾಮರ್ಥ್ಯದ ಮೇಲೆ ಗಮನಾರ್ಹವಾದ ಅನುಮಾನವನ್ನು ಉಂಟುಮಾಡಬಹುದು. ವಸ್ತು ಅನಿಶ್ಚಿತತೆ ಅಸ್ತಿತ್ವದಲ್ಲಿದೆ ಎಂದು ನಾವು ತೀರ್ಮಾನಿಸಿದರೆ, ನಮ್ಮ ಲೆಕ್ಕಪರಿಶೋಧಕರ ವರದಿಯಲ್ಲಿ ಕ್ರೋಡೀಕರಿಸಿದ ಹಣಕಾಸು ಹೇಳಿಕೆಗಳಲ್ಲಿನ ಸಂಬಂಧಿತ ಬಹಿರಂಗಪಡಿಸುವಿಕೆಗಳಿಗೆ ಅಥವಾ ಅಂತಹ ಬಹಿರಂಗಪಡಿಸುವಿಕೆಗಳು ಅಸಮರ್ಪಕವಾಗಿದ್ದರೆ, ನಮ್ಮ ಅಭಿಪ್ರಾಯವನ್ನು ಮಾರ್ಪಡಿಸಲು ನಾವು ಗಮನ ಸೆಳೆಯಬೇಕು. ನಮ್ಮ ತೀರ್ಮಾನಗಳು ನಮ್ಮ ಲೆಕ್ಕಪರಿಶೋಧಕರ ವರದಿಯ ದಿನಾಂಕದವರೆಗೆ ಪಡೆದ ಆಡಿಟ್ ಪುರಾವೆಗಳನ್ನು ಆಧರಿಸಿವೆ. ಆದಾಗ್ಯೂ, ಬೆವಿಷ್ಯದ ಈವೆಂಟ್‌ಗಳು ಅಥವಾ ಷರತ್ತುಗಳು ಹೂಡಿಕೆದಾರರು ಮುಂದುವರಿಯುವುದನ್ನು ನಿಲ್ಲಿಸಲು ಕಾರಣವಾಗಬಹುದು.
 - * ಒಟ್ಟಾರೆ ಹಣಕಾಸು ಹೇಳಿಕೆಗಳ ಒಟ್ಟಾರೆ ಪ್ರಸ್ತುತಿ, ರಚನೆ ಮತ್ತು ವಿಷಯವನ್ನು ಮೌಲ್ಯಮಾಪನ ಮಾಡಿ, ಬಹಿರಂಗಪಡಿಸುವಿಕೆಗಳು ಸೇರಿದಂತೆ, ಮತ್ತು ಏಕೀಕೃತ ಹಣಕಾಸು ಹೇಳಿಕೆಗಳು ನ್ಯಾಯಯುತ ಪ್ರಸ್ತುತಿಯನ್ನು ಸಾಧಿಸುವ ರೀತಿಯಲ್ಲಿ ಆಧಾರವಾಗಿರುವ ವಹಿವಾಟುಗಳು ಮತ್ತು ಘಟನೆಗಳನ್ನು ಪ್ರತಿನಿಧಿಸುತ್ತವೆ.

14. ನಮ್ಮ ಲೆಕ್ಕಪರಿಶೋಧನೆಯ ಸಮಯದಲ್ಲಿ ನಾವು ಗುರುತಿಸುವ ಆಂತರಿಕ ನಿಯಂತ್ರಣದಲ್ಲಿನ ಯಾವುದೇ ಗಮನಾರ್ಹ ನ್ಯೂನತೆಗಳನ್ನು ಒಳಗೊಂಡಂತೆ, ಇತರ ವಿಷಯಗಳ ಜೊತೆಗೆ, ಲೆಕ್ಕಪರಿಶೋಧನೆಯ ಯೋಜಿತ ವ್ಯಾಪ್ತಿ ಮತ್ತು ಸಮಯ ಮತ್ತು ಗಮನಾರ್ಹವಾದ ಲೆಕ್ಕಪರಿಶೋಧನಾ ಸಂಶೋಧನೆಗಳಿಗೆ ಸಂಬಂಧಿಸಿದಂತೆ ಹೂಡಿಕೆದಾರರ ಆಡಳಿತದ ಆರೋಪ ಹೊತ್ತಿರುವವರೊಂದಿಗೆ ನಾವು ಸಂವಹನ ನಡೆಸುತ್ತೇವೆ.
- 15 ಆಡಳಿತದ ಆರೋಪ ಹೊತ್ತಿರುವವರಿಗೆ ನಾವು ಸ್ವಾತಂತ್ರ್ಯದ ಬಗ್ಗೆ ಸಂಬಂಧಿತ ನೈತಿಕ ಅವಶ್ಯಕತೆಗಳನ್ನು ಅನುಸರಿಸಿದ್ದೇವೆ ಎಂಬ ಹೇಳಿಕೆಯನ್ನು ಸಹ ಒದಗಿಸುತ್ತೇವೆ ಮತ್ತು ನಮ್ಮ ಸ್ವಾತಂತ್ರ್ಯದ ಮೇಲೆ ಸಮಂಜಸವಾಗಿ ಬಾವಿಸಬಹುದಾದ ಎಲ್ಲಾ ಸಂಬಂಧಗಳು ಮತ್ತು ಇತರ ವಿಷಯಗಳು ಮತ್ತು ಅನ್ವಯಿಸುವ, ಸಂಬಂಧಿತ ಸುರಕ್ಷತೆಗಳನ್ನು ಅವರೊಂದಿಗೆ ಸಂವಹನ ಮಾಡುತ್ತೇವೆ. .

ಇತರೆ ವಿಷಯಗಳು:

- 16.1. ನಾವು ಅಸೋಸಿಯೇಟ್ ಕಂಪನಿ ಮತ್ತು ಜಾಯಿಂಟ್ ವೆಂಚರ್ ಕನ್ಸಾಲಿಡೇಟೆಡ್ ಪ್ರೈವೇಟ್ ಲಿಮಿಟೆಡ್ ಆಡಿಟ್ ಮಾಡಿಲ್ಲ, ಅದರ ಕ್ರೋಡೀಕೃತ ಹಣಕಾಸು ಹೇಳಿಕೆಗಳು ಒಟ್ಟು ಆಸ್ತಿಗಳನ್ನು ಪ್ರತಿಬಿಂಬಿಸುತ್ತವೆ. 31ನೇ ಮಾರ್ಚ್ 2022 ರಂತೆ ರೂ.10,372.77 ಲಕ್ಷ ರೂ. ನಷ್ಟವಾಗಿದೆ. ಏಕೀಕೃತ ಹಣಕಾಸು ಹೇಳಿಕೆಯಲ್ಲಿ ಪರಿಗಣಿಸಿದಂತೆ 93.88 ಲಕ್ಷ ರೂ. ಈ ಕನ್ಸಾಲಿಡೇಟೆಡ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರ ಹಣಕಾಸಿನ ಮಾಹಿತಿಯನ್ನು ಇತರ ಲೆಕ್ಕಪರಿಶೋಧಕರು ಆಡಿಟ್ ಮಾಡಿದ್ದಾರೆ, ಅವರ ವರದಿಯನ್ನು ನಿರ್ವಹಣೆಯಿಂದ ನಮಗೆ ಒದಗಿಸಲಾಗಿದೆ ಮತ್ತು ಈ ಅಸೋಸಿಯೇಟ್ ಸಂಬಂಧಿಸಿದಂತೆ ಒಳಗೊಂಡಿರುವ ಖಾತೆಗಳು ಮತ್ತು ಬಹಿರಂಗಪಡಿಸುವಿಕೆಗಳಿಗೆ ಸಂಬಂಧಿಸಿದಂತೆ ಇದುವರೆಗೆ ಏಕೀಕೃತ ಹಣಕಾಸು ಹೇಳಿಕೆಗಳ ಕುರಿತು ನಮ್ಮ ಅಭಿಪ್ರಾಯವನ್ನು ಒದಗಿಸಲಾಗಿದೆ. ಕಾಯಿದೆಯ ಸೆಕ್ಷನ್ 143(3) ರ ಉಪವಿಭಾಗ (3) ರ ಪ್ರಕಾರ ಜಂಟಿ ಉದ್ಯಮ ಮತ್ತು ನಮ್ಮ ವರದಿಯು, ಮೇಲೆ ಹೇಳಿದ ಅಸೋಸಿಯೇಟ್ ಮತ್ತು ಜಾಯಿಂಟ್ ವೆಂಚರ್ ಸಂಬಂಧಿಸಿದಂತೆ ಇದು ಇತರ ಲೆಕ್ಕಪರಿಶೋಧಕರ ವರದಿಯನ್ನು ಮಾತ್ರ ಆದರಿಸಿದೆ.
- ಕ್ರೋಡೀಕೃತ ಹಣಕಾಸು ಹೇಳಿಕೆಗಳ ಕುರಿತಾದ ನಮ್ಮ ವರದಿ ಮತ್ತು ಕೆಳಗಿರುವ ಇತರ ಕಾನೂನು ಮತ್ತು ನಿಯಂತ್ರಕ ಅಗತ್ಯತೆಗಳ ಕುರಿತಾದ ನಮ್ಮ ವರದಿ, ವಿವರಿಸಿದ ವಿಷಯಗಳನ್ನು ಹೊರತುಪಡಿಸಿ ಇತರ ಲೆಕ್ಕ ಪರಿಶೋಧಕರು ಮಾಡಿದ ಕೆಲಸ ಮತ್ತು ವರದಿಯ ಮೇಲಿನ ನಮ್ಮ ಅವಲಂಬನೆಗೆ ಸಂಬಂಧಿಸಿದಂತೆ ಮಾರ್ಪಡಿಸಲಾಗಿಲ್ಲ
- 16.2 ಮಾರ್ಚ್ 31, 2020 ಕ್ಕೆ ಕೊನೆಗೊಂಡ ವರ್ಷದ ಹೂಡಿಕೆದಾರರ ಏಕೀಕೃತ ಹಣಕಾಸು ಹೇಳಿಕೆಗಳನ್ನು ಇನ್ನೊಬ್ಬ ಲೆಕ್ಕಪರಿಶೋಧಕರಿಂದ ಲೆಕ್ಕಪರಿಶೋಧಿಸಲಾಗಿದೆ, ಅವರ ವರದಿಯು ನವೆಂಬರ್ 17, 2020 ರಂದು ಮಾರ್ಪಡಿಸಿದ / ಅರ್ಹವಾದ ಅಭಿಪ್ರಾಯವನ್ನು ಆ ಹೇಳಿಕೆಗಳ ಮೇಲೆ ವ್ಯಕ್ತಪಡಿಸಿದೆ ಮತ್ತು 31 ನೇ ಮಾರ್ಚ್ 2021 ಕ್ಕೆ ಕೊನೆಗೊಂಡ ವರ್ಷಕ್ಕೆ ನಾವು ಲೆಕ್ಕಪರಿಶೋಧನೆ ಮಾಡಿದ್ದೇವೆ. 20-01-2022 ಆ ಹೇಳಿಕೆಗಳ ಮೇಲೆ ಮಾರ್ಪಡಿಸಿದ / ಪ್ರತಿಕೂಲ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇತರ ಕಾನೂನು ಮತ್ತು ನಿಯಂತ್ರಕ ಅಗತ್ಯತೆಗಳ ಕುರಿತು ವರದಿ ಮಾಡಿರುವುದು. 18. ಕಾಯಿದೆಯ ಸೆಕ್ಷನ್ 143(3) ರ ಪ್ರಕಾರ, ನಾವು ಇದನ್ನು ವರದಿ ಮಾಡುತ್ತೇವೆ:

17. ಕಾಯಿದೆಯ ಸೆಕ್ಷನ್ 143(3) ಕ್ಕೆ ಅಗತ್ಯವಿರುವಂತೆ, ನಾವು ಇದನ್ನು ವರದಿ ಮಾಡುತ್ತೇವೆ:
- (ಎ) ಮೇಲಿನ ಪ್ಯಾರಾಗ್ರಾಫ್ 3 ರಲ್ಲಿ ಉಲ್ಲೇಖಿಸಲಾದ ಅನುಬಂಧದಲ್ಲಿ ಒಳಗೊಂಡಿರುವ ವಿಷಯಗಳನ್ನು ನಾವು ಕೋರಿದ್ದೇವೆ ಮತ್ತು ಹೊರತುಪಡಿಸಿ, ಮೇಲೆ ಹೇಳಿದ ಏಕೀಕೃತ ಹಣಕಾಸು ಹೇಳಿಕೆಗಳ ನಮ್ಮ ಲೆಕ್ಕಪರಿಶೋಧನೆಯ ಉದ್ದೇಶಗಳಿಗಾಗಿ ನಮ್ಮ ಜ್ಞಾನ ಮತ್ತು ನಂಬಿಕೆಯ ಅತ್ಯುತ್ತಮವಾದ ಎಲ್ಲಾ ಮಾಹಿತಿ ಮತ್ತು ವಿವರಣೆಗಳನ್ನು ಪಡೆದುಕೊಂಡಿದ್ದೇವೆ.
- (ಬಿ) ನಮ್ಮ ಅಭಿಪ್ರಾಯದಲ್ಲಿ, ಮೇಲಿನ ಪ್ಯಾರಾಗ್ರಾಫ್ 3 ರಲ್ಲಿ ಉಲ್ಲೇಖಿಸಲಾದ ಅನುಬಂಧ (ನಿರ್ದಿಷ್ಟವಾಗಿ ಪ್ಯಾರಾಗ್ರಾಫ್ 1) ನಲ್ಲಿ ಸೇರಿಸಲಾದ ವಿಷಯಗಳನ್ನು ಹೊರತುಪಡಿಸಿ, ಮೇಲೆ ಹೇಳಿದ ಏಕೀಕೃತ ಹಣಕಾಸು ಹೇಳಿಕೆಗಳ ತಯಾರಿಕೆ ಮತ್ತು ಪ್ರಸ್ತುತಿಗೆ ಸಂಬಂಧಿಸಿದಂತೆ ಕಾನೂನಿನಿಂದ ಅಗತ್ಯವಿರುವ ಸರಿಯಾದ

ಖಾತೆಯ ಪುಸ್ತಕಗಳನ್ನು ಇಲ್ಲಿಯವರೆಗೆ ಇರಿಸಲಾಗಿದೆ ಆ ಪುಸ್ತಕಗಳು ಮತ್ತು ಇತರ ಲೆಕ್ಕ ಪರಿಶೋಧಕರ ವರದಿಗಳ ನಮ್ಮ ಪರಿಶೀಲನೆಯಿಂದ ಅದು ಕಂಡುಬರುತ್ತದೆ.

- (ಸಿ) ಕೋಡೀಕೃತ ಹಣಕಾಸು ಪಟ್ಟಿ, ಲಾಬ ಮತ್ತು ನಷ್ಟದ ಕನ್ಸಲಿಡೇಟೆಡ್ ಸ್ಟೇಟ್‌ಮೆಂಟ್, ಈ ಕ್ಷಿಯಲ್ಲಿನ ಬದಲಾವಣೆಗಳ ಕನ್ಸಲಿಡೇಟೆಡ್ ಸ್ಟೇಟ್‌ಮೆಂಟ್ ಋಡದತ್ತು ಈ ವರದಿಯ ಮೂಲಕ ವ್ಯವಹರಿಸಿದ ಕನ್ಸಲಿಡೇಟೆಡ್ ಕ್ಯಾಶ್ ಪೋಲ್ಡ್ ಸ್ಟೇಟ್‌ಮೆಂಟ್ ಸಿದ್ಧಪಡಿಸುವ ಉದ್ದೇಶಕ್ಕಾಗಿ ನಿರ್ವಹಿಸಲಾದ ಖಾತೆಯ ಸಂಬಂಧಿತ ಪುಸ್ತಕಗಳೊಂದಿಗೆ ಒಪ್ಪಂದದಲ್ಲಿದೆ ಏಕೀಕೃತ ಹಣಕಾಸು ಹೇಳಿಕೆಗಳು.
- (ಡಿ) ನಮ್ಮ ಅಭಿಪ್ರಾಯದಲ್ಲಿ, ಮೇಲಿನ ಪ್ಯಾರಾಗ್ರಾಫ್ 3 ರಲ್ಲಿ ಉಲ್ಲೇಖಿಸಲಾದ ಅನುಬಂದದಲ್ಲಿ ವಿವರಿಸಿದ ವಿಷಯಗಳ ದೃಷ್ಟಿಯಿಂದ, ಮೇಲೆ ಹೇಳಿದ ಏಕೀಕೃತ ಹಣಕಾಸು ಹೇಳಿಕೆಗಳು ಕಾಯಿದೆಯ 133 ನೇ ವಿಧಿಯ ಅಡಿಯಲ್ಲಿ ಸೂಚಿಸಲಾದ ಬಾರತೀಯ ಲೆಕ್ಕಪತ್ರ ಮಾನದಂಡಗಳನ್ನು ಅನುಸರಿಸುವುದಿಲ್ಲ, ಕಂಪನಿಗಳ ನಿಯಮ 7 ರೊಂದಿಗೆ ಓದಿ (ಖಾತೆಗಳು) ನಿಯಮಗಳು, 2014.
- (ಇ) ಕೇಂದ್ರ ಸರ್ಕಾರವು ಹೊರಡಿಸಿದ ದಿನಾಂಕ 05.06.2015 ರ ಅಧಿಸೂಚನೆಯ FNo. 1/2/2014-CL.V ಪ್ರಕಾರ, ನಿರ್ದೇಶಕರ ಅನರ್ಹತೆಗೆ ಸಂಬಂಧಿಸಿದಂತೆ ಕಾಯಿದೆಯ 164 (2) ರ ನಿಬಂಧನೆಗಳು ಅನ್ವಯಿಸುವುದಿಲ್ಲ ಹೂಡಿಕೆದಾರ. ಅಸೋಸಿಯೇಟ್ ಮತ್ತು ಜಂಟಿ ಉದ್ಯಮಕ್ಕೆ ಸಂಬಂಧಿಸಿದಂತೆ, ಆಯಾ ನಿರ್ದೇಶಕರಿಂದ ಪಡೆದ ಲಿಖಿತ ಪ್ರಾತಿನಿಧ್ಯಗಳ ಆಧಾರದ ಮೇಲೆ, ಯಾವುದೇ ನಿರ್ದೇಶಕರು ಕಾಯಿದೆಯ ಸೆಕ್ಷನ್ 164 (2) ರ ಪ್ರಕಾರ 31 ಮಾರ್ಚ್ 2021 ಕ್ಕೆ ನಿರ್ದೇಶಕರಾಗಿ ನೇಮಕಗೊಳ್ಳಲು ಅನರ್ಹರಾಗಿರುವುದಿಲ್ಲ. .
- (ಎಫ್) ನಮ್ಮ ಅರ್ಹತೆ, ಮೀಸಲಾತಿ ಅಥವಾ ಖಾತೆಯ ನಿರ್ವಹಣೆಗೆ ಸಂಬಂಧಿಸಿದ ಪ್ರತಿಕೂಲ ಹೇಳಿಕೆಗಳು ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳು ಮೇಲಿನ ಪ್ಯಾರಾಗ್ರಾಫ್ 3 ರಲ್ಲಿ ಉಲ್ಲೇಖಿಸಲಾದ ಅನುಬಂದದಲ್ಲಿ ಸೇರಿಸಲಾಗಿದೆ.
- (ಜಿ) ಹೂಡಿಕೆದಾರರ ಹಣಕಾಸು ವರದಿಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ ಸಮರ್ಪಕತೆ ಮತ್ತು ಅಂತಹ ನಿಯಂತ್ರಣಗಳ ಕಾರ್ಯನಿರ್ವಹಣೆಯ ಪರಿಣಾಮಕಾರಿತ್ವಕ್ಕೆ ಸಂಬಂಧಿಸಿದಂತೆ, ಅನುಬಂದದಲ್ಲಿನ ನಮ್ಮ ಪ್ರತ್ಯೇಕ ವರದಿಯನ್ನು ನೋಡಿ ಮತ್ತು ವರದಿ ಮಾಡುವ ಅವಶ್ಯಕತೆಯು ಅದರ ಸಹವರ್ತಿ ಮತ್ತು ಜಂಟಿ ಉದ್ಯಮಕ್ಕೆ ಅನ್ವಯಿಸುವುದಿಲ್ಲ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಹೊರಡಿಸಿದ 13-06-2017 ರ ಅಧಿಸೂಚನೆಯ GSR 583(B) ನಿಯಮಗಳಲ್ಲಿ ವಿನಾಯಿತಿ ನೀಡಲಾಗಿದೆ.
- (ಹೆಚ್) ಕಂಪನಿಗಳ (ಆಡಿಟ್ ಮತ್ತು ಆಡಿಟರ್ಸ್) ನಿಯಮಗಳು, 2014 ರ ನಿಯಮ 11 ರ ಪ್ರಕಾರ ಲೆಕ್ಕಪರಿಶೋಧಕರ ವರದಿಯಲ್ಲಿ ಸೇರಿಸಬೇಕಾದ ಇತರ ವಿಷಯಗಳಿಗೆ ಸಂಬಂಧಿಸಿದಂತೆ, ನಮ್ಮ ಅಭಿಪ್ರಾಯದಲ್ಲಿ ಮತ್ತು ನಮ್ಮ ಅತ್ಯುತ್ತಮ ಮಾಹಿತಿ ಮತ್ತು ನಮಗೆ ನೀಡಿದ ವಿವರಣೆಗಳ ಪ್ರಕಾರ:
- ಏಕೀಕೃತ ಹಣಕಾಸು ಹೇಳಿಕೆಗಳು ಅದರ ಹಣಕಾಸಿನ ಸ್ಥಿತಿಯ ಮೇಲೆ ಬಾಕಿ ಇರುವ ವ್ಯಾಜ್ಯಗಳ ಪರಿಣಾಮವನ್ನು ಅದರ ಹಣಕಾಸಿನ ಹೇಳಿಕೆಗಳಲ್ಲಿ ಬಹಿರಂಗಪಡಿಸುತ್ತವೆ - ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 6.1, 31A ಮತ್ತು 31ಅ ಅನ್ನು ಉಲ್ಲೇಖಿಸಿ. ಆದಾಗ್ಯೂ, ಮೇಲಿನ ಪ್ಯಾರಾಗ್ರಾಫ್ 3 ರಲ್ಲಿ ಉಲ್ಲೇಖಿಸಲಾದ ಅನುಬಂದದಲ್ಲಿ ಪ್ಯಾರಾಗ್ರಾಫ್ 29.2 ರಿಂದ 29.7, 29.9 & 29.10 ರವರೆಗಿನ ನಮ್ಮ ಅವಲೋಕನಗಳಿಗೆ ಗಮನವನ್ನು ಸೆಳೆಯಲಾಗಿದೆ.
 - ಹೂಡಿಕೆದಾರರು ಮತ್ತು ಅದರ ಸಹವರ್ತಿ ಮತ್ತು ಜಂಟಿ ಉದ್ಯಮವು ಯಾವುದೇ ವಸ್ತು ನಿರೀಕ್ಷಿತ ನಷ್ಟಗಳಿರುವ ಉತ್ಪನ್ನ ಒಪ್ಪಂದಗಳನ್ನು ಒಳಗೊಂಡಂತೆ ಯಾವುದೇ ದೀರ್ಘಾವಧಿಯ ಒಪ್ಪಂದಗಳನ್ನು ಹೊಂದಿಲ್ಲ.
 - ಹೂಡಿಕೆದಾರರು ಮತ್ತು ಅದರ ಸಹವರ್ತಿ ಮತ್ತು ಜಂಟಿ ಉದ್ಯಮದಿಂದ ಹೂಡಿಕೆದಾರರ ಶಿಕ್ಷಣ ಮತ್ತು ಸಂರಕ್ಷಣಾ ನಿಧಿಗೆ (IEPF) ಯಾವುದೇ ಮೊತ್ತವನ್ನು ವರ್ಗಾಯಿಸುವ ಅಗತ್ಯವಿಲ್ಲ.

- iv) ಎ) ನಿರ್ವಹಣೆಯು ತನ್ನ ಜ್ಞಾನ ಮತ್ತು ನಂಬಿಕೆಗೆ ಅನುಗುಣವಾಗಿ, ಹೂಡಿಕೆದಾರರಿಂದ ಯಾವುದೇ ಹಣವನ್ನು ಮುಂಗಡ ಅಥವಾ ಸಾಲ ಅಥವಾ ಹೂಡಿಕೆ ಮಾಡಲಾಗಿಲ್ಲ (ಎರವಲು ಪಡೆದ ನಿಧಿಗಳು ಅಥವಾ ಷೇರು ಪ್ರೀಮಿಯಂ ಅಥವಾ ಯಾವುದೇ ಇತರ ಮೂಲಗಳು ಅಥವಾ ರೀತಿಯ ನಿಧಿಗಳಿಂದ) ಅಥವಾ ವಿದೇಶಿ ಘಟಕಗಳು ("ಮದ್ಯವರ್ತಿಗಳು") ಸೇರಿದಂತೆ ಯಾವುದೇ ಇತರ ವ್ಯಕ್ತಿ (ಗಳು) ಅಥವಾ ಘಟಕಗಳಲ್ಲಿ ("ಮದ್ಯವರ್ತಿಗಳು"), ತಿಳುವಳಿಕೆಯೊಂದಿಗೆ, ಲಿಖಿತವಾಗಿ ಅಥವಾ ಇನ್ಯಾವುದೇ ರೀತಿಯಲ್ಲಿ ದಾಖಲಿಸಲಾಗಿದೆ, ಮದ್ಯವರ್ತಿಯು ನೇರವಾಗಿ ಅಥವಾ ಪರೋಕ್ಷವಾಗಿ ಸಾಲವನ್ನು ನೀಡಬಹುದು ಅಥವಾ ಇತರ ವ್ಯಕ್ತಿಗಳಿಗೆ ಹೂಡಿಕೆ ಮಾಡಬಹುದು ಅಥವಾ ಹೂಡಿಕೆದಾರರಿಂದ ಅಥವಾ ಪರವಾಗಿ ("ಅಂತಿಮ ಪಲಾನುಬವಿಗಳು") ಯಾವುದೇ ರೀತಿಯಲ್ಲಿ ಗುರುತಿಸಲಾದ ಘಟಕಗಳು ಅಥವಾ ಅಂತಿಮ ಪಲಾನುಬವಿಗಳ ಪರವಾಗಿ ಯಾವುದೇ ಗ್ಯಾರಂಟಿ, ಬದ್ಧತೆ ಅಥವಾ ಮುಂತಾದವುಗಳನ್ನು ಒದಗಿಸುತ್ತವೆ;
- ಬಿ) ನಿರ್ವಹಣೆಯು ತನ್ನ ತಿಳುವಳಿಕೆಯೊಂದಿಗೆ ವಿದೇಶಿ ಘಟಕಗಳು ("ಹಣಕಾಸು ಪಕ್ಷಗಳು") ಸೇರಿದಂತೆ ಯಾವುದೇ ವ್ಯಕ್ತಿ(ಗಳು) ಅಥವಾ ಘಟಕಗಳಿಂದ ಹೂಡಿಕೆದಾರರಿಂದ ಯಾವುದೇ ಹಣವನ್ನು ಪಡೆದಿಲ್ಲ ಎಂದು ಪ್ರತಿನಿಧಿಸುತ್ತದೆ. ಹೂಡಿಕೆದಾರರು ನೇರವಾಗಿ ಅಥವಾ ಪರೋಕ್ಷವಾಗಿ, ಯಾವುದೇ ರೀತಿಯಲ್ಲಿ ಗುರುತಿಸಲಾದ ಇತರ ವ್ಯಕ್ತಿಗಳು ಅಥವಾ ಘಟಕಗಳಿಗೆ ಯಾವುದೇ ರೀತಿಯಲ್ಲಿ ಅಥವಾ ಪಂಡಿಂಗ್ ಪಾರ್ಟಿಯ ಪರವಾಗಿ ("ಅಂತಿಮ ಪಲಾನುಬವಿಗಳು") ಸಾಲ ನೀಡಬಹುದು ಅಥವಾ ಹೂಡಿಕೆ ಮಾಡಬೇಕು ಅಥವಾ ಯಾವುದೇ ಗ್ಯಾರಂಟಿ ನೀಡಬಹುದು, ಬದ್ಧತೆ ಅಥವಾ ಅಂತಿಮ ಪಲಾನುಬವಿಗಳ ಪರವಾಗಿ.
- ಸಿ) ಅಂತಹ ಲೆಕ್ಕಪರಿಶೋಧನಾ ಕಾರ್ಯವಿದಾನಗಳ ಆಧಾರದ ಮೇಲೆ ನಾವು ಸಮಂಜಸವಾದ ಮತ್ತು ಸಂದರ್ಭಗಳಲ್ಲಿ ಸೂಕ್ತವೆಂದು ಪರಿಗಣಿಸಿದ್ದೇವೆ, ನಿಯಮ 11 (ಇ) ನ ಉಪ-ಕಲಂ (i) ಮತ್ತು (ii) ಅಡಿಯಲ್ಲಿನ ಪ್ರಾತಿನಿಧ್ಯಗಳು ಯಾವುದನ್ನೂ ಒಳಗೊಂಡಿವೆ ಎಂದು ನಾವು ನಂಬುವಂತೆ ನಮ್ಮ ಗಮನಕ್ಕೆ ಬಂದಿಲ್ಲ ವಸ್ತು ತಪ್ಪು ಹೇಳಿಕೆ.
- v)a) ಹಿಂದಿನ ವರ್ಷಕ್ಕೆ ಘೋಷಿಸಲಾದ ಅದೇ ವರ್ಷಕ್ಕೆ ಸಂಬಂಧಿಸಿದಂತೆ ಹೂಡಿಕೆದಾರರು ಪಾವತಿಸಿದ ಲಾಬಾಂಶವು (ನೋಟ್ 35 ರಲ್ಲಿ ಏಕೀಕೃತ ಹಣಕಾಸು ಹೇಳಿಕೆಗಳಿಗೆ ಬಹಿರಂಗಪಡಿಸಿದಂತೆ) ಕಾಯಿದೆಯ ಸೆಕ್ಷನ್ 123 ರ ಪ್ರಕಾರ, ಅದು ಅನ್ವಯಿಸುವ ಮಟ್ಟಿಗೆ ಲಾಬಾಂಶ ಪಾವತಿ.
- b) ಹೂಡಿಕೆದಾರರ ನಿರ್ದೇಶಕರ ಮಂಡಳಿಯು ವರ್ಷಕ್ಕೆ ಲಾಬಾಂಶವನ್ನು ಪ್ರಸ್ತಾಪಿಸಿದೆ (ನೋಟ್ 43 ರಲ್ಲಿ ಕ್ರೋಡೀಕೃತ ಹಣಕಾಸು ಹೇಳಿಕೆಗಳಿಗೆ ಹೇಳಿರುವಂತೆ) ಇದು ನಂತರದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸದಸ್ಯರ ಅನುಮೋದನೆಗೆ ಒಳಪಟ್ಟಿರುತ್ತದೆ. ಡಿವಿಡೆಂಡ್ ಘೋಷಣೆಗೆ ಅನ್ವಯಿಸುವ ಮಟ್ಟಿಗೆ ಕಾಯಿದೆಯ ಸೆಕ್ಷನ್ 123 ರ ಪ್ರಕಾರ ಡಿವಿಡೆಂಡ್ ಘೋಷಿಸಲಾಗಿದೆ.
- 18 ಬಾರತದ ಕೇಂದ್ರ ಸರ್ಕಾರವು ಹೊರಡಿಸಿದ ಕಂಪನಿಗಳ (ಆಡಿಟರ್ ವರದಿ) ಆದೇಶ, 2020 ಕ್ಕೆ ಅಗತ್ಯವಿರುವಂತೆ, ಕಾಯಿದೆಯ ಸೆಕ್ಷನ್ 143(1) ರ ಪ್ರಕಾರ, ಪ್ಯಾರಾಗ್ರಾಫ್‌ನಲ್ಲಿ ನಿರ್ದಿಷ್ಟಪಡಿಸಿದ ವಿಷಯಗಳ ಕುರಿತು ನಾವು ಕೆಳಗೆ ಹೇಳಿಕೆ ನೀಡುತ್ತೇವೆ ಅನ್ವಯವಾಗುವ ಮಟ್ಟಿಗೆ ಆದೇಶದ 3 ಮತ್ತು 4. ಅರ್ಹತೆ ಅಥವಾ ಪ್ರತಿಕೂಲ ಟೀಕೆಗಳನ್ನು ಒಳಗೊಂಡಿರುವ CARO ವರದಿಯ ಕಂಪನಿಗಳು ಮತ್ತು ಪ್ಯಾರಾಗ್ರಾಫ್ ಸದಸ್ಯರ ವಿವರಗಳು.

ಕಂಪನಿ ಹೆಸರು / CARO ವರದಿಯ CIN	ಪ್ಯಾರಾಗ್ರಾಫ್ ಸಂಖ್ಯೆ ಇದು ಅರ್ಹ ಅಥವಾ ಪ್ರತಿಕೂಲವಾಗಿದೆ
1 ಹೂಡಿಕೆದಾರ ಕಂಪನಿ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ CIN : 485110KA1966SGC001620	Para 1(a)(i), 1(b) 1(c) (ii) to (iv), 2(a)(i), 7(a)(i) & (ii), 7(b) and 20.
2 ಜಂಟಿ ಉದ್ಯಮ -ವಿಜಯನಗರ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್ CIN: U13100KA1997PTC022398	ಸಲ್ಲಿಸಿರುವುದಿಲ್ಲ (ಅನ್ವಯಿಸುವುದಿಲ್ಲ ಎಂದು ಹೇಳಲಾಗಿದೆ)
3 ಸಹವರ್ತಿ -ಶುಂಗಬದ್ರಾ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್‌ಪ್ಯಾರಾ CIN: U14200KA1971PTC002305	(vii) (b) ಮತ್ತು (xvii)

ರಾವ್ & ಸ್ವಾಮಿ ಪರವಾಗಿ
ಚಾರ್ಟರ್ಡ್ ಅಕೌಂಟೆಂಟ್ಸ್
(FRN003105S)

ಸಹಿ/-
(ಎನ್. ರಮೇಶ್)
ಎಂ ನಂ: 016153
ಪಾಲುದಾರ

UDIN: 22016153AAAAAC7940

ಸ್ಥಳ: ಬೆಂಗಳೂರು
ದಿನಾಂಕ: 21-03-2023

ಕರ್ನಾಟಕ ಸ್ಟೇಟ್ ಐನ್‌ವೆಸ್ಟ್‌ಮೆಂಟ್ ಕಾರ್ಪೊರೇಷನ್ ಆಯುಟಿಡ್

ಅನುಬಂಧ-ಎ ಸಮ ದಿನಾಂಕದ ನಮ್ಮ ಆಡಿಟ್ ವರದಿಯ ಪ್ಯಾರಾಗ್ರಾಫ್ 3 ರಲ್ಲಿ ಉಲ್ಲೇಖಿಸಲಾಗಿದೆ

1. ಇತರರಿಗೆ ಮುಂಗಡ, ಇತರ ರೇವಣಿಗಳು, ವ್ರಾಪಾರದಲ್ಲಿ ವಸೂಲಾಗಬೇಕಾದವು, ಇತರ ಮುಂಗಡಗಳು ಮತ್ತು ವ್ಯಾಪಾರದಲ್ಲಿ ಸಂದಾಯವಾಗಬೇಕಾದವು - ಇವು ಸಂಬಂಧಿತ ಪಕ್ಷಗಳು/ಪ್ರಾಧಿಕಾರಗಳಿಂದ ಪಡೆಯಬೇಕಾದ ಹೊಂದಾಣಿಕೆ ಮತ್ತು ಸ್ಥಿರೀಕರಣಗಳಿಗೆ ಬದ್ಧವಾಗಿವೆ ಎಂಬ ಬಗೆಗೆ ಹೇಳುವ ಹಣಕಾಸು ತಃಖ್ತೆಗಳ ಟಿಪ್ಪಣಿ ಸಂಖ್ಯೆ 6.2, 6.3, 8.1, 11.2 ಮತ್ತು 18(ಎ) ಯತ್ತ ಗಮನಸೆಳೆಯಲಾಗಿದೆ. ಪಕ್ಷಗಳಿಗೆ ಪಾವತಿಸಬೇಕಾದ/ಅವರಿಂದ ವಸೂಲಾಗಬೇಕಾದ ಶಿಲ್ಕುಗಳು ಕಳೆದ ಅನೇಕ ವರ್ಷಗಳಿಂದ ಪರಿಶೀಲನೆಗೆ, ಹೊಂದಾಣಿಕೆಗೆ ಮತ್ತು ಸ್ಥಿರೀಕರಣಕ್ಕೆ ಒಳಗಾಗದೇ ಉಳಿದಿವೆ. ಪಕ್ಷಗಳಿಗೆ ಸಂಬಂಧಿಸಿದ ಕೆಲವು ಜಮಾ ಮತ್ತು ಖರ್ಚು ವ್ಯವಹಾರಗಳು ಹಾಗೂ ಕೆಲವು ಆಸ್ತಿ & ಹೊಣೆಗಳ ಲೆಕ್ಕಗಳು ಕೇಂದ್ರ ಕಛೇರಿ/ಘಟಕ ಕಛೇರಿಗಳಲ್ಲಿನ ಲೆಕ್ಕಪುಸ್ತಕಗಳಲ್ಲಿ ಪ್ರತ್ಯೇಕವಾಗಿ ದಾಖಲಿಸಲಾಗಿದೆ. ಅನುಕ್ರಮವಾದ ಕಛೇರಿಗಳಲ್ಲಿನ ಜಮಾ ಮತ್ತು ಖರ್ಚಿನ ಶಿಲ್ಕುಗಳನ್ನು ಕೇಂದ್ರ ಕಛೇರಿ/ಘಟಕ ಕಛೇರಿಗಳಲ್ಲಿ ವರ್ಷಗಳ ಕಾಲ ಮುಂದಕ್ಕೆ ಒಯ್ಯಲಾಗಿದ್ದು ಹಣಕಾಸು ತಃಖ್ತೆಗಳನ್ನು ತಯಾರಿಸುವಾಗ ಇವುಗಳ ನಿವ್ವಳವನ್ನು ಪರಿಗಣಿಸಲಾಗಿದೆ. ಅಲ್ಲದೆ, ಖರ್ಚುಗಳು/ಹೊಣೆಗಳನ್ನು ಪಾವತಿಯ ಮೇಲೆ/ನಂತರವಷ್ಟೇ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿರುವುದು ಕಂಡುಬಂದಿದೆ. ಹಾಗಾಗಿ, ಇಂತಹ ಲೆಕ್ಕಗಳನ್ನು ಕುರಿತಂತೆ ಯಾವುದೇ ಅರ್ಥಪೂರ್ಣ ಪರಿಶೀಲನೆ ಅಸಾಧ್ಯವಾಗಿರುತ್ತದೆ. ಮುಂದೆ ಒದಗಿಸಲಾಗಿರುವ ನಮ್ಮ ಅಭಿಪ್ರಾಯಗಳು ಮೇಳಿನ ನಮ್ಮ ಪರಿಶೀಲನೆಗಳಿಗೆ ಬದ್ಧವಾಗಿದ್ದು ಅವುಗಳ ಬೆಳಕಿನಲ್ಲಿಯೇ ನಮ್ಮ ಅಭಿಪ್ರಾಯಗಳನ್ನು ಪರಿಗಣಿಸಬೇಕಿರುತ್ತದೆ.

2. ಇಂಡ್ ಎಎಸ್ ಅನುಸರಣೆ

- 2.1 ಎ) ಕಂಪನಿಯು 01-04-2020 ರಂತೆ ಮೂರನೇ ಬ್ಯಾಲೆನ್ಸ್ ಶೀಟ್ ಅನ್ನು ಪ್ರಸ್ತುತಪಡಿಸಿದೆ. ಪ್ರಸ್ತುತ ವರ್ಷದ ಅಂಕಿಅಂಶಗಳೊಂದಿಗೆ ದೃಢೀಕರಿಸಲು ಅಗತ್ಯವಿರುವ ಕಡೆ ಹಿಂದಿನ ವರ್ಷದ ಅಂಕಿಅಂಶಗಳನ್ನು ಮರುಸಂಗ್ರಹಿಸಲಾಗಿದೆ ಎಂಬ ಹಣಕಾಸಿನ ಹೇಳಿಕೆಗಳಿಗೆ ಟಿಪ್ಪಣಿ 36 ಗೆ ಗಮನವನ್ನು ಸೆಳೆಯಲಾಗಿದೆ. ಕಂಪನಿಯು ಕೆಲವು ವಸ್ತುಗಳ ಮರುವರ್ಗೀಕರಣವನ್ನು ಮಾಡಿರುವುದು ಕಂಡುಬಂದಿದೆ. ಆದಾಗ್ಯೂ, ಕಂಪನಿಯು ಮರುವರ್ಗೀಕರಣದ ಸ್ವರೂಪ, ಪ್ರತಿ ಐಟಂನ ಮೊತ್ತ ಅಥವಾ ಮರುವರ್ಗೀಕರಿಸಲಾದ ಐಟಂನ ವರ್ಗ ಮತ್ತು ಹಣಕಾಸಿನ ಹೇಳಿಕೆಗಳ Ind AS-1 ಪ್ರಸ್ತುತಿ (ಪ್ಯಾರಾ 41) ಮೂಲಕ ಅಗತ್ಯವಿರುವ ಮರುವರ್ಗೀಕರಣದ ಕಾರಣವನ್ನು ಬಹಿರಂಗಪಡಿಸಿಲ್ಲ.
 - ಬಿ) ಉಳಿತವು 3 ಆಸ್ತಿಗಳನ್ನು (ರೂ. 73.99 ಲಕ್ಷ) ಒಳಗೊಂಡಿರುತ್ತದೆ, ಇವುಗಳನ್ನು ಲೀಸ್ ಕಮ್ ಸೇಲ್/ಷರತ್ತುಬದ್ಧ ಮಾರಾಟದ ಆಧಾರದ ಮೇಲೆ ಹಂಚಿಕೆ ಮಾಡಲಾಗಿದೆ, ಇವುಗಳನ್ನು ಪ್ರತ್ಯೇಕವಾಗಿ ಬಹಿರಂಗಪಡಿಸಬೇಕು. ಇದಲ್ಲದೆ, Ind AS 116 ಲೀಸ್‌ಗಳ ಪ್ರಕಾರ (ಪ್ಯಾರಾ 59) ಅಗತ್ಯವಿರುವ ಖರೀದಿ ಆಯ್ಕೆ, ನವೀಕರಣ ನಿರ್ಬಂಧಕ್ಕೆ ಸಂಬಂಧಿಸಿದಂತೆ ಕಂಪನಿಯು ವಸ್ತು ನಿಯಮಗಳು ಮತ್ತು ಷರತ್ತುಗಳನ್ನು ಬಹಿರಂಗಪಡಿಸಿಲ್ಲ. ಬಾಧ್ಯತೆಯ ವಿವರಗಳು ಮತ್ತು ಬಾಧ್ಯತೆಯನ್ನು ಪೂರೈಸದಿರುವ ಪರಿಣಾಮಗಳಲ್ಲದ ಪರಿಣಾಮಗಳನ್ನು ಸಹ ಬಹಿರಂಗಪಡಿಸಲಾಗಿಲ್ಲ.
- 2.2 ಕಂಪನಿಯು ಸ್ಥಳದಲ್ಲಿ ಇರಿಸಿಲ್ಲ/ಅಥವಾ ದಾಖಲಿತ ವ್ಯವಸ್ಥೆ/ಪ್ರಕ್ರಿಯೆ ನಡೆಸಿಲ್ಲ
 - ಎ) ಇಂಡ್ ಆ 1 ಹಣಕಾಸು ಹೇಳಿಕೆಗಳ ಪ್ರಸ್ತುತಿ (ಪ್ಯಾರಾ 61) ಹಾಗೆಯೇ ಇಂಡ್ ಆಸ್ ಶೆಡ್ಯೂಲ್ 3 ರಲ್ಲಿ ನೀಡಲಾದ ಬ್ಯಾಲೆನ್ಸ್ ಶೀಟ್ ತಯಾರಿಸಲು ಸಾಮಾನ್ಯ ಸೂಚನೆಗಳಲ್ಲಿ 1 ರಿಂದ 3 ರ ಟಿಪ್ಪಣಿಗಳ ಪ್ರಕಾರ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳನ್ನು ಪ್ರಸ್ತುತ ಮತ್ತು ಪ್ರಸ್ತುತವಲ್ಲದ ವರ್ಗೀಕರಣವನ್ನು ನಿರ್ಧರಿಸಲು
 - ಬಿ) ಸ್ವತ್ತುಗಳ ದುರ್ಬಲತೆಯನ್ನು ಗುರುತಿಸಲು ಮತ್ತು ಇಂಡ್ ಆಸ್ 36 ರ ಪ್ರಕಾರ ಸ್ವತ್ತುಗಳ ಮರುಪಡೆಯಬಹುದಾದ ಮೊತ್ತವನ್ನು ಅಂದಾಜು ಮಾಡಲು-ಸ್ವತ್ತುಗಳ ದುರ್ಬಲತೆ..

ಸಿ) ಇಂಡ್‌ಆಸ್ 109- ಹಣಕಾಸು ಸಾಧನಗಳ ಪ್ರಕಾರ ಸ್ವೀಕರಿಸಬಹುದಾದ ವ್ಯಾಪಾರದ ನಿರೀಕ್ಷಿತ ಕ್ರೆಡಿಟ್ ನಷ್ಟಗಳನ್ನು ಅಳಿಯಲು (ಅಂದರೆ ನಿಬಂಧನೆ ಮ್ಯಾಟ್ರಿಕ್ ವಿಧಾನವನ್ನು ಬಳಸಿಕೊಂಡು ಸರಳೀಕೃತ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ದುರ್ಬಲತೆಯನ್ನು ಅಳಿಯುವುದು(ಪ್ಯಾರಾ 5.5 15 ಅಬ್ಬಯ ಪ್ಯಾರಾ ಬಿ55.35 ನೊಂದಿಗೆ ಓದಿ..

ಡಿ) ಇಂಡ್ ಆಸ್ 37 ನಿಬಂಧನೆಗಳೂ, ಅನಿಶ್ಚಿತ ಹೊಣೆಗಾರಿಕೆಗಳು ಮತ್ತು ಅನಿಶ್ಚಿತ ಸ್ವತ್ತುಗಳ (ಪ್ಯಾರಾ 30 & 45) ಪ್ರಕಾರ ಅನಿಶ್ಚಿತ ಹೊಣೆಗಾರಿಕೆ ಎಂದು ಗುರುತಿಸಲಾದ ಐಟಂಗಳಿಗೆ ಸಂಬಂಧಿಸಿದ ಸಂಪನ್ಮೂಲಗಳ ಸಂಭವನೀಯ ಹೊರ ಹರಿವನ್ನು ನಿರ್ಣಯಿಸಲು.

2.3 ಇನ್ನುಂದೆ ಆಯಾ ಪ್ಯಾರಾಗ್ರಾಫ್‌ಗಳಲ್ಲಿ ವರದಿ ಮಾಡಿರುವಂತೆ ಇಂಡ್ ಆಸ್ ಪ್ರಕಾರ ಮತ್ತು/ಅಥವಾ ಇತರ ಬಹಿರಂಗಪಡಿಸುವವರ ಅಡಿಯಲ್ಲಿ ಅಗತ್ಯತೆಗಳಿಗೆ ಅನುಗುಣವಾಗಿಲ್ಲದ ಇತರ ವಿಷಯಗಳು.

2.4 ನಮ್ಮ ಮೇಲಿನ ಅವಲೋಕನಗಳ ದೃಷ್ಟಿಯಿಂದ ಕಂಪನಿಯು ಇಂಡ್ ಆಸ್ ಗಳನ್ನು ಅನುಸರಿಸಿಲ್ಲ ಮತ್ತು ಕಂಪನಿಯ ಲೆಕ್ಕಪತ್ರ ನೀತಿಗಳು/ಅಭ್ಯಾಸಗಳ ಬಾಕಿ ಉಳಿದಿರುವ ಪರಿಶೀಲನೆ ಮತ್ತು ಅಗತ್ಯ ಮಾಹಿತಿ/ವಿವರಗಳ ಅನುಪಸ್ಥಿತಿಯಲ್ಲಿ ಮೇಲೆ ಹೇಳಿದ ವಿಷಯಗಳ ಪರಿಣಾಮವಾಗಿ ಪರಿಣಾಮ ಬೀರಬಹುದು ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ ಇನ್ನು ಮುಂದೆ ವರದಿ ಮಾಡಲಾದ ಆಯಾ ಪ್ಯಾರಾಗಳಲ್ಲಿ ಹೇಳಲಾದ ಮಟ್ಟಿಗೆ ಖಚಿತಪಡಿಸಲಾಗಿದೆ.

3. [ಟಿಪ್ಪಣಿ 1(ಎ)] ಆಸ್ತಿ, ಸ್ಥಾವರ ಮತ್ತು ಸಲಕರಣೆ ರೂ. 10,210.42 ಲಕ್ಷ

3.1 ಬೂಮಿ ಉಚಿತ ಹಿಡುವಳಿ ರೂ. 3,012.61 ಲಕ್ಷ

a) ಹೆಚ್ಚುವರಿಯಾಗಿ ರೂ. 913.40 ಲಕ್ಷವು 2008 ರಲ್ಲಿ ಸ್ವಾದೀನಪಡಿಸಿಕೊಂಡ ಬೂಮಿಗೆ ಸಂಬಂಧಿಸಿದಂತೆ ಹೆಚ್ಚುವರಿ ಪರಿಹಾರವನ್ನು ಪ್ರತಿನಿಧಿಸುತ್ತದೆ ಮತ್ತು ಮೊತ್ತವು ರೂ. 525.88 ಲಕ್ಷ. ನಮ್ಮ ಅಭಿಪ್ರಾಯದಲ್ಲಿ ಆಸ್ತಿಯನ್ನು ಸ್ವಾದೀನಪಡಿಸಿಕೊಂಡ ನಂತರದ ಅವರಿಗೆ ಸಂಬಂಧಿಸಿದ ಬಡ್ಡಿಯ ಬಂಡವಾಳೀಕರಣವು ಸರಿಯಾಗಿಲ್ಲ. ಪರಿಣಾಮವಾಗಿ, ಆಸ್ತಿ, ಸ್ಥಾವರ ಮತ್ತು ಸಲಕರಣೆಗಳನ್ನು ಅತಿಯಾಗಿ ಹೇಳಲಾಗಿದೆ ಮತ್ತು ವರ್ಷದ ಲಾಭವನ್ನು ರೂ. 525.88 ಲಕ್ಷ.

b) ಉಳಿತವು 3 ಆಸ್ತಿಗಳನ್ನು (ರೂ. 73.99 ಲಕ್ಷ) ಲೀಸ್ ಕಮ್ ಸೇಲ್/ಷರತ್ತುಬದ್ಧ ಮಾರಾಟದ ಆಧಾರದ ಮೇಲೆ ಹಂಚಲಾಗಿದೆ, ಇವುಗಳನ್ನು ಪ್ರತ್ಯೇಕವಾಗಿ ಬಹಿರಂಗಪಡಿಸಬೇಕು. ಇದಲ್ಲದೆ, Ind AS 116 ಲೀಸ್‌ಗಳ ಪ್ರಕಾರ (ಪ್ಯಾರಾ 59) ಅಗತ್ಯವಿರುವ ಖರೀದಿ ಆಯ್ಕೆ, ನವೀಕರಣ ನಿರ್ಬಂಧಕ್ಕೆ ಸಂಬಂಧಿಸಿದಂತೆ ಕಂಪನಿಯು ವಸ್ತು ನಿಯಮಗಳು ಮತ್ತು ಷರತ್ತುಗಳನ್ನು ಬಹಿರಂಗಪಡಿಸಿಲ್ಲ. ಬಾಧ್ಯತೆಯ ವಿವರಗಳು ಮತ್ತು ಬಾಧ್ಯತೆಯನ್ನು ಪೂರೈಸಿರುವ ಪರಿಣಾಮಗಳಲ್ಲದ ಪರಿಣಾಮಗಳನ್ನು ಸಹ ಬಹಿರಂಗಪಡಿಸಲಾಗಿಲ್ಲ.

c) ಕಂಪನಿಯು ಮೂರು ಗುಣಲಕ್ಷಣಗಳನ್ನು (ವೆಚ್ಚ ರೂ. 217.07 ಲಕ್ಷ) ಅಭಿವೃದ್ಧಿಪಡಿಸಲು ಉದ್ದೇಶಿಸಿದೆ [ಮೇಲಿನ ಉಪ ಪ್ಯಾರಾಗ್ರಾಫ್ (ಬಿ) ನಲ್ಲಿ ಉಲ್ಲೇಖಿಸಲಾದ ಒಂದು ಆಸ್ತಿ (ರೂ. 4.32 ಲಕ್ಷ) ಸೇರಿದಂತೆ] ಸಮಗ್ರ ತಂತ್ರಜ್ಞಾನ ಉದ್ಯಾನವನಗಳು / ವಾಣಿಜ್ಯ ಸಂಕೀರ್ಣ. ಹೇಳಲಾದ ಆಸ್ತಿಗಳನ್ನು ಬಾಡಿಗೆಗಳನ್ನು ಗಳಿಸಲು ಹಿಡಿದಿಟ್ಟುಕೊಳ್ಳುವುದರಿಂದ, ಅದನ್ನು ಹೂಡಿಕೆ ಆಸ್ತಿ ಎಂದು ವರ್ಗೀಕರಿಸಬೇಕು ಮತ್ತು ಅಂತಹ ಆಸ್ತಿಯ ನ್ಯಾಯಯುತ ಮೌಲ್ಯವನ್ನು Ind AS 40 - ಹೂಡಿಕೆ ಆಸ್ತಿ (ಪ್ಯಾರಾ 75) ಪ್ರಕಾರ ಬಹಿರಂಗಪಡಿಸಬೇಕು.

3.2 ಜಮೀನು ಗುತ್ತಿಗೆ ರೂ. 1,331.32 ಲಕ್ಷ

26 ಕಾರ್ಯನಿರ್ವಹಿಸದ/ಕೆಲಸ ಮಾಡುವ ಗಣಿಗಳಿಗೆ (ವಿಸ್ತರ 4,808.53 ಹೆಕ್ಟೇರ್) ಮತ್ತು 5 ಕಾರ್ಯನಿರ್ವಹಿಸದ/ಕೆಲಸ ಮಾಡುತ್ತಿರುವ ಕ್ವಾರಿಗಳಿಗೆ (ವಿಸ್ತರ 66.70 ಹೆಕ್ಟೇರ್) ಗುತ್ತಿಗೆ ಅವಧಿ ಮುಗಿದಿದೆ ಮತ್ತು ಎಂಎಂಡಿಆರ್ ತಿದ್ದುಪಡಿ ಕಾಯಿದೆ ಮತ್ತು/ಅಥವಾ ಲೀಸ್ ವಿಸ್ತರಣೆಯ ಪ್ರಕಾರ ಗುತ್ತಿಗೆ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ನಮಗೆ ತಿಳಿಸಲಾಗಿದೆ. ಬಾಕಿ ಇವೆ. ಆದಾಗ್ಯೂ, ಕಂಪನಿಯು ಪರಿಸರ ಸಂರಕ್ಷಣಾ ಶುಲ್ಕಕ್ಕೆ [ಇಪಿಎಪ್ (ಪ್ರತಿ ಹೆಕ್ಟೇರಿಗೆ @ 84,000) ಪ್ಯಾರಾಗ್ರಾಫ್ 21.3(ಎ) ರಲ್ಲಿ ಉಲ್ಲೇಖಿಸಲಾಗಿದೆ],

ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕಗಳು ಇತ್ಯಾದಿಗಳಿಗೆ ಅಂದಾಜು ವೆಚ್ಚವನ್ನು ಖಚಿತಪಡಿಸಿಲ್ಲ ಮತ್ತು ಒದಗಿಸಿಲ್ಲ/ಬಹಿರಂಗಪಡಿಸಿಲ್ಲ.

3.3 ಲೀಸ್‌ಹೋಲ್ಡ್ ಗಣಿಗಳು ಮತ್ತು ಕ್ವಾರಿಗಳು (FMCP) ರೂ. 4,525.36 ಲಕ್ಷ

- a) i) 2017-18 ರಿಂದ ಅನುಸರಿಸಿದ ಬಂಡವಾಳೀಕರಣ ಮತ್ತು ಬೋಗ್ಯಕ್ಕಾಗಿ ಲೆಕ್ಕಪರಿಶೋಧಕ ಅಬ್ಯಾಸ ಮತ್ತು 2020 ರ ವರ್ಷದಲ್ಲಿ ಅಂದಾಜಿನ ಪುನರ್ನಿರ್ಮಾಣಕ್ಕಾಗಿ ಟಿಪ್ಪಣಿ 1 (a) ಅಡಿಯಲ್ಲಿ ಬಹಿರಂಗಪಡಿಸುವಿಕೆ 2 ಮತ್ತು 3 ಮತ್ತು ಟಿಪ್ಪಣಿ 1 (b) ಅಡಿಯಲ್ಲಿ ಬಹಿರಂಗಪಡಿಸುವಿಕೆಗೆ ಗಮನ ಸೆಳೆಯಲಾಗಿದೆ. 21 ಮತ್ತು ಕಂಪನಿಯ ಮಹತ್ವದ ಲೆಕ್ಕಪತ್ರ ನೀತಿ ಟಿಪ್ಪಣಿ 46 B vii ನಿಬಂಧನೆಗಳು ಮತ್ತು ಅನಿಶ್ಚಯತೆಗಳಿಗೆ ಸಂಬಂಧಿಸಿದಂತೆ ಗಣಿ ಮುಚ್ಚುವಿಕೆಯ ವೆಚ್ಚಕ್ಕೆ ಸಂಬಂಧಿಸಿದಂತೆ ವರ್ಷದಲ್ಲಿ ಮರು-ಅಂದಾಜು - ಗಣಿ ಮುಚ್ಚುವಿಕೆಯ ಹೊಣೆಗಾರಿಕೆ - 1 ಅಂತಿಮ ಗಣಿ ಮುಚ್ಚುವ ಯೋಜನೆ.
- ii) ಕಂಪನಿಯು 2017-18 ರಲ್ಲಿ ಎಲ್ಲಾ ಗಣಿಗಳು/ಕ್ವಾರಿಗಳಿಗೆ (ಕಾರ್ಯನಿರ್ವಹಿಸುವ/ಕೆಲಸ ಮಾಡುವ, ಕಾರ್ಯನಿರ್ವಹಿಸದ/ಕೆಲಸ ಮಾಡದ ಮತ್ತು ಸರೆಂಡರ್) ಸಂಬಂಧಿಸಿದ ಗಣಿಗಳನ್ನು ಮುಚ್ಚುವ ಸಮಯದಲ್ಲಿ ಮಾಡಬೇಕಾದ ಬಂಡವಾಳ ವೆಚ್ಚವನ್ನು ರೂ. 24,383.26 ಲಕ್ಷ ರಿಯಾಯಿತಿಯನ್ನು ಪ್ರಸ್ತುತ ಮೌಲ್ಯ ರೂ. 8,627.00 ಲಕ್ಷ ಮತ್ತು ನನ್ನ ಉಪಯುಕ್ತ ಜೀವನದ ಅವಧಿಯಲ್ಲಿ ಅದನ್ನು ಬೋಗ್ಯಗೊಳಿಸಿದೆ, ಅದು 2020-21 ರಲ್ಲಿ ತನ್ನ ಲೆಕ್ಕಪತ್ರ ನೀತಿಯನ್ನು ಬದಲಾಯಿಸಿದೆ ಮತ್ತು ಕೆಲಸ ಮಾಡುವ ಗಣಿಗಳಿಗೆ ಸಂಬಂಧಿಸಿದಂತೆ ಮಾತ್ರ ಅಂತಹ ವೆಚ್ಚವನ್ನು ಉಳಿಸಿಕೊಂಡಿದೆ ಮತ್ತು ಪ್ರಸ್ತುತ ಮೌಲ್ಯದ ವೆಚ್ಚ ರೂ. 2,838.70 ಲಕ್ಷ ಮತ್ತು 31.03.2020 ರವರೆಗಿನ ಬೋಗ್ಯ/ಸವಕಳಿ ಮೊತ್ತ ರೂ. ಕೆಲಸ ಮಾಡದ ಗಣಿಗಳು ಮತ್ತು ಶರಣಾದ ಗಣಿಗಳಿಗೆ ಸಂಬಂಧಿಸಿದಂತೆ 1,100.27 ಲಕ್ಷ ರೂ. 31.03.2021 ರಂತೆ 'ಅನಿಶ್ಚಿತ ಹೊಣೆಗಾರಿಕೆ' ಎಂದು ಪರಿಗಣಿಸಲಾದ ಕಾರ್ಯನಿರ್ವಹಿಸದ/ಕೆಲಸ ಮಾಡದ ಗಣಿಗಳಿಗೆ ಸಂಬಂಧಿಸಿದ ಈಒಅಕ ವೆಚ್ಚವನ್ನು ವರ್ಷದಲ್ಲಿ ಒದಗಿಸಲಾಗಿದೆ. ಅಂತಹ ಬದಲಾವಣೆಗಳ ತಾರ್ಕಿಕತೆ ಮತ್ತು ಬದಲಾದ ಲೆಕ್ಕಪತ್ರ ನೀತಿಯ ಸೂಕ್ತತೆಯನ್ನು ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿಗಳಲ್ಲಿ ಸರಿಯಾಗಿ ಬಹಿರಂಗಪಡಿಸಲಾಗಿಲ್ಲ. ಇದಲ್ಲದೆ, Ind AS 16, 'ಆಸ್ತಿ, ಸ್ಥಾವರ ಮತ್ತು ಸಲಕರಣೆ' [ಪ್ಯಾರಾ 67(b)] ಪ್ರಕಾರ FMCP ವೆಚ್ಚಕ್ಕೆ ಸಂಬಂಧಿಸಿದ ಆಸ್ತಿಗೆ ಸಂಬಂಧಿಸಿದಂತೆ ಡಿ-ರೆಕಗ್ನಿಷನ್ ಷರತ್ತಿನ ನೆರವೇರಿಕೆಯನ್ನು ಸಹ ಖಚಿತಪಡಿಸಲಾಗಿಲ್ಲ.
- iii) ವರ್ಷದಲ್ಲಿ, ನಿರ್ವಹಣೆಯಿಂದ ನೇಮಿಸಲ್ಪಟ್ಟ ತಾಂತ್ರಿಕ ಸಮಿತಿಯು 2017-18 ರಲ್ಲಿ ಮಾಡಿದ ಜೀವಿತಾವಧಿಯಲ್ಲಿ ಈಒಅಕ ಗಾಗಿ ವೆಚ್ಚದ ಅಂದಾಜನ್ನು ಪರಿಶೀಲಿಸಿದೆ ಮತ್ತು ಪ್ರಸ್ತುತ ಕಛಾಖಿ ಖಿಖಿ ಪ್ರಕಾರ ಮರು ಲೆಕ್ಕಾಚಾರ ಮಾಡಿದೆ. 31-03-2021 ರಂತೆ ಕೆಲಸ ಮಾಡುವ ಗಣಿ ಮತ್ತು ಕ್ವಾರಿಗಳಿಗೆ ಸಂಬಂಧಿಸಿದ ಪರಿಷ್ಕೃತ ಅಂದಾಜು ರೂ.16,291.56 ಲಕ್ಷ, ಇದನ್ನು ಬಿವಿಷ್ಯದ ಮೌಲ್ಯಕ್ಕೆ ಹೆಚ್ಚಿಸಲಾಗಿದೆ ಮತ್ತು ಪ್ರಸ್ತುತ ಮೌಲ್ಯಕ್ಕೆ ರಿಯಾಯಿತಿಯನ್ನು ರೂ.8,088.10 ಲಕ್ಷವನ್ನು ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 1(ಎ) ಅಡಿಯಲ್ಲಿ ಬಹಿರಂಗಪಡಿಸಲಾಗಿದೆ. ಆದಾಗ್ಯೂ, ಇದನ್ನು ಗಮನಿಸಲಾಗಿದೆ.
1. R&R ಯೋಜನೆ/EC ಪ್ರಕಾರ ಗರಿಷ್ಠ ಅನುಮತಿ ವಾರ್ಷಿಕ ಉತ್ಪಾದನೆ (MIPAD) ಮೂಲಕ ಇತ್ತೀಚಿನ ಅನುಮೋದಿತ ಮೈನಿಂಗ್ ಮ್ಯಾನ್ ಪ್ರಕಾರ ಹೊಂದಾಣಿಕೆಯ ಅದಿರು ಮೀಸಲು ವಿಭಜಿಸಲು ಸಂಬಂಧಿಸಿದ ಗಣಿ/ಕ್ವಾರಿಯ ಜೀವಿತಾವಧಿಯನ್ನು ತಲುಪಲಾಗಿದೆ. ಒಂದು ಜೇಡಿಮಣ್ಣಿನ ಗಣಿಯಲ್ಲಿ ಪರಿಗಣಿಸಲಾದ ಗಣಿಗಾರಿಕೆಯ ನಿಕ್ಷೇಪಗಳು ತಾಂತ್ರಿಕ ಸಮಿತಿಯು ತೆಗೆದುಕೊಂಡಿದ್ದಕ್ಕಿಂತ ಗಣನೀಯವಾಗಿ ಹೆಚ್ಚಿರುವುದು ಕಂಡುಬಂದಿದೆ. ಕ್ವಾರಿಗಳಿಗೆ ಸಂಬಂಧಿಸಿದಂತೆ, ತಾಂತ್ರಿಕ ಸಮಿತಿಯು ಪರಿಗಣಿಸಿದಂತೆ ಕ್ವಾರಿಯಬಲ್ ಮೀಸಲುಗಳ ಬದಲಿಗೆ ಬೂವೈಜ್ಞಾನಿಕ ಮೀಸಲುಗಳನ್ನು ತೆಗೆದುಕೊಳ್ಳಲಾಗಿದೆ, ಈಗ ತೆಗೆದುಕೊಳ್ಳಲಾದ ಅಂತಹ ಮೀಸಲುಗಳು ತಾಂತ್ರಿಕ ಸಮಿತಿಯ ವರದಿಯಲ್ಲಿ ಕಂಡುಬರುವುದಕ್ಕಿಂತ ಗಣನೀಯವಾಗಿ ಹೆಚ್ಚಿರುವುದು ಕಂಡುಬಂದಿದೆ. ಆದ್ದರಿಂದ, ನಮ್ಮ ಅಭಿಪ್ರಾಯದಲ್ಲಿ ವ್ಯತ್ಯಾಸವನ್ನು ಸಮನ್ವಯ

ಗೊಳಿಸಬೇಕು/ಪರಿಶೀಲಿಸಬೇಕು ಮತ್ತು ಎಪ್‌ಎಂ‌ಸಿಪಿ ವೆಚ್ಚದ ಅಂದಾಜಿನ ಮೇಲೆ ಪರಿಣಾಮ ಬೀರುವ ಪರಿಣಾಮವನ್ನು ಸಹ ನಿರ್ಣಯಿಸುವ ಅಗತ್ಯವಿದೆ.

2. 13 ಕಾರ್ಯನಿರ್ವಹಿಸುತ್ತಿರುವ ಗಣಿ/ಕ್ವಾರಿಗಳಲ್ಲಿ, 01-04-2017 ರಂತೆ 11 ಗಣಿಗಳು/ಕ್ವಾರಿಗಳಿಗೆ ((3 ರಿಂದ 28 ವರ್ಷಗಳವರೆಗೆ) ಸಂಬಂಧಿಸಿದ ಗುತ್ತಿಗೆಯ ಬಾಕಿ ಅವಧಿಯು ಉಪ ಪ್ಯಾರಾ 1 ರಲ್ಲಿ ಹೇಳಿರುವ ಉಪಯುಕ್ತ ಜೀವನಕ್ಕಿಂತ ಕಡಿಮೆಯಾಗಿದೆ ಮೇಲಿನ (10 ರಿಂದ 1138 ವರ್ಷಗಳವರೆಗೆ) ಮತ್ತು ತಾಂತ್ರಿಕ ಸಮಿತಿಯು ತನ್ನ ವರದಿಯಲ್ಲಿ ಅಳವಡಿಸಿಕೊಂಡಂತೆ 100 ವರ್ಷಗಳಿಗೆ ಸೀಮಿತವಾಗಿಲ್ಲ. ಆದ್ದರಿಂದ, ನಮ್ಮ ಅಭಿಪ್ರಾಯದಲ್ಲಿ, ಉಪಯುಕ್ತ ಜೀವನದ ಅವಧಿಯನ್ನು ಪರಿಶೀಲಿಸಬೇಕಾಗಿದೆ. ಇದಲ್ಲದೆ, ಅಂದಾಜು ನವೀಕರಣ ವೆಚ್ಚ (ಸ್ಟಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳು) ಮತ್ತು ಲೀಸ್ ಅವಧಿಯ ನಿರೀಕ್ಷೆಯ ವಿಸ್ತರಣೆಗೆ ಸಂಬಂಧಿಸಿದಂತೆ ಅನುಮೋದನೆಯ ವೆಚ್ಚವನ್ನು ಮಾಡಲಾಗಿದೆ ಎಂದು ಕಂಡುಬಂದಿಲ್ಲ.

3. ಹಣದುಬ್ಬರದ ಸರಾಸರಿ ದರವನ್ನು ಆದರಿಸಿ ಹೇಳಲಾದ 4.84% ರಷ್ಟು ಏರಿಕೆ ದರವು 2020-21 ರಲ್ಲಿ ಅಳವಡಿಸಿಕೊಂಡಂತೆ ಪ್ರಸ್ತುತ PWDSR ನಲ್ಲಿ ಗಣನೀಯ ಹೆಚ್ಚಳವನ್ನು ಅಪವರ್ತನೀಯಗೊಳಿಸದೆಯೇ FMCP ವೆಚ್ಚವನ್ನು ಹಿಂದಿನ (2017-18) ಲೆಕ್ಕಾಚಾರ ಮಾಡುವಾಗ ಅಳವಡಿಸಿಕೊಂಡ ದರಕ್ಕೆ ಹೋಲಿಸಿದರೆ.

Ind AS 37 ರ ಪ್ಯಾರಾಗ್ರಾಫ್ 47 ರಲ್ಲಿ ವ್ಯಾಖ್ಯಾನಿಸಲಾದ ಪ್ರಸ್ತುತ ಮಾರುಕಟ್ಟೆ ಆಧಾರಿತ ರಿಯಾಯಿತಿ ದರದಲ್ಲಿ ಬದಲಾವಣೆಯನ್ನು ಪರಿಗಣಿಸದೆ, 7.5% ರಷ್ಟು ರಿಯಾಯಿತಿ ದರವು ಅಪಾಯ ಮುಕ್ತ ಸರ್ಕಾರಿ ಬಾಂಡ್ ಮತ್ತು ಅಂದಾಜು ಅಪಾಯದ ಪ್ರೀಮಿಯಂ ಅನ್ನು 2017-18 ರಲ್ಲಿ ಅಳವಡಿಸಿಕೊಂಡಂತೆಯೇ ಇರುತ್ತದೆ.

- b) i) ವರ್ಷದಲ್ಲಿ ಸೇರ್ಪಡೆ ಮತ್ತು ಒಟ್ಟು ಸಾಗಿಸುವ ಮೌಲ್ಯವನ್ನು ರೂ. 896.45 ಲಕ್ಷ ಮತ್ತು ಬದಲಿಗೆ ಕ್ರಮವಾಗಿ ರೂ. 6,685.54 ಲಕ್ಷ ರೂ. 2,299.51 ಲಕ್ಷ ಮತ್ತು ರೂ. 8,088.10 ಲಕ್ಷ ವ್ಯತ್ಯಾಸ ರೂ.1402.56 ಲಕ್ಷವು 2018-19 ರಿಂದ 2020-21 ರವರೆಗಿನ ರಿಯಾಯಿತಿಯ ಹಿಮ್ಮುಖವನ್ನು ಪ್ರತಿನಿಧಿಸುತ್ತದೆ, ಇದು ಆ ವರ್ಷಗಳಲ್ಲಿ ಹಣಕಾಸಿನ ವೆಚ್ಚವೆಂದು ಪರಿಗಣಿಸಲ್ಪಟ್ಟ ಅಂತಿಮ ಗಣಿ ಮುಚ್ಚುವ ಯೋಜನೆ (FMCP) ವೆಚ್ಚದ ಹಿಂದಿನ ಅಂದಾಜಿನ ಪ್ರಸ್ತುತ ಮೌಲ್ಯಕ್ಕೆ ಸಂಬಂಧಿಸಿದೆ. ಪ್ರಸ್ತುತ ಮೌಲ್ಯದಲ್ಲಿನ ಬದಲಾವಣೆ/ಪರಿಷ್ಕರಣೆಯ ಪರಿಣಾಮವಾಗಿ ನಿಬಂಧನೆಯ ಡಿ-ಮನ್ಡ್‌ನನ್ನು ಲಾಭ ಅಥವಾ ನಷ್ಟದಲ್ಲಿ ಆದಾಯವೆಂದು ಗುರುತಿಸುವ ಬದಲು ಒಟ್ಟು ಸಾಗಿಸುವ ಮೌಲ್ಯಕ್ಕೆ ಸೇರಿಸುವುದರಿಂದ ಕಡಿಮೆ ಮಾಡಲಾಗಿದೆ.

- ii) ಹೆಚ್ಚುವರಿಯಾಗಿ ರೂ. 896.95 ಲಕ್ಷ ಮತ್ತು 31.03.2022 ರಂತೆ ಒಟ್ಟು ಸಾಗಿಸುವ ಮೌಲ್ಯ ರೂ. 6,685.54 ಲಕ್ಷ ನಿವ್ವಳ ಋಣಾತ್ಮಕ ಬ್ಯಾಲೆನ್ಸ್ ರೂ. 1,305.93 ಲಕ್ಷ (9 ಗಣಿ/ಕ್ವಾರಿಗಳಿಗೆ ಸಂಬಂಧಿಸಿದಂತೆ) ಮತ್ತು ರೂ. ಕ್ರಮವಾಗಿ 134.85 ಲಕ್ಷ (7 ಗಣಿ/ಕ್ವಾರಿಗಳಿಗೆ ಸಂಬಂಧಿಸಿದಂತೆ)

- c) i) 1. ಕಂಪನಿಯು ಇಲ್ಲಿಯವರೆಗೆ ಬೋಗ್ಯ/ಸವಕಳಿ ಮಾಡಲಾದ ಗುತ್ತಿಗೆ ಗಣಿಗಳು ಮತ್ತು ಕ್ವಾರಿ (FMCP) ವೆಚ್ಚದ ಗಣಿಗಳು/ಕ್ವಾರಿಯ ಅವರ ಅಂದಾಜು ಉಪಯುಕ್ತ ಅವಧಿಯನ್ನು ಸರಳ ರೇಖೆಯ ವಿದಾನದಲ್ಲಿ (ಹಣಕಾಸಿನ ಹೇಳಿಕೆಗೆ ಟಿಪ್ಪಣಿ 1(a) ಅಡಿಯಲ್ಲಿ ಬಹಿರಂಗಪಡಿಸುವಿಕೆ 2 ಅನ್ನು ನೋಡಿ). ವರ್ಷದಲ್ಲಿ, ಹಣಕಾಸು ಹೇಳಿಕೆಗೆ ಟಿಪ್ಪಣಿ 1(ಎ) ಅಡಿಯಲ್ಲಿ ಬಹಿರಂಗಪಡಿಸುವಿಕೆ 3 ರಲ್ಲಿ ಹೇಳಿರುವಂತೆ ಪ್ರತಿ ಟನ್ ವಿದಾನಕ್ಕೆ (ಉತ್ಪಾದನಾ ವಿದಾನದ ಘಟಕ) ವೆಚ್ಚವನ್ನು ಬದಲಾಯಿಸಲಾಗಿದೆ. ಅಂತಹ ಬದಲಾವಣೆಯ ತಾರ್ಕಿಕತೆ ಮತ್ತು ಬೋಗ್ಯ/ಸವಕಳಿ ವಿದಾನದಲ್ಲಿ ಅಂತಹ ಬದಲಾವಣೆಯ ಸೂಕ್ತತೆಯನ್ನು ಹಣಕಾಸು ಹೇಳಿಕೆಯಲ್ಲಿ ಬಹಿರಂಗಪಡಿಸಲಾಗಿಲ್ಲ. ಇದಲ್ಲದೆ, ಅಕೌಂಟಿಂಗ್ ಸ್ಟಾಂಡರ್ಡ್ಸ್ ಇಂಡ್ ಎಎಸ್ 16, 'ಪ್ರಾಪರ್ಟಿ ಪ್ಲಾಂಟ್ ಮತ್ತು ಸಲಕರಣೆ'ಯು ಆಸ್ತಿಯಲ್ಲಿ ಒಳಗೊಂಡಿರುವ ಬವಿಷ್ಯದ ಆರ್ಥಿಕ

ಪ್ರಯೋಜನದ ಬಳಕೆಯ ನಿರೀಕ್ಷಿತ ಮಾದರಿಯಲ್ಲಿ ಬದಲಾವಣೆ ಇಲ್ಲದಿದ್ದರೆ ಅವದಿಯಿಂದ ಅವದಿಗೆ ಸ್ಥಿರವಾಗಿ ಸವಕಳಿ ವಿದಾನವನ್ನು ಅನ್ವಯಿಸುವ ಅಗತ್ಯವಿದೆ (ಪ್ಯಾರಾ 62) .

2. FMCP ವೆಚ್ಚಕ್ಕೆ ಸಂಬಂಧಿಸಿದಂತೆ ಪ್ರತಿ ಟನ್ ವಿದಾನವನ್ನು ಅಳವಡಿಸಿಕೊಳ್ಳುವಾಗ ಗುತ್ತಿಗೆ ಅವದಿಯ ಮೇಲೆ ನೇರ ರೇಖೆಯ ವಿದಾನದಲ್ಲಿ ಸಂಬಂಧಿತ ಆಸ್ತಿಯನ್ನು ಬೋಗ್ಯ/ಸವಕಳಿ ಮಾಡಿರುವುದರಿಂದ, ಕಂಪನಿಯು ICAI ಯ EAC ಯ ಅಭಿಪ್ರಾಯವನ್ನು ಸಹ ಪಾಲಿಸಿಲ್ಲ.
- ii) ಸವಕಳಿ ಮೊತ್ತವನ್ನು ತಲುಪುವಾಗ, 01.04.2021 ರಂತೆ ಸಂಗ್ರಹವಾದ ಸವಕಳಿ ಮೊತ್ತವನ್ನು ರೂ. ಬದಲಿಗೆ ರೂ.1,400.68 ಲಕ್ಷ ಎಂದು ತೆಗೆದುಕೊಳ್ಳಲಾಗಿದೆ. ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 1(ಎ) ಪ್ರಕಾರ 1,867.97.

ಮತ್ತಷ್ಟು ಸವಕಳಿ ರೂ. ಹೀಗೆ ಬಂದ 292.21 ಲಕ್ಷ ರೂ.87.79 ಲಕ್ಷ (6 ಗಣಿ/ಕ್ವಾರಿಗಳಿಗೆ ಸಂಬಂಧಿಸಿದ) ಒಟ್ಟು ಸವಕಳಿ ಮೊತ್ತದಲ್ಲಿ ಋಣಾತ್ಮಕ ಬಾಕಿಗಳ ನಿವ್ವಳ ಎಂದು ಕಂಡುಬಂದಿದೆ, ಇದು ಈಗ ಅಂದಾಜಿಸಲಾದ ವೆಚ್ಚಕ್ಕಿಂತ ಹೆಚ್ಚಾಗಿರುತ್ತದೆ ಎಂದು ಸಂಚಿತ ಸವಕಳಿ ಸೂಚಿಸುತ್ತದೆ. ಲಾಬ ಅಥವಾ ನಷ್ಟಕ್ಕೆ ವಿದಿಸಲಾದ ಬೋಗ್ಯ/ಸವಕಳಿಯು ಅಂತಹ ಋಣಾತ್ಮಕ ಸಮತೋಲನದ ನಿವ್ವಳವಾಗಿದೆ.

- ಡಿ) 31.03.2022 ರಂತೆ ಸಾಗಿಸುವ ಮೌಲ್ಯ ರೂ. 4,525.36 ಲಕ್ಷ ನಿವ್ವಳ ಋಣಾತ್ಮಕ ಬ್ಯಾಲೆನ್ಸ್ ರೂ. 227.18 ಲಕ್ಷ (7 ಗಣಿ/ಕ್ವಾರಿಗಳಿಗೆ ಸಂಬಂಧಿಸಿದಂತೆ).
- ಇ) ಮೇಲಿನವುಗಳ ದೃಷ್ಟಿಯಿಂದ, ನಮ್ಮ ಅಭಿಪ್ರಾಯದಲ್ಲಿ, ಅಂತಿಮ ಗಣಿ ಮುಚ್ಚುವಿಕೆ (FMCP) ವೆಚ್ಚದ ಬಂಡವಾಳೀಕರಣದ ಬಗ್ಗೆ ಕಂಪನಿಯ ಲೆಕ್ಕಪತ್ರ ನೀತಿ/ಅಭ್ಯಾಸ ಮತ್ತು ಅದರ ಬೋಗ್ಯ/ಸವಕಳಿಯನ್ನು ಪರಿಶೀಲಿಸುವುದು / ಪರಿಷ್ಕರಿಸುವುದು ಮತ್ತು ಬಾಕಿ ಉಳಿದಿರುವ ಅಂತಹ ಪರಿಶೀಲನೆ/ಪರಿಷ್ಕರಣೆ ಮತ್ತು/ಅಥವಾ ತಿದ್ದುಪಡಿಯ ಅಗತ್ಯವಿದೆ ಪರಿಣಾಮವನ್ನು ಕಂಡುಹಿಡಿಯಲಾಗಲಿಲ್ಲ

3.4 ಪರಿಶೋಧನೆ ಮತ್ತು ಮೌಲ್ಯಮಾಪನದ ಚಿಕಿತ್ಸಾ ವೆಚ್ಚದ ಬಗ್ಗೆ ಕಂಪನಿಯ ಮಹತ್ವದ ಲೆಕ್ಕಪತ್ರ ನೀತಿ ಟಿಪ್ಪಣಿ 46B xviii ಗಮನ ಸೆಳೆಯಲಾಗಿದೆ. ಇತ್ತೀಚೆಗೆ ಕಂಪನಿಯು ಎರಡು ಗಣಿಗಳಲ್ಲಿ ಪರಿಶೋಧನೆ ನಡೆಸಿದೆ ಎಂದು ನಮಗೆ ತಿಳಿಸಲಾಗಿದೆ. ಆದಾಗ್ಯೂ, ಅಂತಹ ಪರಿಶೋಧನೆಯ ವೆಚ್ಚವನ್ನು ಕಂಪನಿಯ ಮೇಲೆ ಹೇಳಿದ ನೀತಿಯ ಪ್ರಕಾರ ಮತ್ತು Ind AS 106- ಖನಿಜ ಸಂಪನ್ಮೂಲಗಳ ಪರಿಶೋಧನೆ (ಪ್ಯಾರಾ 23 ರಿಂದ 25) ಪ್ರಕಾರ ಗುರುತಿಸಲಾಗಿಲ್ಲ, ಅಳಿಯಲಾಗಿಲ್ಲ ಮತ್ತು ಬಂಡವಾಳೀಕರಣಗೊಳಿಸಲಾಗಿಲ್ಲ.

3.5 ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 1(a) ಅಡಿಯಲ್ಲಿ ಬಹಿರಂಗಪಡಿಸುವಿಕೆಯ ಪ್ರಕಾರ, ದುರ್ಬಲತೆಯ ಸೂಚಕ ಅಸ್ತಿತ್ವದಲ್ಲಿಲ್ಲದ ವರ್ಷದಲ್ಲಿ ಆಸ್ತಿ ಸ್ಥಾವರ ಮತ್ತು ಸಲಕರಣೆಗಳನ್ನು ದುರ್ಬಲತೆಗಾಗಿ ಪರಿಕ್ಷಿಸಲಾಯಿತು. ಆದಾಗ್ಯೂ, ಅಂತಹ ಪರಿಕ್ಷೆಗಳನ್ನು ದಾಖಲಿಸಲಾಗಿಲ್ಲ

4. [ಟಿಪ್ಪಣಿ 1(ಬಿ)] ಅಮೂರ್ತ ಆಸ್ತಿ ರೂ. 805.07 ಲಕ್ಷ

4.1 ಗಣಿಗಾರಿಕೆ ಹಕ್ಕುಗಳು ರೂ. 789.73 ಲಕ್ಷ

a) i) ರೂ.ಗಳ ಸೇರ್ಪಡೆಗಳು. 2020-21ರ ಅವದಿಯಲ್ಲಿ 1,063.11 ಲಕ್ಷ ರೂ.ಗಳ NPV (ನಿವ್ವಳ ಪ್ರಸ್ತುತ ಮೌಲ್ಯ) ಪಾವತಿಯನ್ನು ಒಳಗೊಂಡಿದೆ. 2020-21 ರ ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 1(ಎ) ಗೆ ಲಗತ್ತಿಸಲಾದ ಬಹಿರಂಗಪಡಿಸುವಿಕೆ 3 ರಲ್ಲಿ ಉಲ್ಲೇಖಿಸಲಾದ ಹಿಂದಿನ ವರ್ಷದಲ್ಲಿ ಅರಣ್ಯ ತೆರಿಗೆ 642.88 ಲಕ್ಷ ರೂ.ಗಳ ವರ್ಗಾವಣೆ / ಹೊಂದಾಣಿಕೆ. ಜಮೀನು-ಗುತ್ತಿಗೆಯಿಂದ 40.95 ಲಕ್ಷ ರೂ. ಅದರಂತೆ, ಹಿಂದಿನ ವರ್ಷಗಳಿಗೆ ಸಂಬಂಧಿಸಿದ ಸವಕಳಿ ರೂ. 2020-21ರಲ್ಲಿ 202.50 ಲಕ್ಷ ಗುರುತಿಸಲಾಗಿದೆ. ಆದಾಗ್ಯೂ, 01.04.2020 ರಂತೆ ಮೂರನೇ ಬ್ಯಾಲೆನ್ಸ್ ಶೀಟ್ನಲ್ಲಿ, Ind AS 8 ರ ಪ್ಯಾರಾ 49 ರ ಅಗತ್ಯತೆಯ ಪ್ರಕಾರ ದೋಷವನ್ನು ಪೂರ್ವಾವಲೋಕನವಾಗಿ ಸರಿಪಡಿಸದೆ ಮೊತ್ತವನ್ನು ಶೂನ್ಯ ಎಂದು ಬಹಿರಂಗಪಡಿಸಲಾಗಿದೆ.

ii) ಇದಲ್ಲದೆ, NPV ಪಾವತಿಗೆ ಸಂಬಂಧಿಸಿದ ಪೂರಕ (ಗಣಿಗಾರಿಕೆ) ಗುತ್ತಿಗೆ ಪತ್ರದ ಪ್ರಕಾರ ರೂ. 2020-21 ರಲ್ಲಿ 310.89 ಲಕ್ಷ ಬಂಡವಾಳದ ಒಟ್ಟು NPV ಪಾವತಿ ರೂ. 1,143.42 ಲಕ್ಷಗಳು. ಬಾಕಿ

ರೂ.ಗಳ NPV ಪಾವತಿಯ ಲೆಕ್ಕಪತ್ರ ಚಿಕಿತ್ಸೆ. ಹಿಂದಿನ ವರ್ಷದಲ್ಲಿ ಮಾಡಿದ 832.52 ಲಕ್ಷಗಳು ಸುಲಭವಾಗಿ ಲಭ್ಯವಿಲ್ಲ ಮತ್ತು ಅದಕ್ಕೆ ಸಂಬಂಧಿಸಿದಂತೆ ಖಾತೆಗಳಲ್ಲಿ ಯಾವುದೇ ಹೊಂದಾಣಿಕೆಗಳನ್ನು ಮಾಡಲಾಗಿಲ್ಲ.

- b) i) ಕಂಪನಿಯ ಮಹತ್ವದ ಲೆಕ್ಕಪತ್ರ ನೀತಿಯ ಪ್ರಕಾರ - ಟಿಪ್ಪಣಿ 46 B v, ಗಣಿಗಾರಿಕೆಯ ಹಕ್ಕುಗಳ ವೆಚ್ಚವು ಗಣಿಗಾರಿಕೆ ಆಸ್ತಿಯ ಒಟ್ಟು ಅಂದಾಜು ಉಳಿದ ವಾಣಿಜ್ಯ ಮೀಸಲುಗಳ ಮೇಲೆ ಬೋಗ್ಯವಾಗಿದೆ. ಗಣಿಗಾರಿಕೆ ಹಕ್ಕುಗಳ ಉಪಯುಕ್ತ ಜೀವನವು ಗುತ್ತಿಗೆ ಅವಧಿಯಾಗಿದೆ ಎಂದು ಅದು ಹೇಳುತ್ತದೆ. ಇವು ನಮ್ಮ ಅಭಿಪ್ರಾಯದಲ್ಲಿ ಒಂದಕ್ಕೊಂದು ವ್ಯತಿರಿಕ್ತವಾಗಿವೆ.
- ii) ಮೇಲಿನ ಪ್ಯಾರಾ 4.1 ರಲ್ಲಿ ಉಲ್ಲೇಖಿಸಲಾದ NPV ಗೆ ಸಂಬಂಧಿಸಿದಂತೆ, ಗುತ್ತಿಗೆ ಅವಧಿಯು 27.12.2005 ರಿಂದ 26.12.2035 ರವರೆಗೆ, 98.224 ಹೆಕ್ಟೇರ್ ಪಾರ್ಸೆಲ್ ಕ್ಲಿಯರೆನ್ಸ್ 27.12.25 ರಿಂದ 26.12.20485 ರವರೆಗೆ ಮತ್ತು ಉಳಿದ 4.4 ಕ್ಕೆ ಇದು 27.09.2020 ರಿಂದ 26.12.2035 ರವರೆಗೆ ಉಪಯುಕ್ತ ಜೀವನವನ್ನು ನಿರ್ದರಿಸುವಾಗ ಇವುಗಳನ್ನು ಪರಿಗಣಿಸಲಾಗಿಲ್ಲ.
- iii) ಮೇಲಿನದನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಅಭಿಪ್ರಾಯದಲ್ಲಿ ಕಂಪನಿಯ ಲೆಕ್ಕಪತ್ರ ನೀತಿಗೆ ಸ್ಪಷ್ಟತೆಯ ಅಗತ್ಯವಿದೆ ಮತ್ತು ಪರಿಶೀಲಿಸುವ / ಪರಿಷ್ಕರಿಸುವ ಅಗತ್ಯವಿದೆ ಮತ್ತು ಪರಿಣಾಮದ ಪರಿಣಾಮವನ್ನು ಕಂಡುಹಿಡಿಯಲು ಸಾಧ್ಯವಿಲ್ಲ.

4.2 ಆಸ್ತಿ ಬಳಕೆಯ ಹಕ್ಕು

ಕಂಪನಿಯು ತನ್ನ ಲೆಕ್ಕಪತ್ರ ನೀತಿಯ ಪ್ರಕಾರ ಬಳಕೆಯ ಹಕ್ಕು ಮತ್ತು ಗುತ್ತಿಗೆ ಹೊಣೆಗಾರಿಕೆಯನ್ನು ಗುರುತಿಸಿಲ್ಲ (ಅದರ ಹಣಕಾಸು ಹೇಳಿಕೆಗೆ 46B x ಗಮನಿಸಿ). Ind AS 116 ಪ್ರಕಾರ ಅಗತ್ಯವನ್ನು ಅನ್ವಯಿಸದಿರುವ ಅಂಶವನ್ನು (ಪ್ಯಾರಾ 60 ಅನ್ನು ಪ್ಯಾರಾ 6 ರೊಂದಿಗೆ ಓದುವುದನ್ನು ಸಹ ಬಹಿರಂಗಪಡಿಸಲಾಗಿಲ್ಲ).

ಅಗತ್ಯ ವಿವರಗಳ ಅನುಪಸ್ಥಿತಿಯಲ್ಲಿ, ಪರಿಣಾಮದ ಪರಿಣಾಮವನ್ನು ಕಂಡುಹಿಡಿಯಲಾಗಲಿಲ್ಲ.

5. ಕ್ಯಾಪಿಟಲ್ ವರ್ಕ್ ಪ್ರಗತಿಯಲ್ಲಿದೆ

5.1a) ಕಂಪನಿಯು ನಿರ್ಮಾಣ ಹಂತದಲ್ಲಿರುವ ಕಛೇರಿ ಕಟ್ಟಡದ ವೆಚ್ಚವನ್ನು ಬಂಡವಾಳ ಕಾಮಗಾರಿ ಪ್ರಗತಿಯಲ್ಲಿದೆ ಮತ್ತು ರೂ. 87 ಲಕ್ಷವನ್ನು ಕ್ಯಾಪಿಟಲ್ ಅಡ್ವಾನ್ಸ್‌ನಲ್ಲಿ ಸೇರಿಸಲಾಗಿದೆ [ಟಿಪ್ಪಣಿ 6(ಎ)]. ಪರಿಣಾಮವಾಗಿ, ಪ್ರಗತಿಯಲ್ಲಿರುವ ಬಂಡವಾಳದ ಕೆಲಸವನ್ನು ರೂ. 157 ಲಕ್ಷ, ಬಂಡವಾಳ ಮುಂಗಡ ರೂ. 87 ಲಕ್ಷ ಮತ್ತು ಪ್ರಸ್ತುತ ಇತರ ಹಣಕಾಸಿನ ಹೊಣೆಗಾರಿಕೆಗಳನ್ನು ರೂ. 70 ಲಕ್ಷ.

ಬಿ) 29-05-2019 ರ ಕೆಲಸದ ಆದೇಶ/ಒಪ್ಪಂದದ ಪ್ರಕಾರ ನಿರ್ಮಾಣವನ್ನು ಪೂರ್ಣಗೊಳಿಸುವ ಸಮಯ 12 ತಿಂಗಳುಗಳು.

ಸಿ) ಕಾಯಿದೆಗೆ ತಿದ್ದುಪಡಿ ಮಾಡಲಾದ Ind AS ಶೆಡ್ಯೂಲ್ III ರ ಪ್ರಕಾರ, ಪ್ರಗತಿಯಲ್ಲಿರುವ ಬಂಡವಾಳದ ಕೆಲಸದ ಬಗ್ಗೆ ನಿಯಂತ್ರಕ ಮಾಹಿತಿಯನ್ನು ಕಂಪನಿಯು ಬಹಿರಂಗಪಡಿಸಿಲ್ಲ.

5.2 ಮೇಲೆ ಹೇಳಿದ ಕಟ್ಟಡವನ್ನು 24.10.2017 ರಂದು ಲೀಸ್ ಕಮ್ ಸೇಲ್ ಆಧಾರದ ಮೇಲೆ 30 ವರ್ಷಗಳ ಅವಧಿಗೆ ತೆಗೆದುಕೊಂಡ ಜಮೀನಿನಲ್ಲಿ ನಿರ್ಮಿಸಲಾಗುತ್ತಿದ್ದು, 3 ವರ್ಷಗಳೊಳಗೆ ಕಟ್ಟಡವನ್ನು ನಿರ್ಮಿಸಲು ಷರತ್ತು ವಿದಿಸಲಾಗಿದೆ. ಸಮಯ ವಿಸ್ತರಣೆಗೆ ಅನುಮತಿಯ ವಿವರಗಳನ್ನು ಒದಗಿಸಲಾಗಿಲ್ಲ.

6 (ಟಿಪ್ಪಣಿ 2) ಹೂಡಿಕೆಗಳು ರೂ. 5,030.90 ಲಕ್ಷ

ಹೂಡಿಕೆದಾರ ಕಂಪನಿಯಾದ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಲಿಮಿಟೆಡ್ ನಷ್ಟವನ್ನು ಅನುಬವಿಸುತ್ತಿದೆ ಮತ್ತು ಅದರ ಸಂಚಿತ ನಷ್ಟ (ಇತ್ತೀಚಿನ ಲಭ್ಯವಿರುವ ಪ್ರಕಾರ) ಬ್ಯಾಲೆನ್ಸ್ ಶೀಟ್ 31.03.2021 ರಂತೆ ರೂ. 8,077.85 ಲಕ್ಷ ರೂ. 31,000 ಲಕ್ಷ.

ಹೂಡಿಕೆದಾರರ ಕಂಪನಿಯು ರಾಜ್ಯದ ಪಿಎಸ್‌ಯು ಆಗಿದ್ದು, ಸರ್ಕಾರದ ಆದೇಶದಂತೆ ರೂ.5000 ಲಕ್ಷ ಹೂಡಿಕೆ ಮಾಡಲಾಗಿದೆ ಎಂದು ನಮಗೆ ತಿಳಿಸಲಾಗಿದೆ. ವಹಿವಾಟು ಮಾಡದ ಹೂಡಿಕೆಯನ್ನು ವೆಚ್ಚದಲ್ಲಿ ಬಹಿರಂಗಪಡಿಸಲಾಗಿದೆ ಮತ್ತು ವರದಿ ದಿನಾಂಕದಂದು ದುರ್ಬಲತೆಯನ್ನು ಮೌಲ್ಯಮಾಪನ ಮಾಡಲಾಗಿಲ್ಲ.

- 7 (ಟಿಪ್ಪಣಿ 3) ವ್ಯಾಪಾರ ಸ್ವೀಕಾರ ರೂ. 9,492.83 ಲಕ್ಷ
- 7.1a) ಪಕ್ಷವಾರು, ಪಾವತಿಯ ಅಂತಿಮ ದಿನಾಂಕ ಮತ್ತು ಸಾಕ್ಷಾತ್ಕಾರದ ನಿರೀಕ್ಷಿತ ದಿನಾಂಕದೊಂದಿಗೆ ಬಿಲ್ ವಾರು ವಿವರಗಳನ್ನು ಒದಗಿಸಲಾಗಿಲ್ಲ. ಆದ್ದರಿಂದ, ಪ್ರಸ್ತುತ ಮತ್ತು ನಾನ್ಯುರಂಟ್ ಮತ್ತು ವಯಸ್ಸಾದ ವೇಳಾಪಟ್ಟಿಯಂತೆ ಸ್ವೀಕರಿಸಬಹುದಾದ ವ್ಯಾಪಾರದ ಸರಿಯಾದ ವರ್ಗೀಕರಣವನ್ನು ಖಚಿತಪಡಿಸಲು ಸಾಧ್ಯವಾಗಲಿಲ್ಲ.
- ಬಿ) ಬಾಕಿ ಉಳಿದಿರುವ ಬ್ಯಾಲೆನ್ಸ್‌ನಲ್ಲಿ ಪಕ್ಷಗಳು ಅಂಗೀಕರಿಸದ ಎಫ್‌ಡಿಟಿ ಸಂಗ್ರಹಿಸಲಾದ ಡೆಬಿಟ್ ನೋಟುಗಳು (ನೋಟ್ 31 ಎ (ಎ) (ಐ) ಹಣಕಾಸು ಹೇಳಿಕೆಗಳಲ್ಲಿ ಉಲ್ಲೇಖಿಸಲಾಗಿದೆ), ಮೊಕದ್ದಮೆ ದಾಖಲಾದ ಖಾತೆಗಳು ಮತ್ತು ಮದ್ಯಸ್ಥಿಕೆಯಲ್ಲಿ ಬಾಕಿ ಇರುವ ಪ್ರಕರಣಗಳು ಇತ್ಯಾದಿ (ಅದರ ವಿವರಗಳನ್ನು ಒದಗಿಸದೆ) ಒಳಗೊಂಡಿರುತ್ತದೆ ಎಂದು ನಮಗೆ ತಿಳಿಸಲಾಗಿದೆ. . ಆದಾಗ್ಯೂ, ಸಂಪೂರ್ಣ ಬಾಕಿ ಉಳಿದಿರುವ ಮೊತ್ತವನ್ನು ನಿರ್ವಿವಾದದ ವ್ಯಾಪಾರ ಸ್ವೀಕಾರಾರ್ಹವೆಂದು ಬಹಿರಂಗಪಡಿಸಲಾಗಿದೆ.
- 7.2 ಬಾಕಿ ಒಳಗೊಂಡಿದೆ
- i) ರೂ. 2006-07 ಮತ್ತು 2007-08 ರ ಅವಧಿಯಲ್ಲಿ ದರದಲ್ಲಿನ ವ್ಯತ್ಯಾಸಕ್ಕಾಗಿ 2006-07 ಮತ್ತು 2007-08 ರ ಅವಧಿಯಲ್ಲಿ ಮಾಪನಾಂಕ ನಿರ್ಣಯಿಸಲಾದ ಕಬ್ಬಿಣದ ಅದಿರು ಪೂರೈಕೆಗೆ ಸಂಬಂಧಿಸಿದಂತೆ ಪ್ರಸ್ತಾಪಿಸಲಾದ ಮಾರ್ಪಡಿಸಿದ ಡೆಬಿಟ್ ಟಿಪ್ಪಣಿಗಳ ಪ್ರಕಾರ ಕಂಪನಿಯು ಖಾತೆಗಳ ಸಮನ್ವಯವನ್ನು ಕೋರಿದ ಇಬ್ಬರು ಮಾರ್ಕೆಟಿಂಗ್ ಎಜೆಂಟ್‌ಗಳಿಂದ 2,458.09 ಲಕ್ಷ ರೂ. ಪಂಚಾಯ್ತಿ ಪ್ರಶಸ್ತಿ, ಒಟ್ಟು ರೂ. 4,932.37 ಲಕ್ಷ + ಅನ್ವಯವಾಗುವ ತೆರಿಗೆಗಳು, ಕಂಪನಿಯ ಖಾತೆ ಪುಸ್ತಕಗಳ ಪ್ರಕಾರ ಪ್ರಸ್ತುತ ಬಾಕಿ ಇರುವ ಬಾಕಿಯನ್ನು ನಮೂದಿಸಿದೆ. ಮದ್ಯಸ್ಥಿಕೆ ತೀರ್ಪನ್ನು ಪ್ರಶ್ನಿಸಿ ಪಕ್ಷವು ಹೈಕೋರ್ಟ್‌ಗೆ ಎಂಎಪ್‌ಎ ಸಲ್ಲಿಸಿದೆ ಎಂದು ನಮಗೆ ತಿಳಿಸಲಾಗಿದೆ.
- ii) ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 3 ಗೆ ಲಗತ್ತಿಸಲಾದ ಟಿಪ್ಪಣಿಯಲ್ಲಿ ಉಲ್ಲೇಖಿಸಲಾದ ಜಂಟಿ ಉದ್ಯಮ ಕಂಪನಿಯಿಂದ ಬಾಕಿ ಇರುವ ರೂ.1,400.08 ಲಕ್ಷ. ಇದನ್ನು ಋಣಬಾರವೆಂದು ಅಂಗೀಕರಿಸಲಾಗಿಲ್ಲ ಮತ್ತು JV ಕಂಪನಿಯು ಅನಿಶ್ಚಿತ ಹೊಣೆಗಾರಿಕೆ ಎಂದು ಬಹಿರಂಗಪಡಿಸಿದೆ.
- 7.3 ನಮ್ಮ ಅಭಿಪ್ರಾಯದಲ್ಲಿ, ದುರ್ಬಲತೆಯ ನಷ್ಟ / ನಿರೀಕ್ಷಿತ ಸಾಲದ ನಷ್ಟದ (ಮೇಲಿನ ಪ್ಯಾರಾಗ್ರಾಫ್ 2.2 ರಲ್ಲಿನ ನಮ್ಮ ಅವಲೋಕನವನ್ನು ನೋಡಿ) ಬಾಕಿ ಉಳಿದಿರುವ ಬಾಕಿಗಳು ಸಮನ್ವಯಗೊಳಿಸದ/ ದೃಢೀಕರಿಸದ ಮತ್ತು ಬಾಕಿಗಳ ಸಾಕ್ಷಾತ್ಕಾರದಲ್ಲಿ ಗಮನಾರ್ಹ ಅನಿಶ್ಚಿತತೆಯ ದೃಷ್ಟಿಯಿಂದ, ಸಂದೇಹಾಸ್ಪದ ಸಾಲಗಳಿಗೆ ನಿಬಂಧನೆಯನ್ನು ಮಾಡಬೇಕಾಗಿದೆ. (ಸಂಪ್ರದಾಯವಾದಿ ಆದಾರದ ಮೇಲೆ) ಉತ್ತಮವೆಂದು ಪರಿಗಣಿಸಲಾದ ಮೂರು ವರ್ಷಗಳವರೆಗೆ ಬಾಕಿ ಇರುವ ಸಾಲಗಳಿಗೆ [ಪ್ಯಾರಾ 7.2 (i) ಮತ್ತು (ii) ಮೇಲಿನ ಪ್ಯಾರಾಗ್ರಾಫ್‌ನಲ್ಲಿ ಉಲ್ಲೇಖಿಸಲಾದ ಮೊತ್ತವನ್ನು ಒಳಗೊಂಡಂತೆ] ರೂ. 9,483.60 ಲಕ್ಷ (ವಯಸ್ಸಾದ ವೇಳಾಪಟ್ಟಿಯ ಪ್ರಕಾರ) ಪರಿಣಾಮವಾಗಿ, ವರ್ಷದ ಲಾಭವು ರೂ. 9,483.60 ಲಕ್ಷ.
8. (ಟಿಪ್ಪಣಿ 4) ಇತರೆ ಹಣಕಾಸು ಸ್ವತ್ತುಗಳು ರೂ. 2,276.96 ಲಕ್ಷ
- ಬ್ಯಾಂಕಿನೊಂದಿಗೆ ಬ್ಯಾಲೆನ್ಸ್ - ಮೀಸಲಿಟ್ಟ ರೂ. 2,276.96 ಲಕ್ಷ
- ಎ) ಹಿಂದಿನ ಅವಧಿಯ ತುಲನಾತ್ಮಕ ಮೊತ್ತವನ್ನು ರೂ. 1,715.40 ಲಕ್ಷ ರೂ. 2020-21ರ ಲೆಕ್ಕಪರಿಶೋಧನೆಯ ಆರ್ಥಿಕ ವರ್ಷದ ಪ್ರಕಾರ 61.01 ಲಕ್ಷ. ಮೊತ್ತದ ರೂ. 1,654.36 ಲಕ್ಷವನ್ನು ನಗದು ಮತ್ತು ನಗದು ಸಮಾನದಿಂದ ಮರುವರ್ಗೀಕರಿಸಲಾಗಿದೆ - ಇತರೆ ಬ್ಯಾಂಕ್ ಬ್ಯಾಲೆನ್ಸ್ [ಟಿಪ್ಪಣಿ 9(ಬಿ)].
- ಬಿ) ಬಾಕಿ ರೂ. ವಿವರಗಳು ಮತ್ತು ದೃಢೀಕರಣವಿಲ್ಲದೆ ಹಿಂದಿನ ವರ್ಷಗಳಿಂದ 61.01 ಲಕ್ಷವನ್ನು ತರಲಾಗಿದೆ. ಪರಿಣಾಮವಾಗಿ ಪರಿಣಾಮವನ್ನು ಕಂಡುಹಿಡಿಯಲಾಗಲಿಲ್ಲ.
- ಸಿ) ವಿವಿಧ ಅಧಿಕಾರಿಗಳಿಗೆ ನೀಡಲಾದ ಬ್ಯಾಂಕ್ ಗ್ಯಾರಂಟಿಗಳ ವಿವರಗಳು (ಹಣಕಾಸಿನ ಹೇಳಿಕೆಗಳಿಗೆ ಟಿಪ್ಪಣಿ 4.1 ರಲ್ಲಿ ಹೇಳಿರುವಂತೆ) ಸುಲಭವಾಗಿ ಲಭ್ಯವಿಲ್ಲ.
- 8ಎ. (ಟಿಪ್ಪಣಿ 5) ಮುಂದೂಡಲ್ಪಟ್ಟ ತೆರಿಗೆ ಆಸ್ತಿ (ನಿವ್ವಳ) ರೂ. 920.63 ಲಕ್ಷ
- Ind AS-12 ಆದಾಯ ತೆರಿಗೆಗಳು [ಪ್ಯಾರಾ 81(g)] ಅಗತ್ಯವಿರುವಂತೆ ಪ್ರತಿ ಪ್ರಕಾರದ ತಾತ್ಕಾಲಿಕ ವ್ಯತ್ಯಾಸಕ್ಕಾಗಿ ಮುಂದೂಡಲ್ಪಟ್ಟ ತೆರಿಗೆ ಆಸ್ತಿಗಳು ಮತ್ತು ಹೊಣೆಗಾರಿಕೆಗಳ ಮೊತ್ತವನ್ನು ಬಹಿರಂಗಪಡಿಸಲಾಗಿಲ್ಲ.

9. (ಟಿಪ್ಪಣಿ 6) ಇತರೆ ಚಾಲ್ತಿಯಲ್ಲದ ಸ್ವತ್ತುಗಳು ರೂ. 4,851.51 ಲಕ್ಷ

9.1 ಬಂಡವಾಳ ಮುಂಗಡ ರೂ. 522.37 ಲಕ್ಷ

ಎ)i) ಹಿಂದಿನ ವರ್ಷಗಳಿಂದ ತಂದ ಬೂಸ್ಟಾಡೀನಕ್ಕೆ ಮುಂಗಡವಾಗಿ 294.45 ಲಕ್ಷವನ್ನು ಒಳಗೊಂಡಿದೆ. ಆದಾಗ್ಯೂ, 31.03.2021 ರಂತೆ ತುಲನಾತ್ಮಕ ಮೊತ್ತವನ್ನು (ಇತರ ಮುಂಗಡಗಳಲ್ಲಿ ಸೇರಿಸಲಾಗಿದೆ) ಮರು ಗುಂಪು ಮಾಡಲಾಗಿಲ್ಲ.

ii) ಮೇಲಿನ ಮುಂಗಡಕ್ಕೆ ಸಂಬಂಧಿಸಿದಂತೆ ಪಾವತಿಸಬೇಕಾದ ಬಾಕಿ ಮೊತ್ತವನ್ನು ಬದ್ಧತೆ ಎಂದು ಬಹಿರಂಗಪಡಿಸಲಾಗಿಲ್ಲ (ಹಣಕಾಸು ಹೇಳಿಕೆಗೆ ಟಿಪ್ಪಣಿ 31B).

ಬಿ)i) ರೂ. ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 6.1 ರಲ್ಲಿ ಉಲ್ಲೇಖಿಸಲಾದ 137.92 ಲಕ್ಷ, ನಮ್ಮ ಅಭಿಪ್ರಾಯದಲ್ಲಿ, ಪಾವತಿಯ ಸ್ವರೂಪ ಮತ್ತು ಪಕ್ಷದಿಂದ ಪ್ರತಿ ಕ್ಲೈಮ್ ಅನ್ನು ಪರಿಗಣಿಸಿ ಮರುಪಡೆಯುವಿಕೆಗೆ ಅನುಮಾನಾಸ್ಪದವಾಗಿ ಒದಗಿಸಬೇಕು. ಅದರಂತೆ, ವರ್ಷದ ಲಾಭವನ್ನು ರೂ. 137.92 ಲಕ್ಷ

ii) ಕೌಂಟರ್ ಕ್ಲೈಮ್ ಮೊತ್ತವನ್ನು ಅನಿಶ್ಚಿತ ಹೊಣೆಗಾರಿಕೆ ಎಂದು ಖಚಿತಪಡಿಸಲಾಗಿಲ್ಲ ಮತ್ತು ಬಹಿರಂಗಪಡಿಸಲಾಗಿಲ್ಲ (ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 31A).

9.2 ಶಾಸನಬದ್ಧ ಅಧಿಕಾರಿಗಳೊಂದಿಗೆ ಠೇವಣಿ ಮತ್ತು ಇತರ ರೂ. 4,256.42 ಲಕ್ಷ ಬಾಕಿ ಒಳಗೊಂಡಿದೆ

ಎ) ರೂ. 1,117.06 ಲಕ್ಷ ಇದುವರೆಗೆ ಜಮೀನು ಮುಂಗಡ ಮತ್ತು ಇತರರಿಗೆ ಮುಂಗಡವಾಗಿ ಬಹಿರಂಗಪಡಿಸಲಾಗಿದೆ. ಮರುಸಂಘಟನೆಗೆ ಆದಾರ ಮತ್ತು ತಾರ್ಕಿಕತೆಯನ್ನು ವಿವರಿಸಲಾಗಿಲ್ಲ.

ಬಿ) 2017-18 ರಿಂದ 2020-21 ರ ಅನುಮೋದಿತ ಯೋಜನೆಗಳಿಗೆ ಸಂಬಂಧಿಸಿದ CSR ಚಟುವಟಿಕೆಗಳಿಗೆ ಬಿಡುಗಡೆ ಮಾಡಲಾದ ಖ.445.91 ಲಕ್ಷ ಮುಂಗಡಗಳು ಬಳಕೆಯ ಪ್ರಮಾಣಪತ್ರಗಳ (UCs) ಸ್ವೀಕೃತಿಯ ಮೇಲೆ ಬಾಕಿ ಉಳಿದಿವೆ ಎಂದು ಹೇಳಲಾಗಿದೆ. ಆದಾಗ್ಯೂ, CSR ವಿಭಾಗವು ಒದಗಿಸಿದ ಮಾಹಿತಿಯ ಪ್ರಕಾರ, 31.03.2022 ರಂತೆ UC ಗಳ ಹೊಂದಾಣಿಕೆ ಮಾಡದ ಮುಂಗಡ ರಸೀದಿಯು ಕೇವಲ ರೂ. 192.25 ಲಕ್ಷ. ಆದ್ದರಿಂದ, ನಮ್ಮ ಅಭಿಪ್ರಾಯದಲ್ಲಿ, ಬಾಕಿ ಉಳಿದಿರುವ ಸಮನ್ವಯ, ರೂ 253.66 ಲಕ್ಷಗಳ ವ್ಯತ್ಯಾಸವನ್ನು ಸಿಎಸ್‌ಆರ್ ವೆಚ್ಚಕ್ಕಾಗಿ ಒದಗಿಸಬೇಕಾಗಿದೆ.

ಅದರಂತೆ, ಉಳಿಸಿಕೊಂಡ ಲಾಭವು ರೂ. 253.66 ಲಕ್ಷ (ಅಗತ್ಯ ವಿವರಗಳ ಅನುಪಸ್ಥಿತಿಯಲ್ಲಿ ಹಿಂದಿನ ವರ್ಷಗಳಲ್ಲಿ ಸಂಪೂರ್ಣ ಬೇದಾತ್ಮಕ ಮೊತ್ತವನ್ನು ಬಳಸಲಾಗಿದೆ ಎಂದು ಊಹಿಸಿ).

ಸಿ) ರೂ. 210.41 ಲಕ್ಷವನ್ನು ಮಾನಿಟರಿಂಗ್ ಕಮಿಟಿ (MC/CEC) ಮೂಲಕ R&R ಕಾಮಗಾರಿಗಳ ಅನುಷ್ಠಾನಕ್ಕಾಗಿ ತಡೆಹಿಡಿಯಲಾಗಿದೆ.

i) ರೂ. 59.45 ಲಕ್ಷವು 10% ಆಗಿದ್ದು, ಒಪ್ಪ 2629 ಗೆ ಸಂಬಂಧಿಸಿದಂತೆ ಮೊದಲ ಹಂತದ R & R ಕೆಲಸಕ್ಕೆ ಸಂಬಂಧಿಸಿದಂತೆ ತಡೆಹಿಡಿಯಲಾಗಿದೆ, ಇದನ್ನು ಗೌರವಾನ್ವಿತ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಮಾತ್ರ ಮರುಪಾವತಿಸಲಾಗುತ್ತದೆ.

ii) ರೂ. ಓವರ್ ಬಡ್ಡನ್ ಡಂಪ್ (MLI659) ಜಾರುವಿಕೆಯಿಂದ ಕಾರ್ಯಗತಗೊಳಿಸಲಾದ R & R ಕೆಲಸಗಳಿಗೆ ಹಾನಿಯ ಖಾತೆಯಲ್ಲಿ 150.96 ಲಕ್ಷ ಮೊತ್ತವನ್ನು ತಡೆಹಿಡಿಯಲಾಗಿದೆ, ಇದನ್ನು R & R ಕಾರ್ಯಗಳನ್ನು ಪುನಃ ಮಾಡಿದ ನಂತರ ಮರುಪಾವತಿಗೆ ಪರಿಗಣಿಸಲಾಗುವುದು.

ಆದ್ದರಿಂದ, ಈ ಹಂತದಲ್ಲಿ ಪರಿಣಾಮದ ಪರಿಣಾಮವನ್ನು ಕಂಡುಹಿಡಿಯಲಾಗುವುದಿಲ್ಲ.

ಡಿ) ಅನುಮೋದಿತ ಗಣಿಗಾರಿಕೆ ಯೋಜನೆಯ ಪ್ರಕಾರ ತಡೆಗೋಡೆ ಮತ್ತು ಚೆಕ್ ಡ್ಯಾಂ ನಿರ್ಮಾಣಕ್ಕಾಗಿ 36.96 ಲಕ್ಷ ಮುಂಗಡ ಪಾವತಿಸಲಾಗಿದೆ [ML 2629 ಗೆ ಸಂಬಂಧಿಸಿದ]. 2015ರಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಗುತ್ತಿಗೆದಾರರು ರೂ.ಗೆ ಬಿಲ್ ಸಲ್ಲಿಸಿದ್ದಾರೆ ಎಂದು ತಿಳಿಸಲಾಗಿದೆ. ರೂ. 67.59 ಲಕ್ಷ, ಬಾಕಿ ಮೊತ್ತ ರೂ. 30.63 ಲಕ್ಷ ಇತ್ಯರ್ಥಕ್ಕೆ ಬಾಕಿಯಿದೆ ಪರಿಣಾಮವಾಗಿ, ಉಳಿಸಿಕೊಂಡಿರುವ ಗಳಿಕೆಯು ರೂ. 67.59 ಲಕ್ಷ, ಇತರೆ ಚಾಲ್ತಿಯಲ್ಲದ ಆಸ್ತಿಯನ್ನು ರೂ. 36.96 ಲಕ್ಷ ಮತ್ತು ಇತರ ಹಣಕಾಸಿನ ಹೊಣೆಗಾರಿಕೆಗಳು ರೂ. 30.63 ಲಕ್ಷ.

- ಇ) ರೂ. 483.79 ಲಕ್ಷ ಮುಂಗಡ ಇತರರಾಗಿದ್ದು, ಇದಕ್ಕೆ ಸರಿಯಾದ ವಿವರಗಳನ್ನು ಒದಗಿಸಲಾಗಿಲ್ಲ. ಆದ್ದರಿಂದ, ಯಾವುದಾದರೂ ಇದ್ದರೆ ಪರಿಣಾಮವಾಗಿ ಪರಿಣಾಮವು ಖಚಿತವಾಗಿಲ್ಲ.
- ಎಪ್) ರೂ. ಪ್ರತಿನಿಧಿಸುವ ನ್ಯಾಯಾಲಯದಲ್ಲಿ 891.42 ಲಕ್ಷ ಮೊತ್ತವನ್ನು ಠೇವಣಿ ಮಾಡಲಾಗಿದೆ
- i) ರೂ. 64.01 ಲಕ್ಷ ಬಾಕಿಯನ್ನು ಹಿಂದಿನ ವರ್ಷಗಳಿಂದ ಮುಂದಕ್ಕೆ ತರಲಾಗಿದೆ, ಅದರ ವಿವರಗಳು ಸುಲಭವಾಗಿ ಲಭ್ಯವಿಲ್ಲ ಮತ್ತು ಆದ್ದರಿಂದ ಬಾಕಿಯ ಮರುಪಾವತಿಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ.
- ii) ರೂ. 2020-21ರಲ್ಲಿ 588.47 ಲಕ್ಷ ನ್ಯಾಯಾಲಯ ಶುಲ್ಕವನ್ನು ಕಂಪನಿಯ ವಿರುದ್ಧ ಪಕ್ಷವು ಸಲ್ಲಿಸಿದ ಪ್ರಕರಣದಲ್ಲಿ 1A / ಕೌಂಟರ್ ಕ್ಲೈಮ್ ಸಲ್ಲಿಸಲು ಪಾವತಿಸಲಾಗಿದೆ. 1ಎಯನ್ನು ಒಪ್ಪಿಕೊಳ್ಳುವ ಕೆಳ ನ್ಯಾಯಾಲಯದ ಆದೇಶವನ್ನು ಗೌರವಾನ್ವಿತ ಹೈಕೋರ್ಟ್ ರದ್ದುಗೊಳಿಸಿದ್ದರೂ, ವಿಷಯ ಈಗ ಸುಪ್ರೀಂ ಕೋರ್ಟ್‌ನಲ್ಲಿದೆ ಎಂದು ನಮಗೆ ತಿಳಿಸಲಾಗಿದೆ. ಆದ್ದರಿಂದ, ಮರುಪಡೆಯುವಿಕೆ ಗೌರವಾನ್ವಿತ ಸುಪ್ರೀಂ ಕೋರ್ಟ್ ಅನ್ನು ಅವಲಂಬಿಸಿರುತ್ತದೆ.
ಈ ಹಂತದಲ್ಲಿ ಪರಿಣಾಮದ ಪರಿಣಾಮವನ್ನು ಕಂಡುಹಿಡಿಯಲಾಗುವುದಿಲ್ಲ.
- iii) ರೂ. ಆರ್ಬಿಟ್ರಲ್ ಪ್ರಶಸ್ತಿಗಳ ವಿರುದ್ಧ ಕಂಪನಿಯ ಮೇಲ್ಮನವಿ ಬಾಕಿ ಉಳಿದಿರುವ ಜನವರಿ 2020 ರಲ್ಲಿ 209.16 ಲಕ್ಷವನ್ನು ನ್ಯಾಯಾಲಯದಲ್ಲಿ ಠೇವಣಿ ಇರಿಸಲಾಗಿದೆ. ಮೇಲ್ಮನವಿಯನ್ನು 17.03.2022 ರಂದು ವಜಾಗೊಳಿಸಲಾಗಿದೆ ಮತ್ತು ಕಂಪನಿಯು 27.06.2022 ರಂದು ನ್ಯಾಯಾಲಯದಲ್ಲಿ ರೂ. 368.51 ಲಕ್ಷ (ನಿವ್ವಳ ಟಿಡಿಎಸ್ ರೂ. 18.72 ಲಕ್ಷ) ರೂ ದಂಡವನ್ನು ಪ್ರತಿನಿಧಿಸುತ್ತದೆ. 200 ಲಕ್ಷ ಮತ್ತು ಪಂಚಾಯ್ತಿ ತೀರ್ಪು ಪ್ರಕಾರ 187.23 ಲಕ್ಷ ರೂ. ಅಂದಿನಿಂದ ನ್ಯಾಯಾಲಯವು ಹೇಳಿದ ಮೊತ್ತವನ್ನು ಡಿಕ್ರಿ ಹೊಂದಿರುವವರಿಗೆ ವರ್ಗಾಯಿಸಲು ಅನುಮತಿ ನೀಡಿದೆ.
ಮೇಲಿನವುಗಳ ದೃಷ್ಟಿಯಿಂದ, ನಮ್ಮ ಅಭಿಪ್ರಾಯದಲ್ಲಿ, ಕಂಪನಿಯು ರೂ. 380 ಲಕ್ಷ (31.03.2022 ರವರೆಗಿನ ಅಂದಾಜು ಬಡ್ಡಿ ರೂ. 180 ಲಕ್ಷ ಸೇರಿದಂತೆ) ಮತ್ತು ಗುರುತಿಸಲ್ಪಟ್ಟ ರೂ. 589.16 ಲಕ್ಷ ಲಾಭ ಅಥವಾ ನಷ್ಟದಲ್ಲಿ ವೆಚ್ಚವಾಗಿ, ವರ್ಷಕ್ಕೆ ರೂ. 589.16 ಲಕ್ಷ ಇತರೆ ಚಾಲ್ತಿಯಲ್ಲದ ಆಸ್ತಿಯನ್ನು ರೂ. 209.16 ಲಕ್ಷ ಮತ್ತು ಪ್ರಸ್ತುತ ಹಣಕಾಸಿನ ಹೊಣೆಗಾರಿಕೆಯನ್ನು ರೂ. 380.00 ಲಕ್ಷ
- ಜಿ) ರೂ.1,117.71 ಲಕ್ಷ ಆದಾಯ ತೆರಿಗೆ ಠೇವಣಿಯ ಮರುಪಾವತಿ/ಸಾಕ್ಷಾತ್ಕಾರ ಮತ್ತು ಆದಾಯ ತೆರಿಗೆ ಮರುಪಾವತಿ ರೂ. 3,003.00 ಲಕ್ಷ (ಕ್ರಮವಾಗಿ ಪ್ಯಾರಾ 9.2(g) ಮತ್ತು 9.3(a) ನಲ್ಲಿ ಉಲ್ಲೇಖಿಸಲಾಗಿದೆ) ರೂ.4,120.71 ಲಕ್ಷವನ್ನು ಒಟ್ಟುಗೂಡಿಸಿ ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 31 A(a) vi to xi ನಲ್ಲಿ ಉಲ್ಲೇಖಿಸಲಾದ ಮೇಲ್ಮನವಿಗಳಲ್ಲಿ ಅನುಕೂಲಕರ ನಿರ್ದಾರಕ್ಕೆ ಒಳಪಟ್ಟಿರುತ್ತದೆ.
- ಹೆಚ್)ರೂ. 828.25 ಲಕ್ಷ ಪೂರ್ವ ಠೇವಣಿ ಸಲ್ಲಿಸುವಾಗ ಮೇಲ್ಮನವಿ ಸಲ್ಲಿಸುವಾಗ ಮಾಡಲಾದ ಸೇವಾ ತೆರಿಗೆ ಬೇಡಿಕೆಯ ವಿರುದ್ಧ ಟಿಪ್ಪಣಿ 31A (a) xvi ನಲ್ಲಿ ಉಲ್ಲೇಖಿಸಲಾಗಿದೆ ಹಣಕಾಸು ಹೇಳಿಕೆಗಳು ಮತ್ತು ಮರುಪಡೆಯುವಿಕೆ / ವಿಶ್ವಾಸಾರ್ಹತೆ ಮೇಲ್ಮನವಿಯಲ್ಲಿ ಅನುಕೂಲಕರ ನಿರ್ದಾರಕ್ಕೆ ಒಳಪಟ್ಟಿರುತ್ತದೆ.
- ಐ) ಮಾರಾಟ ತೆರಿಗೆ ಮನವಿಗೆ ಸಂಬಂಧಿಸಿದಂತೆ 212.17 ಲಕ್ಷ ರೂ.ಗಳನ್ನು ಕಂಪನಿಯ ಪರವಾಗಿ ವಜಾಗೊಳಿಸಲಾಗಿದೆ. ಆದಾಗ್ಯೂ, ಇಲಾಖೆಯೊಂದಿಗೆ ಮರುಪಾವತಿ ಕ್ಲೈಮ್ ಸ್ಥಿತಿಯನ್ನು ಒದಗಿಸಲಾಗಿಲ್ಲ. ಆದ್ದರಿಂದ, ಪರಿಣಾಮದ ಪರಿಣಾಮವನ್ನು ಕಂಡುಹಿಡಿಯಲಾಗಲಿಲ್ಲ.
- 9.3 ಎ) ಆದಾಯ ತೆರಿಗೆ ಮರುಪಾವತಿಗೆ ಸಂಬಂಧಿಸಿದಂತೆ ಪ್ಯಾರಾಗ್ರಾಫ್ 14.2 ರಲ್ಲಿ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ ರೂ. 3,003.00 ಲಕ್ಷವನ್ನು ಪ್ರಸ್ತುತ ತೆರಿಗೆ ಆಸ್ತಿ ಎಂದು ವರ್ಗೀಕರಿಸಲಾಗಿದೆ, ಚಾಲ್ತಿಯಲ್ಲದ ಆಸ್ತಿ ಎಂದು ಮರುವರ್ಗೀಕರಿಸುವ ಅಗತ್ಯವಿದೆ.
ಅದರಂತೆ, ಇತರೆ ಚಾಲ್ತಿಯಲ್ಲದ ಸ್ವತ್ತುಗಳನ್ನು ಕಡಿಮೆಗೊಳಿಸಲಾಗಿದೆ ಮತ್ತು ಪ್ರಸ್ತುತ ತೆರಿಗೆ ಆಸ್ತಿಗಳು (ನಿವ್ವಳ) ರೂ. 3,003.00 ಲಕ್ಷ
- ಬಿ) ರೂ.1,117.71 ಲಕ್ಷ ಆದಾಯ ತೆರಿಗೆ ಠೇವಣಿಯ ಮರುಪಾವತಿ/ಸಾಕ್ಷಾತ್ಕಾರ ಮತ್ತು ಆದಾಯ ತೆರಿಗೆ ಮರುಪಾವತಿ ರೂ. 3,003.00 ಲಕ್ಷ (ಕ್ರಮವಾಗಿ ಪ್ಯಾರಾ 9.2(g) ಮತ್ತು 9.3(a) ನಲ್ಲಿ ಉಲ್ಲೇಖಿಸಲಾಗಿದೆ)

ರೂ.4,120.71 ಲಕ್ಷವನ್ನು ಒಟ್ಟುಗೂಡಿಸಿ ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 31 A(a) vi to xi ನಲ್ಲಿ ಉಲ್ಲೇಖಿಸಲಾದ ಮೇಲ್ಮನವಿಗಳಲ್ಲಿ ಅನುಕೂಲಕರ ನಿರ್ದಾರಕ್ಕೆ ಒಳಪಟ್ಟಿರುತ್ತದೆ.

10. (ಟಿಪ್ಪಣಿ 7) ದಾಸ್ತಾನು ರೂ. 6,512.02 ಲಕ್ಷ

10.1 ಮುಗಿದ ಸರಕುಗಳು ರೂ. 6,452.74 ಲಕ್ಷ

ಎ) ನಿರ್ವಹಣೆಯು 31.03.2022 ರಂತೆ ಸ್ವಾಕ್ಷ ಬೌತಿಕ ಪರಿಶೀಲನೆಯನ್ನು ನಡೆಸಿದೆ. ನಿರ್ವಹಣೆಯಿಂದ ಸ್ವಾಕ್ಷ ಪರಿಶೀಲನೆ ಕಾರ್ಯಕ್ರಮದ ಮುಂಗಡ ಸೂಚನೆಯನ್ನು ಸ್ವೀಕರಿಸಿದ ಕಾರಣ ಮತ್ತು ನಂತರ ಚಾಲ್ತಿಯಲ್ಲಿರುವ ಸಾಂಕ್ರಾಮಿಕ ಸ್ಥಿತಿಯ ಕಾರಣದಿಂದಾಗಿ ಸ್ವಾಕ್ಷ ತೆಗೆದುಕೊಳ್ಳುವಿಕೆಯನ್ನು ಪರಿಶೀಲಿಸಲು ನಮಗೆ ಬೌತಿಕವಾಗಿ ಹಾಜರಾಗಲು ಸಾಧ್ಯವಾಗಲಿಲ್ಲ. ಆದಾಗ್ಯೂ, 31ನೇ ಮಾರ್ಚ್ 2022 ರಂತೆ ದಾಸ್ತಾನುಗಳ ಪ್ರಾಥಮಿಕ ಅಸ್ತಿತ್ವವನ್ನು ಪೂರೈಸಲು ನಾವು ಅಂತಹ ಆಡಿಟ್ ಕಾರ್ಯವಿಧಾನಗಳನ್ನು ನಡೆಸಿದ್ದೇವೆ.

ಬಿ) ಪುಸ್ತಕ ದಾಖಲೆಗಳ ಪ್ರಕಾರ ಕಬ್ಬಿಣದ ಅದಿರಿನ ದಾಸ್ತಾನು ನಿರ್ವಹಣೆಯಿಂದ ಪರಿಶೀಲಿಸಲ್ಪಟ್ಟಂತೆ ಮತ್ತು ಮೌಲ್ಯಮಾಪನಕ್ಕಾಗಿ ಪರಿಗಣಿಸಲಾದ ಸ್ವಾಕ್ಷ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬಂದಿದೆ ಮತ್ತು 1,95,848.48 MT (31.03.2021 ರಂತೆ 1,58,840.48 MT) ಪ್ರಮಾಣವನ್ನು ಮೌಲ್ಯಮಾಪನಕ್ಕೆ ಪರಿಗಣಿಸಲಾಗಿಲ್ಲ ಎಂದು ಹೇಳಲಾಗಿದೆ 31.03.2022 ರಂತೆ ಹರಾಜಿನಲ್ಲಿ ಮಾರಾಟವಾದ ಸ್ವಾಕ್ಷ ಅನ್ನು ಗ್ರಾಹಕರಿಂದ ತೆಗೆಯಲಾಗಿಲ್ಲ / ತೆಗೆದುಕೊಳ್ಳಲಾಗಿಲ್ಲ (ಇನ್ನು ಮುಂದೆ ಪ್ಯಾರಾಗ್ರಾಫ್ 22.1(ಬಿ) ನಲ್ಲಿನ ನಮ್ಮ ಅವಲೋಕನಗಳನ್ನು ನೋಡಿ). ಆದಾಗ್ಯೂ, ಸರಿಯಾದ ಸಮನ್ವಯದ ಅನುಪಸ್ಥಿತಿಯಲ್ಲಿ, ಯಾವುದಾದರೂ ಪರಿಣಾಮದ ಪರಿಣಾಮವು ಖಚಿತವಾಗುವುದಿಲ್ಲ.

ಸಿ) 31.03.2021 ಕ್ಕೆ 9,99,511 MT ಎಂದು ಘೋಷಿಸಲಾದ ಮಾನಿಟರಿಂಗ್ ಕಮಿಟಿಯ ವಶದಲ್ಲಿದ್ದ ಕಬ್ಬಿಣದ ಅದಿರಿನ ಹಳೆಯ ದಾಸ್ತಾನು ಈಗ 31.03.2022 ಕ್ಕೆ 10,37,776 MT ನಂತೆ ತೆಗೆದುಕೊಳ್ಳಲಾಗಿದೆ ಮತ್ತು 38,264 MT ವ್ಯತ್ಯಾಸವನ್ನು ರಸೀದಿಯಾಗಿ ತೆಗೆದುಕೊಳ್ಳಲಾಗಿದೆ. ವರ್ಷದಲ್ಲಿ, ಆದಾಗ್ಯೂ ಮೇಲಿನ ವ್ಯತ್ಯಾಸಕ್ಕೆ ಯಾವುದೇ ವಿವರಣೆಯನ್ನು ನೀಡಲಾಗಿಲ್ಲ.

ಡಿ) i) ಮೂರು ವರ್ಷಗಳ ಅವಧಿಯಲ್ಲಿ ಹೊಂದಿರುವ ಖನಿಜಗಳು ಮತ್ತು ಗ್ರಾನೈಟ್‌ಗಳ ದಾಸ್ತಾನುಗಳನ್ನು ದಾಸ್ತಾನು ಮೌಲ್ಯಮಾಪನಕ್ಕೆ ಪರಿಗಣಿಸಲಾಗುವುದಿಲ್ಲ ಎಂಬ ಹಣಕಾಸಿನ ಹೇಳಿಕೆಗಳಿಗೆ ಟಿಪ್ಪಣಿ 7.2 ಗೆ ಗಮನ ಸೆಳೆಯಲಾಗಿದೆ. ಅಂತಹ ದಾಸ್ತಾನು 11,20,580 MT ಕಬ್ಬಿಣದ ಅದಿರಿನ (31.03.2021 ರಂತೆ 11,84,441 MT) ಮೇಲೆ ಹೇಳಿದಂತೆ ಮೇಲ್ವಿಚಾರಣಾ ಸಮಿತಿಯ ಕಸ್ಪಡಿಯಲ್ಲಿ ಹೊಂದಿರುವ ದಾಸ್ತಾನು ಮತ್ತು 18,266.98 M3 (24,877.54 M3 ಬ್ಲಾಕ್ 3.201 ರಂತೆ. ಅದರ ಮಾರಾಟ/ವಾಸ್ತವಿಕ ಮೌಲ್ಯವನ್ನು ಲೆಕ್ಕಿಸದೆಯೇ ಮೌಲ್ಯಮಾಪನಕ್ಕೆ/ನಿರ್ದಾನವಾಗಿ ಚಲಿಸಿದ ದಾಸ್ತಾನುಗಳನ್ನು ಪರಿಗಣಿಸದಿರುವ ಈ ಅಡ್ಡಾಕ್ ಅಭ್ಯಾಸವು Ind AS 2 - ಇನ್ವೆಂಟರಿಸ್ (ಕಂಪನಿಯ ಲೆಕ್ಕಪತ್ರ ನೀತಿಯಂತೆ- ಟಿಪ್ಪಣಿ 38 Bxi) ಅಗತ್ಯಕ್ಕೆ ವಿರುದ್ಧವಾಗಿದೆ ವೆಚ್ಚ ಮತ್ತು ನಿವ್ವಳ ವಾಸ್ತವಿಕ ಮೌಲ್ಯ. ಅಗತ್ಯ ವಿವರಗಳ ಅನುಪಸ್ಥಿತಿಯಲ್ಲಿ, ಪರಿಣಾಮದ ಪರಿಣಾಮವನ್ನು ಕಂಡುಹಿಡಿಯಲಾಗಲಿಲ್ಲ

ii) Ind AS 2-ಇನ್ವೆಂಟರಿಸ್ [ಪ್ಯಾರಾ 36(c) & (d)] ಸ್ವಾಕ್ಷ ಅನ್ನು ಬರೆಯುವ ಬಹಿರಂಗಪಡಿಸುವಿಕೆಯ ಅಗತ್ಯತೆಗಳನ್ನು ಸಹ ಅನುಸರಿಸಲಾಗಿಲ್ಲ.

ಇ) i) ಕಬ್ಬಿಣದ ಅದಿರು/ಗ್ರಾನೈಟ್‌ಗಳ ಸ್ವಾಕ್ಷ ಅನ್ನು ಲಾಟ್/ಬ್ಲಾಕ್ ಮೂಲಕ ಗುರುತಿಸಲಾಗಿದೆ ಮತ್ತು ಆಯಾ ವರ್ಷಗಳ ಉತ್ಪಾದನಾ ವೆಚ್ಚದಲ್ಲಿ ಮೌಲ್ಯೀಕರಿಸಲಾಗಿದೆ ಮತ್ತು ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 7.1 ರಲ್ಲಿ ಹೇಳಿರುವಂತೆ ಈಚುಈಚಿ ಅಡಿಯಲ್ಲಿ ಅಲ್ಲ.

ii) ಘಟಕಗಳು ಸಿದ್ಧಪಡಿಸಿದ ಉತ್ಪಾದನಾ ವೆಚ್ಚವನ್ನು ಅಳವಡಿಸಿಕೊಳ್ಳಲಾಗಿದೆ, ಆದಾಗ್ಯೂ ಕೇಂದ್ರ ಕಛೇರಿಯಲ್ಲಿ ನಿರ್ವಹಿಸುವ ಹಣಕಾಸಿನ ಪುಸ್ತಕಗಳೊಂದಿಗೆ ಹೊಂದಾಣಿಕೆ ಮಾಡಲಾಗಿಲ್ಲ. ಬಾಕಿ ಉಳಿದಿರುವ ಸರಿಯಾದ ಸಮನ್ವಯ, ಯಾವುದಾದರೂ ಇದ್ದರೆ ಅದರ ಪರಿಣಾಮದ ಪರಿಣಾಮವನ್ನು ಖಚಿತಪಡಿಸಲು ಸಾಧ್ಯವಾಗಲಿಲ್ಲ.

ಎಪ್)ರೈಸಿಂಗ್ ಕಮ್ ಸೇಲ್ ಗುತ್ತಿಗೆದಾರರು ಉತ್ಪಾದಿಸಿದ ಗಣಿಗಳಲ್ಲಿ ಇರುವ ದಾಸ್ತಾನುಗಳನ್ನು ನಿಲ್ ಎಂದು ತೆಗೆದುಕೊಳ್ಳಲಾಗಿದೆ ಮತ್ತು ಮೌಲ್ಯೀಕರಿಸಿದ ಹಣಕಾಸಿನ ಹೇಳಿಕೆಗಳಿಗೆ ಟಿಪ್ಪಣಿ 7.3 ಗೆ ಉಲ್ಲೇಖವನ್ನು ನೀಡಲಾಗಿದೆ, ಇವುಗಳಿಗೆ ಸಂಬಂಧಿಸಿದಂತೆ ಯಾವುದೇ ವಿವರಗಳನ್ನು ಒದಗಿಸಲಾಗಿಲ್ಲ. ಆದಾಗ್ಯೂ, 31.03.2022 ರಂತೆ ದಾಸ್ತಾನುಗಳು ಗ್ರಾನೈಟ್ ಬ್ಲಾಕ್ ಅನ್ನು ಒಳಗೊಂಡಿರುವುದು ಕಂಡುಬಂದಿದೆ - RCS ಮೌಲ್ಯ ರೂ. 102.48 ಲಕ್ಷ (31.03.2021 ರಂತೆ ರೂ. 178.87 ಲಕ್ಷ)

10.2 ಅರೆ-ಸಿದ್ಧ ಸರಕುಗಳು

31.03.2022 (ರೂ. 417.41 ಲಕ್ಷ ಎಂದು ಅಂದಾಜಿಸಲಾಗಿದೆ) ಖಜೀಬ (ರನ್ ಆಪ್ ಮೈನ್) ಸ್ಟಾಕ್ ಮೌಲ್ಯವನ್ನು ಲೆಕ್ಕ ಹಾಕಲಾಗಿಲ್ಲ, ಆದರೂ 31.03.2021 ರಂತೆ ರೂ. 841.62 ಲಕ್ಷವನ್ನು ಸಿದ್ಧಪಡಿಸಿದ ಸರಕುಗಳಲ್ಲಿ ಸೇರಿಸಲಾಗಿದೆ, ಇದರ ಪರಿಣಾಮವಾಗಿ, ವರ್ಷದ ಲಾಭವನ್ನು ರೂ. 417.41 ಲಕ್ಷ.

10.3 ಅಂಗಡಿಗಳು ಮತ್ತು ಬಿಡಿಭಾಗಗಳು ರೂ. 59.28 ಲಕ್ಷ

ಎ) ಘಟಕಗಳಲ್ಲಿ ಇರುವ ಅಂಗಡಿಗಳು ಮತ್ತು ಬಿಡಿಭಾಗಗಳ ದಾಸ್ತಾನು ಹಳೆಯ / ಬಳಕೆಯ / ಸೇವೆಗೆ ಅರ್ಹವಲ್ಲದ ವಸ್ತುಗಳನ್ನು ಒಳಗೊಂಡಿರುತ್ತದೆ, ಆದಾಗ್ಯೂ ಪ್ರತ್ಯೇಕಿಸಲಾಗಿಲ್ಲ. ಇದಲ್ಲದೆ, ಸರಿಯಾದ ದಾಖಲೆಗಳು/ವಿವರಗಳ ಅನುಪಸ್ಥಿತಿಯಲ್ಲಿ FIFO ಆಧಾರದ ಅಡಿಯಲ್ಲಿ ಹೇಳಲಾದ ಮೌಲ್ಯಮಾಪನದ ಸರಿಯಾದತೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ.

ಬಿ) ದಾಸ್ತಾನು ರೂ ಒಳಗೊಂಡಿಲ್ಲ. 31.03.2022 ರಂತೆ 25.15 ಲಕ್ಷ ಮೌಲ್ಯದ ಐಟಂ ಅನ್ನು ಖರೀದಿಸಲಾಗಿದೆ ಆದರೆ 01.04.2022 ರಂದು ಮಾತ್ರ ಸ್ಟಾಕ್ ರಿಜಿಸ್ಟ್ರರ್‌ನಲ್ಲಿ ತೆಗೆದುಕೊಳ್ಳಲಾಗಿದೆ.

11. (ಟಿಪ್ಪಣಿ 8) (ಪ್ರಸ್ತುತ) ವ್ಯಾಪಾರ ಸ್ವೀಕಾರ ರೂ. 156.84 ಲಕ್ಷ

11.1 ಟ್ರೇಡ್ ಕರಾರುಗಳ ವರ್ಗೀಕರಣ ಮತ್ತು ವಯಸ್ಸಾದ ವೇಳಾಪಟ್ಟಿಯ ಬಗ್ಗೆ ಮೇಲಿನ ಪ್ಯಾರಾ 7.1 (ಎ) ನಲ್ಲಿ ನಮ್ಮ ವೀಕ್ಷಣೆಯನ್ನು ನೋಡಿ.

11.2 31.03.2021 ರಂತೆ ವ್ಯಾಪಾರ ಸ್ವೀಕರಿಸುವ ವಯಸ್ಸಾದ ವೇಳಾಪಟ್ಟಿಯಲ್ಲಿ, ರೂ. ಲೋಡಿಂಗ್ ಶುಲ್ಕಗಳಿಗೆ ಸಂಬಂಧಿಸಿದಂತೆ 31.03.2021 ರಂತೆ ಬಿಲ್ ಮಾಡದ ಸಾಲಗಾರರಾಗಿರುವ 125 ಲಕ್ಷವನ್ನು 6 ತಿಂಗಳಿಗಿಂತ ಕಡಿಮೆ ಅವಧಿಯ ಸಾಲಗಳಲ್ಲಿ ಸೇರಿಸಲಾಗಿದೆ.

12 [ಟಿಪ್ಪಣಿ 9(ಬಿ) ಇತರೆ ಬ್ಯಾಂಕ್ ಬ್ಯಾಲೆನ್ಸ್ ರೂ. 2,31,507.45 ಲಕ್ಷ

ಹಿಂದಿನ ಅವಧಿಗೆ ತುಲನಾತ್ಮಕ ಮೊತ್ತದ ಮರುವರ್ಗೀಕರಣದ ಬಗ್ಗೆ ಪ್ಯಾರಾ 8(ಎ) ನಲ್ಲಿನ ನಮ್ಮ ವೀಕ್ಷಣೆಯನ್ನು ನೋಡಿ.

13 (ಟಿಪ್ಪಣಿ 11) ಇತರೆ ಹಣಕಾಸು ಸ್ವತ್ತುಗಳು ರೂ. 5,415.16 ಲಕ್ಷ

13.1 ಸಾಂಡ್ರಿ ಬಾಕಿಗಳು ರೂ. 229.14 ಲಕ್ಷ

ಬಾಕಿ ಒಳಗೊಂಡಿದೆ

ಎ) ರೂ. 110.87 ಲಕ್ಷ ಸಿಎಸ್‌ಆರ್ ಚಟುವಟಿಕೆಗಳಿಗೆ ವರ್ಷದಲ್ಲಿ ಬಿಡುಗಡೆಯಾದ ಮುಂಗಡಗಳು, ಬಳಕೆಯ ಪ್ರಮಾಣಪತ್ರದ ಸ್ವೀಕೃತಿ ಬಾಕಿ ಉಳಿದಿವೆ ಮತ್ತು ವರದಿ ಮಾಡುವ ಉದ್ದೇಶಕ್ಕಾಗಿ ಸಿಎಸ್‌ಆರ್ ವಿಭಾಗದಿಂದ ಖರ್ಚು ಮಾಡಿದಂತೆ ಪರಿಗಣಿಸಲಾಗಿದೆ. ನಿಜವಾದ ಬಳಕೆಯ ಪುರಾವೆಗಳಿಲ್ಲದೆ ಬಿಡುಗಡೆಯಾದ ಮೊತ್ತವನ್ನು ಖರ್ಚು ಮಾಡಿದಂತೆ ಪರಿಗಣಿಸುವ ಈ ಅಭ್ಯಾಸವನ್ನು ಪರಿಶೀಲಿಸಬೇಕಾಗಿದೆ.

ಬಿ) ರೂ. 46.75 ಲಕ್ಷ ರೂ ವೆಚ್ಚದಲ್ಲಿ ತ್ಯಾಜ್ಯ ಡಂಪ್ (ML 2629) ನಲ್ಲಿ ದಾರಣ ಗೋಡೆಯ ನಿರ್ಮಾಣಕ್ಕಾಗಿ ಮುಂಗಡದ ಎರಡನೇ ಕಂತು (25%). 187 ಲಕ್ಷ ಮೊದಲ ಕಂತಿನ ರೂ.93.50 ಲಕ್ಷದ ಲೆಕ್ಕಪತ್ರದ ವಿವರಗಳನ್ನು ಒದಗಿಸಿಲ್ಲ.

ii) ಅರಣ್ಯ ಇಲಾಖೆಯಿಂದ ನಿವೇಶನ ಮಂಜೂರಾತಿಗಾಗಿ ನಿರ್ಮಾಣವು ಇನ್ನೂ ಪ್ರಗತಿಯಲ್ಲಿದೆ ಎಂದು ನಮಗೆ ತಿಳಿಸಲಾಗಿದೆ. PMCP ಗಾಗಿ ನಿಬಂದನೆಯಲ್ಲಿ, ಬಾಕಿ ಉಳಿದಿರುವ ವೆಚ್ಚದ ಸಂಬಂಧಿತ ಮೊತ್ತವನ್ನು ರೂ. 30.15 ಲಕ್ಷ ಮಾತ್ರ ಪರಿಣಾಮವಾಗಿ, ಪ್ರಸ್ತುತವಲ್ಲದ ನಿಬಂದನೆಯನ್ನು ಕಡಿಮೆಗೊಳಿಸಲಾಗಿದೆ ಮತ್ತು ವರ್ಷದ ಲಾಭವನ್ನು ರೂ. 156.85 ಲಕ್ಷ.

ಸಿ) ರೂ. ಗಣಿ ಮತ್ತು ಬೋವಿಜ್ಜಾನ ಇಲಾಖೆಯ ಮೊಬೈಲ್ ಪರೀಕ್ಷಾ ಪ್ರಯೋಗಾಲಯಕ್ಕೆ ಕೊಡುಗೆಯಾಗಿ ನಿರ್ದೇಶಕರ ಮಂಡಳಿಯು ಅನುಮೋದಿಸಿದ 18.10 ಲಕ್ಷ ಮೊತ್ತವನ್ನು ಮುಂಗಡವಾಗಿ ಪರಿಗಣಿಸಲಾಗಿದೆ. ಪರಿಣಾಮವಾಗಿ, ಇತರ ಹಣಕಾಸಿನ ಆಸ್ತಿ ಮತ್ತು ಲಾಭವು ರೂ. 18.10 ಲಕ್ಷ.

13.2 ಠೇವಣಿಗಳ ಮೇಲೆ ಸಂಚಿತ ಬಡ್ಡಿ ರೂ. 5,136.85 ಲಕ್ಷ

31.03.2022 ರಂತೆ ಬ್ಯಾಂಕ್ ಠೇವಣಿಗಳ ಮೇಲಿನ ಸಂಚಿತ ಬಡ್ಡಿಯ ಬ್ಯಾಲೆನ್ಸ್‌ಗೆ ಠೇವಣಿವಾರು ವಿವರಗಳನ್ನು ನಮಗೆ ಕಂಪ್ಯೂಟ್ ಮಾಡಲಾಗಿಲ್ಲ/ಸಲ್ಲಿಸಲಾಗಿಲ್ಲ. ಇನ್ನು ಮುಂದೆ ಪ್ಯಾರಾಗ್ರಾಫ್ 23.1(ಎ) ನಲ್ಲಿನ ನಮ್ಮ ಅವಲೋಕನಗಳಿಗೆ ಗಮನವನ್ನು ಸೆಳೆಯಲಾಗಿದೆ. ಆದ್ದರಿಂದ, ಯಾವುದಾದರೂ ಪರಿಣಾಮದ ಪರಿಣಾಮವು ಖಚಿತವಾಗುವುದಿಲ್ಲ.

14. (ಟಿಪ್ಪಣಿ 12) ಪ್ರಸ್ತುತ ತೆರಿಗೆ ಆಸ್ತಿಗಳು (ನಿವ್ವಳ) ರೂ. 1,611.98 ಲಕ್ಷ

14.1 ಮುಂಗಡ ಆದಾಯ ತೆರಿಗೆ/ಟಿಡಿಎಸ್ ರೂ. ವರ್ಷಕ್ಕೆ 25,442.25 ಲಕ್ಷ ರೂ. ಮರುಪಾವತಿ ಜೊತೆಗೆ ರೂ. 4,939.73 ಲಕ್ಷವನ್ನು ಆದಾಯ ತೆರಿಗೆ ನಿಬಂಧನೆಗೆ ವಿರುದ್ಧವಾಗಿ ಹೊಂದಿಸಲಾಗಿದೆ. ವರ್ಷಕ್ಕೆ 28,770 ಲಕ್ಷ ರೂ. ಹಿಂದಿನ ವರ್ಷಗಳಿಗೆ ಮರುಪಾವತಿ ಪಡೆಯಬಹುದಾದ ಮತ್ತು ಪ್ರಸ್ತುತ ತೆರಿಗೆ ಹೊಣೆಗಾರಿಕೆ (ವರ್ಷಕ್ಕೆ) Ind AS 12- ಆದಾಯ ತೆರಿಗೆಗಳಿಗೆ (ಪ್ಯಾರಾ 72) ಅನುಗುಣವಾಗಿಲ್ಲ. ಆದ್ದರಿಂದ, ಪ್ರಸ್ತುತ ತೆರಿಗೆ ಆಸ್ತಿ (ನಿವ್ವಳ) ಮತ್ತು ಪ್ರಸ್ತುತ ತೆರಿಗೆ ಹೊಣೆಗಾರಿಕೆಗಳು (ನಿವ್ವಳ) ರೂ. 3,327.75 ಲಕ್ಷ.

14.2 ಮರುಪಾವತಿ ಸ್ವೀಕಾರ ರೂ. 4,939.73 ಲಕ್ಷಗಳು ಹಿಂದಿನ ವರ್ಷಗಳಿಗೆ ಸಂಬಂಧಿಸಿದ ರೂ.3,003.00 ಲಕ್ಷಗಳನ್ನು ಒಳಗೊಂಡಿದ್ದು, ಮೇಲ್ಮನವಿಯ ಅಡಿಯಲ್ಲಿ ಬಾಕಿ ಉಳಿದಿರುವ ಬೇಡಿಕೆಗಳ ವಿರುದ್ಧ ಇಲಾಖೆಯಿಂದ ಸರಿಹೊಂದಿಸಲ್ಪಟ್ಟಿದೆ ಮತ್ತು ಆದ್ದರಿಂದ ಬ್ಯಾಲೆನ್ಸ್ ಶೀಟ್ ದಿನಾಂಕದಿಂದ ಒಂದು ವರ್ಷದೊಳಗೆ ಮರುಪಡೆಯಲು/ಪಡೆಯಲು ನಿರೀಕ್ಷಿಸಲಾಗುವುದಿಲ್ಲ.

ಹಾಗಾಗಿ, ರೂ. 3,003.00 ಲಕ್ಷವನ್ನು ಇತರ ಚಾಲ್ತಿಯಲ್ಲದ ಆಸ್ತಿ ಎಂದು ವರ್ಗೀಕರಿಸಿರಬೇಕು (ಹಣಕಾಸಿನ ಹೇಳಿಕೆಗಳಿಗೆ ಟಿಪ್ಪಣಿ 6).

15. (ಟಿಪ್ಪಣಿ 13) ಇತರ ಪ್ರಸ್ತುತ ಸ್ವತ್ತುಗಳು ರೂ. 662.37 ಲಕ್ಷ

-ಜಿಎಸ್‌ಟಿ ಮತ್ತು ಇತರ ಅಧಿಕಾರಿಗಳೊಂದಿಗೆ ಬಾಕಿ ರೂ. 582.67 ಲಕ್ಷ ಬಾಕಿ ಒಳಗೊಂಡಿದೆ

ಎ) ರೂ.209.98 ಲಕ್ಷ ಸಾಲದ ಬಾಕಿ/ಬಾದ್ಯತೆಯ ರೂ.112.30 ಲಕ್ಷದ ರಾಯಲ್ಟಿ ನಿವ್ವಳ. ಒಟ್ಟು ಮೊತ್ತ ರೂ. 322.28 ಲಕ್ಷ (ಪ್ರಿಪೇಯ್ಡ್ ಎಂದು ಹೇಳಲಾಗಿದೆ) ರೂ. 321.52 ಲಕ್ಷ ಮತ್ತು ಹೊಣೆಗಾರಿಕೆ ರೂ. 112.30 ಲಕ್ಷ ರೂ. ಹಿಂದಿನ ವರ್ಷಗಳಿಗಿಂತ 107.84 ಲಕ್ಷವನ್ನು ಮುಂದಕ್ಕೆ ತರಲಾಗಿದೆ.

ಬಾಕಿಗಳು ಸಮನ್ವಯಕ್ಕೆ ಒಳಪಟ್ಟಿವೆ ಎಂದು ನಮಗೆ ತಿಳಿಸಲಾಗಿದೆ. ಆದ್ದರಿಂದ, ಕ್ರೆಡಿಟ್ ಬ್ಯಾಲೆನ್ಸ್/ಬಾದ್ಯತೆಯ ಪರಿಣಾಮವಾಗಿ ಪರಿಣಾಮ ಮತ್ತು ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಲಾಗಲಿಲ್ಲ.

ಬಿ) ರೂ. 323.36 ಲಕ್ಷ ಸರಕು ಮತ್ತು ಸೇವಾ ತೆರಿಗೆಯನ್ನು ಕ್ಲೆಮ್ ಮಾಡಬಹುದಾಗಿದೆ, ಇದು ನಮಗೆ ತಿಳಿಸಿರುವಂತೆ, ಸಮನ್ವಯಕ್ಕೆ ಒಳಪಟ್ಟಿರುತ್ತದೆ. ಆದ್ದರಿಂದ, ಪರಿಣಾಮದ ಪರಿಣಾಮವನ್ನು ಕಂಡುಹಿಡಿಯಲಾಗಲಿಲ್ಲ.

16. (ಟಿಪ್ಪಣಿ 16) (ಪ್ರಸ್ತುತವಲ್ಲದ) ಇತರ ಹಣಕಾಸು ಹೊಣೆಗಾರಿಕೆಗಳು ರೂ. 727.71 ಲಕ್ಷ

16.1 ಪರಿಸರ ಸಂರಕ್ಷಣಾ ಶುಲ್ಕಕ್ಕೆ ಸಂಬಂಧಿಸಿದ ಶಾಸನಬದ್ಧ ಹೊಣೆಗಾರಿಕೆಗಳು ರೂ. ಟಿಪ್ಪಣಿ 16.1 (a) ನಲ್ಲಿ ಉಲ್ಲೇಖಿಸಲಾದ 1,904.24 ಲಕ್ಷ ರೂ.ಗಳ ಅರಣ್ಯ ಅಭಿವೃದ್ಧಿ ತೆರಿಗೆ, ಟಿಪ್ಪಣಿ 16.1 (b) ನಲ್ಲಿ ಉಲ್ಲೇಖಿಸಲಾದ ಹಣಕಾಸು ಹೇಳಿಕೆಗಳಿಗೆ ಇದುವರೆಗೆ ನಾನ್ ಕರೆಂಟ್ ಎಂದು ವರ್ಗೀಕರಿಸಲಾಗಿದೆ - ಇತರ ಹಣಕಾಸಿನ ಹೊಣೆಗಾರಿಕೆಗಳನ್ನು ಪ್ರಸ್ತುತ - ಇತರ ಹಣಕಾಸಿನ ಹೊಣೆಗಾರಿಕೆಗಳು ಎಂದು ಮರುವರ್ಗೀಕರಿಸಲಾಗಿದೆ. 19(ಬಿ)] ಮತ್ತು ಇತರ ನಾನ್ ಕರೆಂಟ್ ಹೊಣೆಗಾರಿಕೆಗಳು (ಟಿಪ್ಪಣಿ 17A) ಕ್ರಮವಾಗಿ.

16.2 ಬದ್ಧತೆ ಮತ್ತು ಶ್ರದ್ಧೆಯ ಠೇವಣಿ ರೂ. 727.71 ಲಕ್ಷ

- ಎ) ಸಮತೋಲನಗಳು ಸಮನ್ವಯ ಮತ್ತು ದೃಢೀಕರಣಕ್ಕೆ ಒಳಪಟ್ಟಿರುತ್ತವೆ. ಅಲ್ಲದೆ, ಮತ್ತು ಅಗತ್ಯ ವಿವರಗಳ ಅನುಪಸ್ಥಿತಿಯಲ್ಲಿ ವರ್ಗೀಕರಣದ ಸರಿಯಾದತೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ಅದರ ಪರಿಶೋಧನೆಯನ್ನು ಕಂಡುಹಿಡಿಯಲಾಗುವುದಿಲ್ಲ.
- ಬಿ) ಪಕ್ಷಗಳು/ಗುತ್ತಿಗೆದಾರರಿಂದ ಬದ್ಧತಾ ಠೇವಣಿಗಳ ಬದಲಿಗೆ ತೆಗೆದುಕೊಂಡ ಸ್ಥಿರ ಠೇವಣಿಗಳ ಮೊತ್ತವನ್ನು ಬಹಿರಂಗಪಡಿಸಲಾಗಿಲ್ಲ.

17. ಟಿಪ್ಪಣಿ 17) ನಿಬಂಧನೆಗಳು ರೂ. 52,097.35 ಲಕ್ಷ

17.1 ನಿವೃತ್ತಿ ಪ್ರಯೋಜನಗಳು (ಅಧಿಕ ನಿವೃತ್ತಿ) ರೂ. 47.31 ಲಕ್ಷ

- ಎ) ಹಣಕಾಸಿನ ಹೇಳಿಕೆಗಳಿಗೆ ಟಿಪ್ಪಣಿ 17.2 ರ ಪ್ರಕಾರ, ಕೊಡುಗೆಯನ್ನು ಸರ್ಕಾರದಿಂದ ಅನುಮೋದನೆಗೆ ಬಾಕಿ ಇರುವ ಸೂಪರ್‌ಅನ್ಯುಯೇಶನ್ ಟ್ರಸ್ಟ್ ಪಂಡ್ಲೆ ವರ್ಗಾಯಿಸಲಾಗಿಲ್ಲ. ಕಂಪನಿಯು ಗುರುತಿಸಲ್ಪಟ್ಟ ಹೊಣೆಗಾರಿಕೆ ಮೊತ್ತ ರೂ. ಲಾಬ ಮತ್ತು ನಷ್ಟಕ್ಕೆ ಕ್ರೆಡಿಟ್ ಮೂಲಕ 285.08 ಲಕ್ಷ (ಇತರ ಆದಾಯ - ಟಿಪ್ಪಣಿ 23 ರಲ್ಲಿ ಸೇರಿಸಲಾಗಿದೆ). ಇದು 2008-09 ರಿಂದ 2015-16 ರವರೆಗೆ ಮಾಡಲಾದ ರೂ.116.58 ಲಕ್ಷ ಹೆಚ್ಚುವರಿ ನಿಬಂಧನೆಯನ್ನು ಪ್ರತಿನಿಧಿಸುತ್ತದೆ, 2016-17 ರಿಂದ 2019-20 ರವರೆಗೆ @ 8.33% ರ ಅವಧಿಯಲ್ಲಿ ಮಾಡಿದ LIC ಗೆ ರವಾನೆಗಿಂತ ಹೆಚ್ಚಿನ ಮೊತ್ತದ ರೂ.101.23 ಲಕ್ಷ ಮೊತ್ತ ಮತ್ತು ರೂ. 2020-21 ಕ್ಕೆ 8.33% ಕ್ಕಿಂತ ಹೆಚ್ಚು 67.26 ಲಕ್ಷ ಮೊತ್ತವನ್ನು ಒದಗಿಸಲಾಗಿದೆ.
- ಬಿ) ಬೋನಸ್ ಕಾಯಿದೆಯ ವ್ಯಾಪ್ತಿಯ ಹೊರಗಿರುವ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಮೇಲ್ವಿಚಾರಣಾ ಯೋಜನೆಯ ಪ್ರಕಾರ, ಬೋನಸ್ ಸಮಾನವಾದ ಕೊಡುಗೆಯನ್ನು ರವಾನೆ ಮಾಡಬೇಕು. ವರ್ಷದಲ್ಲಿ, ನಿರ್ದೇಶಕ ಮಂಡಳಿಯು 2016-17 ರಿಂದ 2019-20 ರವರೆಗೆ 8.33% ರ ಕೊಡುಗೆಯನ್ನು ರವಾನೆ ಮಾಡಲು ಅನುಮೋದನೆ ನೀಡಿದ್ದು, ಬಾಕಿ 11.67% ಗೆ ಸರ್ಕಾರದ ಅನುಮೋದನೆಯ ಸ್ವೀಕೃತಿಯಲ್ಲಿ ವಿಳಂಬವಾಗಿದೆ. ಆದ್ದರಿಂದ, ನಮ್ಮ ಅಭಿಪ್ರಾಯದಲ್ಲಿ 2016-17 ರಿಂದ 2020-21 ರವರೆಗೆ ಪಾವತಿಸದ ಹೊಣೆಗಾರಿಕೆಯನ್ನು ಗುರುತಿಸುವುದು ಸರಿಯಲ್ಲ.

ಅಂತೆಯೇ, ವರ್ಷದ ಲಾಭವನ್ನು ಅತಿಯಾಗಿ ಹೇಳಲಾಗಿದೆ ಮತ್ತು ಪ್ರಸ್ತುತವಲ್ಲದ ನಿಬಂಧನೆಯನ್ನು ರೂ. 168.49 ಲಕ್ಷ.

17.2 ಗಣಿ ಮುಚ್ಚುವಿಕೆ ರೂ. 51,284.25 ಲಕ್ಷ

- ಎ) ಸಮತೋಲನವು ಈ ಕೆಳಗಿನ ಕಟ್ಟುಪಾಡುಗಳಿಗಾಗಿ ಮಾಡಲಾದ ನಿಬಂಧನೆಯನ್ನು ಪ್ರತಿನಿಧಿಸುತ್ತದೆ

i) ಅಂತಿಮ ಗಣಿ ಮುಚ್ಚುವ ಯೋಜನೆ (FMCP) - ಕೆಲಸ ಮಾಡುವ ಗಣಿ/ಕ್ವಾರಿಗಳು	= 8,694.71
ii) ಅಂತಿಮ ಗಣಿ ಮುಚ್ಚುವ ಯೋಜನೆ (FMCP) - ಶರಣಾದ ಗಣಿ/ಕ್ವಾರಿಗಳು	= 4,708.89
iii) ಅಂತಿಮ ಮುಚ್ಚುವಿಕೆ ಯೋಜನೆ (FMCP) - ಕೆಲಸ ಮಾಡದ ಗಣಿಗಳು	= 33,348.18
iv) ಪ್ರಗತಿಶೀಲ ಗಣಿ ಮುಚ್ಚುವಿಕೆ ಯೋಜನೆ (PMCP)	= 4,532.47

- ಬಿ) FMCP ಆಪರೇಟಿಂಗ್/ಕೆಲಸ ಮಾಡುವ ಗಣಿಗಳಿಗೆ ಸಂಬಂಧಿಸಿದ ನಿಬಂಧನೆಗಳ ಬಗ್ಗೆ ಮೇಲಿನ ಪ್ಯಾರಾ 3.3 ರಲ್ಲಿ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ.

ಸಿ) ನಿಬಂಧನೆಗಳು ವರ್ಷದಲ್ಲಿ ಮಾಡಿದ 01.04.2021 ರಂತೆ ಮನೆಯ ತಾಂತ್ರಿಕ ಅಂದಾಜುಗಳನ್ನು ಆದರಿಸಿವೆ. ಆದಾಗ್ಯೂ, ಇಂಡಿ ಎಎಸ್ 8 (ಪ್ಯಾರಾ 39) ಪ್ರಕಾರ ಅಂದಾಜಿನ ಬದಲಾವಣೆಯ ಸ್ವರೂಪ ಮತ್ತು ಪ್ರಮಾಣವನ್ನು ಮತ್ತು ಅದರ ಪರಿಣಾಮಗಳನ್ನು ಬಹಿರಂಗಪಡಿಸಲಾಗಿಲ್ಲ.

ಡಿ) ಸರೆಂಡರ್ಡ್ ಗಣಿಗಳಿಗೆ ಸಂಬಂಧಿಸಿದ FMCP ಬಾಧ್ಯತೆಗಾಗಿ ಕಂಪನಿಯು ರೂ. 4,491.50 ಲಕ್ಷ (31.03.2021 ರಂತೆ ರೂ. 2,180.66 ಲಕ್ಷದ ನಿಬಂಧನೆಗೆ ವಿರುದ್ಧವಾಗಿ) ಮತ್ತು ಹಣದುಬ್ಬರಕ್ಕೆ ಹೆಚ್ಚಿಸಲಾಗಿದೆ. ಹೆಚ್ಚುವರಿ ನಿಬಂಧನೆ ರೂ. 2,310.34 ಲಕ್ಷದ ಅಂದಾಜಿನ ಬದಲಾವಣೆ ಮತ್ತು ಹೆಚ್ಚಿದ ಮೊತ್ತ/ಎರವಲು ಪಡೆದ ವೆಚ್ಚದ ಖಾತೆಯಲ್ಲಿ ರೂ. 217.39 ಲಕ್ಷ (ಒಟ್ಟಾರೆ ರೂ.2,528.23 ಲಕ್ಷ) ಕಾರ್ಯಾಚರಣಾ ವೆಚ್ಚ ಎಂದು ಪರಿಗಣಿಸಲಾಗಿದೆ (ಟಿಪ್ಪಣಿ 29A).

- ಇ) i) ಹಿಂದಿನ ವರ್ಷಗಳಲ್ಲಿ ಕಾರ್ಯನಿರ್ವಹಿಸಿದ ಕೆಲಸ ಮಾಡುವ ಗಣಿಗಳಿಗೆ ಸಂಬಂಧಿಸಿದ FMCP ಬಾಧ್ಯತೆಯ ಚಿಕಿತ್ಸೆಗೆ ಸಂಬಂಧಿಸಿದಂತೆ ಮೇಲಿನ ಪ್ಯಾರಾ 3.3 (a) (ii) ನಲ್ಲಿನ ನಮ್ಮ ಅವಲೋಕನವನ್ನು ಉಲ್ಲೇಖಿಸಿ ಮತ್ತು ಅದರ ಪ್ರಕಾರ ಕಂಪನಿಯು 2020-21 ರ ಸಮಯದಲ್ಲಿ 31.03.2020 ರಂತೆ ನಡೆದ ನಿಬಂಧನೆಯನ್ನು ಗುರುತಿಸಲಿಲ್ಲ. .
- ii) ಟಿಪ್ಪಣಿ 45 ಮತ್ತು 46B vii - 1ii ಹಣಕಾಸು ಹೇಳಿಕೆಗೆ ಗಮನ ಸೆಳೆಯಲಾಗಿದೆ. ವರ್ಷದಲ್ಲಿ, ಕಂಪನಿಯು 01.04.2021 ರ ತಾಂತ್ರಿಕ ಮೌಲ್ಯಮಾಪನದ ಆಧಾರದ ಮೇಲೆ ಕಾರ್ಯನಿರ್ವಹಿಸಿದ ಕೆಲಸ ಮಾಡುವ ಗಣಿಗಳಿಗೆ ಸಂಬಂಧಿಸಿದ FMCP ಬಾಧ್ಯತೆಗಾಗಿ ನಿಬಂಧನೆಯನ್ನು ಗುರುತಿಸಿದೆ. ಅದರಂತೆ, ರೂ. 30,340.18 ಲಕ್ಷವನ್ನು ಉಳಿಸಿಕೊಂಡಿರುವ ಗಳಿಕೆಯ ವಿರುದ್ಧ ಹೊಂದಿಸಲಾಗಿದೆ, ಹೆಚ್ಚಿಸಿದ ಮೊತ್ತ/ಸಾಲದ ವೆಚ್ಚ ರೂ. 1,468.46 ಲಕ್ಷ ಮತ್ತು ರೂ. 1,539.54 ಲಕ್ಷವನ್ನು ಕ್ರಮವಾಗಿ 2020-21 ಮತ್ತು ಪ್ರಸಕ್ತ ವರ್ಷದ ನಿರ್ವಹಣಾ ವೆಚ್ಚಗಳಾಗಿ ಪರಿಗಣಿಸಲಾಗಿದೆ (ಟಿಪ್ಪಣಿ 29A).
- iii) ವರ್ಷದಲ್ಲಿ ಮಾಡಿದ ಲೆಕ್ಕಪತ್ರ ನೀತಿಯಲ್ಲಿನ ಮತ್ತಷ್ಟು ಬದಲಾವಣೆಯ ತಾರ್ಕಿಕತೆಯನ್ನು ಕಂಪನಿಯು ವಿವರಿಸಿಲ್ಲ ಮತ್ತು Ind AS 8 (ಪ್ಯಾರಾ 29) ನ ಅಗತ್ಯವನ್ನು ಸಹ ಅನುಸರಿಸಿಲ್ಲ.
- ಎಫ್) i) 1. ಕಂಪನಿಯ ಮಹತ್ವದ ಲೆಕ್ಕಪತ್ರ ನೀತಿಯ ಪ್ರಕಾರ - ಟಿಪ್ಪಣಿ 46B vii-2 ಕಂಪನಿಯು ವರ್ಷದ ಕೊನೆಯಲ್ಲಿ ಪ್ರಗತಿಪರ ಗಣಿ ಮುಚ್ಚುವ ಯೋಜನೆಯನ್ನು (PMCP) ಮರು ಮೌಲ್ಯಮಾಪನ ಮಾಡುತ್ತದೆ ಮತ್ತು ಯಾವುದೇ ವ್ಯತ್ಯಾಸವನ್ನು ಒದಗಿಸಿದರೆ ಮತ್ತು ಗಣಿಗಾಗಿ ಮಾಡಿದ ಯಾವುದೇ ವೆಚ್ಚವನ್ನು ಒದಗಿಸಲಾಗುತ್ತದೆ ವರ್ಷದಲ್ಲಿ ಮುಚ್ಚುವ ಯೋಜನೆಯನ್ನು ಲಾಬ ಮತ್ತು ನಷ್ಟದ ಹೇಳಿಕೆಗೆ ವಿದಿಸಲಾಗುತ್ತದೆ (ಪ್ರಗತಿಶೀಲ ಗಣಿ ಮುಚ್ಚುವ ಯೋಜನೆಗೆ ಹಿಂದಿನ ಡೆಬಿಟ್ ನೀತಿಯ ವಿರುದ್ಧ).
2. ಕಂಪನಿಯು ಹಿಂದಿನ ವರ್ಷಗಳಲ್ಲಿ ವ್ಯತ್ಯಾಸಕ್ಕಾಗಿ ನಿಬಂಧನೆ ಮಾಡುವ ಬದಲು ಮರುಮೌಲ್ಯಮಾಪನ ಮಾಡಿದ ಮೊತ್ತವನ್ನು ಒದಗಿಸಿದೆ ಎಂದು ಕಂಡುಹಿಡಿದಿದೆ. ಮೊತ್ತದ ರೂ. 19,927.25 ಲಕ್ಷವನ್ನು ಇತರ ಆದಾಯದ ಅಡಿಯಲ್ಲಿ ಹಿಂದೆ ಬರೆದ ಹೊಣೆಗಾರಿಕೆ ಎಂದು ಬಹಿರಂಗಪಡಿಸಲಾಗಿದೆ (ಹಣಕಾಸಿನ ಹೇಳಿಕೆಗಳಿಗೆ ಟಿಪ್ಪಣಿ 23) ಅಂತಹ ದೋಷದ ಖಾತೆಯಲ್ಲಿ ಮೊತ್ತವನ್ನು ಒಳಗೊಂಡಿರುತ್ತದೆ. ಆದಾಗ್ಯೂ, ಅಂತಹ ದೋಷ ಮತ್ತು ಅದರ ಪರಿಣಾಮವನ್ನು ಕಂಡುಹಿಡಿಯಲಾಗಿಲ್ಲ ಮತ್ತು Ind AS -8 (ಪ್ಯಾರಾ 49(9) ರ ಪ್ರಕಾರ ಬಹಿರಂಗಪಡಿಸುವಿಕೆಯ ಅವಶ್ಯಕತೆಯನ್ನು ಅನುಸರಿಸಲಾಗಿಲ್ಲ.
3. ಇದಲ್ಲದೆ, ಹಿಂದೆ ಬರೆದ ಮೊತ್ತವು ವರ್ಷದಲ್ಲಿ ಉಂಟಾದ ವೆಚ್ಚದ ನಿವ್ವಳ ರೂ.224.48 ಲಕ್ಷವಾಗಿದೆ, ಕಂಪನಿಯ ಲೆಕ್ಕಪತ್ರ ನೀತಿಯ ಪ್ರಕಾರ ಲಾಬ ಅಥವಾ ನಷ್ಟಕ್ಕೆ ಶುಲ್ಕ ವಿದಿಸಬೇಕು ಇದರ ಪರಿಣಾಮವಾಗಿ ಇತರ ಆದಾಯ ಮತ್ತು ಕಾರ್ಯಾಚರಣೆಯ ವೆಚ್ಚಗಳು ರೂ.224.48 ಲಕ್ಷದಷ್ಟು ಕಡಿಮೆಯಾಗಿದೆ.
- ii) 1. PMCP ಬಾಧ್ಯತೆಯ ನಿಬಂಧನೆ ರೂ. 31.03.2022 ರಂತೆ ನಡೆದ 4,532.47 ಲಕ್ಷವು ವರ್ಷದಲ್ಲಿ ಮಾಡಿದ ಮನೆಯ ತಾಂತ್ರಿಕ ಮೌಲ್ಯಮಾಪನವನ್ನು ಆದರಿಸಿದೆ. ಆದಾಗ್ಯೂ, ಹಿಂದಿನ ವರ್ಷಗಳಲ್ಲಿ ಅಂದಾಜು ಮಾಡಲಾದ ಘಟಕಗಳ ಸರಿಯಾದ ವಿಶ್ಲೇಷಣೆಯಾಗಿ ಅನುಪಸ್ಥಿತಿಯಲ್ಲಿ ಮತ್ತು ಪೂರ್ಣಗೊಂಡಿದೆ/ಸಾದಿಸಲಾಗಿದೆ ಎಂದು ಪರಿಗಣಿಸಲಾಗಿದೆ ಮತ್ತು ಅದರ ವಿರುದ್ಧ ವೆಚ್ಚದ ಲೆಕ್ಕಪತ್ರ ನಿರ್ವಹಣೆಯು ಸಮರ್ಪಕವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. ಕೆಳಗಿನ ಉಪ ಪ್ಯಾರಾ 2 ಮತ್ತು ಮೇಲಿನ ಪ್ಯಾರಾ 13.1 (ಬಿ) ನಲ್ಲಿನ ನಮ್ಮ ವೀಕ್ಷಣೆಗೆ ಸಹ ಗಮನವನ್ನು ಸೆಳೆಯಲಾಗಿದೆ.
2. 2015-16 ರಿಂದ 2020-21 ರ ಅವಧಿಯಲ್ಲಿ ಪ್ರಸ್ತಾಪಿಸಲಾದ ಕಬ್ಬಿಣದ ಅದಿರಿನ ಗಣಿ (ML 1659) ಗೆ ಸಂಬಂಧಿಸಿದ PMCP/R&R ಕೆಲಸವನ್ನು ICFRE ಯಿಂದ ಅಗತ್ಯ ಸಲಹೆಗಳ ಕೊರತೆಯಿಂದ ತೆಗೆದುಕೊಳ್ಳಲಾಗಿಲ್ಲ ಮತ್ತು ಇದನ್ನು ಪರಿಗಣಿಸಲಾಗಿಲ್ಲ ಎಂದು ನಮಗೆ ತಿಳಿಸಲಾಗಿದೆ. ವರದಿಯ ಸ್ವೀಕೃತಿಯ ಬಾಕಿ ಉಳಿದಿರುವ ತಾಂತ್ರಿಕ ಮೌಲ್ಯಮಾಪನ. ICFRE ದಿನಾಂಕ 13.04.2022 ರ ವರದಿಯಲ್ಲಿ R&R ಕಾಮಗಾರಿಗಳಿಗೆ ಹೆಚ್ಚುವರಿ ಕ್ರಮಗಳನ್ನು ಪ್ರಸ್ತಾಪಿಸಿದೆ ಒಟ್ಟು ವೆಚ್ಚ ರೂ. 2012 ರ SR ಪ್ರಕಾರ 1,327.70 ಲಕ್ಷ, ಸೂಚಿಸಿದ ಕೆಲಸದ ಅನುಷ್ಠಾನಕ್ಕಾಗಿ ಕರ್ನಾಟಕ ಸರ್ಕಾರದ ಇತ್ತೀಚಿನ ದರಗಳನ್ನು ಅಳವಡಿಸಿಕೊಳ್ಳಲು ಸಲಹೆಯೊಂದಿಗೆ) R & R ಯೋಜನೆಯನ್ನು 2012-13 ರಲ್ಲಿ ಅನುಮೋದಿಸಲಾಗಿದೆ.

ಏಪ್ರಿಲ್ 22 ರಂದು ಐಸಿಎಪ್‌ಆರ್‌ಇ ಸಲಹೆ ಬಂದಿದ್ದರಿಂದ ಮತ್ತು ಸೈಟ್ ಅವಶ್ಯಕತೆಗೆ ಅನುಗುಣವಾಗಿ ಹಂತ ಹಂತವಾಗಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು, ಪ್ರಸ್ತುತ ವರ್ಷದಲ್ಲಿ ಯಾವುದೇ ನಿಬಂಧನೆಯನ್ನು ಮಾಡಲಾಗಿಲ್ಲ ಎಂದು ನಮಗೆ ತಿಳಿಸಲಾಗಿದೆ. ಈ ನಿಲುವು, ನಮ್ಮ ಅಭಿಪ್ರಾಯದಲ್ಲಿ, ಕಂಪನಿಯ ಲೆಕ್ಕಪತ್ರ ನೀತಿಗೆ ವಿರುದ್ಧವಾಗಿದೆ, 'ಪ್ರಗತಿಶೀಲ ಗಣಿ ಮುಚ್ಚುವಿಕೆ ಯೋಜನೆ ಖಾತೆಯಲ್ಲಿ ವೆಚ್ಚಗಳನ್ನು ಪೂರೈಸಲು ಕಂಪನಿಯು ನಿಬಂಧನೆಯನ್ನು ರಚಿಸಿದೆ' (ಟಿಪ್ಪಣಿ 46Bvii)-ಗಣಿ ಮುಚ್ಚುವ ಹೊಣೆಗಾರಿಕೆ). ಪರಿಣಾಮವಾಗಿ, ವರ್ಷದ ಲಾಭವನ್ನು ಅತಿಯಾಗಿ ಹೇಳಲಾಗಿದೆ ಮತ್ತು ನಿಬಂಧನೆಯನ್ನು ರೂ. 1,327.70 ಲಕ್ಷ (ಮೇಲೆ ತಿಳಿಸಿದಂತೆ ಇತ್ತೀಚಿನ ದರವನ್ನು ಅಳವಡಿಸಿಕೊಳ್ಳುವುದಕ್ಕೆ ಒಳಪಟ್ಟಿರುತ್ತದೆ) .

ಜಿ) ಏರಿಕೆ ದರವನ್ನು ಪರಿಷ್ಕರಿಸದಿರುವ ಬಗ್ಗೆ ಮೇಲಿನ ಪ್ಯಾರಾ 3.3 (iii) 3 ರಲ್ಲಿನ ನಮ್ಮ ಅವಲೋಕನದ ಬಗ್ಗೆಯೂ ಗಮನ ಸೆಳೆಯಲಾಗಿದೆ.

ಇತರರು

17.3ಎ) ಗೌರವಾನ್ವಿತ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಕಂಪನಿಯು (ಕೇಂದ್ರ ಸಶಕ್ತ ಸಮಿತಿಯಿಂದ ವಾಯು ಮಾಲಿನ್ಯ ಮತ್ತು ಸುರಕ್ಷಿತ ಪರಿಸರವನ್ನು ತಡೆಗಟ್ಟುವ ಶಿಪಾರಸಿನ ಆಧಾರದ ಮೇಲೆ) ರೈಟ್ ಆಫ್ ವೇ (ROW)/ಅರಣ್ಯಕ್ಕಾಗಿ ರಾಜ್ಯ ಸರ್ಕಾರವನ್ನು ಸಂಪರ್ಕಿಸುವ ಅಗತ್ಯವಿದೆ. ಆದೇಶದ ದಿನಾಂಕದಿಂದ (07.12.2017) ಒಂದು ವರ್ಷದ ಅವಧಿಯಲ್ಲಿ ಕ್ಲಿಯರೆನ್ಸ್ (ಎಪ್ಪಿ) ಅನುಮೋದನೆ. ರಾಜ್ಯ ಸರ್ಕಾರ/ ಕೇಂದ್ರ ಸರ್ಕಾರದಲ್ಲಿ ಸೂಕ್ತ ಪ್ರಾದಿಕಾರವು ಅರ್ಜಿಯನ್ನು ಸ್ವೀಕರಿಸಿದ ದಿನಾಂಕದಿಂದ ಎರಡು ತಿಂಗಳೊಳಗೆ ವಿಷಯವನ್ನು ಅಂತಿಮಗೊಳಿಸಬೇಕು ಮತ್ತು ಅದರ ನಂತರ ಗುತ್ತಿಗೆದಾರರು (ಕಂಪನಿ) ಕನ್ವೇಯರ್ ಬೆಲ್ಟ್ ವ್ಯವಸ್ಥೆಯ ನಿರ್ಮಾಣವನ್ನು ಅವಧಿಯೊಳಗೆ ಪೂರ್ಣಗೊಳಿಸಬೇಕಾಗುತ್ತದೆ ರೈಟ್ ಆಫ್ ವೇ (ROW) ಮತ್ತು/ಅಥವಾ ಪಾರ್ಸೆಲ್ ಕ್ಲಿಯರೆನ್ಸ್ (FC) ಮಂಜೂರಾತಿಯನ್ನು ಪಡೆದ ನಂತರ 18 ತಿಂಗಳ ನಂತರ, ಇರಬಹುದು.

ಬಿ) i) ಬಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ 'ಪ್ರಧಾನ' ಅನುಮೋದನೆಗೆ (I ಹಂತ) ಅನುಸಾರವಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಡಿಸೆಂಬರ್ 2019 ರಲ್ಲಿ ಪರಿಹಾರ ಅರಣ್ಯ (CA) ಪಾವತಿಗಾಗಿ ಬೇಡಿಕೆಯ ಸೂಚನೆಯನ್ನು ನೀಡಿದ್ದಾರೆ. & ನಿವ್ವಳ ಪ್ರಸ್ತುತ ಮೌಲ್ಯ (NPV) ಎರಡು ಗಣಿಗಳಿಗೆ ಸಂಬಂಧಿಸಿದಂತೆ (MLNo 2629 & 2605) ಒಟ್ಟು ರೂ. 36.574 ಹೆಕ್ಟೇರ್ ಅರಣ್ಯ ಬೂಮಿಯನ್ನು ಬೇರೆಡೆಗೆ ತಿರುಗಿಸಲು 717.95 ಲಕ್ಷ ರೂ.

ii) ಆದಾಗ್ಯೂ, ಕರ್ನಾಟಕ ಮೈನಿಂಗ್ ಮತ್ತು ಎನ್ವಿರಾನ್ಮೆಂಟ್ ರೆಸ್ಪೋರೆಶನ್ ಕಾರ್ಪೊರೇಷನ್ ಲಿಮಿಟೆಡ್ (KMERCCL) ಜೋಡಣೆಯನ್ನು ಬದಲಾಯಿಸುವ ದೃಷ್ಟಿಯಿಂದ, ಕಂಪನಿಯು ಜುಲೈ/ಆಗಸ್ಟ್ 2020 ರ ಸಮಯದಲ್ಲಿ ಹೊಸ FC ಪ್ರಸ್ತಾವನೆಯನ್ನು ಸಲ್ಲಿಸಿತು. ಕಂಪನಿಯ ಅರ್ಜಿಗೆ ಸಂಬಂಧಿಸಿದಂತೆ FC/ROW ನ ಸಮಸ್ಯೆಯು ಇನ್ನೂ ಬಾಕಿ ಉಳಿದಿದೆ.

iii) ಈ ಮಧ್ಯೆ, ಗಣಿ ಮತ್ತು ಬೂವಿಜ್ಜಾನ ಇಲಾಖೆ ನಿರ್ದೇಶಕರು ದಿನಾಂಕ 30-07-2021 ರಂದು ಕನ್ವೇಯರ್ ಬೆಲ್ಟ್ ಸ್ಥಾಪನೆಗೆ ಎಪ್ಪಿ ಪಡೆಯುವಲ್ಲಿ ವಿಳಂಬದ ಕುರಿತು ಸೂಚನೆ ನೀಡಿದ್ದಾರೆ ಮತ್ತು ಸಾಮಾನ್ಯ ನಿಯಮಗಳಿಗೆ ಬದ್ಧವಾಗಿಲ್ಲದ ಕಾರಣ ಗಣಿಗಾರಿಕೆ ಕಾರ್ಯಾಚರಣೆಯನ್ನು ನಿಲ್ಲಿಸಲು ಕ್ರಮವನ್ನು ಪ್ರಾರಂಭಿಸುವ ಸಾಧ್ಯತೆಯಿದೆ. ಮತ್ತು ಗೌರವಾನ್ವಿತ ಸುಪ್ರೀಂ ಕೋರ್ಟ್ ನಿರ್ದಿಷ್ಟ ಷರತ್ತು.

iv) ಕಂಪನಿಯು ಕನ್ವೇಯರ್ ಬೆಲ್ಟ್ ವ್ಯವಸ್ಥೆಯನ್ನು ಅಳವಡಿಸಲು ಯೋಜನಾ ವೆಚ್ಚ ಮತ್ತು EPMC ಸಮಾಲೋಚನೆ ವೆಚ್ಚವನ್ನು ರೂ. 34,541 ಲಕ್ಷ

i) ಕಂಪನಿಯು . Ind AS 37 ರ ಪ್ಯಾರಾಗ್ರಾಫ್ 36 ರ ಪ್ರಕಾರ, 'ನಿಬಂಧನೆಗಳು, ಅನಿಶ್ಚಿತ ಹೊಣೆಗಾರಿಕೆಗಳು ಮತ್ತು ಅನಿಶ್ಚಿತ ಆಸ್ತಿಗಳುಸುಮಾರು ರೂ 35,258.95 ಲಕ್ಷ (ಮೇಲಿನ ಉಪ ಪ್ಯಾರಾ ಬಿ(i) ಮತ್ತು (iv) ಹೇಳಿರುವಂತೆ).

ii) ಕಂಪನಿಯು ಹಣಕಾಸಿನ ಹೇಳಿಕೆಗಳಲ್ಲಿ ಮೇಲಿನ ಸಂಗತಿಗಳನ್ನು ಮತ್ತು ಎರಡೂ ಕಾರ್ಯನಿರ್ವಹಿಸುತ್ತಿರುವ ಕಬ್ಬಿಣದ ಅದಿರು ಗಣಿಗಳ ಕಾರ್ಯಾಚರಣೆಯನ್ನು ನಿಲ್ಲಿಸುವ ಸಾಧ್ಯತೆಯನ್ನು ಬಹಿರಂಗಪಡಿಸಿಲ್ಲ.

ಡಿ) FC ನಿಯಮಗಳು ಮತ್ತು ಉಪಯುಕ್ತ ಜೀವನವನ್ನು ಒಳಗೊಂಡಂತೆ ಅಗತ್ಯ ವಿವರಗಳ ಅನುಪಸ್ಥಿತಿಯಲ್ಲಿ ವರ್ಷಕ್ಕೆ ಉಳಿಸಿಕೊಂಡಿರುವ ಗಳಿಕೆಗಳು/ಲಾಭದ ಮೇಲೆ ಮೇಲಿನ ಪರಿಣಾಮದ ಪರಿಣಾಮಗಳನ್ನು ಕಂಡುಹಿಡಿಯಲಾಗುವುದಿಲ್ಲ.

- 17.4 ಕೋರ್ ಕಮಿಟಿಯು [ಉದ್ಯೋಗಿಗಳೊಂದಿಗಿನ ಉಬಯಪಕ್ಷೀಯ ಒಪ್ಪಂದದ ಮುಕ್ತಾಯದ ಪರಿಣಾಮವಾಗಿ ರಚಿಸಲಾಗಿದೆ (31.03.2020 ರಂತೆ)] ವಾರ್ಷಿಕ ಹಣಕಾಸಿನ ಪ್ರಭಾವದೊಂದಿಗೆ ರೂ.211.26 ಲಕ್ಷ ನಮ್ಮ ಅಭಿಪ್ರಾಯದಲ್ಲಿ ಔಪಚಾರಿಕ ದ್ವಿಪಕ್ಷೀಯ ಒಪ್ಪಂದದ ಮರಣದಂಡನೆ ಬಾಕಿ ಉಳಿದಿದೆ ಎಂದು ಅಂದಾಜು ಹೋಣೆಗಾರಿಕೆ ರೂ. Ind AS 37 ರ ಪ್ಯಾರಾಗ್ರಾಫ್ 36 ರ ಪ್ರಕಾರ 422.52 ಲಕ್ಷವನ್ನು ಒದಗಿಸಿರಬೇಕು. ಪರಿಣಾಮವಾಗಿ, ವರ್ಷದ ಲಾಭವನ್ನು ನಮೂದಿಸಲಾಗಿದೆ ಮತ್ತು ಪ್ರಸ್ತುತವಲ್ಲದ ನಿಬಂದನೆಯನ್ನು ರೂ. 422.52 ಲಕ್ಷ.
- 17.5 ಕಂಪನಿಯು 2020-21ರ ಅವಧಿಯಲ್ಲಿ ಆರ್ಬಿಟ್ರಲ್ ಪ್ರಶಸ್ತಿಯನ್ನು ಏರಿಸುವ ಒಪ್ಪಂದಕ್ಕೆ ಸಂಬಂಧಿಸಿದಂತೆ ಸ್ವೀಕರಿಸಲು ನಿರ್ದರಿಸಿದೆ, ಇದರ ಪರಿಣಾಮವಾಗಿ ಪ್ರಶಸ್ತಿಯ ವಿರುದ್ಧದ ಮೇಲ್ಮನವಿಯನ್ನು ವಜಾಗೊಳಿಸಲಾಗಿದೆ. ಆದರೆ, ಹೋಣೆಗಾರಿಕೆ ರೂ. ಅಲ್ಲಿ ಹುಟ್ಟುವ 824.22 ಲಕ್ಷವನ್ನು ಖಾತೆಗಳಲ್ಲಿ ಗುರುತಿಸಲಾಗಿಲ್ಲ. ಪರಿಣಾಮವಾಗಿ, ಉಳಿಸಿಕೊಂಡ ಲಾಭವು ರೂ. 824.22 ಲಕ್ಷ.
18. ಟಿಪ್ಪಣಿ 17ಎ) ಇತರೆ ಪ್ರಸ್ತುತವಲ್ಲದ ಹೋಣೆಗಾರಿಕೆಗಳು ರೂ. 233.75 ಲಕ್ಷ
ಎ) ಇದುವರೆಗೆ ಇತರೆ ಹಣಕಾಸು ಹೋಣೆಗಾರಿಕೆಗಳೆಂದು ವರ್ಗೀಕರಿಸಲಾದ ಶಾಸನಬದ್ಧ ಹೋಣೆಗಾರಿಕೆಗಳನ್ನು (ಟಿಪ್ಪಣಿ 16) ವರ್ಷದಲ್ಲಿ ಮರುವರ್ಗೀಕರಿಸಲಾಗಿದೆ.
ಬಿ) ಟಿಪ್ಪಣಿ 17A (a) ರಂತೆ ಹಣಕಾಸು ಹೇಳಿಕೆಗಳಿಗೆ ಶಾಸನಬದ್ಧ ಹೋಣೆಗಾರಿಕೆಗಳು ಅರಣ್ಯ ಅಭಿವೃದ್ಧಿ ತೆರಿಗೆ (FDT) ಪಾವತಿಸಬೇಕಾದ ಮೊತ್ತ ರೂ. 233.75 ಲಕ್ಷ. ಹಿಂದಿನ ವರ್ಷದಿಂದ ಮೊತ್ತವನ್ನು ತರಲಾಗುತ್ತಿದೆ ಮತ್ತು ಯಾವುದೇ ವಿವರಗಳು ಲಭ್ಯವಾಗಿಲ್ಲ. ಆದ್ದರಿಂದ, ಯಾವುದೇ ಮತ್ತು ವರ್ಗೀಕರಣದ ಸರಿಯಾದತೆಯನ್ನು ಪತ್ತೆ ಹಚ್ಚಲಾಗಲಿಲ್ಲ.
- 19 (ಟಿಪ್ಪಣಿ 18) ಪಾವತಿಸಬೇಕಾದ ವ್ಯಾಪಾರಗಳು ರೂ. 2,637.66 ಲಕ್ಷ
19.1ಎ)ಬಿಲ್ವಾರು ವಿವರಗಳು ಮತ್ತು ಪಾವತಿಯ ಅಂತಿಮ ದಿನಾಂಕ ಮತ್ತು ವಿವಾದಗಳ ವಿವರಗಳ ಅನುಪಸ್ಥಿತಿಯಲ್ಲಿ ವಯಸ್ಸಾದ ವೇಳಾಪಟ್ಟಿಯ ಸರಿಯಾದತೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ.
ಬಿ) ಬಾಕಿಯು ಹಿಂದಿನ ವರ್ಷದಿಂದ ಸರಿಯಾದ ವಿವರಣೆಯಿಲ್ಲದೆ ಮುಂದೆ ತಂದ 2,326.52 ಲಕ್ಷ ರೂ.ಗಳನ್ನು ಒಳಗೊಂಡಿರುವುದು ಕಂಡುಬಂದಿದೆ. ಆದ್ದರಿಂದ, ಪರಿಣಾಮದ ಪರಿಣಾಮವನ್ನು ಕಂಡುಹಿಡಿಯಲಾಗಲಿಲ್ಲ.
- 19.2 ಕಂಪನಿಯಲ್ಲಿ ಲಭ್ಯವಿರುವ ಮಾಹಿತಿ ಮತ್ತು ಪಾವತಿಸದೆ ಉಳಿದಿರುವ ಮೂಲ ಮೊತ್ತ, ಬಡ್ಡಿಯ ಆಧಾರದ ಮೇಲೆ ಅಂತಹ ಪಕ್ಷಗಳನ್ನು ಗುರುತಿಸಿದ ಮಟ್ಟಿಗೆ ಸೂಕ್ತ ಮತ್ತು ಸಣ್ಣ ಉದ್ಯಮಗಳಿಗೆ ನೀಡಬೇಕಾದ ಮೊತ್ತವನ್ನು ನಿರ್ದರಿಸಲಾಗುತ್ತದೆ ಎಂದು ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 18 ಗೆ ಲಗತ್ತಿಸಲಾದ ಟಿಪ್ಪಣಿಗೆ ಗಮನ ಸೆಳೆಯಲಾಗಿದೆ. ವಿಳಂಬದ ಅವಧಿಗೆ ಬಾಕಿ ಮತ್ತು ಪಾವತಿಸಬೇಕಾದವು ಇತ್ಯಾದಿ ಶೂನ್ಯ. ಆದಾಗ್ಯೂ, ಕಂಪನಿಯು ಗುರುತಿನ ಪ್ರಕ್ರಿಯೆಯನ್ನು ದಾಖಲಿಸಿಲ್ಲ. ಇದಲ್ಲದೆ, MSME ಗಳ ತಿದ್ದುಪಡಿ ವ್ಯಾಖ್ಯಾನದ ಪ್ರಕಾರ ಸೂಕ್ತ ಮತ್ತು ಸಣ್ಣ ಉದ್ಯಮಗಳ ಪಟ್ಟಿಯನ್ನು ತಯಾರಿಸಲಾಗಿಲ್ಲ. ಆದ್ದರಿಂದ, ಬಹಿರಂಗಪಡಿಸುವಿಕೆಯ ಸರಿಯಾದದ್ದನ್ನು ಕಂಡುಹಿಡಿಯಲಾಗಲಿಲ್ಲ.
- 20 (ಟಿಪ್ಪಣಿ 19) ಇತರೆ ಹಣಕಾಸು ಹೋಣೆಗಾರಿಕೆಗಳು ರೂ. 2,664.27 ಲಕ್ಷ
20.1 ಇಲ್ಲಿಯವರೆಗೆ ಇತರೆ ಹಣಕಾಸು ಹೋಣೆಗಾರಿಕೆಗಳೆಂದು ವರ್ಗೀಕರಿಸಲಾದ ಉದ್ಯೋಗಿಗಳ ಪ್ರಯೋಜನಗಳು ಮತ್ತು ಶಾಸನಬದ್ಧ ಹೋಣೆಗಾರಿಕೆಗಳನ್ನು ಇತರ ಪ್ರಸ್ತುತ ಹೋಣೆಗಾರಿಕೆಗಳಾಗಿ ಮರುವರ್ಗೀಕರಿಸಲಾಗಿದೆ.
20.2 ವೆಚ್ಚಗಳಿಗಾಗಿ ಸಾಲಗಾರರು ರೂ. 1,838.08 ಲಕ್ಷ

- ಎ) ಬಾಕಿಯು ರೂ. 62.20 ಲಕ್ಷವನ್ನು ಹಿಂದಿನ ವರ್ಷಗಳಿಂದ ಮುಂದಕ್ಕೆ ತರಲಾಗಿದೆ, ಅದರ ವಿವರಗಳು ಸುಲಭವಾಗಿ ಲಭ್ಯವಿಲ್ಲ ಮತ್ತು ಆದ್ದರಿಂದ ಪರಿಣಾಮದ ಪರಿಣಾಮವನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ.
- ಬಿ) i) ಬಾಕಿಯು ಡೆಡ್/ಮೇಲ್ಮೈ ಬಾಡಿಗೆ ರೂ.230.25 ಲಕ್ಷದ ಮೇಲಿನ ಹೊಣೆಗಾರಿಕೆಯನ್ನು ಒಳಗೊಂಡಿರುತ್ತದೆ, ಇದು ರೂ ಡೆಬಿಟ್ ಬ್ಯಾಲೆನ್ಸ್ ನಿವ್ವಳವಾಗಿದೆ. 98.17 ಲಕ್ಷ (ಪ್ರಿಪೇಯ್ಡ್ ಎಂದು ಹೇಳಲಾಗಿದೆ). ರೂ. ಗಳ ಕ್ರೆಡಿಟ್/ಬಾಡ್ಯತೆಗೆ ಯಾವುದೇ ವಿವರಗಳು ಲಭ್ಯವಾಗಿಲ್ಲ. 303.53 ಲಕ್ಷ ಮತ್ತು ಡೆಬಿಟ್ ಬ್ಯಾಲೆನ್ಸ್ ರೂ. ಹಿಂದಿನ ವರ್ಷಗಳಿಗಿಂತ 98.17 ಲಕ್ಷವನ್ನು ಮುಂದಕ್ಕೆ ತರಲಾಗಿದೆ.
- ii) ಕಾರ್ಯನಿರ್ವಹಿಸದ ಗಣಿಗಳಿಗೆ ಸತ್ತ / ಮೇಲ್ಮೈ ಬಾಡಿಗೆಗೆ ಯಾವುದೇ ನಿಬಂದನೆಯನ್ನು ಮಾಡಿರುವುದು ಕಂಡುಬಂದಿಲ್ಲ - ಮೊತ್ತವನ್ನು ಖಚಿತಪಡಿಸಲಾಗಿಲ್ಲ.
- ಸಿ) ಇತರ ವೆಚ್ಚಗಳಿಗಾಗಿ ವಿವಿಧ ಸಾಲಗಾರರನ್ನು ಒಳಗೊಂಡಿರುತ್ತದೆ. 1,682.87 ಲಕ್ಷಕ್ಕೆ ಸಂಬಂಧಿಸಿದಂತೆ ಸರಿಯಾದ ವಿವರಗಳನ್ನು ಒದಗಿಸಿಲ್ಲ. ಈ ಮೊತ್ತವು ಇಲ್ಲಿ ಪ್ರಾರಾ 3.1 (ಎ) ನಲ್ಲಿ ಉಲ್ಲೇಖಿಸಲಾದ ಬೂಮಿಯನ್ನು ಸ್ವಾದೀನಪಡಿಸಿಕೊಳ್ಳಲು ಸಂಬಂಧಿಸಿದ ರೂ.744.23 ಲಕ್ಷವನ್ನು ಒಳಗೊಂಡಿದೆ.
- ಡಿ) ಅರಣ್ಯ ಇಲಾಖೆಗೆ ಪಾವತಿಸಬೇಕಾದ ಗುತ್ತಿಗೆ ಬಾಡಿಗೆ ಮತ್ತು ಮೇಲ್ವಿಚಾರಣಾ ಶುಲ್ಕಗಳಿಗೆ ಖಾತೆಯಲ್ಲಿ ಯಾವುದೇ ನಿಬಂದನೆಯನ್ನು ಮಾಡಲಾಗಿಲ್ಲ ಮತ್ತು ಆಸ್ತಿ ತೆರಿಗೆಗೆ - ಮೊತ್ತವನ್ನು ಖಚಿತಪಡಿಸಲಾಗಿಲ್ಲ.
- ಇ) ಕಂಪನಿಯು ಜೂನ್ 2021 ರಲ್ಲಿ ರೂ. ಕಂಪನಿಗಳ (ಅಖಿವ ನೀತಿ) ತಿದ್ದುಪಡಿ ನಿಯಮಗಳು 2021 ರ ಪ್ರಕಾರ ಎಂದು ಹೇಳಲಾದ ಪ್ರತ್ಯೇಕ ಬ್ಯಾಂಕ್ ಖಾತೆಯಲ್ಲಿ ನಡೆಯುತ್ತಿರುವ CSR ಅಡಿಯಲ್ಲಿನ ಯೋಜನೆಗಳಿಗೆ ಸಂಬಂಧಿಸಿದಂತೆ 267 ಲಕ್ಷ ಖರ್ಚು ಮಾಡದ ಮೊತ್ತವಾಗಿದೆ. ಆದಾಗ್ಯೂ, 31.03 ರಂತೆ ಕಂಪನಿಯು ಅಂತಹ "ಖರ್ಚು ಮಾಡದ ಮೊತ್ತವನ್ನು" ಹೊಣೆಗಾರಿಕೆಯಾಗಿ ಗುರುತಿಸಿರಲಿಲ್ಲ. Ind AS 37 [ಪ್ರಾರಾ 17(a)] ಪ್ರಕಾರ 2021. 31.03.2022 ರಂತೆ ಗೊತ್ತುಪಡಿಸಿದ ಖಾತೆಯಲ್ಲಿನ ಬ್ಯಾಲೆನ್ಸ್ ರೂ. 154.85 ಲಕ್ಷ. ಅದರಂತೆ, ಉಳಿಸಿಕೊಳ್ಳಬಹುದಾದ ಲಾಭವನ್ನು ಖಚಿತವಾಗಿ, ರೂ. 267.00 ಲಕ್ಷ, ಕಡಿಮೆಯಾಗಿ ಹೇಳಲಾದ ವರ್ಷದ ಲಾಭ ರೂ. 112.15 ಲಕ್ಷ ಮತ್ತು ಇತರ ಹಣಕಾಸಿನ ಹೊಣೆಗಾರಿಕೆಗಳು ರೂ. 154.85 ಲಕ್ಷ.

20.3 ದಾರಣ ಹಣ ರೂ. 633.61 ಲಕ್ಷ

ಬದ್ರತಾ ಠೇವಣಿ ರೂ. 114.29 ಲಕ್ಷ

- ಎ) ಅಗತ್ಯ ವಿವರಗಳ ಅನುಪಸ್ಥಿತಿಯಲ್ಲಿ ಪ್ರಸ್ತುತ ಹೊಣೆಗಾರಿಕೆಯ ವರ್ಗೀಕರಣದ ಸರಿಯಾದತೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ.
- ಬಿ) ಕಕ್ಷಿದಾರರು/ಗುತ್ತಿಗೆದಾರರಿಂದ ಬದ್ರತಾ ಠೇವಣಿಯ ಬದಲಾಗಿ ತೆಗೆದುಕೊಂಡ ಸ್ಥಿರ ಠೇವಣಿಗಳ ಮೊತ್ತವನ್ನು ಬಹಿರಂಗಪಡಿಸಲಾಗಿಲ್ಲ.

21. (ಟಿಪ್ಪಣಿ 20) ಇತರ ಪ್ರಸ್ತುತ ಹೊಣೆಗಾರಿಕೆಗಳು ರೂ. 8,448.58 ಲಕ್ಷ

21.1 ಗ್ರಾಹಕರಿಂದ ಮುಂಗಡ ರೂ. 1,454.49 ಲಕ್ಷ

- ಎ) Ind AS 115 ರ ಪ್ರಕಾರ ಒಪ್ಪಂದದ ಹೊಣೆಗಾರಿಕೆಗೆ ಸಂಬಂಧಿಸಿದಂತೆ ಬಹಿರಂಗಪಡಿಸುವಿಕೆಯ ಅಗತ್ಯತೆ, 'ಗ್ರಾಹಕರೊಂದಿಗೆ ಒಪ್ಪಂದಗಳಿಂದ ಆದಾಯ' ಅನುಸರಿಸಲಾಗಿಲ್ಲ.
- ಬಿ) ಈ ಮೊತ್ತವು ಸುಂಡ್ರಿ ಸಾಲಗಾರರ ಖಾತೆಗಳಲ್ಲಿನ ಕ್ರೆಡಿಟ್ ಬ್ಯಾಲೆನ್ಸ್ ಅನ್ನು ಪ್ರತಿನಿಧಿಸುತ್ತದೆ ಮತ್ತು ರೂ.943.46 ಲಕ್ಷ (ಒಂದು ಸಹವರ್ತಿ ಕಂಪನಿಯ ಕಾರಣದಿಂದಾಗಿ ರೂ. 91.24 ಲಕ್ಷ ಮತ್ತು ಪ್ರಾರಾ 9.2(ಎಪ್) (iv) ನಲ್ಲಿ ಉಲ್ಲೇಖಿಸಲಾದ ಪಕ್ಷಕ್ಕೆ ಸಂಬಂಧಿಸಿದ ರೂ. 87.02 ಲಕ್ಷ ಸೇರಿದಂತೆ ರೂ.) ಇಲ್ಲಿ ಮೇಲೆ) ಸರಿಯಾದ ವಿವರಗಳಿಲ್ಲದೆ ಹಿಂದಿನ ವರ್ಷಗಳಿಂದ ಮುಂದಕ್ಕೆ ತರಲಾಗಿದೆ. ಆದ್ದರಿಂದ, ಪರಿಣಾಮದ ಪರಿಣಾಮವನ್ನು ಕಂಡುಹಿಡಿಯಲಾಗಲಿಲ್ಲ.
- ಸಿ) ಮಾರಾಟದ ಬಾಕಿ ಇರುವ ವಿತರಣೆಯ ಕುರಿತು ಕೆಳಗಿನ ಪ್ರಾರಾಗ್ರಾಫ್ 22.2 ರಲ್ಲಿ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ.

21.2 ಉದ್ಯೋಗಿ ಪ್ರಯೋಜನಗಳಿಗಾಗಿ ನಿಬಂಧನೆ- ಬೋನಸ್, ಪ್ರೋತ್ಸಾಹಕ ಮತ್ತು ಇತರ ಪ್ರಯೋಜನಗಳನ್ನು ಒದಗಿಸುವುದು ರೂ. 1,040.07 ಲಕ್ಷ. ಬೋನಸ್ ಪಾವತಿಸಬೇಕು

- i) ಕಂಪನಿಯು ಅರ್ಹ ಉದ್ಯೋಗಿಗಳಿಗೆ 20% ರಷ್ಟು ಬೋನಸ್ ಅನ್ನು ಒದಗಿಸುತ್ತಿದೆ. ಆದಾಗ್ಯೂ, 8.33% (ಕನಿಷ್ಠ ದರ) ಕ್ವಿಂಟ್ ಹೆಚ್ಚಿನ ಮೊತ್ತವನ್ನು ಒದಗಿಸಿದ ವರ್ಷದಲ್ಲಿ ಒಟ್ಟು ರೂ. 114.03 ಲಕ್ಷವನ್ನು ಗುರುತಿಸಲಾಗಿದೆ ಮತ್ತು ಲಭ್ಯವಿರುವ ಹೆಚ್ಚುವರಿ ಮತ್ತು ಅನುಮತಿಸಬಹುದಾದ ಹೆಚ್ಚುವರಿ ಮತ್ತು ಬೋನಸ್ ಪಾವತಿಯ ಪ್ರಕಾರ ಪಾವತಿಸಬೇಕಾದ ಬೋನಸ್ ಅನ್ನು ಖಚಿತಪಡಿಸದೆ ಲಾಭ ಅಥವಾ ನಷ್ಟಕ್ಕೆ ತೆಗೆದುಕೊಳ್ಳಲಾಗಿದೆ (31.03.2022 ರಂತೆ ಪಾವತಿಸದ ಬೋನಸ್‌ನಂತೆ). ನಮ್ಮ ಅಭಿಪ್ರಾಯದಲ್ಲಿ, ಪ್ರಾಥಮಿಕವಾಗಿ ಅರ್ಹವಾದ ಬೋನಸ್ @ 20% (ಗರಿಷ್ಠ ದರ) ಆಗಿರುವುದರಿಂದ ಹೊಣೆಗಾರಿಕೆಯ ಗುರುತಿಸುವಿಕೆ ಸೂಕ್ತವಲ್ಲ. ಪರಿಣಾಮವಾಗಿ, ವರ್ಷದ ಲಾಭವು ಮುಗಿದಿದೆ ಮತ್ತು ಹೊಣೆಗಾರಿಕೆಗಳನ್ನು ರೂ. 114.03 ಲಕ್ಷ.
- ii) 2021-22 ರ ಬೋನಸ್ ಅನ್ನು 8.33% (ರೂ.0.08 ಲಕ್ಷ) ಕ್ಕೆ ಒದಗಿಸಲಾಗಿದೆ, ಇದು ಸೂಕ್ತವಲ್ಲ ಏಕೆಂದರೆ ಪ್ರಾಥಮಿಕ ಅರ್ಹತೆಯ ಬೋನಸ್ 20% ಆಗಿರುತ್ತದೆ (ಗರಿಷ್ಠ ದರ).

21.3 ಶಾಸನಬದ್ಧ ಹೊಣೆಗಾರಿಕೆಗಳು ರೂ. 5,923.85 ಲಕ್ಷ

- ಎ) i) ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 16.1 (a) ಪ್ರಕಾರ, ಕಂಪನಿಯು ಪರಿಸರ ಸಂರಕ್ಷಣಾ ಶುಲ್ಕವನ್ನು (EPF) ರೂ. ಕೆಲಸ ಮಾಡದ ಗಣಿಗಳಿಗೆ ಸಂಬಂಧಿಸಿದ 1,904.24 ಲಕ್ಷ.
- ii) ಗಣಿಗಾರಿಕೆ/ಕ್ವಾರಿ ಮಾಡಲು ಬಳಸುವ ಅರಣ್ಯೇತರ/ಪಟ್ಟಣ ಕಂದಾಯ ಬೂಮಿಯಲ್ಲಿ ಪ್ರತಿ ಹೆಕ್ಟೇರ್ಗೆ ರೂ. 84,000 ಮೊತ್ತವು ಸರ್ಕಾರದ ನಿಯಮಗಳಲ್ಲಿ ಗಣಿ ಮತ್ತು ಬೂಮಿಜ್ಞಾನ ಇಲಾಖೆ (DMG) ಎತ್ತಿರುವ ಬೇಡಿಕೆಯಂತೆ. ಕರ್ನಾಟಕ ಅದಿಸೂಚನೆ ದಿನಾಂಕ 04.02.2009. ಖಾಸಗಿ ಗಣಿ ಮಾಲೀಕರು ತೆರಿಗೆ ವಿಧಿಸುವುದನ್ನು ಪ್ರಶ್ನಿಸಿ ಮದ್ಯಂತರ ತಡೆ ಪಡೆದಿದ್ದರೂ, ನ್ಯಾಯಾಲಯದ ವಿಚಾರಣೆಯಲ್ಲಿ ಕಂಪನಿಯು ಪಕ್ಕವಾಗಿಲ್ಲ. ಪಾವತಿ ಮಾಡದಿರುವ ಪರಿಣಾಮದ ಪರಿಣಾಮವನ್ನು ಕಂಡುಹಿಡಿಯಲಾಗಲಿಲ್ಲ.
- ಬಿ) ಜಿಲ್ಲಾ ಖನಿಜ ನಿಧಿ (DMF) ಅಡಿಯಲ್ಲಿ/ಅಡಿಯಲ್ಲಿ ರೂ. 1,620.21 ಲಕ್ಷ, ನ್ಯಾಷನಲ್ ಮಿನರಲ್ ಎಕ್ಸ್‌ಪ್ಲೋಷನ್ ಟ್ರಸ್ಟ್ (ಎನ್‌ಎಂಇಟಿ) ರೂ. 18.28 ಲಕ್ಷ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ರೂ. 2,154.28 ಲಕ್ಷ, ಇದು ಸಮನ್ವಯಕ್ಕೆ ಒಳಪಟ್ಟಿರುತ್ತದೆ ಮತ್ತು ಅದರ ಪರಿಣಾಮದ ಪರಿಣಾಮವು ಖಚಿತವಾಗಿಲ್ಲ.

21.ಎ (ಟಿಪ್ಪಣಿ 21) ನಿಬಂಧನೆ ರೂ. 1,126.28 ಲಕ್ಷ

- ನಿವೃತ್ತಿ ಪ್ರಯೋಜನ (ಸೂಪರ್‌ಅನ್ಯುಯೇಶನ್) ರೂ. 41.35 ಲಕ್ಷ
ಮೇಲಿನ ಪ್ರಾರಾ 17.1 ರಲ್ಲಿ ನಮ್ಮ ವೀಕ್ಷಣೆಯನ್ನು ನೋಡಿ. ವರ್ಷಕ್ಕೆ ನಿಬಂಧನೆಯನ್ನು 20% ರಂತೆ 8.33% ನಲ್ಲಿ ಮಾಡಲಾಗಿದೆ [ಪ್ರಾರಾ 21.2 (ಉ) ನೋಡಿ]. ಅದರಂತೆ ವರ್ಷದ ನಿಬಂಧನೆಯನ್ನು ಕಡಿಮೆ ಮಾಡಲಾಗಿದೆ ಮತ್ತು ವರ್ಷದ ಲಾಭವನ್ನು ರೂ. 58.11 ಲಕ್ಷ.
ಇದಲ್ಲದೆ, ಪಾವತಿ/ರವಾನೆಗೆ ಸರ್ಕಾರ/ಬೋರ್ಡ್ ಅನುಮೋದನೆ ಅಗತ್ಯವಿರುವುದರಿಂದ, ರೂ. 41.35 ಲಕ್ಷವನ್ನು ನಾನ್ ಕರೆಂಟ್ ಎಂದು ವರ್ಗೀಕರಿಸಬೇಕಿತ್ತು.

22. (ಟಿಪ್ಪಣಿ 22) ಕಾರ್ಯಾಚರಣೆಗಳಿಂದ ಆದಾಯ ರೂ. 1,26,931.96 ಲಕ್ಷ

22.1 ಮಾರಾಟ-ಕಬ್ಬಿಣದ ಅದಿರು ರೂ. 1,21,806.41 ಲಕ್ಷ

- ಎ) ಕಂಪನಿಯ ಗಮನಾರ್ಹ ಲೆಕ್ಕಪತ್ರ ನೀತಿ ಟಿಪ್ಪಣಿ 46Bxvii ಗೆ ಉಲ್ಲೇಖವನ್ನು ಪಡೆಯಲಾಗಿದೆ ಮತ್ತು (ಎ) ಟಿಪ್ಪಣಿ 23 ರ ಅಡಿಯಲ್ಲಿ ಬಹಿರಂಗಪಡಿಸುವಿಕೆ (ಎ) ಹಣಕಾಸು ಹೇಳಿಕೆಗೆ 'ಖರೀದಿದಾರರಿಗೆ ನಿಯಂತ್ರಣದ ವರ್ಗಾವಣೆಯನ್ನು ಸೂಚಿಸುವ ವಿತರಣಾ ಟಿಪ್ಪಣಿಯನ್ನು ಹೆಚ್ಚಿಸುವುದರ ಮೇಲೆ ಮಾರಾಟವನ್ನು ಗುರುತಿಸಲಾಗಿದೆ', ಇದು ನೀತಿಯೊಂದಿಗೆ ಬಿನ್ನವಾಗಿದೆ ದೇಶೀಯ ಮಾರಾಟದ ಸಂದರ್ಭದಲ್ಲಿ, ವಿತರಣೆಯ ದಿನಾಂಕದಂದು ಗ್ರಾಹಕರಿಗೆ ನಿಯಂತ್ರಣವನ್ನು ರವಾನಿಸುತ್ತದೆ ಮತ್ತು ಗ್ರಾಹಕರ ಮೇಲಿನ ಇನ್ವಾಯ್ಸ್‌ಗಳನ್ನು ಹೆಚ್ಚಿಸುವ ಆದಾರದ ಮೇಲೆ ಆದಾಯವನ್ನು ಗುರುತಿಸಲಾಗುತ್ತದೆ ಎಂದು ಇದುವರೆಗೆ ಹೇಳಲಾಗಿದೆ. ಕಂಪನಿಯ ಲೆಕ್ಕಪತ್ರ ನೀತಿ/ಅಭ್ಯಾಸದಲ್ಲಿನ ಬದಲಾವಣೆಯನ್ನು (ಮತ್ತು/ಅಥವಾ ಪದಗಳ) ಬಹಿರಂಗಪಡಿಸಲಾಗಿಲ್ಲ ಮತ್ತು Ind AS-8 (ಪ್ರಾರಾ 29) ನ ಅಗತ್ಯತೆಗಳನ್ನು ಸಹ ಅನುಸರಿಸಲಾಗಿಲ್ಲ.

- ಬಿ) ಕಬ್ಬಿಣದ ಅದಿರಿನ ಮಾರಾಟವನ್ನು ಇ-ಹರಾಜಿನಲ್ಲಿ ಬಿಡ್ಡು ಸ್ವೀಕಾರದ ಮೇಲೆ ಸಂಗ್ರಹಿಸಲಾದ ಸರಕುಪಟ್ಟಿ ಆಧಾರದ ಮೇಲೆ ಸ್ಥಾಪಿಸಲಾಗುತ್ತಿದೆ (ದಿನಾಂಕ) ವಿತರಣೆ ನಂತರ. ನಮ್ಮ ಅಭಿಪ್ರಾಯದಲ್ಲಿ, ಅಕೌಂಟಿಂಗ್ ಸ್ಟಾಂಡರ್ಡ್ಸ್ ಇಂಡ್ ಎಎಸ್ 115 (ಪ್ಯಾರಾ 31) ಪ್ರಕಾರ, ಗ್ರಾಹಕರು ವಿತರಣೆಯನ್ನು ತೆಗೆದುಕೊಂಡಾಗ ಮಾತ್ರ ನಿಯಂತ್ರಣವು ಅವರಿಗೆ ಹೋಗುತ್ತದೆ, ಇದು ಕಾರ್ಯಕ್ಷಮತೆಯ ಬಾಧ್ಯತೆಯ ತೃಪ್ತಿಯನ್ನು ಸೂಚಿಸುತ್ತದೆ. ವರ್ಷದ ಮಾರಾಟವು ರೂ. 5,372.54 ಲಕ್ಷ ವಿತರಣಾ ಕಬ್ಬಿಣದ ಅದಿರನ್ನು (1,72,615.77 MT) ಗ್ರಾಹಕರು ವರ್ಷಾಂತದ ನಂತರ ತೆಗೆದುಕೊಂಡಿದ್ದಾರೆ. ಇದಲ್ಲದೆ, 2020-21ರಲ್ಲಿ ರೂ.5,758.83 ಲಕ್ಷ ಮೌಲ್ಯದ ಕಬ್ಬಿಣದ ಅದಿರನ್ನು (1,58,681.15 MT) ವರ್ಷದಲ್ಲಿ ಮಾತ್ರ ವಿತರಿಸಲಾಗಿದೆ.
- ಸಿ) ಪರಿಣಾಮವಾಗಿ, ಮಾರಾಟವನ್ನು ರೂ.386.29 ಲಕ್ಷದಿಂದ ಕಡಿಮೆ ಮಾಡಲಾಗಿದೆ, ವರ್ಷದ ಲಾಭವನ್ನು ರೂ. 490.76 ಲಕ್ಷ. 01.04.2021 ರಂತೆ ಉಳಿಸಿಕೊಂಡ ಲಾಭವು ರೂ. 4,363.60 ಲಕ್ಷ ಮತ್ತು ಇತರ ಪ್ರಸ್ತುತ ಹೊಣೆಗಾರಿಕೆಗಳು, ದಾಸ್ತಾನುಗಳು ಮತ್ತು ಇತರ ಪ್ರಸ್ತುತ ಆಸ್ತಿಗಳನ್ನು ರೂ. 5,372.54 ಲಕ್ಷ, 943.43 ಲಕ್ಷ ರೂ. ಕ್ರಮವಾಗಿ 556.27 ಲಕ್ಷ ರೂ.
- 22.2 ಅದಿರು ಮತ್ತು ಗ್ರಾನೈಟ್‌ಗಳ ಮಾರಾಟ ರೂ. 1,25,744.02 ಲಕ್ಷ ರೂ. ರಾಯಲ್ಟಿ ಒಳಗೊಂಡಿದೆ. 16,347.30 ಲಕ್ಷ, ಅದರ ಆರ್ಥಿಕ ಲಾಭವು ಕಂಪನಿಗೆ ತನ್ನದೇ ಖಾತೆಯಲ್ಲಿ ಸೇರುವುದಿಲ್ಲ. ಆದ್ದರಿಂದ, Ind AS 115- 'ಗ್ರಾಹಕರೊಂದಿಗಿನ ಒಪ್ಪಂದಗಳಿಂದ ಆದಾಯ' ದ ಪ್ರಕಾರ ಆದಾಯದಿಂದ ಇದನ್ನು ಹೊರಗಿಡಬೇಕು. ಅದರಂತೆ, ಕಬ್ಬಿಣದ ಅದಿರು ಮತ್ತು ಗ್ರಾನೈಟ್‌ಗಳ ಮಾರಾಟ ಮತ್ತು ರಾಯಲ್ಟಿ ಮತ್ತು ಸೆಸ್ (ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 29A) ರೂ. 16,347.30 ಲಕ್ಷ.
- 22.3 ರೂ.ಗೆ ವಿವರಗಳು. 1,977.91 ಲಕ್ಷ ನಿಗದಿತ ಬೆಲೆಗೆ ಸಂಬಂಧಿಸಿದ ಮಾರಾಟ ಮತ್ತು ಪರಿಮಾಣ ಆಧಾರಿತ ಒಪ್ಪಂದವನ್ನು ಒದಗಿಸಲಾಗಿಲ್ಲ ಎಂದು ಬಹಿರಂಗಪಡಿಸಲಾಗಿದೆ.
- 22.4 ಸೇವೆಯ ಮಾರಾಟ
ಲೋಡ್ ಶುಲ್ಕ ರೂ. 1,174.39 ಲಕ್ಷ
- ಎ) i) ನಿವ್ವಳ ಮೊತ್ತ ರೂ. 2020-21ರಲ್ಲಿ ಕಬ್ಬಿಣದ ಅದಿರು ಇನ್ವಾಯ್ಸ್ ಸಂಬಂಧಿಸಿದಂತೆ 31.03.2021 ರಂತೆ 125 ಲಕ್ಷ ಲೋಡ್ ಶುಲ್ಕವನ್ನು ಆದಾಯವೆಂದು ಗುರುತಿಸಲಾಗಿದೆ (ಮತ್ತು ಬಿಲ್ ಮಾಡದ ಸಾಲಗಾರರೆಂದು ಪರಿಗಣಿಸಲಾಗಿದೆ) ಆದರೆ ವರ್ಷದಲ್ಲಿ ಗ್ರಾಹಕರಿಂದ ವಿತರಣೆಯನ್ನು ತೆಗೆದುಕೊಳ್ಳಲಾಗಿದೆ (ಮೇಲಿನ ಪ್ಯಾರಾಗ್ರಾಫ್ 22.1 ರಲ್ಲಿ ಉಲ್ಲೇಖಿಸಲಾಗಿದೆ). ಪರಿಣಾಮವಾಗಿ, ಉಳಿಸಿಕೊಂಡ ಲಾಭವನ್ನು ಅತಿಯಾಗಿ ಹೇಳಲಾಗಿದೆ ಮತ್ತು ವರ್ಷದ ಲಾಭವನ್ನು ರೂ.111.24 ಲಕ್ಷದಿಂದ ಕಡಿಮೆ ಮಾಡಲಾಗಿದೆ (ಖರ್ಚು ನಿವ್ವಳ, ಖಚಿತವಾಗಿ.
- ii) ಆದಾಗ್ಯೂ, ಕಂಪನಿಯು ವರ್ಷದಲ್ಲಿ ಅಂತಹ ಮೊತ್ತವನ್ನು ಆದಾಯವೆಂದು ಗುರುತಿಸಿಲ್ಲ. ವಿತರಿಸಿದ ಕಬ್ಬಿಣದ ಅದಿರಿನ ಮೇಲಿನ ಲೋಡಿಂಗ್ ಶುಲ್ಕಗಳ ಲೆಕ್ಕಪರಿಶೋಧಕ ಚಿಕಿತ್ಸೆಯ ಬದಲಾವಣೆಯನ್ನು ವಿವರಿಸಲಾಗಿಲ್ಲ/ಬಹಿರಂಗಪಡಿಸಲಾಗಿಲ್ಲ.
- ಬಿ) ಲೋಡಿಂಗ್ ಶುಲ್ಕಗಳಿಂದ ಬರುವ ಆದಾಯವು ಮಾರಾಟವಾದ ಕಬ್ಬಿಣದ ಅದಿರಿನ ಪ್ರಮಾಣದೊಂದಿಗೆ ಸಮನ್ವಯಗೊಳಿಸಲಾಗಿಲ್ಲ ಮತ್ತು ಲೋಡಿಂಗ್ ಶುಲ್ಕದ ವೆಚ್ಚದೊಂದಿಗೆ ಸಮನ್ವಯಗೊಳಿಸಲಾಗಿದೆ (ಟಿಪ್ಪಣಿ 29 ಎ).
23. (ಟಿಪ್ಪಣಿ 23) ಇತರೆ ಆದಾಯ ರೂ. 34,091.81 ಲಕ್ಷ
- 23.1 ಬ್ಯಾಂಕ್‌ನಲ್ಲಿ ಠೇವಣಿ ಮೇಲಿನ ಬಡ್ಡಿ ರೂ. 13,347.89 ಲಕ್ಷ
- ಎ) ಕಂಪನಿಯು ಖಾತೆಯ ಪುಸ್ತಕಗಳೊಂದಿಗೆ ಆಯಾ ಬ್ಯಾಂಕ್‌ಗಳಿಂದ ಪಡೆದ ಪ್ರಮಾಣಪತ್ರದ ಪ್ರಕಾರ ಆಸಕ್ತಿಯನ್ನು ಸಮನ್ವಯಗೊಳಿಸುವ ಯಾವುದೇ ವ್ಯವಸ್ಥೆಯನ್ನು ಹೊಂದಿಲ್ಲ. ವಾರ್ಷಿಕ ತೆರಿಗೆ ಹೇಳಿಕೆಯಲ್ಲಿ (ಫಾರ್ಮ್ 26AS) ಆಯಾ ಬ್ಯಾಂಕ್‌ಗಳು ವರದಿ ಮಾಡಿದಂತೆ ಪಾವತಿಸಿದ/ಜಮಾ ಮಾಡಿದ ಬಡ್ಡಿಯನ್ನು ಆದರಿಸಿ ವರ್ಷಾಂತದಲ್ಲಿ ಸಂಚಿತ ಬಡ್ಡಿ ಹೊಂದಾಣಿಕೆಗಳನ್ನು ಮಾಡಲಾಗಿದೆ

ಎಂದು ನಮಗೆ ತಿಳಿಸಲಾಗಿದೆ. ಆದಾಗ್ಯೂ, ಮೂರು ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದಂತೆ, ಕಂಪನಿಯು ರೂ. ಆದಾಯವಾಗಿ 5,033.55 ಲಕ್ಷ ರೂ. ಪಾರ್ಮ್ 26ಎಎಸ್‌ನಲ್ಲಿ 5,759.79 ಲಕ್ಷ ವರದಿಯಾಗಿದೆ. ವ್ಯತ್ಯಾಸವನ್ನು ಸರಿಯಾಗಿ ಸಮನ್ವಯಗೊಳಿಸಲಾಗಿಲ್ಲ/ವಿವರಣೆ ಮಾಡಲಾಗಿಲ್ಲ ಮತ್ತು ಆದ್ದರಿಂದ ಯಾವುದಾದರೂ ಪ್ರಭಾವವನ್ನು ಕಂಡುಹಿಡಿಯಲಾಗದಿದ್ದರೆ.

ಬಿ) ರೂ ಒಳಗೊಂಡಿದೆ. 747.92 ಲಕ್ಷಗಳು (31.03.2021 ರಂತೆ ಪ್ರಬುದ್ಧ ಠೇವಣಿಯ ಮೇಲೆ ರೂ. 70.92 ಲಕ್ಷದ ನಿವ್ವಳ ಬಡ್ಡಿಯ ನಿವ್ವಳ) ಹಿಂದಿನ ವರ್ಷದಲ್ಲಿ ಮೆಚ್ಯೂರ್ ಮಾಡಿದ ಆದರೆ ಮರುಪಾವತಿಸಲಾದ (ಮೆಚ್ಯೂರಿಟಿ ದಿನಾಂಕದಿಂದ ಬಡ್ಡಿಯೊಂದಿಗೆ)/ವರ್ಷದಲ್ಲಿ ಬ್ಯಾಂಕಿನಿಂದ ಇತ್ಯರ್ಥಪಡಿಸಿದ ಠೇವಣಿಗಳಿಗೆ ಸಂಬಂಧಿಸಿದೆ. 31.03.2020 ರವರೆಗೆ ಒದಗಿಸಲಾದ ಮತ್ತು ಲೆಕ್ಕಿಸಲಾದ ಮುಕ್ತಾಯದ ದಿನಾಂಕವನ್ನು ಮೀರಿದ ಬಡ್ಡಿಯು ರೂ. 630.98 ಲಕ್ಷವನ್ನು 2020-21 ರಲ್ಲಿ ಹಿಂಪಡೆಯಲಾಗಿದೆ (ಇತ್ಯರ್ಥದಲ್ಲಿನ ವಿಳಂಬದ ದೃಷ್ಟಿಯಿಂದ) ಮತ್ತು 01.04.2020 ರಂತೆ ಇತರೆ ಇಕ್ಷಿತಿ - ಉಳಿಸಿಕೊಂಡಿರುವ ಗಳಿಕೆಗಳಲ್ಲಿ ಸರಿಹೊಂದಿಸಲಾಗಿದೆ. ಆದಾಗ್ಯೂ, ಅಕೌಂಟಿಂಗ್ ಸ್ಟಾಂಡರ್ಡ್ ಇಂಡ್ ಎಎಸ್-1 (ಪ್ಯಾರಾ 98) ಪ್ರಕಾರ ವ್ಯಾಜ್ಯದ ಇತ್ಯರ್ಥದ ಮೇಲೆ ಸ್ವೀಕರಿಸಿದ ಮೊತ್ತವನ್ನು ಪ್ರತ್ಯೇಕವಾಗಿ ಬಹಿರಂಗಪಡಿಸಲಾಗಿಲ್ಲ.

23.2 ಇತರ ಆದಾಯ ರೂ. 499.76 ಲಕ್ಷ

ಎ) ಬಾಕಿ ನಿವ್ವಳ ರೂ. ಹಿಂದಿನ ವರ್ಷದಲ್ಲಿ 11.34 ಲಕ್ಷ ದಂಡವನ್ನು ವಸೂಲಿ ಮಾಡಲಾಗಿದ್ದು, ಈಗ ನ್ಯಾಯಾಲಯದ ಆದೇಶದ ಪ್ರಕಾರ ಪಕ್ಷಕ್ಕೆ ಮರುಪಾವತಿ ಮಾಡಲಾಗಿದೆ. ಆದ್ದರಿಂದ, ಆದಾಯ ಮತ್ತು ವೆಚ್ಚಗಳನ್ನು ರೂ. 11.34 ಲಕ್ಷ.

ಬಿ) ಒಳಗೊಂಡಿದೆ

i) Ind AS -1 (ಪ್ಯಾರಾ 98) ರಂತೆ ಪ್ರತ್ಯೇಕವಾಗಿ ಬಹಿರಂಗಪಡಿಸಿದ ನಿಬಂದನೆಯ 444.65 ಲಕ್ಷ ರೂ. ಇಲ್ಲಿ ಮೇಲಿನ ಪ್ಯಾರಾ 17.1 ಮತ್ತು 21.2 (ಎ) ನಲ್ಲಿಯೂ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ

ii) ರೂ. 55.64 ಲಕ್ಷ ಇಎಮ್ಡಿ/ಬದ್ಧತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಹೇಳಲಾಗಿದೆ (ಸರ್ಕಾರಿ ಕಾಳಜಿಯಿಂದ ರೂ. 50.00 ಸೇರಿದಂತೆ) ಇದಕ್ಕೆ ಸಂಬಂಧಿಸಿದಂತೆ ಯಾವುದೇ ಪೋಷಕ ದಾಖಲೆಗಳು ಮತ್ತು ಸಕ್ಷಮ ಪ್ರಾದಿಕಾರದ ಅನುಮೋದನೆಯನ್ನು ಒದಗಿಸಲಾಗಿಲ್ಲ.

23.3 ಹೊಣೆಗಾರಿಕೆಯನ್ನು ಬರೆಯಲಾಗಿದೆ (PMCP) ರೂ. 19,927.75 ಲಕ್ಷ

ಇಲ್ಲಿ ಮೇಲಿನ ಪ್ಯಾರಾ 17.2 (ಎಪ್) ನಲ್ಲಿ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ.

23ಎ. ಹಣಕಾಸು ಹೇಳಿಕೆಗಳು ಮತ್ತು ಟಿಪ್ಪಣಿ 23 ರ ಅಡಿಯಲ್ಲಿ ಮಾಡಿದ ಬಹಿರಂಗಪಡಿಸುವಿಕೆಗಳಿಗೆ ಉಲ್ಲೇಖವನ್ನು ನೀಡಲಾಗಿದೆ

i) ರಾಜ್ಯ ಸರ್ಕಾರದಿಂದ ಕಾರ್ಯಾಚರಣೆಗೆ ಗುತ್ತಿಗೆ/ಕಾಯ್ದಿರಿಸಿದ ಬಗ್ಗೆ [ಬಹಿರಂಗಪಡಿಸುವಿಕೆ (ಬಿ)], ವರ್ಷದಲ್ಲಿ ಸರ್ಕಾರವು ಮಂಜೂರು ಮಾಡಿದ ಮರುಳು ಗಣಿಗಾರಿಕೆ ಬ್ಲಾಕ್‌ಗಳ ಗುತ್ತಿಗೆಯನ್ನು ಬಹಿರಂಗಪಡಿಸಲಾಗಿಲ್ಲ.

ii) ಮೂರನೇ ವ್ಯಕ್ತಿಗಳಿಗೆ ಗುತ್ತಿಗೆ ವರ್ಗಾವಣೆಗೆ ಸಂಬಂಧಿಸಿದಂತೆ [ಬಹಿರಂಗಪಡಿಸುವಿಕೆ (ಸಿ)], CEC ವರದಿಯ ಪ್ರಕಾರ 2.54 ಹೆಕ್ಟೇರ್ ಪ್ರದೇಶವನ್ನು ಅತಿಕ್ರಮಿಸುವ ಅಂಶ (2019.20 ರ ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿಗಳಲ್ಲಿ ಬಹಿರಂಗಪಡಿಸಲಾಗಿದೆ) ಮತ್ತು ಅದರ ಸಂಬಂಧವಿರುವ ಹಣಕಾಸಿನ ಪರಿಣಾಮಗಳನ್ನು ಬಹಿರಂಗಪಡಿಸಲಾಗಿಲ್ಲ.

24. (ಟಿಪ್ಪಣಿ 24) ಸೇವಿಸಿದ ವಸ್ತುಗಳ ಬೆಲೆ ರೂ. 464.02 ಲಕ್ಷ

ಎ) ಸ್ಟಾಕ್ ತೆಗೆದುಕೊಳ್ಳದ ದಾಸ್ತಾನು ಖರೀದಿಗೆ ಸಂಬಂಧಿಸಿದಂತೆ ಮೇಲಿನ ಪ್ಯಾರಾ 10.3(b) ನಲ್ಲಿ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ.

ಬಿ) ರೂ ಮೌಲ್ಯದ ಆಸ್ತಿಗಳನ್ನು ಒಳಗೊಂಡಿದೆ. ಸರ್ಕಾರಿ ಇಲಾಖೆಯಲ್ಲಿ ಬಳಕೆಗಾಗಿ 3.26 ಲಕ್ಷಗಳನ್ನು ಖರೀದಿಸಿ, ಸೂಕ್ತ ಅನುಮತಿಯಿಲ್ಲದೆ ಖರ್ಚು ಮಾಡಲಾಗಿದೆ.

25. (ಟಿಪ್ಪಣಿ 25) ಸಿದ್ಧಪಡಿಸಿದ ಸರಕುಗಳ ದಾಸ್ತಾನುಗಳಲ್ಲಿ ಬದಲಾವಣೆ [(ಹೆಚ್ಚಳ)/ಕಡಿಮೆ] ರೂ.82.42 ಲಕ್ಷ ಮೇಲಿನ ಪ್ಯಾರಾಗ್ರಾಫ್ 10.2 ಮತ್ತು 22.1 ರಲ್ಲಿ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ, ದಾಸ್ತಾನುಗಳಲ್ಲಿನ ಇಳಿಕೆಯು ರೂ. 561.87 ಲಕ್ಷ.
26. (ಟಿಪ್ಪಣಿ 26) ಉದ್ಯೋಗಿಗಳ ಲಾಭದ ವೆಚ್ಚ ರೂ. 4,102.38 ಲಕ್ಷ
- 26.1 ಎ) ಸೂಪರ್‌ಅನ್ಯುಯೇಶನ್‌ಗೆ ಸಂಬಂಧಿಸಿದ ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 26.2 ಗೆ ಉಲ್ಲೇಖವನ್ನು ನೀಡಲಾಗಿದೆ. ಆದಾಗ್ಯೂ, ವಾರ್ಷಿಕ ಕೊಡುಗೆಯು ಸರ್ಕಾರದ ಅನುಮೋದನೆಗೆ ಒಳಪಟ್ಟಿರುತ್ತದೆ ಮತ್ತು ಮಾಸ್ಟರ್ ಪಾಲಿಸಿ ಅಡಿಯಲ್ಲಿ ಜೀವ ವಿಮಾ ನಿಗಮಕ್ಕೆ ಕೊಡುಗೆಯನ್ನು ಪಾವತಿಸಲಾಗುತ್ತಿದೆ ಎಂಬ ಅಂಶವನ್ನು ಬಹಿರಂಗಪಡಿಸಲಾಗಿಲ್ಲ.
- ಬಿ) ನಿವೃತ್ತಿ ಯೋಜನೆಯ ನಿಬಂಧನೆಗಳ ಕುರಿತು ಮೇಲಿನ ಪ್ಯಾರಾ 21A ನಲ್ಲಿ ನಮ್ಮ ಅವಲೋಕನವನ್ನು ಉಲ್ಲೇಖಿಸಿ ಮತ್ತು ವರ್ಷದ ವೆಚ್ಚವನ್ನು ರೂ. 58.11 ಲಕ್ಷ.
- ಹಿಂದಿನ ವರ್ಷದ ಮೊತ್ತವನ್ನು ರೂ. 47.31 ಲಕ್ಷ ರೂ. ವರ್ಷದಲ್ಲಿ 66.86 ಲಕ್ಷ ರೂ.
- 26.2 2020-21 ರಲ್ಲಿ, ಕರ್ನಾಟಕ ಸರ್ಕಾರವು ಮೈಸೂರು ಲ್ಯಾಂಪ್ ವರ್ಕ್ ಲಿಮಿಟೆಡ್ನ ವಿಲೀನ ಯೋಜನೆಗೆ ಹಿಂದಿನ ಅನುಮೋದನೆಯನ್ನು ಹಿಂತೆಗೆದುಕೊಳ್ಳುವಾಗ, ಕೆಲವು ಷರತ್ತುಗಳನ್ನು ವಿಧಿಸಿದೆ, ಇತರವುಗಳ ಜೊತೆಗೆ, ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಹೊಣೆಗಾರಿಕೆಯು KSMCL ನ ಜವಾಬ್ದಾರಿಯಾಗಿ ಮುಂದುವರಿಯುತ್ತದೆ ಮತ್ತು ಉದ್ಯೋಗಿಗಳ ಪಿಟ್ಟಿಂಟ್, ಬಾಕಿ ಪಾವತಿ ಇತ್ಯಾದಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು (ಸಹ) KSMCL ನಿರ್ವಹಿಸುತ್ತದೆ. ಕಂಪನಿಯ ನಿರ್ದೇಶಕರ ಮಂಡಳಿಯು ಕಂಪನಿಯು ಸುಮಾರು ರೂ. ಬಿವಿಷ್ಯದಲ್ಲಿ 5,250 ಲಕ್ಷ (ಅಡ್ಡಾಕ್ ಮೊತ್ತದ ಪಾವತಿ ಮತ್ತು ಸಂಬಳ ಮತ್ತು ಇತರ ಪ್ರಯೋಜನಗಳನ್ನು ಹೀರಿಕೊಳ್ಳುವ ಉದ್ಯೋಗಿಗಳಿಗೆ ಹೊರತುಪಡಿಸಿ) ಕಂಪನಿಯ ಮೇಲೆ ಉಂಟಾದ ವೆಚ್ಚಗಳ ಮರುಪಾವತಿಯನ್ನು ಪಡೆಯಲು ನಿರ್ದರಿಸಿದೆ. ಆದ್ದರಿಂದ, ಈ ಹಂತದಲ್ಲಿ ಮೇಲಿನ ಆರ್ಥಿಕ ಪ್ರಭಾವವನ್ನು ಕಂಡುಹಿಡಿಯಲಾಗುವುದಿಲ್ಲ.
- 26.3 ಸಂಬಳ, ವೇತನ ಮತ್ತು ಬೋನಸ್ ರೂ. 3,559.08 ಲಕ್ಷ
- ಸಂಬಳಗಳು ಇನ್-ಆಪರೇಟಿವ್ ಗಣಿಗಳು/ಕ್ವಾರಿಗಳಿಗೆ ಸಂಬಂಧಿಸಿದ ಪಾವತಿಗಳನ್ನು ಒಳಗೊಂಡಿರುತ್ತವೆ (ನಿರ್ದರಿತ ಮಟ್ಟಿಗೆ) ರೂ. 553.18 ಲಕ್ಷ, ಇದನ್ನು ಪ್ರತ್ಯೇಕವಾಗಿ ಬಹಿರಂಗಪಡಿಸಲಾಗಿಲ್ಲ.
- 26.4 ಕಾರ್ಮಿಕ ಮತ್ತು ಸಿಬ್ಬಂದಿ ಕಲ್ಯಾಣ ರೂ. 139.81 ಲಕ್ಷ
- ರೂ ಸೇರಿಸಿ. ಮುಂಗಡ ಖಾತೆಯಲ್ಲಿ 4.68 ಲಕ್ಷ ಬಾಕಿಯನ್ನು ಸರಿಯಾದ ವಿವರಗಳು/ಅಧಿಕಾರವಿಲ್ಲದೆ ವೆಚ್ಚಕ್ಕೆ ವಿದಿಸಲಾಗಿದೆ.
- 26ಎ (ಟಿಪ್ಪಣಿ 27) ಹಣಕಾಸು ವೆಚ್ಚ ರೂ. 753.34 ಲಕ್ಷ
- ಎ) FMCP – ಹಣಕಾಸು ವೆಚ್ಚ ರೂ. 606.61 ಲಕ್ಷ
- ಎಪ್‌ಎಂಸಿಪಿ ವೆಚ್ಚದ ಬಂಡವಾಳೀಕರಣದ ಕುರಿತು ಪ್ಯಾರಾ 3.3 ರಲ್ಲಿ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ.
- ಬಿ) ಇತರರಿಗೆ ಬಡ್ಡಿ ರೂ. 45.24 ಲಕ್ಷ
- ನ್ಯಾಯಾಲಯದ ತೀರ್ಪಿನ ಪ್ರಕಾರ ಬಡ್ಡಿಗೆ ಸಂಬಂಧಿಸಿದಂತೆ ಪ್ಯಾರಾ 9.2 (ಎಪ್) (iii) ನಲ್ಲಿ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ ಮತ್ತು ವೆಚ್ಚಗಳು ರೂ. 389.16 ಲಕ್ಷ.
- ಸಿ) ಬೂ ಪರಿಹಾರದ ಮೇಲಿನ ಬಡ್ಡಿ ರೂ. ಶೂನ್ಯ
- ಬಡ್ಡಿಯ ಬಂಡವಾಳೀಕರಣದ ಬಗ್ಗೆ ಪ್ಯಾರಾ 3.1 (ಎ) ನಲ್ಲಿ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ ಮತ್ತು ವೆಚ್ಚವನ್ನು ರೂ. 525.88 ಲಕ್ಷ.
- ಆದಾಗ್ಯೂ, ಕಂಪನಿಯು ಇನ್ನೂ ಇತರ ವೆಚ್ಚದ ಮರುಪಾವತಿಯನ್ನು ಕೋರಿಲ್ಲ. ಈಗಾಗಲೇ 257 ಲಕ್ಷ ರೂ. ಹಣಕಾಸು ಹೇಳಿಕೆಗಳಲ್ಲಿ ಈ ಸಂಗತಿಗಳನ್ನು ಬಹಿರಂಗಪಡಿಸಲಾಗಿಲ್ಲ.
27. (ಟಿಪ್ಪಣಿ 29) ಇತರೆ ವೆಚ್ಚಗಳು ರೂ. 47,209.96 ಲಕ್ಷ

27.1 ರಾಯಲ್ಟಿ ಮತ್ತು ಸೆಸ್ ರೂ. 16,334.25 ಲಕ್ಷ

ಎ) ಸಂಗ್ರಹಿಸಿದ ರಾಯದನದ ಬಗ್ಗೆ ಮೇಲಿನ ಪ್ಯಾರಾಗ್ರಾಫ್ 22.2 ರಲ್ಲಿ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ ಮತ್ತು ವೆಚ್ಚವನ್ನು ರೂ. 16,347.30 ಲಕ್ಷ

ಬಿ) ರೂ ವ್ಯತ್ಯಾಸ 13.05 ಲಕ್ಷ (ಕ್ರೆಡಿಟ್) ಸಮನ್ವಯಕ್ಕೆ ಒಳಪಟ್ಟಿರುತ್ತದೆ.

27.2 ಲೋಡ್ ಶುಲ್ಕ ರೂ. 71.09 ಲಕ್ಷ

ಮೇಲಿನ ಪ್ಯಾರಾಗ್ರಾಫ್ 22.4 ರಲ್ಲಿ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ, ಮೊತ್ತವನ್ನು ರೂ. 13.76 ಲಕ್ಷ (ನಿವ್ವಳ).

27.3 ಗಣಿ ಮುಚ್ಚುವಿಕೆಯ ವೆಚ್ಚ

-ಪ್ರಗತಿಪರ ಗಣಿ ರೂ. ಶೂನ್ಯ

-ಸರೆಂಡರ್ಡ್/ರದ್ದಾದ ಗಣಿ ರೂ. 2,528.23 ಲಕ್ಷ

-ಕೆಲಸ ಮಾಡದ ಗಣಿಗಳು ರೂ. 4,904.13 ಲಕ್ಷ

-PMCP, FMCP - ಶರಣಾದ ಗಣಿಗಳು ಮತ್ತು FMCP - ಕೆಲಸ ಮಾಡದ ಗಣಿಗಳಿಗೆ ಸಂಬಂಧಿಸಿದಂತೆ ಕ್ರಮವಾಗಿ ಪ್ಯಾರಾಗ್ರಾಫ್ 17.2 (f), 17.2 (d) ಮತ್ತು 17.2 (e) ನಲ್ಲಿನ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ.

27.4 ವಿಶೇಷ ಉದ್ದೇಶದ ವಾಹನ ರೂ.10,596.30 ಲಕ್ಷ

ಮೇಲಿನ ಪ್ಯಾರಾಗ್ರಾಫ್ 22.1 ರಲ್ಲಿನ ನಮ್ಮ ಅವಲೋಕನದ ದೃಷ್ಟಿಯಿಂದ, ಮೊತ್ತವನ್ನು ರೂ.38.63 ಲಕ್ಷ (ನಿವ್ವಳ)

ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಟಿಪ್ಪಣಿ 32) ರೂ.1,034.80 ಲಕ್ಷ

ಎ) ಮೇಲಿನ ಪ್ಯಾರಾಗ್ರಾಫ್ 20.2 (ಇ) ನಲ್ಲಿ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ ಮತ್ತು ಮೊತ್ತವನ್ನು ರೂ. 112.15 ಲಕ್ಷ.

ಬಿ) i) CSR ಚಟುವಟಿಕೆಗಳಿಗೆ ಸಂಬಂಧಿಸಿದ ಹಣಕಾಸು ಹೇಳಿಕೆಗೆ ಟಿಪ್ಪಣಿ 32 ರಲ್ಲಿನ ಬಹಿರಂಗಪಡಿಸುವಿಕೆಯು ಕಾಯಿದೆಯ ತಿದ್ದುಪಡಿ ಮಾಡಲಾದ ಶೆಡ್ಯೂಲ್ III ರ ಪ್ರಕಾರ ಅಲ್ಲ.

ii) ರೂ. 1,034.80 ಲಕ್ಷ (ಹಿಂದಿನ ವರ್ಷ ರೂ. 1,282.59 ಲಕ್ಷ) ನೋಟ್ 32 (ಬಿ) ನಲ್ಲಿ ಖರ್ಚು ಮಾಡಿದ ಮೊತ್ತವು ಕಂಪನಿಗಳ (ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನೀತಿ) ನಿಯಮಗಳು 2014 ರ ಅಡಿಯಲ್ಲಿ ಸೂಚಿಸಲಾದ ವಾರ್ಷಿಕ ರಿಟರ್ನೊಂದಿಗೆ ಸಮನ್ವಯಕ್ಕೆ ಒಳಪಟ್ಟಿರುತ್ತದೆ.

ಮೇಲಿನ ಪ್ಯಾರಾ 9.2 (ಬಿ), 13.1 (ಎ) ಮತ್ತು 20.2 (ಇ) ನಲ್ಲಿ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ.

27.6 ಪ್ರಯಾಣ ವೆಚ್ಚಗಳು ರೂ. 34.78 ಲಕ್ಷ ರೂ ಒಳಗೊಂಡಿದೆ. ಸರಿಯಾದ ವಿವರಗಳು/ಅಧಿಕಾರವಿಲ್ಲದೆ ಮುಂಗಡ ಖಾತೆಯಲ್ಲಿ 5.63 ಲಕ್ಷ ಬಾಕಿಯನ್ನು ಖರ್ಚು ಮಾಡಲಾಗಿದೆ.

27.7 ಮಾರಾಟ ಪ್ರಚಾರ ವೆಚ್ಚ ರೂ. 218.43 ಲಕ್ಷ

ರೂ ಒಳಗೊಂಡಿದೆ. 170.58 ಲಕ್ಷ ಜಾಹೀರಾತು ಶುಲ್ಕಗಳು, ಸರ್ಕಾರದ ನಿರ್ದೇಶನದಂತೆ ಒದಗಿಸಲಾದ ಹಿಂದಿನ ವರ್ಷಗಳಲ್ಲಿ ಬಿಡುಗಡೆಯಾದ ಸರ್ಕಾರಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ.

27.8 MSTC ಆಯೋಗ ರೂ. 326.20 ಲಕ್ಷ

ಮೇಲಿನ ಪ್ಯಾರಾಗ್ರಾಫ್ 22.1 ರಲ್ಲಿ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ, ಮೊತ್ತವನ್ನು ರೂ. 1.37 ಲಕ್ಷ (ನಿವ್ವಳ).

28. ಇತರೆ ಸಮಗ್ರ ಆದಾಯ (OCI)

ಲಾಭ ಅಥವಾ ನಷ್ಟಕ್ಕೆ ಮರುವರ್ಗೀಕರಿಸದ ಐಟಂಗಳಿಗೆ ಸಂಬಂಧಿಸಿದ ಆದಾಯ ತೆರಿಗೆ ರೂ.ನಿಲ್ (ಡೆಬಿಟ್) ಮೊತ್ತದ ರೂ. ಹಿಂದಿನ ವರ್ಷಗಳಿಗೆ (2020-21) ಲೆಕ್ಕಪರಿಶೋಧಕ ಹಣಕಾಸುಗಳಲ್ಲಿ OCI ಆಗಿ ಪ್ರಸ್ತುತಪಡಿಸಲಾದ ಹಿಂದಿನ ವರ್ಷಗಳಿಗೆ ಸಂಬಂಧಿಸಿದ ಆದಾಯ ತೆರಿಗೆಯ ನಿವ್ವಳ ಹೊಂದಾಣಿಕೆ (ಸಣ್ಣ ನಿಬಂದನೆ ರೂ. 4,092.74 ಲಕ್ಷ ಮತ್ತು ಹೆಚ್ಚುವರಿ ನಿಬಂದನೆ ರೂ. 2,025.83 ಲಕ್ಷ) 2,066.91 ಲಕ್ಷವನ್ನು ಈಗ ಆದಾಯ ತೆರಿಗೆಯಾಗಿ ಪ್ರಸ್ತುತಪಡಿಸಲಾಗಿದೆ ಹಿಂದಿನ ವರ್ಷಗಳು.

29. ಟಿಪ್ಪಣಿ 31) ಅನಿಶ್ಚಿತ ಹೊಣೆಗಾರಿಕೆಗಳು

29.1 ಬ್ಯಾಂಕ್ ಗ್ಯಾರಂಟಿಗಳು ರೂ. 1,146.81 ಲಕ್ಷ

- ಎ) 31.03.2022 ರಂತೆ ಬಾಕಿ ಇರುವ ಬ್ಯಾಂಕ್ ಗ್ಯಾರಂಟಿಗಳ ದೃಢೀಕರಣ ಮತ್ತು ಅದರ ವಿರುದ್ಧ ಇದ್ದ ಮಾರ್ಜಿನ್ ಅನ್ನು ಬ್ಯಾಂಕಿನಿಂದ ಪಡೆಯಲಾಗಿಲ್ಲ.
- ಬಿ) ಬ್ಯಾಲೆನ್ಸ್ ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 4.1 ರಲ್ಲಿ ಉಲ್ಲೇಖಿಸಲಾದ ವಿವಿಧ ಅಧಿಕಾರಿಗಳಿಗೆ ಖಾತರಿಯನ್ನು ಒಳಗೊಂಡಿಲ್ಲ.

29.2 ಕಾನೂನು ಮೊಕದ್ದಮೆಗಳು

- ಎ) i) Ind AS 37 - ನಿಬಂಧನೆಗಳು, ಅನಿಶ್ಚಿತ ಹೊಣೆಗಾರಿಕೆಗಳು ಮತ್ತು ಅನಿಶ್ಚಿತ ಆಸ್ತಿಗಳ ಪ್ರಕಾರ, ಕಂಪನಿಯ ವಿರುದ್ಧದ ಕ್ಲೈಮ್‌ಗಳ ಸ್ವರೂಪ ಮತ್ತು ಮೊತ್ತವನ್ನು ಸೂಚಿಸದೆಯೇ ಕಂಪನಿಯು ನೋಟ್ 31C ಯಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಪಟ್ಟಿಯನ್ನು ಹಣಕಾಸು ಹೇಳಿಕೆಗಳಿಗೆ ಬಹಿರಂಗಪಡಿಸಿದೆ.
- ii) ಕಂಪನಿಯ ವಿರುದ್ಧದ ಕ್ಲೈಮ್‌ಗಳ ಮೊತ್ತ (ಕಾನೂನುಬದ್ಧ ಬೇಡಿಕೆಗಳನ್ನು ಹೊರತುಪಡಿಸಿ), 31.03.2022 ರಂತೆ ಸಾಲವೆಂದು ಅಂಗೀಕರಿಸಲಾಗಿಲ್ಲ, ನಮಗೆ ಲಭ್ಯವಾದ ಮಾಹಿತಿಯ ಆಧಾರದ ಮೇಲೆ ರೂ.47,314 ಲಕ್ಷ.

- ಬಿ) ಸಂಬಾವ್ಯ ನಷ್ಟವನ್ನು ಸಾದ್ಯವಾದಷ್ಟು ಪರಿಗಣಿಸಲಾಗಿದೆಯೇ ಎಂದು ಪ್ರತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯು ಮಾಡಿದ ಮೌಲ್ಯಮಾಪನವನ್ನು ದಾಖಲಿಸಲಾಗಿಲ್ಲ ಆದರೆ ಸಂಬವನೀಯ ನಷ್ಟ ಅಥವಾ ಹೊಣೆಗಾರಿಕೆಯನ್ನು ದಾಖಲಿಸುವ ಅಗತ್ಯವಿದೆಯೇ (ಅನಿಶ್ಚಯಗಳು ಮತ್ತು ಕಾನೂನು ದಾವೆಗಳ ಅಡಿಯಲ್ಲಿ ಟಿಪ್ಪಣಿ 31ಎ ನಲ್ಲಿ ಹೇಳಿರುವಂತೆ) ದಾಖಲಿಸಲಾಗಿಲ್ಲ.

ಆದ್ದರಿಂದ, ಬಾಕಿ ಇರುವ ವ್ಯಾಜ್ಯಗಳ ಪರಿಣಾಮವನ್ನು ಕಂಡುಹಿಡಿಯಲು ಸಾದ್ಯವಿಲ್ಲ.

ಹೊಂದಾಣಿಕೆಯು ಮುಖ್ಯವಾಗಿ ಮಾಪನದಲ್ಲಿನ ದೋಷದಿಂದಾಗಿ ಉದ್ಭವಿಸಿದ್ದರಿಂದ, ನಮ್ಮ ಅಭಿಪ್ರಾಯದಲ್ಲಿ, 01.04.2020 ರಂತೆ ಉಳಿಸಿಕೊಂಡಿರುವ ಗಳಿಕೆಯಲ್ಲಿ ಅದನ್ನು ಸರಿಹೊಂದಿಸಬೇಕಾಗಿತ್ತು. ಪರಿಣಾಮವಾಗಿ, 2020-21 ರ ಒಟ್ಟು ಸಮಗ್ರ ಆದಾಯವನ್ನು ಕಡಿಮೆ ಮಾಡಲಾಗಿದೆ ಮತ್ತು 01.04.2020 ರಂತೆ ಉಳಿಸಿಕೊಂಡಿರುವ ಗಳಿಕೆಯನ್ನು ರೂ.2,066.91 ಲಕ್ಷ.

29.3 ಅರಣ್ಯ ಅಭಿವೃದ್ಧಿ ತೆರಿಗೆ (FDT) ಬೇಡಿಕೆ

- ಎ) i) ಅರಣ್ಯ ಇಲಾಖೆ ಅಧಿಕಾರಿಗಳಿಂದ ಸ್ವೀಕರಿಸಲಾದ ಅರಣ್ಯ ಅಭಿವೃದ್ಧಿ ತೆರಿಗೆ (FDT) ಪಾವತಿಗೆ ಸಂಬಂಧಿಸಿದ ವಿವಿಧ ಬೇಡಿಕೆಗಳಿಗೆ ಸಂಬಂಧಿಸಿದಂತೆ ಟಿಪ್ಪಣಿ 31A (a) (i) ನಿಂದ (v) ಗೆ ಉಲ್ಲೇಖವನ್ನು ನೀಡಲಾಗಿದೆ.
- ii) 05.11.2020 ರಂದು ಅರಣ್ಯ ಇಲಾಖೆ ಮತ್ತು ಕಂಪನಿಯ ನಡುವೆ ನಡೆದ ಸಭೆಯಲ್ಲಿ, ದೀರ್ಘಕಾಲದ ಬಾಕಿ ಇರುವ ಸಮಸ್ಯೆಯನ್ನು ನಿರ್ದಿಷ್ಟ ರೀತಿಯಲ್ಲಿ ಪರಿಹರಿಸಲು ಒಪ್ಪಿಗೆ ನೀಡಲಾಯಿತು.
- iii) ಕಂಪನಿಯ ದಾಖಲೆ ಮತ್ತು ಅರಣ್ಯ ಇಲಾಖೆಯ ದಾಖಲೆಯ ಪ್ರಕಾರ ಅಂಕಿಅಂಶಗಳ ಬಾಕಿಯಿರುವ ಸಮನ್ವಯ ಮತ್ತು ಸರ್ಕಾರ/ಅರಣ್ಯ ಇಲಾಖೆಯಿಂದ ಲೆವಿ/ಬಡ್ಡಿ ದರಕ್ಕೆ ಸಂಬಂಧಿಸಿದ ನಿರ್ದಾರ, ಯಾವುದಾದರೂ ಉದ್ಭವಿಸಬಹುದಾದರೆ ಹೊಣೆಗಾರಿಕೆಯನ್ನು ಈ ಹಂತದಲ್ಲಿ ಅಳೆಯಲಾಗುವುದಿಲ್ಲ.

29.4 ಆದಾಯ ತೆರಿಗೆ ಬೇಡಿಕೆಗಳು

ಉಲ್ಲೇಖವನ್ನು ಟಿಪ್ಪಣಿ 31A(a) vi to xii ಗೆ ಹಣಕಾಸು ಹೇಳಿಕೆಗಳಿಗೆ ಮತ್ತು ಇಲ್ಲಿ ಮೇಲಿನ ಪ್ಯಾರಾಗ್ರಾಫ್ 9.3 (b) ನಲ್ಲಿನ ನಮ್ಮ ಅವಲೋಕನಕ್ಕೆ ಎಳೆಯಲಾಗಿದೆ.

29.5 ಪರಿಸರ ಸಂರಕ್ಷಣಾ ಶುಲ್ಕಕ್ಕೆ ಬೇಡಿಕೆ

ಟಿಪ್ಪಣಿ 31A(a) xiii ನಲ್ಲಿ ಹೇಳಲಾದ EPF ನ ಬೇಡಿಕೆಗೆ ಸಂಬಂಧಿಸಿದಂತೆ, ಹಣಕಾಸು ಹೇಳಿಕೆಗಳ ಟಿಪ್ಪಣಿ 16.1 (ಚಿ) ಗೆ ಉಲ್ಲೇಖವನ್ನು ನೀಡಲಾಗಿದೆ ಮತ್ತು ಇಲ್ಲಿ ಮೇಲಿನ ಪ್ಯಾರಾಗ್ರಾಫ್ 21.3 (a) ನಲ್ಲಿನ ನಮ್ಮ ಅವಲೋಕನ.

29.6 ಬಾಕಿ ರಾಯದನ ಮತ್ತು ಮೇಲ್ಮೈ ಬಾಡಿಗೆಗೆ ಬೇಡಿಕೆ

ಗಣಿ ಮತ್ತು ಬೂವಿಜ್ಜಾನ ಇಲಾಖೆ (DMG) ನಿಂದ ಬಾಕಿ ರಾಯದನವಾಗಿ ರೂ.3,044 ಲಕ್ಷದ ಬೇಡಿಕೆಯು

ಕುರಿತು ಟಿಪ್ಪಣಿ 31A (a) xiii ಗೆ ಉಲ್ಲೇಖವನ್ನು ನೀಡಲಾಗಿದೆ. ಮೊತ್ತವು ಬಾಕಿ ರಾಯದನ ರೂ. 2009-10 ರಿಂದ 2014-15 ರ ಅವಧಿಗೆ ಸಂಬಂಧಿಸಿದಂತೆ 1,067 52 ಲಕ್ಷ ಮತ್ತು ಬಾಕಿಯ ಮೇಲಿನ ಬಡ್ಡಿ (31.03.2021 ರವರೆಗೆ) ರೂ. 1,976.26 ಲಕ್ಷ. ಮೇಲ್ವಿಚಾರಣಾ ಸಮಿತಿಯು ಈಗಾಗಲೇ ರೂ.ಗಳ ರಾಯದನದಲ್ಲಿನ ವ್ಯತ್ಯಾಸವನ್ನು ವಸೂಲಿ ಮಾಡಿದೆ ಎಂದು ನಮಗೆ ತಿಳಿಸಲಾಗಿದೆ. 2013.14 ರಲ್ಲಿ 626.02 ಲಕ್ಷ ಮತ್ತು ಆ ರಾಯದನವನ್ನು ಕಳುಹಿಸಲಾದ ಗ್ರೇಡ್‌ಡ್ ಹೆಚ್ಚಿನ ದರ್ಜೆಗೆ ಲೆಕ್ಕಹಾಕಲಾಗಿದೆ ಎಂದು ತೋರುತ್ತದೆ. ಆದ್ದರಿಂದ ಕಂಪನಿಯು ಡಿಎಂಜಿಗೆ ಬೇಡಿಕೆಯನ್ನು ವಿತ್ ಡ್ರಾ ಮಾಡಲು ಮತ್ತು ಪರಿಷ್ಕೃತ ಬೇಡಿಕೆಯನ್ನು ನೀಡಲು ವಿನಂತಿಸಿದೆ.

29.7 ಸೇವಾ ತೆರಿಗೆ ಬೇಡಿಕೆಗಳು

ಎ) i) ರೂ.ಗಳ ಬೇಡಿಕೆಗೆ ಸಂಬಂಧಿಸಿದ ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿ 31A(a)xvi ಗೆ ಉಲ್ಲೇಖವನ್ನು ನೀಡಲಾಗಿದೆ. 11,921.43 ಲಕ್ಷ. ಸೇವಾ ತೆರಿಗೆ ಮೊತ್ತದ ಬೇಡಿಕೆಯನ್ನು ಆಯುಕ್ತರು ಖಚಿತಪಡಿಸಿದ್ದಾರೆ ಎಂದು ಕಂಪನಿಯ ವಕೀಲರು ತಿಳಿಸಿದ್ದಾರೆ. ಬಡ್ಡಿ ಸಮೇತ 11,994.23 ಲಕ್ಷ ರೂ. ದಂಡ ವಿಧಿಸಿದೆ. 305.10 ಲಕ್ಷ. ಆದ್ದರಿಂದ, ಮೇಲಿನ ಟಿಪ್ಪಣಿಯಲ್ಲಿ ಬಹಿರಂಗಪಡಿಸಿದ ಮೊತ್ತವನ್ನು ಸಮನ್ವಯಗೊಳಿಸುವುದು/ನವೀಕರಿಸುವ ಅಗತ್ಯವಿದೆ.

ii) ಸೇವಾ ತೆರಿಗೆ ಬೇಡಿಕೆಯನ್ನು ಕೈಬಿಡುವ/ಕಡಿತ ಮಾಡುವ ಇಲಾಖೆಯ ಮೇಲ್ಮನವಿಯ ವಿರುದ್ಧ ಕಂಪನಿಯು ಅಡ್ಡ ಆಕ್ಷೇಪಣೆಯನ್ನು ಸಲ್ಲಿಸಿದೆ ಎಂದು ನಮಗೆ ತಿಳಿಸಲಾಗಿದೆ. 65.29 ಲಕ್ಷ ಮತ್ತು ಕಡಿಮೆ/ಕಡಿಮೆ ದಂಡ ವಿಧಿಸಿದ ರೂ.6,208.00 ಲಕ್ಷ.

ಬಿ) i) ಬೇಡಿಕೆಗೆ ಸಂಬಂಧಿಸಿದಂತೆ ರೂ. ನೋಟ್ 31A(a) xviii ನಲ್ಲಿ ಉಲ್ಲೇಖಿಸಲಾದ 4,100.71 ಲಕ್ಷ, ಕಂಪನಿಯು 30.11.2020 ರಂದು ಶೋಕಾಸ್ ನೋಟಿಸ್ಗೆ ವಿವರವಾದ ಉತ್ತರವನ್ನು ಸಲ್ಲಿಸಿದೆ ಎಂದು ನಮಗೆ ತಿಳಿಸಲಾಗಿದೆ ಮತ್ತು ಈ ವಿಷಯವು ಮುಂಬೈನ ಹೆಚ್ಚುವರಿ ಮಹಾನಿರ್ದೇಶಕ (ತೀಪು) ಅವರ ತೀಪು ಬಾಕಿಯಿದೆ.

ii) ಆದಾಗ್ಯೂ, ಮೊತ್ತದ ವಿವರಗಳು. ಪ್ರತಿಬಟನೆಯ ಅಡಿಯಲ್ಲಿರೂ 1,383.39 ಲಕ್ಷ ಪಾವತಿಸಲಾಗಿದೆ ಮತ್ತು ಅದರ ಲೆಕ್ಕಪತ್ರ ಚಿಕಿತ್ಸೆಯನ್ನು ನಮಗೆ ಒದಗಿಸಲಾಗಿಲ್ಲ.

29.8 ಕಂಪನಿಯು 18.08.2013 ರಂದು ಸೆಂಟ್ರಲ್ ಎಂಪವರ್ಡ್ ಕಮಿಟಿ (CEC) ಗೆ 28.09.2012 ರ ಗೌರವಾನ್ವಿತ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ III ರ ಪ್ರಕಾರ ನಿರ್ದೇಶಿತವಾಗಿ ಯಾವುದೇ ಹೆಚ್ಚುವರಿ ಮೊತ್ತವನ್ನು ಪರಿಹಾರ ಪಾವತಿಯಾಗಿ ಪಾವತಿಸಲು ತೀರ್ಮಾನಿಸಿದೆ. R&R (ML 1659 ಗೆ ಸಂಬಂಧಿಸಿದ) ಅನುಷ್ಠಾನಕ್ಕಾಗಿ ನ್ಯಾಯಾಲಯವು ರಚಿಸಿರುವ ಸಮಿತಿಯಿಂದ, ಸಮಿತಿಯು ಅಂತಹ ಮೊತ್ತದ ಅಂತಿಮ ನಿರ್ಣಯವನ್ನು ಅಗತ್ಯವಿದ್ದರೆ ಸ್ವರ್ದಿಸುವ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಕಾಯ್ದಿರಿಸಿದೆ.

ಈ ಸತ್ಯ ಮತ್ತು ಅದರ ಪ್ರಸ್ತುತ ಸ್ಥಿತಿಯನ್ನು ಬಹಿರಂಗಪಡಿಸಲಾಗಿಲ್ಲ.

29.9 MLW ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಉದ್ಯವಿಶಬಹುದಾದ ಬವಿಷ್ಯದ ಹೊಣೆಗಾರಿಕೆಯ ಬಗ್ಗೆ ಪ್ರಾರಾಗ್ರಾಪ್ 26.2 ರಲ್ಲಿ ನಮ್ಮ ಅವಲೋಕನವನ್ನು ಸಹ ಗಮನ ಸೆಳೆಯಲಾಗಿದೆ

29.10(ಟಿಪ್ಪಣಿ 31 ಬಿ) ಬದ್ಧತೆಗಳು

ಎ) ERP ಗೆ ಸಂಬಂಧಿಸಿದ ಬದ್ಧತೆಯ ಬಹಿರಂಗಪಡಿಸುವಿಕೆ ರೂ. 124.64 ಲಕ್ಷವು ಹಣಕಾಸು ಹೇಳಿಕೆಗೆ ಟಿಪ್ಪಣಿ 6.1 ರಲ್ಲಿ ಹೇಳಲಾದ ವಿಷಯಗಳನ್ನು ಉಲ್ಲೇಖಿಸುತ್ತದೆ. ಇಲ್ಲಿ ಮೇಲಿನ ಪ್ರಾರಾಗ್ರಾಪ್ 9.1 (ಬಿ) ನಲ್ಲಿ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ.

ಬಿ) i) ಅನುಕ್ರಮವಾಗಿ ಬೂಮಿಗೆ ಗುತ್ತಿಗೆ ಮತ್ತು ಮುಂಗಡ ವಿಸ್ತರಣೆಗೆ ಸಂಬಂಧಿಸಿದ ಬದ್ಧತೆಯನ್ನು ಬಹಿರಂಗಪಡಿಸದಿರುವ ಬಗ್ಗೆ ಪ್ರಾರಾಗ್ರಾಪ್ 3.2 ಮತ್ತು 9.1 (a) ನಲ್ಲಿ ನಮ್ಮ ವೀಕ್ಷಣೆಯನ್ನು ಉಲ್ಲೇಖಿಸಿ.

ii) ಬಹಿರಂಗಪಡಿಸದಿರುವ ಇತರ ಬಂಡವಾಳದ ಬದ್ಧತೆಗಳ ಮೊತ್ತ, ಖಚಿತವಾದ ಮಟ್ಟಿಗೆ, ರೂ. 991.14 ಲಕ್ಷ.

30. (ಟಿಪ್ಪಣಿ 30) ವಿಭಾಗ ವರದಿ

30.1 ಕಂಪನಿಯು ಮಾಡಿದ ಬಹಿರಂಗಪಡಿಸುವಿಕೆಯು ಗಮನಾರ್ಹವಾದ ಲೆಕ್ಕಪತ್ರ ನೀತಿಯಲ್ಲಿ ಹೇಳಲಾದ ವರದಿ ಮಾಡಬಹುದಾದ ವಿಭಾಗಗಳ ಬದಲಿಗೆ ಪ್ರಾಥಮಿಕ ವಿಭಾಗಗಳನ್ನು ಉಲ್ಲೇಖಿಸುತ್ತದೆ - ಗಮನಿಸಿ 46Bxxi (ಚಿ).

- 30.2 ಎ) ಬಡ್ಡಿ ಆದಾಯ, ಲಾಭ ಅಥವಾ ನಷ್ಟದ ಬಗ್ಗೆ ಮಾಹಿತಿಯಲ್ಲಿ ಬಹಿರಂಗಪಡಿಸಲಾಗಿಲ್ಲ.
 ಬಿ) ಇತರ ಆದಾಯ (ಬಡ್ಡಿ ಆದಾಯವನ್ನು ಒಳಗೊಂಡಿರುತ್ತದೆ) ಮತ್ತು ಸವಕಳಿ ಮತ್ತು ಬೋಗ್ಯವನ್ನು ನಿಗದಿಪಡಿಸಲಾಗಿಲ್ಲ.
 ಸಿ) ಖರ್ಚು - ಇತರರು ಹಂಚಿಕೆ ಮಾಡದ ವೆಚ್ಚವನ್ನು ಪ್ರತಿನಿಧಿಸುತ್ತಾರೆ.
31. (ಟಿಪ್ಪಣಿ 33) ಸಂಬಂಧಿತ ಪಕ್ಷದ ಬಹಿರಂಗಪಡಿಸುವಿಕೆ
 31.1 ವ್ಯವಸ್ಥಾಪಕ ನಿರ್ದೇಶಕರಿಗೆ ಪಾವತಿಸಿದ ಪಿಂಚಣಿ ಮತ್ತು ರಜೆಯ ವೇತನ ಕೊಡುಗೆಯ ಬಗ್ಗೆ ಕಂಪನಿಯು ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ರೂ.3.90 ಲಕ್ಷ.
 31.2 Ind AS 24 ರ ಪ್ರಕಾರ ಬಹಿರಂಗಪಡಿಸುವಿಕೆಯನ್ನು ಅನುಸರಿಸಿ - ಸಂಬಂಧಿತ ಪಕ್ಷದ ಪ್ರಕಟಣೆಗಳನ್ನು ಮಾಡಲಾಗಿಲ್ಲ
 ಎ) ನಿರ್ವಹಣಾ ಸಿಬ್ಬಂದಿ ಪರಿಹಾರದ ವರ್ಗವಾರು ವಿಘಟನೆ (ಪ್ಯಾರಾ 17 ಆರ್ ಡಬ್ಲ್ಯೂ ಪ್ಯಾರಾ 9(ಸಿ)).
 ಬಿ) ಸರ್ಕಾರಿ ಸಂಬಂಧಿತ ಘಟಕಗಳಿಗೆ ಸಂಬಂಧಿಸಿದ ವಿವರಗಳು (ಪ್ಯಾರಾ 6).
32. ಕಾಯಿದೆಗೆ ತಿದ್ದುಪಡಿ ಮಾಡಲಾದ Ind AS ಶೆಡ್ಯೂಲ್ III ರ ಪ್ರಕಾರ ಹೆಚ್ಚುವರಿ ನಿಯಂತ್ರಕ ಮಾಹಿತಿ/ಹೆಚ್ಚುವರಿ ಮಾಹಿತಿಯನ್ನು ಅನ್ವಯಿಸುವ/ಅಗತ್ಯವಿರುವಲ್ಲಿಲ್ಲಾ ಬಹಿರಂಗಪಡಿಸಲಾಗಿದೆ ಎಂದು ನಮಗೆ ತಿಳಿಸಲಾಗಿದೆ.
33. ಇಕ್ವಿಟಿಯಲ್ಲಿನ ಬದಲಾವಣೆಗಳ ಹೇಳಿಕೆ
 33.1 ಎ) ವರ್ಷದ ಒಟ್ಟು ಸಮಗ್ರ ಆದಾಯವನ್ನು ಉಳಿಸಿಕೊಂಡಿರುವ ಗಳಿಕೆಗೆ ವರ್ಗಾಯಿಸಲಾಗಿದೆ ಎಂದು ಬಹಿರಂಗಪಡಿಸಲಾಗಿದೆ.
 ಬಿ) ವರದಿ ಮಾಡುವ ಅವಧಿಯ ಆರಂಭದಲ್ಲಿ (01.04.2020) ಮರುನಿಗದಿಪಡಿಸಲಾದ ಬಾಕಿಯನ್ನು ಪ್ರತ್ಯೇಕವಾಗಿ ಬಹಿರಂಗಪಡಿಸಲಾಗಿಲ್ಲ.
- 33.2 ಇಂಡ್ ಎಎಸ್ ಶೆಡ್ಯೂಲ್ III ರ ಪ್ರಕಾರ ಪ್ರತ್ಯೇಕವಾದ ಬಹಿರಂಗಪಡಿಸುವಿಕೆಯೊಂದಿಗೆ ಉಳಿಸಿಕೊಂಡಿರುವ ಗಳಿಕೆಯ ಬಾಗವಾಗಿ ವ್ಯಾಖ್ಯಾನಿಸಲಾದ ಪ್ರಯೋಜನ ಯೋಜನೆಯ ಮರು-ಮಾಪನವನ್ನು ಗುರುತಿಸಲಾಗಿಲ್ಲ.
- 33.3 ಮೇಲಿನ ಪ್ಯಾರಾಗ್ರಾಫ್ 9.2 (ಬಿ), 17.5, 20.2 (ಇ), 22.1 (ಸಿ), 22.3 ಮತ್ತು 28 ರಲ್ಲಿ ನಮ್ಮ ಅವಲೋಕನಗಳನ್ನು ಉಲ್ಲೇಖಿಸಿ.
34. ನಗದು ಹರಿವಿನ ಹೇಳಿಕೆ
 34.1 ಎ) i) ಕಂಪನಿಯು ಸರಿಯಾದ ವಿವರಣೆಯಿಲ್ಲದೆ, ಆಪರೇಟಿಂಗ್ ಚಟುವಟಿಕೆಗಳು 31.03.2021 ರ ಅಡಿಯಲ್ಲಿ ಹೊಂದಾಣಿಕೆ ಐಟಂ ಆಗಿ ಹಿಂದಿನ ವರ್ಷಗಳ ರೂ.31,529.97 ಲಕ್ಷಕ್ಕೆ ಸಂಬಂಧಿಸಿದ ನಿವ್ವಳ ವೆಚ್ಚವನ್ನು ತೋರಿಸಿದೆ.
 ii) ಆಸ್ತಿ, ಸ್ಥಾವರ ಮತ್ತು ಸಲಕರಣೆಗಳ ಮೇಲಿನ ವೆಚ್ಚ ರೂ. ಹೂಡಿಕೆ ಚಟುವಟಿಕೆಗಳ ಅಡಿಯಲ್ಲಿ ಬಹಿರಂಗಪಡಿಸಿದ 2,123.89 ಲಕ್ಷ ರೂ. 896.95 ಲಕ್ಷ ಎಪ್‌ಎಂ‌ಸಿ‌ಪಿ ವೆಚ್ಚದ ಬಂಡವಾಳ [ಹಿಂದಿನ ಅವಧಿ ಹಿಂದಿನ ವರ್ಷಗಳಲ್ಲಿ ಹಿಂತೆಗೆದುಕೊಳ್ಳಲಾದ ಆಸ್ತಿ ಬಂಡವಾಳ ರೂ. 2,838.70 ಲಕ್ಷವು ಎಪ್‌ಎಂ‌ಸಿ‌ಪಿ ವೆಚ್ಚ ಮತ್ತು ಆಸ್ತಿ, ಸ್ಥಾವರ ಮತ್ತು ಸಲಕರಣೆಗಳ ಮೇಲಿನ ವೆಚ್ಚವನ್ನು ಸೂಚಿಸುತ್ತದೆ ರೂ. 1,567.24 ರೂ ಒಳಗೊಂಡಿದೆ. ಹಿಂದಿನ ವರ್ಷದಲ್ಲಿ 642.88 ಲಕ್ಷ ವೆಚ್ಚಗಳನ್ನು ಟಿಪ್ಪಣಿ 1(ಎ) 3 ರಲ್ಲಿ 2020.21 ರ ಹಣಕಾಸು ಹೇಳಿಕೆಗಳಿಗೆ ಉಲ್ಲೇಖಿಸಲಾಗಿದೆ].
 ಈ ನಗದುರಹಿತ ವಸ್ತುಗಳ ಪ್ರಸ್ತುತಿ ಸರಿಯಾಗಿಲ್ಲ.
- 34.2 ಬಡ್ಡಿ ಪಡೆದ ರೂ. ಹಣಕಾಸು ಚಟುವಟಿಕೆಗಳ ಅಡಿಯಲ್ಲಿ ಬಹಿರಂಗಪಡಿಸಲಾದ 13,347.89 ಲಕ್ಷ (ಹಿಂದಿನ ಅವಧಿ: ರೂ. 13,676.86 ಲಕ್ಷ) ಸಂಚಿತ ಬಡ್ಡಿ ಮತ್ತು ನಗದುರಹಿತ ವಹಿವಾಟುಗಳ ಪರಿಣಾಮಗಳನ್ನು ಸರಿಹೊಂದಿಸಲಾಗಿಲ್ಲ.
- 34.3 31.03.2021 ರಂತೆ ನಗದು ಮತ್ತು ಸಮಾನವಾದ ನಗದು ಪ್ರಸ್ತುತ ಖಾತೆಯಲ್ಲಿ ಪುಸ್ತಕ ಓವರ್ಡ್ರಾಫ್ಟ್ ಬ್ಯಾಲೆನ್ಸ್ ಅನ್ನು ಸರಿಹೊಂದಿಸದೆಯೇ ಇದೆ (ನೋಟ್ 19(ಇ) ಅನ್ನು ಹಣಕಾಸು ಹೇಳಿಕೆಗಳಿಗೆ ಉಲ್ಲೇಖಿಸಿ).

34.4 Ind AS 7- ನಗದು ಹರಿವಿನ ಹೇಳಿಕೆ (ಪ್ಯಾರಾ 52) ಪ್ರಕಾರ ಕಂಪನಿಯು ಸೆಗ್ಮೆಂಟ್ ನಗದು ಹರಿವನ್ನು ಬಹಿರಂಗಪಡಿಸಿಲ್ಲ.

35. ಕ್ರೋಡೀಕೃತ ಹಣಕಾಸು ಹೇಳಿಕೆಗಳು

35.1 ಎ) ಇಂಡ್ ಆಸ್ 112 ಕಾಯ್ದೆ ಇಂಡ್ ಆಸ್ ಶೆಡ್ಯೂಲ್ III ರ ಅನುಸಾರವಾಗಿ ಬಹಿರಂಗಪಡಿಸಿದ ಜಂಟಿ ಉದ್ಯಮಗಳು ಮತ್ತು ಸಹವರ್ತಿ ಹೆಚ್ಚುವರಿ ಮಾಹಿತಿಯನ್ನು ಅನುಕ್ರಮವಾಗಿ ಗಮನಾರ್ಹ ಲೆಕ್ಕಪತ್ರ ನೀತಿಗಳ ಭಾಗವಾಗಿ ಬಹಿರಂಗಪಡಿಸಲಾಗಿದೆ ಟಿಪ್ಪಣಿ 46B xii.

ಬಿ) ಇಂಡ್ ಆಸ್ 112 ರ ಪ್ಯಾರಾ 21(a)(ii) ಪ್ರಕಾರ ಜಂಟಿ ಉದ್ಯಮ ಮತ್ತು ಸಹವರ್ತಿಯೊಂದಿಗೆ ಹೂಡಿಕೆದಾರರ ಸಂಬಂಧದ ಸ್ವರೂಪವನ್ನು ಬಹಿರಂಗಪಡಿಸಲಾಗಿಲ್ಲ.

35.2 ಎ) ಸಾರಾಂಶದ ಬ್ಯಾಲನ್ಸ್ ಶೀಟ್‌ನಲ್ಲಿ

i) ಜಂಟಿ ಉದ್ಯಮ ಇಲ್ಲಿ ಮೇಲಿನ ಪ್ಯಾರಾಗ್ರಾಫ್ 7.2 (ii) ನಲ್ಲಿ ಉಲ್ಲೇಖಿಸಲಾದ JV ಯಿಂದ ಹೂಡಿಕೆದಾರರಿಗೆ ಪಾವತಿಸಬೇಕಾದ ರೂ.1400.08 ಲಕ್ಷವನ್ನು ಬಹಿರಂಗಪಡಿಸಲಾಗಿಲ್ಲ ಅದನ್ನು ಹೊರಹಾಕಲು ಸಾಧ್ಯವಾಗಲಿಲ್ಲ.

ii) ಸಹವರ್ತಿ ಹೊಣೆಗಾರಿಕೆ ಇಲ್ಲಿ ಮೇಲಿನ ಪ್ಯಾರಾಗ್ರಾಫ್ 21.1 (ಬಿ) ನಲ್ಲಿ ಉಲ್ಲೇಖಿಸಲಾದ ಅಸೋಸಿಯೇಟ್‌ಗೆ ಹೂಡಿಕೆದಾರರ ರೂ.91.24 ಲಕ್ಷವನ್ನು ತೆಗೆದುಹಾಕಲಾಗಿಲ್ಲ.

ಬಿ) ಲಾಭ ಮತ್ತು ನಷ್ಟದ ಸಾರಾಂಶದ ಹೇಳಿಕೆಯಲ್ಲಿ ಇಂಡ್ ಆಸ್ 112 ರ ಪ್ಯಾರಾ ಬಿ13 ರ ಪ್ರಕಾರ ಇತರ ಆದಾಯ (JV ರೂ.11.50 ಲಕ್ಷ ಮತ್ತು ಸಹವರ್ತಿ ರೂ.7.42)) ಒಳಗೊಂಡಿರುವ ಬಡ್ಡಿ ಆದಾಯವನ್ನು ಪ್ರತ್ಯೇಕವಾಗಿ ಬಹಿರಂಗಪಡಿಸಲಾಗಿಲ್ಲ.

1. ನಮ್ಮ ಅವಲೋಕನಗಳ ಪರಿಣಾಮವು ನಿರ್ಣಯಿಸಬಹುದಾದ/ಪ್ರಮಾಣೀಕರಿಸಬಹುದಾದ ಮಟ್ಟಿಗೆ ಪ್ರತಿ ಐಟಂ ರೂ.100 ಲಕ್ಷವನ್ನು ಕೆಳಗೆ ಸಂಕ್ಷೇಪಿಸಲಾಗಿದೆ

ನಿವ್ವಳ ಪರಿಣಾಮ (ರೂ.ಲಕ್ಷಗಳಲ್ಲಿ)

ಟಿಪ್ಪಣಿ ಸಂಖ್ಯೆ	ವಿವರ	ಏರಿಕೆ	ಇಳಿಕೆ
	ಆಸ್ತಿಗಳು		
1(a)	ಅಸ್ತಿ ಸ್ವಾಮ್ಯ ಮತ್ತು ಸಲಕರಣೆ		525.88
--	ಪ್ರಗತಿಯಲ್ಲಿರುವ ಬಂಡವಾಳದ ಕೆಲಸಗಳು	157.00	
3	ವ್ಯಾಪಾರಿ ಸ್ವೀಕೃತ		9,483.60
6	ಇತರೆ ಚಾಲ್ತಿಯಲ್ಲದ ಆಸ್ತಿಗಳು	2,568.92	
7	ದಾಸ್ತಾನುಗಳು	1,360.84	
12	ಪ್ರಸ್ತುತ ತೆರಿಗೆ ಆಸ್ತಿಗಳು (ನಿವ್ವಳ)	324.75	
13	ಇತರೆ ಪ್ರಸ್ತುತ ಆಸ್ತಿಗಳು	556.27	
	ಒಟ್ಟು	4,967.78	10,009.48
	ನಿವ್ವಳ ಪರಿಣಾಮ		5,041.70
15	ಇತರೆ ಈಜಿಟಿ		
	ಉಳಿಸಿದ ಗಳಿಕೆ		5,819.71
	ನಿವ್ವಳ ಪರಿಣಾಮ		5,819.71
	ಹೊಣೆಗಾರಿಕೆಗಳು		
17	ಹವಣಿಕೆ	2,999.24	
19	ಇತರೆ ಆರ್ಥಿಕ ಹೊಣೆಗಾರಿಕೆಗಳು	858.51	
20	ಇತರೆ ಚಾಲ್ತಿ ಹೊಣೆಗಾರಿಕೆಗಳು	5,486.57	

--	ಚಾಲ್ತಿ ತೆರಿಗೆ ಹೊಣೆಗಾರಿಕೆಗಳು	3,327.75	
21	ಹವಣಿಕೆ		41.35
	ಒಟ್ಟು	12,672.07	41.35
	ನಿವ್ವಳ ಪರಿಣಾಮ	12,630.72	
	ಆದಾಯ		
22	ಕಾರ್ಯಾಚರಣೆಗಳಿಂದ ಆದಾಯ		15,836.01
23	ಇತರೆ ಆದಾಯ		282.52
	ಒಟ್ಟು		16,118.53
	ನಿವ್ವಳ ಪರಿಣಾಮ		16,118.53
	ವೆಚ್ಚಗಳು		
25	ದಾಸ್ತಾನುಗಳಲ್ಲಿ ಬದಲಾವಣೆ		561.87
26	ಉದ್ಯೋಗಿ ಲಾಭ ವೆಚ್ಚ	480.63	
27	ಆರ್ಥಿಕ ವೆಚ್ಚ	915.04	
29	ಇತರೆ ವೆಚ್ಚ		5,099.62
	ಒಟ್ಟು	1,395.67	5,661.49
	ನಿವ್ವಳ ಪರಿಣಾಮ		4,265.82
	ಲಾಭ/(ನಷ್ಟ)		11,852.71
	ಇತರ ಸಮಗ್ರ ಆದಾಯ		
	ಒಟ್ಟು ಸಮಗ್ರ ಆದಾಯ		11,852.71

ರಾವ್ & ಸ್ವಾಮಿ ಪರವಾಗಿಚಾರ್ಟರ್ಡ್ ಅಕೌಂಟೆಂಟ್ಸ್
(FRN003105S)

ಸಹಿ/-

(ಎನ್. ರಮೇಶ್)

ಎಂ ನಂ: 016153

ಪಾಲುದಾರ

UDIN: 22016153AAAAAC7940

ಸ್ಥಳ: ಬೆಂಗಳೂರು
ದಿನಾಂಕ: 21-03-2023

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಆಬುಟೆಡ್

ಅನುಬಂದ-ಬಿ ಸಮ ದಿನಾಂಕದ ನಮ್ಮ ಆಡಿಟ್ ವರದಿಯ ಪ್ಯಾರಾಗ್ರಾಫ್ 18(g) ನಲ್ಲಿ ಉಲ್ಲೇಖಿಸಲಾಗಿದೆ

ಕಂಪನಿಗಳ ಕಾಯಿದೆ, 2013 ("ದ ಕಾಯಿದೆ") ಸೆಕ್ಷನ್ 143 ರ ಉಪ-ವಿಭಾಗ 3 ರ ಷರತ್ತು (i) ಅಡಿಯಲ್ಲಿ ಆಂತರಿಕ ಹಣಕಾಸು ನಿಯಂತ್ರಣಗಳ ಕುರಿತು ವರದಿ

ನಾವು ಮಾರ್ಚ್ 31, 2021 ರಂತೆ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್‌ನ ಹಣಕಾಸು ವರದಿಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳನ್ನು ಆ ದಿನಾಂಕದಂದು ಕೊನೆಗೊಂಡ ವರ್ಷದ ಹೂಡಿಕೆದಾರರ ಹಣಕಾಸು ಹೇಳಿಕೆಗಳ ನಮ್ಮ ಲೆಕ್ಕಪರಿಶೋಧನೆಯ ಜೊತೆಯಲ್ಲಿ ಆಡಿಟ್ ಮಾಡಿದ್ದೇವೆ.

ಆಂತರಿಕ ಹಣಕಾಸು ನಿಯಂತ್ರಣಗಳಿಗೆ ನಿರ್ವಹಣೆಯ ಜವಾಬ್ದಾರಿ

ಇನ್‌ಸ್ಟಿಟ್ಯೂಟ್ ಹೊರಡಿಸಿದ ಹಣಕಾಸು ವರದಿಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ ಆಡಿಟ್‌ನಲ್ಲಿನ ಮಾರ್ಗದರ್ಶಿ ಟಿಪ್ಪಣಿಯಲ್ಲಿ ಹೇಳಲಾದ ಆಂತರಿಕ ನಿಯಂತ್ರಣದ ಅಗತ್ಯ ಅಂಶಗಳನ್ನು ಪರಿಗಣಿಸಿ ಹೂಡಿಕೆದಾರರು ಸ್ಥಾಪಿಸಿದ ಹಣಕಾಸು ವರದಿ ಮಾನದಂಡಗಳ ಮೇಲಿನ ಆಂತರಿಕ ನಿಯಂತ್ರಣದ ಆಧಾರದ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಜವಾಬ್ದಾರಿಯನ್ನು ಹೂಡಿಕೆದಾರರ ನಿರ್ವಹಣೆಯು ಹೊಂದಿದೆ. ಭಾರತದ ಚಾರ್ಟೆಡ್ ಅಕೌಂಟೆಂಟ್ಸ್ ಈ ಜವಾಬ್ದಾರಿಗಳಲ್ಲಿ ಹೂಡಿಕೆದಾರರ ನೀತಿಗಳ ಅನುಸರಣೆ, ಅದರ ಸ್ವತ್ತುಗಳ ರಕ್ಷಣೆ, ವಂಚನೆಗಳು ಮತ್ತು ದೋಷಗಳ ತಡೆಗಟ್ಟುವಿಕೆ ಮತ್ತು ಪತ್ತೆ ಸೇರಿದಂತೆ ಅದರ ವ್ಯವಹಾರದ ಕ್ರಮಬದ್ಧ ಮತ್ತು ಪರಿಣಾಮಕಾರಿ ನಡವಳಿಕೆಯನ್ನು ಖಚಿತಪಡಿಸಿಕೊಳ್ಳಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಸಾಕಷ್ಟು ಆಂತರಿಕ ಹಣಕಾಸು ನಿಯಂತ್ರಣಗಳ ವಿನ್ಯಾಸ, ಅನುಷ್ಠಾನ ಮತ್ತು ನಿರ್ವಹಣೆ ಸೇರಿವೆ. ಲೆಕ್ಕಪತ್ರ ದಾಖಲೆಗಳ ನಿಖರತೆ ಮತ್ತು ಸಂಪೂರ್ಣತೆ ಮತ್ತು ಕಂಪನಿಗಳ ಕಾಯಿದೆ, 2013 ರ ಅಡಿಯಲ್ಲಿ ಅಗತ್ಯವಿರುವಂತೆ ವಿಶ್ವಾಸಾರ್ಹ ಹಣಕಾಸು ಮಾಹಿತಿಯನ್ನು ಸಮಯೋಚಿತವಾಗಿ ಸಿದ್ಧಪಡಿಸುವುದು.

ಲೆಕ್ಕ ಪರಿಶೋಧಕರ ಜವಾಬ್ದಾರಿ

ನಮ್ಮ ಲೆಕ್ಕಪರಿಶೋಧನೆಯ ಆಧಾರದ ಮೇಲೆ ಹಣಕಾಸು ವರದಿಯ ಮೇಲೆ ಹೂಡಿಕೆದಾರರ ಆಂತರಿಕ ಹಣಕಾಸು ನಿಯಂತ್ರಣಗಳ ಕುರಿತು ಅಭಿಪ್ರಾಯವನ್ನು ವ್ಯಕ್ತಪಡಿಸುವುದು ನಮ್ಮ ಜವಾಬ್ದಾರಿಯಾಗಿದೆ. ಇನ್‌ಸ್ಟಿಟ್ಯೂಟ್ ಹೊರಡಿಸಿದ ಆಂತರಿಕ ಹಣಕಾಸು ನಿಯಂತ್ರಣಗಳ ಲೆಕ್ಕಪರಿಶೋಧನೆಗೆ ಅನ್ವಯವಾಗುವ ಮಟ್ಟಿಗೆ, ಹಣಕಾಸು ವರದಿ ("ಮಾರ್ಗದರ್ಶನ ಟಿಪ್ಪಣಿ") ಮತ್ತು ಲೆಕ್ಕಪರಿಶೋಧನೆಯ ಮಾನದಂಡಗಳ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ ಲೆಕ್ಕಪರಿಶೋಧನೆಯ ಕುರಿತಾದ ಮಾರ್ಗದರ್ಶಿ ಟಿಪ್ಪಣಿಗೆ ಅನುಗುಣವಾಗಿ ನಾವು ನಮ್ಮ ಲೆಕ್ಕಪರಿಶೋಧನೆಯನ್ನು ನಡೆಸಿದ್ದೇವೆ. ಭಾರತದ ಚಾರ್ಟೆಡ್ ಅಕೌಂಟೆಂಟ್ಸ್ ಆ ಮಾನದಂಡಗಳು ಮತ್ತು ಮಾರ್ಗದರ್ಶನ ಟಿಪ್ಪಣಿಯು ನಾವು ನೈತಿಕ ಅವಶ್ಯಕತೆಗಳನ್ನು ಅನುಸರಿಸಬೇಕು ಮತ್ತು ಹಣಕಾಸಿನ ವರದಿಯ ಮೇಲೆ ಸಾಕಷ್ಟು ಆಂತರಿಕ ಹಣಕಾಸು ನಿಯಂತ್ರಣಗಳನ್ನು ಸ್ಥಾಪಿಸಲಾಗಿದೆಯೇ ಮತ್ತು ನಿರ್ವಹಿಸಲಾಗಿದೆಯೇ ಮತ್ತು ಅಂತಹ ನಿಯಂತ್ರಣಗಳು ಎಲ್ಲಾ ವಸ್ತು ವಿಷಯಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದರೆ ಎಂಬುದರ ಕುರಿತು ಸಮಂಜಸವಾದ ಬರವಣಿಯನ್ನು ಪಡೆಯಲು ಆಡಿಟ್ ಅನ್ನು ಯೋಜಿಸುವುದು ಮತ್ತು ನಿರ್ವಹಿಸುವುದು ಅಗತ್ಯವಾಗಿದೆ.

ನಮ್ಮ ಲೆಕ್ಕಪರಿಶೋಧನೆಯು ಹಣಕಾಸಿನ ವರದಿ ಮತ್ತು ಅವುಗಳ ಕಾರ್ಯಾಚರಣೆಯ ಪರಿಣಾಮಕಾರಿತ್ವದ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ವ್ಯವಸ್ಥೆಯ ಸಮರ್ಪಕತೆಯ ಬಗ್ಗೆ ಆಡಿಟ್ ಪುರಾವೆಗಳನ್ನು ಪಡೆಯುವ ಕಾರ್ಯವಿಧಾನಗಳನ್ನು ಒಳಗೊಂಡಿರುತ್ತದೆ. ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸಿನ ನಿಯಂತ್ರಣಗಳ ನಮ್ಮ ಲೆಕ್ಕಪರಿಶೋಧನೆಯು ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸಿನ ನಿಯಂತ್ರಣಗಳ ತಿಳುವಳಿಕೆಯನ್ನು ಪಡೆಯುವುದು, ವಸ್ತು ದೌರ್ಬಲ್ಯವು ಅಸ್ತಿತ್ವದಲ್ಲಿದೆ ಎಂಬ ಅಪಾಯವನ್ನು ನಿರ್ಣಯಿಸುವುದು ಮತ್ತು ಮೌಲ್ಯಮಾಪನ ಮಾಡಿದ ಅಪಾಯದ ಆಧಾರದ ಮೇಲೆ ಆಂತರಿಕ ನಿಯಂತ್ರಣದ ವಿನ್ಯಾಸ ಮತ್ತು ಕಾರ್ಯಾಚರಣೆಯ

ಪರಿಣಾಮಕಾರಿತ್ವವನ್ನು ಪರೀಕ್ಷಿಸುವುದು ಮತ್ತು ಮೌಲ್ಯಮಾಪನ ಮಾಡುವುದು. ಆಯ್ಕೆಮಾಡಲಾದ ಕಾರ್ಯವಿದಾನಗಳು ಲೆಕ್ಕಪರಿಶೋಧಕರ ತೀರ್ಪಿನ ಮೇಲೆ ಅವಲಂಬಿತವಾಗಿದೆ, ವಂಚನೆ ಅಥವಾ ದೋಷದಿಂದಾಗಿ ಹಣಕಾಸಿನ ಹೇಳಿಕೆಗಳ ವಸ್ತು ತಪ್ಪು ಹೇಳಿಕೆಯ ಅಪಾಯಗಳ ಮೌಲ್ಯಮಾಪನವನ್ನು ಒಳಗೊಂಡಿರುತ್ತದೆ.

ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಅರ್ಥ

ಹಣಕಾಸು ವರದಿಯ ಮೇಲಿನ ಹೂಡಿಕೆದಾರರ ಆಂತರಿಕ ಹಣಕಾಸಿನ ನಿಯಂತ್ರಣವು ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಲೆಕ್ಕಪತ್ರ ತತ್ವಗಳಿಗೆ ಅನುಗುಣವಾಗಿ ಹಣಕಾಸಿನ ವರದಿಯ ವಿಶ್ವಾಸಾರ್ಹತೆ ಮತ್ತು ಬಾಹ್ಯ ಉದ್ದೇಶಗಳಿಗಾಗಿ ಹಣಕಾಸಿನ ಹೇಳಿಕೆಗಳ ತಯಾರಿಕೆಯ ಬಗ್ಗೆ ಸಮಂಜಸವಾದ ಬರವಣಿಯನ್ನು ಒದಗಿಸಲು ವಿನ್ಯಾಸಗೊಳಿಸಲಾದ ಪ್ರಕ್ರಿಯೆಯಾಗಿದೆ. ಹಣಕಾಸು ವರದಿಯ ಮೇಲೆ ಹೂಡಿಕೆದಾರರ ಆಂತರಿಕ ಹಣಕಾಸು ನಿಯಂತ್ರಣವು ಆ ನೀತಿಗಳು ಮತ್ತು ಕಾರ್ಯವಿದಾನಗಳನ್ನು ಒಳಗೊಂಡಿರುತ್ತದೆ (1) ದಾಖಲೆಗಳ ನಿರ್ವಹಣೆಗೆ ಸಂಬಂಧಿಸಿದ, ಸಮಂಜಸವಾದ ವಿವರಗಳಲ್ಲಿ, ಹೂಡಿಕೆದಾರರ ಆಸ್ತಿಗಳ ವಹಿವಾಟುಗಳು ಮತ್ತು ವಿಲೇವಾರಿಗಳನ್ನು ನಿಖರವಾಗಿ ಮತ್ತು ತಕ್ಕಮಟ್ಟಿಗೆ ಪ್ರತಿಬಿಂಬಿಸುತ್ತದೆ; (2) ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಲೆಕ್ಕಪರಿಶೋಧಕ ತತ್ವಗಳಿಗೆ ಅನುಗುಣವಾಗಿ ಹಣಕಾಸಿನ ಹೇಳಿಕೆಗಳನ್ನು ತಯಾರಿಸಲು ಅನುಮತಿ ನೀಡಲು ಅಗತ್ಯವಿರುವಂತೆ ವಹಿವಾಟುಗಳನ್ನು ದಾಖಲಿಸಲಾಗಿದೆ ಎಂದು ಸಮಂಜಸವಾದ ಬರವಣಿಯನ್ನು ಒದಗಿಸಿ ಮತ್ತು ಹೂಡಿಕೆದಾರರ ರಶೀದಿಗಳು ಮತ್ತು ವೆಚ್ಚಗಳನ್ನು ನಿರ್ವಹಣೆ ಮತ್ತು ಹೂಡಿಕೆದಾರರ ನಿರ್ದೇಶಕರ ಅಧಿಕಾರಕ್ಕೆ ಅನುಗುಣವಾಗಿ ಮಾತ್ರ ಮಾಡಲಾಗುತ್ತದೆ; ಮತ್ತು (3) ಹಣಕಾಸಿನ ಹೇಳಿಕೆಗಳ ಮೇಲೆ ವಸ್ತು ಪರಿಣಾಮ ಬೀರಬಹುದಾದ ಹೂಡಿಕೆದಾರರ ಆಸ್ತಿಗಳ ಅನದಿಕೃತ ಸ್ವಾದೀನ, ಬಳಕೆ ಅಥವಾ ವಿಲೇವಾರಿ ತಡೆಗಟ್ಟುವಿಕೆ ಅಥವಾ ಸಮಯೋಚಿತ ಪತ್ತೆಗೆ ಸಂಬಂಧಿಸಿದಂತೆ ಸಮಂಜಸವಾದ ಬರವಣಿಯನ್ನು ಒದಗಿಸಿ.

ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಅಂತರ್ಗತ ಮಿತಿಗಳು

ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸಿನ ನಿಯಂತ್ರಣಗಳ ಅಂತರ್ಗತ ಮಿತಿಗಳ ಕಾರಣದಿಂದಾಗಿ, ನಿಯಂತ್ರಣಗಳ ಹೊಂದಾಣಿಕೆ ಅಥವಾ ಅಸಮರ್ಪಕ ನಿರ್ವಹಣೆಯ ಅತಿಕ್ರಮಣದ ಸಾಧ್ಯತೆಯನ್ನು ಒಳಗೊಂಡಂತೆ, ದೋಷ ಅಥವಾ ವಂಚನೆಯ ಕಾರಣದಿಂದಾಗಿ ವಸ್ತು ತಪ್ಪು ಹೇಳಿಕೆಗಳು ಸಂಬಂಧಿಸಬಹುದು ಮತ್ತು ಪತ್ತೆಹಚ್ಚಲಾಗುವುದಿಲ್ಲ. ಅಲ್ಲದೆ, ಬವಿಷ್ಯದ ಅವಧಿಗಳಿಗೆ ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ ಯಾವುದೇ ಮೌಲ್ಯಮಾಪನದ ಪ್ರಕ್ಷೇಪಗಳು ಪರಿಸ್ಥಿತಿಗಳಲ್ಲಿನ ಬದಲಾವಣೆಗಳಿಂದಾಗಿ ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸಿನ ನಿಯಂತ್ರಣವು ಅಸಮರ್ಪಕವಾಗಬಹುದು ಅಥವಾ ನೀತಿಗಳು ಅಥವಾ ಕಾರ್ಯವಿದಾನಗಳ ಅನುಸರಣೆಯ ಮಟ್ಟವು ಅಪಾಯಕ್ಕೆ ಒಳಪಟ್ಟಿರುತ್ತದೆ. ಕೆಡಬಹುದು.

ಅರ್ಹವಾದ ಅಭಿಪ್ರಾಯ

ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ ಮತ್ತು ನಮ್ಮ ಲೆಕ್ಕಪರಿಶೋಧನೆಯ ಆಧಾರದ ಮೇಲೆ, ಈ ಕೆಳಗಿನ ವಸ್ತು ದೌರ್ಬಲ್ಯಗಳನ್ನು ಮಾರ್ಚ್ 31, 2021 ರಂತೆ ಗುರುತಿಸಲಾಗಿದೆ:

- (ಎ) i) ಹೂಡಿಕೆದಾರರು ಅದರ ಆಂತರಿಕ ನಿಯಂತ್ರಣ ಕಾರ್ಯವಿದಾನಗಳನ್ನು ದಾಖಲಿಸಿಲ್ಲ. ಅಂತಹ ನಿಯಂತ್ರಣದ ಹಣಕಾಸು ವರದಿ ಮತ್ತು ಕಾರ್ಯಾಚರಣೆಯ ಪರಿಣಾಮಕಾರಿತ್ವದ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಸಮರ್ಪಕತೆಯನ್ನು ಖಚಿತಪಡಿಸಿಕೊಳ್ಳಲು ಹೂಡಿಕೆದಾರರು ಯಾವುದೇ ಪರೀಕ್ಷೆಯನ್ನು ನಡೆಸಿಲ್ಲ.
- ii) ಖಾತೆಗಳ ಕೈಪಿಡಿ ವಿವರವಾದ ವ್ಯವಸ್ಥೆ, ಕಾರ್ಯವಿದಾನಗಳು ಮತ್ತು ನಿಯಂತ್ರಣವನ್ನು ಸಂಕಲಿಸಲಾಗಿಲ್ಲ. ಒಬ್ಬ ಕಛೇರಿಯ ಕೈಪಿಡಿ 1999 ಅನ್ನು ಮಾರ್ಗದರ್ಶಿ ದಾಖಲೆಯಾಗಿ ಬಳಸಬೇಕೆಂದು ಹೇಳಲಾಗಿದೆ ಸಹ ನವೀಕರಿಸಲಾಗಿಲ್ಲ.
- iii) ಕಂಪನಿಗಳ ಕಾಯಿದೆ, 2013 ಮತ್ತು Ind AS ಗೆ ಇಂಡಿ ಎಎಸ್ ಶೆಡ್ಯೂಲ್ III ರ ಅಗತ್ಯತೆಗಳನ್ನು ಅನುಸರಿಸುವ ಪ್ರಕ್ರಿಯೆಯನ್ನು ಜಾರಿಗೆ ತರಲಾಗಿಲ್ಲ.

- iv) ಮುಖ್ಯ ಕಛೇರಿಯಲ್ಲಿ ಖಾತೆಗಳ ವಿಭಾಗ ಮತ್ತು ಇತರ ವಿಭಾಗಗಳ ನಡುವೆ ಸರಿಯಾದ ಅಂತರ ವಿಭಾಗೀಯ ಸಮನ್ವಯವಿಲ್ಲ.
- v) ಆಂತರಿಕ ಆಡಿಟ್ ಕೈಪಿಡಿಯನ್ನು ಸಂಕಲಿಸಲಾಗಿಲ್ಲ. ಇದಲ್ಲದೆ, ಆವರ್ತಕ ಆಂತರಿಕ ಲೆಕ್ಕ ಪರಿಶೋಧಕರ ವರದಿಗಳನ್ನು ಸಮಯಕ್ಕೆ ಪಡೆಯಲಾಗುತ್ತಿಲ್ಲ, ಲೆಕ್ಕಪರಿಶೋಧನೆಯ ವ್ಯಾಪ್ತಿಗೆ ಒಳಪಡುವ ನೈಜ ಪ್ರದೇಶಗಳ ವ್ಯಾಪ್ತಿಯನ್ನು ಪರಿಶೀಲಿಸಲಾಗಿಲ್ಲ ಮತ್ತು ಯಾವುದನ್ನಾದರೂ ದಾಖಲಿಸದಿದ್ದರೆ ಅನುಸರಣೆ/ಅನುಸರಣಾ ಕ್ರಮ.
- (ಬಿ) ಖಾತೆಗೆ ಸಂಬಂಧಿಸಿದ ಡೆಬಿಟ್ ಮತ್ತು ಕ್ರೆಡಿಟ್ ವಹಿವಾಟುಗಳು / ಖಾತೆಯ ವಿವಿಧ ಪುಸ್ತಕಗಳಲ್ಲಿ (HO / ಘಟಕಗಳು) ರೆಕಾರ್ಡ್ ಮಾಡಲಾದ ಪಕ್ಷ ಮತ್ತು ಸಂಚಿತ ಡೆಬಿಟ್ / ಕ್ರೆಡಿಟ್ ಬ್ಯಾಲೆನ್ಸ್‌ಗಳನ್ನು ವರ್ಷದಿಂದ ವರ್ಷಕ್ಕೆ ಮುಂದಕ್ಕೆ ಸಾಗಿಸಲಾಗುತ್ತದೆ.
- (ಸಿ) ಪೂರೈಕೆದಾರರಿಂದ (ಸರಕು ಮತ್ತು ಸೇವೆಗಳ) ಸ್ವೀಕರಿಸಿದ ಬಿಲ್‌ಗಳಿಗೆ ಯಾವುದೇ ಸರಿಯಾದ ನಿಯಂತ್ರಣ ರೆಜಿಸ್ಟರ್‌ಗಳನ್ನು ನಿರ್ವಹಿಸಲಾಗಿಲ್ಲ, ಬಾಕಿ ಇರುವ ಅನುಮೋದನೆ ಮತ್ತು / ಅಥವಾ ಬಾಕಿ ಇರುವ ಪಾವತಿ ಮತ್ತು ಪೂರೈಕೆದಾರರ ಬಿಲ್‌ಗಳನ್ನು ಪಾವತಿಯ ನಂತರ / ನಂತರ ಮಾತ್ರ ಲೆಕ್ಕಹಾಕಲಾಗುತ್ತದೆ.
- (ಡಿ) ಹಿಂದಿನ ವರ್ಷದ ದೋಷಗಳು ಮತ್ತು ವರ್ಷಾಂತರದ ನಮೂದುಗಳ ಗುರುತಿಸುವಿಕೆ ಮತ್ತು ಹೊಂದಾಣಿಕೆ ಸೇರಿದಂತೆ ಜರ್ನಲ್ ನಮೂದುಗಳ ದೃಢೀಕರಣದ ಯಾವುದೇ ಸರಿಯಾದ ವ್ಯವಸ್ಥೆಯೂ ಇಲ್ಲ. ಸಂಪಾದನೆ ನಮೂದುಗಳನ್ನು ಅನುಮತಿಸಲು / ಅನುಮೋದಿಸಲು ಬದ್ಧತಾ ಮಟ್ಟದ ನಿಯಂತ್ರಣವನ್ನು ಸಕ್ರಿಯಗೊಳಿಸಲಾಗಿಲ್ಲ.
- (ಇ) ಲೆಕ್ಕಪತ್ರ ನಿರ್ವಹಣೆ, ಹೊಂದಾಣಿಕೆ ಮತ್ತು ನಿಬಂಧನೆಯಲ್ಲಿ ಏಕರೂಪತೆಗಾಗಿ ಖಾತೆಗಳು / ಬಾಕಿ ಉಳಿದಿರುವ ಬ್ಯಾಲೆನ್ಸ್‌ಗಳ ನಿಯತಕಾಲಿಕ ಪರಿಶೀಲನೆಯ ಯಾವುದೇ ವ್ಯವಸ್ಥೆ ಇಲ್ಲ.

ಇವುಗಳು ಕರಾರುಗಳು, ಹೋಣಿಗಾರಿಕೆಗಳು ಮತ್ತು ವೆಚ್ಚಗಳ ತಪ್ಪಾದ ಹೇಳಿಕೆಗೆ ಕಾರಣವಾಗಬಹುದು ಮತ್ತು ಸಮಯಕ್ಕೆ ತಪ್ಪಾದ ವರ್ಗೀಕರಣ / ದೋಷಗಳನ್ನು ಪತ್ತೆಹಚ್ಚಲು ವಿಪಲವಾಗಬಹುದು.

ಆದ್ದರಿಂದ, ನಮ್ಮ ಅಭಿಪ್ರಾಯದಲ್ಲಿ, ಲೆಕ್ಕಪರಿಶೋಧಕ (ಮತ್ತು/ಅಥವಾ ವಹಿವಾಟುಗಳ ಸರಿಯಾದ ಅಧಿಕಾರ) ಮತ್ತು Ind AS ಹಣಕಾಸು ಹೇಳಿಕೆಗಳ ತಯಾರಿಕೆಯಲ್ಲಿ ಗಮನಾರ್ಹ ದೋಷಗಳ ತಡೆಗಟ್ಟುವಿಕೆ ಮತ್ತು ಸಮಯೋಚಿತ ಪತ್ತೆಗೆ ಸಂಬಂಧಿಸಿದಂತೆ ವ್ಯವಸ್ಥೆಯು ಸಮಂಜಸವಾದ ಬೆರವಸೆಯನ್ನು ನೀಡುವುದಿಲ್ಲ.

ಹೂಡಿಕೆದಾರರ ವಾರ್ಷಿಕ ಅಥವಾ ಮಧ್ಯಂತರ ಹಣಕಾಸು ಹೇಳಿಕೆಗಳ ವಸ್ತು ತಪ್ಪು ಹೇಳಿಕೆಯನ್ನು ತಡೆಗಟ್ಟಲು ಅಥವಾ ಸಕಾಲಿಕ ಆದಾರದ ಮೇಲೆ ಪತ್ತೆಹಚ್ಚಲು ಸಾಧ್ಯವಾಗದಿರುವ ಒಂದು ಸಮಂಜಸವಾದ ಸಾಧ್ಯತೆಯಿರುವ ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸಿನ ನಿಯಂತ್ರಣದಲ್ಲಿ ಒಂದು 'ವಸ್ತು ದೌರ್ಬಲ್ಯ' ಕೊರತೆ ಅಥವಾ ಕೊರತೆಗಳ ಸಂಯೋಜನೆಯಾಗಿದೆ.

ನಮ್ಮ ಅಭಿಪ್ರಾಯದಲ್ಲಿ, ನಿಯಂತ್ರಣ ಮಾನದಂಡಗಳ ಗುರಿಗಳ ಸಾದನೆಯ ಮೇಲೆ ವಿವರಿಸಿದ ವಸ್ತು ದೌರ್ಬಲ್ಯಗಳ ಪರಿಣಾಮ / ಸಂಬಂಧವನ್ನು ಪರಿಣಾಮದಿಂದಾಗಿ, ಹೂಡಿಕೆದಾರರು ಮಾರ್ಚ್ 31, 2021 ರಂತೆ ಹಣಕಾಸು ವರದಿಯ ಮೇಲೆ ಸಾಕಷ್ಟು ಮತ್ತು ಪರಿಣಾಮಕಾರಿ ಆಂತರಿಕ ಹಣಕಾಸು ನಿಯಂತ್ರಣಗಳನ್ನು ನಿರ್ವಹಿಸಿಲ್ಲ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಹೊರಡಿಸಿದ ಹಣಕಾಸು ವರದಿಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ ಆಡಿಟ್‌ನಲ್ಲಿನ ಮಾರ್ಗದರ್ಶಿ ಟಿಪ್ಪಣಿಯಲ್ಲಿ ಹೇಳಲಾದ ಆಂತರಿಕ ನಿಯಂತ್ರಣದ ಅಗತ್ಯ ಅಂಶಗಳನ್ನು ಪರಿಗಣಿಸಿ ಹೂಡಿಕೆದಾರರು ಸ್ಥಾಪಿಸಿದ ಹಣಕಾಸು ವರದಿ ಮಾನದಂಡಗಳ ಮೇಲಿನ ಆಂತರಿಕ ನಿಯಂತ್ರಣದ ಮೇಲೆ.

ಹೂಡಿಕೆದಾರರ ಮಾರ್ಚ್ 31, 2022 ರ ಹಣಕಾಸು ಹೇಳಿಕೆಗಳ ನಮ್ಮ ಲೆಕ್ಕಪರಿಶೋಧನೆಯಲ್ಲಿ ಅನ್ವಯಿಸಲಾದ ಆಡಿಟ್ ಪರಿಶೀಲನೆಗಳ ಸ್ವರೂಪ, ಸಮಯ ಮತ್ತು ವ್ಯಾಪ್ತಿಯನ್ನು ನಿರ್ದರಿಸುವಲ್ಲಿ ನಾವು ಗುರುತಿಸಿರುವ ಮತ್ತು ಮೇಲೆ ವರದಿ

ಮಾಡಿದ ವಸ್ತು ದೌರ್ಬಲ್ಯಗಳನ್ನು ಪರಿಗಣಿಸಿದ್ದೇವೆ ಮತ್ತು ಈ ವಸ್ತು ದೌರ್ಬಲ್ಯಗಳು ಹಣಕಾಸಿನ ಹೇಳಿಕೆಗಳ ಮೇಲಿನ ನಮ್ಮ ಅಭಿಪ್ರಾಯದ ಮೇಲೆ ಪರಿಣಾಮ ಬೀರಿವೆ. ಹೂಡಿಕೆದಾರರ ಮತ್ತು ನಾವು ಹಣಕಾಸಿನ ಹೇಳಿಕೆಗಳ ಮೇಲೆ ಪ್ರತಿಕೂಲ ಅಭಿಪ್ರಾಯವನ್ನು ನೀಡಿದ್ದೇವೆ.

ರಾವ್ ಮತ್ತು ಸ್ವಾಮಿ ಪರವಾಗಿ

ಚಾರ್ಟೆಡ್ ಅಕೌಂಟೆಂಟ್ಸ್
(FRN003105S)

ಸ್ಥಳ: ಬೆಂಗಳೂರು
ದಿನಾಂಕ: 21-03-2023

ಸಹಿ/-
(ಎನ್. ರಮೇಶ್)
ಎಂ ನಂ: 016153
ಪಾಲುದಾರ

UDIN: 23016153BGQOWM1395

ಕರ್ನಾಟಕ ಸ್ಟೇಟ್ ಐನ್‌ವೆಸ್ಟ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್

ಸಿಐಎನ್: ಯು85110ಕೆಎ1966ಎಸ್‌ಜಿ001620

ಟಿ.ಟಿ.ಎಂ.ಸಿ ಕಟ್ಟಡ, 'ಎ' ಬ್ಲಾಕ್, 5ನೇ ಮಹಡಿ, ಬಿ.ಎಂ.ಟಿ.ಸಿ, ಶಾಂತಿನಗರ, ಬೆಂಗಳೂರು - 560027

ಮಾರ್ಚ್ 31, 2022 ರಂದು ಇದ್ದಂತೆ ಕ್ರೋಡೀಕೃತ ಸಂತುಲನ ಪಟ್ಟಿ

(ರೂ. ಲಕ್ಷಗಳಲ್ಲಿ)

ವಿವರ	ಟಿಪ್ಪಣಿ	ರಂದು		
		31-ಮಾರ್ಚ್-2022	31 ಮಾರ್ಚ್ 2021	1 ಏಪ್ರಿಲ್ 2020
1 ಎ. ಆಸ್ತಿಗಳು:				
(1) ಚಾಲ್ತಿಯಲ್ಲಿರುವ ಆಸ್ತಿಗಳು				
ಎ) ಆಸ್ತಿ ಸ್ವಾಮ್ಯ ಮತ್ತು ಸಲಕರಣೆ	1 (a)	10,210.42	8,717.87	12,310.76
ಬಿ) ಇತರೆ ಅಗೋಚರ ಆಸ್ತಿಗಳು	1 (b)	805.07	825.17	-
(ಸಿ) ಅರ್ಥಿಕ ಆಸ್ತಿಗಳು				
i) ಹೂಡಿಕೆಗಳು	2	7,390.23	7,414.05	7,436.76
ii) ಆದಾಯ ಆಸ್ತಿ (ನಿವೃತ್ತ)	3	9,492.83	9,536.15	9,499.64
ಇತರ ಹಣಕಾಸು ಆಸ್ತಿಗಳು	4	2,276.96	3,286.32	1,627.91
ಡಿ) ಮುಂದೂಡಲಾದ ತೆರಿಗೆ ಆಸ್ತಿ (ನಿವೃತ್ತ)	5	920.63	943.12	1,171.57
ಇ) ಇತರ ಚಾಲ್ತಿಯಲ್ಲಿರುವ ಆಸ್ತಿಗಳು	6	4,851.51	3,619.00	3,460.21
ಒಟ್ಟು ಚಾಲ್ತಿಯಲ್ಲಿರುವ ಆಸ್ತಿಗಳು		35,947.65	34,341.68	35,506.86
2				
(2) ಚಾಲ್ತಿ ಆಸ್ತಿಗಳು	7	6,512.02	6,582.15	8,249.49
ಎ. ದಾಸ್ತಾನು				
ಬಿ. ಅರ್ಥಿಕ ಆಸ್ತಿಗಳು	8	156.84	818.70	1,280.54
i) ವ್ಯಾಪಾರಿ ಸ್ವೀಕೃತಿಗಳು	9 (a)	1,02,129.85	314.28	377.83
ii) ನಗದು ಮತ್ತು ಬ್ಯಾಂಕ್ ಶಿಲ್ಕುಗಳು	9 (b)	2,31,507.45	2,79,440.15	2,21,462.91
iii) ಮೇಲಿನವನ್ನು (ii) ಹೊರತುಪಡಿಸಿ ಇತರ ಬ್ಯಾಂಕ್ ಶಿಲ್ಕುಗಳು	10	2.29	2.94	41.06
iv) ಸಾಲಗಳು	11	5,415.17	4,606.29	5,697.80
v) ಇತರ ಹಣಕಾಸು ಆಸ್ತಿಗಳು	12	1,611.98	5,692.87	16,870.45
ಸಿ. ಇತರ ತೆರಿಗೆ ಆಸ್ತಿಗಳು (ನಿವೃತ್ತ)	13	662.37	861.11	942.78
ಸಿ. ಇತರ ಚಾಲ್ತಿ ಆಸ್ತಿಗಳು		3,47,997.98	2,98,318.49	2,54,922.86
ಒಟ್ಟು ಚಾಲ್ತಿ ಆಸ್ತಿಗಳು		3,83,945.63	3,32,660.16	2,90,429.72
1 ಬಿ. ಈಕ್ವಿಟಿ				
(1) ಈಕ್ವಿಟಿ				
(ಎ) ಈಕ್ವಿಟಿ ಷೇರು ಬಂಡವಾಳ	14	600.00	600.00	600.00
(ಬಿ) ಇತರ ಈಕ್ವಿಟಿ	15	3,15,410.01	2,50,880.84	2,08,106.35
ಒಟ್ಟು ಈಕ್ವಿಟಿ		3,16,010.01	2,51,480.84	2,08,706.35
ಹೊಣೆಗಳು				
(2) ಚಾಲ್ತಿಯಲ್ಲಿರುವ ಹೊಣೆಗಳು				
(ಎ) ಅರ್ಥಿಕ ಹೊಣೆಗಳು				
1) ಇತರ ಹೊಣೆಗಳು	16	727.71	803.11	2,680.64
ಬಿ) ಇತರ ಹಣಕಾಸು ಹೊಣೆಗಳು	17	52,097.36	67,226.06	66,876.00
	17A	233.75	275.12	275.12
ಒಟ್ಟು ಪ್ರಸ್ತುತವಲ್ಲದ ಹೊಣೆಗಳು		53,058.82	68,304.29	69,831.76
3				
ಪ್ರಸ್ತುತ ಹೊಣೆಗಳು	18			
(ಎ) ಅರ್ಥಿಕ ಹೊಣೆಗಳು				
i) ವ್ಯಾಪಾರ ಸಂದಾಯಗಳು		-	-	-
ಅತಿ ಸಣ್ಣ ಮತ್ತು ಸಣ್ಣ ಉದ್ಯಮಗಳಿಗೆ ಬಾಕಿಗಳು	19	2,637.66	3,133.93	3,547.72
ii) ಇತರ ಹಣಕಾಸು ಹೊಣೆಗಳು	19	2,664.27	2,064.65	4,898.57
	19	8,448.58	7,184.27	2,433.62
	21	1,126.28	492.17	1,011.70
ಒಟ್ಟು ಈಕ್ವಿಟಿ ಮತ್ತು ಹೊಣೆಗಳು		14,876.79	12,875.02	11,891.61
ಒಟ್ಟು ಈಕ್ವಿಟಿ ಮತ್ತು ಹೊಣೆಗಳು		3,83,945.63	3,32,660.16	2,90,429.72

ಟಿಪ್ಪಣಿ ಸಂಖ್ಯೆ 1 ರಿಂದ 46 ಮಹತ್ವದ ಲೇಖನಿಗಳನ್ನು ಒಳಗೊಳ್ಳುತ್ತದೆ ಮತ್ತು ಇಲ್ಲಿ ಅನುಬಂಧಿಸಲಾಗಿರುವ ಇತರ ಟಿಪ್ಪಣಿಗಳು ಹಣಕಾಸು ತಃಖ್ತೆಯ ಭಾಗವಾಗಿದೆ.

ಸಹಿ/-
ಎ.ಡಿ.ನಿಶ್ಚಿತ
ಪ್ರಧಾನ ವ್ಯವಸ್ಥಾಪಕರು

ಕೆ.ಎಸ್. ಎಂ. ಸಿ.ಎಲ್ ನಿರ್ದೇಶಕ ಮಂಡಳಿಯ ಪರವಾಗಿ
ಸಹಿ/-
ವಿನೋತ್‌ಪ್ರಿಯ ಆರ್., ಭಾ.ಆ.ಸೇ
ವ್ಯವಸ್ಥಾಪಕ ನಿರ್ದೇಶಕರು
ಡಿಐಎನ್ : 07215339

ಸಹಿ/-
ಪಂಕಜ್ ಕುಮಾರ್ ಪಾಂಡೆ, ಭಾ.ಆ.ಸೇ
ನಿರ್ದೇಶಕರು
ಡಿಐಎನ್ : 03376149

ನಮ್ಮ ಇದೇ ದಿನಾಂಕದ ವರದಿಯ ಮೇರೆಗೆ
ಸಹಿ/-
ರಾವ್ & ಸ್ವಾಮಿ
ಸನದಿ ಲೆಕ್ಕಗರು
ಸಂಸ್ಥೆ ನೋಂದಣಿ ಸಂ.003105ಎಸ್
ಎನ್‌ರಮೇಶ್
(ಪಾಲುದಾರರು)
ಸದಸ್ಯತ್ವ ಸಂಖ್ಯೆ 016153
UDIN 23016153BGQ0WM1395

ಸ್ಥಳ: ಬೆಂಗಳೂರು
ದಿನಾಂಕ: 29.12.2022

ಕರ್ನಾಟಕ ಸ್ಟೇಟ್ ಐನ್‌ಸುರನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ

ಸಿಐಎನ್: ಯು85110ಕೆಎ1966ಎಸ್‌ಜಿಸಿ001620

ಟಿ.ಟಿ.ಎಂ.ಸಿ ಕಟ್ಟಡ, 'ಎ' ಬ್ಲಾಕ್, 5ನೇ ಮಹಡಿ, ಬಿ.ಎಂ.ಟಿ.ಸಿ, ಶಾಂತಿನಗರ, ಬೆಂಗಳೂರು - 560027

31 ಮಾರ್ಚ್ 2022 ರಂದು ಇದ್ದಂತೆ ಕ್ರೋಡೀಕೃತ ಲಾಭ ಮತ್ತು ನಷ್ಟದ ತಃಖ್ತೆ (ರೂ. ಲಕ್ಷಗಳಲ್ಲಿ)

ವಿವರ	ಟಿಪ್ಪಣಿ	ವರ್ಷದ ಅಂತ್ಯಕ್ಕೆ	
		ಮಾರ್ಚ್ 31, 2022	ಮಾರ್ಚ್ 31, 2021
I ಕಾರ್ಯಾಚರಣೆಗಳಿಂದ ಆದಾಯ	22	1,26,931.96	95,994.26
II ಇತರ ಆದಾಯ	23	34,091.81	14,428.93
III ಒಟ್ಟು ಆದಾಯ (I+II)		1,61,023.77	1,10,423.19
IV ಎ) ಬಳಸಲಾದ ಸಾಮಗ್ರಿಗಳ ವೆಚ್ಚ	24	464.02	462.65
ಬಿ) ದಾಸ್ತಾನಿನಲ್ಲಿರುವ ಬದಲಾವಣೆಗಳು	25	82.42	1,656.45
ಸಿ) ಸಿಬ್ಬಂದಿ ಕಲ್ಯಾಣ ವೆಚ್ಚ	26	4,102.38	4,282.64
ಡಿ) ಹಣಕಾಸು ಕೂಡಿಸುವಿಕೆ ವೆಚ್ಚ	27	755.34	567.27
ಇ) ಸವಕಳಿ ಮತ್ತು ದತ್ತಿ ಖರ್ಚುಗಳು	28	634.56	841.01
ಎಫ್) ಇತರ ಖರ್ಚುಗಳು	29	47,209.96	36,629.87
ಒಟ್ಟು ಖರ್ಚುಗಳು (IV)		53,248.68	44,439.89
V ಅಸಾಧಾರಣ ಬಾಬುಗಳು ಮತ್ತು ತೆರಿಗೆಯ ಮುನ್ನ ಲಾಭ ಅಥವಾ (ನಷ್ಟ) (III-IV)		1,07,775.09	65,983.30
VI ಅಸಾಧಾರಣ ಬಾಬುಗಳು		(23.83)	(22.71)
VII ತೆರಿಗೆಗೆ ಮುನ್ನ ಲಾಭ/(ನಷ್ಟ) (V-VI)		1,07,751.26	65,960.59
VI ಅಸಾಧಾರಣ ವಸ್ತುಗಳು		-	-
VII ತೆರಿಗೆಗೆ ಮುನ್ನ ಲಾಭ/(ನಷ್ಟ) (V-VI)		1,07,751.26	65,960.59
VIII ತೆರಿಗೆ ಖರ್ಚು:			
1. ಚಾಲ್ತಿ ತೆರಿಗೆ		(28,770.00)	(18,000.00)
2. ಮುಂದೂಡಲಾದ ತೆರಿಗೆ		(22.49)	(228.45)
3. ಮುಂಚಿನ ವರ್ಷದ ತೆರಿಗೆಗಾಗಿ ಹೊಂದಾಣಿಕೆ		109.12	(2,066.91)
		(28,683.37)	(20,295.36)
IX ಮುಂದುವರೆದ ಕಾರ್ಯಾಚರಣೆಗಳಿಂದ ಲಾಭ/(ನಷ್ಟ) (VII - VIII)		79,067.90	45,665.23
X ನಿಂತುಹೋದ ಕಾರ್ಯಾಚರಣೆಗಳಿಂದ ಲಾಭ/(ನಷ್ಟ)		-	-
XI ನಿಂತುಹೋದ ಕಾರ್ಯಾಚರಣೆಗಳಿಂದ ತೆರಿಗೆ ಖರ್ಚು		-	-
XII ನಿಂತುಹೋದ ಕಾರ್ಯಾಚರಣೆಗಳಿಂದ ಲಾಭ/(ನಷ್ಟ) (ತೆರಿಗೆಯ ನಂತರ) (X-XI)		-	-
XIII ವರ್ಷದ ಲಾಭ/(ನಷ್ಟ) (IX+XII)		79,067.90	45,665.23
XIV ಇತರ ಸಮಗ್ರ ಆದಾಯ			
ನಿರ್ವಚಿತ ಸೌಲಭ್ಯ ಹೊಣೆ/ಆಸ್ತಿಗಳು ಮರುಲೆಕ್ಕಾಚಾರ		-	-
ಎ (i) ಲಾಭ ಅಥವಾ ನಷ್ಟವಾಗಿ ಮರುವರ್ಗೀಕರಿಸಿದ ಬಾಬುಗಳು		(358.75)	109.27
(ii) ಲಾಭ ಅಥವಾ ನಷ್ಟವಾಗಿ ಮರುವರ್ಗೀಕರಿಸಿದ ಆದಾಯ ತೆರಿಗೆ ಸಂಬಂಧಿ ಬಾಬುಗಳು			
ಬಿ (i) ಲಾಭ ಅಥವಾ ನಷ್ಟವಾಗಿ ಮರುವರ್ಗೀಕರಿಸಲಾಗುವ ಬಾಬುಗಳು		-	-
ii) ಲಾಭ ಅಥವಾ ನಷ್ಟವಾಗಿ ಮರುವರ್ಗೀಕರಿಸಲಾಗುವ ಆದಾಯ ತೆರಿಗೆ ಸಂಬಂಧಿ ಬಾಬುಗಳು		-	-
ಒಟ್ಟು ಇತರ ಸಮಗ್ರ ಆದಾಯ, ತೆರಿಗೆಯ ನಿವ್ವಳ		(358.75)	109.27
XV ಒಟ್ಟು ಇತರ ಸಮಗ್ರ ಆದಾಯ, ತೆರಿಗೆಯ ನಿವ್ವಳ		78,709.15	45,774.50
XVI ವರ್ಷದ ಒಟ್ಟು ಸಮಗ್ರ ಆದಾಯ, ತೆರಿಗೆಯ ನಿವ್ವಳ (XIII- XV)			
XVII ಪ್ರತಿ ಈಕ್ವಿಟಿ ಷೇರಿನ ಮೇಲೆ ಗಳಿಕೆ:			
ಮೂಲ ಗಳಿಕೆ, ರೂ		13,178	7,611
ನಿಸ್ಕಾರ ಗಳಿಕೆ, ರೂ		13,178	7,611

ಟಿಪ್ಪಣಿ ಸಂಖ್ಯೆ I ರಿಂದ 46 ಮಹತ್ವದ ಲೇಖನಿಗಳನ್ನು ಒಳಗೊಳ್ಳುತ್ತದೆ ಮತ್ತು ಇಲ್ಲಿ ಅನುಬಂಧಿಸಲಾಗಿರುವ ಇತರ ಟಿಪ್ಪಣಿಗಳು ಹಣಕಾಸು ತಃಖ್ತೆಯ ಭಾಗವಾಗಿದೆ.

<p>ಕೆ.ಎಸ್. ಎಂ. ಸಿ.ಎಲ್ ನಿರ್ದೇಶಕ ಮಂಡಳಿಯ ಪರವಾಗಿ</p> <p>ಸಹಿ/- ವಿ.ಡಿ.ನಿಶ್ಚಿತ ಪ್ರಧಾನ ವ್ಯವಸ್ಥಾಪಕರು</p>	<p>ಸಹಿ/- ವಿನೋದ್‌ಪ್ರಿಯ ಆರ್, ಭಾ.ಆ.ಸೇ ವ್ಯವಸ್ಥಾಪಕ ನಿರ್ದೇಶಕರು ಡಿಐಎನ್ : 07215339</p>	<p>ನಮ್ಮ ಇದೇ ದಿನಾಂಕದ ವರದಿಯ ಮೇರೆಗೆ</p> <p>ಸಹಿ/- ರಾವ್ & ಸ್ವಾಮಿ ಸನದಿ ಲೆಕ್ಕಗರು ಸಂಸ್ಥೆ ನೋಂದಣಿ ಸಂ.003105ಎಸ್ ಎನ್‌ರಮೇಶ್ (ಪಾಲುದಾರರು) ಸದಸ್ಯತ್ವ ಸಂಖ್ಯೆ 016153 UDIN 23016153BGQ0WM1395</p>
---	--	---

ಸ್ಥಳ: ಬೆಂಗಳೂರು
ದಿನಾಂಕ: 29.12.2022

ಕರ್ನಾಟಕ ಸ್ಟೇಟ್ ಬುನರಲ್ಸ್ ಕಾರ್ಪೊರೇಶನ್ ಆಬುಟೆಡ್

ಸಿಐಎನ್: ಯು85110ಕೆಎ1966ಎಸ್‌ಜಿಸಿ001620

ಟಿ.ಟಿ.ಎಂ.ಸಿ ಕಟ್ಟಡ, 'ಎ' ಬ್ಲಾಕ್, 5ನೇ ಮಹಡಿ, ಬಿ.ಎಂ.ಟಿ.ಸಿ, ಶಾಂತಿನಗರ, ಬೆಂಗಳೂರು - 560027

31 ಮಾರ್ಚ್ 2022 ಕ್ಕೆ ಕೊನೆಗೊಂಡ ವರ್ಷದ ಕ್ರೋಡೀಕೃತ ನಗದು ಪ್ರವಹನ ತಃಖ್ತೆ (ಮಾತ್ರ ಲಕ್ಷ ರೂ.ಗಳಲ್ಲಿ)

ವಿವರಗಳು	ಮಾರ್ಚ್ 31 ರಂತೆ	
	ಮಾರ್ಚ್ 31, 2022	ಮಾರ್ಚ್ 31, 2021
1 ಕಾರ್ಯಾಚರಣೆ ಚಟುವಟಿಕೆಗಳಿಂದ ನಗದು ಪ್ರವಹನ		
ಅವಧಿಯ ಲಾಭ	78,709.15	45,774.50
ಕಾರ್ಯಾಚರಣೆ ಚಟುವಟಿಕೆಗಳಿಂದ ಒದಗಿದ ನಿವ್ವಳ ನಗದಿಗೆ ನಿವ್ವಳ ಲಾಭವನ್ನು ಹೊಂದಿಸುವುದು:		
ತೆರಿಗೆ ಖರ್ಚು	28,792.49	18,228.45
ಸವಕಳಿ ಮತ್ತು ದತ್ತಿ ಖರ್ಚು	634.56	841.01
ಹಣಕಾಸು ಕೂಡಿಸುವಿಕೆ ವೆಚ್ಚಗಳು	148.73	65.56
ಲಾಭಾಂಶ ಆದಾಯ	(225.65)	(75.00)
ಬಡ್ಡಿ ಆದಾಯ	(13,347.89)	(13,676.86)
ಹಿಂದಿನ ವರ್ಷದ ನಿವ್ವಳ ವೆಚ್ಚ	-	(31,529.97)
ಸ್ವತ್ತು, ಸ್ವಾವರ ಮತ್ತು ಸಲಕರಣೆಯ ವಿಲೇವಾರಿಯಿಂದ ನಿವ್ವಳ ಲಾಭ	(25.29)	(2.72)
ಕಾರ್ಯಾಯುಕ್ತ ಬಂಡವಾಳ ಬದಲಾವಣೆ ಮುನ್ನ ಕಾರ್ಯಾಚರಣೆ ಲಾಭ	94,686.09	19,624.97
ಆಸ್ತಿಗಳು ಮತ್ತು ಹೊಣೆಗಳಲ್ಲಿ ನಿವ್ವಳ ಬದಲಾವಣೆ		
ವ್ಯಾಪಾರದಲ್ಲಿ ಬರಬೇಕಾದವುಗಳು	705.18	425.33
ದಾಸ್ತಾನು	70.13	1,667.35
ವ್ಯಾಪಾರದಲ್ಲಿ ಪಾವತಿಗಳು	(496.27)	(413.79)
ಸಾಲಗಳು, ಇತರ ಹಣಕಾಸು ಆಸ್ತಿಗಳು ಮತ್ತು ಇತರ ಆಸ್ತಿಗಳು	(832.64)	1,658.04
ಇತರ ಹಣಕಾಸು ಹೊಣೆಗಳು, ಇತರ ಹೊಣೆಗಳು ಮತ್ತು ಹವಣಿಕೆಗಳು	(12,747.43)	31,443.92
ಕಾರ್ಯಾಚರಣೆಗಳಿಂದ ಸೃಷ್ಟಿಯಾದ ನಗದು	81,385.05	54,405.81
ಪಾವತಿಸಲಾದ ತೆರಿಗೆಗಳು (ಮರುಭರಿಕೆಗಳ ನಿವ್ವಳ)	(24,689.11)	(6,822.42)
ಕಾರ್ಯಾಚರಣೆ ಚಟುವಟಿಕೆಗಳಿಂದ ಒದಗಿದ ನಿವ್ವಳ ನಗದು - (ಎ)	56,695.94	47,583.39
2 ಹೂಡಿಕೆ ಚಟುವಟಿಕೆಗಳಿಂದ ನಗದು ಪ್ರವಹನ		
ಪಡೆಯಲಾದ ಲಾಭಾಂಶ	225.65	75.00
ಪಡೆಯಲಾದ ಬಡ್ಡಿ	13,347.89	13,676.86
ಸ್ವತ್ತು, ಸ್ವಾವರ ಮತ್ತು ಸಲಕರಣೆಯ ವಿಲೇವಾರಿಯಿಂದ ಉತ್ಪತ್ತಿ	42.13	4.21
ಸ್ವತ್ತು, ಸ್ವಾವರ ಮತ್ತು ಸಲಕರಣೆಯ ಮೇಲಿನ ವೆಚ್ಚ	(2,123.85)	(1,567.24)
ಹಿಂದಿನ ವರ್ಷದ ಹಿಂತೆಗೆದುಕೊಳ್ಳಲಾದ ಸ್ವತ್ತು ಬಂಡವಾಳ	-	2,838.70
ಇತರ ಬ್ಯಾಂಕ್‌ಗಳಲ್ಲಿರುವ ಬಾಕಿ	47,932.70	(59,631.62)
ಹೂಡಿಕೆಗಳಲ್ಲಿ ಬದಲಾವಣೆ	23.83	22.71
ಹೂಡಿಕೆ ಚಟುವಟಿಕೆಗಳಿಂದ ಒದಗಿದ/ ಚಟುವಟಿಕೆಗಳಲ್ಲಿ (ಬಳಸಲಾದ) ನಿವ್ವಳ ನಗದು - (ಬಿ)	59,448.35	(44,581.38)
3 ಹಣಕಾಸು ಚಟುವಟಿಕೆಗಳಿಂದ ನಗದು ಪ್ರವಹನ		
ಪಾವತಿಸಲಾದ ಲಾಭಾಂಶ	(14,179.98)	(3,000.00)
ಲಾಭಾಂಶ ಹಂಚಿಕೆ ತೆರಿಗೆ	-	-
ಹಣಕಾಸು ನೀಡಿಕೆ/ಪಡೆಯುವಿಕೆ ವೆಚ್ಚ	(148.73)	(65.56)
ಹಣಕಾಸು ಚಟುವಟಿಕೆಗಳಲ್ಲಿ ಬಳಸಲಾದ ನಿವ್ವಳ ನಗದು - (ಸಿ)	(14,328.71)	(3,065.56)
ನಗದು ಮತ್ತು ನಗದು ಸಮಾನಗಳಲ್ಲಿ ನಿವ್ವಳ ಬದಲಾವಣೆ (ಎ+ಬಿ+ಸಿ)	1,01,815.57	(63.55)
ವರ್ಷದ ಪ್ರಾರಂಭದಲ್ಲಿ ನಗದು ಮತ್ತು ನಗದು ಸಮಾನಗಳು	314.28	377.83
ವರ್ಷದ ಕೊನೆಯಲ್ಲಿ ನಗದು ಮತ್ತು ನಗದು ಸಮಾನಗಳು	1,02,129.85	314.28

ಟಿಪ್ಪಣಿ

1 ಮೇಲಿನ ನಗದು ಪ್ರವಹನ ತಃಖ್ತೆಯು 31.03.2022ರಂದು ಇದ್ದಂತೆ ಸಂತುಲನ ಪಟ್ಟಿ ಮತ್ತು 31.03.2022ಕ್ಕೆ ಕೊನೆಗೊಂಡ ವರ್ಷದ ಸಂವಾದಿ ಲಾಭ ಮತ್ತು ನಷ್ಟದ ತಃಖ್ತೆಗಳನ್ನು ಆಧರಿಸಿ ಸಿದ್ಧಪಡಿಸಲಾಗಿದೆ.

2 ಅಗತ್ಯವಾದೆಡೆಗಳಲ್ಲಿ ಹಿಂದಿನ ವರ್ಷದ ಅಂಕಿ-ಅಂಶಗಳನ್ನು ಮರುವಿಂಗಡಿಸಲಾಗಿದೆ

ಸಹಿ/- ವಿ.ಡಿ.ನಿಶ್ಚಿತ್ ಪ್ರಧಾನ ವ್ಯವಸ್ಥಾಪಕರು	ಕೆ.ಎಸ್. ಎಂ. ಸಿ.ಎಲ್ ನಿರ್ದೇಶಕ ಮಂಡಳಿಯ ಪರವಾಗಿ ಸಹಿ/- ವಿನೋತ್‌ಪ್ರಿಯ ಆರ್., ಭಾ.ಆ.ಸೇ ವ್ಯವಸ್ಥಾಪಕ ನಿರ್ದೇಶಕರು ಡಿಐಎನ್ : 07215339	ಸಹಿ/- ಪಂಕಜ್ ಕುಮಾರ್ ಪಾಂಡೆ, ಭಾ.ಆ.ಸೇ ನಿರ್ದೇಶಕರು ಡಿಐಎನ್ : 03376149	ನಮ್ಮ ಇದೇ ದಿನಾಂಕದ ವರದಿಯ ಮೇರೆಗೆ ಸಹಿ/- ರಾವ್ & ಸಾಮಿ ಸನದಿ ಲೆಕ್ಕಗಾರರು ಸಂಸ್ಥೆ ನೋಂದಣಿ ಸಂ.003105ಎಸ್ ಎನ್‌ರಮೇಶ್ (ಪಾಲುದಾರರು) ಸದಸ್ಯತ್ವ ಸಂಖ್ಯೆ 016153 UDIN 23016153BGQ0WMI395
--	--	---	---

ಸ್ಥಳ: ಬೆಂಗಳೂರು
ದಿನಾಂಕ: 29.12.2022

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಶನ್ ಆಬುಟೆಡ್

ಸಿಐಎನ್: ಯು85110ಕೆಎ1966ಎಸ್‌ಬಿಸಿ001620

ಟಿ.ಟಿ.ಎಂ.ಸಿ ಕಟ್ಟಡ, 'ಎ' ಬ್ಲಾಕ್, 5ನೇ ಮಹಡಿ

ಬಿ.ಎಂ.ಟಿ.ಸಿ, ಶಾಂತಿನಗರ, ಬೆಂಗಳೂರು - 560027

ಟಿಪ್ಪಣಿ 2. ಹೂಡಿಕೆಗಳು

(ರೂ.ಲಕ್ಷಗಳಲ್ಲಿ)

ವಿವರ	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ಈ ಕ್ಷಿತಿ ಸಾಧನಗಳಲ್ಲಿ ಹೂಡಿಕೆಗಳು		
ಸಹಯೋಗಿ ಉಪಕ್ರಮ	2,289.35	2,313.49
ಜಂಟಿ ಉಪಕ್ರಮ	85.88	85.56
ಇತರೆ ಹೂಡಿಕೆಗಳು	-	-
ಈ ಕ್ಷಿತಿ ಹೂಡಿಕೆಗಳು	5,015.00	5,015.00
ಒಟ್ಟು	7,390.23	7,414.05

ಕಂಪನಿಯು ಮಾಡಿರುವ ಹೂಡಿಕೆಗಳ ಅನುಸೂಚಿ ಕೆಳಗಿನಂತಿದೆ:

ಸಂಸ್ಥೆಯ ಹೆಸರು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
a) ತುಂಗಭದ್ರಾ ಮಿನರಲ್ಸ್ ಪ್ರೈ. ಲಿ.,	2,289.35	2,313.49
b) ದಿ ಹಟ್ಟಿ ಗೋಲ್ಡ್ ಮೈನ್ಸ್ ಕಂ. ಲಿ.,	85.88	85.56
c) ವಿಜಯನಗರ ಮಿನರಲ್ಸ್ ಪ್ರೈ. ಲಿ.,	15.00	15.00
d) ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ.	5,000.00	5,000.00
ಒಟ್ಟು	7,390.23	7,414.05

ಹೂಡಿಕೆಯನ್ನು ಹೊಂದಿರುವವರೊಂದಿಗೆ ಕಂಪನಿಯ ಸಂಬಂಧ ಮತ್ತು ಒಡೆತನದಲ್ಲಿನ ಹಿತಾಸಕ್ತಿಯನ್ನು ಕೆಳಗೆ ಪ್ರಕಟಿಸಲಾಗಿದೆ:

ಸಂಸ್ಥೆಯ ಹೆಸರು ಮತ್ತು (ಸಂಬಂಧ)	ಈ ಕ್ಷಿತಿ ಷೇರುಗಳು	ಮಾಲಿಕತ್ವ ಪ್ರಮಾಣ %
a) ತುಂಗಭದ್ರಾ ಮಿನರಲ್ಸ್ ಪ್ರೈ. ಲಿ., (ಸಹಯೋಗಿ ಉಪಕ್ರಮ)	ಪ್ರತಿಯೊಂದು ರೂ. 100ರ 31,208 ಈ ಕ್ಷಿತಿ ಷೇರುಗಳು (15,604 ಬೋನಸ್ ಷೇರುಗಳೂ ಸೇರಿ)	26%
b) ವಿಜಯನಗರ ಮಿನರಲ್ಸ್ ಪ್ರೈ. ಲಿ.,	ಪ್ರತಿಯೊಂದು ರೂ. 10ರ 3,000 ಈ ಕ್ಷಿತಿ ಷೇರುಗಳು	30%

ಸಾಮಾನ್ಯ ಷೇರುಗಳಲ್ಲಿ ಹೂಡಿಕೆ - ಉದ್ಧತವಲ್ಲದ್ದು

ಸಂಸ್ಥೆಯ ಹೆಸರು	ಈ ಕ್ಷಿತಿ ಷೇರುಗಳು	ಮಾಲಿಕತ್ವ ಪ್ರಮಾಣ %
a) ದಿ ಹಟ್ಟಿ ಗೋಲ್ಡ್ ಮೈನ್ಸ್ ಕಂ. ಲಿ.,	ಪ್ರತಿಯೊಂದು ರೂ. 100 ರ 15,000 ಈ ಕ್ಷಿತಿ ಷೇರುಗಳು	5%
b) ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ.	ಪ್ರತಿಯೊಂದು ರೂ. 1000 ದ 5,00,000 ಈ ಕ್ಷಿತಿ ಷೇರುಗಳು	16%

ಉದ್ಧತವಲ್ಲದ ಹೂಡಿಕೆಯ ಒಟ್ಟು ಒಯ್ಯುವ ಮೌಲ್ಯ ಕೆಳಗಿನಂತಿದೆ:

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ಉದ್ಧತವಲ್ಲದ ಹೂಡಿಕೆಯ ಒಟ್ಟು ಒಯ್ಯುವ ಮೌಲ್ಯ	7,390.23	7,414.05

ಹೂಡಿಕೆಯ ಮೌಲ್ಯದಲ್ಲಿನ ದುರ್ಬಲತೆಯ ಒಟ್ಟು ಮಪತ್ತವು ರೂ. ಶೂನ್ಯ (ಹಿಂದಿನ ವರ್ಷ ರೂ.ಶೂನ್ಯ)

ಟಿಪ್ಪಣಿ 3 - ವ್ಯಾಪಾರ ಕರಾರುಗಳು

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
A ಸುರಕ್ಷಿತ ಉತ್ತಮ ಎಂದು ಪರಿಗಣಿಸಲಾಗಿದೆ	-	-
B ಅಸುರಕ್ಷಿತ ಉತ್ತಮ ಎಂದು ಪರಿಗಣಿಸಲಾಗಿದೆ	9,492.83	9,536.15
C ಅನುಮಾನಾಸ್ಪದವೆಂದು ಪರಿಗಣಿಸಲಾಗಿದೆ	137.44	137.44
ಕಡಿಮೆ : ಸಂಶಯಾಸ್ಪದ ಸಾಲಗಳಿಗೆ ಭತ್ಯೆ	(137.44)	(137.44)
D ಟ್ರೇಡ್ ಕರಾರುಗಳು ಕ್ರೆಡಿಟ್ ಇಂಪೇರ್ಡ್	-	-
ಒಟ್ಟು	9,492.83	9,536.15

ಟಿಪ್ಪಣಿ : ಟ್ರೇಡ್ ಕರಾರುಗಳು ರೂ.1400.09 ಲಕ್ಷಗಳನ್ನು ಒಳಗೊಂಡಿವೆ (ಹಿಂದಿನ ವರ್ಷ ರೂ 1400.09 ಜಂಟಿ ಉದ್ಯಮವಾಗಿರುವ) ವ್ಯಾಪಾರ ಕರಾರುಗಳಿಗೆ ಸಾಲದ ನಷ್ಟಗಳಿಗೆ ಭತ್ಯೆಯ ಚಾಲನೆ

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
A ವರ್ಷದ ಆರಂಭದಲ್ಲಿ ಇದ್ದಂತೆ ಸಮತೋಲನ	137.44	137.44
B ಅವಧಿಯಲ್ಲಿ ಸೇರ್ಪಡೆಗಳು	-	-
C ಅವಧಿಯಲ್ಲಿ ಬಳಲಲಾಗಿದೆ	-	-
D ವರ್ಷದ ಅಂತ್ಯದಲ್ಲಿರುವಂತೆ ಸಮತೋಲನ	137.44	137.44

ಟ್ರೇಡ್ ಕರಾರುಗಳು ವಯಸ್ಸಾಗುವಿಕೆ

ಪಾವತಿಯ ದಿನಾಂಕದಿಂದ ಈ ಕೆಳಗಿನ ಅವಧಿಗೆ ಬಾಕಿ ಇವೆ

ವಿವರಗಳು	6 ತಿಂಗಳಿಗಿಂತ ಕಡಿಮೆ	6 ತಿಂಗಳಿಂದ 1 ವರ್ಷ	1 ರಿಂದ 2 ವರ್ಷ	2 ರಿಂದ 3 ವರ್ಷ	3 ವರ್ಷಕ್ಕಿಂತ ಮೇಲಿನ	
ಮಾರ್ಚ್ 31 2022 ರಂದು ಇದ್ದಂತೆ						
1) ವಿವಾದಿತ ವ್ಯಾಪಾರ ಕರಾರುಗಳು ಉತ್ತಮವೆಂದು ಪರಿಗಿಸಿರುವ	-	-	0.62	8.61	9483.6	9492.83
2) ವಿವಾದವಿಲ್ಲದ ವ್ಯಾಪಾರಿ ಕರಾರುಗಳು ಕ್ರೆಡಿಟ್ ಅಪಾಯದಲ್ಲಿ ಗಮನಾರ್ಹ ಹೆಚ್ಚಳವನ್ನು ಹೊಂದಿದೆ	-	-	-	-	137.44	137.44
Less : ಅನುಮಾನಾಸ್ಪದ ಸಾಲಗಳಿಗೆ ಭತ್ಯೆ	-	-	-	-	-137.44	-137.44
3) ವಿವಾದಾತೀವಲ್ಲದ ವ್ಯಾಪಾರಿ ಸ್ವೀಕೃತಿಗಳು ಇಂಪೇರ್ಡ್ ಕ್ರೆಡಿಟ್	-	-	-	-	-	-
4 ವಿವಾದಿತವ್ಯಾಪಾರ ಕರಾರುಗಳು ಉತ್ತಮವೆಂದು ಪರಿಗಣಿಸಿದ	-	-	-	-	-	-
ಎ) ವಿವಾದಿತವ್ಯಾಪಾರ ಕರಾರುಗಳು ಗಮನಾರ್ಹ ಹೆಚ್ಚಳ ಹೊಂದಿರು ಕ್ರೆಡಿಟ್ ಅಪಾಯಗಳು	-	-	-	-	-	-
ಬಿ) ವಿವಾದಿತವ್ಯಾಪಾರ ಕರಾರುಗಳು ಇಂಪೇರ್ಡ್ ಕ್ರೆಡಿಟ್	-	-	-	-	-	-
ಒಟ್ಟು	0	0	0.62	8.61	9483.6	9492.83

ಟ್ರೇಡ್ ಕರಾರುಗಳು ವಯಸ್ಸಾಗುವಿಕೆ

ಪಾವತಿಯ ದಿನಾಂಕದಿಂದ ಈ ಕೆಳಗಿನ ಅವಧಿಗೆ ಬಾಕಿ ಇವೆ

ವಿವರಗಳು	6 ತಿಂಗಳಿಗಿಂತ ಕಡಿಮೆ	6 ತಿಂಗಳಿಂದ 1 ವರ್ಷ	1 ರಿಂದ 2 ವರ್ಷ	2ರಿಂದ 3 ವರ್ಷ	3 ವರ್ಷಕ್ಕಿಂತ ಮೇಲಿನ	Total
ಮಾರ್ಚ್ 31 2021 ರಂದು ಇದ್ದಂತೆ						
1) ವಿವಾದಿತವಲ್ಲದ ವ್ಯಾಪಾರ ಕರಾರುಗಳು ಉತ್ತಮವೆಂದು ಪರಿಗಣಿಸಿದ	-	-	207.2	40.96	9287.99	9536.15
2) ವಿವಾದಿತವ್ಯಾಪಾರ ಕರಾರುಗಳು ಗಮನಾರ್ಹ ಹೆಚ್ಚಳ ಹೊಂದಿರು ಕ್ರೆಡಿಟ್ ಅಪಾಯಗಳು	-	-	-	-	137.44	137.44
Less : ಅನುಮಾನಾಸ್ಪದ ಸಾಲಗಳಿಗೆ ಭತ್ಯೆ	-	-	-	-	-137.44	-137.44
3) ವಿವಾದಿತವ್ಯಾಪಾರ ಕರಾರುಗಳು ಇಂಪೇರ್ಡ್ ಕ್ರೆಡಿಟ್	-	-	-	-	-	-
4) ವಿವಾದಿತವ್ಯಾಪಾರ ಕರಾರುಗಳು ಉತ್ತಮವೆಂದು ಪರಿಗಣಿಸಿದ	-	-	-	-	-	-
5) ವಿವಾದಿತವ್ಯಾಪಾರ ಕರಾರುಗಳು ಗಮನಾರ್ಹ ಹೆಚ್ಚಳ ಹೊಂದಿರು ಕ್ರೆಡಿಟ್ ಅಪಾಯಗಳು	-	-	-	-	-	-
6) ವಿವಾದಿತವ್ಯಾಪಾರ ಕರಾರುಗಳು ಇಂಪೇರ್ಡ್ ಕ್ರೆಡಿಟ್	-	-	-	-	-	-
ಒಟ್ಟು	0	0	207.2	40.96	9287.99	9536.15

ಟಿಪ್ಪಣಿ 4 - ಇತರೆ ಹಣಕಾಸು ಸ್ವತ್ತುಗಳು

(ರೂ.ಲಕ್ಷಗಳಲ್ಲಿ)

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ಎ) ವರದಿ ಮಾಡಿದ ದಿನಾಂಕದಿಂದ 12 ತಿಂಗಳಿಗಿಂತ ಹೆಚ್ಚಿನ ಅವಧಿಯನ್ನು ಹೊಂದಿರುವ ಸ್ಥಿರ ಠೇವಣಿ ಖಾತೆಯಲ್ಲಿ ಬ್ಯಾಂಕ್‌ಗಳೊಂದಿಗಿನ ಬಾಕಿಗಳು ಮೀಸಲಿಡಲಾಗಿದೆ	2,276.96	1,715.40
ಬಿ) ಇತರೆ ಸ್ಥಿರ ಠೇವಣಿ - ಮೆಚೂರ್	-	1,500.00
ಸಿ) ಪ್ರಬುದ್ಧ ಠೇವಣಿಗಳ ಮೇಲಿನ ಬಡ್ಡಿ ಸಂಚಿತ ಮತ್ತು ಬಾಕಿ	-	70.92
ಒಟ್ಟು	2,276.96	3,286.32

4.1 ಟಿಪ್ಪಣಿ 4ಎ- ಮೀಸಲಿಟ್ಟ ನಗದು ಮತ್ತು ಬ್ಯಾಂಕ್ ಬ್ಯಾಲನ್‌ಗಳು ಶಾಸನಬದ್ಧ ಅಧಿಕಾರಿಗಳಿಗೆ ನೀಡಲಾದ ಬ್ಯಾಂಕ್ ಗ್ಯಾರಂಟಿ ವಿರುದ್ಧ ವಾಗ್ದಾನ ಮಾಡಿದ ಸ್ಥಿರ ಠೇವಣಿಗಳನ್ನು ಒಳಗೊಂಡಿರುತ್ತದೆ.

ಟಿಪ್ಪಣಿ 5 ಮುಂದೂಡಲ್ಪಟ್ಟ ತೆರಿಗೆ ಸ್ವತ್ತುಗಳು

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
ಎ) ಪ್ರಾರಂಭದಲ್ಲಿ ನಿವ್ವಳ ಮುಂದೂಡಲ್ಪಟ್ಟ ತೆರಿಗೆ ಆಸ್ತಿಗಳು	943.12	1,171.57
ಬಿ) ಮುಂದೂಡಲ್ಪಟ್ಟ ಆದಾಯ ತೆರಿಗೆ ಆಸ್ತಿಗಳು	-	-
ಆಸ್ತಿ ಸ್ಥಾವರ ಸಲಕರಣೆಗಳು	42.97	(34.97)
ಉದ್ಯೋಗಿಗಳಿಗೆ ಸಂಚಿತ ಪರಿಹಾರ	(32.32)	(217.97)
ಇತರ ಸಮಯ ವ್ಯತ್ಯಾಸಗಳು	(33.14)	24.48
ಸಿ) ಮುಂದೂಡಲ್ಪಟ್ಟ ಆದಾಯ ತೆರಿಗೆ ಹೊಣೆಗಾರಿಕೆಗಳು	-	-
ಆಸ್ತಿ ಸ್ಥಾವರ ಸಲಕರಣೆಗಳು	-	-
ಒಟ್ಟು	920.63	943.12

ಟಿಪ್ಪಣಿ 6 – ಇತರ ಚಾಲ್ತಿಯಲ್ಲದ ಆಸ್ತಿಗಳು

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
a) ಭೂ ಮುಂಗಡ	522.37	227.60
b) ಇತರ ಮುಂಗಡ ಭೂ ಮುಂಗಡ ಹೊರತುಪಡಿಸಿ		
i) ಸರ್ಕಾರಿ ಇಲಾಖೆಗಳಲ್ಲಿ ಠೇವಣಿಗಳು	7.83	7.83
ii) ಇತರ ಠೇವಣಿಗಳು		
i) ಭೂ ಮುಂಗಡ ಮತ್ತು ಇತರರಿಗೆ ಮುಂಗಡ	4,256.42	3,318.96
ii) ಇತರ ಠೇವಣಿಗಳು	64.89	64.62
ಒಟ್ಟು	4,851.51	3,619.00

- 6.1 ಬಂಡವಾಳ ಮುಂಗಡಗಳಲ್ಲಿ ಇಆರ್‌ಪಿ ಸಾಫ್ಟ್‌ವೇರ್ ಅಳವಡಿಕೆಯಲ್ಲಿ ಮೆ;ಕೋರಮಂಡಲ್ ಇನ್‌ಫೋಟೆಕ್ ಇಂಡಿಯ ಲಿಮಿಟೆಡ್‌ಗೆ ಪಾವತಿಸಿದ ರೂ.137.92 ಲಕ್ಷಗಳನ್ನು (ಹಿಂದಿನ ವರ್ಷ ರೂ.137.92 ಲಕ್ಷಗಳು) ಒಳಗೊಂಡಿದೆ ಸಾಫ್ಟ್‌ವೇರ್ ಅನುಷ್ಠಾನ ಮತ್ತು ನವೀಕರಣದಲ್ಲಿನ ತಾಂತ್ರಿಕ ಸಮಸ್ಯೆಯಿಂದಾಗಿ ಕಂಪನಿಯು ಬಾಕಿ ಮೊತ್ತವನ್ನು ಪಾವತಿಸಿಲ್ಲ. ಕೋರಮಂಡಲ್ ಇನ್‌ಫೋಟೆಕ್ ನಿಂದ ಹೆಚ್ಚಿನ ಕಾನೂನು ಸೂಚನೆಯನ್ನು ಸ್ವೀಕರಿಸಲಾಗಿದೆ ಮತ್ತು ಪ್ರಕರಣವು ಮಧ್ಯಸ್ಥಿಕೆಯಲ್ಲಿರುತ್ತದೆ
- 6.2 ಹೆಚ್ಚಿನ ಬಂಡವಾಳ ಶಿವಪುರ ಜಮೀನು ಮುಂಗಡಕ್ಕೆ ಪಾವತಿಸಿದ ರೂ.1.07 ಲಕ್ಷಗಳ (ಹಿಂದಿನ ವರ್ಷ ರೂ.1.07 ಲಕ್ಷ) ಮತ್ತು ಸಾಮಾನ್ಯ ವ್ಯವಹಾರದಲ್ಲಿ ಇತರರಿಗೆ ಮುಂಗಡಗಳನ್ನು ಒಳಗೊಂಡಿರುತ್ತದೆ ಮತ್ತು ಪಕ್ಷಗಳಿಂದ ಪಡೆಯಬೇಕಾದ ಸಮನ್ವಯ ಮತ್ತು ಧೃಡೀಕರಣಗಳಿಗೆ ಒಳಪಟ್ಟಿರುತ್ತದೆ
- 6.3 ಇತರ ಠೇವಣಿಗಳಲ್ಲಿ ನ್ಯಾಯಾಲಯಗಳಲ್ಲಿ ಠೇವಣಿ, ಮೇಲ್ಮನವಿ ಸಲ್ಲಿಸುವಾಗ ಆದಾಯ ತೆರಿಗೆ ಅಧಿಕಾರಿಗಳಲ್ಲಿ ಪೂರ್ವ ಠೇವಣಿ, ಮೇಲ್ಮನವಿ ಸಲ್ಲಿಸುವಾಗ ಮಾರಾಟ ತೆರಿಗೆ ಅಧಿಕಾರಿಗಳಲ್ಲಿ ಪೂರ್ವ ಠೇವಣಿ ಮತ್ತು ಸಾಮಾನ್ಯ ವ್ಯವಹಾರದಲ್ಲಿ ವಿವಿಧ ಸೇವಾ ಪೂರೈಕೆದಾರರೊಂದಿಗೆ ಇತರ ಭದ್ರತಾ ಠೇವಣಿಗಳು ಮತ್ತು ಸಮನ್ವಯ ಮತ್ತು ಧೃಡೀಕರಣಗಳಿಗೆ ಒಳಪಟ್ಟಿವೆ ಅಧಿಕಾರಿಗಳಿಂದ ಪಡೆಯಬೇಕು.

ಟಿಪ್ಪಣಿ 7 – ದಾಸ್ತಾನು

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
a) ಪೂರ್ಣಗೊಂಡ ಸರಕುಗಳು	6,452.74	6,535.16
b) ದಾಸ್ತಾನು & ಬಿಡಿಭಾಗಗಳು	59.28	46.99
ಒಟ್ಟು	6,512.02	6,582.15

- 7.1 ತಪಶೀಲುಗಳನ್ನು ಎಎಸ್-2ರಲ್ಲಿ ನಿಗದಿಪಡಿಸಿರುವಂತೆ ಹಾಗೂ ದಾಸ್ತಾನು ಮತ್ತು ಬಿಡಿಭಾಗಗಳನ್ನು ವೆಚ್ಚದಲ್ಲಿ ಫಿಫೋ ಪ್ರಕಾರ ಮೌಲ್ಯಮಾಪನ ಮಾಡಲಾಗಿದೆ.
- 7.2 ಮೂರು ವರ್ಷಗಳಿಗೂ ಹೆಚ್ಚಿನ ಅವಧಿಗೆ ಇರಿಸಿಕೊಳ್ಳಲಾಗಿರುವ ಖನಿಜಗಳ ದಾಸ್ತಾನನ್ನು ತಪಶೀಲು ಮೌಲ್ಯಮಾಪನಕ್ಕೆ ಪರಿಗಣಿಸಲಾಗಿಲ್ಲ.
- 7.3 ರೈಸಿಂಗ್/ಮಾರಾಟ ಗುತ್ತಿಗೆದಾರರು ಉತ್ಪಾದಿಸಿದ ಮತ್ತು ಗಣಿಗಳು/ಕಲ್ಲುಗಣಿಗಳಲ್ಲಿ ಇರುವ ದಾಸ್ತಾನಿನ ವೆಚ್ಚವನ್ನು ಶೂನ್ಯವೆಂದು ಪರಿಗಣಿಸಲಾಗಿದೆ.

ಟಿಪ್ಪಣಿ 8 - ವ್ಯಾಪಾರಿ ಸ್ವೀಕೃತಿಗಳು:

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
A ಸುಭದ್ರ ಮತ್ತು ವಸೂಲಾಗುವುದೆಂದು ಪರಿಗಣಿತವಾದ ವ್ಯಾಪಾರಿ ಸ್ವೀಕೃತಿಗಳು	-	-
B ಅಭದ್ರ ಮತ್ತು ವಸೂಲಾಗುವುದೆಂದು ಪರಿಗಣಿತವಾದ ವ್ಯಾಪಾರಿ ಸ್ವೀಕೃತಿಗಳು	156.84	818.70
C ಗಮನಾರ್ಹ ಹೆಚ್ಚಳ ಹೊಂದಿರು ಕ್ರೆಡಿಟ್ ಅಪಾಯಗಳು		
D ವ್ಯಾಪಾರಿ ಕರಾರುಗಳು ಕ್ರೆಡಿಟ್ ಇಂಪೇರ್ಡ್		
ಒಟ್ಟು	156.84	818.70

ವ್ಯಾಪಾರಿ ಸ್ವೀಕೃತಿಗಳು:ಅಭದ್ರ ಮತ್ತು ವಸೂಲಾಗುವುದೆಂದು ಪರಿಗಣಿತವಾದ ವಿವರಗಳು ಕೆಳಕಂಡಂತಿವೆ

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
a) 6 ತಿಂಗಳಿಗಿಂತ ಹೆಚ್ಚಿನ ಬಾಕಿ	33.05	668.49
b) ಇತರೆ ವ್ಯಾಪಾರಿ ಸ್ವೀಕೃತಿಗಳು	123.79	150.21
	156.84	818.70
ಕಳೆಯಿತಿ : ಜೀವನಪರ್ಯಂತ ನಿರೀಕ್ಷಿಸುವ ಸಾಲ ನಷ್ಟ	-	-
ಒಟ್ಟು	156.84	818.70

8.1 ಬರಬೇಕಾದವುಗಳನ್ನು, ಅವು ವ್ಯಾಪಾರದ ಸಾಮಾನ್ಯ ನಡೆಯ ಕಾರಣದಿಂದಾಗಿ ಬಾಕಿ ಇರುವ ಮೊತ್ತಕ್ಕೆ ಸಂಬಂಿಸಿದ್ದಾದರೆ, ವ್ಯಾಪಾರಿ ವಸೂಲಾಗಬೇಕಾದವು ಎಂದು ವರ್ಗೀಕರಿಸಲಾಗುತ್ತದೆ ಮತ್ತು ಅವು ಸಂಬಂಧಿತ ಪಕ್ಷಗಳಿಂದ ಪಡೆದುಕೊಳ್ಳಬೇಕಿರುವ ಹೊಂದಾಣಿಕೆ ಮತ್ತು ಸ್ಥಿರೀಕರಣಕ್ಕೆ ಬದ್ಧವಾಗಿವೆ.

8.2 ಯಾವುದೇ ಅಂತಿಮ ದಿನಾಂಕವನ್ನು ನಿರ್ದಿಷ್ಟವಾಗಿ ಉಪಕಾರವನ್ನು ಅವಲಂಬಿಸಿ ಬದಲಾಗಬಹುದು.

ಟ್ರೇಡ್ ಕರಾರುಗಳು ವಯಸ್ಸಾಗುವಿಕೆ

ಪಾವತಿಯ ದಿನಾಂಕದಿಂದ ಈ ಕೆಳಗಿನ ಅವಧಿಗೆ ಬಾಕಿ ಇವೆ

ವಿವರಗಳು	6 ತಿಂಗಳಿಗಿಂತ ಕಡಿಮೆ	6 ತಿಂಗಳಿಂದ 1 ವರ್ಷ	1 ರಿಂದ 2 ವರ್ಷ	2 ರಿಂದ 3 ವರ್ಷ	3 ವರ್ಷಕ್ಕಿಂತ ಮೇಲಿನ	ಒಟ್ಟು
ಮಾರ್ಚ್ 31 2022 ರಂದು ಇದ್ದಂತೆ ವಿವಾದಿತವಲ್ಲದ ಕರಾರುಗಳು ಉತ್ತಮವೆಂದು ಪರಿಗಿಸಿರುವ ವಿವಾದವಿಲ್ಲದ ವ್ಯಾಪಾರಿ ಕರಾರುಗಳು ಕ್ರೆಡಿಟ್ ಅಪಾಯದಲ್ಲಿ ಗಮನಾರ್ಹ ಹೆಚ್ಚಳವನ್ನು ಹೊಂದಿದೆ Less : ಅನುಮಾನಾಸ್ಪದ ಸಾಲಗಳಿಗೆ ಭತ್ಯೆ ವಿವಾದಾತೀವಲ್ಲದ ವ್ಯಾಪಾರಿ ಸ್ವೀಕೃತಿಗಳು ಇಂಪೇರ್ಡ್ ಕ್ರೆಡಿಟ್	123.79	33.05	-	-	-	156.84
4 ವಿವಾದಿತವ್ಯಾಪಾರ ಕರಾರುಗಳು ಉತ್ತಮವೆಂದು ಪರಿಗಣಿಸಿದ	-	-	-	-	-	-
5 ವಿವಾದಿತವ್ಯಾಪಾರ ಕರಾರುಗಳು ಗಮನಾರ್ಹ ಹೆಚ್ಚಳ ಹೊಂದಿರು ಕ್ರೆಡಿಟ್ ಅಪಾಯಗಳು	-	-	-	-	-	-
6 ವಿವಾದಿತವ್ಯಾಪಾರ ಕರಾರುಗಳು ಇಂಪೇರ್ಡ್ ಕ್ರೆಡಿಟ್	-	-	-	-	-	-
	123.79	33.05	0	0	0	156.84

ಟ್ರೇಡ್ ಕರಾರುಗಳು ವಯಸ್ಸಾಗುವಿಕೆ
ಸಾವತಿಯ ದಿನಾಂಕದಿಂದ ಈ ಕೆಳಗಿನ ಅವಧಿಗೆ ಬಾಕಿ ಇವೆ

ವಿವರಗಳು	6 ತಿಂಗಳಿಗಿಂತ ಕಡಿಮೆ	6 ತಿಂಗಳಿಂದ 1 ವರ್ಷ	1 ರಿಂದ 2 ವರ್ಷ	2 ರಿಂದ 3 ವರ್ಷ	3 ವರ್ಷಕ್ಕಿಂತ ಮೇಲಿನ	ಒಟ್ಟು
ವಿವಾದವಿಲ್ಲದ ವ್ಯಾಪಾರಿ ಕರಾರುಗಳು ಕ್ರೆಡಿಟ್ ಅಪಾಯದಲ್ಲಿ ಗಮನಾರ್ಹ ಹೆಚ್ಚಳವನ್ನು ಹೊಂದಿದೆ Less : ಅನುಮಾನಾಸ್ಪದ ಸಾಲಗಳಿಗೆ ಭತ್ಯೆ ವಿವಾದಾತೀವಲ್ಲದ ವ್ಯಾಪಾರಿ ಸ್ವೀಕೃತಿಗಳು ಇಂಪೇರ್ಡ್ ಕ್ರೆಡಿಟ್	150.21	668.49	-	-	-	818.70
4 ವಿವಾದಿತವ್ಯಾಪಾರ ಕರಾರುಗಳು ಉತ್ತಮವೆಂದು ಪರಿಗಣಿಸಿದ EE ವಿವಾದಿತವ್ಯಾಪಾರ ಕರಾರುಗಳು ಗಮನಾರ್ಹ ಹೆಚ್ಚಳ ಹೊಂದಿರು ಕ್ರೆಡಿಟ್ ಅಪಾಯಗಳು ಇಇಇ ವಿವಾದಿತವ್ಯಾಪಾರ ಕರಾರುಗಳು ಇಂಪೇರ್ಡ್ ಕ್ರೆಡಿಟ್	-	-	-	-	-	-

ಟಿಪ್ಪಣಿ 9ಎ: ನಗದು ಮತ್ತು ನಗದು ಸಮಾನಗಳು

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
a) ಬ್ಯಾಂಕ್‌ಗಳಲ್ಲಿನ ಶಿಲ್ಕು:		
i) ಚಾಲ್ತಿ ಖಾತೆಯಲ್ಲಿ	1,02,128.55	281.22
b) ಕೈಯಲ್ಲಿನ ಚೆಕ್‌ಗಳು	-	31.35
c) ಕೈಯಲ್ಲಿನ ನಗದು	1.31	1.71
ಒಟ್ಟು	1,02,129.85	314.28

ಟಿಪ್ಪಣಿ 9 ಬಿ: ಇತರ ಬ್ಯಾಂಕ್ ಶಿಲ್ಕುಗಳು

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
a) ಬ್ಯಾಂಕುಗಳೊಂದಿಗೆ ಠೇವಣಿ	2,31,507.45	2,79,440.15
ಒಟ್ಟು	2,31,507.45	2,79,440.15

9b(1) ಕಂಪನಿಯು ವಿವಿಧ ಸಾರ್ವಜನಿಕ ವಲಯ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿಗಳನ್ನು ಇರಿಸಿದ್ದು ಅವನ್ನು ವೆಚ್ಚದಲ್ಲಿ ತೋರಿಸಲಾಗಿದ್ದು ಪ್ರಾಪ್ತವಾಗುವ ಬಡ್ಡಿಯನ್ನು ಚಾಲ್ತಿ ಆಸ್ತಿಗಳು ಶೀರ್ಷಿಕೆಯಡಿ ನಿಶ್ಚಿತ ಠೇವಣಿಗಳ ಮೇಲೆ ಪ್ರಾಪ್ತವಾದ ಬಡ್ಡಿ ಎಂದು ತೋರಿಸಲಾಗಿದೆ.

9b(2) ಕಂಪನಿಯು ವಿವಿಧ ಸಾರ್ವಜನಿಕ/ಖಾಸಗಿ ವಲಯ ಷೆಡ್ಯೂಲ್ ಬ್ಯಾಂಕ್‌ಗಳಲ್ಲಿ ಸ್ಥಿರ ಠೇವಣಿಗಳನ್ನು ಇರಿಸಿದೆ. ಇವುಗಳನ್ನು ವೆಚ್ಚದಲ್ಲಿ ಹೇಳಲಾಗುತ್ತದೆ. ಮತ್ತು ಎಫ್‌ಡಿಗಳ ಮೇಲಿನ ಬಡ್ಡಿಯನ್ನು ಇತರ ಪುಸ್ತಕ ಶೀರ್ಷಿಕೆಯಡಿಯಲ್ಲಿ ಎಫ್‌ಡಿ ಮೇಲೆ ಸಂಚಿತವಾದ ಬಡ್ಡಿ ಎಂದು ನಮೂದಿಸಲಾಗಿದೆ

ಟಿಪ್ಪಣಿ 10: ಸಾಲಗಳು

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ಎ. ಸುಭದ್ರ ಮತ್ತು ವಸೂಲಾಗುವುದೆಂದು ಪರಿಗಣಿತವಾದ ಸಾಲ ಸ್ವೀಕೃತಿಗಳು ಉದ್ಯೋಗಿಗಳ ಸಾಲ	2.29	2.94
ಒಟ್ಟು	2.29	2.94

ಟಿಪ್ಪಣಿ 11: ಇತರ ಚಾಲ್ತಿ ಆಸ್ತಿಗಳು

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
a) ಸಿಬ್ಬಂದಿ ಮುಂಗಡ	49.18	31.07
b) ವಿವಿಧ ಬಾಕಿಗಳು ಕಾರ್ಯಗತಗೊಳ್ಳುವ	229.14	546.15
c) ಠೇವಣಿಗಳ ಮೇಲೆ ಸಂಚಿತ ಬಡ್ಡಿ	5,136.85	4,029.07
ಒಟ್ಟು	5,415.17	4,606.29

11.1 ಇಲ್ಲಿ ಸಿಬ್ಬಂದಿ ಮುಂಗಡಗಳು ಹೊಂದಿಸಿದ ಮತ್ತು ಸ್ಥಿರೀಕರಣಗಳಿಗೆ ಬದ್ಧವಾಗಿರುವ ಸಂಚಾರ, ಕೇಂದ್ರ ಕಛೇರಿ ಸಿಬ್ಬಂದಿ, ಗಣಿ ಸಿಬ್ಬಂದಿಯನ್ನು ಒಳಗೊಳ್ಳುತ್ತದೆ.

11.2 ಇತರ ಮುಂಗಡಗಳಲ್ಲಿ ವ್ಯಾಪಾರದ ಸಾಮನ್ಯ ನಡೆಯಲ್ಲಿ ನೀಡಲಾದ ಮುಂಗಡಗಳು ಸೇರಿವೆ ಮತ್ತು ಇವು ಪಕ್ಷಗಳಿಂದ ಪಡೆಯಬೇಕಿರುವ ಹೊಂದಾಣಿಕೆ ಮತ್ತು ಸ್ಥಿರೀಕರಣಕ್ಕೆ ಬದ್ಧವಾಗಿವೆ.

ಟಿಪ್ಪಣಿ-12 ಇತರ ಚಾಲ್ತಿ ಆಸ್ತಿಗಳು

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
a) ಮುಂಗಡ ಆದಾಯ ತೆರಿಗೆ	25,442.25	19,827.61
b) ಹಿಂದಿರುಗಿಸಿದ ಮೊತ್ತ	4,939.73	3,865.26
	30,381.98	23,692.87
c) ಕಳೆಯಿರಿ ಆದಾಯ ತೆರಿಗೆ ಹವಣಿಕೆ	28,770.00	18,000.00
ಒಟ್ಟು	1,611.98	5,692.87

ಆದಾಯ ತೆರಿಗೆಗೆ ಮುಂಚಿತವಾಗಿ ಆದಾಯಕೆ ಶಾಸನಬದ್ಧ ಆದಾಯ ತೆರಿಗೆ ದರವನ್ನು ಅನ್ವಯಿಸುವ ಮೂಲಕ ಲೆಕ್ಕ ಹಾಕಿದ ಮೊತ್ತಕ್ಕೆ ಆದಾಯ ತೆರಿಗೆ ನಿಬಂಧನೆಯ ಸಮನ್ವಯವನ್ನು ಈ ಕೆಳಗಿನಂತೆ ಬೇಸಿಗೆಗೊಳಿಸಲಾಗಿದೆ.

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
a) ತೆರಿಗೆಗೆ ಮುಂಚಿನ ಲಾಭ	1,07,751.26	65,960.59
b) ಭಾರತದಲ್ಲಿನ ತೆರಿಗೆ ನಿರೀಕ್ಷೆ %	25.17	28.60
i) ಗಣಕೀಕೃತ ನಿರೀಕ್ಷಿತ ತೆರಿಗೆ ವೆಚ್ಚ	27,124.84	16,968.47
ii) ಕಳೆಯಲಾಗದ ವೆಚ್ಚದ ಪರಿಣಾಮ	5,338.96	4,955.95
iii) ಕಳೆಯಲಾಗುವವೆಚ್ಚದ ಪರಿಣಾಮ	3,406.21	3,657.38
iv) ವ್ಯಾಖ್ಯಾನಿಸಲಾದ ಉದ್ಯೋಗಿ ಲಾಭ ಯೋಜನೆಗಳ ಮರುಮಾಪನ	(90.29)	27.50
v) ವಂತಿಗೆ	377.52	377.52
vi) ತೆರಿಗೆ Rounded	(0.36)	137.98
ಒಟ್ಟು	28,770.00	18,000.00

ಟಿಪ್ಪಣಿ 13 ಇತರೆ ಚಾಲ್ತಿ ಆಸ್ತಿಗಳು

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
ಇತರೆ		
a) ಮುಂಚಿತವಾಗ ಪಾವತಿಸಿದ ವೆಚ್ಚ	49.54	29.94
b) ಜಿಎಸ್‌ಟಿ ಮತ್ತು ಇತರೆ ಪ್ರಾಧಿಕಾರಗಳಲ್ಲಿ ಬಾಕಿ	582.67	800.29
c) ಪ್ರವಾಸ ಮುಂಗಡ	30.17	30.88
ಒಟ್ಟು	662.37	861.11

ಟಿಪ್ಪಣಿ 14 ಷೇರು ಬಂಡವಾಳ

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
ಅಧಿಕೃತ ಷೇರು ಬಂಡವಾಳ		
ಪ್ರತಿಯೊಂದು ರೂ. 100/- ರಂತೆ 700,000 ಈಕ್ವಿಟಿ ಷೇರುಗಳು	700.00	700.00
ನೀಡಿಕೆಯಾದ, ವಂತಿಗೆಯಾದ ಮತ್ತು ಸಂದಾಯಿತ		
ಪ್ರತಿಯೊಂದು ರೂ. 100/-ರಂತೆ 6,00,000 ಈಕ್ವಿಟಿ ಷೇರುಗಳು	600.00	600.00
ಒಟ್ಟು	600.00	600.00

ಕರ್ನಾಟಕ ಸ್ಥಳೀಯ ಸ್ವಾಧೀನಪಡಿಸಿಕೊಳ್ಳುವ ಕಾಯಿದೆ 1996ರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಡಲಾವಣೆ

ಸಿಬಿಎನ್: ಯು85110ಕೆಎ1966ಎಸ್‌ಜಿ001620

ಟಿ.ಟಿ.ಎಂ.ಸಿ ಕಟ್ಟಡ, 'ಎ' ಬ್ಲಾಕ್, 5ನೇ ಮಹಡಿ, ಬಿ.ಎಂ.ಟಿ.ಸಿ, ಶಾಂತಿನಗರ, ಬೆಂಗಳೂರು - 560027
31.03.2022ರಂದು ಕೊನೆಗೊಂಡ ವರ್ಷಕ್ಕೆ ಈ ಕೆಳಕಂಡಂತಿರುವ ಬಡಲಾವಣೆಯ ತೇವ್ವು

ಎ) ಈ ಕೆಳಕಂಡಂತಿರುವ ತೇವ್ವು

1) ಚಾಲ್ತಿ ವರದಿ ದಿನಾಂಕ	ಚಾಲ್ತಿ ವರದಿ ದಿನಾಂಕದವರೆಗಿನ ಬಡಲಾವಣೆ	ಚಾಲ್ತಿ ವರದಿ ದಿನಾಂಕದವರೆಗಿನ ಅರಬಿಕ ಬಾಕಿ	ವರದಿ ವರ್ಷದಲ್ಲಿ ಈ ಕೆಳಕಂಡಂತಿರುವ ಬಡಲಾವಣೆ	ಚಾಲ್ತಿ ವರದಿ ದಿನಾಂಕದವರೆಗಿನ ಬಾಕಿ
ಚಾಲ್ತಿ ವರದಿ ದಿನಾಂಕ	600.00	-	-	600.00

ಬಿ) ಹಿಂದಿನ ವರ್ಷದ ವರದಿ ದಿನಾಂಕದವರಿಗೆ

ಚಾಲ್ತಿ ವರದಿ ದಿನಾಂಕದವರೆಗಿನ ಬಡಲಾವಣೆ	ಚಾಲ್ತಿ ವರದಿ ದಿನಾಂಕದವರೆಗಿನ ಅರಬಿಕ ಬಾಕಿ	ವರದಿ ವರ್ಷದಲ್ಲಿ ಈ ಕೆಳಕಂಡಂತಿರುವ ಬಡಲಾವಣೆ	ಚಾಲ್ತಿ ವರದಿ ದಿನಾಂಕದವರೆಗಿನ ಬಾಕಿ
600.00	-	-	600.00

ಒ) ಇತರ ಈ ಕೆಳಕಂಡಂತಿರುವ ತೇವ್ವು

ಇತರ ಈ ಕೆಳಕಂಡಂತಿರುವ ತೇವ್ವು	ಇತರ ಈ ಕೆಳಕಂಡಂತಿರುವ ಅರಬಿಕ ಬಾಕಿ	ಇತರ ಈ ಕೆಳಕಂಡಂತಿರುವ ಅರಬಿಕ ಬಾಕಿ	ಇತರ ಈ ಕೆಳಕಂಡಂತಿರುವ ಅರಬಿಕ ಬಾಕಿ	ಇತರ ಈ ಕೆಳಕಂಡಂತಿರುವ ಅರಬಿಕ ಬಾಕಿ	ಇತರ ಈ ಕೆಳಕಂಡಂತಿರುವ ಅರಬಿಕ ಬಾಕಿ	ಮೀಸಲು ಮತ್ತು ಹೆಚ್ಚುವರಿ		ಒಟ್ಟು
						ಬಂಡವಾಳ ಆಧಾರಿತ ಅಥವಾ ಅನುಬಂಧಿತ	ಇತರ (ಉಳಿಸಿಕೊಂಡ ಗಳಿಕೆಗಳು)	
ಅಕ್ವಿಷಿಟನ್ ನೀತಿಯಲ್ಲಿನ ಬಡಲಾವಣೆಗಳು/ ಮುಂದಿನ ವರ್ಷದ ದೋಷಗಳು	2605.36	2,49,140.33						2,50,880.84
ಪ್ರಸ್ತುತ ವರದಿ ಮಾಡುವ ದಿನಾಂಕದಂದು ಸಮತೋಲನ, ಸ್ವೀಕರಿಸಲಾಗಿದೆ								-
ಪ್ರಸಕ್ತ ವರ್ಷದ ಒಟ್ಟು ಸಮಗ್ರ ಆದಾಯ ಡಿವಿಡೆಂಡ್								-
ಉಳಿಸಿಕೊಂಡ ಗಳಿಕೆಗಳಿಗೆ ವರ್ಗಾಯಿಸಿರುವುದು ಯಾವುದೇ ಇತರ ಬಡಲಾವಣೆ (ನಿರ್ದಿಷ್ಟಪಡಿಸಿ)								(14,179.98)
								78,709.15
ವರದಿ ದಿನಾಂಕದಂದು ಇದ್ದಂತಿರುವ ಅಂತಿಮ ಅಕ್ವಿಷಿಟನ್ ನೀತಿಯಲ್ಲಿನ ಬಡಲಾವಣೆಗಳು/ ಮುಂದಿನ ವರ್ಷದ ದೋಷಗಳು	2605.36	3,14,028.25						3,15,410.01
ಪ್ರಸ್ತುತ ವರದಿ ಮಾಡುವ ದಿನಾಂಕದಂದು ಸಮತೋಲನ, ಸ್ವೀಕರಿಸಲಾಗಿದೆ								2,38,739.17
ಪ್ರಸಕ್ತ ವರ್ಷದ ಒಟ್ಟು ಸಮಗ್ರ ಆದಾಯ ಡಿವಿಡೆಂಡ್								
ಉಳಿಸಿಕೊಂಡ ಗಳಿಕೆಗಳಿಗೆ ವರ್ಗಾಯಿಸಿರುವುದು ಯಾವುದೇ ಇತರ ಬಡಲಾವಣೆ (ನಿರ್ದಿಷ್ಟಪಡಿಸಿ)								(30,632.82)
								-
								-
								(3,000.00)
								45,774.50
								2,50,880.84

ಅವಧಿಯ ಪ್ರಾರಂಭದಲ್ಲಿ ಮತ್ತು ಕೊನೆಯ ಹೊತ್ತಿಗೆ ಬಾಕಿ ಇರುವ ಷೇರುಗಳ ಹೊಂದಾಣಿಕೆ:

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
	No. of Shares	No. of Shares
ಪ್ರಾರಂಭದ ದಿನಾಂಕದಂದು ಇದ್ದಂತೆ ಬಾಕಿ	6.00	6.00
ಸೇರಿಸಿ: ಅವಧಿಯಲ್ಲಿ ನೀಡಿಕೆಯಾದದ್ದು	-	-
ಕಳೆಯಿರಿ: ಅವಧಿಯಲ್ಲಿ ಹಿಂದಕ್ಕೆ ಖರೀದಿಸಿದ್ದು	-	-
ಮುಕ್ತಾಯದ ದಿನಾಂಕದಂದು ಇದ್ದಂತೆ ಬಾಕಿ	6.00	6.00

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
	ಪ್ರಾರಂಭದ ದಿನಾಂಕದಂದು ಇದ್ದಂತೆ ಬಾಕಿ	600.00
ಸೇರಿಸಿ: ಅವಧಿಯಲ್ಲಿ ನೀಡಿಕೆಯಾದದ್ದು	-	-
ಕಳೆಯಿರಿ: ಅವಧಿಯಲ್ಲಿ ಹಿಂದಕ್ಕೆ ಖರೀದಿಸಿದ್ದು	-	-
ಮುಕ್ತಾಯದ ದಿನಾಂಕದಂದು ಇದ್ದಂತೆ ಬಾಕಿ	600.00	600.00

5% ಕ್ವಿಂಟಲಾ ಹೆಚ್ಚಿನ ಷೇರುಗಳನ್ನು ಹೊಂದಿರುವ ಪ್ರತಿ ಷೇರುದಾರ ಕಂಪನಿಯಲ್ಲಿ ಹೊಂದಿರುವ ಷೇರುಗಳ ವಿವರ

ಷೇರುದಾರರ ಹೆಸರು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ಕರ್ನಾಟಕ ಸರ್ಕಾರ	5,95,000	5,95,000
ಹೊಂದಿರುವ ಷೇರುಗಳ %	99.17%	99.17%
ಒಟ್ಟು	5,95,000	5,95,000

ಈ ಕ್ವಿಂಟಿ ಷೇರುಗಳಿಗೆ ಲಗತ್ತಿಸಲಾದ ಹಕ್ಕುಗಳು ಮತ್ತು ನಿರ್ಬಂಧಗಳು

ಕಂಪನಿಯು ಕೇವಲ ಒಂದು ವರ್ಗದ ಷೇರುಗಳನ್ನು ಹೊಂದಿದೆ ಅಂದರೆ ಈ ಕ್ವಿಂಟಿ ಷೇರುಗಳು ಪ್ರತಿ ರೂ.100 ಮುಖಬೆಲೆಯನ್ನು ಹೊಂದಿದೆ.

ಈ ಕ್ವಿಂಟಿ ಷೇರಿನ ಪ್ರತಿ ಹೋಲ್ಡರ್ ಪ್ರತಿ ಷೇರಿಗೆ ಒಂದು ಮತಕ್ಕೆ ಅರ್ಹರಾಗಿರುತ್ತಾರೆ.

ವರ್ಷದ ಕೊನೆಯಲ್ಲಿ ಪ್ರವರ್ತಕರು ಹೊಂದಿರುವ ಷೇರುಗಳು	ಮಾರ್ಚ್ 31, 2022 ರಂದು ಇದ್ದಂತೆ			ಮಾರ್ಚ್ 31, 2021ರಂದು ಇದ್ದಂತೆ		
	No of shares	% of total Shares	% change during the year	No of shares	% of total Shares	% change during the year
ಕರ್ನಾಟಕ ಸರ್ಕಾರ	595000	99.17%	0%	595000	99.17%	0%
ಕೆಎಎಸ್‌ಐಡಿಸಿ	5000	0.83%	0%	5000	0.83%	0%
ಒಟ್ಟು	6,00,000	100%		6,00,000	100%	

ಟಿಪ್ಪಣಿ 15 : ಇತರೆ ಈ ಕ್ವಿಂಟಿ

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ಉಳಿಸಿದ ಗಳಿಕೆ	3,15,410.01	2,50,880.84
ಒಟ್ಟು	3,15,410.01	2,50,880.84

ಉಳಿಸಿದ ಗಳಿಕೆ

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ವರ್ಷದ ಆರಂಭದಲ್ಲಿ ಸಮತೋಲನ	2,50,880.84	2,38,739.17
ಕೂಡಿ Ind AS 116ಳವಡಿಕೆಯ ಮೇಲೆ ಹೊಂದಾಣಿಕೆ	-	642.88
ಕೂಡಿ ಹಿಂದಿನ ವರ್ಷದ ವೆಚ್ಚಗಳು	-	10.88
ಕೂಡಿ ಬಂಡವಾಳೀಕರಣಗೊಂಡವು MCP - FMCP ನಲ್ಲಿ ಅಂದಾಜು	-	1,189.52
ಕೂಡಿ FMCPಭೋಗ್ಯವನ್ನು ಹಿಂತೆಗೆದುಕೊಳ್ಳುವುದು	-	1,100.27
ಕೂಡಿ ಈಗ ಉಂಟಾದ ವೆಚ್ಚಗಳನ್ನು ಹಿಂತಿರುಗಿಸಲಾಗಿದೆ ಮತ್ತು ಪ್ರಸ್ತುತ ಸ್ವತ್ತುಗಳೆಂದು ಪರಿಗಣಿಸಲಾಗಿದೆ	-	0.44
ಕೂಡಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ	-	21.00
ಕೂಡಿ ವಿಎಂಪಿಎಲ್ ಮತ್ತು ಟಿಎಂಪಿಎಲ್ ಒಯ್ಯುವ ಮೊತ್ತದಲ್ಲಿ ಹೊಂದಾಣಿಕೆ	-	225.71
ಕಳೆಯಿರಿ ಸ್ಥಿರ ಠೇವಣಿಯಿಂದ ಬಂದಿರುವ ಬಡ್ಡಿ	-	(630.98)
ಕಳೆಯಿರಿ ಕಳೆದ ವರ್ಷದ ಖರ್ಚುಗಳಿಗೆ ಹವಣಿಸಿರುವ ಮೊತ್ತ	-	(164.08)
ಕಳೆಯಿರಿ ಕಳೆದ ವರ್ಷದ ಆಸ್ತಿ ಸಲಕರಣೆ ಮತ್ತು ವಾಹನಗಳ ಸವಕಳೊ	-	(428.84)
ಕಳೆಯಿರಿ ವಾಹನ ಬಾಡಿಗೆ ವೆಚ್ಚ	-	(97.96)
ಕಳೆಯಿರಿ ಗಣಿ ಅರ್ಪಣೆಗೆ ಗಣಿ ಮುಚ್ಚುವ ಯೋಜನೆಯಡಿ ವೆಚ್ಚಗಳ ಅಂದಾಜು	-	(81.50)
ಕಳೆಯಿರಿ ಗಣಿ ಅರ್ಪಣೆಗೆ ಗಣಿ ಮುಚ್ಚುವ ಯೋಜನೆಯಡಿ ವೆಚ್ಚಗಳ ಅಂದಾಜು	-	(30,340.18)
ಕಳೆಯಿರಿ ಗಣಿ ಅರ್ಪಣೆಗೆ ಗಣಿ ಮುಚ್ಚುವ ಯೋಜನೆಯಡಿ ವೆಚ್ಚಗಳ ಅಂದಾಜು ಏಪ್ರಿಲ್ 1 2020 ರಂತೆ ಹೊಂದಿಸಲಾದ ಬ್ಯಾಲನ್ಸ್	-	(2,079.98)
ಕೂಡಿ ವರ್ಷದ ಲಾಭ	2,50,880.84	2,08,106.35
ಕೂಡಿ ಮರುಮಾಪನದಿಂದ ಉಂಟಾಗುವ ಇತರ ಸಮಗ್ರ ಆದಾಯ	79,067.90	45,665.23
ಕೂಡಿ ಆದಾಯ ತೆರಿಗೆಯ ನಿವ್ವಳ ಲಾಭ ಭಾದ್ಯತೆಯ ವ್ಯಾಖ್ಯಾನಿಸಲಾಗಿದೆ.	(358.75)	109.27
ಕೂಡಿ ಲಾಭಾಂಶ ಪಾವತಿ ಈಕ್ಷಿತಿ ಷೇರುಗಳಿಗೆ	(14,179.98)	(3,000.00)
ವರ್ಷದ ಅಂತ್ಯಕ್ಕೆ ಉಳಿಕೆ	3,15,410.01	2,50,880.84

ಟಿಪ್ಪಣಿ 16 ಇತರ ಹಣಕಾಸು ಹೊಣೆಗಾರಿಕೆಗಳು

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
a) ಭದ್ರತೆ ಮತ್ತು ಅನ್ವಯ ಹಣ ಠೇವಣಿ	727.71	803.11
ಒಟ್ಟು	727.71	803.11

16.1 ಶಾಸನಬದ್ಧ ಹೊಣೆಗಾರಿಕೆಗಳು ಪ್ರತಿನಿಧಿಸುತ್ತವೆ;

- (a) 2009-10 ನೇ ಸಾಲಿನಲ್ಲಿ ಅರಣ್ಯೇತರ ಭೂಮಿಗೆ ಪರಿಸರ ಸಂರಕ್ಷಣಾ ಶುಲ್ಕವಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಗುತ್ತಿಗೆ ಪಡೆದ ಭೂಮಿಗೆ ಪ್ರತಿ ಹೆಕ್ಟೇರ್ ಗೆ ರೂ.84000 ಬೇಡಿಕೆ ಒಟ್ಟು ಬೇಡಿಕೆಯು ರೂ.4489.74 ಲಕ್ಷ (ಹಿಂದಿನ ವರ್ಷ ರೂ.4489.74 ಲಕ್ಷಗಳು) ಆದರೆ ಕಂಪನಿಯು ಹಣಕಾಸಿನ ವರ್ಷಗಳಲ್ಲಿ ರೂ.2585.51 ಲಕ್ಷಗಳನ್ನು (ಹಿಂದಿನ ವರ್ಷ 2585.51 ಲಕ್ಷಗಳು) ಮಾತ್ರ ಪಾವತಿಸಿದೆ ಮತ್ತು 2009-10 ರಿಂದ 2020-21 ರ ಅವಧಿಗೆ ಪಾವತಿಸಬಹುದು, ಬಾಕಿ ರೂ.1904.24 ಲಕ್ಷಗಳು ಖಾಸರಿ ಗಣಿಗಾರರು ಇಂಪೆಚ್ ವಿಧಿಸುವುದರ ವಿರುದ್ಧ ಗೌರವಾನ್ವಿತ ಉಚ್ಚ ನ್ಯಾಯಾಲಯದಲ್ಲಿ ರಿಟ್ ಸಂಖ್ಯೆ 10040-10089/2009 ಮೂಲಕ ರಿಟ್ ಅರ್ಜಿ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.

ಟಿಪ್ಪಣಿ 17 ಹವಣಿಕೆಗಳು

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
a) ಸಿಬ್ಬಂದಿ ಕಲ್ಯಾಣಕ್ಕೆ ಹವಣಿಕೆ ಗಳಿಗೆ ರಜೆ ನಗಧೀಕರಣ ಗ್ರಾಚ್ಯುಟಿ ನಿವೃತ್ತಿ ಸವಲತ್ತುಗಳು	494.03 271.77 47.31	1,061.58 0.10 299.23
b) ಇತರೆ ಬಿ. ಗಣಿ ಮುಚ್ಚುವಿಕೆ ಖರ್ಚುಗಳಿಗಾಗಿ ಹವಣಿಕೆ	- 51,284.25	- 65,865.15
ಒಟ್ಟು	52,097.36	67,226.06

17.1 17.1 Ind AS 37 ಗೆ ಅಗತ್ಯವಿರುವಂತೆ ಉದ್ಯೋಗಿ ಪ್ರಯೋಜನಗಳಿಗೆ ನಿಬಂಧನೆಗಳನ್ನು ಚಲನೆಯನ್ನು ಕೆಳಗೆ ನೀಡಲಾಗಿದೆ

ವಿವರಗಳು	Gratuity	Leave encashment
ವರ್ಷದ ಪ್ರಾರಂಭದಲ್ಲಿ ಬಾಕಿ	63.11	1,376.16
ಕೂಡಿ ವರ್ಷದ ಹವಣಿಕೆ	433.04	352.26
ಕಳೆಯಿರಿ-ಚಾಲ್ತಿ ವರ್ಷದಲ್ಲಿ ಪಾವತಿ	41.20	332.64
ವರ್ಷದ ಅಂತ್ಯದಲ್ಲಿ ಬಾಕಿ	454.95	1,395.78
ಪ್ರಸ್ತುತವಲ್ಲದ ಭಾಗ	271.77	494.03
ಪ್ರಸ್ತುತ ಭಾಗ	183.18	901.75

ವಿವರಗಳು	Superannuation
ವರ್ಷದ ಪ್ರಾರಂಭದಲ್ಲಿ ಬಾಕಿ	413.81
ಕೂಡಿ ವರ್ಷದ ಹವಣಿಕೆ	41.35
ಕಳೆಯಿರಿ-ಚಾಲ್ತಿ ವರ್ಷದಲ್ಲಿ ಪಾವತಿ	366.50
ವರ್ಷದ ಅಂತ್ಯದಲ್ಲಿ ಬಾಕಿ	88.66
ಪ್ರಸ್ತುತವಲ್ಲದ ಭಾಗ	47.31
ಪ್ರಸ್ತುತ ಭಾಗ	41.35

17.2 Ind AS 37ಗೆ ಅಗತ್ಯವಿರುವಂತೆ ಉದ್ಯೋಗಿ ಪ್ರಯೋಜನಗಳಿಗೆ ಸಂಬಂಧಿಸಿದ ಚಲನೆ ಮತ್ತು ಇತರೆ ಮಾಹಿತಿಯನ್ನು ಟಿಪ್ಪಣಿ 26 ರಲ್ಲಿ ಒದಗಿಸಲಾಗಿದೆ.

17.3 ರೂ.8400 ಕ್ಕಂತಿ ಹೆಚ್ಚು ಮೂಲ ವೇತನವನ್ನು ಪಡೆಯುವ ಉದ್ಯೋಗಿಗಳಿಗೆ ಕಂಪನಿಯು ಸೂಪರ್ ಆನ್ಯೂಯೇಶನ್ ನಿಬಂಧನೆಯನ್ನು ಒದಗಿಸಿದೆ. ಸರ್ಕಾರದಿಂದ ಅನುಮೋದನೆ ಸಿಗದ ಕಾರಣ 2014-15 ನೇ ಸಾಲಿನ ಹಣಕಾಸು ವರ್ಷದಿಂದ 31.03.2021 ರವರೆಗಿನ ರೂ.233.23 ಲಕ್ಷ ಮೊತ್ತವನ್ನು ಸೂಪರ್ ಆನ್ಯೂಯೇಶನ್ ಫಂಡ್‌ಗೆ ವರ್ಗಾಯಿಸಲಾಗಿಲ್ಲ.

17.4 ಗಣಿ ಮುಚ್ಚುವಿಕೆ ನಿಬಂಧನೆ, ಅರಣ್ಯೀಕರಣ ಪುನರ್ವಸತಿ ಭಾದ್ಯತೆಗಳು ಮಾರ್ಚ್ 2021 ಕ್ಕೆ ಬಾಕಿ ಉಳಿದಿರುವ ರೂ.34056.51 ಲಕ್ಷಗಳು (ಕಳೆದ ವರ್ಷ ರೂ.34322.84 ಲಕ್ಷಗಳು) ಗಣಿಗಳನ್ನು ಮುಚ್ಚಿದಾಗ ಈ ಮೊತ್ತವನ್ನು ಪಾವತಿಸಬೇಕಾಗುತ್ತದೆ ಮತ್ತು ಗಣಿ/ಘಟಕಗಳ ಜೀವಿತಾವಧಿಯಲ್ಲಿ ಭರಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.

17.5 ಗಣಿ ಮುಚ್ಚುವ ಹೊಣೆಗಾರಿಕೆಯ ನಿಬಂಧನೆಯ ಚಲನ

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ವರ್ಷದ ಪ್ರಾರಂಭದಲ್ಲಿ ಬಾಕಿ	65,865.15	34,322.84
ಕಳೆಯಿರಿ ಗಣಿ ಮುಚ್ಚುವಿಕೆಯ ಅಂದಾಜಿನ ಮರು ನಿರ್ಮಾಣದ ಮೇಲೆ ಹಿಂದಿನ ವರ್ಷಗಳ ಗಣಿ ಮುಚ್ಚುವಿಕೆಯ ವೆಚ್ಚಗಳಿಗೆ ಹೆಚ್ಚುವರಿ ನಿಬಂಧನೆ ಇತರ ಈಕ್ವಿಟಿಯ ಮೂಲಕ FMCP ಯ ಹಿಮ್ಮುಖ-ಗಳಿಕೆಯನ್ನು ಉಳಿಸಿಕೊಂಡಿದೆ	-	1,189.52
ಪಿಪಿಇ ಯಲ್ಲಿ ಸರಿಹೊಂದಿಸಿದಾಗಿನಿಂದ ಗಣಿ ಮುಚ್ಚುವಿಕೆಯ ಅಂದಾಜಿನ ಮರು ನಿರ್ಮಾಣ	-	2,838.70
ಕೂಡಿ ಇತರ ಈಕ್ವಿಟಿಯಲ್ಲಿ ಸರಿಹೊಂದಿಸಲ್ಪಟ್ಟ ನಂತರ ಸರೆಂಡರ್/ರದ್ದಾದ ಗಣಿಗಳಿಗೆ ಸಂಬಂಧಿಸಿದ ಹಿಂದಿನ ವರ್ಷದ ಗಣಿ ಮುಚ್ಚುವಿಕೆಯ ವೆಚ್ಚಗಳ ಮರುನಿರ್ಮಾಣ	-	2,079.98
ಕೂಡಿ 2020-21 ವರ್ಷಕ್ಕೆ ಗಣಿ ಮುಚ್ಚುವಿಕೆ ಯೋಜನೆಗೆ ನಿಬಂಧನೆಗಳು.	65,865.15	70,771.22
ಕೂಡಿ ಪರಿಷ್ಕೃತ ಬಾಕಿ ಮುಂಚಿತ ವರ್ಷಗಳಿಗೆ ಹೊಂದಾನಿಕೆಯಾಗಿರುವಂತೆ		
ಕೂಡಿ FMCP ಅವಧಿಯಲ್ಲಿ ಗಣಿ ಮುಚ್ಚುವಿಕೆಯ ಯೋಜನೆಗಳಿಗೆ ನಿಭಂದನೆಗಳು	2,528.23	
ಕೂಡಿ ರದ್ದಾದ ಗಣಿಗಳಿಗೆ		1,697.68
ಕೂಡಿ PMPC ಅವಧಿಯಲ್ಲಿ ಗಣಿ ಮುಚ್ಚುವಿಕೆಯ ಯೋಜನೆಗಳಿಗೆ ನಿಬಂಧನೆಗಳು		
ಕೂಡಿ FMCP ಅವಧಿಯಲ್ಲಿ ಗಣಿ ಮುಚ್ಚುವಿಕೆಯ ಯೋಜನೆಗಳಿಗೆ ನಿಭಂದನೆಗಳು	1,539.54	1,468.46
ಕೂಡಿ ಚಾಲಿಯಲ್ಲಿಲ್ಲದ ಗಣಿಗಳಿಗೆ		
ಕೂಡಿ FMCP ಅವಧಿಯಲ್ಲಿ ಗಣಿ ಮುಚ್ಚುವಿಕೆಯ ಯೋಜನೆಗಳಿಗೆ ನಿಭಂದನೆಗಳು	1,503.55	
ಕೂಡಿ ಚಾಲ್ತಿ ಗಣಿಗಳಿಗೆ		
ಕಳೆಯಿರಿ 20-21 ವರ್ಷದಲ್ಲಿ ಉಂಟಾದ ವೆಚ್ಚಗಳು/ ನಿಬಂಧನೆಗಳನ್ನು ಹಿಂತೆಗೆದುಕೊಳ್ಳಲಾಗಿದೆ	20,152.23	15.78
ವರ್ಷದ ಅಂತ್ಯಕ್ಕೆ ಬಾಕಿ	51,284.25	65,865.15

ಟಿಪ್ಪಣಿ 17 ಎ ಇತರ ಹೊಣೆಗಳು

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ಶಾಸನಬದ್ಧ ಹೊಣೆಗಳು	233.75	275.12
ಒಟ್ಟು	233.75	275.12

17A.1 ಶಾಸನಬದ್ಧ ಹೊಣೆಯು ಕೆಳಕಂಡಂತಿವೆ

(a) ಪಾವತಿಸಬೇಕಾಗಿರುವ ಅರಣ್ಯ ಅಭಿವೃದ್ಧಿ ತೆರಿಗೆ Rs.233.75 Lakhs (ಕಳೆದ ವರ್ಷ - 233.75 Lakhs).

ಟಿಪ್ಪಣಿ 18: ವ್ಯಾಪಾರೀ ಸಂದಾಯಗಳು

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ವ್ಯಾಪಾರೀ ಸಂದಾಯಗಳು		
ಅತಿಸಣ್ಣ ಮತ್ತು ಸಣ್ಣ ಉದ್ಯಮಗಳಿಗೆ ಬಾಕಿಗಳು	-	-
ಅತಿಸಣ್ಣ ಮತ್ತು ಸಣ್ಣ ಉದ್ಯಮಗಳಲ್ಲದವುಗಳಿಗೆ ಬಾಕಿಗಳು	2,637.66	3,133.93
ಒಟ್ಟು	2,637.66	3,133.93

- a) ಎ. ವ್ಯಾಪಾರದ ಸಾಧಾರಣ ನಡೆಯಲ್ಲಿ ಖರೀದಿ/ಸೇವೆಗಳ ಕಾರಣ ಸ್ವೀಕರಿಸಲಾದ ಮೊತ್ತವಾದರೆ ಅಂಥ ಪಾವತಿಗಳನ್ನು ವ್ಯಾಪಾರೀ ಪಾವತಿಗಳೆಂದು ವರ್ಗಾಯಿಸಲಾಗುತ್ತದೆ ಮತ್ತು ಇವುಗಳು ಸಂಬಂಧಿತ ಪಕ್ಷಗಳಿಂದ ಹೊಂದಾಣಿಕೆ ಹಾಗೂ ಸ್ಥಿರೀಕರಣಕ್ಕೆ ಬದ್ಧವಾಗಿರುತ್ತವೆ.

ಗಮನಿಕೆ: ಕಂಪೆನಿಗೆ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ, ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ ಕಾಯ್ದೆಯ ಅಡಿಯಲ್ಲಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಬಾಕಿ ಇರುವ ಮೊತ್ತಗಳ ವಿವರಗಳು ಕೆಳಗಿನಂತಿವೆ:

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
i) ಅಸಲು ಮೊತ್ತ ಮತ್ತು ಉಳಿದಿರುವ ಪಾವತಿಸದ ಮೊತ್ತ	Nil	Nil
ii) ಮೇಲಿನ (i) ರ ಮೇಲೆ ಬಾಕಿ ಬಡ್ಡಿ ಮೊತ್ತ ಮತ್ತು ಪಾವತಿಸದ ಬಡ್ಡಿ	Nil	Nil
iii) ಯು. ಎಂಎಸ್‌ಎಂಇ ಕಾಯ್ದೆಯ ಅಡಿಯಲ್ಲಿ, ಎಲ್ಲ ವಿಳಂಬಿತ ಪಾವತಿಗಳ ಮೇಲಿನ ಬಡ್ಡಿ	Nil	Nil
iv) ತು. ಬಾಕಿ ಉಳಿಯುತ್ತ ಸಾಗಿರುವ ಮತ್ತು ನಂತರದ ವರ್ಷಗಳಲ್ಲಿ ಪಾವತಿಸಬೇಕಾದ ಬಡ್ಡಿಯ ಮೊತ್ತ	Nil	Nil
ಒಟ್ಟು	-	-

ವಯಸ್ಸಾದ ವ್ಯಾಪಾರಿ ಪಾವತಿಗಳು

ಪಾವತಿಯ ದಿನಾಂಕ ದಿಂದ ಈ ಕೆಳಕಂಡ ಅವಧಿಗೆ ಭಾಕಿ ಇದೆ

ವಿವರಗಳು	6 ತಿಂಗಳಿಂದ 1 ವರ್ಷ	1ರಿಂದ 2 ವರ್ಷ	2 ರಿಂದ 3 ವರ್ಷ	3 ವರ್ಷಕ್ಕಿಂತ ಮೇಲಿನ	ಒಟ್ಟು
ಮಾರ್ಚ್ 31, 2022 ರಂದು ಇದ್ದಂತೆ					
i) ಎಂಎಸ್‌ಎಂಇ					
ii) ಇತರೆ	311.15		358.54	1967.98	2637.66
iii) ವಿವಾದಿತ ಬಾಕಿ -ಎಂಎಸ್‌ಎಂಇ					
iv) ವಿವಾದಿತ ಬಾಕಿ -ಇತರೆ					
ಒಟ್ಟು			358.54	1967.98	2637.66

Trade payables Ageing

ಪಾವತಿಯ ದಿನಾಂಕ ದಿಂದ ಈ ಕೆಳಕಂಡ ಅವಧಿಗೆ ಭಾಕಿ ಇದೆ

ವಿವರಗಳು	6 ತಿಂಗಳಿಂದ 1 ವರ್ಷ	1 ರಿಂದ 2 ವರ್ಷ	2 ರಿಂದ 3 ವರ್ಷ	3 ವರ್ಷಕ್ಕಿಂತ ಮೇಲಿನ	ಒಟ್ಟು
ಮಾರ್ಚ್ 31, 2022 ರಂದು ಇದ್ದಂತೆ					
i) ಎಂಎಸ್‌ಎಂಇ					
ii) ಇತರೆ	412.79	380.38	0.01	2340.75	3133.93
iii) ವಿವಾದಿತ ಬಾಕಿ -ಎಂಎಸ್‌ಎಂಇ					
(iv) ವಿವಾದಿತ ಬಾಕಿ -ಇತರೆ					
ಒಟ್ಟು	380.38	0.01		2340.75	3133.93

ಟಿಪ್ಪಣಿ 19: ಇತರ ಹಣಕಾಸು ಹೊಣೆಗಳು

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
a) ಎ. ಪಾವತಿಸಬೇಕಾದ ಸಿಬ್ಬಂದಿ ಸವಲತ್ತುಗಳು ವೇತನ ಮತ್ತು ಮರುಪಾವತಿಗಳು	78.30	181.68
b) ವೆಚ್ಚಗಳಿಗೆ ಸಾಲಗಾರರು	1,838.08	654.25
c) ಧಾರಣ ಹಣ	633.61	811.48
d) ಬದ್ಧತಾ ಠೇವಣಿ	114.29	113.91
e) ಕರೆಂಟ್ ಅಕೌಂಟ್‌ನಲ್ಲಿ ಓವರ್‌ಡ್ರಾ ಬ್ಯಾಲನ್ಸ್ ಬುಕ್ ಮಾಡಿರುವುದು.	-	303.33
ಒಟ್ಟು	2,664.27	2,064.65

19.1 ಪುಸ್ತಕ ಓವರ್‌ಡ್ರಾ ಬ್ಯಾಲನ್ಸ್ ಎಂದರೆ ಬ್ಯಾಂಕ್‌ಗಳ ಚಾಲ್ತಿ ಖಾತೆಯು ನಂತರದ ಹಣಕಾಸು ವರ್ಷದ ಮೊದಲ ವಾರದಲ್ಲಿ ಕ್ರಮಬದ್ಧಗೊಳಿಸಿದ ನಂತರ ವರ್ಷದ ಕೊನೆಯಲ್ಲಿ ಓವರ್ ಡ್ರಾ ಬ್ಯಾಲನ್ಸ್ ಅನ್ನು ಒಳಗೊಂಡಿರುತ್ತದೆ.

ಟಿಪ್ಪಣಿ : 20 ಇತರೆ ಚಾಲ್ತಿ ಹೊಣೆಗಳು

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
a) ಗ್ರಾಹಕರಿಂದ ಮುಂಗಡ	1,454.49	1,265.20
b) ಸಿಬ್ಬಂದಿ ಸವಲತ್ತುಗಳ ಹೊಣೆ ಭವಿಷ್ಯನಿಧಿ ಪಾವತಿಗಾಗಿ ಕುಟುಂಬ ಪಿಂಚಣಿಗಾಗಿ ಪಿಂಚಣಿ ಮತ್ತು ಗಳಿಕೆ ರಜೆ ನಗಧೀಕರಣಕ್ಕಾಗಿ ಬೋನಸ್, ಇನ್‌ಸೆನ್‌ಟಿವ್ ಮತ್ತು ಇತರೆ ಸಹೋಣೆಗಳು	17.95 4.24 7.98 1,040.08	17.02 5.52 6.85 1,224.74
c) ಶಾಸನಬದ್ಧ ಹೊಣೆಗಳು	5,923.85	4,664.93
d) ಇತರೆ ಚಾಲ್ತಿ ಹೊಣೆಗಳು	-	-
ಒಟ್ಟು	8,448.58	7,184.27

20.1 ಶಾಸನಬದ್ಧ ಹೊಣೆಗಳು ಟಿಡಿಎಸ್, ಟಿಪಿಎಸ್, ರಾಯಲ್ಟಿ, ಸೆಸ್, ಗೂಡ್ಸ್ & ಸರ್ವಿಸ್ ತೆರಿಗೆ ಎನ್‌ಎಂಇಟಿ & ಡಿಎಂಎಫ್ ದಿನಾಂಕ 31.03.2022 ಕ್ಕೆ ಬಾಕಿ ಇರುವಂತ ಸರ್ಕಾರಕ್ಕೆ ಪಾವತಿಸಬೇಕಾಗಿರುವ ರೂ.16.38 ಕೋಟಿಗಳನ್ನು ಒಳಗೊಂಡಿರುತ್ತದೆ

ಟಿಪ್ಪಣಿ 21 ಇತರ ಚಾಲ್ತಿ ಹೊಣೆಗಳು

ವಿವರಗಳು	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
ಸಿಬ್ಬಂದಿ ಸವಲತ್ತುಗಳ ಹೊಣೆ		
ಎ) ಗ್ರಾಚ್ಯುಟಿ ಫಂಡ್	183.18	63.02
ಬಿ) ನಿವೃತ್ತಿ ಸೌಲಭ್ಯಗಳು	41.35	114.58
ಸಿ) ಗಳಿಕೆ ರಜೆ ನಗಧೀಕರಣ	901.75	314.58
ಒಟ್ಟು	1,126.28	492.17

(ಮೊತ್ತ ಲಕ್ಷ ರೂ. ಗಳು)

ವಿವರ	ವರ್ಷದ ಅಂತ್ಯಕ್ಕೆ	
	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ಟಿಪ್ಪಣಿ 22: ಕಾರ್ಯಾಚರಣೆಗಳಿಂದ ಆದಾಯ:		
ಖನಿಜಗಳ ಮಾರಾಟ		
ಕಬ್ಬಿಣದ ಅದಿರು	1,21,860.41	91,651.64
ಶಿಲಾವದಿಮ್ಮಿಗಳು	2,332.26	1,035.05
ಇತರೆ ಖನಿಜಗಳು	1,551.35	1,615.11
ಸೇವೆಗಳ ಮಾರಾಟ		
ಲೋಡಿಂಗ್ ಶುಲ್ಕಗಳು	1,174.38	1,681.26
ತೂಕದ ಶುಲ್ಕಗಳನ್ನು ಸಂಗ್ರಹಿಸಲಾಗಿದೆ	13.57	11.20
	1,187.95	1,692.46
ಒಟ್ಟು	1,26,931.96	95,994.26

ಒಪ್ಪಂದದ ಪ್ರಕಾರ ಆದಾಯ

ಸ್ಥಿರಬೆಲೆ ಮತ್ತು ಪರಿಮಾಣ ಆಧಾರಿತ ಉತ್ಪನ್ನಗಳು	1,977.91	2,207.14
	1,24,954.05	93,787.12
ಒಟ್ಟು	1,26,931.96	95,994.26

ಟಿಪ್ಪಣಿ 23: ಇತರ ಆದಾಯ:

ವಿವರ	ವರ್ಷದ ಅಂತ್ಯಕ್ಕೆ	
	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ಬ್ಯಾಂಕುಗಳಲ್ಲಿನ ಠೇವಣಿಯಿಂದ ಬಡ್ಡಿ ಆದಾಯ	13,347.89	13,676.86
ಆದಾಯ ತೆರಿಗೆ ಮರುಭರಿಕೆ ಮೇಲೆ ಬಡ್ಡಿ	51.74	609.21
ಲಾಭಾಂಶ ಆದಾಯ	225.65	75.00
ಆಸ್ತಿಗಳ ಮಾರಾಟದಿಂದ ಲಾಭ	1.72	1.20
ಸ್ಟಾಪ್ ಮಾರಾಟ	12.00	0.17
ದೀರ್ಘಾವಧಿ ಹೂಡಿಕೆಗಳ ಮೇಲೆ ಲಾಭಾಂಶ	25.29	2.72
ಇತರ ಆದಾಯ	499.76	53.77
ಅಗತ್ಯವಿರದ ಹೊಣೆಗಳು, ಹಿಂದಕ್ಕೆ ಬರೆದದ್ದು(ಕಬಅಕ)	19,927.75	
ಪ್ರಶಸ್ತಿಪಡೆದಿದ್ದು	-	10.00
ಒಟ್ಟು	34,091.81	14,428.93

a. Sale is recognised on raising of delivery note signifying the transfer of control to the buyer.

ರಾಜ್ಯ ಸರ್ಕಾರದಿಂದ ಕಾರ್ಯಾಚರಣೆಗಾಗಿ ಕಾಯ್ದಿರಿಸಲಾದ ಗಣಿಗುತ್ತಿಗೆ/ಕಾಯ್ದಿರಿಸಲಾದ ಖನಿಜ ಮತ್ತು ಗ್ರಾನೈಟ್ ಗಣಿಗ ವಿವರ

- ಕಂಪೆನಿ ಹೊಂದಿರುವ ಗಣಿಗಾರಿಕೆ/ಕಲ್ಲುಗಣಿ ಗುತ್ತಿಗೆಗಳು:
 - 42 ಗಣಿಗಾರಿಕೆ ಗುತ್ತಿಗೆಗಳು - ಸುಮಾರು 6543.38 ಹೆಕ್ಟೇರು
 - 38 ಕಲ್ಲುಗಣಿ ಗುತ್ತಿಗೆಗಳು - ಸುಮಾರು 685.94 ಎಕರೆ.
- ಕಾರ್ಯಯುಕ್ತ ಗಣಿಗಳು/ಕಲ್ಲುಗಣಿಗಳು
 - 5 ಗಣಿಗಳು - ಸುಮಾರು 919.56 ಹೆಕ್ಟೇರು
 - 2 ಕಲ್ಲುಗಣಿಗಳು - ಸುಮಾರು 182.34 ಎಕರೆ
- ಕಾರ್ಯಯುಕ್ತವಲ್ಲದ ಗಣಿಗಳು/ಕಲ್ಲುಗಣಿಗಳು
- ಸರ್ಕಾರದ ಮುಂದೆ ಬಾಕಿ ಇರುವ ಎಂಎಲ್/ಕ್ಯೂಎಲ್ ಅರ್ಜಿ:

- ಎ. 26 ಗಣಿಗಳು - ಸುಮಾರು 4790.53 ಹೆಕ್ಟೇರು
 ಬಿ. 9 ಕಲ್ಲಗಣಿಗಳು - ಸುಮಾರು 253.23 ಎಕರೆ
5. ಹಿಂದಕ್ಕೆ ಒಪ್ಪಿಸಿದ ಗಣಿಗಳು/ಕಲ್ಲುಗಣಿಗಳು
 ಎ. 8 ಗಣಿ ಗುತ್ತಿಗೆಗಳು - ಸುಮಾರು 177.33 ಹೆಕ್ಟೇರು

- ಎ. 1 ಗಣಿ ಗುತ್ತಿಗೆ - ಸುಮಾರು 158.40 ಹೆಕ್ಟೇರು
 ಬಿ. ಕಲ್ಲಗಣಿ ಗುತ್ತಿಗೆಗಳು - ಯಾವುದೂ ಇಲ್ಲ
6. ರದ್ದುಪಡಿಸಿದ ಗಣಿಗಳು/ಕಲ್ಲುಗಣಿಗಳು
 ಎ. 3 ಗಣಿ ಗುತ್ತಿಗೆಗಳು - ಸುಮಾರು 648.59 ಹೆಕ್ಟೇರು
 (ಟೆಡಿಸಿಎಂ ಮತ್ತು ಯುಐಎಂ)

- ಬಿ. 20 ಕಲ್ಲಗಣಿ ಗುತ್ತಿಗೆಗಳು - ಸುಮಾರು 196.17 ಎಕರೆ

ಸಿ. ಮೂಲದಲ್ಲಿ ಕಂಪೆನಿಗೆ ಗುತ್ತಿಗೆ ನೀಡಲಾಗಿದ್ದ ಸುಬ್ಬರಾಯನಹಳ್ಳಿ ಕಬ್ಬಿಣ ಅದಿರು ಗಣಿಗಳ 168 ಹೆಕ್ಟೇರು ಪೈಕಿ 35.5 ಹೆಕ್ಟೇರು ಪ್ರದೇಶ ಹಾಗೂ ತಿಮ್ಮಪ್ಪನಗುಡಿ ಕಬ್ಬಿಣ ಅದಿರು ಗಣಿಗಳ 621.59 ಹೆಕ್ಟೇರುಗಳ ಪೈಕಿ 36.5 ಹೆಕ್ಟೇರು ಪ್ರದೇಶವನ್ನು ತದನಂತರದಲ್ಲಿ ಕರ್ನಾಟಕ ಸರ್ಕಾರದ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಅನುಕ್ರಮವಾಗಿ ಶ್ರೀ ಬಿ. ಕುಮಾರ ಗೌಡ ಮತ್ತು ಶ್ರೀ ಎಚ್. ರಂಗನ್ ಗೌಡ ಇವರಿಗೆ ಗುತ್ತಿಗೆನೀಡಿತು.

ಡಿ. ಈ ವಿಷಯವು ವ್ಯಾಜ್ಯದಲ್ಲಿರುವುದರಿಂದ ರೂ.12.73 ಲಕ್ಷಗಳ ಅಭಿವೃದ್ಧಿ ಪ್ರೋತ್ಸಾಹವನ್ನು ಗುತ್ತಿಗೆದಾರರಿಂದ ಇನ್ನೂ ವಸೂಲಿ ಮಾಡಲಾಗಿಲ್ಲ. ಕಂಪನಿಯು ರಶೀದಿಯ ಲೆಕ್ಕದ ಆಧಾರದ ಮೇಲೆ ಲೆಕ್ಕ ಹಾಕಲು ಉದ್ದೇಶಿಸಿದೆ.

ಇ. ವ್ಯಾಜ್ಯದಲ್ಲಿರುವ ಕಾರಣ ಗುತ್ತಿಗೆದಾರರಿಂದ ರೂ. 12.73 ಲಕ್ಷ ಮೊತ್ತದ ಅಭಿವೃದ್ಧಿ ಉತ್ತೇಜಕ ಧನ ಇನ್ನೂ ವಸೂಲಾಗಿರುವುದಿಲ್ಲ. ಸ್ವೀಕೃತಿಯ ನಂತರ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಲು ಕಂಪನಿಯು ಉದ್ದೇಶಿಸುತ್ತದೆ.

ಟಿಪ್ಪಣಿ 24: ಬಳಸಲಾದ ಸಾಮಗ್ರಿಗಳ ವೆಚ್ಚ

ವಿವರ	ವರ್ಷದ ಅಂತ್ಯಕ್ಕೆ	
	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
ಬಳಸಲಾದ ದಾಸ್ತಾನು ಮತ್ತು ಬಿಡಿಭಾಗಗಳು	46.99	57.89
ಕೂಡಿ ಉಗ್ರಾಣ ಸಾಮಗ್ರಿಗಳ ಖರೀದಿ	476.31	451.76
ಕಳೆಯಿರಿ ವರ್ಷದ ಅಂತ್ಯಕ್ಕೆ ಇರುವ ದಾಸ್ತಾನು	59.28	46.99
ಬಳಸಲಾದ ದಾಸ್ತಾನು ಮತ್ತು ಬಿಡಿಭಾಗಗಳು	464.02	462.65

ಟಿಪ್ಪಣಿ 25: ಸಿದ್ಧಪಡಿಸಿದ ಸರಕು ದಾಸ್ತಾನುಗಳಲ್ಲಿ ಇಳಿಕೆ/ಹೆಚ್ಚಳ

ವಿವರ	ವರ್ಷದ ಅಂತ್ಯಕ್ಕೆ	
	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
ಪ್ರಾರಂಭಿಕ ದಾಸ್ತಾನು (ಎ)		
ಖನಿಜಗಳು, ಗ್ರಾನೈಟ್ ಬ್ಲಾಕ್‌ಗಳು - ಪೂರ್ಣಗೊಂಡ ಸರಕುಗಳು	6,535.16	8,191.61
ಮುಕ್ತಾಯದ ದಾಸ್ತಾನು (ಬಿ)		
ಖನಿಜಗಳು, ಗ್ರಾನೈಟ್ ಬ್ಲಾಕ್‌ಗಳು - ಪೂರ್ಣಗೊಂಡ ಸರಕುಗಳು	-	-
ಸಿದ್ಧಪಡಿಸಿದ ಸರಕು ದಾಸ್ತಾನುಗಳಲ್ಲಿ ಇಳಿಕೆ/ಹೆಚ್ಚಳ	82.42	1,656.45

ಟಿಪ್ಪಣಿ 26: ಸಿಬ್ಬಂದಿ ಕಲ್ಯಾಣ ಖರ್ಚುಗಳು

ವಿವರ	ವರ್ಷದ ಅಂತ್ಯಕ್ಕೆ	
	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
ಪಿಎಫ್ ಮತ್ತು ಇತರ ನಿಧಿಗಳಿಗೆ ವಂತಿಗೆ	329.98	431.00
ನೌಕರರ ನಿವೃತ್ತಿ ಗ್ರಾಚುಟಿ	73.52	172.06
ವೇತನ, ಕೂಲಿ ಮತ್ತು ಬೋನಸ್	3,559.08	3,550.10
ಕಾರ್ಮಿಕ ಮತ್ತು ಸಿಬ್ಬಂದಿ ಕಲ್ಯಾಣ	139.81	129.47
ಒಟ್ಟು	4,102.38	4,282.64

26.1 ಭವಿಷ್ಯನಿಧಿ - ಭಾರತೀಯ ಕಾನೂನಿಗೆ ಅನುಸಾರವಾಗಿ ಕಂಪನಿಯು ಅರ್ಹ ಉದ್ಯೋಗಿಗಳು ಭವಿಷ್ಯನಿಧಿಗೆ ಸಂಬಂಧಿಸಿದಂತೆ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ , ವ್ಯಾಖ್ಯಾನಿಸಲಾದ ಕೊಡುಗೆ ಯೋಜನೆ ಇದರಲ್ಲಿ ಉದ್ಯೋಗಿಗಳು ಮತ್ತು ಕಂಪನಿಯ ಉದ್ಯೋಗಿಗಳ ವೇತನದ ನಿರ್ದಿಷ್ಟ ಶೇಕಡಾವಾರು ಮೊತ್ತದಲ್ಲಿ ಮಾಸಿಕ ಕೊಡುಗೆಗಳನ್ನು ನೀಡುತ್ತಾರೆ.

26.2 ಸೂಪರ್ ಆನ್ಯೂಯಿಟಿ ನಿಧಿ -ಕಂಪನಿಯು ಪ್ರತಿ ಅರ್ಹ ಉದ್ಯೋಗಿಗಳ ಸಂಬಳದ ನಿರ್ದಿಷ್ಟ ಶೇಕಡಾವಾರು ಆಧಾರದ ಮೇಲೆ ವಾರ್ಷಿಕ ಕೊಡುಗೆಯನ್ನು ನೀಡುತ್ತದೆ. ಈ ವರ್ಷದಲ್ಲಿ ಕಂಪನಿಯು ರೂ.114.58 ಲಕ್ಷಗಳು (ಹಿಂದಿನ ವರ್ಷ 48.70 ಲಕ್ಷ) ನೀಡಿದೆ

26.3 ನಿವೃತ್ತ ಗ್ರಾಚ್ಯುಟಿ - ಕಂಪನಿಯು ಗ್ರಾಚ್ಯುಟಿ ಬಾಧ್ಯತೆಯನ್ನು ಹೊಂದಿದೆ. 1972 ರ ಗ್ರಾಚ್ಯುಟಿ ಕಾಯ್ದೆಯನ್ವಯ ಅರ್ಹ ಉದ್ಯೋಗಿಗಳು ನಿವೃತ್ತಿ ಹೊಂದಿದಾಗ. ಮರಣ/ ರಾಜೀನಾಮೆ ನೀಡಿದಾಗ ಉದ್ಯೋಗಿಗಳಿಗೆ ಒಟ್ಟು ಮೊತ್ತದ ಪಾವತಿಯನ್ನು ಯೋಜನೆಯು ಒದಗಿಸುತ್ತದೆ 5 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ ವೆಸ್ಟಿಂಗ್ ಸಂಭವಿಸುತ್ತದೆ, ಅಕ್ಟೋಬರ್ ಮೌಲ್ಯಮಾಪನದ ಆಧಾರದ ಮೇಲೆ ಭವಿಷ್ಯದಲ್ಲಿ ಪಾವತಿಸಬೇಕಾದ ಗ್ರಾಚ್ಯುಟಿ ಪ್ರಯೋಜನಗಳ ಹೊಣೆಗಾರಿಕೆಯನ್ನು ಕಂಪನಿಯು ಪರಿಗಣಿಸುತ್ತದೆ.

26.3 ನಿವೃತ್ತ ಗ್ರಾಚ್ಯುಟಿ- ಕಂಪನಿಯು ಗ್ರಾಚ್ಯುಟಿ ಬಾಧ್ಯತೆಯನ್ನು ಹೊಂದಿದೆ. 1972 ರ ಗ್ರಾಚ್ಯುಟಿ ಕಾಯ್ದೆಯನ್ವಯ ಅರ್ಹ ಉದ್ಯೋಗಿಗಳು ನಿವೃತ್ತಿ ಹೊಂದಿದಾಗ. ಮರಣ/ ರಾಜೀನಾಮೆ ನೀಡಿದಾಗ ಉದ್ಯೋಗಿಗಳಿಗೆ ಒಟ್ಟು ಮೊತ್ತದ ಪಾವತಿಯನ್ನು ಯೋಜನೆಯು ಒದಗಿಸುತ್ತದೆ 5 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ ವೆಸ್ಟಿಂಗ್ ಸಂಭವಿಸುತ್ತದೆ, ಅಕ್ಟೋಬರ್ ಮೌಲ್ಯಮಾಪನದ ಆಧಾರದ ಮೇಲೆ ಭವಿಷ್ಯದಲ್ಲಿ ಪಾವತಿಸಬೇಕಾದ ಗ್ರಾಚ್ಯುಟಿ ಪ್ರಯೋಜನಗಳ ಹೊಣೆಗಾರಿಕೆಯನ್ನು ಕಂಪನಿಯು ಪರಿಗಣಿಸುತ್ತದೆ.

26.4 Ind AS 19: 19 ರ ನಿಬಂಧನೆಗಳ ಪ್ರಕಾರ ಗ್ರಾಚ್ಯುಟಿ ಗಳಿಕೆ ರಜೆ ನಗಧೀಕರಣ ನಿಬಂಧನೆಗಳನ್ನು ಅಕ್ಟೋಬರ್ ಮೌಲ್ಯಮಾಪನದಿಂದ ಮಾಡಲಾಗಿದೆ.

26.5 ಲಾಭ ಬಾಧ್ಯತೆ ಮತ್ತು ಯೋಜನೆ ಅಸ್ತಿಗಳ ವಿವರಗಳು

ಎ) ವ್ಯಾಖ್ಯಾನಿಸಲಾದ ಲಾಭ ಬಾಧ್ಯತೆಯ ಪ್ರಸ್ತುತ ಮೌಲ್ಯದ ಸಮನ್ವಯವನ್ನು ತೋರಿಸುವ ಕೋಷ್ಟಕ

ವಿವರ	ಗ್ರಾಚ್ಯುಟಿ		ರಜೆ ನಗಧೀಕರಣ	
	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ಭಾದ್ಯತೆಯ ಪ್ರಸ್ತುತ ಮೌಲ್ಯದಲ್ಲಿನ ಬದಲಾವಣೆಗಳು				
ಆರಂಭದಲ್ಲಿ ಇದ್ದಂತೆ ಬಾಧ್ಯತೆಯ ಪ್ರಸ್ತುತ ಮೌಲ್ಯ	3,474.05	3,892.43	1,345.70	1,400.45
ಬಡ್ಡಿ ವೆಚ್ಚ	217.00	272.47	84.04	98.03
ಪ್ರಸ್ತುತ ಸೇವಾ ವೆಚ್ಚ	96.06	105.22	120.64	74.16
ಪಾವತಿಸಿರುವ ಸೌಲಭ್ಯ	(658.12)	(675.34)	(255.55)	(338.87)
ವಾಸ್ತವಿಕ ಲಾಭ/ ಭಾದ್ಯತೆಯ ಮೇಲೆ ನಷ್ಟ	348.33	(120.73)	100.96	111.93
ಅಂತ್ಯದಲ್ಲಿರುವಂತೆ ಬಾಧ್ಯತೆಯ ಪ್ರಸ್ತುತ ಮೌಲ್ಯ	3,477.33	3,474.05	1,395.78	1,345.70

ಬಿ ಯೋಜಿತ ಆಸ್ತಿಯಲ್ಲಿನ ಬದಲಾವಣೆಗಳು

ವಿವರ	ಗ್ರಾಚ್ಯುಟಿ		ರಜೆ ನಗಧೀಕರಣ	
	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ಆರಂಭದಲ್ಲಿದ್ದಂತೆ ಯೋಜನಾ ಸ್ವತ್ತುಗಳ ನ್ಯಾಯೋಚಿತ ಮೌಲ್ಯ	3,433.62	3,281.29	-	-
ಯೋಜನಾ ಸ್ವತ್ತುಗಳ ನಿರೀಕ್ಷಿತ ಆದಾಯ	215.65	227.46	-	-
ಉದ್ಯೋಗದಾತರ ಕೊಡುಗೆಗಳು	41.64	611.67	255.55	338.87
ಪಾವತಿಸಿರುವ ಸೌಲಭ್ಯ	(658.12)	(675.34)	(255.55)	(338.87)
ವಾಸ್ತವಿಕ ಲಾಭ/ ಭಾಧ್ಯತೆಯ ಮೇಲೆ ನಷ್ಟ	(10.42)	(11.46)	-	-
ಅಂತ್ಯದಲ್ಲಿದ್ದಂತೆ ಯೋಜನಾ ಸ್ವತ್ತುಗಳ ಪ್ರಸ್ತುತ ಮೌಲ್ಯ	3,022.38	3,433.62	-	-

ಸಿ) ಗುರುತಿಸಲಾದ ಹಣಕಾಸು ತಃಖ್ತಿಯಲ್ಲಿ ವೆಚ್ಚ

ವಿವರ	ಗ್ರಾಚ್ಯುಟಿ		ರಜೆ ನಗಧೀಕರಣ	
	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ಪ್ರಸ್ತುತ ಸೇವಾ ವೆಚ್ಚ	96.06	105.22	120.64	74.16
ಬಡ್ಡಿ ವೆಚ್ಚ	217.00	272.47	84.04	98.03
ವರ್ಷದ ಕ್ರೋಡೀಕೃತ ಲಾಭ/ನಷ್ಟ	(215.65)	(227.46)	100.96	111.93
ಗುರುತಿಸಲಾದ ಹಣಕಾಸು ತಃಖ್ತಿಯಲ್ಲಿನ ವೆಚ್ಚ	97.41	150.23	305.63	284.12

(ಡಿ) ನಿವ್ವಳ ವ್ಯಾಖ್ಯಾನಿತ ಲಾಭದ ಹೊಣೆಗಾರಿಕೆಯ ಮರುಮಾಪನ / ಇತರ ಸಮಗ್ರ ಆದಾಯದಲ್ಲಿ ಗುರುತಿಸಲಾದ ಆಸ್ತಿ ಸೇರಿವೆ;

ವಿವರ	ಗ್ರಾಚ್ಯುಟಿ	
	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ಬಡ್ಡಿ ಆದಾಯವನ್ನು ಹೊರತುಪಡಿಸಿ ಯೋಜನಾ ಸ್ವತ್ತುಗಳ ವಾಪಸಾತಿ (ಲಾಭ) / ನಷ್ಟ	10.42	11.46
ಹಣಕಾಸಿನ ಉಹೆಗಳಿಂದ ಉಂಟಾಗುವ ವಾಸ್ತವಿಕ ನಷ್ಟ	97.94	11.82
ಅನುಬವದ ಹೊಂದಾಣಿಕೆಗಳಿಂದ ಉಂಟಾಗುವ ವಾಸ್ತವಿಕ (ಲಾಭ) / ನಷ್ಟ	250.39	(132.55)
	358.75	(109.27)

(ಇ) ವ್ಯಾಖ್ಯಾನಿಸಲಾದ ಪ್ರಯೋಜನ ಯೋಜನೆಗಳ ವಾಸ್ತವಿಕ ಮೌಲ್ಯಮಾಪನದ ಉದ್ದೇಶಕ್ಕಾಗಿ ಬಳಸಲಾದ ಪ್ರಮುಖ ಉಹೆಗಳು ಕೆಳಕಂಡಂತಿವೆ

ವಿವರ	ಗ್ರಾಚ್ಯುಟಿ		ರಜೆ ನಗಧೀಕರಣ	
	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ರಿಯಾಯತಿ ದರ	5.79%	6.90%	5.79%	6.90%
ಯೋಜನೆಯ ಸ್ವತ್ತುಗಳ ಮೇಲೆ ನಿರೀಕ್ಷಿತ ಲಾಭ	5.79%	7.00%	0.00%	7.00%
ವೇತನ ಹೆಚ್ಚಳದ ನಿರೀಕ್ಷಿತ ದರ	7.00%	7.00%	7.00%	7.00%
ಸರಾಸರಿ ಭವಿಷ್ಯದ ಸೇವೆ	3.45	4.11	3.42	4.08
ಮರಣ ಕೋಷ್ಟಕ	IALM (2012-14) Ultimate		IALM (2012-14) Ultimate	
ನಿವೃತ್ತಿ ವಯಸ್ಸು	60	60	60	60

(ಎಫ್) ನಿಧಿಯಿಂದ ನಿರೀಕ್ಷಿತ ಭವಿಷ್ಯದ ಕೊಡುಗೆ ಮತ್ತು ಅಂದಾಜು ಭವಿಷ್ಯದ ಲಾಭ ಪಾವತಿಗಳು ಈ ಕೆಳಗಿನಂತಿವೆ:

ವಿವರ	For the year ended March 31, 2022	
	ಗ್ರಾಚ್ಯುಟಿ	ರಜೆ ನಗಧೀಕರಣ
2022	744.36	293.57
2023	750.15	174.20
2024	617.25	149.99
2025	524.59	131.52
2026	321.67	74.33
Thereafter	453.50	117.93

(ಜಿ) ಸೂಕ್ಷ್ಮ ವಿಶ್ಲೇಷಣೆ

ರಿಯಾಯಿತಿ ದರ, ನಿರೀಕ್ಷಿತ ಸಂಬಳ ಹೆಚ್ಚಳ ಮತ್ತು ವಾಪಸಾತಿ ದರಗಳು, ವ್ಯಾಖ್ಯಾನಿಸಲಾದ ಲಾಭದ ಬಾಧ್ಯತೆಯ ನಿರ್ಣಯಕ್ಕೆ ಗಮನಾರ್ಹವಾದ ವಾಸ್ತವಿಕ ಊಹೆಗಳು, ಕೆಳಗಿನ ಸೂಕ್ಷ್ಮ ವಿಶ್ಲೇಷಣೆಯನ್ನು ಕೆಳಗೆ ನಿರ್ದರಿಸಲಾಗಿದೆ, ಎಲ್ಲಾ ಇತರ ಊಹೆಗಳನ್ನು ಸ್ಥಿರವಾಗಿ ಹಿಡಿದಿಟ್ಟುಕೊಳ್ಳುವಾಗ ವರದಿ ಮಾಡುವ ಅವಧಿಯ ಕೊನೆಯಲ್ಲಿ ಸಂಭವಿಸುವ ಊಹೆಗಳ ಸಮಂಜಸವಾದ ಸಂಬವನೀಯ ಬದಲಾವಣೆಗಳ ಆಧಾರದ ಮೇಲೆ ನಿರ್ದರಿಸಲಾಗಿದೆ. ಸೂಕ್ಷ್ಮತೆಯ ವಿಶ್ಲೇಷಣೆ ಪರಿಶೀಲನೆಯನ್ನು ಕೆಳಗೆ ನೀಡಲಾಗಿದೆ

ವಿವರ	ಗ್ರಾಚ್ಯುಟಿ		ರಜೆ ನಗಧೀಕರಣ	
	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ರಿಯಾಯಿತಿ ದರದಲ್ಲಿ ಬದಲಾವಣೆ (ಡೆಲ್ಟಾ ಪರಿಣಾಮ+ / - 1%)	3,565.57	3,393.72	1,440.79	1,353.94
ಸಂಬಳದ ದರದಲ್ಲಿ ಬದಲಾವಣೆ (ಡೆಲ್ಟಾ ಪರಿಣಾಮ+ / - 1%)	3,395.04	3,561.06	1,356.29	1,437.43
ವಾಪಸಾತಿ ದರದಲ್ಲಿ ಬದಲಾವಣೆ (ಡೆಲ್ಟಾ ಪರಿಣಾಮ+ / - 1%)	3,484.76	3,470.16	1,399.58	1,392.20

26.6 ಕಂಪನಿಯು ಪ್ರಸ್ತುತ ಹಣಕಾಸು ವರ್ಷದಲ್ಲಿ ಗ್ರಾಚ್ಯುಟಿಗೆ ರೂ.73.52 ಲಕ್ಷಗಳ ಹವಣಿಕೆಯನ್ನು ಮಾಡಿದೆ (ಕಳೆದ ವರ್ಷ ರೂ.172.05 ಲಕ್ಷಗಳು)

ಟಿಪ್ಪಣಿ 27: ಹಣಕಾಸು ವೆಚ್ಚ

ವಿವರ	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ಬ್ಯಾಂಕ್ ಖಾತರಿ ಶುಲ್ಕ	22.59	4.19
ಬ್ಯಾಂಕ್ ಚಾರ್ಜಿಸ್	1.96	2.65
ಸೇವಾ ತೆರಿಗೆಯ ಮೇಲಿನ ಬಡ್ಡಿ	0.36	1.37
ಇತರರಿಗೆ ಬಡ್ಡಿ	45.24	45.36
ಎಫ್‌ಎಂ‌ಸಿಪಿ ಹಣಕಾಸು ವೆಚ್ಚ	606.61	501.71
ಬಡ್ಡಿ ಆದಾಯ ತೆರಿಗೆ /ಜಿಎಸ್‌ಟಿ	0.00	11.99
ಬಡ್ಡಿ - ಇಪಿಎಫ್	77.80	-
ಬಡ್ಡಿ - ರಾಜದನ	0.77	-
ಒಟ್ಟು	755.34	567.27

ಟಿಪ್ಪಣಿ 28 ಸವಕಳಿ ಮತ್ತು ದತ್ತಿ

ವಿವರ	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ಆಸ್ತಿ ಸ್ಥಾವರ ಮತ್ತು ಸಲಕರಣೆಗಳ ಮೇಲಿನ ಸವಕಳಿ	598.82	805.57
ಇತರೆ ಆಸ್ತಿಗಳ ಮೇಲಿನ ದತ್ತಿ	35.74	35.44
ಒಟ್ಟು	634.56	841.01

ಟಿಪ್ಪಣಿ 29: ಇತರ ಖರ್ಚುಗಳು

ವಿವರ	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ಎ. ವ್ಯವಹಾರಿಕ ವೆಚ್ಚಗಳು		
ಗಣಿ ಗುತ್ತಿಗೆ ವೆಚ್ಚ	16,334.25	12,280.60
ಅರಣ್ಯೀಕರಣ ಶುಲ್ಕ	74.18	43.01
ಕ್ಯಾರೇಜ್ ಇನ್‌ಡ್	4.92	0.97
ಗಣಿ ಗುತ್ತಿಗೆ ವೆಚ್ಚ	4.88	6.07
ಕೊರೆಯುವಿಕೆ ಮತ್ತು ಅನ್ವೇಷಣಾ ಶುಲ್ಕ	112.20	121.14
ಲೋಡಿಂಗ್ ಶುಲ್ಕ	71.09	121.82
ಯಂತ್ರೋಪಕರಣ ಬಾಡಿಗೆ ಶುಲ್ಕ	4,666.97	4,435.65
ಗಣಿಗಾರಿಕೆ ಗುತ್ತಿಗೆ ವೆಚ್ಚ	1,553.87	830.67
ಪಟ್ಟಾದಾರ್ ಪರಿಹಾರ	1.91	3.54
ದುರಸ್ತಿ ಮತ್ತು ನಿರ್ವಹಣೆ	92.77	87.41
ಆರ್ & ಆರ್ ವೆಚ್ಚ	0.07	32.50
ಕಲ್ಲುಕೊರೆಯುವ ಕಾಲಿ	6.49	6.35
ಗಣಿ ಮುಚ್ಚುವಿಕೆ ಖರ್ಚುಗಳು ಪ್ರಗತಿಯಲ್ಲಿರುವ	-	1,095.30
ಗಣಿ ಮುಚ್ಚುವಿಕೆ ಖರ್ಚುಗಳು ಹಿಂತಿರುಗಿಸಿರುವ/ರದ್ದುಪಡಿಸಿರುವ	2,528.23	100.67
ಗಣಿ ಮುಚ್ಚುವಿಕೆ ಖರ್ಚುಗಳು ಮುಚ್ಚಿರುವ	1,539.54	1,468.46
ಡಿಸ್ಟ್ರಿಕ್ಟ್ ಮಿನರಲ್ ಫಂಡ್ (ಡಿಎಂಎಫ್)	4,904.13	3,684.91
ರಾಷ್ಟ್ರೀಯ ಕನಿಷ್ಠ ಅನ್ವೇಷಣಾ ಟ್ರಸ್ಟ್ (ಎನ್‌ಎಂಇಟಿ)	318.73	240.07
ಗಣಿ ಗುತ್ತಿಗೆಗಳ ನಿವ್ವಳ ಮೊತ್ತ	-	-
ವಾಹನಗಳ ಪ್ರತ್ಯೇಕ (ಸಿಇಸಿ)	10,596.50	7,973.99
ನೀರಿನ ವೆಚ್ಚ	8.37	8.87
ಮರಳು ವೆಚ್ಚ	87.63	
ಟೈಟಾನಿಯಂ & ಮ್ಯಾಂಗನೀಸ್ ವೆಚ್ಚ	77.59	12.50
ಒಟ್ಟು ಎ	42,984.30	32,554.50
ಬಿ. ಆಡಳಿತಾತ್ಮಕ ವೆಚ್ಚಗಳು		
ಲೆಕ್ಕಪರಿಶೋಧನಾ ಶುಲ್ಕ		
ಸನದಿ ಲೆಕ್ಕ ಪರಿಶೋಧಕರಿಗೆ	5.50	5.00
ತೆರಿಗೆ ಸಂಬಂಧಿತ	-	0.85
ತಿತರೆ ವೆಚ್ಚ	-	-
ಮಂಡಳಿ ಸಭೆ ಖರ್ಚುಗಳು	-	0.45
ಪುಸ್ತಕಗಳು ಮತ್ತು ನಿಯತಕಾಲಿಕಗಳು	1.95	1.48
ಸಿಎಸ್‌ಆರ್	1,034.80	1,282.59
ನಿರ್ದೇಶಕರ ಸಭಾ ಭತ್ಯೆ	0.71	0.78
ವಂತಿಗೆ ಮುಖ್ಯಾಂತ್ರಿಗಳ ಪರಿಹಾರ ನಿಧಿ	1,500.00	1,500.00
ವಿದ್ಯುತ್ ವೆಚ್ಚ	18.13	15.69
ಮನರಂಜನಾ ವೆಚ್ಚ	27.97	11.77
ಕ್ರಿಮೆ	19.03	17.72
ಕಾನೂನು ಮತ್ತು ವೃತ್ತಿಪರ ಶುಲ್ಕ	583.88	405.37
ಸದಸ್ಯತ್ವ ವಂತಿಗೆ ಚ್ಚ	13.02	7.43
ಚ್ಚಿತರ ವೆಚ್ಚಗಳು	11.29	36.98

ಅಂಚೆ ಮತ್ತು ತಂತಿ ವೆಚ್ಚ	17.49	18.36
ಪರಿಷ್ಕೃತ ವೃತ್ತಿ ತೆರಿಗೆ	0.43	0.43
ಮುದ್ರಣ ಮತ್ತು ಲೇಖನ ಸಾಮಗ್ರಿಗಳು	20.13	11.36
ಚರ ಮತ್ತು ತೆರಿಗೆ	38.80	45.95
ಬಾಡಿಗೆ	123.75	117.08
ಭದ್ರತಾ ವೆಚ್ಚ	153.45	162.21
ವಂತಿಗೆ	18.25	0.45
ತರಬೇತಿ & ಅಭಿವೃದ್ಧಿ	6.48	-
ಪ್ರವಾಸ ವೆಚ್ಚ	34.78	25.55
ಮಾರಾಟ ತೆರಿಗೆ	4.02	14.09
ನಿಷ್ಕ್ರಿಯ /ಮೇಲ್ಮೆ ಬಾಡಿಗೆ	32.79	22.72
ಸೇವಾ ತೆರಿಗೆ	-	76.76
ವಾಹನ ಬಾಡಿಗೆ ವೆಚ್ಚ	2.50	2.77
ದಂಡ	0.00	
ಒಟ್ಟು ಬಿ	3,669.15	3,783.84

ಮಾರಾಟದ ವೆಚ್ಚಗಳು

- ಹೊರಕ್ಕೆ ಕ್ಯಾರೇಜ್	0.02	0.84
- ಮಾದರಿ ಮತ್ತು ವಿಶ್ಲೇಷಣೆ	11.86	12.99
- ಮಾರಾಟ ಪ್ರಚಾರ ವೆಚ್ಚಗಳು	218.43	36.38
- MSTC ಆಯೋಗ (CEC+ಸ್ಟ್ಯಾಪ್)	326.20	241.32
ಒಟ್ಟು ಸಿ	556.51	291.53
ಒಟ್ಟು (ಎ+ಬಿ+ಸಿ)	47,209.96	36,629.87

29.1 ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ 2015 ರ ಅಧಿಸೂಚನೆ ಸಂಖ್ಯೆ 10 ರ ಪ್ರಕಾರ ಕಂಪನಿಯು ಡಿಎಂಎಫ್ (ಡಿಸ್ಟ್ರಿಕ್ಟ್ ಮಿನರಲ್ ಫೌಂಡೇಶನ್) @ 30% ರಾಯದನ ಮತ್ತು ಎನ್‌ಎಂಇಟಿ @ 2% ಅನ್ನು ರಾಯಲ್ಟಿ ಮೇಲೆ ಸಂಗ್ರಹಿಸಬೇಕು ಸೂಚಿಸಿದ ಖನಿಜಗಳ ಮೇಲೆ.

29.2 ಖನಿಜಗಳ ಮಾರಾಟವು ಗುತ್ತಿಗೆಯನ್ನು ರದ್ದುಗೊಳಿಸಿದ ತಗಡೂರು ಕ್ರೋಮೈಟ್ ಗಣಿ ಟೈಟಾನಿಫೆರಸ್ ಮಾರಾಟವನ್ನು ಒಳಗೊಂಡಿರುತ್ತದೆ. ಗ್ರಾಹಕರಿಗೆ ಡಿಇಎಂಜಿ ಪರವಾಗಿ ಸರಬರಾಜು ಮಾಡಲಾದ ವಸ್ತು ಮತ್ತು ಕಾರ್ಯಾಚರಣೆಯ ವೆಚ್ಚಗಳ ಅಡಿಯಲ್ಲಿ ಟೈಟಾನಿಫೆರಸ್ ಮ್ಯಾನ್ಯುಫ್ಯಾಕ್ಚರರ್ಸ್ ವೆಚ್ಚಗಳಾಗಿ ತೋರಿಸಲಾಗಿದೆ

ಟಿಪ್ಪಣಿ 30 ಸೆಗ್‌ಮೆಂಟ್ ವರದಿ

ಕಂಪನಿಯು ಕಬ್ಬಿಣದ ಅದಿರು ಗಣಿಗಳನ್ನು ಮತ್ತು ಗ್ರಾನೈಟ್ ಕ್ವಾರಿಗಳನ್ನು ಪ್ರಾಥಮಿಕ ವಿಭಾಗವೆಂದು ಪರಿಗಣಿಸಿದೆ. ವಿಭಾಗವಾರು ಮಾಹಿತಿ

ವಿವರ	ವರ್ಷದ ಅಂತ್ಯಕ್ಕೆ	
	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ಆದಾಯ		
ಕಬ್ಬಿಣದ ಅದಿರು	1,23,034.7910	93,332.9062
ಗ್ರಾನೈಟ್	2,302.50	1,035.05
ಇತರೆ	1,594.68	1,626.31
ಇತರೆ ಆದಾಯ	34,091.81	14,428.93
	1,61,023.77	1,10,423.19

ವೆಚ್ಚ ಕಬ್ಬಿಣದ ಅದಿರು	37,592.11	33,027.34
ಗ್ರಾನೈಟ್	2,425.46	933.91
ಇತರೆ	12,596.55	9,637.63
ಸವಕಳಿ ಮತ್ತು ಭೋಗ್ಯ	634.56	841.01
	53,248.68	44,439.89
ತೆರಿಗೆಗೆ ಮುಂಚಿನ ಲಾಭ	1,07,775.09	65,983.30
ತೆರಿಗೆಗೆ ನಿಬಂಧನೆ	(28,770.00)	(18,000.00)
ಮುಂದೂಡಲಾದ ತೆರಿಗೆ	(22.49)	(228.45)
ಇತರೆ ಸಮಗ್ರ ಆದಾಯ	(249.63)	(1,957.64)
ಜಂಟಿ ಸಹಯೋಗ / ಅಸೋಸಿಯೇಟ್ ಕಂಪನಿಗಳಿಂದ ಈಕ್ವಿಟಿ	(23.83)	(22.71)
ವಿಧಾನದಲ್ಲಿ ಲಾಭ/ನಷ್ಟ ತೆರಿಗೆಯ ನಂತರದ ಲಾಭ/ನಷ್ಟ	78,709.15	45,774.50
ಡಿವಿಡೆಂಡ್ ಮತ್ತು ಡಿವಿಡೆಂಡ್ ತೆರಿಗೆಯ ನಂತರ ನಿವ್ವಳ ಲಾಭ	78,709.15	45,774.50

ಸೆಗ್‌ಮೆಂಟ್ ಆಸ್ತಿಗಳು

ವಿವರ	ವರ್ಷದ ಅಂತ್ಯಕ್ಕೆ	
	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
ಕಬ್ಬಿಣದ ಅದಿರು (ಆಸ್ತಿ ವಿವರಗಳ ಅನುಬಂಧ)	13,929.82	14,351.66
ಗ್ರಾನೈಟ್ (ಆಸ್ತಿ ವಿವರಗಳ ಅನುಬಂಧ)	1,255.42	786.68
ಹಂಚಿಕೆ ಮಾಡದ ಸ್ವತ್ತುಗಳು	-	-
ಮುಂದುವರಿದು ಉಳಿದ ತೆರಿಗೆ ಆಸ್ತಿ	920.63	943.12
ಬಂಡವಾಳ	7,390.23	7,414.05
ಇತರೆ ಸ್ವತ್ತುಗಳು	3,60,449.53	3,09,164.64
ಒಟ್ಟು ಸೆಗ್‌ಮೆಂಟ್ ಆಸ್ತಿ	3,83,945.63	3,32,660.16

ಸೆಗ್‌ಮೆಂಟ್ ಹೊಣೆಗಾರಿಕೆಗಳು

ವಿವರ	ವರ್ಷದ ಅಂತ್ಯಕ್ಕೆ	
	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
ಕಬ್ಬಿಣದ ಅದಿರು	8,727.88	5,505.11
ಗ್ರಾನೈಟ್	5,335.34	6,085.41
ಹಂಚಿಕೆಯಾಗದ ಹೊಣೆಗಾರಿಕೆಗಳು	-	-
ಈಕ್ವಿಟಿ	3,16,010.01	2,51,480.84
ಇತರೆ ಹೊಣೆಗಾರಿಕೆ	53,872.39	69,588.79
ಒಟ್ಟು ಸೆಗ್‌ಮೆಂಟ್ ಹೊಣೆಗಾರಿಕೆಗಳು	3,83,945.63	3,32,660.16

ಟಿಪ್ಪಣಿ 31 : ಅನಿಶ್ಚಿತ ಹೊಣೆಗಾರಿಕೆಗಳು

A. ಅನಿಶ್ಚಿತ ಹೊಣೆಗಾರಿಕೆಗಳು ಇದಕ್ಕಾಗಿ ಒದಗಿಸಲಾಗಿಲ್ಲ:

ವಿವರ	ವರ್ಷದ ಅಂತ್ಯಕ್ಕೆ	
	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021 ರಂದು ಇದ್ದಂತೆ
ಕಂಪನಿಯ ಪರವಾಗಿ ಬ್ಯಾಂಕುಗಳು ನೀಡುವ ಬ್ಯಾಂಕ್ ಖಾತರಿಗಳನ್ನು	1,146.81	757.68

ಆಕಸ್ಮಿಕಗಳು ಮತ್ತು ಕಾನೂನು ಮೊಕದ್ದಮೆಗಳು

ಕಂಪನಿಯು ತನ್ನ ವ್ಯವಹಾರದ ಸಾಮಾನ್ಯ ಕೋರ್ಸ್‌ನಲ್ಲಿ ಉದ್ಭವಿಸಿದ ಕಾನೂನು ಪ್ರಕ್ರಿಯೆಗಳು ಮತ್ತು ಕ್ಲೈಮ್‌ಗಳಿಗೆ (ತೆರಿಗೆ ಮೌಲ್ಯಮಾಪನ ಆದೇಶಗಳು / ಪೆನಾಲ್ಟಿ ನೋಟೀಸ್‌ಗಳನ್ನು ಒಳಗೊಂಡಂತೆ) ಒಳಪಟ್ಟಿರುತ್ತದೆ. ಕೆಲವು ಕ್ಲೈಮ್‌ಗಳು ಸಂಕೀರ್ಣ ಸಮಸ್ಯೆಗಳನ್ನು ಒಳಗೊಂಡಿರುತ್ತವೆ ಮತ್ತು ನಿರೀಕ್ಷಿತ ಹಣಕಾಸಿನ ಪರಿಣಾಮದ ಬಗ್ಗೆ ಸಮಂಜಸವಾದ ಅಂದಾಜು ಮಾಡಲು ಸಾಧ್ಯವಿಲ್ಲ, ಯಾವುದಾದರೂ ಇದ್ದರೆ, ಅದು ಅಂತಹ ಪ್ರಕ್ರಿಯೆಗಳ ಅಂತಿಮ ನಿರ್ಣಯದಿಂದ ಉಂಟಾಗುತ್ತದೆ. ಆದಾಗ್ಯೂ, ಈ ಕಾನೂನು ಪ್ರಕ್ರಿಯೆಗಳ ನಿರ್ಣಯವು ಕಾರ್ಯಾಚರಣೆಗಳ ಪರಿಶೋಧನೆಗಳು ಅಥವಾ ಕಂಪನಿಯ ಆರ್ಥಿಕ ಸ್ಥಿತಿಯ ಮೇಲೆ ವಸ್ತು ಮತ್ತು ಪ್ರತಿಕೂಲ ಪರಿಣಾಮವನ್ನು ಬೀರುವ ಸಾಧ್ಯತೆಯಿಲ್ಲ.

ಸಾಮಾನ್ಯ ವ್ಯವಹಾರದಲ್ಲಿ, ಕಂಪನಿಯು ವಿವಿಧ ಪಕ್ಷಗಳ ಹಕ್ಕುಗಳು ಮತ್ತು ಸಮರ್ಥನೆಗಳನ್ನು ಎದುರಿಸುತ್ತದೆ. ಕಂಪನಿಯು ಬಾಹ್ಯ ಕಾನೂನು ಸಲಹೆಗಾರ, ಅಗತ್ಯವಿರುವಲ್ಲಿಲ್ಲಾ, ಸಂಬಾವ್ಯ ನಷ್ಟದ ಸಂಬಂಧವಿಲ್ಲದಂತೆ ಮತ್ತು ಅಂದಾಜು ಮಾಡುವ ಸಾಮರ್ಥ್ಯವಿರುವ ಯಾವುದೇ ಕ್ಲೈಮ್‌ಗಳಿಗೆ ಕಂಪನಿಯು ಹೊಣೆಗಾರಿಕೆಯನ್ನು ದಾಖಲಿಸುತ್ತದೆ ಮತ್ತು ವಸ್ತುವಾಗಿದ್ದರೆ ಅದರ ಹಣಕಾಸಿನ ಹೇಳಿಕೆಗಳಲ್ಲಿ ಅಂತಹ ವಿಷಯಗಳನ್ನು ಬಹಿರಂಗಪಡಿಸುತ್ತದೆ. ಸಂಬಂಧವಿಲ್ಲದಂತೆ ನಷ್ಟಗಳಿಗೆ, ಆದರೆ ಸಂಬಂಧವಿಲ್ಲದಂತೆ ಎಂದು ಪರಿಗಣಿಸಲಾಗಿದೆ, ಕಂಪನಿಯು ಹಣಕಾಸಿನ ಹೇಳಿಕೆಗಳಲ್ಲಿ ಬಹಿರಂಗಪಡಿಸುವಿಕೆಯನ್ನು ಒದಗಿಸುತ್ತದೆ ಆದರೆ ನಷ್ಟವು ಸಂಬಂಧವಿಲ್ಲದಂತೆ ಹೊರತು ಅದರ ಖಾತೆಗಳಲ್ಲಿ ಹೊಣೆಗಾರಿಕೆಯನ್ನು ದಾಖಲಿಸುವುದಿಲ್ಲ. ಕೆಳಗಿನವುಗಳು ಸಂಬಾವ್ಯ ನಷ್ಟವು ಸಾಧ್ಯವಿರುವ ಹಕ್ಕುಗಳು ಮತ್ತು ಸಮರ್ಥನೆಗಳ ವಿವರಣೆಯಾಗಿದೆ, ಆದರೆ ಸಂಬಂಧವಿಲ್ಲದಂತೆ. ಕೆಳಗೆ ವಿವರಿಸಿದ ಯಾವುದೇ ಆಕಸ್ಮಿಕಗಳು ಕಂಪನಿಯ ಆರ್ಥಿಕ ಸ್ಥಿತಿ, ಕಾರ್ಯಾಚರಣೆಗಳ ಪರಿಶೋಧನೆಗಳು ಅಥವಾ ನಗದು ಹರಿವಿನ ಮೇಲೆ ವಸ್ತು ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂದು ಕಂಪನಿ ನಂಬುತ್ತದೆ.

- a) ಈ ಕೆಳಗಿನ ಅನಿಶ್ಚಿತ ಹೊಣೆಗಾರಿಕೆಗಳಿಗೆ ಸಂಬಂಧಿಸಿದಂತೆ 2020-21 ರ ಆರ್ಥಿಕ ವರ್ಷದಲ್ಲಿ ಅಭಿವೃದ್ಧಿಯೊಂದಿಗೆ ಪ್ರೋಸ್ಟ್ ಮಾಡುವ ಸ್ಥಿತಿಯಲ್ಲಿ ನಿರ್ವಹಣೆಯು ಇರುವುದಿಲ್ಲ
- i) ಕಂಪನಿಯು 1-4-2000 ರಿಂದ 26-08-2008 ರವರೆಗಿನ ಅವಧಿಗೆ ಅರಣ್ಯ ಅಭಿವೃದ್ಧಿ ತೆರಿಗೆಯ ಬೇಡಿಕೆಯ ವಿರುದ್ಧ ಸಲ್ಲಿಸಿದ ರಿಟ್ ಅರ್ಜಿಯನ್ನು ಹಿಂಪಡೆದಿದೆ. ಕರ್ನಾಟಕ ಸರ್ಕಾರದ ನಿರ್ದೇಶನದಂತೆ ಸಮನ್ವಯದ ನಂತರ ಕಂಪನಿಯು ಬಂದಂತೆ 7116.51 ಲಕ್ಷಗಳನ್ನು ಪಾವತಿಸಬೇಕು. ಕಂಪನಿಯು FY2010-11 ರ ಅವಧಿಯಲ್ಲಿ 3500.00 ಲಕ್ಷಗಳನ್ನು ಮತ್ತು FY 2013-2014 ರ ಅವಧಿಯಲ್ಲಿ 3616.51 ಲಕ್ಷಗಳನ್ನು ಪಾವತಿಸಿದೆ, ಇದರಲ್ಲಿ ಕಂಪನಿಯು ಕಂಪನಿಯಲ್ಲಿ ಲಭ್ಯವಿರುವ ಅವರ ಅಂಡರ್‌ಟೇಕಿಂಗ್‌ಗಳು / ಕ್ರೆಡಿಟ್ ಬ್ಯಾಲೆನ್ಸ್‌ಗೆ ವಿರುದ್ಧವಾಗಿ 6012.31 ಲಕ್ಷಗಳ ಡೆಬಿಟ್ ನೋಟುಗಳನ್ನು ಖರೀದಿದಾರರ ಖಾತೆಯಲ್ಲಿ ಸಂಗ್ರಹಿಸಿದೆ. ಪಕ್ಷಗಳಿಂದ ಅಂಗೀಕರಿಸಲ್ಪಟ್ಟಿಲ್ಲ. ಬ್ಯಾಲೆನ್ಸ್ 1104.20 ಲಕ್ಷಗಳು ವ್ಯತ್ಯಾಸದ ಮೊತ್ತವನ್ನು 2011-12ರ ಈಜು ಸಮಯದಲ್ಲಿ ಬರೆಯಲಾಗಿದೆ. ಆದರೆ ಸರ್ಕಾರಕ್ಕೆ ಪಾವತಿಸಬೇಕಾದ ವಾಸ್ತವಿಕ ಹೊಣೆಗಾರಿಕೆ ರೂ 6148.87 ಲಕ್ಷಗಳು ಹೆಚ್ಚುವರಿ ಮೊತ್ತವನ್ನು ಪಾವತಿಸಿದ 967.64 ಲಕ್ಷಗಳು (7116.51 ಲಕ್ಷಗಳು -6148.87 ಲಕ್ಷಗಳು) ಸರ್ಕಾರದಿಂದ ಸ್ವೀಕರಿಸಲು ಮತ್ತು ಡೆಬಿಟ್ ನೋಟು 967.64 ಲಕ್ಷಗಳವರೆಗೆ ಖರೀದಿದಾರರ ಮೇಲೆ ಸಂಗ್ರಹವಾಗಿದೆ. ಸಮನ್ವಯದ ನಂತರ.
- ii) ಕಂಪನಿಯು 26.08.2008 ರ ನಂತರ ಅಡ್ವಾಂಟೇಜ್ ಆದಾರದ ಮೇಲೆ @ 12% ಅಥವಾ @ 6% ನಷ್ಟು ಮಾರಾಟದ ಮೇಲೆ ಈ ಆಶಿ ಪಾವತಿಯನ್ನು ಮಾಡುತ್ತಿದೆ. ಆದಾಗ್ಯೂ ಮೇಲಿನವುಗಳ ಜೊತೆಗೆ ಅರಣ್ಯ ಇಲಾಖೆಯಿಂದ ಹೆಚ್ಚುವರಿ ಬೇಡಿಕೆಯು 5837.90 ಲಕ್ಷಗಳ NMDC/MML/DMG (IBM) ಸೂಚ್ಯಂಕ ದರಗಳ ಮೇಲೆ ಎಪ್‌ಡಿಟಿ @ 12% ಅಡ್ವಾಂಟೇಜ್ ಆದಾರಿತ ಸುಂಕದ ಬದಲಿಗೆ ಯಾವುದು ಹೆಚ್ಚಿದೆಯೋ ಅದು. ಅರಣ್ಯ ಇಲಾಖೆಯ ಬೇಡಿಕೆಯನ್ನು ಮನ್ನಾ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ಕಂಪನಿ ಮನವಿ ಮಾಡಿದೆ. 05-12-2014 ರಂತೆ ಕಂಪನಿಯು ಅರಣ್ಯ ಮತ್ತು ಪರಿಸರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ಕಚೇರಿಯಿಂದ ಪತ್ರವನ್ನು ಸ್ವೀಕರಿಸಿದೆ, ಕಂಪನಿಯು ಅಳವಡಿಸಿಕೊಂಡ ದರಗಳನ್ನು ಅರಣ್ಯ ಅಭಿವೃದ್ಧಿ ತೆರಿಗೆಯ ಲೆಕ್ಕಾಚಾರಕ್ಕಾಗಿ ಬೆಂಚ್ ಮಾರ್ಕ್ ದರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮೇಲಿನ ಬೇಡಿಕೆ ಮನ್ನಾವನ್ನು ಸರ್ಕಾರದಿಂದ ನಿರೀಕ್ಷಿಸಲಾಗಿದೆ.

- iii) ಕಂಪನಿಯು ಉಬ್ಬಲಗುಂಡಿ ಕಬ್ಬಿಣದ ಅದಿರು ಗಣಿಗಳಿಗೆ 78.48/- ಲಕ್ಷಗಳ ಬೇಡಿಕೆಯನ್ನು ಅರಣ್ಯಗಳ ಉಪ ಸಂರಕ್ಷಣಾಧಿಕಾರಿಗಳು ತಮ್ಮ ಪತ್ರದ ಸಂಖ್ಯೆ.STR/FDT/MML/995/2015-16 ಮೂಲಕ 2009 ರ ಅವಧಿಗೆ FDT ಮೇಲಿನ ಬಾಕಿ ಮತ್ತು ಬಡ್ಡಿಗೆ ಸ್ವೀಕರಿಸಿದ್ದಾರೆ 2015ಕ್ಕೆ, WPN0.863/2009 ದಿನಾಂಕ: 28.05.2009 ರಲ್ಲಿನ ಗೌರವಾನ್ವಿತ ನ್ಯಾಯಾಲಯದ ಆದೇಶದ ಪ್ರಕಾರ, ನಂತರ ಬಳ್ಳಾರಿಯ ಮುಖ್ಯ ಸಂರಕ್ಷಣಾಧಿಕಾರಿಗಳು FDT ಬಾಕಿಯನ್ನು ಬಡ್ಡಿಯೊಂದಿಗೆ 319.25 ಲಕ್ಷಗಳನ್ನು ಪಾವತಿಸಲು ಬೇಡಿಕೆಯ ಸೂಚನೆಯನ್ನು ಎತ್ತಿದರು. ಅವರ ಪತ್ರ ಸಂಖ್ಯೆ.MNG/ CR-67/92-93(MML)dt.11-03-2020.
- iv) ಕಂಪನಿಯು ತಿಮ್ಮಪ್ಪನಗುಡಿ ಕಬ್ಬಿಣದ ಅದಿರು ಗಣಿಗಳಿಗೆ ? 5685.05/- ಲಕ್ಷಗಳ ಬೇಡಿಕೆಯನ್ನು ಅರಣ್ಯಗಳ ಉಪ ಸಂರಕ್ಷಣಾಧಿಕಾರಿಗಳು ತಮ್ಮ ಪತ್ರದ ಸಂಖ್ಯೆ.STR/FDT/MML/995/2015-16 ಮೂಲಕ 2009 ರ ಅವಧಿಗೆ FDT ಮೇಲಿನ ಬಾಕಿ ಮತ್ತು ಬಡ್ಡಿಗೆ ಸ್ವೀಕರಿಸಿದ್ದಾರೆ. 2015 ಕ್ಕೆ, WPN0.863/2009 ದಿನಾಂಕ: 28.05.2009 ರಲ್ಲಿನ ಗೌರವಾನ್ವಿತ ನ್ಯಾಯಾಲಯದ ಆದೇಶದ ಪ್ರಕಾರ, ಬಳ್ಳಾರಿಯ ಮುಖ್ಯ ಸಂರಕ್ಷಣಾಧಿಕಾರಿಗಳು FDT ಬಾಕಿಯನ್ನು ಬಡ್ಡಿಯೊಂದಿಗೆ 10606.14 ಲಕ್ಷಗಳನ್ನು ಪಾವತಿಸಲು ಬೇಡಿಕೆಯ ಸೂಚನೆಯನ್ನು ಎತ್ತಿದರು. ಅವರ ಪತ್ರ ಸಂಖ್ಯೆ.MNG/ CR-67/92-93(MML)dt.11-03-2020.
- v) ಕಂಪನಿಯು ಸುಬ್ಬರಾಯನಹಳ್ಳಿ ಐರನೋರ್ ಮೈನ್ಸ್‌ಗೆ ಬಳ್ಳಾರಿಯ ಮುಖ್ಯ ಸಂರಕ್ಷಣಾಧಿಕಾರಿಗಳಿಂದ ಬೇಡಿಕೆಯನ್ನು ಸ್ವೀಕರಿಸಿದೆ 4240.24 ಲಕ್ಷಗಳ ಬಡ್ಡಿಯೊಂದಿಗೆ FDT ಬಾಕಿ ಪಾವತಿಸಲು ಬೇಡಿಕೆಯ ಸೂಚನೆಯನ್ನು ಎತ್ತಿದೆ ಅವರ ಪತ್ರ ಸಂಖ್ಯೆ.MNG/CR-67/92-93(MML)dt.11. -03-2020.
- vi) AY 2016-17 ಕ್ಕೆ ಕಂಪನಿಯ ವಿರುದ್ಧದ ರೂ.538.37 ಲಕ್ಷಗಳ ಆದಾಯ ತೆರಿಗೆ ಕ್ಲೈಮ್‌ಗಳನ್ನು ಸಾಲವೆಂದು ಅಂಗೀಕರಿಸಲಾಗಿಲ್ಲ ಏಕೆಂದರೆ ಈ ಮೊತ್ತವನ್ನು ಈಗಾಗಲೇ ತಿದ್ದುಪಡಿಯ ಅರ್ಜಿಯ ಮುಕ್ತಾಯದ ನಂತರ ಮತ್ತು ತಿದ್ದುಪಡಿ ಆದೇಶದ ಪ್ರಕಾರ ಪಾವತಿಸಬೇಕಾದ ಬಾಕಿ ತೆರಿಗೆಯನ್ನು ಕಡಿಮೆ ಮಾಡಲಾಗಿದೆ. 154 ರ ಜನವರಿ 3, 2019 ರಂದು ರೂ.19.25 ಲಕ್ಷಗಳು. ಕಂಪನಿಯು CIT (ಅಪೀಲುಗಳು) 538.37 ಲಕ್ಷಗಳ ಬೇಡಿಕೆಯ ವಿವಾದದ ಮೊದಲು ಮೊದಲ ಮೇಲ್ಮನವಿಯನ್ನು ಆದ್ಯತೆ ನೀಡಿದೆ ಮತ್ತು ಆದೇಶಗಳಿಗಾಗಿ ಕಾಯುತ್ತಿದೆ. ಬಾಕಿಯಿರುವ ಮರುಪಾವತಿ ಮೊತ್ತದಿಂದ ಪಾವತಿಸಬೇಕಾದ ಬಾಕಿಯನ್ನು ಈಗಾಗಲೇ ಹೊಂದಿಸಲಾಗಿದೆ.
- vii) AY 2017-18 ಕ್ಕೆ ಪಾವತಿಸಬೇಕಾದ ಹೆಚ್ಚುವರಿ ಆದಾಯ ತೆರಿಗೆ ರೂ.785.13 ಲಕ್ಷಗಳು (ಮರುಪಾವತಿ ಬಾಕಿಯಿಂದ ಹೊಂದಿಸಲಾಗಿದೆ) ಸಾಲವೆಂದು ಅಂಗೀಕರಿಸಲಾಗಿಲ್ಲ ಏಕೆಂದರೆ ಕಂಪನಿಯು ಮೊದಲ AA ಮತ್ತು ಆದೇಶಕ್ಕಾಗಿ ಕಾಯುವ ಮೊದಲು ಮೇಲ್ಮನವಿಯನ್ನು ಆದ್ಯತೆ ನೀಡಿದೆ.
- viii) 2018-19ರ 05.04.2021 ರ ಡಿಮ್ಯಾಂಡ್ ನೋಟೀಸ್ ಪ್ರಕಾರ ರೂ.1148.83 ಲಕ್ಷಗಳ ಮೊತ್ತದ ಆದಾಯ ತೆರಿಗೆ ಬೇಡಿಕೆಯನ್ನು ಸಾಲವೆಂದು ಅಂಗೀಕರಿಸಲಾಗಿಲ್ಲ ಏಕೆಂದರೆ ಕಂಪನಿಯು ಮೊದಲ AA ಕ್ಲಿಂತ ಮೊದಲು ಮೊದಲ ಮೇಲ್ಮನವಿಯನ್ನು ಬಯಸಿದೆ ಮತ್ತು ಆದೇಶಗಳಿಗಾಗಿ ಕಾಯುತ್ತಿದೆ. ಕಂಪನಿಯು ದಿನಾಂಕ 29.04.2021 ರಂದು ರೂ.372.09 ಲಕ್ಷಗಳನ್ನು ಪೂರ್ವ ಠೇವಣಿ ಮಾಡಿದೆ.

- ix) 13.12.2016 ರ ದಿನಾಂಕದ AY 2014-15 ರ ಡಿಮ್ಯಾಂಡ್ ನೋಟೀಸ್ ಪ್ರಕಾರ ರೂ.537.16 ಲಕ್ಷಗಳ ಮೊತ್ತದ ಆದಾಯ ತೆರಿಗೆ ಬೇಡಿಕೆಯನ್ನು ಸಾಲವೆಂದು ಅಂಗೀಕರಿಸಲಾಗಿಲ್ಲ ಏಕೆಂದರೆ ಕಂಪನಿಯು ITAT, ಬೆಂಗಳೂರಿನ ಮುಂದೆ ಎರಡನೇ ಮೇಲ್ಮನವಿಯನ್ನು ಬಯಸಿದೆ ಮತ್ತು ಆದೇಶಗಳಿಗಾಗಿ ಕಾಯುತ್ತಿದೆ. ಕಂಪನಿಯು ಮೇಲ್ಮನವಿ ಪೂರ್ವ ಠೇವಣಿ ರೂ.80.58 ಲಕ್ಷಗಳನ್ನು ಪಾವತಿಸಿದೆ ಮತ್ತು ವಿವಿಧ ಹಣಕಾಸು ವರ್ಷಗಳಿಗೆ ಬಾಕಿಯಿರುವ ಮರುಪಾವತಿಯಿಂದ ಬಾಕಿಯನ್ನು ಹೊಂದಿಸಲಾಗಿದೆ.
- x) 2013-14 ರ ಎವೈ 2013-14 ಕ್ಕೆ ಪಾವತಿಸಬೇಕಾದ ಹೆಚ್ಚುವರಿ ಆದಾಯ ತೆರಿಗೆ ರೂ.122.82 ಲಕ್ಷಗಳನ್ನು ಸಾಲವೆಂದು ಅಂಗೀಕರಿಸಲಾಗಿಲ್ಲ ಏಕೆಂದರೆ ಕಂಪನಿಯು ಬೆಂಗಳೂರಿನ ಐಟಿಎಟಿಯ ಮುಂದೆ ಎರಡನೇ ಮೇಲ್ಮನವಿಯನ್ನು ಬಯಸಿದೆ ಮತ್ತು ಆದೇಶಗಳಿಗಾಗಿ ಕಾಯುತ್ತಿದೆ. AY 2017-18 ಕ್ಕೆ ಬಾಕಿ ಇರುವ ಮರುಪಾವತಿಯಿಂದ ರೂ.122.82 ಲಕ್ಷಗಳ ಸಂಪೂರ್ಣ ಬೇಡಿಕೆಯನ್ನು ಸರಿಹೊಂದಿಸಲಾಗಿದೆ.
- xi) 2009-10 ರ AY 2009-10 ಕ್ಕೆ ಪಾವತಿಸಬೇಕಾದ ಹೆಚ್ಚುವರಿ ಆದಾಯ ತೆರಿಗೆ ರೂ. 463.94 ಲಕ್ಷಗಳ ಮೊತ್ತವು 20.06.2014 ರ ಸೆಕ್ಷನ್ 263 ನೊಂದಿಗೆ ಓದಲಾದ u/143(3) ಅನ್ನು 20.06.2014 ರೊಂದಿಗೆ ಓದಿದ ಆದೇಶದ ಹೊರತಾಗಿ ಕಂಪನಿಯು ಮೊದಲು ಆದ್ಯತೆ ನೀಡಿರುವುದರಿಂದ ಸಾಲವೆಂದು ಅಂಗೀಕರಿಸಲಾಗಿಲ್ಲ ಬೆಂಗಳೂರಿನ ಸಿಐಟಿ (ಎ) ಮುಂದೆ ಮೇಲ್ಮನವಿ ಸಲ್ಲಿಸಲಾಗಿದ್ದು, ಆದೇಶಕ್ಕಾಗಿ ಕಾಯಲಾಗುತ್ತಿದೆ.
- xii) 2009-10ನೇ ಸಾಲಿನಲ್ಲಿ ಅರಣ್ಯೇತರ ಬೂಮಿಗೆ ಪರಿಸರ ಸಂರಕ್ಷಣಾ ಶುಲ್ಕವಾಗಿ ಗಣಿ ಮತ್ತು ಬೂವಿಜ್ಜಾನ ಇಲಾಖೆಯಿಂದ ಗುತ್ತಿಗೆ ಪಡೆದ ಬೂಮಿಯಲ್ಲಿ ಪ್ರತಿ ಹೆಕ್ಟೇರ್ಗೆ 84,000 ಬೇಡಿಕೆಯಿದೆ. ಒಟ್ಟು ಬೇಡಿಕೆಯು 4489.74 ಲಕ್ಷಗಳಾಗಿರುತ್ತದೆ ಆದರೆ ಕಂಪನಿಯು 2009-20 ರ ಹಣಕಾಸು ವರ್ಷಗಳಲ್ಲಿ ಕೆಲಸ ಮಾಡುವ ಗಣಿಗಳಲ್ಲಿ 2585.51 ಲಕ್ಷಗಳನ್ನು ಮಾತ್ರ ಪಾವತಿಸಿದೆ ಮತ್ತು ಕೆಲಸ ಮಾಡದ ಗಣಿಗಳಲ್ಲಿ 1904.24 ಕಾಹ್?ಗಳ ಬಾಕಿ ಮೊತ್ತವನ್ನು ಪ್ರಸ್ತುತವಲ್ಲದ ಹೊಣೆಗಾರಿಕೆಯ ಅಡಿಯಲ್ಲಿ ತೋರಿಸಲಾಗಿದೆ.
- xiii) 2009-10 ರಿಂದ 2020-2021 ರ ಅವಧಿಗೆ 19.01 ಕೋಟಿ ರೂ.ಗಳು ಮತ್ತು 11.43 ಕೋಟಿಗಳು ಆಒಲು ಯಿಂದ 11.43 ಕೋಟಿಗಳ ಬೇಡಿಕೆಯಿದೆ ಲೀಸ್ ನಂ.2629 ಮತ್ತು ನಂ.2605 ಗೆ ಸಂಬಂಧಿಸಿದಂತೆ ಅವರ ಪತ್ರ ಸಂಖ್ಯೆ. 2629-2020 22/3063 ದಿನಾಂಕ 08-10-2021 ಮತ್ತು 2605/2021-22/3061 ದಿನಾಂಕ 08-10-2021. ಕಂಪನಿಯು ಹಿಂಪಡೆಯಲು ಹೇಳಿದ ಬೇಡಿಕೆಯನ್ನು ಪ್ರತಿಬಟಿಸಿತು.
- xiv) ಗಣಿಗಳು ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ 2015 ರ ಅದಿಸೂಚನೆ ಸಂಖ್ಯೆ 10 ರ ಪ್ರಕಾರ ಕಂಪನಿಯು DMF (ಜಿಲ್ಲಾ ಮಿನರಲ್ ಪೌಂಡೇಶನ್) @30% ರಷ್ಟು ಅದಿಸೂಚಿತ ಖನಿಜಗಳ ಮೇಲಿನ ರಾಯಲ್ಟಿ ಮೇಲೆ 101.20101 ರಿಂದ ಜಾರಿಗೆ ಬರುವಂತೆ ಪಾವತಿಸಬೇಕು.
- xv) ಕಂದಾಯ ಇಲಾಖೆಯಿಂದ 11921.43 ಲಕ್ಷಗಳ ಬೇಡಿಕೆಯಿದೆ ಕೇಂದ್ರ ಅಬಕಾರಿ ಮತ್ತು ಕಸ್ಟಮ್ಸ್ ಕಮಿಷನರ್ ಅವರು ಪತ್ರ ಸಂಖ್ಯೆ. ಅ. ಸಂಖ್ಯೆ IV/01/22/2017 ST(A) TBG/546 ದಿನಾಂಕ 17.03.2021 2011-12 ರಿಂದ 2016-17 ರ ಅವಧಿಗೆ CENVAT ಕ್ರೆಡಿಟ್ ನಿಯಮಗಳು, 2004 ರ ನಿಯಮ 6(3) ರ ಅಡಿಯಲ್ಲಿ CENVAT ಕ್ರೆಡಿಟ್ ಲಭ್ಯತೆಯ ವಿರುದ್ಧದ ಬೇಡಿಕೆ ಮತ್ತು ಸರಕು ಸಾಗಣೆ ಏಜೆನ್ಸಿ, ಮಾನವಶಕ್ತಿ ಪೂರೈಕೆ, ಡೈರೆಕ್ಟರ್ ಸಿಟಿಂಗ್ ಶುಲ್ಕ, ಕೆಲಸದ ಗುತ್ತಿಗೆ, ಬಾಡಿಗೆ ಮುಂತಾದ ಇತರ ಸಮಸ್ಯೆಗಳ ವಿರುದ್ಧ ಬೇಡಿಕೆ ಸ್ಥಿರ ಆಸ್ತಿ ಇತ್ಯಾದಿ, ಕಂಪನಿಯು ನಗದು ಪಾವತಿಸುವ ಮೂಲಕ ಬಳಸಿದ CENVAT ಕ್ರೆಡಿಟ್ ಅನ್ನು ಹಿಂತಿರುಗಿಸಿದೆ. ಅಂತಹ ಸಂದರ್ಭದಲ್ಲಿ, CENVAT ಕ್ರೆಡಿಟ್ ನಿಯಮಗಳು, 2004 ರ ನಿಯಮ 6(3) ರ ವಿರುದ್ಧ ಬೇಡಿಕೆ ಉದ್ಧವಿಸುವುದಿಲ್ಲ ಎಂದು ಕಂಪನಿಯು ಅಭಿಪ್ರಾಯಪಟ್ಟಿದೆ. 23.09.2021 ರಂದು ಕಸ್ಟಮ್ಸ್, ಎಕ್ಸೈಸ್ ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದ ಮುಂದೆ ಬೆಂಗಳೂರು ದಕ್ಷಿಣ ಕಮಿಷನರೇಟ್‌ನ ಕೇಂದ್ರ ತೆರಿಗೆ ಆಯುಕ್ತರು ಮೇಲ್ಮನವಿ ಸಲ್ಲಿಸಿದ್ದಾರೆ. 11921.43 ಲಕ್ಷಗಳ ಅನಿಶ್ಚಿತ ಹೊಣೆಗಾರಿಕೆ ಅಸ್ತಿತ್ವದಲ್ಲಿದೆ.

xvi). ಪ್ರದಾನ ಹೆಚ್ಚುವರಿ ನಿರ್ದೇಶಕರ ಕಛೇರಿ, ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ನಿರ್ದೇಶನಾಲಯ, ಬೆಂಗಳೂರು ವಲಯದಿಂದ ಶೋಕಾಸ್ ನೋಟಿಸ್ ವಿರುದ್ಧ 4100.71 ಲಕ್ಷಗಳ ಬೇಡಿಕೆಯಿದೆ. /5441/2020 ದಿನಾಂಕ 17ನೇ ಆಗಸ್ಟ್ 2020 ರ ಅವಧಿಗೆ 01.04.2016 ರಿಂದ 30.06.2017 ರವರೆಗಿನ ಅವಧಿಗೆ ರಾಯದನ, ಜಿಲ್ಲಾ ಖನಿಜ ನಿಧಿ, ರಾಷ್ಟ್ರೀಯ ಖನಿಜ ಪರಿಶೋಧನೆ ಟ್ರಸ್ಟ್ ಶುಲ್ಕ ಮತ್ತು ರಿವರ್ಸ್ ಚಾರ್ಜ್ ಕಾರ್ಯವಿದಾನದ ಅಡಿಯಲ್ಲಿ ಅರಣ್ಯ ಅಭಿವೃದ್ಧಿ ಶುಲ್ಕದ ಮೇಲಿನ ಸೇವಾ ತೆರಿಗೆ. ಈ ಅವಧಿಯಲ್ಲಿ ಕಂಪನಿಯು 1869.47 ಲಕ್ಷಗಳ ಮೊತ್ತವನ್ನು ಪಾವತಿಸಿದೆ. ಪ್ರತಿಬಟನೆಯಲ್ಲಿ 1383.39 ಲಕ್ಷ ರೂ.

xvii). ತುಂಗಭದ್ರಾ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್‌ನ

B. ಬದ್ಧತೆಗಳು

ವಿವರ	ವರ್ಷದ ಅಂತ್ಯಕ್ಕೆ	
	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ಬಂಡವಾಳ ಖಾತೆಯಲ್ಲಿ ಕಾರ್ಯಗತಗೊಳಿಸಲು ಉಳಿದಿರುವ ಅಂದಾಜು ಮೊತ್ತದ ಒಪ್ಪಂದಗಳು ಮತ್ತು ಒದಗಿಸಲಾಗಿಲ್ಲ ಆಸ್ತಿ, ಸ್ಥಾವರ ಮತ್ತು ಉಪಕರಣಗಳು - ಸಂಚಾರಿನಲ್ಲಿ ಕಟ್ಟಡ ನಿರ್ಮಾಣ (ಮುಂಗಡಗಳ ನಿವ್ವಳ)	88.14	87.00
	124.64	124.64

ಅಮೂರ್ತ ಆಸ್ತಿ - ERP ಸಾಫ್ಟ್‌ವೇರ್ (ಮುಂದುವರಿಯ ನಿವ್ವಳ)

C. ಕಂಪನಿಯ ವಿರುದ್ಧ ಬಾಕಿ ಉಳಿದಿರುವ ಪ್ರಕರಣಗಳ ಪಟ್ಟಿ

ಮಾರ್ಚ್ 31, 2021 ರಂತೆ ಕಂಪನಿಯ ವಿರುದ್ಧ ಈ ಕೆಳಗಿನ ಪ್ರಕರಣಗಳು ಬಾಕಿ ಉಳಿದಿವೆ

ವಿವರ	ವರ್ಷದ ಅಂತ್ಯಕ್ಕೆ	
	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
	No of cases	No of cases
ಮದ್ಯಸಿಕ್ಕಿ ಪ್ರಕರಣಗಳು	4	5
ವಿಚಾರಣಾ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು	18	17
ಸುಪ್ರೀಂ ಕೋರ್ಟಿನಲ್ಲಿ ಬಾಕಿ ಇರುವ ಪ್ರಕರಣಗಳು	5	5
ಹೈಕೋರ್ಟಿನಲ್ಲಿ ಬಾಕಿ ಇರುವ ಪ್ರಕರಣಗಳು	38	75
CGIT ಕಮ್ ಲೇಬರ್ ಕೋರ್ಟ್ ಪ್ರಕರಣಗಳು	29	14

ಮೇಲಿನ ಎಲ್ಲಾ ಪ್ರಕರಣಗಳು ವಿವಿಧ ವೇದಿಕೆಗಳಲ್ಲಿವೆ ಮತ್ತು ವಿವಿಧ ಹಂತಗಳಲ್ಲಿ, ಹಣಕಾಸಿನ ಹೇಳಿಕೆಗಳ ಮೇಲೆ ಪ್ರಭಾವವನ್ನು ಕಂಡುಹಿಡಿಯಲಾಗುವುದಿಲ್ಲ. ಪ್ರಕರಣಗಳನ್ನು ನಿರ್ದರಿಸಿದ ನಂತರ, ಅದನ್ನು ಅಂಗೀಕರಿಸಲಾಗುತ್ತದೆ ಮತ್ತು ಖಾತೆಗಳ ಪುಸ್ತಕಗಳಲ್ಲಿ ಒದಗಿಸಲಾಗುತ್ತದೆ.

ಸೂಚನೆ 32 : ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ

ಎ) ಕಂಪನಿಯು ರೂ.724.74 ಲಕ್ಷಗಳು (ಹಿಂದಿನ ವರ್ಷ ರೂ.574.00 ಲಕ್ಷ)

ಬಿ) ವರ್ಷದಲ್ಲಿ ಖರ್ಚು ಮಾಡಿದ ಮೊತ್ತ;

ವಿವರ	ವರ್ಷದ ಅಂತ್ಯಕ್ಕೆ	
	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
i) ಯಾವುದೇ ಆಸ್ತಿಯ ನಿರ್ಮಾಣ/ಸ್ವಾದೀನ	88.50	437.42
ii) ಮೇಲಿನ (i) ಮೇಲೆ ಹೊರತುಪಡಿಸಿ ಇತರ ಉದ್ದೇಶಗಳ ಮೇಲೆ ವರ್ಷದಲ್ಲಿ ಖರ್ಚು ಮಾಡಿದ ಒಟ್ಟು ಮೊತ್ತ	946.30	845.18
	1,034.80	1,282.59

ಟಿಪ್ಪಣಿ 33 : ಸಂಬಂಧಿತ ಪಕ್ಷದ ಬಹಿರಂಗಪಡಿಸುವಿಕೆ

ನಿಯಂತ್ರಣ ಇರುವ ಸಂಬಂಧಿತ ಪಕ್ಷಗಳ ಪಟ್ಟಿ ಮತ್ತು ವಹಿವಾಟುಗಳು ನಡೆದಿರುವ ಸಂಬಂಧಿತ ಪಕ್ಷಗಳು ಮತ್ತು ಸಂಬಂಧಗಳು:

ಪಕ್ಷದ ಹೆಸರು	ಸಂಬಂಧ
ವಿಜಯನಗರ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್ ತುಂಗಬದ್ರ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್ ಎಸ್.ಕಲಿಂಗಮೂರ್ತಿ ಶಿವಾನಂದ ಕಪಾಶಿ ಬಿ.ಬಿ.ಕಾವೇರಿ ಪಂಕಜ್‌ಕುಮಾರ್ ಪಾಂಡೆ ಡಾ.ಎಸ್ ಸೆಲ್ವಕುಮಾರ್ ಪೊನ್ನೂರಾಜ್ ವಿ. ಡಾ.ಎಕ್‌ರೂಪ್ ಕೌರ್ ರವೀಂದ್ರ ಪಿ.ಎನ್ ರಾಮ ಪ್ರಸಾತಮನೋಹರ ಪ್ರಬುಲಿಂಗ ಕವಳಿಕಟ್ಟಿ ಎಂ.ರುದ್ರಮೂರ್ತಿ ಎಂ.ಆರ್.ಪಾಟೀಲ	ಜಂಟಿ ಸಹಬಾಗಿತ್ವ ಕಂಪನಿ ಸಹಯೋಗಿ ಕಂಪನಿ ಅಧ್ಯಕ್ಷರು ವ್ಯವಸ್ಥಾಪಕ ನಿರ್ದೇಶಕರು ವ್ಯವಸ್ಥಾಪಕ ನಿರ್ದೇಶಕರು ನಿರ್ದೇಶಕರು ನಿರ್ದೇಶಕರು ನಿರ್ದೇಶಕರು ನಿರ್ದೇಶಕರು ನಿರ್ದೇಶಕರು ನಿರ್ದೇಶಕರು ನಿರ್ದೇಶಕರು ನಿರ್ದೇಶಕರು ನಿರ್ದೇಶಕರು ನಿರ್ದೇಶಕರು

ಲೆಕ್ಕ ಪರಿಶೋಧಕರು ಅವಲಂಬಿಸಿರುವ ಕಂಪನಿಯು ಒದಗಿಸಿದ ಮಾಹಿತಿಯ ಆಧಾರದ ಮೇಲೆ ಅಂತಹ ಪಕ್ಷಗಳನ್ನು ಗುರುತಿಸಲಾಗಿದೆ ಎಂದು ಮೇಲಿನ ಮಾಹಿತಿಯನ್ನು ನಿರ್ದರಿಸಲಾಗಿದೆ.

ಸಂಬಂಧಿತ ಪಕ್ಷಗಳೊಂದಿಗೆ ವಹಿವಾಟುಗಳ ಹೆಸರು	ಕಂಪನಿಯೊಂದಿಗೆ ಸಂಬಂಧ	ವರ್ಷದ ಅಂತ್ಯಕ್ಕೆ	
		ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
ವೆಚ್ಚಗಳು			
ನಿರ್ದೇಶಕರ ಸಂಬಾವನೆ	ಅಧ್ಯಕ್ಷರು	9.69	2.69
ನಿರ್ದೇಶಕರ ಸಂಬಾವನೆ	ವ್ಯವಸ್ಥಾಪಕ ನಿರ್ದೇಶಕರು	14.98	17.35
ನಿರ್ದೇಶಕ ಕುಳಿತುಕೊಳ್ಳುವ ಶುಲ್ಕಗಳು	ನಿರ್ದೇಶಕರು	0.71	0.78
ವ್ಯಾಪಾರದ ಕರಾರು			
ವಿಜಯನಗರ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್	ಜಂಟಿ ಸಹಬಾಗಿತ್ವ ಕಂಪನಿ	1,068.34	1,117.41
ವ್ಯಾಪಾರದ ಕರಾರು			
ತುಂಗಬದ್ರ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್	ಜಂಟಿ ಸಹಬಾಗಿತ್ವ ಕಂಪನಿ	39.10	39.10
ವಿಜಯನಗರ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್	ಜಂಟಿ ಸಹಬಾಗಿತ್ವ ಕಂಪನಿ		

ಟಿಪ್ಪಣಿ 34 : ಪ್ರತಿ ಷೇರಿಗೆ ಗಳಿಕೆಗಳು

ವಿವರ	ವರ್ಷದ ಅಂತ್ಯಕ್ಕೆ	
	ಮಾರ್ಚ್ 31, 2022 ರಂದು ಇದ್ದಂತೆ	ಮಾರ್ಚ್ 31, 2021ರಂದು ಇದ್ದಂತೆ
i) ಈಕ್ವಿಟಿ ಷೇರುದಾರರಿಗೆ ಕಾರಣವಾದ ಲಾಭ ಮತ್ತು ನಷ್ಟದ ಹೇಳಿಕೆಯ ಪ್ರಕಾರ ತೆರಿಗೆಯ ನಂತರದ ನಿವ್ವಳ ಲಾಭ	79,067.90	45,665.23
ii) ಆದಾರ ಇಕಖ ಅನ್ನು ಲೆಕ್ಕಾಚಾರ ಮಾಡಲು ಭೇದಕವಾಗಿ ಬಳಸಲಾದ ಇಕ್ವಿಟಿ ಷೇರುಗಳ ಸಂಖ್ಯೆಯ ತೂಕದ ಸರಾಸರಿ	6.00	6.00
iii) ಪ್ರತಿ ಷೇರಿಗೆ ಮೂಲ ಗಳಿಕೆಗಳು (ರೂಪಾಯಿಗಳಲ್ಲಿ)	13,178	7,611
iv) ಪ್ರತಿ ಷೇರಿಗೆ ದುರ್ಬಲಗೊಳಿಸಿದ ಗಳಿಕೆಗಳು (ರೂಪಾಯಿಗಳಲ್ಲಿ)	13,178	7,611
v) ಪ್ರತಿ ಈಕ್ವಿಟಿ ಷೇರಿಗೆ ಮುಖಬೆಲೆ	100	100

ಟಿಪ್ಪಣಿ 35: ಲಾಭಾಂಶವನ್ನು ರವಾನಿಸಲಾಗಿದೆ

ಬ್ಯಾಲೆನ್ಸ್ ಶೀಟ್ ದಿನಾಂಕದ ನಂತರ ಪ್ರಸ್ತಾಪಿಸಲಾದ ಅಥವಾ ಘೋಷಿಸಿದ ಲಾಭಾಂಶಗಳು ಆದರೆ ಹಣಕಾಸಿನ ಹೇಳಿಕೆಗಳನ್ನು ವಿತರಿಸಲು ನಿರ್ದೇಶಕರ ಮಂಡಳಿಯು ಅನುಮೋದಿಸುವ ಮೊದಲು ಬ್ಯಾಲೆನ್ಸ್ ಶೀಟ್‌ನಲ್ಲಿ ಹೋಣೆಗಾರಿಕೆ ಎಂದು ಗುರುತಿಸಲಾಗುವುದಿಲ್ಲ

ಕಂಪನಿಯ ನಿರ್ದೇಶಕರ ಮಂಡಳಿಯು 14ನೇ ಆಪ್ರಿಲ್ 2022 ರ ಸಭೆಯ ಪ್ರಕಾರ ಕಂಪನಿ ಕಾಯ್ದೆ 2013 ರ ಸೆಕ್ಷನ್ 123 ರ ಪ್ರಕಾರ ಪ್ರತಿ ಷೇರಿಗೆ 2363.33 ಲಾಭಾಂಶವನ್ನು ಘೋಷಿಸಿದೆ. ಅದರ ಪ್ರಕಾರ, ಕಂಪನಿಯು ? 141.79 ಲಕ್ಷಗಳನ್ನು ಪಾವತಿಸಿದೆ (ಹಿಂದಿನ ವರ್ಷ: 3000 ಲಕ್ಷಗಳು) ಷೇರುದಾರರಿಗೆ ಲಾಭಾಂಶವಾಗಿ.

ಸೂಚನೆ 36 : ಪರಿಗಣನೆಯಲ್ಲಿರುವ ವರ್ಷದಲ್ಲಿ, ಏಟಿಜಿ ಓಖ, ಅಕೌಂಟಿಂಗ್ ನೀತಿಗಳು, ಲೆಕ್ಕಪರಿಶೋಧಕ ಅಂದಾಜುಗಳಲ್ಲಿನ ಬದಲಾವಣೆಗಳು ಮತ್ತು ನಿರೀಕ್ಷಿತ ಪರಿಣಾಮದೊಂದಿಗೆ ದೋಷಗಳ ಅಗತ್ಯತೆಗಳ ಪ್ರಕಾರ ದೋಷಗಳನ್ನು ಸರಿಪಡಿಸಲಾಗಿದೆ.

ಟಿಪ್ಪಣಿ 37 : ಪ್ರಸ್ತುತ ವರ್ಷದ ಅಂಕಿಅಂಶಗಳಿಗೆ ಅನುಗುಣವಾಗಿ ಅಗತ್ಯವಿದ್ದಲ್ಲಿ ಹಿಂದಿನ ವರ್ಷದ ಅಂಕಿಅಂಶಗಳನ್ನು ಮರುಸಂಗ್ರಹಿಸಲಾಗಿದೆ / ಮರುವರ್ಗೀಕರಿಸಲಾಗಿದೆ.

ಟಿಪ್ಪಣಿ 38 : ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ಅಥವಾ ಇತರ ಸಾಲದಾತರಿಂದ ಕಂಪನಿಯನ್ನು ಉದ್ದೇಶಪೂರ್ವಕ ಸುಸ್ತಿದಾರ ಎಂದು ಘೋಷಿಸಲಾಗಿಲ್ಲ

ಟಿಪ್ಪಣಿ 39 : ಕಂಪನಿ ಕಾಯ್ದೆ ಸೆಕ್ಷನ್ 248 ಅಥವಾ ಕಂಪನಿಗಳ ಕಾಯ್ದೆ 1956 ಸೆಕ್ಷನ್ 560 ಅಡಿಯಲ್ಲಿ ಕಂಪನಿಯು ಸ್ಟ್ರಕ್ ಆಫ್ ಕಂಪನಿಗಳೊಂದಿಗೆ ಯಾವುದೇ ವಹಿವಾಟು ಹೊಂದಿರುವುದಿಲ್ಲ.

ಟಿಪ್ಪಣಿ 40 : ಹಣಕಾಸು ವರ್ಷದಲ್ಲಿ ಯಾವುದೇ ವಿದೇಶಿ ಕರೆನ್ಸಿ ಅಮದು /ರಫ್ತು ಇರುವುದಿಲ್ಲ

ಟಿಪ್ಪಣಿ 41 : ಹಣಕಾಸು ಸಾದನಗಳು

ಭೋಗ್ಯ ವೆಚ್ಚದಲ್ಲಿ ಹಣಕಾಸು ಸ್ವತ್ತುಗಳು

ಹಣಕಾಸಿನ ಆಸ್ತಿಯನ್ನು ವ್ಯವಹಾರ ಮಾದರಿಯಲ್ಲಿ ಇರಿಸಲಾಗುತ್ತದೆ ಇದರ ಉದ್ದೇಶವು ಒಪ್ಪಂದದ ನಗದು ಹರಿವುಗಳನ್ನು ಸಂಗ್ರಹಿಸಲು ಹಣಕಾಸಿನ ಸ್ವತ್ತುಗಳನ್ನು ಹಿಡಿದಿಟ್ಟುಕೊಳ್ಳುವುದು ಮತ್ತು ಹಣಕಾಸಿನ ಆಸ್ತಿಯ ಒಪ್ಪಂದದ ನಿಯಮಗಳು ನಿರ್ದಿಷ್ಟ ದಿನಾಂಕದಂದು ನಗದು ಹರಿವುಗಳಿಗೆ ಕಾರಣವಾಗುತ್ತದೆ ಅದು ಅಸಲು ಮತ್ತು ಬಾಕಿ ಉಳಿದಿರುವ ಅಸಲು ಮೊತ್ತದ ಮೇಲಿನ ಬಡ್ಡಿಯನ್ನು ಮಾತ್ರ ಪಾವತಿಸುತ್ತದೆ ಪ್ರಸ್ತುತವಲ್ಲದ ಸ್ವತ್ತುಗಳಾಗಿ ಪ್ರಸ್ತುತಪಡಿಸಲಾದ ವರದಿ ದಿನಾಂಕದ 12 ತಿಂಗಳ ನಂತರ ಪಕ್ಷವಾಗುವುದನ್ನು ಹೊರತುಪಡಿಸಿ

ಅವುಗಳನ್ನು ಪ್ರಸ್ತುತ ಸ್ವತ್ತುಗಳಾಗಿ ಪ್ರಸ್ತುತಪಡಿಸಲಾಗುತ್ತದೆ ಹಣಕಾಸಿನ ಸ್ವತ್ತುಗಳನ್ನು ಆರಂಭದಲ್ಲಿ ನ್ಯಾಯೋಚಿತ ಮೌಲ್ಯ ಮತ್ತು ವಹಿವಾಟು ವೆಚ್ಚದಲ್ಲಿ ಅಳೆಯಲಾಗುತ್ತದೆ ಮತ್ತು ತರುವಾಯ ಪರಿಣಾಮಕಾರಿ ಬಡ್ಡಿ ವಿಧಾನವನ್ನು ಬಳಸಿಕೊಂಡು ದುರ್ಬಲತೆಯ ನಷ್ಟವನ್ನು ಕಡಿಮೆ ಮಾಡುತ್ತದೆ. ಭೋಗ್ಯ ವೆಚ್ಚವನ್ನು ಭದ್ರತಾ ಠೇವಣಿಗಳು ನಗದು ಮತ್ತು ನಗದು ಸಮಾನತೆಗಳು ಉದೋಗಿ ಮತ್ತು ಇತರ ಮುಂಗಡಗಳು ಮತ್ತು ಆಸ್ತಿಗಳಿಂದ ಪ್ರತಿನಿಧಿಸಲಾಗುತ್ತದೆ ನಗದು ಮತ್ತು ನಗದು ಸಮಾನತೆಗಳು ಕೈಯಲ್ಲಿ ಬ್ಯಾಂಕ್‌ಗಳಲ್ಲಿನ ನಗದು ಮತ್ತು ಬ್ಯಾಂಕ್‌ಗಳಲ್ಲಿ ಬೇಡಿಕೆಯ ಠೇವಣಿಗಳ ಸಮಯದಲ್ಲಿ ಪೂರ್ವಸೂಚನೆ ಅಥವಾ ನಿವ್ವಳ ಮೊತ್ತಕ್ಕೆ ದಂಡವಿಲ್ಲದೇ ಹಿಂಪಡೆಯಬಹುದು. ನಗದು ಹರಿವಿನ ಹೇಳಿಕೆಯ ಉದ್ದೇಶಗಳಿಗಾಗಿ ನಗದು ಮತ್ತು ನಗದು ಸಮಾನತೆಯು ಕೈಯಲ್ಲಿ ಬ್ಯಾಂಕ್‌ಗಳಲ್ಲಿ ಮತ್ತು ಬ್ಯಾಂಕ್‌ಗಳಲ್ಲಿ ಬೇಡಿಕೆಯ ಠೇವಣಿಗಳನ್ನು ಒಳಗೊಂಡಿರುತ್ತದೆ

ಉತ್ತಪನ್ನವಲ್ಲದ ಹಣಕಾಸು ಹೊಣೆಗಾರಿಕೆಗಳು

ಭೋಗ್ಯ ವೆಚ್ಚದಲ್ಲಿ ಹಣಕಾಸು ಹೊಣೆಗಾರಿಕೆಗಳು

ವ್ಯಾಪಾರ ಮತ್ತು ಇತರ ಪಾವತಿಗಳಿಂದ ಪ್ರತಿನಿಧಿಸುವ ಭೋಗ್ಯ ವೆಚ್ಚದಲ್ಲಿ ಹಣಕಾಸಿನ ಹೊಣೆಗಾರಿಕೆಗಳನ್ನು ಆರಂಭದಲ್ಲಿ ನ್ಯಾಯಯುತ ಮೌಲ್ಯದಲ್ಲಿ ಗುರುತಿಸಲಾಗುತ್ತದೆ ಮತ್ತು ತರುವಾಯ ಪರಿಣಾಮಕಾರಿ ಬಡ್ಡಿ ವಿಧಾನವನ್ನು ಬಳಸಿಕೊಂಡು ಭೋಗ್ಯ ವೆಚ್ಚದಲ್ಲಿ ಸಾಗಿಸಲಾಗುತ್ತದೆ.

ಹಣಕಾಸು ಸ್ವತ್ತುಗಳು ಮತ್ತು ಹೊಣೆಗಾರಿಕೆಗಳ ನ್ಯಾಯೋಚಿತ ಮೌಲ್ಯವನ್ನು ಭೋಗ್ಯ ವೆಚ್ಚದಲ್ಲಿ ಅಲೆಯಲಾಗುತ್ತದೆ

ವ್ಯಾಪಾರ ಕರಾರುಗಳು ಅಲ್ಪಾವಧಿ ಠೇವಣಿಗಳು, ನಗದು ಮತ್ತು ನಗದು ಸಮಾನತೆಗಳು, ವ್ಯಾಪಾರ ಪಾವತಿಗಳು ಅವುಗಳ ಅಲ್ಪಾವಧಿಯ ಸ್ವಭಾವದಿಂದಾಗಿ ಅವುಗಳ ನ್ಯಾಯಯುತ ಮೌಲ್ಯಗಳಂತೆಯೇ ಪರಿಗಣಿಸಲಾಗುತ್ತಿದೆ

ಗಮನಾರ್ಹ ಅಂದಾಜುಗಳು: ಸಕ್ರಿಯ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡದ ಹಣಕಾಸು ಸಾಧನಗಳ ನ್ಯಾಯಯುತ ಮೌಲ್ಯವನ್ನು ಮೌಲ್ಯಪಮಾಪನ ತಂತ್ರಗಳನ್ನು ಬಳಸಿಕೊಂಡು ನಿರ್ಧರಿಸಲಾಗುತ್ತದೆ. ಒಂದು ವಿಧಾನವನ್ನು ಆಯ್ಕೆ ಮಾಡಲು ಕಂಪನಿಯು ತನ್ನ ತೀರ್ಪು ಬಳಸುತ್ತದೆ

ಹಣಕಾಸು ಸ್ವತ್ತುಗಳು	ಮಾರ್ಚ್ 31, 2022ಂದು ಇದ್ದಂತೆ			ಮಾರ್ಚ್ 31, 2021ರಂದು ಇದ್ದಂತೆ		
	FVTPL	FVTOCI	ಭೋಗ್ಯ ವೆಚ್ಚ	FVTPL	FVTOCI	ಭೋಗ್ಯ ವೆಚ್ಚ
ಹೂಡಿಕೆಗಳು	-	-	7,390.23	-	-	7,414.05
ವ್ಯಾಪಾರದ ಕರಾರು	-	-	9,649.68	-	-	10,354.85
ಸಾಲಗಳು	-	-	2.29	-	-	2.94
ನಗದು ಮತ್ತು ತತ್ಸಮಾನ	-	-	1,02,129.85	-	-	314.28
ಇತರೆ ಬ್ಯಾಂಕ್ ಬ್ಯಾಲನ್ಸ್	-	-	2,31,507.45	-	-	2,79,440.15
ಇತರ ಹಣಕಾಸು ಸ್ವತ್ತುಗಳು	-	-	7,692.13	-	-	7,892.60
ಒಟ್ಟು	-	-	3,58,371.63	-	-	3,05,418.88

ಹಣಕಾಸು ಹೋಣೆಗಾರಿಕೆ	ಮಾರ್ಚ್ 31, 2022ಂದು ಇದ್ದಂತೆ			ಮಾರ್ಚ್ 31, 2021ರಂದು ಇದ್ದಂತೆ		
	FVTPL	FVTOCI	ಭೋಗ್ಯ ವೆಚ್ಚ	FVTPL	FVTOCI	ಭೋಗ್ಯ ವೆಚ್ಚ
ವ್ಯಾಪಾರ ಸಂದಾಯಗಳು	-	-	2,637.66	-	-	3,133.93
ಇತರೆ ಒಟ್ಟು ಕಣಕಾಸು ಸಂದಾಯಗಳು	-	-	3,391.99	-	-	2,867.76
ಒಟ್ಟು	-	-	6,029.65	-	-	6,001.69

(1) 31ನೇ ಮಾರ್ಚ್ 2022 ಮತ್ತು 31ನೇ ಮಾರ್ಚ್ 2021 ರಂತೆ ಕ್ರಮವಾಗಿ ಹಣಕಾಸು ಸ್ವತ್ತುಗಳು (ಕಾನೂನುಬದ್ಧ ಅಧಿಕಾರಿಗಳಿಂದ ಸ್ವೀಕಾರಾರ್ಹಗಳು, ಪ್ರಿಪೇಯ್ಡ್ ವೆಚ್ಚಗಳು, ಪಾವತಿಸಿದ ಮುಂಗಡಗಳು ಮತ್ತು ಇತರ ಕೆಲವು ಸ್ವೀಕೃತಿಗಳು) ಒಳಗೊಂಡಿಲ್ಲ.

(2) ಕ್ರಮವಾಗಿ 31ನೇ ಮಾರ್ಚ್ 2022 ಮತ್ತು 31ನೇ ಮಾರ್ಚ್ 2021 ರಂತೆ ಹಣಕಾಸಿನ ಹೋಣೆಗಾರಿಕೆಗಳಲ್ಲದ ಇತರ ಹೋಣೆಗಾರಿಕೆಗಳನ್ನು (ಉದಾಹರಣೆಗೆ ಪಾವತಿಸಬೇಕಾದ ಶಾಸನಬದ್ಧ ಬಾಕಿಗಳು, ಗ್ರಾಹಕರಿಂದ ಮುಂಗಡಗಳು ಮತ್ತು ಕೆಲವು ಇತರ ಸಂಚಯಗಳು) ಸೇರಿಸಲಾಗಿಲ್ಲ.

a) ಅಪಾಯ ನಿರ್ವಹಣೆಯ ಚೌಕಟ್ಟು

ಕಂಪನಿಯ ನಿರ್ದೇಶಕರ ಮಂಡಳಿಯು ಕಂಪನಿಯ ಅಪಾಯ ನಿರ್ವಹಣಾ ಚೌಕಟ್ಟಿನ ಸ್ಥಾಪನೆ ಮತ್ತು ಮೇಲ್ವಿಚಾರಣೆಗೆ ಒಟ್ಟಾರೆ

ಜವಾಬ್ದಾರಿಯನ್ನು ಹೊಂದಿದೆ.

ಕಂಪನಿಯು ಎದುರಿಸುತ್ತಿರುವ ಅಪಾಯಗಳನ್ನು ಗುರುತಿಸಲು ಮತ್ತು ವಿಶ್ಲೇಷಿಸಲು, ಸೂಕ್ತವಾದ ಅಪಾಯದ ಮಿತಿಗಳು ಮತ್ತು ನಿಯಂತ್ರಣಗಳನ್ನು ಹೊಂದಿಸಲು ಮತ್ತು ಅಪಾಯಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಮಿತಿಗಳನ್ನು ಅನುಸರಿಸಲು ಕಂಪನಿಯ ಅಪಾಯ ನಿರ್ವಹಣಾ ನೀತಿಗಳನ್ನು ಸ್ಥಾಪಿಸಲಾಗಿದೆ. ಮಾರುಕಟ್ಟೆ ಪರಿಸ್ಥಿತಿಗಳು ಮತ್ತು ಕಂಪನಿಯ ಚಟುವಟಿಕೆಗಳಲ್ಲಿನ ಬದಲಾವಣೆಗಳನ್ನು ಪ್ರತಿಬಿಂಬಿಸಲು ಅಪಾಯ ನಿರ್ವಹಣೆ ನೀತಿಗಳು ಮತ್ತು

ವ್ಯವಸ್ಥೆಗಳನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತದೆ. ಕಂಪನಿಯು ತನ್ನ ತರಬೇತಿ ಮತ್ತು ನಿರ್ವಹಣಾ ಮಾನದಂಡಗಳು ಮತ್ತು ಕಾರ್ಯವಿಧಾನಗಳ ಮೂಲಕ, ಎಲ್ಲಾ ಉದ್ಯೋಗಿಗಳು ತಮ್ಮ ಪಾತ್ರಗಳು ಮತ್ತು ಕಟ್ಟುಪಾಡುಗಳನ್ನು ಅರ್ಥಮಾಡಿಕೊಳ್ಳುವ ಶಿಸ್ತುಬದ್ಧ ಮತ್ತು ರಚನಾತ್ಮಕ ನಿಯಂತ್ರಣ ಪರಿಸರವನ್ನು ನಿರ್ವಹಿಸುವ ಗುರಿಯನ್ನು ಹೊಂದಿದೆ.

ನಿರ್ದೇಶಕರ ಮಂಡಳಿಯು ಕಂಪನಿಯ ಅಪಾಯ ನಿರ್ವಹಣೆ ನೀತಿಗಳು ಮತ್ತು ಕಾರ್ಯವಿಧಾನಗಳ ಅನುಸರಣೆಯನ್ನು ಮೇಲ್ವಿಚಾರಣೆ

ಮಾಡುತ್ತದೆ ಮತ್ತು ಕಂಪನಿಯು ಎದುರಿಸುತ್ತಿರುವ ಅಪಾಯಗಳಿಗೆ ಸಂಬಂಧಿಸಿದಂತೆ ಅಪಾಯ ನಿರ್ವಹಣೆಯ ಚೌಕಟ್ಟಿನ ಸಮರ್ಪಕತೆಯನ್ನು ಪರಿಶೀಲಿಸುತ್ತದೆ.

ಕಂಪನಿಯು ಹಣಕಾಸಿನ ಸಾದನಗಳಿಂದ ಉಂಟಾಗುವ ಕೆಳಗಿನ ಅಪಾಯಗಳಿಗೆ ಒಡ್ಡಿಕೊಂಡಿದೆ:

ಮಾಪನ ನಿರ್ವಹಣೆಯಿಂದ ಉಂಟಾಗುವ ಅಪಾಯದ ಮಾನ್ಯತೆ	ನಿರ್ವಹಣೆಯಿಂದ ಉಂಟಾಗುವ ಅಪಾಯದ ಮಾನ್ಯತೆ	ಮಾಪನ	ನಿರ್ವಹಣೆ
ಕ್ರೆಡಿಟ್ ಅಪಾಯ	ನಗದು ಮತ್ತು ನಗದು ಸಮಾನಗಳು, ವ್ಯಾಪಾರಸ್ವೀಕೃತಿಗಳು, ಸಾಲಗಳು	ವಯಸ್ಸಾದ ವಿಶ್ಲೇಷಣೆ ಮತ್ತು ಕ್ರೆಡಿಟ್ರೀಟಿಂಗ್‌ಗಳು	
ಬ್ಯಾಂಕೈವಣಿಗಳ ವೈವಿದ್ಯೀಕರಣ, ಕ್ರೆಡಿಟಿಟಿಗಳು ಮತ್ತು ಸಾಲದಪತ್ರಗಳು			
ಲಿಕ್ವಿಡಿಟಿ ಅಪಾಯ	ಇತರ ಹೊಣೆಗಾರಿಕೆಗಳು	ರೋಲಿಂಗ್‌ಗದು ಹರಿವಿನ ಮುನ್ಸೂಚನೆಗಳು	ವಿವಿಧ ಮೆಚುರಿಟಿಗಳೊಂದಿಗೆ ಠೇವಣಿಗಳ ಲಭ್ಯತೆ ಮತ್ತು ಇಂದಿನ ಕೆಲಸದ ಬಂಡವಾಳದ ಅವಶ್ಯಕತೆಗಳನ್ನು ಸುಗಮಗೊಳಿಸಲು ಬದ್ಧಸಾಲ ಸೌಲಭ್ಯಗಳು
ಮಾರುಕಟ್ಟೆ ಅಪಾಯ-	ಕರೆನ್ಸಿ ಅಪಾಯ ಆಮದುಗಳು ವಿದೇಶಿ ಕರೆನ್ಸಿ ಪಾವತಿಗೇಕಾರಣವಾಗುತ್ತವೆ		ಯಾವುದೇ ವಿದೇಶಿ ಕರೆನ್ಸಿವ ಹಿವಾಟುಗಳಿಲ್ಲ

A. ಕ್ರೆಡಿಟ್ ಅಪಾಯ

ಕ್ರೆಡಿಟ್ ಅಪಾಯವು ಹಣಕಾಸಿನ ಸಾದನ ಅಥವಾ ಗ್ರಾಹಕ ಒಪ್ಪಂದದ ಅಡಿಯಲ್ಲಿ ಕೌಟರ್ಪಾರ್ಟಿ ತನ್ನ ಜವಾಬ್ದಾರಿಗಳನ್ನು ಪೂರೈಸದಿರುವ ಅಪಾಯವಾಗಿದೆ, ಇದು ಹಣಕಾಸಿನ ನಷ್ಟಕ್ಕೆ ಕಾರಣವಾಗುತ್ತದೆ. ಕಂಪನಿಯು ತನ್ನ ಕಾರ್ಯಾಚರಣೆಯ ಚಟುವಟಿಕೆಗಳಿಂದ (ಪ್ರಾಥಮಿಕವಾಗಿ ವ್ಯಾಪಾರ ಕರಾರುಗಳು) ಮತ್ತು ಬ್ಯಾಂಕ್‌ಗಳೊಂದಿಗಿನ ಠೇವಣಿಗಳಿಂದ ಕ್ರೆಡಿಟ್ ಅಪಾಯಕ್ಕೆ ಒಡ್ಡಿಕೊಳ್ಳುತ್ತದೆ.

ಪ್ರಸ್ತುತ ಕಂಪನಿಯ ಮಾರಾಟವು ಸಾಮಾನ್ಯವಾಗಿ ಮುಂಗಡ ಪಾವತಿಗಳನ್ನು ಆದರಿಸಿದೆ. ಪುಸ್ತಕಗಳಲ್ಲಿನ ವ್ಯಾಪಾರ ಕರಾರುಗಳು ಮುಖ್ಯವಾಗಿ ಹಿಂದಿನ ಅವಧಿಗಳಿಗೆ ಸಂಬಂಧಿಸಿದ ಕಾರಣದಿಂದಾಗಿರುತ್ತವೆ.

(ಬಿ) ಹಣಕಾಸು ಸಾದನಗಳು ಮತ್ತು ನಗದು ಠೇವಣಿಗಳು

ಬ್ಯಾಂಕ್‌ಗಳೊಂದಿಗಿನ ಬ್ಯಾಲೆನ್ಸಿನಿಂದ ಬರುವ ಕ್ರೆಡಿಟ್ ಅಪಾಯವನ್ನು ಕಂಪನಿಯ ನೀತಿಗೆ ಅನುಗುಣವಾಗಿ ಕಂಪನಿಯ ಖಜಾನೆ/ಹಣಕಾಸು ವಿಭಾಗವು ನಿರ್ವಹಿಸುತ್ತದೆ. ಹೆಚ್ಚುವರಿ ನಿದಿಯ ಹೂಡಿಕೆಗಳನ್ನು ಪ್ರತಿ ಬ್ಯಾಂಕ್ ನಿಗದಿಪಡಿಸಿದ ಮಿತಿಗಳಲ್ಲಿ ಕನಿಷ್ಠ 500 ಕೋಟಿಗಳ ನಿವ್ವಳ ಮೌಲ್ಯವನ್ನು ಹೊಂದಿರುವ ನಿಗದಿತ ವಾಣಿಜ್ಯ ಬ್ಯಾಂಕುಗಳೊಂದಿಗೆ ಮಾತ್ರ ಮಾಡಲಾಗುತ್ತದೆ.

ಮಿತಿಗಳನ್ನು ಕಂಪನಿಯ ನಿರ್ದೇಶಕರ ಮಂಡಳಿಯ ವಾರ್ಷಿಕ ಆದಾರದ ಮೇಲೆ ಪರಿಶೀಲಿಸುತ್ತದೆ. ಅಪಾಯಗಳ ಸಾಂದ್ರತೆಯನ್ನು ಕಡಿಮೆ ಮಾಡಲು ಮಿತಿಗಳನ್ನು ಹೊಂದಿಸಲಾಗಿದೆ ಮತ್ತು ಆದ್ದರಿಂದ ಪಾವತಿಗಳನ್ನು ಮಾಡಲು ಕೌಟರ್ಪಾರ್ಟಿಯ ಸಂಬಾವ್ಯ ವೈಪಲ್ಯದ ಮೂಲಕ ಹಣಕಾಸಿನ ನಷ್ಟವನ್ನು ತಗ್ಗಿಸುತ್ತದೆ.

ಲಿಕ್ವಿಡಿಟಿ ಅಪಾಯ

ಲಿಕ್ವಿಡಿಟಿ ರಿಸ್ಕ್ ಎಂದರೆ ಕಂಪನಿಯು ತನ್ನ ಹಣಕಾಸಿನ ಹೊಣೆಗಾರಿಕೆಗಳಿಗೆ ಸಂಬಂಧಿಸಿದ ಕಟ್ಟುಪಾಡುಗಳನ್ನು ಪೂರೈಸುವಲ್ಲಿ ತೊಂದರೆಯನ್ನು ಎದುರಿಸುವ ಅಪಾಯವಾಗಿದೆ, ಅದು ನಗದು ಅಥವಾ ಇನ್ನೊಂದು ಹಣಕಾಸಿನ ಆಸ್ತಿಯನ್ನು ವಿತರಿಸುವ ಮೂಲಕ

ಇತ್ಯರ್ಥವಾಗುತ್ತದೆ. ದ್ರವ್ಯತೆಯನ್ನು ನಿರ್ವಹಿಸುವ ಕಂಪನಿಯ ವಿದಾನವು ಸಾಧ್ಯವಾದಷ್ಟು, ಸಾಮಾನ್ಯ ಮತ್ತು ಒತ್ತಡದ ಪರಿಸ್ಥಿತಿಗಳಲ್ಲಿ, ಸ್ವೀಕಾರಾರ್ಹವಲ್ಲದ ನಷ್ಟಗಳನ್ನು ಉಂಟುಮಾಡದೆ ಅಥವಾ ಕಂಪನಿಯ ಖ್ಯಾತಿಗೆ ಹಾನಿಯಾಗದಂತೆ ಅದರ ಹೊಣೆಗಾರಿಕೆಗಳನ್ನು ಪೂರೈಸಲು ಸಾಕಷ್ಟು ದ್ರವ್ಯತೆ ಹೊಂದಿರುತ್ತದೆ ಎಂದು

ಖಚಿತಪಡಿಸಿಕೊಳ್ಳುವುದು.

ವಿಶಿಷ್ಟವಾಗಿ ಕಂಪನಿಯು ಹಣಕಾಸಿನ ಜವಾಬ್ದಾರಿಗಳ ಸೇವೆಯನ್ನು ಒಳಗೊಂಡಂತೆ 90 ದಿನಗಳ ಅವಧಿಗೆ ನಿರೀಕ್ಷಿತ ಕಾರ್ಯಾಚರಣೆಯ ವೆಚ್ಚಗಳನ್ನು ಪೂರೈಸಲು ಬೇಡಿಕೆಯ ಮೇಲೆ ಸಾಕಷ್ಟು ಹಣವನ್ನು ಹೊಂದಿದೆ ಎಂದು ಖಚಿತಪಡಿಸುತ್ತದೆ; ಇದು ನೈಸರ್ಗಿಕ ವಿಕೋಪಗಳಂತಹ ಸಮಂಜಸವಾಗಿ ಊಹಿಸಲು ಸಾಧ್ಯವಾಗದ ವಿಪರೀತ ಸಂದರ್ಭಗಳ ಸಂಬಂಧ ಪರಿಣಾಮವನ್ನು ಹೊರತುಪಡಿಸುತ್ತದೆ. ಹೆಚ್ಚುವರಿಯಾಗಿ, ಕಂಪನಿಯು ತನ್ನ ಅಲ್ಪಾವಧಿಯ ಹಣಕಾಸಿನ ಜವಾಬ್ದಾರಿಗಳನ್ನು ಪೂರೈಸಲು ಬ್ಯಾಂಕುಗಳೊಂದಿಗೆ ನಿರೀ ಆದಾರಿತ ಮಿತಿಗಳನ್ನು ತೆಗೆದುಕೊಂಡಿದೆ.

ಮಾರುಕಟ್ಟೆ ಅಪಾಯ-

ಮಾರುಕಟ್ಟೆ ಅಪಾಯವು ಮಾರುಕಟ್ಟೆಯ ಬೆಲೆಗಳಲ್ಲಿನ ಬದಲಾವಣೆಗಳ ಅಪಾಯವಾಗಿದೆ, ಉದಾಹರಣೆಗೆ ಬಡ್ಡಿದರಗಳು ಕಂಪನಿಯ ಆದಾಯ ಅಥವಾ ಅದರ ಹಣಕಾಸು ಸಾಧನಗಳ ಮೌಲ್ಯದ ಮೇಲೆ ಪರಿಣಾಮ ಬೀರುತ್ತವೆ. ಮಾರುಕಟ್ಟೆ ಅಪಾಯ ನಿರ್ವಹಣೆಯ ಉದ್ದೇಶವು ಮಾರುಕಟ್ಟೆ ಅಪಾಯದ ಮಾನ್ಯತೆಗಳನ್ನು ಸ್ವೀಕಾರಾರ್ಹ ನಿಯತಾಂಕಗಳಲ್ಲಿ ನಿರ್ವಹಿಸುವುದು ಮತ್ತು ನಿಯಂತ್ರಿಸುವುದು, ಆದಾಯವನ್ನು ಉತ್ತಮಗೊಳಿಸುವುದು.

ಬಡ್ಡಿದರದ ಅಪಾಯ

ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ನಿಗದಿಪಡಿಸಲಾಗಿದೆ, ಸಾಲದ ಆದಾರದ ಮೇಲೆ ಸಾಲದ ಆದಾರದ ಮೇಲೆ ಪಡೆದ ಅಂತಹ ಸಾಲಗಳ ಮೇಲೆ ಕಂಪನಿಯು ಯಾವುದೇ ಬಡ್ಡಿದರದ ಅಪಾಯವನ್ನು ಹೊಂದಿರುವುದಿಲ್ಲ. ಕಂಪನಿಯು ಬಡ್ಡಿದರದ ಅಪಾಯಕ್ಕೆ ಒಡ್ಡಿಕೊಳ್ಳುವುದಿಲ್ಲ ಆದ್ದರಿಂದ ಯಾವುದೇ ಸೂಕ್ಷ್ಮತೆಯ ವಿಶ್ಲೇಷಣೆಯನ್ನು ಪ್ರಸ್ತುತಪಡಿಸಲಾಗಿಲ್ಲ.

ಬಂಡವಾಳ ನಿರ್ವಹಣೆ

a) ಅಪಾಯ ನಿರ್ವಹಣೆಯು ಷೇರುದಾರರ ಮೌಲ್ಯವನ್ನು ಗರಿಷ್ಠಗೊಳಿಸುವುದು ಕಂಪನಿಯ ಬಂಡವಾಳ ನಿರ್ವಹಣೆಯ ಪ್ರಾಥಮಿಕ ಉದ್ದೇಶವಾಗಿದೆ. ಬಂಡವಾಳವನ್ನು ನಿರ್ವಹಿಸುವಾಗ ಕಂಪನಿಯ ಉದ್ದೇಶಗಳು ತಮ್ಮ ಕಾಳಜಿಯನ್ನು ಮುಂದುವರಿಸುವ ಸಾಮರ್ಥ್ಯವನ್ನು ಕಾಪಾಡುವುದು, ಇದರಿಂದ ಅವರು ಷೇರುದಾರರಿಗೆ ಆದಾಯವನ್ನು ಮತ್ತು ಇತರ ಮದ್ಯಸ್ಥಗಾರರಿಗೆ ಪ್ರಯೋಜನಗಳನ್ನು ಒದಗಿಸುವುದನ್ನು ಮುಂದುವರಿಸಬಹುದು.

ಬಿ)ಹೂಡಿಕೆದಾರರು, ಸಾಲದಾತರು ಮತ್ತು ಮಾರುಕಟ್ಟೆಯ ವಿಶ್ವಾಸವನ್ನು ಕಾಪಾಡಿಕೊಳ್ಳಲು ಮತ್ತು ವ್ಯವಹಾರದ ಬವಿಷ್ಯದ ಅಭಿವೃದ್ಧಿಯನ್ನು ಉಳಿಸಿಕೊಳ್ಳಲು ಬಲವಾದ ಬಂಡವಾಳ ನೆಲೆಯನ್ನು ನಿರ್ವಹಿಸುವುದು ಮಂಡಳಿಯ ನೀತಿಯಾಗಿದೆ. ನಿರ್ದೇಶಕರ ಮಂಡಳಿ ಮತ್ತು ಹಿರಿಯ ನಿರ್ವಹಣೆಯು ಬಂಡವಾಳದ ಮೇಲಿನ ಆದಾಯವನ್ನು ಮೇಲ್ವಿಚಾರಣೆ ಮಾಡುತ್ತದೆ, ಇದು ಕಂಪನಿಯು ಒಟ್ಟು ಷೇರುದಾರರ ಇಕ್ಲಿಟಿಯಿಂದ ಬಾಗಿಸಿದ ಕಾರ್ಯಾಚರಣೆಯ ಚಟುವಟಿಕೆಗಳ ಪರಿಣಾಮವಾಗಿ ವ್ಯಾಖ್ಯಾನಿಸುತ್ತದೆ.

ಟಿಪ್ಪಣಿ 42: ವಿಶ್ಲೇಷಣಾತ್ಮಕ ಅನುಪಾತಗಳು

	ನೂಮರೇಟರ್	ಡಿನಾಮಿನೇಟರ್	FY2021-22	FY 2020-21	% Change	Reasons (if % change > 25%)
			23.39	23.17	0.96	
ಪ್ರಸ್ತುತ ಪರಿಮಾಣ	ಚಾಲ್ತಿ ಆಸ್ತಿಗಳು	ಚಾಲ್ತಿ ಹೊಣೆಗಳು	Nil	Nil	Nil	
ಡೆಬಿಟ್ ಇಕ್ವಿಟಿ ಪರಿಮಾಣ	ಒಟ್ಟು ಸಾಲ	ಷೇರುದಾರರ ಈಕ್ವಿಟಿ	Nil	Nil	Nil	
ಈಕ್ವಿಟಿ ಪ್ರಮಾಣದ ಮೇಲೆ	EBITDA + *ತರ ನಗದುರಹಿತ	ಬಡ್ಡಿ ಮತ್ತು ಗುತ್ತಿಗೆ ಪಾವತಿಗಳು ಮತ್ತು ಮೂಲ ಮರುಪಾವತಿ	0.28	0.20	40.41	ನಿವ್ವಳ ಲಾಭದಿಂದ
ದಾಸ್ತಾನು ವಹಿವಾಟು ಅನುಪಾತ	ಮಾರಾಟ ಪ್ರಮಾಣ ವೆಚ್ಚ	ಸರಾಸರಿ ದಾಸ್ತಾನು ಆರಂಭಿಕ/ಕೊನೆಯಲ್ಲಿ	19.39	12.94	49.77	ಮಾರಾಟ ಹೆಚ್ಚಳದಿಂದ
ಟ್ರೇಟ್ ಕರಾರು ವಹಿವಾಟು ಅನುಪಾತ	ನಿವ್ವಳ ಕ್ರೆಡಿಟ್ ಮಾರಾಟ	ಸ್ವೀಕರಿಸಲಾಗಲಾದ ಸರಾಸರಿ ಲೆಕ್ಕ (ಆರಂಭೀಖ/ಮುಕ್ತಾಯ)	12.69	9.08	39.70	ವಹಿವಾಟು ಹೆಚ್ಚಳ ಮತ್ತು ಸ್ವೀಕೃತಿಗಳಿಂದ
ಪಾವತಿಸಬೇಕಾದ ವ್ಯಾಪಾರಿ ಸಅನುಪಾತ ಸರಾಸರಿ	ನಿವ್ವಳ ಕರೆಡಿಟ್ ಖರೀದಿ	ಪಾವತಿಸಬಹುದಾದ ಸರಾಸರಿ ಟ್ರೇಡ್ ವರ್ಕಿಂಗ್ ಕ್ಯಾಪಿಟಲ್=ಪ್ರಸ್ತುತ ಸ್ವತ್ತುಗಳು-ಪ್ರಸ್ತುತ ಹೊಣೆಗಳು	0.17	0.14	22.06	
ನಿವ್ವಳ ಬಂಡವಾಳ ವಹಿವಾಟು ಅನುಪಾತ	ನಿವ್ವಳ ಮಾರಾಟ	ಸರಾಸರಿ ವರ್ಕಿಂಗ್ ಕ್ಯಾಪಿಟಲ್	0.38	0.34	13.30	
ನಿವ್ವಳ ಲಾಭದ ಪ್ರಮಾಣ	ನಿವ್ವಳ ಲಾಭ(ತೆರಿಗೆ ನಂತರ)	ನಿವ್ವಳ ಮಾರಾಟ	0.62	0.48	30.94	ವಹಿವಾಟು ಹೆಚ್ಚಳದಿಂದಾಗಿ
ಉದ್ಯೋಗದ ಬಂಡವಾಳದ ಮೇಲಿನ ಆದಾಯ	EBIT	ಉದ್ಯೋಗಿ - +ನಿವ್ವಳ ಮೌಲ್ಯ- ಒಟ್ಟು ಮುಂದೂಡಲ್ಪಟ್ಟ ತೆರಿಗೆ ಬಂಡವಾಳ ಒಟ್ಟು	0.34	0.26	30.00	ಲಾಭ ಹೆಚ್ಚಳದಿಂದ
ಬಂಡವಾಳ ಮೇಲೆ ಲಾಭ	ನಿವ್ವಳ ಲಾಭ ತೆರಿಗೆ ನಂತರ	ಬಂಡವಾಳ ಮೊತ್ತ	14.58	8.90	63.88	ಲಾಭ ಹೆಚ್ಚಳದಿಂದ

ಟಿಪ್ಪಣಿ 43 ವರದಿ ಮಾಡುವ ನಂತರದ ಘಟನೆಗಳು

ನಿರ್ದೇಶಕ ಮಂಡಳಿಯು ಲಾಭಾಂಶವಾಗಿ ಪ್ರತಿ ಷೇರಿಗೆ - 3,936.64 ಗಳನ್ನು ಈಕ್ವಿಟಿ ಷೇರು ದರ ರೂ.100/- ಪ್ರತಿ ಷೇರಿನ ಮೇಲೆ ರಂತೆ ರೂ 236,19,84,000 ಗಳನ್ನು 2021-22 ನೇ ಸಾಲಿಗೆ ಮಂಜೂರು ಮಾಡಿದೆ

ಟಿಪ್ಪಣಿ 44 ಹಣಕಾಸು ತಃಖ್ತೆಗಳು

ಮಂಡಳಿ ನಿರ್ದೇಶಕರು ದ ಹಣಕಾಸು ತಃಖ್ತೆಗಳನ್ನು ದಿನಾಂಕ 29.12.2022 ರಂದು ಅನುಮೋದಿಸಿರುತ್ತಾರೆ

ಟಿಪ್ಪಣಿ 45 ಲೆಕ್ಕ ಪತ್ರ ನೀತಿಯಲ್ಲಿ ಬದಲಾವಣೆ ಕಾರ್ಯನಿರ್ವಹಿಸದ ಗಣಿಗಳಿಗೆ ಸಂಬಂಧಿಸಿದ ಎಫ್‌ಎಂ‌ಸಿ‌ಪಿ‌ಗಾಗಿ ನಿಬಂಧನೆ Ind AS 37 ನಿಬಂಧನೆಗಳು, ಅನಿಶ್ಚಿತ ಹೊಣೆಗಾರಿಕೆಗಳು ಮತ್ತು ಅನಿಶ್ಚಿತ ಸ್ವತ್ತುಗಳು ನೊಂದಿಗೆ ದೃಢೀಕರಣವನ್ನು ಹೊಂದಲು, ಪ್ರಸ್ತುತ ವರ್ಷದಲ್ಲಿ ಕಂಪನಿಯು ಕಾರ್ಯನಿರ್ವಹಿಸದೆ ಗಣಿಗಳಿಗೆ ಸಂಬಂಧಿಸಿದ FMCP ಗಾಗಿ ಒಂದು ನಿಬಂಧನೆಯನ್ನು ಮಾಡಿದೆ, ಅಲ್ಲಿ ಅದನ್ನು ಹಿಂದಿನವರೆಗೂ ಅನಿಶ್ಚಿತ ಹೊಣೆಗಾರಿಕೆಯಾಗಿ ಪರಿಗಣಿಸಲಾಗಿದೆ. ವರ್ಷ. ಹೊಸ ನೀತಿಯನ್ನು ಹಿನ್ನೋಟಕ್ಕೆ ಲೆಕ್ಕ ಹಾಕಲಾಗುತ್ತದೆ.

1ನೇ ಏಪ್ರಿಲ್ 2020 ರಂತೆ ಪ್ರಾವಿಷನ್ ಬ್ಯಾಲೆನ್ಸ್ ರೂ.303.40 ಲಕ್ಷವಾಗಿದ್ದು ಇದನ್ನು ಇತರ ಇಕ್ವಿಟಿಯೊಂದಿಗೆ ಹೊಂದಿಸಲಾಗಿದೆ; 2020-21 ರ ಹಣಕಾಸು ವರ್ಷಕ್ಕೆ ರೂ.14.68 ಲಕ್ಷದವರೆಗೆ P&L ಗೆ ಎರವಲು ವೆಚ್ಚವನ್ನು ವಿದಿಸುವ ಮೂಲಕ ಅದನ್ನು ಬಿಚ್ಚಿಡಲಾಗಿದೆ, ಆದ್ದರಿಂದ 31ನೇ ಮಾರ್ಚ್ 2021 ರಂತೆ ನಿಬಂದನೆ ಬ್ಯಾಲೆನ್ಸ್ ರೂ.318.09 ಲಕ್ಷವಾಗಿದೆ.

ಕೆ.ಎಸ್. ಎಂ. ಸಿ.ಎಲ್ ನಿರ್ದೇಶಕ ಮಂಡಳಿಯ ಪರವಾಗಿ

ನಮ್ಮ ಇದೇ ದಿನಾಂಕದ ವರದಿಯ
ಮೇರೆಗೆ

ಸಹಿ/-
ವಿ.ಡಿ.ನಿಶ್ಚಿತ್
ಪ್ರಧಾನ ವ್ಯವಸ್ಥಾಪಕರು

ಸಹಿ/-
ವಿನೋತ್‌ಪ್ರಿಯ ಆರ್., ಭಾ.ಆ.ಸೇ
ವ್ಯವಸ್ಥಾಪಕ ನಿರ್ದೇಶಕರು
ಡಿಐಎನ್ : 07215339

ಸಹಿ/-
ಪಂಕಜ್ ಕುಮಾರ್ ಪಾಂಡೆ,
ಭಾ.ಆ.ಸೇ
ನಿರ್ದೇಶಕರು
ಡಿಐಎನ್ : 03376149

ಸಹಿ/-
ರಾವ್ & ಸ್ವಾಮಿ
ಸನದಿ ಲೆಕ್ಕಗರು
ಸಂಸ್ಥೆ ನೋಂದಣಿ ಸಂ.003105ಎಸ್

ಎನ್‌ರಮೇಶ್
(ಪಾಲುದಾರರು)

ಸದಸ್ಯತ್ವ ಸಂಖ್ಯೆ 016153

UDIN 23016153BGQ0WM1395

ಸ್ಥಳ: ಬೆಂಗಳೂರು
ದಿನಾಂಕ: 29.12.2022

ಟಿಪ್ಪಣಿ 46 ಮಾರ್ಚ್ 31 2022 ಕ್ಕೆ ಕೊನೆಗೊಂಡ ವರ್ಷದ ಹಣಕಾಸು ಹೇಳಿಕೆಗಳ ಭಾಗವಾಗಿರುವ ಕ್ರೋಡೀಕೃತ ಗಮನಾರ್ಹ ಲೆಕ್ಕಪತ್ರ ನೀತಿಗಳು ಮತ್ತು ಟಿಪ್ಪಣಿಗಳು.

ಎ. ಕಂಪನಿ ಮಾಹಿತಿ

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಶನ್ ಲಿಮಿಟೆಡ್ (KSMCL), ಇನ್ನು ಮುಂದೆ ಕಂಪನಿ ಎಂದು ಉಲ್ಲೇಖಿಸಲಾಗಿದೆ. 1956 ರಲ್ಲಿ ಕಂಪನಿ ಕಾಯ್ದೆಯಡಿಯಲ್ಲಿ ಕರ್ನಾಟಕ ಸರ್ಕಾರದ ಉದ್ಯಮವನ್ನು ವಿವಿಧ ಪ್ರದೇಶಗಳಲ್ಲಿ ಅನ್ವೇಷಣೆ, ಹೊರತೆಗೆಯುವಿಕೆ ಮತ್ತು ಮೌಲ್ಯವರ್ಧನೆಯ ಮೂಲಕ ಬಳಸಿಕೊಳ್ಳುವ ಉದ್ದೇಶದಿಂದ ಸಂಯೋಜಿಸಲಾಗಿದೆ. ಸ್ಥಳೀಯ ಉದ್ಯಮದ ಅಗತ್ಯತೆಯನ್ನು ಪೂರೈಸಲು ಮತ್ತು ಸ್ಥಳೀಯ ಸಮುದಾಯಕ್ಕೆ ಉದ್ಯೋಗವಕಾಶಗಳನ್ನು ಸೃಷ್ಟಿಸಲು ಕರ್ನಾಟಕ ರಾಜ್ಯದ ಕೆಎಸ್‌ಎಂ‌ಸಿಎಲ್ ರಾಜ್ಯದಲ್ಲಿ ಕಬ್ಬಿಣದ ಅದಿರು, ಕ್ರೋಮೈಟ್, ಮ್ಯಾಂಗನೈಟ್, ಸುಣ್ಣದಕಲ್ಲು, ಡಾಲಮೈಟ್, ಜೇಡಿಮಣ್ಣು ಮತ್ತು ಗ್ರಾನೈಟ್‌ಗಳ ಅತಿ ದೊಡ್ಡ ಉತ್ಪಾದಕರಲ್ಲಿ ಒಂದಾಗಿದೆ. ಕೆಎಸ್‌ಎಂ‌ಸಿಎಲ್ ಕರ್ನಾಟಕ ರಾಜ್ಯದಲ್ಲಿ ವಿವಿಧ ಖನಿಜಗಳ ವೈಜ್ಞಾನಿಕ ಮತ್ತು ಪರಿಸರ ಸ್ನೇಹಿ ಪರಿಶೋಧನೆ ಮತ್ತು ಮಾರಾಟದಲ್ಲಿ ತೊಡಗಿಸಿಕೊಂಡಿದೆ.

ಮಾರ್ಚ್ 31 2022 ರ ಹಣಕಾಸು ಹೇಳಿಕೆಯು ಕಂಪನಿಯ ಆರ್ಥಿಕ ಸ್ಥಿತಿಯನ್ನು ಪ್ರಸ್ತುತಪಡಿಸುತ್ತದೆ.

ಕಂಪನಿಯ ಕ್ರಿಯಾತ್ಮಕ ಮತ್ತು ಪ್ರಸ್ತುತ ಕರೆನ್ಸಿಯು ಭಾರತೀಯ ರೂಪಾಯಿಗಳು (ರೂ) ಇದು ಕಂಪನಿಯ ಕಾರ್ಯನಿರ್ವಹಿಸುವ ಪ್ರಾಥಮಿಕ ಆರ್ಥಿಕ ಪರಿಸರದ ಕರೆನ್ಸಿಯಾಗಿದೆ.

ಕೆಎಸ್‌ಎಂ‌ಸಿಎಲ್ ನ 99% ಸಾಮಾನ್ಯ ಷೇರುಗಳು ಕರ್ನಾಟಕ ಸರ್ಕಾರದ್ದಾಗಿದ್ದು ಕಂಪನಿ ಉ ಕಾರ್ಯಾಚರಣೆಗಳ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನು ಹೊಂದಿದೆ.

ದಿನಾಂಕ 29.12.2022 ರಂದು ನಡೆದ ಮಂಡಳಿ ಸಭೆಯಲ್ಲಿ ನಿರ್ದೇಶಕರು ಸ್ವತಂತ್ರ ಹಣಕಾಸು ತಂತ್ರಗಳಿಗೆ ಅನುಮೋದನೆ ನೀಡಿರುತ್ತಾರೆ

ಬಿ ಮಹತ್ವದ ಲೆಕ್ಕಪತ್ರ ನೀತಿಗಳು

ಅ) ತಯಾರಿಕೆಯ ಆಧಾರ

ಕಾಲಕಾಲ್ಪೆ ತಿದ್ದುಪಡಿ ಮಾಡಲಾದ ಕಂಪನಿಗಳ (ಭಾರತೀಯ ಲೆಕ್ಕಪರಿಶೋಧಕ ಮಾನದಂಡಗಳು) ನಿಯಮಗಳೊಂದಿಗೆ ಓದಲಾದ ಕಂಪನಿಗಳ ಕಾಯ್ದೆ 2013 ರ ಸೆಕ್ಷನ್ 133 ಅಡಿಯಲ್ಲಿ ಸೂಚಿಸಲಾದ ಭಾರತೀಯ ಲೆಕ್ಕಪತ್ರ ಮಾನದಂಡಗಳಿಗೆ (ಇಂಡ್‌ಆಸ್ ಎಂದು ಉಲ್ಲೇಖಿಸಲಾಗಿದೆ) ಅದರನುಸಾರವಾಗಿ ಸ್ವತಂತ್ರ ಹಣಕಾಸು ಹೇಳಿಕೆಗಳನ್ನು ಸಿದ್ಧಪಡಿಸಲಾಗಿದೆ.

ಸಂಬಂಧಿತ ಇಂಡ್‌ಆಸ್‌ನಿಂದ ಅಗತ್ಯವಿರುವ ನಯಾಯಯುತ ಮೌಲ್ಯಗಳಲ್ಲಿ ಮಾಪನ ಮಾಡಲಾದ ಕೆಲವು ಸ್ವತ್ತುಗಳು ಮತ್ತು ಹೊಣೆಗಾರಿಕೆಗಳನ್ನು ಹೊರತುಪಡಿಸಿ ಐತಿಹಾಸಿಕ ವೆಚ್ಚದ ಸಂಪ್ರದಾಯದ ಮೇಲೆ ಮತ್ತು ಸಂಚಿತ ಆಧಾರದ ಮೇಲೆ ಸ್ವತಂತ್ರ ಹಣಕಾಸು ಹೇಳಿಕೆಗಳನ್ನು ಸಿದ್ಧಪಡಿಸಲಾಗಿದೆ. ನ್ಯಾಯೋಚಿತ ಮೌಲ್ಯವು ಆಸ್ತಿಯನ್ನು ಮಾರಾಟ ಮಾಡಲು ಸ್ವೀಕರಿಸುವ ಅಥವಾ ಮಾಪನ ದಿನಾಂಕದಂದು ಮಾರುಕಟ್ಟೆ ಭಾಗವಹಿಸುವವರ ನಡುವಿನ ಕ್ರಮಬದ್ಧ ಪರಿವಾಟನಲ್ಲಿ ಹೊಣೆಗಾರಿಕೆಯನ್ನು ವರ್ಗಾಯಿಸಲು ಪಾವತಿಸುವ ಬೆಲೆಯಾಗಿದೆ.

ವಿವರ	ವಸ್ತುಗಳ ಅಳತೆ ಆಧಾರ
ಕೆಲವು ಹಣಕಾಸಿನ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳು	ನ್ಯಾಯಯುತ ಮೌಲ್ಯ
ವ್ಯಾಖ್ಯಾನಿತ ಪ್ರಯೋಜನ ಆಸ್ತಿ/ಹೊಣೆಗಾರಿಕೆ	ಯೋಜನಾ ಸ್ವತ್ತುಗಳ ನ್ಯಾಯಯುತ ಮೌಕಲವ್ಯವು ವ್ಯಾಖ್ಯಾನಿಸಲಾದ ಲಾಭದ ಬಾಧ್ಯತೆಗಳ ಪ್ರಸ್ತುತ ಮೌಲ್ಯಕ್ಕಿಂತ ಕಡಿಮೆ.

ಐತಿಹಾಸಿಕ ವೆಚ್ಚವು ಸಾಮಾನ್ಯವಾಗಿ ಸರಕು ಮತ್ತು ಸೇವೆಗಳಿಗೆ ಬದಲಾಗಿ ನೀಡಲಾದ ಪರಿಗಣನೆಯ ನ್ಯಾಯೋಚಿತ ಮೌಲ್ಯವನ್ನು ಆಧರಿಸಿದೆ. ನ್ಯಾಯೋಚಿತ ಮೌಲ್ಯವು ಆಸ್ತಿಯನ್ನು ಮಾರಾಟ ಮಾಡಲು ಸ್ವೀಕರಿಸುವ ಅಥವಾ

ಮಾಪನ ದಿನಾಂಕದಂದು ಮಾರುಕಟ್ಟೆ ಭಾಗವಹಿಸುವವರ ನಡುವಿನ ಕ್ರಮಬದ್ಧ ವಹಿವಾಟಿನಲ್ಲಿ ಹೊಣೆಗಾರಿಕೆಯನ್ನು ವರ್ಗಾಯಿಸಲು ಪಾವತಿಸುವ ಬೆಲೆಯಾಗಿದೆ

ಈ ಸ್ವತಂತ್ರ ಹಣಕಾಸು ಹೇಳಿಕೆಗಳನ್ನು ಭಾರತೀಯ ರೂಪಾಯಿಯಲ್ಲಿ (₹₹₹) ಪ್ರಸ್ತುತಪಡಿಸಲಾಗುತ್ತದೆ ಇದು ಕಂಪನಿಯ ಕ್ರಿಯಾತ್ಮಕ ಕರೆನ್ಸಿಯು ಆಗಿದೆ. ಸೂಚಿಸಿದ ಹೊತರು ಎಲ್ಲಾ ಮೊತ್ತಗಳನ್ನು ಹತ್ತಿರದ ಲಕ್ಷಗಳಿಗೆ ಪೂರ್ಣಗೊಳಿಸಲಾಗಿದೆ.

ಆ) ಭಲವರ್ಧನೆಗೆ ಆಧಾರ

ದಿನಾಂಕ ನಿಯಂತ್ರಣವು ಪ್ರಾರಂಭವಾದಾಗಿನಿಂದ ದಿನಾಂಕದ ನಿಯಂತ್ರಣವು ನಿಲ್ಲುವವರೆಗೆ ಗಮನಾರ್ಹ ಪ್ರಭಾವವನ್ನು ಹೊಂದಿರುವ ಎಲ್ಲಾ ಘಟಕಗಳನ್ನು ಕಂಪನಿಯು ಏಕೀಕರಿಸುತ್ತದೆ

ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ ಮತ್ತು ಕರ್ನಾಟಕ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ ಕಂಪನಿಯು ಮಹತ್ವದ ಪ್ರಭಾವವನ್ನು ಹೊಂದಿಲ್ಲ ಏಕೆಂದರೆ ಎರಡೂ ಘಟಕಗಳ ಸಾಮಾನ್ಯ ನಿರ್ದೇಶಕರನ್ನು ಸರ್ಕಾರದ ಆದೇಶದಂತೆ ನೇಮಕ ಮಾಡಲಾಗುತ್ತದೆ.

ದಿನಾಂಕ ನಿಯಂತ್ರಣವು ಪ್ರಾರಂಭವಾದಾಗಿನಿಂದ ದಿನಾಂಕದ ನಿಯಂತ್ರಣವು ನಿಲ್ಲುವವರೆಗೆ ಗಮನಾರ್ಹ ಪ್ರಭಾವವನ್ನು ಹೊಂದಿರುವ ಎಲ್ಲಾ ಘಟಕಗಳನ್ನು ಕಂಪನಿಯು ಏಕೀಕರಿಸುತ್ತದೆ.

ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ ಮತ್ತು ಕರ್ನಾಟಕ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ ಕಂಪನಿಯು ಮಹತ್ವದ ಪ್ರಭಾವವನ್ನು ಹೊಂದಿಲ್ಲ. ಏಕೆಂದರೆ ಎರಡೂ ಘಟಕಗಳ ಸಾಮಾನ್ಯ ನಿರ್ದೇಶಕರನ್ನು ಸರ್ಕಾರದ ಆದೇಶದಂತೆ ನೇಮಕ ಮಾಡಲಾಗುತ್ತದೆ.

ಸಹವರ್ತಿಗಳು ಮತ್ತು ಜಂಟಿ ಉದ್ಯಮಗಳಲ್ಲಿನ ಹೂಡಿಕೆಗಳನ್ನು ಲೆಕ್ಕಪತ್ರ ನಿರ್ವಹಣೆಯ ಇಕ್ವಿಟಿ ವಿಧಾನವನ್ನು ಬಳಸಿಕೊಂಡು ಲೆಕ್ಕ ಹಾಕಲಾಗುತ್ತದೆ.

ಘಟಕದ ಹೆಸರು ಮತ್ತು ಸಂಬಂಧ	2021-2022		2020-2021	
	ಸಂಯೋಜನೆ ದೇಶ	ಹೊಂದಿರುವ ಷೇರು %	ಸಂಯೋಜನೆ ದೇಶ	ಹೊಂದಿರುವ ಷೇರು %
ವಿಜಯನಗರ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್ (ಜಂಟಿ ಉದ್ಯಮ)	ಭಾರತ	30%	ಭಾರತ	30%
ತುಂಗಬದ್ರಮಿನರಲ್ಸ್ ಪ್ರೈವೇಟ್ ಲಿಮಿಟೆಡ್ (ಅಸೋಸಿಯೇಟ್ ಎಂಟರ್‌ಪ್ರೈಸಸ್)	ಭಾರತ	26%	ಭಾರತ	26%

ವಿಧಾನ:

ಲೆಕ್ಕಪತ್ರ ನಿರ್ವಹಣೆಯ ಈಕ್ವಿಟಿ ವಿಧಾನದಲ್ಲಿ ಹೂಡಿಕೆಗಳನ್ನು ಆರಂಭದಲ್ಲಿ ವೆಚ್ಚದಲ್ಲಿ ಗುರುತಿಸಲಾಗುತ್ತದೆ ಮತ್ತು ನಂತರದ ಸ್ವಾಧೀನದ ಲಾಭ ಅಥವಾ ಲಾಭ ಮತ್ತು ನಷ್ಟದಲ್ಲಿ ಹೂಡಿಕೆದಾರರ ನಷ್ಟಗಳ ಕಂಪನಿಯ ಪಾಲನ್ನು ಗುರುತಿಸಲು ಮತ್ತು ಹೂಡಿಕೆದಾರರ ಇತರ ಸಮಗ್ರ ಆಧಾಯದ ಕಂಪನಿಯ ಪಾಲನ್ನು ಗುರುತಿಸಲು ಸರಿಹೊಂದಿಸಲಾಗುತ್ತದೆ. ಇತರ ಸಮಗ್ರ ಆಧಾಯದ ಕಂಪನಿಯ ಪಾಲನ್ನು ಗುರುತಿಸಲು ಸರಿಹೊಂದಿಸಲಾಗುತ್ತದೆ, ಇತರ ಸಮಗ್ರ ಆಧಾಯ, ಜಂಟಿ ಉದ್ಯಮಗಳಿಂದ ಪಡೆದ ಅಥವಾ ಸ್ವೀಕರಿಸಬಹುದಾದ ಲಾಭಾಂಶಗಳನ್ನು ಹೂಡಿಕೆಯ ಸಾಗಿಸುವ ಮೊತ್ತದಲ್ಲಿನ ಕಡಿತ ಎಂದು ಗುರುತಿಸಲಾಗುತ್ತದೆ. ಈಕ್ವಿಟಿ ಖಾತೆಯ ಹೂಡಿಕೆಯಲ್ಲಿನ ನಷ್ಟದ ಪಾಲು ಯಾವುದೇ ಇತರ ಅಸುರಕ್ಷಿತ ದೀರ್ಘಾವಧಿಯ ಸ್ವೀಕೃತಿಗಳನ್ನು ಒಳಗೊಂಡಂತೆ ಘಟಕದಲ್ಲಿನ ಅದರ ಆಸಕ್ತಿಯನ್ನು ಸಮನಾಗಿರುತ್ತದೆ ಅಥವಾ ಮೀರಿದಾಗ ಕಂಪನಿಯು ಇತರ ಘಟಕದ ಪರವಾಗಿ ಜವಾಬ್ದಾರಿಗಳನ್ನು ಅಥವಾ ಪಾವತಿಗಳನ್ನು ಮಾಡದ ಹೊರತು ಹೆಚ್ಚಿನ ನಷ್ಟಗಳನ್ನು ಗುರುತಿಸುವುದಿಲ್ಲ. ಜಂಟಿ ಉದ್ಯಮಗಳು ಮತ್ತು ಸಹವರ್ತಿಗಳೊಂದಿಗೆ ಕಂಪನಿ ವಹಿವಾಟಿನ ಮೇಲಿನ ಅವಾಸ್ತವಿಕ ಲಾಭಗಳನ್ನು ಈ ಘಟಕಗಳಲ್ಲಿ ಕಂಪನಿಯು ಆಸ್ತಿಯ ಮಟ್ಟಕ್ಕೆ ತೆಗೆದುಹಾಕಲಾಗುತ್ತದೆ. ವಹಿವಾಟು ವರ್ಗಾವಣೆಗೊಂಡ ಆಸ್ತಿಯ ದುರ್ಬಲತೆಯ ಪುರಾವೆಗಳನ್ನು ಒದಗಿಸಿದ ಹೊರತು ಅವಾಸ್ತವಿಕ ನಷ್ಟಗಳನ್ನು ಸಹ ತೆಗೆದುಹಾಕಲಾಗುತ್ತದೆ. ಕಂಪನಿಯು ಅಳವಡಿಸಿಕೊಂಡಿರುವ

ನೀತಿಗಳೊಂದಿಗೆ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಈಕ್ವಿಟಿ ಲೆಕ್ಕಪತ್ರ ಹೂಡಿಕೆದಾರರ ಲೆಕ್ಕಪತ್ರ ನೀತಿಗಳನ್ನು ಬದಲಾಯಿಸಲಾಗಿದೆ.

ಎಲ್ಲಾ ಅಂತರ-ಕಂಪನಿ ವಹಿವಾಟುಗಳು, ಬಾಕಿಗಳು ಮತ್ತು ಅದಾಯ ಮತ್ತು ವೆಚ್ಚಗಳು ಬಲವರ್ಧನೆಯ ಮೇಲೆ ಪೂರ್ಣವಾಗಿ ಹೊರಹಾಕಲ್ಪಡುತ್ತದೆ.

ಸಹವರ್ತಿಗಳಲ್ಲಿ ಲಕಂಪನಿಯ ಹೂಡಿಕೆಯು ಹೂಡಿಕೆಯ ವೆಚ್ಚ ಮತ್ತು ಪಾಲುದಾರರ ಗುರುತಿಸಬಹುದಾದ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳ ನಿವ್ವಳ ನ್ಯಾಯಯುತ ಮೌಲ್ಯದ ಹೂಡಿಕೆದಾರರ ಪಾಲು ನಡುವಿನ ವ್ಯತ್ಯಾಸದ ಮೇಲೆ ಗುರುತಿಸಲಾದ ಬಂಡವಾಳ ಮೀಸಲು ಒಳಗೊಂಡಿದೆ.

ವಿಕೀಕರಣದ ತತ್ವಗಳು:

ಅಸೋಸಿಯೇಟ್‌ಗಳು ಘಟಕಗಳಾಗಿದ್ದು, ಅದರ ಮೇಲೆ ಘಟಕವು ಗಮನಾರ್ಹ ಪ್ರಭಾವವನ್ನು ಬೀರುತ್ತದೆ. ಆದರೆ ನಿಯಂತ್ರಿಸುವುದಿಲ್ಲ. ಒಂದು ಅಥವಾ ಹೆಚ್ಚಿನ ಅನಿಯಂತ್ರಿತ ಘಟಕಗಳೊಂದಿಗೆ ಜಂಟಿಯಾಗಿ ನಿಯಂತ್ರಣವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುವ ಘಟಕ/ವ್ಯವಸ್ಥೆಯು ಜಂಟಿ ಉದ್ಯಮವಾಗಿರಬಹುದು.

ಅಸೋಸಿಯೇಟ್ಸ್ ಮತ್ತು ಜಂಟಿ ಉದ್ಯಮಗಳಲ್ಲಿನ ಹೂಡಿಕೆಯನ್ನು ಇಂಡ್ ಆಸ್ 28 ರ ಪ್ರಕಾರ ಈಕ್ವಿಟಿ ವಿಧಾನದಡಿಯಲ್ಲಿ ಲೆಕ್ಕಹಾಕಲಾಗಿದೆ- ಅಸೋಸಿಯೇಟ್ ಮತ್ತು ಜಂಟಿ ಉದ್ಯಮಗಳಲ್ಲಿನ ಹೂಡಿಕೆಗಳು.

ಈಕ್ವಿಟಿ ವಿಧಾನದ ಪ್ರಕಾರ ಅಸೋಸಿಯೇಟ್ ಜೀವಿಯಲ್ಲಿ ಹೂಡಿಕೆಯನ್ನು ಆರಂಭದಲ್ಲಿ ಹೂಡಿಕೆಯ ದಿನಾಂಕದ ವೆಚ್ಚದಲ್ಲಿ ಗುರುತಿಸಲಾಗುತ್ತದೆ ಮತ್ತು ಬ್ಯಾಲನ್ ಶೀಟ್ ನಲ್ಲಿ ವೆಚ್ಚದಲ್ಲಿ ಹುದುಗಿಸುವ ಯಾವುದೇ ಸದ್ಭಾವನೆ/ಬಂಡವಾಳ ಮೀಸಲು ಒಳಗೊಂಡಿರುತ್ತದೆ. ನಿವ್ವಳ ಲಾಭ/ನಷ್ಟಗಳಲ್ಲಿ ಮತ್ತು ಇತರ ಸಮಗ್ರ ಆದಾಯದಲ್ಲಿ ಘಟಕದ ಅನುಪಾತದ ಪಾಲನ್ನು ಲಾಭ ಮತ್ತು ನಷ್ಟದ ಹೇಳಿಕೆಯಲ್ಲಿ ಗುರುತಿಸಲಾಗುತ್ತದೆ ಮತ್ತು ಹೂಡಿಕೆಯ ಸಾಗಿಸುವ ಮೌಲ್ಯವನ್ನು ಅಂತಹ ಮೊತ್ತದಿಂದ ಸರಿಹೊಂದಿಸಲಾಗುತ್ತದೆ.

ಬಿ) ಪ್ರಸ್ತುತ ಮತ್ತು ಪ್ರಸ್ತುತವಲ್ಲದ ವರ್ಗೀಕರಣ

ಕಂಪನಿಯು ಪ್ರಸ್ತುತ/ಪ್ರಸ್ತುತವಲ್ಲದ ವರ್ಗೀಕರಣದ ಆಧಾರದ ಮೇಲೆ ಹಣಕಾಸು ತಂತ್ರಿಯಲ್ಲಿ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳನ್ನು ಪ್ರಸ್ತುತ ಪಡಿಸಲಾಗುತ್ತದೆ.

ಆಸ್ತಿಯನ್ನು ಪ್ರಸ್ತುತ ಎಂದು ಪರಿಗಣಿಸಲಾಗುತ್ತದೆ.

-ಸಾಮಾನ್ಯ ಕಾರ್ಯಾಚರಣೆಯ ಚಕ್ರದಲ್ಲಿ ಅರಿತುಕೊಳ್ಳಲು ಅಥವಾ ಮಾರಾಟ ಮಾಡಲು ಅಥವಾ ಸೇವಿಸಲು ಉದ್ದೇಶಿಸಲಾಗಿದೆ ಎಂದು ನಿರೀಕ್ಷಿಸಲಾಗಿದೆ.

-ಪ್ರಾಥಮಿಕವಾಗಿ ವ್ಯಾಪಾರದ ಉದ್ದೇಶಕ್ಕಾಗಿ ನಡೆಸಲಾಗುತ್ತದೆ.

-ವರದಿ ಮಾಡುವ ಅವಧಿಯ ನಂತರ ಹನ್ನೆರಡು ತಿಂಗಳೊಳಗೆ ಅರಿತುಕೊಳ್ಳಲು ನಿರೀಕ್ಷಿಸಲಾಗಿದೆ, ಅಥವಾ ರಿಪೋರ್ಟಿಂಗ್ ಅವಧಿಯ ನಂತರ ಕನಿಷ್ಠ ಹನ್ನೆರಡು ತಿಂಗಳವರೆಗೆ ಹೊಣೆಗಾರಿಕೆಯನ್ನು ಇತ್ಯರ್ಥಪಡಿಸಲು ಅಥವಾ

- ವಿನಿಮಯ ಮಾಡಿಕೊಳ್ಳುವುದನ್ನು ನಿರ್ಬಂಧಿಸಿದ ಹೊರತು ನಗದು ಅಥವಾ ನಗದು ಸಮಾನವಾಗಿರುತ್ತದೆ.

-ಎಲ್ಲಾ ಇತರ ಸ್ವತ್ತುಗಳನ್ನು ನಾನ್ ಕರೆಂಟ್ ಎಂದು ವರ್ಗೀಕರಿಸಲಾಗಿದೆ.

ಹೊಣೆಗಾರಿಕೆಯು ಪ್ರಸ್ತುತವಾಗಿರುತ್ತದೆ

-ಇದು ಸಾಮಾನ್ಯ ಕಾರ್ಯಾಚರಣೆಯ ಚಕ್ರದಲ್ಲಿ ನೆಲೆಗೊಳ್ಳುವ ನಿರೀಕ್ಷೆಯಿದೆ;

-ಇದನ್ನು ಪ್ರಾಥಮಿಕವಾಗಿ ವ್ಯಾಪಾರದ ಉದ್ದೇಶಕ್ಕಾಗಿ ನಡೆಸಲಾಗುತ್ತದೆ.

-ಇದು ವರದಿಯ ಅವಧಿಯ ನಂತರ ಹನ್ನೆರಡು ತಿಂಗಳೊಳಗೆ ಇತ್ಯರ್ಥವಾಗಬೇಕಿದೆ ಅಥವಾ

-ವರದಿ ಮಾಡುವ ಅವಧಿಯ ನಂತರ ಕನಿಷ್ಠ ಹನ್ನೆರಡು ತಿಂಗಳವರೆಗೆ ಹೊಣೆಗಾರಿಕೆಯು ಇತ್ಯರ್ಥವನ್ನು ಮುಂದೂಡಲು ಯಾವುದೇ ಬೇಷರತ್ತಾದ ಹಕ್ಕಿಲ್ಲ.

ಕಂಪನಿಯು ಎಲ್ಲಾ ಇತರ ಹೊಣೆಗಾರಿಕೆಗಳನ್ನು ಪ್ರಸ್ತುತವಲ್ಲದ ಎಂದು ವರ್ಗೀಕರಿಸುತ್ತದೆ.

ಸಿ) ಅಂದಾಜುಗಳು ಮತ್ತು ತೀರ್ಮಾನಗಳ ಬಳಕೆ

Ind AS ನ ಗುರುತಿಸುವಿಕೆ ಮತ್ತು ಮಾಪನದ ತತ್ವಗಳಿಗೆ ಅನುಗುಣವಾಗಿ ಸ್ವತಂತ್ರ ಹಣಕಾಸು ಹೇಳಿಕೆಗಳ

ತಯಾರಿಕೆಯು ಅಂದಾಜುಗಳು ಮತ್ತು ಊಹೆಗಳನ್ನು ಮಾಡಲು ನಿರ್ವಹಣೆಯ ಅಗತ್ಯವಿರುತ್ತದೆ. ಇದು ಆಸ್ತಿಗಳು ಮತ್ತು ಹೊಣೆಗಾರಿಕೆಗಳ ವರದಿಯ ಸಮತೋಲನಗಳು, ಹಣಕಾಸಿನ ಹೇಳಿಕೆಗಳ ದಿನಾಂಕದಂದು ಅನಿಶ್ಚಿತ ಹೊಣೆಗಾರಿಕೆಗಳ ಬಹಿರಂಗಪಡಿಸುವಿಕೆ ಮತ್ತು ವರದಿ ಮೊತ್ತಗಳ ಮೇಲೆ ಪರಿಣಾಮ ಬೀರುತ್ತದೆ. ಪ್ರಸ್ತುತಪಡಿಸಿದ ಅವಧಿಗಳಿಗೆ ಆದಾಯ ಮತ್ತು ವೆಚ್ಚಗಳು

ಅಂದಾಜುಗಳು ಮತ್ತು ಆಧಾರವಾಗಿರುವ ಊಹೆಗಳನ್ನು ನಡೆಯುತ್ತಿರುವ ಆಧಾರದ ಮೇಲೆ ಪರಿಶೀಲಿಸಲಾಗುತ್ತದೆ ಲೆಕ್ಕ ಪರಿಶೋಧಕ ಅಂದಾಜುಗಳಿಗೆ ಪರಿಷ್ಕರಣೆಗಳು ಅಂದಾಜುಗಳನ್ನು ಪರಿಷ್ಕರಿಸಿದ ಅವಧಿಯಲ್ಲಿ ಗುರುತಿಸಲ್ಪಡುತ್ತದೆ ಮತ್ತು ಭವಿಷ್ಯದ ಅವಧಿಗಳು ಪರಿಣಾಮ ಬೀರುತ್ತದೆ.

ಆಸ್ತಿ ಮತ್ತು ಹೊಣೆಗಾರಿಕೆಗಳ ಸಾಗಿಸುವ ಮೌಲ್ಯಗಳಿಗೆ ಸಂಬಂಧಿಸಿದ ಮಹತ್ವದ ತೀರ್ಪುಗಳು ಮತ್ತು ಅಂದಾಜುಗಳು ಆಸ್ತಿಯ ಉಪಯುಕ್ತ ಜೀವನ, ಸ್ಥವರ ಮತ್ತು ಉಪಕರಣಗಳು ಮತ್ತು ಅಮೂರ್ತ್ಯ ಸ್ವತ್ತುಗಳು ಆಸ್ತಿ ದುರ್ಬಲತೆ ಅಮೂರ್ತ್ಯ ಆಸ್ತಿಗಳು ಮತ್ತು ಹೂಡಿಕೆಗಳು, ಉದ್ಯೋಗಿ ಪ್ರಯೋಜನೆಗಳು ಮತ್ತು ಇತರೆ ನಿಭಂಧನೆಗಳು ಮರುಪಡೆಯುವಿಕೆ ಮುಂದೂಡಲ್ಪಟ್ಟ ತೆರಿಗೆ ಸ್ವತ್ತುಗಳು, ಬದ್ಧತೆಗಳು ಮತ್ತು ಆಕಸ್ಮಿಕಗಳು

ಊಹೆಗಳು ಮತ್ತು ಅಂದಾಜು ಅನಿಶ್ಚಿತತೆಗಳು:

ಮಾರ್ಚ್ 31 2022 ಕ್ಕೆ ಕೊನೆಗೊಳ್ಳುವ ವರ್ಷದಲ್ಲಿ ವಸ್ತು ಹೊಂದಾಣಿಕೆಗೆ ಕಾರಣವಾಗುವ ಗಮನಾರ್ಹ ಅಪಾಯವನ್ನು ಹೊಂದಿರುವ ಊಹೆಗಳು ಮತ್ತು ಅಂದಾಜು ಅನಿಶ್ಚಿತತೆಗಳ ಕುರಿತು ಮಾಹಿತಿಯನ್ನು ಈ ಕೆಳಕಂಡ ಟಿಪ್ಪಣಿಗಳಲ್ಲಿ ಸೇರಿಸಲಾಗಿದೆ;

- ಟಿಪ್ಪಣಿ B (xii) (e) (i) - ಹಣಕಾಸು ಸ್ವತ್ತುಗಳ ದುರ್ಬಲತೆ
- ಟಿಪ್ಪಣಿ B (xii) (e) (ii) - ಹಣಕಾಸು ಅಲ್ಲದ ಸ್ವತ್ತುಗಳ ದುರ್ಬಲತೆಯ ಪರೀಕ್ಷೆ; ಆಂತರಿಕವಾಗಿ ಉತ್ಪಾದಿತ ಅಮೂರ್ತ್ಯ ಸ್ವತ್ತುಗಳ ಮೇಲಿನ ವೆಚ್ಚದ ಮರುಪಡೆಯುವಿಕೆ ಸೇರಿದಂತೆ ಮರು ಪಡೆಯಬಹುದಾದ ಮೊತ್ತದ ಆಧಾರವಾಗಿರುವ ಪ್ರಮುಖ ಊಹೆಗಳು;
- ಟಿಪ್ಪಣಿ B (xiv) (c) - ವ್ಯಾಖ್ಯಾನಿಸಲಾದ ಲಾಭದ ಬಾಧ್ಯತೆಗಳ ಮಾಪನ: ಪ್ರಮುಖ ವಾಸ್ತವಿಕ ಊಹೆಗಳು;
- ಟಿಪ್ಪಣಿ B (xv) () - ಮುಂದೂಡಲ್ಪಟ್ಟ ತೆರಿಗೆ ಆಸ್ತಿಗಳ ಗುರುತಿಸುವಿಕೆ; ಭವಿಷ್ಯದ ತೆರಿಗೆಯ ಲಾಭದ ಲಭ್ಯತೆ ಅದರ ವಿರುದ್ಧ ಮುಂದಕ್ಕೆ ಸಾಗಿಸಲಾದ ತೆರಿಗೆ ನಷ್ಟಗಳನ್ನು ಬಳಸಬಹುದು ಮತ್ತು
- ಟಿಪ್ಪಣಿ B (vii) ಗಣಿಗಾರಿಕೆ ಮುಚ್ಚುವ ಕಾರ್ಯಕ್ರಮದ ನಿಬಂಧನೆಯ ಮಾಪನ;

ಡಿ. ಆಸ್ತಿ, ಸ್ಥಾವರ ಮತ್ತು ಉಪಕರಣ

ಆಸ್ತಿ, ಸ್ಥಾವರ ಮತ್ತು ಉಪಕರಣ

ಆಸ್ತಿ, ಸ್ಥಾವರ ಮತ್ತು ಉಪಕರಣಗಳನ್ನು ಆಯವ್ಯಯದಲ್ಲಿ ವೆಚ್ಚ, ಕಡಿಮೆ ಸಂಗ್ರಹವಾದ ಸವಕಳಿ ಮತ್ತು ದುರ್ಬಲತೆಯ ನಷ್ಟ ಯಾವುದಾದರೂ ಇದ್ದರೆ ಹೇಳಲಾಗಿದೆ.

ಎ) ಆರಂಭಿಕ ಮಾಪನ

ಆರಂಭಿಕ ವೆಚ್ಚವು ಅದರ ಖರೀದಿ ಬೆಲೆಯನ್ನು ಒಳಗೊಂಡಿರುತ್ತದೆ ಅಮದು ಸುಂಕಗಳು ಮತ್ತು ಮರುಪಾವತಿಸಲಾಗದ ಖರೀದಿ ತೆರಿಗೆಗಳು, ಎರವಲು ವೆಚ್ಚ ಯಾವುದಾದರೂ ಇದ್ದರೆ, ವ್ಯಾಪಾರ ರಿಯಾಯಿತಿಗಳು ಮತ್ತು ರಿಯಾಯಿತಿಗಳನ್ನು ಕಡಿತಗೊಳಿಸಿದ ನಂತರ ವಸ್ತುವನ್ನು ಅದರ ಉದ್ದೇಶಿತ ಬಳಕೆಗಾಗಿ ಅದರ ಕೆಲಸದ ಸ್ಥಿತಿಗೆ ತಲುಪುವ ನೇರವಾಗಿ ಕಾರಣವಾಗುವ ವೆಚ್ಚ ಮತ್ತು ಅಂದಾಜುಗಳನ್ನು ಕಿತ್ತುಹಾಕುವ ಮತ್ತು ತೆಗೆದುಹಾಕುವ ಮತ್ತು ಅದು ಇರುವ ಸೈಟ್ ಅನ್ನು ಮರುಸ್ಥಾಪಿಸುವ ವೆಚ್ಚಗಳು

ಆಸ್ತಿ, ಸ್ಥಾವರ ಮತ್ತು ಸಲಕರಣೆಗಳ ಸ್ವಯಂ ನಿರ್ಮಿತ ವಸ್ತುವಿನ ವೆಚ್ಚವು ವಸ್ತುಗಳ ವೆಚ್ಚ ಮತ್ತು ನೇರ ಕಾರ್ಮಿಕರ ವೆಚ್ಚವನ್ನು ಒಳಗೊಂಡಿರುತ್ತದೆ ವಸ್ತುವನ್ನು ಅದರ ಉದ್ದೇಶಿತ ಬಳಕೆಗಾಗಿ ಕೆಲಸದ ಸ್ಥಿತಿಗೆ ತರಲು ನೇರವಾಗಿ ಕಾರಣವಾಗುವ ಯಾವುದೇ ವೆಚ್ಚಗಳು ಮತ್ತು ಐಟಂ ಅನ್ನು ಕಿತ್ತುಹಾಕುವ ಮತ್ತು ತೆಗೆದುಹಾಕುವ ಮತ್ತು ಅದು ಇರುವ ಸೈಟ್ ಅನ್ನು ಮರುಸ್ಥಾಪಿಸುವುದು.

ಆಸ್ತಿ, ಸ್ಥಾವರ ಮತ್ತು ಸಲಕರಣೆಗಳ ಐಟಂನ ಗಮನಾರ್ಹ ಭಾಗಗಳು ವಿಭಿನ್ನ ಉಪಯುಕ್ತ ಜೀವನ್ನು ಹೊಂದಿದ್ದರೆ

ನಂತರ ಅವುಗಳನ್ನು ಆಸ್ತಿ, ಸ್ಥಾವರ ಮತ್ತು ಸಲಕರಣೆಗಳ ಪ್ರತ್ಯೇಕ ವಸ್ತುಗಳು (ಪ್ರಮುಖ ಘಟಕಗಳು) ಎಂದು ಪರಿಗಣಿಸಲಾಗುತ್ತದೆ.

ಆಸ್ತಿ ವಿಲೇವಾರಿಯಲ್ಲಿ ಉಂಟಾಗಿರುವ ಲಾಭ ಮತ್ತು ನಷ್ಟವನ್ನು ಮಾರಾಟದ ಆದಾಯ ಮತ್ತು ಆಸ್ತಿಯ ಸಾಗಿಸುವ ಮೌಲ್ಯದ ನಡುವಿನ ವ್ಯತ್ಯಾಸವಾಗಿ ನಿರ್ಧರಿಸಲಾಗುತ್ತದೆ ಮತ್ತು ಲಾಭ ಮತ್ತು ನಷ್ಟದ ಹೇಳಿಕೆಯಲ್ಲಿ ಗುರುತಿಸಲಾಗುತ್ತದೆ.

ಲೀಸ್ ಹಿಡುವಳಿ ಭೂಮಿಯ ಸ್ವಾಧೀನ/ನವೀಕರಣದ ನೊಂದಣಿ ಮತ್ತು ಮುದ್ರಾಂಕ ಶುಲ್ಕದ ಮೇಲೆ ಉಂಟಾದ ಮೊತ್ತವನ್ನು ಲೀಸ್ ಹೋಲ್ಡ್ ಲ್ಯಾಂಡ್ ಅಡಿಯಲ್ಲಿ ಬಂಡವಾಳಗೊಳಿಸಲಾಗುತ್ತದೆ.

ಗಣಿ/ಕ್ವಾರಿಗಳನ್ನು ಮುಚ್ಚುವ ಸಮಯದಲ್ಲಿ (ಎಫ್‌ಎಂ‌ಸಿಪಿ) ಲೀಸ್ ಹೋಲ್ಡ್ ಗಣಿ ಮತ್ತು ಘಟಕಗಳು (ಎಫ್‌ಎಂ‌ಸಿಪಿ) ಅಡಿಯಲ್ಲಿ ಕಾರ್ಯನಿರ್ವಹಣೆ, ಮರು ಸ್ಥಾಪನೆ, ಅರಣ್ಯೀಕರಣ ಮತ್ತು ಇತರ ಶುಲ್ಕಗಳಿಗಾಗಿ ಕೆಲಸ ಮಾಡುವ ಗಣಿಗಳು/ಕ್ವಾರಿಗಳಿಗೆ ಸಂಬಂಧಿಸಿದಂತೆ ಕಂಪನಿಯು ಅಂದಾಜುವೆಚ್ಚವನ್ನು ಬಂಡವಾಳಗೊಳಿಸಿದೆ (vii (1) (i)) ಅನ್ನು ಉಲ್ಲೇಖಿಸಿ ಗಣಿ ಮತ್ತು ಕ್ವಾರಿಗಳ ಜೀವನದ ಮೇಲೆ ವಿಮೋಚನೆಗೊಳಿಸಲಾಗಿದೆ.

ಬಿ) ನಂತರದ ಖರ್ಚು

ಸ್ವತ್ತುಗಳ ಭಾಗಗಳನ್ನು ಬದಲಾಯಿಸುವ ವೆಚ್ಚ ಮತ್ತು ಕೂಲಂಕಷ ಪರೀಕ್ಷೆ ಸೇರಿದಂತೆ ಪ್ರಮುಖ ನಿರ್ವಹಣೆ ಅಥವಾ ರಿಪೇರಿಗಳ ಮೇಲಿನ ವೆಚ್ಚವು ಒಂದು ವರ್ಷಕ್ಕಿಂತ ಹೆಚ್ಚು ಅವಧಿಯಲ್ಲಿ ಕಂಪನಿಗೆ ಐಟಂಗೆ ಸಂಬಂಧಿಸಿದ ಭವಿಷ್ಯದ ಆರ್ಥಿಕ ಪ್ರಯೋಜನಗಳು ಲಭ್ಯವಾಗುವ ಸಾಧ್ಯತೆಯಿದೆ, ಬಂಡವಾಳ ಮತ್ತು ಸಾಗಿಸುವ ಮೊತ್ತ ಹಾಗೆ ಬದಲಿಸಿದ ಐಟಂ ಅನ್ನು ಗುರುತಿಸಲಾಗಿಲ್ಲ ಅದೇ ರೀತಿ ಪ್ರಮುಖ ನಿರ್ವಹಣೆಗೆ ಸಂಬಂಧಿಸಿದ ಪ್ರಮುಖ ಕೂಲಂಕಷ ವೆಚ್ಚಗಳನ್ನು ಬಂಡವಾಳೀಕರಿಸಲಾಗುತ್ತದೆ ಮತ್ತು ಅದರ ಉಪಯುಕ್ತ ಜೀವನದ ಮೇಲೆ ಸವಕಳಿ ಮಾಡಲಾಗುತ್ತದೆ. ಅಲ್ಲಿ ಭವಿಷ್ಯದ ಆರ್ಥಿಕ ಪ್ರಯೋಜನಗಳು ಲಭ್ಯವಿರುತ್ತದೆ ಮತ್ತು ಹಿಂದಿನ ಕೂಲಂಕಷ ಪರೀಕ್ಷೆಗಳ ವೆಚ್ಚದ ಯಾವುದೇ ಉಳಿದ ಸಾಗಿಸುವ ಮೊತ್ತವನ್ನು ಗುರುತಿಸಾಗುವುದಿಲ್ಲ. ಎಲ್ಲಾ ಇತರ ವೆಚ್ಚಗಳನ್ನು ಉಂಟಾದಂತೆಯೇ ಖರ್ಚು ಮಾಡಲಾಗುತ್ತದೆ.

ಸ್ಥಿರ ಆಸ್ತಿಗಳ ಭೌತಿಕ ಪರಿಶೀಲನೆಯನ್ನು ಮೂರು ವರ್ಷಗಳ ಚಕ್ರದಲ್ಲಿ 100% ಪರಿಶೀಲನೆಯನ್ನು ಪೂರ್ಣಗೊಳಿಸಲು ಸಮಂಜಸವಾದ ಮದ್ಯಂತರದಲ್ಲಿ ಮತ್ತು ಹಂತ ಹಂತವಾಗಿ ನಿರ್ವಹಣೆಯಿಂದ ಕೈಗೊಳ್ಳಲಾಗುತ್ತದೆ. ಗಮನಿಸಲಾದ ವ್ಯತ್ಯಾಸಗಳು ಯಾವುದಾದರೂ ಇದ್ದರೆ ಅಂತಹ ವ್ಯತ್ಯಾಸಗಳು ಕಂಡು ಬಂದ ವರ್ಷದಲ್ಲಿ ಲೆಕ್ಕ ಹಾಕಲಾಗುತ್ತದೆ.

ಸಿ) ಪ್ರಗತಿಯಲ್ಲಿರುವ ಬಂಡವಾಳ ಕೆಲಸಗಳು

ಉತ್ಪಾದನೆ ಅಥವಾ ಸರಕುಗಳು ಅಥವಾ ಸೇವೆಗಳ ಪೂರೈಕೆ ಅಥವಾ ಆಡಳಿತಾತ್ಮಕ ಉದ್ದೇಶಗಳಿಗಾಗಿ ಅಥವಾ ಇನ್ನೂ ನಿರ್ಧರಿಸದ ಉದ್ದೇಶಗಳಿಗಾಗಿ ನಿರ್ಮಾಣದ ಸಂದರ್ಭದಲ್ಲಿ ಆಸ್ತಿಗಳನ್ನು ಪ್ರಗತಿಯಲ್ಲಿರುವ ಬಂಡವಾಳ ಕೆಲಸದಡಿಯಲ್ಲಿ ಸೇರಿಸಲಾಗಿದೆ ಮತ್ತು ಯಾವುದೇ ಗುರುತಿಸಲ್ಪಟ್ಟ ದುರ್ಬಲತೆಯ ನಷ್ಟಕ್ಕಿಂತ ಕಡಿಮೆ ವೆಚ್ಚದಲ್ಲಿ ಸಾಗಿಸಲಾಗುತ್ತದೆ. ಪ್ರಗತಿಯಲ್ಲಿರುವ ಬಂಡವಾಳ ಕೆಲಸವು ಪೂರ್ಣಗೊಂಡಾಗ ಅಥವಾ ನಿರ್ವಹಣೆಯ ಉದ್ದೇಶಿತ ಬಳಕೆಯ ಪ್ರಕಾರ ಕಾರ್ಯನಿರ್ವಹಿಸಲು ಪ್ರಾರಂಭಿಸಿದಾಗ ಆಸ್ತಿ ಸ್ಥಾವರ ಮತ್ತು ಸಲಕರಣೆಗಳ ಸೂಕ್ತ ವರ್ಗಕ್ಕೆ ವರ್ಗಾಯಿಸಲ್ಪಡುತ್ತದೆ.

ಹೂಡಿಕೆ ನಿರ್ಧಾರವನ್ನು ಮಾಡುವ ಉದ್ದೇಶಕ್ಕಾಗಿ ಉಂಟಾದ ಹೊಸ ಸಂಭಾವ್ಯ ಯೋಜನೆಗಳ ಮೌಲ್ಯಮಾಪನಕ್ಕಾಗಿ ವೆಚ್ಚಗಳನ್ನು ಆದಾಯಕ್ಕೆ ವಿಧಿಸಲಾಗುತ್ತದೆ ಹೂಡಿಕೆಗಳ ನಿರ್ಧಾರಗಳ ನಂತರ ಯೋಜನೆಗಳಿಗೆ ತಗಲುವ ವೆಚ್ಚವನ್ನು ಪ್ರಗತಿಯಲ್ಲಿ ಬಂಡವಾಳ ಕೆಲಸದಡಿಯಲ್ಲಿನ ಲೆಕ್ಕ ಹಾಕಲಾಗುತ್ತದೆ ಮತ್ತು ತರುವಾಯ ಬಂಡವಾಳೀಕರಿಸಲಾಗುತ್ತದೆ.

ಡಿ) ಸವಕಳಿ

ಸ್ವತ್ತುಗಳ ಮೇಲಿನ ಸವಕಳಿ ದಿನಾಂಕಗಳಿಂದ ಒದಗಿಸಲಾಗಿದೆ, ಸ್ವತ್ತುಗಳು ಅವುಗಳ ಉದ್ದೇಶಿತ ಬಳಕೆಗೆ ಲಭ್ಯವಿದೆ ಮತ್ತು ಅವುಗಳ ಅಂದಾಜು ಉಪಯುಕ್ತ ಆರ್ಥಿಕ ಜೀವನದ ಮೇಲೆ ಹರಡುತ್ತದೆ. ಸವಕಳಿಯನ್ನು ಆಸ್ತಿ ಸ್ಥಾವರ ಮತ್ತು ಸಲಕರಣೆಗಳ ಬೆಲೆಯ ಮೇಲೆ ಲೆಕ್ಕಹಾಕಲಾಗುತ್ತದೆ ಮತ್ತು ಅವುಗಳ ಅಂದಾಜು ಉಪಯುಕ್ತ ಜೀವನದ ಮೇಲೆ ಅವುಗಳ ಉಳಿದ ಮೌಲ್ಯಗಳನ್ನು ನೇರ-ಸಾಲಿನ ವಿಧಾನವನ್ನು ಬಳಸಿಕೊಂಡು ಸಾಮಾನ್ಯವಾಗಿ ಗುರುತಿಸಲಾಗುತ್ತದೆ. ಫ್ರೀಹೋಲ್ಡ್ ಭೂಮಿ ಸವಕಳಿಯಾಗಿಲ್ಲ ಅಂದಾಜು ಉಪಯುಕ್ತ ಜೀವನ ಸವಕಳಿ ವಿಧಾನ

ಮತ್ತು ಉಳಿದ ಮೌಲ್ಯಗಳನ್ನು ಪ್ರತಿ ವರದಿಯ ಅವಧಿಯ ಕೊನೆಯಲ್ಲಿ ಪರಿಶೀಲಿಸಲಾಗುತ್ತದೆ, ಅಂದಾಜಿನ ಯಾವುದೇ ಬದಲಾವಣೆಯ ಪರಿಣಾಮವು ನಿರೀಕ್ಷಿತ ಆಧಾರದ ಮೇಲೆ ಲೆಕ್ಕಹಾಕಲ್ಪಡುತ್ತದೆ.

ಅಂದಾಜು ಉಪಯುಕ್ತ ಜೀವನವನ್ನು ಈ ಕೆಳಕಂಡಂತೆ ಉಲ್ಲೇಖಿಸಲಾಗಿದೆ;

ಆಸ್ತಿಯಪ್ರಕಾರ	ವಿದಾನ	ಉಪಯುಕ್ತಜೀವನ
ಕಟ್ಟಡ	ಸರಳರೇಖೆ	30 ವರ್ಷಗಳು
ಗುತ್ತಿಗೆಬೂಮಿ	ಸರಳರೇಖೆ	ಗುತ್ತಿಗೆಅವಧಿ
ಲೀಸ್ ಹೋಲ್ಡ್‌ನ ಮತ್ತು ಕ್ವಾರಿ (FMCP)	ಸರಳರೇಖೆ	ಗಣಿ/ಕ್ವಾರಿ/ಯುಒಪಿಯ ಉಪಯುಕ್ತ ಜೀವನ
ಸಸ್ಯ ಮತ್ತು ಯಂತ್ರೋಪಕರಣಗಳು	ಸರಳರೇಖೆ	8/10/15 ವರ್ಷಗಳು
ಕಂಪ್ಯೂಟರ್ ಸಲಕರಣೆ	ಸರಳರೇಖೆ	3/6 ವರ್ಷಗಳು
ವಾಹನಗಳು	ಸರಳರೇಖೆ	8 ವರ್ಷಗಳು
ಕಚೇರಿಪರಿಕರ	ಸರಳರೇಖೆ	5 ವರ್ಷಗಳು
ಪೀಠೋಪಕರಣಗಳು ಮತ್ತು ನೆಲೆ ವಸ್ತುಗಳು	ಸರಳರೇಖೆ	5 ವರ್ಷಗಳು

ನಿರ್ಮಾಣ ಮತ್ತು ಅನಸ್ಥಾಪನೆಯು ಪೂರ್ಣಗೊಳ್ಳುವವೆಗೆ ಮತ್ತು ಸ್ವತ್ತು ಅದರ ಉದ್ದೇಶಿತ ಬಳಕೆಗೆ ಸಿದ್ಧವಾಗುವವರೆಗೆ ಬಂಡವಾಳದ ಕೆಲಸ ಪ್ರಗತಿಯಲ್ಲಿ ಸವಕಳಿಯನ್ನು ದಾಖಲಿಸಲಾಗುವುದಿಲ್ಲ.

ಎಫ್) ಅಮೂರ್ತ ಸ್ವತ್ತುಗಳು

ಅಮೂರ್ತ ಸ್ವತ್ತುಗಳನ್ನು ವೆಚ್ಚದಲ್ಲಿ ದಾಖಲಿಸಲಾಗುತ್ತದೆ ಮತ್ತು ಕಡಿಮೆ ಸಂಚಿತ ಭೋಗ್ಯ ಮತ್ತು ಸಂಚಿತ ದುರ್ಬಲತೆ ನಷ್ಟಗಳು ಯಾವುದಾದರೂ ವೆಚ್ಚದಲ್ಲಿ ಸಾಗಿಸಲಾಗುತ್ತದೆ.

ಸಾಫ್ಟ್‌ವೇರ್ ಭಾಗವಾಗಿ ಕ್ಯಾಪಿಟಲ್‌ಸ್ ಮಾಡಲಾದ ನೇರವಾಗಿ ಆರೋಪಿಸುವ ವೆಚ್ಚಗಳು ಉದ್ಯೋಗಿ ವೆಚ್ಚಗಳು ಮತ್ತು ಸಂಬಂಧಿತ ಹೆಡ್‌ಗಳ ಸೂಕ್ಷ್ಮ ಭಾಗವನ್ನು ಒಳಗೊಂಡಿರುತ್ತದೆ.

ಬಂಡವಾಳೀಕರಣದ ಅಭಿವೃದ್ಧಿ ವೆಚ್ಚಗಳನ್ನು ಅಮೂರ್ತ ಸ್ವತ್ತುಗಳಾಗಿ ದಾಖಲಿಸಲಾಗುತ್ತದೆ ಮತ್ತು ಸವತ್ತು ಬಳಕೆಗೆ ಲಭ್ಯವಿರುವ ಹಂತದೀಮದ ಭೋಗ್ಯಗೊಳಿಸಲಾಗುತ್ತದೆ.

ಯೋಜನೆಯ ತಾಂತ್ರಿಕ ಮತ್ತು ವಾಣಿಜ್ಯ ಕಾರ್ಯಸಾಧ್ಯತೆಯನ್ನು ಪ್ರದರ್ಶಿಸದ ಹೊರತು ಸಾಫ್ಟ್‌ವೇರ್ ಉತ್ಪನ್ನ ಅಭಿವೃದ್ಧಿ ವೆಚ್ಚಗಳನ್ನು ಖರ್ಚು ಮಾಡಲಾಗುತ್ತದೆ, ಭವಿಷ್ಯದ ಆರ್ಥಿಕ ಪ್ರಯೋಜನಗಳು ಸಂಭವನೀಯವಾಗಿರುತ್ತದೆ. ಬಂಡವಾಳ ಮಾಡಬಹುದಾದ ವೆಚ್ಚಗಳು ವಸ್ತುವಿನ ವೆಚ್ಚ, ನೇರ ಕಾರ್ಮಿಕ ಅದರ ಉದ್ದೇಶಿತ ಬಳಕೆಗಾಗಿ ಸ್ವತ್ತನ್ನು ಸಿದ್ಧಪಡಿಸಲು ನೇರವಾಗಿ ಕಾರಣವಾದ ಓವರ್‌ಹೆಡ್ ವೆಚ್ಚಗಳನ್ನು ಒಳಗೊಂಡಿರುತ್ತದೆ

ನಂತರದ ಖರ್ಚು

ನಂತರದ ವೆಚ್ಚವು ಅದು ಸಂಬಂಧಿಸಿದ ನಿರ್ದಿಷ್ಟ ಆಸ್ತಿಯಲ್ಲಿ ಅಂಗತವಾಗುವ ಭವಿಷ್ಯದ ಆರ್ಥಿಕ ಪ್ರಯೋಜನಗಳನ್ನು ಹೆಚ್ಚಿಸಿದಾಗ ಮಾತ್ರ ಬಂಡವಾಳೀಕರಣಗೊಳ್ಳುತ್ತದೆ. ಎಲ್ಲಾ ಇತರ ಖರ್ಚುಗಳನ್ನು ಲಾಭ ಅಥವಾ ನಷ್ಟದಲ್ಲಿ ಗುರುತಿಸಲಾಗಿದೆ.

ಗಣಿಗಾರಿಕೆ ಹಕ್ಕುಗಳು

ಗಣಿಗಾರಿಕೆ ಹಕ್ಕುಗಳ ವೆಚ್ಚಗಳು ಸಂಬಂಧಿತ ಪಾವತಿ ಮತ್ತು ನೊಂದಣಿ ಶುಲ್ಕಗಳು ಸೇರಿದಂತೆ ಪಾವತಿಸಿದ ಪರಿಗಣನೆಯ ನ್ಯಾಯೋಚಿತ ಮೌಲ್ಯ ಮತ್ತು ಭವಿಷ್ಯದ ಗುತ್ತಿಗೆ ಪಾವತಿಗಳ ಪ್ರಸ್ತುತ ಮೌಲ್ಯ (ಯಾವುದಾದರೂ ಇದ್ದಲ್ಲಿ) ಎಂಡ್ ಆಸ್ 116 ಲೀಸ್‌ಗಳ ಪ್ರಕಾರ.

ಅಂದಾಜು ಉಪಯುಕ್ತ ಜೀವನವನ್ನು ಈ ಕೆಳಕಂಡಂತೆ ಉಲ್ಲೇಖಿಸಲಾಗಿದೆ;

ಆಸ್ತಿಯಪ್ರಕಾರ	ವಿಧಾನ	ಉಪಯುಕ್ತ ಜೀವನ
ಗಣಿ ಹಕ್ಕುಗಳು	ಸರಳ ರೇಖೆ	ಲೀಸ್ ಅವಧಿ
ಸಾಫ್ಟ್ ವೇರ್	ಸರಳ ರೇಖೆ	5 ವರ್ಷ

ಎಫ್) ವಿದೇಶಿ ಕರೆನ್ಸಿ ವಹಿವಾಟುಗಳು ಮತ್ತು ಅನುವಾದ

ಕಂಪನಿಯು ಹಣಕಾಸು ಹೇಳಿಕೆಗಳನ್ನು ಭಾರತೀಯ ರೂಪಾಯಿಗಳಲ್ಲಿ ("INR") ಪ್ರಸ್ತುತ ಪಡಿಸಲಾಗುತ್ತದೆ ಇದು ಕಂಪನಿಯ ಕ್ರಿಯಾತ್ಮಕ ಕರೆನ್ಸಿ ಮತ್ತು ಹಣಕಾಸು ಹೇಳಿಕೆಗಳ ಪ್ರಸ್ತುತ ಕರೆನ್ಸಿಯಾಗಿದೆ. ಹಣಕಾಸಿನ ಹೇಳಿಕೆಗಳನ್ನು ಸಿದ್ಧಪಡಿಸುವಲ್ಲಿ ಘಟಕದ ಕ್ರಿಯಾತ್ಮಕ ಕರೆನ್ಸಿ ಹೊರತುಪಡಿಸಿ ಕರೆನ್ಸಿಗಳಲ್ಲಿನ ವಹಿವಾಟುಗಳನ್ನು ವಹಿವಾಟಿನ ದಿನಾಂಕದಂದು ಚಾಲ್ತಿಯಲ್ಲಿರುವ ವಿನಮಯ ದರಗಳಲ್ಲಿ ದಾಖಲಿಸಲಾಗುತ್ತದೆ. ಪ್ರತಿ ವರದಿಯ ಕೊನೆಯಲ್ಲಿ ವಿದೇಶಿ ಕರೆನ್ಸಿಗಳಲ್ಲಿ ಹೆಸರಿಸಲಾದ ವಿತ್ತೀಯ ವಸ್ತುಗಳನ್ನು ವರದಿ ಮಾಡುವ ಅವಧಿಯ ಕೊನೆಯಲ್ಲಿ ಚಾಲ್ತಿಯಲ್ಲಿರುವ ದರಗಳಲ್ಲಿ ಮರುಹೊಂದಿಸಲಾಗುತ್ತದೆ. ವಿತ್ತೀಯವಲ್ಲದ ವಸ್ತುಗಳನ್ನು ಐತಿಹಾಸಿಕ ವೆಚ್ಚದಲ್ಲಿ ಅಳೆಯಲಾಗುತ್ತದೆ. ವಿತ್ತೀಯ ವಸ್ತುಗಳ ಮೇಲೆ ಉಂಟಾಗುವ ವಿನಿಮಯ ವ್ಯತ್ಯಾಸಗಳು ಅವು ಉದ್ಭವಿಸುವ ಅವಧಿಯಲ್ಲಿ ಲಾಭ ಮತ್ತು ನಷ್ಟ ಹೇಳಿಕೆಗಳಲ್ಲಿ ಗುರುತಿಸಲ್ಪಡುತ್ತವೆ.

ಜಿ) ನಿಬಂಧನೆಗಳು ಮತ್ತು ಆಕಸ್ಮಿಕಗಳು

ಹಿಂದಿನ ಘಟನೆಯ ಪರಿಣಾಮವಾಗಿ ಕಂಪನಿಯು ಪ್ರಸ್ತುತ ಬಾಧ್ಯತೆಯನ್ನು ಹೊಂದಿರುವಾಗ (ಕಾನೂನು ಅಥವಾ ರಚನಾತ್ಮಕ) ನಿಬಂಧನೆಗಳನ್ನು ಗುರುತಿಸಲಾಗುತ್ತದೆ, ಇದು ಆರ್ಥಿಕ ಪ್ರಯೋಜನಗಳನ್ನು ಒಳಗೊಂಡಿರುವ ಸಂಪನ್ಮೂಲಗಳ ಹೊರಹರಿವಿಗೆ ಕಾರಣವಾಗುತ್ತದೆ ಮತ್ತು ಬಾಧ್ಯತೆಯ ಮೊತ್ತದ ಬಗ್ಗೆ ವಿಶ್ವಾಸಾರ್ಹ ಅಂದಾಜು ಮಾಡಬಹುದು.

ಪ್ರತಿ ನಿಬಂಧನೆಯ ವರದಿಯ ಅವಧಿಯ ಕೊನೆಯಲ್ಲಿ ಪ್ರಸ್ತುತ ಬಾಧ್ಯತೆಗಳನ್ನು ಇತ್ಯರ್ಥಗೊಳಿಸಲು ಅಗತ್ಯವಿರುವ ಪರಿಗಣನೆಯ ಅತ್ಯುತ್ತಮ ಅಂದಾಜನ್ನು ಆಧರಿಸಿದೆ. ಬಾಧ್ಯತೆಯ ಸುತ್ತಲಿನ ಅಪಾಯ ಮತ್ತು ಅನಿಶ್ಚಿತತೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ.

ರಚನಾತ್ಮಕ ಬಾಧ್ಯತೆಯು ಒಂದು ಘಟಕದ ಕ್ರಿಯೆಗಳಿಂದ ಪಡೆದ ಬಾಧ್ಯತೆಯಾಗಿದೆ;

- ಹಿಂದಿನ ಅಭ್ಯಾಸದ ಸ್ಥಾಪಿತ ಮಾದರಿ, ಪ್ರಕಟಿತ ನೀತಿಗಳು ಅಥವಾ ಸಾಕಷ್ಟು ನಿರ್ದಿಷ್ಟ ಪ್ರಸ್ತು ಹೇಳಿಕೆಯ ಮೂಲಕ ಘಟಕವು ಕೆವು ಜವಾಬ್ದಾರಿಗಳನ್ನು ಸ್ವೀಕರಿಸುತ್ತದೆ ಎಂದು ಇತರ ಪಕ್ಷಗಳಿಗೆ ಸೂಚಿಸಿದೆ ಮತ್ತು
- ಪರಿಣಾಮವಾಗಿ ಘಟಕವು ಆ ಜವಾಬ್ದಾರಿಯನ್ನು ನಿರ್ವಹಿಸುವ ಇತರ ಪಕ್ಷಗಳ ಕಡೆಯಿಂದ ಮಾನ್ಯವಾದ ನಿರೀಕ್ಷೆಯನ್ನು ಸೃಷ್ಟಿಸಿದೆ.

ಗಣಿ ಮುಚ್ಚುವಿಕೆಯ ಹೊಣೆಗಾರಿಕೆ

ಕೇಂದ್ರ ಸರ್ಕಾರವು ಅಧಿಸೂಚನೆ ಸಂಖ್ಯೆ **GSR 329** (ಇ) ದಿನಾಂಕ **10.04.2003** ಮತ್ತು **No. GSR 330 (E)** ದಿನಾಂಕ **10.04.2003** ಮತ್ತು ಖನಿಜ ರಿಯಾಯಿತಿ ನಿಯಮಗಳು 1960 ಮತ್ತು ಖನಿಜ ಸಂರಕ್ಷಣೆ ಮತ್ತು ಅಭಿವೃದ್ಧಿ ನಿಯಮಗಳು 1988 ಅನ್ನು ಕ್ರಮವಾಗಿ ತಿದ್ದುಪಡಿ ಮಾಡಲಾಗಿದೆ. ಈ ತಿದ್ದುಪಡಿಗಳ ಪ್ರಕಾರ ಅಸ್ತಿತ್ವದಲ್ಲಿರುವ ಎಲ್ಲಾ ಗಣಿ ಗುತ್ತಿಗೆದಾರರು ಅಧಿಸೂಚನೆಯ ದಿನಾಂಕದಿಂದ 180 ದಿನದೊಳಗಾಗಿ ನಿಗದಿತ ಹಣಕಾಸಿನ ಜಾಮೀನುಗಳೊಂದಿಗೆ 'ಪ್ರಗತಿಶೀಲ ಗಣಿ ಮುಚ್ಚುವ ಯೋಜನೆ' ಯನ್ನು ಸಲ್ಲಿಸಬೇಕಾಗುತ್ತದೆ. ಇದಲ್ಲದೆ ಗಣಿ ಗುತ್ತಿಗೆದಾರರು ಗಣಿಯನ್ನು ಮುಚ್ಚುವ ಪ್ರಸ್ತಾವನೆಗೆ ಒಂದು ವರ್ಷದ ಮೊದಲು 'ಅಂತಿಮ ಗಣಿ ಮುಚ್ಚುವ ಯೋಜನೆ: ಸ್ವರೂಪದಲ್ಲಿರಬೇಕು ಮತ್ತು ಭಾರತೀಯ ಗಣಿ ಬ್ಯೂರೋ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಇರಬೇಕು ಎಂದು ನಮೂದಿಸಲಾಗಿದೆ.

ಗಣಿ ಮುಚ್ಚುವಿಕೆಯು ನಡೆಯುತ್ತಿರುವ ಕಾರ್ಯಕ್ರಮವಾಗಿ ಪುನರ್ವಸತಿ ಪ್ರಕ್ರಿಯೆಯನ್ನು ಒಳಗೊಳ್ಳುತ್ತದೆ.

ಗಣಿಗಾರಿಕೆಯಿಂದ ತೊಂದರೆಗೊಳಗಾದ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಮಟ್ಟವನ್ನು ಸಂಬಂಧಪಟ್ಟ ಎಲ್ಲರಿಗೂ ಸ್ವೀಕಾರಾರ್ಹ ಮಟ್ಟಕ್ಕೆ ಪುನಸ್ಥಾಪಿಸಲು ವಿನ್ಯಾಸಗೊಳಿಸಲಾಗಿದೆ. ಗಣಿಗಾರಿಕೆ ಕಾರ್ಯಾಚರಣೆ ಮುಗಿದ ನಂತರ

ಪುನರ್ವಸತಿ ಸಮಾಜಕ್ಕೆ ಹೊರೆಯಾಗದ ತೀತಿಯಲ್ಲಿ ಪ್ರದೇಶವನ್ನು ತೊರೆಯುವ ಗುರಿಯನ್ನು ಅದು ಹೊಂದಿರಬೇಕು. ಇದು ಸ್ವಯಂ ಸುಸ್ಥಿತ ಪರಿಸರ ವ್ಯವಸ್ಥೆಯಾಗಿ ರಚಿಸುವ ಗುರಿಯನ್ನು ಹೊಂದಿರಬೇಕು.

ಗಣಿ ಮುಚ್ಚುವ ಕಾರ್ಯಾಚರಣೆಯು ಗಣಿಗಾರಿಕೆ ಯೋಜನೆ ಪ್ರಾರಂಭದ ಮೊದಲ ದಿನದಿಂದ ಪ್ರಾರಂಭವಾಗುವ ನಿರಂತರ ಚಟುವಟಿಕೆಗಳ ಸರಣಿಯಾಗಿದೆ. ಆದ್ದರಿಂದ ಪ್ರಗತಿಶೀಲ ಗಣಿ ಮುಚ್ಚುವ ಯೋಜನೆಯು ಪ್ರಸ್ತುತ ಗಣಿಗಾರಿಕೆ ಯೋಜನೆಯಲ್ಲಿ ಹೆಚ್ಚುವರಿ ಅಧ್ಯಾಯವಾಗಿರುತ್ತದೆ ಮತ್ತು ಗಣಿಗಾರಿಕೆ ಯೋಜನೆಯಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಪರಿಶೀಲಿಸಲಾಗುತ್ತದೆ. ಪ್ರಗತಿಶೀಲ ಗಣಿ ಮುಚ್ಚುವಕೆಯು ನಿರಂತರ ಚಟುವಟಿಕೆಗಳ ಸರಣಿಯಾಗಿರುವುದರಿಂದ ವೈಜ್ಞಾನಿಕ ಗಣಿಗಾರಿಕೆಯ ಪ್ರಸ್ತಾಪಗಳು ಪ್ರಗತಿಶೀಲ ಗಣಿ ಮುಚ್ಚುವಕೆಯ ಯೋಜನೆಯಲ್ಲಿ ಸೇರಿಸಬೇಕಾದ ಹೆಚ್ಚಿನ ಚಟುವಟಿಕೆಗಳನ್ನು ಒಳಗೊಂಡಿವೆ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ ಪ್ರಗತಿಶೀಲ ಗಣಿ ಮುಚ್ಚುವ ಯೋಜನೆಯಲ್ಲಿ ಸಂಬಂಧಿತ ಪ್ಯಾರಾಗ್ರಾಫ್‌ಗಳ ಉಲ್ಲೇಖ ಮತ್ತು ಅದರ ಸಾರಾಂಶವು ಸಾಕಾಗುತ್ತದೆ.

ಕಾನೂನಿನ ಪ್ರಕಾರ ಅಂತಿಮ ಗಣಿ ಮುಚ್ಚುವ ಯೋಜನೆಯು ಗಣಿ ಮುಚ್ಚುವ ಉದ್ದೇಶಿತ ದಿನಾಂಕಕ್ಕಿಂತ ಕನಿಷ್ಠ 9 ತಿಂಗಳ ಮೊದಲು ಅದರ ಅನುಮೋದನೆಯನ್ನು ಹೊಂದಿದೆ ಎಂದು ಪರಿಗಣಿಸಬೇಕು. 9 ತಿಂಗಳ ಈ ಅವಧಿಯನ್ನು ಅಂತಿಮ ಗಣಿ ಮುಚ್ಚುವ ಕಾರ್ಯಾಚರಣೆಗೆ ಪೂರ್ವ ಸಿದ್ಧತಾ ಅವಧಿ ಎಂದು ಪರಿಗಣಿಸಲಾಗುತ್ತದೆ ಆದ್ದರಿಂದ ಗಣಿ ಅಥವಾ ಗಣಿಗಾರಿಕೆಯಿಂದ ಖನಿಜ ಉತ್ಪಾದನೆಯನ್ನು ನಿಲ್ಲಿಸಿದ ನಂತರ ಕೈಗೊಳ್ಳಬೇಕಾದ ಚಟುವಟಿಕೆಗಳ ಎಲ್ಲಾ ಪ್ರಸ್ತಾಪಗಳನ್ನು ಅಂತಿಮ ಗಣಿ ಮುಚ್ಚುವ ಯೋಜನೆಯಲ್ಲಿ ಸೇರಿಸಬೇಕು. ಅಂತಿಮ ಗಣಿ ಮುಚ್ಚುವ ಯೋಜನೆಯು ನೀಡಲಾದ ಮಾರ್ಗಸೂಚಿಗಳ ಪ್ರಕಾರ ವಿವರವಾದ ಅಧ್ಯಾಯಗಳೊಂದಿಗೆ ಪ್ರತ್ಯೇಕ ದಾಖಲೆಯಾಗಿರುತ್ತದೆ. ನೀಡಿರುವ ಮಾರ್ಗಸೂಚಿಗಳ ಪ್ರಕಾರ ಗಣಿ ಮುಚ್ಚುವ ಯೋಜನೆಯನ್ನು ಸಿದ್ಧಪಡಿಸಲಾಗುವುದು. ಮಾರ್ಗದರ್ಶಿ ಸೂತ್ರಗಳು ಪ್ರಗತಿಶೀಲ ಗಣಿ ಮುಚ್ಚುವ ಯೋಜನೆ ಮತ್ತು ಅಂತಿಮ ಗಣಿ ಮುಚ್ಚುವ ಯೋಜನೆಯಲ್ಲಿ ನಿರ್ದಿಷ್ಟ ಚಟುವಟಿಕೆಗಳನ್ನು ಒಳಗೊಂಡಿದೆ.

ಅನುಮೋದಿತ ಗಣಿ ಮುಚ್ಚುವ ಯೋಜನೆಗೆ ಅನುಸಾರವಾಗಿ ಪುನಶ್ಚೇತನ ಮತ್ತು ಪುನರ್ವಸತಿ ಕಾರ್ಯಗಳನ್ನು ಒಳಗೊಂಡಂತೆ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ಗಣಿ ಗುತ್ತಿಗೆ ಹೊಂದಿರುವವರು ಹೊಂದಿರುತ್ತಾರೆ, ಅದರಂತೆ ಪ್ರಗತಿ ಶೀಲ ಗಣಿಮುಚ್ಚುವಿಕೆ ಯೋಜನೆ ಮತ್ತು ಅಂತಿಮ ಗಣಿ ಮುಚ್ಚುವಿಕೆಯ ಯೋಜನೆಯ ವೆಚ್ಚವನ್ನು ಪೂರೈಸಲು ಕಂಪನಿಯು ಒಂದು ನಿಬಂಧನೆಯನ್ನು ರಚಿಸಿದೆ.

1. ಅಂತಿಮ ಗಣಿ ಮುಚ್ಚುವ ಯೋಜನೆ

i) ಆಪರೇಟಿಂಗ್ ಗಣಿಗಳಿಗಾಗಿ

ತಾಂತ್ರಿಕ ಮೌಲ್ಯಮಾಪನದ ಆಧಾರದ ಮೇಲೆ ಕಂಪನಿಯು ಗಣಿ ಮುಚ್ಚುವಿಕೆ ಸೈಟ್ ಮರುಸ್ಥಾಪನೆ ಇತ್ಯದಿಗಳಿಗೆ ತನ್ನ ಬಾಧ್ಯತೆಯನ್ನು ಅಂದಾಜು ಮಾಡುತ್ತದೆ. ವೆಚ್ಚಗಳ ಅಂದಾಜನ್ನು ಹಣದುಬ್ಬರಕ್ಕೆ ಹೆಚ್ಚಿಸಲಾಗುತ್ತದೆ ಮತ್ತು ನಂತರ ಬಾಧ್ಯತೆಯನ್ನು ಪರಿಹರಿಸಲು ಅಗತ್ಯವಿರುವ ವೆಚ್ಚದ ಪ್ರಸ್ತುತ ಮೌಲ್ಯವನ್ನು ತಲುಪಲು ರಿಯಾಯಿತಿ ದರದಲ್ಲಿ ರಿಯಾಯಿತಿ ನೀಡಲಾಗುತ್ತದೆ. ಅಂತಹ ಬಾಧ್ಯತೆಗೆ ಸಂಬಂಧಿಸಿದ ವೆಚ್ಚಕ್ಕಾಗಿ ಕಂಪನಿಯು ಆಸ್ತಿ ಸ್ಥಾವರ ಮತ್ತು ಸಲಕರಣೆ ಅಡಿಯಲ್ಲಿ ಅನುಗುಣವಾದ ಆಸ್ತಿಯನ್ನು ಪ್ರತ್ಯೇಕ ಐಟಂ ('ಲೀಸ್ ಹೋಲ್ಡ್ ಗಣಿಗಳು ಮತ್ತು ಪ್ರಶ್ನೆಗಳು ((FMCP)') ಎಂದು ಗುರುತಿಸುತ್ತದೆ.

ii) ಕಾರ್ಯನಿರ್ವಹಿಸದ ಗಣಿಗಳಿಗೆ

ತಾಂತ್ರಿಕ ಮೌಲ್ಯಮಾಪನದ ಆಧಾರದ ಮೇಲೆ ಕಂಪನಿಯು ಗಣಿ ಮುಚ್ಚುವಿಕೆ ಸೈಟ್ ಮರುಸ್ಥಾಪನೆ ಇತ್ಯದಿಗಳಿಗೆ ತನ್ನ ಬಾಧ್ಯತೆಯನ್ನು ಅಂದಾಜು ಮಾಡುತ್ತದೆ. ವೆಚ್ಚಗಳ ಅಂದಾಜನ್ನು ಪ್ರತಿ ವರ್ಷ ಹಣದುಬ್ಬರಕ್ಕೆ ಹೆಚ್ಚಿಸಲಾಗುತ್ತದೆ ಮತ್ತು ವೆಚ್ಚವಾಗಿ ವಿಧಿಸಲಾದ ಮೊತ್ತವನ್ನು ಹೆಚ್ಚಿಸಲಾಗುತ್ತದೆ.

iii) ಶರಣಾದ ಗಣಿಗಳಿಗೆ

ತಾಂತ್ರಿಕ ಮೌಲ್ಯಮಾಪನದ ಆಧಾರದ ಮೇಲೆ ಕಂಪನಿಯು ಗಣಿ ಮುಚ್ಚುವಿಕೆ ಸೈಟ್ ಮರುಸ್ಥಾಪನೆ ಇತ್ಯದಿಗಳಿಗೆ ತನ್ನ ಬಾಧ್ಯತೆಯನ್ನು ಅಂದಾಜು ಮಾಡುತ್ತದೆ. ವೆಚ್ಚಗಳು: ಅಂದಾಜನ್ನು ಪ್ರತಿ ವರ್ಷ ಹಣದುಬ್ಬರಕ್ಕೆ ಹೆಚ್ಚಿಸಲಾಗುತ್ತದೆ.

2. ಪ್ರಗತಿಶೀಲ ಗಣಿ ಮುಚ್ಚುವ ಯೋಜನೆ

ಕಂಪನಿಯು 2021-22 ಕ್ಕೆ ಪ್ರಗತಿಪರಿ ಗಣಿ ಮುಚ್ಚುವ ಯೋಜನೆಯನ್ನು ಸಲ್ಲಿಸಿದೆ ಮತ್ತು ಪ್ರತಿ ವರ್ಷ ಕಂಪನಿಯು ವರ್ಷದ ಕೊನೆಯಲ್ಲಿ ಪ್ರಗತಿಪರಿ ಗಣಿ ಮುಚ್ಚುವ ಯೋಜನೆಯನ್ನು ಮರುಮೌಲ್ಯಮಾಪನ ಮಾಡುತ್ತದೆ ಮತ್ತು ಯಾವುದೇ ವ್ಯತ್ಯಾಸವನ್ನು ಒದಗಿಸಿದರೆ ಮತ್ತು ಗಣಿ ಮುಚ್ಚುವ ಯೋಜನೆಗೆ ಯಾವುದೇ ವೆಚ್ಚವನ್ನು ನೀಡಿದರೆ ವರ್ಷದಲ್ಲಿ ಲಾಭ ಮತ್ತು ನಷ್ಟದ ಹೇಳಿಕೆಗೆ ವಿಧಿಸಲಾಗುತ್ತದೆ

ಹೆಚ್) ಅನಿಶ್ಚಿತ ಹೊಣೆಗಾರಿಕೆಗಳು

ಹಿಂದಿನ ಘಟನೆಗಳಿಂದ ಉದ್ಭವಿಸುವ ಅನಿಶ್ಚಿತ ಹೊಣೆಗಾರಿಕೆಗಳು, ಅದರ ಅಸ್ತಿತ್ವ ಒಂದು ಅಥವಾ ಹೆಚ್ಚಿನ ಭವಿಷ್ಯದ ಅನಿಶ್ಚಿತ ಘಟನೆಗಳ ಸಂಭವಿಸುವಿಕೆ ಅಥವಾ ಸಂಭವಿಸದಿರುವಿಕೆಯ ಮೇಲೆ ಮಾತ್ರ ದೃಢೀಕರಿಸಲ್ಪಡುತ್ತದೆ. ಸಂಪೂರ್ಣವಾಗಿ ಕಂಪನಿಯು ನಿಯಂತ್ರಣದಲ್ಲಿಲ್ಲ ಅಥವಾ ಪ್ರಸ್ತುತ ಬಾಧ್ಯತೆ ಇರುವ ಅನಿಶ್ಚಿತ ಹೊಣೆಗಾರಿಕೆಗಳು ಆದರೆ ಅದು ಅಲ್ಲ ಇತ್ಯರ್ಥದಲ್ಲಿ ಯಾವುದೇ ಹೊರಹರಿವಿನ ಸಾಧ್ಯತೆಯು ದೂರವಿರದ ಹೊರತು ಹಣಕಾಸಿನ ಹೇಳಿಕೆಗಳಲ್ಲಿ ಕಟ್ಟುಪಾಡುಗಳನ್ನು ಇತ್ಯರ್ಥಗೊಳಿಸಲು ಆರ್ಥಿಕ ಪ್ರಯೋಜನಗಳು ಬೇಕಾಗಬಹುದು.

ಅನಿಶ್ಚಿತ ಹೊಣೆಗಾರಿಕೆಗಳನ್ನು ಹಣಕಾಸಿನ ಹೇಳಿಕೆಗಳಿಗೆ ಟಿಪ್ಪಣಿಗಳಲ್ಲಿ ಬಹಿರಂಗಪಡಿಸಲಾಗುತ್ತದೆ.

ಐ) ಅನಿಶ್ಚಿತ ಸ್ವತ್ತುಗಳು

ಅನಿಶ್ಚಿತ ಸ್ವತ್ತುಗಳನ್ನು ಹಣಕಾಸಿನ ಹೇಳಿಕೆಯಲ್ಲಿ ಗುರುತಿಸಲಾಗಿಲ್ಲ ಆದರೆ ಆರ್ಥಿಕ ಪ್ರಯೋಜನಗಳ ಒಳಹರಿವು ಸಂಭವನೀಯವಾಗಿರುವಲ್ಲಿ ಬಹಿರಂಗಪಡಿಸಲಾಗುತ್ತದೆ.

ಜೆ) ಗುತ್ತಿಗೆಗಳು

ಏಪ್ರಿಲ್ 1 2020 ರಿಂದ ಜಾರಿಗೆ ಬಂದಿದೆ

ಕಂಪನಿಯು Ind AS 116 'ಲೀಸ್' ಅನ್ನು ಅಳವಡಿಸಿಕೊಂಡಿದೆ ಮತ್ತು ಮಾರ್ಪಡಿಸಿದ ರೆಟ್ರಾಸ್ಟೆಕ್ಟಿವ್ ವಿಧಾನವನ್ನು ಬಳಸಿಕೊಂಡು 04.04.2019 ರಂದು ಅಸ್ತಿತ್ವದಲ್ಲಿರುವ ಎಲ್ಲಾ ಗುತ್ತಿಗೆ ಒಪ್ಪಂದಗಳಿಗೆ ಅನ್ವಯಿಸಲಾಗಿದೆ. ಪರಿಣಾಮವಾಗಿ ಕಂಪನಿಯು ಗುತ್ತಿಗೆ ಹೊಣೆಗಾರಿಕೆ ಮತ್ತು ರಿಯಾಯಿತಿಯ ಗುತ್ತಿಗೆ ಪಾವತಿಯ ಪ್ರಸ್ತುತ ಮೌಲ್ಯವನ್ನು ಮತ್ತು ಅದರ ಸಾಗಿಸುವ ಮೊತ್ತದಲ್ಲಿ ಬಳಕೆಯ ಸ್ವತ್ತುಗಳ ಹಕ್ಕನ್ನು ದಾಖಲಿಸಿದೆ.

Ind AS 116 ಪ್ರಕಾರ ಒಂದು ಘಟಕವು ಈ ಮಾನದಂಡವನ್ನು ಎಲ್ಲಾ ಲೀಸ್‌ಗಳಿಗೆ ಅನ್ವಯಿಸುತ್ತದೆ ಇದರಲ್ಲಿ ಖನಿಜಗಳು, ತೈಲ ನೈಸರ್ಗಿಕ ಅನಿಲದಂತಹ ಅನ್ವಯವಾಗದ ಪುನರುತ್ಪಾದಕ ಸಂಪನ್ಮೂಲಗಳನ್ನು ಅನ್ವೇಷಿಸಲು ಅಥವಾ ಬಳಸಲು ಗುತ್ತಿಗೆಗಳನ್ನು ಹೊರತುಪಡಿಸಿ ಉಪಗುತ್ತಿಗೆಗಳ ಬಳಕೆಯ ಹಕ್ಕುಗಳ ಲೀಸ್‌ಗಳು ಸೇರಿದಂತೆ

Ind AS 116 ಗುತ್ತಿಗೆಗಳನ್ನು ಗುರುತಿಸಲು ನಿಯಂತ್ರಣ ಮಾದರಿಯನ್ನು ಸ್ಥಾಪಿಸುತ್ತದೆ, ಗ್ರಾಹಕರು ನಿಯಂತ್ರಿಸುವ ಗುರುತಿಸಲ್ಪಟ್ಟ ಅಸ್ತಿ ಇದೆಯೇ ಎಂಬುದರ ಆಧಾರದ ಮೇಲೆ ಗುತ್ತಿಗೆಗಳು ಮತ್ತು ಸೇವಾ ಒಪ್ಪಂದಗಳ ನಡುವೆ ವ್ಯತ್ಯಾಸವನ್ನು ತೋರಿಸುತ್ತದೆ.

ಕಂಪನಿಯು ಏಪ್ರಿಲ್ 1 2019 ರಿಂದ ಅನ್ವಯವಾಗುವಲ್ಲಿಲ್ಲಾ Ind AS 116 ಲೀಸ್‌ಗಳನ್ನು ಅನ್ವಯಿಸಿದೆ Ind AS 116 ಲೀಸ್, ಲೆಸ್ಸೀ ಅಕೌಂಟಿಂಗ್ ಮತ್ತು ಲೀಸರ್ ಅಕೌಂಟಿಂಗ್ ಮತ್ತು ಹೊಸ ಬಹಿರಂಗಪಡಿಸುವಿಕೆಯ ವ್ಯಾಖ್ಯಾನಕ್ಕಾಗಿ ಹೊಸ ಅವಶ್ಯಕತೆಗಳನ್ನು ಪರಿಚಯಿಸುತ್ತದೆ. ಸಾಮಾನ್ಯವಾಗಿ Ind AS 116 ರ ವ್ಯಾಪ್ತಿಯಲ್ಲಿರುವ ಎಲ್ಲಾ ಲೀಸ್‌ಗಳನ್ನು ಗುತ್ತಿಗೆದಾರ ಬ್ಯಾಲನ್ಸ್ ಶೀಟ್ ಆಗಿ ತರಬೇಕಾಗುತ್ತದೆ. ಗುತ್ತಿಗೆಯ ಪ್ರಾರಂಭದಲ್ಲಿ 'ಬಳಕೆಯ ಹಕ್ಕು' ಅಸ್ತಿ ಮತ್ತು ಸಂಬಂಧಿತ ಗುತ್ತಿಗೆ ಹೊಣೆಗಾರಿಕೆಯನ್ನು ಗುರುತಿಸುತ್ತಾರೆ.

ಕಂಪನಿಯು ಗುತ್ತಿಗೆ ವ್ಯವಸ್ಥೆಗಳ ಅಡಿಯಲ್ಲಿ ಸ್ವತ್ತುಗಳ ಬಳಕೆಯ ಹಕ್ಕನ್ನು ಗುರುತಿಸುತ್ತದೆ ಅದರಲ್ಲಿ ಅದು ಗುತ್ತಿಗೆದಾರನಾಗಿರುತ್ತದೆ. ಗುತ್ತಿಗೆ ಒಪ್ಪಂದಗಳ ಅಡಿಯಲ್ಲಿ ಮೂರನೇ ವ್ಯಕ್ತಿಗಳ ಒಡೆತನದ ಸ್ವತ್ತುಗಳನ್ನು ಬಳಸುವ ಹಕ್ಕನ್ನು ಗುತ್ತಿಗೆ ಪ್ರಾರಂಭದಲ್ಲಿ ಬಂಡವಾಳೀಕರಿಸಲಾಗುತ್ತದೆ ಮತ್ತು ಬ್ಯಾಲನ್ಸ್ ಶೀಟ್‌ನಲ್ಲಿ ಗುರುತಿಸಲಾಗುತ್ತದೆ. ಗುತ್ತಿಗೆದಾರನಿಗೆ

ಅನುಗುಣವಾದ ಹೊಣೆಗಾರಿಕೆಯನ್ನು ಗುತ್ತಿಗೆ ಬಾಧ್ಯತೆ ಎಂದು ಗುರುತಿಸಲಾಗಿದೆ, ಗುತ್ತಿಗೆ ಹೊಣೆಗಾರಿಕೆಯ ಮೇಲಿನ ಆಸಕ್ತಿಯನ್ನು ಪ್ರತಿಬಿಂಬಿಸಲು ಸಾಗಿಸುವ ಮೊತ್ತವನ್ನು ತರುವಾಯ ಹೆಚ್ಚಿಸಲಾಗುತ್ತದೆ ಮತ್ತು ಗುತ್ತಿಗೆ ಪಾವತಿಗಳಿಂದ ಕಡಿಮೆಯಾಗುತ್ತದೆ.

ರಿಯಾಯರಿಯ ಗುತ್ತಿಗೆ ಹೊಣೆಗಾರಿಕೆಯನ್ನು ಲೆಕ್ಕಾಚಾರ ಮಾಡಲು ಗುತ್ತಿಗೆದಾರನ ಹೆಚ್ಚುತ್ತಿರುವ ಸಾಲದ ದರವನ್ನು ಬಳಸಲಾಗುತ್ತದೆ. ಹೆಚ್ಚುತ್ತಿರುವ ಸಾಲದ ದರವನ್ನು ಕಂಪನಿಯು ಒಂದೇ ರೀತಿಯ ಅವಧಿಗೆ ಸಾಲ ಪಡೆಯಲು ಸಾಧ್ಯವಾಗುವ ಬಡ್ಡಿ ದರದಲ್ಲಿ ಮತ್ತು ಅದೇ ರೀತಿಯ ಭದ್ರತೆಯೊಂದಿಗೆ ಇದೇ ರೀತಿಯ ಮಾರುಕಟ್ಟೆಯಲ್ಲಿ ಆಸ್ತಿಯನ್ನು ಪಡೆಯಲು ಅಗತ್ಯವಾದ ಹಣವನ್ನು ಲೆಕ್ಕ ಹಾಕಲಾಗುತ್ತದೆ.

ಪ್ರತಿ ಅಕೌಂಟಿಂಗ್ ಅವಧಿಗೆ ಬಾಕಿ ಉಳಿದಿರುವ ಬಾಧ್ಯತೆಗಳ ಮೇಲೆ ನಿರಂತರ ಆವರ್ತಕ ದರ ಬದಲಾವಣೆಯನ್ನು ಉತ್ಪಾದಿಸಲು ಹಣಕಾಸಿನ ವೆಚ್ಚಗಳನ್ನು ಆದಾಯ ಹೇಳಿಕೆಗೆ ವಿಧಿಸಲಾಗುತ್ತದೆ.

ವೇರಿಯಬಲ್ ಬಾಡಿಗೆಗಳು ಗುತ್ತಿಗೆ ಹೊಣೆಗಾರಿಕೆ ಮತ್ತು ಬಳಕೆಯ ಆಸ್ತಿಯ ಹಕ್ಕುಗಳ ಭಾಗವಾಗಿರುವುದಿಲ್ಲ ಈ ಪಾವತಿಗಳನ್ನು ಆದಾಯ ಹೇಳಿಕೆಗೆ ವಿಧಿಸಲಾಗುತ್ತದೆ ಮಾರ್ಪಾಡು ಅಥವಾ ಮರು ಮೌಲ್ಯಮಾಪನಗಳು ಸಂಬಂಧಿಸಿದಲ್ಲಿ ಗುತ್ತಿಗೆ ಹೊಣೆಗಾರಿಕೆ ಮತ್ತು ಬಳಕೆಯ ಸ್ವತ್ತುಗಳನ್ನು ಮರುಮಾಪನ ಮಾಡಲಾಗುತ್ತದೆ. ಸ್ವತ್ತುಗಳ ಉಪಯುಕ್ತ ಜೀವಿತಾವಧಿ ಅಥವಾ ಗುತ್ತಿಗೆ ಅವಧಿಯ ಕಡಿಮೆ ಅವಧಿಯಲ್ಲಿ ಬಳಕೆಯ ಹಕ್ಕು ಸ್ವತ್ತುಗಳನ್ನು ಸವಕಳಿ ಮಾಡಲಾಗುತ್ತದೆ.

ಕೆ) ದಾಸ್ತಾನುಗಳು

ದಾಸ್ತಾನುಗಳನ್ನು ಕಡಿಮೆ ವೆಚ್ಚದಲ್ಲಿ ಮತ್ತು ನಿವ್ವಳ ನೈಜ ಮೌಲ್ಯದಲ್ಲಿ ಅಳೆಯಲಾಗುತ್ತದೆ ವೆಚ್ಚವು ನೇರ ಸಾಮಗ್ರಿಗಳನ್ನು ಒಳಗೊಂಡಿರುತ್ತದೆ ಮತ್ತು ಅನ್ವಯವಾಗುವಲ್ಲಿ ನೇರ ಕಾರ್ಮಿಕ ವೆಚ್ಚ ಮತ್ತು ದಾಸ್ತಾನುಗಳನ್ನು ಅವುಗಳ ಪ್ರಸ್ತುತ ಸ್ಥಳ ಮತ್ತು ಸ್ಥಿತಿಗೆ ತರುವಲ್ಲಿ ಉಂಟಾದ ಓವರ್‌ಹೆಡ್‌ಗಳು, ನಿವ್ವಳ ಸಾಕ್ಷಾತ್ಕಾರ ಮೌಲ್ಯವು ದಾಸ್ತಾನುಗಳನ್ನು ಅವುಗಳ ಅಸ್ತಿತ್ವದಲ್ಲಿರುವ ಸ್ಥಿತಿಯಿಂದ ಪೂರ್ಣಗೊಂಡ ಸ್ಥಿತಿಗೆ ಪರಿವರ್ತಿಸುವ ವೆಚ್ಚ ಮತ್ತು ಮಾರ್ಕೆಟಿಂಗ್ ಮಾರಾಟ ಮತ್ತು ವಿತರಣೆಯ ವೆಚ್ಚವನ್ನು ಅನುಮತಿಸಿದ ನಂತರ ವ್ಯವಹಾರದ ಸಾಮಾನ್ಯ ಹಾದಿಯಲ್ಲಿ ಅರಿತುಕೊಳ್ಳಬಹುದಾದ ಬೆಲೆಯಾಗಿದೆ. ಫಫ್ಸ್ ಔಟ್ ಮೆಥಡ್ (FIFO) ಪ್ರಕಾರ ಉಗ್ರಾಣ ಮತ್ತು ಬಿಡಿಭಾಗಗಳನ್ನು ವೆಚ್ಚದಲ್ಲಿ ಮೌಲ್ಯೀಕರಿಸಲಾಗುತ್ತದೆ.

ಉತ್ಪನ್ನ ವರ್ಗದ ಆಧಾರದ ಮೇಲೆ ಬಳಕೆ ಐತಿಹಾಸಿಕ ಅನುಭವದ ಆಧಾರದ ಮೇಲೆ ನಿರೀಕ್ಷಿಸಿ ಚಲಿಸುವ ಮತ್ತು ಬಳಕೆಯಲ್ಲಿಲ್ಲದ ವಸ್ತುಗಳನ್ನು ಕವರ್ ಮಾಡಲು ಒದಗಿಸಲಾಗಿದೆ. ಇದು ಅವರ ಉತ್ಪನ್ನ ಸಾಲಗಳು ಮತ್ತು ಮಾರುಕಟ್ಟೆ ಪರಿಸ್ಥಿತಿಗಳನ್ನು ಪರಿಗಣಿಸಿ ವೈಯಕ್ತಿಕ ವ್ಯವಹಾರವನ್ನು ಒಳಗೊಂಡಿರುತ್ತದೆ.

ವೆಚ್ಚ ಮತ್ತು ನಿವ್ವಳ ಸಾಕ್ಷಾತ್ಕಾರ ಮೌಲ್ಯದ ಹೋಲಿಕೆಯನ್ನು ಐಟಂ ಮೂಲಕ ಐಟಂ ಆಧಾರದ ಮೇಲೆ ಮಾಡಲಾಗುತ್ತದೆ.

ನಿರೀಕ್ಷಿಸಲಾಗುವ ದಾಸ್ತಾನುಗಳು

ಮೂರು ವರ್ಷಗಳವರೆಗೆ ಮಾರಾಟವಾದ ಯಾವುದೇ ದಾಸ್ತಾನು ನಿರೀಕ್ಷಿಸಲಾಗುವ ಚಲಿಸುವ ಐಟಂ ಎಂದು ಪರಿಗಣಿಸಲಾಗುತ್ತದೆ ಮತ್ತು ಮೌಲ್ಯಮಾಪನಕ್ಕೆ ಪರಿಗಣಿಸಲಾಗುವುದಿಲ್ಲ.

ನಿರೀಕ್ಷಿಸಲಾಗುವ ದಾಸ್ತಾನುಗಳು

ಮೂರು ವರ್ಷಗಳವರೆಗೆ ಮಾರಾಟವಾಗದ ಯಾವುದೇ ದಾಸ್ತಾನು ನಿರೀಕ್ಷಿಸಲಾಗುವ ಚಲಿಸುವ ಐಟಂ ಎಂದು ಪರಿಗಣಿಸಲಾಗುತ್ತದೆ ಮತ್ತು ಮೌಲ್ಯಮಾಪನಕ್ಕೆ ಪರಿಗಣಿಸಲಾಗುವುದಿಲ್ಲ;

ಶರಣಾದ ಗಣಿಗಳಲ್ಲಿ ದಾಸ್ತಾನು

ಶರಣಾದ ಗಣಿಗಳ ಸ್ಥಳದಲ್ಲಿ ಇರುವ ಮತ್ತು ಮಾರಾಟದ ಹಕ್ಕನ್ನು ಹೊಂದಿರದ ದಾಸ್ತಾನುಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸಲಾಗುವುದಿಲ್ಲ. ROM (ರನ್ ಆಫ್ ಮೈನ್) ಮತ್ತು ವಿಶ್ಲೇಷಿಸದ ಅದಿರುಗಳು ಮತ್ತು ಓವರ್‌ಬರ್ಡ್ ಅನ್ನು ಕತ್ತರಿಸುವುದು ಮತ್ತು ತೆಗೆದುಹಾಕುವುದು

ROM (ರನ್ ಆಪ್ ಮೈನ್) ಎಂಬುದು ಮಾತೃಭೂಮಿಯಿಂದ ತಕ್ಷಣವೇ ಅಗೆದ ವಸ್ತುವಾಗಿದೆ, ಇದು ಪ್ರದಾನವಾಗಿ ನಿರ್ದಿಷ್ಟ ಪ್ರಮಾಣದ ಕಲ್ಮಶಗಳನ್ನು ಹೊಂದಿರುವ ಅದಿರು ಮತ್ತು ಮಾರಾಟ ಮಾಡಬಹುದಾದ ಅದಿರಿನ ರೂಪಕ್ಕೆ ತರಲು ಹೆಚ್ಚಿನ ಸಂಸ್ಕರಣೆಯ ಅಗತ್ಯವಿರುತ್ತದೆ.

ಎಲ್).ಹಣಕಾಸು ಉಪಕರಣಗಳು

ಉಪಕರಣದ ಒಪ್ಪಂದದ ನಿಬಂಧನೆಗಳಿಗೆ ಕಂಪನಿಯು ಪಕ್ಷವಾದಾಗ ಹಣಕಾಸಿನ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳನ್ನು ಗುರುತಿಸಲಾಗುತ್ತದೆ. ಹಣಕಾಸಿನ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳನ್ನು ಆರಂಭದಲ್ಲಿ ನ್ಯಾಯಯುತ ಮೌಲ್ಯದಲ್ಲಿ ಅಳೆಯಲಾಗುತ್ತದೆ. ಹಣಕಾಸಿನ ಸ್ವತ್ತುಗಳು ಮತ್ತು ಹಣಕಾಸಿನ ಹೊಣೆಗಾರಿಕೆಗಳ (ಲಾಭ ಅಥವಾ ನಷ್ಟದ ಮೂಲಕ ನ್ಯಾಯಯುತ ಮೌಲ್ಯದಲ್ಲಿ ಹಣಕಾಸಿನ ಸ್ವತ್ತುಗಳು ಮತ್ತು ಹಣಕಾಸಿನ ಹೊಣೆಗಾರಿಕೆಗಳನ್ನು ಹೊರತುಪಡಿಸಿ) ಸ್ವಾದೀನ ಅಥವಾ ವಿತರಣೆಗೆ ನೇರವಾಗಿ ಕಾರಣವಾಗುವ ವಹಿವಾಟು ವೆಚ್ಚಗಳನ್ನು ಹಣಕಾಸಿನ ಸ್ವತ್ತುಗಳ ಆರಂಭಿಕ ಗುರುತಿಸುವಿಕೆಯ ಮೇಲೆ ಅಳೆಯಲಾದ ನ್ಯಾಯೋಚಿತ ಮೌಲ್ಯಕ್ಕೆ ಸೇರಿಸಲಾಗುತ್ತದೆ ಅಥವಾ ಕಡಿತಗೊಳಿಸಲಾಗುತ್ತದೆ. ಹಣಕಾಸಿನ ಹೊಣೆಗಾರಿಕೆಗಳು.

(ಎ) ಗುರುತಿಸುವಿಕೆ ಮತ್ತು ಆರಂಭಿಕ ಮಾಪನ

ಟ್ರೇಡ್ ಕರಾರುಗಳು ಮತ್ತು ನೀಡಲಾದ ಸಾಲ ಬದ್ಧತೆಗಳು ಅವು ಹುಟ್ಟಿಕೊಂಡಾಗ ಆರಂಭದಲ್ಲಿ ಗುರುತಿಸಲ್ಪಡುತ್ತವೆ. ಕಂಪನಿಯು ಉಪಕರಣದ ಒಪ್ಪಂದದ ನಿಬಂಧನೆಗಳಿಗೆ ಪಕ್ಷವಾದಾಗ ಎಲ್ಲಾ ಇತರ ಹಣಕಾಸಿನ ಸ್ವತ್ತುಗಳು ಮತ್ತು ಹಣಕಾಸಿನ ಹೊಣೆಗಾರಿಕೆಗಳನ್ನು ಆರಂಭದಲ್ಲಿ ಗುರುತಿಸಲಾಗುತ್ತದೆ.

ಹಣಕಾಸಿನ ಆಸ್ತಿ ಅಥವಾ ಹಣಕಾಸಿನ ಹೊಣೆಗಾರಿಕೆಯನ್ನು ಆರಂಭದಲ್ಲಿ ನ್ಯಾಯಯುತ ಮೌಲ್ಯದ ಜೊತೆಗೆ ಅಳೆಯಲಾಗುತ್ತದೆ, ಲಾಭ ಮತ್ತು ನಷ್ಟದ ಮೂಲಕ ನ್ಯಾಯಯುತ ಮೌಲ್ಯದಲ್ಲಿಲ್ಲದ ಐಟಂಗೆ (ಈಗಿಖಿಕಐ), ವಹಿವಾಟು ವೆಚ್ಚಗಳು ಅದರ ಸ್ವಾದೀನ ಅಥವಾ ವಿತರಣೆಗೆ ನೇರವಾಗಿ ಕಾರಣವಾಗಿವೆ.

ಬಿ) ವರ್ಗೀಕರಣ ಮತ್ತು ನಂತರದ ಮಾಪನ

ಆರ್ಥಿಕ ಸ್ವತ್ತುಗಳು

ಆರಂಭಿಕ ಗುರುತಿಸುವಿಕೆಯ ಮೇಲೆ, ಹಣಕಾಸಿನ ಆಸ್ತಿಯನ್ನು ಮಾಪನದಂತೆ ವರ್ಗೀಕರಿಸಲಾಗಿದೆ

- ಬೋಗ್ಯ ವೆಚ್ಚ;
- FVOCI - ಸಾಲ ಹೂಡಿಕೆ;
- FVOCI - ಈಕ್ವಿಟಿ ಹೂಡಿಕೆ; ಅಥವಾ
- FVTPL

ಹಣಕಾಸಿನ ಸ್ವತ್ತುಗಳನ್ನು ಅವುಗಳ ಆರಂಭಿಕ ಗುರುತಿಸುವಿಕೆಯ ನಂತರ ಮರುವರ್ಗೀಕರಿಸಲಾಗುವುದಿಲ್ಲ, ಒಂದು ವೇಳೆ ಮತ್ತು ಅವಧಿಯಲ್ಲಿ ಕಂಪನಿಯು ಹಣಕಾಸಿನ ಸ್ವತ್ತುಗಳನ್ನು ನಿರ್ವಹಿಸುವುದಕ್ಕಾಗಿ ತನ್ನ ವ್ಯವಹಾರ ಮಾದರಿಯನ್ನು ಬದಲಾಯಿಸಿದರೆ.

ಹಣಕಾಸಿನ ಆಸ್ತಿಯು ಈ ಕೆಳಗಿನ ಎರಡೂ ಷರತ್ತುಗಳನ್ನು ಪೂರೈಸಿದರೆ ಮತ್ತು FVTPL ನಲ್ಲಿ ಗೊತ್ತುಪಡಿಸದಿದ್ದರೆ ಬೋಗ್ಯ ವೆಚ್ಚದಲ್ಲಿ ಅಳೆಯಲಾಗುತ್ತದೆ:

- ಆಸ್ತಿಯನ್ನು ವ್ಯವಹಾರ ಮಾದರಿಯೊಳಗೆ ಇರಿಸಲಾಗುತ್ತದೆ, ಅದರ ಉದ್ದೇಶವು ಒಪ್ಪಂದದ ನಗದು ಹರಿವುಗಳನ್ನು ಸಂಗ್ರಹಿಸಲು ಸ್ವತ್ತುಗಳನ್ನು ಹಿಡಿದಿಟ್ಟುಕೊಳ್ಳುವುದು; ಮತ್ತು
- ಹಣಕಾಸಿನ ಆಸ್ತಿಯ ಒಪ್ಪಂದದ ನಿಯಮಗಳು ನಿರ್ದಿಷ್ಟಪಡಿಸಿದ ದಿನಾಂಕಗಳಲ್ಲಿ ನಗದು ಹರಿವುಗಳಿಗೆ ಕಾರಣವಾಗುತ್ತವೆ, ಅದು ಕೇವಲ ಅಸಲು ಮತ್ತು ಬಾಕಿ ಉಳಿದಿರುವ ಅಸಲು ಮೊತ್ತದ ಮೇಲಿನ ಬಡ್ಡಿಯ ಪಾವತಿಗಳಾಗಿವೆ.

- ಸಾಲದ ಹೂಡಿಕೆಯು ಈ ಕೆಳಗಿನ ಎರಡೂ ಷರತ್ತುಗಳನ್ನು ಪೂರೈಸಿದರೆ ಮತ್ತು FVTPL ನಲ್ಲಿ ಗೊತ್ತುಪಡಿಸದಿದ್ದರೆ FVOCI ನಲ್ಲಿ ಅಳೆಯಲಾಗುತ್ತದೆ:
- ಆಸ್ತಿಯನ್ನು ವ್ಯವಹಾರ ಮಾದರಿಯೊಳಗೆ ಇರಿಸಲಾಗುತ್ತದೆ, ಇದರ ಉದ್ದೇಶವನ್ನು ಒಪ್ಪಂದದ ನಗದು ಹರಿವುಗಳನ್ನು ಸಂಗ್ರಹಿಸುವುದು ಮತ್ತು ಹಣಕಾಸಿನ ಸ್ವತ್ತುಗಳನ್ನು ಮಾರಾಟ ಮಾಡುವುದು; ಮತ್ತು
- ಹಣಕಾಸಿನ ಆಸ್ತಿಯ ಒಪ್ಪಂದದ ನಿಯಮಗಳು ನಿರ್ದಿಷ್ಟಪಡಿಸಿದ ದಿನಾಂಕಗಳಲ್ಲಿ ನಗದು ಹರಿವುಗಳಿಗೆ ಕಾರಣವಾಗುತ್ತವೆ, ಅದು ಕೇವಲ ಅಸಲು ಮತ್ತು ಬಾಕಿ ಉಳಿದಿರುವ ಅಸಲು ಮೊತ್ತದ ಮೇಲಿನ ಬಡ್ಡಿಯ ಪಾವತಿಗಳಾಗಿವೆ.

ವ್ಯಾಪಾರಕ್ಕಾಗಿ ಹೊಂದಿರದ ಈಕ್ವಿಟಿ ಹೂಡಿಕೆಯ ಆರಂಭಿಕ ಗುರುತಿಸುವಿಕೆಯ ಮೇಲೆ, OCI (FVOCI - ಈಕ್ವಿಟಿ ಹೂಡಿಕೆ ಎಂದು ಗೊತ್ತುಪಡಿಸಲಾಗಿದೆ) ನಲ್ಲಿ ಹೂಡಿಕೆಯ ನ್ಯಾಯಯುತ ಮೌಲ್ಯದಲ್ಲಿ ನಂತರದ ಬದಲಾವಣೆಗಳನ್ನು ಪ್ರಸ್ತುತಪಡಿಸಲು ಕಂಪನಿಯು ಬದಲಾಯಿಸಲಾಗದಂತೆ ಆಯ್ಕೆ ಮಾಡಬಹುದು. ಈ ಚುನಾವಣೆಯನ್ನು ಹೂಡಿಕೆಯ ಮೂಲಕ ಹೂಡಿಕೆಯ ಆಧಾರದ ಮೇಲೆ ಮಾಡಲಾಗಿದೆ.

ಮೇಲೆ ವಿವರಿಸಿದಂತೆ ಬೋಗ್ಯ ವೆಚ್ಚದಲ್ಲಿ ಅಥವಾ FVOCI ನಲ್ಲಿ ಅಳೆಯಲಾಗುತ್ತದೆ ಎಂದು ವರ್ಗೀಕರಿಸಿದ ಎಲ್ಲಾ ಹಣಕಾಸು ಸ್ವತ್ತುಗಳನ್ನು ಈಗಿಬಿಕಿಟಿ ನಲ್ಲಿ ಅಳೆಯಲಾಗುತ್ತದೆ. ಇದು ಎಲ್ಲಾ ಉತ್ಪನ್ನ ಹಣಕಾಸು ಸ್ವತ್ತುಗಳನ್ನು ಒಳಗೊಂಡಿರುತ್ತದೆ. ಆರಂಭಿಕ ಗುರುತಿಸುವಿಕೆಯ ಮೇಲೆ, ಕಂಪನಿಯು ಹಣಕಾಸಿನ ಆಸ್ತಿಯನ್ನು ಹಿಂತೆಗೆದುಕೊಳ್ಳಲಾಗದಂತೆ ಗೊತ್ತುಪಡಿಸಬಹುದು ಅದು ಇಲ್ಲದಿದ್ದರೆ ಬೋಗ್ಯ ವೆಚ್ಚದಲ್ಲಿ ಅಥವಾ FVOCI ನಲ್ಲಿ FVTPL ನಂತೆ ಅಳೆಯುವ ಅವಶ್ಯಕತೆಗಳನ್ನು ಪೂರೈಸುತ್ತದೆ, ಇಲ್ಲದಿದ್ದರೆ ಉದ್ಭವಿಸುವ ಲೆಕ್ಕಪರಿಶೋಧಕ ಅಸಂಗತತೆಯನ್ನು ತೆಗೆದುಹಾಕುತ್ತದೆ ಅಥವಾ ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ಹಣಕಾಸಿನ ಸ್ವತ್ತುಗಳು: ವ್ಯಾಪಾರ ಮಾದರಿ ಮೌಲ್ಯಮಾಪನ

ಕಂಪನಿಯು ವ್ಯವಹಾರ ಮಾದರಿಯ ಉದ್ದೇಶದ ಮೌಲ್ಯಮಾಪನವನ್ನು ಮಾಡುತ್ತದೆ, ಇದರಲ್ಲಿ ಹಣಕಾಸಿನ ಆಸ್ತಿಯನ್ನು ಬಂಡವಾಳ ಮಟ್ಟದಲ್ಲಿ ಇರಿಸಲಾಗುತ್ತದೆ ಏಕೆಂದರೆ ಇದು ವ್ಯವಹಾರವನ್ನು ನಿರ್ವಹಿಸುವ ವಿದಾನವನ್ನು ಉತ್ತಮವಾಗಿ ಪ್ರತಿಬಿಂಬಿಸುತ್ತದೆ ಮತ್ತು ನಿರ್ವಹಣೆಗೆ ಮಾಹಿತಿಯನ್ನು ಒದಗಿಸಲಾಗುತ್ತದೆ. ಪರಿಗಣಿಸಲಾದ ಮಾಹಿತಿಯು ಒಳಗೊಂಡಿದೆ:

- ಪೋರ್ಟ್‌ಫೋಲಿಯೋಗಾಗಿ ಹೇಳಲಾದ ನೀತಿಗಳು ಮತ್ತು ಉದ್ದೇಶಗಳು ಮತ್ತು ಆಚರಣೆಯಲ್ಲಿ ಆ ನೀತಿಗಳ ಕಾರ್ಯಾಚರಣೆ. ಇವುಗಳಲ್ಲಿ ನಿರ್ವಹಣೆಯ ಕಾರ್ಯತಂತ್ರವು ಒಪ್ಪಂದದ ಬಡ್ಡಿಯ ಆದಾಯವನ್ನು ಗಳಿಸುವುದು, ನಿರ್ದಿಷ್ಟ ಬಡ್ಡಿದರದ ಪ್ರೊಪೈಲ್ ಅನ್ನು ನಿರ್ವಹಿಸುವುದು, ಹಣಕಾಸಿನ ಸ್ವತ್ತುಗಳ ಅವಧಿಯನ್ನು ಯಾವುದೇ ಸಂಬಂಧಿತ ಹೊಣೆಗಾರಿಕೆಗಳು ಅಥವಾ ನಿರೀಕ್ಷಿತ ನಗದು ಹೊರಹರಿವುಗಳ ಅವಧಿಗೆ ಹೊಂದಾಣಿಕೆ ಮಾಡುವುದು ಅಥವಾ ಸ್ವತ್ತುಗಳ ಮಾರಾಟದ ಮೂಲಕ ನಗದು ಹರಿವುಗಳನ್ನು ಅರಿತುಕೊಳ್ಳುವುದು ಒಳಗೊಂಡಿರುತ್ತದೆ;
- ಪೋರ್ಟ್‌ಫೋಲಿಯೋದ ಕಾರ್ಯಕ್ಷಮತೆಯನ್ನು ಹೇಗೆ ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ಕಂಪನಿಯ ನಿರ್ವಹಣೆಗೆ ವರದಿ ಮಾಡಲಾಗುತ್ತದೆ;
- ವ್ಯವಹಾರ ಮಾದರಿಯ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುವ ಅಪಾಯಗಳು (ಮತ್ತು ಆ ವ್ಯವಹಾರ ಮಾದರಿಯೊಳಗಿನ ಹಣಕಾಸಿನ ಸ್ವತ್ತುಗಳು) ಮತ್ತು ಆ ಅಪಾಯಗಳನ್ನು ಹೇಗೆ ನಿರ್ವಹಿಸಲಾಗುತ್ತದೆ;
- ವ್ಯವಹಾರದ ನಿರ್ವಹಕರಿಗೆ ಹೇಗೆ ಪರಿಹಾರ ನೀಡಲಾಗುತ್ತದೆ - ಉದಾ. ಪರಿಹಾರವು ನಿರ್ವಹಿಸಲಾದ ಸ್ವತ್ತುಗಳ ನ್ಯಾಯೋಚಿತ ಮೌಲ್ಯವನ್ನು ಆದರಿಸಿದೆಯೇ ಅಥವಾ ಸಂಗ್ರಹಿಸಲಾದ ಒಪ್ಪಂದದ ನಗದು ಹರಿವುಗಳನ್ನು ಆದರಿಸಿದೆಯೇ; ಮತ್ತು
- ಹಿಂದಿನ ಅವಧಿಯಲ್ಲಿ ಹಣಕಾಸಿನ ಸ್ವತ್ತುಗಳ ಮಾರಾಟದ ಆವರ್ತನ, ಪರಿಮಾಣ ಮತ್ತು ಸಮಯ, ಅಂತಹ ಮಾರಾಟದ ಕಾರಣಗಳು ಮತ್ತು ಬವಿಷ್ಯದ ಮಾರಾಟದ ಚಟುವಟಿಕೆಯ ಬಗ್ಗೆ ನಿರೀಕ್ಷೆಗಳು.

ಅಮಾನ್ಯೀಕರಣಕ್ಕೆ ಅರ್ಹತೆ ಹೊಂದಿರದ ವಹಿವಾಟುಗಳಲ್ಲಿ ಮೂರನೇ ವ್ಯಕ್ತಿಗಳಿಗೆ ಹಣಕಾಸಿನ ಸ್ವತ್ತುಗಳ ವರ್ಗಾವಣೆಯನ್ನು ಈ ಉದ್ದೇಶಕ್ಕಾಗಿ ಮಾರಾಟವೆಂದು ಪರಿಗಣಿಸಲಾಗುವುದಿಲ್ಲ, ಸ್ವತ್ತುಗಳ ಕಂಪನಿಯ ನಿರಂತರ ಗುರುತಿಸುವಿಕೆಗೆ ಅನುಗುಣವಾಗಿರುತ್ತದೆ.

ವ್ಯಾಪಾರಕ್ಕಾಗಿ ಹಿಡಿದಿಟ್ಟುಕೊಳ್ಳುವ ಅಥವಾ ನಿರ್ವಹಿಸಲ್ಪಡುವ ಮತ್ತು ಅದರ ಕಾರ್ಯಕ್ಷಮತೆಯನ್ನು ನ್ಯಾಯಯುತ ಮೌಲ್ಯದ ಆಧಾರದ ಮೇಲೆ ಮೌಲ್ಯಮಾಪನ ಮಾಡುವ ಹಣಕಾಸಿನ ಸ್ವತ್ತುಗಳನ್ನು ಈಗಿಖಿಕವ ನಲ್ಲಿ ಅಳೆಯಲಾಗುತ್ತದೆ.

ಹಣಕಾಸಿನ ಸ್ವತ್ತುಗಳು: ಒಪ್ಪಂದದ ನಗದು ಹರಿವುಗಳು ಅಸಲು ಮತ್ತು ಬಡ್ಡಿಯ ಪಾವತಿಗಳು ಮಾತ್ರವೇ ಎಂಬುದನ್ನು ನಿರ್ಣಯಿಸುವುದು

ಈ ಮೌಲ್ಯಮಾಪನದ ಉದ್ದೇಶಗಳಿಗಾಗಿ, ಆರಂಭಿಕ ಗುರುತಿಸುವಿಕೆಯ ಮೇಲೆ ಹಣಕಾಸಿನ ಆಸ್ತಿಯ ನ್ಯಾಯೋಚಿತ ಮೌಲ್ಯವನ್ನು 'ಪ್ರದಾನ' ಎಂದು ವ್ಯಾಖ್ಯಾನಿಸಲಾಗಿದೆ. 'ಬಡ್ಡಿ'ಯನ್ನು ಹಣದ ಸಮಯದ ಮೌಲ್ಯ ಮತ್ತು ಒಂದು ನಿರ್ದಿಷ್ಟ ಅವಧಿಯಲ್ಲಿ ಬಾಕಿ ಇರುವ ಪ್ರಮುಖ ಮೊತ್ತಕ್ಕೆ ಸಂಬಂಧಿಸಿದ ಕ್ರೆಡಿಟ್ ಅಪಾಯಕ್ಕೆ ಮತ್ತು ಇತರ ಮೂಲಭೂತ ಸಾಲದ ಅಪಾಯಗಳು ಮತ್ತು ವೆಚ್ಚಗಳಿಗೆ (ಉದಾ. ದ್ರವ್ಯತೆ ಅಪಾಯ ಮತ್ತು ಆಡಳಿತಾತ್ಮಕ ವೆಚ್ಚಗಳು), ಹಾಗೆಯೇ ಲಾಭದ ಅಂಚು.

ಒಪ್ಪಂದದ ನಗದು ಹರಿವುಗಳು ಕೇವಲ ಅಸಲು ಮತ್ತು ಬಡ್ಡಿಯ ಪಾವತಿಯೇ ಎಂಬುದನ್ನು ನಿರ್ಣಯಿಸುವಲ್ಲಿ, ಕಂಪನಿಯು ಉಪಕರಣದ ಒಪ್ಪಂದದ ನಿಯಮಗಳನ್ನು ಪರಿಗಣಿಸುತ್ತದೆ. ಹಣಕಾಸಿನ ಆಸ್ತಿಯು ಒಪ್ಪಂದದ ಅವಧಿಯನ್ನು ಹೊಂದಿದೆಯೇ ಎಂದು ನಿರ್ಣಯಿಸುವುದನ್ನು ಇದು ಒಳಗೊಂಡಿರುತ್ತದೆ, ಅದು ಈ ಸ್ಥಿತಿಯನ್ನು ಪೂರೈಸದಿರುವಂತೆ ಒಪ್ಪಂದದ ನಗದು ಹರಿವಿನ ಸಮಯವನ್ನು ಅಥವಾ ಮೊತ್ತವನ್ನು ಬದಲಾಯಿಸಬಹುದು. ಈ ಮೌಲ್ಯಮಾಪನವನ್ನು ಮಾಡುವಾಗ, ಕಂಪನಿಯು ಪರಿಗಣಿಸುತ್ತದೆ:

- ನಗದು ಹರಿವಿನ ಮೊತ್ತ ಅಥವಾ ಸಮಯವನ್ನು ಬದಲಾಯಿಸುವ ಅನಿಶ್ಚಿತ ಘಟನೆಗಳು;
- ವೇರಿಯಬಲ್ ಬಡ್ಡಿದರದ ವೈಶಿಷ್ಟ್ಯಗಳನ್ನು ಒಳಗೊಂಡಂತೆ ಒಪ್ಪಂದದ ಕೂಪನ್ ದರವನ್ನು ಸರಿಹೊಂದಿಸಬಹುದಾದ ನಿಯಮಗಳು;
- ಪೂರ್ವಪಾವತಿ ಮತ್ತು ವಿಸ್ತರಣೆ ವೈಶಿಷ್ಟ್ಯಗಳು; ಮತ್ತು
- ನಿರ್ದಿಷ್ಟಪಡಿಸಿದ ಸ್ವತ್ತುಗಳಿಂದ ನಗದು ಹರಿವುಗಳಿಗೆ ಕಂಪನಿಯ ಕ್ಲೈಮ್ ಅನ್ನು ಮಿತಿಗೊಳಿಸುವ ನಿಯಮಗಳು (ಉದಾ. ಅವಲಂಬಿತವಲ್ಲದ ವೈಶಿಷ್ಟ್ಯಗಳು).

ಪೂರ್ವಪಾವತಿಯ ವೈಶಿಷ್ಟ್ಯವು ಅಸಲು ಮತ್ತು ಬಡ್ಡಿಯ ಮಾನದಂಡದ ಸಂಪೂರ್ಣ ಪಾವತಿಗಳೊಂದಿಗೆ ಸ್ಥಿರವಾಗಿರುತ್ತದೆ, ಪೂರ್ವಪಾವತಿ ಮೊತ್ತವು ಅಸಲು ಮತ್ತು ಬಾಕಿ ಉಳಿದಿರುವ ಅಸಲು ಮೊತ್ತದ ಮೇಲಿನ ಬಡ್ಡಿಯನ್ನು ಗಣನೀಯವಾಗಿ ಪ್ರತಿನಿಧಿಸುತ್ತದೆ, ಇದು ಒಪ್ಪಂದದ ಆರಂಭಿಕ ಮುಕ್ತಾಯಕ್ಕೆ ಸಮಂಜಸವಾದ ಹೆಚ್ಚುವರಿ ಪರಿಹಾರವನ್ನು ಒಳಗೊಂಡಿರಬಹುದು. ಹೆಚ್ಚುವರಿಯಾಗಿ, ಅದರ ಒಪ್ಪಂದದ ಸಮಾನ ಮೊತ್ತಕ್ಕೆ ಗಮನಾರ್ಹ ರಿಯಾಯಿತಿ ಅಥವಾ ಪ್ರೀಮಿಯಂನಲ್ಲಿ ಸ್ವಾದೀನಪಡಿಸಿಕೊಂಡಿರುವ ಹಣಕಾಸಿನ ಆಸ್ತಿಗಾಗಿ, ಒಪ್ಪಂದದ ಸಮಾನ ಮೊತ್ತವನ್ನು ಮತ್ತು ಸಂಚಿತ (ಆದರೆ ಪಾವತಿಸದ) ಒಪ್ಪಂದದ ಬಡ್ಡಿಯನ್ನು ಗಣನೀಯವಾಗಿ ಪ್ರತಿನಿಧಿಸುವ ಮೊತ್ತದಲ್ಲಿ ಪೂರ್ವಪಾವತಿಯನ್ನು ಅನುಮತಿಸುವ ಅಥವಾ ಅಗತ್ಯವಿರುವ ವೈಶಿಷ್ಟ್ಯವಾಗಿದೆ ಆರಂಭಿಕ ಮುಕ್ತಾಯಕ್ಕೆ ಹೆಚ್ಚುವರಿ ಪರಿಹಾರ) ಪೂರ್ವಪಾವತಿ ವೈಶಿಷ್ಟ್ಯದ ನ್ಯಾಯಯುತ ಮೌಲ್ಯವು ಆರಂಭಿಕ ಗುರುತಿಸುವಿಕೆಯಲ್ಲಿ ಅತ್ಯಲ್ಪವಾಗಿದ್ದರೆ ಈ ಮಾನದಂಡಕ್ಕೆ ಅನುಗುಣವಾಗಿ ಪರಿಗಣಿಸಲಾಗುತ್ತದೆ.

ಹಣಕಾಸಿನ ಸ್ವತ್ತುಗಳು: ನಂತರದ ಮಾಪನ ಮತ್ತು ಲಾಭ ಮತ್ತು ನಷ್ಟಗಳು

FVTPL ನಲ್ಲಿ ಹಣಕಾಸಿನ ಸ್ವತ್ತುಗಳು	ಈ ಸ್ವತ್ತುಗಳನ್ನು ತರುವಾಯ ನ್ಯಾಯಯುತ ಮೌಲ್ಯದಲ್ಲಿ ಅಳೆಯಲಾಗುತ್ತದೆ. ಯಾವುದೇ ಬಡ್ಡಿ ಅಥವಾ ಡಿವಿಡೆಂಡ್ ಆದಾಯ ಸೇರಿದಂತೆ ನಿವ್ವಳ ಲಾಭಗಳು ಮತ್ತು ನಷ್ಟಗಳನ್ನು ಲಾಭ ಅಥವಾ ನಷ್ಟದಲ್ಲಿ ಗುರುತಿಸಲಾಗುತ್ತದೆ.
ಬೋಗ್ಯ ವೆಚ್ಚದಲ್ಲಿ ಹಣಕಾಸಿನ ಸ್ವತ್ತುಗಳು	ಈ ಸ್ವತ್ತುಗಳನ್ನು ತರುವಾಯ ಪರಿಣಾಮಕಾರಿ ಬಡ್ಡಿ ವಿದಾನವನ್ನು ಬಳಸಿಕೊಂಡು ಬೋಗ್ಯ ವೆಚ್ಚದಲ್ಲಿ ಅಳೆಯಲಾಗುತ್ತದೆ. ದುರ್ಬಲತೆಯ ನಷ್ಟದಿಂದ ಬೋಗ್ಯ ವೆಚ್ಚವು ಕಡಿಮೆಯಾಗುತ್ತದೆ. ಬಡ್ಡಿ ಆದಾಯ, ವಿದೇಶಿ ವಿನಿಮಯ ಲಾಭಗಳು ಮತ್ತು ನಷ್ಟಗಳು ಮತ್ತು ದುರ್ಬಲತೆಗಳನ್ನು ಲಾಭ ಅಥವಾ ನಷ್ಟದಲ್ಲಿ ಗುರುತಿಸಲಾಗುತ್ತದೆ. ಯಾವುದೇ ಲಾಭ ಅಥವಾ ನಷ್ಟದ ಗುರುತಿಸುವಿಕೆ ಲಾಭ ಅಥವಾ ನಷ್ಟದಲ್ಲಿ ಗುರುತಿಸಲ್ಪಡುತ್ತದೆ.
FVOCI ನಲ್ಲಿ ಸಾಲ ಹೂಡಿಕೆಗಳು	ಈ ಸ್ವತ್ತುಗಳನ್ನು ತರುವಾಯ ನ್ಯಾಯಯುತ ಮೌಲ್ಯದಲ್ಲಿ ಅಳೆಯಲಾಗುತ್ತದೆ. ಪರಿಣಾಮಕಾರಿ ಬಡ್ಡಿ ವಿದಾನದ ಅಡಿಯಲ್ಲಿ ಬಡ್ಡಿ ಆದಾಯ, ವಿದೇಶಿ ವಿನಿಮಯ ಲಾಭಗಳು ಮತ್ತು ನಷ್ಟಗಳು ಮತ್ತು ದುರ್ಬಲತೆಗಳನ್ನು ಲಾಭ ಅಥವಾ ನಷ್ಟದಲ್ಲಿ ಗುರುತಿಸಲಾಗುತ್ತದೆ. ಇತರ ನಿವ್ವಳ ಲಾಭಗಳು ಮತ್ತು ನಷ್ಟಗಳನ್ನು OCI ನಲ್ಲಿ ಗುರುತಿಸಲಾಗುತ್ತದೆ. ಗುರುತಿಸುವಿಕೆಯ ಮೇಲೆ, ಔಅಐ ನಲ್ಲಿ ಸಂಗ್ರಹವಾದ ಲಾಭಗಳು ಮತ್ತು ನಷ್ಟಗಳನ್ನು ಲಾಭ ಅಥವಾ ನಷ್ಟಕ್ಕೆ ಮರುವರ್ಗೀಕರಿಸಲಾಗುತ್ತದೆ.
FVOCI ನಲ್ಲಿ ಇಕ್ವಿಟಿ ಹೂಡಿಕೆಗಳು	ಈ ಸ್ವತ್ತುಗಳನ್ನು ತರುವಾಯ ನ್ಯಾಯಯುತ ಮೌಲ್ಯದಲ್ಲಿ ಅಳೆಯಲಾಗುತ್ತದೆ. ಡಿವಿಡೆಂಡ್ ಹೂಡಿಕೆಯ ವೆಚ್ಚದ ಬಾಗದ ಚೇತರಿಕೆಯನ್ನು ಸ್ಪಷ್ಟವಾಗಿ ಪ್ರತಿನಿಧಿಸದಿದ್ದರೆ ಲಾಭಾಂಶವನ್ನು ಲಾಭ ಅಥವಾ ನಷ್ಟದಲ್ಲಿ ಆದಾಯವೆಂದು ಗುರುತಿಸಲಾಗುತ್ತದೆ. ಇತರ ನಿವ್ವಳ ಲಾಭಗಳು ಮತ್ತು ನಷ್ಟಗಳನ್ನು OCI ಯಲ್ಲಿ ಗುರುತಿಸಲಾಗುತ್ತದೆ ಮತ್ತು ಅದೇ ರೀತಿ ಗುರುತಿಸುವಿಕೆಯಿಂದ ಲಾಭ ಅಥವಾ ನಷ್ಟಕ್ಕೆ ಮರುವರ್ಗೀಕರಣಗೊಳ್ಳುವುದಿಲ್ಲ.

ಹಣಕಾಸಿನ ಹೊಣೆಗಾರಿಕೆಗಳು: ವರ್ಗೀಕರಣ, ನಂತರದ ಮಾಪನ ಮತ್ತು ಲಾಭಗಳು ಮತ್ತು ನಷ್ಟಗಳು

ಹಣಕಾಸಿನ ಹೊಣೆಗಾರಿಕೆಗಳನ್ನು ಬೋಗ್ಯ ವೆಚ್ಚ ಅಥವಾ FVTPL ನಲ್ಲಿ ಅಳೆಯಲಾಗುತ್ತದೆ ಎಂದು ವರ್ಗೀಕರಿಸಲಾಗಿದೆ. ಹಣಕಾಸಿನ ಹೊಣೆಗಾರಿಕೆಯನ್ನು ಎಪ್ಪಿಟಿಐಎಲ್ ಎಂದು ವರ್ಗೀಕರಿಸಲಾಗಿದೆ, ಅದನ್ನು ವ್ಯಾಪಾರಕ್ಕಾಗಿ ಹಿಡಿದಿಟ್ಟುಕೊಳ್ಳುವುದು ಎಂದು ವರ್ಗೀಕರಿಸಲಾಗಿದೆ, ಅಥವಾ ಅದು ಉತ್ಪನ್ನವಾಗಿದ್ದರೆ ಅಥವಾ ಆರಂಭಿಕ ಗುರುತಿಸುವಿಕೆಯ ಮೇಲೆ ಅದನ್ನು ಗೊತ್ತುಪಡಿಸಲಾಗುತ್ತದೆ. ಈಗಿಳಿಕವ ನಲ್ಲಿ ಹಣಕಾಸಿನ ಹೊಣೆಗಾರಿಕೆಗಳನ್ನು ನ್ಯಾಯಯುತ ಮೌಲ್ಯದಲ್ಲಿ ಅಳೆಯಲಾಗುತ್ತದೆ ಮತ್ತು ಯಾವುದೇ ಬಡ್ಡಿ ವೆಚ್ಚವನ್ನು ಒಳಗೊಂಡಂತೆ ನಿವ್ವಳ ಲಾಭಗಳು ಮತ್ತು ನಷ್ಟಗಳನ್ನು ಲಾಭ ಅಥವಾ ನಷ್ಟದಲ್ಲಿ ಗುರುತಿಸಲಾಗುತ್ತದೆ. ಇತರ ಹಣಕಾಸಿನ ಹೊಣೆಗಾರಿಕೆಗಳನ್ನು ತರುವಾಯ ಪರಿಣಾಮಕಾರಿ ಬಡ್ಡಿ ವಿದಾನವನ್ನು ಬಳಸಿಕೊಂಡು ಬೋಗ್ಯ ವೆಚ್ಚದಲ್ಲಿ ಅಳೆಯಲಾಗುತ್ತದೆ. ಬಡ್ಡಿ ವೆಚ್ಚವನ್ನು ಲಾಭ ಅಥವಾ ನಷ್ಟದಲ್ಲಿ ಗುರುತಿಸಲಾಗುತ್ತದೆ. ಗುರುತಿಸುವಿಕೆಯ ಯಾವುದೇ ಲಾಭ ಅಥವಾ ನಷ್ಟವನ್ನು ಲಾಭ ಅಥವಾ ನಷ್ಟದಲ್ಲಿ ಗುರುತಿಸಲಾಗುತ್ತದೆ.

(ಸಿ) ಗುರುತಿಸುವಿಕೆ

ಆರ್ಥಿಕ ಸ್ವತ್ತುಗಳು

ಹಣಕಾಸಿನ ಆಸ್ತಿಯಿಂದ ನಗದು ಹರಿವಿನ ಒಪ್ಪಂದದ ಹಕ್ಕುಗಳು ಮುಕ್ತಾಯಗೊಂಡಾಗ ಕಂಪನಿಯು ಹಣಕಾಸಿನ ಆಸ್ತಿಯನ್ನು ಗುರುತಿಸುವುದಿಲ್ಲ, ಅಥವಾ ಹಣಕಾಸಿನ ಆಸ್ತಿಯ ಮಾಲೀಕತ್ವದ ಎಲ್ಲಾ ಅಪಾಯಗಳು ಮತ್ತು ಪ್ರತಿಪಲಗಳು ಗಣನೀಯವಾಗಿ ವಹಿವಾಟಿನಲ್ಲಿ ಒಪ್ಪಂದದ ನಗದು ಹರಿವುಗಳನ್ನು ಸ್ವೀಕರಿಸುವ ಹಕ್ಕುಗಳನ್ನು ವರ್ಗಾಯಿಸುತ್ತದೆ. ವರ್ಗಾವಣೆಗೊಂಡ ಅಥವಾ ಕಂಪನಿಯು ಮಾಲೀಕತ್ವದ ಎಲ್ಲಾ ಅಪಾಯಗಳು ಮತ್ತು ಪ್ರತಿಪಲಗಳನ್ನು ಗಣನೀಯವಾಗಿ ವರ್ಗಾಯಿಸುವುದಿಲ್ಲ ಅಥವಾ ಉಳಿಸಿಕೊಳ್ಳುವುದಿಲ್ಲ ಮತ್ತು ಹಣಕಾಸಿನ ಆಸ್ತಿಯ ನಿಯಂತ್ರಣವನ್ನು ಉಳಿಸಿಕೊಳ್ಳುವುದಿಲ್ಲ.

ಹಣಕಾಸಿನ ಹೊಣೆಗಾರಿಕೆಗಳು

ಕಂಪನಿಯು ತನ್ನ ಒಪ್ಪಂದದ ಜವಾಬ್ದಾರಿಗಳನ್ನು ಬಿಡುಗಡೆ ಮಾಡಿದಾಗ ಅಥವಾ ರದ್ದುಗೊಳಿಸಿದಾಗ ಅಥವಾ ಅವಧಿ ಮುಗಿದಾಗ ಹಣಕಾಸಿನ ಹೊಣೆಗಾರಿಕೆಯನ್ನು ಗುರುತಿಸುವುದಿಲ್ಲ.

ಕಂಪನಿಯು ಅದರ ನಿಯಮಗಳನ್ನು ಮಾರ್ಪಡಿಸಿದಾಗ ಮತ್ತು ಮಾರ್ಪಡಿಸಿದ ನಿಯಮಗಳ ಅಡಿಯಲ್ಲಿ ನಗದು ಹರಿವು ಗಣನೀಯವಾಗಿ ವಿಭಿನ್ನವಾದಾಗ ಹಣಕಾಸಿನ ಹೊಣೆಗಾರಿಕೆಯನ್ನು ಗುರುತಿಸುತ್ತದೆ. ಈ ಸಂದರ್ಭದಲ್ಲಿ, ಮಾರ್ಪಡಿಸಿದ ನಿಯಮಗಳ ಆಧಾರದ ಮೇಲೆ ಹೊಸ ಹಣಕಾಸಿನ ಹೊಣೆಗಾರಿಕೆಯನ್ನು ನ್ಯಾಯಯುತ ಮೌಲ್ಯದಲ್ಲಿ ಗುರುತಿಸಲಾಗುತ್ತದೆ. ನಂದಿಸಲಾದ ಹಣಕಾಸಿನ ಹೊಣೆಗಾರಿಕೆಯ ಸಾಗಿಸುವ ಮೊತ್ತ ಮತ್ತು ಮಾರ್ಪಡಿಸಿದ ನಿಯಮಗಳೊಂದಿಗೆ ಹೊಸ ಹಣಕಾಸಿನ ಹೊಣೆಗಾರಿಕೆಯ ನಡುವಿನ ವ್ಯತ್ಯಾಸವನ್ನು ಲಾಬ ಅಥವಾ ನಷ್ಟದಲ್ಲಿ ಗುರುತಿಸಲಾಗುತ್ತದೆ.

ಡಿ) ಸರಿದೂಗಿಸುವುದು

ಹಣಕಾಸಿನ ಸ್ವತ್ತುಗಳು ಮತ್ತು ಹಣಕಾಸಿನ ಶೀಟ್ ಹೊಣೆಗಾರಿಕೆಗಳನ್ನು ಸರಿದೂಗಿಸಲಾಗುತ್ತದೆ ಮತ್ತು ನಿವ್ವಳ ಮೊತ್ತವನ್ನು ಸಮತೋಲನದಲ್ಲಿ ಪ್ರಸ್ತುತಪಡಿಸಿದಾಗ ಮತ್ತು ಯಾವಾಗ ಮಾತ್ರ, ಕಂಪನಿಯು ಪ್ರಸ್ತುತ ಮೊತ್ತವನ್ನು ಹೊಂದಿಸಲು ಕಾನೂನುಬದ್ಧವಾಗಿ ಜಾರಿಗೊಳಿಸಬಹುದಾದ ಹಕ್ಕನ್ನು ಹೊಂದಿದೆ ಮತ್ತು ಅದು ಉದ್ದೇಶಿಸಿದೆ ಅಥವಾ ಅವುಗಳನ್ನು ನಿವ್ವಳ ಆಧಾರದ ಮೇಲೆ ಅಥವಾ ಅರಿತುಕೊಳ್ಳಲು ಉದ್ದೇಶಿಸಿದೆ. ಆಸ್ತಿ ಮತ್ತು ಹೊಣೆಗಾರಿಕೆಯನ್ನು ಏಕಕಾಲದಲ್ಲಿ ಇತ್ಯರ್ಥಪಡಿಸಿ.

(ಇ) ನಿರೀಕ್ಷಿತ ಕ್ರೆಡಿಟ್ ನಷ್ಟ

ದುರ್ಬಲತೆಯ ನಷ್ಟವನ್ನು ಮಾಪನ ಮಾಡಲು ಮತ್ತು ಗುರುತಿಸಲು ಕಂಪನಿಯು ನಿರೀಕ್ಷಿತ ಕ್ರೆಡಿಟ್ ನಷ್ಟ (ECL) ಮಾದರಿಯನ್ನು ಅನ್ವಯಿಸುತ್ತದೆ. ವ್ಯಾಪಾರ ಕರಾರುಗಳ ಮೇಲೆ ದುರ್ಬಲತೆ ನಷ್ಟ ಬೆಲೆಯನ್ನು ಗುರುತಿಸಲು ಕಂಪನಿಯು 'ಸರಳೀಕೃತ ವಿಧಾನವನ್ನು' ಅನುಸರಿಸುತ್ತದೆ.

ಸರಳೀಕೃತ ವಿಧಾನದ ಅನ್ವಯವು ಕ್ರೆಡಿಟ್ ಅಪಾಯದಲ್ಲಿನ ಬದಲಾವಣೆಗಳನ್ನು ಪತ್ತೆಹಚ್ಚಲು ಕಂಪನಿಯು ಅಗತ್ಯವಿರುವುದಿಲ್ಲ. ಬದಲಿಗೆ, ಇದು ಪ್ರತಿ ವರದಿ ದಿನಾಂಕದಂದು ಜೀವಿತಾವಧಿಯ ECL ಗಳ ಆಧಾರದ ಮೇಲೆ ದುರ್ಬಲತೆಯ ನಷ್ಟ ಬೆಲೆಯನ್ನು ಅದರ ಆರಂಭಿಕ ಗುರುತಿಸುವಿಕೆಯಿಂದ ಗುರುತಿಸುತ್ತದೆ.

ಇತರ ಹಣಕಾಸಿನ ಸ್ವತ್ತುಗಳು ಮತ್ತು ಅಪಾಯದ ಮಾನ್ಯತೆಗಳಲ್ಲಿನ ದುರ್ಬಲತೆಯ ನಷ್ಟವನ್ನು ಗುರುತಿಸಲು, ಆರಂಭಿಕ ಗುರುತಿಸುವಿಕೆಯಿಂದ ಕ್ರೆಡಿಟ್ ಅಪಾಯದಲ್ಲಿ ಗಮನಾರ್ಹ ಹೆಚ್ಚಳವಾಗಿದೆಯೇ ಎಂದು ಕಂಪನಿಯು ನಿರ್ದರಿಸುತ್ತದೆ. ಕ್ರೆಡಿಟ್ ಅಪಾಯವು ಗಮನಾರ್ಹವಾಗಿ ಹೆಚ್ಚಾಗಿದ್ದರೆ, ದುರ್ಬಲತೆಯ ನಷ್ಟವನ್ನು ಒದಗಿಸಲು 12-ತಿಂಗಳ ECL ಅನ್ನು ಬಳಸಲಾಗುತ್ತದೆ. ಆದಾಗ್ಯೂ, ಕ್ರೆಡಿಟ್ ಅಪಾಯವು ಗಮನಾರ್ಹವಾಗಿ ಹೆಚ್ಚಿದ್ದರೆ, ಜೀವಿತಾವಧಿಯ ECL ಅನ್ನು ಬಳಸಲಾಗುತ್ತದೆ. ನಂತರದ ಅವಧಿಯಲ್ಲಿ, ಸಾಧನದ ಕ್ರೆಡಿಟ್ ಗುಣಮಟ್ಟವು ಸುಧಾರಿಸಿದರೆ, ಆರಂಭಿಕ ಗುರುತಿಸುವಿಕೆಯಿಂದ ಇನ್ನು ಮುಂದೆ ಕ್ರೆಡಿಟ್ ಅಪಾಯದಲ್ಲಿ ಗಮನಾರ್ಹ ಹೆಚ್ಚಳವಿಲ್ಲ, ನಂತರ ಘಟಕವು 12 ತಿಂಗಳ ECL ಆಧಾರದ ಮೇಲೆ ದುರ್ಬಲತೆಯ ನಷ್ಟ ಬೆಲೆಯನ್ನು ಗುರುತಿಸಲು ಹಿಂತಿರುಗುತ್ತದೆ.

ಜೀವಮಾನದ ಇಅಐ ಗಳು ಹಣಕಾಸಿನ ಉಪಕರಣದ ನಿರೀಕ್ಷಿತ ಜೀವನದಲ್ಲಿ ಎಲ್ಲಾ ಸಂಬಂಧೀಯ ಡೀಪಾಲ್ಟ್ ಘಟನೆಗಳಿಂದ ಉಂಟಾಗುವ ನಿರೀಕ್ಷಿತ ಕ್ರೆಡಿಟ್ ನಷ್ಟಗಳಾಗಿವೆ. 12 ತಿಂಗಳ ECL ಜೀವಿತಾವಧಿಯ ECL ನ ಒಂದು ಭಾಗವಾಗಿದೆ, ಇದು ವರದಿ ಮಾಡುವ ದಿನಾಂಕದ ನಂತರ 12 ತಿಂಗಳೊಳಗೆ ಸಾಧ್ಯವಿರುವ ಡೀಪಾಲ್ಟ್ ಘಟನೆಗಳಿಂದ ಉಂಟಾಗುತ್ತದೆ.

ಅವಧಿಯಲ್ಲಿ ಗುರುತಿಸಲಾದ ಇಅಐ ದುರ್ಬಲತೆ ನಷ್ಟ ಬೆಲೆ (ಅಥವಾ ರಿವರ್ಸಲ್) ಲಾಬ ಮತ್ತು ನಷ್ಟದ ಹೇಳಿಕೆಯಲ್ಲಿ ಆದಾಯ/ವೆಚ್ಚ ಎಂದು ಗುರುತಿಸಲಾಗಿದೆ.

ಎಫ್) ದೌರ್ಬಲ್ಯ

i. ಹಣಕಾಸು ಉಪಕರಣಗಳ ದುರ್ಬಲತೆ

ನಿರೀಕ್ಷಿತ ಕ್ರೆಡಿಟ್ ನಷ್ಟಗಳಿಗೆ ಕಂಪನಿಯು ನಷ್ಟ ಬೆಲೆಗಳನ್ನು ಗುರುತಿಸುತ್ತದೆ:

- ಆರ್ಥಿಕ ಸ್ವತ್ತುಗಳನ್ನು ಬೋಗ್ಯ ವೆಚ್ಚದಲ್ಲಿ ಅಳೆಯಲಾಗುತ್ತದೆ; ಮತ್ತು
 - ಹಣಕಾಸಿನ ಸ್ವತ್ತುಗಳನ್ನು FVOCI - ಸಾಲದ ಹೂಡಿಕೆಯಲ್ಲಿ ಅಳೆಯಲಾಗುತ್ತದೆ.
 ಪ್ರತಿ ವರದಿಯ ದಿನಾಂಕದಂದು, FVOCI ಯಲ್ಲಿನ ಬೋಗ್ಯ ವೆಚ್ಚ ಮತ್ತು ಸಾಲ ಬದ್ಧತೆಗಳಲ್ಲಿ ಸಾಗಿಸಲಾದ ಹಣಕಾಸಿನ ಸ್ವತ್ತುಗಳು ಕ್ರೆಡಿಟ್-ದುರ್ಬಲವಾಗಿದೆಯೇ ಎಂದು ಕಂಪನಿಯು ನಿರ್ಣಯಿಸುತ್ತದೆ. ಹಣಕಾಸಿನ ಆಸ್ತಿಯ ಅಂದಾಜು ಬವಿಷ್ಯದ ಹಣದ ಹರಿವಿನ ಮೇಲೆ ಹಾನಿಕರ ಪರಿಣಾಮ ಬೀರುವ ಒಂದು ಅಥವಾ ಹೆಚ್ಚಿನ ಘಟನೆಗಳು ಸಂಬಂಧಿಸಿದಾಗ ಹಣಕಾಸಿನ ಸ್ವತ್ತು 'ಕ್ರೆಡಿಟ್- ದುರ್ಬಲಗೊಂಡಿದೆ'.

ಕಂಪನಿಯು 12 ತಿಂಗಳ ನಿರೀಕ್ಷಿತ ಕ್ರೆಡಿಟ್ ನಷ್ಟಗಳೆಂದು ಅಳೆಯುವ ಕೆಳಗಿನವುಗಳನ್ನು ಹೊರತುಪಡಿಸಿ, ಜೀವಮಾನದ ನಿರೀಕ್ಷಿತ ಕ್ರೆಡಿಟ್ ನಷ್ಟಗಳಿಗೆ ಸಮಾನವಾದ ಮೊತ್ತದಲ್ಲಿ ನಷ್ಟ ಬೆಲೆಗಳನ್ನು ಅಳೆಯುತ್ತದೆ:

- ವರದಿ ಮಾಡುವ ದಿನಾಂಕದಂದು ಕಡಿಮೆ ಕ್ರೆಡಿಟ್ ಅಪಾಯವನ್ನು ಹೊಂದಲು ನಿರ್ದರಿಸಿದ ಸಾಲ ಬದ್ಧತೆಗಳು; ಮತ್ತು

- ಇತರ ಸಾಲ ಬದ್ಧತೆಗಳು ಮತ್ತು ಬ್ಯಾಂಕ್ ಬ್ಯಾಲೆನ್ಸ್‌ಗಳಿಗೆ ಕ್ರೆಡಿಟ್ ರಿಸ್ಕ್ (ಅಂದರೆ ಹಣಕಾಸು ಸಾದನದ ನಿರೀಕ್ಷಿತ ಜೀವಿತಾವಧಿಯಲ್ಲಿ ಡೀಪಾಲ್ಟ್ ಸಂಬಂಧಿಸಿದ ಅಪಾಯ) ಆರಂಭಿಕ ಗುರುತಿಸುವಿಕೆಯಿಂದ ಗಣನೀಯವಾಗಿ ಹೆಚ್ಚಿಲ್ಲ.

ವ್ಯಾಪಾರ ಕರಾರುಗಳಿಗೆ ನಷ್ಟ ಬೆಲೆಗಳನ್ನು ಯಾವಾಗಲೂ ಜೀವಮಾನದ ನಿರೀಕ್ಷಿತ ಕ್ರೆಡಿಟ್ ನಷ್ಟಗಳಿಗೆ ಸಮಾನವಾದ ಮೊತ್ತದಲ್ಲಿ ಅಳೆಯಲಾಗುತ್ತದೆ.

ಜೀವಮಾನದ ನಿರೀಕ್ಷಿತ ಕ್ರೆಡಿಟ್ ನಷ್ಟಗಳು ಹಣಕಾಸಿನ ಸಾದನದ ನಿರೀಕ್ಷಿತ ಜೀವನದಲ್ಲಿ ಎಲ್ಲಾ ಸಂಬಂಧಿಸಿದ ಡೀಪಾಲ್ಟ್ ಘಟನೆಗಳಿಂದ ಉಂಟಾಗುವ ನಿರೀಕ್ಷಿತ ಕ್ರೆಡಿಟ್ ನಷ್ಟಗಳಾಗಿವೆ.

12-ತಿಂಗಳ ನಿರೀಕ್ಷಿತ ಕ್ರೆಡಿಟ್ ನಷ್ಟಗಳು ವರದಿಯ ದಿನಾಂಕದ ನಂತರ 12 ತಿಂಗಳೊಳಗೆ ಸಾದ್ಯವಿರುವ ಡೀಪಾಲ್ಟ್ ಘಟನೆಗಳಿಂದ ಉಂಟಾಗುವ ನಿರೀಕ್ಷಿತ ಕ್ರೆಡಿಟ್ ನಷ್ಟಗಳ ಬಾಗವಾಗಿದೆ (ಅಥವಾ ಉಪಕರಣದ ನಿರೀಕ್ಷಿತ ಜೀವನವು 12 ತಿಂಗಳುಗಳಿಗಿಂತ ಕಡಿಮೆಯಿದ್ದರೆ ಕಡಿಮೆ ಅವಧಿ).

ಎಲ್ಲಾ ಸಂದರ್ಭಗಳಲ್ಲಿ, ನಿರೀಕ್ಷಿತ ಕ್ರೆಡಿಟ್ ನಷ್ಟವನ್ನು ಅಂದಾಜಿಸುವಾಗ ಪರಿಗಣಿಸಲಾದ ಗರಿಷ್ಠ ಅವಧಿಯು ಕಂಪನಿಯು ಕ್ರೆಡಿಟ್ ಅಪಾಯಕ್ಕೆ ಒಡ್ಡಿಕೊಳ್ಳುವ ಗರಿಷ್ಠ ಒಪ್ಪಂದದ ಅವಧಿಯಾಗಿದೆ.

ಆರಂಭಿಕ ಗುರುತಿಸುವಿಕೆಯಿಂದ ಹಣಕಾಸಿನ ಆಸ್ತಿಯ ಕ್ರೆಡಿಟ್ ಅಪಾಯವು ಗಮನಾರ್ಹವಾಗಿ ಹೆಚ್ಚಾಗಿದೆಯೇ ಎಂದು ನಿರ್ದರಿಸುವಾಗ ಮತ್ತು ನಿರೀಕ್ಷಿತ ಕ್ರೆಡಿಟ್ ನಷ್ಟಗಳನ್ನು ಅಂದಾಜು ಮಾಡುವಾಗ, ಕಂಪನಿಯು ಸಮಂಜಸವಾದ ಮತ್ತು ಬೆಂಬಲಿತ ಮಾಹಿತಿಯನ್ನು ಪರಿಗಣಿಸುತ್ತದೆ ಮತ್ತು ಅದು ಅನಗತ್ಯ ವೆಚ್ಚ ಅಥವಾ ಶ್ರಮವಿಲ್ಲದೆ ಲಭ್ಯವಿದೆ. ಇದು ಕಂಪನಿಯ ಐತಿಹಾಸಿಕ ಅನುಭವ ಮತ್ತು ಮಾಹಿತಿಯುಕ್ತ ಕ್ರೆಡಿಟ್ ಮೌಲ್ಯಮಾಪನ ಮತ್ತು ಪಾರ್ವರ್ಡ್-ಲುಕಿಂಗ್ ಮಾಹಿತಿಯನ್ನು ಒಳಗೊಂಡಂತೆ ಪರಿಮಾಣಾತ್ಮಕ ಮತ್ತು ಗುಣಾತ್ಮಕ ಮಾಹಿತಿ ಮತ್ತು ವಿಶ್ಲೇಷಣೆ ಎರಡನ್ನೂ ಒಳಗೊಂಡಿದೆ.

ಕಂಪನಿಯು ಹಣಕಾಸಿನ ಆಸ್ತಿಯ ಮೇಲಿನ ಕ್ರೆಡಿಟ್ ಅಪಾಯವು 90 ದಿನಗಳ ಹಿಂದೆ ಇದ್ದಲ್ಲಿ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಊಹಿಸುತ್ತದೆ. ಆದಾಗ್ಯೂ, ಕಂಪನಿಯು ಯಾವುದೇ ನಷ್ಟವಿಲ್ಲದೆ ಎಲ್ಲಾ ಸ್ವೀಕೃತಿಗಳನ್ನು ಪಡೆಯುವ ನಿರೀಕ್ಷೆಯಿರುವುದರಿಂದ 90 ದಿನಗಳ ಹಿಂದೆ ಬಾಕಿ ಇರುವ ಸ್ವೀಕೃತಿಗಳಿಗೆ ಯಾವುದೇ ಕ್ರೆಡಿಟ್ ನಷ್ಟವನ್ನು ಕಂಪನಿಯು ಒದಗಿಸಿಲ್ಲ.

ii ಹಣಕಾಸಿನೇತರ ಆಸ್ತಿಗಳ ದುರ್ಬಲತೆ

ಆಸ್ತಿ, ಸ್ಥಾವರ ಮತ್ತು ಉಪಕರಣಗಳು ಮತ್ತು ಸೀಮಿತ ಜೀವಿತಾವಧಿಯೊಂದಿಗೆ ಅಮೂರ್ತ ಸ್ವತ್ತುಗಳನ್ನು ಅವುಗಳ ಸಾಗಿಸುವ ಮೊತ್ತವನ್ನು ಮರುಪಡೆಯಲಾಗುವುದಿಲ್ಲ ಎಂಬ ಯಾವುದೇ ಸೂಚನೆ ಇದ್ದಾಗ ಮರುಪಡೆಯುವಿಕೆಗಾಗಿ ಮೌಲ್ಯಮಾಪನ ಮಾಡಲಾಗುತ್ತದೆ. ಅಂತಹ ಯಾವುದೇ ಸೂಚನೆಯು ಅಸ್ತಿತ್ವದಲ್ಲಿದ್ದರೆ, ಸ್ವತ್ತು ಇತರರಿಂದ ಹೆಚ್ಚಾಗಿ ಸ್ವತಂತ್ರವಾಗಿರುವ ನಗದು ಹರಿವುಗಳನ್ನು ಉತ್ಪಾದಿಸದ ಹೊರತು, ಮರುಪಡೆಯಬಹುದಾದ ಮೊತ್ತವನ್ನು

(ಅಂದರೆ ನ್ಯಾಯಯುತ ಮೌಲ್ಯಕ್ಕಿಂತ ಹೆಚ್ಚಿನ ಮಾರಾಟಕ್ಕೆ ಕಡಿಮೆ ವೆಚ್ಚ ಮತ್ತು ಮೌಲ್ಯದ ಬಳಕೆ) ವೈಯಕ್ತಿಕ ಆಸ್ತಿ ಆಧಾರದ ಮೇಲೆ ನಿರ್ದರಿಸಲಾಗುತ್ತದೆ. ಸ್ವತ್ತುಗಳು. ಅಂತಹ ಸಂದರ್ಭಗಳಲ್ಲಿ, ಸ್ವತ್ತು ಸೇರಿರುವ ನಗದು ಉತ್ಪಾದಿಸುವ ಘಟಕಕ್ಕೆ (CGU) ಮರುಪಡೆಯಬಹುದಾದ ಮೊತ್ತವನ್ನು ನಿರ್ದರಿಸಲಾಗುತ್ತದೆ. ಸ್ವತ್ತಿನ (ಅಥವಾ CGU) ಮರುಪಡೆಯಬಹುದಾದ ಮೊತ್ತವು ಅದರ ಸಾಗಿಸುವ ಮೊತ್ತಕ್ಕಿಂತ ಕಡಿಮೆ ಎಂದು ಅಂದಾಜಿಸಿದರೆ, ಸ್ವತ್ತಿನ (ಅಥವಾ CGU) ಸಾಗಿಸುವ ಮೊತ್ತವು ಅದರ ಮರುಪಡೆಯಬಹುದಾದ ಮೊತ್ತಕ್ಕೆ ಕಡಿಮೆಯಾಗುತ್ತದೆ. ಲಾಭ ಮತ್ತು ನಷ್ಟದ ಹೇಳಿಕೆಯಲ್ಲಿ ದುರ್ಬಲತೆಯ ನಷ್ಟವನ್ನು ಗುರುತಿಸಲಾಗುತ್ತದೆ. ದಾಸ್ತಾನುಗಳು ಮತ್ತು ಮುಂದೂಡಲ್ಪಟ್ಟ ತೆರಿಗೆ ಸ್ವತ್ತುಗಳನ್ನು ಹೊರತುಪಡಿಸಿ ಇತರ ಹಣಕಾಸು-ಅಲ್ಲದ ಸ್ವತ್ತುಗಳನ್ನು ದುರ್ಬಲತೆಯ ಯಾವುದೇ ಸೂಚನೆ ಇದೆಯೇ ಎಂದು ನಿರ್ದರಿಸಲು ಪ್ರತಿ ವರದಿ ದಿನಾಂಕದಲ್ಲಿ ಪರಿಶೀಲಿಸಲಾಗುತ್ತದೆ. ಅಂತಹ ಯಾವುದೇ ಸೂಚನೆಯು ಅಸ್ತಿತ್ವದಲ್ಲಿದ್ದರೆ, ನಂತರ ಸ್ವತ್ತಿನ ಮರುಪಡೆಯಬಹುದಾದ ಮೊತ್ತವನ್ನು ಅಂದಾಜಿಸಲಾಗಿದೆ.

ಎನ್) ಎರವಲು ವೆಚ್ಚ

ಅರ್ಹತಾ ಸ್ವತ್ತುಗಳ ಸ್ವಾಧೀನ, ನಿರ್ಮಾಣ ಅಥವಾ ಉತ್ಪಾದನೆಗೆ ನೇರವಾಗಿ ಕಾರಣವಾದ ಎರವಲು ವೆಚ್ಚಗಳನ್ನು ಆ ಸ್ವತ್ತುಗಳ ವೆಚ್ಚಕ್ಕೆ ಸೇರಿಸಲಾಗುತ್ತದೆ, ಸ್ವತ್ತುಗಳು ಅವುಗಳ ಉದ್ದೇಶಿತ ಬಳಕೆ ಅಥವಾ ಮಾರಾಟಕ್ಕೆ ಗಣನೀಯವಾಗಿ ಸಿದ್ಧವಾಗುವವರೆಗೆ. ಕಂಪನಿಯು ಹನ್ನೆರಡು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯನ್ನು ಗಣನೀಯ ಅವಧಿ ಎಂದು ಪರಿಗಣಿಸುತ್ತದೆ.

ಬಿ) ಉದ್ಯೋಗಿಗಳ ಪ್ರಯೋಜನಗಳು

(ಎ) ಅಲ್ಪಾವಧಿಯ ಉದ್ಯೋಗಿ ಪ್ರಯೋಜನಗಳು

ವೇತನ ಮತ್ತು ಸಂಬಳಕ್ಕೆ ಸಂಬಂಧಿಸಿದಂತೆ ಉದ್ಯೋಗಿಗಳಿಗೆ ಉಂಟಾಗುವ ಪ್ರಯೋಜನಗಳಿಗೆ ಹೋಣಿಗಾರಿಕೆಯನ್ನು ಗುರುತಿಸಲಾಗಿದೆ. ಅಲ್ಪಾವಧಿಯ ಸರಿದೂಗಿಸಿದ ಗೈರುಹಾಜರಿ ಇತ್ಯಾದಿ., ಪಾವತಿಸಲು ನಿರೀಕ್ಷಿಸಲಾದ ಪ್ರಯೋಜನಗಳಿಗಾಗಿ ಸಂಬಂಧಿತ ಸೇವೆಯನ್ನು ರಿಯಾಯಿತಿಯಿಲ್ಲದ ಮೊತ್ತದಲ್ಲಿ ಸಲ್ಲಿಸಲಾಗುತ್ತದೆ.

(ಬಿ) ಬವಿಷ್ಯ ನಿಧಿ

ಬಾರತೀಯ ಕಾನೂನಿಗೆ ಅನುಸಾರವಾಗಿ, ಕಂಪನಿಯ ಅರ್ಹ ಉದ್ಯೋಗಿಗಳು ಬವಿಷ್ಯ ನಿಧಿಗೆ ಸಂಬಂಧಿಸಿದಂತೆ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ, ವ್ಯಾಖ್ಯಾನಿಸಲಾದ ಕೊಡುಗೆ ಯೋಜನೆ, ಇದರಲ್ಲಿ ನೌಕರರು ಮತ್ತು ಕಂಪನಿಯು ಒಳಗೊಂಡಿರುವ ಉದ್ಯೋಗಿಯ ವೇತನದ ನಿರ್ದಿಷ್ಟ ಶೇಕಡಾವಾರು ಮೊತ್ತದಲ್ಲಿ ಮಾಸಿಕ ಕೊಡುಗೆಯನ್ನು ನೀಡುತ್ತದೆ.

(ಸಿ) ವ್ಯಾಖ್ಯಾನಿಸಿದ ಲಾಭ ಯೋಜನೆಗಳು

ಡಿಪೈನ್ಡ್ ಬೆನಿಫಿಟ್ ಪ್ಲಾನ್ ಎನ್ನುವುದು ಡಿಪೈನ್ಡ್ ಕೊಡುಗೆ ಯೋಜನೆಯನ್ನು ಹೊರತುಪಡಿಸಿ ಉದ್ಯೋಗದ ನಂತರದ ಲಾಭದ ಯೋಜನೆಯಾಗಿದೆ. ವ್ಯಾಖ್ಯಾನಿಸಲಾದ ಪ್ರಯೋಜನ ಯೋಜನೆಗಳಿಗೆ, ಪ್ರತಿ ಬ್ಯಾಲೆನ್ಸ್ ಶೀಟ್ ದಿನಾಂಕದಂದು ವಾಸ್ತವಿಕ ಮೌಲ್ಯಮಾಪನಗಳನ್ನು ಕೈಗೊಳ್ಳುವುದರೊಂದಿಗೆ, ಯೋಜಿತ ಯುನಿಟ್ ಕ್ರೆಡಿಟ್ ವಿದಾನವನ್ನು ಬಳಸಿಕೊಂಡು ಪ್ರಯೋಜನಗಳನ್ನು ಒದಗಿಸುವ ವೆಚ್ಚವನ್ನು ನಿರ್ದರಿಸಲಾಗುತ್ತದೆ. ವಾಸ್ತವಿಕ ಲಾಭಗಳು ಮತ್ತು ನಷ್ಟಗಳನ್ನು ಒಳಗೊಂಡಿರುವ ಮರುಮಾಪನ, ಆಸ್ತಿ ಸೀಲಿಂಗ್‌ನಲ್ಲಿನ ಬದಲಾವಣೆಗಳ ಪರಿಣಾಮ ಮತ್ತು ಯೋಜನಾ ಸ್ವತ್ತುಗಳ ಮೇಲಿನ ಆದಾಯ (ಬಡ್ಡಿಯನ್ನು ಹೊರತುಪಡಿಸಿ), ಆ ಅವಧಿಯಲ್ಲಿ ಇತರ ಸಮಗ್ರ ಆದಾಯದಲ್ಲಿ ಗುರುತಿಸಲಾದ ಶುಲ್ಕ ಅಥವಾ ಕ್ರೆಡಿಟೊಂದಿಗೆ ತಕ್ಷಣವೇ ಬ್ಯಾಲೆನ್ಸ್ ಶೀಟ್‌ನಲ್ಲಿ ಪ್ರತಿಪಲಿಸುತ್ತದೆ. ಅವು ಸಂಬಂಧಿಸುತ್ತವೆ. ಹಿಂದಿನ ಸೇವಾ ವೆಚ್ಚ, ಸ್ಥಾಪಿತ ಮತ್ತು ಅನ್ವೆಸ್ಟೆಡ್ ಎರಡೂ, ಯೋಜನೆಯ ತಿದ್ದುಪಡಿ ಅಥವಾ ಮೊಟಕುಗೊಳಿಸುವಿಕೆ ಸಂಬಂಧಿಸಿದಾಗ (ಎ) ಹಿಂದಿನ ವೆಚ್ಚವೆಂದು ಗುರುತಿಸಲಾಗಿದೆ; ಮತ್ತು (ಬಿ) ಸಂಬಂಧಿತ ಪುನರ್ವಚನ ವೆಚ್ಚಗಳು ಅಥವಾ ಮುಕ್ತಾಯದ ಪ್ರಯೋಜನಗಳನ್ನು ಘಟಕವು ಗುರುತಿಸಿದಾಗ. ಬ್ಯಾಲೆನ್ಸ್ ಶೀಟ್‌ನಲ್ಲಿ ಗುರುತಿಸಲಾದ ನಿವೃತ್ತಿ ಪ್ರಯೋಜನದ ಬಾಧ್ಯತೆಗಳು ಸ್ಕೀಮ್ ಸ್ವತ್ತುಗಳ ನ್ಯಾಯಯುತ ಮೌಲ್ಯದಿಂದ ಕಡಿಮೆಯಾದ ವ್ಯಾಖ್ಯಾನಿಸಲಾದ ಲಾಭದ ಬಾಧ್ಯತೆಗಳ ಪ್ರಸ್ತುತ ಮೌಲ್ಯವನ್ನು ಪ್ರತಿನಿಧಿಸುತ್ತದೆ. ಈ ಲೆಕ್ಕಾಚಾರದಿಂದ ಉಂಟಾಗುವ

ಯಾವುದೇ ಆಸ್ತಿಯು ಲಭ್ಯವಿರುವ ಮರುಪಾವತಿಗಳ ಪ್ರಸ್ತುತ ಮೌಲ್ಯಕ್ಕೆ ಸೀಮಿತವಾಗಿದೆ ಮತ್ತು ಯೋಜನೆಗೆ ಬವಿಷ್ಯದ ಕೊಡುಗೆಗಳಲ್ಲಿನ ಕಡಿತ

ಡಿ) ವ್ಯಾಖ್ಯಾನಿಸಿದ ಕೊಡುಗೆ ಯೋಜನೆಗಳು

ವ್ಯಾಖ್ಯಾನಿಸಲಾದ ಕೊಡುಗೆ ಯೋಜನೆಯು ಉದ್ಯೋಗದ ನಂತರದ ಲಾಭದ ಯೋಜನೆಯಾಗಿದ್ದು, ಅದರ ಅಡಿಯಲ್ಲಿ ಒಂದು ಘಟಕವು ಸ್ಥಿರ ಕೊಡುಗೆಗಳನ್ನು ಪ್ರತ್ಯೇಕ ಘಟಕಕ್ಕೆ ಪಾವತಿಸುತ್ತದೆ ಮತ್ತು ಹೆಚ್ಚಿನ ಮೊತ್ತವನ್ನು ಪಾವತಿಸಲು ಯಾವುದೇ ಕಾನೂನು ಅಥವಾ ರಚನಾತ್ಮಕ ಬಾಧ್ಯತೆಯನ್ನು ಹೊಂದಿರುವುದಿಲ್ಲ. ಕಂಪನಿಯು ಸರ್ಕಾರಿ ಆಡಳಿತದ ಬವಿಷ್ಯ ನಿಧಿ ಯೋಜನೆ, ಉದ್ಯೋಗಿ ರಾಜ್ಯ ವಿಮಾ ಯೋಜನೆ, ಕುಟುಂಬ ಪಿಂಚಣಿ ನಿಧಿಗೆ ನಿರ್ದಿಷ್ಟಪಡಿಸಿದ ಮಾಸಿಕ ಕೊಡುಗೆಗಳನ್ನು ನೀಡುತ್ತದೆ. ರಾಜ್ಯ ನಿರ್ವಹಿಸಿದ ನಿವೃತ್ತಿ ಪ್ರಯೋಜನ ಯೋಜನೆಗಳಿಗೆ ಮಾಡಿದ ಪಾವತಿಗಳನ್ನು ವ್ಯಾಖ್ಯಾನಿಸಲಾದ ಕೊಡುಗೆ ಯೋಜನೆಗಳಿಗೆ ಪಾವತಿಗಳಾಗಿ ವ್ಯವಹರಿಸಲಾಗುತ್ತದೆ. ಅಲ್ಲಿ ಯೋಜನೆಗಳ ಅಡಿಯಲ್ಲಿ ಕಂಪನಿಯ ಬಾಧ್ಯತೆಗಳು ವ್ಯಾಖ್ಯಾನಿಸಲಾದ ಕೊಡುಗೆ ನಿವೃತ್ತಿ ಪ್ರಯೋಜನ ಯೋಜನೆಯಲ್ಲಿ ಉದ್ಭವಿಸುವ ಜವಾಬ್ದಾರಿಗಳಿಗೆ ಸಮನಾಗಿರುತ್ತದೆ. ಉದ್ಯೋಗಿಗಳು ಅಂತಹ ಪ್ರಯೋಜನಗಳಿಗೆ ಅರ್ಹತೆ ನೀಡುವ ಸೇವೆಗಳನ್ನು ಸಲ್ಲಿಸಿದಾಗ ವ್ಯಾಖ್ಯಾನಿಸಲಾದ ಕೊಡುಗೆ ಯೋಜನೆಗಳಿಗೆ ಕೊಡುಗೆಗಳ ಜವಾಬ್ದಾರಿಗಳನ್ನು ವೆಚ್ಚವೆಂದು ಗುರುತಿಸಲಾಗುತ್ತದೆ. ಪ್ರಿಪೇಯ್ಡ್ ಕೊಡುಗೆಗಳನ್ನು ನಗದು ಮರುಪಾವತಿ ಅಥವಾ ಬವಿಷ್ಯದ ಪಾವತಿಗಳಲ್ಲಿ ಕಡಿತದ ಮಟ್ಟಿಗೆ ಸ್ವತ್ತು ಎಂದು ಗುರುತಿಸಲಾಗುತ್ತದೆ.

ಇ) ಪರಿಹಾರ ಗೈರುಹಾಜರಿ

ನೌಕರನು ಸಂಬಂಧಿತ ಸೇವೆಗಳನ್ನು ಸಲ್ಲಿಸುವ ಅವಧಿಯ ಅಂತ್ಯದ ನಂತರ ಹನ್ನೆರಡು ತಿಂಗಳೊಳಗೆ ಸಂಬವಿಸುವ ನಿರೀಕ್ಷಿತ ಪರಿಹಾರ ಗೈರುಹಾಜರಿಗಳನ್ನು ಆಯವ್ಯಯ ದಿನಾಂಕದಂದು ರಿಯಾಯಿತಿയിಲ್ಲದ ಹೊಣೆಗಾರಿಕೆ ಎಂದು ಗುರುತಿಸಲಾಗುತ್ತದೆ. ಉದ್ಯೋಗಿ ಸಂಬಂಧಿತ ಸೇವೆಗಳನ್ನು ಸಲ್ಲಿಸುವ ಅವಧಿಯ ಅಂತ್ಯದ ನಂತರ ಹನ್ನೆರಡು ತಿಂಗಳೊಳಗೆ ಸಂಬವಿಸುವ ನಿರೀಕ್ಷೆಯಿಲ್ಲದ ಪರಿಹಾರ ಗೈರುಹಾಜರಿಗಳನ್ನು ಆಯವ್ಯಯ ದಿನಾಂಕದಂದು ವ್ಯಾಖ್ಯಾನಿಸಲಾದ ಪ್ರಯೋಜನದ ಬಾಧ್ಯತೆಯ ಪ್ರಸ್ತುತ ಮೌಲ್ಯದಲ್ಲಿ ವಾಸ್ತವಿಕವಾಗಿ ನಿರ್ದರಿಸಿದ ಹೊಣೆಗಾರಿಕೆ ಎಂದು ಗುರುತಿಸಲಾಗುತ್ತದೆ.

ಇ) ಆದಾಯ ತೆರಿಗೆಗಳು

ವರ್ಷದ ತೆರಿಗೆ ವೆಚ್ಚವು ಪ್ರಸ್ತುತ ಮತ್ತು ಮುಂದೂಡಲ್ಪಟ್ಟ ತೆರಿಗೆಯನ್ನು ಒಳಗೊಂಡಿರುತ್ತದೆ. ವ್ಯಾಪಾರದ ಸಂಯೋಜನೆಗೆ ಅಥವಾ ನೇರವಾಗಿ ಇಕ್ವಿಟಿಯಲ್ಲಿ ಅಥವಾ ಇತರ ಸಮಗ್ರ ಆದಾಯದಲ್ಲಿ ಗುರುತಿಸಲಾದ ವಸ್ತುವಿಗೆ ಸಂಬಂಧಿಸಿದ ಮಟ್ಟಿಗೆ ಹೊರತುಪಡಿಸಿ ಇದು ಲಾಭ ಅಥವಾ ನಷ್ಟದಲ್ಲಿ ಗುರುತಿಸಲ್ಪಟ್ಟಿದೆ.

ಎ) ಪ್ರಸ್ತುತ ತೆರಿಗೆ

ಪ್ರಸ್ತುತ ಪಾವತಿಸಬೇಕಾದ ತೆರಿಗೆಯು ವರ್ಷಕ್ಕೆ ತೆರಿಗೆ ವಿದಿಸಬಹುದಾದ ಲಾಭವನ್ನು ಆದರಿಸಿದೆ. ಪ್ರಸ್ತುತ ತೆರಿಗೆಯು ನಿರೀಕ್ಷಿತ ತೆರಿಗೆ ಪಾವತಿಸಬಹುದಾದ ಅಥವಾ ಸ್ವೀಕರಿಸಬಹುದಾದ ತೆರಿಗೆಯ ಆದಾಯ ಅಥವಾ ವರ್ಷದ ನಷ್ಟದ ಮೇಲೆ ಮತ್ತು ಹಿಂದಿನ ವರ್ಷಗಳಿಗೆ ಸಂಬಂಧಿಸಿದಂತೆ ಪಾವತಿಸಬೇಕಾದ ಅಥವಾ ಸ್ವೀಕರಿಸಬಹುದಾದ ತೆರಿಗೆಗೆ ಯಾವುದೇ ಹೊಂದಾಣಿಕೆಯನ್ನು ಒಳಗೊಂಡಿರುತ್ತದೆ. ಪ್ರಸ್ತುತ ತೆರಿಗೆಯ ಮೊತ್ತವು ಆದಾಯ ತೆರಿಗೆಗಳಿಗೆ ಸಂಬಂಧಿಸಿದ ಅನಿಶ್ಚಿತತೆಯನ್ನು ಪರಿಗಣಿಸಿದ ನಂತರ ಪಾವತಿಸಲು ಅಥವಾ ಸ್ವೀಕರಿಸಲು ನಿರೀಕ್ಷಿಸಲಾದ ತೆರಿಗೆ ಮೊತ್ತದ ಅತ್ಯುತ್ತಮ ಅಂದಾಜನ್ನು ಪ್ರತಿಬಿಂಬಿಸುತ್ತದೆ. ತೆರಿಗೆ ದರಗಳನ್ನು (ಮತ್ತು ತೆರಿಗೆ ಕಾನೂನುಗಳನ್ನು) ಬಳಸಿಕೊಂಡು ಇದನ್ನು ಅಳೆಯಲಾಗುತ್ತದೆ ಅಥವಾ ವರದಿ ಮಾಡುವ ದಿನಾಂಕದಿಂದ ಗಣನೀಯವಾಗಿ ಜಾರಿಗೊಳಿಸಲಾಗಿದೆ. ತೆರಿಗೆ ವಿದಿಸಬಹುದಾದ ಲಾಭವು ಲಾಭ ಮತ್ತು ನಷ್ಟದ ಹೇಳಿಕೆಯಲ್ಲಿ ವರದಿ ಮಾಡಲಾದ ನಿವ್ವಳ ಲಾಭಕ್ಕಿಂತ ಬಿನ್ನವಾಗಿರುತ್ತದೆ ಏಕೆಂದರೆ ಇದು ಇತರ ವರ್ಷಗಳಲ್ಲಿ ತೆರಿಗೆ ವಿದಿಸಬಹುದಾದ ಅಥವಾ ಕಳೆಯಬಹುದಾದ ಆದಾಯ ಅಥವಾ ವೆಚ್ಚಗಳ ಐಟಂಗಳನ್ನು ಹೊರತುಪಡಿಸುತ್ತದೆ ಮತ್ತು ತೆರಿಗೆಗೆ ಒಳಪಡದ ಅಥವಾ ಕಳೆಯಬಹುದಾದ ವಸ್ತುಗಳನ್ನು ಹೊರತುಪಡಿಸಿದೆ. ಪ್ರಸ್ತುತ ತೆರಿಗೆಗೆ ಕಂಪನಿಯ ಹೊಣೆಗಾರಿಕೆಯನ್ನು ತೆರಿಗೆ ದರಗಳು ಮತ್ತು ತೆರಿಗೆ ಕಾನೂನುಗಳನ್ನು ಬಳಸಿಕೊಂಡು ಲೆಕ್ಕಹಾಕಲಾಗುತ್ತದೆ, ಅದು ವರದಿ ಮಾಡುವ ಅವಧಿಯ ಅಂತ್ಯದ ವೇಳೆಗೆ ಜಾರಿಗೊಳಿಸಲಾಗಿದೆ ಅಥವಾ ಗಣನೀಯವಾಗಿ ಜಾರಿಗೊಳಿಸಲಾಗಿದೆ.

ಮಾನ್ಯತೆ ಪಡೆದ ಮೊತ್ತವನ್ನು ಹೊಂದಿಸಲು ಕಾನೂನುಬದ್ಧವಾಗಿ ಜಾರಿಗೊಳಿಸಬಹುದಾದ ಹಕ್ಕನ್ನು ಹೊಂದಿದ್ದರೆ ಮಾತ್ರ ಪ್ರಸ್ತುತ ತೆರಿಗೆ ಸ್ವತ್ತುಗಳು ಮತ್ತು ಪ್ರಸ್ತುತ ತೆರಿಗೆ ಹೊಣೆಗಾರಿಕೆಗಳನ್ನು ಸರಿದೂಗಿಸಲಾಗುತ್ತದೆ ಮತ್ತು ಸ್ವತ್ತನ್ನು ಅರಿತುಕೊಳ್ಳಲು ಮತ್ತು ನಿವ್ವಳ ಆದಾರದ ಮೇಲೆ ಅಥವಾ ಏಕಕಾಲದಲ್ಲಿ ಹೊಣೆಗಾರಿಕೆಯನ್ನು ಇತ್ಯರ್ಥಗೊಳಿಸಲು ಉದ್ದೇಶಿಸಲಾಗಿದೆ.

ಬಿ) ಮುಂದೂಡಲ್ಪಟ್ಟ ತೆರಿಗೆ

ಮುಂದೂಡಲ್ಪಟ್ಟ ತೆರಿಗೆಯು ಹಣಕಾಸಿನ ಹೇಳಿಕೆಗಳಲ್ಲಿನ ಆಸ್ತಿಗಳು ಮತ್ತು ಹೊಣೆಗಾರಿಕೆಗಳ ಸಾಗಿಸುವ ಮೌಲ್ಯಗಳು ಮತ್ತು ತೆರಿಗೆ ವಿದಿಸಬಹುದಾದ ಲಾಭದ ಲೆಕ್ಕಾಚಾರದಲ್ಲಿ ಬಳಸಲಾಗುವ ಅನುಗುಣವಾದ ತೆರಿಗೆ ಆದಾರಗಳ ನಡುವಿನ ವ್ಯತ್ಯಾಸದ ಮೇಲೆ ಪಾವತಿಸಬಹುದಾದ ಅಥವಾ ಮರುಪಡೆಯಬಹುದಾದ ತೆರಿಗೆಯಾಗಿದೆ ಮತ್ತು ಬ್ಯಾಲೆನ್ ಶೀಟ್ ಹೊಣೆಗಾರಿಕೆ ವಿದಾನವನ್ನು ಬಳಸುವುದಕ್ಕಾಗಿ ಲೆಕ್ಕ ಹಾಕಲಾಗುತ್ತದೆ. ಮುಂದೂಡಲ್ಪಟ್ಟ ತೆರಿಗೆ ಬಾಧ್ಯತೆಗಳನ್ನು ಸಾಮಾನ್ಯವಾಗಿ ಎಲ್ಲಾ ತೆರಿಗೆ ವಿದಿಸಬಹುದಾದ ತಾತ್ಕಾಲಿಕ ವ್ಯತ್ಯಾಸಗಳಿಗೆ ಗುರುತಿಸಲಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಮುಂದೂಡಲ್ಪಟ್ಟ ತೆರಿಗೆ ಸ್ವತ್ತುಗಳನ್ನು ಬೆವಿಷ್ಯದ ತೆರಿಗೆಯ ಲಾಭಗಳು ಲಭ್ಯವಾಗುವ ಮಟ್ಟಿಗೆ ಮಾತ್ರ ಗುರುತಿಸಲಾಗುತ್ತದೆ, ಅದರ ವಿರುದ್ಧ ತಾತ್ಕಾಲಿಕ ವ್ಯತ್ಯಾಸಗಳನ್ನು ಬಳಸಿಕೊಳ್ಳಬಹುದು.

ಮುಂದೂಡಲ್ಪಟ್ಟ ತೆರಿಗೆ ಸ್ವತ್ತುಗಳ ಸಾಗಿಸುವ ಮೌಲ್ಯವನ್ನು ಕೊನೆಯಲ್ಲಿ ಅಥವಾ ಪ್ರತಿ ವರದಿಯ ಅವಧಿಯಲ್ಲಿ ಪರಿಶೀಲಿಸಲಾಗುತ್ತದೆ ಮತ್ತು ಆಸ್ತಿಯ ಎಲ್ಲಾ ಅಥವಾ ಬಾಗವನ್ನು ಮರುಪಡೆಯಲು ಅನುಮತಿಸಲು ಸಾಕಷ್ಟು ತೆರಿಗೆ ವಿದಿಸಬಹುದಾದ ಲಾಭವು ಇನ್ನು ಮುಂದೆ ಲಭ್ಯವಿರುವುದಿಲ್ಲ.

ಮುಂದೂಡಲ್ಪಟ್ಟ ತೆರಿಗೆಯನ್ನು ತೆರಿಗೆ ದರಗಳು ಮತ್ತು ವರದಿ ಮಾಡುವ ಅವಧಿಯ ಅಂತ್ಯದ ವೇಳೆಗೆ ಜಾರಿಗೊಳಿಸಿದ ಅಥವಾ ಗಣನೀಯವಾಗಿ ಜಾರಿಗೊಳಿಸಲಾದ ತೆರಿಗೆ ದರಗಳು ಮತ್ತು ತೆರಿಗೆ ಕಾನೂನುಗಳ ಆದಾರದ ಮೇಲೆ ಹೊಣೆಗಾರಿಕೆಯನ್ನು ಇತ್ಯರ್ಥಪಡಿಸಿದಾಗ ಅಥವಾ ಆಸ್ತಿಯನ್ನು ಅರಿತುಕೊಳ್ಳುವ ಅವಧಿಯಲ್ಲಿ ಅನ್ವಯಿಸುವ ನಿರೀಕ್ಷೆಯ ತೆರಿಗೆ ದರಗಳಲ್ಲಿ ಲೆಕ್ಕಹಾಕಲಾಗುತ್ತದೆ. ಮುಂದೂಡಲ್ಪಟ್ಟ ತೆರಿಗೆ ಹೊಣೆಗಾರಿಕೆಗಳು ಮತ್ತು ಸ್ವತ್ತುಗಳ ಮಾಪನವು ಕಂಪನಿಯು ವರದಿ ಮಾಡುವ ಅವಧಿಯ ಕೊನೆಯಲ್ಲಿ, ಅದರ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳ ಸಾಗಿಸುವ ಮೌಲ್ಯವನ್ನು ಕವರ್ ಮಾಡಲು ಅಥವಾ ಇತ್ಯರ್ಥಗೊಳಿಸಲು ನಿರೀಕ್ಷಿಸುವ ರೀತಿಯಲ್ಲಿ ಅನುಸರಿಸುವ ತೆರಿಗೆ ಪರಿಣಾಮಗಳನ್ನು ಪ್ರತಿಬಿಂಬಿಸುತ್ತದೆ.

ಮುಂದೂಡಲ್ಪಟ್ಟ ತೆರಿಗೆ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳು ಅದೇ ತೆರಿಗೆ ಪ್ರಾದಿಕಾರದಿಂದ ವಿದಿಸಲಾದ ತೆರಿಗೆಗಳಿಗೆ ಸಂಬಂಧಿಸಿರುವ ಮಟ್ಟಿಗೆ ಸರಿದೂಗಿಸಲ್ಪಡುತ್ತವೆ ಮತ್ತು ಪ್ರಸ್ತುತ ತೆರಿಗೆ ಸ್ವತ್ತುಗಳು ಮತ್ತು ಆ ಅಧಿಕಾರ ವ್ಯಾಪ್ತಿಯೊಂದಿಗೆ ಪ್ರಸ್ತುತ ತೆರಿಗೆ ಹೊಣೆಗಾರಿಕೆಗಳನ್ನು ಹೊಂದಿಸಲು ಕಾನೂನುಬದ್ಧವಾಗಿ ಜಾರಿಗೊಳಿಸಬಹುದಾದ ಹಕ್ಕುಗಳಿವೆ.

ಪ್ರಸ್ತುತ ಮತ್ತು ಮುಂದೂಡಲ್ಪಟ್ಟ ತೆರಿಗೆಯನ್ನು ಲಾಭ ಮತ್ತು ನಷ್ಟದ ಹೇಳಿಕೆಯಲ್ಲಿ ವೆಚ್ಚಗಳು ಅಥವಾ ಆದಾಯವೆಂದು ಗುರುತಿಸಲಾಗುತ್ತದೆ, ಅವುಗಳು ಇತರ ಸಮಗ್ರ ಆದಾಯದಲ್ಲಿ ಅಥವಾ ನೇರವಾಗಿ ಇಕ್ವಿಟಿಯಲ್ಲಿ ಕ್ರೆಡಿಟ್ ಅಥವಾ ಡೆಬಿಟ್ ಮಾಡಿದ ವಸ್ತುಗಳಿಗೆ ಸಂಬಂಧಿಸಿರುವುದನ್ನು ಹೊರತುಪಡಿಸಿ, ತೆರಿಗೆಯನ್ನು ಇತರ ಸಮಗ್ರ ಆದಾಯದಲ್ಲಿ ಗುರುತಿಸಲಾಗುತ್ತದೆ. ಅಥವಾ ನೇರವಾಗಿ ಈಕ್ವಿಟಿಯಲ್ಲಿ.

xvii) ಆದಾಯ ಗುರುತಿಸುವಿಕೆ

ಕಂಪನಿಗೆ ಆರ್ಥಿಕ ಪ್ರಯೋಜನಗಳು ಹರಿದುಬರುವ ಸಾಧ್ಯತೆಯಿರುವ ಮಟ್ಟಿಗೆ ಆದಾಯವನ್ನು ಗುರುತಿಸಲಾಗುತ್ತದೆ ಮತ್ತು ಪಾವತಿಯನ್ನು ಯಾವಾಗ ಮಾಡಲಾಗುತ್ತಿದೆ ಎಂಬುದರ ಹೊರತಾಗಿಯೂ ಆದಾಯವನ್ನು ವಿಶ್ವಾಸಾರ್ಹವಾಗಿ ಅಳೆಯಬಹುದು. ಕರಾರುಬದ್ಧವಾಗಿ ವ್ಯಾಖ್ಯಾನಿಸಲಾದ ನಿಯಮಗಳನ್ನು ಗಣನೆಗೆ ತೆಗೆದುಕೊಂಡು ಮತ್ತು ಸರ್ಕಾರದ ಪರವಾಗಿ ಸಂಗ್ರಹಿಸಲಾದ ತೆರಿಗೆಗಳು ಅಥವಾ ಸುಂಕಗಳನ್ನು ಹೊರತುಪಡಿಸಿ, ಸ್ವೀಕರಿಸಿದ ಅಥವಾ ಸ್ವೀಕರಿಸಬಹುದಾದ ರಿಯಾಯಿತಿಗಳ ಪರಿಗಣನೆಯ ನ್ಯಾಯೋಚಿತ ಮೌಲ್ಯದಲ್ಲಿ ಆದಾಯವನ್ನು ಅಳೆಯಲಾಗುತ್ತದೆ.

ಒಪ್ಪಂದದಲ್ಲಿನ ಪರಿಗಣನೆಯು ವೇರಿಯಬಲ್ ಮೊತ್ತವನ್ನು ಒಳಗೊಂಡಿದ್ದರೆ, ಗ್ರಾಹಕರಿಗೆ ಸರಕುಗಳನ್ನು ವರ್ಗಾಯಿಸಲು ಕಂಪನಿಯು ಅರ್ಹತೆ ಹೊಂದಿರುವ ಪರಿಗಣನೆಯ ಮೊತ್ತವನ್ನು ಅಂದಾಜು ಮಾಡುತ್ತದೆ. ವೇರಿಯಬಲ್ ಪರಿಗಣನೆಯು

ಒಪ್ಪಂದದ ಪ್ರಾರಂಭದಲ್ಲಿ ಅಂದಾಜಿಸಲಾಗಿದೆ ಮತ್ತು ನಿರ್ಬಂಧಿತವಾಗಿದೆ, ಇದು ಹೆಚ್ಚಿನ ಸಂಬವನೀಯತೆ ಇರುವವರೆಗೆ ಮೊತ್ತದಲ್ಲಿ ಗಮನಾರ್ಹವಾದ ಹಿಮ್ಮುಖವಾಗುವಿಕೆ

ವೇರಿಯಬಲ್ ಪರಿಗಣನೆಗಳೊಂದಿಗೆ ಸಂಬಂಧಿಸಿದ ಅನಿಶ್ಚಿತತೆಯನ್ನು ತರುವಾಯ ಪರಿಹರಿಸಿದಾಗ ಗುರುತಿಸಲಾದ ಸಂಚಿತ ಆದಾಯವು ಸಂಬವಿಸುವುದಿಲ್ಲ

ಸರಕುಗಳ ಮಾರಾಟದಿಂದ ಬರುವ ಎಲ್ಲಾ ಆದಾಯವನ್ನು ಒಂದು ಸಮಯದಲ್ಲಿ ಗುರುತಿಸಲಾಗುತ್ತದೆ ಮತ್ತು ಸೇವೆಗಳಿಂದ ಬರುವ ಆದಾಯವನ್ನು ಸಮಯಕ್ಕೆ ಗುರುತಿಸಲಾಗುತ್ತದೆ.

ಸರಕುಗಳ ಮಾರಾಟದ ಸಂದರ್ಭದಲ್ಲಿ ನಿಯಂತ್ರಣದ ವರ್ಗಾವಣೆಯ ಸಮಯವು ಒಪ್ಪಂದದ ವೈಯಕ್ತಿಕ ವರ್ಗಾವಣೆ ನಿಯಮಗಳನ್ನು ಅವಲಂಬಿಸಿ ಬದಲಾಗುತ್ತದೆ.

ದೇಶೀಯ ಮಾರಾಟದ ಸಂದರ್ಭದಲ್ಲಿ, ಖರೀದಿದಾರರಿಗೆ ನಿಯಂತ್ರಣದ ವರ್ಗಾವಣೆಯನ್ನು ಸೂಚಿಸುವ ವಿತರಣಾ ಟಿಪ್ಪಣಿಯನ್ನು ಹೆಚ್ಚಿಸಿದಾಗ ಮಾರಾಟವನ್ನು ಗುರುತಿಸಲಾಗುತ್ತದೆ.

ವ್ಯಾಪಾರದ ಕರಾರು

ಒಂದು ಸ್ವೀಕೃತಿಯು ಬೇಷರತ್ತಾದ ಪರಿಗಣನೆಯ ಮೊತ್ತಕ್ಕೆ ಕಂಪನಿಯ ಹಕ್ಕನ್ನು ಪ್ರತಿನಿಧಿಸುತ್ತದೆ.

ಒಪ್ಪಂದದ ಹೊಣೆಗಾರಿಕೆ

ಒಪ್ಪಂದದ ಹೊಣೆಗಾರಿಕೆಯು ಗ್ರಾಹಕರಿಂದ ಕಂಪನಿಯು ಪರಿಗಣನೆಯನ್ನು ಸ್ವೀಕರಿಸಿದ (ಅಥವಾ ಪರಿಗಣನೆಯ ಮೊತ್ತವನ್ನು) ಗ್ರಾಹಕನಿಗೆ ಸರಕು ಅಥವಾ ಸೇವೆಗಳನ್ನು ವರ್ಗಾಯಿಸುವ ಬಾಧ್ಯತೆಯಾಗಿದೆ. ಕಂಪನಿಯು ಗ್ರಾಹಕರಿಗೆ ಸರಕು ಮತ್ತು ಸೇವೆಗಳನ್ನು ವರ್ಗಾಯಿಸುವ ಮೊದಲು ಗ್ರಾಹಕರು ಪರಿಗಣನೆಗೆ ಪಾವತಿಸಿದರೆ, ಒಪ್ಪಂದ

ಡಿವಿಡೆಂಡ್ ಆದಾಯ

ಪಾವತಿಯನ್ನು ಸ್ವೀಕರಿಸಲು ಷೇರುದಾರರ ಹಕ್ಕುಗಳನ್ನು ಸ್ಥಾಪಿಸಿದಾಗ ಹೂಡಿಕೆಯಿಂದ ಲಾಭಾಂಶದ ಆದಾಯವನ್ನು ಗುರುತಿಸಲಾಗುತ್ತದೆ.

ಬಡ್ಡಿ ಆದಾಯ

ಆರ್ಥಿಕ ಲಾಭಗಳು ಕಂಪನಿಗೆ ಹರಿಯುವ ಸಾಧ್ಯತೆಯಿರುವಾಗ ಹಣಕಾಸಿನ ಆಸ್ತಿಯಿಂದ ಬರುವ ಬಡ್ಡಿ ಆದಾಯವನ್ನು ಗುರುತಿಸಲಾಗುತ್ತದೆ ಮತ್ತು ಆದಾಯದ ಪ್ರಮಾಣವನ್ನು ವಿಶ್ವಾಸಾರ್ಹವಾಗಿ ಅಳೆಯಬಹುದು. ಬಡ್ಡಿ ಆದಾಯವನ್ನು ಸಮಯದ ಅನುಪಾತದ ಆಧಾರದ ಮೇಲೆ, ಮೂಲ ಬಾಕಿ ಮತ್ತು ಅನ್ವಯಿಸುವ ಪರಿಣಾಮಕಾರಿ ಬಡ್ಡಿ ದರವನ್ನು ಉಲ್ಲೇಖಿಸಿ, ಇದು ಹಣಕಾಸಿನ ಆಸ್ತಿಯ ನಿರೀಕ್ಷಿತ ಜೀವನದ ಮೂಲಕ ಬವಿಷ್ಯದ ನಗದು ರಸೀದಿಗಳನ್ನು ನಿಖರವಾಗಿ ರಿಯಾಯಿತಿಯನ್ನು ನೀಡುವ ದರವಾಗಿದೆ. ಗುರುತಿಸುವಿಕೆ.

ಸರ್ಕಾರಿ ಸಂಸ್ಥೆಗಳಿಂದ ಪ್ರಶಸ್ತಿ ಸ್ವೀಕರಿಸಲಾಗಿದೆ

ಇತರ ಆದಾಯವು ಬಹುಮಾನದ ಹಣವನ್ನು ಒಳಗೊಂಡಿರುತ್ತದೆ - ಕರ್ನಾಟಕ ಸರ್ಕಾರದಿಂದ ಪಡೆದ ಪ್ರಶಸ್ತಿ ಮತ್ತು ಅವುಗಳನ್ನು ಸ್ವೀಕರಿಸಿದ ವರ್ಷದಲ್ಲಿ ಲೆಕ್ಕ ಹಾಕಲಾಗುತ್ತದೆ.

ಆರ್)ಒಹ ಸಂಪನ್ಮೂಲಗಳ ಪರಿಶೋಧನೆ ಮತ್ತು ಮೌಲ್ಯಮಾಪನ

ನಿರ್ದಿಷ್ಟ ಖನಿಜ ಸಂಪನ್ಮೂಲಗಳ ಹುಡುಕಾಟಕ್ಕೆ ಸಂಬಂಧಿಸಿದ ವೆಚ್ಚವನ್ನು ಪರಿಶೋಧನೆ ಮತ್ತು ಮೌಲ್ಯಮಾಪನ ಸ್ವತ್ತುಗಳೆಂದು ಗುರುತಿಸಲಾಗುತ್ತದೆ. ಕೆಳಗಿನ ವೆಚ್ಚವು ಪರಿಶೋಧನೆ ಮತ್ತು ಮೌಲ್ಯಮಾಪನ ಸ್ವತ್ತುಗಳ ವೆಚ್ಚವನ್ನು ಒಳಗೊಂಡಿದೆ:

- ಈ ಸ್ವಾದೀನಕ್ಕೆ ನೇರವಾಗಿ ಸಂಬಂಧಿಸಿದ ವೆಚ್ಚ ಸೇರಿದಂತೆ ಖನಿಜ ನಿಕ್ಷೇಪಗಳು ಮತ್ತು ಸಂಪನ್ಮೂಲಗಳನ್ನು ಅನ್ವೇಷಿಸುವ ಮತ್ತು ಮೌಲ್ಯಮಾಪನ ಮಾಡುವ ಹಕ್ಕನ್ನು ಪಡೆಯುವುದು.

- ಅಸ್ತಿತ್ವದಲ್ಲಿರುವ ಪರಿಶೋಧನೆ ಡೇಟಾವನ್ನು ಸಂಶೋಧಿಸುವುದು ಮತ್ತು ವಿಶ್ಲೇಷಿಸುವುದು.
- ಬೌಗೋಳಿಕ ಅಧ್ಯಯನಗಳನ್ನು ನಡೆಸುವುದು, ಪರಿಶೋಧಕ ಕೊರೆಯುವಿಕೆ ಮತ್ತು ಮಾದರಿ ಪರೀಕ್ಷೆ ಮತ್ತು ಹೊರತೆಗೆಯುವಿಕೆ ಮತ್ತು ಚಿಕಿತ್ಸೆಯ ವಿಧಾನಗಳನ್ನು ಪರೀಕ್ಷಿಸುವುದು.
- ಪ್ರಾಶಸ್ತ್ಯ ಮತ್ತು ಕಾರ್ಯಸಾಧ್ಯತೆಯ ಅಧ್ಯಯನಗಳನ್ನು ಕಂಪ್ಯೂಟ್ ಮಾಡುವುದು.
- ಖನಿಜ ಸಂಪನ್ಮೂಲವನ್ನು ಹೊರತೆಗೆಯುವ ತಾಂತ್ರಿಕ ಕಾರ್ಯಸಾಧ್ಯತೆ ಮತ್ತು ವಾಣಿಜ್ಯ ಕಾರ್ಯಸಾಧ್ಯತೆಯ ಮೌಲ್ಯಮಾಪನಕ್ಕೆ ಸಂಬಂಧಿಸಿದ ಚಟುವಟಿಕೆಗಳು.

ಪರಿಶೋಧನೆ ಮತ್ತು ಮೌಲ್ಯಮಾಪನ ಯೋಜನೆಗೆ ನೇರವಾಗಿ ಸಂಬಂಧಿಸಿದ್ದರೆ ಮಾತ್ರ ಪರಿಶೋಧನೆ ಮತ್ತು ಮೌಲ್ಯಮಾಪನ ಸ್ವತ್ತುಗಳ ವೆಚ್ಚಕ್ಕೆ ಆಡಳಿತ ಮತ್ತು ಇತರ ಓವರ್‌ಹೆಡ್ ವೆಚ್ಚಗಳನ್ನು ವಿದಿಸಲಾಗುತ್ತದೆ.

ಯೋಜನೆಯು ಕಾರ್ಯಸಾಧ್ಯವೆಂದು ಸಾಬೀತುಪಡಿಸದಿದ್ದರೆ, ಯಾವುದೇ ಸಂಬಂಧಿತ ದುರ್ಬಲತೆ ಬೆಚ್ಚುಗಳ ಯೋಜನೆಯ ನಿವ್ವಳದೊಂದಿಗೆ ಸಂಬಂಧಿಸಿದ ಎಲ್ಲಾ ಮರುಪಡೆಯಲಾಗದ ಪರಿಶೋಧನೆ ಮತ್ತು ಮೌಲ್ಯಮಾಪನ ವೆಚ್ಚವನ್ನು ಲಾಭ ಮತ್ತು ನಷ್ಟದ ಹೇಳಿಕೆಗೆ ಬರೆಯಲಾಗುತ್ತದೆ.

ಕಂಪನಿಯು ಅದರ ಪರಿಶೋಧನೆ ಮತ್ತು ಮೌಲ್ಯಮಾಪನ ಸ್ವತ್ತುಗಳನ್ನು ವೆಚ್ಚದಲ್ಲಿ ಅಳಿಯುತ್ತದೆ ಮತ್ತು ಆಸ್ತಿ, ಸಸ್ಯ ಮತ್ತು ಉಪಕರಣಗಳು ಅಥವಾ ಅಮೂರ್ತ ಸ್ವತ್ತುಗಳು ಸ್ವಾದೀನಪಡಿಸಿಕೊಂಡ ಸ್ವತ್ತುಗಳ ಸ್ವರೂಪಕ್ಕೆ ಅನುಗುಣವಾಗಿ ವರ್ಗೀಕರಿಸುತ್ತದೆ ಮತ್ತು ವರ್ಗೀಕರಣವನ್ನು ಸ್ಥಿರವಾಗಿ ಅನ್ವಯಿಸುತ್ತದೆ. ಅಮೂರ್ತ ಸ್ವತ್ತನ್ನು ಅಭಿವೃದ್ಧಿಪಡಿಸುವಲ್ಲಿ ಮೂರ್ತ ಆಸ್ತಿಯನ್ನು ಸೇವಿಸುವ ಮಟ್ಟಿಗೆ, ಆ ಬಳಕೆಯನ್ನು ಪ್ರತಿಬಿಂಬಿಸುವ ಮೊತ್ತವನ್ನು ಅಮೂರ್ತ ಆಸ್ತಿಯ ವೆಚ್ಚದ ಬಾಗವಾಗಿ ಬಂಡವಾಳೀಕರಿಸಲಾಗುತ್ತದೆ.

ಸ್ವತ್ತು ಬಳಕೆಗೆ ಲಭ್ಯವಿಲ್ಲದ ಕಾರಣ, ಅದು ಸವಕಳಿಯಾಗುವುದಿಲ್ಲ. ದುರ್ಬಲತೆಯ ಸೂಚನೆಗಳಿಗಾಗಿ ಎಲ್ಲಾ ಪರಿಶೋಧನೆ ಮತ್ತು ಮೌಲ್ಯಮಾಪನ ಸ್ವತ್ತುಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಖನಿಜ ಸಂಪನ್ಮೂಲವನ್ನು ಹೊರತೆಗೆಯುವ ತಾಂತ್ರಿಕ ಕಾರ್ಯಸಾಧ್ಯತೆ ಮತ್ತು ವಾಣಿಜ್ಯ ಕಾರ್ಯಸಾಧ್ಯತೆಯನ್ನು ಪ್ರದರ್ಶಿಸಿದಾಗ ಮತ್ತು ಠೇವಣಿಯ ಅಭಿವೃದ್ಧಿಯನ್ನು ನಿರ್ವಹಣೆಯಿಂದ ಅನುಮೋದಿಸಿದಾಗ ಅನ್ವೇಷಣೆ ಮತ್ತು ಮೌಲ್ಯಮಾಪನ ಆಸ್ತಿಯನ್ನು ಇನ್ನು ಮುಂದೆ ವರ್ಗೀಕರಿಸಲಾಗುವುದಿಲ್ಲ. ಅಂತಹ ಪರಿಶೋಧನೆ ಮತ್ತು ಮೌಲ್ಯಮಾಪನ ಆಸ್ತಿಯ ಸಾಗಿಸುವ ಮೌಲ್ಯವನ್ನು ಗಣಿಗಾರಿಕೆ ಸ್ವತ್ತುಗಳಿಗೆ ಮರುವರ್ಗೀಕರಿಸಲಾಗಿದೆ.

ಎಸ್)ನಗದು ಮತ್ತು ತತ್ಸಮಾನ

ಕಂಪನಿಯು ಎಲ್ಲಾ ಹೆಚ್ಚು ದ್ರವರೂಪದ ಹಣಕಾಸು ಸಾದನಗಳನ್ನು ಪರಿಗಣಿಸುತ್ತದೆ, ಇವುಗಳನ್ನು ಸುಲಭವಾಗಿ ನಗದು ರೂಪದಲ್ಲಿ ಪರಿವರ್ತಿಸಬಹುದು ಮತ್ತು ಖರೀದಿಸಿದ ದಿನಾಂಕದಿಂದ ಮೂರು ತಿಂಗಳ ಅಥವಾ ಅದಕ್ಕಿಂತ ಕಡಿಮೆ ಅವಧಿಯ ಮೂಲ ಮೆಚುರಿಟಿಗಳನ್ನು ನಗದು ಸಮಾನವೆಂದು ಪರಿಗಣಿಸುತ್ತದೆ.

ಟಿ) ನಗದು ಹರಿವಿನ ಹೇಳಿಕೆ

ನಗದು ಹರಿವುಗಳನ್ನು ಪರೋಕ್ಷ ವಿಧಾನವನ್ನು ಬಳಸಿಕೊಂಡು ವರದಿ ಮಾಡಲಾಗುತ್ತದೆ, ಆ ಮೂಲಕ ತೆರಿಗೆಗೆ ಮುನ್ನ ನಿವ್ವಳ ಲಾಭವನ್ನು ನಗದುರಹಿತ ಸ್ವಭಾವದ ವಹಿವಾಟುಗಳ ಪರಿಣಾಮಗಳಿಗೆ ಸರಿಹೊಂದಿಸಲಾಗುತ್ತದೆ, ಯಾವುದೇ ಮುಂದೂಡಿಕೆಗಳು ಅಥವಾ ಹಿಂದಿನ ಅಥವಾ ಬವಿಷ್ಯದ ಕಾರ್ಯಾಚರಣೆಯ ನಗದು ರಸೀದಿಗಳು ಅಥವಾ ಪಾವತಿಗಳು ಮತ್ತು ಆದಾಯದ ಏಟಂ ಅಥವಾ ಹೂಡಿಕೆಗೆ ಸಂಬಂಧಿಸಿದ ವೆಚ್ಚಗಳು ಅಥವಾ ಹಣದ ಹರಿವುಗಳಿಗೆ ಹಣಕಾಸು. ಕಂಪನಿಯ ಕಾರ್ಯಾಚರಣೆ, ಹೂಡಿಕೆ ಮತ್ತು ಹಣಕಾಸು ಚಟುವಟಿಕೆಗಳಿಂದ ನಗದು ಹರಿವುಗಳನ್ನು ಪ್ರತ್ಯೇಕಿಸಲಾಗಿದೆ.

xxi.) ಆಪರೇಟಿಂಗ್ ವಿಭಾಗಗಳು

ಎ) ವಿಭಜನೆಗೆ ಆದಾರ

ಕಾರ್ಯಾಚರಣಾ ವಿಭಾಗವು ಕಂಪನಿಯ ಒಂದು ಘಟಕವಾಗಿದ್ದು ಅದು ವ್ಯಾಪಾರ ಚಟುವಟಿಕೆಗಳಲ್ಲಿ ತೊಡಗುತ್ತದೆ, ಇದರಿಂದ ಅದು ಆದಾಯವನ್ನು ಗಳಿಸಬಹುದು ಮತ್ತು ಕಂಪನಿಯ ಯಾವುದೇ ಇತರ ಘಟಕಗಳೊಂದಿಗೆ ವಹಿವಾಟುಗಳಿಗೆ ಸಂಬಂಧಿಸಿದ ಆದಾಯಗಳು ಮತ್ತು ವೆಚ್ಚಗಳು ಸೇರಿದಂತೆ ವೆಚ್ಚಗಳನ್ನು ಉಂಟು ಮಾಡಬಹುದು ಮತ್ತು ಇದಕ್ಕಾಗಿ ಪ್ರತ್ಯೇಕ ಹಣಕಾಸಿನ ಮಾಹಿತಿ ಲಭ್ಯವಿದೆ. ಎಲ್ಲಾ ಕಾರ್ಯಾಚರಣಾ ವಿಭಾಗಗಳ ಕಾರ್ಯಾಚರಣೆಯ ಪರಿಶೀಲನೆಗಳನ್ನು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ನಿಯಮಿತವಾಗಿ ಪರಿಶೀಲಿಸುತ್ತಾರೆ ಮತ್ತು ವಿಭಾಗಗಳಿಗೆ ಹಂಚಿಕೆ ಮಾಡಬೇಕಾದ ಸಂಪನ್ಮೂಲಗಳ ಬಗ್ಗೆ ನಿರ್ದಾರಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಅವುಗಳ ಕಾರ್ಯಕ್ಷಮತೆಯನ್ನು ನಿರ್ಣಯಿಸುತ್ತಾರೆ.

ವರದಿ ಮಾಡಬಹುದಾದ ವಿಭಾಗಗಳು	ಕಾರ್ಯಾಚರಣೆ
ಕಬ್ಬಿಣದ ಅದಿರು	ಮುದ್ದೆ/ ಸಿ-ಅದಿರು ಮತ್ತು ದಂಡ ಇತ್ಯಾದಿಗಳ ಹೊರತೆಗೆಯುವಿಕೆ ಮತ್ತು ಉತ್ಪಾದನೆ.
ಗ್ರಾನೈಟ್‌ಗಳು	ಮಾಣೆಕೈ ಕೆಂಪು ಗ್ರಾನೈಟ್‌ಗಳು, ಹಾಸನ ಹಸಿರು ಗ್ರಾನೈಟ್‌ಗಳು, ಬಹುವರ್ಣದ ಗ್ರಾನೈಟ್‌ಗಳು ಇತ್ಯಾದಿಗಳ ಹೊರತೆಗೆಯುವಿಕೆ ಮತ್ತು ಉತ್ಪಾದನೆಗಳು.
ಇತರೆ	ಸುಣ್ಣದ ಕಲ್ಲು, ಡಾಲಮೈಟ್, ಮ್ಯಾಗ್ನಿಸೈಟ್, ಜೇಡಿಮಣ್ಣು ಇತ್ಯಾದಿಗಳ ಹೊರತೆಗೆಯುವಿಕೆ ಮತ್ತು ಉತ್ಪಾದನೆ.

ಬಿ) ವರದಿ ಮಾಡಬಹುದಾದ ವಿಭಾಗಗಳ ಬಗ್ಗೆ ಮಾಹಿತಿ

ಪ್ರತಿ ವರದಿ ಮಾಡಬಹುದಾದ ವಿಭಾಗದ ಪರಿಶೀಲನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ವಿಭಾಗದ ಮಾಹಿತಿಯಲ್ಲಿ ಸೇರಿಸಲಾಗಿದೆ ಟಿಪ್ಪಣಿ 30 ಕಾರ್ಯಕ್ಷಮತೆಯನ್ನು ವಿಭಾಗದ ಲಾಭದ ಆದಾರದ ಮೇಲೆ ಅಳೆಯಲಾಗುತ್ತದೆ (ತೆರಿಗೆಗೆ ಮೊದಲು), ನಿರ್ದಿಷ್ಟ ಪರಿಶೀಲನೆಗಳನ್ನು ಮೌಲ್ಯಮಾಪನ ಮಾಡಲು ಅಂತಹ ಮಾಹಿತಿಯು ಹೆಚ್ಚು ಪ್ರಸ್ತುತವಾಗಿದೆ ಎಂದು ನಿರ್ವಹಣೆಯು ನಂಬುವಂತೆ ಕಾರ್ಯಕ್ಷಮತೆಯನ್ನು ಅಳೆಯಲು ವಿಭಾಗದ ಲಾಭವನ್ನು ಬಳಸಲಾಗುತ್ತದೆ. ಈ ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುವ ಇತರ ಘಟಕಗಳಿಗೆ ಸಂಬಂಧಿಸಿದ ವಿಭಾಗಗಳು.

ಸಿ) ಜಂಟಿ ಉದ್ಯಮ ಮತ್ತು ಸಹವರ್ತಿಗಳಲ್ಲಿ ಆಸಕ್ತಿ

31 ಮಾರ್ಚ್ 2022 ರಂತೆ ಕಂಪನಿಯ ಜಂಟಿ ಉದ್ಯಮ ಮತ್ತು ಸಹವರ್ತಿಯನ್ನು ಕೆಳಗೆ ಹೊಂದಿಸಲಾಗಿದೆ, ಇದು ನಿರ್ದೇಶಕರ ಅಭಿಪ್ರಾಯದಲ್ಲಿ ಕಂಪನಿಗೆ ವಸ್ತುವಾಗಿದೆ. ಕೆಳಗೆ ಪಟ್ಟಿ ಮಾಡಲಾದ ಘಟಕಗಳು ಕೇವಲ ಈ ಕ್ಲಿಟಿ ಷೇರುಗಳನ್ನು ಒಳಗೊಂಡಿರುವ ಷೇರು ಬಂಡವಾಳವನ್ನು ಬಂಡವಾಳವನ್ನು ಹೊಂದಿದೆ ಇವುಗಳನ್ನು ಕಂಪನಿಯು ನೇರವಾಗಿ ಹೊಂದಿದೆ. ಸಂಘಟನೆ ಅಥವಾ ನೊಂದಣಿಯ ದೇಶವು ಅವರ ಪ್ರಮುಖ ವ್ಯಾಪಾರ ಸ್ಥಳವಾಗಿದೆ ಮತ್ತು ಮಾಲೀಕತ್ವದ ಆಸಕ್ತಿಯ ಪ್ರಮಾಣವು ಮತದಾನದ ಹಕ್ಕುಗಳ ಅನುಪಾತದಂತೆಯೇ ಇರುತ್ತದೆ.

ಘಟಕದ ಹೆಸರು	ಕೆಲಸದ ಸ್ಥಳ	ಮಾಲೀಕತ್ವದ %	ಸಂಬಂಧ	ಅಕೌಂಟಿಂಗ್ ವಿಧಾನ	ಒಯ್ಯಲಾದ ಮೊತ್ತ (ರೂ.ಲಕ್ಷಗಳಲ್ಲಿ)	
					ಮಾರ್ಚ್ 31, 2022	ಮಾರ್ಚ್ 31, 2021
ತುಂಗಬದ್ಧ ಮಿನರಲ್ ಪ್ರೈವೇಟ್ ಲಿಮಿಟೆಡ್	ಇಂಡಿಯಾ	26%	Associate Enterprise	Equity Method	2,289.35	2,313.49
ವಿಜಯನಗರ ಮಿನರಲ್ ಪ್ರೈವೇಟ್ ಲಿಮಿಟೆಡ್	ಇಂಡಿಯಾ	30%	Joint Venture	Equity Method	85.88	85.56

i) ಸಹವರ್ತಿ ಮತ್ತು ಜಂಟಿ ಉದ್ಯಮಗಳ ಸಂಕ್ಷಿಪ್ತ ಹಣಕಾಸು ಮಾಹಿತಿ

ರೂ. ಲಕ್ಷಗಳಲ್ಲಿ

ಸಾರಾಂಶದ ಆಯವ್ಯಯ	ವಿಜಯನಗರ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್ (ಜಂಟಿ ಉದ್ಯಮ)		ತುಂಗಬದ್ಧ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್ (ಸಹವರ್ತಿ ಎಂಟರ್‌ಪ್ರೈಸಸ್)	
	ಮಾರ್ಚ್ 31, 2022	ಮಾರ್ಚ್ 31, 2021	ಮಾರ್ಚ್ 31, 2022	ಮಾರ್ಚ್ 31, 2021
ವಿವರಗಳು				
ಪ್ರಸ್ತುತವಲ್ಲದ ಸ್ವತ್ತುಗಳು				
ಆಸ್ತಿ, ಸಸ್ಯ ಮತ್ತು ಸಲಕರಣೆ	35.43	38.63	748.09	748.85
ಬಂಡವಾಳ ಕೆಲಸ ಪಗತಿಯಲ್ಲಿದೆ	-	-	4,530.06	4,530.06
ಇತರ ಅಮೂರ್ತ ಸ್ವತ್ತುಗಳು	-	-	-	-
ಇತರ 'ಜಾಲಿಯಲ್ಲದ ಸ್ವತ್ತುಗಳು	187.28	176.55	1,812.53	1,986.22
ಮುಂದೂಡಲ್ಪಟ್ಟ ತೆರಿಗೆ			900.76	868.14
ಒಟ್ಟು ಪ್ರಸ್ತುತವಲ್ಲದ ಸ್ವತ್ತುಗಳು(I)	222.71	215.18	7,991.44	8,133.27
ಪ್ರಸ್ತುತ ಆಸ್ತಿಗಳು				
a) ಹಣಕಾಸಿನ ಸ್ವತ್ತುಗಳು				
i) ನಗದು ಮತ್ತು ನಗದು ಸಮಾನ	5.29	6.89	13.28	23.26
ii) ಮೇಲಿನ (i) ಹೊರತುಪಡಿಸಿ ಬ್ಯಾಂಕ್ ಖಾತೆಗಳು	-	-	144.43	137.75
iii) ವ್ಯಾಪಾರ ಸ್ವೀಕೃತಿಗಳು	212.73	220.06	211.17	211.17
ಕಡಿಮೆ: ಕೆಟ್ಟಸಾಲಗಳು	(159.90)	(159.90)	-	-
ಕಡಿಮೆ : ಇಂಟರ್‌ಕಂಪನಿ ಟ್ರೇಡ್‌ರಾರುಗಳು			153.08	153.08
ಬಿ) ದಾಸ್ತಾನುಗಳು	6.92	6.21	-	-
ಪ್ರಸ್ತುತತೆರಿಗೆ ಆಸ್ತಿಗಳು (ನಿವ್ವಳ)	0.19	0.28	1,411.54	1,405.98
ಒಟ್ಟು ಪ್ರಸ್ತುತಸ್ವತ್ತುಗಳು(II)	65.23	73.54	1,933.50	1,931.24
ಎ) ಒಟ್ಟು ಸ್ವತ್ತುಗಳು (I+II)	287.94	288.72	9,924.94	10,064.50
ಪ್ರಸ್ತುತವಲ್ಲದ ಹೊಣೆಗಾರಿಕೆಗಳು				
(ಎ) ನಿಬಂದನೆಗಳು	0.36	0.50	10.61	10.46
ಪ್ರಸ್ತುತ ಹೊಣೆಗಾರಿಕೆಗಳು				
(ಎ) ಹಣಕಾಸಿನ ಹೊಣೆಗಾರಿಕೆಗಳು				
(i) ವ್ಯಾಪಾರ ಪಾವತಿಗಳು	0.00	0.00	27.51	25.26
(ಬಿ) ಇತರ ಪ್ರಸ್ತುತ ಹೊಣೆಗಾರಿಕೆಗಳು	1.27	2.95	1,081.62	1,130.73
(ಸಿ) ನಿಬಂದನೆಗಳು	0.06	0.06		-
ಬಿ) ಒಟ್ಟು ಹೊಣೆಗಾರಿಕೆಗಳು	1.69	3.51	1,119.74	1,166.46
ನಿವ್ವಳ ಸ್ವತ್ತುಗಳು (A-B)	286.25	285.21	8,805.20	8,898.04

ii. ಸಾಗಿಸುವ ಮೊತ್ತಕ್ಕೆ ಸಮನ್ವಯ

ರೂ. ಲಕ್ಷಗಳಲ್ಲಿ

ಸಮನ್ವಯ	ವಿಜಯನಗರ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್ (ಜಂಟಿ ಉದ್ಯಮ)		ತುಂಗಬದ್ಧ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್ (ಸಹವರ್ತಿ ಎಂಟರ್‌ಪ್ರೈಸಸ್)	
	ಮಾರ್ಚ್ 31, 2022	ಮಾರ್ಚ್ 31, 2021	ಮಾರ್ಚ್ 31, 2022	ಮಾರ್ಚ್ 31, 2021
ನಿವ್ವಳ ಸ್ವತ್ತುಗಳನ್ನು ತೆರೆಯಲಾಗುತ್ತಿದೆ	285.21	282.38	8898.04	8,988.65
ವರ್ಷಕ್ಕೆ ಲಾಭ/ನಷ್ಟ	1.04	2.83	(92.84)	(90.61)
ನಿವ್ವಳ ಸ್ವತ್ತುಗಳನ್ನು ಮುಚ್ಚಲಾಗುತ್ತಿದೆ	286.25	285.21	8,805.20	8,898.04
ಕಂಪನಿಯ ಪಾಲು ಶೇ	30%	30%	26%	26%
ಕಂಪನಿಯ ಪಾಲು	85.88	85.56	2,289.35	2,313.49
ಹಣವನ್ನು ಇಟ್ಟುಕೊಂಡು ಹೋಗುತ್ತಿರುವುದು	85.88	85.56	2,289.35	2,313.49

iii. ಲಾಭ ಮತ್ತು ನಷ್ಟದ ಸಾರಾಂಶ ಹೇಳಿಕೆ

ಲಾಭ ಮತ್ತು ನಷ್ಟದ ಸಾರಾಂಶ ಹೇಳಿಕೆ	ವಿಜಯನಗರ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್ (ಜಂಟಿ ಉದ್ಯಮ)		ತುಂಗಬದ್ಧ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್ (ಸಹವರ್ತಿ ಎಂಟರ್‌ಪ್ರೈಸಸ್)	
	ಮಾರ್ಚ್ 31, 2022	ಮಾರ್ಚ್ 31, 2021	ಮಾರ್ಚ್ 31, 2022	ಮಾರ್ಚ್ 31, 2021
ಇತರೆ ಆದಾಯ	17.98	19.50	7.46	10.94
ಒಟ್ಟು ಆದಾಯ (I)	17.98	19.50	7.46	10.94
ವೆಚ್ಚಗಳು				
ಸೇವಿಸಿದ ವಸ್ತುಗಳ ಬೆಲೆ	-	-	89.68	91.72
ಉದ್ಯೋಗಿ ಪ್ರಯೋಜನಗಳ ವೆಚ್ಚ	9.07	8.24	5.92	0.00
ಹಣಕಾಸು ವೆಚ್ಚಗಳು	-	-	0.13	0.26
ಸವಕಳಿ ಮತ್ತು ಬೋಗ್ಯವೆಚ್ಚ	3.20	4.58	0.76	0.87
ಇತರ ವೆಚ್ಚಗಳು	4.48	3.33	36.42	40.46
ಒಟ್ಟು ವೆಚ್ಚಗಳು (II)	16.74	16.15	132.92	133.30
ಪ್ರಸ್ತುತ ತೆರಿಗೆ	0.19	0.52	0.00	0.00
ಮುಂದೂಡಲ್ಪಟ್ಟ ತೆರಿಗೆ			32.62	31.75
ವರ್ಷಕ್ಕೆ ಲಾಭ/ನಷ್ಟ	1.04	2.83	(92.84)	(90.61)
ಇತರೆ ಸಮಗ್ರ ಆದಾಯ	-	-	-	-
ಒಟ್ಟು ಸಮಗ್ರ ಆದಾಯ	1.04	2.83	(92.84)	(90.61)

i. ಜಂಟಿ ಉದ್ಯಮ ಸಹವರ್ತಿ ಉದ್ಯಮಗಳ ಕ್ರೋಡೀಕರಿಸಲಾದ ಉದ್ಯಮಗಳ ಶೆಡ್ಯೂಲ್ 3 ಕ್ಕೆ ಕಂಪನಿಗಳ ಕಾಯಿದೆ, 2013ರ ಅನ್ವಯ ಅಗತ್ಯವಿರುವ ಹೆಚ್ಚುವರಿ ಕ್ರೋಡೀಕೃತ ಮಾಹಿತಿ

ವಿವರಗಳು	ನಿವ್ವಳ ಸ್ವತ್ತುಗಳು ಅಂದರೆ		ಲಾಭ ಮತ್ತು ನಷ್ಟದ ಪ್ರಮಾಣ		ಇತರೆ ಸಮಗ್ರ ಆದಾಯದಲ್ಲಿ ಪಾಲು	
	ಒಟ್ಟು ಸ್ವತ್ತುಗಳು ಮೈನಸ್ ಒಟ್ಟು	ಒಟ್ಟು ಸ್ವತ್ತುಗಳು ಮೈನಸ್ ಒಟ್ಟು	ನಿವ್ವಳ ಆಸ್ತಿ %	ರೂ. ಲಕ್ಷಗಳಲ್ಲಿ	ನಿವ್ವಳ ಆಸ್ತಿ %	ರೂ. ಲಕ್ಷಗಳಲ್ಲಿ
ಕರ್ನಾಟಕ ರಾಜ್ಯ ಖನಿಜಗಳ ನಿಗಮ ನಿಯಮಿತ	99.25%	3,13,634.78	100.03%	79,091.72	100%	(358.75)
ಸಹವರ್ತಿ						
ತುಂಗಬದ್ರಾ ಮಿನರಲ್ಸ್‌ವೆಟ್ಟಿಮಿಟೆಡ್	0.72%	2,289.35	(0.03%)	-24.14	-	
ಜಂಟಿ ಉದ್ಯಮ						
ವಿಜಯನಗರ ಮಿನರಲ್ಸ್‌ವೆಟ್ಟಿಮಿಟೆಡ್	0.03%	85.88	0.00%	0.31	-	
ಒಟ್ಟು	100%	3,16,010.01	100%	79,067.90	100%	(358.75)

ಕೆ.ಎಸ್. ಎಂ. ಸಿ.ಎಲ್ ನಿರ್ದೇಶಕ ಮಂಡಳಿಯ ಪರವಾಗಿ

ನಮ್ಮ ಇದೇ ದಿನಾಂಕದ ವರದಿಯ
ಮೇರೆಗೆ

ಸಹಿ/-
ವಿ.ಡಿ.ನಿಶ್ಚಿತ್
ಪ್ರಧಾನ ವ್ಯವಸ್ಥಾಪಕರು

ಸಹಿ/-
ವಿನೋತ್‌ಪ್ರಿಯ ಆರ್., ಭಾ.ಆ.ಸೇ
ವ್ಯವಸ್ಥಾಪಕ ನಿರ್ದೇಶಕರು
ಡಿಐಎನ್ : 07215339

ಸಹಿ/-
ಪಂಕಜ್ ಕುಮಾರ್ ಪಾಂಡೆ,
ಭಾ.ಆ.ಸೇ
ನಿರ್ದೇಶಕರು
ಡಿಐಎನ್ : 03376149

ಸಹಿ/-
ರಾವ್ & ಸ್ವಾಮಿ
ಸನದಿ ಲೆಕ್ಕಿಗರು
ಸಂಸ್ಥೆ ನೋಂದಣಿ ಸಂ.003105ಎಸ್

ಸ್ಥಳ: ಬೆಂಗಳೂರು
ದಿನಾಂಕ: 29.12.2022

ಎನ್‌ರಮೇಶ್
(ಪಾಲುದಾರರು)
ಸದಸ್ಯತ್ವ ಸಂಖ್ಯೆ 016153
UDIN 23016153BGQ0WWM1395



KARNATAKA STATE MINERALS CORPORATION LIMITED

(A Govt. of Karnataka Undertaking)

56th ANNUAL REPORT AND ACCOUNTS

2021-2022

B.M.T.C. SHANTHINAGAR, T.T.M.C. BUILDING, 'A' BLOCK,
5TH FLOOR SHANTHINAGAR, BANGALORE - 560027

KARNATAKA STATE MINERALS CORPORATION LIMITED

(a Government of Karnataka Undertaking)

BMTC, Shanthinagar, TTMC Building, 'A' Block, 5th Floor, Shanthinagar, Bangalore - 27

SL No.	INDEX	Pg. No.
1	Board of Directors list	1
2	Notice	2
3	Directors' Report	6
4	Comments of C & AG	79
5	Independent Auditors' Report (Standalone)	80
6	Standalone Balance Sheet	135
7	Standalone Profit & Loss Account	136
8	Notes forming Part of Standalone Balance Sheet	138
9	Notes to the Standalone Financial Statements for the year ended 31 st March 2022	172
10	Comments of C & AG CFS	193
11	Consolidated Auditors Report	194
12	Consolidated Balance Sheet	233
13	Consolidated Profit & Loss Account	234
14	Notes forming Part of Consolidated Balance Sheet	237
15	Notes to the Consolidated Statements for the year ended 31 st March 2022	267

KARNATAKA STATE MINERALS CORPORATION LIMITED

THE BOARD OF DIRECTORS 2021-22 (AS ON AGM DATE)

Sri A.S.Jayaram, (Masala Jayaram), MLA Turuvekere Constituency	Chairman (From 20.01.2023 to till date)
Sri S.Lingamurthy	Chairman (From 27.11.2020 to 12.07.2022)
Sri Pankaj Kumar Pandey, IAS	Director (From 07.04.2021 to till date)
Sri G Kumar Naik, IAS	Chairman & Director (From 4.9.2020 27.11.2020 Director (From 27.11.2020 to 07.04.2021)
Sri Shivanand Kapashi, IAS	Managing Director (From 08.03.2021 to 12.10.2021)
Smt B.B.Cauvery, IAS	Managing Director (From 12.10.2021 to 28.06.2022)
Smt Vinotthpriya R, IAS	Managing Director (From 28.06.2022 to till date)
Dr. Ekroop Caur, IAS	Director (From 05.09.2019 to till date)
Smt V. Chaitra, IAS	Director (From 04.04.2018 14.09.2021)
Dr. Selvakumar S, IAS	Director (From 29.06.2018 to 11.09.2019) Director (From 05.11.2019 to 14.09.2021)
Sri V. Ponnuraj, IAS	Director (From 14.09.2021 to 07.06.2022)
Sri Ravindra P.N, IAS	Director (From 10.05.2021 to 09.11.2021)
Sri Ram Prasath Manohar, IAS	Director (From 09.11.2021 to 22.11.2022)
Sri D.S. Ramesh, IAS	Director (From 4.9.2020 to 07.05.2021)
Sri Prabhuling Kavalikatti, IAS	Director (From 25.03.2021 22.11.2022)
Sri Rudramurthy M	Non Official Director (From 20.11.2020 to till date)
Sri M. R.Patil, IAS	Non official Director (From 23.03.2021 to till date)
Sri M.S.Srikar, IAS	Director (From 07.06.2022 to till date)
Sri Shettannavar S,B	Director (From 22.11.2022 to till date)
Sri Basavaraj Narayanapur	Non Official Director (From 06.03.2023 to till date)

NOTICE OF ANNUAL GENERAL MEETING

To,
The Members of
Karnataka State Minerals Corporation Limited

NOTICE is hereby given that the **56th Annual General Meeting** of the Members of Karnataka State Minerals Corporation Limited (Formerly known as Mysore Minerals Limited) will be held at the Registered Office of the Company at BMTC Shanthinagar, TTMC Building, 'A' Block, 5th Floor, Shanthinagar, Bangalore- 560027, on **Friday the 30th day of December 2022 at 4.00 PM** to transact the following business:

ORDINARY BUSINESS:

1. To receive, consider and adopt the Financial Statements including Audited Balance Sheet as at 31st March, 2022, the Statement of Profit and Loss and Cash Flow for the year ended on that date, together with Independent Auditors' Report and the Board's Report.
2. To declare dividend.
3. To fix remuneration of the Statutory Auditors of the Company.

SPECIAL BUSINESS:

4. To fix the remuneration of the Cost Auditors:

To consider and, if thought fit, to pass, with or without modification(s), the following Resolution as an Ordinary Resolution:

"RESOLVED THAT pursuant to the provisions of Section 148(3) and other applicable provisions, if any, of the Companies Act, 2013 and the Companies (Audit and Auditors) Rules, 2014 (including any statutory modifications(s) or re-enactment thereof for the time being in force), the remuneration payable during the Financial Year 2022-23 Rs.44,500/- plus applicable taxes (Rupees forty four thousand and five hundred only) to M/s. GSR & Associates, Cost Accountants, Bangalore, appointed by the Board of Directors of the Company to conduct the audit of the cost records of the Company for the Financial year 2022-23 as per the Companies (Cost Records and Audit) Rules, 2014, dated December 31, 2014 issued by the Ministry of Corporate Affairs be and are hereby approved and confirmed."


For and on behalf of the Board
For Karnataka State Minerals Corporation Limited

Place: Bangalore
Date: 8th December 2022

Vinothpriya R, IAS
Managing Director
DIN: 07215339

NOTES:

1. A MEMBER ENTITLED TO ATTEND AND VOTE AT THE MEETING IS ENTITLED TO APPOINT A PROXY TO ATTEND AND VOTE ON A POLL INSTEAD OF HIMSELF/HERSELF AND SUCH PROXY NEED NOT BE A MEMBER OF THE COMPANY; PROXIES IN ORDER TO BE EFFECTIVE, MUST BE RECEIVED BY THE COMPANY AT THE REGISTERED OFFICE NOT LESS THAN 48 HOURS BEFORE THE MEETING.
2. Explanatory statement pursuant to Section 102 of the Companies Act, 2013, in respect of Special Business is annexed hereto.
3. Consent from the shareholders will be obtained for convening 53rd Annual General Meeting at Shorter Notice.

Route Map:

Route Map Link: [https://www.google.com/maps/place/Karnataka+State+Minerals+Corporation+Limited+\(KSMCL\)/@12.9540776,77.5932375,18z/data=!4m5!3m4!1s0x3bae15f0b86a1121:0xa9492ad8ac3c66b6!8m2!3d12.9540565!4d77.5931143](https://www.google.com/maps/place/Karnataka+State+Minerals+Corporation+Limited+(KSMCL)/@12.9540776,77.5932375,18z/data=!4m5!3m4!1s0x3bae15f0b86a1121:0xa9492ad8ac3c66b6!8m2!3d12.9540565!4d77.5931143)

NOTICE OF THE ADJOURNED ANNUAL GENERAL MEETING

To
The Members of
Karnataka State Minerals Corporation Limited

NOTICE is hereby given that the **56th Adjoined Annual General Meeting** of the Members of Karnataka State Minerals Corporation Limited will be held at the Registered Office of the Company at BMTC Shanthinagar, TTMC Building, 'A' Block, 5th Floor, Shanthinagar, Bangalore- 560027 and through Video Conferencing or Other Audio Visual Means, on **27.03.2023 the 27th day of March 2023 at 4.00 P M** to transact the following business:

Business for transaction: -

ORDINARY BUSINESS:

1. To receive, consider and adopt the Financial Statements including Audited Balance Sheet as at 31st March, 2022, the Statement of Profit and Loss and Cash Flow for the year ended on that date, together with Independent Auditors' Report and the Board's Report and the Comments of the Comptroller and Auditor General of India.

To pass the following resolution, with or without modification(s), as an **Ordinary Resolution**.

"RESOLVED THAT the Audited Financial Statements including Balance Sheet as on 31st March 2022 and Statement of Profit & Loss for the year ended on that date with the Reports of Board of Directors and Statutory Auditors and also the comments of the C &AG be and are hereby received, considered and adopted."

2. To declare dividend for the year ended 31st March 2022.

To pass the following resolution, with or without modification(s), as an **Ordinary Resolution:**

"RESOLVED THAT pursuant to the recommendation of the Directors dividend of Rs.236.19 crores at the rate of Rs.3936.65/- per Equity Share of Rs.100/- each (3936.65%) on the fully paid up Equity Share Capital of the Company, out of the current profit of the Company for the year ended 31st March 2022 be and hereby declared to those Shareholders whose names appear on the Register of Members as on the Record Date i.e. 27th of March 2023 in proportion to the amount paid up thereon".

For and on behalf of the Board
For Karnataka State Minerals Corporation Limited


Place: Bangalore
Date: 20.03.2023

Vinothpriya R, IAS
Managing Director
DIN: 7215339

NOTES:

1. The 55th Annual General Meeting was held on 31st December, 2022 and was adjourned and accordingly, this 56th Adjourned Annual General Meeting is convened by giving Notice as per law.
2. A MEMBER ENTITLED TO ATTEND AND VOTE AT THE MEETING IS ENTITLED TO APPOINT A PROXY TO ATTEND AND VOTE ON A POLL INSTEAD OF HIMSELF/HERSELF AND SUCH PROXY NEED NOT BE A MEMBER OF THE COMPANY; PROXIES IN ORDER TO BE EFFECTIVE, MUST BE RECEIVED BY THE COMPANY AT THE REGISTERED OFFICE NOT LESS THAN 48 HOURS BEFORE THE MEETING.
3. Consent for shorter notice will be obtained from the Shareholders.

Route Map:



Route Map Link: [https://www.google.com/maps/place/Karnataka+State+Minerals+Corporation+Limited+\(KSMCL\)/@12.9540776,77.5932375,18z/data=!4m5!3m4!1s0x3bae15f0b86a1121:0xa9492ad8ac3c66b6!8m2!3d12.9540565!4d77.5931143](https://www.google.com/maps/place/Karnataka+State+Minerals+Corporation+Limited+(KSMCL)/@12.9540776,77.5932375,18z/data=!4m5!3m4!1s0x3bae15f0b86a1121:0xa9492ad8ac3c66b6!8m2!3d12.9540565!4d77.5931143)



SRI. A.S. Jayaram
CHAIRMAN, KSMCL

BOARD'S REPORT

To the Members,

The Directors have pleasure in presenting before you the 56th Annual Report of the Company together with the Audited Financial Statements for the year ended 31st March, 2022.

1. FINANCIAL SUMMARY/HIGHLIGHTS, OPERATIONS, STATE OF AFFAIRS:

(Rs. in Crores)

Particulars	2021-22	2020-21
Gross Income	1610.23	1104.23
Profit after Interest and Depreciation	1077.75	659.83
Finance Charges	7.55	5.57
Provision for Depreciation	6.34	8.41
Net Profit Before Tax	1077.75	659.83
Provision for Tax	287.70	180.00
Net Profit After Tax	787.32	457.98
Balance of Profit brought forward	2484.97	2365.59
Balance available for appropriation	-	-
Dividend on Equity Shares proposed	236.19	141.78
Tax on proposed Dividend	-	-
Transfer to General Reserve	-	-
Surplus carried to Balance Sheet (before proposed dividend)	3130.50	2803.87

BUSINESS OPERATIONS:

The Company has achieved a production of 19.47 lakhs MTS Iron Ore as against 19.89 lakhs MTS in the previous year.. In other minerals, the Company has achieved a production of 259276 MTS as against 231757 MTS in the previous year.

The Company has achieved a production of 7734.39 M³ of Granite against 4126 M³ for the previous year. The increase in production could be made by resumption of two quarries additionally.

The Company has achieved a production of 25485.341 MTS of Sand mining during this year.

The sale of iron ore and sales during the year 2021-22 are as under:

Category	Qty. in MTS	Amount in Rs.
Category A TIOM	559114	2369225811
Category B SIOM/JIOM	1855647	9816815240
Total :	2414761	12186041051

Other Minerals /granite	Realization (Amount in Rs)
Minerals	155134711
Granite	233226002
Total :	388360713

REVENUE PAID BY THE COMPANY TO THE GOVERNMENT AND TO THE GOVERNMENT OF INDIA DURING THE 2019-20

GOVERNMENT OF KARNATAKA

Rs. in Crores

Particulars	2021-22	2020-21
Royalty	163.34	122.81
Sales Tax	0.04	0.14
Forest Development Tax		
Environmental Protection Fee		
GST (SGST / CGST)	147.34	63.51
Contributions		
Chief Minister's Relief Fund	15.00	15.00

GOVERNMENT OF INDIA

Rs. in Crores

Particulars	2021-22	2020-21
Income Tax	287.70	198.28
Dividend Tax		
Welfare Cess	-	-

State of Company's Affairs and Future Outlook:

Yours Directors will cautiously undertake the commercial activities relating to mining in accordance with the directions of the Hon'ble Supreme Court of India along with Business Plan.

The Government of Karnataka has agreed to sanction 158 Hectares of lease area for Iron ore mining at Haddinapade at Sandur. The Company can now increase its production up to 4 MMT per annum.

The Government of Karnataka has accorded approval for sand mining operations at Bengaluru & Mysore Division and in Bellary District. Process of preparation has been commenced.

2) EVENTS SUBSEQUENT TO THE DATE OF FINANCIAL STATEMENTS:

There are no material changes after 31st March, 2022 till the signing of this Report.

3) CHANGE IN THE NATURE OF BUSINESS:

There were no changes in the nature of business of the Company during the year ended 31.03.2022.

4) DIVIDEND:

Your Board has recommended Rs.3936.65/- per fully paid up Equity Share of Rs.100/- each i.e 30% (30% of net profit amounting to Rs.239.16 crores) Dividend on the fully paid up Share Capital of Rs.600 Lakhs of the Company for the financial year 2021-22, subject to approval of the Shareholders in the Annual General Meeting.

5) AMOUNTS TRANSFERRED TO RESERVES:

The Company has transferred Rs.788.45 crores to the Reserves during the year ended 31.03.2022.

6) CHANGES IN SHARE CAPITAL:

There were no changes in the Capital Structure of the Company during the year under report. Capital structure remained as follows:

The Authorized Capital of the Company:

Rs. 7,00,00,000/- (Rupees Seven Crores only) divided into 7,00,000 (Seven Lakhs only) Equity Shares of Rs. 100/- (Rupees One Hundred only) each.

The issued, subscribed and paid up capital of the Company:

Rs. 6,00,00,000/- (Rupees Six Crores only) divided into 6,00,000 (Six Lakhs only) Equity Shares of Rs. 100/- (Rupees One Hundred only) each.

7) INVESTORS' EDUCATION AND PROTECTION FUND:

Pursuant to the applicable provisions of the Companies Act, 2013, read with the IEPF Authority (Accounting, Audit, Transfer and Refund) Rules, 2016 ("the IEPF Rules"), all unpaid or unclaimed Dividends are required to be transferred by the Company to the IEPF, established by the Government of India, after the completion of seven years. Further, according to the Rules, the Shares on which Dividend has not been paid or claimed by the Shareholders for seven consecutive years or more shall also be transferred to the Demat account of the IEPF Authority.

8) BOARD MEETINGS:

The Meetings of the Board are held at regular intervals with a time gap of not more than 120 days between two consecutive Meetings. Additional Meetings of the Board of Directors are held when necessary. During the year under review, four (4) meetings were held on 31.05.2021, 22.07.2021, 25.11.2021 and 14.02.2022.

The Agenda of the Meetings were circulated to the Directors in advance. Minutes of the Meetings of the Board of Directors were circulated amongst the Members of the Board for their perusal.

9) DIRECTORS AND KEY MANAGERIAL PERSONNEL:

The Board of Directors comprised of the following: (As on AGM Date 27.03.2023)

Sri A.S.Jayaram, (Masala Jayaram), MLA Turuveere Constituency	Chairman (from 20.01.2023 to till date)
Sri S.Lingamurthy	Chairman (From 27.11.2020 to 12.07.2022)
Sri Pankaj Kumar Pandey, IAS	Director (From 07.04.2021 to till date)
Sri G Kumar Naik, IAS	Chairman & Director (From 4.9.2020 to 27.11.2020) Director (From 27.11.2020 to 07.04.2021)
Sri Shivanand Kapashi, IAS	Managing Director (From 08.03.2021 to 12.10.2021)
Smt B.B.Cauvery, IAS	Managing Director (From 12.10.2021 to 28.06.2022)
Smt Vinotthpriya R, IAS	Managing Director (From 28.06.2022 to till date)
Dr.Ekroop Caur, IAS	Director (from 05.09.2019 to till date)
Smt V.Chaitra, IAS	Director (From 04.04.2018 to 14.09.2021)
Dr.Selvakumar S, IAS	Director (From 29.06.2018 to 11.09.2019) Director (From 05.11.2019 to 14.09.2021)
Sri V.Ponnuraj, IAS	Director (from 14.09.2021 to 07.06.2022)
Sri Ravindra P.N, IAS	Director (From 10.05.2021 to 09.11.2021)
Sri Ram Prasath Manohar, IAS	Director (from 09.11.2021 to 22.11.2022)
Sri D.S.Ramesh, IAS	Director (From 4.9.2020 to 07.05.2021)
Sri Prabhuling Kavalikatti, IAS	Director (From 25.03.2021 to 22.11.2022)
Sri Rudramurthy M	Non Official Director (From 20.11.2020 to till date)

Sri M. R.Patil, IAS	Non official Director (from 23.03.2021 to till date)
Sri M.S.Srikar, IAS	Director (From 07.06.2022 to till date)
Sri Shettannavar S,B	Director (From 22.11.2022 to till date)
Sri Basavaraj Narayanapur	Non Official Director (From 06.03.2023 to till date)

Your Board places on record its deep appreciation for the services rendered by all the outgoing Directors during their tenure on the Board of your Company.

10) DECLARATION FROM INDEPENDENT DIRECTORS ON ANNUAL BASIS:

Being a Government Company and since the Directors are appointed by the Government of Karnataka, this is not applicable.

11) COMPOSITION OF AUDIT COMMITTEE & CSR COMMITTEE

The Audit Committee constituted under the Act is performing its duties. As on this date, the Committee's composition is as under:

- | | | |
|------------------------------------|---|----------|
| 1. Sri Pankaj Kumar Pandey, IAS | - | Chairman |
| 2. Smt Vinothpriya R, IAS | - | Member |
| 3. Dr.Ekroop Caur, IAS | - | Member |
| 4. Sri Prabhuling Kavalikatti, IAS | - | Member |

Outgoing Audit Committee Members:

- | | | |
|-------------------------------|---|----------|
| 1. Sri G. Kumar Naik, IAS | - | Chairman |
| 2. Sri Shivanand Kapashi, IAS | - | Member |
| 3. Smt B.B.Cauvery, IAS | - | Member |

The Corporate Social Responsibility Committee constituted under the Act is performing its duties. As on this date, the Committee's composition is as under:

- | | | |
|--|---|----------|
| 1. Sri Pankaj Kumar Pandey, IAS | - | Chairman |
| 2. Smt Vinothpriya R, IAS | - | Member |
| 3. Sri M.R.Patil, Non official Director- | | Member |

Outgoing CSR Committee Members:

- | | | |
|-------------------------------|---|----------|
| 1. Sri G.Kumar Naik, IAS | - | Chairman |
| 2. Sri Shivanand Kapashi, IAS | - | Member |
| 4. Sri M.Rudramurthy, IAS | - | Member |
| 5. Smt B.B.Cauvery, IAS | - | Member |

12) DIRECTORS' RESPONSIBILITY STATEMENT:

In pursuance of Section 134 (5) of the Companies Act, 2013, the Directors hereby confirm that:

- (a) in the preparation of the annual accounts, efforts has been made by the Company with the applicable accounting standards had been followed along with proper explanation relating to material departures;
- (b) the Directors had selected such accounting policies and applied them consistently and made judgments and estimates that are reasonable and prudent so as to give a true and fair view of the state of affairs of the company at the end of the financial year and of the profit and loss of the company for that period;
- (c) the Directors had taken proper and sufficient care for the maintenance of adequate accounting records in accordance with the provisions of this Act for safeguarding the assets of the company and for preventing and detecting fraud and other irregularities;
- (d) the Directors had prepared the annual accounts on a going concern basis; and
- (e) the Directors had devised proper systems to ensure compliance with the provisions of all applicable laws and that such systems were adequate and operating effectively.

INFORMATION ABOUT THE FINANCIAL PERFORMANCE / FINANCIAL POSITION OF THE SUBSIDIARIES / ASSOCIATES/ JV:

The Company has 2 Joint Ventures. Details are as follows:

1. Tungabhadra Minerals Pvt. Limited
2. Vijayanagar Minerals Pvt. Limited

13) EXTRACT OF ANNUAL RETURN:

As required pursuant to Section 92(3) of the Companies Act, 2013 and rule 12(1) of the Companies (Management and Administration) Rules, 2014, an extract of annual return in **MGT 9** as a part of this Annual Report is given as **Annexure A**.

14) AUDITORS:

The Statutory Auditors of your Company are appointed by the Comptroller & Auditor General of India. Messrs Rao & Swami Chartered Accountants were appointed as Statutory Auditors for the financial year 2021-22.

Explanations or comments by the Board on every qualification, reservation, adverse remark or disclaimer made by the Statutory Auditor are as under:

Audit Qualification for the Financial Year 2021-22

The Qualifications made by the Statutory Auditors in their Report on the financials of the Company for the year ended 31st March, 2022 and the explanations furnished by the Management is placed as **Annexure B**.

15) SECRETARIAL AUDIT:

Secretarial Audit Report as provided by Sri. Parameshwar G. Bhat, a Practicing Company Secretary and replies to the qualifications in the Report are furnished in **Annexure C**.

16) CONSERVATION OF ENERGY, TECHNOLOGY ABSORPTION AND FOREIGN EXCHANGE OUTGO:**(A) Conservation of energy:**

Steps taken / impact on conservation of energy,	The Company does not carry on any activity involving consumption of power and uses only for office use. However, your Company has introduced various measures to conserve and minimize the use of energy wherever it is possible.
(i) Steps taken by the company for utilizing alternate sources of energy including waste generated	Nil
(ii) Capital investment on energy conservation equipment.	Not Applicable
Total energy consumption and energy consumption per unit of production as per Form A	Not Applicable

(B) Technology absorption:

Efforts in brief, made towards technology absorption, adaptation and innovation	Nil
Benefits derived as a result of the above efforts, e.g. product improvement, cost reduction, product development, import substitution, etc.	Not Applicable
In case of imported technology (imported during the last 5 years reckoned from the beginning of the financial year), following information may be furnished:	Not Applicable
Technology imported	Not Applicable
Year of Import	Not Applicable
Has technology been fully absorbed	Not Applicable
If not fully absorbed, areas where this has not taken place, reasons therefore and future plan of action	Not Applicable

(C) Research and Development (R&D):

Specific areas in which R & D carried out by the company	The Company has not carried out any research and development work during the course of the year.
Benefits derived as a result of the above R & D	Not Applicable
Future plan of action	Not Applicable
Expenditure on R & D	
(a) Capital	Nil
(b) Recurring	Nil
(c) Total	Nil
(d) Total R & D expenditure as a percentage of total turnover	Nil

(D) Foreign exchange earnings and Outgo:

Activities relating to exports	Not Applicable
Initiatives taken to increase exports	Not Applicable
Development of new export markets for products and services	Not Applicable
Export plans	Not Applicable
Total Exchange used (Cash basis)	As on 31 st March, 2022: Nil
Total Foreign Exchange Earned (Accrual Basis)	As on 31 st March, 2022: Nil

17) DISCLOSURE RELATING TO REMUNERATION OF EMPLOYEES:

There are no employees receiving remuneration more than Rs. 1,02,00,000/- (Rupees One Crore Two Lakhs only) per annum and / or Rs. 8,50,000/- (Rupees Eight Lakhs Fifty Thousand only) per month. Therefore statement/disclosure pursuant to Sub Rule 5(2) of the Companies (Appointment and Remuneration of Managerial Personnel) Rules, 2014 is not required to be circulated to the members and is not attached to the Annual Report.

There are no employees posted and working in a country outside India, not being Directors or relatives, drawing more than as mentioned above limits. Therefore statement/disclosure pursuant to Sub Rule 5(3) of the Companies (Appointment and Remuneration of Managerial Personnel) Rules, 2014 is not required to be circulated to the members and is not attached to the Annual Report.

18) RECEIPT OF ANY COMMISSION BY MD / WTD FROM A COMPANY OR RECEIPT OF COMMISSION / REMUNERATION FROM ITS HOLDING OR SUBSIDIARY:

No commission has been received by Managing Director/ Whole-time Director from a Company and/or receipt of commission / remuneration from its Holding Company or Subsidiary Company to be provided during the year under review.

19) DETAILS RELATING TO DEPOSITS, COVERING THE FOLLOWING:

Your Company has not invited/accepted/renewed any deposits from the public as defined under the provisions of Companies Act, 2013 and accordingly, there were no deposits which were due for repayment on or before 31st March, 2022.

20) VIGILANCE MECHANISM/WHISTLE BLOWER POLICY:

The Company has established a Whistle Blower Policy for Directors and employees to report their genuine concern.

21) SIGNIFICANT & MATERIAL ORDERS PASSED BY THE REGULATORS:

There are no such events during the year.

22) DETAILS OF ADEQUACY OF INTERNAL FINANCIAL CONTROLS:

The Company is following adequate Internal Financial Controls with reference to the Financial Statements.

23) PARTICULARS OF LOANS, GUARANTEES OR INVESTMENTS:

The Company has duly complied with the provision of Section 186 of the Companies Act, 2013. The details of loans, guarantees or investments are as follows:

SL No	Date of making loan	Details of Borrower	Amt	Purpose for which the loan is to be utilized by the recipient	Time period for which it is given	Date of BR	Date of SR (if reqd)	Rate of Interest	Security
NIL									

SL No	Date of investment	Details of Investee	Amount (In Rs)	Purpose for which the proceeds from investment is proposed to be utilized by the recipient	Date of BR	Date of SR (if reqd)	Expected rate of return
1 Tungabhadra Minerals Pvt Ltd., 15.60,400/- 15604 shares of Rs.100/- each dated 17.11.1971							
2. Vijayanagar Minerals Pvt Ltd., 30000/- 3000 shares of Rs.10/- each dated 09.03.2003							
3. The Hutti Gold Mines Co., Ltd., Rs.15,00,000/- 15000 shares of Rs.100/- each dated 29.03.1986							
4. Karnataka Road Dev Corpn Ltd., Rs.50,00,00,000/- 5,00,000 shares of Rs.1000/- each dtd 27.06.2014							

Details of Guarantee / Security Provided:

SL No	Date of providing security/ guarantee	Details of recipient	Amount (In Rs)	Purpose for which the security/ guarantee is proposed to be utilized by the recipient	Date of BR	Date of SR (if any)	Commission
Nil							

24) RISK MANAGEMENT POLICY:

In today's economic environment, Risk Management is a very important part of business. The main aim of risk management is to identify, monitor and take precautionary measures in respect of the events that may pose risks for the business. Your Company's risk management is embedded in the business processes. Your Company's Technical Committee and the Board keep reviewing the risks attached to the business undertaken by the Company and from time to time address to mitigate the same.

25) CORPORATE SOCIAL RESPONSIBILITY POLICY :

Your Company is committed to discharging its Corporate Social Responsibility as a good corporate citizen.

The Directors are pleased to report that your Company has taken steps to comply with the requirements of the Companies Act, 2013 in this connection.

Details of the amounts to be spent during the current financial period and the manner in which it was spent are exhibited in **Annexure D**.

26) RELATED PARTY TRANSACTIONS :

During the year, the Company has not entered into, any Related Party Transactions as specified under the Section 188 of the Companies Act, 2013.

27) REPORTING OF FRAUD:

The Auditors of the Company have not reported any fraud as specified under Section 143(12) of the Companies Act, 2013. Further, no case of Fraud has been reported to the Management from any other sources.

28) COMPLIANCE WITH THE APPLICABLE SECRETARIAL STANDARDS:

The Company has complied with Secretarial Standards issued by the Institute of Company Secretaries of India on Board Meetings and Annual General Meetings.

29) DISCLOSURE UNDER THE SEXUAL HARASSMENT OF WOMEN AT WORKPLACE (PREVENTION, PROHIBITION AND REDRESSAL) ACT, 2013:

Your Company has always believed in providing a safe and harassment free workplace for every individual working in Company's premises through various interventions and practices. The

Company always endeavors to create and provide an environment that is free from discrimination and harassment including sexual harassment.

A Policy on Prevention of Sexual Harassment at Workplace is adopted by the Company. The policy aims at prevention of harassment of employees and lays down the guidelines for identification, reporting and prevention of undesired behavior. Three members Internal Complaints Committee (ICC) has been set up from the senior management with women employees constituting majority. The ICC is responsible for redressal of complaints related to sexual harassment and follows the guidelines provided in the Policy.

No complaints pertaining to sexual harassment was reported during the year.

30) MAINTENANCE OF COST RECORDS

The Company is required to maintain cost records as specified by the Central Government under sub-section (1) of Section 148 of the Companies Act, 2013 and accordingly such accounts and records are made and maintained.

31. EVENT BASED DISCLOSURES

There were no such events during the year to disclose under this section.

32. FRAUD REPORTING (REQUIRED BY COMPANIES AMENDMENT BILL, 2014)

There was no report of embezzlement of money during the year.

33. REVISION OF FINANCIAL STATEMENT OR THE REPORT:

As per the Secretarial standards-4 in case the company has revised its financial statement or the Report in respect of any of the three preceding financial years either voluntarily or pursuant to the order of a judicial authority, the detailed reasons for such revision shall be disclosed in the Report of the year as well as in the Report of the relevant financial year in which such revision is made.

In your Company there is no revision of Financial Statement took place in any of the three preceding financial years under consideration.

34. CORPORATE INSOLVENCY RESOLUTION PROCESS INITIATED UNDER THE INSOLVENCY AND BANKRUPTCY CODE, 2016 (IBC):

There is no such process initiated during the year, therefore said clause is not applicable to the Company.

35. FAILURE TO IMPLEMENT ANY CORPORATE ACTION:

There were no such events took place during the year under consideration.

36. CREDIT RATING OF SECURITIES:

Your Company has not obtained any rating from the credit rating agency for the securities during the year. Therefore, the said clause is not applicable to the Company.

37. ACKNOWLEDGEMENTS:

The Directors wishes to place on record their appreciation for the sincere and dedicated efforts of all employees. Your Directors would also like to thank the Shareholders, Bankers and other Business associates for their sustained support, patronage and cooperation.

By the order of the Board
For and on behalf of Karnataka State Minerals
Corporation Limited

Place: Bangalore
Date : 27.03.2023

Sd/-
Managing Director
Din No. 07215339

Sd/-
Director
Din No. 09102902

Form No. MGT-9 EXTRACT OF ANNUAL RETURN

as on the financial year ended on 31st March, 2020

\[Pursuant to Section 92(3) of the Companies Act, 2013 and Rule 12(1) of the Companies
(Management and Administration) Rules, 2014]

I. REGISTRATION AND OTHER DETAILS:

i) CIN	: U85110KA1966SGC001620
Foreign Company Registration Number/GLN	: NA
ii) Registration Date	: 13.05.1966
ii) Name of the Company	: KARNATAKA STATE MINERALS CORPORATION LIMITED (formerly known as Mysore Minerals Limited)

iv) Category of the Company:-

1. Public Company	(Yes)
2. Private company	(NA)

Sub Category of the Company: -

1. Government Company	(Yes)
2. Small Company	(NA)
3. One Person Company	(NA)
4. Subsidiary of Foreign Company	(NA)
5. NBFC	(NA)
6. Guarantee Company	(NA)
7. Limited by shares	(Yes)
8. Unlimited Company	(NA)
9. Company having share capital	(Yes)
10. Company not having share capital	(NA)
11. Company Registered under Section 8	(NA)

v) REGISTERED OFFICE ADDRESS AND CONTACT DETAILS:

Address Town / City	BMTC Shantinagar, TTMC Building, 'A' Block, 5th Floor, Shanthinagar, Bangalore		
State Pin Code	Karnataka 560 052		
Country Name Country Code	INDIA IN		
Telephone With STD	Area Code	080	Number 2227 8813-16
Fax Number	Area Code	080	Number 2221 3172
Email Address Website, if any	md.ksmcl@gmail.com ksmc.karnataka.gov.in		

vi) Whether shares listed on recognized Stock Exchange(s) - Yes/No

If yes, details of stock exchanges where shares are listed:

Sl. No.	Stock Exchange Name	Stock Exchange Code
	NA	

vii) Name, Address and contact details of Registrar & Transfer Agents (RTA), if any:

Name of Registrar & Transfer Agents	NA		
Address Town / City			
State Pin Code			
Country Name Country Code			
Telephone With STD	Area Code		Number
Fax Number	Area Code		Number
Email Address Website, if any			

II. PRINCIPAL BUSINESS ACTIVITIES OF THE COMPANY:

All the business activities contributing 10 % or more of the total turnover of the company shall be stated:-

Sl. No.	Name and Description of main products / services	NIC Code of the Product/ service	% to total turnover of the Company
1	Iron Ore		96%
2	Other Minerals		-

III. PARTICULARS OF HOLDING, SUBSIDIARY AND ASSOCIATE COMPANIES –

Sl. No.	Name and Address of the Company	CIN/GLN	Holding/ Subsidiary/ Associate	% of shares Held	Applicable Section
1	Vijayanagar Minerals Pvt. Ltd.,	U13100KA1997PTC022398	Associate	30%	
2	Tungabhadra Minerals Pvt. Ltd.,	U14200KA1971PTC002035	Associate	26%	

IV. SHARE HOLDING PATTERN (Equity Share Capital Breakup as percentage of Total Equity)

i) Category-wise Share Holding

Category of Share holders	No. of Shares held at the beginning of the year				No. of Shares held at the end of the year				% Change during the year
	Demat	Physical	Total	% of Total Shares	Demat	Physical	Total	% of Total Shares	
A. Promoters									
(1) Indian									
a) Individual / HUF	-	-	-	-	-	-	-	-	-
b) Central Govt	-	-	-	-	-	-	-	-	-
c) State Govt (s)	-	594,986	594,986	99.16%	-	594,986	594,986	99.16%	-
d) Bodies Corp.	-	-	-	-	-	-	-	-	-
e) Banks / FI	-	-	-	-	-	-	-	-	-
f) Any Other									
Sub-total (A) (1)	-	594,986	594,986	99.16%	-	594,986	594,986	99.16%	-
(2) Foreign									
a) NRIs - Individuals	-	-	-	-	-	-	-	-	-

b) Other – Individuals	-	-	-	-	-	-	-	-	-
c) Bodies Corp.	-	-	-	-	-	-	-	-	-
d) Banks / FI	-	-	-	-	-	-	-	-	-
e) Any Other....	-	-	-	-	-	-	-	-	-
Sub-total (A) (2)	-	-	-	-	-	-	-	-	-
Total shareholding of Promoter (A) = (A) (1) + (A) (2)	-	594,986	594,986	99.16%	-	594,986	594,986	99.16%	-
B. Public Shareholding									
1. Institutions									
a) Mutual Funds	-	-	-	-	-	-	-	-	-
b) Banks / FI	-	-	-	-	-	-	-	-	-
c) Central Govt	-	-	-	-	-	-	-	-	-
d) State Govt(s)	-	-	-	-	-	-	-	-	-
e) Venture Capital Funds	-	-	-	-	-	-	-	-	-
f) Insurance Companies	-	-	-	-	-	-	-	-	-
g) FIs	-	-	-	-	-	-	-	-	-
h) Foreign Venture Capital Funds	-	-	-	-	-	-	-	-	-
i) Others (specify)	-	-	-	-	-	-	-	-	-
Sub-total (B)(1)									
2. Non-Institutions									
a) Bodies Corp.									
i) Indian	-	5,000	5,000	0.83%	-	5,000	5,000	0.83%	-
ii) Overseas	-	-	-	-	-	-	-	-	-
b) Individuals									
i) Individual shareholders holding nominal share capital Upto Rs.1 lakh	-	-	-	-	-	-	-	-	-

ii) Individual shareholders holding nominal share capital in excess of Rs 1 lakh	-	-	-	-	-	-	-	-
c) Others (Directors)	-	14	14	0.01%	-	14	14	0.01%
Sub-total (B)(2)	-	5,014	5,014	0.84%	-	5,014	5,014	0.84%
Total Public Shareholding (B)=(B)(1)+(B)(2)	-	5,014	5,014	0.84%	-	5,014	5,014	0.84%
C. Shares held by Custodian for GDRs & ADRs	-	-	-	-	-	-	-	-
Grand Total (A+B+C)	-	600,000	600,000	100%	-	600,000	600,000	100%

(ii) Shareholding of Promoters

Sl. No	Shareholder' Name	Share holding at the beginning of the year			Share holding at the end of the year			% change in share holding during the year
		No. of Shares	% of total Shares of the company	% of Shares Pledged / encumbered to total shares	No. of Shares	% of total Shares of the company	% of Shares Pledged / encumbered to total shares	
1	Governor of Karnataka	594,986	99.16%	-	594,986	99.16%	-	-
	TOTAL	594,986	99.16%	-	594,986	99.16%	-	-

(iii) Change in Promoters' Shareholding:

Sl. No.		Shareholding at the beginning of the year		Cumulative Shareholding at the end of the year	
		No. of shares	% of total shares of the company	No. of shares	% of total shares of the company
1. Governor of Karnataka	At the beginning of the year	594,986	99.16%	594,986	99.16%
	Date wise Increase /Decrease in Promoters Share holding during the year specifying the reasons for increase / decrease (e.g. allotment / transfer/bonus/ sweat equity etc)	-	-	-	-
1. Governor of Karnataka	At the End of the year	594,986	99.16%	594,986	99.16%

(iv) Shareholding Pattern of top ten Shareholders (other than Directors, Promoters and Holders of GDRs and ADRs):

Sl. No.	For Each of the Top 10 Shareholders	Shareholding at the beginning of the year		Cumulative Shareholding at the end of the year	
		No. of shares	% of total shares of company	No. of shares	% of total shares of company
1. KSIIDC	At the beginning of the year	5,000	0.83%	5,000	0.83%
	Date wise Increase /Decrease in Share holding during the year specifying the reasons for increase /decrease (e.g.allotment /transfer / bonus/ sweat equity etc)	-	-	-	-
1. KSIIDC	At the End of the year (or on the date of separation, if separated during the year)	5,000	0.83%	5,000	0.83%

(v) Shareholding of Directors and Key Managerial Personnel: as on AGM Date

Sl. No.	For Each of the Directors	Shareholding at the beginning of the year		Cumulative Shareholding at the end of the year	
		No. of shares	% of total shares of the Company	No. of shares	% of total shares of the company
Sri. B.B.Cauvery Sri Pankaj Kumar Pandey Dr.Ekroop Caur Sri.D S Ramesh Smt C.Anitha Smt.Suma S Sri. C.Vanitha	At the beginning of the year	2 2 2 2 2 2 2		2 2 2 2 2 2 2	
	Date wise Increase / Decrease in Share holding during the year specifying the reasons for increase /decrease (e.g. allotment /transfer / bonus/ sweat equity etc)				
Sri Pankaj Kumar Pandey Smt Vinothpriya R Dr.Ekroop Caur Dr.Bagadi Goutham Smt CAnitha Sri Shivaparakash Sri. C.Vanitha	At the End of the year	2 2 2 2 2 2 2		2 2 2 2 2 2 2	

V. INDEBTEDNESS

Indebtedness of the Company including interest outstanding/accrued but not due for payment –

	Secured Loans excluding deposits	Unsecured Loans	Deposits	Total Indebtedness
Indebtedness at the beginning of the financial year	-	-	-	-
i) Principal Amount				
ii) Interest due but not paid				
iii) Interest accrued but not due				
Total (i+ii+iii)	-	-	-	-
Change in Indebtedness during the financial year				
• Addition				
• Reduction				
Net Change				
Indebtedness at the end of the financial year				
i) Principal Amount				
ii) Interest due but not paid				
iii) Interest accrued but not due				
Total (i+ii+iii)	-	-	-	-

VI. REMUNERATION OF DIRECTORS AND KEY MANAGERIAL PERSONNEL

A. Remuneration to Managing Director, Whole-time Directors and/or Manager:

Sl. no.	Particulars of Remuneration	Name of MD/WTD/Manager			Total Amount
		Managing Director	----	----	
1	Gross salary				
	(a) Salary as per provisions contained in section 17(1) of the Income-tax Act, 1961	1, Shivanand Kapashi 2. B.B. Cauvery	Rs. 482738/- Rs. 1111849/-		Rs.16.,42,572/- Rs.91,991/-
	(b) Value of perquisites u/s 17(2) Income-tax Act, 1961				

	(c) Profits in lieu of salary under section 17(3) Income-tax Act, 1961					
2	Stock Option					
3	Sweat Equity					
4	Commission					
	- as % of profit					
	- others, specify...					
5	Others, please specify					
	Total (A)					
	Ceiling as per the Act					

B. Remuneration to other directors:

Sl. no.	Particulars of Remuneration	Name of MD/WTD/Manager				Total Amount
1	Independent Directors					
	• Fee for attending board / committee meetings					
	• Commission					
	• Others, please specify					
	Total (1)					
2	Other Non-Executive Directors					
	• Fee for attending board / committee meetings					Rs.78000/-
	• Commission					
	• Others, please specify					
	Total (2)					
	Total (B)=(1+2)					
	Total Managerial Remuneration					
	Overall Ceiling as per the Act					

**C. REMUNERATION TO KEY MANAGERIAL PERSONNEL OTHER THAN MD/
MANAGER/WTD**

Sl. no.	Particulars of Remuneration	Key Managerial Personnel			Total Amount
		CEO	Company Secretary	CFO	
1	1. Gross salary				
	(a) Salary as per provisions contained in section 17(1) of the Income-tax Act, 1961				NA
	(b) Value of perquisites u/s 17(2) Income-tax Act, 1961				
	(c) Profits in lieu of salary under section 17(3) Income-tax Act, 1961				
2	Stock Option				
3	Sweat Equity				
4	Commission				
	- as % of profit				
	- others, specify...				
5	Others, please specify				
	Total				

VII. PENALTIES / PUNISHMENT/ COMPOUNDING OF OFFENCES: NIL

Type	Section of the Companies Act	Brief Description	Details of Penalty / Punishment/ Compounding fees imposed	Authority [RD / NCLT/ COURT]	Appeal made, if any (give Details)
A. COMPANY					
Penalty Punishment Compounding			None		
B. DIRECTORS					
Penalty Punishment Compounding			None		
C. OTHER OFFICERS IN DEFAULT					
Penalty Punishment Compounding			None		

By the order of the Board
For and on behalf of Karnataka State Minerals
Corporation Limited

Place: Bangalore
Date : 27.03.2023

Sd/-
Managing Director
Din No. 07215339

Sd/-
Director
Din No. 09102902

ANNEXURE-B ADDENDUM TO BOARD'S REPORT COMPLIANCE TO AUDITORS QUALIFICATION

Audit Observations	Management Replies
<p>1. Attention is drawn to Note 6.2,6.3, 8.1, 11.2 and 18(a) to financial statements that Advances to others, Other deposits, Trade Receivables, Other Advances and Trades Payable are subject to reconciliation and confirmations to be received from the parties/authorities. The balances due/ payable from/to parties remain un-reviewed, un- reconciled and unconfirmed for past many years. The debit and credit transactions, relating to parties and a few assets & liability accounts are found to have been recorded in the books of Head Office / Unit offices separately. The debit and credit balances in the respective offices are also found to have been carried forward in Head Office / Unit Offices year on year which are netted while consolidating the trial balances (system generated group trial balance). There is also no system to ascertain the correctness of such offsetting of debit and credit balances while compiling the financial statements. Further, expenses / liabilities are found to be accounted only on/after payment. Hence, it has not been possible to make any meaningful review of such accounts. Our comments reported herein are subject to and to be read in conjunction with the above observation.</p>	<p>Periodical reviews are conducted in respect of the receivables and payables and all the accepted liabilities / claims have been duly accounted by following the accrual system of accounting.</p>
<p>2. Compliance with Ind ASs</p> <p>2.1 a) The company has presented third Balance Sheet as at 01.04.2020. Attention is also drawn to Note 36 to financial statements that previous year figures have been regrouped wherever necessary to confirm with the current year figures. The company is found to have made reclassification of certain items. However, the company has not disclosed the nature of reclassification, amount of each item or class of item that are reclassified and the reason for reclassification as required by Ind AS-1 Presentation of Financial Statements (Para 41).</p>	<p>The change is only due to regrouping and no re-classification as per Ind AS. Accordingly required disclosures are made in the statements.</p>

<p>2.1 b) Attention is drawn Note 45 to financial statements regarding change in accounting policy with respect to provision for Final Mine Closure Plan (FMCP) relating to non operating mines. However, the company has not disclosed the reason why applying the new accounting policy provides reliable and more relevant information, the adjustments for the current period (2021-22) and each prior period (2020-21 & as at 01.04.2020) presented for each of financial statement line item affected and for basic & diluted earnings per share, as also the amount of adjustment relating to periods before those presented (before 01-04-2020) as per the requirement of Ind AS 8, ' Accounting policies, charges in Accounting Estimated and Errors' (Para 29).</p>	<p>Error in calculating FMCP is rectified in the current year and there is no change in Accounting policy</p>
<p>2.2 The Company has not put in place and/or not documented system /process carried out</p> <p>a) to determine classification of assets and liabilities as current and noncurrent as per Ind AS 1- Presentation of Financial Statements (Para 61), as also as per Notes 1 to 3 in General Instructions for preparation of Balance Sheet given in Ind AS Schedule III</p> <p>b) to identify impairment of assets and estimate the recoverable amount of the assets in terms of Ind AS-36 – Impairment of assets.</p> <p>c) to measure expected credit losses of Trade Receivable as per Ind AS-109 - Financial Instruments (viz measuring impairment by adopting simplified approach by using provision matrix method) (Para 5.5.15 read with Para B5.5.35).</p> <p>d) to assess probable outflow of resources relating to items (initially) recognized as contingent liability in terms of Ind AS 37 Provisions, Contingent Liabilities and Contingent Assets (Para 30 & 45)</p>	<p>Kindly refer the accounting policy wherein all the process is explained. Major portion of the receivables are under litigation, with certain amount also appearing as payable to Government and matter being subjudice, appropriate action will be taken after final outcome of the pending litigations</p> <p>Classification of current and non-current is determined as per the general instructions for preparation of the balance sheet.</p> <p>When asset is impaired, carrying amount is reviewed and recoverable amount is determined to estimate the impairment loss</p> <p>Company does not sell on credit and hence the analysis for impairment does not arise.</p> <p>All contingent liabilities which are crystallized are provided for.</p>
<p>2.3 Other matters which are not in conformity with the requirements under Ind ASs and / or other disclosures required as per Ind Ass are reported in respective paragraphs hereinafter.</p>	<p>Company has provided all the necessary information and there is no inadequacy in providing the information.</p>

<p>2.4 In view of our above observations, we are of the opinion that the Company has not complied with Ind ASs and pending review of accounting policies/ practices by the Company and in the absence of necessary information / particulars, consequential effect of aforesaid matters could be ascertained to the extent stated in respective paragraphs reported hereinafter.</p>	<p>In view of the above, the company in its opinion had followed Ind AS compliance to the extent consider relevant / appropriate.</p>
<p>3. [Note 1 (a) Property, Plant and Equipment Rs.10,210.42 lakh</p> <p>3.1 Land Free Hold Rs.3,012.61 lakh</p> <p>a) Addition of Rs.913.40 lakh represent additional compensation in respect of land acquired during 2008 and the amount includes interest of Rs.525.88 lakh. The capitalization of interest relating to period after acquisition of asset in our opinion is not proper. Consequently, Property, Plant and Equipment is overstated and Profit for the year is overstated by Rs.525.88 lakh</p>	<p>We will review the Free hold land in future</p>
<p>b) The balance includes 3 properties (cost Rs.73.99 lakh) which have been allotted on lease cum sale/ conditional sale basis, which should have been disclosed separately. Further, the company has also not disclosed material terms and conditions as regards purchase option, renewal restriction required as per Ind AS 116 Leases (Para59). Details of obligation and non consequences of non fulfillment of obligation have also not been disclosed.</p>	<p>We will review the Free hold land in future</p>
<p>c) The company intends to develop three properties (cost Rs.217.07 lakh) as [including one property (cost Rs.4.32 lakh) referred to sub paragraph (b) above]integrated technology parks / commercial complex. As the said properties are being held to earn rentals, it should have been classified as investment property and fair value of such property should have been disclosed as required by Ind AS 40 - Investment Property (Para75).</p>	<p>Though decision had been taken in Board meeting, no further action has been initiated to develop the properties, as Government approval is required.</p> <p>Matter will be reviewed on an ongoing basis for proper classification.</p>

<p>3.2 Land Leasehold Rs.1,331.32 lakh</p> <p>We are informed that lease period has expired in respect of 26 non operating / working mines (extent 4,808.53 Ha) and 5 non operating / working quarries (extent 66.70 Ha) and deemed extension of lease as per MMDR Amendment Act and/or lease extension are pending. However, the company has not ascertained and provided/ disclosed the estimated expenditure to be incurred towards Environment Protection Fee (EPF (@ 84,000 per Ha), referred to in paragraph 21.3(a) hereinafter] stamp duty and registration charges etc.</p>	<p>The Company has engaged an agency namely Kelsatek to prepare techno feasibility report for non-working leases & Quarries. The report received is placed before the Government for decision to surrender / restarting the mining operation.</p> <p>Meetings of Technical Committee have been conducted to verify and give suitable recommendations on the TEFR submitted by M/s Kelsatek. The Technical Committee will submit its recommendation for surrender / retain of lease to GoK.</p> <p>Based on the decision of Government, Company shall take appropriate action for stamp duty and registration charges for the same.</p>
<p>3.3 Leasehold mines & quarries (FMCP) Rs.4,525.36 lakh</p> <p>a) i) Attention is drawn to disclosure 2 & 3 under Note 1(a) and disclosure under Note 1(b) to financial statements regarding accounting practice for capitalization and amortisation followed since 2017-18 and reworking of estimate during the year 2020-21 and re-estimation during the year relating to mine closure expense as also to company's Significant Accounting Policy Note 46 B vii Provision and Contingencies – Mine closure liability -1 Final Mines Closure Plan.</p> <p>ii) While the Company had in 2017-18 capitalized expenditure to be incurred at the time of closure of mines relating to all mines /quarries (operating/ working, non-operating / non-working and surrendered) estimated at Rs. 24,383.26 lakh discounted to present value of Rs. 8,627.00 lakh and amortized it over the period of the useful life of mine, it has during the year 2020-21 changed its accounting practice and has retained such expenditure only in respect of working mines and has reversed present value cost of Rs. 2,838.70 lakh and amount of amortization / depreciation up to 31.03.2020 of Rs. 1,100.27 lakh relating to non working mines and surrendered mines.</p>	<p>The comments pertains to last year 2020-2021, in view of further changes comments not relevant. Please take into account the replies already given last year. It is also to bring to your notice that query stage reply is given for accounting change and while making the final observation, cognizance has not been taken of the previous reply.</p> <p>Further de-recognition condition and issues thereof is not material. Refer [Ind AS 16(para 62(b))]</p> <p>After review of the practices followed by others, it is found that only working mines are considered for amortization, which is also in line with the matching principle, as in case of abandoned / surrendered mines, complete expenditure to be incurred to carry out the obligations under final mine closure plan is provided for. In case of non working mines, no capitalisation possible, as actual time of expenditure is not ascertainable. This is as per 14(c) of Ind AS 37. During 2017-18, FMCP expenditure as applicable to current reporting period was discounted not the FMCP expenditure as at the end of mine life.</p>

<p>The FMCP cost relating to non operating / working mines which was treated as contingent liability as on 31.03.2021, has been provided for during the year. The rationale of such change in and appropriateness of changed accounting policy / practice has not been properly disclosed in notes to financial statements. Further, fulfillment of de-recognition condition in respect of FMCP cost vis-à-vis related asset as per Ind AS 16, 'Property, Plant & Equipment' [Para 67(b) has also not been ascertained.</p>	<p>Also in 2017-18 reporting period clause 14 (c) was not considered. That is FMCP cost could not have been provisioned.</p> <p>In case of abandoned mines, full cost of FMCP to be provisioned as activities have to be carried out on immediate basis.</p>
<p>iii) During the year, the technical committee appointed by the management reviewed the estimate of expenditure for FMCP for the life period made in 2017-18 and recalculated as per current PWD SR. The revised estimate relating to working mines & quarries on of 31.03.2021 is Rs.16291.56 lakh, which has been escalated to future value and discounted to present value of Rs.8,088.10 lakh as stated in disclosure under Note 1(a) to financial statements. However, it is observed that.</p> <p>1. The life of related mine / quarry has been arrived at dividing adjusted ore reserve as per latest approved Mining Plan by maximum permissible annual production (MPAP) as per R&R plan / EC. The mineable reserves considered in one clay mine is found to be substantially higher than that taken by the Technical Committee. In respect of quarries, while geological reserves has been taken instead of quarriable reserves as considered by the Technical Committee, such reserves now taken are found to be substantially higher than that appearing in the report of the Technical committee. Hence, in our opinion the difference needs to be reconciled / reviewed and consequential effect on the estimation of FMCP cost also requires to be assessed.</p>	<p>Will be reviewed and reconciled in the next financial year.</p>

<p>2. Out of 13 working operating mines/ quarries, balance period of lease relating to 11 mines/ quarries (ranging from 3 to 28 years) as on 01.04.2017 are shorter than useful life arrived at as stated in sub para 1 above (ranging from 10 to 1138 years) and has also not been limited to 100 years as adopted by the Technical Committee in its report. Hence, in our opinion, period of useful life needs to be reviewed.</p> <p>Further, no provision for estimated renewal cost (stamp duty & registration charges) and cost of approval in respect of anticipation extension of lease term found to have been made.</p>	<p>The figures are arrived at on the basis of ore reserves determined as on 31.03. 2017 and there is no anomaly.</p>
<p>3. Escalation rate of 4.84 % stated to be based on average rate of inflation is the same as adopted in 2020-21 without factoring substantial increase in current PWD SR as compared to rate adopted while calculating FMCP Cost earlier (2017-18)</p> <p>Discount rate of 7.5% stated to be based on risk free government bond plus estimated risk premium is the same as adopted in 2017-18, without considering change in current market based discount rate as defined in paragraph 47 of Ind AS 37.</p>	<p>This is due to not achieving the approved capacity subsequent to 31/03/2017</p>
<p>b. i) Addition during the year and gross carrying value has been taken as Rs.896.45 lakh and Rs.6685.45 lakh respectively instead of Rs.2299.51 lakh and Rs.8088.10 lakh respectively.</p> <p>The difference of Rs.1402.56 lakh represents reversal of unwinding of discount during 2018-19 to 2020-21, relating to present value of earlier estimate of final mine closure plan (FMCP) cost, which had been treated as finance cost in those years. The de-recognition of provision consequent to change / revision in present value has been reduced from addition to gross carrying value instead of recognizing as income in profit or loss.</p> <p>ii) Further, addition of Rs.896.95 lakh and gross carrying value as on 31.03.2022 of Rs.6685.54 lakh are net of negative balance of Rs.1305.93 lakh (relating to 9 mines / quarries) and Rs.134.85 lakh (relating to 7 mines / quarries) respectively.</p>	<p>This is a discrepancy affecting the asset and liability figures and will be reviewed for necessary rectification during F.Y. 2022-23.</p> <p>No negative values, only adjustment in amortization amounts</p>

<p>c) i) 1. The company hither to amortized / depreciated leasehold mines & quarry (FMCP) cost over their estimated useful life of the mines / quarry on straight line method. (refer disclosure 2 under Note 1(a) to financial statement). During the year, it has been changed to cost per ton method (unit of production method) as stated in disclosure 3 under Note 1(a) to the financial statement. The rationale of such change in and appropriateness of such change in method of amortisation / depreciation has been disclosed in the financial statement. Further, the Accounting Standard Ind AS 16, 'Property Plant and Equipment' requires depreciation method to be applied consistently from period to period unless there is a change in the expected pattern of consumption of the future economic benefit embodied in the asset (Para 62).</p> <p>2. As the related asset has been amortized / depreciated on straight line method over lease term while adopting cost per ton method in respect of FMCP cost, the Company has also not complied with the opinion of EAC of ICAI obtained by it.</p>	<p>This refer to your query and our answer in this regard for F.Y.2020-21. However we would like to reiterate and as explained to the audit during 2020-2021 that life of the mine itself is determined based on quantities of reserve and approved mining capacity using straight line method. However, keeping in view the tax provisions, from current year, amortization of FMCP is on the basis of actual quantities mined, which is only an accounting change and not a policy change.</p> <p>All assets are depreciated / amortized, keeping in view the EAC opinion on this.</p>
<p>ii) While arriving at depreciable amount, amount of accumulated depreciation as on 01.04.2021 has been taken as Rs.1,400.68 lakh instead of Rs.1867.97 lakh as per Note 1(a) to financial statements.</p> <p>Further, depreciation of Rs.292.21 lakh so arrived at is found to be net of negative balances in depreciable amount aggregating Rs.87.79 lakh (relating to 6 mines / quarries), implying accumulated depreciation is higher than cost now estimated. The amortisation / depreciation charged to profit or loss is net of such negative balance.</p>	<p>Will be reviewed in the Financial Year 2022-23</p>
<p>d) The carrying value as of 31.03.2022 of Rs.4,525.36 lakh is net of negative balance of Rs.227.18 lakh (relating to 17 mines / quarries)</p>	<p>Negative values and adjustments are already been explained.</p>
<p>e) In view of the above, in our opinion, Company's accounting policy / practice regarding capitalization of final mine closure (FMCP) cost and its amortisation / depreciation requires to be reviewed / revised and / or correction, consequential effect could not be ascertained.</p>	<p>All the working papers and personal explanations have also been provided in support of the revised workings adopted by the Company. However the Company is not averse to review the matter in F.Y. 2022-23.</p>

<p>3.4 Attention is drawn to the Company's significant Accounting Policy Note 46B xviii regarding treatment cost of exploration and evaluation. We are informed that recently the company has conducted exploration in two mines. However, the cost of such exploration has not been identified, measured and capitalized as per Company's aforesaid policy and in terms of Ind AS 106 – Exploration of Mineral Resources (Para 23 to 25).</p>	<p>Noted for compliance in F.Y. 2022-23</p>
<p>3.5 As per disclosure under Note 1(a) to financial statements, the property plant and equipment were tested for impairment during the year, where indicator for impairment were not existed. However, such tests have not been documented.</p>	<p>Periodical assessment of impairment will be taken up in F.Y. 2022-23.</p>
<p>4. [Note 1(b)] Intangible Asset Rs.805.07 lakh</p> <p>4.1 Mining Rights Rs. 789.73 lakh</p> <p>a. i) Additions of Rs. 1,063.11 lakh during 2020-21 includes NPV (net present value) payment of Rs. 642.88 lakh for Forest Clearance made during earlier year referred to in disclosure 3 appended to Note 1(a) to financial statements for 2020-21 and transfer / adjustment of Rs.40.95 lakhs from Land Leasehold. Accordingly, depreciation relating to earlier years of Rs.202.50 lakh had been recognized in 2020-21. However, during the year in the third Balance Sheet as at 01.04.2020, amount has been disclosed as Nil, without correcting the error retrospectively as per requirement of para 49 of Ind AS 8.</p> <p>ii) Further, as per supplementary (mining) lease deed pertaining to NPV payment of Rs. 310.89 lakh capitalised during the year 2020-21 total NPV payment is Rs.1143.42 lakhs. The accounting treatment of NPV payment of balance Rs. 832.52 lakhs made in earlier year is not readily available and no adjustments in the accounts has been made in respect thereof.</p>	<p>NPV paid details are enclosed in respect of Thimmappanagudi Iron Ore Mine (Annexure-1).</p> <p>Noted and will be complied in future</p>
<p>b. i) As per Company's Significant Accounting Policy – Note 46 B v, the cost of mining rights is amortised over the total estimated remaining commercial reserves of mining property. It also states that useful life of mining rights is Lease term. These are in our opinion, contradictory to each other.</p>	<p>Mining lease is extended, till the reserves exhaust.</p>

<p>ii) In respect of NPV referred to in Para 4.1 above, it is found that while the lease period is 27.12.2005 to 26.12.2035, Forest Clearance for 98.224 Ha is from 27.12.25 to 26.12.2035 and for rest of 48.74 Ha it is from 27.09.2020 to 26.12.2035. These have not been factored into while determining the useful life</p>	<p>Will be reviewed for suitable revision, if considered necessary.</p>
<p>iii) In view of the above, in our opinion company's accounting policy needs clarity and requires to be reviewed / revised and consequential effect could not be ascertained.</p>	
<p>4.2 Right of Use Asset</p> <p>The company has not recognized Right of use Asset and lease liability in terms of accounting policy (Note 46B x to its financial statement). The fact of not applying the requirement as per Ind AS 116 Lease (Para 60 read with para 6 has also not been disclosed.</p> <p>In the absence of necessary details, consequential effect could not be ascertained.</p>	<p>Will be reviewed for suitable changes in F.Y. 2022-23.</p>
<p>5. Capital work in Progress</p> <p>5.1 a) The company has not presented cost of office building under construction as Capital work in progress and the advance of Rs.87 lakh is included in Capital Advance [Note 6(a). Consequently, Capital work in progress is understated by Rs.157 lakh, Capital advance overstated by Rs.87 lakh and Current Other financial liabilities understated by Rs.70 lakh.</p>	<p>Construction work of Office building at KHB land, Sandur was entrusted to M/s. Nirmithi Kendra, Bellary at Estimated cost of Rs.175.14 lakhs and 50% advance of Rs.87.00 lakhs was released as per the agreement. After completion of the work, building has been handed over on 01.12.2022 and bill submitted for Rs.175.14 lakhs on 03.01.2023 which is under process. Hence the accounting treatment is in order.</p>
<p>b) The time for completion of construction as per work order / agreement dated 29.05.2019 is 12 months.</p>	<p>Noted</p>
<p>c) The Company has not disclosed Regulatory Information regarding Capital work in progress, as per amended Ind AS Schedule II to the act.</p>	<p>Noted and will be disclosed.</p>
<p>5.2 The aforesaid building is being constructed on land taken on lease cum sale basis on 24.10.2017 for a period of 30 years, with a stipulation to construct building within 3 years. The particulars of permission for extension of time has not been furnished.</p>	<p>The company has not received any objection from KHB regarding this issue.</p>

<p>6. (Note 2) Investments Rs. 5,030.90 lakh</p> <p>One of the investee company Karnataka Road Development Corporation Ltd has been incurring losses and its cumulative loss (as per the latest available) Balance Sheet as at 31.03.2021 was Rs. 8,077.85 lakh as against its equity of Rs. 31,000 lakh</p> <p>We are informed that the investee company is a State PSU and investment of Rs.5,000 lakh is made as per the Government Order. The non traded investment has been disclosed at cost and the impairment as at the reporting has not been assessed.</p>	<p>KRDCL is a State PSU and investment is made as per the Government Order. The non-traded investment is accounted at cost. KRDCL Audit Report is furnished on 13.10.2022 (Annexure – D)</p>
<p>7. (Note 3) Trade Receivables Rs.9,492.83 lakh</p> <p>7.1 a) Party wise, bill wise details with due date of payment and expected date of realization have not been furnished. Hence, correctness classification of Trade Receivables as Current & Non Current as also the ageing schedule could not be ascertained.</p>	<p>Sub classification is as per Schedule III Division II of The Companies Act 2013.</p>
<p>b) We are informed that outstanding balance includes debit notes raised for FDT not acknowledged by parties (referred to in Note 31A (a) (i) to financial statements), suit filed accounts and cases pending in arbitration etc (without furnishing details thereof). However, entire outstanding balances have been disclosed as undisputed trade receivable.</p>	<p>The Dy. Conservator of Forest, Bellary Division requested to pay Forest Development Tax of Rs.6.00 crores and above to extract the iron ore and sale from Forest lease area of ML No.995, 1659, 1710, 2605 and 2629 from 1.04.2000 to 31.03.2006 under Karnataka Forest Act, 1964.</p> <p>KSMCL was approached the Hon'ble High Court and obtained the Stay Order against FDT imposed by Dy. Conservator of Forest for the above due to FDT not applicable to NMDC and other private mine owners.</p> <p>The GoK in its Notification dated 26.08.2008, levied the FDT on iron ore products @ 12% on sale value.</p> <p>The NMDC and other private Mine owners approached the Hon'ble High Court to quash the GoK Notification dated 26.08.2008. The Hon'ble High Court passed the interim order to pay FDT @ 6% on sale value. Subsequently, A meeting convened on 08.12.2008 under the Chairmanship of Hon'ble Chief Secretary, Govt. of Karnataka to take the decision.</p>

	<p>The KSMCL and the forest department has jointly calculated the FDT from 01.04.2000 to 26.08.2008. The detailed report shall submit to Government of Karnataka. Meanwhile, the Forest Dept., stopped the Iron Ore transportation from KSMCL mines. Hence, KSMCL paid about Rs.71 crore to Karnataka Forest Department.</p> <p>KSMCL raised the Debit Note against sale of Iron Ore to respective buyers including Vijayanagar Minerals, JSW and Kalyani Steels Limited.</p> <p>Subsequently, the Hon'ble High Court passed the final order on 08.12.2015, the FDT not applicable to NMDC and other private mine owners, but KSMCL shall pay the FDT @ 8% on sale value.</p> <p>Further, GoK in its Notification dated 27.07.2016 imposed the Forest Development Fees (FDF) instead of FDT. The NMDC and other private mine owners including KSMCL approached the Hon'ble High Court. The Hon'ble High Court quashed the Govt. Notification.</p> <p>The GoK challenged the High Court order in Supreme Court. The Hon'ble Supreme Court passed the stay order. The case is still pending before the Hon'ble Supreme Court. Hence, KSMCL is unable to recover the FDT from the respective buyers.</p>
<p>7.2 The balance include</p> <p>i) Rs. 2,458.09 lakh due from two marketing agents from whom the company has sought reconciliation of accounts and amounts payable by them as per proposed modified debit notes relating to supply of calibrated iron ore during 2006-07 & 2007-08 for the difference in rate in terms of arbitral award, aggregating Rs. 4,932.37 lakh + applicable taxes, without mentioning present outstanding balance due as per company's books of account. We are informed that the party has filed MFA before the High Court challenging the arbitral award.</p>	<p>Matter is subjudice, action will be taken as per court order.</p>

<p>ii) Rs.1,400.08 lakh due from a joint venture company referred to in Note appended to Note 3 to financial statements. This has not been acknowledged as debt and has been disclosed as contingent liability by the JV Company.</p>	<p>This is a discrepancy affecting the asset and liability figures and will be reviewed for necessary rectification during F.Y. 2022-23.</p>
<p>7.3 In our opinion, pending ascertainment of impairment loss /expected credit loss (refer our observation in paragraph 2.2 above), in view of balances remaining un-reconciled/unconfirmed and significant uncertainty in realization of dues, provision for doubtful debts needs to be made (on a conservative basis) for debts outstanding for over three years considered good (including amounts referred to in para 7.2 (i) & (ii) above] amounting to Rs. 9,483.60 lakh (as per the ageing schedule) Consequently, profit for the year is overstated by Rs. 9,483.60 lakh.</p>	<p>The Company has no stated policy regarding making provision of debt over 3 Years. The matter is subjudice. Further there is also certain amount held as payable. Necessary action will be taken on disposal of the pending litigations.</p>
<p>8. (Note 4) Other Financial Assets Rs. 2,276.96 lakh Balance with bank-Earmarked Rs. 2,276.96 lakh</p> <p>a) Comparative amount for previous period has been taken as Rs. 1,715.40 lakh as against Rs. 61.01 lakh as per audited financial year for 2020-21. The amount of Rs. 1,654.36 lakh has been reclassified from Cash and cash equivalents - Other bank balances [Note 9(b)].</p>	<p>Disclosed under broad headings as per Ind AS given in Note 5.</p>
<p>b) Balance include Rs. 61.01 lakh brought forward from earlier years without details and confirmation. Consequential effect could not be ascertained.</p>	<p>Noted and will be reconciled.</p>
<p>c) Details of bank guarantees issued to different authorities (as stated in Note 4.1 to financial statements) not readily available</p>	<p>Details of Bank Guarantees issued to different authorities are available with the Company and furnished to the Auditors.</p>
<p>8A. (Note 5) Deferred Tax Asset (Net) Rs. 920.63 lakh</p> <p>Amount of deferred tax assets and liabilities for each type of temporary difference has not been disclosed as required by Ind AS-12 Income Taxes [Para 81(g)]</p>	<p>Will be disclosed as per Ind AS</p>
<p>9. (Note 6) Other Noncurrent Assets Rs. 4,851.51 lakh</p> <p>9.1 Capital Advance Rs. 522.37 lakh</p> <p>a) i) Includes 294.45 lakh being advance for land acquisition brought from earlier years. However,</p>	<p>Minor discrepancy but all are coming under the same note and hence of no effect.</p>

<p>comparative amount as on 31.03.2021 (included in Other advances) has not been regrouped.</p> <p>ii) Balance amount payable in respect of the above advance has not been disclosed as Commitment (Note 31B to financial statement).</p>	
<p>b) i) The amount of Rs. 137.92 lakh referred to in Note 6.1 to financial statements, in our opinion, should have been provided as doubtful of recovery considering nature of payment and counter claim by the party.</p> <p>Accordingly, profit for the year is overstated by Rs. 137.92 lakh</p>	Matter is sub-judice and will be dealt accordingly
<p>ii) The amount of counter claim has not been ascertained and disclosed as Contingent liability (Note 31A to financial statements)</p>	Noted
<p>9.2 Deposit with statutory authorities and other Rs. 4.256.42 lakh</p> <p>The balance includes</p> <p>a) Rs. 1,117.06 lakh hitherto disclosed as Land advance and advance to others. The basis and rationale for regrouping has not been explained.</p> <p>b) Rs.445.91 lakh advances released towards CSR activities relating to approved projects of 2017-18 to 2020-21 stated to be pending adjustment on receipt of Utilisation Certificates (UCs). However as per information furnished by CSR Section, unadjusted advance pending receipt of UCs as on 31.03.2022 is only Rs. 192.25 lakh.</p>	<p>Will be reviewed for required adjustment in 2022-23</p> <p>Will be reviewed for required adjustment in 2022-23</p>
<p>Hence, in our opinion, pending reconciliation, the difference of Rs 253.66 lakh requires to be provided for as CSR expenditure. Accordingly, Retained Profit is overstated by Rs. 253.66 lakh requires to be provided for as CSR Expenditure.</p> <p>(assuming entire differential amount had been utilised in earlier years, in the absence of necessary details).</p> <p>c) Rs. 210.41 lakh being amount withheld by Monitoring Committee (MC/CEC) towards implementation of R&R works, representing</p>	<p>Will be reviewed for required adjustment in 2022-23</p> <p>Will be reviewed for required adjustment in 2022-23</p>

<p>i) Rs. 59.45 lakh being 10% withheld relating to first phase of R & R work in respect of ML 2629 to be refunded only on direction of Hon'ble Supreme Court.</p>	<p>After review, necessary action will be taken</p>
<p>ii) Rs. 150.96 lakh being amount withheld on account of damage to R & R works executed due to sliding of overburden dump (ML1659) which would be considered for refund after redoing the R & R works.</p>	<p>After review, necessary action will be taken</p>
<p>Hence, consequential effect not ascertainable at this stage.</p>	
<p>d) Rs. 36.96 lakh advance paid for construction of retaining wall and check dam as per approved mining plan [relating to ML. 2629]. We are informed that work completed during 2015 and contractor had submitted bill for Rs.67.59 lakh, balance amount of Rs. 30.63 lakh is pending settlement. Consequently, Retained Earning is overstated by Rs. 67.59 lakh, other Non-Current asset overstated by Rs. 36.96 lakh and Other Financial Liabilities understated by Rs. 30.63 lakh.</p>	<p>After review, necessary action will be taken</p>
<p>e) Rs. 483.79 lakh being Advance Others for which no proper details has been furnished. Hence, consequential effect if any not ascertainable.</p>	
<p>f) Rs. 891.42 lakh being amount deposited with court representing i) Rs. 64.01 lakh balance brought forward from earlier years in respect of which details are not readily available and hence recoverability of the balance could not be ascertained.</p>	<p>Will be reviewed for required adjustment in 2022-23</p>
<p>ii) Rs. 588.47 lakh court fee paid during 2020-21 for filing IA / counter claim in a case filed by a party against the company. Though Hon'ble High Court has quashed the order of lower court admitting the 1A. We are informed that the matter is now before the Supreme Court. Hence, the recoverability depends upon the Hon'ble Supreme Court.</p>	
<p>Consequential effect cannot be ascertained at this stage.</p>	

<p>iii) Rs. 209.16 lakh deposited with court during January 2020 pending company's appeal against arbitral awards. The appeal has been dismissed on 17.03.2022 and company has on 27.06.2022 deposited with court Rs. 368.51 lakh (net of TDS of Rs. 18.72 lakh) representing penalty of Rs. 200 lakh and interest of Rs.187.23 lakh as per arbitral award. The court has since permitted transfer of the said amount to the Decree holders.</p> <p>In view of the above, in our opinion, the company should have provided for the ascertained liability of Rs. 380 lakh (including estimated interest of Rs. 180 lakh upto 31.03.2022) and recognized Rs.589.16 lakh as expense in profit or loss.</p> <p>Consequently, profit for the year overstated by Rs.589.16 lakh, Other Non Current Asset overstated by Rs.209.16 lakh and Current financial liability understated by Rs.380.00 lakh.</p>	<p>Refund of the amount with interest has been received in F.Y. 2022-23. Statement of account is enclosed</p>
<p>g) Rs.1,117.71 lakh being pre-deposits made while filing Income tax appeals - refer our observation in paragraph 9.3(b) hereunder.</p>	<p>The Company had made a pre deposit of Rs.1,117.71 lakhs while filing Income tax appeals (ref : observation in paragraph 9.3(b)) - this includes pre deposit made for Ay 2014-15 amounting to Rs.512.98 Lakhs. ITAT has disposed of the appeal in favour of the Company and OGE is awaited.</p> <p>In respect of pre-deposits made of Rs.372.09 Lakhs for AY 2018- 19, submission are made in the first appeal and Company is confident of getting favourable orders, including for A.Y. 2009-10 also. Hence classification is in order.</p>
<p>h) Rs.828.25 lakh pre deposit made while filing appeal against service tax demand referred to in Note 31A (a) xvi to financial statements and recoverability/reliability of which is subject to favourable decision in appeal.</p>	<p>Statement of fact. Recoverability is based upon the final decision in the appeal.</p>
<p>i) Rs. 212.17 lakh relating to sales tax appeal which as informed to us, have been deposed of in company's favour. However, status of refund claim with the department has not been furnished. Hence, consequential effect could not be ascertained.</p>	<p>The said sales tax refund includes Rs.157.52 Lakhs for FY 2008-09. Company is hopeful of getting the refund at the earliest.</p>

<p>9.3 a) Refer our observation in paragraph 14.2 regarding Income tax Refund Receivable of Rs. 3,003.00 lakh classified as Current Tax Asset, required to be reclassified as Non Current Asset.</p> <p>Accordingly, Other Noncurrent Assets is understated and Current Tax Assets (Net) is overstated by Rs. 3,003.00 lakh</p>	<p>Out of refund receivable of Rs.3,003.00 lakhs relating to earlier years, Company has already received Rs.1163.06 lakhs (net of interest u/s 244A of Rs.203.34 lakhs and after adjusting balance due for A.Y. 2018-19 of Rs.773.57 lakhs). If the order giving effect to ITAT order is passed before 31.03.2023, Company would get further refund of Rs.660.42 lakhs.</p> <p>Further, 1st AA has already taken up appeal hearing for A.Y.2016-17 and A.Y. 2017-18 and company has submitted written arguments. Orders are awaited</p>
<p>b) The recoverability / realisability of income tax deposit of Rs.1,117.71 lakh and income tax refund receivable of Rs. 3,003,00 lakh (referred to in Para 9.2(g) and 9.3(a) respectively) aggregating Rs.4,120.71 lakh are subject to favourable decision in appeals referred to in Note 31 A(a) vi to xi to financial statements</p>	<p>Please refer reply to 9.2 (g) above.</p> <p>This includes pre deposit made for A.Y.2014-15 amounting to Rs.512.98 lakhs. ITAT has already passed the order dated 07.03.2022 upholding the contention of the company. Company has requested jurisdictional IT office to give effect to ITAT order and hence, hopeful of getting refund before 31.03.2023.</p> <p>In respect of pre-deposits made of Rs.372.09 Lakhs for A.Y.2018- 19, submission of written argument before 1st AA is already completed and hopeful of getting favourable order before 31.03.2023. Similarly, the company is hopeful of getting favourable orders for AY 2009-10.</p>
<p>10. (Note 7) Inventories Rs. 6.512.02 lakh</p> <p>10.1 Finished goods Rs. 6,452.74 lakh</p> <p>a) The management has conducted the physical verification of stock as on 31.03.2022. We could not physically present to inspect the stock taking due to non receipt of advance intimation of stock verification programme by the management as also then prevailing pandemic condition. However, we have carried out such audit procedures so as to satisfy as to prima facie existence of inventory as on 31 March 2022.</p>	<p>Noted for future guidance</p>

<p>b) Stock of iron ore as per book records as verified by the management and quantity of stock considered for valuation found to differ and quantity of 1,95,848.48 MT (1.58,840.48 MT as on 31.03.2021) not considered for valuation is stated to be stock sold in auction not lifted/taken delivery by customers as on 31.03.2022 (refer our observations in paragraph 22.1(b) hereinafter also). However, in the absence of proper reconciliation, consequential effect if any, could not be ascertained.</p>	<p>This quantity was sold in auction and sale has been booked in accordance with the accounting policy. Hence not considered for stock.</p>
<p>c) old stock of iron ore held under the custody of Monitoring Committee declared as 9,99,511 MT as on 31.03.2021 has now been taken as 10,37,776 MT as on 31.03.2022 and the difference of 38,264 MT has been taken as receipt during the year. However no explanation has been given for the above discrepancy.</p>	<p>Since there is no value for the stock, no impact in Balance sheet. Opening balance error is now rectified.</p>
<p>d) i) Attention is drawn to Note 7.2 to financial statements that stock of minerals and granites held for a period over three years are not considered for inventory valuation. Such stock include 11,20,580 MT of iron ore (11,84,441 MT as on 31.03.2021) inclusive of stock held under the custody of Monitoring Committee as aforesaid and 18,266.98 M3 (24,877.54 M3 as on 31.03.2021) of granite blocks. This adhoc practice of not considering non/slow moving inventory for valuation irrespective of its saleability/realisable value is contrary to requirement of Ind AS 2 - Inventories (as also company's accounting policy- Note 38 Bxi) that inventories are to be valued at lower of cost and net realisable value. In the absence of necessary details, consequential effect could not be ascertained</p> <p>ii) The requirement of Ind AS 2-Inventories [Para 36(c) & (d)] regarding disclosure of write down of stock has also not been complied with.</p>	<p>As a matter of prudence, Management does not value stock which are older more than 3 years.</p> <p>There is no such instance.</p>

<p>e) i) Stock of iron ore/granites found to have been identified by lot/block and valued at cost of production of respective years and not under FIFO as stated in Note 7.1 to financial statements.</p> <p>ii) Cost of production prepared by the units have been adopted, which however has not been reconciled with the financial books maintained at Head Office. Pending proper reconciliation, consequential effect if any could not be ascertained.</p>	<p>It will be reviewed and followed.</p> <p>It will be reviewed and followed.</p>
<p>f) Reference is drawn to Note 7.3 to financial statements that inventories lying at mines produced by the Raising Cum Sale contractors taken as Nil and not valued, in respect of which no details are furnished. However, inventories as on 31.03.2022 found to include granite block - RCS valued Rs. 102.48 lakh (Rs. 178.87 lakh as on 31.03.2021)</p>	<p>Suitable action will be taken</p>
<p>10.2 Semi-finished goods</p> <p>The value of ROM (Run of mine) stock held as on 31.03.2022 (estimated at Rs. 417.41 lakh) has not been reckoned though value of such stock held as on 31.03.2021 of Rs. 841.62 lakh had been included in Finished Goods Consequently, profit for the year is understated by Rs. 417.41 lakh.</p>	<p>There is no ROM stock as at 31.03.2022 which required to be valued.</p>
<p>10.3 Stores & Spares Rs. 59.28 lakh</p> <p>a) The stock of stores & spares held at the units include old /obsolete/ unserviceable items, which however have not been segregated. Further, correctness of valuation stated to be under FIFO basis could not be ascertained in the absence of proper records/details.</p>	<p>It will be reviewed and rectified during FY 22-23.However the amount is not material.</p>
<p>b) The inventory does not include Rs. 25.15 lakh value of an item accounted as purchase as on 31.03.2022 but taken in stock register only on 01.04.2022</p>	<p>It will be reviewed and rectified during FY 22-23.However the amount is not material.</p>
<p>11. (Note 8) (Current) Trade Receivable Rs. 156.84 lakh</p> <p>11.1 Refer our observation in Para 7.1 (a) above regarding classification and ageing schedule of Trade Receivables.</p>	
<p>11.2 In Trade Receivable Ageing Schedule as on 31.03.2021. Rs. 125 lakh being unbilled debtors as on 31.03.2021 relating to loading charges has been included in debts due less than 6 months.</p>	<p>Noted</p>

<p>12. [Note 9(b) Other bank balances Rs. 2,31,507.45 lakh</p> <p>Refer our observation in Para 8(a) regarding reclassification of comparative amount for previous period.</p>	<p>Will be considered and addressed in the year 2022-23</p>
<p>13. (Note 11) Other Financial Assets Rs. 5,415.16 lakh</p> <p>13.1 Sundry dues realisable Rs. 229.14 lakh</p> <p>The balance includes</p> <p>a) Rs. 110.87 lakh being advances released during the year towards CSR activities, pending receipt of Utilisation Certificate and treated as spent by the CSR section for reporting purpose. This practice of treating amount released as spent without evidence of actual utilisation needs to be reviewed.</p>	<p>It will be reviewed and followed in 22-23.</p>
<p>b) i) Rs. 46.75 lakh being second instalment of advance (25%) for construction of retention wall at waste dump (ML. 2629) at cost of Rs. 187 lakh. The particulars of accounting of first instalment of Rs.93.50 lakh has not been furnished.</p> <p>ii) We are informed that the construction is still under progress for want of site clearance by forest department. We find that in the provision for PMCP, related amount of pending expenditure has been shown as Rs. 30.15 lakh only. Consequently, Non Current provision is understated and profit for the year overstated by Rs. 156.85 lakh.</p>	<p>It will be reviewed and followed in 22-23.</p>
<p>c) Rs.18.10 lakh amount approved by the Board of Directors as contribution towards mobile testing laboratory of Department of Mines & Geology accounted as advance. Consequently. Other Financial asset is and profit for the year overstated by Rs. 18.10 lakh.</p>	<p>Noted for future guidance</p>
<p>13.2 Accrued interest on deposits Rs. 5.136.85 lakh</p> <p>Deposit wise details for the balance of accrued interest on bank deposits as on 31.03.2022 has not been compiled / furnished to us. Attention is also drawn to our observations in paragraph 23.1(a) hereinafter. Hence, consequential effect if any, could not be ascertained.</p>	<p>Already furnished the document for verification to Audit. Documents are enclosed.</p>

<p>14. (Note 12) Current Tax Assets (Net) Rs.1,611.98 lakh</p> <p>14.1 Advance income tax / TDS Rs. 25,442.25 lakh for the year together with refund receivable of Rs. 4,939.73 lakh has been set off against Income tax provision of Rs. 28,770 lakh for the year. The offset of Refund Receivable for earlier years and current tax liability (for the year) is not in accordance with Ind AS 12- Income taxes (Para 72). Hence, Current Tax Asset (net) and Current tax liabilities (net) are understated by Rs. 3,327.75 lakh.</p>	<p>There is no understatement of current tax assets (net) and current tax liabilities (net) to the extent of Rs.3327.75 lakhs.</p> <p>Presentation of current tax assets is same as in the previous year</p> <p>The company is hopeful of getting the refund of Rs.4939.73 lakhs before 31.03.2023</p> <p>Out of the refund receivable of Rs.4939.73 Lakhs, we have already received Rs.1163.06 Lakhs net of interest u/s. 244A of Rs.203.34 Lakhs and after adjusting balance due for A.Y.2018-19 of Rs.773.57 Lakhs. Further, the second appeal filed before ITAT for AY 2013-14 and 2014-15 were disposed off in favour of the Company and the company has applied to jurisdiction income tax for passing an order to give effect to the ITAT. If order giving effect to appeal order is received, company would get refund of Rs.660.42 Lakhs.</p> <p>Further, 1st AA has already taken up appeal hearing for AY 2016- 17 and AY 2017-18 and company has submitted written arguments. Orders are awaited.</p>
<p>14.2 Refund receivable Rs. 4,939.73 lakh include Rs.3,003.00 lakh relating to earlier years which have been adjusted by the Department against outstanding demands under appeal and hence not expected to be recovered/ received within a year from the Balance Sheet date.</p> <p>Hence, the amount of Rs. 3,003.00 lakh should have been classified as Other Noncurrent asset (Note 6 to financial statements).</p>	<p>Out of refund receivable of Rs.3,003.00 lakhs relating to earlier years, Company has already received Rs.1163.06 lakhs (net of interest u/s 244A of Rs.203.34 lakhs and after adjusting balance due for A.Y. 2018-19 of Rs.773.57 lakhs) If the order giving effect to ITAT order is passed before 31.03.2023, Company would get a refund of Rs.660.42 lakhs.</p> <p>Presentation of refund receivable in the financial statement is same as in the previous year. Company is hopeful of getting refund of Rs.660.42 lakhs before 31.03.2023.</p>

<p>15. (Note 13) Other Current Assets Rs. 662.37 lakh</p> <p>Balance with GST and other authorities Rs. 582.67 lakh</p> <p>The balance include</p> <p>a) Rs.209.98 lakh being Royalty net of credit balance / liability Rs.112.30 lakh. The gross amount of Rs. 322.28 lakh stated to be prepaid) include Rs. 321.52 lakh and the liability of Rs. 112.30 lakh include Rs. 107.84 lakh brought forward from earlier years.</p> <p>We are informed that the balances are subject to reconciliation. Hence, consequential effect and correctness of offsetting of credit balance/ liability could not be ascertained.</p>	<p>Will be reconciled for required adjustment in 2022-23</p>
<p>b) Rs. 323.36 lakh being Goods and Service Tax claimable which as informed to us, is subject to reconciliation. Hence, consequential effect could not be ascertained.</p>	<p>Will be reconciled in 2022-23</p>
<p>16. (Note 16) (Non current) Other Financial Liabilities Rs. 727.71 lakh</p> <p>16.1 The statutory liabilities relating to Environment Protection Fee of Rs.1,904.24 lakh referred to in Note 16.1 (a), Forest Development Tax of Rs.233.75 lakh referred to in Note 16.1 (b) to financial statements hither to classified as Noncurrent Other financial liabilities have been reclassified as Current Other Financial Liabilities [Note 19(b)] and Other Noncurrent liabilities (Note 17A) respectively.</p>	<p>Will be reviewed.</p>
<p>16.2 Security and earnest deposit Rs. 727.71 lakh</p> <p>a) The balances are subject to reconciliation and confirmation. Also, and in the absence of necessary details correctness of classification could not be ascertained. Hence, consequential thereof not ascertainable.</p> <p>b) Amount of Fixed deposits taken in lieu of security deposits from parties / contractors has not been disclosed.</p>	<p>Will be reviewed and reconciled.</p>

<p>17.1 Retirement benefits (superannuation) Rs. 47.31 lakh</p> <p>a) As per Note 17.2 to financial statements, the contribution has not been transferred to Superannuation Trust Fund pending approval from the Government. The company is found to have derecognised liability amounting Rs. 285.08 lakh by credit to profit & loss (included in Other Income - Note 23). It represents Rs.116.58 lakh excess provision made for 2008-09 to 2015-16, Rs.101.23 lakh amount of provision in excess of remittance to LIC made during the year @ 8.33% for 2016-17 to 2019-20 and Rs. 67.26 lakh amount of provision made in excess of 8.33% for 2020-21.</p>	Noted														
<p>b) As per the Superannuation Scheme in respect of employees outside the purview of the Bonus Act, contribution equivalent to bonus is to be remitted. During the year, the Board of Director had approved remittance of contribution @ 8.33% for the year 2016-17 to 2019-20 in view of delay in receipt of Government approval for balance 11.67%. Hence, in our opinion de-recognition of unpaid liability relating to year 2016-17 to 2020-21 is not correct.</p> <p>Accordingly, profit for the year is overstated and Noncurrent provision understated by Rs. 168.49 lakh.</p>	Noted														
<p>17.2 Mine Closure Rs. 51.284.25 lakh</p> <p>a) The balance represents provision made for the following obligations</p> <table border="0" data-bbox="162 1357 833 1689"> <tr> <td>i) Final Mine Closure Plan (FMCP)</td> <td></td> </tr> <tr> <td>- Working Mines / quarries</td> <td>8,694.71</td> </tr> <tr> <td>ii) Final Mine Closure Plan (FMCP)</td> <td></td> </tr> <tr> <td>- Surrendered Mines/Quarries</td> <td>4,708.89</td> </tr> <tr> <td>iii) Final Mine Closure Plan (FMCP)</td> <td></td> </tr> <tr> <td>- Non working Mines</td> <td>33,348.18</td> </tr> <tr> <td>iv) Progressive Mine Closure Plan (PMCP)</td> <td>4,532.47</td> </tr> </table>	i) Final Mine Closure Plan (FMCP)		- Working Mines / quarries	8,694.71	ii) Final Mine Closure Plan (FMCP)		- Surrendered Mines/Quarries	4,708.89	iii) Final Mine Closure Plan (FMCP)		- Non working Mines	33,348.18	iv) Progressive Mine Closure Plan (PMCP)	4,532.47	Factual position
i) Final Mine Closure Plan (FMCP)															
- Working Mines / quarries	8,694.71														
ii) Final Mine Closure Plan (FMCP)															
- Surrendered Mines/Quarries	4,708.89														
iii) Final Mine Closure Plan (FMCP)															
- Non working Mines	33,348.18														
iv) Progressive Mine Closure Plan (PMCP)	4,532.47														
<p>b) Refer our observation in Para 3.3 above regarding provision relating to FMCP operating / working mines.</p>	Reply also made against relevant para														

c) The provisions are based on in house technical estimates as on 01.04.2021 made during the year. However, nature and amount of change in estimates and affect thereof has not been disclosed as per Ind AS 8 (Para 39)	Factual position
d) The company has made provision for FMCP obligation relating to surrendered mines at Rs. 4,491.50 lakh (as against provision of Rs.2,180.66 lakh held as on 31.03.2021) and is escalated for inflation. The additional provision of Rs. 2,310.34 lakh on account of change in estimate and escalated amount/borrowed cost of Rs. 217.39 lakh (aggregating Rs.2,528.23 lakh) have been treated as Operating Expense (Note 29A).	Reply also made against relevant para
e) i) Refer our observation in Para 3.3 (a)(ii) above regarding treatment of FMCP obligation relating to non-operating working mines in earlier years and accordingly the company had during 2020-21 de-recognised the provision held as on 31.03.2020.	Factual position.
ii) Attention is drawn to Note 45 and 46B vii-I ii to financial statement. During the year, the company has recognised provision for FMCP obligation relating to non operating working mines based on technical assessment as on 01.04.2021 of Rs.31,808.46 lakh which has been escalated for inflation. Accordingly, amount of Rs. 30,340.18 lakh has been adjusted against Retained Earnings, escalated amount borrowing cost of Rs. 1,468.46 lakh and Rs. 1,539.54 lakh treated as Operating expenses of 2020-21 and current year respectively (Note 29A).	It will be reviewed in 2022-23
iii) The company has not explained the rationale of further change in accounting policy made during the year and has also not complied with requirement of Ind AS 8 (para 29).	It will be reviewed in 2022-23
f) i) 1. As per Company's Significant Accounting Policy - Note 46B vii-2 the company reassess the progressive mine closure plan (PMCP) at the end of the year, and if any difference will be provided for and any expenditure incurred towards mine closure plan during the year will be charged to the Statement of Profit & Loss (as against earlier policy of debit to the progressive mine closure plan).	Noted for future guidance

<p>2. The company has found to have made provision for reassessed amount in earlier years instead of making provision for the difference. The amount of Rs. 19,927.25 lakh disclosed as liability written back under Other Income during the year (Note 23 to financial statements) includes amount on account of such error. However, the such error and the effect thereof has not been ascertained and disclosure requirement as per Ind AS -8 (Para 49(9)) has not been complied with.</p>	<p>It will be reviewed in the F.Y. 2022-23</p>
<p>3. Further, the amount written back is net of expenditure Rs.224.48 lakh incurred during the year, which as per company's accounting policy should have been charged to profit or loss. Consequently Other Income and Operation Expenses are understated by Rs.224.48 lakh.</p>	<p>It will be reviewed in the F.Y. 2022-23</p>
<p>ii) 1. The provision for PMCP obligation of Rs. 4,532.47 lakh held as on 31.03.2022 is based on in house technical assessment made during the year. However, in the absence as proper analysis of components for which estimate had been made in earlier years & considered as completed/achieved and accounting of expenditure there against, we are unable to ascertain whether the provision held is adequate. Attention is also drawn to our observation in sub para 2 below & para 13.1 (b) herein above.</p>	<p>It will be reviewed in the F.Y. 2022-23</p>
<p>2. We are informed that PMCP / R&R work relating to one of the iron ore mine (ML. 1659) proposed during the period 2015-16 to 2020- 21 has not been taken up for want of necessary suggestions from ICFRE and not considered in the aforesaid technical assessment pending receipt of the report. ICFRE vide in report dated 13.04.2022 proposed additional measures for R&R works with aggregate cost of Rs. 1,327.70 lakh as per SR of 2012, with advice to adopt latest rates of Government of Karnataka for implementation of suggested work) as the R & R plan was approved during 2012-13.</p>	<p>It will be reviewed in the F.Y. 2022-23</p>

<p>We are informed that since ICFRE suggestion came in April 22 and as the work will be taken up stage by stage as per the site requirement, no provision has been made in the current year. This stand, in our opinion, is contrary to the company's accounting policy that 'the company has created a provision to meet the expenses on account of Progressive Mine Closure Plan' (Note 46Bvii)-Mine Closure Liability). Consequently, profit for the year is overstated and the Provision is understated by Rs. 1,327.70 lakh (subject to adopting latest rate as stated above).</p>	
<p>g) Attention is also drawn to our observation in Para 3.3 (iii) 3 above regarding non revision of escalation rate.</p>	<p>It will be reviewed in the F.Y. 2022-23</p>
<p>Others</p> <p>17.3a) The company in terms of the order of Hon'ble Supreme Court (based on recommendation for prevention of air pollution and safe environment by the Central Empowered Committee) is required to approach the State Government for Right of Way (ROW)/Forest clearance (FC) approval within a period of one year from the date of order (07.12.2017). Where after the appropriate authority in State Government/Central Government will (have to) finalise the matter within two months from the date of receipt of application and thereafter the lessee (company) will be required to complete the construction of conveyor belt system within a period of 18 months after acquiring the Right of Way (ROW) and/or grant of Forest Clearance (FC) approval, as may be.</p>	<p>Subbarayanahalli Iron Ore Mine(SIOM)</p> <p>The Company had submitted Conveyor Belt System proposal on 06.10.2018 in respect of, for which, Stage-I approval has been granted. In the meantime, it was informed by KMERC that the proposal is overlapping with BKG's FC proposed area for installation of Conveyor Belt System. Hence, we were directed to re-align our proposal avoiding the overlapping area. Accordingly, new FC proposal submitted on 24.08.2020, for which, Stage-I approval is under process.</p> <p>Thimmappanagudi Iron Ore Mine (TIOM)</p> <p>The Company had submitted Conveyor Belt System proposal on 07.10.2018, for which, Stage-I approval has been granted. In the meantime, it was informed by KMERC that there is a shift in the proposed railway siding (for discharge point of conveyor belt). Hence, we were directed to re-align our proposal to the new siding. Accordingly, new FC proposal submitted on 06.07.2020, for which, Stage-I approval is under process.</p> <p>The delay in installation of Conveyor Belt System is not from KSMCL.</p>

<p>b) i) The Deputy Conservator of Forest, pursuant to 'in principal' approval (I stage) accorded by Ministry of Environment, Forest & Climate Change, Government of India, issued demand notice during December 2019 for payment of compensatory forestation (CA) & Net Present Value (NPV) in respect of two mines (ML No 2629 & 2605) aggregating Rs. 717.95 lakh for diversion of 36.574 Ha of forest land.</p>	<p>The demand notice was issued for payment of CA & NPV in respect to Stage-I clearance as explained in 17.3 (a) (Annexure-2 & 3).</p> <p>KSMCL has requested Forest Department to withdraw those FC proposals (letters enclosed as (Annexure-4 & 5).</p> <p>Hence, the payment was not made</p>
<p>ii) However, in view of Karnataka Mining and Environment Restoration Corporation Ltd (KMERCL) changing the alignment, the company submitted new FC proposal during July/august 2020. The issue of FC/ROW in respect of company's application are still pending.</p>	<p>Regular follow-up is being taken up for fast processing of FC proposals. The delay is from Forest Department.</p>
<p>iii) In the meanwhile, the Director, Department of Mines & Geology has issued notice dated 30-07-2021 regarding delay in obtaining FC for installation of conveyor belt work with possibility of initiating action to stop the mining operation for non-adherence of general and specific condition of the Hon'ble Supreme Court.</p>	<p>As the delay is not from KSMCL, there will not be any possibility of initiating action to stop the mining operation for non-adherence of general and specific condition of the Hon'ble Supreme Court.</p>
<p>iv) The company has estimated project cost and EPMC consultation cost of installation of conveyor belt system to be Rs. 34,541 lakh</p>	<p>Noted</p>
<p>c) i) The company has not provided for the aforesaid legal obligation estimated about Rs. 35.258.95 lakh (as stated sub Para b(i) & (iv) above) as per paragraph 36 of Ind AS 37, 'Provisions, Contingent Liabilities and Contingent Assets'.</p>	<p>Noted for future guidance.</p>
<p>ii) The company has also not disclosed in the financial statements the above facts and the possibility stoppage of operation of both the operating iron ore mines.</p>	<p>Since the delay is not from KSMCL, there will not be any possibility of stoppage of operation of the Company's both the operating iron ore mines.</p>
<p>d) The consequential effect of the above, on the Retained Earnings / profit for the year could not be ascertained in the absence of necessary details including terms of FC and useful life.</p>	<p>Will be reviewed in 2022-23</p>

<p>17.4 We are informed that the Core Committee [formed consequent to expiry of bipartite agreement with the employees (as on 31.03.2020)] has recommended revision of in certain allowances with annual financial impact of Rs. 211.26 lakh in our opinion pending execution of formal bipartite agreement that the estimated liability of Rs. 422.52 lakh should have been provided for as per paragraph 36 of Ind AS 37. Consequently, profit for the year is over stated and Noncurrent provision is understated by Rs. 422.52 lakh.</p>	<p>Under discussion, noted for further guidance</p>
<p>17.5 The company has during 2020-21 decided to accept the arbitral award in respect of a raising contract, consequent to dismissal of its appeal against the award. However, the liability of Rs. 824.22 lakh arising there from has not been recognised in the accounts. Consequently, retained profit is overstated by Rs. 824.22 lakh.</p>	<p>Matter is sub judice in view of pendency of appeal in the Higher Court. Only on disposal of the appeal, suitable accounting adjustment will be made on the basis of the outcome in the appeal</p>
<p>18. (Note 17A) Other Non Current Liabilities Rs. 233.75 lakh</p> <p>a) The Statutory Liabilities hitherto classified as Other Financial Liabilities (Note 16) has been reclassified during the year.</p>	<p>It will be reviewed in 2022-23</p>
<p>b) As per Note 17A (a) to financial statements statutory liabilities include Forest Development Tax (FDT) payable amounting to Rs. 233,75 lakh. The amount is being brought forward from earlier year and no details made available. Hence, consequential effect if any and correctness of classification could not be ascertained.</p>	<p>It will be reviewed in 2022-23</p>
<p>19. (Note 18) Trades Payable Rs. 2,637.66 lakh</p> <p>19.1 a) The correctness of ageing schedule could not be ascertained in the absence of bill wise details and due date of payment as also particulars of disputes,</p>	<p>KSMCL invited tender during Sept, 2014 to extract ROM at Thimmappanagudi Iron ore Mine. M/s.South West Mining Ltd., was the successful bidder.</p> <p>M/s.SWML was deployed heavy earth moving machinery at TIOM from 01.11.2014 to 31.03.2017 and extracted ROM. The entire iron ore product sold through Monitoring committee and sale proceed realised by KSMCL.</p>

	<p>As per the agreement dated 26.11.2014 clause 13(iii) " The contractor shall forward bills for the work performed during the month within five working days of subsequent month to the paying authority with due certification and recommendation by the Mine Manager. The bill shall be paid within 30 days from the date of submission".</p> <p>" In case if the ROM produced is not sold within 30 days of the production an advance of 60% will be paid on volume metric basis for the ROM quantity produced in the concerned month and will be adjusted against the actual payable in the subsequent bills.</p> <p>As per terms and condition of the agreement the contractor submitted the bills duly certified by the Mine Manager within stipulated time but till date not cleared the RCS bills to SWML.</p> <p>The Company has not accepted any Arbitration award during the year 2020-21. KSMCL will take action to clear the contractor bills at the earliest.</p>
<p>b) The balance is found to include Rs 2,326.52 lakh brought forward from earlier year without proper explanation. Hence, consequential effect could not be ascertained.</p>	<p>Under discussion, noted for further guidance.</p>
<p>19.2 Attention is drawn to Note appended to Note 18 to financial statements that amount due to micro and small enterprises has been determined based to the extent such parties have been identified on the basis of information available with the company and the principal amount remaining unpaid, interest due and payable for the period of delay etc. are Nil. However, the company has not documented the identification process. Further, list of micro and small enterprises as per the amended definition of MSMEs has not been compiled. Hence, correctness of disclosure could not be ascertained.</p>	<p>MSME and Non MSME is in Balance Sheet. Ageing is provided generally.</p>

<p>20. (Note 19) Other Financial Liabilities Rs. 2,664.27 lakh</p> <p>20.1 Provision for employees benefit and statutory liabilities which were hither to classified as Other Financial Liabilities have been reclassified as Other Current Liabilities.</p>	Noted for necessary action
<p>20.2 Creditors for expenses Rs. 1,838.08 lakh</p> <p>a) The balance include of Rs. 62.20 lakh brought forward from earlier years in respect of which details are not readily available and hence consequential effect could not be ascertained.</p>	Noted for necessary action in the future years.
<p>a) i) The balance also include liability towards Dead/surface rent Rs.230.25 lakh which is net of debit balance of Rs. 98.17 lakh (stated to be prepaid). No details made available for credit/ liability of Rs. 303.53 lakh and debit balance of Rs. 98.17 lakh brought forward from earlier years.</p>	Details pertaining to Dead and surface rent were provided.
<p>ii) No provision for dead / surface rent for non operating mines is found to have been made-amount not ascertained.</p> <p>Hence, consequential effect if any and correctness of offsetting could not be ascertained.</p>	As per the meeting proceedings dated 07.03.2018 held under the Chairmanship of Director, Department of Mines & Geology, dead rent has to be made for non-operating mines and quarries till the lease period is valid. Company vide its letter No. KSMCL/ lease/04/dead rent/2022-23/2045 dt. 15.10.2022 to the Secretary to Government for exemption of payment of dead rent for non-operating mines / quarries (Annexure -6) .
<p>b) Includes Sundry creditors for other expenses of Rs. 1,682.87 lakh in respect of which proper details not furnished. The amount includes Rs.744.23 lakh relating to acquisition of land referred to in Para 3.1 (a) hereinabove.</p>	
<p>c) No provision in the account has been made for lease rent & supervision charges payable to forest department and for property tax amount not ascertained.</p>	Rs.1,42,89,852/- paid towards back wages for employees terminated due to Medical unfit in the year 1998 as per the Order of High Court of Karnataka.

<p>d) The company has in June 2021 deposited Rs. 267 lakh as unspent amount relating to projects under CSR treated as ongoing in a separate bank account stated to be as per Companies (CSR Policy) Amendment Rules 2021. However, the company had not recognised such "unspent amount" as liability as on 31.03.2021 as per Ind AS 37 [para 17(a)]. Balance in the designated account as on 31.03.2022 was Rs. 154.85 lakh. Accordingly, retained profit, to the extent ascertainable, is overstated by Rs. 267.00 lakh, profit for the year understated by Rs. 112.15 lakh and Other Financial Liabilities understated by Rs. 154.85 lakh.</p>	<p>Forest Department lease rent and supervision charges have already paid in respect of Thimmappanagudi Iron Ore Mine (TIOM) upto 2020-21. In respect of Subbarayanahalli Iron Ore Mine(SIOM) lease rent and supervision charges has been made upto 2018-19 @ Rs.5,000/- per hectare(lease rent) and supervision charges @ Rs.187.50 per hectare.</p> <p>Required lease rent and supervision charges per annum is as below:</p> <ol style="list-style-type: none"> 1. TIOM – 146.964 Ha. : Rs. 7,62,376.00 per annum. 2. SIOM – 80.93Ha.: Rs. 4,19,824 per annum. <p>Payment shall be made after obtaining demand notice from Forest Department, GoK.</p>
<p>20.3 Retention money Rs. 633.61 lakh Security Deposit Rs. 114.29 lakh</p> <p>a) The correctness of classification as current liability could not be ascertained in the absence of necessary details.</p> <p>b) Amount of fixed deposits taken in lieu of security deposit from the parties/contractors has not been disclosed.</p>	
<p>21. (Note 20) Other Current Liabilities Rs. 8,448.58 lakh</p> <p>21.1 Advance from customers Rs. 1,454,49 lakh</p> <p>a) Disclosure requirement as regards contract liability as 115, 'Revenue from Contracts with Customers' has not been complied with.</p>	<p>Under discussion. Noted for future guidance.</p>
<p>b) The amount represents credit balance in Sundry Debtors accounts and is found to include Rs.943.46 lakh (including Rs.91.24 lakh due to an associate company and Rs. 87.02 lakh relating to a party referred to in para 9.2(1) (iv) herein above) brought forward from earlier years, without proper details. Hence, consequential effect could not be ascertained.</p>	<p>Under discussion. Noted for future guidance.</p>
<p>c) Refer our observation in paragraph 22.1 herein below regarding sales setup pending delivery.</p>	

<p>21.2 Provision for employee benefits</p> <p>- Provision for bonus, incentive and other benefits Rs. 1,040.07 lakh.</p> <p>Bonus payable</p> <p>i) The company had been providing for bonus to eligible employees at 20%. However, during the year amount provided in excess of 8.33% (minimum rate) aggregating Rs. 114.03 lakh has been derecognised and taken to profit or loss without ascertaining available surplus & allowable surplus and bonus payable as per Payment of Bonus Act (as also unpaid bonus as on 31.03.2022). In our opinion, de- recognition of liability is not appropriate as prima facie eligible bonus would be @ 20% (maximum rate). Consequently, profit for the year is over stated and liabilities is understated by Rs. 114.03 lakh.</p>	<p>Under discussion. Noted for future guidance.</p>
<p>ii) The bonus for 2021-22 has been provided at 8.33% (of Rs.0.08 lakh), which is not appropriate as prima facie eligible bonus would be 20% (maximum rate).</p>	<p>Noted for future guidance</p>
<p>21.3 Statutory Liabilities Rs. 5,923.85 lakh</p> <p>a) i) As per Note 16.1 (a) to the financial statements, the company has not paid Environment Protection Fee (EPF) of Rs. 1,904.24 lakh relating non working mines.</p>	<p>The total liability of EPF payable by the Company on the total non-forest lease land is Rs. 44.90 Crore. Of which, Rs. 25.88 Crore payment made towards EPF. Balance payment shall be made depending on the demand note and the decision of Board.</p> <p>On anticipation of lease renewal, before amendment of MMDR 1957 and KMMCR 1994, EPF has been paid to the Government.</p> <p>Balance EPF amount payable for non-working mines shall be made after deemed extension of lease period.</p>
<p>ii) The amount (at Rs. 84,000 per Ha on non forest / patta revenue land used for mining/quarrying) is as per demand raised by Dept. of Mines & Geology (DMG) in terms of Govt. of Karnataka Notification dated 04.02.2009. Though the private mine owners have challenged the levy and obtained interim stay, the company is not a party in the court proceedings. Consequential effect of non payment could not be ascertained.</p>	<p>Non-payment of EPF shall not attract penalty.</p>

<p>b) Includes due to/under District Mineral Fund (DMF) Rs. 1,620.21 lakh, National Mineral Exploration Trust (NMET) Rs. 18.28 lakh and Goods & Service Tax (GST) Rs. 2,154.28 lakh, which are subject to reconciliation and consequential effect thereof not ascertainable.</p>	<p>Under discussion. Noted for future guidance.</p>
<p>21A [Note 21] Provision Rs. 1,126.28 lakh -Retirement benefit (superannuation) Rs. 41.35 lakh Refer our observation in Para 17.1 above. The provision for the year has been made at 8.33% as against 20% [refer Para 21.2 (ii)]. Accordingly provision for the year is understated and profit for the year overstated by Rs. 58.11 lakh. Further, as the payment / remittance requires approval of the Government/Board, the provision of Rs. 41.35 lakh should have been classified as Noncurrent.</p>	<p>Noted and will be reconciled in the current year.</p>
<p>Note 22) Revenue from operations Rs. 1.26,931.96 lakh 22.1 Sale-Iron ore Rs. 1,21,806,41 lakh a) Reference is drawn to company's Significant Accounting Policy Note 46Bxvii as also disclosure (a) under Note 23 to financial statement that 'sale is recognised on raising of delivery note signifying the transfer of control to the buyer', which is in variance with policy hitherto stated that in case of domestic sale, control passes to the customer on the date of delivery and revenue recognition is done on the basis of raising of invoices on customers. The change (and/or of wordings) in company's accounting policy/practice has not been disclosed and requirement of Ind AS-8 (Para 29) has also not been complied with.</p>	<p>There is no change in Accounting Policy and no variance observed.</p>
<p>b) Sale of iron ore is being set up based on invoice raised on acceptance of bid in e-auctions though the (date of) delivery is later. In our opinion, the control passes to the customers only on their taking the delivery, signifying satisfaction of performance obligation, as per Accounting Standard Ind AS 115 (para 31). The sales for the year found to include Rs. 5,372.54 lakh in respect of which delivery iron ore (1,72,615.77 MT) has been taken by customers after the year end. Further, iron ore (1,58,681.15 MT) valued Rs.5,758.83 lakh invoiced in 2020-21 has been delivered only during the year.</p>	<p>Sale of Iron Ore is set up as per the Accounting Policy.</p>

<p>c) Consequently, sales is understated by Rs.386.29 lakh, profit for the year understated by Rs. 490.76 lakh. Retained profit as on 01.04.2021 is overstated by Rs. 4,363.60 lakh and Other Current Liabilities, Inventories & Other Current assets by understated by Rs. 5,372.54 lakh, Rs 943.43 lakh, Rs. 556.27 lakh respectively.</p>	<p>No under or overstatement of Sales / profit.</p>
<p>22.2 Sale of ore & granites Rs. 1,25,744.02 lakh includes Royalty of Rs. 16,347.30 lakh, economic benefit of which does not accrue to the company on its own account. Hence, the same should have been excluded from revenue as per Ind AS 115- Revenue from Contracts with Customers'. Accordingly, Sale of iron ore & granites and Royalty & cess (Note 29A to financial statements) are overstated by Rs. 16,347.30 lakh.</p>	<p>Since Royalty, NMET, DMF attracts GST it is considered as sales and accounted accordingly.</p>
<p>22.3 Details for Rs. 1,977.91 lakh disclosed as sale relating to fixed price and volume based contract not furnished.</p>	<p>Under discussion, noted for future guidance.</p>
<p>22.4 Sale of Service Loading charges Rs. 1.174.39 lakh i) The amount net of Rs. 125 lakh being loading charges recognised as income (and treated as unbilled debtors) as on 31.03.2021 relating to iron ore invoice during 2020-21 but taken delivery by the customers during the year (referred to in paragraph 22.1 above). Consequently, retained profit is overstated and profit for the year understated by Rs.111.24 lakh (net of expenditure, to the extent ascertainable).</p>	<p>No change and the accounting practice followed earlier has been reviewed and set right.</p>
<p>ii) However, the company has not recognised such amount as income during the year. The change in accounting treatment of loading charges on undelivered iron ore has not been explained/ disclosed.</p>	<p>Will be reviewed in 2022-23</p>
<p>b) The income from loading charges has not been reconciled with quantity of iron ore sold and reconciled with loading charges expenditure (Note 29A).</p>	<p>Will be reconciled in 2022-23</p>

<p>23. (Note 23) Other income Rs. 34,091 81 lakh</p> <p>23.1 Interest on deposit with bank Rs. 13.347.89 lakh</p> <p>a) The company has no system of reconciling interest as per the certificate obtained from respective banks with the books of account. We are informed that the adjustments for accrued interest as at the year end is made based on interest paid/credited as reported by the respective banks in Annual Tax Statement (Form 26AS). However, in respect of three bank accounts, the company is found to have accounted interest of Rs. 5,033.55 lakh as income as against Rs. 5,759.79 lakh reported in Form 26AS. The difference has not been properly reconciled/explained and hence impact if any could not be ascertained.</p>	Noted for future guidance
<p>a) Includes Rs. 747.92 lakhs (net of accrued interest of Rs. 70.92 lakh on matured deposit held as on 31.03.2021) relating to deposits matured in earlier year but refunded (with interest from date of maturity settled by the bank during the year. Interest accrued beyond the date of maturity provided and accounted till 31.03.2020 amounting to Rs. 630.98 lakh was withdrawn in 2020-21 (in view of delay in settlement) and adjusted in Other Equity-Retained Earnings as on 01.04.2020. However, the amount received on settlement of litigation has not been disclosed separately as per Accounting Standard Ind AS-1(Para 98)</p>	Will be disclosed in 2022-23
<p>23.2 Other Income Rs. 499.76 lakh</p> <p>a) The balance is net of Rs. 11.34 lakh being of penalty recovered in earlier year now refunded to a party as per court order. Hence, income and expenses are understated by Rs. 11.34 lakh.</p> <p>b) Includes</p> <p>i) Rs. 444.65 lakh being reversal of provision which have not been disclosed separately as per Ind AS-1 (Para 98). Refer our observation in para 17.1 and 21.2 (a) hereinabove also</p> <p>ii) Rs. 55.64 lakh stated to be forfeiture of EMD /security deposit (including Rs.50.00 from a government concern) in respect of which no supporting documents and approval of competent authority have been furnished.</p>	Noted for future guidance.

<p>23.3 Liability written back (PMCP) Rs. 19,927.75 lakh</p> <p>Refer our observation in Para 17.2 (1) hereinabove.</p>	
<p>23A. Reference is drawn to disclosures made under Note 23 to financial statements and</p> <p>i) as regards leased/reserved for operation by the State Government [disclosure (b)]. lease of sand mining blocks granted by the Government during the year has not been disclosed.</p> <p>ii) as regards transfer of lease to third parties [disclosure (e)], fact of overlapping of area of 2.54 Ha as per CEC Report (disclosed in notes to financial statements for 2019.20) and its possible financial implication have not been disclosed.</p>	<p>Will be disclosed in 2022-23</p> <p>Will be disclosed in 2022-23</p>
<p>Note 24) Cost of Material Consumed Rs. 464,02 lakh</p> <p>a) Refer our observation in Para 10.3(b) above regarding purchase of inventory not taken to stock.</p> <p>b) Includes assets valued Rs. 3.26 lakhs purchase for use in government department, expensed without proper authorisation.</p>	<p>Noted for future guidance.</p>
<p>25. (Note 25) Changes [Increase/Decrease] in inventories of finished goods Rs.82.42 lakh</p> <p>Refer our observation in paragraph 10.2 and 22.1 above, Decrease in inventories is overstated by Rs. 561.87 lakh.</p>	<p>Noted for future guidance.</p>
<p>26. (Note 26) Employees Benefit Expense Rs. 4,102,38 lakh</p> <p>26.1a) Reference is drawn to Note 26.2 to financial statements regarding superannuation fund. However, the fact that annual contribution is subject to approval of the government and the contribution is being paid to Life Insurance Corporation under Master Policy have not been disclosed.</p>	<p>Noted for future guidance.</p>
<p>b) Refer our observation in para 21A herein above regarding provision towards superannuation scheme and the expenditure for the year is understated by Rs. 58.11 lakh.</p> <p>The amount for previous year disclosed as Rs. 47.31 lakh is after reversal of provision of Rs. 66.86 lakh during the year.</p>	

<p>26.2 During the year 2020-21, Government of Karnataka has while withdrawing earlier approval accorded for the scheme of amalgamation of Mysore Lamp Works Ltd, has stipulated certain conditions, amongst others, that liability with respect to employees will continue to be the responsibility of KSMCL and employees issues with respect to fitment, payment of arrears etc will (also) be handled by KSMCL. The Board of Directors of the company while noting that the company may have to incur about Rs. 5,250 lakh in future (excluding payment of adhoc amount and salary & other benefit to absorbed employees) decided to seek the reimbursement of the costs incurred on the company. Hence, financial impact of the above cannot be ascertained at this stage.</p> <p>However, the company is yet to seek reimbursement of other cost of Rs. 257 lakh already incurred.</p> <p>These facts have not been disclosed in the financial statements.</p>	<p>Noted for necessary action in the future year/s</p>
<p>26.3 Salary, wages & bonus Rs. 3,559.08 lakh</p> <p>Salaries include payments relating to in-operative mines/quarries (to the extent ascertainable) of Rs. 553.18 lakh, which has not been disclosed separately.</p>	
<p>26.4 Labour & Staff Welfare Rs. 139.81 lakh</p> <p>Include Rs. 4.68 lakh balance in advance account charged to expense without proper details/authorisation.</p>	<p>Noted for future guidance.</p>
<p>26A (Note 27) Finance Cost Rs. 753.34 lakh</p> <p>a) FMCP-Finance Cost Rs. 606.61 lakh - Refer our observation in Para 3.3 hereinabove regarding capitalisation of FMCP cost.</p> <p>b) Interest to others Rs. 45.24 lakh Refer our observation in para 9.2 (f) (iii) regarding interest as per court decree and the expenses is understated by Rs. 389.16 lakh.</p> <p>c) Interest on land compensation Rs. Nil Refer our observation in para 3.1 (a) regarding capitalisation of interest and the expense is understated by Rs. 525.88 lakh.</p>	<p>Noted for future guidance.</p> <p>Noted and will be reviewed in 2022-23</p>

<p>27. (Note 29) Other Expenses Rs. 47,209.96 lakh</p> <p>27.1 Royalty & Cess Rs. 16,334.25 lakh</p> <p>a) Refer our observation in paragraph 22.2 above regarding royalty collected and the expense is overstated by Rs. 16,347.30 lakh.</p> <p>b) Difference of Rs. 13.05 lakh (credit) is subject to reconciliation.</p>	Noted for future guidance.
<p>27.2 Loading charges Rs. 71.09 lakh</p> <p>Refer our observation in paragraph 22.4 above, the amount is understated by Rs. 13.76 lakh (net).</p>	Noted for future guidance.
<p>27.3 Mine Closure expense</p> <ul style="list-style-type: none"> - Progressive mine Rs. Nil - Surrendered/cancelled mine Rs. 2,528.23 lakh - Non- Working Mines Rs. 4,904.13 lakh <p>- Refer our observation in paragraph 17.2 (f), 17.2 (d) & 17.2 (e) respectively regarding provision for PMCP, FMCP-surrendered mines and FMCP-non working mines.</p>	Noted
<p>27.4 Special Purpose Vehicle Rs. 10,596.30 lakh</p> <p>In view of our observation in paragraph 22.1 above, the amount is understated by Rs. 38.63 lakh (net)</p>	Noted for future guidance.
<p>27.5 Corporate Social Responsibility (Note 32) Rs. 1,034.80 lakh</p> <p>a) Refer our observation in paragraph 20.2 (e) above and the amount is overstated by Rs. 112.15 lakh.</p> <p>b) i) Disclosure in Note 32 to the financial statement regarding CSR activities is not as per the amended Schedule III of the Act.</p> <p>ii) Rs. 1,034.80 lakh (previous year Rs. 1,282.59 lakh) disclosed as amount spent in Note 32 (b) are subject to reconciliation with Annual Return prescribed under Companies (Corporate Social Responsibility Policy) Rules 2014.</p> <p>Refer our observation in para 9.2 (b), 13.1 (a) and 20.2 (e) herein above also.</p>	<p>Noted for future guidance</p> <p>Advances have been given to the Government agencies for CSR activities, for which UCs have not been received in certain cases. Reconciliation of accounts with different Government agencies has been taken up and there is no understatement</p>
<p>27.6 Travelling Expenses Rs. 34.78 lakh</p> <p>Includes Rs. 5.63 lakh balance in advance account expended without proper Details / authorisation.</p>	Noted for future guidance.

<p>27.7 Sales Promotion Expense Rs. 218.43 lakh</p> <p>Includes Rs. 170.58 lakh being advertisement charges, relating to government programmes released in earlier years provided as per government's direction.</p>	<p>Noted for future guidance.</p>
<p>27.8 MSTC Commission Rs. 326.20 lakh</p> <p>Refer our observation in paragraph 22.1 above, the amount is understated by Rs. 1.37 lakh (net).</p>	<p>Company recognizes the sales soon after issue of sale invoice cum DO// Acceptance Letter in respect of Iron Ore. Since the bids are made in bulk, DO/ Acceptance Letter in respect of Iron Ore is issued for bulk quantity supported by sale invoice. The moment the sale invoice is raised, royalty is paid and sales are recognized. Inventories are earmarked and not taken as part of current inventory available for sale. Date of delivery mentioned in significant accounting policy refers to date of issue of DO/ Acceptance Letter in respect of Iron Ore and earmarking of so much of the quantity as per DO for exclusive use of buying customer. This is the practice followed in many industries and also by the Company consistently over the years, which has found acceptance of the Statutory and Government Audit.</p> <p>There is no impact on inventories, trade receivable, other current assets, retained earnings and other current liabilities and expenses relating to sale of iron ore (MSTC, Loading and SPV etc)</p> <p>Hence there is no understatement of MSTC Commission.</p>
<p>28. Other Comprehensive Income (OCD)</p> <p>Income tax related to items that will not be reclassified to profit or loss Rs.Nil</p> <p>(debit)</p> <p>The amount of Rs. 2,066.91 lakh being net adjustment of income tax relating to earlier years (short provision Rs.4,092.74 lakh & excess provision Rs. 2,025.83 lakh) presented as OCI in the audited financials for preceding year (2020-21) has now been presented as Income tax for earlier years.</p>	<p>Noted for future guidance.</p>

<p>As the adjustment had arisen mainly due to error in measurement, in our opinion, it should have been adjusted in Retained Earnings as on 01.04.2020. Consequently, Total Comprehensive Income for the year 2020-21 is understated and Retained Earnings as on 01.04.2020 is overstated by Rs. 2,066.91 lakh.</p>	
<p>29. (Note 31) Contingent Liabilities</p> <p>29.1 Bank Guarantees Rs. 1.146.81 lakh</p> <p>a) Confirmation of outstanding bank guarantees as on 31.03.2022 and margin held there against has not been obtained from the bank.</p> <p>b) The balance does not include guarantee to different authorities referred to in Note 4.1 to financial statements.</p>	<p>Confirmation of outstanding Bank Guarantees obtained from the banks are available with the Company and furnished to the auditors.</p> <p>Noted for future guidance.</p>
<p>29.2 Law Suits</p> <p>a) i) The company has disclosed only list of pending cases in Note 31C to the financial statements without indicating the nature and amount of claims against the company, as per Ind AS 37 Provisions. Contingent Liabilities and Contingent Assets.</p> <p>ii) Amount of claims against the company (other than statutory demands). not acknowledged as debt as on 31.03.2022, based on information made available to us, is Rs. 47,314 lakh.</p>	<p>Noted for future guidance.</p>
<p>b) The assessment made by the company in respect of each case whether a potential loss is considered as possible but not probable or is probable requiring to record liability (as stated in Note 31A under 'contingencies and law suits) has not been documented. Hence, the impact of the pending litigations cannot be ascertained.</p>	<p>Noted for future guidance,</p>
<p>29.3 Demand for forest development tax (FDT)</p> <p>a) i) Reference is drawn to Note 31A (a)(i) to (v) regarding various demands for payment of Forest Development Tax (FDT) received from Forest Department authorities.</p> <p>ii) At the meeting held on 05.11.2020 between the Forest Department and the company, it was agreed to resolve the long pending issue in certain manner.</p>	<p>Noted for future guidance.</p>

<p>iii) Pending reconciliation of figures as per company's record and record with that of forest department and decision regarding levy/rate of interest by the Government/Forest department, liability if any that may arise cannot be quantified at this stage.</p>	
<p>29.4 Income tax Demands</p> <p>Reference is drawn to Note 31A(a) vi to xii to financial statements and our observation in paragraph 9.3 (b) herein above.</p>	<p>In note No.31A (a) Sl.No.vi to xii – details regarding income tax liability for various earlier financial years which has not been acknowledged as debt are disclosed.</p>
<p>29.5 Demand for Environment Protection Fee</p> <p>As regards demand of EPF stated in Note 31A(a) xiii, reference is drawn to Note 16.1 (a) to financial statements and our observation in paragraph 21.3 (a) hereinabove.</p>	
<p>29.6 Demand for Arrears Royalty & Surface rent</p> <p>Reference is drawn to Note 31A (a) xiii regarding demand of Rs.3,044 lakh as arrears royalty by Dept. of Mines & Geology (DMG). The amount relates to arrears royalty of Rs. 1,067 52 lakh pertaining to period 2009-10 to 2014- 15 and interest on arrears (upto 31.03.2021) of Rs. 1,976.26 lakh. We are informed that the Monitoring Committee has already recovered the difference in royalty of Rs. 626.02 lakh in 2013.14 and that royalty appears to have been calculated for higher grade than dispatched grade. The company has therefore requested DMG to with draw the demand and issue revised demand.</p>	<p>Noted for future guidance.</p>
<p>29.7 Service tax demands</p> <p>a) i) Reference is drawn to Note 31A(a)xvi to financial statements regarding demand of Rs. 11,921.43 lakh. The company's advocate has informed that the Commissioner has confirmed demand of service tax amounting to Rs. 11,994.23 lakh along with interest and has imposed penalty of Rs. 305.10 lakh. Hence, the amount disclosed in the aforesaid note requires to be reconciled/ updated.</p> <p>ii) We are also informed that the company has filed cross objection against Department's appeal for dropping/reduction in service tax demand of Rs. 65.29 lakh and less/fewer penalties imposed of Rs. 6,208.00 lakh.</p>	<p>The issue pertains to Departmental Appeal No ST/20617/2021-DB against the same Order-in-Original (OIO) No MLR-EXCUS-000-COM-IA-20-2020-21 dated 22.03.2021. The matter involved in the Appeal filed by M/s KSMCL as well as the Department is one and the same. We have filed Cross objections in respect of the aforesaid Appeal on 30.04.2022 praying for dismissal of the said Appeal.</p>

b) i) As regards demand of Rs. 4,100.71 lakh referred to in Note 31A(a) xviii, we are informed that the company has filed detailed reply to the show cause notice on 30.11.2020 and the matter is pending adjudication by the Additional Director General (Adjudication), Mumbai.	Will be reviewed in 2022-23
ii) However, particulars for sum of Rs. 1,383.39 lakh paid under protest and its accounting treatment has not been furnished to us	Will be reviewed and reconciled in 2022-23
29.8 The Company has on 18.08.2013 given an undertaking to the Central Empowered Committee (CEC), as directed vide para III of the Hon'ble Supreme Court order dated 28.09.2012, to pay any additional amount as compensatory payment which may be determined by the committee constituted by the Court for implementation of R&R (relating to ML. 1659), reserving its right & liberty to contest if found necessary the final determination of such amount by the Committee. This fact and its present status has not been disclosed.	Noted for future guidance
29.09 Attention is also drawn our observation in paragraph 26.2 regarding future liability that may arise relating to MLW employees	Noted for future guidance
29.10 (Note 31 B) Commitments a) The disclosure of Commitment relating to ERP software Rs. 124.64 lakh refers to matters stated in Note 6.1 to financial statement. Refer our observation in paragraph 9.1 (b) hereinabove. b) i) Refer our observation in paragraph 3.2 & 9.1 (a) regarding non disclosure of commitment relating to extension of lease & advance for land respectively. ii) Amount of Other Capital commitments not disclosed, to the extent ascertainable, is Rs. 991.14 lakh	In respect of Capital Advance of Rs 137.92 lakh pertaining to ERP Advance paid to Coromandel Infotech Ltd., matter is before the arbitration and further action is linked to the outcome of the arbitration.
Note 30) Segment Reporting 30.1 The disclosure made by the company refers to primary segments instead of reportable segments stated in Significant Accounting Policy - Note 46Bxxi (a).	Noted for future guidance

<p>30.2 a) Interest revenue, has not been disclosed in Information about profit or loss.</p> <p>b) Other income (which includes interest revenue) and Depreciation & amortisation has not been allocated.</p> <p>c) Expenditure - Others represents unallocated expenditure.</p>	Noted for future guidance
<p>31. (Note 33) Related party disclosure</p> <p>31.1 The company has not disclosed information about Pension & Leave salary contribution paid relating to Managing Directors of Rs. 3.90 lakh.</p>	Noted for future guidance
<p>31.2 Following disclosure as per Ind AS 24-Related Party Disclosures not made</p> <p>a) Category wise breakup of management personnel compensation (Para 17 r.) w para 9(c)).</p> <p>b) Particulars regarding Government related entities (para 6).</p>	Noted for future guidance
<p>32. We are informed that Additional Regulatory Information / Additional Information as per amended Ind AS Schedule III to the Act has been disclosed wherever applicable/necessary.</p>	Noted for future guidance
<p>Statement of Changes in Equity</p> <p>33.1 a) Total comprehensive income for the year has been disclosed as Transfer to retained earnings.</p> <p>b) Restated balance at the beginning of reporting period (01.04.2020) has not been disclosed separately.</p>	Noted for future guidance
<p>33.2 Re-measurement of defined benefit plan has not been recognised as part of Retained Earnings with separate disclosure as per Ind AS Schedule III.</p> <p>33.3 Refer our observations in paragraph 9.2 (b), 17.5, 20.2 (e), 22.1 (c), 22.3 and 28 herein above.</p>	Noted for necessary action in the future year.
<p>34. Cash Flow Statement</p> <p>34.1 a) i) The company has shown Net expense pertaining to earlier years Rs.31,529.97 lakh as adjustment item under Operating Activities 31.03.2021, without proper explanation.</p>	Noted for future guidance

<p>ii) Expenditure on property, plant and equipment Rs. 2,123.89 lakh disclosed under Investment Activities includes Rs. 896.95 lakh FMCP cost capitalized [previous period: Asset capitalized during earlier years withdrawn Rs. 2,838.70 lakh refers to FMCP cost and expenditure on property, plant and equipment Rs. 1,567.24 includes Rs. 642.88 lakh expenses in earlier year referred to in Note 1(a) 3 to financial statements for 2020.21].</p> <p>The presentation of these non cash items are not proper.</p>	
<p>34.2 Interest received Rs.13,347.89 lakh (previous period: Rs. 13,676.86 lakh) disclosed under Financing Activities include accrued interest and effects of non cash transactions has not been adjusted.</p>	Noted for future guidance
<p>34.3 Cash and cash equivalent as on 31.03.2021 is without adjusting book overdrawn balance in current account (refer (Note 19(e) to financial statements).</p>	Noted for future guidance
<p>34.4 The company has not disclosed segmental cash flow as per Ind AS 7 - Statement of Cash Flows (Para 52).</p>	Noted for future guidance

Form No. MR-3 SECRETARIAL AUDIT REPORT

FOR THE FINANCIAL YEAR ENDED 31.03.2022

*[Pursuant to Section 204(1) of the Companies Act, 2013 and Rule No.9 of the Companies
(Appointment and Remuneration Personnel) Rules, 2014]*

To
The Members
Karnataka State Minerals Corporation Limited

I have conducted the Secretarial Audit of the compliance of applicable statutory provisions and the adherence to good corporate practices by bearing Karnataka State Minerals Corporation Limited, CIN: U85110KA1966SGC001620 (hereinafter called 'the Company') for the Financial Year ended 31.03.2022. Secretarial Audit was conducted in a manner that provided me a reasonable basis for evaluating the corporate conducts/statutory compliances and expressing my opinion thereon.

Based on my verification of the books, papers, minute books, forms and returns filed and other records maintained by the Company and also the information provided by the Company, its officers, agents and authorized representatives during the conduct of Secretarial Audit, I hereby report that in my opinion, the Company has, during the audit period covering the financial year ended on 31.03.2022 complied with the statutory provisions listed hereunder and also that the Company has proper Board processes and compliance mechanism in place to the extent, in the manner and subject to the reporting made hereinafter:

I have examined the books, papers, minute books, forms and returns filed and other records maintained by the Company for the financial year ended on 31.03.2022 according to the provisions of:

- (i). The Companies Act, 2013 (the Act) and the rules made there under;
- (ii). The Industry specific laws applicable to the Company are as follows:
 - Mines Act, 1952
 - Mines and Minerals (Development and Regulation) Act, 1957
 - Iron Ore Mines, Manganese Ore Mines and Chrome Ore Mines Labour Welfare Cess Act, 1976
 - Iron Ore Mines, Manganese Ore Mines and Chrome Ore Mines Labour Welfare Fund Act, 1976.

(iii). The other general laws as may be applicable to the Company including the following:

- Karnataka Shops & Commercial Establishment Act & Rules
- The ESI Act & General Regulations
- The Employees Provident Funds & Miscellaneous Provisions Act
- The Minimum Wages Act & Rules
- The Payment of Wages Act & Rules
- The Payment of Gratuity Act & Rule.
- The Payment of Bonus Act & Rules
- The Maternity Benefit Act.
- The Equal Remuneration Act
- The Employment Exchanges (CNV) Act & Rules
- The Karnataka Labour Welfare Fund Act & Rules
- Industrial Employment Standing Orders Act.
- The Karnataka (National & Festival) Holidays Act & Rules
- The Sexual Harassment of Women at Workplace (Prevention, Prohibition and Redressal) Act.
- For majority of Central Labour Laws, the States have introduced Rules [names of each of the Rules is not included here]
- The Competition Act, 2002
- The Indian Contract Act, 1872
- The Sales of Goods Act, 1930
- The Indian Stamp Act, 1899
- The Transfer of Property Act, 1882

(iv). Environment Related Acts & Rules:

- The Environment Protection Act, 1986
- The Water (Prevention & Control of Pollution) Act, 1974
- The Air (Prevention & Control of Pollution) Act, 1981

I have also examined compliances with the applicable clauses of the Secretarial Standards issued by the Institute of Company Secretaries of India on the Board and General Meetings i.e. SS - 1 and SS – 2.

During the period under review, the Company has complied with the provisions of the Acts, Rules, Regulations, Guidelines, Standards, etc. mentioned above as may be applicable. In my opinion, the Company needs to strengthen the compliances under the Companies Act read with the Rules thereto, and the Secretarial Standards as well as other laws including HR and Labor Law.

Certain non-material findings made during the course of the audit relating to the provisions of the Companies Act, 2013, HR and Labour Laws were noted which have been communicated to the Company.

Following observations have been brought before the shareholders which are treated as material in nature:

1. The Company falls under the criteria of appointing Independent Directors but no Independent Directors are appointed on the Board.
2. Nomination and Remuneration Committee is not constituted and CSR Committee constitution and Audit Committee constitution is not in compliance as there are no Independent Directors on the Committees.

I further state that during the period under the review and based on my verification of the records maintained by the Company and also on the review of compliance reports/statements by respective department heads taken on record by the Board of Directors of the Company, in my opinion, adequate systems and process and control mechanism exist in the Company to monitor and ensure compliance with applicable Labour laws, environmental laws and other applicable laws as mentioned above.

I further report that I have not reviewed the applicable financial laws, direct and indirect tax laws since the same have been subject to review and audit by the Statutory Auditors of the Company.

I further report that the Board of Directors of the Company is duly constituted with proper balance of Executive Directors, Non-Executive Directors except Independent Directors as mentioned above.

As per the information received from the Company Secretary, adequate notice is given to all Directors to schedule the Board Meetings, agenda and detailed notes on agenda were sent in advance, and a system exists for seeking and obtaining further information and clarifications on the agenda items before the Meeting and for meaningful participation at the Meeting.

Majority decision is carried through while the dissenting members' views are captured and recorded as part of the minutes as per the practice followed. However, during the period under report, there case instance was no such.

I further report that there are adequate systems and processes in the Company commensurate with the size and operations of the Company to monitor and ensure compliance with applicable laws, rules, regulations and guidelines.

I further report that I could not physically verify few documents/registers/returns kept at the Mines due to Lockdown situation in relation to outbreak of Pandemic Covid-19 and I have relied up on the soft copies/information shared with me.

Place: Bangalore

Date: 15.02.2023

sd/-

Parameshwar G Bhat

FCS No.: 8860

C P No.: 11004

UDIN: FOO8860DOO3156675

Note: This report is to be read with my letter of even date which is annexed as Annexure and forms an integral part of this report.

THE ANNUAL REPORT ON CSR ACTIVITIES, FOR THE YEAR OF 2021-22

1. Brief outline on Corporate Social Responsibility (CSR) Policy of the Company:

Karnataka State Minerals Corporation Limited is engaged in scientific and eco-friendly exploration, exploitation and marketing of various minerals in the State of Karnataka.

KSMCL has undertaken and continues to undertake appropriate Corporate Social Responsibility (CSR) measures having direct, measurable and positive economic, social, and environmental impact on the community with particular emphasis on the local area and areas around it where it operates.

OBJECTIVES:

The objective of CSR is to provide meaningful support for overall development of the needy areas in the State. The activities which may in the long run lend a helping hand to the needy are:

- i) To identify and help in development of areas in the State especially around the projects having predominantly underprivileged population. Some of the areas of focus under this include:
 - * Literacy/Education/Cultural Development.
 - * Safe drinking water /Health Care and Sanitation.
 - * Skill development for sustainable income generation and livelihood.
 - * Critical infrastructure development.
- ii) Sustainable educational support and assistance to handicapped and mentally challenged and underprivileged people especially in the backward areas of the State.
- iii) Promote awareness programmes against social evils such as Alcoholism, AIDS, etc., and to spread awareness of rights and responsibilities.
- iv) To provide suitable assistance to victims of natural calamities such as floods, earthquakes, epidemics in the State in particular and the country in general.
- v) Any other areas that may need coverage depending upon the necessity and circumstances.

2. Composition of CSR Committee: KARNATAKA STATE MINERALS CORPORATION LIMITED

Sl. No.	Name of Director SRI/SMT	Designation / Nature of Directorship	Number of meetings of CSR Committee held during the year	Number of meetings of CSR Committee attended during the year
1	PANKAJ KUMAR PANDEY IAS,	COMMARCE & INDUSTRIES, PRINCIPAL SECREATERY & CSR COMMITTEE CHAIRMAN	01	01
2	SHIVANAND KAPASHI IAS,	MANAGING DIRECTOR & KSMCL, CSR COMMITTEE MEMBER.	01	01
3	M.RUDRAMURTHY	NON-OFFICIAL DIRECTOR KSMCL	01	01

3. Provide the web-link where Composition of CSR committee, CSR Policy and CSR projects approved by the board are disclosed on the website of the company.

4. Provide the details of Impact assessment of CSR projects carried out in pursuance of sub-rule (3) of rule 8 of the Companies (Corporate Social responsibility Policy) Rules, 2014, if applicable (attach there port).- **NA**

Details of the amount available for set off in pursuance of sub-rule (3) of rule 7 of the Companies (Corporate

5. Social responsibility Policy) Rules, 2014 and amount required for set off for the financial year, if any

Sl. No.	Financial Year (Rs.in Lakhs)	Amount available for set-off from preceding financial years (Rs.in Lakhs)	Amount required to be set-off for the financial year, if any (Rs.in Lakhs)
-	-	-	-
-	-	-	-
-	-	-	-
-	-	-	-

6. Average net profit of the company as per section135 (5) **Rs.67452.00 lakhs**

7. (a) Two percent of average net profit of the company as per section135(5)**Rs.600 Lakhs**

(b) Surplus arising out of the CSR projects or programs or activities of the previous financial years. **Rs. 124.74 Lakhs**

(c) Amount required to be set off for the financial year, if any. -

(d) Total CSR obligation for the financial year (7a+7b- 7c). **Rs.724.74 Lakhs**

8. (a) CSR amount spent or unspent for the financial year:

Total Amount Spent for the Financial Year. (in Rs.) Lakhs	Amount Unspent (in Rs.)				
	Total Amount transferred to Unspent CSR Account as per section 135(6).		Amount transferred to any fund specified under Schedule VII as per second proviso to section 135(5).		
	Amount.	Date of transfer.	Name of the Fund	Amount.	Date of transfer.
724.74	-	-	-	-	-

(b) Details of CSR amount spent against **ongoing projects** for the financial year:

(1)	(2)	(3)	(4)	(5)		(6)	(7)	(8)	(9)	(10)	(11)	
Sl. No.	Name of the Project.	Item from the list of activities in Schedule VII to the Act.	Local area (Yes/ No).	Location of the project.		Project duration	Amount allocated for the project (in Rs.in lakhs).	Amount spent in the current financial Year (in Rs. In Lkhs)	Amount transferred to Unspent CSR Account for the project as per Section 135(6) (in Rs. In lakhs).	Mode of Implementation-Direct (Yes/No).	Name	Mode of Implementation - Through Implementing Agency
				State.	Dist.							
1.	Education	4.i)a)	Yes	Karnatka	Belgaum	5 months	18.75	-	23.75	No	-	-
2.	Health (Covid -19)	5.ii	Yes	Karnatka	Bellary, Hassan Chitradurga etc	4 months	81.49	742.84	40.00	No	-	-
3.	Infrastructure development	5.iv	Yes	Karnatka	Tumkur Chitradurga	4 months	24.50	01.80	20.00	No	-	-
	TOTAL	-	-				124.74	744.64	83.75	-	-	-

(c) Details of CSR amount spent against **other than ongoing projects** for the financial year:

(1)	(2)	(3)	(4)	(5)		(6)	(7)	(8)	
Sl. No.	Name of the Project	Item from the list of activities in schedule VII to the Act.	Local area (Yes/ No).	Location of the project		Amount spent for the project (in Rs.)	Mode of implementation on - Direct (Yes/No)	Mode of implementation - Through implementing agency	
				State	District.			Name	CSR Registration Number.
1.	Education	4.i)a)	Yes	Karnatka	-	18.75	No	-	-
2.	Health	5.ii	Yes	Karnatka	Bellary Hassan, etc	81.49	No	-	-
3.	Infrastructure development	5.iv	Yes	Karnatka	Bellary Hassan etc	24.50	No	-	-
4.	wildlife	5.ix)	Yes	Karnatka	-	-	No		
5.	Physically Handy Craft	5.ii b.	Yes	Karnatka	-	-	No		
6.	Sports	5.v)	Yes	Karnatka	-	-	No		
	TOTAL					124.74	-	-	-

- (d) Amount spent in Administrative Overheads -
- (e) Amount spent on Impact Assessment, if applicable -
- (f) Total amount spent for the
- (g) Financial Year (8b+8c+8d+8e) **Rs.869.38 lakhs**
- Excess amount for set off, if any **Rs.144.84 lakhs**

SI. No.	Particular	Amount (in Rs.in lakhs)
(i)	Two percent of average net profit of the company as per section 135(5)	600.00 lakhs
(ii)	Total amount spent for the Financial Year	869.38 lakhs
(iii)	Excess amount spent for the financial year [(ii)-(i)]	144.74 lakhs
(iv)	Surplus arising out of the CSR projects or programmers or activities of the previous financial years, if any	-
(v)	Amount available for set off in succeeding financial years [(iii)-(iv)]	-

9. (a) Details of Unspent CSR amount for the preceding three financial years:

Sl. No.	Preceding Financial Year.	Amount transferred to Unspent CSR Account under section 135 (6) (in Rs.)	Amount spent in the reporting Financial Year (in Rs.).	Amount transferred to any fund specified under Schedule VII as per section 135(6), if any.			Amount remaining to be spent in succeeding financial years. (in Rs.)
				Name of the Fund	Amount (in Rs).	Date of transfer.	
1.	-	-	-	-	-	-	-
2.	-	-	-	-	-	-	-
3.	-	-	-	-	-	-	-
	TOTAL	-	-	-	-	-	-

(b) Details of CSR amount spent in the financial year for **ongoing projects** of the preceding financial year(s):

(1)	(2)	(3)	(4)	(5)	(6)	(7)	(8)	(9)
Sl. No.	Project ID.	Name of the Project.	Financial Year in which the project was commenced.	Project duration.	Total amount allocated for the project). Rs. in lakhs).	Amount spent on the project in the reporting Financial Year (Rs. in lakhs).	Cumulative amount spent at the end of reporting Financial Year. Rs. in lakhs).	Status of the project - Completed /Ongoing.
1.	Education	4.i)a)	2019-20	5-6 months	18.75	18.75	18.75	Not applicable
2.	Health	5.ii	2020-21	4-5 months	81.49	825.93	825.93	Not applicable
3.	Infrastructure development	5.iv	2020-21	4-5 months	24.50	26.30	26.30	Not applicable
	TOTAL				124.74	869.38	869.38	

10. In case of creation or acquisition of capital asset, furnish the details relating to the asset so created or acquired through CSR spent in the financial year. - **(Asset-wise details).**
- (a) Date of creation or acquisition of the capital asset(s). -
- (b) Amount of CSR spent for creation or acquisition of capital asset. -
- (c) Details of the entity or public authority or beneficiary under whose name such capital asset is registered, their address etc.
- d) Provide details of the capital asset(s) created or acquired (including complete address and location of the capital asset). -
11. Specify the reason(s), if the company has failed to spend two per cent of the average net profit as per section 135 (5).

(Chief Executive Officer or Managing Director or Director).

(Chairman CSR Committee).

[Person specified under clause (d) of sub-section (1) of section 380 of the Act]
(Wherever applicable).

COMMENTS OF THE COMPTROLLER AND AUDITOR GENERAL OF INDIA UNDER SECTION 143(6)(b) OF THE COMPANIES ACT, 2013 ON THE STANDALONE FINANCIAL STATEMENTS OF KARNATAKA STATE MINERALS CORPORATION LIMITED, BANGALORE FOR THE YEAR ENDED 31 MARCH 2022

The preparation of standalone financial statements of **Karnataka State Minerals Corporation Limited, Bangalore** for the year ended **31 March 2022** in accordance with the financial reporting framework prescribed under the Companies Act, 2013 (Act) is the responsibility of the management of the company. The statutory auditor appointed by the Comptroller and Auditor General of India under section 139(5) of the Act is responsible for expressing opinion on the financial statements under section 143 of the Act based on independent audit in accordance with the standards on auditing prescribed under section 143(10) of the Act. This is stated to have been done by them vide their Revised Audit Report dated **21 March 2023** which supersedes their earlier Audit Report dated **17 February 2023**.

I, on behalf of the Comptroller and Auditor General of India, have conducted a supplementary audit of the of the standalone financial statements of **Karnataka State Minerals Corporation Limited, Bangalore**, for the year ended **31 March 2022** under section 143(6)(a) of the Act. This supplementary audit has been carried out independently without access to the working papers of the statutory auditors and is limited primarily to inquiries of the statutory auditors and company personnel and a selective examination of some of the accounting records.

In view of the revision made in the Statutory Auditors' Report, to give effect to some of my audit observations raised during supplementary audit, I have no further comments to offer upon or supplement to the statutory auditors' report under section 143(6)(b) of the Act.

**For and on behalf of the
Comptroller and Auditor General of India**

Deepna 24/3/23

**(DEEPNA GOKULRAM)
ACCOUNTANT GENERAL (AUDIT-II)
KARNATAKA, BENGALURU**

**Bengaluru
Date: 24-03-2023**

INDEPENDENT AUDITOR'S REPORT

To the Members of Karnataka State Minerals Corporation Limited Report on the Audit of the Standalone Financial Statements

Adverse Opinion

1. We have audited the standalone financial statements of Karnataka State Minerals Corporation Limited ("the Company"), which comprise the Balance Sheet as at March 31st, 2022 and the Statement of Profit and Loss, the Statement of Changes in Equity and the Statement of Cash Flow for the year then ended, and notes to the financial statements, including a summary of significant accounting policies and other explanatory information.

This report supersedes our Report on the audit of standalone financial statements of the company dated 17-02-2023, which has been revised in the light of observations arising from audit by the Comptroller & Auditor General of India to correct certain inadvertent/typographical errors in Annexure A and Annexure B to our Report dated 17-02-2023.

2. In our opinion and to the best of our information and according to the explanations given to us because of the significance of *matters discussed in the Basis for Adverse Opinion section of our report / paragraph 3*, the aforesaid financial statements do not give the information required by the Companies Act, 2013 ('the Act') in the manner so required and do not give a true and fair view in conformity with the accounting principles generally accepted in India including the Accounting Standards prescribed under Section 133 of the Act read with Companies (Indian Accounting Standards) Rules, 2015, as amended, ("Ind AS") and the relevant rules issued there under, of the state of affairs (financial position) of the Company as at March 31, 2022 and its profits (financial performance including Other comprehensive income), changes in equity, and its cash flows for the year ended on that date.

Basis for Adverse Opinion

3. Basis for Adverse Opinion are detailed in Annexure-A. The matters detailed therein affect many elements in the standalone financial statements and matters having significant/material effect are highlighted below:
 - i) changes in accounting policies and accounting estimates, reclassification and correction of errors not being disclosed / presented properly [para 2.1, 3.3 (a) ii/17.2 (e), 3.3 (c) (i), 4.1 (a) (i), 8(a), 16.1, 17.2 (c),(e), & (f), 22.1 (a) and 28].
 - ii) derecognition of liability being reduced from cost of property, plant and equipment instead of including in profit or loss and other inconsistencies/ anomalies relating to capitalisation and amortization of FMCP cost (para 3.3).
 - iii) not recognising provision for impairment of assets / doubtful debts (para 7.3 & 9.1 (b)) and impairment of investment not being assessed (para 6).

- iv) expenditure / liability incurred not being recognised and remaining un-adjusted in advances (para 9.2 (b) & 9.2 (f)(iii).
- v) substantial portion of inventories not being reckoned for valuation (para 10.1 (d) & 10.2).
- vi) liability arising from legal obligation relating to pollution control & safe environment and reclamation & rehabilitation not being recognised (para 17.2 (f) (ii)2 & 17.3).
- vii) not recognising certain other provisions/liabilities [para 17.4, 17.5, 20.2 (d) & (e)].
- viii) setting up of sales before transfer of control / delivery of goods [para 22.1(b)].

The effect of our observations to the extent ascertainable / quantifiable and each item exceeding Rs. 100 lakh is

Particulars	(Rs.in Lakhs)
Assets overstated by	5,041.70
Other Equity as on 01-04-2021 overstated by	5,819.71
Liabilities understated by	12,630.72
Total comprehensive income overstated by	11,852.71

4. We conducted our audit in accordance with the Standards on Auditing (SAs) specified under section 143(10) of the Companies Act, 2013. Our responsibilities under those Standards are further described in *the Auditor's Responsibilities for the Audit of the Financial Statements* section of our report. We are independent of the Company in accordance with the Code of Ethics issued by the Institute of Chartered Accountants of India together with the ethical requirements that are relevant to our audit of the financial statements under the provisions of the Companies Act, 2013 and the Rules there under, and we have fulfilled our other ethical responsibilities in accordance with these requirements and the Code of Ethics. We believe that the audit evidence we have obtained is sufficient and appropriate to provide a basis for our adverse opinion.

Other Matters

5. The standalone financial statements of the Company for the year ended March 31st 2020 were audited by another auditor whose report dated November 17, 2020 expressed a modified / qualified opinion on those statements and for the year ended 31st March 2021 were audited by us which report dated 20-01-2022 expressed a modified / adverse opinion on those statements.

Information Other than the Financial Statements and Auditor's Report thereon

6. The Company's Board of Directors is responsible for the other information. The other information comprises the information included in the Board's report, but does not include the financial statements and our auditor's report thereon. The Board's report is expected to be made available to us after the date of this auditor's report.

7. Our opinion on the financial statements does not cover the other information and we will not express any form of assurance conclusion thereon.
8. In connection with our audit of the financial statements, our responsibility is to read the other information identified above when it becomes available and, in doing so, consider whether the other information is materially inconsistent with the financial statements or our knowledge obtained in the audit, or otherwise appears to be materially misstated.
9. When we read the Board's report, if we conclude that there is a material misstatement therein, we are required to communicate the matter to those charged with governance.

Responsibilities of Management and Those charged with Governance for the Standalone Financial Statements

10. The Company's Board of Directors is responsible for the matters stated in Section 134(5) of the Companies Act, 2013 ("the Act") with respect to the preparation of these standalone financial statements that give a true and fair view of the financial position, financial performance, changes in equity and cash flows of the Company in accordance with the accounting principles generally accepted in India including the accounting Standards specified under section 133 of the Act.

This responsibility also includes maintenance of adequate accounting records in accordance with the provisions of the Act for safeguarding of the assets of the Company and for preventing and detecting frauds and other irregularities; selection and application of appropriate accounting policies; making judgments and estimates that are reasonable and prudent; and design, implementation and maintenance of adequate internal financial controls, that were operating effectively for ensuring the accuracy and completeness of the accounting records, relevant to the preparation and presentation of the financial statements that give a true and fair view and are free from material misstatement, whether due to fraud or error.

11. In preparing the financial statements, the management is responsible for assessing the Company's ability to continue as a going concern, disclosing, as applicable, matters related to going concern and using the going concern basis of accounting unless the Board of Directors either intends to liquidate the Company or to cease operations, or has no realistic alternative but to do so.
12. Those Board of Directors are also responsible for overseeing the Company's financial reporting process.

Auditor's Responsibilities for the Audit of the Financial Statements

13. Our objectives are to obtain reasonable assurance about whether the financial statements as a whole are free from material misstatement, whether due to fraud or error, and to issue an auditor's report that includes our opinion. Reasonable assurance is a high level of assurance, but is not a guarantee that an audit conducted in accordance with SAs will always detect a material misstatement when it exists. Misstatements can arise from fraud or error and are considered material if, individually or in the aggregate, they could reasonably be expected to influence the economic decisions of users taken on the basis of these financial statements.

14. As part of an audit in accordance with SAs, we exercise professional judgment and maintain professional skepticism throughout the audit. We also:
- Identify and assess the risks of material misstatement of the financial statements, whether due to fraud or error, design and perform audit procedures responsive to those risks, and obtain audit evidence that is sufficient and appropriate to provide a basis for our opinion. The risk of not detecting a material misstatement resulting from fraud is higher than for one resulting from error, as fraud may involve collusion, forgery, intentional omissions, misrepresentations, or the override of internal control.
 - Obtain an understanding of internal control relevant to the audit in order to design audit procedures that are appropriate in the circumstances. Under Section 143(3)(i) of the Companies Act, 2013, we are also responsible for expressing our opinion on whether the company has adequate internal financial controls with reference to financial statements in place and the operating effectiveness of such controls.
 - Evaluate the appropriateness of accounting policies used and the reasonableness of accounting estimates and related disclosures made by management.
 - Conclude on the appropriateness of management's use of the going concern basis of accounting and, based on the audit evidence obtained, whether a material uncertainty exists related to events or conditions that may cast significant doubt on the Company's ability to continue as a going concern. If we conclude that a material uncertainty exists, we are required to draw attention in our auditor's report to the related disclosures in the financial statements or, if such disclosures are inadequate, to modify our opinion. Our conclusions are based on the audit evidence obtained up to the date of our auditor's report. However, future events or conditions may cause the Company to cease to continue as a going concern.
 - Evaluate the overall presentation, structure and content of the financial statements, including the disclosures, and whether the financial statements represent the underlying transactions and events in a manner that achieves fair presentation.
15. We communicate with those charged with governance regarding, among other matters, the planned scope and timing of the audit and significant audit findings, including any significant deficiencies in internal control that we identify during our audit.
16. We also provide those charged with the governance with a statement that we have complied with relevant ethical requirements regarding independence, and to communicate with them all relationships and other matters that may reasonably be thought to bear on our independence, and where applicable, related safeguards.

Report on Other Legal and Regulatory Requirements

17. As required by the Companies (Auditor's Report) Order, 2020 ("the Order") issued by the Central Government of India in terms of sub-section (11) of section 143 of the Act, we give in Annexure

– B a statement on the matters specified in paragraphs 3 and 4 of the Order, to the extent applicable.

18. As required by Section 143(3) of the Act, we report that:

- a) We have sought and except for matters included in Annexure A referred to in paragraph 3 above, obtained all the information and explanations which to the best of our knowledge and belief were necessary for the purposes of our audit.
- b) In our opinion, except for matters included in Annexure A (in particular paragraph 1) referred to in paragraph 3 above, proper books of account as required by law have been kept by the Company so far as it appears from our examination of those books.
- c) The Balance Sheet, the Statement of Profit and Loss, the Statement of Changes in Equity and the Cash Flow Statement dealt with by this Report are in agreement with the books of account.
- d) In our opinion, in view of matters detailed in Annexure A referred to in paragraph 3 above, the aforesaid standalone financial statements does not comply with the Accounting Standards prescribed under Section 133 of the Act.
- e) As regards matters which may have adverse effect on the functioning of the Company, attention is drawn to para 17.3 in Annexure A referred to in paragraph 3 above.
- f) As per Notification F.No.1/2/2014-CL.V dated 05-06-2015 issued by the Central Government, the provisions of Section 164(2) of the Act regarding disqualification of director, are not applicable to the company.
- g) Our qualification, reservation or adverse remarks relating to maintenance of account and matters connected therewith are included in Annexure A referred to in paragraph 3 above.
- h) With respect to the adequacy of the internal financial controls over financial reporting of the Company and operating effectiveness of such controls, refer to our separate Report in Annexure C.
- i) With respect to other matters to be included in Auditor's Report in accordance with Rule 11 of the Companies (Audit and Auditors) Rules, 2014, in our opinion and to the best of our information and according to the explanations given to us:
 - i) The company has disclosed the impact of pending litigations on its financial position in its financial statements – refer Note 6.1, 31A & 31C to the financial statements. However, attention is drawn to our observations in paragraph 29.2 to 29.7 & 29.9 in Annexure A referred to in paragraph 3 above.
 - ii) The company did not have any long term contracts including derivative contracts for which there were any material foreseeable losses.
 - iii) There were no amounts required to be transferred to Investor Education and Protection Fund (IEPF) by the Company.
 - iv) a) The management has represented that, to the best of it's knowledge and belief, no funds have been advanced or loaned or invested (either from borrowed funds or share premium or any other sources or kind of funds) by the company to or in

- any other person(s) or entity(ies), including foreign entities (“Intermediaries”), with the understanding, whether recorded in writing or otherwise, that the Intermediary shall, whether, directly or indirectly lend or invest in other persons or entities identified in any manner whatsoever by or on behalf of the company (“Ultimate Beneficiaries”) or provide any guarantee, security or the like on behalf of the Ultimate Beneficiaries;
- b) The management has represented that, to the best of it’s knowledge and belief, no funds have been received by the company from any person(s) or entity(ies), including foreign entities (“Funding Parties”), with the understanding, whether recorded in writing or otherwise, that the company shall, whether, directly or indirectly, lend or invest in other persons or entities identified in any manner whatsoever by or on behalf of the Funding Party (“Ultimate Beneficiaries”) or provide any guarantee, security or the like on behalf of the Ultimate Beneficiaries.
- c) Based on such audit procedures that we have considered reasonable and appropriate in the circumstances, nothing has come to our notice that has caused us to believe that the representations under sub-clause (i) and (ii) of Rule 11(e) contain any material mis-statement.
- v) a) The dividend paid by the Company during the year in respect of the same declared for the previous year (as disclosed in Note 35 to financial statements) is in accordance with section 123 of the Act, to the extent it applies to payment of dividend.
- b) The Board of Directors of the Company have proposed the dividend for the year (as stated in Note 43 to financial statements) which is subject to the approval of the members at the ensuing Annual General Meeting. The dividend declared is in accordance with section 123 of the Act to the extent it applies to declaration of dividend.
19. Based on the verification of records of the company and as per information and explanations given to us, we give in Annexure-D a report on/replies to the Directions and Additional Company Specific Directions issued by the Comptroller and Auditor General of India in terms of Section 143(5) of the Act.

For RAO & SWAMI
Chartered Accountants
(FRN003105S)

Sd/-
(N. Ramesh)
M No: 016153
PARTNER

UDIN: 23016153BGQOWM1395

Place: Bengaluru
Date: 21-03-2023

Karnataka State Minerals Corporation Limited

Annexure-A Referred to in paragraph 3 of our Audit Report of Even Date 'Basis for Adverse Opinion'

1. Attention is drawn to Note 6.2, 6.3, 8.1, 11.2 and 18(a) to financial statements that Advances to others, Other deposits, Trade Receivables, Other Advances and Trades Payable are subject to reconciliation and confirmations to be received from the parties/authorities. The balances due/payable from/to parties remain un-reviewed, un-reconciled and unconfirmed for past many years. The debit and credit transactions relating to parties and a few assets & liability accounts are found have been recorded in the books of Head Office/Unit offices separately. The debit and credit balances in the respective offices are also found to have been carried forward in Head Office/Unit Offices year on year which are netted while consolidating the trial balances (system generated group trial balance). There is also no system to ascertain the correctness of such offsetting of debit and credit balances while compiling the financial statements. Further, expenses/liabilities are found to be accounted only on/after payment. Hence, it has not been possible to make any meaningful review of such accounts. Our comments reported herein are subject to and to be read in conjunction with the above observation.

2. Compliance with Ind ASs

2.1 a) The Company has presented third Balance Sheet as at 01-04-2020. Attention is also drawn to Note 36 to financial statements that previous year figures have been regrouped wherever necessary to confirm with the current year figures. The Company is found have made reclassification of certain items. However, the company has not disclosed the nature of reclassification, amount of each item or class of item that are reclassified and the reason for reclassification as required by Ind AS-1 Presentation of Financial Statements (para 41).

b) Attention is drawn Note 45 to financial statements regarding change in accounting policy with respect to provision for final mine closure plan (FMCP) relating to non operating mines. However, the company has not disclosed the reason why applying the new accounting policy provides reliable and more relevant information, the adjustments for the current period (2021-22) and each prior period (2020-21 & as at 01-04-2020) presented for each of financial statement line item affected and for basic & diluted earnings per share, as also the amount of adjustment relating to periods before those presented (before 01-04-2020) as per the requirement of Ind AS 8, 'Accounting Policies, Charges in Accounting Estimated and Errors' (Para 29).

2.2 The Company has not put in place and/or not documented system / process carried out

a) to determine classification of assets and liabilities as current and noncurrent as per Ind AS 1- Presentation of Financial Statements (Para 61), as also as per Notes 1 to 3 in General Instructions for preparation of Balance Sheet given in Ind AS Schedule III.

- b) to identify impairment of assets and estimate the recoverable amount of the assets in terms of Ind AS-36 – Impairment of assets.
- c) to measure expected credit losses of Trade Receivable as per Ind AS-109 - Financial Instruments (viz measuring impairment by adopting simplified approach by using provision matrix method) (Para 5.5.15 read with Para B5.5.35).
- d) to assess probable outflow of resources relating to items (initially) recognised as contingent liability in terms of Ind AS 37 Provisions, Contingent Liabilities and Contingent Assets (Para 30&45).

2.3 Other matters which are not in conformity with the requirements under Ind ASs and/or other disclosures required as per Ind ASs are reported in respective paragraphs hereinafter

2.4 In view of our above observations, we are of the opinion that the Company has not complied with Ind ASs and pending review of accounting policies/ practices by the Company and in the absence of necessary information / particulars, consequential effect of aforesaid matters could be ascertained to the extent stated in respective paragraphs reported hereinafter.

3. [Note 1(a)] Property, Plant and Equipment Rs. 10,210.42 lakh

3.1 Land Free hold Rs. 3,012.61 lakh

- a) Addition of Rs. 913.40 lakh represents additional compensation in respect of land acquired during 2008 and the amount includes interest of Rs. 525.88 lakh. The capitalisation of interest relating to period after acquisition of asset in our opinion is not proper. Consequently, Property, Plant and Equipment is overstated and profit for the year is overstated by Rs. 525.88 lakh.
- b) The balance includes 3 properties (cost Rs.73.99 lakh) which have been allotted on lease cum sale/conditional sale basis, which should have been disclosed separately. Further, the company has also not disclosed material terms and conditions as regards purchase option, renewal restriction required as per Ind AS 116 Leases (Para 59). Details of obligation and non consequences of non fulfilment of obligation have also not been disclosed.
- c) The company intends to develop three properties (cost Rs. 217.07 lakh) as [including one property (cost Rs.4.32 lakh) referred to sub paragraph (b) above] integrated technology parks / commercial complex. As the said properties are being held to earn rentals, it should have been classified as investment property and fair value of such property should have been disclosed as required by Ind AS 40 - Investment Property (Para 75).

3.2 Land Leasehold Rs. 1,331.32 lakh

We are informed that lease period has expired in respect of 26 non-operating/working mines (extent 4,808.53 Ha) and 5 non operating/ working quarries (extent 66.70 Ha) and deemed extension of lease as per MMDR Amendment Act and/or lease extension are

pending. However, the company has not ascertained and provided/disclosed the estimated expenditure to be incurred towards Environment Protection Fee [EPF (@ 84,000 per Ha) referred to in paragraph 21.3(a) herein after], stamp duty and registration charges etc.

3.3 Leasehold mines & quarries (FMCP) Rs. 4,525.36 lakh

- a)
 - i) Attention is drawn to disclosure 2 & 3 under Note 1(a) and disclosures under Note 1(b) to financial statements regarding accounting practice for capitalisation and amortisation followed since 2017-18 and reworking of estimate during the year 2020-21 and re-estimation during the year relating to mine closure expense as also to company's Significant Accounting Policy Note 46 B vii Provision and Contingencies – Mine closure liability -1 Final Mines Closure Plan.
 - ii) While the Company had in 2017-18 capitalised expenditure to be incurred at the time of closure of mines relating to all mines/quarries (operating/working, non-operating/non-working and surrendered) estimated at Rs. 24,383.26 lakh discounted to present value of Rs. 8,627.00 lakh and amortized it over the period of the useful life of mine, it has during the year 2020-21 changed its accounting policy and has retained such expenditure only in respect of working mines and has reversed present value cost of Rs.2,838.70 lakh and amount of amortization/depreciation upto 31.03.2020 of Rs. 1,100.27 lakh relating to non working mines and surrendered mines. The FMCP cost relating to non operating/working mines which was treated as 'contingent liability' as on 31.03.2021, has been provided for during the year. The rationale of such changes in and appropriateness of changed accounting policy has not been properly disclosed in notes to financial statements. Further, fulfilment of de-recognition condition in respect of FMCP cost vis-a-vis related asset as per Ind AS 16, 'Property, Plant & Equipment' [Para 67(b)] has also not been ascertained.
 - iii) During the year, the technical committee appointed by the management reviewed the estimate of expenditure for FMCP for the life period made in 2017-18 and recalculated as per current PWD SR. The revised estimate relating to working mine and quarries as of 31-03-2021 is Rs. 16,291.56 lakh, which has been escalated to future value and discounted to present value of Rs. 8,088.10 lakh as stated in disclosure under Note 1(a) to financial statements. However, it is observed that.
 1. The life of related mine/quarry has been arrived at dividing adjusted ore reserve as per latest approved Mining Man by maximum permissible annual production (MIPAD) as per R&R plan/EC. The mineable reserves considered in one clay mine is found to be substantially higher than that taken by the Technical Committee. In respect of quarries, while geological reserves has been taken instead of quarriable reserves as considered by the Technical Committee, such reserves

now taken are found to be substantially higher than that appearing in the report of the Technical Committee. Hence, in our opinion the difference needs to be reconciled/reviewed and consequential effect on the estimation of FMCP cost also requires to be assessed.

2. Out of 13 working operating mines/quarries, balance period of lease relating to 11 mines/quarries (ranging from 3 to 28 years) as on 01-04-2017 are shorter than useful life arrived at as stated in sub para 1 above (ranging from 10 to 1138 years) and has also not been limited to 100 years as adopted by the Technical Committee in its report. Hence, in our opinion, period of useful life needs to be reviewed.

Further, no provision for estimated renewal cost (stamp duty & registration charges) and cost of approval in respect of anticipation extension of lease term found to have been made.

3. Escalation rate of 4.84% stated to be based on average rate of inflation is the same as adopted in 2020-21 without factoring substantial increase in current PWD SR as compared to rate adopted while calculating FMCP cost earlier (2017-18).

Discount rate of 7.5% stated to be based on risk free government bond plus estimated risk premium is the same as adopted in 2017-18, without considering change in current market based discount rate as defined in paragraph 47 of Ind AS 37.

- b) i) Addition during the year and gross carrying value has been taken as Rs. 896.45 lakh and Rs. 6,685.54 lakh respectively instead of Rs. 2,299.51 lakh and Rs. 8,088.10 lakh respectively.

The difference of Rs. 1402.56 lakh represents reversal of unwinding of discount during 2018-19 to 2020-21, relating to present value of earlier estimate of final mine closure plan (FMCP) cost, which had been treated as finance cost in those years. The de-recognition of provision consequent to change/revision in present value has been reduced from addition to gross carrying value instead of recognising as income in profit or loss.

- ii) Further, addition of Rs. 896.95 lakh and gross carrying value as on 31.03.2022 of Rs. 6,685.54 lakh are net of negative balance of Rs. 1,305.93 lakh (relating to 9 mines/quarries) and Rs. 134.85 lakh (relating to 7 mines/quarries) respectively.

- c) i) 1. The company hitherto amortised/depreciated leasehold mines & quarry (FMCP) cost over their estimated useful life of the mines/quarry on straight line method (refer disclosure 2 under Note 1(a) to financial statement). During the year, it has been changed to cost per ton method (unit of production method) as stated in disclosure 3 under Note 1(a) to the financial statement. The rationale of such

change in and appropriateness of such change in method of amortisation/ depreciation has not been disclosed in the financial statement. Further, the Accounting Standard Ind AS 16, 'Property Plant and Equipment' requires depreciation method to be applied consistently from period to period unless there is a change in the expected pattern of consumption of the future economic benefit embodied in the asset (Para 62).

2. As the related asset has been amortised/depreciated on straight line method over lease term while adopting cost per ton method in respect of FMCP cost, the company has also not complied with the opinion of EAC of ICAI obtained by it.
 - ii) While arriving at depreciable amount, amount of accumulated depreciation as of 01.04.2021 has been taken as Rs.1,400.68 lakh instead of Rs. 1,867.97 as per Note 1(a) to financial statements.

Further, depreciation of Rs. 292.21 lakh so arrived at is found to be net of negative balances in depreciable amount aggregating Rs.87.79 lakh (relating to 6 mines/quarries), implying accumulated depreciation is higher than cost now estimated. The amortisation/depreciation charged to profit or loss is net of such negative balance.

- d) The carrying value as of 31.03.2022 of Rs. 4,525.36 lakh is net of negative balance of Rs. 227.18 lakh (relating to 7 mines/quarries).
- e) In view of the above, in our opinion, company's accounting policy/practice regarding capitalisation of final mine closure (FMCP) cost and its amortisation/ depreciation requires to be reviewed / revised and pending such review/revision and/or correction, consequential effect could not be ascertained.

3.4 Attention is drawn to the Company's Significant Accounting Policy Note 46B xviii regarding treatment cost of exploration and evaluation. We are informed that recently the company has conducted exploration in two mines. However, the cost of such exploration has not been identified, measured and capitalised as per Company's aforesaid policy and in terms of Ind AS 106- Exploration of Mineral Resources (Para 23 to 25).

3.5 As per disclosure under Note 1(a) to financial statements, the property plant and equipment were tested for impairment during the year, where indicator for impairment were not existed. However, such tests have not been documented.

4. [Note 1(b)]Intangible Asset Rs. 805.07 lakh

4.1 Mining Rights Rs. 789.73 lakh

- a) i) Additions of Rs. 1,063.11 lakh during 2020-21 includes NPV (net present value) payment of Rs. 642.88 lakh for Forest Clearance made during earlier year referred to in disclosure 3 appended to Note 1(a) to financial statements for 2020-21 and transfer / adjustment of Rs. 40.95 lakh from Land-Leasehold. Accordingly, depreciation relating

to earlier years of Rs. 202.50 lakh had been recognised in 2020-21. However, during the year in the third Balance Sheet as at 01.04.2020, amount has been disclosed as Nil, without correcting the error retrospectively as per requirement of para 49 of Ind AS 8.

- ii) Further, as per supplementary (mining) lease deed pertaining to NPV payment of Rs. 310.89 lakh capitalised during the year 2020-21 total NPV payment is Rs. 1,143.42 lakhs. The accounting treatment of NPV payment of balance Rs. 832.52 lakh made in earlier year is not readily available and no adjustments in the accounts has been made in respect thereof.
- b)
 - i) As per Company's Significant Accounting Policy – Note 46 B v, the cost of mining rights is amortised over the total estimated remaining commercial reserves of mining property. It also states that useful life of mining rights is Lease term. These are in our opinion, contradictory to each other.
 - ii) In respect of NPV referred to in Para 4.1 above, it is found that while the lease period is 27.12.2005 to 26.12.2035, Forest Clearance for 98.224 Ha is from 27.12.25 to 26.12.2035 and for rest of 48.74 Ha it is from 27.09.2020 to 26.12.2035. These have not been factored into while determining the useful life.
 - iii) In view of the above, in our opinion company's accounting policy needs clarity and requires to be reviewed / revised and consequential effect could not be ascertained.

4.2 Right of use asset

The Company has not recognised Right of use asset and lease liability in terms of its accounting policy (Note 46B x to its financial statement). The fact of not applying the requirement as per Ind AS 116 Leases (Para 60 read with Para 6 has also not been disclosed).

In the absence of necessary details, consequential effect could not be ascertained.

5. Capital Work in progress

- 5.1 a) The Company has not presented cost of office building under construction as Capital Work in progress and the advance of Rs. 87 lakh is included in Capital Advance [Note 6(a)]. Consequently, Capital work in progress is understated by Rs. 157 lakh, Capital Advance overstated by Rs. 87 lakh and Current Other Financial Liabilities understated by Rs. 70 lakh.
- b) The time for completion of construction as per work order/agreement dated 29-05-2019 is 12 months.
- c) The Company has not disclosed Regulatory Information regarding Capital work in progress, as per amended Ind AS Schedule III to the Act.

5.2 The aforesaid building is being constructed on land taken on lease cum sale basis on 24.10.2017 for a period of 30 years, with a stipulation to construct building within 3 years. The particulars of permission for extension of time has not been furnished.

6. (Note 2) Investments Rs. 5,030.90 lakh

One of the investee company Karnataka Road Development Corporation Ltd has been incurring losses and its cumulative loss (as per the latest available) Balance Sheet as at 31.03.2021 was Rs. 8,077.85 lakh as against its equity of Rs. 31,000 lakh.

We are informed that the investee company is a state PSU and investment of Rs.5000 lakh is made as per the government order. The non traded investment has been disclosed at cost and the impairment as at the reporting date has not been assessed.

7. (Note 3) Trade Receivable Rs. 9,492.83 lakh

7.1 a) Party wise, bill wise details with due date of payment and expected date of realisation have not been furnished. Hence, correctness classification of Trade Receivable as Current & Noncurrent as also the ageing schedule could not be ascertained.

b) We are informed that outstanding balance includes debit notes raised for FDT not acknowledged by parties (referred to in Note 31A (a) (i) to financial statements), suit filed accounts and cases pending in arbitration etc (without furnishing details thereof). However, entire outstanding balances have been disclosed as undisputed trade receivable.

7.2 The balance include

i) Rs. 2,458.09 lakh due from two marketing agents from whom the company has sought reconciliation of accounts and amounts payable by them as per proposed modified debit notes relating to supply of calibrated iron ore during 2006-07 & 2007-08 for the difference in rate in terms of arbitral award, aggregating Rs. 4,932.37 lakh + applicable taxes, without mentioning present outstanding balance due as per company's books of account. We are informed that the party has filed MFA before the High Court challenging the arbitral award.

ii) Rs.1,400.08 lakh due from a joint venture company referred to in Note appended to Note 3 to financial statements. This has not been acknowledged as debt and has been disclosed as contingent liability by the JV Company

7.3 In our opinion, pending ascertainment of impairment loss /expected credit loss(refer our observation in paragraph 2.2 above), in view of balances remaining un-reconciled/unconfirmed and significant uncertainty in realisation of dues, provision for doubtful debts needs to be made (on a conservative basis) for debts outstanding for over three years considered good [including amounts referred to in para 7.2 (i) & (ii) above] amounting to Rs. 9,483.60 lakh (as per the ageing schedule) Consequently, profit for the year is overstated by Rs. 9,483.60 lakh.

8. (Note 4) Other Financial Assets Rs. 2,276.96 lakh

Balance with bank-Earmarked Rs. 2,276.96 lakh

- a) Comparative amount for previous period has been taken as Rs. 1,715.40 lakh as against Rs. 61.01 lakh as per audited financial year for 2020-21. The amount of Rs. 1,654.36 lakh has been reclassified from Cash and cash equivalents - Other bank balances [Note 9(b)].
- b) Balance include Rs. 61.01 lakh brought forward from earlier years without details and confirmation. Consequential effect could not be ascertained.
- c) Details of bank guarantees issued to different authorities (as stated in Note 4.1 to financial statements) not readily available.

8A. (Note 5) Deferred Tax Asset (Net) Rs. 920.63 lakh

Amount of deferred tax assets and liabilities for each type of temporary difference has not been disclosed as required by Ind AS-12 Income Taxes [Para 81(g)].

9. (Note 6) Other Noncurrent Assets Rs. 4,851.51 lakh

9.1 Capital Advance Rs. 522.37 lakh

- a)
 - i) Includes 294.45 lakh being advance for land acquisition brought from earlier years. However, comparative amount as on 31.03.2021 (included in Other advances) has not been regrouped.
 - ii) Balance amount payable in respect of the above advance has not been disclosed as Commitment (Note 31B to financial statement).
- b)
 - i) The amount of Rs. 137.92 lakh referred to in Note 6.1 to financial statements, in our opinion, should have been provided as doubtful of recovery considering nature of payment and counter claim by the party.
Accordingly, profit for the year is overstated by Rs. 137.92 lakh
 - ii) The amount of counter claim has not been ascertained and disclosed as Contingent Liability (Note 31A to financial statements).

9.2 Deposit with statutory authorities and other Rs. 4,256.42 lakh

The balance includes

- a) Rs. 1,117.06 lakh hitherto disclosed as Land advance and advance to others. The basis and rationale for regrouping has not been explained.
- b) Rs.445.91 lakh advances released towards CSR activities relating to approved projects of 2017-18 to 2020-21 stated to be pending adjustment on receipt of Utilisation Certificates (UCs). However as per information furnished by CSR Section, unadjusted advance pending receipt of UCs as on 31.03.2022 is only Rs. 192.25 lakh. Hence, in our opinion, pending reconciliation, the difference of Rs 253.66 lakh requires to be provided for as CSR expenditure.

Accordingly, Retained Profit is overstated by Rs. 253.66 lakh (assuming entire differential amount had been utilised in earlier years, in the absence of necessary details).

- c) Rs. 210.41 lakh being amount withheld by Monitoring Committee (MC/CEC) towards implementation of R&R works, representing
 - i) Rs. 59.45 lakh being 10% withheld relating to first phase of R & R work in respect of ML 2629 to be refunded only on direction of Hon'ble Supreme Court.
 - ii) Rs. 150.96 lakh being amount withheld on account of damage to R & R works executed due to sliding of overburden dump (ML1659) which would be considered for refund after redoing the R & R works.

Hence, consequential effect not ascertainable at this stage.

- d) Rs. 36.96 lakh advance paid for construction of retaining wall and check dam as per approved mining plan [relating to ML 2629]. We are informed that work completed during 2015 and contractor had submitted bill for Rs. 67.59 lakh, balance amount of Rs. 30.63 lakh is pending settlement. Consequently, Retained Earning is overstated by Rs. 67.59 lakh, other Non-Current asset overstated by Rs. 36.96 lakh and Other Financial Liabilities understated by Rs. 30.63 lakh.
- e) Rs. 483.79 lakh being Advance Others for which no proper details has been furnished. Hence, consequential effect if any not ascertainable.
- f) Rs. 891.42 lakh being amount deposited with court representing
 - i) Rs. 64.01 lakh balance brought forward from earlier years in respect of which details are not readily available and hence recoverability of the balance could not be ascertained.
 - ii) Rs. 588.47 lakh court fee paid during 2020-21 for filing 1A / counter claim in a case filed by a party against the company. Though Hon'ble High Court has quashed the order of lower court admitting the 1A. We are informed that the matter is now before the Supreme Court. Hence, the recoverability depends upon the Hon'ble Supreme Court.

Consequential effect cannot be ascertained at this stage.

- iii) Rs. 209.16 lakh deposited with court during January 2020 pending company's appeal against arbitral awards. The appeal has been dismissed on 17.03.2022 and company has on 27.06.2022 deposited with court Rs. 368.51 lakh (net of TDS of Rs. 18.72 lakh) representing penalty of Rs. 200 lakh and interest of Rs. 187.23 lakh as per arbitral award. The court has since permitted transfer of the said amount to the Decree holders.

In view of the above, in our opinion, the company should have provided for the ascertained liability of Rs. 380 lakh (including estimated interest of Rs. 180 lakh

upto 31.03.2022) and recognised Rs. 589.16 lakh as expense in profit or loss. Consequently, profit for the year overstated by Rs. 589.16 lakh. Other Non Current Asset overstated by Rs. 209.16 lakh and Current Financial liability understated by Rs. 380.00 lakh.

- g) Rs.1,117.71 lakh being pre-deposits made while filing Income tax appeals – refer our observation in paragraph 9.3(b) hereunder.
- h) Rs. 828.25 lakh pre deposit made while filing appeal against service tax demand referred to in Note 31A (a) xvi to financial statements and recoverability/reliability of which is subject to favourable decision in appeal.
- i) Rs. 212.17 lakh relating to sales tax appeal which as informed to us, have been deposited in company's favour. However, status of refund claim with the department has not been furnished. Hence, consequential effect could not be ascertained.

9.3 a) Refer our observation in paragraph 14.2 regarding Income tax Refund Receivable of Rs. 3,003.00 lakh classified as Current Tax Asset, required to be reclassified as Non Current Asset.

Accordingly, Other Noncurrent Assets is understated and Current Tax Assets (Net) is overstated by Rs. 3,003.00 lakh.

b) The recoverability/realisability of income tax deposit of Rs.1,117.71 lakh and income tax refund receivable of Rs. 3,003.00 lakh (referred to in Para 9.2(g) and 9.3(a) respectively) aggregating Rs.4,120.71 lakh are subject to favourable decision in appeals referred to in Note 31 A(a) vi to xi to financial statements.

10. (Note 7) Inventories Rs. 6,512.02 lakh

10.1 Finished goods Rs. 6,452.74 lakh

- a) The management has conducted the physical verification of stock as on 31.03.2022. We could not physically present to inspect the stock taking due to non receipt of advance intimation of stock verification programme by the management as also then prevailing pandemic condition. However, we have carried out such audit procedures so as to satisfy as to prima facie existence of inventory as on 31st March 2022.
- b) Stock of iron ore as per book records as verified by the management and quantity of stock considered for valuation found to differ and quantity of 1,95,848.48 MT (1,58,840.48 MT as on 31.03.2021) not considered for valuation is stated to be stock sold in auction not lifted / taken delivery by customers as on 31.03.2022 (refer our observations in paragraph 22.1(b) hereinafter also). However, in the absence of proper reconciliation, consequential effect if any, could not be ascertained.
- c) Old stock of iron ore held under the custody of Monitoring Committee declared as 9,99,511 MT as on 31.03.2021 has now been taken as 10,37,776 MT as on 31.03.2022

and the difference of 38,264 MT has been taken as receipt during the year. However no explanation has been given for the above discrepancy.

- d) i) Attention is drawn to Note 7.2 to financial statements that stock of minerals and granites held for a period over three years are not considered for inventory valuation. Such stock include 11,20,580 MT of iron ore (11,84,441 MT as on 31.03.2021) inclusive of stock held under the custody of Monitoring Committee as aforesaid and 18,266.98 M3 (24,877.54 M3 as on 31.03.2021) of granite blocks. This adhoc practice of not considering non/slow moving inventory for valuation irrespective of its saleability / realisable value is contrary to requirement of Ind AS 2 - Inventories (as also company's accounting policy- Note 38 Bxi) that inventories are to be valued at lower of cost and net realisable value. In the absence of necessary details, consequential effect could not be ascertained
- ii) The requirement of Ind AS 2-Inventories [Para 36(c) & (d)] regarding disclosure of write down of stock has also not been complied with.
- e) i) Stock of iron ore/granites found to have been identified by lot/block and valued at cost of production of respective years and not under FIFO as stated in Note 7.1 to financial statements.
- ii) Cost of production prepared by the units have been adopted, which however has not been reconciled with the financial books maintained at Head Office. Pending proper reconciliation, consequential effect if any could not be ascertained.
- f) Reference is drawn to Note 7.3 to financial statements that inventories lying at mines produced by the Raising Cum Sale contractors taken as Nil and not valued, in respect of which no details are furnished. However, inventories as on 31.03.2022 found to include granite block – RCS valued Rs. 102.48 lakh (Rs. 178.87 lakh as on 31.03.2021)

10.2 Semi-finished goods

The value of ROM (Run of mine) stock held as on 31.03.2022 (estimated at Rs. 417.41 lakh) has not been reckoned though value of such stock held as on 31.03.2021 of Rs. 841.62 lakh had been included in Finished Goods Consequently, profit for the year is understated by Rs. 417.41 lakh.

10.3 Stores & Spares Rs. 59.28 lakh

- a) The stock of stores & spares held at the units include old /obsolete / unserviceable items, which however have not been segregated. Further, correctness of valuation stated to be under FIFO basis could not be ascertained in the absence of proper records/details.
- b) The inventory does not include Rs. 25.15 lakh value of an item accounted as purchase as on 31.03.2022 but taken in stock register only on 01.04.2022.

11. (Note 8) (Current) Trade Receivable Rs. 156.84 lakh

11.1 Refer our observation in Para 7.1 (a) above regarding classification and ageing schedule of Trade Receivables.

11.2 In Trade Receivable Ageing Schedule as on 31.03.2021, Rs. 125 lakh being unbilled debtors as on 31.03.2021 relating to loading charges has been included in debts due less than 6 months.

12. [Note 9(b) Other bank balances Rs. 2,31,507.45 lakh

Refer our observation in Para 8(a) regarding reclassification of comparative amount for previous period.

13. (Note 11) Other Financial Assets Rs. 5,415.16 lakh

13.1 Sundry dues realisable Rs. 229.14 lakh

The balance includes

- a) Rs. 110.87 lakh being advances released during the year towards CSR activities, pending receipt of Utilisation Certificate and treated as spent by the CSR section for reporting purpose. This practice of treating amount released as spent without evidence of actual utilisation needs to be reviewed.
- b) i) Rs. 46.75 lakh being second instalment of advance (25%) for construction of retention wall at waste dump (ML 2629) at cost of Rs. 187 lakh. The particulars of accounting of first instalment of Rs.93.50 lakh has not been furnished.
- ii) We are informed that the construction is still under progress for want of site clearance by forest department. We find that in the provision for PMCP, related amount of pending expenditure has been shown as Rs. 30.15 lakh only. Consequently, Non Current provision is understated and profit for the year overstated by Rs. 156.85 lakh.
- c) Rs. 18.10 lakh amount approved by the Board of Directors as contribution towards mobile testing laboratory of Department of Mines & Geology accounted as advance. Consequently, Other Financial asset is and profit for the year overstated by Rs. 18.10 lakh.

13.2 Accrued interest on deposits Rs. 5,136.85 lakh

Deposit wise details for the balance of accrued interest on bank deposits as on 31.03.2022 has not been compiled/furnished to us. Attention is also drawn to our observations in paragraph 23.1(a) hereinafter. Hence, consequential effect if any, could not be ascertained.

14. (Note 12) Current Tax Assets (Net) Rs. 1,611.98 lakh

14.1 Advance income tax/TDS Rs. 25,442.25 lakh for the year together with refund receivable of Rs. 4,939.73 lakh has been set off against Income tax provision of Rs. 28,770 lakh for the year. The offset of Refund Receivable for earlier years and current tax liability (for the year)

is not in accordance with Ind AS 12- Income taxes (Para 72). Hence, Current Tax Asset (net) and Current tax liabilities (net) are understated by Rs. 3,327.75 lakh.

14.2 Refund receivable Rs. 4,939.73 lakh include Rs.3,003.00 lakh relating to earlier years which have been adjusted by the Department against outstanding demands under appeal and hence not expected to be recovered/ received within a year from the Balance Sheet date.

Hence, the amount of Rs. 3,003.00 lakh should have been classified as Other Noncurrent asset (Note 6 to financial statements).

15. (Note 13) Other Current Assets Rs. 662.37 lakh

- Balance with GST and other authorities Rs. 582.67 lakh

The balance include

a) Rs.209.98 lakh being Royalty net of credit balance/liability of Rs.112.30 lakh. The gross amount of Rs. 322.28 lakh (stated to be prepaid) include Rs. 321.52 lakh and the liability of Rs. 112.30 lakh include Rs. 107.84 lakh brought forward from earlier years.

We are informed that the balances are subject to reconciliation. Hence, consequential effect and correctness of offsetting of credit balance/liability could not be ascertained.

b) Rs. 323.36 lakh being Goods and Service Tax claimable which as informed to us, is subject to reconciliation. Hence, consequential effect could not be ascertained.

16. (Note 16) (Non current) Other Financial Liabilities Rs. 727.71 lakh

16.1 The statutory liabilities relating to Environment Protection Fee of Rs. 1,904.24 lakh referred to in Note 16.1 (a), Forest Development Tax of Rs.233.75 lakh referred to in Note 16.1 (b) to financial statements hither to classified as Noncurrent - Other financial liabilities have been reclassified as Current - Other Financial Liabilities [Note 19(b)] and Other Noncurrent liabilities (Note 17A) respectively.

16.2 Security and earnest deposit Rs. 727.71 lakh

a) The balances are subject to reconciliation and confirmation. Also, and in the absence of necessary details correctness of classification could not be ascertained. Hence, consequential thereof not ascertainable.

b) Amount of Fixed deposits taken in lieu of security deposits from parties/contractors has not been disclosed.

17. (Note 17) Provisions Rs. 52,097.35 lakh

17.1 Retirement benefits (superannuation) Rs. 47.31 lakh

a) As per Note 17.2 to financial statements, the contribution has not been transferred to Superannuation Trust Fund pending approval from the Government. The company is found to have derecognised liability amounting Rs. 285.08 lakh by credit to profit & loss (included in Other Income – Note 23). It represents Rs.116.58 lakh excess

provision made for 2008-09 to 2015-16, Rs.101.23 lakh amount of provision in excess of remittance to LIC made during the year @ 8.33% for 2016-17 to 2019-20 and Rs. 67.26 lakh amount of provision made in excess of 8.33% for 2020-21.

- b) As per the Superannuation Scheme in respect of employees outside the purview of the Bonus Act, contribution equivalent to bonus is to be remitted. During the year, the Board of Director had approved remittance of contribution @ 8.33% for the year 2016-17 to 2019-20 in view of delay in receipt of Government approval for balance 11.67%. Hence, in our opinion de-recognition of unpaid liability relating to year 2016-17 to 2020-21 is not correct.

Accordingly, profit for the year is overstated and Noncurrent provision understated by Rs. 168.49 lakh.

17.2 Mine Closure Rs. 51,284.25 lakh

- a) The balance represents provision made for the following obligations
- | | |
|--|-----------|
| i) Final Mine Closure Plan (FMCP) | |
| - Working mines/quarries | 8,694.71 |
| ii) Final Mine Closure Plan (FMCP) | |
| - Surrendered mines/quarries | 4,708.89 |
| iii) Final Closure Plan (FMCP) | |
| - Non Working mines | 33,348.18 |
| iv) Progressive Mine Closure Plan (PMCP) | 4,532.47 |
- b) Refer our observation in Para 3.3 above regarding provision relating to FMCP operating/working mines.
- c) The provisions are based on in house technical estimates as on 01.04.2021 made during the year. However, nature and amount of change in estimates and affect thereof has not been disclosed as per Ind AS 8 (Para 39)
- d) The company has made provision for FMCP obligation relating to surrendered mines at Rs. 4,491.50 lakh (as against provision of Rs.2,180.66 lakh held as on 31.03.2021) and is escalated for inflation. The additional provision of Rs. 2,310.34 lakh on account of change in estimate and escalated amount/borrowed cost of Rs. 217.39 lakh (aggregating Rs.2,528.23 lakh) have been treated as Operating Expense (Note 29A).
- e) i) Refer our observation in Para 3.3 (a)(ii) above regarding treatment of FMCP obligation relating to non-operating working mines in earlier years and accordingly the company had during 2020-21 derecognised the provision held as on 31.03.2020.
- ii) Attention is drawn to Note 45 and 46B vii – 1ii to financial statement. During the year, the company has recognised provision for FMCP obligation relating to non

operating working mines based on technical assessment as on 01.04.2021 of Rs.31,808.46 lakh which has been escalated for inflation. Accordingly, amount of Rs. 30,340.18 lakh has been adjusted against Retained Earnings, escalated amount/borrowing cost of Rs. 1,468.46 lakh and Rs. 1,539.54 lakh treated as Operating expenses of 2020-21 and current year respectively (Note 29A).

- iii) The company has not explained the rationale of further change in accounting policy made during the year and has also not complied with requirement of Ind AS 8 (para 29).
- f) i) 1. As per company's Significant Accounting Policy – Note 46B vii-2 the company reassess the progressive mine closure plan (PMCP) at the end of the year, and if any difference will be provided for and any expenditure incurred towards mine closure plan during the year will be charged to the Statement of Profit & Loss (as against earlier policy of debit to the progressive mine closure plan).
2. The company has found to have made provision for reassessed amount in earlier years instead of making provision for the difference. The amount of Rs. 19,927.25 lakh disclosed as liability written back under Other Income during the year (Note 23 to financial statements) includes amount on account of such error. However, the such error and the effect thereof has not been ascertained and disclosure requirement as per Ind AS -8 (Para 49(9)) has not been complied with.
3. Further, the amount written back is net of expenditure Rs.224.48 lakh incurred during the year, which as per company's accounting policy should have been charged to profit or loss. Consequently Other Income and Operation Expenses are understated by Rs.224.48 lakh.
- ii) 1. The provision for PMCP obligation of Rs. 4,532.47 lakh held as on 31.03.2022 is based on in house technical assessment made during the year. However, in the absence as proper analysis of components for which estimate had been made in earlier years & considered as completed/achieved and accounting of expenditure there against, we are unable to ascertain whether the provision held is adequate. Attention is also drawn to our observation in sub para 2 below & para 13.1 (b) herein above.
2. We are informed that PMCP/R&R work relating to one of the iron ore mine (ML 1659) proposed during the period 2015-16 to 2020-21 has not been taken up for want of necessary suggestions from ICFRE and not considered in the aforesaid technical assessment pending receipt of the report. ICFRE vide in report dated 13.04.2022 proposed additional measures for R&R works with aggregate cost of Rs. 1,327.70 lakh as per SR of 2012, with advice to adopt latest rates of Government of Karnataka for implementation of suggested work) as the R & R plan was approved during 2012-13. We are informed that since ICFRE suggestion came in April 22 and as the work will

be taken up stage by stage as per the site requirement, no provision has been made in the current year. This stand, in our opinion, is contrary to the company's accounting policy that 'the company has created a provision to meet the expenses on account of Progressive Mine Closure Plan' (Note 46Bvii)-Mine Closure Liability). Consequently, profit for the year is overstated and the Provision is understated by Rs. 1,327.70 lakh (subject to adopting latest rate as stated above) .

g) Attention is also drawn to our observation in Para 3.3 (iii) 3 above regarding non revision of escalation rate.

Others

- 17.3 a) The company in terms of the order of Hon'ble Supreme Court (based on recommendation for prevention of air pollution and safe environment by the Central Empowered Committee) is required to approach the State Government for Right of Way (ROW)/Forest clearance (FC) approval within a period of one year from the date of order (07.12.2017). Where after the appropriate authority in State Government/ Central Government will (have to) finalise the matter within two months from the date of receipt of application and thereafter the lessee (company) will be required to complete the construction of conveyor belt system within a period of 18 months after acquiring the Right of Way (ROW) and/or grant of Forest Clearance (FC) approval, as may be.
- b) i) The Deputy Conservator of Forest, pursuant to 'in principal' approval (I stage) accorded by Ministry of Environment, Forest & Climate Change, Government of India, issued demand notice during December 2019 for payment of compensatory forestation (CA) & Net Present Value (NPV) in respect of two mines (ML No 2629 & 2605) aggregating Rs. 717.95 lakh for diversion of 36.574 Ha of forest land.
- ii) However, in view of Karnataka Mining and Environment Restoration Corporation Ltd (KMERCCL) changing the alignment, the company submitted new FC proposal during July/august 2020. The issue of FC/ROW in respect of company's application are still pending.
- iii) In the meanwhile, the Director, Department of Mines & Geology has issued notice dated 30-07-2021 regarding delay in obtaining FC for installation of conveyor belt work with possibility of initiating action to stop the mining operation for non-adherence of general and specific condition of the Hon'ble Supreme Court.
- iv) The company has estimated project cost and EPMC consultation cost of installation of conveyor belt system to be Rs. 34,541 lakh
- c) i) The company has not provided for the aforesaid legal obligation estimated about Rs. 35,258.95 lakh (as stated sub Para b(i) & (iv) above) as per paragraph 36 of Ind AS 37, 'Provisions, Contingent Liabilities and Contingent Assets'.

- ii) The company has also not disclosed in the financial statements the above facts and the possibility stoppage of operation of both the operating iron ore mines.
 - d) The consequential effect of the above, on the Retained Earnings/profit for the year could not be ascertained in the absence of necessary details including terms of FC and useful life.
- 17.4 We are informed that the Core Committee [formed consequent to expiry of bipartite agreement with the employees (as on 31.03.2020)] has recommended revision of in certain allowances with annual financial impact of Rs. 211.26 lakh.
- In our opinion pending execution of formal bipartite agreement that the estimated liability of Rs. 422.52 lakh should have been provided for as per paragraph 36 of Ind AS 37. Consequently, profit for the year is over stated and Noncurrent provision is understated by Rs. 422.52 lakh.
- 17.5 The company has during 2020-21 decided to accept the arbitral award in respect of a raising contract, consequent to dismissal of its appeal against the award. However, the liability of Rs. 824.22 lakh arising there from has not been recognised in the accounts.
- Consequently, retained profit is overstated by Rs. 824.22 lakh.
18. (Note 17A) Other Non Current Liabilities Rs. 233.75 lakh
- a) The Statutory Liabilities hitherto classified as Other Financial Liabilities (Note 16) has been reclassified during the year.
 - b) As per Note 17A (a) to financial statements statutory liabilities include Forest Development Tax (FDT) payable amounting to Rs. 233.75 lakh. The amount is being brought forward from earlier year and no details made available. Hence, consequential effect if any and correctness of classification could not be ascertained.
19. (Note 18) Trades Payable Rs. 2,637.66 lakh
- 19.1 a) The correctness of ageing schedule could not be ascertained in the absence of bill wise details and due date of payment as also particulars of disputes.
 - b) The balance is found to include Rs 2,326.52 lakh brought forward from earlier year without proper explanation. Hence, consequential effect could not be ascertained.
- 19.2 Attention is drawn to Note appended to Note 18 to financial statements that amount due to micro and small enterprises has been determined based to the extent such parties have been identified on the basis of information available with the company and the principal amount remaining unpaid, interest due and payable for the period of delay etc are Nil. However, the company has not documented the identification process. Further, list of micro and small enterprises as per the amended definition of MSMEs has not been compiled. Hence, correctness of disclosure could not be ascertained.

20. (Note 19) Other Financial Liabilities Rs. 2,664.27 lakh

20.1 Provision for employees benefit and statutory liabilities which were hither to classified as Other Financial Liabilities have been reclassified as Other Current Liabilities.

20.2 Creditors for expenses Rs. 1,838.08 lakh

- a) The balance include of Rs. 62.20 lakh brought forward from earlier years in respect of which details are not readily available and hence consequential effect could not be ascertained.
- b) i) The balance also include liability towards Dead/surface rent Rs.230.25 lakh which is net of debit balance of Rs. 98.17 lakh (stated to be prepaid). No details made available for credit/liability of Rs. 303.53 lakh and debit balance of Rs. 98.17 lakh brought forward from earlier years.
ii) No provision for dead / surface rent for non operating mines is found to have been made – amount not ascertained.

Hence, consequential effect if any and correctness of offsetting could not be ascertained.

- c) Includes Sundry creditors for other expenses of Rs. 1,682.87 lakh in respect of which proper details not furnished. The amount includes Rs.744.23 lakh relating to acquisition of land referred to in Para 3.1 (a) hereinabove.
- d) No provision in the account has been made for lease rent & supervision charges payable to forest department and for property tax – amount not ascertained.
- e) The company has in June 2021 deposited Rs. 267 lakh as unspent amount relating to projects under CSR treated as ongoing in a separate bank account stated to be as per Companies (CSR Policy) Amendment Rules 2021. However, the company had not recognised such “unspent amount” as liability as on 31.03.2021 as per Ind AS 37 [para 17(a)]. Balance in the designated account as on 31.03.2022 was Rs. 154.85 lakh. Accordingly, retained profit, to the extent ascertainable, is overstated by Rs. 267.00 lakh, profit for the year understated by Rs. 112.15 lakh and Other Financial Liabilities understated by Rs. 154.85 lakh.

20.3 Retention money Rs. 633.61 lakh

Security Deposit Rs. 114.29 lakh

- a) The correctness of classification as current liability could not be ascertained in the absence of necessary details.
- b) Amount of fixed deposits taken in lieu of security deposit from the parties/contractors has not been disclosed.

21. (Note 20) Other Current Liabilities Rs. 8,448.58 lakh

21.1 Advance from customers Rs. 1,454.49 lakh

- a) Disclosure requirement as regards contract liability as per Ind AS 115, 'Revenue from Contracts with Customers' has not been complied with.
- b) The amount represents credit balance in Sundry Debtors accounts and is found to include Rs.943.46 lakh (including Rs.91.24 lakh due to an associate company and Rs. 87.02 lakh relating to a party referred to in para 9.2(f) (iv) herein above) brought forward from earlier years, without proper details. Hence, consequential effect could not be ascertained.
- c) Refer our observation in paragraph 22.1 herein below regarding sales setup pending delivery.

21.2 Provision for employee benefits

- Provision for bonus, incentive and other benefits Rs. 1,040.07 lakh.
Bonus payable
- i) The company had been providing for bonus to eligible employees at 20%. However, during the year amount provided in excess of 8.33% (minimum rate) aggregating Rs. 114.03 lakh has been derecognised and taken to profit or loss without ascertaining available surplus & allowable surplus and bonus payable as per Payment of Bonus Act (as also unpaid bonus as on 31.03.2022). In our opinion, de-recognition of liability is not appropriate as prima facie eligible bonus would be @ 20% (maximum rate). Consequently, profit for the year is over stated and liabilities is understated by Rs. 114.03 lakh.
- ii) The bonus for 2021-22 has been provided at 8.33% (of Rs.0.08 lakh), which is not appropriate as prima facie eligible bonus would be 20% (maximum rate).

21.3 Statutory Liabilities Rs. 5,923.85 lakh

- a)
 - i) As per Note 16.1 (a) to the financial statements, the company has not paid Environment Protection Fee (EPF) of Rs. 1,904.24 lakh relating non working mines.
 - ii) The amount (at Rs. 84,000 per Ha on non forest/patta revenue land used for mining/quarrying) is as per demand raised by Dept. of Mines & Geology (DMG) in terms of Govt. of Karnataka Notification dated 04.02.2009. Though the private mine owners have challenged the levy and obtained interim stay, the company is not a party in the court proceedings. Consequential effect of non payment could not be ascertained.
- b) Includes due to/under District Mineral Fund (DMF) Rs. 1,620.21 lakh, National Mineral Exploration Trust (NMET) Rs. 18.28 lakh and Goods & Service Tax (GST) Rs. 2,154.28 lakh, which are subject to reconciliation and consequential effect thereof not ascertainable.

21A. [Note 21] Provision Rs. 1,126.28 lakh

- Retirement benefit (superannuation) Rs. 41.35 lakh

Refer our observation in Para 17.1 above. The provision for the year has been made at 8.33% as against 20% [refer Para 21.2 (ii)]. Accordingly provision for the year is understated and profit for the year overstated by Rs. 58.11 lakh.

Further, as the payment/remittance requires approval of the Government/Board, the provision of Rs. 41.35 lakh should have been classified as Noncurrent.

22. (Note 22) Revenue from operations Rs. 1,26,931.96 lakh

22.1 Sale-Iron ore Rs. 1,21,806.41 lakh

- a) Reference is drawn to company's Significant Accounting Policy Note 46Bxvii as also disclosure (a) under Note 23 to financial statement that 'sale is recognised on raising of delivery note signifying the transfer of control to the buyer', which is in variance with policy hitherto stated that in case of domestic sale, control passes to the customer on the date of delivery and revenue recognition is done on the basis of raising of invoices on customers. The change (and/or of wordings) in company's accounting policy/practice has not been disclosed and requirement of Ind AS-8 (Para 29) has also not been complied with.
- b) Sale of iron ore is being set up based on invoice raised on acceptance of bid in e-auctions though the (date of) delivery is latter. In our opinion, the control passes to the customers only on their taking the delivery, signifying satisfaction of performance obligation, as per Accounting Standard Ind AS 115 (para 31). The sales for the year found to include Rs. 5,372.54 lakh in respect of which delivery iron ore (1,72,615.77 MT) has been taken by customers after the year end. Further, iron ore (1,58,681.15 MT) valued Rs.5,758.83 lakh invoiced in 2020-21 has been delivered only during the year.
- c) Consequently, sales is understated by Rs.386.29 lakh, profit for the year understated by Rs. 490.76 lakh. Retained profit as on 01.04.2021 is over stated by Rs. 4,363.60 lakh and Other Current Liabilities, Inventories & Other Current assets by understated by Rs. 5,372.54 lakh, Rs 943.43 lakh, Rs. 556.27 lakh respectively.

22.2 Sale of ore & granites Rs. 1,25,744.02 lakh includes Royalty of Rs. 16,347.30 lakh, economic benefit of which does not accrue to the company on its own account. Hence, the same should have been excluded from revenue as per Ind AS 115- 'Revenue from Contracts with Customers'.

Accordingly, Sale of iron ore & granites and Royalty & cess (Note 29A to financial statements) are overstated by Rs. 16,347.30 lakh.

22.3 Details for Rs. 1,977.91 lakh disclosed as sale relating to fixed price and volume based contract not furnished.

22.4 Sale of Service

Loading charges Rs. 1,174.39 lakh

- a) i) The amount net of Rs. 125 lakh being loading charges recognised as income (and treated as unbilled debtors) as on 31.03.2021 relating to iron ore invoice during 2020-21 but taken delivery by the customers during the year (referred to in paragraph 22.1 above). Consequently, retained profit is overstated and profit for the year understated by Rs.111.24 lakh (net of expenditure, to the extent ascertainable).
- ii) However, the company has not recognised such amount as income during the year. The change in accounting treatment of loading charges on undelivered iron ore has not been explained/disclosed.
- b) The income from loading charges has not been reconciled with quantity of iron ore sold and reconciled with loading charges expenditure (Note 29A).

23. (Note 23) Other income Rs. 34,091.81 lakh

23.1 Interest on deposit with bank Rs. 13,347.89 lakh

- a) The company has no system of reconciling interest as per the certificate obtained from respective banks with the books of account. We are informed that the adjustments for accrued interest as at the year end is made based on interest paid/ credited as reported by the respective banks in Annual Tax Statement (Form 26AS). However, in respect of three bank accounts, the company is found to have accounted interest of Rs. 5,033.55 lakh as income as against Rs. 5,759.79 lakh reported in Form 26AS. The difference has not been properly reconciled/explained and hence impact if any could not be ascertained.
- b) Includes Rs. 747.92 lakhs (net of accrued interest of Rs. 70.92 lakh on matured deposit held as on 31.03.2021) relating to deposits matured in earlier year but refunded (with interest from date of maturity)/settled by the bank during the year. Interest accrued beyond the date of maturity provided and accounted till 31.03.2020 amounting to Rs. 630.98 lakh was withdrawn in 2020-21 (in view of delay in settlement) and adjusted in Other Equity – Retained Earnings as on 01.04.2020. However, the amount received on settlement of litigation has not been disclosed separately as per Accounting Standard Ind AS-1 (Para 98).

23.2 Other Income Rs. 499.76 lakh

- a) The balance is net of Rs. 11.34 lakh being of penalty recovered in earlier year now refunded to a party as per court order. Hence, income and expenses are understated by Rs. 11.34 lakh.

b) Includes

- i) Rs. 444.65 lakh being reversal of provision which have not been disclosed separately as per Ind AS -1 (Para 98).

Refer our observation in para 17.1 and 21.2 (a) hereinabove also

- ii) Rs. 55.64 lakh stated to be forfeiture of EMD/security deposit (including Rs.50.00 from a government concern) in respect of which no supporting documents and approval of competent authority have been furnished.

23.3 Liability written back (PMCP) Rs. 19,927.75 lakh

Refer our observation in Para 17.2 (f) hereinabove.

23A . Reference is drawn to disclosures made under Note 23 to financial statements and

- i) as regards leased/reserved for operation by the State Government [disclosure (b)], lease of sand mining blocks granted by the Government during the year has not been disclosed.
- ii) as regards transfer of lease to third parties [disclosure (c)], fact of overlapping of area of 2.54 Ha as per CEC Report (disclosed in notes to financial statements for 2019.20) and its possible financial implication have not been disclosed.

24. (Note 24) Cost of Material Consumed Rs. 464.02 lakh

- a) Refer our observation in Para 10.3(b) above regarding purchase of inventory not taken to stock.
- b) Includes assets valued Rs. 3.26 lakhs purchase for use in government department, expensed without proper authorisation.

25. (Note 25) Changes [(Increase)/Decrease] in inventories of finished goods Rs.82.42 lakh

Refer our observation in paragraph 10.2 and 22.1 above, Decrease in inventories is overstated by Rs. 561.87 lakh.

26. (Note 26) Employees Benefit Expense Rs. 4,102.38 lakh

- 26.1 a) Reference is drawn to Note 26.2 to financial statements regarding superannuation fund. However, the fact that annual contribution is subject to approval of the government and the contribution is being paid to Life Insurance Corporation under Master Policy have not been disclosed.

- b) Refer our observation in para 21A herein above regarding provision towards superannuation scheme and the expenditure for the year is understated by Rs. 58.11 lakh.

The amount for previous year disclosed as Rs. 47.31 lakh is after reversal of provision of Rs. 66.86 lakh during the year.

26.2 During the year 2020-21, Government of Karnataka has while withdrawing earlier approval accorded for the scheme of amalgamation of Mysore Lamp Works Ltd, has stipulated

certain conditions, amongst others, that liability with respect to employees will continue to be the responsibility of KSMCL and employees issues with respect to fitment, payment of arrears etc will (also) be handled by KSMCL. The Board of Directors of the company while noting that the company may have to incur about Rs. 5,250 lakh in future (excluding payment of adhoc amount and salary & other benefit to absorbed employees) decided to seek the reimbursement of the costs incurred on the company. Hence, financial impact of the above cannot be ascertained at this stage.

However, the company is yet to seek reimbursement of other cost of Rs. 257 lakh already incurred.

These facts have not been disclosed in the financial statements.

26.3 Salary, wages & bonus Rs. 3,559.08 lakh

Salaries include payments relating to in-operative mines/quarries (to the extent ascertainable) of Rs. 553.18 lakh, which has not been disclosed separately.

26.4 Labour & Staff Welfare Rs. 139.81 lakh

Include Rs. 4.68 lakh balance in advance account charged to expense without proper details/authorisation.

26A (Note 27) Finance Cost Rs. 753.34 lakh

a) FMCP – Finance Cost Rs. 606.61 lakh

-Refer our observation in Para 3.3 hereinabove regarding capitalisation of FMCP cost.

b) Interest to others Rs. 45.24 lakh

Refer our observation in para 9.2 (f) (iii) regarding interest as per court decree and the expenses is understated by Rs. 389.16 lakh.

c) Interest on land compensation Rs. Nil

Refer our observation in para 3.1 (a) regarding capitalisation of interest and the expense is understated by Rs. 525.88 lakh.

27. (Note 29) Other Expenses Rs. 47,209.96 lakh

27.1 Royalty & Cess Rs. 16,334.25 lakh

a) Refer our observation in paragraph 22.2 above regarding royalty collected and the expense is overstated by Rs. 16,347.30 lakh

b) Difference of Rs. 13.05 lakh (credit) is subject to reconciliation.

27.2 Loading charges Rs. 71.09 lakh

Refer our observation in paragraph 22.4 above, the amount is understated by Rs. 13.76 lakh (net).

27.3 Mine Closure expense

- Progressive mine Rs. Nil

- Surrendered/cancelled mine Rs. 2,528.23 lakh
- Non- Working Mines Rs. 4,904.13 lakh
- Refer our observation in paragraph 17.2 (f), 17.2 (d) & 17.2 (e) respectively regarding provision for PMCP, FMCP – surrendered mines and FMCP – non working mines.

27.4 Special Purpose Vehicle Rs. 10,596.30 lakh

In view of our observation in paragraph 22.1 above, the amount is understated by Rs. 38.63 lakh (net)

27.5 Corporate Social Responsibility (Note 32) Rs. 1,034.80 lakh

- a) Refer our observation in paragraph 20.2 (e) above and the amount is overstated by Rs. 112.15 lakh.
 - i) Disclosure in Note 32 to the financial statement regarding CSR activities is not as per the amended Schedule III of the Act.
 - ii) Rs. 1,034.80 lakh (previous year Rs. 1,282.59 lakh) disclosed as amount spent in Note 32 (b) are subject to reconciliation with Annual Return prescribed under Companies (Corporate Social Responsibility Policy) Rules 2014.

Refer our observation in para 9.2 (b), 13.1 (a) and 20.2 (e) herein above also.

27.6 Travelling Expenses Rs. 34.78 lakh

Includes Rs. 5.63 lakh balance in advance account expensed without proper details/authorisation.

27.7 Sales Promotion Expense Rs. 218.43 lakh

Includes Rs. 170.58 lakh being advertisement charges, relating to government programmes released in earlier years provided as per government's direction.

27.8 MSTC Commission Rs. 326.20 lakh

Refer our observation in paragraph 22.1 above, the amount is understated by Rs. 1.37 lakh (net).

28. Other Comprehensive Income (OCI)

Income tax related to items that will not be reclassified to profit or loss Rs.Nil (debit)

The amount of Rs. 2,066.91 lakh being net adjustment of income tax relating to earlier years (short provision Rs.4,092.74 lakh & excess provision Rs. 2,025.83 lakh) presented as OCI in the audited financials for preceding year (2020-21) has now been presented as Income tax for earlier years.

As the adjustment had arisen mainly due to error in measurement, in our opinion, it should have been adjusted in Retained Earnings as on 01.04.2020. Consequently, Total Comprehensive Income for the year 2020-21 is understated and Retained Earnings as on 01.04.2020 is overstated by Rs. 2,066.91 lakh.

29. (Note 31) Contingent Liabilities

29.1 Bank Guarantees Rs. 1,146.81 lakh

- a) Confirmation of outstanding bank guarantees as on 31.03.2022 and margin held there against has not been obtained from the bank.
- b) The balance does not include guarantee to different authorities referred to in Note 4.1 to financial statements.

29.2 Law Suits

- a)
 - i) The company has disclosed only list of pending cases in Note 31C to the financial statements without indicating the nature and amount of claims against the company, as per Ind AS 37 – Provisions, Contingent Liabilities and Contingent Assets.
 - ii) Amount of claims against the company (other than statutory demands), not acknowledged as debt as on 31.03.2022, based on information made available to us, is Rs. 47,314 lakh.
- b) The assessment made by the company in respect of each case whether a potential loss is considered as possible but not probable or is probable requiring to record liability (as stated in Note 31A under 'contingencies and law suits) has not been documented.

Hence, the impact of the pending litigations cannot be ascertained.

29.3 Demand for forest development tax (FDT)

- a)
 - i) Reference is drawn to Note 31A (a)(i) to (v) regarding various demands for payment of Forest Development Tax (FDT) received from Forest Department authorities.
 - ii) At the meeting held on 05.11.2020 between the Forest Department and the company, it was agreed to resolve the long pending issue in certain manner.
 - iii) Pending reconciliation of figures as per company's record and record with that of forest department and decision regarding levy/rate of interest by the Government/ Forest department, liability if any that may arise cannot be quantified at this stage.

29.4 Incometax Demands

Reference is drawn to Note 31A(a) vi to xii to financial statements and our observation in paragraph 9.3 (b) herein above.

29.5 Demand for Environment Protection Fee

As regards demand of EPF stated in Note 31A(a) xiii, reference is drawn to Note 16.1 (a) to financial statements and our observation in paragraph 21.3 (a) hereinabove.

29.6 Demand for Arrears Royalty & Surface rent

Reference is drawn to Note 31A (a) xiii regarding demand of Rs.3,044 lakh as arrears royalty by Dept. of Mines & Geology (DMG). The amount relates to arrears royalty of Rs. 1,067 52

lakh pertaining to period 2009-10 to 2014-15 and interest on arrears (upto 31.03.2021) of Rs. 1,976.26 lakh. We are informed that the Monitoring Committee has already recovered the difference in royalty of Rs. 626.02 lakh in 2013.14 and that royalty appears to have been calculated for higher grade than despatched grade. The company has therefore requested DMG to withdraw the demand and issue revised demand.

29.7 Service tax demands

- a) i) Reference is drawn to Note 31A(a)xvi to financial statements regarding demand of Rs. 11,921.43 lakh. The company's advocate has informed that the Commissioner has confirmed demand of service tax amounting to Rs. 11,994.23 lakh along with interest and has imposed penalty of Rs. 305.10 lakh. Hence, the amount disclosed in the aforesaid note requires to be reconciled/updated.
- ii) We are also informed that the company has filed cross objection against Department's appeal for dropping/reduction in service tax demand of Rs. 65.29 lakh and less/fewer penalties imposed of Rs. 6,208.00 lakh.
- b) i) As regards demand of Rs. 4,100.71 lakh referred to in Note 31A(a) xviii, we are informed that the company has filed detailed reply to the show cause notice on 30.11.2020 and the matter is pending adjudication by the Additional Director General (Adjudication), Mumbai.
- ii) However, particulars for sum of Rs. 1,383.39 lakh paid under protest and its accounting treatment has not been furnished to us.

29.8 The Company has on 18.08.2013 given an undertaking to the Central Empowered Committee (CEC), as directed vide para III of the Hon'ble Supreme Court order dated 28.09.2012, to pay any additional amount as compensatory payment which may be determined by the committee constituted by the Court for implementation of R&R (relating to ML 1659), reserving its right & liberty to contest if found necessary the final determination of such amount by the Committee.

This fact and its present status has not been disclosed.

29.09 Attention is also drawn our observation in paragraph 26.2 regarding future liability that may arise relating to MLW employees

29.10 (Note 31 B) Commitments

- a) The disclosure of Commitment relating to ERP software Rs. 124.64 lakh refers to matters stated in Note 6.1 to financial statement. Refer our observation in paragraph 9.1 (b) hereinabove.
- b) i) Refer our observation in paragraph 3.2 & 9.1 (a) regarding non disclosure of commitment relating to extension of lease & advance for land respectively.
- ii) Amount of Other Capital commitments not disclosed, to the extent ascertainable, is Rs. 991.14 lakh.

30. (Note 30) Segment Reporting

30.1 The disclosure made by the company refers to primary segments instead of reportable segments stated in Significant Accounting Policy – Note 46Bxxi (a).

30.2 a) Interest revenue, has not been disclosed in Information about profit or loss.

b) Other income (which includes interest revenue) and Depreciation & amortisation has not been allocated.

c) Expenditure – Others represents unallocated expenditure.

31. (Note 33) Related party disclosure

31.1 The company has not disclosed information about Pension & Leave salary contribution paid relating to Managing Directors of Rs. 3.90 lakh.

31.2 Following disclosure as per Ind AS 24 – Related Party Disclosures not made

a) Category wise breakup of management personnel compensation (Para 17 r w para 9(c)) .

b) Particulars regarding Government related entities (para 6).

32. We are informed that Additional Regulatory Information/Additional Information as per amended Ind AS Schedule III to the Act has been disclosed wherever applicable/necessary.

33. Statement of Changes in Equity

33.1 a) Total comprehensive income for the year has been disclosed as Transfer to retained earnings.

b) Restated balance at the beginning of reporting period (01.04.2020) has not been disclosed separately.

33.2 Re-measurement of defined benefit plan has not been recognised as part of Retained Earnings with separate disclosure as per Ind AS Schedule III.

33.3 Refer our observations in paragraph 9.2 (b), 17.5, 20.2 (e), 22.1 (c), 22.3 and 28 herein above.

34. Cash Flow Statement

34.1 a) i) The company has shown Net expense pertaining to earlier years Rs.31,529.97 lakh as adjustment item under Operating Activities 31.03.2021, without proper explanation.

ii) Expenditure on property, plant and equipment Rs. 2,123.89 lakh disclosed under Investment Activities includes Rs. 896.95 lakh FMCP cost capitalised [previous period : Asset capitalised during earlier years withdrawn Rs. 2,838.70 lakh refers to FMCP cost and expenditure on property, plant and equipment Rs. 1,567.24 includes Rs. 642.88 lakh expenses in earlier year referred to in Note 1(a) 3 to financial statements for 2020.21].

The presentation of these non cash items are not proper.

34.2 Interest received Rs. 13,347.89 lakh (previous period: Rs. 13,676.86 lakh) disclosed under Financing Activities include accrued interest and effects of non cash transactions has not been adjusted.

34.3 Cash and cash equivalent as on 31.03.2021 is without adjusting book overdrawn balance in current account (refer (Note 19(e) to financial statements).

34.4 The company has not disclosed segmental cash flow as per Ind AS 7- Statement of Cash Flows (Para 52).

35. The effect of our observations to the extent ascertainable/quantifiable and each item exceeding Rs. 100 lakh is summarised below:

		Net Effect (Rs lakh)	
Note No.	Particulars	Increase	Decrease
	Assets		
1(a)	Property, Plant & Equipment		525.88
--	Capital Work in Progress	157.00	
3	Trade Receivable		9,483.60
6	Other Noncurrent Assets	2,568.92	
7	Inventories	1,360.84	
12	Current Tax Assets (net)	324.75	
13	Other Current Assets	556.27	
	TOTAL	4,967.78	10,009.48
	Net Effect		5,041.70
15	Other Equity		
	Retained Earnings		5,819.71
	Net Effect		5,819.71
	Liabilities		
17	Provisions	2,999.24	
19	Other Financial Liabilities	858.51	
20	Other Current Liabilities	5,486.57	
--	Current Tax Liabilities	3,327.75	
21	Provision		41.35
	TOTAL	12,672.07	41.35
	Net Effect	12,630.72	
	Income		
22	Revenue from Operations		15,836.01
23	Other Income		282.52
	TOTAL		16,118.53

	Net Effect		16,118.53
	Expenses		
25	Changes in Inventories		561.87
26	Employee benefit expense	480.63	
27	Finance Cost	915.04	
29	Other Expenses		5,099.62
	TOTAL	1,395.67	5,661.49
	Net Effect		4,265.82
	Profit/(Loss)		11,852.71
	Other Comprehensive Income		
	Total Comprehensive Income		11,852.71

For RAO & SWAMI
Chartered Accountants
(FRN 003105 S)

Sd/-

(N. Ramesh)

M No: 016153

PARTNER

UDIN: 23016153BGQOWM1395

Place: Bengaluru
Date: 21-03-2023

Karnataka State Minerals Corporation Limited

Annexure-B Referred to in paragraph 17 of our Audit Report of Even Date

1. Property, Plant & Equipments:

- a) i) We are informed that the records of Property, Plant and Equipment are maintained at Head office. However, no records are maintained for company's assets held at the office of the government department/agencies, minister's office. Further, the records so maintained do not show particulars of assets acquired earlier to 01.04.2010 and situation/location & identification numbers in respect of movables other than vehicles. Also, such records in respect of immovables are not reconciled with records maintained at Civil Section (estate office). The difference between the value of land and buildings as per the Statement of company owned properties and Statement of company lease land compiled by the Civil Section and the cost/gross carrying value as per Note 1(a) to financial statements are

Rs. in lakh

	Cost/gross carrying value as per Note 1(a)	Value as per statement of Civil section	Difference
Free hold			
- Land	(x) 2,099.20	2,980.94	(-) 881.74
- Building	373.78	231.98	(+) 141.80
Lease hold			
- Land	1,812.29	83.48	(+) 1,728.81
- Building	--	20.26	(-) 20.26

- (x) Excluding additional compensation with interest of Rs. 913.40 lakh capitalised during the year
- ii) The company has maintained full particulars of intangible asset viz mining rights & procurement of software.
- b) These Property, Plant and Equipment have not been physically verified during the year (though as disclosed under Note 46Biv(b), physical verification of fixed assets are undertaken in a phased manner so as to complete 100% verification in a cycle of three years). In our opinion, the company should have programme of physical verification of all items of Property, Plant and Equipment having regard to the size of the company and nature of its business/assets. Also, in our opinion, periodical survey of immovable properties/land and building (freehold & lease hold) should be conducted.
- c) i) The company has not disclosed in the financial statements any immovable property where the title deeds of all the immovable properties (other than properties where the company is

lessee and the lease arrangements are duly executed in favour of the company / lessee) are not held in the name of the Company

Our findings, read with our observation in paragraph 1(a)(i) above are listed in sub para (ii) to (iv) herein below

- ii) The immovable properties as detailed in the statement compiled by Civil section include
1. 20 guntas of land at Nagarababi (value Rs. 1585.58 lakh (excluding stamp duty & registration charges) purchase deed in respect of which is stated to be with the Corporation Office. Further, as there is a rajakaluve in the middle of the allotted land, the Company has sought from Public Works Department/Government of Karnataka, alternate site or refund of the amount with interest.
 2. Land & building at Mysore Road purchased from a erstwhile State Government undertaking (value Rs. 183.04 lakh) in respect of which only certified copy of purchase deed is held.
 3. Assets comprising of land and building not covered by mining lease and building & structures in areas covered by mining leases, rail yard/block yard & port located at various places and held in the name and style of the Board of Mineral Development (BMD) purchased in 1970 from Government of Mysore for a consideration of Rs. 10.13 lakh (breakup value of which is not available) in respect of which RTC yet to be transferred in the name of the company and includes land measuring 95 acres 12 guntas in Bageshpura Village, Arasikere Taluk possession of which is yet to be transferred to the company.
 4. 4.92 acres of land at Hospet (value Rs. 1.79 lakh) the original sale deed of which stated to have been submitted to JMFC Court.
 5. 52.57 acres land at Hulikunte Village, Sandur Taluk (value Rs. 90.04 lakh) acquired in 2013 in respect of which handing over process is stated to be in progress.
 6. 1.51 area land at Byndoor Edthere Village (value Rs. 15.39 lakh being 50% of land value paid as per Government order dt. 01.08.80), conveyance deed in respect of which is yet to be executed.
 7. 41.51 acres land in 5 locations (value Rs. 945.42 lakh) in respect of which original records are not available and only photo copy are stated to be available.
 8. 1006.95 sq mt land (value Rs. 43.63 lakh) acquired under lease cum sale agreement wherein the original agreement stated to be at KHB, Bellary.

9. *Following lands which are in dispute*

Extent / area	Location	Value in Lakh
580.97 sq mt	B Katihalli, Hassan	0.63
2.08 cres	Nuggehalli, C R Patna	2.01
2.14 acres	Kondenalu Arasikere	2.82
2.20 acre	Hireuppanala, Ilkal	0.80
10 acres	Allyyanpura , Nanjangud	1.62

10. 45 properties in respect of which name is yet to be changed from Mysore Minerals Ltd in revenue records/RTC.
- iii) The registration of Transfer of lease from TISCO to the company relating to Hullahalli mines (40.72 Ha) in terms of Memorandum of Understanding entered in 1999 is yet to be registered.
- iv) Mining lease in respect of 26 non working mines (about 4,808.53Ha) and lease in respect of 5 nonworking quarries (about 166.70 Ha) are pending deemed extension as per MMDR Act, 2015/KMCCR, 2016.
- d) The company has not revalued its Property, Plant and Equipment (including Right of use assets) or intangible asset or both during the year.
- e) According to the information and explanation given to us and as disclosed in Note 37 to financial statements, no proceedings have been initiated or are pending against the company for holding any Benami property under the Benami Transactions (Prohibition) Act, 1988 and rules made thereunder and accordingly disclosure of details thereof in its financial statements does not arise.
2. a) i) According to the information and explanation given to us, the Company has a biannual programme of physical verification of inventories and in our opinion, physical verification has been conducted at reasonable intervals except in respect of stock of iron ore held under the custody of Central Empowered Committee/Monitoring Committee. Further, as the procedure of such verification including methodology adopted for measurement has not been documented, appropriateness of the same could not be determined.
- ii) As explained to us, no discrepancies of 10% or more in the aggregate for each class of inventory were noticed on such verification.
- b) In our opinion and according to information and explanations given to us, at no point of time during the year, the company has availed working capital limits from banks or financial institutions. Hence, our reporting on the matters referred to in Clause 3(ii) (b) does not arise.
3. In our opinion and according to the information and explanations given to us, during the year the Company has not made investments in, provided any guarantee or security or granted any loans

or advances in the nature of loans, secured or unsecured to companies, firms, limited liability partnerships or other parties. Hence, our reporting on the matters referred to in clause 3(iii) of the Order does not arise.

4. In our opinion and according to the information and explanations given to us, the company has not given any loan or guarantee, provided any security, made investments during the year. Also, as per Notification No. GSR 463 (E) dated 05-06-2015 issued by the Ministry of Corporate Affairs, Government of India, the provisions of section 185 & 186 of the Act are not applicable to the company, being a government company, subject to approval of the state government.
5. In our opinion and according to the information and explanation given to us, the Company has not accepted any deposits from the public or received amount which are deemed to be deposits. Hence, our reporting on the matters referred to in Clause 3 (v) of the Order does not arise.
6. We have broadly reviewed the records maintained by the company pursuant to rules prescribed by the Central Government for maintenance of cost records under sub section (1) of section 148 of the Act. However, we have not made detailed examination of such cost accounts records. We observe that though the records have been made and maintained by the company, these are not integrated with the financial accounting and expenses relating to units other than cash/bank transactions (at the units) are accounted at Head Office and are not reflected in the units' accounts. Attention is also drawn to paragraph 10.1 (e) (ii) in Annexure A to our report.
7. Statutory dues:
 - a) i) According to the records of the Company, undisputed statutory dues including Goods and Service Tax, provident fund, employee's state insurance, income tax, sales tax, service tax, duty of customs, duty of excise, value added tax, cess and other statutory dues have generally been regularly deposited with the appropriate authorities, except:
 1. Income tax TDS which are deposited after due date in a few months
 2. Property tax which is being accounted only on payment on demand.
 3. Dead/surface rent for non working mines.
 4. Lease rent and supervision charges to Forest department being accounted only on payment on demand.
 - ii) According to the information and explanations given to us, no undisputed amounts payable in respect of the aforesaid statutory dues were outstanding as at 31st March, 2022 for a period of more than six months from the date of becoming payable, *except*:
 1. Income TDS of Rs 5.62 lakh as per default summary relating to financial year 2020-21.
 2. a) Dead/surface rent of Rs. 303.19 lakh provided in earlier years remaining unpaid.
b) Dead/surface rent in respect of non working mines for the years 2020-21 & 2021-22 – amount not ascertained.

3. Lease rent & supervision charges to forest department – amount not ascertained.
4. Property tax – amount not ascertained.
5. Environment Protection Fees (Refer Note 16.1 (a) to financial statements) - Rs. 1,904.24 lakh
6. Forest Development Tax Rs. 233.75 lakh (Refer Note 17A.1(a) to financial statements.
7. Following balances brought forward from earlier years

Rs. in lakhs

Sales tax (VAT & CST)	3.32
Royalty Civil works	1.15
Royalty processing fee	0.83
Interest on royalty	12.01
Welfare Cess	5.26
TDS Payable 2017-18	3.55
Income tax Contractors 2012-13	0.28
Income tax Staff 2015-16	0.36

Further, such amount relating to Royalty, DMF, NMET and GST payable could not be ascertained in the absence of breakup figures for balance outstanding as on 31-03-2022.

8. According to the information and explanations given to us, details of aforesaid statutory dues as at the end of the year which have not been deposited on account of dispute are

(Amount in Rs. Lakh)

Name of Statute	Nature of dues	Period / Financial Year (Asst. Year)	Demand (*)	Amount deposited / paid under protest / adjusted by Dept	Amount not deposited	Forum where dispute is pending
1	2	3	4	5	6	7
Income tax Act, 1961	Income Tax & Interest	2008-09 AY 2009-10	620.69	620.69 (1)	--	Commissioner of Income tax (Appeals), NFAC (2)
Income tax Act, 1961	Income Tax & Interest	2015-16 AY 2016-17	538.37	538.37 (1)	--	CIT (A), NFAC
Income tax Act, 1961	Income Tax & Interest	2016-17 AY 2017-18	784.60	784.60 (1)	--	CIT (A), NFAC
Income tax Act, 1961	Income Tax & Interest	2017-18 AY 2018-19	1,148.83	530.45 (1)	618.38 (3)	CIT (A), NFAC
Income tax Act, 1961	Income Tax & Interest	2013-14 AY 2014-15	537.16	537.16 (1)	--	(4)
Income tax Act, 1961	Income Tax & Interest	2012-13 AY 2013-14	122.82	122.82 (1)	--	(4)

Income tax Act, 1961	Income Tax & Interest	2011-12 AY2 012-13	24.18	--	24.18 (3)	Assessing Officer (Rectification)
Finance Act, 1994	Service tax, interest & Penalty	April 2012 to June 2017	13,299.34 (5)	1,028.91 (6)	12,270.43	CEST Appellate Tribunal (5)
Karnataka Forest Act, 1963	Forest Development Tax/ Fee & interest	01.04.2000 to 26.08.2008 Ubbalagundi TIOM	78.48 5,685.05	-- --	78.48 5,685.05	Department of Forest & Environment/ Supreme Court
		27.08.2008 to 31.07.2011 Ubbalgundi TIOM	319.25 10,606.14	-- --	319.25 10,606.14	
		SIOM	4,240.24	--	4,240.21	
MMDR Act, 1957	Royalty arrears and interest	2009-10 to 2020-21	3,044.00	--	3,044.00	Dept. Of Mines & Geology

(*) Excluding accrued interest

- (1) Deposit paid on filing appeal and/or amount adjusted out of refunds not accepted by the Company held in Deposits with statutory authorities [Note 6(b)(ii)(i)] and Current Tax Assets (Net)[Note 12]
 - (2) Stated to be handled by an Advocate – Details of present status of appeal not furnished.
 - (3) Outstanding demand as per Income tax portal.
 - (4) Disposed of by ITAT in favour of company on 07.03.2022 and order giving effect to ITAT order is yet to be received.
 - (5) Refer our observation in paragraph 29.7 (a) in Annexure A to our Report.
 - (6) Payment of Rs. 1,028.91 lakh include Rs.828.25 lakh paid on 31.03.2022 held in Deposit with statutory authorities [Note 6(b)(ii)(i)]. Appeal filed on 02.05.2022.
8. According to information and explanations given to us the company has not surrendered or disclosed as income, any amount or transaction not recorded in the books of account in any tax assessment or proceedings under the Income tax Act, 1961, in the current or previous financial years and our reporting on matters referred to in Clause 3 (viii) does not arise.
 9. According to the information and explanations given to us, and on overall examination of the financial statements the Company has not taken / raised any loan / funds or borrowed during the year from any financial institution, any bank or government or from any entity or person and hence reporting on matters referred to in Clause 3(ix) (a) to (f) do not arise.
 10. In our opinion and according to the information furnished to us, and on overall examination of the financial statements,
 - a) The company has not raised money by way of initial public offer or further public offer (including debt instruments) during the year or during the previous accounting period.

- b) The Company has not made any preferential allotment or private placement of shares or fully or partly convertible debentures during the year under review or during previous accounting period.

Hence our reporting on matters referred to in Clause 3 (x) (a) & (b) do not arise.

11. a) According to the information and explanation given to us and based upon the audit procedures performed, no fraud by the Company or any fraud on the company has been noticed or reported during the year.
- b) No report under sub section 12 of section 143 of the Act has been filed by the auditors in Form ADT-4 as prescribed under Rule 13 of Companies (Audit and Auditors) Rules 2014 with the Central Government.
- c) According to the information and explanation given to us, the establishment of whistle blower mechanism is not mandated as per section 177 (9) of the Act for the company and as informed to us, no whistle blower complaints has been received by the company during the year.
12. The company is not a 'Nidhi Company' and hence, our reporting on the matters referred to in clause 3 (xii) (a) & (b) of the Order does not arise.
13. According to the information and explanation given to us and based on our examination of the records of the company, the company is a Government company and it has complied with the provisions of section 177 and section 188 of the Act, where applicable for all transactions with the related parties and the details as required by the Accounting Standard Ind AS.24 have been disclosed in Note 33 to the financial statements.
14. a) Based on our examination, the company has an internal audit system which in our opinion *needs to be strengthened to be commensurate with the size and nature of its business.*
- b) We have considered the internal audit reports of the company issued and furnished to us till date for the period under audit by us.
15. According to the information and explanations given to us, in our opinion, during the year the company has not entered into any non cash transactions with any of the directors or persons connected with its directors and hence the provisions of section 192 of the Act 2013 are not applicable to the company.
16. a) The Company is not a 'Non-banking financial company' and hence, the Company is not required to be registered under section 45I-A of the Reserve Bank of India Act, 1934.
- b) According to the information and explanations given to us, in our opinion the company has not conducted any Nonbanking Financial or Housing Finance activities.
- c) According to the information and explanation given to us, in our opinion the company is not a Core Investment Company (CIC) as defined in the regulations made by the Reserve Bank of India and there are no CIC as part of the Group. Hence our reporting on the matters specified in Clause 3 xvi (c) & (d) do not arise.

17. The company has not incurred cash losses during the year and in the immediately preceding financial year.
18. There has been no resignation of statutory auditors during the year and hence our reporting on matters referred to in clause 3 (xviii) of the Order does not arise.
19. According to the information and explanations given to us and on the basis of financial ratios, ageing and expected dates of realisation of financial assets and payment of financial liabilities, other information accompanying the financial statements, our knowledge of the Board of Directors and management plan and based on our examination of the evidence supporting assumption, nothing has come to our attention which causes us to believe that any material uncertainty exists as on the date of the audit report that the company is not capable of meeting its liabilities existing at the date of balance sheet (viz 31-03-2022) as and when they fall due within a period of one year from the balance sheet date. We, however, state that this is not an assurance as to the future viability of the Company.

We further state that our reporting is based on the facts up to the date of our audit report and we neither give any guarantee nor any assurance that all liabilities falling due within a period of one year from the balance sheet date will be disclosed by the company as and when they fall due.

20. Regarding compliance with second proviso to subsection (5) of section 135 of the Act and subsection (6) of section 135 of the Act relating to unspent amounts in respect of other than ongoing CSR projects and ongoing CSR projects, respectively,
 - a)
 - i) The Company has not identified CSR projects approved by it as 'other than ongoing projects' and 'ongoing projects' [as defined in rule 2(1)(i) of Companies (Corporate Social Responsibility) Rules, 2014]
 - ii) All approved projects pending execution/completions as at the yearend appears to have been treated as 'ongoing' though approved (original) project period is less than one year and extension of duration of project period has not been approved.
 - iii) Amount advanced / disbursed to approved projects pending receipt of utilisation certificate has been deemed as 'spent' and balance approved amount pending disbursement aggregating to Rs. 267 lakh treated as on 31.03.2021 relating to ongoing projects of 2017-18 to 2020-21 (including Rs. 122 lakh pertaining to 2020-21) has been transferred to a separate bank account on 30.04.2021 which however, has not been designated/called as 'unspent CSR Account'
 - iv) During the year, the company has disbursed Rs. 114.46 lakh (including Rs.42.00 lakh pertaining to project of 2020-21) out of Rs. 276 lakh transferred to separate account and refund of un-utilised balance (earlier deemed as spent) of Rs.7.31 lakh (including Rs. 3.49 lakh pertaining to project of 2020-21) has been credited to that account.
 - v) Amount deemed as spent in respect of projects of 2020-21 & 2021-22 include Rs. 89.33 lakh & Rs. 110.87 lakh respectively pending receipt of utilisation certificate and

treated as advance as on 31.03.2022 in the books of account –Refer paragraph 9.2 (b) & 13.1 (a) in Annexure A also.

- b) The amount of Rs. 1,034.80 lakh disclosed as spent during the year in Note 32 to the financial statements is stated to be expenditure accounted on receipt of utilisation certificate and includes Rs. 233.96 lakh relating to projects of 2020-21 & Rs. 136.22 lakh relating to projects of financial years 2018-19 to 2019-20. Refer paragraph 27.5 in Annexure A also.
- c) Undisbursed amount of relating to approved projects of 2021-22 has not been ascertained and transferred either to a Fund specified in Schedule VII or to a separate bank account in the name of the company to be called 'Unspent CSR Account'., within the specified time.

(As proviso to sub section (5) and sub section (6) of section 135 have come into effect from 22-01-2021, in our opinion, the said provisions are applicable to projects of financial years from 2020-21).

21. The reporting if any, on matters specified in clause (xxi) of the Order would be considered in the audit report on Consolidated financial statements.

For RAO & SWAMI
Chartered Accountants
(FRN 003105 S)

Sd/-

(N. Ramesh)

M No: 016153

PARTNER

UDIN: 23016153BGQOWM1395

Place: Bengaluru

Date: 21-03-2023

Karnataka State Minerals Corporation Limited

Annexure-C Referred to in paragraph 18(h) of our Audit Report of Even Date Report on the Internal Financial Controls under Clause (i) of Sub-section 3 of Section 143 of the Companies Act, 2013 (“the Act”)

We have audited the internal financial controls over financial reporting of Karnataka State Minerals Corporation Limited (“the Company”) as of March 31, 2022 in conjunction with our audit of the financial statements of the Company for the year ended on that date.

Management’s Responsibility for Internal Financial Controls

The Company’s management is responsible for establishing and maintaining internal financial controls based on the internal control over financial reporting criteria established by the Company considering the essential components of internal control stated in the Guidance Note on Audit of Internal Financial Controls Over Financial Reporting issued by the Institute of Chartered Accountants of India. These responsibilities include the design, implementation and maintenance of adequate internal financial controls that were operating effectively for ensuring the orderly and efficient conduct of its business, including adherence to company’s policies, the safeguarding of its assets, the prevention and detection of frauds and errors, the accuracy and completeness of the accounting records, and the timely preparation of reliable financial information, as required under the Companies Act, 2013.

Auditors’ Responsibility

Our responsibility is to express an opinion on the Company’s internal financial controls over financial reporting based on our audit. We conducted our audit in accordance with the Guidance Note on Audit of Internal Financial Controls Over Financial Reporting (the “Guidance Note”) and the Standards on Auditing, to the extent applicable to an audit of internal financial controls, both issued by the Institute of Chartered Accountants of India. Those Standards and the Guidance Note require that we comply with ethical requirements and plan and perform the audit to obtain reasonable assurance about whether adequate internal financial controls over financial reporting was established and maintained and if such controls operated effectively in all material respects.

Our audit involves performing procedures to obtain audit evidence about the adequacy of the internal financial controls system over financial reporting and their operating effectiveness. Our audit of internal financial controls over financial reporting included obtaining an understanding of internal financial controls over financial reporting, assessing the risk that a material weakness exists, and testing and evaluating the design and operating effectiveness of internal control based on the assessed risk. The procedures selected depend on the auditor’s judgement, including the assessment of the risks of material misstatement of the financial statements, whether due to fraud or error.

We believe that the audit evidence we have obtained is sufficient and appropriate to provide a basis for our qualified audit opinion on the Company's internal financial controls system over financial reporting.

Meaning of Internal Financial Controls Over Financial Reporting

A company's internal financial control over financial reporting is a process designed to provide reasonable assurance regarding the reliability of financial reporting and the preparation of financial statements for external purposes in accordance with generally accepted accounting principles. A company's internal financial control over financial reporting includes those policies and procedures that (1) pertain to the maintenance of records that, in reasonable detail, accurately and fairly reflect the transactions and dispositions of the assets of the company; (2) provide reasonable assurance that transactions are recorded as necessary to permit preparation of financial statements in accordance with generally accepted accounting principles, and that receipts and expenditures of the company are being made only in accordance with authorizations of management and directors of the company; and (3) provide reasonable assurance regarding prevention or timely detection of unauthorized acquisition, use, or disposition of the company's assets that could have a material effect on the financial statements.

Inherent Limitations of Internal Financial Controls Over Financial Reporting

Because of the inherent limitations of internal financial controls over financial reporting, including the possibility of collusion or improper management override of controls, material misstatements due to error or fraud may occur and not be detected. Also, projections of any evaluation of the internal financial controls over financial reporting to future periods are subject to the risk that the internal financial control over financial reporting may become inadequate because of changes in conditions, or that the degree of compliance with the policies or procedures may deteriorate.

Qualified Opinion

According to the information and explanations given to us and based on our audit, the following material weaknesses have been identified as at March 31, 2022:

- (a) i) The Company has not documented its internal control procedures. The Company has also not carried out any test to ascertain adequacy of internal financial controls over financial reporting and operating effectiveness of such control.
- ii) Accounts manual detailing system, procedures and control has not been compiled. The MML office Manual 1999 stated to be used as guiding document has also not been updated.
- iii) Process to comply with requirements of Ind AS Schedule III to Companies Act, 2013 and Ind AS have not been put in place.

- iv) There is no proper interdepartmental co-ordination between accounts section and other sections in Head office.
 - v) The internal audit manual has not been compiled. The scope, function and methodology for conducting the internal audit is yet to be formulated in terms of rule 13(2) of the Companies (Accounts) Rules, 2014. Further, the periodic internal auditors report are not being obtained in time, extent of actual areas covered vis-a-vis scope of audit fixed not reviewed and compliance/follow up action if any taken not properly documented.
- (b) Debit and Credit transactions relating to an account / a party recorded in different books of account (HO / Units) and cumulative debit / credit balances are being carried forward from year on year.
- (c) No proper control registers maintained for bills received from suppliers (of goods & services) pending approval and / or pending payment and suppliers bills are accounted only on/after payment.
- (d) There is also no proper system of authorization of journal entries, including relating to identification and adjustment of prior year errors and year end entries. The security level control to permit /approve editing entries has not been activated.
- (e) There is no system of periodical review of accounts / outstanding balances for uniformity in accounting, adjustment and provisioning.

These could potentially result in misstatement of receivables, liabilities and expenditure as also failure to detect misclassification / errors in time.

Hence, in our opinion, the system does not provide reasonable assurance regarding prevention and timely detection of significant errors in accounting (and/or proper authorization of transactions) and in preparation of Ind AS financial statements.

A 'Material Weakness' is a deficiency, or a combination of deficiencies, in internal financial control over financial reporting that there is a reasonable possibility that a material misstatement of Company's annual or interim financial statements will not be prevented or detected on a timely basis.

In our opinion, because of the effect / possible effect of the material weaknesses described above on the achievement of the objectives of the control criteria, the Company has not maintained adequate and effective internal financial controls over financial reporting as of March 31, 2022, based on the internal control over financial reporting criteria established by the Company considering the essential components of internal control stated in the Guidance Note on Audit of Internal Financial Controls Over Financial Reporting issued by the Institute of Chartered Accountants of India.

We have considered the material weaknesses identified and reported above in determining the nature, timing, and extent of audit tests applied in our audit of the March 31, 2022 financial statements of the Company, and these material weaknesses have affected our opinion on the financial statements of the Company and we have issued adverse opinion on the financial statements.

For RAO & SWAMI
Chartered Accountants
(FRN003105S)

Place: Bengaluru
Date: 21-03-2023

Sd/-
(N. Ramesh)
M No: 016153
PARTNER
UDIN: 23016153BGQOWM1395

Karnataka State Minerals Corporation Limited

Annexure-D Referred to in paragraph 19 of our Audit Report of Even Date

(Report on / Replies to Directions / Additional Directions of C&AG are given in italics)

A. Directions

1. Whether the company has system in place to process all the accounting transactions through IT system? If yes, the implications of processing of accounting transactions outside IT system on the integrity of the accounts along with the financial implications, if any, may be stated.

All the accounting transactions are recorded / maintained by the company manually. The Company maintains its accounts at Head Office using Tally software package (Prime / ERP 9.0 version), in which are incorporated the Receipts and Payments accounts maintained manually / in MS Excel at Offices in mines / quarries.

2. Whether there is any restructuring of an existing loan or cases of waiver/write off to debts/loans/ interest etc. made by a lender to the company due to the company's inability to repay the loan? If yes, the financial impact may be stated. Whether such cases are properly accounted for.

The Company has not taken any loan.

3. Whether funds (grants/subsidy etc) received/receivable for specific schemes from Central/State Government or its agencies were properly accounted for/utilised as per its term and conditions? List the cases of deviation.

No funds (grants / subsidy etc) received / receivable by the company for specific schemes from Central / State agencies during the year.

B. Additional Company Specific Directions:

- a) All items with regard to Cash and Bank balances as per Annexure - 1 shall be verified and the cases of specific non-compliances to be reported. Details of unexplained balances/balances operated under suspense head may also be examined.

- i) All items with regard to Cash and Bank balances as directed have been verified in the usual course of audit. Refer our observation in paragraph 8(b), 13.2 and 23.1 (a) & (b) in Annexure A to our report.

Our formal replies to all items in the checklist enclosed as Annexure – 1 to the sub direction is attached as Annexure D-1.

- ii) Regarding unexplained balances / balances operated under Suspense head(which has also been highlighted in the Internal Audit Reports), the transactions made therein have been subsequently edited and nullified as at 31.03.2022 and hence could not be verified.

- b) Whether the company has an approved mine closure plan for rehabilitation activities and the provision thereof is adequate?

- i) As informed to us, Progressive Mine Closure Plan (PMCP) concurrent to mining activities for a period of 5 years approved by Indian Bureau of Mines (IBM) for major minerals and Department of Mines & Geology (DMG) for minor minerals (obtained in respect of working mines / quarries) covers rehabilitation activities, if any
- ii) Regarding provision for PMCP, refer our observation in paragraph 17.2 (f) in Annexure A to our Report.
- c) Whether the Company had obtained the requisite statutory compliances that was required under mining and environmental rules and regulations and has taken steps to reduce the adverse impact on environment as per established norms?
- i) We are informed that the Company has obtained requisite forest clearance (FC) from Karnataka Forest Department, Environmental Clearance (EC) from Government of India Ministry of Environment and Consent for Operation (CFO – Air, Water) from Karnataka State Pollution Board in respect of working mines.
- However, in respect of TIOM, FC obtained for 136.79 Ha and for balance 145 Ha, FC proposal has been sent.
- Further in respect of nonworking quarries (extent of 167.38 Ha), EC is yet to be obtained.
- ii) As regards steps taken to reduce impact on environment, we are informed
- The works / action suggested in Environment Management Plan (EMP) to reduce the adverse impact on environment [like forestation (on dumps, road side etc) gully plugs, check dam, retention wall, garland drain, silt settling tank, top soil management, dump management, sprinkling of water] are undertaken / carried out, depending upon the requirement.
- However, refer our observation in para 13.1 (b), 17.2 (f) ii.2 and 17.3 in Annexure A regarding construction of retention wall at SIOM being incomplete, R & R work to be redone at JIOM and installation of conveyor belt systems at TIOM and SIOM as per direction of Hon'ble Supreme Court to be taken up, respectively.
- d) Whether the Company has disbanded and discontinued mines, if so, the payment of corresponding dead rent there against may be verified.
- i) The company has disbanded / discontinued mines as detailed in Note (b) disclosed under Note 23 to financial statements also.
- ii) Payment of / provision for corresponding dead rent there against has been verified.
- We find that no payment/provision for dead/surface rent has been made during the year in respect of non working mines. Further Rs. 230.25 lakh is disclosed as other financial liability as on 31.03.2022 (Rs. 205.36 lakh as on 31.03.2021) which is net of prepaid amount of Rs. 98.17 lakh (Rs. 98.17 lakh as on 31.03.2021). However, details in respect thereof is not readily available. Refer our observation in para 20.2 (b) in Annexure A also.

- e) Whether the company has effective system for physical verification, valuation stock and accounting the effect of shortages/ excess noticed during verification.
- i) The company has system of biannual physical verification of stock. However, details of procedure adopted for physical verification of stocks has not been documented. Refer our observation in para 2(a)(i) in Annexure B to our report also.

Further, in respect of iron ore, we are informed that

1. The production of Run of Mine (ROM) of iron ore is weighed and the weighment is recorded in computer system linked to weighbridge. ROM is then processed for lumps and fines and separate lots are made for certain quantity. Stocks are put in heap position and hence, height, width and height are not considered / filled in the prescribed Form B. During stock verification, stock verification officer has to rely upon the quantity shown in the register. The actual quantity will be made known from the individual stock only after sale. The officer of DMG also access the stock on volumetric basis considering GPS readings.
 2. Processed clay are stocked and filled in a single lot due to paucity of space in mining site and are measured on volumetric basis. The quantity will go on reducing out of available stock as and when the sales takes place which are based on weighment basis. Unless the entire stock is moved, difference will not be made known (and hence physical stock cannot be ascertained..
 3. Granite blocks which are free from major defects are taken into stock (and other granite blocks are not reckoned). As there is likelihood of breakages while dressing, sun cracks, damage while shifting and machine processing, as per industry practice, 85% of the yield volume gets converted to saleable blocks. Hence, 85% is considered for valuation purpose.
- ii) Our observations on valuation of stock / inventory are stated in paragraph 10.1 (d), (e) & (f), 10.2 and 10.3 in Annexure A to our Report.
- iii) No shortage / excess reported on physical verification of stock conducted by the management during the year. However, refer our observation in paragraph 10.1 (b)& (c) in Annexure A to our Report.

For RAO & SWAMI
Chartered Accountants
(FRN003105S)

Sd/-
(N. Ramesh)
M No: 016153
PARTNER

UDIN: 23016153BGQOWM1395

Place: Bengaluru
Date: 21-03-2023

Karnataka State Minerals Corporation Limited

Annexure – D-1 referred to in paragraph B(a)(i) to Annexure D to our Audit Report of Even Date

Verification of Cash and Bank Balance as on 31st March 2022

SI No	Items in Check list	Remarks / Replies
1	Whether all Banks Accounts/Fixed Deposits have been opened with banks/ proper authorization and approvals as per the aforesaid delegation of powers?	Yes
2	Whether there was a periodical system of preparation of Bank reconciliation statement and whether they were produced for verification to audit?	Yes (Monthly)
3	Whether Bank reconciliation of the Main account and all subsidiary bank accounts were done?	Yes
4	Was the authorization to operate the bank accounts were given to a single signatory?	For amounts up to Rs. 1 lakh authorised person to sign the cheques as single signatory and for amount above Rs. 1 lakh DGM (F) / GM (F&A) authorised to sign the cheques as joint signatory along with MD.
5	Whether the interest for the entire duration of Fixed Deposits was accounted in the books of accounts?	Yes, to the extent ascertainable – Refer reply to SI No. 13.
6	Whether physical verification of cash has taken place periodically?	Yes (Biannual)
7	Whether the cash in hand as shown in the Balance Sheet tallies with the certificate of physical verification of cash?	Yes
8	Is there a register of Fixed Deposits show in amounts, maturity dates, rates of interest and dates for payment of interest?	Yes
9	Is there a follow up system to ensure that interest on Fixed Deposits is received on due dates?	Yes

10	Is there a follow-up system to ensure that transfer of matured amount of Fixed Deposits is done without any delay?	<p>Maturity particulars of KDR are not readily available. Flexi deposits are credited to Current account according to fund requirements and such credits & renewal is system driven. Other deposits, on maturity, found to have been credited to Current a/c or renewed.</p> <p>The matter regarding renewal during the year of deposit of Rs. 1,40,000 lakh kept in earlier year with Karnataka State Co-Operative Apex Bank as per Government instructions have been placed before and discussed by the Board of Directors at the Board meetings held during the year. While the bank had refunded Rs. 40,000 Lakh with interest on 03.04.2021, it did not renew / issue fresh deposit receipts for Rs. 30,000 Lakh matured on 24.10.2021 & Rs. 70,000 Lakh on 27.10.2021. However, the same have been refunded with interest on 31.03..2022. We are informed that company has approached the bank for differential interest on account of delay in payment/refund.</p> <p>The deposit of Rs. 1,500 lakh kept with erstwhile Vijaya Bank and matured in earlier year, has been realized with interest as on 31.03.2022</p>
11	Whether bank confirmation statements are obtained periodically from the banks for all accounts. SB accounts, Current Accounts and Fixed Deposits?	Confirmation obtained once as at the end of year (as on 31.3.2022)
12.	Whether confirmations of balances in respect of all bank balances tally with the Bank statements?	Yes

13	Whether Fixed Deposits and interests as per Fixed Deposits Register tally with the confirmation/certificate issued by the bank?	Only interest received entered in the FD register and there is no system of reconciling with interest certificate from banks. Adjustments for accrued interest as at the year end is made based on interest paid/ credited as reported by the respective banks in Annual Tax Statement (Form 26AS) except as stated in para 23.1 (a) in Annexure A to our Report. Refer our observation in para 8(b) & 13.2 therein also.
14	Whether the confirmation statements received from banks are authenticated and in the letter head by the Bank?	Yes
15	In case of any difference observed in the above check, whether the same was adjusted in the subsequent year?	Yes
16	Whether external confirmations were obtained from Banks in the test checked cases, if so details thereof with.	Confirmation of balances obtained by the company from banks in respect of all accounts have been checked except as stated in para 8(b) in Annexure A to our Report.
17	Whether any of the aforesaid laps were brought out in the Report of the Internal Financial controls by the Statutory Auditor, if not, whether Audit Enquiry was issued?	Yes, refer Para (a)(i) & (ii) in Qualified Opinion section in Annexure C and Para 8(b), 13.2 & 23.1 (a) in Annexure A to our Report.

For RAO & SWAMI
Chartered Accountants
(FRN003105S)

Sd/-

(N. Ramesh)

M No: 016153

PARTNER

UDIN: 23016153BGQOWM1395

Place: Bengaluru

Date: 21-03-2023

FINANCIAL STATEMENTS

2021-2022

Karnataka State Minerals Corporation Limited

CIN : U85110KA1966SGC001620

T.T.M.C. Building, 'A' Block, 5th Floor, B.M.T.C Shanthinagar, Bangalore

Balance Sheet as at March 31, 2022

(Amount In Lakhs)

Particulars	Note	As at		
		March 31, 2022	March 31, 2021	April 1, 2020
ASSETS				
1 Non-current assets				
(a) Property, plant and equipment	1 (a)	10,210.42	8,717.87	12,310.76
(b) Other Intangible assets	1 (b)	805.07	825.17	-
(c) Financial Assets				
i) Investments	2	5,030.90	5,030.90	5,030.90
ii) Trade receivables	3	9,492.83	9,536.15	9,499.64
iii) Other financial assets	4	2,276.96	3,286.32	1,627.91
(d) Deferred Tax Asset (Net)	5	920.63	943.12	1,171.57
(e) Other Non Current assets	6	4,851.51	3,619.00	3,460.21
Total non-current assets		33,588.33	31,958.53	33,101.00
2 Current assets				
(a) Inventories	7	6,512.02	6,582.15	8,249.49
(b) Financial Assets				
i) Trade Receivables	8	156.84	818.70	1,280.54
ii) Cash and cash equivalents	9 (a)	1,02,129.85	314.28	377.83
iii) Bank balances other than (ii) above	9 (b)	2,31,507.45	2,79,440.15	2,21,462.91
iv) Loans	10	2.29	2.94	41.06
v) Other Financial Assets	11	5,415.17	4,606.29	5,697.80
(c) Current tax assets (net)	12	1,611.98	5,692.87	16,870.45
(d) Other Current assets	13	662.37	861.11	942.78
Total current assets		3,47,997.98	2,98,318.49	2,54,922.86
TOTAL ASSETS		3,81,586.30	3,30,277.01	2,88,023.86
EQUITY AND LIABILITIES				
1 Equity				
(a) Equity Share Capital	14	600.00	600.00	600.00
(b) Other Equity	15	3,13,050.69	2,48,497.69	2,05,700.49
Total Equity		3,13,650.69	2,49,097.69	2,06,300.49
Liabilities				
2 Non-current liabilities				
(a) Financial Liabilities				
i) Other Financial Liabilities	16	727.71	803.11	2,680.64
(b) Provisions	17	52,097.36	67,226.06	66,876.00
(c) Other Non Current liabilities	17A	233.75	275.12	275.12
Total non-current liabilities		53,058.82	68,304.29	69,831.76
3 Current liabilities				
(a) Financial Liabilities				
i) Trade Payables	18			
Total outstanding dues of				
-micro enterprises and small enterprises; and		-	-	-
-creditors other than micro enterprises and				
small enterprises		2,637.66	3,133.93	3,547.72
ii) Other financial liabilities	19	2,664.27	2,064.65	4,898.57
(b) Other Current Liabilities	20	8,448.58	7,184.27	2,433.62
(c) Provisions	21	1,126.28	492.17	1,011.70
Total current liabilities		14,876.79	12,875.02	11,891.61
TOTAL EQUITY AND LIABILITIES		3,81,586.30	3,30,277.01	2,88,023.86

Note 1 to 46 includes Significant accounting policies, other notes to accounts annexed herewith form part of financial statements

For and on behalf of the Board of Directors

Refer our report of even date attached

**KARNATAKA STATE MINERALS CORPORATION
LIMITED**

**For Rao & Swami
Chartered Accountants
(FRN003105S)**

Sd/-
V.D.NISHCHITH
General Manager
(Finance & Accounts)

Sd/-
VINOTHPRIYA, IAS
Managing Director
DIN : 07215339

Sd/-
PANKAJ KUMAR PANDEY, IAS
Director
DIN: 03376149

Sd/-
(N. RAMESH)
Partner
M. No. 016153

Place: Bengaluru
Date: 29-12-2022

UDIN No. 23016153BGQOWM1395

Karnataka State Minerals Corporation Limited

CIN : U85110KA1966SGC001620

T.T.M.C. Building, 'A' Block, 5th Floor, B.M.T.C Shanthinagar, Bangalore

Statement of Profit and Loss for the year ended March 31, 2022

(Amount In Lakhs)

Particulars	Note	For the year ended	
		March 31, 2022	March 31, 2021
I Revenue from Operations	22	1,26,931.96	95,994.26
II Other Income	23	34,091.81	14,428.93
III Total Income (I + II)		1,61,023.77	1,10,423.19
IV Expenses			
(a) Cost of materials consumed	24	464.02	462.65
(b) Changes in inventories of finished goods	25	82.42	1,656.45
(c) Employee benefit expense	26	4,102.38	4,282.64
(d) Finance costs	27	755.34	567.27
(e) Depreciation & amortisation expense	28	634.56	841.01
(f) Other expenses	29	47,209.96	36,629.87
Total Expenses (IV)		53,248.68	44,439.89
V Profit/(Loss) before exceptional items and tax (III - IV)		1,07,775.09	65,983.30
VI Exceptional items		-	-
VII Profit / (loss) before Tax (V - VI)		1,07,775.09	65,983.30
VIII Tax expense:			
(a) Current Tax		(28,770.00)	(18,000.00)
(b) Deferred Tax		(22.49)	(228.45)
(c) Income Tax Earlier Years		109.12	(2,066.91)
		(28,683.37)	(20,295.36)
IX Profit/(Loss) for the year from continuing operations (VII - VIII)		79,091.72	45,687.94
X Profit/(Loss) from discontinued operations		-	-
XI Tax expense of discontinued operations		-	-
XII Profit/(Loss) from discontinuing operations (after tax) (X - XI)		-	-
XIII Profit/(Loss) for the year (IX + XII)		79,091.72	45,687.94
XIV Other Comprehensive Income			
A (i) Items that will not be reclassified to profit or loss		-	-
(ii) Remeasurement of defined employee benefit plans		(358.75)	109.27
(iii) Income tax related to items that will not be reclassified to profit or loss		-	-
B (i) Items that will be reclassified to profit or loss		-	-
(ii) Income tax related to items that will be reclassified to profit or loss		-	-
XV Total Comprehensive Income, Net of tax		(358.75)	109.27
XVI Total Comprehensive for the period (XIII+XV)		78,732.97	45,797.21
XVII Earnings per equity share			
(i) Basic		13,182	7,615
(ii) Diluted		13,182	7,615

Note 1 to 46 includes Significant accounting policies, other notes to accounts annexed herewith form part of financial statements

For and on behalf of the Board of Directors
KARNATAKA STATE MINERALS CORPORATION
LIMITED

Refer our report of even date attached
For Rao & Swami
Chartered Accountants
(FRN003105S)

Sd/-
V.D.NISHCHITH
 General Manager
 (Finance & Accounts)

Sd/-
VINOTHPRIYA, IAS
 Managing Director
 DIN : 07215339

Sd/-
PANKAJ KUMAR PANDEY, IAS
 Director
 DIN: 03376149

Sd/-
(N. RAMESH)
 Partner
 M. No. 016153

Place: Bengaluru
 Date: 29-12-2022

UDIN No. 23016153BGQOWM1395

Karnataka State Minerals Corporation Limited

CIN : U85110KA1966SGC001620

T.T.M.C. Building, 'A' Block, 5th Floor, B.M.T.C Shanthinagar, Bangalore

Cash Flow Statement for the year ended March 31, 2022

(Amount In Lakhs)

Particulars	For the year ended	
	March 31, 2022	March 31, 2021
1 Cash flow from operating activities		
Net profit after tax as per Statement of Profit and Loss	78,732.97	45,797.21
Adjustments to reconcile net profit to net cash provided by operating activities;		
Tax Expense	28,792.49	18,228.45
Depreciation and amortisation expense	634.56	841.01
Finance costs	148.73	65.56
Dividend Income	(225.65)	(75.00)
Interest income	(13,347.89)	(13,676.86)
Net expenses pertaining to earlier years	-	(31,529.97)
Net gain on disposal of property, plant and equipment	(25.29)	(2.72)
Operating profit before working capital changes	94,709.92	19,647.68
Net change in assets and liabilities		
Trade receivables	705.18	425.33
Inventories	70.13	1,667.35
Trade payables	(496.27)	(413.79)
Loans, other financial assets and other assets	(832.64)	1,658.04
Other financial liabilities, other liabilities and provisions	(12,747.43)	31,443.92
Cash generated from operations	81,408.88	54,428.52
Taxes paid (net of refunds)	(24,689.11)	(6,822.42)
Net cash provided by operating activities - (A)	56,719.76	47,606.10
2 Cash Flow from Investment Activities		
Dividend Received	225.65	75.00
Interest received	13,347.89	13,676.86
Proceeds from disposal of property, plant and equipment	42.13	4.21
Expenditure on property, plant and equipment	(2,123.85)	(1,567.24)
Asset capitalised during earlier years withdrawn	-	2,838.70
Movement in other Bank Balances	47,932.70	(59,631.62)
Net cash provided by / (used in) investing activities - (B)	59,424.53	(44,604.09)
3 Cash Flow from Financing Activities		
Dividend Paid	(14,179.98)	(3,000.00)
Dividend Distribution Tax	-	-
Finance costs	(148.73)	(65.56)
Net cash used in financing activities - (C)	(14,328.71)	(3,065.56)
Net change in cash and cash equivalents (A+B+C)	1,01,815.57	(63.55)
Cash & Cash equivalents as at the beginning of the year	314.28	377.83
Cash & Cash equivalents as at the end of the year	1,02,129.85	314.28

Notes

- The above cash flow statement has been compiled from and is based on Balance Sheet as at March 31, 2022 and the related statement of profit and loss for the year ended March 31, 2022.
- Previous year's figure has been regrouped where ever necessary.

For and on behalf of the Board of Directors
**KARNATAKA STATE MINERALS CORPORATION
 LIMITED**

Refer our report of even date attached
**For Rao & Swami
 Chartered Accountants
 (FRN003105S)**

Sd/-
V.D.NISHCHITH
 General Manager
 (Finance & Accounts)

Sd/-
VINOTHPRIYA, IAS
 Managing Director
 DIN : 07215339

Sd/-
PANKAJ KUMAR PANDEY, IAS
 Director
 DIN: 03376149

Sd/-
(N. RAMESH)
 Partner
 M. No. 016153

Place: Bengaluru
 Date: 29-12-2022

UDIN No. 23016153BGQOWM1395

Note 1 (a) : Property Plant and Equipment
The Carrying value of Property, plant and Equipment for the year March 31, 2022 are as follows

Particulars	Land Freehold	Land Leasehold	Building	Plant and Machinery	Office Equipment	Computer Equipment	Furniture and Fixtures	Vehicle	Leasehold Mines & Quarry (FMCP)	Total
Gross Carrying Value as of April 1, 2021	2,099.20	1,808.06	372.42	2,196.44	47.82	350.92	309.09	1,170.57	5,788.60	14,143.11
Addition	913.40	4.23	1.36	87.00	5.39	14.00	1.00	184.88	896.95	2,108.22
Deletion	-	-	-	(270.80)	-	-	-	(66.05)	-	(336.85)
Gross Carrying Value as of March 31, 2022	3,012.61	1,812.29	373.78	2,012.65	53.21	364.91	310.10	1,289.39	6,685.54	15,914.48
Accumulated Depreciation as of April 1, 2021	-	340.88	172.26	1,665.26	41.13	319.46	196.29	821.98	1,867.97	5,425.24
Depreciation	-	60.14	10.09	127.05	2.17	11.56	23.82	71.77	292.21	598.82
Adjustment / Depreciation pertaining to earlier years	-	-	-	-	-	-	-	-	-	-
Accumulated Depreciation on Deletion	-	-	-	(257.26)	-	-	-	(62.75)	-	(320.00)
Accumulated Depreciation as of March 31, 2022	-	401.02	182.36	1,535.05	43.30	331.02	220.11	831.01	2,160.18	5,704.05
Carrying Value as of March 31, 2022	3,012.61	1,411.27	191.42	476.59	9.91	33.89	89.99	459.38	4,525.36	10,210.42
Carrying Value as of March 31, 2021	2,099.20	1,467.18	200.15	531.18	6.69	31.45	112.80	348.58	3,920.62	8,717.87

Note 1 (a) : Property Plant and Equipment
The changes in Carrying value of property, plant and Equipment for the year March 31, 2021 are as follows

Particulars	Land Freehold	Land Leasehold	Building	Plant and Machinery	Office Equipment	Computer Equipment	Furniture and Fixtures	Vehicle	Leasehold Mines & Quarry (FMCP)	Total
Gross Carrying Value as of April 1, 2020	2,099.20	2,037.63	372.42	2,206.59	46.06	343.45	308.41	1,109.28	8,638.18	17,161.22
Addition	-	454.03	-	16.63	1.76	7.47	0.68	64.28	-	544.86
Deletion	-	(683.61)	-	(26.78)	-	-	-	(2.99)	(2,849.58)	(3,562.96)
Gross Carrying Value as of March 31, 2021	2,099.20	1,808.06	372.42	2,196.44	47.82	350.92	309.09	1,170.57	5,788.60	14,143.11
Accumulated Depreciation as of April 1, 2020	-	63.43	162.19	1,558.13	39.39	274.11	172.34	751.06	1,829.82	4,850.45
Depreciation	-	60.02	10.07	132.14	1.74	45.36	23.95	65.29	1,149.30	1,487.88
Adjustment	-	217.58	-	0.43	-	-	-	8.48	(1,111.15)	(884.66)
Accumulated Depreciation on Deletion	-	(0.15)	-	(25.44)	-	-	-	(2.84)	-	(28.43)
Accumulated Depreciation as of March 31, 2021	-	340.88	172.26	1,665.26	41.13	319.46	196.29	821.98	1,867.97	5,425.24
Carrying Value as of March 31, 2021	2,099.20	1,467.18	200.15	531.18	6.69	31.45	112.80	348.58	3,920.62	8,717.87
Carrying Value as of March 31, 2020	2,099.20	1,331.32	210.23	648.46	6.67	69.34	136.08	358.23	6,126.05	10,985.57

- 1) The property plant and equipment were tested for impairment during the year where indicator of impairment were not existed. Based on an Assessment of External market conditions relating to input costs and final product realisation and evaluation of physical working conditions for items of property plant and equipment, no indicators of impairment were identified during the current year.
- 2) During the year 2017-18, the company had capitalised the estimated expenditure to be incurred for de-recognition of leasehold mines and quarries such as site restoration cost, afforestation and other charges under lease hold assets - lease hold mines and quarry (FMCP) which are to be incurred at the time of the closure of mines which were estimated to be cost Rs.24383.43 Lakhs discounted to present value of Rs.8627.30 Lakhs using 7.5% (company expected reasonable rate of interest) and are amortised / depreciated of Rs.833.75 Lakhs over the period of useful life of mine.
- 3) During the financial year 2021-22, upon re-estimation, the estimated amount of mine closure expenses is estimated to Rs.16,291.56 Lakhs escalated to future value at 4.84% and discounted to presented value of Rs.8,088.10 Lakhs using 7.5% (company expected reasonable rate of interest) and are amortised/depreciated considering Cost per tonne method.

Note 1 (b) : Intangible Assets
The Carrying value of Intangible Assets for the year March 31, 2022 are as follows

Particulars	Mining Rights		Software		Particulars		Total
	Mining Rights	Software	Gross Carrying Value as of April 1, 2020	Particulars	Mining Rights	Total	
Gross Carrying Value as of April 1, 2021	1,063.11	-	1,063.11	-	1,063.11	-	1,063.11
Addition	-	15.64	Addition	-	1,063.11	-	1,063.11
Deletion	-	-	Deletion	-	-	-	-
Gross Carrying Value as of March 31, 2022	1,063.11	15.64	1,078.74	15.64	Gross Carrying Value as of March 31, 2021	1,063.11	1,063.11
Accumulated Depreciation as of April 1, 2021	237.94	-	237.94	-	Accumulated Depreciation as of April 1, 2020	-	-
Depreciation	35.44	0.30	35.74	-	Depreciation	35.44	35.44
Adjustment / Depreciation pertaining to earlier years	-	-	Adjustment / Depreciation pertaining to earlier years	-	Adjustment / Depreciation on Deletion	202.50	202.50
Accumulated Depreciation on Deletion	-	-	Accumulated Depreciation on Deletion	-	Accumulated Depreciation as of March 31, 2021	-	-
Accumulated Depreciation as of March 31, 2022	273.38	0.30	273.68	0.30	Accumulated Depreciation as of March 31, 2021	237.94	237.94
Carrying Value as of March 31, 2022	789.73	15.33	805.07	15.33	Carrying Value as of March 31, 2021	825.17	825.17
Carrying Value as of March 31, 2021	825.17	-	825.17	-	Carrying Value as of March 31, 2020	-	-

During the financial year 2020-21, upon reworking, the estimated amount of mine closure expenses is estimated to Rs.9,528.10 Lakhs escalated to future value at 4.84% and discounted to presented value of Rs.5,788.60 Lakhs using 7.5% (company expected reasonable rate of interest) and are amortised / depreciated of Rs.466.99 Lakhs over the period of useful life of the mine.

Karnataka State Minerals Corporation Limited

CIN : U85110KA1966SGC001620

T.T.M.C. Building, 'A' Block, 5th Floor, B.M.T.C Shanthinagar, Bangalore

Note 2 : Investments

(Amount in Lakhs)

Particulars	As at March 31, 2022	As at March 31, 2021
Unquoted Investment carried at cost		
Investment in Equity Instruments		
in Associate Enterprises	15.60	15.60
in Joint Venture Enterprises	0.30	0.30
Other Investments	-	-
in Equity Instruments	5,015.00	5,015.00
Total	5,030.90	5,030.90

The schedule of the Investments made by the Company is as below:

Name of the Entity	As at March 31, 2022	As at March 31, 2021
a) Tungabhadra Minerals Private Limited	15.60	15.60
b) Vijayanagara Minerals Private Limited	0.30	0.30
c) The Hutti Gold Mines Company Limited	15.00	15.00
d) Karnataka Road Development Corporation Ltd	5,000.00	5,000.00
Total	5,030.90	5,030.90

Relationship of the Investee with that of to the Company and ownership interest is disclosed below:

Name of the Entity and (Relationship)	Equity Shares	% of ownership Interest
a) Tungabhadra Minerals Private Limited (Associate Enterprise)	31,208 Equity Shares of Rs. 100 each fully paid (including Bonus Equity Shares of 15,604)	26%
b) Vijayanagara Minerals Private Limited (Joint Venture Enterprise)	3,000 Equity Shares of Rs. 10 each fully paid	30%

Investment in Other Equity Shares - unquoted

Name of the Entity	Equity Shares	% of ownership Interest
a) The Hutti Gold Mines Company Limited	15,000 Equity Shares of Rs. 100 each fully paid	5%
b) Karnataka Road Development Corporation Ltd	5,00,000 Equity Shares of Rs 1000 each fully paid	16%

The Aggregate carrying value of unquoted Equity Shares are as below

Particulars	As at March 31, 2022	As at March 31, 2021
Aggregate carrying value of unquoted investment	5,030.90	5,030.90

The Aggregate amount of impairment in value of Investments is Rs. Nil (Previous year Rs.Nil)

Note 3 : Trade Receivables

Particulars	As at March 31, 2022	As at March 31, 2021
A Trade Receivables considered good - Secured	-	-
B Trade Receivables considered good - Unsecured	9,492.83	9,536.15
C Trade Receivables Which have significant increase in Credit risk	137.44	137.44
Less : Allowance for doubtful debts	(137.44)	(137.44)
D Trade Receivables -Credit Impaired	-	-
Total	9,492.83	9,536.15

Note Trade receivables Considered goods - Unsecured include an amount of Rs.14,00,08,735 (Previous year Rs.14,00,08,735) is receivable from an company which is a Joint venture.

Movement in allowance to credit losses in respect of trade receivables

Particulars	As at March 31, 2022	As at March 31, 2021
a) Balance as at the beginning of the year	137.44	137.44
b) Additions during the period	-	-
c) Utilised during the period	-	-
d) Balance as at the end of the year	137.44	137.44

Trade Receivables Ageing

Outstanding for following periods from due date of payment

Particulars	Less than 6 Months	6 Months to 1 Years	1-2 Years	2-3 Years	More Than 3 Years	Total
As on 31st March, 2022						
i) Undisputed Trade Receivables						
– considered good	-	-	0.62	8.61	9483.6	9492.83
(ii) Undisputed Trade Receivables which have significant increase in credit risk	-	-	-	-	137.44	137.44
Less : Allowance for doubtful debts	-	-	-	-	-137.44	-137.44
(iii) Undisputed Trade Receivables –Credit impaired	-	-	-	-	-	-
iv) Disputed Trade Receivables						
– considered good	-	-	-	-	-	-
(ii) Disputed Trade Receivables which have significant increase in credit risk	-	-	-	-	-	-
(iii) Disputed Trade Receivables –Credit impaired	-	-	-	-	-	-
Total	0	0	0.62	8.61	9483.6	9492.83

Trade Receivables Ageing**Outstanding for following periods from due date of payment**

Particulars	Less than 6 Months	6 Months to 1 Years	1-2 Years	2-3 Years	More Than 3 Years	Total
As on 31st March, 2021						
i) Undisputed Trade Receivables – considered good	-	-	207.2	40.96	9287.99	9536.15
(ii) Undisputed Trade Receivables which have significant increase in credit risk	-	-	-	-	137.44	137.44
Less : Allowance for doubtful debts	-	-	-	-	-137.44	-137.44
(iii) Undisputed Trade Receivables –Credit impaired	-	-	-	-	-	-
iv) Disputed Trade Receivables – considered good	-	-	-	-	-	-
(ii) Disputed Trade Receivables which have significant increase in credit risk	-	-	-	-	-	-
(iii) Disputed Trade Receivables –Credit impaired	-	-	-	-	-	-
Total	0	0	207.2	40.96	9287.99	9536.15

Note 4 : Other Financial Assets

(Amount in Lakhs)

Particulars	As at March 31, 2022	As at March 31, 2021
Balances with banks in Fixed Deposit Account having maturity date more than twelve month from reporting date		
a) Earmarked	2,276.96	1,715.40
b) Others - Fixed Deposit - Matured	-	1,500.00
c) Interest accrued and due on matured deposits	-	70.92
Total	2,276.96	3,286.32

4.1 Earmarked cash and bank balances consist of fixed deposit pledged against bank guarantee issued to different statutory authorities.

Note 5 : Deferred tax Assets (Net)

Particulars	As at March 31, 2022	As at March 31, 2021
a) Net Deferred tax Assets at the Beginning	943.12	1,171.57
b) Deferred Income tax Assets	-	-
Property Plant and equipment	42.97	(34.97)
Accrued Compensation to Employees	(32.32)	(217.97)
Other Timing differences	(33.14)	24.48
c) Deferred Income tax Liabilities	-	-
Property Plant and equipment	-	-
Total	920.63	943.12

Note 6 : Other non-current Assets

Particulars	As at March 31, 2022	As at March 31, 2021
a) Capital advances	522.37	227.60
b) Advances other than capital advances		
i) Balances with Government Authorities	7.83	7.83
ii) Other Advances		
i) Deposits with Statutory authorities and others	4,256.42	3,318.96
ii) Deposits with Government Departments	64.89	64.62
Total	4,851.51	3,619.00

- 6.1 Capital Advances include a sum of Rs.137.92 lakhs (Previous year Rs.137.92 Lakhs) paid to M/s.Coromandel Infotech India Ltd towards ERP Software installation. Due to the technical issue in implementation and updation of the Software, the Company has not paid the balance amount. Further Legal notice has been received from M/s.Cormoandel Infotech India Ltd and the Case is in arbitration.
- 6.2 Further capital advance include Land advance of Rs.1.07 lakhs (Previous year Rs.1.07 Lakhs) paid towards Shivapura Land advance and Advances to others in the normal course of business and are subject to reconciliation & confirmations to be received from the parties.
- 6.3 Other Deposits include deposits with courts, pre-deposit with Income tax Authorities while filing Appeals, pre-deposit with Sales Tax Authorities while filing Appeals and other sundry security deposits with various service providers in the normal course of business and are subject to reconciliation & confirmations to be received from the authorities.

Note 7 : Inventories

Particulars	As at March 31, 2022	As at March 31, 2021
a) Finished goods - Stock of Ores and granites	6,452.74	6,535.16
b) Stores & Spares	59.28	46.99
Total	6,512.02	6,582.15

- 7.1 Inventory are valued at lower of cost and net realizable value, including necessary provision for obsolescence and is under First in First Out Method (FIFO)
- 7.2 Stock of Minerals & Granites held for a period over three years are not considered for inventory valuation.
- 7.3 Inventory lying at Mines produced by the Raising Cum sale contractors for a period over three years is taken as Nil and not valued.

Note 8 : Trade Receivables**(Amount in Lakhs)**

Particulars	As at March 31, 2022	As at March 31, 2021
A Trade Receivables considered good - Secured	-	-
B Trade Receivables considered good - Unsecured	156.84	818.70
C Trade Receivables Which have significant increase in Credit risk		
D Trade Receivables -Credit Impaired		
Total	156.84	818.70

Details of Trade Receivables (Unsecured, considered good) are as under

Particulars	As at March 31, 2022	As at March 31, 2021
a) Outstanding for a period exceeding six months	33.05	668.49
b) Other Trade receivables	123.79	150.21
	156.84	818.70
Less Allowance for lifetime expected credit loss	-	-
Total	156.84	818.70

- 8.1 Receivables are classified as Trade Receivable, if it is in respect of amount due on account of sales in normal course of business & are subject to reconciliation & confirmations to be received from the parties.
- 8.2 Where no due date is specifically agreed upon, the normal credit period allowed by the company is taken into consideration for computing the due date which may vary depending upon the nature of goods and services sold and the type of customers etc.,

Trade Receivables Ageing**Outstanding for following periods from due date of payment**

Particulars	Less than 6 Months	6 Months to 1 Years	1-2 Years	2-3 Years	More Than 3 Years	Total
As on 31st March, 2022						
i) Undisputed Trade Receivables – considered good	123.79	33.05	-	-	-	156.84
(ii) Undisputed Trade Receivables which have significant increase in credit risk	-	-	-	-	-	-
Less : Allowance for doubtful debts	-	-	-	-	-	-
(iii) Undisputed Trade Receivables –Credit impaired	-	-	-	-	-	-
iv) Disputed Trade Receivables – considered good	-	-	-	-	-	-
(ii) Disputed Trade Receivables which have significant increase in credit risk	-	-	-	-	-	-
(iii) Disputed Trade Receivables –Credit impaired	-	-	-	-	-	-
Total	123.79	33.05	0	0	0	156.84

Trade Receivables Ageing**Outstanding for following periods from due date of payment**

Particulars	Less than 6 Months	6 Months to 1 Years	1-2 Years	2-3 Years	More Than 3 Years	Total
As on 31st March, 2022						
i) Undisputed Trade Receivables – considered good	150.21	668.49	-	-	-	818.70
(ii) Undisputed Trade Receivables which have significant increase in credit risk	-	-	-	-	-	-
Less : Allowance for doubtful debts	-	-	-	-	-	-
(iii) Undisputed Trade Receivables –Credit impaired	-	-	-	-	-	-
iv) Disputed Trade Receivables – considered good	-	-	-	-	-	-
(ii) Disputed Trade Receivables which have significant increase in credit risk	-	-	-	-	-	-
(iii) Disputed Trade Receivables –Credit impaired	-	-	-	-	-	-
Total	150.21	668.49	0	0	0	818.70

Note 9 (a) : Cash and cash equivalents

Particulars	As at March 31, 2022	As at March 31, 2021
a) Balance with banks		
i) In current account	1,02,128.55	281.22
b) Cheques in hand	-	31.35
c) Cash in hand	1.31	1.71
Total	1,02,129.85	314.28

Note 9 (b) : Other bank balances

Particulars	As at March 31, 2022	As at March 31, 2021
a) Deposits With Banks	2,31,507.45	2,79,440.15
Total	2,31,507.45	2,79,440.15

9b(1) Deposits with banks represents fixed deposit with various public / private / scheduled banks having the original maturity period of beyond three months and upto one year.

9b(2) The company has kept Fixed deposits in various Public /Private sector/Schedule banks which are stated at cost and interest accrued on the FD's are stated under the head Other Current Financial Assets as interest accrued on FD.

Note 10 : Loans

Particulars	As at March 31, 2022	As at March 31, 2021
Unsecured, considered good		
a) Loans to employees	2.29	2.94
Total	2.29	2.94

Note 11 : Other Financial Assets

Particulars	As at March 31, 2022	As at March 31, 2021
a) Advances to staff	49.18	31.07
b) Sundry dues realisable	229.14	546.15
c) Accrued Interest on deposits	5,136.85	4,029.07
Total	5,415.17	4,606.29

11.1 Staff Advance here includes Travelling, Head Office - Staff, Mine Staff which have not been reconciled and are subject to confirmations.

11.2 Other advances include advances given in the normal course of business and are subject to reconciliation and confirmations from the parties.

Note 12 - Current Tax Assets and Liabilities (Net)**(Amount in Lakhs)**

Particulars	As at March 31, 2022	As at March 31, 2021
a) Advance Income tax / TDS	25,442.25	19,827.61
b) Refund receivable	4,939.73	3,865.26
c) Less : Income tax provision	28,770.00	18,000.00
Total	1,611.98	5,692.87

The reconciliation of income tax provision to the amount computed by applying the statutory income tax rate to the income before income taxes is summarized as follows:

Particulars	As at March 31, 2022	As at March 31, 2021
a) Profit before income tax	1,07,416.34	66,092.57
b) Enacted tax rate in India (%)	25.17	28.60
i) Computed expected tax expenses	27,124.84	17,395.90
ii) Effect of Non - deductible expense	5,338.96	4,955.95
iii) Effect of deductible expense	3,406.21	3,657.38
iv) Remeasurement of defined employee benefit plans	(90.29)	27.50
v) Donation	377.52	377.52
vi) Tax Rounded	(0.36)	(289.45)
Income tax expenses	28,770.00	18,000.00

Note 13 : Other Current Assets

Particulars	As at March 31, 2022	As at March 31, 2021
Others		
a) Prepaid expenses	49.54	29.94
b) Balance with GST and other authorities	582.67	800.29
c) Travel Advances	30.17	30.88
Total	662.37	861.11

Note 14 : Equity Share Capital

Particulars	As at March 31, 2022	As at March 31, 2021
Authorised Share Capital		
700,000 Equity shares of Rs 100 each	700.00	700.00
Issued, Subscribed and Paid Up		
6,00,000 Equity shares of Rs 100 each	600.00	600.00
Total	600.00	600.00

Reconciliation of shares outstanding at the beginning and at the end of the period:

Particulars	As at March 31, 2022	As at March 31, 2021
	No. of Shares	No. of Shares
Outstanding as at Opening Date	6.00	6.00
Add Issued during the period	-	-
Less Buy Back during the period	-	-
Outstanding as at Closing Date	6.00	6.00

Standalone Statement of Changes in Equity for the year ended 31.03.2022

A. Equity Share Capital

(1) Current reporting period

Balance at the beginning of the reporting period	Changes in Equity Share Capital due to prior period errors	Restated balance at the beginning of the current reporting period	Changes in equity share capital during the current year	Balance at the end of the current reporting period
600.00	-	-	-	600.00

(2) Previous reporting period

Balance at the beginning of the previous reporting period	Changes in Equity Share Capital due to prior period errors	Restated balance at the beginning of the current reporting period	Changes in equity share capital during the current year	Balance at the end of the previous reporting period
600.00	-	-	-	600.00

B. Other Equity

(1) Current reporting period

	Share application money pending allotment	Equity component of compound financial instruments	Reserves and Surplus			Debt instruments through Other Comprehensive Income	Equity Instruments through Other Comprehensive Income	Effective portion of Cash Flow Hedges	Revaluation Surplus	Exchange differences on translating the financial statements of a foreign operation	Other items of Other Comprehensive Income (specify nature)	Money received against share warrants	Total
			Capital Reserve	Securities Premium	Other Reserves (specify nature)								
Balance at the beginning of the current reporting period													2,48,497.69
Changes in accounting policy/prior period errors											(864.84)		
Restated balance at the beginning of the current reporting period													
Total Comprehensive Income for the current year													
Dividends													(14,179.98)
Transfer to retained earnings													
Any other change (to be specified)													(78,732.97)
Balance at the end of the current reporting period											(1,223.59)		3,13,050.69

(1) Previous reporting period

	Share application money pending allotment	Equity component of compound financial instruments	Reserves and Surplus			Debt instruments through Other Comprehensive Income	Equity Instruments through Other Comprehensive Income	Effective portion of Cash Flow Hedges	Revaluation Surplus	Exchange differences on translating the financial statements of a foreign operation	Other items of Other Comprehensive Income (specify nature)	Money received against share warrants	Total
			Capital Reserve	Securities Premium	Other Reserves (specify nature)								
Balance at the beginning of the current reporting period													2,36,559.03
Changes in accounting policy/prior period errors											(974.11)		
Restated balance at the beginning of the current reporting period													(30,858.54)
Total Comprehensive Income for the current year													
Dividends													(3,000.00)
Transfer to retained earnings													
Any other change (to be specified)													45,797.21
Balance at the end of the current reporting period											(864.84)		2,48,497.69

Particulars	As at March 31, 2022	As at March 31, 2021
Outstanding as at Opening Date	600.00	600.00
Add : Issued during the period	-	-
Less: Buy Back during the period	-	-
Outstanding as at Closing Date	600.00	600.00

The details of shares in the Company held by each shareholder holding more than 5% shares

Name of the Share Holder	As at March 31, 2022	As at March 31, 2021
Govt of Karnataka (No. of shares)	5,95,000	5,95,000
% of Share holding	99.17%	99.17%
Total	5,95,000	5,95,000

Rights and restrictions attached to equity shares

The company has only one class of share i.e equity shares having the face value of Rs.100 per share. Each holder of equity share is entitled to one vote per share.

Share Holding of Promoters

Shares held by Promoters at the end of the year Promoters Name	As at March 31,2022			As at March 31, 2021		
	No of shares	% of total Shares	% change during the year	No of shares	% of total Shares	% change during the year
Equity Shares :						
1. Govt of Karnataka	595000	99.17%	0%	595000	99.17%	0%
2. KSSIDC	5000	0.83%	0%	5000	0.83%	0%
Total	6,00,000	100%		6,00,000	100%	

Note 15 : Other Equity

(Amount in Lakhs)

Particulars	As at March 31, 2022	As at March 31, 2021
Retained Earnings	3,13,050.69	2,48,497.69
Total	3,13,050.69	2,48,497.69

Retained earnings

Particulars	As at March 31, 2022	As at March 31, 2021
Balance at the beginning of the year	2,48,497.69	2,36,559.03
Add Adjustment on adoption of Ind AS 116	-	642.88
Add Expenses earlier years capitalized	-	10.88
Add Estimation reworked on MCP - FMCP	-	1,189.52
Add Withdrawal of amortisation of FMCP	-	1,100.27
Add Expenses incurred now reversed and treated as current assets	-	0.44
Add Corporate Social responsibility	-	21.00
Less Interest on fixed deposit reversed	-	(630.98)
Less Provision for expenses incurred for earlier period	-	(164.08)
Less Depreciation of Property, plant and equipment of earlier years	-	(428.84)
Less Machinery Hire charges	-	(97.96)
Less Mining lease expenses of earlier years	-	(81.50)
Less Provision for Mine closure expenses for Non Working Mines	-	(30,340.18)
Less Provision for Mine closure expenses for surrender mines	-	(2,079.98)

Adjusted balance as on April 1, 2020	2,48,497.69	2,05,700.49
Add Profit for the year	79,091.72	45,687.94
Add Other comprehensive income arising from remeasurement of defined benefit obligation net of income tax	(358.75)	109.27
Add Payment of Dividend on equity shares	(14,179.98)	(3,000.00)
Balance at the end of the year	3,13,050.69	2,48,497.69

Note 16 : Other financial liabilities

Particulars	As at March 31, 2022	As at March 31, 2021
a) Security and Earnest Money Deposit	727.71	803.11
Total	727.71	803.11

16.1 Statutory liabilities represent ;

- (a) Demand of Rs. 84,000 per Hectare on leased land from the Department of Mines & Geology as Environment Protection Fees towards Non Forest Lands during the year 2009-10. The total demand would be Rs. 4489.74 Lakhs (Previous year Rs. 4489.74 Lakhs) however the company has paid only sum of Rs. 2585.51 Lakhs (Previous year Rs. 2585.51 Lakhs) during Financial Years 2009-2010 to 2021-2022 on working mines and balance payable amount of Rs. 1904.24 Lakhs (Previous year Rs. 1904.24) Lakhs. It is also learnt that, private miners have filed a writ petition in The Hon'ble High Court vide WIP No. 10040-10089/2009 against the levy of EPF.

Note 17 : Provisions

Particulars	As at March 31, 2022	As at March 31, 2021
a) Employee benefits		
-Leave encashment	494.03	1,061.58
-Gratuity	271.77	0.10
-Retirement Benefits (Superannuation)	47.31	299.23
b) Others	-	-
-Mine closure	51,284.25	65,865.15
Total	52,097.36	67,226.06

17.1 Movement of provisions to Employee benefits as required by Ind AS 37 are provided below ;

Particulars	Gratuity	Leave encashment
Balance at the beginning of the period	63.11	1,376.16
Add Provision for the year	433.04	352.26
Less Payment made during the year	41.20	332.64
Balance as at the end of the period	454.95	1,395.78

Non current portion **271.77** **494.03**

Current portion **183.18** **901.75**

Particulars	Superannuation
Balance at the beginning of the period	413.81
Add Provision for the year	41.35
Less Payment made during the year	366.50
Balance as at the end of the period	88.66

Non current portion **47.31**

Current portion **41.35**

17.2 Movement of provisions and other information relating to Employee benefits as required by Ind AS 37 are provided in Note No.26.

17.3 The company has provided the Superannuation provision for employees who are drawing basic salary of more than Rs 8,400. As the approval from the government has not been received, the amount is not transferred to Superannuation Trust Fund.

17.4 Provision for Mine Closure expenses includes Afforestation, backfilling, and Rehabilitation obligation Rs 51284.25 lakhs outstanding as on March 2022 (March 31, 2021: Rs 65865.15 lakhs). These amounts becomes payable upon closure of the Mines and are expected to be incurred over a period of life of the Mines/Quarry.

17.5 Movement of provision of Mine closure liability **(Amount in Lakhs)**

Particulars	As at March 31, 2022	As at March 31, 2021
Balance at the beginning of the period	65,865.15	34,322.84
Less Excess provision for mine closure expenses of earlier years upon reworking of mine closure estimates ;		
-Reversal of FMCP through Other Equity - Retained earnings	-	1,189.52
-Reworking of mine closure estimates since adjusted in PPE	-	2,838.70
Add Reworking of earlier year mine closure expenses relating to surrendered / cancelled mines since adjusted in Other Equity	-	2,079.98
Add Reworking of earlier year mine closure expenses relating to Non Working mines since adjusted in Other Equity	-	30,340.18
Modified balance after adjusting the prior period items	65,865.15	70,771.22
Add Provisions for mine closure plan during the period FMCP		
Surrendered	2,528.23	
Add Provisions for mine closure plan during the period PMPC		1,697.68
Add Provisions for mine closure plan during the period FMCP Non		
Working Mines	1,539.54	1,468.46
Add Provisions for mine closure plan during the period FMCP		
Working Mines	1,503.55	
Less Expenses incurred / provisions withdrawn during the period	20,152.23	15.78
Balance as at the end of the period	51,284.25	65,865.15

Note 17A : Other Non-current liabilities

Particulars	As at March 31, 2022	As at March 31, 2021
Statutory Liabilities	233.75	275.12
Total	233.75	275.12

17A.1 Statutory liabilities includes

(a) Forest development tax payable amounting to Rs.233.75 Lakhs (Previous year Rs. 233.75 Lakhs).

Note 18 : Trade Payables

Particulars	As at March 31, 2022	As at March 31, 2021
Trade Payables		
Dues to Micro Enterprises and Small Enterprises	-	-
Dues to Other than Micro Enterprises and Small Enterprises	2,637.66	3,133.93
Total	2,637.66	3,133.93

a) Trade Payable in respect of amount due on account of purchases/services received in normal course of business & are subject to reconciliation & confirmations to be received from the parties. The amount due to Micro and Small Enterprises as defined in the 'The Micro, Small and Medium Enterprises Development Act, 2006' has been determined to the extent such parties has been identified on the basis of information available with the company. The disclosures relating to Micro and Small Enterprises are as under;

Particulars	As at March 31, 2022	As at March 31, 2021
i) The Principal amount and remaining unpaid to supplier as at the end of the year	Nil	Nil
ii) The interest due thereon remaining unpaid to supplier as at the end of the year	Nil	Nil
iii) The amount of interest due and payable for the period of delay in making payment (which have been paid but beyond the appointed day during the year) but without adding the interest specified under this Act.	Nil	Nil
iv) The amount of interest accrued during the year and remaining unpaid at the end of the year.	Nil	Nil
Total	-	-

Trade payables Ageing

Outstanding for following periods from due date of payment

Particulars	Less than 1 year	1-2 years	2-3 years	More than 3 Years	Total
As on 31st March, 2022					
i) MSME					
ii) Others	311.15	-	358.54	1967.98	2637.66
iii) Disputed dues – MSME					
iv) Disputed dues – Others					
Total	311.15	-	358.54	1967.98	2637.66

Trade payable Ageing**Outstanding for following periods from due date of payment**

Particulars	Less than 1 year	1-2 years	2-3 years	More than 3 Years	Total
As on 31st March, 2021					
i) MSME					
ii) Others	412.79	380.38	0.01	2340.75	3133.93
iii) Disputed dues – MSME					
(iv) Disputed dues – Others					
Total	412.79	380.38	0.01	2340.75	3133.93

Note 19 : Other financial liabilities**(Amount in Lakhs)**

Particulars	As at March 31, 2022	As at March 31, 2021
a) Provision for employee benefits		
Salary & Reimbursements	78.30	181.68
b) Creditors for expenses	1,838.08	654.25
c) Retention Money	633.61	811.48
d) Security Deposits	114.29	113.91
e) Book overdrawn balance in Current Account	-	303.33
Total	2,664.27	2,064.65

19.1 Book overdrawn balance is Current Account of Bank/s include overdrawn balance at the close of the year since regularised in the first week of the ensuing financial year.

Note 20 : Other Current Liabilities

Particulars	As at March 31, 2022	As at March 31, 2021
a) Advance from customers	1,454.49	1,265.20
b) Provision for employee benefits		
Contribution to PF	17.95	17.02
Family Pension Fund	4.24	5.52
Pension & Leave Salary Contribution	7.98	6.85
Provision for Bonus, incentives and other benefits	1,040.08	1,224.74
c) Statutory Liabilities	5,923.85	4,664.93
d) Other Current liabilities	-	-
Total	8,448.58	7,184.27

20.1 Statutory Liabilities includes TDS, TCS, Royalty, Cess, Goods & Service Tax, Statutory amount Payable towards NMET and DMF on Minerals outstanding as on March 2022 is Rs 16.38 Cr payable to Govt .

Note 21 : Provision

Particulars	As at March 31, 2022	As at March 31, 2021
Provision for employee benefits		
i) Gratuity Fund	183.18	63.02
ii) Retirement Benefits (Superannuation)	41.35	114.58
iii) Leave Encashment	901.75	314.58
Total	1,126.28	492.17

Note 22 : Revenue from Operations

Sale of Ore & Granites		
- Iron Ore	1,21,860.41	91,651.64
- Granites	2,332.26	1,035.05
- Other minerals	1,551.35	1,615.11
	1,25,744.02	94,301.80
Sale of Services		
- Loading Charges	1,174.38	1,681.26
- Weighment Charges Collected	13.57	11.20
	1,187.95	1,692.46
Total	1,26,931.96	95,994.26

Revenue by type of contract

Fixed price and volume based	1,977.91	2,207.14
Products	1,24,954.05	93,787.12
Total	1,26,931.96	95,994.26

Note 23 : Other Income

Particulars	Year ended	
	March 31, 2022	March 31, 2021
Interest on Deposits with Banks	13,347.89	13,676.86
Interest on Income Tax Refund	51.74	609.21
Dividend Income	225.65	75.00
Rental Income	1.72	1.20
Sale of Scrap	12.00	0.17
Profit on Sale of Assets	25.29	2.72
Other Income	499.76	53.77
Liability written back (PMCP)	19,927.75	
Award Received	-	10.00
Total	34,091.81	14,428.93

a. Sale is recognized on raising of delivery note signifying the transfer of control to the buyer.

b. Leased/reserved for operation by the State Government and marketing of the Minerals & Granites.

- | | |
|--|--|
| 1. The Mining/Quarry Leases by MML: | 2. The Working Mines/Quarries: |
| a. 41 Mining Leases -About 6606.16 HA | a. 5 Mines - About 971.71 HA |
| b. 38 Quarry Leases - About 685.94 Acres | b. 8 Quarries - About 168.14 Acres |
| 3. Non-Working Mines/Quarries: | 4. Application for ML/QL pending with Govt |
| a. 26 Mines - About 4808.53 HA | a. 1 Mining Leases - About 158.40 HA |
| b. 10 Quarries - About 267.43 Acres | b. Quarry Leases - Nil |
| 5. Mines/Quarries Surrendered | 6. Mines/Quarries Cancelled |
| a. 10 Mining Leases - About 792.32 HA | a. 1 Mining Leases - About 33.60 HA (UIOM) |
| b. 20 Quarries - About 250.37 Acres | b. Quarry Leases - Nil |

c. An area of 35.5 hectare out of 168 hectare in Subbarayanahalli iron ore mines and 36.5 hectare out of 621.59 hectare in Thimmappanagudi iron ore mines which originally leased to the company were subsequently leased to Sri B. Kumara Gowda and Sri H Rangan Gowda respectively by Department of Mines & Geology, Govt of Karnataka.

d. The development incentive of Rs. 12.73 Lakhs is yet to be recovered from the contractors as the matter is under Litigation. The company intends to account for the same on Receipt basis.

e. An amount of Rs. 13.04 Lakhs being the penalty recoverable for the shortfall in supply of Iron Ore from an Ore raising contractor has not been considered in the accounts as the matter has been referred to Arbitration.

Note 24 : Cost of materials consumed

(Amount in Lakhs)

Particulars	Year ended	
	March 31, 2022	March 31, 2021
Stock at the beginning the year	46.99	57.89
Add : Purchase of Stores and Spares	476.31	451.76
Less : Stock at the closing of the year	59.28	46.99
Stores and spares consumed	464.02	462.65

Note 25 : (Increase) / Decrease in Inventories of finished goods

Particulars	Year ended	
	March 31, 2022	March 31, 2021
Opening stock (A)		
Minerals, Granite blocks - Finished goods	6,535.16	8,191.61
Closing stock (B)		
Minerals, Granite blocks - Finished goods	-	-
(Increase)/ Decrease in Inventories	82.42	1,656.45

Note 26 : Employee Benefit expense

Particulars	Year ended	
	March 31, 2022	March 31, 2021
Contribution to Provident Fund & Other Funds	329.98	431.00
Employees Retirement Gratuity	73.52	172.06
Salaries, Wages & Bonus	3,559.08	3,550.10
Labour & Staff Welfare	139.81	129.47
Total	4,102.38	4,282.64

26.1 Provident fund

In accordance with Indian law, eligible employees of the Company are entitled to receive benefits in respect of provident fund, a defined contribution plan, in which both employees and the Company make monthly contributions at a specified percentage of the covered employees' salary.

26.2 Superannuation fund

Superannuation plan is a defined contribution scheme. The Company makes provides 8.33% on basic salary for the employees who are drawing basic salary of more than Rs 8,400 and not eligible for bonus. During the year, company has provided an amount of Rs. 41.35 Lakhs (Previous year Rs.47.31 Lakhs).

26.3 Retiring Gratuity

The Company has an obligation towards gratuity, a defined benefit retirement plan covering eligible employees. The plan provides for a lump-sum payment to vested employees at retirement, death while in employment or on termination of employment as per the Gratuity Act 1972. Vesting occurs upon completion of five years of service. The Company makes annual contributions to Life Insurance Corporation of India. The Company accounts for the liability for gratuity benefits payable in the future based on an actuarial valuation.

26.4 The provisions towards gratuity and leave encashment are made by actuarial valuation in terms of provisions of Ind AS 19.

26.5 Details of Benefit Obligation and Plan Assets

(a) Table showing Reconciliation of present value of defined benefit obligation

Particulars	Gratuity		Leave encashment	
	March 31, 2022	March 31, 2021	March 31, 2022	March 31, 2021
Changes in the present value of obligation				
Present value of obligation as at the beginning	3,474.05	3,892.43	1,345.70	1,400.45
Interest cost	217.00	272.47	84.04	98.03
current service cost	96.06	105.22	120.64	74.16
Benefit paid	(658.12)	(675.34)	(255.55)	(338.87)
Actuarial(Gain)/ Loss on the Obligation	348.33	(120.73)	100.96	111.93
Present value of Obligation as at the End	3,477.33	3,474.05	1,395.78	1,345.70

(b) Changes in the plan assets

Particulars	Gratuity		Leave encashment	
	March 31, 2022	March 31, 2021	March 31, 2022	March 31, 2021
Fair value of plan Assets as at the beginning	3,433.62	3,281.29	-	-
Expected return of Plan assets	215.65	227.46	-	-
Employer's Contributions	41.64	611.67	255.55	338.87
Benefit Paid	(658.12)	(675.34)	(255.55)	(338.87)
Actuarial (Gain) / Loss on obligation	(10.42)	(11.46)	-	-
Fair value of Plan Assets as at the end	3,022.38	3,433.62	-	-

(c) Expenses Recognized in the Profit and Loss Account

(Amount in Lakhs)

Particulars	Gratuity		Leave encashment	
	March 31, 2022	March 31, 2021	March 31, 2022	March 31, 2021
Current Service Cost	96.06	105.22	120.64	74.16
Interest Cost	217.00	272.47	84.04	98.03
Net Actuarial (Gain)/Loss recognized in the Period	(215.65)	(227.46)	100.96	111.93
Expenses Recognized in statement of Profit and Loss	97.41	150.23	305.63	284.12

(d) Remeasurement of net defined benefit liability / asset recognized in the Other Comprehensive Income include;

Particulars	Gratuity	
	March 31, 2022	March 31, 2021
Return of plan assets excluding interest income - (gain) / loss	10.42	11.46
Actuarial loss arising from financial assumptions	97.94	11.82
Actuarial (gains) / loss arising from experience adjustments	250.39	(132.55)
	358.75	(109.27)

(e) The principal assumptions used for the purpose of actuarial valuation of these defined benefit plans are as follows:

Particulars	Gratuity		Leave encashment	
	March 31, 2022	March 31, 2021	March 31, 2022	March 31, 2021
Discounted rate	5.79%	6.90%	5.79%	6.90%
Expected return on plan assets	5.79%	7.00%	0.00%	7.00%
Expected rate of salary Increase	7.00%	7.00%	7.00%	7.00%
Average future service	3.45	4.11	3.42	4.08
Mortality Table	IALM (2012-14) Ultimate		IALM (2012-14) Ultimate	
Retirement age	60	60	60	60

(f) The expected future contribution and estimated future benefit payments from the fund are as follows:

Particulars	For the year ended March 31, 2022	
	Gratuity	Leave encashment
2022	744.36	293.57
2023	750.15	174.20
2024	617.25	149.99
2025	524.59	131.52
2026	321.67	74.33
Thereafter	453.50	117.93

(g) Sensitive Analysis

Significant actuarial assumptions for the determination of the defined benefit obligation are discount rate, expected salary increase and withdrawal rates. The sensitive analysis below have been determined below, have been determined based on reasonably possible changes of the assumptions occurring at end of the reporting period, while holding all other assumptions constant. The result of sensitivity analysis is given below;

Particulars	For the year ended March 31, 2022			
	Gratuity		Leave encashment	
	Decrease	Increase	Decrease	Increase
Change in discounting rate (delta effect of + / - 1%)	3,565.57	3,393.72	1,440.79	1,353.94
Change in rate of salary increase (delta effect of + / - 1%)	3,395.04	3,561.06	1,356.29	1,437.43
Change in rate of withdrawal rates (delta effect of + / - 1%)	3,484.76	3,470.16	1,399.58	1,392.20

26.6 Company has made a provision for Employee Retirement Gratuity of Rs. 73.52 Lakhs for the current financial year 2021-22 (previous year Rs. 172.06 Lakhs).

Note 27 : Finance Cost

Particulars	Year ended	
	March 31, 2022	March 31, 2021
Bank Guarantee Charges	22.59	4.19
Bank Charges	1.96	2.65
Interest on Income Tax	0.36	1.37
Interest to Others	45.24	45.36
FMPC - Finance Cost	606.61	501.71
Interest -Sales Tax/GST	0.00	11.99
Interest - EPF	77.80	-
Interest - Royalty	0.77	-
Total	755.34	567.27

Note 28 : Depreciation & Amortization**(Amount in Lakhs)**

Particulars	Year ended	
	March 31, 2022	March 31, 2021
Depreciation on Property, plant and equipment	598.82	805.57
Amortization of intangible and other assets	35.74	35.44
Total	634.56	841.01

Note 29 : Other Expenses

Particulars	Year ended	
	March 31, 2022	March 31, 2021
A. Operational Expenses		
-Royalty & Cess	16,334.25	12,280.60
-Mining Lease Expenses	74.18	43.01
-Afforestation Charges	4.92	0.97
-Carriage Inwards	4.88	6.07
-Drilling and Exploration Charges	112.20	121.14
-Loading charges	71.09	121.82
-Machinery hire charges	4,666.97	4,435.65
-Mining Sub-Contract expenditure	1,553.87	830.67
-Pattadar compensation	1.91	3.54
-Repair and Maintenance	92.77	87.41
-R & R Expenses	0.07	32.50
-Stone cutter wages	6.49	6.35
-Mine Closure Expenses - Progressive Mine	-	1,095.30
-Mine Closure Expenses - Surrendered/cancelled mines	2,528.23	100.67
-Mine Closure Expenses - Non Working Mines	1,539.54	1,468.46
-District Mineral Fund (DMF)	4,904.13	3,684.91
-National Mineral Exploration Trust (NMET)	318.73	240.07
-Net Present value For Mining Leases	-	-
-Special Purpose Vehicle (CEC)	10,596.50	7,973.99
-Water charges	8.37	8.87
-Sand Expenses	87.63	
-Titaniferrous. Magnetite Expenses	77.59	12.50
Total A	42,984.30	32,554.50

B. Administration Expenses		
-Auditors Remuneration		
- for Statutory Audit fees	5.50	5.00
- for taxation Matters	-	0.85
- for out of pocket expenses	-	-
-Board Meeting Expense	-	0.45
-Books & Periodicals	1.95	1.48
-Corporate Social Responsibility	1,034.80	1,282.59
-Directors Sitting Fees	0.71	0.78
-Donation - Chief Ministers Relief Fund	1,500.00	1,500.00
-Electricity charges	18.13	15.69
-Entertainment expenses	27.97	11.77
-Insurance	19.03	17.72
-Legal & Professional charges	583.88	405.37
-Membership Subscription Fees	13.02	7.43
-Miscellaneous expenses	11.29	36.98
-Postage & Telegram, Telephone & Trunk Calls	17.49	18.36
-Professional Tax Renewal Fees	0.43	0.43
-Printing & stationary	20.13	11.36
-Rates & taxes	38.80	45.95
-Rent	123.75	117.08
-Security charges	153.45	162.21
-Sponsorship	18.25	0.45
-Training & development	6.48	-
-Travelling Expenses	34.78	25.55
-Sales Tax	4.02	14.09
-Dead/Surface Rent	32.79	22.72
-Service Tax Paid	-	76.76
-Vehicle Hire Charges	2.50	2.77
-Penalty	0.00	
Total B	3,669.15	3,783.84

(Amount in Lakhs)

C. Selling Expenses		
-Carriage Outwards	0.02	0.84
-Sampling and Analysis	11.86	12.99
-Sales Promotion Expenses	218.43	36.38
-MSTC Commission (CEC+Scrap)	326.20	241.32
Total C	556.51	291.53
Total (A+B+C)	47,209.96	36,629.87

29.1 As per the Notification No 10 of The Mines & Minerals (Development & Regulation) Amendment Act 2015 the company has to collect DMF (District Mineral Foundation) @30% on royalty and NMET (National Minerals Exploration Trust) @ 2% on Royalty on Notified Minerals.

29.2 Sale of Minerals include sale of Titaniferrous Magnetite of Thagadur Chromate Mines where the lease is cancelled , material as been supplied on behalf of DMG to the customer and related amount shown as Titaniferrous Magnetite expenses under Operating expenses.

Note 30 : Segmental Reporting

Company has considered operating Iron ore mines and granite quarries as primary segment.

Segment wise information

Particulars	Year ended	
	March 31, 2022	March 31, 2021
Revenue		
Iron Ore	1,23,034.79	93,332.90
Granite	2,302.50	1,035.05
Others	1,594.68	1,626.31
Other Income	34,091.81	14,428.93
	1,61,023.77	1,10,423.19
Expenditure		
Iron Ore	37,592.11	33,027.34
Granite	2,425.46	933.91
Others	12,596.55	9,637.63
Depreciation & Amortization	634.56	841.01
	53,248.68	44,439.89
Profit before tax	1,07,775.09	65,983.30
Provision for Tax	(28,770.00)	(18,000.00)
Deferred Tax	(22.49)	(228.45)
Other Comprehensive Income	(249.63)	(1,957.64)
Profit / Loss after Tax	78,732.97	45,797.21
Net Profit after Dividend & Dividend Tax	78,732.97	45,797.21

Segment Assets

Particulars	Year ended	
	March 31, 2022	March 31, 2021
Iron Ore	13,929.82	14,351.66
Granite	1,255.42	786.68
Un allocated Assets	-	-
Deferred tax asset	920.63	943.12
Investment	5,030.90	5,030.90
Other Assets	3,60,449.53	3,09,164.64
Total Segment Assets	3,81,586.30	3,30,277.01

Segment Liabilities

Particulars	Year ended	
	March 31, 2022	March 31, 2021
Iron Ore	8,727.88	5,505.11
Granite	5,335.34	6,085.41
<u>Unallocated liabilities</u>	-	-
Equity	3,13,650.69	2,49,097.69
Other Liability	53,872.39	69,588.79
Total Segment Liabilities	3,81,586.30	3,30,277.01

Note 31 : Contingent Liabilities

A. Contingent liabilities to the extent not provided for: (Amt in Lakhs)

Particulars	Year ended	
	March 31, 2022	March 31, 2021
Bank guarantees issued by the banks on behalf of the company	1,146.81	757.68

Contingencies and law Suits

The Company is subject to legal proceedings and claims (including tax assessment orders/penalty notices) which have arisen in the ordinary course of its business. Some of the claims involve complex issues and it is not possible to make a reasonable estimate of the expected financial effect, if any, that will result from ultimate resolution of such proceedings. However, the resolution of these legal proceedings is not likely to have a material and adverse effect on the results of operations or the financial position of the Company.

In the ordinary course of business, the Company faces claims and assertions by various parties. The Company external legal counsel, wherever necessary. The company records a liability for any claims where a potential loss is probable and capable of being estimated and discloses such matters in its financial statements, if material. For potential losses that are considered possible, but not probable, the company provides disclosure in the financial statements but does not record a liability in its accounts unless the loss becomes probable.

The following is a description of claims and assertions where a potential loss is possible, but not probable. The company believes that none of the contingencies described below would have a material adverse effect on the company's financial condition, results of operations or cash flows.

a) In respect of the following contingent liabilities the management is not in a position to post with development during the financial year 2021-22

i) The company has withdrawn the writ petition filed against the demand for Forest Development Tax for the period from 1-4-2000 to 26-08-2008. After reconciliation as directed by the Government of Karnataka the amount payable Rs. 7116.51 Lakhs as arrived by the company. The company has paid Rs. 3500.00 Lakhs during F.Y.2010-11 and Rs. 3616.51 Lakhs during the F.Y 2013-2014 of which the company has raised debit notes for Rs. 6012.31 Lakhs on the Buyers account against their undertakings/ credit balance available with the company, which are not acknowledged by the parties. Balance Rs. 1104.20 Lakhs being the difference amount was written off during the FY 2011-12. But actual liability payable to government is Rs 6148.87 Lakhs the excess amount paid amounting to Rs. 967.64 Lakhs (7116.51 Lakhs -6148.87 Lakhs) to be receivable from the government and the debit note raised on the buyers to the extent of Rs. 967.64 Lakhs to be revised after reconciliation.

ii) The company is making FDT payment on the sales effected after 26.08.2008 on advoleram basis either @ 12% or @ 6%. However In addition to the above there is an additional demand of Rs. 5837.90 Lakhs from the Department of Forest as FDT @ 12% on NMDC/MML/DMG (IBM) indexed rates whichever is higher instead of advoleram based tariff. Company requested the Government of Karnataka to waive the demand from Forest Department. As on 05-12-2014 Company has received letter from Office of the Additional chief Secretary, Dept of Forest & Environment stating rates adopted by the company is treated as a bench mark rate for calculation of Forest Development Tax. Hence the above demand waiver is awaited from the government.

iii) The Company has received demand for Rs. 78.48/- Lakhs for Ubbalagundi Iron Ore Mines by the Deputy conservator of forests vide their letter No.STR/FDT/MML/995/2015-16 towards Arrears and Interest on FDT for the period 2009 to 2015, as per the Hon'ble Court order in W.P.No.863/2009 dated : 28.05.2009. Subsequently Chief Conservator of Bellary raised demand notice to pay the FDT arrears along with Interest Rs. 319.25 Lakhs Vide their letter No.MNG/CR-67/92-93(MML)dt.11-03-2020.

iv) The Company has received demand for Rs. 5685.05/- Lakhs for Thimmappanagudi Iron Ore Mines by the Deputy conservator of forests vide their letter No.STR/FDT/MML/995/2015-16 towards Arrears and Interest on FDT for the period 2009 to 2015, as per the Hon'ble Court order in W.P.No.863/2009 dated : 28.05.2009. Subsequently Chief Conservator of Bellary raised demand notice to pay the FDT arrears along with Interest Rs. 10606.14 Lakhs Vide their letter No.MNG/CR-67/92-93(MML)dt.11-03-2020.

v) The Company has received demand for Subbarayanahalli Ironore Mines by Chief Conservator of Bellary raised demand notice to pay the FDT arrears along with Interest Rs. 4240.24 Lakhs Vide their letter No.MNG/CR-67/92-93(MML) dt.11-03-2020.

vi) Income tax payable for AY 2009-10 amounting to Rs.620.69 Lakhs arising out of order passed u/s.143(3) read with section 263 dated 26.06.2014 has not been acknowledged as debt as the company has preferred first appeal before CIT (A), Bengaluru and the orders are awaited.

vii) Income tax liability for AY 2013-14 amounting to Rs.122.82 Lakhs has not been acknowledged as debt as the company has preferred second appeal before ITAT, Bengaluru and has been disposed off in favour of the company on 07-03-2022.

viii) Income tax demand as per Demand notice dated 13.12.2016 for AY 2014-15 amounting to Rs.537.16 Lakhs has not been acknowledged as debt as the company has preferred Second appeal before ITAT, Bangalore and ITAT has disposed off the appeal in favour of the company vide order dated 07-03-2022. Company has paid pre-appeal deposit of Rs.80.58 Lakhs and balance amount was adjusted out of refunds due for AY 2008-09 and Rs.24.18 Lakhs for AY 2012-13.

ix) Income tax claims against the Company amounting to Rs.538.37 Lakhs for AY 2016-17 has not been acknowledged as debt since the said amount has already been reduced upon conclusion of rectification application and balance tax payable as per rectification order u/s.154 dated January 3, 2019 is Rs.19.25 Lakhs. Company has preferred first appeal before the CIT (Appeals) disputing demand of Rs.538.37 Lakhs and orders are awaited. Balance payable is already adjusted out of the refund amount due.

x) Income tax liability for AY 2017-18 of Rs.785.13 Lakhs (adjusted out of refund due) has not been acknowledged as debt as the company has preferred an appeal before First AA and orders are awaited.

xi) Income tax demand as per Demand notice dated 05.04.2021 for AY 2018-19 amounting to Rs.1148.83 Lakhs has not been acknowledged as debt as the company has preferred First appeal before first AA and orders are awaited. The company has pre-deposited amounting to Rs.372.09 Lakhs dated 29.04.2021.

xii) Income tax demand as per Demand notice dated 22.08.2022 for AY 2020-21 amounting to Rs.663.61 Lakhs (adjusted out of refund due) has not been acknowledged as debt as the company has preferred First appeal before first AA and orders are awaited.

xiii) There is a demand of Rs.84,000 per Hectare on leased land from the Department of Mines & Geology as Environment Protection Fees towards Non Forest Lands during the year 2009-10. The total demand would be Rs. 4489.74 Lakhs however the company has paid only sum of Rs. 2585.51 Lakhs during Financial Years 2009-22 on working mines and balance payable amount of Rs.1904.24 Lakhs on non working mines is shown under Non current liability.

xiv) There is a demand of Rs.19.01 Crores and Rs.11.43 Crores from the DMG as royalty arrears for the period 2009-10 to 2020-2021 in respect of Lease No.2629 and No.2605 vide their Letter No.2629/2021-22/3063 dated 08-10-2021 and 2605/2021-22/3061 dated 08-10-2021. Company protested the said demand for the withdrawal.

xv) As per the Notification No 10 of THE MINES AND MINERALS (DEVELOPMENT AND REGULATION) AMENDMENT ACT 2015 the company as to Pay DMF (District Mineral Foundation) @30% on royalty on Notified Minerals with effect from 12.01.2015.

xvi) There is a demand of Rs. 11921.43 Lakhs from the Department of Revenue issued by the commissioner of Central excise & Customs vide letter No. C. No. IV/01/22/2017 ST(A) TBG/546 dated 17.03.2021 for the period 2011-12 to 2016-17 regarding demand against avilment of CENVAT credit under Rule 6(3) of CENVAT Credit Rules, 2004 and demand against other issues like Goods Transport Agency, Manpower supply, Director sitting fee, Works contract, Renting of Immovable property etc., The company has reversed the CENVAT Credit utilized by paying the cash. In such a case, the company is of the view that demand against rule 6(3)of CENVAT Credit Rules, 2004 does not arise. The appeal has been filed by the Commissioner of central Tax, Bengaluru south Commissionerate before Customs, EXCISE & Service Tax Appellate Tribunal on 23.09.2021. Company has paid a sum of Rs. 828.25 Crores as deposit to the Department of revenue (Service Tax Authorities) on 31-03-2022 and reply has been submitted to appellate authority. There exists a contingent liability of Rs. 11921.43 Lakhs.

xvii). There is a demand of Rs. 4100.71 Lakhs against show cause notice from the office of the Principal Additional Director General, Directorate General of Goods & Services Tax Intelligence, Bangalore Zone vide Letter No. F. No. Va/117/2017-18/BZU/5441/2020 dated 17th August 2020 for the period from 01.04.2016 to 30.06.2017 regarding Service tax on Royalty, District Mineral Fund, National Mineral Exploration Trust fee and Forest development Fee under Reverse charge mechanism. The company has paid a sum of Rs. 1869.47 Lakhs during the period out of that a sum of Rs. 1383.39 Lakhs as under protest.

B. Commitments

(Amount in Lakhs)

Particulars	Year ended	
	March 31, 2022	March 31, 2021
Estimated amount of contracts remaining to be executed on capital account & not provided for Property, plant & equipment - Building Construction at Sandur (net of advances)	88.14	87.00
Intangible Asset - ERP Software (net of advances)	124.64	124.64

C. List of Pending Cases Against the Company

The following Cases are pending against the Company as on March 31, 2021

Particulars	Year ended	
	March 31, 2022 No of cases	March 31, 2021 No of cases
Arbitration Cases	4	5
Cases pending at Trial Courts	18	17
Cases pending at Supreme Court	5	5
Cases pending at High Court	38	75
CGIT cum Labour Court Cases	29	14

All above cases are at different forums and at different stages, the impact on financial statements cannot be ascertained. Once the cases are decided, the same will be acknowledged and will be provided in books of Accounts.

Note 32 : Corporate Social Responsibility

a) Company is required to be spend is Rs.724.74 Lakhs (Previous year Rs.574.00 Lakhs) ;

b) Amount spent during the year ;

Particulars	Year ended	
	March 31, 2022	March 31, 2021
i) Construction/acquisition of any asset	88.50	437.42
ii) On purposes other than above (i) above	946.30	845.18
Total amount spent during the year	1,034.80	1,282.59

Note 33 : Related party disclosures

List of related parties where control exists and also related parties with whom transactions have taken place and relationships :

Name of the party**Nature of relationship**

Vijayanagara Minerals Private Limited

Joint Venture Company

Thungabhadra r Minerals Private Limited

Associate Company

S.Lingamurthy

Chairman

Shivananda Kapashi

Managing Director

B.B.Cauvery

Managing Director

Pankaj Kumar Pandey

Director

Dr.S.Selva Kumar

Director

Ponnuraj.V

Director

Dr.Ekroop Kaur

Director

Ravindra.P.N

Director

Ram Prashanth Manohar

Director

Prabhuling Kavalikatti

Director

M.Rudramurthy

Director

M.R.Patil

Director

The above information has been determined to the extent such parties have been identified on the basis of information provided by the company which has been relied upon by the auditors.

Name of the transactions with related parties	Relation with the company	Year ended	
		March 31, 2022	March 31, 2021
Expenses			
Directors Remuneration	Chairman	9.69	2.69
Directors Remuneration	Managing Director	14.98	17.35
Director sitting fees	Directors of the Company	0.71	0.78
Trade Receivables			
Vijayanagar Minerals Private Limited	Joint venture Company	1,400.09	1,400.09
Trade Payables			
Thungabhadra r Minerals Private Limited	Associate Company	91.24	91.24
Vijayanagar Minerals Private Limited	Joint venture Company	159.90	159.90

Note 34 : Earnings per share

Particulars	Year ended	
	March 31, 2022	March 31, 2021
i) Net profit after tax as per Statement of Profit and Loss attributable to equity share holders	79,091.72	45,687.94
ii) Weighted average of No. of Equity Shares used as denominator for calculating basis EPS	6.00	6.00
iii) Basic earnings per share (in Rupees)	13,182	7,615
iv) Diluted earnings per share (in Rupees)	13,182	7,615
v) Face value per equity share	100	100

Note 35 : Dividend remitted

Dividends proposed or declared after Balance sheet date but before the financial statements approved by the Board of Director for issue are not recognized as liability. No dividend is proposed for FY 22-23 till date.

The Board of Directors of the Company vide its meeting dated 14th February, 2022 has declared a dividend of Rs. 2363.33 per share for financial year 2020-21 in accordance with Section 123 of Companies Act, 2013. Subsequently, the Company has paid Rs. 14,179.98 Lakhs (Previous year: Rs. 3,000 Lakhs) as dividend to its resident shareholders .

Note 36 : Previous year figures have been regrouped wherever necessary to conform with the current year figures.

Note 37 : The company does not hold any benami property and no proceedings have been initiated or pending against the company for holding the benami property under the Benami Transactions (Prohibition) Act,1988 and rules made there under.

Note 38 : The company is not declared as a willful defaulter by any bank or financial institution or other lender .

Note 39 : The company does not have any transactions with struck off companies under section 248 of the companies act 2013 or section 560 of the companies act,1956.

Note 40 : There are no foreign currency imports and exports/expenditure during the financial year.

Note 41 Financial Instruments

Financial assets at amortized cost

A financial asset shall be measured at amortized cost if both of the following conditions are met:

- The financial asset is held within a business model whose objective is to hold financial assets in order to collect contractual cash flows and
- The contractual terms of the financial asset give rise on specified dates to cash flows that are solely payments of principal and interest on the principal amount outstanding.

They are presented as current assets, except for those maturing later than 12 months after the reporting date which are presented as non-current assets. Financial assets are measured initially at fair value plus transaction costs and subsequently carried at amortized cost using the effective interest method, less any impairment loss.

Amortized cost is represented by security deposits, cash and cash equivalents, employee and other advances and eligible current and non-current assets.

Cash and cash equivalents comprise cash on hand and in banks and demand deposits with banks which can be withdrawn at any time without prior notice or penalty on the principal.

For the purposes of the cash flow statement, cash and cash equivalents include cash on hand, in banks and demand deposits with banks, net of outstanding bank overdrafts that are repayable on demand and are considered part of the Company's cash management system.

Note 42 : Non-derivative financial liabilities

Financial liabilities at amortized cost

Financial liabilities at amortized cost represented by trade and other payables are initially recognized at fair value, and subsequently carried at amortized cost using the effective interest method.

Fair values of financial assets and liabilities measured at amortized cost

The carrying amounts of trade receivables, short term deposits, cash and cash equivalents, trade payables are considered to be the same as their fair values, due to their short-term nature.

Significant estimates: The fair value of financial instruments that are not traded in an active market is determined using valuation techniques. The Company uses its judgment to select a method and makes suitable assumptions at the end of each reporting year.

FINANCIAL ASSETS	As at 31st March 2022			As at 31st March 2021		
	FVTPL	FVTOCI	Amortized cost	FVTPL	FVTOCI	Amortized cost
Investments	-	-	5,031	-	-	5,031
Trade receivables	-	-	9,650	-	-	10,355
Loans	-	-	2	-	-	3
Cash and cash equivalents	-	-	1,02,130	-	-	314
Other bank balances	-	-	2,31,507	-	-	2,79,440
Other financial assets	-	-	7,692	-	-	7,893
TOTAL	-	-	3,56,012	-	-	3,03,036
FINANCIAL LIABILITIES	As at 31st March 2022			As at 31st March 2021		
	FVTPL	FVTOCI	Amortized cost	FVTPL	FVTOCI	Amortized cost
Trade payables	-	-	2,638	-	-	3,134
Other financial liabilities	-	-	3,392	-	-	2,868
TOTAL	-	-	6,030	-	-	6,002

(1) Assets that are not financial assets (such as receivables from statutory authorities, prepaid expenses, advances paid and certain other receivables) as of 31st March 2022, and 31st March 2021, respectively, are not included.

(2) Other liabilities that are not financial liabilities (such as statutory dues payable, advances from customers and certain other accruals) as of 31st March 2022, and 31st March 2021, respectively, are not included.

Financial Risk Management

a) Risk management framework

The Company's Board of Directors has overall responsibility for the establishment and oversight of the Company's risk management framework.

The Company's risk management policies are established to identify and analyses the risks faced by the Company, to set appropriate risk limits and controls and to monitor risks and adherence to limits. Risk management policies and systems are reviewed regularly to reflect changes in market conditions and the Company's activities. The Company, through its training and management standards and procedures, aims to maintain a disciplined and constructive control environment in which all employees understand their roles and obligations.

The Board of Directors monitors the compliance with the Company's risk management policies and procedures, and reviews the adequacy of the risk management framework in relation to the risks faced by the Company.

The Company has exposure to the following risks arising from financial instruments:

Risk	Exposure arising from	Measurement	Management
Credit risk	Cash and cash equivalents, trade receivables, loans	Ageing analysis and Credit ratings	Diversification of bank deposits, credit limits and letters of credit
Liquidity risk	Other liabilities	Rolling cash flow forecasts	Availability of deposits with differing maturities & committed borrowing facilities to facilitate the day today working capital requirements
Market risk-currency risk	Imports giving rise to foreign currency payables		No foreign currency transactions

A. Credit Risk

Credit risk is the risk that counter party will not meet its obligations under a financial instrument or customer contract, leading to a financial loss. The Company is exposed to credit risk from its operating activities (primarily trade receivables) and deposits with banks.

Trade receivables

Currently the Company sales are generally based on advance payments. The trade receivables in the books are mainly on account of due related to prior periods.

(b) Financial instruments and cash deposits

Credit risk from balances with banks is managed by the Company's treasury/finance department in accordance with Company's policy. Investments of surplus funds are made only with scheduled commercial banks having a minimum net worth of ` 500 Crores within limits assigned to each bank. The limits are reviewed by the Company's Board of Directors on an annual basis. The limits are set to minimize the concentration of risks and therefore mitigate financial loss through counter party's potential failure to make payments.

Liquidity risk

Liquidity risk is the risk that the Company will encounter difficulty in meeting the obligations associated with its financial liabilities that are settled by delivering cash or another financial asset. The Company's approach to managing liquidity is to ensure, as far as possible, that it will have sufficient liquidity to meet its liabilities when they are due, under both normal and stressed conditions, without incurring unacceptable losses or risking damage to the Company's reputation. Typically the Company ensures that it has sufficient cash on demand to meet expected operational expenses for a period of 90 days, including the servicing of financial obligations; this excludes the potential impact of extreme circumstances that cannot reasonably be predicted, such as natural disasters. In addition, the Company has taken fund based limits with banks to meet its short term financial obligations.

Market risk

Market risk is the risk that changes in market prices, such as interest rates will affect the Company's income or the value of its holdings of financial instruments. The objective of market risk management is to manage and control market risk exposures within acceptable parameters, while optimizing the return.

Interest rate risk

Interest rates on fixed deposits are fixed, the company does not have any interest rate risk on such loans availed on a loan to loan basis.

The Company is not exposed to interest rate risk hence no sensitivity analysis is presented.

Capital Management

a) Risk management the primary objective of the Company's capital management is to maximize the shareholder value. The Company's objectives when managing the capital are to safeguard their ability to continue as a going concern, so that they can continue to provide returns for shareholders and benefits for other stakeholders.

b) The Board's policy is to maintain a strong capital base so as to maintain investor, creditor and market confidence and to sustain future development of the business. The Board of Directors and senior management monitors the return on capital, which the Company defines as result from operating activities divided by total shareholders' equity.

Note 42: Analytical Ratios

	Numerator	Denominator	FY2021-22	FY 2020-21	% Change	Reasons (if % change > 25%)
(a) Current Ratio	Current Assets	Current Liabilities	23.39	23.17	0.96	
(b) Debt-Equity Ratio	Total Debt	Shareholder's Equity	Nil	Nil	Nil	
(c) Debt Service Coverage Ratio	EBITDA + Other Non-Cash Items	Interest & Lease Payments + Principal repayments	Nil	Nil	Nil	
(d) Return on equity ratio	NPAT	Shareholder's Equity or average shareholders' equity	0.28	0.20	40.09	Due to Increase in Profit
(e) Inventory turnover ratio	Cost of goods sold	Average Inventory (Opening + Closing balance / 2)	19.39	12.94	49.77	Due to Increase in Sales

f) Trade Receivables turnover ratio	Net Credit Sales	Average Accounts Receivable (Opening +Closing balance / 2)	12.69	9.08	39.70	Due to Increase in Turnover and receivables
(g) Trade payables turnover ratio	Net Credit Purchases	Average Trade Payable	0.17	0.14	22.06	
(h) Net capital turnover ratio	Net Sales	Average Working Capital (Working capital= current Assets – current liabilities)	0.38	0.34	13.30	
(i) Net profit ratio	Net Profit (After Tax)	Net Sales	0.62	0.48	30.92	Due to Increase in Turnover
(j) Return on Capital employed	EBIT	Capital Employed (Tangible Net Worth + total Debt + Deferred tax liability)	0.34	0.26	29.72	Due to Increase in Profit
(k) Return on investment	Net profit	Cost of Investment	21.42	13.12	63.34	Due to Increase in Profit

Note 43: Events after the Reporting Period

The Board of Directors have recommended dividend of ₹ **3,936.64 per share** for fully paid up equity share of Rs. 100/- each, amounts to ₹ **236,19,84,000** for the financial year 2021-22.

Note 44: Approval of Financial Statements

The financial statements were approved for issue by the Board of Directors on 29th December , **2022**.

Note 45: Change in Accounting policy w.r.t. Provision for FMCP related to non-operating mines To be in conformity with Ind AS 37 "Provisions, Contingent liabilities and Contingent Assets", In the Current year the company made a provision for FMCP related to non-operating mines where as the same was treated as contingent liability till the previous year. The new policy is accounted for retrospectively.

Provision balance as on 1st April 2020 is Rs. 303.40 lakh which is adjusted with other equity; The same is unwinded by charging the borrowing cost to P&L to the extent of Rs.14.68 lakh for financial year 2020-21 hence, provision balance as on 31st March 2021 is Rs.318.09 lakh.

For and on behalf of the Board of Directors

**KARNATAKA STATE MINERALS
CORPORATION LIMITED**

Sd/-
V.D.NISHCHITH
General Manager
(Finance & Accounts)

Sd/-
VINOTHPRIYA, IAS
Managing Director
DIN : 07215339

Sd/-
PANKAJ KUMAR PANDEY,
IAS
Director
DIN: 03376149

Refer our report of even date attached

For Rao & Swami
Chartered Accountants
(FRN003105S)

Sd/-
(N. RAMESH)
Partner
M. No. 016153
UDIN No. 23016153BGQOWM1395

Place: Bengaluru
Date: 29-12-2022

Karnataka State Minerals Corporation Limited

OPENING STOCK, PRODUCTION, SALES AND CLOSING STOCK FOR THE YEAR 2021-22

CLASS OF MINERALS	Opening stock	Prodn	Repts/ Tran	Total	Sales	Issue/ Transfer/ writt offs	Closing Stock Books	Physical	Excess	Shortage/ Loss
	1	2	3	4	5	6	7	8	9	10
CHROMITE	1217.07	0.00	0.00	1217.07	0.00	0.00	1217.07	1217.07	0.00	0.00
IRON ORE (SIOM + TIOM)	1321311.01	1947290.00	0.00	3288601.01	2414761.00	0.00	853840.01	853369.00	0.00	471.01
IRON ORE -OLD STOCK (SIOM + TIOM+JIOM)	999511.74	0.00	38264.00	1037775.74		0.00	1037775.74	1037775.74	0.00	0.00
MAGNESITE	2175.00	1614.00	0.00	3789.00	3053.00	0.00	736.00	736.00	0.00	0.00
CHINA CLAY	9132.00	2660.00	0.00	11792.00	1792.00	0.00	10000.00	10000.00	0.00	0.00
RAW CLAY	9298.00	0.00	0.00	9298.00	0.00	0.00	9298.00	9298.00	0.00	0.00
ALUMINOUS CLAY	24088.00	3365.00	0.00	27453.00	2160.00	0.00	25293.00	25293.00	0.00	0.00
SOAP STONE - JADAGHATTA	392.82	0.00	0.00	392.82	0.00	0.00	392.82	392.82	0.00	0.00
QUARTZ	322.44	0.00	0.00	322.44	0.00	0.00	322.44	322.44	0.00	0.00
FELDESPER	272.00	0.00	0.00	272.00	0.00	0.00	272.00	272.00	0.00	0.00
DUNITE	82662.00	101718.00	0.00	184380.00	58567.00	0.00	125813.00	125813.00	0.00	0.00
BAUXITE	0.00	0.00	0.00	0.00	0.00	0.00	0.00	0.00	0.00	0.00
TITANIFEROUS	1256.00	0.00	7250.00	8506.00	7250.00	0.00	1256.00	1256.00	0.00	0.00
VERMFCULATOR	819.75	0.00	0.00	819.75	0.00	0.00	819.75	819.75	0.00	0.00
LIME STONE	42408.00	0.00	0.00	42408.00	0.00	0.00	42408.00	42408.00	0.00	0.00
DOLOMITE	41878.49	149919.00	732.00	192529.49	130000.00	0.00	62529.49	62529.49	0.00	0.00
MANGNESE	19031.44	0.00	0.00	19031.44	0.00	0.00	19031.44	19031.44	0.00	0.00
SILICA SAND	0.00	0.00	0.00	0.00	0.00	0.00	0.00	0.00	0.00	0.00
TOTAL - IN MTS	2555775.76	2206566.00	46246.00	4808587.76	2617583.00	0.00	2191004.76	2190533.75	0.00	471.01
STONE WARE PIPE - NOS	0.00	0.00	0.00	0.00	0.00	0.00	0.00	0.00	0.00	0.00
GRANITE BLOCK - M3	8652.95	792.94	0.00	9445.89	1669.76	0.00	7776.13	7772.71	0.00	3.42
GRANITE SLABES - M2 GCP	15488.75	0.00	0.00	15488.75	6505.35	0.00	8983.40	8983.40	0.00	0.00
GRANITE BLOCKS - RAISING M3	5305.10	6941.45	0.00	12246.55	7581.25	0.00	4665.30	4648.37	0.00	16.93
GRANITE SLABS (In SFT)	0.00	0.00	0.00	0.00	0.00	0.00	0.00	0.00	0.00	0.00
ARTIFACT	12.00	0.00	0.00	12.00	0.00	0.00	12.00	12.00	0.00	0.00
SAND		25485.34	0.00	25485.34	1260.00	0.00	24225.34	24225.34	0.00	0.00

Karnataka State Minerals Corporation Limited

CIN : U85110KA1966SGC001620

T.T.M.C. Building, 'A' Block, 5th Floor, B.M.T.C Shanthinagar, Bangalore

Mineral Wise Statement of Turnover

(Amount in Lakhs)

Sl. No..	Name of the Minerals	As at	
		March 31, 2022	March 31, 2021
		₹	₹
	Domestic Sales		
1	Chromite/Tit.Magnetite	77.59	12.50
2	Magnesite/Dunite	698.42	796.87
3	Iron Ore	1,21,860.41	91,651.64
4	Lime Stone	-	-
5	China/Aluminious Clay	129.88	112.20
6	Dolomite	632.07	693.54
7	Silica Sand	-	-
8	Granite Blocks / Cubes (M3 & NO.)	2,302.50	1,033.93
9	Bauxite	-	-
10	Quartz	-	-
11	Feldspar	-	-
12	Granite Slabs	29.76	1.12
13	Stoneware pipes	-	-
14	Manganese	-	-
15	SAND	13.38	
	TOTAL	1,25,744.02	94,301.80

Note:46 Significant accounting policies and notes forming part of Standalone financial statements for the year ended March 21, 2022.

A. Company Information

Karnataka State Minerals Corporation Limited (KSMCL), hereinafter referred as “the Company”, a Government of Karnataka undertaking was incorporated under the Companies Act in 1956 with the objective to harnessing the mineral wealth through exploration, extraction as well as value addition in various regions of State of Karnataka to cater to the needs of local industry and to create employment opportunities to the local community. KSMCL is one of the largest producers of chromite, Magnesite, Limestone, dolomite, Iron Ore, clay and Granite in the state. Karnataka State Minerals Corporation Limited is engaged in scientific and eco-friendly exploration, exploration and marketing of various minerals in the State of Karnataka.

The Standalone financial statement as at March 31, 2022 presents the financial position of the company.

The functional and presentation currency of the company is Indian Rupees (“Rs”) which is the currency of the primary economic environment in which the company operates.

As on March 31, 2022 Government of Karnataka holds 99% of the Ordinary shares of Karnataka State Minerals Corporation Limited and has an ability to influence the company’s operations

The Standalone financial statements are approved for issue by the Company’s Board of Directors on December 29, 2022.

B. Significant Accounting Policies

i. Basis of preparation

The standalone financial statements have been prepared in accordance with the Indian Accounting Standards (referred to as “Ind AS”) prescribed under Section 133 of the Companies Act, 2013 read with the Companies (Indian Accounting Standards) Rules as amended from time-to-time Presentation and disclosure requirements of Division II of Schedule III to the Companies Act, 2013, (Ind AS Compliant Schedule III) as amended from time to time.

The standalone financial statements have been prepared on historical cost convention and on an accrual basis except certain assets and liabilities that have been measured at fair values as required by relevant Ind AS. Fair value is the price that would be received to sell an asset or paid to transfer a liability in an orderly transaction between market participants at the measurement date.

Items	Measurement basis
Certain financial assets and liabilities	Fair value
Net defined benefit (asset)/ liability)	Fair value of plan assets less present value of defined benefit obligations.

Historical cost is generally based on the fair value of the consideration given in exchange for goods and services. Fair value is the price that would be received to sell an asset or paid to transfer a liability in an orderly transaction between market participants at the measurement date.

These standalone financial statements are presented in Indian Rupees (INR), which is also the Company's functional currency. All amounts have been rounded-off to the nearest lakhs, unless otherwise indicated.

ii. Current and Non-Current Classification

The Company presents assets and liabilities in the Balance Sheet based on Current / Non-Current classification.

An asset is treated as Current when it is –

- Expected to be realised or intended to be sold or consumed in normal operating cycle;
- Held primarily for the purpose of trading;
- Expected to be realised within twelve months after the reporting period, or
- Cash or cash equivalent unless restricted from being exchanged or used to settle a liability for at least twelve months after the reporting period.

All other assets are classified as non-current.

A liability is current when:

- It is expected to be settled in normal operating cycle;
- It is held primarily for the purpose of trading;
- It is due to be settled within twelve months after the reporting period, or
- There is no unconditional right to defer the settlement of the liability for at least twelve months after the reporting period.

The Company classifies all other liabilities as non-current.

Deferred tax assets and liabilities are classified as non-current assets and liabilities.

iii. Use of estimates and judgements

The preparation of the standalone financial statements in conformity with the recognition and measurement principles of Ind AS requires management to make estimates and assumptions that affect the reported balances of assets and liabilities, disclosures of contingent liabilities at the date of the financial statements and the reported amounts of income and expenses for the periods presented.

Estimates and underlying assumptions are reviewed on an ongoing basis. Revisions to accounting estimates are recognized in the period in which the estimates are revised and future periods are affected.

Significant judgments' and estimates relating to the carrying values of assets and liabilities include useful lives of property, plant and equipment and intangible assets, impairment of property, plant and equipment, intangible assets and investments, provision for employee benefits and other provisions, recoverability of deferred tax assets, commitments and contingencies.

Assumptions and estimation uncertainties:

Information about assumptions and estimation uncertainties that have a significant risk of resulting in a material adjustment in the year ending March 31, 2022 is included in the following notes:

- Note B (xii) (e) (i) – impairment of financial assets.
- Note B (xii) (e) (ii) – impairment test of non-financial assets: key assumptions underlying recoverable amounts including the recoverability of expenditure on internally- generated intangible assets;
- Note B (xiv) (c) – measurement of defined benefit obligations: key actuarial assumptions;
- Note B (xv) (b) – recognition of deferred tax assets: availability of future taxable profit against which tax losses carried forward can be used; and
- Note B (vii) – Measurement of provision for mining closure program;

iv. Property, Plant and Equipment

Property, plant and equipment are stated in the balance sheet at cost, less accumulated depreciation and impairment loss, if any.

(a) Initial Measurement

The Initial cost comprises of its purchase price, including import duties and non-refundable purchase taxes, borrowing cost, if any, after deducting trade discounts and rebates, any directly attributable cost of bringing the item to its working condition for its intended use and estimated costs of dismantling and removing the item and restoring the site on which it is located.

The cost of a self-constructed item of property, plant and equipment comprises the cost of materials and direct labor, any other costs directly attributable to bringing the item to working condition for its intended use, and estimated costs of dismantling and removing the item and restoring the site on which it is located.

If significant parts of an item of property, plant and equipment have different useful lives, then they are accounted for as separate items (major components) of property, plant and equipment.

The gain or loss arising on disposal of an asset is determined as the difference between the sale proceeds and the carrying value of the asset and is recognized in the statement of profit and loss.

The amount incurred on registration and stamp duty charges on acquisition/renewal of Lease hold land is capitalized under Lease hold land.

The company has capitalized the estimated expenditure in respect of working mines/ quarries to be incurred for decommissioning, restoration, afforestation and other charges under Lease hold Mines & Quarry (FMCP) which are to be incurred at the time of closure of mines/quarries (Refer vii (1) (i)) and amortised over the life of mines and quarries.

(b) Subsequent expenditure

Expenditure on major maintenance or repairs including cost of replacing the parts of assets and overhaul costs where it is probable that future economic benefits associated with the item will be available to the Company over a period of more than one year, are capitalized and the carrying amount of the item so replaced is derecognized. Similarly, major overhaul costs associated with major maintenance are capitalized and depreciated over their useful lives where it is probable that future economic benefits will be available and any remaining carrying amounts of the cost of previous overhauls are derecognized. All other costs are expensed as incurred.

Physical verification of Fixed Assets are undertaken by the management at a reasonable interval and in a phased manner so as to complete 100% verification in a cycle of three years. The discrepancies noticed, if any, are accounted for in the year in which such differences are found.

(c) Capital work in progress

Assets in the course of construction for production and/or supply of goods or services or administrative purposes, or for purposes not yet determined, are included under capital work in progress and are carried at cost, less than any recognized impairment loss. Such capital work-in-progress is transferred to the appropriate category of property, plant and equipment when completed or starts operating as per management's intended use whichever is earlier.

Expenses for assessment of new potential projects incurred till and for the purpose of making investment decision are charged to revenue. Expenditure incurred for projects after investment decisions are accounted for under capital work in progress and capitalized subsequently.

(d) Depreciation

Depreciation on assets are provided for from the dates, the assets are available for their intended use and are spread over their estimated useful economic lives. Depreciation is calculated on cost of items of property, plant and equipment less their estimated residual values over their estimated useful lives using the straight-line method and is generally recognized in the statement of profit and loss. Freehold land is not depreciated. The estimated useful lives, method of depreciation and residual values are reviewed at the end of each reporting period, with the effect of any change in estimate accounted for on a prospective basis.

The estimate useful lives are mentioned below

Type of asset	Method	Useful lives
Building	Straight line	30 years
Leasehold Land	Straight line	Lease term
Leasehold Mines & Quarry (FMCP)	Straight line	Useful Life of Mines/Quarry/UOP
Plant and Machinery	Straight line	8/10/15 years
Computer Equipment	Straight line	3/6 years
Vehicles	Straight line	8 years
Office equipment	Straight line	5 years
Furniture and fixtures	Straight line	5 years

Depreciation is not recorded on capital work-in-progress until construction and installation are complete and the asset is ready for its intended use.

v. Intangible assets

The intangible assets are recorded at cost and are carried at cost less accumulated amortization and accumulated impairment losses, if any.

Directly attributable costs that are capitalized as part of the software include employee costs and an appropriate portion of relevant overheads.

Capitalized development costs are recorded as intangible assets and amortized from the point at which the asset is available for use.

Software product development costs are expensed as incurred unless technical and commercial feasibility of the project is demonstrated, future economic benefits are probable. The costs which can be capitalized include the cost of material, direct labour, overhead costs that are directly attributable to preparing the asset for its intended use

Subsequent expenditure

Subsequent expenditure is capitalized only when it increases the future economic benefits embodied in the specific asset to which it relates. All other expenditures recognized in profit or loss as incurred.

Mining rights

The costs of mining rights include fair value of consideration paid including related payment and registration charges thereon and present value of future lease payments (if any) as per Ind AS 116 - Leases.

The cost of mining rights is amortized over the total estimated remaining commercial reserves of mining property and is subject to impairment loss.

The estimate useful lives are mentioned below

Type of asset	Method	Useful lives
Mining Rights	Straight line	Lease term
Software	Straight line	5 Years

vi. Foreign currency transactions and translation

The financial statements of the Company are presented in Indian Rupees (“INR”), which is the functional currency of the Company and the presentation currency for the financial statements. In preparing the financial statements, transactions in currencies other than the entity’s functional currency (foreign currencies) are recorded at the rates of exchange prevailing on the date of the transactions. At the end of each reporting period, monetary items denominated in foreign currencies are restated at the rates prevailing at the end of the reporting period. Non-monetary items are measured at historical cost. Exchange differences arising on monetary items are recognized in the statement of profit and loss in the period in which they arise.

vii. Provisions and contingencies

Provisions are recognized when the Company has a present obligation (legal or constructive) as a result of a past event, which is expected to result in an outflow of resources embodying economic benefits and a reliable estimate can be made of the amount of the obligation.

Each provision is based on the best estimate of the consideration required to settle the present obligation at the end of the reporting period, taking into account the risk and uncertainties surrounding the obligation.

Constructive obligation is an obligation that derives from an entity’s actions where:

- a. by an established pattern of past practice, published policies or a sufficiently specific current statement, the entity has indicated to other parties that it will accept certain responsibilities and
- b. as a result, the entity has created a valid expectation on the part of those other parties that it will discharge those responsibilities.

Mine closure liability

The Central Government vide Notification No. GSR 329 (E) dated 10.04.2003 and No. GSR 330 (E) dated 10.04.2003 amended the Mineral Concession Rules, 1960 and Mineral Conservation and Development Rules, 1988 respectively. As per these amendments all the existing mining lessees are required to submit the “Progressive Mine Closure Plan” along with prescribed financial sureties within 180 days from date of notification. Further, the mining lessee is required to submit “Final Mines Closure Plan” one year prior to the proposed closure of the mine. In the notification it has been enumerated that the “Progressive Closure Plan” and “Final Closure Plan” should be in the format and as per the guidelines issued by the Indian Bureau of Mines.

Mine closure encompasses rehabilitation process as an on going program, designed to restore physical, chemical and biological quality disturbed by the mining to a level acceptable to all

concerned. It must aim at leaving the area in such a way that rehabilitation does not become a burden to the society after mining operation is over. It must also aim to create as self sustained ecosystem.

Mine closure operation is a continuous series of activities starting from day one of the initiation of mining project. Therefore, progressive mine closure plan will be an additional chapter in the present mining plan and will be reviewed every five years in the Scheme of Mining. As progressive mine closure is a continuous series of activities, it is obvious that the proposals of scientific mining have had included most of the activities to be included in the progressive mine closure plan. Therefore, reference to relevant paragraphs and a gist of the same in progressive mine closure plan will be sufficient.

Final mine closure plan as per statute, shall be considered to have its approval at least nine months before the date of proposed closure of mine. This period of nine months is reckoned as preparatory period for final mine closure operations. Therefore, all proposals for activities which have to be carried out after production of mineral from the mine or mining is ceased, shall be included in the final mine closure plan. The final mine closure plan will thus be a separate document with detailed chapters as per guidelines given. The mine closure plan will be prepared as per the guidelines given. The guidelines include the specific activities both in progressive mine closure plan and final mine closure plan.

The holder of mining lease has the responsibility to ensure that the protective measure including reclamation and rehabilitation works have been carried out in accordance with approved mine closure plan. Accordingly, the Company has created a provision to meet the expenses on account of Progressive Mines Closure Plan and Final Mines Closure Plan.

1. Final Mines Closure plan

i) for Operating Mines

The Company estimates its obligation for mine closure, site restoration etc., based on technical assessment. The estimate of expenses is escalated for inflation and then discounted at a discounting rate to arrive at the present value of the expenditure required to settle the obligation. The Company recognizes a corresponding asset under property, plant and equipment as a separate item (“Lease hold mines and Queries (FMCP)”) for the cost associated with such obligation.

ii) for Non-operating Mines

The Company estimates its obligation for mine closure, site restoration etc., based on technical assessment. The estimate of expenses is escalated for inflation every year and escalated amount charged as an expense.

iii) for Surrendered Mines

The Company estimates its obligation for mine closure, site restoration etc., based on technical assessment. The estimate of expenses is escalated for inflation every year and escalated amount charged as an expense.

2. Progressive Mines Closure plan

The company has submitted the progressive mine closure plan for the year 2021-2022, and every year the company will reassess the progressive mine closure plan at the end of the year and if any difference will be provided for and any expenditure incurred towards mine closure plan during the year will be charged to the statement of Profit and loss.

viii. Contingent Liabilities

Contingent liabilities arising from past events, the existence of which would be confirmed only on occurrence or non-occurrence of one or more future uncertain events, not wholly within the control of the Company or contingent liabilities where there is a present obligation but it is not probable that economic benefits would be required to settle the obligations are disclosed in the financial statements unless the possibility of any outflow in settlement is remote.

Contingent liabilities are disclosed in notes to financial statements.

ix. Contingent Assets

Contingent assets are not recognized in the financial statement, but are disclosed where an inflow of economic benefits is probable;

x. Leases

Effective from April 1, 2020

The Company adopted Ind AS 116 “Leases” and applied to all lease contracts existing on 01.04.2019 using the modified retrospective method. Consequently, the company recorded the lease liability and present value of the discounted lease payment and the right of use assets at its carrying amount.

As per Ind AS 116, an entity shall apply this standard to all Leases, including Leases of right of use assets in a sublease, except for Leases to explore for or use minerals, oil, natural gas similar non applicable regenerative resources.

Ind AS 116 establishes a control model for the identification of leases, distinguishing between leases and service contracts on the basis of whether there is as identified asset controlled by the customer.

The Company has applied Ind AS 116 ‘Leases’ with effect from April 1, 2019 wherever applicable. Ind AS 116 introduces new requirement for the definition of a Lease, Lessee accounting and lessor accounting as well as new disclosures. In general, all leases within the scope of Ind AS 116 are required to be brought on to be the balance sheet by lessees, recognizing a ‘right of use’ asset and a related lease liability at the commencement of the lease.

The company recognizes right of use assets under lease arrangements in which it is the lessee. Right to use assets owned by third parties under lease agreements are capitalized at the inception of the lease and recognized on the balance sheet. The corresponding liability to the lessor is recognized as a lease obligation. The carrying amount is subsequently increased to reflect interest on the lease liability and reduced by lease payments made.

For calculating the discounted lease liability, the lessee's incremental borrowing rate used. The incremental borrowing rate is calculated at the rate of interest at which the company would have been able to borrow for a similar term and with a similar security the funds necessary to obtain a similar asset in similar market.

Finance costs are charged to the income statement so as to produce a constant periodic rate of change on the remaining balance of the obligations for each accounting period.

Variable rents are not part of the lease liability and the right of use asset. These payments are charged to the income statement as incurred. If modification or reassessments occur, the lease liability and right of use assets are re-measured. Right of use assets are depreciated over the shorter of the useful life of the assets or the lease term.

xi. Inventories

Inventories are measured at lower at cost and net realizable value. Cost comprises direct materials and where applicable, direct labour cost and those overheads, that have been incurred in bringing the inventories to their present location and condition. Net realizable value is the price at which the inventories can be realized in the normal course of business after allowing for the cost of conversion from their existing state to a finished condition and for the cost of marketing, selling and distribution. Stores and spares are valued at cost as per First in First Out Method (FIFO).

Provision are made to cover slow moving and obsolete items based on historical experience of utilization on a product category basis, which involves individual business considering their product lines and market conditions.

The comparison of cost and net realisable value is made on an item-by-item basis.

Slow moving Inventories

Any inventory which is not sold for three years are considered as slow-moving item and is not considered for valuation;

Slow moving stores

Any stores items not issued for three years are considered as slow moving stores items and value of such items are not provided in the accounts.

Inventory at surrendered mines

Inventories lying at the site of surrendered mines and not having the right of sale is not considered for valuation;

ROM (Run of Mines) and unanalyzed ores & Cutting and Removing of Overburden

ROM (Run of Mines) is the immediate excavated material from mother earth which is predominantly ore with a certain amount of impurities and which requires further processing to bring to the form of saleable ore.

xii. Financial Instruments

Financial assets and liabilities are recognized when the Company becomes a party to the contractual provisions of the instrument. Financial assets and liabilities are initially measured at fair value. Transaction costs that are directly attributable to the acquisition or issue of financial assets and financial liabilities (other than financial assets and financial liabilities at fair value through profit or loss) are added to or deducted from the fair value measured on initial recognition of financial assets or financial liabilities.

(a) **Recognition and initial measurement**

Trade receivables and debt securities issued are initially recognized when they are originated. All other financial assets and financial liabilities are initially recognized when the company becomes a party to the contractual provisions of the instrument.

A financial asset or financial liability is initially measured at fair value plus, for an item not at fair value through profit and loss (FVTPL), transaction costs that are directly attributable to its acquisition or issue.

(b) Classification and subsequent measurement

Financial assets

On initial recognition, a financial asset is classified as measured

- Amortized cost;
- FVOCI – debt investment;
- FVOCI – equity investment; or
- FVTPL

Financial assets are not reclassified subsequent to their initial recognition, except if and in the period the Company changes its business model for managing financial assets.

A financial asset is measured at amortized cost if it meets both of the following conditions and is not designated as at FVTPL:

- the asset is held within a business model whose objective is to hold assets to collect contractual cash flows; and
- the contractual terms of the financial asset give rise on specified dates to cash flows that are solely payments of principal and interest on the principal amount outstanding.

A debt investment is measured at FVOCI if it meets both of the following conditions and is not designated as at FVTPL:

- the asset is held within a business model whose objective is achieved by both collecting contractual cash flows and selling financial assets; and
- the contractual terms of the financial asset give rise on specified dates to cash flows that are solely payments of principal and interest on the principal amount outstanding.

On initial recognition of an equity investment that is not held for trading, the Company may irrevocably elect to present subsequent changes in the investment's fair value in OCI (designated as FVOCI – equity investment). This election is made on an investment-by-investment basis.

All financial assets not classified as measured at amortized cost or FVOCI as described above are measured at FVTPL. This includes all derivative financial assets. On initial recognition, the Company may irrevocably designate a financial asset that otherwise meets the requirements to be measured at amortized cost or at FVOCI as at FVTPL if doing so eliminates or significantly reduces an accounting mismatch that would otherwise arise.

Financial assets: Business model assessment

The Company makes an assessment of the objective of the business model in which a financial asset is held at a portfolio level because this best reflects the way the business is managed, and information is provided to management. The information considered includes:

- the stated policies and objectives for the portfolio and the operation of those policies in practice. These include whether management's strategy focuses on earning contractual interest income, maintaining a particular interest rate profile, matching the duration of the financial assets to the duration of any related liabilities or expected cash outflows or realizing cash flows through the sale of the assets;
- how the performance of the portfolio is evaluated and reported to the Company's management;
- the risks that affect the performance of the business model (and the financial assets held within that business model) and how those risks are managed;
- how managers of the business are compensated – e.g. whether compensation is based on the fair value of the assets managed or the contractual cash flows collected; and
- the frequency, volume and timing of sales of financial assets in prior periods, the reasons for such sales and expectations about future sales activity.

Transfers of financial assets to third parties in transactions that do not qualify for derecognition are not considered sales for this purpose, consistent with the Company's continuing recognition of the assets.

Financial assets that are held for trading or are managed and whose performance is evaluated on a fair value basis are measured at FVTPL.

Financial assets: Assessment whether contractual cash flows are solely payments of principal and interest

For the purposes of this assessment, 'principal' is defined as the fair value of the financial asset on initial recognition. 'Interest' is defined as consideration for the time value of money and for the credit risk associated with the principal amount outstanding during a particular period of time and for other basic lending risks and costs (e.g. liquidity risk and administrative costs), as well as a profit margin.

In assessing whether the contractual cash flows are solely payments of principal and interest, the Company considers the contractual terms of the instrument. This includes assessing whether the financial asset contains a contractual term that could change the timing or amount of contractual cash flows such that it would not meet this condition. In making this assessment, the Company considers:

- contingent events that would change the amount or timing of cash flows;
- terms that may adjust the contractual coupon rate, including variable interest rate features;
- prepayment and extension features; and
- terms that limit the Company's claim to cash flows from specified assets (e.g. non-recourse features).

A prepayment feature is consistent with the solely payments of principal and interest criterion if the prepayment amount substantially represents unpaid amounts of principal and interest on the principal amount outstanding, which may include reasonable additional compensation for early termination of the contract. Additionally, for a financial asset acquired at a significant discount or premium to its contractual par amount, a feature that permits or requires prepayment at an amount that substantially represents the contractual par amount plus accrued (but unpaid) contractual interest (which may also include reasonable additional compensation for early termination) is treated as consistent with this criterion if the fair value of the prepayment feature is insignificant at initial recognition.

Financial assets: Subsequent measurement and gains and losses

Financial assets at FVTPL	These assets are subsequently measured at fair value. Net gains and losses, including any interest or dividend income, are recognized in profit or loss.
Financial assets at amortized cost	These assets are subsequently measured at amortized cost using the effective interest method. The amortized cost is reduced by impairment losses. Interest income, foreign exchange gains and losses and impairment are recognized in profit or loss. Any gain or loss derecognition is recognized in profit or loss.

Debt investments at FVOCI	These assets are subsequently measured at fair value. Interest income under the effective interest method, foreign exchange gains and losses and impairment are recognized in profit or loss. Other net gains and losses are recognized in OCI. On derecognition, gains and losses accumulated in OCI are reclassified to profit or loss.
Equity investments at FVOCI	These assets are subsequently measured at fair value. Dividends are recognized as income in profit or loss unless the dividend clearly represents a recovery of part of the cost of the investment. Other net gains and losses are recognized in OCI and are not reclassified to profit or loss on derecognition of the same.

Financial liabilities: Classification, subsequent measurement and gains and losses

Financial liabilities are classified as measured at amortized cost or FVTPL. A financial liability is classified as at FVTPL if it is classified as held- for- trading, or it is a derivative or it is designated as such on initial recognition. Financial liabilities at FVTPL are measured at fair value and net gains and losses, including any interest expense, are recognized in profit or loss. Other financial liabilities are subsequently measured at amortized cost using the effective interest method. Interest expense is recognized in profit or loss. Any gain or loss on derecognition is also recognized in profit or loss.

(c) Derecognition

Financial assets

The Company derecognizes a financial asset when the contractual rights to the cash flows from the financial asset expire, or it transfers the rights to receive the contractual cash flows in a transaction in which substantially all of the risks and rewards of ownership of the financial asset are transferred or in which the Company neither transfers nor retains substantially all of the risks and rewards of ownership and does not retain control of the financial asset.

Financial liabilities

The Company derecognizes a Financial liability when its contractual obligations are discharged or cancelled or expired.

The Company also derecognizes a financial liability when its terms are modified and the cash flows under the modified terms are substantially different. In this case, a new financial liability based on the modified terms is recognized at fair value. The difference between the carrying amount of the financial liability extinguished and the new financial liability with modified terms is recognized in profit or loss.

(d) Offsetting

Financial assets and financial sheet liabilities are offset, and the net amount presented in the balance when, and only when, the Company currently has a legally enforceable right to set off the amounts and it intends either to settle them on a net basis or to realize the asset and settle the liability simultaneously.

(e) **Expected Credit Loss**

The Company applies expected credit loss (ECL) model for measurement and recognition of impairment loss. The Company follows 'simplified approach' for recognition of impairment loss allowance on trade receivables.

The application of simplified approach does not require the Company to track changes in credit risk. Rather, it recognises impairment loss allowance based on lifetime ECLs at each reporting date, right from its initial recognition.

For recognition of impairment loss on other financial assets and risk exposure, the Company determines that whether there has been a significant increase in the credit risk since initial recognition. If credit risk has not increased significantly, 12-month ECL is used to provide for impairment loss. However, if credit risk has increased significantly, lifetime ECL is used. If in subsequent period, credit quality of the instrument improves such that there is no longer a significant increase in credit risk since initial recognition, then the entity reverts to recognising impairment loss allowance based on 12 month ECL.

Lifetime ECLs are the expected credit losses resulting from all possible default events over the expected life of a financial instrument. The 12 month ECL is a portion of the lifetime ECL which results from default events that are possible within 12 months after the reporting date.

ECL impairment loss allowance (or reversal) recognised during the period is recognised as income/expense in the statement of profit and loss.

xiii. Impairment

i. Impairment of financial instruments

The Company recognises loss allowances for expected credit losses on:

- financial assets measured at amortised cost; and
- financial assets measured at FVOCI- debt investments.

At each reporting date, the Company assesses whether financial assets carried at amortised cost and debt securities at FVOCI are credit- impaired. A financial asset is 'credit- impaired' when one or more events that have a detrimental impact on the estimated future cash flows of the financial asset have occurred.

The Company measures loss allowances at an amount equal to lifetime expected credit losses, except for the following, which are measured as 12 month expected credit losses:

- debt securities that are determined to have low credit risk at the reporting date; and
- other debt securities and bank balances for which credit risk (i.e. the risk of default occurring over the expected life of the financial instrument) has not increased significantly since initial recognition.

Loss allowances for trade receivables are always measured at an amount equal to lifetime expected credit losses.

Lifetime expected credit losses are the expected credit losses that result from all possible default events over the expected life of a financial instrument.

12-month expected credit losses are the portion of expected credit losses that result from default events that are possible within 12 months after the reporting date (or a shorter period if the expected life of the instrument is less than 12 months).

In all cases, the maximum period considered when estimating expected credit losses is the maximum contractual period over which the Company is exposed to credit risk.

When determining whether the credit risk of a financial asset has increased significantly since initial recognition and when estimating expected credit losses, the Company considers reasonable and supportable information that is relevant and available without undue cost or effort. This includes both quantitative and qualitative information and analysis, based on the Company's historical experience and informed credit assessment and including forward- looking information.

The Company assumes that the credit risk on a financial asset has increased significantly if it is more than 90 days past due. However, the company had not provided for any credit losses for the receivables which are due 90 days past as the company expects to receive all the receivables without any losses.

ii. Impairment of non-financial assets

Write off:

Property, plant and equipment and intangible assets with finite life are evaluated for recoverability whenever there is any indication that their carrying amounts may not be recoverable. If any such indication exists, the recoverable amount (i.e. higher of the fair value less cost to sell and the value in- use) is determined on an individual asset basis unless the asset does not generate cash flows that are largely independent of those from other assets. In such cases, the recoverable amount is determined for the cash generating unit (CGU) to which the asset belongs. If the recoverable amount of an asset (or CGU) is estimated to be less than its carrying amount, the carrying amount of the asset (or CGU) is reduced to its recoverable amount. An impairment loss is recognised in the statement of profit and loss.

The non-financial assets other than inventories and deferred tax assets are reviewed at each reporting date to determine whether there is any indication of impairment. If any such indication exists, then the asset's recoverable amount is estimated.

xiv. Borrowing cost

Borrowing costs directly attributable to the acquisition, construction or production of qualifying assets are added to the cost of those assets, until such time as the assets are substantially ready for their intended use or sale. The Company considers a period of twelve months or more as a substantial period of time.

xv. Employees Benefits

(a) Short term employee benefits

A Liability is recognized for benefits accruing to employees in respect of wages and salaries. Short-term compensated absences etc., in the period the related service is rendered at the undiscounted amount for the benefits expected to be paid.

(b) Provident fund

In accordance with Indian law, eligible employees of the company are entitled to receive benefits in respect of provident fund, a defined contribution plan, in which employees and the company make monthly contribution at a specified percentage of the covered employee's salary.

(c) Defined benefit Plans

A defined benefit plan is a post-employment benefit plan other than a defined contribution plan. For defined benefit plans, the cost of providing benefits is determined using the Projected Unit Credit Method, with actuarial valuations being carried out at each balance sheet date. Re measurement, comprising actuarial gains and losses, the effect of the changes to the asset ceiling and the return on plan assets (excluding interest), is reflected immediately in the balance sheet with a charge or credit recognized in other comprehensive income in the period in which they occur. Past service cost, both vested and unvested, is recognized as an expense at the earlier of (a) when the plan amendment or curtailment occurs; and (b) when the entity recognizes related restructuring costs or termination benefits. The retirement benefit obligations recognized in the balance sheet represents the present value of the defined benefit obligations reduced by the fair value of scheme assets. Any asset resulting from this calculation is limited to the present value of available refunds and reductions in future contributions to the scheme

Defined contribution plans

A defined contribution plan is a post-employment benefit plan under which an entity pays fixed contributions into a separate entity and will have no legal or constructive obligation to pay further amounts. The company makes specified monthly contributions towards Government administered provident fund scheme, employee state insurance scheme, Family Pension Fund. Payments made to state managed retirement benefit schemes are dealt with as payments to defined contribution schemes where the Company's obligations under the schemes are equivalent to those arising in a defined contribution retirement benefit scheme. Obligations for contributions to defined contribution plans are recognised as expense when employees have rendered services entitling them to such benefits. Prepaid contributions are recognised as an

asset to the extent that a cash refund or a reduction in future payments is available.

(d) Compensated absences

Compensated absences which are expected to occur within twelve months after the end of the period in which the employee renders the related services are recognised as undiscounted liability at the balance sheet date. Compensated absences which are not expected to occur within twelve months after the end of the period in which the employee renders the related services are recognised as an actuarially determined liability at the present value of the defined benefit obligation at the balance sheet date.

xvi. Income Taxes

Tax expense for the year comprises current and deferred tax. It is recognized in profit or loss except to the extent that it relates to a business combination or to an item recognized directly in equity or in other comprehensive income.

(a) Current tax

The current tax payable is based on taxable profit for the year. Current tax comprises the expected tax payable or receivable on the taxable income or loss for the year and any adjustment to the tax payable or receivable in respect of previous years. The amount of current tax reflects the best estimate of the tax amount expected to be paid or received after considering the uncertainty, if any, related to income taxes. It is measured using tax rates (and tax laws) enacted or substantively enacted by the reporting date. Taxable profit differs from net profit reported in the statement of profit and loss because it excludes items of income or expenses that are taxable or deductible in other years and if further excludes items that are never taxable or deductible. The company's liability for current tax is calculated using tax rates and tax laws that have been enacted or substantively enacted by the end of the reporting period.

Current tax assets and current tax liabilities are offset only if there is a legally enforceable right to set off the recognized amounts, and it is intended to realize the asset and settle the liability on a net basis or simultaneously.

(b) Deferred tax

Deferred tax is the tax expected to be payable or recoverable on difference between the carrying values of assets and liabilities in the financial statements and the corresponding tax bases used in the computation of taxable profit and is accounted for using the balance sheet liability method. Deferred tax liabilities are generally recognized for all the taxable temporary differences. In contrast, deferred tax assets are only recognized to the extent that it is probable that future taxable profits will be available against which the temporary differences can be utilized.

The carrying value of deferred tax assets is reviewed at the end of each reporting period and reduced to the extent that it is no longer probable that sufficient taxable profit will be available to allow all or part of the asset to be recovered.

Deferred tax is calculated at the tax rates that are expected to apply in the period when the liability is settled or the asset is realized based on the tax rates and tax laws that have been enacted or substantially enacted by the end of the reporting period. The measurement of deferred tax liabilities and assets reflects the tax consequences that would follow from the manner in which the company expects, at the end of the reporting period, to cover or settle the carrying value of its assets and liabilities.

Deferred tax assets and liabilities are offset to the extent that they relate to taxes levied by the same tax authority and there are legally enforceable right to set of current tax assets and current tax liabilities with that jurisdiction.

Current and deferred tax are recognized as an expenses or income in the statement of profit and loss, except when they relate to items credited or debited either in other comprehensive income or directly in equity, in which case the tax is also recognized in other comprehensive income or directly in equity.

xvii. Revenue recognition

Revenue is recognized to the extent that it is probable that the economic benefits will flow to the Company and the revenue can be reliably measured, regardless of when the payment is being made. Revenue is measured at the fair value of the consideration received or receivable net of discounts, taking into account contractually defined terms and excluding taxes or duties collected on behalf of the government.

If the consideration in a contract includes a variable amount, the Company estimates the amount of consideration to which it will be entitled in exchange for transferring the goods to the customers. The variable consideration is estimated at contract inception and constrained, until it is highly probable that a significant reversal in the amount of cumulative revenue recognized will not occur when the associated uncertainty with the variable considerations subsequently resolved

All revenue from the sale of goods is recognized at a point in time and revenue from services is recognized over-time.

The timing of transfer of control in case of sale of goods varies depending upon individual transfer terms of the contract.

In case of domestic sales, sale is recognised on raising of delivery note signifying the transfer of control to the buyer.

Penalty / liquidated damages recovered from contractors wherever there is uncertainty of realization / acceptance are not treated as accrued and are therefore, accounted for on receipt / acceptance.

Contract Asset

A contract asset is the right to consideration in exchange for goods or services transferred to the customers. If the company performs by transferring goods or services to a customer before

the customer pays consideration or before payment is due, a contract asset recognized for the contract for the earned consideration that is conditional.

Trade receivables

A receivable represents the Company's right to an amount of consideration that is unconditional.

Contract liability

A contract liability is the obligation to transfer goods or services to a customer for which the Company has received consideration (or an amount of consideration is due) from the customer. If a customer pays consideration before the company transfers goods and services to the customer, a contract

Dividend Income

Dividend Income from investment is recognized when the shareholder's rights to receive payment have been established.

Interest Income

Interest Income from financial asset is recognized when it is probable that the economic benefits will flow to the company and the amount of income can be measured reliably. Interest income is accrued on a time proportion basis, by reference to the principal outstanding and the effective interest rate applicable, which is the rate that exactly discounts estimated future cash receipts through the expected life of the financial asset to that assets net carrying amount on initial recognition.

Award received from Government Agencies

Other Income includes prize money - award received from Government of Karnataka and is accounted in the year in which they are received.

xviii. Exploration for and evaluation of mineral resources

Expenditure associated with search for specific mineral resources are recognized as exploration and evaluation assets. The following expenditure comprises cost of exploration and evaluation assets:

- Obtaining of the right to explore and evaluate mineral reserves and resources including cost directly related to this acquisition.
- Researching and analyzing existing exploration data.
- Conducting geological studies, exploratory drilling and sampling examining and testing extraction and treatment methods.
- Compiling prefeasibility and feasibility studies.
- Activities in relation to evaluating the technical feasibility and commercial viability of extracting a mineral resource.

Administration and other overhead costs are charged to the cost of exploration and evaluation assets only if directly related to an exploration and evaluation project.

If a project does not prove viable, all irrecoverable exploration and evaluation expenditure associated with the project net of any related impairment allowances is written off to the statement of profit and loss.

The Company measures its exploration and evaluation assets at cost and classifies as property, plant and equipment or intangible assets according to the nature of the assets acquired and applies the classification consistently. To the extent that tangible asset is consumed in developing an intangible asset, the amount reflecting that consumption is capitalized as a part of the cost of the intangible asset.

As the asset is not available for use, it is not depreciated. All exploration and evaluation assets are monitored for indications of impairment. An exploration and evaluation asset is no longer classified as such when the technical feasibility and commercial viability of extracting a mineral resource are demonstrable and the development of the deposit is sanctioned by the management. The carrying value of such exploration and evaluation asset is reclassified to mining assets.

xix. Cash and cash equivalents

The company considers all highly liquid financial instruments, which are readily convertible into cash and have original maturities of three months or less from date of purchase to be cash equivalents.

xx. Cash Flow Statement

Cash flows are reported using the indirect method, whereby net profit before tax is adjusted for the effects of transactions of a non-cash nature, any deferrals or accruals of past or future operating cash receipts or payments and item of income or expenses associated with investing or financing cash flows. The cash flows from operating, investing and financing activities of the company are segregated.

xxi. **Operating segments**

a) **Basis for segmentation**

An operating segment is a component of the company that engages in business activities from which it may earn revenues and incur expenses, including revenues and expenses that relate to transactions with any of the company's other components, and for which discrete financial information is available. All operating segments' operating results are reviewed regularly by the company's Chief Executive Officer (CEO) to make decisions about resources to be allocated to the segments and assess their performance.

Reportable segments	Operations
Iron Ore	Extraction and production of lumpy/ C-Ore & fines etc.
Granites	Extraction and productions of ruby red granites, Hassan green granites , multi- colour granites etc.
Others	Extraction and production of limestone, dolomite, magnesite, clays etc.

b) Information about reportable segments

Information regarding the results of each reportable segment is included in segment information Note 30 Performance is measured based on segment profit (before tax), Segment profit is used to measure performance as management believes that such information is the most relevant in evaluating the results of certain segments relative to other entities that operate within these industries.

For and on behalf of the Board of Directors
**KARNATAKA STATE MINERALS
CORPORATION LIMITED**

Sd/-
V.D.NISHCHITH
General Manager
(Finance & Accounts)

Sd/-
VINOTHPRIYA, IAS
Managing Director
DIN : 07215339

Sd/-
PANKAJ KUMAR PANDEY,
IAS
Director
DIN: 03376149

Refer our report of even date attached
For Rao & Swami
Chartered Accountants
(FRN003105S)

Sd/-
(N. RAMESH)
Partner
M. No. 016153

Place: Bengaluru
Date: 29-12-2022

UDIN No. 23016153BGQOWM1395

COMMENTS OF THE COMPTROLLER AND AUDITOR GENERAL OF INDIA UNDER SECTION 143(6)(b) READ WITH SECTION 129(4) OF THE COMPANIES ACT, 2013 ON THE CONSOLIDATED FINANCIAL STATEMENTS OF KARNATAKA STATE MINERALS CORPORATION LIMITED, BANGALORE FOR THE YEAR ENDED 31 MARCH 2022


The preparation of consolidated financial statements of **Karnataka State Minerals Corporation Limited, Bangalore** for the year ended **31 March 2022** in accordance with the financial reporting framework prescribed under the Companies Act, 2013 (Act) is the responsibility of the management of the company. The statutory auditor appointed by the Comptroller and Auditor General of India under section 139(5) read with Section 129 (4) of the Act is responsible for expressing opinion on the financial statements under section 143 read with Section 129 (4) of the Act based on independent audit in accordance with the standards on auditing prescribed under section 143(10) of the Act. This is stated to have been done by them vide their Revised Audit Report dated **21 March 2023** which supersedes their earlier Audit Report dated **22 February 2023**.

I, on behalf of the Comptroller and Auditor General of India, have conducted a supplementary audit of the consolidated financial statements of **Karnataka State Minerals Corporation Limited, Bangalore** for the year ended **31 March 2022** under section 143(6)(a) read with Section 129(4) of the Act. We conducted supplementary audit of the financial statements of **Karnataka State Minerals Corporation Limited, Bangalore** for the year ended **31 March 2022**, but did not conduct supplementary audit of the financial statements of **Tungabhadra Minerals Private Limited and Vijayanagara Minerals Private Limited** for the year ended **31 March 2022**. Further, section 139(5) and 143(6)(a) of the act are not applicable to **Tungabhadra Minerals Private Limited and Vijayanagara Minerals Private Limited** being private entities under the respective laws for appointment of their Statutory Auditor and for conduct of supplementary audit. Accordingly, Comptroller and Auditor General of India has neither appointed the Statutory Auditors nor conducted the supplementary Audit of these companies. The supplementary audit has been carried out independently without access to the working papers of the statutory auditors and is limited primarily to inquiries of the statutory auditors and company personnel and a selective examination of some of the accounting records.

In view of the revision made in the Statutory auditors' report, to give effect to some of my audit observations raised during supplementary audit, I have no further comments to offer upon or supplement to the statutory auditors' report under section 143(6)(b) of the Act.

**For and on behalf of the
Comptroller and Auditor General of India**

**Bengaluru
Date: 24.03.2023**


**(DEEPNA GOKULRAM)
ACCOUNTANT GENERAL (AUDIT-II)
KARNATAKA, BENGALURU**

INDEPENDENT AUDITOR'S REPORT

To the Members of Karnataka State Minerals Corporation Limited

REPORT ON THE AUDIT OF THE CONSOLIDATED FINANCIAL STATEMENTS

Adverse Opinion

1. We have audited the consolidated financial statements of Karnataka State Minerals Corporation Limited ("the Investor") and its Associate and Joint Venture which comprises the consolidated Balance Sheet as at 31st March 2022, the consolidated Statement of Profit and Loss, consolidated Statement of Changes in Equity and consolidated Cash Flow Statement for the year then ended, and notes to the consolidated financial statements, including a summary of significant accounting policies and other explanatory information.

This report supersedes our Report on the audit of consolidated financial statements of the company dated 22-02-2023, which has been revised in the light of observations arising from audit by the Comptroller & Auditor General of India to correct certain inadvertent/typographical errors in Annexure A and Annexure B to our Report dated 22-02-2023.

2. In our opinion and to the best of our information and according to the explanations given to us, because of the significance of the matter discussed in the Basis for Adverse Opinion section of our report, the accompanying consolidated financial statements do not give a true and fair view in conformity with the accounting principles generally accepted in India, of their consolidated state of affairs of the Investor, its Associate and jointly controlled entity, as at March 31, 2022, of its consolidated profit, consolidated position of changes in equity and the consolidated cash flows for the year then ended on that date.

Basis for Adverse Opinion

3. Basis for Adverse Opinion are detailed in Annexure-A. The matters detailed therein affect many elements in the consolidated financial statements and matters having significant/material effect are highlighted below:
 - i) changes in accounting policies and accounting estimates, reclassification and correction of errors not being disclosed / presented properly [para 2.1, 3.3 (a) ii/17.2 (e), 3.3 (c) (i), 4.1 (a) (i), 8(a), 16.1, 17.2 (c),(e), & (f), 22.1 (a) and 28].
 - ii) derecognition of liability being reduced from cost of property, plant and equipment instead of including in profit or loss and other inconsistencies/ anomalies relating to capitalisation and amortization of FMCP cost (para 3.3).
 - iii) not recognising provision for impairment of assets / doubtful debts (para 7.3 & 9.1 (b)) and impairment of investment not being assessed (para 6).
 - iv) expenditure / liability incurred not being recognised and remaining un-adjusted in advances (para 9.2 (b) & 9.2 (f)(iii).

- v) substantial portion of inventories not being reckoned for valuation (para 10.1 (d) & 10.2).
- vi) liability arising from legal obligation relating to pollution control & safe environment and reclamation & rehabilitation not being recognised (para 17.2 (f) (ii)2 & 17.3).
- vii) not recognising certain other provisions/liabilities [para 17.4, 17.5, 20.2 (d) & (e)].
- viii) setting up of sales before transfer of control / delivery of goods [para 22.1(b)].

The effect of our observations to the extent ascertainable / quantifiable and each item exceeding Rs. 100 lakh is

Particulars	(Rs.in Lakhs)
Assets overstated by	5,041.70
Other Equity as on 01-04-2021 overstated by	5,819.71
Liabilities understated by	12,630.72
Total comprehensive income overstated by	11,852.71

4. We conducted our audit in accordance with the Standards on Auditing (SAs) specified under section 143(10) of the Companies Act, 2013. Our responsibilities under those Standards are further described in the Auditor's Responsibilities for the Audit of the consolidated financial statements section of our report. We are independent of the Investor, its Associate and jointly controlled entity in accordance with the Code of Ethics issued by the Institute of Chartered Accountants of India and the relevant provisions of the Companies Act, 2013, and we have fulfilled our other ethical responsibilities in accordance with these requirements and the code of ethics. We believe that the audit evidence we have obtained is sufficient and appropriate to provide a basis for our adverse opinion.

Information Other than the Consolidated financial statements and Auditor's Report Thereon

- 5. The Investor's Board of Directors is responsible for the other information. The other information comprises the information included in the Board's report, but does not include the consolidated financial statements and our auditor's report thereon. The Board report is expected to be made available to us after the date of this auditor's report.
- 6. Our opinion on the consolidated financial statements does not cover the other information and we will not express any form of assurance conclusion thereon.
- 7. In connection with our audit of the consolidated financial statements, our responsibility is to read the other information and, in doing so, consider whether the other information is materially inconsistent with the consolidated financial statements or our knowledge obtained in the audit or otherwise appears to be materially misstated.
- 8. If, based on the work we have performed, we conclude that there is a material misstatement of this other information, we are required to communicate the matter to those charged with the governance.

Responsibilities of Management and those charged with Governance for the Consolidated Financial Statements

9. The Investor's Board of Directors is responsible for the matters stated in section 134(5) of the Companies Act, 2013 ("the Act") with respect to the preparation of these consolidated financial statements that give a true and fair view of the consolidated financial position, consolidated financial performance, and consolidated cash flows of the Investor including its Associate and Joint Venture in accordance with the accounting principles generally accepted in India, including the Indian Accounting Standards specified under section 133 of the Act. The respective Board of Directors of the Investor and of its Associate and Joint Venture are responsible for maintenance of adequate accounting records in accordance with the provisions of the Act for safeguarding of the assets of the Investor and for preventing and detecting frauds and other irregularities; selection and application of appropriate accounting policies; making judgments and estimates that are reasonable and prudent; and design, implementation and maintenance of adequate internal financial controls, that were operating effectively for ensuring the accuracy and completeness of the accounting records, relevant to the preparation and presentation of the consolidated financial statements that give a true and fair view and are free from material misstatement, whether due to fraud or error which have been used for the purpose of preparation of the consolidated financial statement by the Directors of the Investor as aforesaid.
10. In preparing the consolidated financial statements, the respective Board of Directors of the Investor and of its Associate and Joint Venture are responsible for assessing the Investor's ability to continue as a going concern, disclosing, as applicable, matters related to going concern and using the going concern basis of accounting unless Board of Directors either intends to liquidate the Investor or to cease operations, or has no realistic alternative but to do so.
11. The respective Board of Directors of the Investor and of its Associate and Joint Venture are also responsible for overseeing the financial reporting process of the Investor and of its Associate and Joint Venture.

Auditor's Responsibilities for the Audit of the Consolidated Financial Statements

12. Our objectives are to obtain reasonable assurance about whether the consolidated financial statements as a whole are free from material misstatement, whether due to fraud or error, and to issue an auditor's report that includes our opinion. Reasonable assurance is a high level of assurance but it is not a guarantee that an audit conducted in accordance with SAs will always detect a material misstatement when it exists. Misstatements can arise from fraud or error and are considered material if, individually or in the aggregate, they could reasonably be expected to influence the economic decisions of users taken on the basis of these consolidated financial statements.
13. As part of an audit in accordance with SAs, we exercise professional judgment and maintain professional skepticism throughout the audit. We also:

- Identify and assess the risks of material misstatement of the consolidated financial statements, whether due to fraud or error, design and perform audit procedures responsive to those risks, and obtain audit evidence that is sufficient and appropriate to provide a basis for our opinion. The risk of not detecting a material misstatement resulting from fraud is higher than for one resulting from error, as fraud may involve collusion, forgery, intentional omissions, misrepresentations, or the override of internal control.
 - Obtain an understanding of internal financial controls relevant to the audit in order to design audit procedures that are appropriate in the circumstances. Under Section 143(3)(i) of the Companies Act, 2013, we are also responsible for stating whether the Investor has adequate internal financial controls with reference to consolidated financial statements in place and the operating effectiveness of such controls.
 - Evaluate the appropriateness of accounting policies used and the reasonableness of accounting estimates and related disclosures made by management.
 - Conclude on the appropriateness of management's use of the going concern basis of accounting and, based on the audit evidence obtained, whether a material uncertainty exists related to events or conditions that may cast significant doubt on the Investor's ability to continue as a going concern. If we conclude that a material uncertainty exists, we are required to draw attention in our auditor's report to the related disclosures in the consolidated financial statements or, if such disclosures are inadequate, to modify our opinion. Our conclusions are based on the audit evidence obtained up to the date of our auditor's report. However, future events or conditions may cause the Investor to cease to continue as a going concern.
 - Evaluate the overall presentation, structure and content of the consolidated financial statements, including the disclosures, and whether the consolidated financial statements represent the underlying transactions and events in a manner that achieves fair presentation.
14. We communicate with those charged with governance of the Investor regarding, among other matters, the planned scope and timing of the audit and significant audit findings, including any significant deficiencies in internal control that we identify during our audit.
15. We also provide those charged with governance with a statement that we have complied with relevant ethical requirements regarding independence, and to communicate with them all relationships and other matters that may reasonably be thought to bear on our independence, and where applicable, related safeguards.

Other Matters:

- 16.1. We did not audit the Consolidated Financial Statements of Associate Company and Joint Venture, whose consolidated financial statements reflect total assets of Rs. 10,372.77 lakh as at 31st March 2022, and loss of Rs. 93.88 lakh as considered in the consolidated financial statement. These Consolidated Financial Statements and other financial information have

been audited by other Auditors whose report has been furnished to us by the Management and our opinion on the consolidated financial statements in so far as it relates to the accounts and disclosures included in respect of these Associate and Joint Venture and our report in terms of sub section (3) of section 143(3) of the Act, in so far as it relates to the aforesaid Associate&Joint Venture is based solely on report of other Auditors.

Our report on the consolidated financial statements and our report on the other legal and regulatory requirements below, are not modified in respect of our reliance on the work done by and the report of the other Auditors, except for matters described in *Annexure A referred to in paragraph 3 of Basis for Adverse Opinion*.

16.2. The consolidated financial statements of the Investor for the year ended March 31st 2020 were audited by another auditor whose report dated November 17, 2020 expressed a modified / qualified opinion on those statements and for the year ended 31st March 2021 were audited by us which report dated 20-01-2022 expressed a modified / adverse opinion on those statements.

REPORT ON OTHER LEGAL AND REGULATORY REQUIREMENTS

17. As required by Section 143(3) of the Act, we report that:

- (a) We have sought and except for matters included in Annexure A referred to in paragraph 3 above, obtained all the information and explanations which to the best of our knowledge and belief were necessary for the purposes of our audit of aforesaid consolidated financial statements.
- (b) In our opinion, except for matters included in Annexure A (in particular paragraph 1) referred to in paragraph 3 above, proper books of account as required by law relating to preparation & presentation of aforesaid consolidated financial statements have been kept so far as it appears from our examination of those books and reports of the other auditors.
- (c) The Consolidated Balance Sheet, the Consolidated Statement of Profit and Loss, the Consolidated Statement of Changes in Equity and the Consolidated Cash Flow Statement dealt with by this report are in agreement with the relevant books of account maintained for the purpose of preparation of consolidated financial statements.
- (d) In our opinion, in view of matters detailed in Annexure A referred to in paragraph 3 above, the aforesaid consolidated financial statements do not comply with the Indian Accounting Standards prescribed under Section 133 of the Act, read with Rule 7 of the Companies (Accounts) Rules, 2014.
- (e) As regards matters which may have adverse effect on the functioning of the Investor, attention is drawn to para 17.3 in Annexure A referred to in paragraph 3 above.
- (f) Our qualification, reservation or adverse remarks relating to maintenance of account and matters connected therewith are included in Annexure A referred to in paragraph 3 above.
- (g) With respect to the adequacy of the internal financial controls over financial reporting of the Investor and the operating effectiveness of such controls, refer to our separate Report in

Annexure B and the reporting requirement is not applicable to its Associate and the Joint Venture are exempted in terms of Notification GSR 583(B) dated 13-06-2017 issued by Ministry of Corporate Affairs.

- (h) With respect to other matters to be included in Auditor's Report in accordance with Rule 11 of the Companies (Audit and Auditors) Rules, 2014, in our opinion and to the best of our information and according to the explanations given to us:
- i) The Investor has disclosed the impact of pending litigations on its financial position in its consolidated financial statements – refer Note 6.1, 31A & 31C to the consolidated financial statements. However, attention is drawn to our observations in paragraph 29.2 to 29.7 & 29.9 in Annexure A referred to in paragraph 3 above.
 - ii) The Investor and its Associate and Joint Venture did not have any long term contracts including derivative contracts for which there were any material foreseeable losses.
 - iii) There were no amounts required to be transferred to Investor Education and Protection Fund (IEPF) by the Investor and its Associate&Joint Venture.
 - iv) a) The management has represented that, to the best of it's knowledge and belief, no funds have been advanced or loaned or invested (either from borrowed funds or share premium or any other sources or kind of funds) by the Investor to or in any other person(s) or entity(ies), including foreign entities ("Intermediaries"), with the understanding, whether recorded in writing or otherwise, that the Intermediary shall, whether, directly or indirectly lend or invest in other persons or entities identified in any manner whatsoever by or on behalf of the investor ("Ultimate Beneficiaries") or provide any guarantee, security or the like on behalf of the Ultimate Beneficiaries;
 - b) The management has represented that, to the best of it's knowledge and belief, no funds have been received by the investor from any person(s) or entity(ies), including foreign entities ("Funding Parties"), with the understanding, whether recorded in writing or otherwise, that the investor shall, whether, directly or indirectly, lend or invest in other persons or entities identified in any manner whatsoever by or on behalf of the Funding Party ("Ultimate Beneficiaries") or provide any guarantee, security or the like on behalf of the Ultimate Beneficiaries.
 - c) Based on such audit procedures that we have considered reasonable and appropriate in the circumstances, nothing has come to our notice that has caused us to believe that the representations under sub-clause (i) and (ii) of Rule 11(e) contain any material mis-statement.
 - v) a) The dividend paid by the Investor during the year in respect of the same declared for the previous year (as disclosed in Note 35 to consolidated financial statements) is in accordance with section 123 of the Act, to the extent it applies to payment of dividend.

- b) The Board of Directors of the Investor have proposed the dividend for the year (as stated in Note 43 to consolidated financial statements) which is subject to the approval of the members at the ensuing Annual General Meeting. The dividend declared is in accordance with section 123 of the Act to the extent it applies to declaration of dividend.

18. As required by the Companies (Auditor Report) Order, 2020 ("the Order") issued by the Central Government of India, in terms of section 143(1) of the act, we give below statement on the matters specified in paragraph 3 and 4 of the order to the extent applicable.

Details of companies and paragraph members of the CARO report containing qualification or adverse remarks.

SI No	Company Name / CIN	Paragraph number of CARO report which is qualified or adverse
1	Investor Company - Karnataka State Minerals Corporation Limited CIN : 485110KA1966SGC001620	Para 1(a)(i), 1(b) 1(c) (ii) to (iv), 2(a)(i), 7(a)(i) & (ii), 7(b) and 20.
2	Joint Venture - Vijayanagara Minerals Private Limited CIN: U13100KA1997PTC022398	Not furnished (stated to be not applicable)
3	Associate - Tungabhadra Minerals Private Limited CIN: U14200KA1971PTC002305	Para (vii) (b) and (xvii)

For RAO & SWAMI
Chartered Accountants
(FRN003105S)

Sd/-

(N. Ramesh)

M No: 016153

PARTNER

UDIN: 23016153BGQOWM1395

Place: Bengaluru

Date: 21-03-2023

Karnataka State Minerals Corporation Limited

Annexure-A Referred to in paragraph 3 of our Audit Report of Even Date On the Consolidated Financial Statements

'Basis for Adverse Opinion'

1. Attention is drawn to Note 6.2, 6.3, 8.1, 11.2 and 18(a) to consolidated financial statements that Advances to others, Other deposits, Trade Receivables, Other Advances and Trades Payable are subject to reconciliation and confirmations to be received from the parties/authorities. The balances due/payable from/to parties remain un-reviewed, un-reconciled and unconfirmed for past many years. The debit and credit transactions relating to parties and a few assets & liability accounts are found have been recorded in the books of Head Office/Unit offices separately. The debit and credit balances in the respective offices are also found to have been carried forward in Head Office/Unit Offices year on year which are netted while consolidating the trial balances (system generated group trial balance). There is also no system to ascertain the correctness of such offsetting of debit and credit balances while compiling the consolidated financial statements. Further, expenses/liabilities are found to be accounted only on/after payment. Hence, it has not been possible to make any meaningful review of such accounts. Our comments reported herein are subject to and to be read in conjunction with the above observation.

2. Compliance with Ind ASs

- 2.1 a) The Investor has presented third Balance Sheet as at 01-04-2020. Attention is also drawn to Note 36 to consolidated financial statements that previous year figures have been regrouped wherever necessary to confirm with the current year figures. The Investor is found have made reclassification of certain items. However, the Investor has not disclosed the nature of reclassification, amount of each item or class of item that are reclassified and the reason for reclassification as required by Ind AS-1 Presentation of Consolidated Financial Statements (para 41).
- b) Attention is drawn Note 45 to consolidated financial statements regarding change in accounting policy with respect to provision for final mine closure plan (FMCP) relating to non operating mines. However, the Investor has not disclosed the reason why applying the new accounting policy provides reliable and more relevant information, the adjustments for the current period (2021-22) and each prior period (2020-21 & as at 01-04-2020) presented for each of consolidated financial statement line item affected and for basic & diluted earnings per share, as also the amount of adjustment relating to periods before those presented (before 01-04-2020) as per the requirement of Ind AS 8, 'Accounting Policies, Charges in Accounting Estimated and Errors' (Para 29).

- 2.2 The Investor has not put in place and/or not documented system / process carried out
- a) to determine classification of assets and liabilities as current and noncurrent as per Ind AS 1- Presentation of Consolidated Financial Statements (Para 61), as also as per Notes 1 to 3 in General Instructions for preparation of Balance Sheet given in Ind AS Schedule III.
 - b) to identify impairment of assets and estimate the recoverable amount of the assets in terms of Ind AS-36 – Impairment of assets.
 - c) to measure expected credit losses of Trade Receivable as per Ind AS-109 - Financial Instruments (viz measuring impairment by adopting simplified approach by using provision matrix method) (Para 5.5.15 read with Para B5.5.35).
 - d) to assess probable outflow of resources relating to items (initially) recognised as contingent liability in terms of Ind AS 37 Provisions, Contingent Liabilities and Contingent Assets (Para 30&45).
- 2.3 Other matters which are not in conformity with the requirements under Ind ASs and/or other disclosures required as per Ind ASs are reported in respective paragraphs hereinafter
- 2.4 In view of our above observations, we are of the opinion that the Investor has not complied with Ind ASs and pending review of accounting policies/ practices by the Investor and in the absence of necessary information / particulars, consequential effect of aforesaid matters could be ascertained to the extent stated in respective paragraphs reported hereinafter.
3. [Note 1(a)] Property, Plant and Equipment Rs. 10,210.42 lakh
- 3.1 Land Free hold Rs. 3,012.61 lakh
- a) Addition of Rs. 913.40 lakh represents additional compensation in respect of land acquired during 2008 and the amount includes interest of Rs. 525.88 lakh. The capitalisation of interest relating to period after acquisition of asset in our opinion is not proper. Consequently, Property, Plant and Equipment is overstated and profit for the year is overstated by Rs. 525.88 lakh.
 - b) The balance includes 3 properties (cost Rs.73.99 lakh) which have been allotted on lease cum sale/conditional sale basis, which should have been disclosed separately. Further, the Investor has also not disclosed material terms and conditions as regards purchase option, renewal restriction required as per Ind AS 116 Leases (Para 59). Details of obligation and non consequences of non fulfilment of obligation have also not been disclosed.
 - c) The Investor intends to develop three properties (cost Rs. 217.07 lakh) as [including one property (cost Rs.4.32 lakh) referred to sub paragraph (b) above] integrated technology parks / commercial complex. As the said properties are being held to earn rentals, it should have been classified as investment property and fair value of such property should have been disclosed as required by Ind AS 40 - Investment Property (Para 75).

3.2 Land Leasehold Rs. 1,331.32 lakh

We are informed that lease period has expired in respect of 26 non-operating/working mines (extent 4,808.53 Ha) and 5 non operating/ working quarries (extent 66.70 Ha) and deemed extension of lease as per MMDR Amendment Act and/or lease extension are pending. However, the Investor has not ascertained and provided/disclosed the estimated expenditure to be incurred towards Environment Protection Fee [EPF (@ 84,000 per Ha) referred to in paragraph 21.3(a) herein after], stamp duty and registration charges etc.

3.3 Leasehold mines & quarries (FMCP) Rs. 4,525.36 lakh

- a) i) Attention is drawn to disclosure 2 & 3 under Note 1(a) and disclosures under Note 1(b) to consolidated financial statements regarding accounting practice for capitalisation and amortisation followed since 2017-18 and reworking of estimate during the year 2020-21 and re-estimation during the year relating to mine closure expense as also to Company's Significant Accounting Policy Note 46 B vii Provision and Contingencies – Mine closure liability -1 Final Mines Closure Plan.
- ii) While the Investor had in 2017-18 capitalised expenditure to be incurred at the time of closure of mines relating to all mines/quarries (operating/working, non-operating/non-working and surrendered) estimated at Rs. 24,383.26 lakh discounted to present value of Rs. 8,627.00 lakh and amortized it over the period of the useful life of mine, it has during the year 2020-21 changed its accounting policy and has retained such expenditure only in respect of working mines and has reversed present value cost of Rs.2,838.70 lakh and amount of amortization/depreciation upto 31.03.2020 of Rs. 1,100.27 lakh relating to non working mines and surrendered mines. The FMCP cost relating to non operating/working mines which was treated as 'contingent liability' as on 31.03.2021, has been provided for during the year. The rationale of such changes in and appropriateness of changed accounting policy has not been properly disclosed in notes to consolidated financial statements. Further, fulfilment of de-recognition condition in respect of FMCP cost vis-a-vis related asset as per Ind AS 16, 'Property, Plant & Equipment' [Para 67(b)] has also not been ascertained.
- iii) During the year, the technical committee appointed by the management reviewed the estimate of expenditure for FMCP for the life period made in 2017-18 and recalculated as per current PWD SR. The revised estimate relating to working mine and quarries as of 31-03-2021 is Rs. 16,291.56 lakh, which has been escalated to future value and discounted to present value of Rs. 8,088.10 lakh as stated in disclosure under Note 1(a) to consolidated financial statements. However, it is observed that.
1. The life of related mine/quarry has been arrived at dividing adjusted ore reserve as per latest approved Mining Man by maximum permissible annual production (MIPAD) as per R&R plan/EC. The mineable reserves considered in one clay mine is found to be substantially higher than that taken by the Technical Committee.

In respect of quarries, while geological reserves has been taken instead of quarriable reserves as considered by the Technical Committee, such reserves now taken are found to be substantially higher than that appearing in the report of the Technical Committee. Hence, in our opinion the difference needs to be reconciled/reviewed and consequential effect on the estimation of FMCP cost also requires to be assessed.

2. Out of 13 working operating mines/quarries, balance period of lease relating to 11 mines/quarries (ranging from 3 to 28 years) as on 01-04-2017 are shorter than useful life arrived at as stated in sub para 1 above (ranging from 10 to 1138 years) and has also not been limited to 100 years as adopted by the Technical Committee in its report. Hence, in our opinion, period of useful life needs to be reviewed.

Further, no provision for estimated renewal cost (stamp duty & registration charges) and cost of approval in respect of anticipation extension of lease term found to have been made.

3. Escalation rate of 4.84% stated to be based on average rate of inflation is the same as adopted in 2020-21 without factoring substantial increase in current PWD SR as compared to rate adopted while calculating FMCP cost earlier (2017-18).

Discount rate of 7.5% stated to be based on risk free government bond plus estimated risk premium is the same as adopted in 2017-18, without considering change in current market based discount rate as defined in paragraph 47 of Ind AS 37.

- b) i) Addition during the year and gross carrying value has been taken as Rs. 896.45 lakh and Rs. 6,685.54 lakh respectively instead of Rs. 2,299.51 lakh and Rs. 8,088.10 lakh respectively.

The difference of Rs. 1402.56 lakh represents reversal of unwinding of discount during 2018-19 to 2020-21, relating to present value of earlier estimate of final mine closure plan (FMCP) cost, which had been treated as finance cost in those years. The de-recognition of provision consequent to change/revision in present value has been reduced from addition to gross carrying value instead of recognising as income in profit or loss.

- ii) Further, addition of Rs. 896.95 lakh and gross carrying value as on 31.03.2022 of Rs. 6,685.54 lakh are net of negative balance of Rs. 1,305.93 lakh (relating to 9 mines/quarries) and Rs. 134.85 lakh (relating to 7 mines/quarries) respectively.
- c) i) 1. The Investor hitherto amortised/depreciated leasehold mines & quarry (FMCP) cost over their estimated useful life of the mines/quarry on straight line method (refer disclosure 2 under Note 1(a) to consolidated financial statement). During the year, it has been changed to cost per ton method (unit of production method) as stated in

disclosure 3 under Note 1(a) to the consolidated financial statement. The rationale of such change in and appropriateness of such change in method of amortisation/ depreciation has not been disclosed in the consolidated financial statement. Further, the Accounting Standard Ind AS 16, 'Property Plant and Equipment' requires depreciation method to be applied consistently from period to period unless there is a change in the expected pattern of consumption of the future economic benefit embodied in the asset (Para 62).

2. As the related asset has been amortised/depreciated on straight line method over lease term while adopting cost per ton method in respect of FMCP cost, the Investor has also not complied with the opinion of EAC of ICAI obtained by it.
 - ii) While arriving at depreciable amount, amount of accumulated depreciation as of 01.04.2021 has been taken as Rs.1,400.68 lakh instead of Rs. 1,867.97 as per Note 1(a) to consolidated financial statements.

Further, depreciation of Rs. 292.21 lakh so arrived at is found to be net of negative balances in depreciable amount aggregating Rs.87.79 lakh (relating to 6 mines/quarries), implying accumulated depreciation is higher than cost now estimated. The amortisation/depreciation charged to profit or loss is net of such negative balance.

- d) The carrying value as of 31.03.2022 of Rs. 4,525.36 lakh is net of negative balance of Rs. 227.18 lakh (relating to 7 mines/quarries).
- e) In view of the above, in our opinion, Investor's accounting policy/practice regarding capitalisation of final mine closure (FMCP) cost and its amortisation/depreciation requires to be reviewed / revised and pending such review/revision and/or correction, consequential effect could not be ascertained.

3.4 Attention is drawn to the Company's Significant Accounting Policy Note 46B xviii regarding treatment cost of exploration and evaluation. We are informed that recently the Investor has conducted exploration in two mines. However, the cost of such exploration has not been identified, measured and capitalised as per Investor's aforesaid policy and in terms of Ind AS 106- Exploration of Mineral Resources (Para 23 to 25).

3.5 As per disclosure under Note 1(a) to consolidated financial statements, the property plant and equipment were tested for impairment during the year, where indicator for impairment were not existed. However, such tests have not been documented.

4. [Note 1(b)]Intangible Asset Rs. 805.07 lakh

4.1 Mining Rights Rs. 789.73 lakh

- a) i) Additions of Rs. 1,063.11 lakh during 2020-21 includes NPV (net present value) payment of Rs. 642.88 lakh for Forest Clearance made during earlier year referred to in disclosure 3 appended to Note 1(a) to consolidated financial statements for 2020-21 and transfer / adjustment of Rs. 40.95 lakh from Land-Leasehold. Accordingly,

depreciation relating to earlier years of Rs. 202.50 lakh had been recognised in 2020-21. However, during the year in the third Balance Sheet as at 01.04.2020, amount has been disclosed as Nil, without correcting the error retrospectively as per requirement of para 49 of Ind AS 8.

- ii) Further, as per supplementary (mining) lease deed pertaining to NPV payment of Rs. 310.89 lakh capitalised during the year 2020-21 total NPV payment is Rs. 1,143.42 lakhs. The accounting treatment of NPV payment of balance Rs. 832.52 lakh made in earlier year is not readily available and no adjustments in the accounts has been made in respect thereof.
- b) i) As per Company's Significant Accounting Policy – Note 46 B v, the cost of mining rights is amortised over the total estimated remaining commercial reserves of mining property. It also states that useful life of mining rights is Lease term. These are in our opinion, contradictory to each other.
- ii) In respect of NPV referred to in Para 4.1 above, it is found that while the lease period is 27.12.2005 to 26.12.2035, Forest Clarence for 98.224 Ha is from 27.12.25 to 26.12.2035 and for rest of 48.74 Ha it is from 27.09.2020 to 26.12.2035. These have not been factored into while determining the useful life.
- iii) In view of the above, in our opinion company's accounting policy needs clarity and requires to be reviewed / revised and consequential effect could not be ascertained.

4.2 Right of use asset

The Investor has not recognised Right of use asset and lease liability in terms of its accounting policy (Note 46B x to its consolidated financial statement). The fact of not applying the requirement as per Ind AS 116 Leases (Para 60 read with Para 6 has also not been disclosed).

In the absence of necessary details, consequential effect could not be ascertained.

5. Capital Work in progress

- 5.1 a) The Investor has not presented cost of office building under construction as Capital Work in progress and the advance of Rs. 87 lakh is included in Capital Advance [Note 6(a)]. Consequently, Capital work in progress is understated by Rs. 157 lakh, Capital Advance overstated by Rs. 87 lakh and Current Other Financial Liabilities understated by Rs. 70 lakh.
- b) The time for completion of construction as per work order/agreement dated 29-05-2019 is 12 months.
- c) The Investor has not disclosed Regulatory Information regarding Capital work in progress, as per amended Ind AS Schedule III to the Act.
- 5.2 The aforesaid building is being constructed on land taken on lease cum sale basis on 24.10.2017 for a period of 30 years, with a stipulation to construct building within 3 years. The particulars of permission for extension of time has not been furnished.

6. (Note 2) Investments Rs. 5,030.90 lakh

One of the investee company Karnataka Road Development Corporation Ltd has been incurring losses and its cumulative loss (as per the latest available) Balance Sheet as at 31.03.2021 was Rs. 8,077.85 lakh as against its equity of Rs. 31,000 lakh.

We are informed that the investee company is a state PSU and investment of Rs.5000 lakh is made as per the government order. The non traded investment has been disclosed at cost and the impairment as at the reporting date has not been assessed.

7. (Note 3) Trade Receivable Rs. 9,492.83 lakh

7.1 a) Party wise, bill wise details with due date of payment and expected date of realisation have not been furnished. Hence, correctness classification of Trade Receivable as Current & Noncurrent as also the ageing schedule could not be ascertained.

b) We are informed that outstanding balance includes debit notes raised for FDT not acknowledged by parties (referred to in Note 31A(a) (i) to consolidated financial statements), suit filed accounts and cases pending in arbitration etc (without furnishing details thereof). However, entire outstanding balances have been disclosed as undisputed trade receivable.

7.2 The balance include

i) Rs. 2,458.09 lakh due from two marketing agents from whom the Investor has sought reconciliation of accounts and amounts payable by them as per proposed modified debit notes relating to supply of calibrated iron ore during 2006-07 & 2007-08 for the difference in rate in terms of arbitral award, aggregating Rs. 4,932.37 lakh + applicable taxes, without mentioning present outstanding balance due as per Investor's books of account. We are informed that the party has filed MFA before the High Court challenging the arbitral award.

ii) Rs.1,400.08 lakh due from a joint venture company referred to in Note appended to Note 3 to consolidated financial statements. This has not been acknowledged as debt and has been disclosed as contingent liability by the JV Company

7.3 In our opinion, pending ascertainment of impairment loss /expected credit loss(refer our observation in paragraph 2.2 above), in view of balances remaining un-reconciled/unconfirmed and significant uncertainty in realisation of dues , provision for doubtful debts needs to be made (on a conservative basis) for debts outstanding for over three years considered good [including amounts referred to in para 7.2 (i) & (ii) above] amounting to Rs. 9,483.60 lakh (as per the ageing schedule) Consequently, profit for the year is overstated by Rs. 9,483.60 lakh.

8. (Note 4) Other Financial Assets Rs. 2,276.96 lakh

Balance with bank-Earmarked Rs. 2,276.96 lakh

a) Comparative amount for previous period has been taken as Rs. 1,715.40 lakh as against Rs. 61.01 lakh as per audited financial year for 2020-21. The amount of Rs. 1,654.36 lakh has been reclassified from Cash and cash equivalents - Other bank balances [Note 9(b)].

- b) Balance include Rs. 61.01 lakh brought forward from earlier years without details and confirmation. Consequential effect could not be ascertained.
- c) Details of bank guarantees issued to different authorities (as stated in Note 4.1 to consolidated financial statements) not readily available.

8A. (Note 5) Deferred Tax Asset (Net) Rs. 920.63 lakh

Amount of deferred tax assets and liabilities for each type of temporary difference has not been disclosed as required by Ind AS-12 Income Taxes [Para 81(g)].

9. (Note 6) Other Noncurrent Assets Rs. 4,851.51 lakh

9.1 Capital Advance Rs. 522.37 lakh

- a) i) Includes 294.45 lakh being advance for land acquisition brought from earlier years. However, comparative amount as on 31.03.2021 (included in Other advances) has not been regrouped.
- ii) Balance amount payable in respect of the above advance has not been disclosed as Commitment (Note 31B to consolidated financial statement).
- b) i) The amount of Rs. 137.92 lakh referred to in Note 6.1 to consolidated financial statements, in our opinion, should have been provided as doubtful of recovery considering nature of payment and counter claim by the party.
Accordingly, profit for the year is overstated by Rs. 137.92 lakh
- ii) The amount of counter claim has not been ascertained and disclosed as Contingent Liability (Note 31A to consolidated financial statements).

9.2 Deposit with statutory authorities and other Rs. 4,256.42 lakh

The balance includes

- a) Rs. 1,117.06 lakh hitherto disclosed as Land advance and advance to others. The basis and rationale for regrouping has not been explained.
- b) Rs.445.91 lakh advances released towards CSR activities relating to approved projects of 2017-18 to 2020-21 stated to be pending adjustment on receipt of Utilisation Certificates (UCs). However as per information furnished by CSR Section, unadjusted advance pending receipt of UCs as on 31.03.2022 is only Rs. 192.25 lakh. Hence, in our opinion, pending reconciliation, the difference of Rs 253.66 lakh requires to be provided for as CSR expenditure.
Accordingly, Retained Profit is overstated by Rs. 253.66 lakh (assuming entire differential amount had been utilised in earlier years, in the absence of necessary details).
- c) Rs.210.41 lakh being amount withheld by Monitoring Committee (MC/CEC) towards implementation of R&R works, representing
 - i) Rs. 59.45 lakh being 10% with held relating to first phase of R & R work in respect of ML 2629 to be refunded only on direction of Hon'ble Supreme Court.

- ii) Rs. 150.96 lakh being amount withheld on account of damage to R & R works executed due to sliding of overburden dump (ML1659) which would be considered for refund after redoing the R & R works.

Hence, consequential effect not ascertainable at this stage.

- d) Rs. 36.96 lakh advance paid for construction of retaining wall and check dam as per approved mining plan [relating to ML 2629]. We are informed that work completed during 2015 and contractor had submitted bill for Rs. 67.59 lakh, balance amount of Rs. 30.63 lakh is pending settlement. Consequently, Retained Earning is overstated by Rs. 67.59 lakh, other Non-Current asset overstated by Rs. 36.96 lakh and Other Financial Liabilities understated by Rs. 30.63 lakh.

- e) Rs. 483.79 lakh being Advance Others for which no proper details has been furnished. Hence, consequential effect if any not ascertainable.

- f) Rs. 891.42 lakh being amount deposited with court representing

- i) Rs. 64.01 lakh balance brought forward from earlier years in respect of which details are not readily available and hence recoverability of the balance could not be ascertained.

- ii) Rs. 588.47 lakh court fee paid during 2020-21 for filing 1A / counter claim in a case filed by a party against the Investor. Though Hon'ble High Court has quashed the order of lower court admitting the 1A. We are informed that the matter is now before the Supreme Court. Hence, the recoverability depends upon the Hon'ble Supreme Court.

Consequential effect cannot be ascertained at this stage.

- iii) Rs. 209.16 lakh deposited with court during January 2020 pending Investor's appeal against arbitral awards. The appeal has been dismissed on 17.03.2022 and Investor has on 27.06.2022 deposited with court Rs. 368.51 lakh (net of TDS of Rs. 18.72 lakh) representing penalty of Rs. 200 lakh and interest of Rs.187.23 lakh as per arbitral award. The court has since permitted transfer of the said amount to the Decree holders.

In view of the above, in our opinion, the Investor should have provided for the ascertained liability of Rs. 380 lakh (including estimated interest of Rs. 180 lakh upto 31.03.2022) and recognised Rs. 589.16 lakh as expense in profit or loss. Consequently, profit for the year overstated by Rs. 589.16 lakh Other Non Current Asset overstated by Rs. 209.16 lakh and Current Financial liability understated by Rs. 380.00 lakh

- g) Rs.1,117.71 lakh being pre-deposits made while filing Income tax appeals – refer our observation in paragraph 9.3(b) hereunder.

- h) Rs. 828.25 lakh pre deposit made while filing appeal against service tax demand referred to in Note 31A (a) xvi to consolidated financial statements and recoverability/ reliability of which is subject to favourable decision in appeal.
 - i) Rs. 212.17 lakh relating to sales tax appeal which as informed to us, have been deposited in Investor's favour. However, status of refund claim with the department has not been furnished. Hence, consequential effect could not be ascertained.
- 9.3 a) Refer our observation in paragraph 14.2 regarding Income tax Refund Receivable of Rs. 3,003.00 lakh classified as Current Tax Asset, required to be reclassified as Non Current Asset.
- Accordingly, Other Noncurrent Assets is understated and Current Tax Assets (Net) is overstated by Rs. 3,003.00 lakh
- b) The recoverability/realisability of income tax deposit of Rs.1,117.71 lakh and income tax refund receivable of Rs. 3,003.00 lakh (referred to in Para 9.2(g) and 9.3(a) respectively) aggregating Rs.4,120.71 lakh are subject to favourable decision in appeals referred to in Note 31 A(a) vi to xi to consolidated financial statements.
10. (Note 7) Inventories Rs. 6,512.02 lakh
- 10.1 Finished goods Rs. 6,452.74 lakh
- a) The management has conducted the physical verification of stock as on 31.03.2022. We could not physically present to inspect the stock taking due to non receipt of advance intimation of stock verification programme by the management as also then prevailing pandemic condition. However, we have carried out such audit procedures so as to satisfy as to prima facie existence of inventory as on 31st March 2022.
 - b) Stock of iron ore as per book records as verified by the management and quantity of stock considered for valuation found to differ and quantity of 1,95,848.48 MT (1,58,840.48 MT as on 31.03.2021) not considered for valuation is stated to be stock sold in auction not lifted / taken delivery by customers as on 31.03.2022 (refer our observations in paragraph 22.1(b) hereinafter also). However, in the absence of proper reconciliation, consequential effect if any, could not be ascertained.
 - c) Old stock of iron ore held under the custody of Monitoring Committee declared as 9,99,511 MT as on 31.03.2021 has now been taken as 10,37,776 MT as on 31.03.2022 and the difference of 38,264 MT has been taken as receipt during the year. However no explanation has been given for the above discrepancy.
 - d) i) Attention is drawn to Note 7.2 to consolidated financial statements that stock of minerals and granites held for a period over three years are not considered for inventory valuation. Such stock include 11,20,580 MT of iron ore (11,84,441 MT as on 31.03.2021) inclusive of stock held under the custody of Monitoring Committee as aforesaid and 18,266.98 M3 (24,877.54 M3 as on 31.03.2021) of granite blocks. This

ad hoc practice of not considering non/slow moving inventory for valuation irrespective of its saleability /realisable value is contrary to requirement of Ind AS 2 - Inventories (as also company's accounting policy- Note 38 Bxi) that inventories are to be valued at lower of cost and net realisable value. In the absence of necessary details, consequential effect could not be ascertained

- ii) The requirement of Ind AS 2-Inventories [Para 36(c) & (d)] regarding disclosure of write down of stock has also not been complied with.
- e) i) Stock of iron ore/granites found to have been identified by lot/block and valued at cost of production of respective years and not under FIFO as stated in Note 7.1 to consolidated financial statements.
- ii) Cost of production prepared by the units have been adopted, which however has not been reconciled with the financial books maintained at Head Office. Pending proper reconciliation, consequential effect if any could not be ascertained.
- f) Reference is drawn to Note 7.3 to consolidated financial statements that inventories lying at mines produced by the Raising Cum Sale contractors taken as Nil and not valued, in respect of which no details are furnished. However, inventories as on 31.03.2022 found to include granite block – RCS valued Rs. 102.48 lakh (Rs. 178.87 lakh as on 31.03.2021)

10.2 Semi-finished goods

The value of ROM (Run of mine) stock held as on 31.03.2022 (estimated at Rs. 417.41 lakh) has not been reckoned though value of such stock held as on 31.03.2021 of Rs. 841.62 lakh had been included in Finished Goods Consequently, profit for the year is understated by Rs. 417.41 lakh.

10.3 Stores & Spares Rs. 59.28 lakh

- a) The stock of stores & spares held at the units include old /obsolete / unserviceable items, which however have not been segregated. Further, correctness of valuation stated to be under FIFO basis could not be ascertained in the absence of proper records/details.
- b) The inventory does not include Rs. 25.15 lakh value of an item accounted as purchase as on 31.03.2022 but taken in stock register only on 01.04.2022.

11. (Note 8) (Current) Trade Receivable Rs. 156.84 lakh

11.1 Refer our observation in Para 7.1 (a) above regarding classification and ageing schedule of Trade Receivables.

11.2 In Trade Receivable Ageing Schedule as on 31.03.2021, Rs. 125 lakh being unbilled debtors as on 31.03.2021 relating to loading charges has been included in debts due less than 6 months.

12. [Note 9(b) Other bank balances Rs. 2,31,507.45 lakh

Refer our observation in Para 8(a) regarding reclassification of comparative amount for previous period.

13. (Note 11) Other Financial Assets Rs. 5,415.16 lakh

13.1 Sundry dues realisable Rs. 229.14 lakh

The balance includes

- a) Rs. 110.87 lakh being advances released during the year towards CSR activities, pending receipt of Utilisation Certificate and treated as spent by the CSR section for reporting purpose. This practice of treating amount released as spent without evidence of actual utilisation needs to be reviewed.
- b)
 - i) Rs. 46.75 lakh being second installment of advance (25%) for construction of retention wall at waste dump (ML 2629) at cost of Rs. 187 lakh. The particulars of accounting of first installment of Rs.93.50 lakh has not been furnished.
 - ii) We are informed that the construction is still under progress for want of site clearance by forest department. We find that in the provision for PMCP, related amount of pending expenditure has been shown as Rs. 30.15 lakh only. Consequently, Non Current provision is understated and profit for the year overstated by Rs. 156.85 lakh.
- c) Rs. 18.10 lakh amount approved by the Board of Directors as contribution towards mobile testing laboratory of Department of Mines & Geology accounted as advance. Consequently, Other Financial asset is and profit for the year overstated by Rs. 18.10 lakh.

13.2 Accrued interest on deposits Rs. 5,136.85 lakh

Deposit wise details for the balance of accrued interest on bank deposits as on 31.03.2022 has not been compiled/furnished to us. Attention is also drawn to our observations in paragraph 23.1(a) hereinafter. Hence, consequential effect if any, could not be ascertained.

14. (Note 12) Current Tax Assets (Net) Rs. 1,611.98 lakh

14.1 Advance income tax/TDS Rs. 25,442.25 lakh for the year together with refund receivable of Rs. 4,939.73 lakh has been set off against Income tax provision of Rs. 28,770 lakh for the year. The offset of Refund Receivable for earlier years and current tax liability (for the year) is not in accordance with Ind AS 12- Income taxes (Para 72). Hence, Current Tax Asset (net) and Current tax liabilities (net) are understated by Rs. 3,327.75 lakh.

14.2 Refund receivable Rs. 4,939.73 lakh include Rs.3,003.00 lakh relating to earlier years which have been adjusted by the Department against outstanding demands under appeal and hence not expected to be recovered/ received within a year from the Balance Sheet date.

Hence, the amount of Rs. 3,003.00 lakh should have been classified as Other Noncurrent asset (Note 6 to consolidated financial statements).

15. (Note 13) Other Current Assets Rs. 662.37 lakh

- Balance with GST and other authorities Rs. 582.67 lakh

The balance include

- a) Rs.209.98 lakh being Royalty net of credit balance/liability of Rs.112.30 lakh. The gross amount of Rs. 322.28 lakh (stated to be prepaid) include Rs. 321.52 lakh and the liability of Rs. 112.30 lakh include Rs. 107.84 lakh brought forward from earlier years.

We are informed that the balances are subject to reconciliation. Hence, consequential effect and correctness of offsetting of credit balance/liability could not be ascertained.

- b) Rs. 323.36 lakh being Goods and Service Tax claimable which as informed to us, is subject to reconciliation. Hence, consequential effect could not be ascertained.

16. (Note 16) (Non current) Other Financial Liabilities Rs. 727.71 lakh

16.1 The statutory liabilities relating to Environment Protection Fee of Rs. 1,904.24 lakh referred to in Note 16.1 (a), Forest Development Tax of Rs.233.75 lakh referred to in Note 16.1 (b) to consolidated financial statements hither to classified as Noncurrent - Other financial liabilities have been reclassified as Current - Other Financial Liabilities [Note 19(b)] and Other Noncurrent liabilities (Note 17A) respectively.

16.2 Security and earnest deposit Rs. 727.71 lakh

- a) The balances are subject to reconciliation and confirmation. Also, and in the absence of necessary details correctness of classification could not be ascertained. Hence, consequential thereof not ascertainable.
- b) Amount of Fixed deposits taken in lieu of security deposits from parties/contractors has not been disclosed.

17. (Note 17) Provisions Rs. 52,097.35 lakh

17.1 Retirement benefits (superannuation) Rs. 47.31 lakh

- a) As per Note 17.2 to consolidated financial statements, the contribution has not been transferred to Superannuation Trust Fund pending approval from the Government. The Investor is found to have derecognised liability amounting Rs. 285.08 lakh by credit to profit & loss (included in Other Income – Note 23). It represents Rs.116.58 lakh excess provision made for 2008-09 to 2015-16, Rs.101.23 lakh amount of provision in excess of remittance to LIC made during the year @ 8.33% for 2016-17 to 2019-20 and Rs. 67.26 lakh amount of provision made in excess of 8.33% for 2020-21.
- b) As per the Superannuation Scheme in respect of employees outside the purview of the Bonus Act, contribution equivalent to bonus is to be remitted. During the year, the Board of Director had approved remittance of contribution @ 8.33% for the year 2016-17 to 2019-20 in view of delay in receipt of Government approval for balance 11.67%. Hence, in our

opinion de-recognition of unpaid liability relating to year 2016-17 to 2020-21 is not correct. Accordingly, profit for the year is overstated and Noncurrent provision understated by Rs. 168.49 lakh.

17.2 Mine Closure Rs. 51,284.25 lakh

- a) The balance represents provision made for the following obligations
- | | |
|--|-----------|
| i) Final Mine Closure Plan (FMCP) | |
| – Working mines/quarries | 8,694.71 |
| ii) Final Mine Closure Plan (FMCP) | |
| – Surrendered mines/quarries | 4,708.89 |
| iii) Final Closure Plan (FMCP) | |
| Non Working mines | 33,348.18 |
| iv) Progressive Mine Closure Plan (PMCP) | 4,532.47 |
- b) Refer our observation in Para 3.3 above regarding provision relating to FMCP operating/working mines.
- c) The provisions are based on in house technical estimates as on 01.04.2021 made during the year. However, nature and amount of change in estimates and affect thereof has not been disclosed as per Ind AS 8 (Para 39)
- d) The Investor has made provision for FMCP obligation relating to surrendered mines at Rs. 4,491.50 lakh (as against provision of Rs.2,180.66 lakh held as on 31.03.2021) and is escalated for inflation. The additional provision of Rs. 2,310.34 lakh on account of change in estimate and escalated amount/borrowed cost of Rs. 217.39 lakh (aggregating Rs.2,528.23 lakh) have been treated as Operating Expense (Note 29A).
- e) i) Refer our observation in Para 3.3 (a)(ii) above regarding treatment of FMCP obligation relating to non-operating working mines in earlier years and accordingly the Investor had during 2020-21 derecognised the provision held as on 31.03.2020.
- ii) Attention is drawn to Note 45 and 46B vii – 1ii to consolidated financial statement. During the year, the Investor has recognised provision for FMCP obligation relating to non operating working mines based on technical assessment as on 01.04.2021 of Rs.31,808.46 lakh which has been escalated for inflation. Accordingly, amount of Rs. 30,340.18 lakh has been adjusted against Retained Earnings, escalated amount/borrowing cost of Rs. 1,468.46 lakh and Rs. 1,539.54 lakh treated as Operating expenses of 2020-21 and current year respectively (Note 29A).
- iii) The Investor has not explained the rationale of further change in accounting policy made during the year and has also not complied with requirement of Ind AS 8 (para 29).

- f) i) 1. As per company's Significant Accounting Policy – Note 46B vii-2 the Investor reassess the progressive mine closure plan (PMCP) at the end of the year, and if any difference will be provided for and any expenditure incurred towards mine closure plan during the year will be charged to the Statement of Profit & Loss (as against earlier policy of debit to the progressive mine closure plan).
2. The Investor has found to have made provision for reassessed amount in earlier years instead of making provision for the difference. The amount of Rs. 19,927.25 lakh disclosed as liability written back under Other Income during the year (Note 23 to consolidated financial statements) includes amount on account of such error. However, the such error and the effect thereof has not been ascertained and disclosure requirement as per Ind AS -8 (Para 49(9)) has not been complied with.
3. Further, the amount written back is net of expenditure Rs.224.48 lakh incurred during the year, which as per company's accounting policy should have been charged to profit or loss. Consequently Other Income and Operation Expenses are understated by Rs.224.48 lakh.
- ii) 1. The provision for PMCP obligation of Rs. 4,532.47 lakh held as on 31.03.2022 is based on in house technical assessment made during the year. However, in the absence of proper analysis of components for which estimate had been made in earlier years & considered as completed/achieved and accounting of expenditure there against, we are unable to ascertain whether the provision held is adequate. Attention is also drawn to our observation in sub para 2 below & para 13.1 (b) herein above.
2. We are informed that PMCP/R&R work relating to one of the iron ore mine (ML 1659) proposed during the period 2015-16 to 2020-21 has not been taken up for want of necessary suggestions from ICFRE and not considered in the aforesaid technical assessment pending receipt of the report. ICFRE vide report dated 13.04.2022 proposed additional measures for R&R works with aggregate cost of Rs. 1,327.70 lakh as per SR of 2012, with advice to adopt latest rates of Government of Karnataka for implementation of suggested work) as the R & R plan was approved during 2012-13. We are informed that since ICFRE suggestion came in April 22 and as the work will be taken up stage by stage as per the site requirement, no provision has been made in the current year. This stand, in our opinion, is contrary to the company's accounting policy that 'the Investor has created a provision to meet the expenses on account of Progressive Mine Closure Plan' (Note 46Bvii)-Mine Closure Liability). Consequently, profit for the year is overstated and the Provision is understated by Rs. 1,327.70 lakh (subject to adopting latest rate as stated above) .
- g) Attention is also drawn to our observation in Para 3.3 (iii) 3 above regarding non revision of escalation rate.

Others

- 17.3 a) The Investor in terms of the order of Hon'ble Supreme Court (based on recommendation for prevention of air pollution and safe environment by the Central Empowered Committee) is required to approach the State Government for Right of Way (ROW)/Forest clearance (FC) approval within a period of one year from the date of order (07.12.2017). Where after the appropriate authority in State Government/Central Government will (have to) finalise the matter within two months from the date of receipt of application and thereafter the lessee (Investor) will be required to complete the construction of conveyor belt system within a period of 18 months after acquiring the Right of Way (ROW) and/or grant of Forest Clearance (FC) approval, as may be.
- b) i) The Deputy Conservator of Forest, pursuant to 'in principal' approval (I stage) accorded by Ministry of Environment, Forest & Climate Change, Government of India, issued demand notice during December 2019 for payment of compensatory forestation (CA) & Net Present Value (NPV) in respect of two mines (ML No 2629 & 2605) aggregating Rs. 717.95 lakh for diversion of 36.574 Ha of forest land.
- ii) However, in view of Karnataka Mining and Environment Restoration Corporation Ltd (KMERCCL) changing the alignment, the Investor submitted new FC proposal during July/august 2020. The issue of FC/ROW in respect of Investor's application are still pending.
- iii) In the meanwhile, the Director, Department of Mines & Geology has issued notice dated 30-07-2021 regarding delay in obtaining FC for installation of conveyor belt work with possibility of initiating action to stop the mining operation for non-adherence of general and specific condition of the Hon'ble Supreme Court.
- iv) The Investor has estimated project cost and EPMC consultation cost of installation of conveyor belt system to be Rs. 34,541 lakh
- c) i) The Investor has not provided for the aforesaid legal obligation estimated about Rs. 35,258.95 lakh (as stated sub Para b(i) & (iv) above) as per paragraph 36 of Ind AS 37, 'Provisions, Contingent Liabilities and Contingent Assets'.
- ii) The Investor has also not disclosed in the consolidated financial statements the above facts and the possibility stoppage of operation of both the operating iron ore mines.
- d) The consequential effect of the above, on the Retained Earnings/profit for the year could not be ascertained in the absence of necessary details including terms of FC and useful life.

17.4 We are informed that the Core Committee [formed consequent to expiry of bipartite agreement with the employees (as on 31.03.2020)] has recommended revision of in certain allowances with annual financial impact of Rs. 211.26 lakh.

In our opinion pending execution of formal bipartite agreement that the estimated liability of Rs. 422.52 lakh should have been provided for as per paragraph 36 of Ind AS 37. Consequently, profit for the year is over stated and Noncurrent provision is understated by Rs. 422.52 lakh.

17.5 The Investor has during 2020-21 decided to accept the arbitral award in respect of a raising contract, consequent to dismissal of its appeal against the award. However, the liability of Rs. 824.22 lakh arising there from has not been recognised in the accounts.

Consequently, retained profit is overstated by Rs. 824.22 lakh.

18. (Note 17A) Other Non Current Liabilities Rs. 233.75 lakh

a) The Statutory Liabilities hitherto classified as Other Financial Liabilities (Note 16) has been reclassified during the year.

b) As per Note 17A (a) to consolidated financial statements statutory liabilities include Forest Development Tax (FDT) payable amounting to Rs. 233.75 lakh. The amount is being brought forward from earlier year and no details made available. Hence, consequential effect if any and correctness of classification could not be ascertained.

19. (Note 18) Trades Payable Rs. 2,637.66 lakh

19.1 a) The correctness of ageing schedule could not be ascertained in the absence of bill wise details and due date of payment as also particulars of disputes.

b) The balance is found to include Rs 2,326.52 lakh brought forward from earlier year without proper explanation. Hence, consequential effect could not be ascertained.

19.2 Attention is drawn to Note appended to Note 18 to consolidated financial statements that amount due to micro and small enterprises has been determined based to the extent such parties have been identified on the basis of information available with the Investor and the principal amount remaining unpaid, interest due and payable for the period of delay etc are Nil. However, the Investor has not documented the identification process. Further, list of micro and small enterprises as per the amended definition of MSMEs has not been compiled. Hence, correctness of disclosure could not be ascertained.

20. (Note 19) Other Financial Liabilities Rs. 2,664.27 lakh

20.1 Provision for employees benefit and statutory liabilities which were hitherto classified as Other Financial Liabilities have been reclassified as Other Current Liabilities.

20.2 Creditors for expenses Rs. 1,838.08 lakh

a) The balance include of Rs. 62.20 lakh brought forward from earlier years in respect of which details are not readily available and hence consequential effect could not be ascertained.

b) i) The balance also include liability towards Dead/surface rent Rs.230.25 lakh which is net of debit balance of Rs. 98.17 lakh (stated to be prepaid). No details made available for credit/liability of Rs. 303.53 lakh and debit balance of Rs. 98.17 lakh brought forward from earlier years.

ii) No provision for dead / surface rent for non operating mines is found to have been made – amount not ascertained.

Hence, consequential effect if any and correctness of offsetting could not be ascertained.

- c) Includes Sundry creditors for other expenses of Rs. 1,682.87 lakh in respect of which proper details not furnished. The amount includes Rs.744.23 lakh relating to acquisition of land referred to in Para 3.1 (a) hereinabove.
- d) No provision in the account has been made for lease rent & supervision charges payable to forest department and for property tax – amount not ascertained.
- e) The Investor has in June 2021 deposited Rs. 267 lakh as unspent amount relating to projects under CSR treated as ongoing in a separate bank account stated to be as per Companies (CSR Policy) Amendment Rules 2021. However, the Investor had not recognised such “unspent amount” as liability as on 31.03.2021 as per Ind AS 37 [para 17(a)]. Balance in the designated account as on 31.03.2022 was Rs. 154.85 lakh. Accordingly, retained profit, to the extent ascertainable, is overstated by Rs. 267.00 lakh, profit for the year understated by Rs. 112.15 lakh and Other Financial Liabilities understated by Rs. 154.85 lakh.

20.3 Retention money Rs. 633.61 lakh

Security Deposit Rs. 114.29 lakh

- a) The correctness of classification as current liability could not be ascertained in the absence of necessary details.
- b) Amount of fixed deposits taken in lieu of security deposit from the parties/contractors has not been disclosed.

21. (Note 20) Other Current Liabilities Rs. 8,448.58 lakh

21.1 Advance from customers Rs. 1,454.49 lakh

- a) Disclosure requirement as regards contract liability as per Ind AS 115, ‘Revenue from Contracts with Customers’ has not been complied with.
- b) The amount represents credit balance in Sundry Debtors accounts and is found to include Rs.943.46 lakh (including Rs.91.24 lakh due to an associate company and Rs. 87.02 lakh relating to a party referred to in para 9.2(f) (iv) herein above) brought forward from earlier years, without proper details. Hence, consequential effect could not be ascertained.
- c) Refer our observation in paragraph 22.1 herein below regarding sales setup pending delivery.

21.2 Provision for employee benefits

- Provision for bonus, incentive and other benefits Rs. 1,040.07 lakh.

Bonus payable

- i) The Investor had been providing for bonus to eligible employees at 20%. However, during the year amount provided in excess of 8.33% (minimum rate) aggregating Rs. 114.03 lakh has been derecognised and taken to profit or loss without ascertaining available surplus & allowable surplus and bonus payable as per Payment of Bonus Act (as also unpaid bonus

as on 31.03.2022). In our opinion, de-recognition of liability is not appropriate as prima facie eligible bonus would be @ 20% (maximum rate). Consequently, profit for the year is overstated and liabilities is understated by Rs. 114.03 lakh.

- ii) The bonus for 2021-22 has been provided at 8.33% (of Rs.0.08 lakh), which is not appropriate as prima facie eligible bonus would be 20% (maximum rate).

21.3 Statutory Liabilities Rs. 5,923.85 lakh

- a) i) As per Note 16.1 (a) to the consolidated financial statements, the Investor has not paid Environment Protection Fee (EPF) of Rs. 1,904.24 lakh relating non working mines.
- ii) The amount (at Rs. 84,000 per Ha on non forest/patta revenue land used for mining/quarrying) is as per demand raised by Dept. of Mines & Geology (DMG) in terms of Govt. of Karnataka Notification dated 04.02.2009. Though the private mine owners have challenged the levy and obtained interim stay, the Investor is not a party in the court proceedings. Consequential effect of non payment could not be ascertained.
- b) Includes due to/under District Mineral Fund (DMF) Rs. 1,620.21 lakh, National Mineral Exploration Trust (NMET) Rs. 18.28 lakh and Goods & Service Tax (GST) Rs. 2,154.28 lakh, which are subject to reconciliation and consequential effect thereof not ascertainable.

21A. [Note 21] Provision Rs. 1,126.28 lakh

- Retirement benefit (superannuation) Rs. 41.35 lakh

Refer our observation in Para 17.1 above. The provision for the year has been made at 8.33% as against 20% [refer Para 21.2 (ii)]. Accordingly provision for the year is understated and profit for the year overstated by Rs. 58.11 lakh.

Further, as the payment/remittance requires approval of the Government/Board, the provision of Rs. 41.35 lakh should have been classified as Noncurrent.

22. (Note 22) Revenue from operations Rs. 1,26,931.96 lakh

22.1 Sale-Iron ore Rs. 1,21,806.41 lakh

- a) Reference is drawn to company's Significant Accounting Policy Note 46Bxvii as also disclosure (a) under Note 23 to consolidated financial statement that 'sale is recognised on raising of delivery note signifying the transfer of control to the buyer', which is in variance with policy hitherto stated that in case of domestic sale, control passes to the customer on the date of delivery and revenue recognition is done on the basis of raising of invoices on customers. The change (and/or of wordings) in company's accounting policy/practice has not been disclosed and requirement of Ind AS-8 (Para 29) has also not been complied with.
- b) Sale of iron ore is being set up based on invoice raised on acceptance of bid in e-auctions though the (date of) delivery is latter. In our opinion, the control passes to the customers only on their taking the delivery, signifying satisfaction of performance obligation, as per Accounting Standard Ind AS 115 (para 31). The sales for the year found to include Rs. 5,372.54 lakh in respect of which delivery iron ore (1,72,615.77 MT) has been taken by

customers after the year end. Further, iron ore (1,58,681.15 MT) valued Rs.5,758.83 lakh invoiced in 2020-21 has been delivered only during the year.

- c) Consequently, sales is understated by Rs.386.29 lakh, profit for the year understated by Rs. 490.76 lakh. Retained profit as on 01.04.2021 is over stated by Rs. 4,363.60 lakh and Other Current Liabilities, Inventories & Other Current assets by understated by Rs. 5,372.54 lakh, Rs 943.43 lakh, Rs. 556.27 lakh respectively.

22.2 Sale of ore & granites Rs. 1,25,744.02 lakh includes Royalty of Rs. 16,347.30 lakh, economic benefit of which does not accrue to the Investor on its own account. Hence, the same should have been excluded from revenue as per Ind AS 115- 'Revenue from Contracts with Customers'. Accordingly, Sale of iron ore & granites and Royalty & cess (Note 29A to consolidated financial statements) are overstated by Rs. 16,347.30 lakh.

22.3 Details for Rs. 1,977.91 lakh disclosed as sale relating to fixed price and volume based contract not furnished.

22.4 Sale of Service

Loading charges Rs. 1,174.39 lakh

- a) i) The amount net of Rs. 125 lakh being loading charges recognised as income (and treated as unbilled debtors) as on 31.03.2021 relating to iron ore invoice during 2020-21 but taken delivery by the customers during the year (referred to in paragraph 22.1 above). Consequently, retained profit is overstated and profit for the year understated by Rs.111.24 lakh (net of expenditure, to the extent ascertainable).
- ii) However, the Investor has not recognised such amount as income during the year. The change in accounting treatment of loading charges on undelivered iron ore has not been explained/disclosed.
- b) The income from loading charges has not been reconciled with quantity of iron ore sold and reconciled with loading charges expenditure (Note 29A).

23. (Note 23) Other income Rs. 34,091.81 lakh

23.1 Interest on deposit with bank Rs. 13,347.89 lakh

- a) The Investor has no system of reconciling interest as per the certificate obtained from respective banks with the books of account. We are informed that the adjustments for accrued interest as at the year end is made based on interest paid/ credited as reported by the respective banks in Annual Tax Statement (Form 26AS). However, in respect of three bank accounts, the Investor is found to have accounted interest of Rs. 5,033.55 lakh as income as against Rs. 5,759.79 lakh reported in Form 26AS. The difference has not been properly reconciled/explained and hence impact if any could not be ascertained.
- b) Includes Rs. 747.92 lakhs (net of accrued interest of Rs. 70.92 lakh on matured deposit held as on 31.03.2021) relating to deposits matured in earlier year but refunded (with interest from date of maturity)/settled by the bank during the year. Interest accrued beyond

the date of maturity provided and accounted till 31.03.2020 amounting to Rs. 630.98 lakh was withdrawn in 2020-21 (in view of delay in settlement) and adjusted in Other Equity – Retained Earnings as on 01.04.2020. However, the amount received on settlement of litigation has not been disclosed separately as per Accounting Standard Ind AS-1 (Para 98).

23.2 Other Income Rs. 499.76 lakh

- a) The balance is net of Rs. 11.34 lakh being of penalty recovered in earlier year now refunded to a party as per court order. Hence, income and expenses are understated by Rs. 11.34 lakh.
- b) Includes
 - i) Rs. 444.65 lakh being reversal of provision which have not been disclosed separately as per Ind AS -1 (Para 98).
Refer our observation in para 17.1 and 21.2 (a) hereinabove also
 - ii) Rs. 55.64 lakh stated to be forfeiture of EMD/security deposit (including Rs.50.00 from a government concern) in respect of which no supporting documents and approval of competent authority have been furnished.

23.3 Liability written back (PMCP) Rs. 19,927.75 lakh

Refer our observation in Para 17.2 (f) hereinabove.

23A. Reference is drawn to disclosures made under Note 23 to consolidated financial statements and

- i) as regards leased/reserved for operation by the State Government [disclosure (b)], lease of sand mining blocks granted by the Government during the year has not been disclosed.
- ii) as regards transfer of lease to third parties [disclosure (c)], fact of overlapping of area of 2.54 Ha as per CEC Report (disclosed in notes to consolidated financial statements for 2019.20) and its possible financial implication have not been disclosed.

24. (Note 24) Cost of Material Consumed Rs. 464.02 lakh

- a) Refer our observation in Para 10.3(b) above regarding purchase of inventory not taken to stock.
- b) Includes assets valued Rs. 3.26 lakhs purchase for use in government department, expensed without proper authorisation.

25. (Note 25) Changes [(Increase)/Decrease] in inventories of finished goods Rs.82.42 lakh

Refer our observation in paragraph 10.2 and 22.1 above, Decrease in inventories is overstated by Rs. 561.87 lakh.

26. (Note 26) Employees Benefit Expense Rs. 4,102.38 lakh

- 26.1 a) Reference is drawn to Note 26.2 to consolidated financial statements regarding superannuation fund. However, the fact that annual contribution is subject to approval of the government and the contribution is being paid to Life Insurance Corporation under Master Policy have not been disclosed.

- b) Refer our observation in para 21A herein above regarding provision towards superannuation scheme and the expenditure for the year is understated by Rs. 58.11 lakh.

The amount for previous year disclosed as Rs. 47.31 lakh is after reversal of provision of Rs. 66.86 lakh during the year.

26.2 During the year 2020-21, Government of Karnataka has while withdrawing earlier approval accorded for the scheme of amalgamation of Mysore Lamp Works Ltd, has stipulated certain conditions, amongst others, that liability with respect to employees will continue to be the responsibility of KSMCL and employees issues with respect to fitment, payment of arrears etc will (also) be handled by KSMCL. The Board of Directors of the Investor while noting that the Investor may have to incur about Rs. 5,250 lakh in future (excluding payment of adhoc amount and salary & other benefit to absorbed employees) decided to seek the reimbursement of the costs incurred on the Investor. Hence, financial impact of the above cannot be ascertained at this stage.

However, the Investor is yet to seek reimbursement of other cost of Rs. 257 lakh already incurred. These facts have not been disclosed in the consolidated financial statements.

26.3 Salary, wages & bonus Rs. 3,559.08 lakh

Salaries include payments relating to in-operative mines/quarries (to the extent ascertainable) of Rs. 553.18 lakh, which has not been disclosed separately.

26.4 Labour & Staff Welfare Rs. 139.81 lakh

Include Rs. 4.68 lakh balance in advance account charged to expense without proper details/authorisation.

26A (Note 27) Finance Cost Rs. 753.34 lakh

- a) FMCP – Finance Cost Rs. 606.61 lakh

- Refer our observation in Para 3.3 hereinabove regarding capitalisation of FMCP cost.

- b) Interest to others Rs. 45.24 lakh

Refer our observation in para 9.2 (f) (iii) regarding interest as per court decree and the expenses is understated by Rs. 389.16 lakh.

- c) Interest on land compensation Rs. Nil

Refer our observation in para 3.1 (a) regarding capitalisation of interest and the expense is understated by Rs. 525.88 lakh.

27. (Note 29) Other Expenses Rs. 47,209.96 lakh

27.1 Royalty & Cess Rs. 16,334.25 lakh

- a) Refer our observation in paragraph 22.2 above regarding royalty collected and the expense is overstated by Rs. 16,347.30 lakh.

- b) Difference of Rs. 13.05 lakh (credit) is subject to reconciliation.

27.2 Loading charges Rs. 71.09 lakh

Refer our observation in paragraph 22.4 above, the amount is understated by Rs. 13.76 lakh (net).

27.3 Mine Closure expense

- Progressive mine Rs. Nil
- Surrendered/cancelled mine Rs. 2,528.23 lakh
- Non- Working Mines Rs. 4,904.13 lakh
- Refer our observation in paragraph 17.2 (f), 17.2 (d) & 17.2 (e) respectively regarding provision for PMCP, FMCP – surrendered mines and FMCP – non working mines.

27.4 Special Purpose Vehicle Rs. 10,596.30 lakh

In view of our observation in paragraph 22.1 above, the amount is understated by Rs. 38.63 lakh (net)

27.5 Corporate Social Responsibility (Note 32) Rs. 1,034.80 lakh

- a) Refer our observation in paragraph 20.2 (e) above and the amount is overstated by Rs. 112.15 lakh.
- b) i) Disclosure in Note 32 to the consolidated financial statement regarding CSR activities is not as per the amended Schedule III of the Act.
- ii) Rs. 1,034.80 lakh (previous year Rs. 1,282.59 lakh) disclosed as amount spent in Note 32 (b) are subject to reconciliation with Annual Return prescribed under Companies (Corporate Social Responsibility Policy) Rules 2014.

Refer our observation in para 9.2 (b), 13.1 (a) and 20.2 (e) herein above also.

27.6 Travelling Expenses Rs. 34.78 lakh

Includes Rs. 5.63 lakh balance in advance account expensed without proper details/authorisation.

27.7 Sales Promotion Expense Rs. 218.43 lakh

Includes Rs. 170.58 lakh being advertisement charges, relating to government programmes released in earlier years provided as per government's direction.

27.8 MSTC Commission Rs. 326.20 lakh

Refer our observation in paragraph 22.1 above, the amount is understated by Rs. 1.37 lakh (net).

28. Other Comprehensive Income (OCI)

Income tax related to items that will not be reclassified to profit or loss Rs.Nil (debit)

The amount of Rs. 2,066.91 lakh being net adjustment of income tax relating to earlier years (short provision Rs.4,092.74 lakh & excess provision Rs. 2,025.83 lakh) presented as OCI in the audited financials for preceding year (2020-21) has now been presented as Income tax for earlier years.

As the adjustment had arisen mainly due to error in measurement, in our opinion, it should have been adjusted in Retained Earnings as on 01.04.2020. Consequently, Total Comprehensive Income for the year 2020-21 is understated and Retained Earnings as on 01.04.2020 is overstated by Rs. 2,066.91 lakh.

29. (Note 31) Contingent Liabilities

29.1 Bank Guarantees Rs. 1,146.81 lakh

- a) Confirmation of outstanding bank guarantees as on 31.03.2022 and margin held there against has not been obtained from the bank.
- b) The balance does not include guarantee to different authorities referred to in Note 4.1 to consolidated financial statements.

29.2 Law Suits

- a)
 - i) The Investor has disclosed only list of pending cases in Note 31C to the consolidated financial statements without indicating the nature and amount of claims against the Investor, as per Ind AS 37 – Provisions, Contingent Liabilities and Contingent Assets.
 - ii) Amount of claims against the Investor (other than statutory demands), not acknowledged as debt as on 31.03.2022, based on information made available to us, is Rs. 47,314 lakh.
- b) The assessment made by the Investor in respect of each case whether a potential loss is considered as possible but not probable or is probable requiring to record liability (as stated in Note 31A under 'contingencies and law suits) has not been documented.

Hence, the impact of the pending litigations cannot be ascertained.

29.3 Demand for forest development tax (FDT)

- a)
 - i) Reference is drawn to Note 31A (a)(i) to (v) regarding various demands for payment of Forest Development Tax (FDT) received from Forest Department authorities.
 - ii) At the meeting held on 05.11.2020 between the Forest Department and the Investor, it was agreed to resolve the long pending issue in certain manner.
 - iii) Pending reconciliation of figures as per Investor's record and record with that of forest department and decision regarding levy/rate of interest by the Government/Forest department, liability if any that may arise cannot be quantified at this stage.

29.4 Incometax Demands

Reference is drawn to Note 31A(a) vi to xii to consolidated financial statements and our observation in paragraph 9.3 (b) herein above.

29.5 Demand for Environment Protection Fee

As regards demand of EPF stated in Note 31A(a) xiii, reference is drawn to Note 16.1 (a) to consolidated financial statements and our observation in paragraph 21.3 (a) hereinabove.

29.6 Demand for Arrears Royalty & Surface rent

Reference is drawn to Note 31A (a) xiii regarding demand of Rs.3,044 lakh as arrears royalty by Dept. of Mines & Geology (DMG). The amount relates to arrears royalty of Rs. 1,067.52 lakh pertaining to period 2009-10 to 2014-15 and interest on arrears (upto 31.03.2021) of Rs. 1,976.26 lakh. We are informed that the Monitoring Committee has already recovered the difference in royalty of Rs. 626.02 lakh in 2013.14 and that royalty appears to have been calculated for higher grade than despatched grade. The Investor has therefore requested DMG to withdraw the demand and issue revised demand.

29.7 Service tax demands

- a) i) Reference is drawn to Note 31A(a)xvi to consolidated financial statements regarding demand of Rs. 11,921.43 lakh. The Investor's advocate has informed that the Commissioner has confirmed demand of service tax amounting to Rs. 11,994.23 lakh along with interest and has imposed penalty of Rs. 305.10 lakh. Hence, the amount disclosed in the aforesaid note requires to be reconciled/updated.
- ii) We are also informed that the Investor has filed cross objection against Department's appeal for dropping/reduction in service tax demand of Rs. 65.29 lakh and less/fewer penalties imposed of Rs. 6,208.00 lakh.
- b) i) As regards demand of Rs. 4,100.71 lakh referred to in Note 31A(a) xviii, we are informed that the Investor has filed detailed reply to the show cause notice on 30.11.2020 and the matter is pending adjudication by the Additional Director General (Adjudication), Mumbai.
- ii) However, particulars for sum of Rs. 1,383.39 lakh paid under protest and its accounting treatment has not been furnished to us.

29.8 The Investor has on 18.08.2013 given an undertaking to the Central Empowered Committee (CEC), as directed vide para III of the Hon'ble Supreme Court order dated 28.09.2012, to pay any additional amount as compensatory payment which may be determined by the committee constituted by the Court for implementation of R&R (relating to ML 1659), reserving its right & liberty to contest if found necessary the final determination of such amount by the Committee.

This fact and its present status has not been disclosed.

29.09 Attention is also drawn our observation in paragraph 26.2 regarding future liability that may arise relating to MLW employees

29.10 (Note 31 B) Commitments

- a) The disclosure of Commitment relating to ERP software Rs. 124.64 lakh refers to matters stated in Note 6.1 to consolidated financial statement. Refer our observation in paragraph 9.1 (b) hereinabove.
- b) i) Refer our observation in paragraph 3.2 & 9.1 (a) regarding non disclosure of commitment relating to extension of lease & advance for land respectively.

- ii) Amount of Other Capital commitments not disclosed, to the extent ascertainable, is Rs. 991.14 lakh.

30. (Note 30) Segment Reporting

30.1 The disclosure made by the Investor refers to primary segments instead of reportable segments stated in Significant Accounting Policy – Note 46Bxxi (a).

30.2 a) Interest revenue, has not been disclosed in Information about profit or loss.

b) Other income (which includes interest revenue) and Depreciation & amortisation has not been allocated.

c) Expenditure – Others represents unallocated expenditure.

31. (Note 33) Related party disclosure

31.1 The Investor has not disclosed information about Pension & Leave salary contribution paid relating to Managing Directors of Rs. 3.90 lakh.

31.2 Following disclosure as per Ind AS 24 – Related Party Disclosures not made

a) Category wise breakup of management personnel compensation (Para 17 r w para 9(c)) .

b) Particulars regarding Government related entities (para 6).

32. We are informed that Additional Regulatory Information/Additional Information as per amended Ind AS Schedule III to the Act has been disclosed wherever applicable/necessary.

33. Statement of Changes in Equity

33.1 a) Total comprehensive income for the year has been disclosed as Transfer to retained earnings.

b) Restated balance at the beginning of reporting period (01.04.2020) has not been disclosed separately.

33.2 Re-measurement of defined benefit plan has not been recognised as part of Retained Earnings with separate disclosure as per Ind AS Schedule III.

33.3 Refer our observations in paragraph 9.2 (b), 17.5, 20.2 (e), 22.1 (c), 22.3 and 28 herein above.

34. Cash Flow Statement

34.1a) i) The Investor has shown Net expense pertaining to earlier years Rs.31,529.97 lakh as adjustment item under Operating Activities 31.03.2021, without proper explanation.

ii) Expenditure on property, plant and equipment Rs. 2,123.89 lakh disclosed under Investment Activities includes Rs. 896.95 lakh FMCP cost capitalised [previous period : Asset capitalised during earlier years withdrawn Rs. 2,838.70 lakh refers to FMCP cost and expenditure on property, plant and equipment Rs. 1,567.24 includes Rs. 642.88 lakh expenses in earlier year referred to in Note 1(a) 3 to consolidated financial statements for 2020.21].

The presentation of these non cash items are not proper.

34.2 Interest received Rs. 13,347.89 lakh (previous period: Rs. 13,676.86 lakh) disclosed under Financing Activities include accrued interest and effects of non cash transactions has not been adjusted.

34.3 Cash and cash equivalent as on 31.03.2021 is without adjusting book overdrawn balance in current account (refer (Note 19(e) to consolidated financial statements).

34.4 The Investor has not disclosed segmental cash flow as per Ind AS 7- Statement of Cash Flows (Para 52).

35. Consolidated financial statements

35.1.a) Interest in joint ventures and associate and Additional information disclosed pursuant to Ind AS 112 and as per Ind AS Schedule III to the Act, respectively have been disclosed as part of Significant Accounting Policies – Note 46B xii.

b) The nature of Investor's relationship with the joint venture and the associate as per para 21(a)(ii) of Ind AS 112 has not been disclosed.

35.2. a) In Summarised Balance Sheet of

i) Joint Venture (JV) amount of Rs. 1400.08 lakh due to Investor by the JV referred to in paragraph 7.2(ii) hereinabove, which could not be eliminated has not been disclosed.

ii) Associate: liability of Rs. 91.24 lakh of the Investor to the Associate referred to in paragraph 21.1(b) hereinabove, has not been eliminated.

b) In Summarised Statement of Profit or Loss, interest income included in Other income (JV: Rs. 11.50 lakh, Associate: Rs. 7.42 lakh) has not been disclosed separately, as per para B.13 of Ind AS 112.

36. The effect of our observations to the extent ascertainable/quantifiable and each item exceeding Rs. 100 lakh is summarised below:

Note No.	Particulars	Net Effect (Rs lakh)	
		Increase	Decrease
	Assets		
1(a)	Property, Plant & Equipment		525.88
--	Capital Work in Progress	157.00	
3	Trade Receivable		9,483.60
6	Other Noncurrent Assets	2,568.92	
7	Inventories	1,360.84	
12	Current Tax Assets (net)	324.75	
13	Other Current Assets	556.27	
	TOTAL	4,967.78	10,009.48
	Net Effect		5,041.70

15	Other Equity		
	Retained Earnings		5,819.71
	Net Effect		5,819.71
	Liabilities		
17	Provisions	2,999.24	
19	Other Financial Liabilities	858.51	
20	Other Current Liabilities	5,486.57	
--	Current Tax Liabilities	3,327.75	
21	Provision		41.35
	TOTAL	12,672.07	41.35
	Net Effect	12,630.72	
	Income		
22	Revenue from Operations		15,836.01
23	Other Income		282.52
	TOTAL		16,118.53
	Net Effect		16,118.53
	Expenses		
25	Changes in Inventories		561.87
26	Employee benefit expense	480.63	
27	Finance Cost	915.04	
29	Other Expenses		5,099.62
	TOTAL	1,395.67	5,661.49
	Net Effect		4,265.82
	Profit/(Loss)		11,852.71
	Other Comprehensive Income		
	Total Comprehensive Income		11,852.71

For RAO & SWAMI
Chartered Accountants
(FRN 003105 S)

Sd/-
(N. Ramesh)
M No: 016153
PARTNER

UDIN: 23016153BGQOWM1395

Place: Bengaluru
Date: 21-03-2023

Karnataka State Minerals Corporation Limited

Annexure-B Referred to in paragraph 17(g) of our Audit Report of Even Date On the Consolidated Financial Statements

Report on the Internal Financial Controls under Clause (i) of Sub-section 3 of Section 143 of the Companies Act, 2013 (“the Act”)

We have audited the internal financial controls over financial reporting of Karnataka State Minerals Corporation Limited (“the Investor”) as of March 31, 2022 in conjunction with our audit of the consolidated financial statements of the Investor for the year ended on that date.

Management’s Responsibility for Internal Financial Controls

The Investor’s management is responsible for establishing and maintaining internal financial controls based on the internal control over financial reporting criteria established by the Investor considering the essential components of internal control stated in the Guidance Note on Audit of Internal Financial Controls Over Financial Reporting issued by the Institute of Chartered Accountants of India. These responsibilities include the design, implementation and maintenance of adequate internal financial controls that were operating effectively for ensuring the orderly and efficient conduct of its business, including adherence to Investor’s policies, the safeguarding of its assets, the prevention and detection of frauds and errors, the accuracy and completeness of the accounting records, and the timely preparation of reliable financial information, as required under the Companies Act, 2013.

Auditors’ Responsibility

Our responsibility is to express an opinion on the Investor’s internal financial controls over financial reporting based on our audit. We conducted our audit in accordance with the Guidance Note on Audit of Internal Financial Controls Over Financial Reporting (the “Guidance Note”) and the Standards on Auditing, to the extent applicable to an audit of internal financial controls, both issued by the Institute of Chartered Accountants of India. Those Standards and the Guidance Note require that we comply with ethical requirements and plan and perform the audit to obtain reasonable assurance about whether adequate internal financial controls over financial reporting was established and maintained and if such controls operated effectively in all material respects.

Our audit involves performing procedures to obtain audit evidence about the adequacy of the internal financial controls system over financial reporting and their operating effectiveness. Our audit of internal financial controls over financial reporting included obtaining an understanding of internal financial controls over financial reporting, assessing the risk that a material weakness exists, and testing and evaluating the design and operating effectiveness of internal control based on the assessed risk. The procedures selected depend on the auditor’s judgement, including

the assessment of the risks of material misstatement of the consolidated financial statements, whether due to fraud or error.

We believe that the audit evidence we have obtained is sufficient and appropriate to provide a basis for our qualified audit opinion on the Investor's internal financial controls system over financial reporting.

Meaning of Internal Financial Controls Over Financial Reporting

A Investor's internal financial control over financial reporting is a process designed to provide reasonable assurance regarding the reliability of financial reporting and the preparation of consolidated financial statements for external purposes in accordance with generally accepted accounting principles. A Investor's internal financial control over financial reporting includes those policies and procedures that (1) pertain to the maintenance of records that, in reasonable detail, accurately and fairly reflect the transactions and dispositions of the assets of the Investor; (2) provide reasonable assurance that transactions are recorded as necessary to permit preparation of consolidated financial statements in accordance with generally accepted accounting principles, and that receipts and expenditures of the Investor are being made only in accordance with authorizations of management and directors of the Investor; and (3) provide reasonable assurance regarding prevention or timely detection of unauthorized acquisition, use, or disposition of the Investor's assets that could have a material effect on the consolidated financial statements.

Inherent Limitations of Internal Financial Controls Over Financial Reporting

Because of the inherent limitations of internal financial controls over financial reporting, including the possibility of collusion or improper management override of controls, material misstatements due to error or fraud may occur and not be detected. Also, projections of any evaluation of the internal financial controls over financial reporting to future periods are subject to the risk that the internal financial control over financial reporting may become inadequate because of changes in conditions, or that the degree of compliance with the policies or procedures may deteriorate.

Qualified Opinion

According to the information and explanations given to us and based on our audit, the following material weaknesses have been identified as at March 31, 2022:

- (a) i) The Investor has not documented its internal control procedures. The Investor has also not carried out any test to ascertain adequacy of internal financial controls over financial reporting and operating effectiveness of such control.
- ii) Accounts manual detailing system, procedures and control has not been compiled. The MML office Manual 1999 stated to be used as guiding document has also not been updated.
- iii) Process to comply with requirements of Ind AS Schedule III to Companies Act, 2013 and Ind AS have not been put in place.

- iv) There is no proper interdepartmental co-ordination between accounts section and other sections in Head office.
 - v) The internal audit manual has not been compiled. The scope, function and methodology for conducting the internal audit is yet to be formulated in terms of rule 13(2) of the Companies (Accounts) Rules, 2014. Further, the periodic internal auditors report are not being obtained in time, extent of actual areas covered vis-a-vis scope of audit fixed not reviewed and compliance/follow up action if any taken not properly documented.
- (b) Debit and Credit transactions relating to an account / a party recorded in different books of account (HO / Units) and cumulative debit / credit balances are being carried forward from year on year.
 - (c) No proper control registers maintained for bills received from suppliers (of goods & services) pending approval and / or pending payment and suppliers bills are accounted only on/after payment.
 - (d) There is also no proper system of authorization of journal entries, including relating to identification and adjustment of prior year errors and year end entries. The security level control to permit / approve editing entries has not been activated.
 - (e) There is no system of periodical review of accounts / outstanding balances for uniformity in accounting, adjustment and provisioning.

These could potentially result in misstatement of receivables, liabilities and expenditure as also failure to detect misclassification / errors in time.

Hence, in our opinion, the system does not provide reasonable assurance regarding prevention and timely detection of significant errors in accounting (and/or proper authorization of transactions) and in preparation of Ind AS consolidated financial statements.

A 'Material Weakness' is a deficiency, or a combination of deficiencies, in internal financial control over financial reporting that there is a reasonable possibility that a material misstatement of Investor's annual or interim consolidated financial statements will not be prevented or detected on a timely basis.

In our opinion, because of the effect / possible effect of the material weaknesses described above on the achievement of the objectives of the control criteria, the Investor has not maintained adequate and effective internal financial controls over financial reporting as of March 31, 2022, based on the internal control over financial reporting criteria established by the Investor considering the essential components of internal control stated in the Guidance Note on Audit of Internal Financial Controls Over Financial Reporting issued by the Institute of Chartered Accountants of India.

We have considered the material weaknesses identified and reported above in determining the nature, timing, and extent of audit tests applied in our audit of the March 31, 2022 consolidated

financial statements of the Investor, and these material weaknesses have affected our opinion on the consolidated financial statements of the Investor and we have issued adverse opinion on the consolidated financial statements.

For RAO & SWAMI
Chartered Accountants
(FRN003105S)

Place: Bengaluru
Date: 21-03-2023

Sd/-
(N. Ramesh)
M No: 016153
PARTNER
UDIN: 23016153BGQOWM1395

Karnataka State Minerals Corporation Limited

CIN : U85110KA1966SGC001620

T.T.M.C. Building, 'A' Block, 5th Floor, B.M.T.C Shanthinagar, Bangalore

Consolidated Balance Sheet as at March 31, 2022

(Amount In Lakhs)

Particulars	Note	As at		
		March 31, 2022	March 31, 2021	April 1, 2020
ASSETS				
1 Non-current assets				
(a) Property, plant and equipment	1 (a)	10,210.42	8,717.87	12,310.76
(b) Other Intangible assets	1 (b)	805.07	825.17	-
(c) Financial Assets				
i) Investments	2	7,390.23	7,414.05	7,436.76
ii) Trade receivables	3	9,492.83	9,536.15	9,499.64
iii) Other financial assets	4	2,276.96	3,286.32	1,627.91
(d) Deferred Tax Asset (Net)	5	920.63	943.12	1,171.57
(e) Other Non Current assets	6	4,851.51	3,619.00	3,460.21
Total non-current assets		35,947.65	34,341.68	35,506.86
2 Current assets				
(a) Inventories	7	6,512.02	6,582.15	8,249.49
(b) Financial Assets				
i) Trade Receivables	8	156.84	818.70	1,280.54
ii) Cash and cash equivalents	9 (a)	1,02,129.85	314.28	377.83
iii) Bank balances other than (ii) above	9 (b)	2,31,507.45	2,79,440.15	2,21,462.91
iv) Loans	10	2.29	2.94	41.06
v) Other Financial Assets	11	5,415.17	4,606.29	5,697.80
(c) Current tax assets (net)	12	1,611.98	5,692.87	16,870.45
(d) Other Current assets	13	662.37	861.11	942.78
Total current assets		3,47,997.98	2,98,318.49	2,54,922.86
TOTAL ASSETS		3,83,945.63	3,32,660.16	2,90,429.72
EQUITY AND LIABILITIES				
1 Equity				
(a) Equity Share Capital	14	600.00	600.00	600.00
(b) Other Equity	15	3,15,410.01	2,50,880.84	2,08,106.35
Total Equity		3,16,010.01	2,51,480.84	2,08,706.35
Liabilities				
2 Non-current liabilities				
(a) Financial Liabilities				
i) Other Financial Liabilities	16	727.71	803.11	2,680.64
(b) Provisions	17	52,097.36	67,226.06	66,876.00
(c) Other Non Current liabilities	17A	233.75	275.12	275.12
Total non-current liabilities		53,058.82	68,304.29	69,831.76
3 Current liabilities				
(a) Financial Liabilities				
i) Trade Payables	18			
Total outstanding dues of				
-micro enterprises and small enterprises; and		-	-	-
-creditors other than micro enterprises and small enterprises		2,637.66	3,133.93	3,547.72
ii) Other financial liabilities	19	2,664.27	2,064.65	4,898.57
(b) Other Current Liabilities	20	8,448.58	7,184.27	2,433.62
(c) Provisions	21	1,126.28	492.17	1,011.70
Total current liabilities		14,876.79	12,875.02	11,891.61
TOTAL EQUITY AND LIABILITIES		3,83,945.63	3,32,660.16	2,90,429.72

Note 1 to 46 includes Significant accounting policies, other notes to accounts annexed herewith form part of financial statements

For and on behalf of the Board of Directors

KARNATAKA STATE MINERALS CORPORATION
LIMITED

Sd/-
V.D.NISHCHITH
General Manager
(Finance & Accounts)
Place: Bengaluru
Date: 29-12-2022

Sd/-
VINOTHPRIYA, IAS
Managing Director
DIN : 07215339

Sd/-
PANKAJ KUMAR PANDEY, IAS
Director
DIN: 03376149

Refer our report of even date attached

For Rao & Swami
Chartered Accountants
(FRN003105S)

Sd/-
(N. RAMESH)
Partner

M. No. 016153
UDIN No. 23016153BQGOWM1395

Karnataka State Minerals Corporation Limited

CIN : U85110KA1966SGC001620

(Amount in Lakhs)

T.T.M.C. Building, 'A' Block, 5th Floor, B.M.T.C Shanthinagar, Bangalore

Consolidated Statement of Profit and Loss for the year ended March 31, 2022

Particulars	Note	For the year ended	
		March 31, 2022	March 31, 2021
I Revenue from Operations	22	1,26,931.96	95,994.26
II Other Income	23	34,091.81	14,428.93
III Total Income (I + II)		1,61,023.77	1,10,423.19
IV Expenses			
(a) Cost of materials consumed	24	464.02	462.65
(b) Changes in inventories of finished goods	25	82.42	1,656.45
(c) Employee benefit expense	26	4,102.38	4,282.64
(d) Finance costs	27	755.34	567.27
(e) Depreciation & amortisation expense	28	634.56	841.01
(f) Other expenses	29	47,209.96	36,629.87
Total Expenses (IV)		53,248.68	44,439.89
V Profit/(Loss) before exceptional items, Share of Net Profits of Investments accounted for using the equity method and tax (III-IV)		1,07,775.09	65,983.30
VI Share of Net Profits / (Loss) of associates and joint ventures accounted for using the equity method		(23.83)	(22.71)
VII Profit before exceptional items and tax (V-VI)		1,07,751.26	65,960.59
VI Exceptional items		-	-
VII Profit / (loss) before Tax (V - VI)		1,07,751.26	65,960.59
VIII Tax expense:			
(a) Current Tax		(28,770.00)	(18,000.00)
(b) Deferred Tax		(22.49)	(228.45)
(c) Income Tax Earlier Years		109.12	(2,066.91)
		(28,683.37)	(20,295.36)
IX Profit/(Loss) for the year from continuing operations (VII - VIII)		79,067.90	45,665.23
X Profit/(Loss) from discontinued operations		-	-
XI Tax expense of discontinued operations		-	-
XII Profit/(Loss) from discontinuing operations (after tax) (X - XI)		-	-
XIII Profit/(Loss) for the year (IX + XII)		79,067.90	45,665.23
XIV Other Comprehensive Income			
A (i) Items that will not be reclassified to profit or loss		-	-
(ii) Remeasurement of defined employee benefit plans		(358.75)	109.27
(iii) Income tax related to items that will not be reclassified to profit or loss		-	-
B (i) Items that will be reclassified to profit or loss		-	-
(ii) Income tax related to items that will be reclassified to profit or loss		-	-
XV Total Comprehensive Income, Net of tax		(358.75)	109.27
XVI Total Comprehensive for the period (XIII+XV)		78,709.15	45,774.50
XVII Earnings per equity share			
(i) Basic		13,178	7,611
(ii) Diluted		13,178	7,611

Note 1 to 46 includes Significant accounting policies, other notes to accounts annexed herewith form part of financial statements

For and on behalf of the Board of Directors
**KARNATAKA STATE MINERALS
CORPORATION LIMITED**

Sd/-
V.D.NISHCHITH
General Manager
(Finance & Accounts)
Place: Bengaluru
Date: 29-12-2022

Sd/-
VINOTHPRIYA, IAS
Managing Director
DIN : 07215339

Sd/-
PANKAJ KUMAR PANDEY, IAS
Director
DIN: 03376149

Refer our report of even date attached
For Rao & Swami
Chartered Accountants
(FRN003105S)
Sd/-
(N. RAMESH)
Partner
M. No. 016153
UDIN No. 23016153BGQWMM1395

Karnataka State Minerals Corporation Limited

CIN : U85110KA1966SGC001620

T.T.M.C. Building, 'A' Block, 5th Floor, B.M.T.C Shanthinagar, Bangalore

(Amount in Lakhs)

Consolidated Cash Flow Statement for the year ended March 31, 2022

Particulars	For the year ended	
	March 31, 2022	March 31, 2021
1 Cash flow from operating activities		
Net profit after tax as per Statement of Profit and Loss	78,709.15	45,774.50
Adjustments to reconcile net profit to net cash provided by operating activities;		
Tax Expense	28,792.49	18,228.45
Depreciation and amortisation expense	634.56	841.01
Finance costs	148.73	65.56
Dividend Income	(225.65)	(75.00)
Interest income	(13,347.89)	(13,676.86)
Net expenses pertaining to earlier years	-	(31,529.97)
Net gain on disposal of property, plant and equipment	(25.29)	(2.72)
Operating profit before working capital changes	94,686.09	19,624.97
Net change in assets and liabilities		
Trade receivables	705.18	425.33
Inventories	70.13	1,667.35
Trade payables	(496.27)	(413.79)
Loans, other financial assets and other assets	(832.64)	1,658.04
Other financial liabilities, other liabilities and provisions	(12,747.43)	31,443.92
Cash generated from operations	81,385.05	54,405.81
Taxes paid (net of refunds)	(24,689.11)	(6,822.42)
Net cash provided by operating activities - (A)	56,695.94	47,583.39
2 Cash Flow from Investment Activities		
Dividend Received	225.65	75.00
Interest received	13,347.89	13,676.86
Proceeds from disposal of property, plant and equipment	42.13	4.21
Expenditure on property, plant and equipment	(2,123.85)	(1,567.24)
Asset capitalised during earlier years withdrawn	-	2,838.70
Movement in other Bank Balances	47,932.70	(59,631.62)
Changes in Investment	23.83	22.71
Net cash provided by / (used in) investing activities - (B)	59,448.35	(44,581.38)
3 Cash Flow from Financing Activities		
Dividend Paid	(14,179.98)	(3,000.00)
Dividend Distribution Tax	-	-
Finance costs	(148.73)	(65.56)
Net cash used in financing activities - (C)	(14,328.71)	(3,065.56)
Net change in cash and cash equivalents (A+B+C)	1,01,815.57	(63.55)
Cash & Cash equivalents as at the beginning of the year	314.28	377.83
Cash & Cash equivalents as at the end of the year	1,02,129.85	314.28

Notes

- The above cash flow statement has been compiled from and is based on Balance Sheet as at March 31, 2022 and the related statement of profit and loss for the year ended March 31, 2022.
- Previous year's figure has been regrouped where ever necessary.

For and on behalf of the Board of Directors
**KARNATAKA STATE MINERALS
CORPORATION LIMITED**

Sd/-
V.D.NISHCHITH
General Manager
(Finance & Accounts)
Place: Bengaluru
Date: 29-12-2022

Sd/-
VINOTHPRIYA, IAS
Managing Director
DIN : 07215339

Sd/-
PANKAJ KUMAR PANDEY, IAS
Director
DIN: 03376149

Refer our report of even date attached
For Rao & Swami
Chartered Accountants
(FRN003105S)

Sd/-
(N. RAMESH)
Partner
M. No. 016153
UDIN No. 23016153BGQOWM1395

Note 1 (a) : Property Plant and Equipment

The Carrying value of Property, plant and Equipment for the year March 31, 2022 are as follows

(Amount in Lakhs)

Particulars	Land Freehold	Land Leasehold	Building	Plant and Machinery	Office Equipment	Computer Equipment	Furniture and Fixtures	Vehicle	Leasehold Mines & Quarry (FMCP)	Total
Gross Carrying Value as of April 1, 2021	2,099.20	1,808.06	372.42	2,196.44	47.82	350.92	309.09	1,170.57	5,788.60	14,143.11
Addition	913.40	4.23	1.36	87.00	5.39	14.00	1.00	184.88	896.95	2,108.22
Deletion	-	-	-	(270.80)	-	-	-	(66.05)	-	(336.85)
Gross Carrying Value as of March 31, 2022	3,012.61	1,812.29	373.78	2,012.65	53.21	364.91	310.10	1,289.39	6,685.54	15,914.48
Accumulated Depreciation as of April 1, 2021	-	340.88	172.26	1,665.26	41.13	319.46	196.29	821.98	1,867.97	5,425.24
Depreciation Adjustment / Depreciation pertaining to earlier years	-	60.14	10.09	127.05	2.17	11.56	23.82	71.77	292.21	598.82
Accumulated Depreciation on Deletion	-	-	-	(257.26)	-	-	-	(62.75)	-	(320.00)
Accumulated Depreciation as of March 31, 2022	-	401.02	182.36	1,535.05	43.30	331.02	220.11	831.01	2,160.18	5,704.05
Carrying Value as of March 31, 2022	3,012.61	1,411.27	191.42	476.59	9.91	33.89	89.99	459.38	4,525.36	10,210.42
Carrying Value as of March 31, 2021	2,099.20	1,467.18	200.15	531.18	6.69	31.45	112.80	348.58	3,920.62	8,717.87

Note 1 (a) : Property Plant and Equipment

The changes in Carrying value of property, plant and Equipment for the year March 31, 2021 are as follows

Gross Carrying Value as of April 1, 2020	2,099.20	2,037.63	372.42	2,206.59	46.06	343.45	308.41	1,109.28	8,638.18	17,161.22
Addition	-	454.03	-	16.63	1.76	7.47	0.68	64.28	-	544.86
Deletion	-	(683.61)	-	(26.78)	-	-	-	(2.99)	(2,849.58)	(3,562.96)
Gross Carrying Value as of March 31, 2021	2,099.20	1,808.06	372.42	2,196.44	47.82	350.92	309.09	1,170.57	5,788.60	14,143.11
Accumulated Depreciation as of April 1, 2020	-	63.43	162.19	1,558.13	39.39	274.11	172.34	751.06	1,829.82	4,850.45
Depreciation Adjustment	-	60.02	10.07	132.14	1.74	45.36	23.95	65.29	1,149.30	1,487.88
Accumulated Depreciation on Deletion	-	217.58	-	0.43	-	-	-	8.48	(1,111.15)	(884.66)
Accumulated Depreciation as of March 31, 2021	-	340.88	172.26	1,665.26	41.13	319.46	196.29	821.98	1,867.97	(28.43)
Carrying Value as of March 31, 2021	2,099.20	1,467.18	200.15	531.18	6.69	31.45	112.80	348.58	3,920.62	8,717.87
Carrying Value as of March 31, 2020	2,099.20	1,331.32	210.23	648.46	6.67	69.34	136.08	358.23	6,126.05	10,985.57

- 1) The property plant and equipment were tested for impairment during the year where indicator of impairment were not existed. Based on an Assessment of External market conditions relating to input costs and final product realisation and evaluation of physical working conditions for items of property plant and equipment, no indicators of impairment were identified during the current year.
- 2) During the year 2017-18, the company had capitalised the estimated expenditure to be incurred for de-recognition of leasehold mines and quarries such as site restoration cost, afforestation and other charges under lease hold assets - lease hold mines and quarry (FMCP) which are to be incurred at the time of the closure of mines which were estimated to be cost Rs.24383.43 Lakhs discounted to present value of Rs.8627.30 Lakhs using 7.5% (company expected reasonable rate of interest) and are amortised / depreciated of Rs.833.75 Lakhs over the period of useful life of mine.
- 3) During the financial year 2021-22, upon reestimation, the estimated amount of mine closure expenses is estimated to Rs.16,291.56 Lakhs escalated to future value at 4.84% and discounted to presented value of Rs.8,088.10 Lakhs using 7.5% (company expected reasonable rate of interest) and are amortised/depreciated considering Cost per tonne method.

Note 1 (b) : Intangible Assets

The Carrying value of Intangible Assets for the year March 31, 2022 are as follows

The Carrying value of Intangible Assets for the year March 31, 2021 are as follows

Particulars	Mining Rights	Software	Total	Particulars	Mining Rights	Total
Gross Carrying Value as of April 1, 2021	1,063.11	-	1,063.11	Gross Carrying Value as of April 1, 2020	-	-
Addition	-	15.64	15.64	Addition	1,063.11	1,063.11
Deletion	-	-	-	Deletion	-	-
Gross Carrying Value as of March 31, 2022	1,063.11	15.64	1,078.74	Gross Carrying Value as of March 31, 2021	1,063.11	1,063.11
Accumulated Depreciation as of April 1, 2021	237.94	0.30	237.94	Accumulated Depreciation as of April 1, 2020	-	-
Depreciation Adjustment / Depreciation pertaining to earlier years	35.44	-	35.74	Depreciation	35.44	35.44
Accumulated Depreciation on Deletion	-	-	-	Adjustment / Depreciation pertaining to earlier years	202.50	202.50
Accumulated Depreciation as of March 31, 2022	273.38	0.30	273.68	Accumulated Depreciation as of March 31, 2021	-	-
Carrying Value as of March 31, 2022	789.73	15.33	805.07	Carrying Value as of March 31, 2021	825.17	825.17
Carrying Value as of March 31, 2021	825.17	-	825.17	Carrying Value as of March 31, 2020	-	-

During the financial year 2020-21, upon reworking, the estimated amount of mine closure expenses is estimated to Rs.9528.10 Lakhs escalated to future value at 4.84% and discounted to presented value of Rs.5,788.60 Lakhs using 7.5% (company expected reasonable rate of interest) and are amortised / depreciated of Rs.466.99 Lakhs over the period of useful life of the mine.

Karnataka State Minerals Corporation Limited

CIN : U85110KA1966SGC001620

T.T.M.C. Building, 'A' Block, 5th Floor, B.M.T.C Shanthinagar, Bangalore

Note 2 : Investments

(Amount in Lakhs)

Particulars	As at March 31, 2022	As at March 31, 2021
Unquoted Investment carried at cost		
Investment in Equity Instruments		
in Associate Enterprises	2,289.35	2,313.49
in Joint Venture Enterprises	85.88	85.56
Other Investments	-	-
in Equity Instruments	5,015.00	5,015.00
Total	7,390.23	7,414.05

The schedule of the Investments made by the Company is as below:

Name of the Entity	As at March 31, 2022	As at March 31, 2021
a) Tungabhadra Minerals Private Limited	2,289.35	2,313.49
b) Vijayanagara Minerals Private Limited	85.88	85.56
c) The Hutti Gold Mines Company Limited	15.00	15.00
d) Karnataka Road Development Corporation Ltd	5,000.00	5,000.00
Total	7,390.23	7,414.05

Relationship of the Investee with that of to the Company and ownership interest is disclosed below:

Name of the Entity and (Relationship)	Equity Shares	% of ownership Interest
a) Tungabhadra Minerals Private Limited (Associate Enterprise)	31,208 Equity Shares of Rs. 100 each fully paid (including Bonus Equity Shares of 15,604)	26%
b) Vijayanagara Minerals Private Limited (Joint Venture Enterprise)	3,000 Equity Shares of Rs.10 each fully paid	30%

Investment in Other Equity Shares - unquoted

Name of the Entity	Equity Shares	% of ownership Interest
a) The Hutti Gold Mines Company Limited	15,000 Equity Shares of Rs. 100 each fully paid	5%
b) Karnataka Road Development Corporation Ltd	5,00,000 Equity Shares of Rs. 1000 each fully paid	16%

The Aggregate carrying value of unquoted Equity Shares are as below

Particulars	As at March 31, 2022	As at March 31, 2021
Aggregate carrying value of unquoted investement	7,390.23	7,414.05

The Aggregate amount of impairment in value of Investments is Rs. Nil (Previous year Rs.Nil)

Note 3 : Trade Receivables

Particulars	As at March 31, 2022	As at March 31, 2021
A Trade Receivables considered good - Secured	-	-
B Trade Receivables considered good - Unsecured	9,492.83	9,536.15
C Trade Receivables Which have significant increase in Credit risk	137.44	137.44
Less : Allowance for doubtful debts	(137.44)	(137.44)
D Trade Receivables -Credit Impaired	-	-
Total	9,492.83	9,536.15

Note : Trade receivables Considered goods - Unsecured include an amount of Rs.14,00,08,735 (Previous year Rs.14,00,08,735) is receivable from a company which is a Joint venture.

Movement in allowance to credit losses in respect of trade receivables

Particulars	As at March 31, 2022	As at March 31, 2021
a) Balance as at the beginning of the year	137.44	137.44
b) Additions during the period	-	-
c) Utilised during the period	-	-
d) Balance as at the end of the year	137.44	137.44

Trade Receivables Ageing**Outstanding for following periods from due date of payment**

Particulars	Less than 6 Months	6 Months to 1 Years	1-2 Years	2-3 Years	More Than 3 Years	Total
As on 31st March, 2022						
i) Undisputed Trade Receivables – considered good	-	-	0.62	8.61	9483.60	9492.83
(ii) Undisputed Trade Receivables which have significant increase in credit risk	-	-	-	-	137.44	137.44
Less : Allowance for doubtful debts	-	-	-	-	-137.44	-137.44
(iii) Undisputed Trade Receivables –Credit impaired	-	-	-	-	-	-
iv) Disputed Trade Receivables – considered good	-	-	-	-	-	-
(ii) Disputed Trade Receivables which have significant increase in credit risk	-	-	-	-	-	-
(iii) Disputed Trade Receivables –Credit impaired	-	-	-	-	-	-
Total	0	0	0.62	8.61	9483.60	9492.83

Trade Receivables Ageing

Outstanding for following periods from due date of payment

Particulars	Less than 6 Months	6 Months to 1 Years	1-2 Years	2-3 Years	More Than 3 Years	Total
As on 31st March, 2021						
i) Undisputed Trade Receivables – considered good	-	-	207.2	40.96	9287.99	9536.15
(ii) Undisputed Trade Receivables which have significant increase in credit risk	-	-	-	-	137.44	137.44
Less : Allowance for doubtful debts	-	-	-	-	-137.44	-137.44
(iii) Undisputed Trade Receivables – Credit impaired	-	-	-	-	-	-
iv) Disputed Trade Receivables – considered good	-	-	-	-	-	-
(ii) Disputed Trade Receivables which have significant increase in credit risk	-	-	-	-	-	-
(iii) Disputed Trade Receivables – Credit impaired	-	-	-	-	-	-
Total	0	0	207.2	40.96	9287.99	9536.15

Note 4 : Other Financial Assets

(Amount in Lakhs)

Particulars	As at March 31, 2022	As at March 31, 2021
Balances with banks in Fixed Deposit Account having maturity date more than twelve month from reporting date		
a) Earmarked	2,276.96	1,715.40
b) Others - Fixed Deposit - Matured	-	1,500.00
c) Interest accrued and due on matured deposits	-	70.92
Total	2,276.96	3,286.32

4.1 Earmarked cash and bank balances consist of fixed deposit pledged against bank guarantee issued to different statutory authorities.

Note 5 : Deferred tax Assets (Net)

Particulars	As at March 31, 2022	As at March 31, 2021
a) Net Deferred tax Assets at the Beginning	943.12	1,171.57
b) Deferred Income tax Assets	-	-
Property Plant and equipment	42.97	(34.97)
Accrued Compensation to Employees	(32.32)	(217.97)
Other Timing differences	(33.14)	24.48
c) Deferred Income tax Liabilities	-	-
Property Plant and equipment	-	-
Total	920.63	943.12

Note 6 : Other non-current Assets

Particulars	As at March 31, 2022	As at March 31, 2021
a) Capital advances	522.37	227.60
b) Advances other than capital advances		
i) Balances with Government Authorities	7.83	7.83
ii) Other Advances		
i) Deposits with Statutory authorities and others	4,256.42	3,318.96
ii) Deposits with Government Departments	64.89	64.62
Total	4,851.51	3,619.00

- 6.1 Capital Advances include a sum of Rs. 137.92 lakhs (Previous year Rs. 137.92 Lakhs) paid to M/s. Coromandel Infotech India Ltd towards ERP Software installation. Due to the technical issue in implementation and updation of the Software, the Company has not paid the balance amount. Further Legal notice has been received from M/s. Coromandel Infotech India Ltd and the Case is in arbitration.
- 6.2 Further capital advance include Land advance of Rs. 1.07 lakhs (Previous year Rs. 1.07 Lakhs) paid towards Shivapura Land advance and Advances to others in the normal course of business and are subject to reconciliation & confirmations to be received from the parties.
- 6.3 Other Deposits include deposits with courts, pre-deposit with Income tax Authorities while filing Appeals, pre-deposit with Sales Tax Authorities while filing Appeals and other sundry security deposits with various service providers in the normal course of business and are subject to reconciliation & confirmations to be received from the authorities.

Note 7 : Inventories

Particulars	As at March 31, 2022	As at March 31, 2021
a) Finished goods - Stock of Ores and granites	6,452.74	6,535.16
b) Stores & Spares	59.28	46.99
Total	6,512.02	6,582.15

- 7.1 Inventory are valued at lower of cost and net realizable value, including necessary provision for obsolescence and is under First in First Out Method (FIFO)
- 7.2 Stock of Minerals & Granites held for a period over three years are not considered for inventory valuation.
- 7.3 Inventory lying at Mines produced by the Raising Cum sale contractors for a period over three years is taken as Nil and not valued.

Note 8 : Trade Receivables**(Amount in Lakhs)**

Particulars	As at March 31, 2022	As at March 31, 2021
A Trade Receivables considered good - Secured	-	-
B Trade Receivables considered good - Unsecured	156.84	818.70
C Trade Receivables Which have significant increase in Credit risk		
D Trade Receivables -Credit Impaired		
Total	156.84	818.70

Details of Trade Receivables (Unsecured, considered good) are as under

Particulars	As at March 31, 2022	As at March 31, 2021
a) Outstanding for a period exceeding six months	33.05	668.49
b) Other Trade receivables	123.79	150.21
Less Allowance for lifetime expected credit loss	156.84	818.70
Total	156.84	818.70

8.1 Receivables are classified as Trade Receivable, if it is in respect of amount due on account of sales in normal course of business & are subject to reconciliation & confirmations to be received from the parties.

8.2 Where no due date is specifically agreed upon, the normal credit period allowed by the company is taken into consideration for computing the due date which may vary depending upon the nature of goods and services sold and the type of customers etc.,

Trade Receivables Ageing
Outstanding for following periods from due date of payment

Particulars	Less than 6 Months	6 Months to 1 Years	1-2 Years	2-3 Years	More Than 3 Years	Total
As on 31st March, 2022						
i) Undisputed Trade Receivables						
– considered good	123.79	33.05	-	-	-	156.84
(ii) Undisputed Trade Receivables which have significant increase in credit risk	-	-	-	-	-	-
Less : Allowance for doubtful debts	-	-	-	-	-	-
(iii) Undisputed Trade Receivables						
–Credit impaired	-	-	-	-	-	-
iv) Disputed Trade Receivables						
– considered good	-	-	-	-	-	-
(ii) Disputed Trade Receivables which have significant increase in credit risk	-	-	-	-	-	-
(iii) Disputed Trade Receivables						
–Credit impaired	-	-	-	-	-	-
Total	123.79	33.05	0	0	0	156.84

Trade Receivables Ageing

Outstanding for following periods from due date of payment

Particulars	Less than 6 Months	6 Months to 1 Years	1-2 Years	2-3 Years	More Than 3 Years	Total
As on 31st March, 2022						
i) Undisputed Trade Receivables						
– considered good	150.21	668.49	-	-	-	818.70
(ii)Undisputed Trade Receivables which have significant increase in credit risk	-	-	-	-	-	-
Less : Allowance for doubtful debts	-	-	-	-	-	-
(iii)Undisputed Trade Receivables						
–Credit impaired	-	-	-	-	-	-
iv)Disputed Trade Receivables						
– considered good	-	-	-	-	-	-
(ii)Disputed Trade Receivables which have significant increase in credit risk	-	-	-	-	-	-
(iii)Disputed Trade Receivables						
–Credit impaired	-	-	-	-	-	-
Total	150.21	668.49	0	0	0	818.70

Note 9 (a) : Cash and cash equivalents

Particulars	As at March 31, 2022	As at March 31, 2021
a) Balance with banks		
i) In current account	1,02,128.55	281.22
b) Cheques in hand	-	31.35
c) Cash in hand	1.31	1.71
Total	1,02,129.85	314.28

Note 9 (b) : Other bank balances

Particulars	As at March 31, 2022	As at March 31, 2021
a) Deposits With Banks	2,31,507.45	2,79,440.15
Total	2,31,507.45	2,79,440.15

9b(1) Deposits with banks represents fixed deposit with various public / private / scheduled banks having the original maturity period of beyond three months and upto one year.

9b(2) The company has kept Fixed deposits in various Public /Private sector/Schedule banks which are stated at cost and interest accrued on the FD's are stated under the head Other Current Financial Assets as interest accrued on FD.

Note 10 : Loans

Particulars	As at March 31, 2022	As at March 31, 2021
Unsecured, considered good		
a) Loans to employees	2.29	2.94
Total	2.29	2.94

Note 11 : Other Financial Assets

Particulars	As at March 31, 2022	As at March 31, 2021
a) Advances to staff	49.18	31.07
b) Sundry dues realisable	229.14	546.15
c) Accrued Interest on deposits	5,136.85	4,029.07
Total	5,415.17	4,606.29

11.1 Staff Advance here includes Travelling, Head Office - Staff, Mine Staff which have not been reconciled and are subject to confirmations.

11.2 Other advances include advances given in the normal course of business and are subject to reconciliation and confirmations from the parties.

Note 12 - Current Tax Assets and Liabilities (Net)

(Amount in Lakhs)

Particulars	As at March 31, 2022	As at March 31, 2021
a) Advance Income tax / TDS	25,442.25	19,827.61
b) Refund receivable	4,939.73	3,865.26
	30,381.98	23,692.87
c) Less : Income tax provision	28,770.00	18,000.00
Total	1,611.98	5,692.87

The reconciliation of income tax provision to the amount computed by applying the statutory income tax rate to the income before income taxes is summarized as follows:

Particulars	As at March 31, 2022	As at March 31, 2021
a) Profit before income tax	1,07,751.26	65,960.59
b) Enacted tax rate in India (%)	25.17	28.60
i) Computed expected tax expenses	27,124.84	16,968.47
ii) Effect of Non - deductible expense	5,338.96	4,955.95
iii) Effect of deductible expense	3,406.21	3,657.38
iv) Remeasurement of defined employee benefit plans	(90.29)	27.50
v) Donation	377.52	377.52
vi) Tax Rounded	(0.36)	137.98
Income tax expenses	28,770.00	18,000.00

Note 13 : Other Current Assets

Particulars	As at March 31, 2022	As at March 31, 2021
Others		
a) Prepaid expenses	49.54	29.94
b) Balance with GST and other authorities	582.67	800.29
c) Travel Advances	30.17	30.88
Total	662.37	861.11

Note 14 : Equity Share Capital

Particulars	As at March 31, 2022	As at March 31, 2021
Authorised Share Capital		
700,000 Equity shares of Rs. 100 each	700.00	700.00
Issued, Subscribed and Paid Up		
6,00,000 Equity shares of Rs. 100 each	600.00	600.00
Total	600.00	600.00

Karnataka State Minerals Corporation Limited

Consolidated Statement of Changes in Equity for the year ended 31.03.2022

Standalone Statement of Changes in Equity for the year ended 31.03.2022

A. Equity Share Capital

(1) Current reporting period

Balance at the beginning of the current reporting period	Changes in Equity Share Capital due to prior period errors	Restated balance at the beginning of the current reporting period	Changes in equity share capital during the current year	Balance at the end of the current reporting period
600.00	-	-	-	600.00

(2) Previous reporting period

600.00	-	-	-	600.00
--------	---	---	---	--------

B. Other Equity

(1) Current reporting period

	Share application money pending allotment	Equity component of compound financial instruments	Reserves and Surplus					Debt instruments through Comprehensive Income	Equity Instruments through Other Comprehensive Income	Effective portion of Cash Flow Hedges	Revaluation surplus	Exchange differences on translating the financial statements of a foreign operation	Other items of Other Comprehensive Income (specify nature)	Money received against share warrants	Total
			Capital Reserve	Securities Premium	Other Reserves (specify nature)	Retained Earnings	Equity Instruments through Comprehensive Income								
Balance at the beginning of the current reporting period			2605.36			2,49,140.33						(864.84)		2,50,880.84	
Changes in accounting policy/prior period errors						-								-	
Restated balance at the beginning of the current reporting period						-								-	
Total Comprehensive Income for the current year						-								-	
Dividends						(14,179.98)								(14,179.98)	
Transfer to retained earnings						79,067.90								78,709.15	
Any other change (to be specified)						-						(358.75)		-	
Balance at the end of the current reporting period						3,14,028.25						(1,223.59)		3,15,410.01	

(1) Previous reporting period

Balance at the beginning of the current reporting period			2605.36			2,37,107.92						(974.11)		2,38,739.17
Changes in accounting policy/prior period errors						(30,632.82)								(30,632.82)
Restated balance at the beginning of the current reporting period						-								-
Total Comprehensive Income for the current year						-								-
Dividends						(3,000.00)								(3,000.00)
Transfer to retained earnings						45,665.23						109.27		45,774.50
Any other change (to be specified)						-								-
Balance at the end of the current reporting period						2,49,140.33						(864.84)		2,50,880.84

Reconciliation of shares outstanding at the beginning and at the end of the period:

Particulars	As at March 31, 2022	As at March 31, 2021
	No. of Shares	No. of Shares
Outstanding as at Opening Date	6.00	6.00
Add Issued during the period	-	-
Less Buy Back during the period	-	-
Outstanding as at Closing Date	6.00	6.00

Particulars	As at March 31, 2022	As at March 31, 2021
	₹	₹
Outstanding as at Opening Date	600.00	600.00
Add : Issued during the period	-	-
Less: Buy Back during the period	-	-
Outstanding as at Closing Date	600.00	600.00

The details of shares in the Company held by each shareholder holding more than 5% shares

Name of the Share Holder	As at March 31, 2022	As at March 31, 2021
Govt of Karnataka (No. of shares)	5,95,000	5,95,000
% of Share holding	99.17%	99.17%
Total	5,95,000	5,95,000

Rights and restrictions attached to equity shares

The company has only one class of share i.e equity shares having the face value of Rs.100 per share. Each holder of equity share is entitled to one vote per share.

Share Holding of Promoters

Shares held by Promoters at the end of the year	As at March 31, 2022			As at March 31, 2021		
	No of shares	% of total Shares	% change during the year	No of shares	% of total Shares	% change during the year
Equity Shares :						
1 Govt of Karnataka	595000	99.17%	0%	595000	99.17%	0%
2 KSSIDC	5000	0.83%	0%	5000	0.83%	0%
Total	6,00,000	100%		6,00,000	100%	

Note 15 : Other Equity**(Amount in Lakhs)**

Particulars	As at March 31, 2022	As at March 31, 2021
Retained Earnings	3,15,410.01	2,50,880.84
Total	3,15,410.01	2,50,880.84

Retained earnings

Particulars	As at March 31, 2022	As at March 31, 2021
Balance at the beginning of the year	2,50,880.84	2,38,739.17
Add Adjustment on adoption of Ind AS 116	-	642.88
Add Expenses earlier years capitalized	-	10.88
Add Estimation reworked on MCP - FMCP	-	1,189.52
Add Withdrawal of amortisation of FMCP	-	1,100.27
Add Expenses incurred now reversed and treated as current assets	-	0.44
Add Corporate Social responsibility	-	21.00
Add Adjustment on carrying amount VMPL & TMPL	-	225.71
Less Interest on fixed deposit reversed	-	(630.98)
Less Provision for expenses incurred for earlier period	-	(164.08)
Less Depreciation of Property, plant and equipment of earlier years	-	(428.84)
Less Machinery Hire charges	-	(97.96)
Less Mining lease expenses of earlier years	-	(81.50)
Less Provision for Mine closure expenses for Non Working Mines	-	(30,340.18)
Less Provision for Mine closure expenses for surrender mines	-	(2,079.98)
Adjusted balance as on April 1, 2020	2,50,880.84	2,08,106.35
Add Profit for the year	79,067.90	45,665.23
Add Other comprehensive income arising from remeasurement of defined benefit obligation net of income tax	(358.75)	109.27
Add Payment of Dividend on equity shares	(14,179.98)	(3,000.00)
Balance at the end of the year	3,15,410.01	2,50,880.84

Note 16 : Other financial liabilities

Particulars	As at March 31, 2022	As at March 31, 2021
a) Security and Earnest Money Deposit	727.71	803.11
Total	727.71	803.11

16.1 Statutory liabilities represent ;

- (a) Demand of Rs. 84,000 per Hectare on leased land from the Department of Mines & Geology as Environment Protection Fees towards Non Forest Lands during the year 2009-10. The total demand would be Rs. 4489.74 Lakhs (Previous year Rs. 4489.74 Lakhs) however the company has paid only sum of Rs. 2585.51 Lakhs (Previous year Rs. 2585.51 Lakhs) during Financial Years 2009-2010 to 2021-2022 on working mines and balance payable amount of Rs. 1904.24 Lakhs (Previous year Rs. 1904.24) Lakhs. It is also learnt that, private miners have filed a writ petition in The Hon'ble High Court vide WIP No. 10040-10089/2009 against the levy of EPF.

Note 17 : Provisions

Particulars		As at March 31, 2022	As at March 31, 2021
a)	Employee benefits		
	-Leave encashment	494.03	1,061.58
	-Gratuity	271.77	0.10
	-Retirement Benefits (Superannuation)	47.31	299.23
b)	Others	-	-
	-Mine closure	51,284.25	65,865.15
Total		52,097.36	67,226.06

17.1 Movement of provisions to Employee benefits as required by Ind AS 37 are provided below ;

Particulars		Gratuity	Leave encashment
Balance at the beginning of the period		63.11	1,376.16
Add	Provision for the year	433.04	352.26
Less	Payment made during the year	41.20	332.64
Balance as at the end of the period		454.95	1,395.78
Non current portion		271.77	494.03
Current portion		183.18	901.75

Particulars		Superannuation
Balance at the beginning of the period		413.81
Add	Provision for the year	41.35
Less	Payment made during the year	366.50
Balance as at the end of the period		88.66
Non current portion		47.31
Current portion		41.35

17.2 Movement of provisions and other information relating to Employee benefits as required by Ind AS 37 are provided in Note No.26.

17.3 The company has provided the Superannuation provision for employees who are drawing basic salary of more than Rs 8,400. As the approval from the government has not been received, the amount is not transferred to Superannuation Trust Fund.

17.4 Provision for Mine Closures expenses includes Afforestation, backfilling, and Rehabilitation obligation Rs 51284.25 lakhs outstanding as on March 2022 (March 31, 2021: Rs 65865.15 lakhs). These amounts becomes payable upon closure of the Mines and are expected to be incurred over a period of life of the Mines/Quarry.

17.5 Movement of provision of Mine closure liability (Amount in Lakhs)

Particulars		As at March 31, 2022	As at March 31, 2021
Balance at the beginning of the period		65,865.15	34,322.84
Less	Excess provision for mine closure expenses of earlier years upon reworking of mine closure estimates ;		
	-Reversal of FMCP through Other Equity - Retained earnings	-	1,189.52
	-Reworking of mine closure estimates since adjusted in PPE	-	2,838.70
Add	Reworking of earlier year mine closure expenses relating to surrendered / cancelled mines since adjusted in Other Equity	-	2,079.98
Add	Reworking of earlier year mine closure expenses relating to Non Working mines since adjusted in Other Equity	-	30,340.18

Modified balance after adjusting the prior period items	65,865.15	70,771.22
Add Provisions for mine closure plan during the period FMCP Surrendered	2,528.23	
Add Provisions for mine closure plan during the period PMPC		1,697.68
Add Provisions for mine closure plan during the period FMCP Non Working Mines	1,539.54	1,468.46
Add Provisions for mine closure plan during the period FMCP Working Mines	1,503.55	
Less Expenses incurred / provisions withdrawn during the period	20,152.23	15.78
Balance as at the end of the period	51,284.25	65,865.15

Note 17A : Other Non-current liabilities

Particulars	As at March 31, 2022	As at March 31, 2021
Statutory Liabilities	233.75	275.12
Total	233.75	275.12

17A.1 Statutory liabilities includes

- (a) Forest development tax payable amounting to Rs.233.75 Lakhs (Previous year Rs. 233.75 Lakhs).

Note 18 : Trade Payables

Particulars	As at March 31, 2022	As at March 31, 2021
Trade Payables		
Dues to Micro Enterprises and Small Enterprises	-	-
Dues to Other than Micro Enterprises and Small Enterprises	2,637.66	3,133.93
Total	2,637.66	3,133.93

- a) Trade Payable in respect of amount due on account of purchases/services received in normal course of business & are subject to reconciliation & confirmations to be received from the parties.

The amount due to Micro and Small Enterprises as defined in the "The Micro, Small and Medium Enterprises Development Act, 2006' has been determined to the extent such parties has been identified on the basis of information available with the company. The disclosures relating to Micro and Small Enterprises are as under;

Particulars	As at March 31, 2022	As at March 31, 2021
i) The Principal amount and remaining unpaid to supplier as at the end of the year	Nil	Nil
ii) The interest due thereon remaining unpaid to supplier as at the end of the year	Nil	Nil
iii) The amount of interest due and payable for the period of delay in making payment (which have been paid but beyond the appointed day during the year) but without adding the interest specified under this Act.	Nil	Nil
iv) The amount of interest accrued during the year and remaining unpaid at the end of the year.	Nil	Nil
Total	-	-

Trade payables Ageing

Outstanding for following periods from due date of payment

Particulars	Less than 1 year	1-2 years	2-3 years	More than 3 Years	Total
As on 31st March, 2022					
i) MSME					
ii) Others	311.15	-	358.54	1967.98	2637.66
iii) Disputed dues – MSME					
(iv) Disputed dues – Others					
Total	311.15	-	358.54	1967.98	2637.66

Trade payables Ageing

Outstanding for following periods from due date of payment

Particulars	Less than 1 year	1-2 years	2-3 years	More than 3 Years	Total
As on 31st March, 2021					
i) MSME					
ii) Others	412.79	380.38	0.01	2340.75	3133.93
iii) Disputed dues – MSME					
(iv) Disputed dues – Others					
Total	412.79	380.38	0.01	2340.75	3133.93

Note 19 : Other financial liabilities

(Amount in Lakhs)

Particulars	As at March 31, 2022	As at March 31, 2021
a) Provision for employee benefits		
Salary & Reimbursements	78.30	181.68
b) Creditors for expenses	1,838.08	654.25
c) Retention Money	633.61	811.48
d) Security Deposits	114.29	113.91
e) Book overdrawn balance in Current Account	-	303.33
Total	2,664.27	2,064.65

- 19.1 Book overdrawn balance is Current Account of Bank/s include overdrawn balance at the close of the year since regularised in the first week of the ensuing financial year.

Note 20 : Other Current Liabilities

Particulars	As at March 31, 2022	As at March 31, 2021
a) Advance from customers	1,454.49	1,265.20
b) Provision for employee benefits		
Contribution to PF	17.95	17.02
Family Pension Fund	4.24	5.52
Pension & Leave Salary Contribution	7.98	6.85
Provision for Bonus, incentives and other benefits	1,040.08	1,224.74
c) Statutory Liabilities	5,923.85	4,664.93
d) Other Current liabilities	-	-
Total	8,448.58	7,184.27

20.1 Statutory Liabilities includes TDS, TCS, Royalty, Cess, Goods & Service Tax, Statutory amount Payable towards NMET and DMF on Minerals outstanding as on March 2022 is Rs 16.38 Cr payable to Govt .

Note 21 : Provision

Particulars	As at March 31, 2022	As at March 31, 2021
Provision for employee benefits		
i) Gratuity Fund	183.18	63.02
ii) Retirement Benefits (Superannuation)	41.35	114.58
iii) Leave Encashment	901.75	314.58
Total	1,126.28	492.17

Notes forming part of the Consolidated financial statement for the year ended March 31, 2022

Particulars	Year ended	
	March 31, 2022	March 31, 2021
Note 22 : Revenue from Operations		
Sale of Ore & Granites		
- Iron Ore	1,21,860.41	91,651.64
- Granites	2,332.26	1,035.05
- Other minerals	1,551.35	1,615.11
	1,25,744.02	94,301.80
Sale of Services		
- Loading Charges	1,174.38	1,681.26
- Weighment Charges Collected	13.57	11.20
	1,187.95	1,692.46
Total	1,26,931.96	95,994.26

Revenue by type of contract

Fixed price and volume based	1,977.91	2,207.14
Products	1,24,954.05	93,787.12
Total	1,26,931.96	95,994.26

Note 23 : Other Income

Particulars	Year ended	
	March 31, 2022	March 31, 2021
Interest on Deposits with Banks	13,347.89	13,676.86
Interest on Income Tax Refund	51.74	609.21
Dividend Income	225.65	75.00
Rental Income	1.72	1.20
Sale of Scrap	12.00	0.17
Profit on Sale of Assets	25.29	2.72
Other Income	499.76	53.77
Liability written back(PMCP)	19,927.75	
Award Received	-	10.00
Total	34,091.81	14,428.93

a. Sale is recognised on raising of delivery note signifying the transfer of control to the buyer.

b. Leased/reserved for operation by the State Government and marketing of the Minerals & Granites.

1. The Mining/Quarry Leases by MML:

- a. 41 Mining Leases -About 6606.16 HA
- b. 38 Quarry Leases - About 685.94 Acres

3. Non-Working Mines/Quarries:

- a. 26 Mines - About 4808.53 HA
- b. 10 Quarries - About 267.43 Acres

5. Mines/Quarries Surrendered

- a. 10 Mining Leases - About 792.32 HA
- b. 20 Quarries - About 250.37 Acres

2. The Working Mines/Quarries:

- a. 5 Mines - About 971.71 HA
- b. 8 Quarries - About 168.14 Acres

4. Application for ML/QL pending with Govt

- a. 1 Mining Leases - About 158.40 HA
- b. Quarry Leases - Nil

6. Mines/Quarries Cancelled

- a.1 Mining Leases - About 33.60 HA (UIOM)
- b. Quarry Leases - Nil

c. An area of 35.5 hectre out of 168 hectare in Subbarayanahalli iron ore mines and 36.5 hectare out of 621.59 hectare in Thimmappanagudi iron ore mines which originally leased to the company were subsequently leased to Sri B. Kumara Gowda and Sri H Rangan Gowda respectively by Department of Mines & Geology, Govt of Karnataka.

d. The development incentive of Rs. 12.73 Lakhs is yet to be recovered from the contractors as the matter is under Litigation. The company intends to account for the same on Receipt basis.

e. An amount of Rs. 13.04 lakhs being the penalty recoverable for the shortfall in supply of Iron Ore from an Ore raising contractor has not been considered in the accounts as the matter has been referred to Arbitration.

Note 24 : Cost of materials consumed**(Amount in Lakhs)**

Particulars	Year ended	
	March 31, 2022	March 31, 2021
Stock at the beginning the year	46.99	57.89
Add : Purchase of Stores and Spares	476.31	451.76
Less : Stock at the closing of the year	59.28	46.99
Stores and spares consumed	464.02	462.65

Note 25 : (Increase) / Decrease in Inventories of finished goods

Particulars	Year ended	
	March 31, 2022	March 31, 2021
Opening stock (A)		
Minerals, Granite blocks - Finished goods	6,535.16	8,191.61
Closing stock (B)		
Minerals, Granite blocks - Finished goods	-	-
	6,452.74	6,535.16
(Increase)/ Decrease in Inventories	82.42	1,656.45

Note 26 : Employee Benefit expense

Particulars	Year ended	
	March 31, 2022	March 31, 2021
Contribution to Provident Fund & Other Funds	329.98	431.00
Employees Retirement Gratuity	73.52	172.06
Salaries, Wages & Bonus	3,559.08	3,550.10
Labour & Staff Welfare	139.81	129.47
Total	4,102.38	4,282.64

26.1 Provident fund

In accordance with Indian law, eligible employees of the Company are entitled to receive benefits in respect of provident fund, a defined contribution plan, in which both employees and the Company make monthly contributions at a specified percentage of the covered employees' salary.

26.2 Superannuation fund

Superannuation plan is a defined contribution scheme. The Company makes provides 8.33% on basic salary for the employees who are drawing basic salary of more than Rs 8,400 and not eligible for bonus. During the year, company has provided an amount of Rs. 41.35 lakhs (Previous year Rs.47.31 lakhs).

26.3 Retiring Gratuity

The Company has an obligation towards gratuity, a defined benefit retirement plan covering eligible employees. The plan provides for a lump-sum payment to vested employees at retirement, death while in employment or on termination of employment as per the Gratuity Act 1972. Vesting occurs upon completion of five years of service. The Company makes annual contributions to Life Insurance Corporation of India. The Company accounts for the liability for gratuity benefits payable in the future based on an actuarial valuation.

26.4 The provisions towards gratuity and leave encashment are made by actuarial valuation in terms of provisions of Ind AS 19.

26.5 Details of Benefit Obligation and Plan Assets

(a) Table showing Reconciliation of present value of defined benefit obligation

(Amount in Lakhs)

Particulars	Gratuity		Leave encashment	
	March 31, 2022	March 31, 2021	March 31, 2022	March 31, 2021
Changes in the present value of obligation				
Present value of obligation as at the beginning	3,474.05	3,892.43	1,345.70	1,400.45
Interest cost	217.00	272.47	84.04	98.03
current service cost	96.06	105.22	120.64	74.16
Benefit paid	(658.12)	(675.34)	(255.55)	(338.87)
Actuarial(Gain)/ Loss on the Obligation	348.33	(120.73)	100.96	111.93
Present value of Obligation as at the End	3,477.33	3,474.05	1,395.78	1,345.70

(b) Changes in the plan assets

Particulars	Gratuity		Leave encashment	
	March 31, 2022	March 31, 2021	March 31, 2022	March 31, 2021
Fair value of plan Assets as at the beginning	3,433.62	3,281.29	-	-
Expected return of Plan assets	215.65	227.46	-	-
Employer's Contributions	41.64	611.67	255.55	338.87
Benefit Paid	(658.12)	(675.34)	(255.55)	(338.87)
Actuarial (Gain) / Loss on obligation	(10.42)	(11.46)	-	-
Fair value of Plan Assets as at the end	3,022.38	3,433.62	-	-

(c) Expenses Recognised in the Profit and Loss Account

Particulars	Gratuity		Leave encashment	
	March 31, 2022	March 31, 2021	March 31, 2022	March 31, 2021
Current Service Cost	96.06	105.22	120.64	74.16
Interest Cost	217.00	272.47	84.04	98.03
Net Actuarial (Gain)/Loss recognised in the Period	(215.65)	(227.46)	100.96	111.93
Expenses Recongised in statement of Profit and Loss	97.41	150.23	305.63	284.12

(d) Remeasurement of net defined benefit liability / asset recognised in the Other Comprehensive Income include;

Particulars	Gratuity	
	March 31, 2022	March 31, 2021
Return of plan assets excluding interest income - (gain) / loss	10.42	11.46
Actuarial loss arising from financial assumptions	97.94	11.82
Actuarial (gains) / loss arising from experience adjustments	250.39	(132.55)
	358.75	(109.27)

(e) The principal assumptions used for the purpose of actuarial valuation of these defined benefit plans are as follows:

Particulars	Gratuity		Leave encashment	
	March 31, 2022	March 31, 2021	March 31, 2022	March 31, 2021
Discounted rate	5.79%	6.90%	5.79%	6.90%
Expected return on plan assets	5.79%	7.00%	0.00%	7.00%
Expected rate of salary Increase	7.00%	7.00%	7.00%	7.00%
Average future service	3.45	4.11	3.42	4.08
Mortality Table	IALM (2012-14) Ultimate		IALM (2012-14) Ultimate	
Retirement age	60	60	60	60

(f) The expected future contribution and estimated future benefit payments from the fund are as follows:

Particulars	For the year ended March 31, 2022	
	Gartuity	Leave encashment
2022	744.36	293.57
2023	750.15	174.20
2024	617.25	149.99
2025	524.59	131.52
2026	321.67	74.33
Thereafter	453.50	117.93

(g) Sensitive Analysis

Significant acturial assumptions for the determination of the defined benefit obligation are discount rate, expected salary increase and withdrawal rates. The sensitive analysis below have been determined below, have been determined based on reasonably possible changes of the assumptions occurring at end of the reporting period, while holding all other assumptions constant. The result of sensitivity analysis is given below;

Particulars	For the year ended March 31, 2022			
	Gratuity		Leave encashment	
	Decrease	Increase	Decrease	Increase
Change in discounting rate (delta effect of + / - 1%)	3,565.57	3,393.72	1,440.79	1,353.94
Change in rate of salary increase (delta effect of + / - 1%)	3,395.04	3,561.06	1,356.29	1,437.43
Change in rate of withdrawal rates (delta effect of + / - 1%)	3,484.76	3,470.16	1,399.58	1,392.20

26.6 Company has made a provision for Employee Retirement Gratuity of Rs. 73.52 Lakhs for the current financial year 2021-22 (previous year Rs. 172.06 lakhs).

Note 27 : Finance Cost

Particulars	Year ended	
	March 31, 2022	March 31, 2021
Bank Guarantee Charges	22.59	4.19
Bank Charges	1.96	2.65
Interest on Income Tax	0.36	1.37
Interest to Others	45.24	45.36
FMPC - Finance Cost	606.61	501.71
Interest -Sales Tax/GST	0.00	11.99
Interest - EPF	77.80	-
Interest - Royalty	0.77	-
Total	755.34	567.27

Note 28 : Depreciation & Ammortization**(Amount in Lakhs)**

Particulars	Year ended	
	March 31, 2022	March 31, 2021
Depreciation on Property, plant and equipment	598.82	805.57
Amortization of intangible and other assets	35.74	35.44
Total	634.56	841.01

Note 29 : Other Expenses

Particulars	Year ended	
	March 31, 2022	March 31, 2021
A. Operational Expenses		
-Royalty & Cess	16,334.25	12,280.60
-Mining Lease Expenses	74.18	43.01
-Afforestation Charges	4.92	0.97
-Carriage Inwards	4.88	6.07
-Drilling and Exploration Charges	112.20	121.14
-Loading charges	71.09	121.82
-Machinery hire charges	4,666.97	4,435.65
-Mining Sub-Contract expenditure	1,553.87	830.67
-Pattadar compensation	1.91	3.54
-Repair and Maintenance	92.77	87.41
-R & R Expenses	0.07	32.50
-Stone cutter wages	6.49	6.35
-Mine Closure Expenses - Progressive Mine	-	1,095.30
-Mine Closure Expenses - Surrendered/cancelled mines	2,528.23	100.67
-Mine Closure Expenses - Non Working Mines	1,539.54	1,468.46
-District Mineral Fund (DMF)	4,904.13	3,684.91
-National Mineral Exploration Trust (NMET)	318.73	240.07
-Net Present value For Mining Leases	-	-
-Special Purpose Vehicle (CEC)	10,596.50	7,973.99
-Water charges	8.37	8.87
-Sand Expenses	87.63	
-Titaniferrous. Magnetite Expenses	77.59	12.50
Total A	42,984.30	32,554.50

B. Administration Expenses		
-Auditors Remuneration		
- for Statutory Audit fees	5.50	5.00
- for taxation Matters	-	0.85
- for out of pocket expenses	-	-
-Board Meeting Expense	-	0.45
-Books & Periodicals	1.95	1.48
-Corporate Social Responsibility	1,034.80	1,282.59
-Directors Sitting Fees	0.71	0.78
-Donation - Chief Ministers Relief Fund	1,500.00	1,500.00
-Electricity charges	18.13	15.69
-Entertainment expenses	27.97	11.77
-Insurance	19.03	17.72
-Legal & Professional charges	583.88	405.37
-Membership Subscription Fees	13.02	7.43
-Miscellaneous expenses	11.29	36.98
-Postage & Telegram, Telephone & Trunk Calls	17.49	18.36
-Professional Tax Renewal Fees	0.43	0.43
-Printing & stationary	20.13	11.36
-Rates & taxes	38.80	45.95
-Rent	123.75	117.08
-Security charges	153.45	162.21
-Sponsorship	18.25	0.45
-Training & development	6.48	-
-Travelling Expenses	34.78	25.55
-Sales Tax	4.02	14.09
-Dead/Surface Rent	32.79	22.72
-Service Tax Paid	-	76.76
-Vehicle Hire Charges	2.50	2.77
-Penalty	0.00	
Total B	3,669.15	3,783.84

(Amount in Lakhs)

C. Selling Expenses		
-Carriage Outwards	0.02	0.84
-Sampling and Analysis	11.86	12.99
-Sales Promotion Expenses	218.43	36.38
-MSTC Commission (CEC+Scrap)	326.20	241.32
Total C	556.51	291.53
Total (A+B+C)	47,209.96	36,629.87

29.1 As per the Notification No 10 of The Mines & Minerals (Development & Regulation) Amendment Act 2015 the company has to collect DMF (District Mineral Foundation) @30% on royalty and NMET (National Minerals Exploration Turst) @ 2%on Royalty on Notified Minerals.

29.2 Sale of Minerals include sale of Titaniferrous Magnetite of Thagadur Chromite Mines where the lease is cancelled, material as been supplied on behalf of DMG to the customer, and related amount shown as Titaniferrous Magnetite expenses under Operating expenses.

Note 30 : Segmental Reporting

Company has considered operating Iron ore mines and granite quarries as primary segment.

Segment wise information

Particulars	Year ended	
	March 31, 2022	March 31, 2021
Revenue		
Iron Ore	1,23,034.79	93,332.90
Granite	2,302.50	1,035.05
Others	1,594.68	1,626.31
Other Income	34,091.81	14,428.93
	1,61,023.77	1,10,423.19
Expenditure		
Iron Ore	37,592.11	33,027.34
Granite	2,425.46	933.91
Others	12,596.55	9,637.63
Depreciation & Amortization	634.56	841.01
	53,248.68	44,439.89
Profit before tax	1,07,775.09	65,983.30
Provision for Tax	(28,770.00)	(18,000.00)
Deferred Tax	(22.49)	(228.45)
Other Comprehensive Income	(249.63)	(1,957.64)
Share of Net Profits/ (Loss) of Associates and Joint Ventures accounted for using equity method	(23.83)	(22.71)
Profit / Loss after Tax	78,709.15	45,774.50
Net Profit after Dividend & Dividend Tax	78,709.15	45,774.50

Segment Assets

Particulars	Year ended	
	March 31, 2022	March 31, 2021
Iron Ore	13,929.82	14,351.66
Granite	1,255.42	786.68
Un allocated Assets	-	-
Deferred tax asset	920.63	943.12
Investment	7,390.23	7,414.05
Other Assets	3,60,449.53	3,09,164.64
Total Segment Assets	3,83,945.63	3,32,660.16

Segment Liabilities

Particulars	Year ended	
	March 31, 2022	March 31, 2021
Iron Ore	8,727.88	5,505.11
Granite	5,335.34	6,085.41
Unallocated liabilities	-	-
Equity	3,16,010.01	2,51,480.84
Other Liability	53,872.39	69,588.79
Total Segment Liabilities	3,83,945.63	3,32,660.16

Note 31 : Contingent Liabilities
A. Contingent liabilities to the extent not provided for:

Particulars	Year ended	
	March 31, 2022	March 31, 2021
Bank guarantees issued by the banks on behalf of the company	1,146.81	757.68

Contingencies and law Suits

The Company is subject to legal proceedings and claims (including tax assessment orders/ penalty notices) which have arisen in the ordinary course of its business. Some of the claims involve complex issues and it is not possible to make a reasonable estimate of the expected financial effect, if any, that will result from ultimate resolution of such proceedings. However, the resolution of these legal proceedings is not likely to have a material and adverse effect on the results of operations or the financial position of the Company.

In the ordinary course of business, the Company faces claims and assertions by various parties. The Company external legal counsel, wherever necessary. The company records a liability for any claims where a potential loss is probable and capable of being estimated and discloses such matters in its financial statements, if material. For potential losses that are considered possible, but not probable, the company provides disclosure in the financial statements but does not record a liability in its accounts unless the loss becomes probable.

The following is a description of claims and assertions where a potential loss is possible, but not probable. The company believes that none of the contingencies described below would have a material adverse effect on the company's financial condition, results of operations or cash flows.

a) In respect of the following contingent liabilities the management is not in a position to post with development during the financial year 2021-22

i) The company has withdrawn the writ petition filed against the demand for Forest Development Tax for the period from 1-4-2000 to 26-08-2008. After reconciliation as directed by the Government of Karnataka the amount payable Rs. 7116.51 Lakhs as arrived by the company. The company has paid Rs. 3500.00 Lakhs during F.Y.2010-11 and Rs. 3616.51 Lakhs during the F.Y 2013-2014 of which the company has raised debit notes for Rs. 6012.31 Lakhs on the Buyers account against their undertakings/ credit balance available with the company, which are not acknowledged by the parties. Balance Rs. 1104.20 Lakhs being the difference amount was written off during the FY 2011-12. But actual liability payable to government is Rs 6148.87 Lakhs the excess amount paid amounting to Rs. 967.64 Lakhs (7116.51 Lakhs -6148.87 Lakhs) to be receivable from the government and the debit note raised on the buyers to the extent of Rs. 967.64 Lakhs to be revised after reconciliation.

ii) The company is making FDT payment on the sales effected after 26.08.2008 on advoleram basis either @ 12% or @ 6%. However In addition to the above there is an additional demand of Rs. 5837.90 Lakhs from the Department of Forest as FDT @ 12% on NMDC/MML/DMG (IBM) indexed rates whichever is higher instead of advoleram based tariff. Company requested the Government of Karnataka to waive the demand from Forest Department. As on 05-12-2014 Company has received letter from Office of the Additional chief Secretary, Dept of Forest & Environment stating rates adopted by the company is treated as a bench mark rate for calculation of Forest Development Tax. Hence the above demand waiver is awaited from the government.

- iii) The Company has received demand for Rs. 78.48/- Lakhs for Ubbalagundi Iron Ore Mines by the Deputy conservator of forests vide their letter No.STR/FDT/MML/995/2015-16 towards Arrears and Interest on FDT for the period 2009 to 2015, as per the Hon'ble Court order in W.P.No.863/2009 dated : 28.05.2009. Subsequently Chief Conservator of Bellary raised demand notice to pay the FDT arrears along with Interest Rs. 319.25 Lakhs Vide their letter No.MNG/CR-67/92-93(MML)dt.11-03-2020.
- iv) The Company has received demand for Rs. 5685.05/- Lakhs for Thimmappanagudi Iron Ore Mines by the Deputy conservator of forests vide their letter No.STR/FDT/MML/995/2015-16 towards Arrears and Interest on FDT for the period 2009 to 2015, as per the Hon'ble Court order in W.P.No.863/2009 dated : 28.05.2009. Subsequently Chief Conservator of Bellary raised demand notice to pay the FDT arrears along with Interest Rs. 10606.14 Lakhs Vide their letter No.MNG/CR-67/92-93(MML) dt.11-03-2020.
- v) The Company has received demand for Subbarayanahalli Ironore Mines by Chief Conservator of Bellary raised demand notice to pay the FDT arrears along with Interest Rs. 4240.24 Lakhs Vide their letter No.MNG/CR-67/92-93 (MML) dt.11-03-2020.
- vi) Income tax payable for AY 2009-10 amounting to Rs.620.69 Lakhs arising out of order passed u/s.143(3) read with section 263 dated 26.06.2014 has not been acknowledged as debt as the company has preferred first appeal before CIT (A), Bengaluru and the orders are awaited.
- vii) Income tax liability for AY 2013-14 amounting to Rs.122.82 Lakhs has not been acknowledged as debt as the company has preferred second appeal before ITAT, Bengaluru and has been disposed off in favour of the company on 07-03-2022.
- viii)Income tax demand as per Demand notice dated 13.12.2016 for AY 2014-15 amounting to Rs.537.16 Lakhs has not been acknowledged as debt as the company has preferred Second appeal before ITAT, Bangalore and ITAT has disposed off the appeal in favour of the company vide order dated 07-03-2022. Company has paid pre-appeal deposit of Rs.80.58 Lakhs and balance amount was adjusted out of refunds due for AY 2008-09 and Rs.24.18 Lakhs for AY 2012-13.
- ix) Income tax claims against the Company amounting to Rs.538.37 Lakhs for AY 2016-17 has not been acknowledged as debt since the said amount has already been reduced upon conclusion of rectification application and balance tax payable as per rectification order u/s.154 dated January 3, 2019 is Rs.19.25 Lakhs. Company has preferred first appeal before the CIT (Appeals) disputing demand of Rs.538.37 Lakhs and orders are awaited. Balance payable is already adjusted out of the refund amount due.
- x) Income tax liability for AY 2017-18 of Rs.785.13 Lakhs (adjusted out of refund due) has not been acknowledged as debt as the company has preferred an appeal before First AA and orders are awaited.
- xi) Income tax demand as per Demand notice dated 05.04.2021 for AY 2018-19 amounting to Rs.1148.83 Lakhs has not been acknowledged as debt as the company has preferred First appeal before first AA and orders are awaited. The company has pre-deposited amounting to Rs.372.09 Lakhs dated 29.04.2021.
- xii) Income tax demand as per Demand notice dated 22.08.2022 for AY 2020-21 amounting to Rs.663.61 Lakhs (adjusted out of refund due) has not been acknowledged as debt as the company has preferred First appeal before first AA and orders are awaited.

xiii) There is a demand of Rs. 84,000 per Hectare on leased land from the Department of Mines & Geology as Environment Protection Fees towards Non Forest Lands during the year 2009-10. The total demand would be Rs. 4489.74 Lakhs however the company has paid only sum of Rs. 2585.51 Lakhs during Financial Years 2009-22 on working mines and balance payable amount of Rs. 1904.24 lakhs on non working mines is shown under Non current liability.

xiv) There is a demand of Rs.19.01 Crores and Rs.11.43 Crores from the DMG as royalty arrears for the period 2009-10 to 2020-2021 in respect of Lease No.2629 and No.2605 vide their Letter No.2629/2021-22/3063 dated 08-10-2021 and 2605/2021-22/3061 dated 08-10-2021. Company protested the said demand for the withdrawal.

xv) As per the Notification No 10 of THE MINES AND MINERALS (DEVELOPMENT AND REGULATION) AMENDMENT ACT 2015 the company as to Pay DMF (District Mineral Foundation) @30% on royalty on Notified Minerals with effect from 12.01.2015.

xvi) There is a demand of Rs.11921.43 lakhs from the Department of Revenue issued by the commissioner of Central excise & Customs vide letter No. C. No. IV/01/22/2017 ST(A) TBG/546 dated 17.03.2021 for the period 2011-12 to 2016-17 regarding demand against availment of CENVAT credit under Rule 6(3) of CENVAT Credit Rules, 2004 and demand against other issues like Goods Transport Agency, Manpower supply, Director sitting fee, Works contract, Renting of Immovable property etc., The company has reversed the CENVAT Credit utilized by paying the cash. In such a case, the company is of the view that demand against rule 6(3)of CENVAT Credit Rules, 2004 does not arise. The appeal has been filed by the Commissioner of central Tax, Bengaluru south Commissionerate before Customs, EXCISE & Service Tax Appellate Tribunal on 23.09.2021. Company has paid a sum of Rs. 828.25 crores as deposit to the Department of revenue (Service Tax Authorities) on 31-03-2022 and reply has been submitted to appellate authority. There exists a contingent liability of Rs. 11921.43 lakhs.

xvii). There is a demand of Rs. 4100.71 lakhs against show cause notice from the office of the Principal Additional Director General, Directorate General of Goods & Services Tax Intelligence, bangalore Zone vide Letter No. F. No. Va/117/2017-18/BZU/5441/2020 dated 17th August 2020 for the period from 01.04.2016 to 30.06.2017 regarding Service tax on Royalty, District Mineral Fund, National Mineral Exploration Trust fee and Forest development Fee under Reverse charge mechanism. The company has paid a sum of Rs. 1869.47 lakhs during the period out of that a sum of Rs. 1383.39 lakhs as under protest.

xviii). In respect of Tungabadra Minerals Private Limited, associate enterprise the following are the contingent Liabilities.

- Disputed demands of Income tax Authorities of Rs.83644.42 Lakhs
- Guarantee given to Regional Controller of Mines issued by Bank of Baroda of Rs.23.47 Lakhs

B. Commitments

(Amount in Lakhs)

Particulars	Year ended	
	March 31, 2022	March 31, 2021
Estimated amount of contracts remaining to be executed on capital account & not provided for Property, plant & equipment - Building Construction at Sandur (net of advances)	88.14	87.00
Intangible Asset - ERP Software (net of advances)	124.64	124.64

C. List of Pending Cases Against the Company

The following Cases are pending against the Company as on March 31, 2021

Particulars	Year ended	
	March 31, 2022 No of cases	March 31, 2021 No of cases
Arbitration Cases	4	5
Cases pending at Trial Courts	18	17
Cases pending at Supreme Court	5	5
Cases pending at High Court	38	75
CGIT cum Labour Court Cases	29	14

All above cases are at different forums and at different stages, the impact on financial statements cannot be ascertained. Once the cases are decided, the same will be acknowledged and will be provided in books of Accounts.

Note 32 : Corporate Social Responsibility

a) Company is required to be spend is Rs.724.74 lakhs (Previous year Rs.574.00 Lakh) ;

b) Amount spent during the year ;

Particulars	Year ended	
	March 31, 2022	March 31, 2021
i) Construction/acquisition of any asset	88.50	437.42
ii) On purposes other than above (i) above	946.30	845.18
Total amount spent during the year	1,034.80	1,282.59

Note 33 : Related party disclosures

List of related parties where control exists and also related parties with whom transactions have taken place and relationships :

Name of the party	Nature of relationship
Vijayanagara Minerals Private Limited	Joint Venture Company
Thungabhadra Minerals Private Limited	Associate Company
S.Lingamurthy	Chairman
Shivananda Kapashi	Managing Director
B.B.Cauvery	Managing Director
Pankaj Kumar Pandey	Director
Dr.S.Selva Kumar	Director
Ponnuraj.V	Director
Dr.Ekroop Kaur	Director
Ravindra.P.N	Director
Ram Prashanth Manohar	Director
Prabhuling Kavalikatti	Director
M.Rudramurthy	Director
M.R.Patil	Director

The above information has been determined to the extent such parties have been identified on the basis of information provided by the company which has been relied upon by the auditors.

Name of the transactions with related parties	Relation with the company	Year ended	
		March 31, 2022	March 31, 2021
Expenses			
Directors Remuneration	Chairman	9.69	2.69
Directors Remuneration	Managing Director	14.98	17.35
Director sitting fees	Directors of the Company	0.71	0.78
Advance Received			
Salgaoncar Mining Industries Pvt Ltd	Substantial Interest in TMPL	1,068.34	1,117.41
Trade Receivables			-
JSW Steel Limited	Substantial Interest in VMPL	39.10	39.10

Note 34 : Earnings per share

Particulars	Year ended	
	March 31, 2022	March 31, 2021
i) Net profit after tax as per Statement of Profit and Loss attributable to equity share holders	79,067.90	45,665.23
ii) Weighted average of No. of Equity Shares used as denominator for calculating basis EPS	6.00	6.00
iii) Basic earnings per share (in Rupees)	13,178	7,611
iv) Diluted earnings per share (in Rupees)	13,178	7,611
v) Face value per equity share	100	100

Note 35 : Dividend remitted

Dividends proposed or declared after Balance sheet date but before the financial statements approved by the Board of Director for issue are not recognised as liability. No dividend is proposed for FY 22-23 till date.

The Board of Directors of the Company vide its meeting dated 14th February, 2022 has declared a dividend of Rs. 2363.33 per share for financial year 2020-21 in accordance with Section 123 of Companies Act, 2013. Subsequently, the Company has paid Rs. 14,179.98 Lakhs (Previous year: Rs. 3,000 Lakhs) as dividend to its resident shareholders .

Note 36 : Previous year figures have been regrouped wherever necessary to conform with the current year figures.

Note 37 : The company does not hold any benami property and no proceedings have been initiated or pending against the company for holding the benami property under the Benami Transactions (Prohibition) Act, 1988 and rules made thereunder.

Note 38 : The company is not declared as a willful defaulter by any bank or financial institution or other lender .

Note 39 : The company does not have any transactions with struck off companies under section 248 of the companies act 2013 or section 560 of the companies act, 1956.

Note 40 : There are no foreign currency imports and exports/expenditure during the financial year.

Note 41 : Financial Instruments

Financial assets at amortized cost

A financial asset shall be measured at amortized cost if both of the following conditions are met:

- The financial asset is held within a business model whose objective is to hold financial assets in order to collect contractual cash flows and
- The contractual terms of the financial asset give rise on specified dates to cash flows that are solely payments of principal and interest on the principal amount outstanding.

They are presented as current assets, except for those maturing later than 12 months after the reporting date which are presented as non-current assets. Financial assets are measured initially at fair value plus transaction costs and subsequently carried at amortized cost using the effective interest method, less any impairment loss.

Amortized cost is represented by security deposits, cash and cash equivalents, employee and other advances and eligible current and non-current assets.

Cash and cash equivalents comprise cash on hand and in banks and demand deposits with banks which can be withdrawn at any time without prior notice or penalty on the principal.

For the purposes of the cash flow statement, cash and cash equivalents include cash on hand, in banks and demand deposits with banks, net of outstanding bank overdrafts that are repayable on demand and are considered part of the Company's cash management system.

Non-derivative financial liabilities

Financial liabilities at amortized cost

Financial liabilities at amortized cost represented by trade and other payables are initially recognized at fair value, and subsequently carried at amortized cost using the effective interest method.

Fair values of financial assets and liabilities measured at amortised cost

The carrying amounts of trade receivables, short term deposits, cash and cash equivalents, trade payables are considered to be the same as their fair values, due to their short-term nature.

Significant estimates: The fair value of financial instruments that are not traded in an active market is determined using valuation techniques. The Company uses its judgment to select a method and makes suitable assumptions at the end of each reporting year.

FINANCIAL ASSETS	As at 31st March 2022			As at 31st March 2021		
	FVTPL	FVTOCI	Amortised cost	FVTPL	FVTOCI	Amortised cost
Investments	-	-	7,390.23	-	-	7,414.05
Trade receivables	-	-	9,649.68	-	-	10,354.85
Loans	-	-	2.29	-	-	2.94
Cash and cash equivalents	-	-	1,02,129.85	-	-	314.28
Other bank balances	-	-	2,31,507.45	-	-	2,79,440.15
Other financial assets	-	-	7,692.13	-	-	7,892.60
TOTAL	-	-	3,58,371.63	-	-	3,05,418.88

FINANCIAL LIABILITIES	As at 31st March 2022			As at 31st March 2021		
	FVTPL	FVTOCI	Amortised cost	FVTPL	FVTOCI	Amortised cost
Trade payables	-	-	2,637.66	-	-	3,133.93
Other financial liabilities	-	-	3,391.99	-	-	2,867.76
TOTAL	-	-	6,029.65	-	-	6,001.69

(1) Assets that are not financial assets (such as receivables from statutory authorities, prepaid expenses, advances paid and certain other receivables) as of 31st March 2022, and 31st March 2021, respectively, are not included.

(2) Other liabilities that are not financial liabilities (such as statutory dues payable, advances from customers and certain other accruals) as of 31st March 2022, and 31st March 2021, respectively, are not included.

Financial Risk Management

a) Risk management framework

The Company's Board of Directors has overall responsibility for the establishment and oversight of the Company's risk management framework.

The Company's risk management policies are established to identify and analyses the risks faced by the Company, to set appropriate risk limits and controls and to monitor risks and adherence to limits. Risk management policies and systems are reviewed regularly to reflect changes in market conditions and the Company's activities. The Company, through its training and management standards and procedures, aims to maintain a disciplined and constructive control environment in which all employees understand their roles and obligations.

The Board of Directors monitors the compliance with the Company's risk management policies and procedures, and reviews the adequacy of the risk management framework in relation to the risks faced by the Company.

The Company has exposure to the following risks arising from financial instruments:

Risk	Exposure arising from	Measurement	Management
Credit risk	Cash and cash equivalents, trade receivables, loans	Ageing analysis and Credit ratings	Diversification of bank deposits, credit limits and letters of credit
Liquidity risk	Other liabilities	Rolling cash flow forecasts	Availability of deposits with differing maturities & committed borrowing facilities to facilitate the day today working capital requirements
Market risk- currency risk	Imports giving rise to foreign currency payables		No foreign currency transactions

A. Credit Risk

Credit risk is the risk that counter party will not meet its obligations under a financial instrument or customer contract, leading to a financial loss. The Company is exposed to credit risk from its operating activities (primarily trade receivables) and deposits with banks.

Trade receivables

Currently the Company sales are generally based on advance payments. The trade receivables in the books are mainly on account of due related to prior periods.

(b) Financial instruments and cash deposits

Credit risk from balances with banks is managed by the Company's treasury/finance department in accordance with Company's policy. Investments of surplus funds are made only with scheduled commercial banks having a minimum net worth of ₹ 500 Crore within limits assigned to each bank . The limits are reviewed by the Company's Board of Directors on an annual basis. The limits are set to minimize the concentration of risks and therefore mitigate financial loss through counter party's potential failure to make payments.

Liquidity risk

Liquidity risk is the risk that the Company will encounter difficulty in meeting the obligations associated with its financial liabilities that are settled by delivering cash or another financial asset. The Company's approach to managing liquidity is to ensure, as far as possible, that it will have sufficient liquidity to meet its liabilities when they are due, under both normal and stressed conditions, without incurring unacceptable losses or risking damage to the Company's reputation.

Typically the Company ensures that it has sufficient cash on demand to meet expected operational expenses for a period of 90 days, including the servicing of financial obligations; this excludes the potential impact of extreme circumstances that cannot reasonably be predicted, such as natural disasters. In addition, the Company has taken fund based limits with banks to meet its short term financial obligations.

Market risk

Market risk is the risk that changes in market prices, such as interest rates will affect the Company's income or the value of its holdings of financial instruments. The objective of market risk management is to manage and control market risk exposures within acceptable parameters, while optimising the return.

Interest rate risk

Interest rates on fixed deposits are fixed, the company does not have any interest rate risk on such loans availed on a loan to loan basis.

The Company is not exposed to interest rate risk hence no sensitivity analysis is presented.

Capital Management

a) Risk management the primary objective of the Company's capital management is to maximize the shareholder value. The Company's objectives when managing the capital are to safeguard their ability to continue as a going concern, so that they can continue to provide returns for shareholders and benefits for other stakeholders.

b) The Board's policy is to maintain a strong capital base so as to maintain investor, creditor and market confidence and to sustain future development of the business. The Board of Directors and senior management monitors the return on capital, which the Company defines as result from operating activities divided by total shareholders' equity.

Note 42: Analytical Ratios

	Numerator	Denominator	FY2021-22	FY 2020-21	% Change	Reasons (if % change > 25%)
(a) Current Ratio	Current Assets	Current Liabilities	23.39	23.17	0.96	
(b) Debt-Equity Ratio	Total Debt	Shareholder's Equity	Nil	Nil	Nil	
(c) Debt Service Coverage Ratio	EBITDA + Other Non-Cash Items	Interest & Lease Payments + Principal repayments	Nil	Nil	Nil	
(d) Return on equity ratio	NPAT	Shareholder's Equity or average shareholders' equity	0.28	0.20	40.41	Due to Increase in Profit
(e) Inventory turnover ratio	Cost of goods sold	Average Inventory (Opening + Closing balance / 2)	19.39	12.94	49.77	Due to Increase in Sales
(f) Trade Receivables turnover ratio	Net Credit Sales	Average Accounts Receivable (Opening + Closing balance / 2)	12.69	9.08	39.70	Due to Increase in Turnover and receivables
(g) Trade payables turnover ratio	Net Credit Purchases	Average Trade Payable	0.17	0.14	22.06	

(h) Net capital turnover ratio	Net Sales	Average Working Capital (Working capital= current Assets – current liabilities)	0.38	0.34	13.30	
(i) Net profit ratio	Net Profit (After Tax)	Net Sales	0.62	0.48	30.94	Due to Increase in Turnover
(j) Return on Capital employed	EBIT	Capital Employed (Tangible Net Worth + total Debt + Deferred tax liability)	0.34	0.26	30.00	Due to Increase in Profit
(k) Return on investment	Net profit	Cost of Investment	14.58	8.90	63.88	Due to Increase in Profit

Note 43: Events after the Reporting Period

The Board of Directors have recommended dividend of ₹ **3,936.64 per share** for fully paid up equity share of Rs. 100/- each, amounts to ₹ **236,19,84,000** for the financial year 2021-22.

Note 44: Approval of Financial Statements

The financial statements were approved for issue by the Board of Directors on 29th December, 2022.

Note 45: Change in Accounting policy w.r.t. Provision for FMCP related to non-operating mines

To be in conformity with Ind AS 37 "Provisions, Contingent liabilities and Contingent Assets", In the Current year the company made a provision for FMCP related to non-operating mines where as the same was treated as contingent liability till the previous year. The new policy is accounted for retrospectively. Provision balance as on 1st April 2020 is Rs. 303.40 lakh which is adjusted with other equity; The same is unwinded by charging the borrowing cost to P&L to the extent of Rs. 14.68 lakh for financial year 2020-21 hence, provision balance as on 31st March 2021 is Rs. 318.09 lakh.

For and on behalf of the Board of Directors
**KARNATAKA STATE MINERALS
CORPORATION LIMITED**

Sd/-
V.D.NISHCHITH
General Manager
(Finance & Accounts)

Sd/-
VINOTHPRIYA, IAS
Managing Director
DIN : 07215339

Sd/-
PANKAJ KUMAR PANDEY,
IAS
Director
DIN: 03376149

Refer our report of even date attached
For Rao & Swami
Chartered Accountants
(FRN003105S)

Sd/-
(N. RAMESH)
Partner
M. No. 016153
UDIN No. 23016153BGQOWM1395

Place: Bengaluru
Date: 29-12-2022

Note:46 Significant accounting policies and notes forming part of consolidated financial statements for the year ended March 31, 2022.

A. Company Information

Karnataka State Minerals Corporation Limited (KSMCL), hereinafter referred as “the Company”, a Government of Karnataka undertaking was incorporated under the Companies Act in 1956 with the objective to harnessing the mineral wealth through exploration, extraction as well as value addition in various regions of State of Karnataka to cater to the needs of local industry and to create employment opportunities to the local community. KSMCL is one of the largest producers of chromite, Magnesite, Limestone, dolomite, Iron Ore, clay and Granite in the state. Karnataka State Minerals Corporation Limited is engaged in scientific and eco- friendly exploration, exploration and marketing of various minerals in the State of Karnataka.

The Consolidated financial statement as at March 31, 2022 presents the financial position of the company

The functional and presentation currency of the company is Indian Rupees (“Rs”) which is the currency of the primary economic environment in which the company operates.

As on March 31, 2022 Government of Karnataka holds 99% of the Ordinary shares of Karnataka State Minerals Corporation Limited and has an ability to influence the company’s operations

The Consolidated financial statements are approved for issue by the Company’s Board of Directors on December 29, 2022.

B. Significant Accounting Policies

i. a. Basis of preparation

The consolidated financial statements have been prepared in accordance with the Indian Accounting Standards (referred to as “Ind AS”) prescribed under Section 133 of the Companies Act, 2013 read with the Companies (Indian Accounting Standards) Rules as amended from time to time.

The consolidated financial statements have been prepared on historical cost convention and on an accrual basis except certain assets and liabilities that have been measured at fair values as required by relevant Ind AS. Fair value is the price that would be received to sell an asset or paid to transfer a liability in an orderly transaction between market participants at the measurement date.

Items	Measurement basis
Certain financial assets and liabilities	Fair value
Net defined benefit (asset)/ liability	Fair value of plan assets less present value of defined benefit obligations.

Historical cost is generally based on the fair value of the consideration given in exchange for goods and services. Fair value is the price that would be received to sell an asset or paid to transfer a liability in an orderly transaction between market participants at the measurement date.

These consolidated financial statements are presented in Indian Rupees (INR), which is also the Company's functional currency. All amounts have been rounded-off to the nearest lakhs, unless otherwise indicated.

b. Basis of consolidation

The Company consolidates all entities having significant influence from the date control commences until the date control ceases.

The company doesn't have a significance influence in the Hutti Gold Mines Company limited and Karnataka Development Corporation Limited as common directors of both the entities are appointed as per the Government orders.

Investments in associates and joint ventures are accounted by using the **equity method** of accounting

Name of the Entity and (Relationship)	2021-2022		2020-2021	
	Country of Incorporation	% of shareholding	Country of incorporation	% of shareholding
Vijayanagara Minerals Private Limited (Joint Venture)	India	30%	India	30%
Tungabhadra Minerals Private Limited (Associate Enterprise)	India	26%	India	26%

Equity Method:

Under the equity method of accounting, the investments are initially recognized at cost and adjusted thereafter to recognize the company's share of the post-acquisition profits or losses of the investee in profit and loss, and the company's share of other comprehensive income of the investee in other comprehensive income. Dividends received or receivable from joint ventures are recognized as a reduction in the carrying amount of the investment. When the company's share of losses in an equity accounted investment equals or exceeds its interest in the entity, including any other unsecured long term receivables, the company does not recognize further losses, unless it has incurred obligations or made payments on behalf of the other entity. Unrealized gains on transactions of company with joint ventures and associates are eliminated to the extent of the company's interest in these entities. Unrealized losses are also eliminated unless the transaction provides evidence of an impairment of the asset transferred. Accounting policies of equity accounted investees have been changed where necessary to ensure consistency with the policies adopted by the company

All inter-company transactions, balances and income and expenses are eliminated in full on consolidation.

The Company's investment in associates includes capital reserve identified on difference between the cost of the investment and the investor's share of the net fair value of the associate's identifiable assets and liabilities.

Principles of Consolidation:

Associates are entities over which the entity exercises significant influence but does not control. An entity / arrangement in which the entity has the ability to exercise control jointly with one or more uncontrolled entities may be a joint venture ("JV").

Investment in Associates and Joint Ventures has been accounted under the Equity Method as per Ind AS 28 – Investments in Associates and Joint Ventures.

As per Equity method, an investment in an associate or a JV is initially recognized at cost on the date of the investment, and inclusive of any goodwill/capital reserve embedded in the cost, in the Balance Sheet. The proportionate share of the entity in the net profits/losses as also in the other comprehensive income is recognized in the Statement of Profit and Loss and the carrying value of the investment is adjusted by a like amount.

ii. Current and Non-Current Classification

The Company presents assets and liabilities in the Balance Sheet based on Current / Non-Current classification.

An asset is treated as Current when it is –

- Expected to be realised or intended to be sold or consumed in normal operating cycle;
- Held primarily for the purpose of trading;
- Expected to be realised within twelve months after the reporting period, or
- Cash or cash equivalent unless restricted from being exchanged or used to settle a liability for at least twelve months after the reporting period.

All other assets are classified as non-current.

A liability is current when:

- It is expected to be settled in normal operating cycle;
- It is held primarily for the purpose of trading;
- It is due to be settled within twelve months after the reporting period, or
- There is no unconditional right to defer the settlement of the liability for at least twelve months after the reporting period.

The Company classifies all other liabilities as non-current.

Deferred tax assets and liabilities are classified as non-current assets and liabilities.

iii. Use of estimates and judgements

The preparation of the consolidated financial statements in conformity with the recognition and measurement principles of Ind AS requires management to make estimates and assumptions that affect the reported balances of assets and liabilities, disclosures of contingent liabilities at the date of the financial statements and the reported amounts of income and expenses for the periods presented.

Estimates and underlying assumptions are reviewed on an ongoing basis. Revisions to accounting estimates are recognized in the period in which the estimates are revised and future periods are affected.

Significant judgments' and estimates relating to the carrying values of assets and liabilities include useful lives of property, plant and equipment and intangible assets, impairment of property, plant and equipment, intangible assets and investments, provision for employee benefits and other provisions, recoverability of deferred tax assets, commitments and contingencies.

Assumptions and estimation uncertainties:

Information about assumptions and estimation uncertainties that have a significant risk of resulting in a material adjustment in the year ending March 31, 2022 is included in the following notes:

- Note B (xii) (e) (i) – impairment of financial assets.
- Note B (xii) (e) (ii) – impairment test of non-financial assets: key assumptions underlying recoverable amounts including the recoverability of expenditure on internally-generated intangible assets;
- Note B (xiv) (c) – measurement of defined benefit obligations: key actuarial assumptions;
- Note B (xv) (b) – recognition of deferred tax assets: availability of future taxable profit against which tax losses carried forward can be used;
- Note B (vii) – Measurement of provision for mining closure program;

iv. Property, Plant and Equipment

Property, plant and equipment are stated in the balance sheet at cost, less accumulated depreciation and impairment loss, if any.

(a) Initial Measurement

The Initial cost comprises of its purchase price, including import duties and non-refundable purchase taxes, borrowing cost, if any, after deducting trade discounts and rebates, any directly attributable cost of bringing the item to its working condition for its intended use and estimated costs of dismantling and removing the item and restoring the site on which it is located.

The cost of a self-constructed item of property, plant and equipment comprises the cost of materials and direct labor, any other costs directly attributable to bringing the item to working condition for its intended use, and estimated costs of dismantling and removing the item and restoring the site on which it is located.

If significant parts of an item of property, plant and equipment have different useful lives, then they are accounted for as separate items (major components) of property, plant and equipment. The gain or loss arising on disposal of an asset is determined as the difference between the sale proceeds and the carrying value of the asset and is recognized in the statement of profit and loss.

The amount incurred on registration and stamp duty charges on acquisition/renewal of Lease hold land is capitalized under Lease Hold Land.

The company has capitalized the estimated expenditure in respect of working mines/ quarries to be incurred for decommissioning, restoration, afforestation and other charges under Lease hold Mines & Quarry (FMCP) which are to be incurred at the time of closure of mines/ quarries (Refer vii (1) (i)) and amortised over the life of mines and quarries.

(b) Subsequent expenditure

Expenditure on major maintenance or repairs including cost of replacing the parts of assets and overhaul costs where it is probable that future economic benefits associated with the item will be available to the Company over a period of more than one year, are capitalized and the carrying amount of the item so replaced is derecognized. Similarly, overhaul costs associated with major maintenance are capitalized and depreciated over their useful lives where it is probable that future economic benefits will be available and any remaining carrying amounts of the cost of previous overhauls are derecognized. All other costs are expensed as incurred.

Physical verification of Fixed Assets are undertaken by the management at a reasonable interval and in a phased manner so as to complete 100% verification in a cycle of three years. The discrepancies noticed, if any, are accounted for in the year in which such differences are found.

(c) Capital work in progress

Assets in the course of construction for production and/or supply of goods or services or administrative purposes, or for purposes not yet determined, are included under capital work in progress and are carried at cost, less than any recognized impairment loss. Such capital work-in-progress is transferred to the appropriate category of property, plant and equipment when completed or starts operating as per management's intended use whichever is earlier.

Expenses for assessment of new potential projects incurred till and for the purpose of making investment decision are charged to revenue. Expenditure incurred for projects after investment decisions are accounted for under capital work in progress and capitalized subsequently

(d) Depreciation

Depreciation on assets are provided for from the dates, the assets are available for their intended use and are spread over their estimated useful economic lives. Depreciation is calculated on cost of items of property, plant and equipment less their estimated residual values over their estimated useful lives using the straight-line method and is generally

recognized in the statement of profit and loss. Freehold land is not depreciated. The estimated useful lives and residual values are reviewed at the end of each reporting period, with the effect of any change in estimate accounted for on a prospective basis.

The estimate useful lives are mentioned below

Type of asset	Method	Useful lives
Building	Straight line	30 years
Leasehold Land	Straight line	Lease term
Leasehold Mines & Quarry (FMCP)	Straight line	Useful Life of Mines/Quarry/UOP
Plant and Machinery	Straight line	8/10/15 years
Computer Equipment	Straight line	3/6 years
Vehicles	Straight line	8 years
Office equipment	Straight line	5 years
Furniture and fixtures	Straight line	5 years

Depreciation is not recorded on capital work-in-progress until construction and installation are complete and the asset is ready for its intended use.

v. Intangible assets

The intangible assets are recorded at cost and are carried at cost less accumulated amortization and accumulated impairment losses, if any.

Directly attributable costs that are capitalized as part of the software include employee costs and an appropriate portion of relevant overheads.

Capitalized development costs are recorded as intangible assets and amortised from the point at which the asset is available for use.

Software product development costs are expensed as incurred unless technical and commercial feasibility of the project is demonstrated, future economic benefits are probable. The costs which can be capitalized include the cost of material, direct labour, overhead costs that are directly attributable to preparing the asset for its intended use

Subsequent expenditure

Subsequent expenditure is capitalized only when it increases the future economic benefits embodied in the specific asset to which it relates. All other expenditures recognized in profit or loss as incurred.

Mining rights

The costs of mining rights include amount paid towards Net Present Value (NPV) including related payment and registration charges thereon.

The cost of mining rights is amortized over the total estimated remaining commercial reserves of mining property and is subject to impairment loss.

The estimate useful lives are mentioned below

Type of asset	Method	Useful lives
Net Present value (NPV)	Straight line	Lease term
Software	Straight line	5 Years

vi. Foreign currency transactions and translation

The financial statements of the Company are presented in Indian Rupees (“INR”), which is the functional currency of the Company and the presentation currency for the financial statements. In preparing the financial statements, transactions in currencies other than the entity’s functional currency (foreign currencies) are recorded at the rates of exchange prevailing on the date of the transactions. At the end of each reporting period, monetary items denominated in foreign currencies are retranslated at the rates prevailing at the end of the reporting period. Non-monetary items are measured at historical cost. Exchange differences arising on monetary items are recognized in the statement of profit and loss in the period in which they arise.

vii. Provisions and contingencies

Provisions are recognized when the Company has a present obligation (legal or constructive) as a result of a past event, which is expected to result in an outflow of resources embodying economic benefits and a reliable estimate can be made of the amount of the obligation.

Each provision is based on the best estimate of the consideration required to settle the present obligation at the end of the reporting period, taking into account the risk and uncertainties surrounding the obligation.

Constructive obligation is an obligation that derives from an entity’s actions where:

- a. by an established pattern of past practice, published policies or a sufficiently specific current statement, the entity has indicated to other parties that it will accept certain responsibilities and
- b. as a result, the entity has created a valid expectation on the part of those other parties that it will discharge those responsibilities.

Mine closure liability

The Central Government vide Notification No. GSR 329 (E) dated 10.04.2003 and No. GSR 330 (E) dated 10.04.2003 amended the Mineral Concession Rules, 1960 and Mineral Conservation and Development Rules, 1988 respectively. As per these amendments all the existing mining lessees are required to submit the “Progressive Mine Closure Plan” along with prescribed financial sureties within 180 days from date of notification. Further, the mining lessee is required to submit “Final Mines Closure Plan” one year prior to the proposed closure of the mine. In the notification it has been enumerated that the “Progressive Closure Plan” and “Final Closure Plan” should be in the format and as per the guidelines issued by the Indian Bureau of Mines.

Mine closure encompasses rehabilitation process as an on going program, designed to restore physical, chemical and biological quality disturbed by the mining to a level acceptable to all concerned. It must aim at leaving the area in such a way that rehabilitation does not become a burden to the society after mining operation is over. It must also aim to create as self sustained ecosystem.

Mine closure operation is a continuous series of activities starting from day one of the initiation of mining project. Therefore, progressive mine closure plan will be an additional chapter in the present mining plan and will be reviewed every five years in the Scheme of Mining. As progressive mine closure is a continuous series of activities, it is obvious that the proposals of scientific mining have had included most of the activities to be included in the progressive mine closure plan. Therefore, reference to relevant paragraphs and a gist of the same in progressive mine closure plan will be sufficient.

Final mine closure plan as per statute, shall be considered to have its approval at least nine months before the date of proposed closure of mine. This period of nine months is reckoned as preparatory period for final mine closure operations. Therefore, all proposals for activities which have to be carried out after production of mineral from the mine or mining is ceased, shall be included in the final mine closure plan. The final mine closure plan will thus be a separate document with detailed chapters as per guidelines given. The mine closure plan will be prepared as per the guidelines given. The guidelines include the specific activities both in progressive mine closure plan and final mine closure plan.

The holder of mining lease has the responsibility to ensure that the protective measure including reclamation and rehabilitation works have been carried out in accordance with approved mine closure plan. Accordingly the Company has created a provision to meet the expenses on account of Progressive Mines Closure Plan and Final Mines Closure Plan.

1. Final Mines Closure plan
 - i) for Operating Mines

The Company estimates its obligation for mine closure, site restoration etc., based on technical assessment. The estimate of expenses is escalated for inflation and then discounted at a discounting rate to arrive at the present value of the expenditure required to settle the obligation. The Company recognizes a corresponding asset under property, plant and equipment as a separate item for the cost associated with such obligation.

- ii) for Non-operating Mines

The Company estimates its obligation for mine closure, site restoration etc., based on technical assessment. The estimate of expenses is escalated for inflation every year and escalated amount charged as an expense.

iii) for Surrendered Mines

The Company estimates its obligation for mine closure, site restoration etc., based on technical assessment. The estimate of expenses is escalated for inflation every year and escalated amount charged as an expense .

2. Progressive Mines Closure plan

The company has submitted the progressive mine closure plan for the year 2020-2021, and every year the company will reassess the progressive mine closure plan at the end of the year and if any difference will be provided for and any expenditure incurred towards mine closure plan during the year will be charged to the statement of Profit and loss.

viii. Contingent Liabilities

Contingent Liabilities Contingent liabilities arising from past events, the existence of which would be confirmed only on occurrence or non-occurrence of one or more future uncertain events, not wholly within the control of the Company or contingent liabilities where there is a present obligation but it is not probable that economic benefits would be required to settle the obligations are disclosed in the financial statements unless the possibility of any outflow in settlement is remote.

Contingent liabilities are disclosed in notes to financial statements.

ix. Contingent Assets

Contingent assets are not recognized in the financial statement, but are disclosed where an inflow of economic benefits is probable

x. Leases

Effective from April 1, 2020

The Company adopted IndAS 116 “Leases” and applied to all lease contracts existing on 01.04.2019 using the modified retrospective method. Consequently, the company recorded the lease liability and present value of the discounted lease payment and the right of use assets at its carrying amount.

As per Ind AS 116, an entity shall apply this standard to all Leases, including Leases of right of use assets in a sublease, except for Leases to explore for or use minerals, oil, natural gas similar non applicable regenerative resources.

Ind AS 116 establishes a control model for the identification of leases, distinguishing between leases and service contracts on the basis of whether there is as identified asset controlled by the customer.

The Company has applied Ind AS 116 ‘Leases’ with effect from April 1, 2019 wherever applicable. Ind AS 116 introduces new requirement for the definition of a Lease, Lessee accounting and

lessor accounting as well as new disclosures. In general, all leases within the scope of Ind AS 116 are required to be brought on to be the balance sheet by lessees, recognizing a 'right of use' asset and a related lease liability at the commencement of the lease.

The company recognizes right of use assets under lease arrangements in which it is the lessee. Right to use assets owned by third parties under lease agreements are capitalized at the inception of the lease and recognized on the balance sheet. The corresponding liability to the lessor is recognized as a lease obligation. The carrying amount is subsequently increased to reflect interest on the lease liability and reduced by lease payments made.

For calculating the discounted lease liability, the lessee's incremental borrowing rate used. The incremental borrowing rate is calculated at the rate of interest at which the company would have been able to borrow for a similar term and with a similar security the funds necessary to obtain a similar asset in similar market.

Finance costs are charged to the income statement so as to produce a constant periodic rate of change on the remaining balance of the obligations for each accounting period.

Variable rents are not part of the lease liability and the right of use asset. These payments are charged to the income statement as incurred. If modification or reassessments occur, the lease liability and right of use assets are re-measured. Right of use assets are depreciated over the shorter of the useful life of the assets or the lease term.

xi. Inventories

Inventories are measured at lower at cost and net realizable value. Cost comprises direct materials and where applicable, direct labour cost and those overheads, that have been incurred in bringing the inventories to their present location and condition. Net realizable value is the price at which the inventories can be realized in the normal course of business after allowing for the cost of conversion from their existing state to a finished condition and for the cost of marketing, selling and distribution. Stores and spares are valued at cost as per First in First Out Method (FIFO)

Provision are made to cover slow moving and obsolete items based on historical experience of utilization on a product category basis, which involves individual business considering their product lines and market conditions.

The comparison of cost and net realisable value is made on an item-by-item basis.

Slow moving Inventories

Any inventory which is not sold for three years are considered as slow-moving item and is not considered for valuation

Slow moving stores

Any stores items not issued for three years are considered as slow moving stores items and value of such items are not provided in the accounts.

Inventory at surrendered mines

Inventories lying at the site of surrendered mines and not having the right of sale is not considered for valuation;

ROM (Run of Mines) and unanalyzed ores & Cutting and Removing of Overburden

ROM (Run of Mines) is the immediate excavated material from mother earth which is predominantly ore with a certain amount of impurities and which requires further processing to bring to the form of saleable ore.

xii. Financial Instruments

Financial assets and liabilities are recognized when the Company becomes a party to the contractual provisions of the instrument. Financial assets and liabilities are initially measured at fair value. Transaction costs that are directly attributable to the acquisition or issue of financial assets and financial liabilities (other than financial assets and financial liabilities at fair value through profit or loss) are added to or deducted from the fair value measured on initial recognition of financial assets or financial liabilities.

(a) Recognition and initial measurement

Trade receivables and debt securities issued are initially recognised when they are originated. All other financial assets and financial liabilities are initially recognised when the company becomes a party to the contractual provisions of the instrument.

A financial asset or financial liability is initially measured at fair value plus, for an item not at fair value through profit and loss (FVTPL), transaction costs that are directly attributable to its acquisition or issue.

(b) Classification and subsequent measurement

Financial assets

On initial recognition, a financial asset is classified as measured at amortised cost;

- FVOCI – debt investment;
- FVOCI – equity investment; or
- FVTPL

Financial assets are not reclassified subsequent to their initial recognition, except if and in the period the Company changes its business model for managing financial assets.

A financial asset is measured at amortised cost if it meets both of the following conditions and is not designated as at FVTPL:

- the asset is held within a business model whose objective is to hold assets to collect contractual cash flows; and
- the contractual terms of the financial asset give rise on specified dates to cash flows that are solely payments of principal and interest on the principal amount outstanding.

A debt investment is measured at FVOCI if it meets both of the following conditions and is not designated as at FVTPL:

- the asset is held within a business model whose objective is achieved by both collecting contractual cash flows and selling financial assets; and
- the contractual terms of the financial asset give rise on specified dates to cash flows that are solely payments of principal and interest on the principal amount outstanding.

On initial recognition of an equity investment that is not held for trading, the Company may irrevocably elect to present subsequent changes in the investment's fair value in OCI (designated as FVOCI – equity investment). This election is made on an investment- by- investment basis.

All financial assets not classified as measured at amortised cost or FVOCI as described above are measured at FVTPL. This includes all derivative financial assets. On initial recognition, the Company may irrevocably designate a financial asset that otherwise meets the requirements to be measured at amortised cost or at FVOCI as at FVTPL if doing so eliminates or significantly reduces an accounting mismatch that would otherwise arise.

Financial assets: Business model assessment

The Company makes an assessment of the objective of the business model in which a financial asset is held at a portfolio level because this best reflects the way the business is managed, and information is provided to management. The information considered includes:

- the stated policies and objectives for the portfolio and the operation of those policies in practice. These include whether management's strategy focuses on earning contractual interest income, maintaining a particular interest rate profile, matching the duration of the financial assets to the duration of any related liabilities or expected cash outflows or realising cash flows through the sale of the assets;
- how the performance of the portfolio is evaluated and reported to the Company's management;
- the risks that affect the performance of the business model (and the financial assets held within that business model) and how those risks are managed;
- how managers of the business are compensated – e.g. whether compensation is based on the fair value of the assets managed or the contractual cash flows collected; and

- the frequency, volume and timing of sales of financial assets in prior periods, the reasons for such sales and expectations about future sales activity.

Transfers of financial assets to third parties in transactions that do not qualify for derecognition are not considered sales for this purpose, consistent with the Company's continuing recognition of the assets.

Financial assets that are held for trading or are managed and whose performance is evaluated on a fair value basis are measured at FVTPL.

Financial assets: Assessment whether contractual cash flows are solely payments of principal and interest

For the purposes of this assessment, 'principal' is defined as the fair value of the financial asset on initial recognition. 'Interest' is defined as consideration for the time value of money and for the credit risk associated with the principal amount outstanding during a particular period of time and for other basic lending risks and costs (e.g. liquidity risk and administrative costs), as well as a profit margin.

In assessing whether the contractual cash flows are solely payments of principal and interest, the Company considers the contractual terms of the instrument. This includes assessing whether the financial asset contains a contractual term that could change the timing or amount of contractual cash flows such that it would not meet this condition. In making this assessment, the Company considers:

- contingent events that would change the amount or timing of cash flows;
- terms that may adjust the contractual coupon rate, including variable interest rate features;
- prepayment and extension features; and
- terms that limit the Company's claim to cash flows from specified assets (e.g. non-recourse features).

A prepayment feature is consistent with the solely payments of principal and interest criterion if the prepayment amount substantially represents unpaid amounts of principal and interest on the principal amount outstanding, which may include reasonable additional compensation for early termination of the contract. Additionally, for a financial asset acquired at a significant discount or premium to its contractual par amount, a feature that permits or requires prepayment at an amount that substantially represents the contractual par amount plus accrued (but unpaid) contractual interest (which may also include reasonable additional compensation for early termination) is treated as consistent with this criterion if the fair value of the prepayment feature is insignificant at initial recognition.

Financial assets: Subsequent measurement and gains and losses

Financial assets at FVTPL	These assets are subsequently measured at fair value. Net gains and losses, including any interest or dividend income, are recognised in profit or loss.
Financial assets at amortized cost	These assets are subsequently measured at amortized cost using the effective interest method. The amortized cost is reduced by impairment losses. Interest income, foreign exchange gains and losses and impairment are recognized in profit or loss. Any gain or loss derecognition is recognized in profit or loss.
Debt investments at FVOCI	These assets are subsequently measured at fair value. Interest income under the effective interest method, foreign exchange gains and losses and impairment are recognised in profit or loss. Other net gains and losses are recognised in OCI. On derecognition, gains and losses accumulated in OCI are reclassified to profit or loss.
Equity investments at FVOCI	These assets are subsequently measured at fair value. Dividends are recognised as income in profit or loss unless the dividend clearly represents a recovery of part of the cost of the investment. Other net gains and losses are recognized in OCI and are not reclassified to profit or loss on derecognition of the same..

Financial liabilities: Classification, subsequent measurement and gains and losses

Financial liabilities are classified as measured at amortized cost or FVTPL. A financial liability is classified as at FVTPL if it is classified as held- for- trading, or it is a derivative or it is designated as such on initial recognition. Financial liabilities at FVTPL are measured at fair value and net gains and losses, including any interest expense, are recognised in profit or loss. Other financial liabilities are subsequently measured at amortized cost using the effective interest method. Interest expense is recognised in profit or loss. Any gain or loss on derecognition is also recognised in profit or loss.

(c) Derecognition

Financial assets

The Company derecognizes a financial asset when the contractual rights to the cash flows from the financial asset expire, or it transfers the rights to receive the contractual cash flows in a transaction in which substantially all of the risks and rewards of ownership of the financial asset are transferred or in which the Company neither transfers nor retains substantially all of the risks and rewards of ownership and does not retain control of the financial asset.

Financial liabilities

The Company derecognizes a Financial liability when its contractual obligations are discharged or cancelled or expire.

The Company also derecognizes a financial liability when its terms are modified and the cash flows under the modified terms are substantially different. In this case, a new financial liability based on the modified terms is recognised at fair value. The difference between the carrying amount of the financial liability extinguished and the new financial liability with modified terms is recognised in profit or loss.

(d) Offsetting

Financial assets and financial sheet liabilities are offset, and the net amount presented in the balance when, and only when, the Company currently has a legally enforceable right to set off the amounts and it intends either to settle them on a net basis or to realize the asset and settle the liability simultaneously.

(e) Expected Credit Loss

The Company applies expected credit loss (ECL) model for measurement and recognition of impairment loss. The Company follows 'simplified approach' for recognition of impairment loss allowance on trade receivables.

The application of simplified approach does not require the Company to track changes in credit risk. Rather, it recognises impairment loss allowance based on lifetime ECLs at each reporting date, right from its initial recognition.

For recognition of impairment loss on other financial assets and risk exposure, the Company determines that whether there has been a significant increase in the credit risk since initial recognition. If credit risk has not increased significantly, 12-month ECL is used to provide for impairment loss. However, if credit risk has increased significantly, lifetime ECL is used. If in subsequent period, credit quality of the instrument improves such that there is no longer a significant increase in credit risk since initial recognition, then the entity reverts to recognising impairment loss allowance based on 12 month ECL.

Lifetime ECLs are the expected credit losses resulting from all possible default events over the expected life of a financial instrument. The 12 month ECL is a portion of the lifetime ECL which results from default events that are possible within 12 months after the reporting date.

ECL impairment loss allowance (or reversal) recognised during the period is recognised as income/expense in the statement of profit and loss.

xiii. Impairment

i. Impairment of financial instruments

The Company recognises loss allowances for expected credit losses on:

- financial assets measured at amortised cost; and
- financial assets measured at FVOCI- debt investments.

At each reporting date, the Company assesses whether financial assets carried at amortised cost and debt securities at FVOCI are credit- impaired. A financial asset is 'credit- impaired'

when one or more events that have a detrimental impact on the estimated future cash flows of the financial asset have occurred.

The Company measures loss allowances at an amount equal to lifetime expected credit losses, except for the following, which are measured as 12 month expected credit losses:

- debt securities that are determined to have low credit risk at the reporting date; and
- other debt securities and bank balances for which credit risk (i.e. the risk of default occurring over the expected life of the financial instrument) has not increased significantly since initial recognition.

Loss allowances for trade receivables are always measured at an amount equal to lifetime expected credit losses.

Lifetime expected credit losses are the expected credit losses that result from all possible default events over the expected life of a financial instrument.

12-month expected credit losses are the portion of expected credit losses that result from default events that are possible within 12 months after the reporting date (or a shorter period if the expected life of the instrument is less than 12 months).

In all cases, the maximum period considered when estimating expected credit losses is the maximum contractual period over which the Company is exposed to credit risk.

When determining whether the credit risk of a financial asset has increased significantly since initial recognition and when estimating expected credit losses, the Company considers reasonable and supportable information that is relevant and available without undue cost or effort. This includes both quantitative and qualitative information and analysis, based on the Company's historical experience and informed credit assessment and including forward- looking information.

The Company assumes that the credit risk on a financial asset has increased significantly if it is more than 90 days past due. However, the company had not provided for any credit losses for the receivables which are due 90 days past as the company expects to receive all the receivables with out any losses.

ii. Impairment of non-financial assets

Write off:

Property, plant and equipment and intangible assets with finite life are evaluated for recoverability whenever there is any indication that their carrying amounts may not be recoverable. If any such indication exists, the recoverable amount (i.e. higher of the fair value less cost to sell and the value in- use) is determined on an individual asset basis unless the asset does not generate cash flows that are largely independent of those from other assets. In such cases, the recoverable amount is determined for the cash generating unit (CGU) to which the asset belongs. If the recoverable amount of an asset (or CGU) is estimated to be less than its carrying amount, the

carrying amount of the asset (or CGU) is reduced to its recoverable amount. An impairment loss is recognised in the statement of profit and loss.

The non-financial assets other than inventories and deferred tax assets are reviewed at each reporting date to determine whether there is any indication of impairment. If any such indication exists, then the asset's recoverable amount is estimated.

xiv. Borrowing cost

Borrowing costs directly attributable to the acquisition, construction or production of qualifying assets are added to the cost of those assets, until such time as the assets are substantially ready for their intended use or sale. The Company considers a period of twelve months or more as a substantial period of time.

xv. Employees Benefits

(a) Short term employee benefits

A Liability is recognized for benefits accruing to employees in respect of wages and salaries. Short-term compensated absences etc., in the period the related service is rendered at the undiscounted amount to the benefits expected to be paid.

(b) Provident fund

In accordance with Indian law, eligible employees of the company are entitled to receive benefits in respect of provident fund, a defined contribution plan, in which employees and the company make monthly contribution at a specified percentage of the covered employee's salary.

(c) Defined benefit Plans

A defined benefit plan is a post-employment benefit plan other than a defined contribution plan. For defined benefit plans, the cost of providing benefits is determined using the Projected Unit Credit Method, with actuarial valuations being carried out at each balance sheet date. Remeasurement, comprising actuarial gains and losses, the effect of the changes to the asset ceiling and the return on plan assets (excluding interest), is reflected immediately in the balance sheet with a charge or credit recognised in other comprehensive income in the period in which they occur. Past service cost, both vested and unvested, is recognised as an expense at the earlier of (a) when the plan amendment or curtailment occurs; and (b) when the entity recognises related restructuring costs or termination benefits. The retirement benefit obligations recognised in the balance sheet represents the present value of the defined benefit obligations reduced by the fair value of scheme assets. Any asset resulting from this calculation is limited to the present value of available refunds and reductions in future contributions to the scheme

(d) Defined contribution plans

A defined contribution plan is a post-employment benefit plan under which an entity pays fixed contributions into a separate entity and will have no legal or constructive obligation to pay further amounts. The company makes specified monthly contributions towards Government administered provident fund scheme, employee state insurance scheme, Family Pension Fund.

Payments made to state managed retirement benefit schemes are dealt with as payments to defined contribution schemes where the Company's obligations under the schemes are equivalent to those arising in a defined contribution retirement benefit scheme. Obligations for contributions to defined contribution plans are recognised as expense when employees have rendered services entitling them to such benefits. Prepaid contributions are recognised as an asset to the extent that a cash refund or a reduction in future payments is available.

(e) Compensated absences

Compensated absences which are expected to occur within twelve months after the end of the period in which the employee renders the related services are recognised as undiscounted liability at the balance sheet date. Compensated absences which are not expected to occur within twelve months after the end of the period in which the employee renders the related services are recognised as an actuarially determined liability at the present value of the defined benefit obligation at the balance sheet date.

xvi. Income Taxes

Tax expense for the year comprises current and deferred tax. It is recognised in profit or loss except to the extent that it relates to a business combination or to an item recognised directly in equity or in other comprehensive income.

(a) Current tax

The current tax payable is based on taxable profit for the year. Current tax comprises the expected tax payable or receivable on the taxable income or loss for the year and any adjustment to the tax payable or receivable in respect of previous years. The amount of current tax reflects the best estimate of the tax amount expected to be paid or received after considering the uncertainty, if any, related to income taxes. It is measured using tax rates (and tax laws) enacted or substantively enacted by the reporting date. Taxable profit differs from net profit reported in the statement of profit and loss because it excludes items of income or expenses that are taxable or deductible in other years and if further excludes items that are never taxable or deductible. The company's liability for current tax is calculated using tax rates and tax laws that have been enacted or substantively enacted by the end of the reporting period.

Current tax assets and current tax liabilities are off set only if there is a legally enforceable right to set off the recognized amounts, and it is intended to realize the asset and settle the liability on a net basis or simultaneously.

(b) Deferred tax

Deferred tax is the tax expected to be payable or recoverable on difference between the carrying values of assets and liabilities in the financial statements and the corresponding tax bases used in the computation of taxable profit and is accounted for using the balance sheet liability method. Deferred tax liabilities are generally recognized for all the taxable temporary differences. In contrast, deferred tax assets are only recognized to the extent that it is probable that future taxable profits will be available against which the temporary differences can be utilized.

The carrying value of deferred tax assets is reviewed at the end of each reporting period and reduced to the extent that it is no longer probable that sufficient taxable profit will be available to allow all or part of the asset to be recovered.

Deferred tax is calculated at the tax rates that are expected to apply in the period when the liability is settled or the asset is realized based on the tax rates and tax laws that have been enacted or substantially enacted by the end of the reporting period. The measurement of deferred tax liabilities and assets reflects the tax consequences that would follow from the manner in which the company expects, at the end of the reporting period, to cover or settle the carrying value of its assets and liabilities.

Deferred tax assets and liabilities are offset to the extent that they relate to taxes levied by the same tax authority and there are legally enforceable right to set off current tax assets and current tax liabilities with that jurisdiction.

Current and deferred tax are recognized as an expenses or income in the statement of profit and loss, except when they relate to items credited or debited either in other comprehensive income or directly in equity, in which case the tax is also recognized in other comprehensive income or directly in equity.

xvii. Revenue recognition

Revenue is recognized to the extent that it is probable that the economic benefits will flow to the Company and the revenue can be reliably measured, regardless of when the payment is being made. Revenue is measured at the fair value of the consideration received or receivable net of discounts, taking into account contractually defined terms and excluding taxes or duties collected on behalf of the government.

If the consideration in a contract includes a variable amount, the Company estimates the amount of consideration to which it will be entitled in exchange for transferring the goods to the customers. The variable consideration is estimated at contract inception and constrained, until it is highly probable that a significant reversal in the amount of

cumulative revenue recognized will not occur when the associated uncertainty with the variable considerations subsequently resolved

All revenue from the sale of goods is recognized at a point in time and revenue from services is recognized over-time.

The timing of transfer of control in case of sale of goods varies depending upon individual transfer terms of the contract.

In case of domestic sales, sale is recognised on raising of delivery note signifying the transfer of control to the buyer.

Penalty / liquidated damages recovered from contractors wherever there is uncertainty of realization / acceptance are not treated as accrued and are therefore, accounted for on receipt / acceptance.

Contract Asset

A contract asset is the right to consideration in exchange for goods or services transferred to the customers. If the company performs by transferring goods or services to a customer before the customer pays consideration or before payment is due, a contract asset recognized for the contract for the earned consideration that is conditional.

Trade receivables

A receivable represents the Company's right to an amount of consideration that is unconditional.

Contract liability

A contract liability is the obligation to transfer goods or services to a customer for which the Company has received consideration (or an amount of consideration is due) from the customer. If a customer pays consideration before the company transfers goods and services to the customer, a contract

Dividend Income

Dividend Income from investment is recognized when the shareholder's rights to receive payment have been established.

Interest Income

Interest Income from financial asset is recognized when it is probable that the economic benefits will flow to the company and the amount of income can be measured reliably. Interest income is accrued on a time proportion basis, by reference to the principal outstanding and the effective interest rate applicable, which is the rate that exactly discounts estimated future cash receipts through the expected life of the financial asset to that assets net carrying amount on initial recognition.

Award received from Government Agencies

Other Income includes prize money - award received from Government of Karnataka and is accounted in the year in which they are received.

xviii. Exploration for and evaluation of mineral resources

Expenditure associated with search for specific mineral resources are recognized as exploration and evaluation assets. The following expenditure comprises cost of exploration and evaluation assets:

- Obtaining of the right to explore and evaluate mineral reserves and resources including cost directly related to this acquisition.

- Researching and analyzing existing exploration data.
- Conducting geological studies, exploratory drilling and sampling examining and testing extraction and treatment methods.
- Compiling prefeasibility and feasibility studies.
- Activities in relation to evaluating the technical feasibility and commercial viability of extracting a mineral resource

Administration and other overhead costs are charged to the cost of exploration and evaluation assets only if directly related to an exploration and evaluation project.

If a project does not prove viable, all irrecoverable exploration and evaluation expenditure associated with the project net of any related impairment allowances is written off to the statement of profit and loss.

The Company measures its exploration and evaluation assets at cost and classifies as property, plant and equipment or intangible assets according to the nature of the assets acquired and applies the classification consistently. To the extent that tangible asset is consumed in developing an intangible asset, the amount reflecting that consumption is capitalized as a part of the cost of the intangible asset.

As the asset is not available for use, it is not depreciated. All exploration and evaluation assets are monitored for indications of impairment. An exploration and evaluation asset is no longer classified as such when the technical feasibility and commercial viability of extracting a mineral resource are demonstrable and the development of the deposit is sanctioned by the management. The carrying value of such exploration and evaluation asset is reclassified to mining assets.

xix. Cash and cash equivalents

The company considers all highly liquid financial instruments, which are readily convertible into cash and have original maturities of three months or less from date of purchase to be cash equivalents.

xx. Cash Flow Statement

Cash flows are reported using the indirect method, whereby net profit before tax is adjusted for the effects of transactions of a non-cash nature, any deferrals or accruals of past or future operating cash receipts or payments and item of income or expenses associated with investing or financing cash flows. The cash flows from operating, investing and financing activities of the company are segregated.

xxi. Operating segments

a) **Basis for segmentation**

An operating segment is a component of the company that engages in business activities from which it may earn revenues and incur expenses, including revenues and expenses that relate to transactions with any of the company's other components, and for which discrete financial information is available. All operating segments' operating results are reviewed regularly by the company's Chief Executive Officer (CEO) to make decisions about resources to be allocated to the segments and assess their performance.

Reportable segments	Operations
Iron Ore	Extraction and production of lumpy/ C-Ore & fines etc.
Granites	Extraction and productions of ruby red granites, Hassan green granites, multicolour granites etc.
Others	Extraction and production of limestone, dolomite, magnesite, clays etc.

b) **Information about reportable segments**

Information regarding the results of each reportable segment is included in segment information Note 30 Performance is measured based on segment profit (before tax), Segment profit is used to measure performance as management believes that such information is the most relevant in evaluating the results of certain segments relative to other entities that operate within these industries.

xxii. **Interests in joint venture and associates**

Set out below is the joint venture and associate of the company as at 31 March 2022 which, in the opinion of the directors, are material to the Company. The entities listed below have share capital consisting solely of equity shares, which are held directly by the Company. The country of incorporation or registration is also their principal place of business, and the proportion of ownership interest is the same as the proportion of voting rights held.

Name of entity	Place of business	% of ownership Interest	Relationship	Accounting method	Carrying amount Amount in Lakhs	
					March 31, 2022	March 31, 2021
Tungabhadra Minerals Private Limited	India	26%	Associate Enterprise	Equity Method	2,289.35	2,313.49
Vijayanagara Minerals Private Limited	India	30%	Joint Venture	Equity Method	85.88	85.56

i) Summarised financial information for Associate and Joint Venture

Amount in Lakhs

Summarised balance sheet Particulars	Vijayanagara Minerals Private Limited – (Joint Venture)		Tungabhadra Minerals Private Limited-(Associate Enterprise)	
	March 31, 2022	March 31, 2021	March 31, 2022	March 31, 2021
Non current Assets				
Property, Plant and Equipment	35.43	38.63	748.09	748.85
Capital Work in Progress	-	-	4,530.06	4,530.06
Other Intangible assets	-	-	-	-
Other Non-Current Assets	187.28	176.55	1,812.53	1,986.22
Deferred tax			900.76	868.14
Total non-current assets(I)	222.71	215.18	7,991.44	8,133.27
Current assets				
a) Financial Assets				
i) Cash and cash equivalents	5.29	6.89	13.28	23.26
ii) Bank Balances other than (i) above	-	-	144.43	137.75
iii) Trade receivables Less : Bad Debts	212.73	220.06	211.17	211.17
Less : Inter Company Trade Receivables	(159.90)	(159.90)	-	-
b) Inventories			153.08	153.08
Current Tax Assets (Net)	6.92	6.21	-	-
c) Other current assets	0.19	0.28	1,411.54	1,405.98
Total current assets (II)	65.23	73.54	1,933.50	1,931.24
A) Total Assets (I+II)	287.94	288.72	9,924.94	10,064.50
Non-current liabilities				
(a) Provisions	0.36	0.50	10.61	10.46
Current liabilities				
(a) Financial Liabilities				
(i) Trade payables	0.00	0.00	27.51	25.26
(b) Other current liabilities	1.27	2.95	1,081.62	1,130.73
(c) Provisions	0.06	0.06	-	-
B) Total Liabilities	1.69	3.51	1,119.74	1,166.46
Net Assets (A-B)	286.25	285.21	8,805.20	8,898.04

ii. Reconciliation to carrying amounts

Amount in Lakhs

Reconciliation	Vijayanagara Minerals Private Limited – (Joint Venture)		Tungabhadra Minerals Private Limited- (Associate Enterprise)	
	March 31, 2022	March 31, 2021	March 31, 2022	March 31, 2021
Opening net assets	285.21	282.38	8898.04	8,988.65
Profit /Loss for the year	1.04	2.83	(92.84)	(90.61)
Closing net assets	286.25	285.21	8,805.20	8,898.04
Company's share in %	30%	30%	26%	26%
Company's share in ₹	85.88	85.56	2,289.35	2,313.49
Carrying amount	85.88	85.56	2,289.35	2,313.49

iii. Summarised statement of profit and loss

Summarised Statement of profit and loss	Vijayanagara Minerals Private Limited – (Joint Venture)		Tungabhadra Minerals Private Limited-(Associate Enterprise)	
	March 31, 2022	March 31, 2021	March 31, 2022	March 31, 2021
Other Income	17.98	19.50	7.46	10.94
Total Income (I)	17.98	19.50	7.46	10.94
Expenses				
Cost of Materials Consumed	-	-	89.68	91.72
Employee benefits expense	9.07	8.24	5.92	0.00
Finance Costs	-	-	0.13	0.26
Depreciation and amortization expense	3.20	4.58	0.76	0.87
Other expenses	4.48	3.33	36.42	40.46
Total Expenses (II)	16.74	16.15	132.92	133.30
Current Tax	0.19	0.52	0.00	0.00
Deferred Tax			32.62	31.75
Profit/Loss for the year	1.04	2.83	(92.84)	(90.61)
Other comprehensive income	-	-	-	-
Total comprehensive income	1.04	2.83	(92.84)	(90.61)

xxiii. Additional information, as required to Consolidated Financial Statements to Schedule III to the Companies Act, 2013, of enterprises consolidated as Joint Ventures/ Associates

Particulars	Net Assets i.e. total assets minus total liabilities		Share in profit or loss		Share in Other comprehensive income	
	As % of consolidated net assets	Amount in Lakhs	As % of consolidated net assets	Amount in Lakhs	As % of consolidated net assets	Amount in Lakhs
Karnataka State Minerals Corporation Limited	99.25%	3,13,634.78	100.03%	79,091.72	100%	(358.75)
Associate						
Tungabhadra Minerals Private Limited	0.72%	2,289.35	(0.03%)	-24.14	-	
Joint Venture						
Vijayanagara Minerals Private Limited	0.03%	85.88	0.00%	0.31	-	
Total	100%	3,16,010.01	100%	79,067.90	100%	(358.75)

For and on behalf of the Board of Directors
**KARNATAKA STATE MINERALS
CORPORATION LIMITED**

Sd/-
V.D.NISHCHITH
General Manager
(Finance & Accounts)

Sd/-
VINOTHPRIYA, IAS
Managing Director
DIN : 07215339

Sd/-
PANKAJ KUMAR PANDEY,
IAS
Director
DIN: 03376149

Refer our report of even date attached

For Rao & Swami
Chartered Accountants
(FRN003105S)

Sd/-
(N. RAMESH)
Partner
M. No. 016153
UDIN No. 23016153BGQOWM1395


Place: Bengaluru
Date: 29-12-2022

KARNATAKA STATE MINERALS CORPORATION LIMITED DETAILS OF TURNOVER AND OTHER INCOME SINCE INCEPTION


Rs.in crores


Sl. No.	PERIOD	Turnover & Other Income
1	1966-67	NIL
2	1967-68	0.924
3	1968-69	0.623
4	1969-70	0.814
5	1970-71	1.201
6	1971-72	0.893
7	1972-73	0.151
8	1973-74	1.232
9	1974-75	2.831
10	1975-76	4.240
11	1976-77	5.903
12	1977-78	4.853
13	1978-79	5.198
14	1979-80	4.945
15	1980-81	7.964
16	1981-82	7.627
17	1982-83	9.787
18	1983-84	9.485
19	1984-85	9.485
20	1985-86	10.790
21	1986-87	10.085
22	1987-88	14.295
23	1988-89	12.639
24	1989-90	16.128
25	1990-91	23.581
26	1991-92	19.963
27	1992-93	22.077

Sl. No.	PERIOD	Turnover & Other Income
28	1993-94	18.410
29	1994-95	24.202
30	1995-96	41.373
31	1996-97	47.973
32	1997-98	34.202
33	1998-99	25.752
34	1999-2000	25.840
35	2000-01	20.360
36	2001-02	34.910
37	2002-03	33.377
38	2003-04	58.562
39	2004-05	111.184
40	2005-06	197.100
41	2006-07	172.770
42	2007-08	334.966
43	2008-09	268.316
44	2009-10	306.668
45	2010-11	567.733
46	2011-12	245.276
47	2012-13	157.045
48	2013-14	473.37
49	2014-15	620.04
50	2015-16	827.16
51	2016-17	784.17
52	2017-18	774.70
53	2018-19	185.51
54	2019-20	357.22
55	2020-21	1104.23
56	2021-22	1610.23



Profit Before Tax / Loss 2011-12 to 2021-22 (Rs.In Crores)





KARNATAKA STATE MINERALS CORPORATION LIMITED

DETAILS OF DIVIDEND PAID SINCE INCEPTION

SI No.	PERIOD	Dividend (Rs. in Crores)
1	1966-67	NIL
2	1967-68	NIL
3	1968-69	NIL
4	1969-70	NIL
5	1970-71	0.031
6	1971-72	0.042
7	1972-73	0.021
8	1973-74	0.015
9	1974-75	0.063
10	1975-76	0.078
11	1976-77	0.078
12	1977-78	0.078
13	1978-79	0.078
14	1979-80	0.078
15	1980-81	0.078
16	1981-82	0.078
17	1982-83	0.078
18	1983-84	0.105
19	1984-85	0.210
20	1985-86	0.078
21	1986-87	NIL
22	1987-88	0.078
23	1988-89	0.078
24	1989-90	0.078
25	1990-91	0.105
26	1991-92	0.105
27	1992-93	0.078

SI No.	PERIOD	Dividend (Rs. in Crores)
28	1993-94	0.078
29	1994-95	NIL
30	1995-96	0.100
31	1996-97	0.050
32	1997-98	NIL
33	1998-99	NIL
34	1999-2000	NIL
35	2000-01	NIL
36	2001-02	NIL
37	2002-03	NIL
38	2003-04	NIL
39	2004-05	0.900
40	2005-06	1.500
41	2006-07	3.00
42	2007-08	3.00
43	2008-09	3.00
44	2009-10	6.00
45	2010-11	12.00
46	2011-12	12.00
47	2012-13	6.00
48	2013-14	6.00
49	2014-15	6.00
50	2015-16	6.00
51	2016-17	6.00
52	2017-18	6.00
53	2018-19	12.00
54	2019-20	30.00
55	2020-21	141.80
56	2021-22	236.19
	Total	469.329



ಗಣಿ ಸುರಕ್ಷಾ ಸಪ್ತಾಹ-ವಲಯ 3



ಆರ್ & ಆರ್ ಯೋಜನೆಯಡಿ ಗಣಿಗಳಲ್ಲಿ ಗಿಡ ನೆಡಲು ಜಂಬುನಾಥನಹಳ್ಳಿ ಕಬ್ಬಿಣದ ಅದಿರು ಗಣಿಯಲ್ಲಿ ನರ್ಸರಿ ನಿರ್ಮಾಣ



Karnataka State Minerals Corporation Limited

(Government of Karnataka undertaking)
(Formerly known as Mysore Minerals Limited)

Treasure House of Minerals

The company was established in 1966 with the main objectives of:

- ❖ Systematic and eco-friendly mining activities
- ❖ Extraction and Marketing of Minerals and Granite in the state
- ❖ Evolved as a major player in the production of Iron ore, Granite & many other minerals, adopting modern technology.

Minerals produced by KSMCL



Iron ore

Magnesite

Dunite

Chromite

limestone

China clay



Titaniferrous

Quartz

Feldspar

Dolomite

Soap stone

Bauxite

Working Mines and Quarry



Subbarayanahalli Iron ore Mine



Bageshpura Clay Mine



Doddamuduvadi Granite Quarry

“Conserve Natural Resources”

Regd. Office : TTMC Building, “A’ Block, 5th floor, BMTC , Shantinagar, Bengaluru - 560027.

Ph: +91 80 22278813 / 14 /15/ 16 Fax: +91 80 22213172

Website : www.ksmcl.org